



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಸಿ Part - VI-C	ಕಲಬುರಗಿ, ಶುಕ್ರವಾರ, ೨೯, ಸೆಪ್ಟೆಂಬರ್, ೨೦೨೩(ಆಶ್ವಯುಜ , ೦೭, ಶಕವರ್ಷ, ೧೯೪೫) KALABURAGI, FRIDAY, 29, SEPTEMBER, 2023(AASHWAYUJA , 07, SHAKAVARSHA, 1945)	ನಂ. ೧೯ No. 19
---------------------------	----------------------------------------------------------------------------------------------------------------------------------------------------	------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ವಿಜಯನಗರ ಜಿಲ್ಲೆ
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

ವಿಷಯ: ವಿಜಯನಗರ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರು ಕಟ್ಟಿಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಕೇಂದ್ರಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

1. ವಿಜಯನಗರ ಜಿಲ್ಲೆಯ ವಿಜಯನಗರ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಮತ್ತು ಕೂಡ್ಲಾಗಿ ಉಪನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ:01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.

2. ಪ್ರಸ್ತುತ ಕರ್ನಾಟಕಮುದ್ರಾಂಕಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನತೆಗಳನ್ನು ಸರಿಪಡಿಸಿಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ, ಮಾಡಿರುವ ಉಪನೋಂದಣಿಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
3. ಈಕೆಳಕಂಡ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಮತ್ತು ಕೂಡ್ಲಾಗಿ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ -3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ.	ಉಪನೋಂದಣಿಕಛೇರಿಯಹೆಸರು	ಪುಟಸಂಖ್ಯೆ
1	ಹೊಸಪೇಟೆ	28 ರಿಂದ 321
2	ಹಗರಿಬೊಮ್ಮನಹಳ್ಳಿ	322 ರಿಂದ 555
3	ಹೂವಿನ ಹಡಗಲಿ	556 ರಿಂದ 683
4	ಹರಪನಹಳ್ಳಿ	687 ರಿಂದ 856
5	ಕೂಡ್ಲಾಗಿ	857 ರಿಂದ 1070

ಟಿ. ಕೆ. ಓ. ಕರಿಯಮ್ಮ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ ಆಯುಕ್ತರು.
ವಿಜಯನಗರ ಜಿಲ್ಲೆ ಹಾಗೂ ಸದಸ್ಯ ಕೇಂದ್ರ ಮೌಲ್ಯಮಾಪನ ಸಮಿತಿ

ಅನುಬಂಧ-1

(ಬೆಂಗಳೂರುನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರುನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ *ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರಿ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ(5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿಜಮೀನಿನ ತರಹದದರ (ಪ್ರತಿಎಕರೆ ದರಗಳನ್ನು ಪ್ರತಿಚದರ ಮೀಟರ್‌ಗೆ ಪರಿವರ್ತಿಸಿದಾಗಬರುವದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	-----------------------------------------------------	-------------------------------------------------------------------------------------------------------------------------------------------------------------

ನಿವೇಶನದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣಪಂಚಾಯಿ/ಪುರಸಭೆ/ನಗರಸಭೆ/ ಮಹಾನಗರಪಾಲಿಕೆವ್ಯಾಪ್ತಿಯ "ಒಳಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಆ. ಕೆಳಕಂಡಭೂಪರಿವರ್ತನೆಯಾದಅಭಿವೃದ್ಧಿಹೊಂದದಸ್ವತ್ತನ್ನುಪರಿಭಾರಿಮಾಡಿದಾಗಕೆಳಕಂಡಂತೆದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆಸೇರಿದಂತೆ)	ಆಯಾ ಪ್ರದೇಶದನಿವೇಶನದದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರಮೀಟರ್‌ಗೆ ಪರಿವರ್ತಿಸಿದಾಗ ಬರುವದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.

(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದದರ (ಪ್ರತಿ ಎಕರೆ ದರಗಳನ್ನು ಪ್ರತಿಚದರಮೀಟರ್‌ಗೆ ಪರಿವರ್ತಿಸಿದಾಗ ಬರುವದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	ಆಯಾಕೃಷಿಜಮೀನಿನಈಕೆಳಗಿನತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).	ವಾಸೋಪಯೋಗಿ	65% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ)
ಕೈಗಾರಿಕೋಪಯೋಗಿ	55% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).							
ವಾಸೋಪಯೋಗಿ	65% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲಕೃಷಿಜಮೀನಿನದರಕ್ಕೆಹೆಚ್ಚಿನದರ)							

ನಿವೇಶನದರ =ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣಪಂಚಾಯಿ/ಪುರಸಭೆ/ನಗರಸಭೆ/ಮಹಾನಗರಪಾಲಿಕೆವ್ಯಾಪ್ತಿಯ "ಹೊರಗೆಬರುವಸ್ಥಿರಾಸ್ತಿಗಳಿಗೆ"ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣವಿಸ್ತೀರ್ಣದ (ಸರ್ವೆನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.
(ii)	ಕೈಗಾರಿಕೋಪಯೋಗಿ 55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ 65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ 80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

• **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:**ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತಸೌಕರ್ಯಗಳಾದ ಒಳಚರಂಡಿವ್ಯವಸ್ಥೆ, ಬಡಾವಣೆಯಲ್ಲಿನ ಸರ್ವವೃತ್ತ/ ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿ ಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ-1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆನಂ/ಹಿಸ್ಸಾಸರ್ವೆನಂ/ಭಾಗಶಃ ಸರ್ವೆನಂ / 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ

ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರ ಗಳಂತೆಪರಿಗಣಿಸಿ, ಕ್ರಮಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು/ ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ(5 ಗುಂಟೆ ವಿಸ್ತೀರ್ಣದವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು/ ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವೀಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್/ಮಲ್ಟಿಪ್ಲೆಕ್ಸ್)ಗೆ ಶೇ.50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು, ಯಾವುದೇ ಪ್ರದೇಶಗಳಲ್ಲಿ ಕೈಗಾರಿಕದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆಜಾಗಕ್ಕೆ ನಿವೇಶನದ ದರ(ಚದರಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾ ಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್‌ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ಎಕ್ಸ್‌ಕ್ಯೂಸಿವ್ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್‌ಬಿಲ್ಡಿಂಗ್ ಏರಿಯಾದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3** ರಲ್ಲಿಯೇ ಅಪಾರ್ಟ್‌ಮೆಂಟ್ / ಫ್ಲಾಟ್‌ರಗಳು ಸೂಪರ್ ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ. (only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್‌ಬಿಲ್ಡಿಂಗ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate) + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.

ಅನುಬಂಧ- 2ರಲ್ಲಿಯ ಅಪಾರ್ಟ್‌ಮೆಂಟ್‌ರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.

11. ಅನುಬಂಧ-2 ರಲ್ಲಿಯ ವಿಲ್ಲಾ / ರೋಹೌಸ್‌ಗಳ ದರಗಳು ವಿಲ್ಲಾ / ರೋಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋಹೌಸ್ ಒಟ್ಟು ಮೌಲ್ಯ=ವಿಲ್ಲಾ/ರೋಹೌಸ್‌ಗಳ ನಿವೇಶನ ದರದ ಮೌಲ್ಯ+ವಿಲ್ಲಾ/ರೋಹೌಸ್‌ಗಳ ಒಟ್ಟು ಮೌಲ್ಯ+ ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸ ದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ /ರೋಹೌಸ್ ಗಳು/ ವಿಲ್ಲಾ ಮೆಂಟ್ಸ್ ಬಿಡ್ /ಇತರೆಗಳಿಗೆ ಅನುಬಂಧ-3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರಪಾಲಿಕೆಯಾದಾಗ/ಪಟ್ಟಣಪುರಸಭೆಗಳ ನಗರಸಭೆಯಾದಾಗ/ಗ್ರಾಮಪಂಚಾಯಿತಿಗಳು, ಪಟ್ಟಣ ಪಂಚಾಯಿಯಾಗಿ ಉನ್ನತೀಕರಣಗೊಂಡಲ್ಲಿ/ ಮೇಲ್ವರ್ಗಗೊಂಡಾಗ ಸಂಬಂಧಿಸಿದ ಪಟ್ಟಣಪಂಚಾಯಿತಿ/ ಪುರಸಭೆ/ ನಗರಸಭೆ/ ಮಹಾನಗರಪಾಲಿಕೆಯ ಕಟ್ಟಡದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರು ಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ:01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ-1957 ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

16. Super built-up area in square meter-1.25 X Carpet Area in square meter.

ಉದಾ:- ಒಂದುಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್‌ಏರಿಯಾ

ಸೂಪರ್‌ಬಿಲ್ಡ್‌ಏರ್ ಏರಿಯಾ, ಚದರಮೀಟರ್ = 1.25 X 120 = 150 ಚದರಮೀಟರ್‌ಸೂಪರ್‌ಬಿಲ್ಡ್‌ಏರ್ ಏರಿಯಾ

ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್‌ಬಿಲ್ಡ್‌ಏರ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ ಫ್ಲಾಟ್‌ನ ಒಟ್ಟು ಮೌಲ್ಯ=(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರುನಗರ, ಗ್ರಾಮಾಂತರಮತ್ತುರಾಮನಗರ ಹೊರತುಪಡಿಸಿ)
 ಮೌಲ್ಯ ಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ
 ದಿನಾಂಕ:29-10-2018)

ಕ್ರ. ಸಂ.	ಕಟ್ಟಡದತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರಪಾಲಿಕೆ/ ನಗರಸಭೆ/ ಪಟ್ಟಣ ಪುರಸಭೆ/ ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ
1	ಆರ್.ಸಿ.ಸಿಫಾವಣಿ, ಕಾಂಕ್ರೀಟ್/ಇಟ್ಟಿಗೆಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿಫಾವಣಿ, ಇಟ್ಟಿಗೆಗೋಡೆ, ಗ್ರಾನೈಟ್‌ಲಹಾಸು, ತೇಗದಮರದಕಿಟಕಿಮತ್ತುಬಾಗಿಲುಗಳು	16963	15300	14400	13800
3	ಆರ್.ಸಿ.ಸಿಫಾವಣಿ, ಕಾಂಕ್ರೀಟ್ / ಇಟ್ಟಿಗೆಗೋಡೆ, ವಿಟ್ರಿಫೈಡ್‌ಲಹಾಸು, ಹೊನ್ನೆಮರದಕಿಟಕಿಮತ್ತುಬಾಗಿಲುಗಳು	14690	13000	11300	10800
4	ಆರ್.ಸಿ.ಸಿಫಾವಣಿ, ಕಾಂಕ್ರೀಟ್ / ಇಟ್ಟಿಗೆಗೋಡೆ, ಮೊಸಾಯಿಕ್/ ಪಾಲಿಷ್/ ಸೆರಾಮಿಕ್/ ಶಾಹಬಾದಕಡಪ/ ಬೇತಮ್‌ಲಿಫ/ ರೆಡಾಕ್ಸೈಡ್‌ಲಹಾಸು, ಕಾಡಿನಮರ/ ಉಕ್ಕಿನಕಿಟಕಿಮತ್ತುಬಾಗಿಲುಗಳು.	14524	12584	10800	10300
5	ಮದ್ರಾಸ್ತಾರಸಿ/ ಕಡಪತಾರಸಿ, ಮಂಗಳೂರುಹೆಂಚು, ಇಟ್ಟಿಗೆ/ ಮಣ್ಣಿನಗೋಡೆ, ಎ.ಸಿ.ಶೀಟಾವಣಿ, ರೆಡಾಕ್ಸೈಡ್‌ಲಹಾಸು, ಕಾಡಿನಮರದಕಿಟಕಿಮತ್ತುಬಾಗಿಲುಗಳು	11518	10064	4300	3800

6	ಕರಿಹಂಚು, ಮಣ್ಣಿನಮೇಲ್ಮೈದ್ದಿ, ಕಡಪಸ್ವಾಭಿ ಇಟ್ಟಿಗೆ/ಮಣ್ಣಿನಗೋಡೆ, ಕಾಡಿನಮರದಕಿಟಕಿಬಾಗಿಲುಗಳು	6000	5200	3600	
---	---------------------------------------------------------------------------------	------	------	------	--

ಷರಾ: 1.ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ಪ್ರಚ್ಛಗಳು ಒಳಗೊಂಡಿರುತ್ತವೆ.

2.ತಳ ಮಹಡಿ ಕಟ್ಟಡ (cellar,partialcellar& stilt) ಪಾರ್ಕಿಂಗ್‌ಗಾಗಿ/ ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರ ದ ಶೇಕಡ 66.00 ರಷ್ಟು (2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3.ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್(Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

2. ವಾಹನನಿಲ್ದಾಣದರಗಳು

ಕ್ರ.ಸಂ	ಸ್ವತ್ತಿನಒಟ್ಟುಮೌಲ್ಯ ಅ) ನಿವೇಶನಮತ್ತುಕಟ್ಟಡದಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್‌ಕಟ್ಟಡಗಳಿಗೆ (ಸೂಪರ್‌ಬಿಲ್ಡಿಂಗ್‌ಮೌಲ್ಯ+ ಹೆಚ್ಚುವರಿಅಂತಸ್ತಿನಮೌಲ್ಯ + ಹೆಚ್ಚುವರಿವಿಶೇಷಸೌಲಭ್ಯ	ಮೇಲ್ದಾಖಲೆಯುಳ್ಳ	ಮೇಲ್ದಾಖಲೆಹಿಂತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದಮೇಲ್ಮಟ್ಟು	ರೂ. 3,00,000	ರೂ. 2,50,000

3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳಮೇಲಂತಸ್ತುಗಳಿಗೆಹೆಚ್ಚುವರಿದರನಿಗದಿಪಡಿಸುವಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರುಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರುಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನವರೆಗೆ	ಯಾವುದೇಹೆಚ್ಚುವರಿದರಇಲ್ಲ.	7	11ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಏರಿಯಾದಮೌಲ್ಯ+ 3.0%
2	6 ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್‌ಬಿಲ್ಡಿಂಗ್ ಏರಿಯಾದ ಮೌಲ್ಯ + 3.5%

3	7 ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ಬಿಲ್ವಪ್ ಏರಿಯಾದ ಮೌಲ್ಯ+ 4.0%
4	8 ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ಬಿಲ್ವಪ್ ಏರಿಯಾದ ಮೌಲ್ಯ+ 4.5%
5	9 ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ಬಿಲ್ವಪ್ ಏರಿಯಾದ ಮೌಲ್ಯ +5.0%
6	10 ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್‌ಲೆಂಟಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000ಮೌಲ್ಯದ (1000 ಚದರಮೀಟರ್ X ರೂ.3000 ಪ್ರತಿಚದರಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿ ನಿಂದಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ಡುಮ್ಯೂನಿಟಿಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ವಪ್ ಏರಿಯಾದ ದರ ಮಾತ್ರ.
---------------------------------------------------------------------------------------	-----------------------------------------------------

2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.

ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ(Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

5.2023-24 ನೇ ಸಾಲಿನ ಮಾರ್ಗಸೂಚಿ ದರ ಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎರಂತೆ 500 ಚ.ಮೀ.ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರ ಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿ ರೆಕನರ್‌ದಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯ ಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕ ಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರು ಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	

Group No	Special Amenities / Facilities /Benefits	✓ Mark
1	2	3
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ ಮೆಂಟ್ಸ್/ರೋಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ. ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು.

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾ ಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್‌ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಠಕ

ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್‌ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಠಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪ ನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್‌ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ/ಸರ್ವೆನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳ ಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್‌ಗಳಿಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)

(ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.

2. (i). ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಫ್ಲೆಕ್ಸ್‌ಕಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರೆ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.

(ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ಸ್ (ರೆಡಿರೆಕ್ನರ್) READY RECKONER FOR APARTMENT RATE

ಕ್ರ. ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿಚ.ಮೀ.ಗೆ ರೂ.ಗಳಲ್ಲಿ	ಸಕ್ಷಮಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್‌ಬಿಲ್ಡ್‌ಫ್ ಏರಿಯಾಗೆ ಪ್ರತಿಚ.ಮೀ.ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿಚ.ಮೀ.ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್‌ಬಿಲ್ಡ್‌ಫ್ ಏರಿಯಾಗೆ ಪ್ರತಿಚ.ಮೀ.ರೂ.ಗಳಲ್ಲಿ (ಮೂಲದರ)
---------	---------------------------------------------------------------	--------------------------------------------------------------------------------------------------------------------------	--------	---------------------------------------------------------------	--------------------------------------------------------------------------------------------------------------------------

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900
12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200

1	2	3		1	2	3
16	16000	27100		216	216000	143700
17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900

1	2	3		1	2	3
40	40000	39700		240	240000	157400
41	41000	40200		241	241000	158000
42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600

1	2	3		1	2	3
64	64000	54600		264	264000	171200
65	65000	55100		265	265000	171700
66	66000	55700		266	266000	172300
67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300

1	2	3		1	2	3
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600
92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000

1	2	3		1	2	3
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900
117	117000	83700		317	317000	201400
118	118000	84200		318	318000	202000
119	119000	84800		319	319000	202600
120	120000	85300		320	320000	203200
121	121000	85900		321	321000	203700
122	122000	86400		322	322000	204300
123	123000	87000		323	323000	204900
124	124000	87500		324	324000	205400
125	125000	88100		325	325000	206000
126	126000	88600		326	326000	206600
127	127000	89200		327	327000	207200
128	128000	89700		328	328000	207700
129	129000	90300		329	329000	208300
130	130000	90800		330	330000	208900
131	131000	91400		331	331000	209400
132	132000	91900		332	332000	210000
133	133000	92400		333	333000	210600
134	134000	93000		334	334000	211200
135	135000	93500		335	335000	211700

1	2	3		1	2	3
136	136000	94100		336	336000	212300
137	137000	94600		337	337000	212900
138	138000	95200		338	338000	213400
139	139000	95700		339	339000	214000
140	140000	96300		340	340000	214600
141	141000	96800		341	341000	215200
142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400

1	2	3		1	2	3
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200

1	2	3		1	2	3
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400
188	188000	127700		388	388000	242000
189	189000	128300		389	389000	242600
190	190000	128900		390	390000	243200
191	191000	129400		391	391000	243700
192	192000	130000		392	392000	244300
193	193000	130600		393	393000	244900
194	194000	131200		394	394000	245400
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಹೊಸಪೇಟೆ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ನಗರಸಭೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮ/ ಬಡಾವಣೆ/ವಾರ್ಡ್/ರಸ್ತೆ/ಸಿ.ಟಿ.ಎಸ್ ನಂ			ಸಕ್ಕಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು	ಕೃಷಿ ಜಮೀನು			
				ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ		
1	2			3	4	5	6	7
ಹೊಸಪೇಟೆ ಟೌನ್								
	1ನೇ ವಾರ್ಡ್							
1	ಸಂತೆ ಬಯಲು (ಈಶ್ವರ ನಗರ)			5000				
	1-2-516-133	1-2-516-134	1-2-516-135					
	1-2-516-136	1-2-516-137	1-2-516-140					
	1-2-516-145	1-2-516-146	1-2-516-147					
	1-2-516-148	1-2-516-149	1-2-516-150					
	1-2-526-123	1-2-526-125	1-2-526-127					
	1-2-526-129	1-2-526-131	1-2-526-132					
	1-2-526-134							
2	ಸಂತೆ ಬಯಲು (ಈಶ್ವರ ನಗರ) ವಾಣಿಜ್ಯ			7000				

3	ಚಿತ್ತವಾಡಿ ಮುಖ್ಯರಸ್ತೆ			5000				
	1-3-532-1	1-3-532-5	1-3-532-7					
	1-3-532-15	1-3-532-19	1-3-532-23					
	1-3-532-25	1-3-532-29	1-3-532-31					
	1-3-532-33	1-3-532-37	1-3-532-39					
	1-3-532-41	1-3-532-43	1-3-532-45					
	1-3-532-49	1-3-532-53	1-3-532-55					
	1-3-532-57	1-3-532-59	1-3-532-61					
	1-3-532-63	1-3-532-65	1-3-532-67					
	1-3-532-69	1-3-532-73	1-3-532-75					
	1-3-532-77	1-3-532-79	1-3-532-81					
	1-3-532-83	1-3-532-89	1-3-532-91					
	1-3-532-95	1-3-532-99	1-3-532-101					
	1-3-532-103	1-3-532-105	1-3-532-107					
	1-3-532-109	1-3-532-111	1-3-532-113					
	1-3-532-115	1-3-532-117	1-3-532-119					
	1-3-532-121	1-3-532-123	1-3-532-125					
	1-3-532-127	1-3-532-129	1-3-532-139					
	1-3-532-141	1-3-532-143	1-3-532-145					
	1-3-532-147	1-3-532-149	1-3-532-151					
	1-3-532-153	1-3-532-155	1-3-532-157					
	1-3-532-159	1-3-532-161	1-3-532-163					
	1-3-532-165	1-3-532-167	1-3-532-169					
	1-3-532-171							

4	ಕಾಕರ ಓಣಿ			5000			
5	ಕುತ್ತಮ್ ಗಲ್ಲಿ (ರೆಹಮತ್ ನಗರ)			5000			
6	ಅಗಸರ ಓಣಿ ಸ್ಲಂ ಏರಿಯಾ ಸ.ನಂ. 249/1			5000			
	1-3-546-189	1-3-546-192B	1-3-546-195				
	1-3-546-191	1-3-546-192C	1-3-546-197				
	1-3-546-192A	1-3-546-193					
7	ಕುರುಬರ ಓಣಿ			5000			
8	ಕುರುಬರ ಓಣಿ ವಾಣಿಜ್ಯ			7000			
9	ಗೋವಿಂದ ನಗರ			5000			
10	ಮೆಹಬೂಬ್ ನಗರ			5000			
11	ಗುಳೇದ ಓಣಿ			5000			
12	ಕಲ್ಮಲೇಶ್ವರ ಗುಡಿ ಸುತ್ತ ಮುತ್ತ			5000			
13	ಕೊರವರ ಓಣಿ			5000			
14	ಕೊರವರ ಓಣಿ ವಾಣಿಜ್ಯ			7000			
	2ನೇ ವಾರ್ಡ್						
15	ಐಎಸ್‌ಆರ್ ಮುಖ್ಯರಸ್ತೆ			5000			
16	ಸ್ಕೂಲ್‌ನಿಂದ ಐ.ಎಸ್.ಆರ್ ರಸ್ತೆ			5000			
17	ರೈಲ್ವೆ ನಿಲ್ದಾಣ ರಸ್ತೆ			7400			
18	ರೈಲ್ವೆ ನಿಲ್ದಾಣ ರಸ್ತೆ ವಾಣಿಜ್ಯ			19800			
19	88-ಮುದ್ದಾಪುರ			5000			

	2-2-513-47	2-2-513-48	2-2-513-49				
	2-2-513-50	2-2-513-51	2-2-513-52				
	2-2-513-53	2-2-513-54	2-2-513-55				
	2-2-513-56A	2-2-513-56B	2-2-513-56C				
	2-2-513-56D	2-2-513-57	2-2-513-58				
	2-2-513-59	2-2-513-60	2-2-513-61				
	2-2-513-62	2-2-513-63	2-2-513-64A				
	2-2-513-64B	2-2-513-65	2-2-513-66				
	2-2-513-67	2-2-513-68	2-2-513-69				
	2-2-513-70						
20	ರಾಜಾಜಿ ನಗರ			5000			
21	88-ಮುದ್ದಾಪುರ (ಸ.ನಂ. 362/ಎ, 362/ಬಿ)				3000		
22	ತುಂಗಭದ್ರ ಕಾಲೋನಿ ಪ್ರಾಜೆಕ್ಟ್				9000		
	3ನೇ ವಾರ್ಡ್						
23	ಗಾಂಧಿನಗರ			5300			
24	ಜಬ್ಬಲ್ ಏರಿಯಾ ಸ.ನಂ.8,			5000			
25	ಜಬ್ಬಲ್ ಏರಿಯಾ ವಾಣಿಜ್ಯ			13300			
26	ವೆಂಕಟೇಶ್ವರ ಟಾಕೀಸ್ ರಸ್ತೆ			13300			
27	ಪಟೇಲ್ ನಗರ 1ನೇ ಕ್ರಾಸ್‌ನಿಂದ 5ನೇ ಕ್ರಾಸ್ ವರೆಗೆ ಸ.ನಂ. 38, 43,			8400			
28	ಪಟೇಲ್ ನಗರ 1ನೇ ಕ್ರಾಸ್‌ನಿಂದ 5ನೇ ಕ್ರಾಸ್ ವರೆಗೆ ವಾಣಿಜ್ಯ			21000			

	4ನೇ ವಾರ್ಡ್				
29	ಗಡಿಯಾರ ಕಂಬದಿಂದ ಗಾಂಧಿಚೌಕ್ ಮುಖ್ಯರಸ್ತೆ	46200			
30	ಸಿಟಿ ಸೈಕಲ್ ಮಾರ್ಟಿನಿಂದ ಎಡಭಾಗ ಸ್ಟೇಶನ್ ರಸ್ತೆ	30800			
31	ಸಿಟಿ ಸೈಕಲ್ ಮಾರ್ಟಿನಿಂದ ಎಡಭಾಗ ಸ್ಟೇಶನ್ ರಸ್ತೆ ವಾಣಿಜ್ಯ	54600			
32	ಕನಕದಾಸ ಮೂರ್ತಿಯಿಂದ ವೆಂಕಟೇಶ್ವರ ಆಟೋಮೊಬೈಲ್ಸ್ ಪಟೇಲ್ ನಗರ	14400			
33	ಕನಕದಾಸ ಮೂರ್ತಿಯಿಂದ ವೆಂಕಟೇಶ್ವರ ಆಟೋಮೊಬೈಲ್ಸ್ ಪಟೇಲ್ ನಗರ ವಾಣಿಜ್ಯ	41300			
34	ಶ್ಯಾನಭಾಗ ಹೋಟೇಲ್ ತಾಲೂಕು ಆಫೀಸ್ ಏರಿಯಾ	23100			
35	ಶ್ಯಾನಭಾಗ ಹೋಟೇಲ್ ತಾಲೂಕು ಆಫೀಸ್ ಏರಿಯಾ ವಾಣಿಜ್ಯ	55400			
36	ಪೋಲೀಸ್ ಸ್ಟೇಶನ್ ಮತ್ತು ಬಿಡಿಸಿಸಿ ಬ್ಯಾಂಕ್ ಏರಿಯಾ	11900			
37	ಪೋಲೀಸ್ ಸ್ಟೇಶನ್ ಮತ್ತು ಬಿಡಿಸಿಸಿ ಬ್ಯಾಂಕ್ ಏರಿಯಾ ವಾಣಿಜ್ಯ	28000			
38	ಕಾಲೇಜ್ ರಸ್ತೆ	23100			
39	ಕಾಲೇಜ್ ರಸ್ತೆ ವಾಣಿಜ್ಯ	53900			
40	ಕಾಂಪೌಂಡರ್ ಲೇನ್	16700			
41	ಕಾಂಪೌಂಡರ್ ಲೇನ್ ವಾಣಿಜ್ಯ	49800			
42	ಪಟೇಲ್ ನಗರ	13300			
43	ಪಟೇಲ್ ನಗರ ವಾಣಿಜ್ಯ	33000			
44	ಬಸ್‌ಸ್ಟಾಂಡ್ ವೃತ್ತದಿಂದ ಕನಕವೃತ್ತದ ವರೆಗೆ ಎಡಭಾಗ	8300			
45	ಬಸ್‌ಸ್ಟಾಂಡ್ ವೃತ್ತದಿಂದ ಕನಕವೃತ್ತದ ವರೆಗೆ ಎಡಭಾಗ ವಾಣಿಜ್ಯ	23100			

5ನೇ ವಾರ್ಡ್							
46	ಬಯಲು ಹನುಮಂತಪ್ಪನ ಪಕ್ಕದ ಲೇನ್ ನಿಂದ ಸಂದರ್ಶನ ಲಾಡ್ಜ್ ವರೆಗೆ			16500			
47	ಬಯಲು ಹನುಮಂತಪ್ಪನ ಪಕ್ಕದ ಲೇನ್ ನಿಂದ ಸಂದರ್ಶನ ಲಾಡ್ಜ್ ವರೆಗೆ ವಾಣಿಜ್ಯ			38400			
48	ರಾಣಿಪೇಟೆ ಮುಖ್ಯರಸ್ತೆ			13300			
49	ರಾಣಿಪೇಟೆ ಮುಖ್ಯರಸ್ತೆ ವಾಣಿಜ್ಯ			23800			
50	ವಡ್ಡರ ಕೆನಾಲ್ ಮತ್ತು ಶ್ರೀರಾಮುಲು ಪಾರ್ಕ್			7700			
	5-1-518-229	5-1-518-230	5-1-518-231				
	5-1-518-232	5-1-518-233A	5-1-518-233B				
	5-1-518-234	5-1-518-235	5-1-518-236				
	5-1-518-237	5-1-518-238A	5-1-518-238B				
	5-1-518-239	5-1-518-240	5-1-518-241				
	5-1-518-242	5-1-518-243	5-1-518-244A				
	5-1-518-244B	5-1-518-245	5-1-518-246A				
	5-1-518-246B	5-1-518-247	5-1-518-248A				
	5-1-518-248B	5-1-518-249	5-1-518-250				
	5-1-518-251	5-1-518-252A	5-1-518-252B				
	5-1-518-253						
	5-1-521-271	5-1-521-272	5-1-521-273				
	5-1-521-274	5-1-521-275	5-1-521-276				
	5-1-521-277	5-1-521-278	5-1-521-279				
	5-1-521-280	5-1-521-281A	5-1-521-281B				
	5-1-521-282	5-1-521-283A	5-1-521-283B				

	5-1-521-284	5-1-521-285A	5-1-521-285B				
	5-1-521-286	5-1-521-287	5-1-521-288A				
	5-1-521-288B	5-1-521-289	5-1-521-289A				
	5-1-521-290	5-1-521-291	5-1-521-292				
	5-1-521-293	5-1-521-294	5-1-521-295A				
	5-1-521-295B	5-1-521-296	5-1-521-297				
	5-1-521-298	5-1-521-299	5-1-521-300				
	5-1-521-301	5-1-521-302	5-1-521-303				
	5-1-521-304	5-1-521-305	5-1-521-306				
	5-1-521-307	5-1-521-308	5-1-521-309				
	5-1-521-310	5-1-521-311	5-1-521-312				
	5-1-521-313	5-1-521-314	5-1-521-315				
	5-1-521-316	5-1-521-317	5-1-521-318				
	5-1-521-319	5-1-521-320	5-1-521-321				
	5-1-521-322	5-1-521-323A	5-1-521-323B				
	5-1-521-324	5-1-521-325	5-1-521-326				
	5-1-529-393	5-1-529-394	5-1-529-395				
	5-1-529-396A	5-1-529-396B	5-1-529-397				
	5-1-529-398A	5-1-529-398B	5-1-529-398C				
	5-1-529-399	5-1-529-400	5-1-529-401				
	5-1-529-402	5-1-529-403	5-1-529-404A				
	5-1-529-404B	5-1-529-404C	5-1-529-405				
	5-1-529-406	5-1-529-407	5-1-529-408				
	5-1-529-409	5-1-529-410	5-1-529-411				
	5-1-529-412A	5-1-529-412B	5-1-529-413A				
	5-1-529-413B	5-1-529-414	5-1-529-415				

	5-1-529-416	5-1-529-417	5-1-529-418A				
	5-1-529-418B	5-1-529-419	5-1-529-420				
51	ಬ್ಯಾಸರ ಓಣಿ ಮತ್ತು ಸಾಯಿಬಾಬ ಗುಡಿ ಹಿಂಭಾಗ ಸ.ನಂ. 96ಸಿ/1			7000			
	5-2-533-131A	5-2-533-138A					
	5-2-537-221A	5-2-537-221B	5-2-537-222A				
	5-2-537-222B	5-2-537-223	5-2-537-224A				
	5-2-537-224B	5-2-537-225A	5-2-537-225B				
	5-2-537-226A	5-2-537-226B	5-2-537-227A				
	5-2-537-227B	5-2-537-228A	5-2-537-228B				
	5-2-538-157	5-2-538-158	5-2-538-159				
	5-2-538-160A	5-2-538-160B	5-2-538-161A				
	5-2-538-161B	5-2-538-162					
	5-2-547-382	5-2-547-381	5-2-547-383				
	5-2-547-384						
	5-2-577-131	5-2-577-140	5-2-577-144				
	5-2-577-145A	5-2-577-145B	5-2-577-145C				
	5-2-577-145D	5-2-577-146A	5-2-577-146B				
	5-2-577-147A	5-2-577-147B	5-2-577-148A				
	5-2-577-148B	5-2-577-149	5-2-577-152				
	5-2-577-152A	5-2-577-153	5-2-577-155				
52	ಬ್ಯಾಸರ ಓಣಿ ಮತ್ತು ಸಾಯಿಬಾಬ ಗುಡಿ ಹಿಂಭಾಗ ವಾಣಿಜ್ಯ			12600			
53	ಬಸ್‌ಸ್ಟಾಂಡ್ ವೃತ್ತದಿಂದ ಕನಕವೃತ್ತದ ವರೆಗೆ ಬಲಭಾಗ			8300			
54	ಬಸ್‌ಸ್ಟಾಂಡ್ ವೃತ್ತದಿಂದ ಕನಕವೃತ್ತದ ವರೆಗೆ ಬಲಭಾಗ ವಾಣಿಜ್ಯ			23800			

55	ನಂದಗೋಕುಲ ಬಡಾವಣೆ (30 ಮೀ ಹೊಸಪೇಟೆ-ಹಂಪಿ ರೋಡ್) ವಾಣಿಜ್ಯ			14000			
56	ನಂದಗೋಕುಲ ಬಡಾವಣೆ 18 ಮೀ ರಸ್ತೆ ಲಗತ್ತಾಗಿರುವ			9000			
57	ನಂದಗೋಕುಲ ಬಡಾವಣೆ ಇತರೆ ಪ್ಲಾಟುಗಳು			7900			
	6ನೇ ವಾರ್ಡ್						
58	ಸ್ಮಶಾನ ಏರಿಯಾ/ಸುಣ್ಣದ ಭಟ್ಟಿ ಏರಿಯಾ			5000			
	6-1-541-337	6-1-541-342	6-1-541-345A				
	6-1-541-338	6-1-541-343A	6-1-541-345B				
	6-1-541-339	6-1-541-343B	6-1-541-345C				
	6-1-541-340	6-1-541-343C	6-1-541-346				
	6-1-541-341	6-1-541-344					
	6-2-543-55	6-2-543-56	6-2-543-57				
	6-2-543-58	6-2-543-59	6-2-543-60				
	6-2-543-61	6-2-543-62	6-2-544-63				
	6-2-544-63A	6-2-544-64	6-2-544-65				
	6-2-544-66	6-2-544-67	6-2-544-68				
	6-2-544-69	6-2-544-70	6-2-544-71				
	6-2-544-72	6-2-544-73	6-2-544-74				
	6-2-544-75	6-2-544-76	6-2-544-77				
	6-2-544-78	6-2-544-79	6-2-544-80				
	6-2-544-81	6-2-544-82	6-2-544-83				
	6-2-544-84	6-2-544-84A					
	6-2-548-177	6-2-548-177A	6-2-548-177B				
	6-2-548-178	6-2-548-179	6-2-548-180				

	6-2-548-181	6-2-548-182	6-2-548-183				
	6-2-548-184	6-2-548-185	6-2-548-186				
	6-2-548-187	6-2-548-188A	6-2-548-188B				
	6-2-548-188C	6-2-548-188D	6-2-548-188E				
	6-2-549-191	6-2-549-192	6-2-549-193				
	6-2-549-194	6-2-549-195	6-2-549-196				
	6-2-549-197A	6-2-549-197B	6-2-549-198				
	6-2-549-199A	6-2-549-199B	6-2-549-200				
	6-2-549-201	6-2-549-202	6-2-549-203				
	6-2-549-204	6-2-549-205	6-2-549-206				
	6-2-549-207	6-2-549-208	6-2-549-209				
	6-2-549-210	6-2-549-211	6-2-549-212				
	6-2-549-212A						
	6-2-553-7A	6-2-553-7B	6-2-553-8				
	6-2-553-9	6-2-553-10	6-2-553-11				
	6-2-553-12	6-2-553-13	6-2-553-14				
	6-2-553-15	6-2-553-16	6-2-553-17				
	6-2-553-18	6-2-553-19	6-2-553-20				
	6-2-553-21	6-2-553-22	6-2-553-23				
	6-2-553-24	6-2-553-25	6-2-553-26				
	6-2-553-27	6-2-553-28	6-2-553-29				
59	ಸ್ಮಶಾನ ಏರಿಯಾ/ಸುಣ್ಣದ ಭಟ್ಟಿ ಏರಿಯಾ ವಾಣಿಜ್ಯ			9800			
60	ಹಂಪಿ ರಸ್ತೆ			9200			
61	ಹಂಪಿ ರಸ್ತೆ ವಾಣಿಜ್ಯ			33200			
62	ಧಿಯೋಸಾಫಿಕಲ್ ಲಾಡ್ಜ್ ಏರಿಯಾ			7700			

	6-1-536-383	6-1-536-384	6-1-536-385A				
	6-1-536-385B	6-1-536-386	6-1-536-387				
	6-1-536-388	6-1-536-389A	6-1-536-389B				
	6-1-536-390	6-1-536-391	6-1-536-392				
	6-1-536-393	6-1-536-394	6-1-536-395				
	6-1-536-396	6-1-536-397	6-1-536-398				
	6-1-536-399A	6-1-536-399B	6-1-536-400				
	6-1-536-401A	6-1-536-401B	6-1-536-402				
	6-1-536-403	6-1-536-404	6-1-536-405				
	6-1-536-406	6-1-536-407	6-1-536-408				
	6-1-536-409	6-1-536-410	6-1-536-411				
	6-1-536-412	6-1-536-413	6-1-536-414				
	6-1-536-415	6-1-536-416	6-1-536-417				
	6-1-536-418	6-1-536-419	6-1-536-420				
	6-1-536-421	6-1-536-422	6-1-536-423				
	6-1-536-424	6-1-536-425	6-1-536-426				
63	ಧಿಯೋಸಾಫಿಕಲ್ ಲಾಡ್ಸ್ ಏರಿಯಾ ವಾಣಿಜ್ಯ			12600			
64	ಮೂರು ಅಂಗಡಿ ಸರ್ಕಲ್ ನಿಂದ ಬಸ್ ನಿಲ್ದಾಣ			39200			
65	ಮೂರು ಅಂಗಡಿ ಸರ್ಕಲ್ ನಿಂದ ಬಸ್ ನಿಲ್ದಾಣ ವಾಣಿಜ್ಯ			66100			
66	ಗುಜ್ಜಲ ಜಯಲಕ್ಷ್ಮೀ ಲೇ-ಔಟ್ ಸ.ನಂ. 85/ಎ6ಬಿ, 85/ಎ6ಸಿ,				5000		
67	ರಾಣಿಪೇಟೆ ಮುಖ್ಯರಸ್ತೆ			13300			
	6-1-7-28	6-1-7-42	6-1-7-54				
	6-1-7-30	6-1-7-44	6-1-7-56				
	6-1-7-32	6-1-7-46	6-1-7-58				

	6-1-7-34	6-1-7-48	6-1-7-60				
	6-1-7-36	6-1-7-50	6-1-7-62A				
	6-1-7-38	6-1-7-52	6-1-7-62B				
	6-1-7-40						
68	ರಾಣಿಪೇಟೆ ಮುಖ್ಯರಸ್ತೆ ವಾಣಿಜ್ಯ			23800			
69	ಕುರುಗೋಡು ಓಣಿ (ಎಸ್.ವಿ.ಕೆ. ಬಸ್ ನಿಲ್ದಾಣ ಎದುರು)			6700			
	7ನೇ ವಾರ್ಡ್						
70	ಅನಂತಶಯನಗುಡಿ ಆಚೆ (Before Rly Gate)			3900			
71	ಅನಂತಶಯನಗುಡಿ ಆಚೆ (Before Rly Gate)ವಾಣಿಜ್ಯ			7700			
72	ಅನಂತಶಯನಗುಡಿ ಗ್ರಾಮಾಂತರ33ಎ/ಬಿ, 49/ಸಿ, 56/ಜಿ1, 56/ಜಿ3, 78ಎ,78ಬಿ1			5000	6000		
	7-1-502-36	7-1-502-37	7-1-502-38				
	7-1-502-39	7-1-502-40	7-1-502-41				
	7-1-502-42	7-1-502-43	7-1-502-44				
	7-1-502-45	7-1-502-46					
	7-1-511-67A	7-1-511-67B	7-1-511-67C				
	7-1-511-67D	7-1-511-67E	7-1-511-68A				
	7-1-511-68B	7-1-511-68C	7-1-511-68D				
	7-1-511-69	7-1-511-70A	7-1-511-70B				
	7-1-511-71	7-1-511-71A	7-1-511-72A				
	7-1-511-72B	7-1-511-73A	7-1-511-73B				
	7-1-511-74A	7-1-511-74B	7-1-511-75A				
	7-1-511-75B	7-1-511-76A	7-1-511-76B				

	7-1-511-77A	7-1-511-77B	7-1-511-77C					
	7-1-511-77D	7-1-511-78A	7-1-511-78B					
	7-1-511-78C	7-1-511-78D	7-1-511-78E					
	7-2-520-2	7-2-520-4	7-2-520-12A					
	7-2-520-12B	7-2-520-18A	7-2-520-18B					
	7-2-520-20	7-2-520-22	7-2-520-24A					
	7-2-520-24B	7-2-520-26	7-2-520-28					
	7-2-520-30	7-2-520-32	7-2-520-34					
	7-2-520-36A	7-2-520-36B	7-2-520-38A					
	7-2-520-38B	7-2-520-38C						
	7-2-523-23	7-2-523-24	7-2-523-25					
	7-2-523-26	7-2-523-27	7-2-523-28					
	7-2-523-29	7-2-523-30	7-2-523-31					
	7-2-523-32A	7-2-523-32B	7-2-523-32C					
	7-2-523-33A	7-2-523-33B	7-2-523-33C					
	7-2-523-33D	7-2-523-33E	7-2-523-33F					
	7-2-523-33G	7-2-523-34A	7-2-523-34B					
	7-2-523-34C	7-2-523-34D	7-2-523-35					
	7-2-523-36A	7-2-523-36B						
	7-2-526-99	7-2-526-100	7-2-526-101					
	7-2-526-102	7-2-526-104	7-2-526-106					
	7-2-526-108							
	ಅನಂತಶಯನಗುಡಿ ಗ್ರಾಮಾಂತರ (ನಾಗೇನಹಳ್ಳಿ ಕ್ರಾಸ್)							
	7-3-118-1	7-3-118-3A	7-3-118-3B					
	7-3-118-5A	7-3-118-5B	7-3-118-7A					

	7-3-118-7B	7-3-118-9A	7-3-118-9B					
	7-3-118-11A	7-3-118-11B	7-3-118-13A					
	7-3-118-13B	7-3-118-13C	7-3-118-15A					
	7-3-118-15B	7-3-118-17	7-3-118-19A					
	7-3-118-19B	7-3-118-21	7-3-118-23					
	7-3-118-25A	7-3-118-25B	7-3-118-27					
73	ಅನಂತಶಯನಗುಡಿ ಗ್ರಾಮಾಂತರ ವಾಣಿಜ್ಯ			7700				
74	ಶ್ರೀರಾಮ ನಗರ, ಶಿವಶಕ್ತಿ ನಗರ ಸ.ನಂ.32ಎ1/ಎ2, 32ಬಿ1, 32/ಎ1ಎಬಿ, 29/ಎ1, 29/ಬಿ2ಎ			5000				
	7-3-528-61	7-3-528-62	7-3-528-63					
	7-3-528-64	7-3-528-65	7-3-528-66A					
	7-3-528-66B	7-3-528-67	7-3-528-68A					
	7-3-528-68B	7-3-528-69	7-3-528-70A					
	7-3-528-70B	7-3-528-71	7-3-528-72					
	7-3-528-73	7-3-528-74	7-3-528-75					
	7-3-528-76	7-3-528-77	7-3-528-78A					
	7-3-528-78B	7-3-528-79	7-3-528-80					
	7-3-528-81	7-3-528-82	7-3-528-83					
	7-3-528-84	7-3-528-86						
	7-3-529-85	7-3-529-86	7-3-529-87					
	7-3-529-88	7-3-529-89	7-3-529-90					
	7-3-529-91	7-3-529-92	7-3-529-93					
	7-3-529-94	7-3-529-95	7-3-529-96					
	7-3-529-97	7-3-529-98	7-3-529-99					
	7-3-534-7	7-3-534-8	7-3-534-9					

	7-3-534-10	7-3-534-11	7-3-534-12A				
	7-3-534-12B	7-3-534-13	7-3-534-14				
	7-3-534-15	7-3-534-16A	7-3-534-16B				
	7-3-534-17	7-3-534-18A	7-3-534-18B				
	7-3-534-19	7-3-534-20A	7-3-534-20B				
	7-3-534-21	7-3-534-22A	7-3-534-22B				
	7-3-534-23	7-3-534-24	7-3-534-25				
	7-3-534-26	7-3-534-27	7-3-534-28				
	7-3-534-29	7-3-534-30	7-3-534-31				
	7-3-534-32	7-3-534-33	7-3-534-34				
	7-3-534-35	7-3-534-36	7-3-534-37				
	7-3-534-38	7-3-534-39	7-3-534-40				
	7-3-534-41	7-3-534-42					
	7-3-535-43	7-3-535-44	7-3-535-45				
	7-3-535-46	7-3-535-47	7-3-535-48				
	7-3-535-49	7-3-535-50	7-3-535-51				
	7-3-535-52	7-3-535-53	7-3-535-54				
	7-3-535-55	7-3-535-56	7-3-535-57				
	7-3-535-58	7-3-535-59	7-3-535-60				
75	ಮಾರುತಿ ನಗರ (ಹುಡಾ ಲೇ ಔಟ್) Actioned Layoutಸ.ನಂ.115/3			12000			
76	ಅಯ್ಯಾಳಿ ತಿಮ್ಮಪ್ಪ ಲೇ-ಔಟ್ (ಅನಂತಶಯನಗುಡಿ) (ಸ.ನಂ. 58/ಬಿ2, 58/ಎ1, 70/ಎ1, 70/ಬಿ1, 71/ಎಬಿಸಿ)				7000		
77	ಅಬ್ದುಲ್ ಲತೀಫ್ ವಸತಿ ಬಡಾವಣೆ				5800		
78	ಅಯ್ಯಾಳಿ ನೀಲಮ್ಮ ವಸತಿ ಬಡಾವಣೆ				4200		

79	ಡಿ.ಟಿ.ಎಸ್ ವಸತಿ ಬಡಾವಣೆ			4500			
80	ಶ್ರೀ ರೇಣುಕಾಚಾರ್ಯ ವಸತಿ ಬಡಾವಣೆ			5000			
81	ರಾಯಣ್ಣ ನಗರ ಬಡಾವಣೆ			4500			
	8ನೇ ವಾರ್ಡ್						
82	ಕೊಂಡನಾಯಕನಹಳ್ಳಿ (ಗ್ರಾಮಾಂತರ) ಸ.ನಂ. 8/1ಎ, 30/2			5000	7000		
83	ಕೊಂಡನಾಯಕನಹಳ್ಳಿ (ಗ್ರಾಮಾಂತರ) ವಾಣಿಜ್ಯ			7000	9800		
84	ಕಿರಣ್ ಕೃಷ್ಣ ನಗರ ಸ.ನಂ. 36, 40/1, 40/3, 41/2,3,4,5,6			5000	7000		
85	ಶಿವಜ್ಯೋತಿ ನಗರ ಸ.ನಂ.2/6, 3/2, 44/3, 47, 48, 46/2, 46/3, 46/4,			5000	7000		
	8-1-503-49	8-1-503-47	8-1-503-51				
	8-1-503-53	8-1-503-55	8-1-503-57				
	8-1-503-59	8-1-503-61	8-1-503-63				
	8-1-503-65	8-1-503-67	8-1-503-69				
	8-1-521-435	8-1-521-436	8-1-521-438				
	8-1-521-439	8-1-521-440	8-1-521-441				
	8-1-521-442	8-1-521-443	8-1-521-444				
	8-1-521-445	8-1-521-446	8-1-521-447				
	8-1-521-448	8-1-521-449	8-1-521-450				
	8-1-521-451	8-1-521-452	8-1-521-453				
	8-1-521-454	8-1-521-455	8-1-521-456				
	8-1-521-457	8-1-521-458	8-1-521-459				

	8-1-521-460	8-1-521-461	8-1-521-462				
	8-1-521-463	8-1-521-464	8-1-521-959				
	8-1-521-960	8-1-521-961	8-1-521-962				
	8-1-521-963	8-1-521-964	8-1-521-965				
	8-1-521-966	8-1-521-967	8-1-521-968				
	8-1-521-969	8-1-521-970	8-1-521-971				
	8-1-521-972	8-1-521-973	8-1-521-974				
	8-1-525-545	8-1-525-546	8-1-525-548				
	8-1-525-550	8-1-525-552	8-1-525-554				
	8-1-525-556	8-1-525-558	8-1-525-560				
	8-1-525-562	8-1-525-564	8-1-525-566				
	8-1-525-568	8-1-525-570	8-1-525-571				
	8-1-525-572	8-1-525-574	8-1-525-575				
	8-1-525-576	8-1-525-577	8-1-525-578				
	8-1-525-579	8-1-525-580	8-1-525-581				
	8-1-525-582	8-1-525-583	8-1-525-584				
	8-1-525-585	8-1-525-586	8-1-525-587				
	8-1-525-588	8-1-525-589	8-1-525-590				
	8-1-525-591	8-1-525-592	8-1-525-593				
	8-1-525-594	8-1-525-595	8-1-525-596				
	8-1-525-597	8-1-525-598	8-1-525-599				
	8-1-525-600	8-1-525-601	8-1-525-602				
	8-1-526-603	8-1-526-605	8-1-526-607				
	8-1-526-609	8-1-526-611	8-1-526-613				
	8-1-526-615	8-1-526-617	8-1-526-619				
	8-1-526-621	8-1-526-623	8-1-526-625				

	8-1-526-627	8-1-526-628	8-1-526-629				
	8-1-526-630	8-1-526-632	8-1-526-633				
	8-1-526-634	8-1-526-635	8-1-526-636				
	8-1-526-637	8-1-526-638	8-1-526-639				
	8-1-526-640	8-1-526-641	8-1-526-642				
	8-1-526-643	8-1-526-644	8-1-526-645				
	8-1-526-646	8-1-526-647	8-1-526-648				
	8-1-526-649	8-1-526-650	8-1-526-651				
	8-1-526-652	8-1-526-653	8-1-526-654				
	8-1-526-655	8-1-526-656	8-1-526-657				
	8-1-526-658	8-1-526-659	8-1-526-660				
	8-1-526-661	8-1-526-662	8-1-526-1308				
	8-1-526-1310	8-1-526-1312	8-1-526-1314				
	8-1-526-1316	8-1-526-1318	8-1-526-1320				
	8-1-526-1322	8-1-526-1324	8-1-526-1325				
	8-1-526-1326	8-1-526-1328	8-1-526-1329				
	8-1-526-1330	8-1-526-1331	8-1-526-1332				
	8-1-527-1333	8-1-527-1334	8-1-527-1335				
	8-1-527-1336	8-1-527-1337	8-1-527-1338				
	8-1-527-1339	8-1-527-1340	8-1-527-1341				
	8-1-527-1342	8-1-527-1343	8-1-527-1344				
	8-1-527-1345	8-1-527-1346	8-1-527-1347				
	8-1-527-1348	8-1-527-1349	8-1-527-1350				
	8-1-527-1351	8-1-527-1353	8-1-527-1354				
	8-1-527-1355	8-1-527-1356	8-1-527-1358				

	8-1-527-1360							
	8-1-533-1398	8-1-533-1400	8-1-533-1402					
	8-1-533-1403	8-1-533-1404	8-1-533-1405					
	8-1-533-1406	8-1-533-1407	8-1-533-1408					
	8-1-533-1409	8-1-533-1410	8-1-533-1411					
	8-1-533-1412	8-1-533-1413	8-1-533-1414					
	8-1-533-1415	8-1-533-1416	8-1-533-1417					
	8-1-533-1418	8-1-533-1419	8-1-533-1420					
	8-1-539-307	8-1-539-308	8-1-539-309					
	8-1-539-310	8-1-539-311	8-1-539-312					
	8-1-539-313	8-1-539-314	8-1-539-315					
	8-1-539-316	8-1-539-317	8-1-539-318					
	8-1-539-319	8-1-539-320	8-1-539-321					
	8-1-539-322	8-1-539-323	8-1-539-324					
	8-1-539-325	8-1-539-326						
	8-1-566-465	8-1-566-466	8-1-566-467					
	8-1-566-468	8-1-566-469	8-1-566-470					
	8-1-566-471	8-1-566-472	8-1-566-473					
	8-1-566-474	8-1-566-475	8-1-566-476					
	8-1-566-477	8-1-566-478	8-1-566-479					
	8-1-566-480							
	8-1-605-665	8-1-605-666	8-1-605-668					
	8-1-605-670	8-1-605-672	8-1-605-674					
	8-1-605-676	8-1-605-678	8-1-605-680					
	8-1-605-682	8-1-605-684	8-1-605-686					
	8-1-605-688	8-1-605-690	8-1-605-692					

	8-1-605-694	8-1-605-696	8-1-605-698					
	8-1-605-700	8-1-605-702	8-1-605-704					
	8-1-605-706	8-1-605-708	8-1-605-710					
	8-1-605-712	8-1-605-714	8-1-605-716					
	8-1-605-718	8-1-605-720	8-1-605-722					
	8-1-605-724	8-1-605-726	8-1-605-728					
	8-1-605-730	8-1-605-731	8-1-605-733					
	8-1-605-734	8-1-605-735	8-1-605-737					
	8-1-605-738	8-1-605-739	8-1-605-740					
	8-1-605-741	8-1-605-743	8-1-605-744					
	8-1-605-745	8-1-605-746	8-1-605-747					
	8-1-605-748	8-1-605-749	8-1-605-750					
	8-1-605-751	8-1-605-753	8-1-605-755					
	8-1-605-757	8-1-605-759						
	8-1-607-1254	8-1-607-1256	8-1-607-1258					
	8-1-607-1260	8-1-607-1262	8-1-607-1264					
	8-1-607-1266	8-1-607-1268	8-1-607-1270					
	8-1-607-1272	8-1-607-1274	8-1-607-1276					
	8-1-607-1278	8-1-607-1280	8-1-607-1282					
	8-1-611-1283	8-1-611-1287	8-1-611-1291					
	8-1-611-1285	8-1-611-1289	8-1-611-1293					
86	ಅಮೃತ ಶಕ್ತಿ ನಗರ ಸ.ನಂ. 13,			5000	7000			
	8-2-601-1868	8-2-628-1864	8-2-628-1870					
	8-2-628-1872	8-2-628-1874	8-2-628-1876					

	8-2-629-1924	8-2-629-1928	8-2-633-1963				
87	ಮಾರುತಿ ನಗರ (ಭವರ್ಲಾಲ್ ಲೇ -ಔಟ್) 26/1ಎ, 26/1ಬಿ, 26/2, 28/1, 28/2, 28/3				7000		
88	ಎಂ.ಬಿ.ಎ ಲೇ-ಔಟ್ (1 & 2ನೇ ಸ್ಟೇಜ್)				4300		
89	ಪದ್ಮನಾಭ ನಗರ				3800		
90	ಪಂಪಾ ವಿರುಪಾಕ್ಷೇಶ್ವರ ನಗರ				8000		
91	ಎಸ್.ಎಂ. ನಗರ ಲೇ-ಔಟ್				5000		
	9ನೇ ವಾರ್ಡ್						
92	ಪಾಂಡುರಂಗ ಕಾಲೋನಿ ಸ.ನಂ. 115/3ಸಿ1,			6000			
93	ಶಂಕರ ಕಾಲೋನಿ ಸ.ನಂ. 81/ಸಿ, 86/ಎ1, 86/ಬಿ,			6200	7400		
	9-4-629-1311	9-4-629-1312	9-4-629-1313				
	9-4-629-1314	9-4-629-1315	9-4-629-1316				
	9-4-629-1317	9-4-629-1318	9-4-629-1319				
	9-4-629-1320	9-4-629-1321	9-4-629-1322				
	9-4-629-1323	9-4-629-1324	9-4-629-1325				
	9-4-629-1326	9-4-629-1327	9-4-629-1328				
	9-4-629-1329	9-4-629-1330	9-4-629-1331				
	9-4-629-1332	9-4-629-1333	9-4-629-1334				
	9-4-629-1335	9-4-629-1336	9-4-629-1337				
	9-4-629-1338	9-4-629-1339	9-4-629-1340				
	9-4-629-1341	9-4-629-1342	9-4-629-1343				

ಅಲ್ಪ

	9-4-629-1344	9-4-629-1345	9-4-629-1346				
	9-4-629-1347	9-4-629-1348	9-4-629-1349				
	9-4-629-1350	9-4-629-1351	9-4-629-1352				
	9-4-629-1353	9-4-629-1354	9-4-629-1355				
	9-4-629-1356	9-4-629-1357	9-4-629-1358				
	9-4-632-1415	9-4-632-1416	9-4-632-1417				
	9-4-632-1418	9-4-632-1419	9-4-632-1420				
	9-4-632-1421	9-4-632-1422	9-4-632-1423				
	9-4-632-1424	9-4-632-1425	9-4-632-1426				
	9-4-632-1427	9-4-632-1428	9-4-632-1429				
	9-4-632-1430	9-4-632-1431	9-4-632-1432				
	9-4-632-1433A	9-4-632-1433B					
	9-4-635-1505	9-4-635-1506	9-4-635-1507				
	9-4-635-1508	9-4-635-1509	9-4-635-1510				
	9-4-635-1511	9-4-635-1513	9-4-635-1514				
	9-4-635-1515	9-4-635-1516	9-4-635-1517				
	9-4-635-1518						
94	ಟೀಚರ್ಸ್ ಕಾಲೋನಿ ಸ.ನಂ. 87, 89,			7400			
	9-4-586-907	9-4-586-908	9-4-586-909				
	9-4-586-910	9-4-586-911	9-4-586-912				
	9-4-586-913	9-4-586-914	9-4-586-915				
	9-4-586-916	9-4-586-917	9-4-586-918				
	9-4-586-919	9-4-586-920	9-4-586-921				
	9-4-586-922	9-4-586-923	9-4-586-924				

	9-4-586-925	9-4-586-926	9-4-586-927				
	9-4-586-928	9-4-586-929	9-4-586-930				
	9-4-586-931	9-4-586-932	9-4-586-933				
	9-4-586-934	9-4-586-935	9-4-586-936				
	9-4-586-937	9-4-586-938	9-4-586-939				
	9-4-586-940	9-4-586-941	9-4-586-942				
	9-4-586-943	9-4-586-944	9-4-586-945				
	9-4-586-946	9-4-586-947	9-4-586-948				
	9-4-586-949	9-4-586-950	9-4-586-1750				
	9-4-586-1751	9-4-586-1752	9-4-586-1753				
	9-4-586-1754	9-4-586-1754A	9-4-586-1755				
	9-4-586-1756	9-4-586-1757	9-4-586-1758				
	9-4-586-1759	9-4-586-1760A	9-4-586-1760B				
	9-4-586-1760C	9-4-586-1760D	9-4-586-1760E				
	9-4-586-1761	9-4-586-1762	9-4-586-1763				
	9-4-586-1764A	9-4-586-1764B	9-4-586-1764C				
	9-4-586-1765						
	9-4-616-296A	9-4-616-622	9-4-616-623				
	9-4-616-624	9-4-616-626	9-4-616-627				
	9-4-616-628	9-4-616-629	9-4-616-630				
	9-4-616-631	9-4-616-632	9-4-616-633				
	9-4-616-634	9-4-616-635	9-4-616-636				
	9-4-616-637	9-4-616-638	9-4-616-639				
	9-4-616-640	9-4-616-641	9-4-616-642				
	9-4-616-643	9-4-616-644	9-4-616-645				
	9-4-616-646	9-4-616-647	9-4-616-648				

	9-4-616-649	9-4-616-650	9-4-616-651				
	9-4-616-652	9-4-616-653	9-4-616-654				
	9-4-616-655	9-4-616-656	9-4-616-657				
	9-4-616-659	9-4-616-660	9-4-616-661				
	9-4-616-662	9-4-616-663	9-4-616-664				
	9-4-616-665A	9-4-616-665B	9-4-616-666				
	9-4-616-667	9-4-616-668	9-4-616-669				
	9-4-616-670	9-4-616-671	9-4-616-672				
	9-4-616-673	9-4-616-674	9-4-616-675				
	9-4-616-676	9-4-616-677	9-4-616-678				
	9-4-616-679	9-4-616-680	9-4-616-681				
	9-4-616-682	9-4-616-683	9-4-616-684				
	9-4-616-685	9-4-616-686	9-4-616-687A				
	9-4-616-687B	9-4-616-688	9-4-616-689				
	9-4-616-690	9-4-616-691A	9-4-616-691B				
	9-4-616-692	9-4-616-693	9-4-616-694				
	9-4-616-695	9-4-616-696	9-4-616-697				
	9-4-616-698	9-4-616-699	9-4-616-700				
	9-4-616-701	9-4-616-702	9-4-616-703				
	9-4-616-704	9-4-616-705	9-4-616-706				
	9-4-616-707	9-4-616-708	9-4-616-709				
	9-4-616-710	9-4-616-711	9-4-616-712				
	9-4-616-713	9-4-616-714	9-4-616-715				
	9-4-616-716	9-4-616-717	9-4-616-718				
	9-4-616-719	9-4-616-720	9-4-616-721				
	9-4-616-722	9-4-616-723	9-4-616-724				

	9-4-616-725	9-4-616-726					
	9-4-621-785	9-4-621-786	9-4-621-787				
	9-4-621-788	9-4-621-789	9-4-621-790				
	9-4-621-791	9-4-621-792	9-4-621-793				
	9-4-621-794	9-4-621-795	9-4-621-796				
	9-4-621-797	9-4-621-798	9-4-621-799				
	9-4-621-800	9-4-621-801	9-4-621-802				
	9-4-621-804	9-4-621-806	9-4-621-808				
	9-4-621-810	9-4-621-811	9-4-621-812A				
	9-4-621-812B	9-4-621-814					
	9-4-625-839	9-4-625-840A	9-4-625-840B				
	9-4-625-841	9-4-625-842	9-4-625-843				
	9-4-625-844	9-4-625-845	9-4-625-846				
	9-4-625-847	9-4-625-848	9-4-625-849				
	9-4-625-850	9-4-625-851	9-4-625-852				
	9-4-625-853	9-4-625-854	9-4-625-855				
	9-4-625-856	9-4-625-857	9-4-625-858				
	9-4-625-859A	9-4-625-859B	9-4-625-860				
	9-4-625-1057	9-4-625-1058	9-4-625-1059				
	9-4-625-1060	9-4-625-1061A	9-4-625-1061B				
	9-4-626-861	9-4-626-862	9-4-626-863				
	9-4-626-864	9-4-626-865	9-4-626-866				
	9-4-626-867	9-4-626-868	9-4-626-869				
	9-4-626-870	9-4-626-871	9-4-626-872				
	9-4-626-873	9-4-626-874	9-4-626-875				
	9-4-626-876	9-4-626-877	9-4-626-878				

೪೮

	9-4-626-879	9-4-626-880	9-4-626-881				
	9-4-626-882						
	9-4-628-883	9-4-628-884	9-4-628-885				
	9-4-628-886	9-4-628-887	9-4-628-888				
	9-4-628-889	9-4-628-890	9-4-628-891				
	9-4-628-892	9-4-628-893	9-4-628-894				
	9-4-628-895	9-4-628-896	9-4-628-897				
	9-4-628-898	9-4-628-899	9-4-628-900				
	9-4-628-901	9-4-628-902	9-4-628-903				
	9-4-628-904	9-4-628-905A	9-4-628-905B				
	9-4-628-906						
95	ಸದಾಶಿವ ನಗರ ಸ.ನಂ. 91/ಎ1, 92/1, 92/2ಸಿ,			6700	7400		
	9-4-571-1	9-4-571-2	9-4-571-3				
	9-4-571-4	9-4-571-5A	9-4-571-5B				
	9-4-571-6	9-4-571-7	9-4-571-8				
	9-4-571-9A	9-4-571-9B	9-4-571-10				
	9-4-571-11	9-4-571-12	9-4-571-13				
	9-4-571-14	9-4-571-15	9-4-571-16				
	9-4-571-17	9-4-571-18	9-4-571-19				
	9-4-571-20	9-4-571-21	9-4-571-22				
	9-4-571-23	9-4-571-24	9-4-571-25				
	9-4-571-26	9-4-571-27	9-4-571-28A				
	9-4-571-28B	9-4-571-34	9-4-571-37				
	9-4-571-39	9-4-571-41	9-4-571-43A				

	9-4-571-43B	9-4-571-45	9-4-571-47A				
	9-4-571-47B	9-4-571-49A	9-4-571-49B				
	9-4-571-50	9-4-571-51	9-4-571-52				
	9-4-571-53	9-4-571-54	9-4-571-55				
	9-4-571-56	9-4-571-58	9-4-571-60				
	9-4-571-61	9-4-571-62	9-4-571-63				
	9-4-571-64	9-4-571-65	9-4-571-66				
	9-4-571-67	9-4-571-68	9-4-571-69				
	9-4-571-70	9-4-571-71	9-4-571-72				
	9-4-571-73	9-4-571-74	9-4-571-75				
	9-4-571-76	9-4-571-77	9-4-571-78				
	9-4-571-79	9-4-571-8	9-4-571-80				
	9-4-571-81	9-4-571-83	9-4-571-84				
	9-4-571-86	9-4-571-87	9-4-571-88				
	9-4-571-93	9-4-571-94	9-4-571-95				
	9-4-571-96	9-4-571-97	9-4-571-98				
	9-4-571-99	9-4-571-100	9-4-571-101				
	9-4-571-102A	9-4-571-102B	9-4-571-102C				
	9-4-571-102D	9-4-571-103	9-4-571-104				
	9-4-571-105	9-4-571-106	9-4-571-107				
	9-4-571-108	9-4-571-109	9-4-571-110				
	9-4-571-111	9-4-571-112	9-4-571-113				
	9-4-571-114	9-4-571-115	9-4-571-116				
	9-4-571-117	9-4-571-118	9-4-571-119				
	9-4-571-120	9-4-571-121	9-4-571-122				
	9-4-615-591	9-4-615-592	9-4-615-593				

	9-4-615-594	9-4-615-595	9-4-615-597					
	9-4-615-598	9-4-615-599	9-4-615-600					
	9-4-615-601	9-4-615-602	9-4-615-603					
	9-4-615-604	9-4-615-605	9-4-615-606					
	9-4-615-607A	9-4-615-607B	9-4-615-607C					
	9-4-615-608	9-4-615-609	9-4-615-610					
	9-4-615-611	9-4-615-612	9-4-615-613					
	9-4-615-614	9-4-615-615	9-4-615-616					
	9-4-615-617	9-4-615-618	9-4-615-620A					
	9-4-615-620B							
96	ರಾಜಾಜಿ ನಗರ ಸ.ನಂ. 96/ಎ, 99, 102, 96/ಬಿ3ಬಿ1, 96/ಬಿ3ಬಿ2, 96/ಬಿ3ಸಿ41, 96/ಬಿ2ಎ1, 96/ಬಿ2ಎ2ಎ, 96/ಬಿ2ಎ2ಬಿ, 101/2, 103/ಎಬಿಸಿ, 104/ಸಿ2ಬಿ, 104/ಬಿ2ಬಿ, 107, 108/3ಎ1, 114/ಬಿ3			5900	7400			
97	ರಾಜಾಜಿ ನಗರ ವಾಣಿಜ್ಯ			8400				
98	ಸಿದ್ದಲಿಂಗಪ್ಪ ಚೌಕಿ ಸ.ನಂ. 100ಬಿ, 101ಬಿ			8400				
	9-1-507-85	9-1-507-86	9-1-507-87					
	9-1-507-88	9-1-507-89A	9-1-507-89B					
	9-1-507-89C	9-1-507-90A	9-1-507-90B					
	9-1-507-91A	9-1-507-91B	9-1-507-91C					
	9-1-507-91D	9-1-507-91E	9-1-507-92					
	9-1-515-230A	9-1-515-240	9-1-515-241					
	9-1-515-242A	9-1-515-242B	9-1-515-243					

	9-1-515-244	9-1-515-245	9-1-515-246				
	9-1-515-247	9-1-515-247A	9-1-515-248A				
	9-1-515-248B	9-1-515-249	9-1-515-249A				
	9-1-515-250	9-1-515-251	9-1-515-252				
	9-1-515-253	9-1-515-254	9-1-515-255				
	9-1-515-256	9-1-515-257	9-1-515-258				
	9-1-515-259	9-1-515-259A	9-1-515-259B				
	9-1-515-259C	9-1-515-260	9-1-515-261A				
	9-1-515-261B	9-1-515-262	9-1-515-263				
	9-1-515-264	9-1-515-265A	9-1-515-265B				
	9-1-515-266						
	9-1-524-351	9-1-524-352	9-1-524-353				
	9-1-524-354	9-1-524-355	9-1-524-356				
	9-1-524-357	9-1-524-358	9-1-524-359A				
	9-1-524-359B	9-1-524-360	9-1-524-361				
	9-1-524-362	9-1-524-363A	9-1-524-363B				
	9-1-524-364						
	9-2-533-1	9-2-533-1A	9-2-533-2				
	9-2-533-2A	9-2-533-3	9-2-533-4				
	9-2-533-5	9-2-533-7A	9-2-533-7B				
	9-2-533-9	9-2-533-11	9-2-533-13				
	9-2-533-15	9-2-533-17	9-2-533-19A				
	9-2-533-19B	9-2-533-21A	9-2-533-21B				
	9-2-533-29	9-2-533-31	9-2-533-31A				
	9-2-533-32	9-2-533-32A	9-2-533-33				
	9-2-533-37	9-2-533-39	9-2-533-41				

	9-2-533-43	9-2-533-45A	9-2-533-45B				
	9-2-533-45C	9-2-533-47	9-2-533-49A				
	9-2-533-49B	9-2-533-51	9-2-533-53				
	9-2-533-54	9-2-533-55	9-2-533-57				
	9-2-533-59	9-2-533-59A	9-2-533-61				
	9-2-533-62	9-2-533-63	9-2-533-63A				
	9-2-533-65	9-2-533-67	9-2-533-69				
	9-2-533-69A	9-2-533-71	9-2-533-72				
	9-2-533-77	9-2-533-79	9-2-533-81				
	9-2-533-93	9-2-533-97	9-2-533-101				
	9-2-533-103	9-2-533-105	9-2-533-107				
	9-2-533-111	9-2-533-115	9-2-533-117				
	9-2-533-119	9-2-533-121A	9-2-533-121B				
	9-2-541-29	9-2-541-30	9-2-541-31				
	9-2-541-32	9-2-541-33A	9-2-541-33B				
	9-2-541-34	9-2-541-35	9-2-541-36				
	9-2-541-37	9-2-541-38	9-2-541-39				
	9-2-541-40	9-2-541-41	9-2-541-42				
	9-2-541-43	9-2-541-44	9-2-541-45				
	9-2-541-46	9-2-541-47	9-2-541-48				
	9-2-541-49A	9-2-541-49B	9-2-541-50				
	9-2-541-51	9-2-541-52	9-2-541-53				
	9-2-541-54	9-2-541-55	9-2-541-56				
	9-2-541-57	9-2-541-58	9-2-541-59				
	9-2-541-60	9-2-541-61A	9-2-541-61B				
	9-2-541-62	9-2-541-63	9-2-541-64				

	9-2-541-65A	9-2-541-65B	9-2-541-66A				
	9-2-541-66B	9-2-541-66C	9-2-541-67				
	9-2-541-68A	9-2-541-68B	9-2-541-69				
	9-2-541-70	9-2-541-71	9-2-541-72				
	9-2-541-73	9-2-541-74A	9-2-541-74B				
	9-2-541-75	9-2-541-76A	9-2-541-76B				
	9-2-541-77	9-2-541-78	9-2-541-79				
	9-2-541-80	9-2-541-81	9-2-541-82				
	9-2-541-83	9-2-541-84	9-2-541-85				
	9-2-541-86	9-2-541-87	9-2-541-88				
	9-2-541-89	9-2-541-90	9-2-541-91				
	9-2-541-92	9-2-541-93	9-2-541-94				
	9-2-541-95	9-2-541-96	9-2-541-97				
	9-2-541-98	9-2-541-99	9-2-541-100				
	9-2-541-101	9-2-541-102	9-2-541-103				
	9-2-541-104	9-2-541-105	9-2-541-105A				
	9-2-541-106	9-2-541-107A	9-2-541-107B				
	9-2-541-107C	9-2-541-108	9-2-541-109A				
	9-2-541-109B	9-2-541-109C	9-2-541-109D				
	9-2-541-110	9-2-541-110A	9-2-541-110B				
	9-2-542-307	9-2-542-308	9-2-542-309				
	9-2-542-310A	9-2-542-310B	9-2-542-311				
	9-2-542-312	9-2-542-313A	9-2-542-313B				
	9-2-542-314	9-2-542-315	9-2-542-316				
	9-2-542-317	9-2-542-318	9-2-542-319				
	9-2-542-320	9-2-542-321	9-2-542-322				

	9-2-542-323A	9-2-542-323B	9-2-542-324				
	9-2-543-111	9-2-543-112	9-2-543-113				
	9-2-543-114	9-2-543-115	9-2-543-116				
	9-2-543-117	9-2-543-118	9-2-543-119				
	9-2-543-120	9-2-543-121	9-2-543-122				
	9-2-543-122A	9-2-543-123	9-2-543-124				
	9-2-543-125	9-2-543-126	9-2-543-127				
	9-2-543-128	9-2-543-129A	9-2-543-129B				
	9-2-543-129C	9-2-543-129D	9-2-543-130				
	9-2-543-131	9-2-543-131A	9-2-543-132				
	9-2-543-133	9-2-543-133A	9-2-543-134				
	9-2-543-135	9-2-543-136	9-2-543-137				
	9-2-543-138	9-2-543-139	9-2-543-140				
	9-2-543-141	9-2-543-142	9-2-543-143				
	9-2-543-144	9-2-543-145	9-2-543-146				
	9-2-543-146A	9-2-543-147	9-2-543-148				
	9-2-543-149	9-2-543-150	9-2-543-151				
	9-2-543-151A	9-2-543-152	9-2-543-153				
	9-2-543-154	9-2-543-156A	9-2-543-156B				
	9-2-543-158A	9-2-543-158B	9-2-543-159A				
	9-2-543-159B	9-2-543-160A	9-2-543-160B				
	9-2-543-161A	9-2-543-161B	9-2-543-162				
	9-2-543-164	9-2-543-165A	9-2-543-165B				
	9-2-543-166	9-2-543-166A	9-2-543-166B				
	9-2-543-167	9-2-543-168A	9-2-543-168B				
	9-2-543-169	9-2-543-170A	9-2-543-170B				

	9-2-543-171	9-2-543-172	9-2-543-173				
	9-2-543-174	9-2-543-175	9-2-543-176				
	9-2-543-177	9-2-543-178A	9-2-543-178B				
	9-2-543-179	9-2-543-180	9-2-543-181				
	9-2-543-182	9-2-543-183	9-2-543-184				
	9-2-543-185A	9-2-543-185B	9-2-543-186				
	9-2-543-187	9-2-543-188	9-2-543-189				
	9-2-543-190	9-2-543-191	9-2-543-192A				
	9-2-543-192B	9-2-543-192C	9-2-543-193				
	9-2-543-194A	9-2-543-194B					
	9-2-545-195	9-2-545-196	9-2-545-197A				
	9-2-545-197B	9-2-545-197C	9-2-545-198				
	9-2-545-199	9-2-545-200	9-2-545-201				
	9-2-545-201A	9-2-545-202	9-2-545-203				
	9-2-545-204	9-2-545-205	9-2-545-206				
	9-2-545-207A	9-2-545-207B	9-2-545-208				
	9-2-545-209	9-2-545-210	9-2-545-211				
	9-2-545-212	9-2-545-213	9-2-545-214A				
	9-2-545-214B	9-2-545-214C	9-2-545-215				
	9-2-545-215A	9-2-545-216A	9-2-545-216B				
	9-2-545-216C	9-2-545-217A	9-2-545-217B				
	9-2-545-218	9-2-545-218A	9-2-545-219				
	9-2-545-220A	9-2-545-220B	9-2-545-221				
	9-2-545-222	9-2-545-223	9-2-545-224				
	9-2-545-225	9-2-545-226	9-2-545-227				
	9-2-545-228	9-2-545-229	9-2-545-230				

	9-2-545-231	9-2-545-232	9-2-545-233				
	9-2-545-235	9-2-545-236	9-2-545-237				
	9-2-545-238A	9-2-545-238B	9-2-545-238C				
	9-2-545-239	9-2-545-239A	9-2-545-240A				
	9-2-545-240B	9-2-545-241	9-2-545-242A				
	9-2-545-242B	9-2-545-243A	9-2-545-243B				
	9-2-545-243C	9-2-545-244	9-2-545-245				
	9-2-545-246	9-2-545-247	9-2-545-248				
	9-2-545-249A	9-2-545-249B	9-2-545-250				
	9-2-545-251	9-2-545-252	9-2-545-253				
	9-2-545-254	9-2-545-255A	9-2-545-255B				
	9-2-545-256	9-2-545-257A	9-2-545-257B				
	9-2-545-257C	9-2-545-258	9-2-545-259				
	9-2-545-260	9-2-545-261	9-2-545-262				
	9-2-545-263	9-2-545-264	9-2-545-266				
	9-2-546-346	9-2-546-347	9-2-546-349				
	9-2-546-350	9-2-546-351	9-2-546-352				
	9-2-546-353	9-2-546-354	9-2-546-355				
	9-2-546-356	9-2-546-357	9-2-546-358				
	9-2-546-359A	9-2-546-359B	9-2-546-360				
	9-2-546-361A	9-2-546-361B	9-2-546-362				
	9-2-546-363A	9-2-546-363B	9-2-546-364				
	9-2-546-365	9-2-546-366	9-2-546-367				
	9-2-546-368A	9-2-546-368B	9-2-546-369				
	9-2-546-370	9-2-546-371	9-2-546-372				
	9-2-546-373	9-2-546-374	9-2-546-375				

	9-2-546-376	9-2-546-377	9-2-546-378				
	9-2-546-379	9-2-546-380A	9-2-546-380B				
	9-2-546-381	9-2-546-382					
99	ಸಿದ್ದಲಿಂಗಪ್ಪ ಚೌಕಿ ವಾಣಿಜ್ಯ			18200			
	9-1-504-39	9-1-504-40	9-1-504-41				
	9-1-504-42	9-1-504-43	9-1-504-44				
	9-1-504-45	9-1-504-46	9-1-504-47				
	9-1-504-48	9-1-504-49	9-1-504-50				
	9-1-504-51	9-1-504-52	9-1-504-53				
	9-1-504-54	9-1-504-55	9-1-504-56				
	9-1-504-57	9-1-504-58	9-1-504-59				
	9-1-504-60A	9-1-504-60B					
100	ಎಂ.ಪಿ. ಪ್ರಕಾಶ್ ನಗರ 96B3C4/2B , 96/B3B1, 96/B3B2, 96/B3C4/1, 78/ಎ1, 78/ಬಿ1, 94/ಸಿ3,			6600	7400		
101	ಎಂ.ಪಿ. ಪ್ರಕಾಶ್ ನಗರ ವಾಣಿಜ್ಯ			7600			
102	ಲಂಬಾಣಿ ತಾಂಡ			5000			
103	ಶಂಕರಗೌಡ ಕಾಲೋನಿ ಸ.ನಂ.79ಎ, 88, 90ಬಿ, 91ಎ2			6200	7400		
	9-4-580-2038						
	9-4-588-475	9-4-588-476	9-4-588-477				
	9-4-588-478	9-4-588-479	9-4-588-480				
	9-4-588-481	9-4-588-951	9-4-588-952				
	9-4-588-953	9-4-588-954	9-4-588-955				

	9-4-588-956	9-4-588-957	9-4-588-958				
	9-4-588-959	9-4-588-960	9-4-588-961				
	9-4-588-962	9-4-588-963	9-4-588-964				
	9-4-588-965	9-4-588-966	9-4-588-967				
	9-4-588-968	9-4-588-969	9-4-588-970				
	9-4-588-971	9-4-588-972	9-4-588-973				
	9-4-588-974	9-4-588-975	9-4-588-976				
	9-4-588-977	9-4-588-978	9-4-588-979				
	9-4-588-980	9-4-588-981	9-4-588-982				
	9-4-588-983	9-4-588-984	9-4-588-985				
	9-4-588-986	9-4-588-987	9-4-588-988				
	9-4-588-989	9-4-588-990	9-4-588-991				
	9-4-592-1068	9-4-592-1069	9-4-592-1070				
	9-4-592-1071	9-4-592-1072	9-4-592-1073				
	9-4-592-1074	9-4-592-1075	9-4-592-1076				
	9-4-592-1077	9-4-592-1078	9-4-592-1079				
	9-4-592-1080	9-4-592-1081	9-4-592-1082				
	9-4-592-1083	9-4-592-1084	9-4-592-1085				
	9-4-592-1086	9-4-592-1087	9-4-592-1088				
	9-4-592-1089	9-4-592-1090	9-4-592-1091				
	9-4-592-1092	9-4-592-1093	9-4-592-1094				
	9-4-592-1095	9-4-592-1096	9-4-592-1097				
	9-4-592-1098	9-4-592-1099	9-4-592-1100				
	9-4-594-537	9-4-594-538	9-4-594-539				
	9-4-594-540	9-4-594-541	9-4-594-542				
	9-4-594-543	9-4-594-544	9-4-594-545				

	9-4-594-546	9-4-594-547	9-4-594-548				
	9-4-594-549	9-4-594-550	9-4-594-551				
	9-4-594-552	9-4-596-468					
	9-4-597-553	9-4-597-554	9-4-597-555				
	9-4-597-556	9-4-597-557	9-4-597-558				
	9-4-597-559	9-4-597-560	9-4-597-561				
	9-4-597-562	9-4-597-563	9-4-597-564				
	9-4-597-565	9-4-597-566					
	9-4-611-513	9-4-611-514	9-4-611-515				
	9-4-611-516	9-4-611-517	9-4-611-518				
	9-4-611-519	9-4-611-520	9-4-611-521				
	9-4-611-522	9-4-611-523	9-4-611-524				
	9-4-618-997	9-4-618-998	9-4-618-999				
	9-4-618-1000	9-4-618-1001	9-4-618-1002				
	9-4-618-1003	9-4-618-1004	9-4-618-1005				
	9-4-618-1006	9-4-618-1007	9-4-618-1008				
	9-4-618-1009	9-4-618-1010	9-4-618-1011				
	9-4-618-1012	9-4-618-1013	9-4-618-1014				
	9-4-618-1015	9-4-618-1016	9-4-618-1017				
	9-4-618-1018	9-4-618-1019	9-4-618-1020				
	9-4-618-1021	9-4-618-1022	9-4-618-1023				
	9-4-618-1024	9-4-618-1025	9-4-618-1026				
	9-4-618-1027	9-4-618-1028	9-4-618-1029				
	9-4-618-1030	9-4-618-1031	9-4-618-1032				
	9-4-618-1033	9-4-618-1034	9-4-618-1035				
	9-4-618-1036	9-4-618-1037	9-4-618-1038				

	9-4-618-1039	9-4-618-1040					
	9-4-631-1375	9-4-631-1376	9-4-631-1377				
	9-4-631-1378	9-4-631-1379	9-4-631-1380				
	9-4-631-1381	9-4-631-1382	9-4-631-1383				
	9-4-631-1384	9-4-631-1385	9-4-631-1386				
	9-4-631-1387	9-4-631-1388	9-4-631-1389				
	9-4-631-1390	9-4-631-1391	9-4-631-1392				
	9-4-631-1393	9-4-631-1394	9-4-631-1395				
	9-4-631-1396	9-4-631-1397	9-4-631-1398				
	9-4-631-1399	9-4-631-1400	9-4-631-1401				
	9-4-631-1402	9-4-631-1403	9-4-631-1404				
	9-4-631-1405	9-4-631-1406	9-4-631-1407				
	9-4-631-1408	9-4-631-1409	9-4-631-1410				
	9-4-631-1411	9-4-631-1412	9-4-631-1413				
	9-4-631-1414						
104	ನಹಾರ್ ಕಾಲೋನಿ			5000			
105	ಖಾದ್ರಿಯ ಕಾಲೋನಿ ಸ.ನಂ. 109/1ಎ, 109/1ಬಿ,			5000			
106	ಸಮೀರ್ ಎನ್‌ಕ್ಲೇವ್ ಸ.ನಂ. 104/ಎ1, 104/ಬಿ1ಬಿ, 104/ಸಿ1ಬಿ, 105/3ಎ, 106/ಬಿ, 106/ಡಿ2, 106/ಡಿ3, 106/ಸಿ, 106/ಡಿ1			5300	7400		
	9-3-4-257	9-3-4-258	9-3-4-259				
	9-3-4-260	9-3-4-261	9-3-4-262				
	9-3-4-263	9-3-4-264	9-3-4-265				
	9-3-4-266	9-3-4-267	9-3-4-268				

	9-3-4-269	9-3-4-270	9-3-4-271					
	9-3-4-272	9-3-4-273	9-3-4-274					
	9-3-4-275	9-3-4-277	9-3-4-278					
	9-3-4-279	9-3-4-280	9-3-4-281					
	9-3-4-282	9-3-4-283	9-3-4-284					
	9-3-4-285	9-3-4-286	9-3-4-287					
	9-3-4-288	9-3-4-289	9-3-4-290					
	9-3-4-291							
107	ಸಿದ್ದೇಶ್ವರ ನಗರ 95ಬಿ1ಎ, 95ಬಿ1ಬಿ, 95ಎ1, 95ಬಿ2, 95ಬಿ3ಎ, 95ಬಿ3ಬಿ, 95ಎ4, 96ಬಿ1ಬಿ, 96/ಬಿ2ಎ1,			5000	8000			
	9-2-553-142	9-2-553-143						
	9-3-553-129	9-3-553-144	9-3-553-145					
	9-3-553-161							
108	ಶ್ರೀ ಸಾಯಿ ಕಾಲೋನಿ			5000				
109	ಎಂ.ಎಂ.ಟಿ.ಸಿ. ಎಂಪ್ಲಾಯಿಸ್ ಕಾಲೋನಿ			5000				
110	ದಿ ಸಿಟಿ ಹೊಸಪೇಟೆ ಬಡಾವಣೆ				9000			
111	ಪಂಚಮುಖಿ ನಗರ				6900			
112	ಸಿಲ್ವರ್ ಪಾರ್ಕ್-1				5000			
113	ಸಿಲ್ವರ್ ಪಾರ್ಕ್-2				5800			
114	ಎಸ್ ಬಿ ರಾಯಲ್ ಹೆರಿಟೇಜ್ ಅಪಾರ್ಟ್‌ಮೆಂಟ್						23400	
115	ಎಸ್ ಬಿ ರಾಯಲ್ ಹೆರಿಟೇಜ್ ಅಪಾರ್ಟ್‌ಮೆಂಟ್ (ವಾಣಿಜ್ಯ)						30420	
116	ಎಸ್. ವಿ. ಪ್ಯಾರಡೈಸ್ ಅಪಾರ್ಟ್‌ಮೆಂಟ್						24000	

10ನೇ ವಾರ್ಡ್							
117	ಮಸೀದಿಯಿಂದ ಲಕ್ಷ್ಮಿ ಟಾಕೀಸ್ (ಬಾಲಟಾಕೀಸ್)			23100			
118	ಗೌಳೇರ್ ಹಟ್ಟಿ			8300			
119	ಹೆಚ್.ಪಿ.ಒ. ನಿಂದ ಮೀರ್ ಆಲಂ ಟಾಕೀಸ್ ವರೆಗೆ			20200			
120	ಹೆಚ್.ಪಿ.ಒ. ನಿಂದ ಮೀರ್ ಆಲಂ ಟಾಕೀಸ್ ವರೆಗೆ ವಾಣಿಜ್ಯ			41300			
121	ಠಕ್ಕಾ ಏರಿಯಾ			5000			
	10-1-506-363A	10-1-506-382	10-1-506-383				
	10-1-506-384A	10-1-506-384B					
	10-1-533-289	10-1-533-290	10-1-533-291				
	10-1-533-291A	10-1-533-292	10-1-533-293				
	10-1-533-294A	10-1-533-294B	10-1-533-294C				
	10-1-533-294D	10-1-533-365					
	10-1-534-363	10-1-534-364	10-1-534-365				
	10-1-534-366	10-1-534-367	10-1-534-368				
	10-1-534-369	10-1-534-370	10-1-534-371A				
	10-1-534-371B	10-1-534-372	10-1-534-373A				
	10-1-534-373B	10-1-534-374	10-1-534-375A				
	10-1-534-375B	10-1-534-376	10-1-534-377A				
	10-1-534-377B	10-1-534-377C	10-1-534-378				
	10-1-534-379	10-1-534-380					
122	ಮೂರು ಅಂಗಡಿಯಿಂದ ಪೋಸ್ಟ್‌ಆಫೀಸ್			41300			
123	ಪೋಸ್ಟ್ ಆಫೀಸ್ ಜಯಲಕ್ಷ್ಮಿ ಪಾಪ್			33600			
124	ದಂಡಿನ ಓಣಿಯಿಂದ ವಿಜಯ ಟಾಕೀಸ್			7000			

125	ದಂಡಿನ ಓಣಿಯಿಂದ ವಿಜಯ ಟಾಕೀಸ್ ವಾಣಿಜ್ಯ			11900				
126	ಗುತ್ತಿ ಕಾಂಪೌಚಿಡ್			7000				
127	ಸುಬೇದಾರ್ ಬಾವಿ (ಪ್ರೇಮ್ ನಗರ)			7300				
128	ಕಾಕುಬಾಳ್ ಓಣಿಯಿಂದ ಕಾಕುಬಾಳು ಮಂಟಪ ಹಿಂಧಿನ ಭಾಗ			8300				
129	ಕಾಕುಬಾಳ್ ಓಣಿಯಿಂದ ಕಾಕುಬಾಳು ಮಂಟಪ ಹಿಂಧಿನ ಭಾಗ ವಾಣಿಜ್ಯ			11900				
130	ನವಕರ ನಗರಸ.ನಂ. 109/ಎ/ಎ1			5000				
131	ಮಲ್ಲಿಗೆ ಹೋಟೇಲ್ ಮುಖ್ಯರಸ್ತೆ ಏರಿಯಾ (ಡಿಪೋ ರಸ್ತೆ)			8400				
132	ಮಲ್ಲಿಗೆ ಹೋಟೇಲ್ ಮುಖ್ಯರಸ್ತೆ ಏರಿಯಾ (ಡಿಪೋ ರಸ್ತೆ) ವಾಣಿಜ್ಯ			18200				
	11 ನೇ ವಾರ್ಡ್							
133	ವರಕೇರಿ ಸ.ನಂ. 249ಸಿ,			5000				
	11-2-519-383B	11-2-519-369	11-2-519-370A					
	11-2-519-370B	11-2-519-371A	11-2-519-371B					
	11-2-519-372	11-2-519-373	11-2-519-374					
	11-2-519-375	11-2-519-376	11-2-519-377					
	11-2-519-378	11-2-519-379	11-2-519-380					
	11-2-519-381	11-2-519-382	11-2-519-383A					
	11-2-519-384	11-2-519-385	11-2-519-386					
	11-2-519-387	11-2-519-388A	11-2-519-388B					
	11-2-519-389	11-2-519-390	11-2-519-391					
	11-2-519-392A	11-2-519-392B						
	11-2-532-551	11-2-532-549	11-2-532-550					

	11-2-532-552	11-2-532-553	11-2-532-554				
	11-2-532-555	11-2-532-556	11-2-532-557A				
	11-2-532-557B	11-2-532-558	11-2-532-559A				
	11-2-532-559B	11-2-532-560	11-2-532-561				
	11-2-532-562	11-2-532-563	11-2-532-564				
	11-2-532-565	11-2-532-566	11-2-532-567				
	11-2-532-568	11-2-532-569	11-2-532-570				
	11-2-532-571	11-2-532-572	11-2-532-573				
	11-2-532-574	11-2-532-575	11-2-532-576				
	11-2-532-577	11-2-532-578	11-2-532-579				
	11-2-532-580	11-2-532-581	11-2-532-582				
	11-2-532-583A	11-2-532-583B	11-2-532-584				
	11-2-532-585	11-2-532-586	11-2-532-587A				
	11-2-532-587B	11-2-532-588	11-2-532-589A				
	11-2-532-589B	11-2-532-590					
	11-2-541-263	11-2-541-253	11-2-541-254				
	11-2-541-255	11-2-541-256	11-2-541-257				
	11-2-541-258	11-2-541-259	11-2-541-260				
	11-2-541-261	11-2-541-262	11-2-541-264				
	11-2-541-265	11-2-541-266	11-2-541-267				
	11-2-541-268A	11-2-541-268B					
	11-2-544-542	11-2-544-533	11-2-544-534				
	11-2-544-535	11-2-544-536	11-2-544-537				
	11-2-544-538	11-2-544-539	11-2-544-540				
	11-2-544-541						

134	ವರಕೇರಿ ವಾಣಿಜ್ಯ			7000				
135	ಸೈಕಲ್ ಶಾಪ್ ಹಿಂಭಾಗದಿಂದ ವರಕೇರಿ ಮಸೀದಿ ವರೆಗೆ			5000				
136	ಸೈಕಲ್ ಶಾಪ್ ಹಿಂಭಾಗದಿಂದ ವರಕೇರಿ ಮಸೀದಿ ವರೆಗೆ ವಾಣಿಜ್ಯ			7000				
137	ತಿರುಮಲ ನಗರ			5000				
	11-1-501-86A	11-1-501-65	11-1-501-66					
	11-1-501-67A	11-1-501-67B	11-1-501-68					
	11-1-501-69A	11-1-501-69B	11-1-501-70					
	11-1-501-71	11-1-501-72	11-1-501-73A					
	11-1-501-73B	11-1-501-74	11-1-501-75					
	11-1-501-76A	11-1-501-76B	11-1-501-77					
	11-1-501-78A	11-1-501-78B	11-1-501-79					
	11-1-501-80	11-1-501-81	11-1-501-82A					
	11-1-501-82B	11-1-501-83	11-1-501-84					
	11-1-501-85	11-1-501-86B	11-1-501-87					
	11-1-501-88A	11-1-501-88B	11-1-501-89					
	11-1-501-90A	11-1-501-90B	11-1-501-91					
	11-1-501-92A	11-1-501-92B	11-1-501-92C					
	11-1-506-194	11-1-506-187	11-1-506-188					
	11-1-506-189	11-1-506-190	11-1-506-191					
	11-1-506-192	11-1-506-193	11-1-506-195					
	11-1-506-196							
	11-1-511-98D	11-1-511-100A	11-1-511-100B					
	11-1-511-100C	11-1-511-100D	11-1-511-93					
	11-1-511-94	11-1-511-94A	11-1-511-95					
	11-1-511-96A	11-1-511-96B	11-1-511-96C					

	11-1-511-97	11-1-511-98A	11-1-511-98B				
	11-1-511-98C	11-1-511-99					
138	ತಿರುಮಲ ನಗರ ವಾಣಿಜ್ಯ			8500			
139	ನರೆಗಲ್ ಆಸ್ಪತ್ರೆಯಿಂದ ರೈಲ್ವೆ ಹಳಿವರೆಗೆ			5000			
140	ನರೆಗಲ್ ಆಸ್ಪತ್ರೆಯಿಂದ ರೈಲ್ವೆ ಹಳಿವರೆಗೆ ವಾಣಿಜ್ಯ			7000			
141	ಚಿತ್ತವಾಡಿಗಿ ಸ್ಲಂ ರೈಲ್ವೆ ಹಳಿಗೆ ಹೊಂದಿಕೊಂಡಿರುವ ಸ.ನಂ. 196/ಎ2, 196/ಬಿ2,			5000			
	11-1-510-25B	11-1-510-25A	11-1-510-25C				
	11-1-510-26	11-1-510-27	11-1-510-28				
	11-1-510-29	11-1-510-30	11-1-510-31A				
	11-1-510-31B	11-1-510-32	11-1-510-33A				
	11-1-510-33B	11-1-510-34	11-1-510-34A				
	11-1-510-35	11-1-510-36	11-1-510-37				
	11-1-510-38	11-1-510-39	11-1-510-40A				
	11-1-510-40B	11-1-510-41	11-1-510-42A				
	11-1-510-42B						
142	ಜಬ್ಬಲ್ ಸರ್ಕಲ್ ನಿಂದ ಕಾಲೇಜ್			23100			
143	ಜಬ್ಬಲ್ ಸರ್ಕಲ್ ನಿಂದ ಕಾಲೇಜ್ ವಾಣಿಜ್ಯ			54000			
144	ಶಾಂತಿ ನಗರ ಸ.ನಂ. 19,			5000			
	11-1-553-110	11-1-553-109A	11-1-553-109B				
	11-1-553-111	11-1-553-112	11-1-553-113				
	11-1-553-114						

145	ಅನ್ನಪೂರ್ಣೇಶ್ವರಿ ಬಡಾವಣೆ ಸ.ನಂ. 15/ಎ, 15ಎ/5			10000				
	11-2-531-526	11-2-531-505	11-2-531-506					
	11-2-531-507	11-2-531-508	11-2-531-509					
	11-2-531-510	11-2-531-511	11-2-531-512					
	11-2-531-513	11-2-531-514	11-2-531-515					
	11-2-531-516	11-2-531-517	11-2-531-518					
	11-2-531-519	11-2-531-520	11-2-531-521					
	11-2-531-522	11-2-531-523	11-2-531-524					
	11-2-531-525							
146	ಅನ್ನಪೂರ್ಣೇಶ್ವರಿ ಬಡಾವಣೆ ವಾಣಿಜ್ಯ			14000				
147	ಸರಸ್ವತಿ ಪುರ (ಪತ್ತಿಕೊಂಡ ಚಂದ್ರಶೇಖರ ಮನೆ ಪಕ್ಕದ ರಸ್ತೆ)			12300				
148	ಸರಸ್ವತಿ ಪುರ (ಪತ್ತಿಕೊಂಡ ಚಂದ್ರಶೇಖರ ಮನೆ ಪಕ್ಕದ ರಸ್ತೆ) ವಾಣಿಜ್ಯ			23800				
	12ನೇ ವಾರ್ಡ್							
149	ಬಣಗಾರ ಓಣಿ			5000				
	12-2-542-380	12-2-542-375	12-2-542-376					
	12-2-542-377	12-2-542-378	12-2-542-379					
	12-2-542-381	12-2-542-382	12-2-542-383					
	12-2-542-384	12-2-542-384A						
150	ಬಣಗಾರ ಓಣಿ ವಾಣಿಜ್ಯ			7000				
151	ಪಿಂಜಾರ ಓಣಿ			5000				
152	ಪಿಂಜಾರ ಓಣಿ ವಾಣಿಜ್ಯ			7000				
153	ತಿಪ್ಪೆಗುಂಡೆ ಏರಿಯಾ			5000				

154	ತಿಪ್ಪೆಗುಂಡೆ ಏರಿಯಾ ವಾಣಿಜ್ಯ			7000			
155	ದೇವಿ ನಗರ ಸ.ನಂ. 227ಬಿ, 228ಎ/7, 228ಎ/8, 228ಎ/10			5000			
156	ಖಾಜಾ ನಗರ			5000			
157	ಖಾಜಾ ನಗರ ವಾಣಿಜ್ಯ			7000			
158	ಕಲ್ಯಾಣ ನಗರ ಸ.ನಂ. 195ಬಿ, 196/ಬಿ1, 196/ಎ2,			6000			
159	ಕಲ್ಯಾಣ ನಗರ ವಾಣಿಜ್ಯ			8400			
160	ಸಾಯಿರಾಂ ಬಡಾವಣೆ ಸ.ನಂ. 228ಎ/7, 228ಎ/9, 228ಎ/11			6200			
	12-1-504-72	12-1-504-71	12-1-504-73				
	12-1-504-74	12-1-504-75	12-1-504-76				
	12-1-504-77	12-1-504-78	12-1-504-79				
	12-1-504-80	12-1-504-81	12-1-504-82				
	12-1-504-83	12-1-504-84	12-1-504-85				
	12-1-504-86	12-1-504-87A	12-1-504-87B				
	12-2-558-12	12-2-558-10	12-2-558-11				
	12-2-558-13	12-2-558-14	12-2-558-15				
	12-2-558-16	12-2-558-17	12-2-558-18				
	12-2-558-19	12-2-558-20	12-2-558-21				
	12-2-558-22	12-2-558-23	12-2-558-24				
	12-2-558-25	12-2-558-26	12-2-558-9				
161	ಸಾಯಿರಾಂ ಬಡಾವಣೆ ವಾಣಿಜ್ಯ			9300			

162	ಟಿಪ್ಪು ನಗರ	5000				
163	ವಡ್ಡರ ಓಣಿ	5000				
164	ವಡ್ಡರ ಓಣಿ ವಾಣಿಜ್ಯ	7000				
	13ನೇ ವಾರ್ಡ್					
165	ಇ.ವಿ. ಕ್ಯಾಂಪ್	5000				
166	ಹೆಚ್.ಇ.ಎಸ್. ಕ್ಲಾರ್ಟರ್ಸ್ ಏರಿಯಾ	5000				
167	ಕಿಷ್ಕಿಂಡ ಆಶ್ರಮ ಏರಿಯಾ (ಯುಸೂಫ್ ಅಂಗಡಿ ರಸ್ತೆ)	5000				
168	ಕಿಷ್ಕಿಂಡ ಆಶ್ರಮ ಏರಿಯಾ (ಯುಸೂಫ್ ಅಂಗಡಿ ರಸ್ತೆ) ವಾಣಿಜ್ಯ	7000				
169	ಇಂದಿರಾ ನಗರ (ಟಿಎಸ್‌ಪಿ) ಸ.ನಂ. 512/1, 528/ಎ, 528/ಬಿ3,	5200				
170	ಇಂದಿರಾ ನಗರ (ಟಿಎಸ್‌ಪಿ) ವಾಣಿಜ್ಯ	10100				
171	ತುಂಗಭದ್ರ ನಗರ	7000				
	14ನೇ ವಾರ್ಡ್					
172	ಟಿ.ಬಿ.ಬೋರ್ಡ್ ಕ್ಲಾರ್ಟರ್ಸ್ ಏರಿಯಾ	5000				
173	ನಿಶಾನಿ ಕ್ಯಾಂಪ್	5000				
174	ಡ್ರೆಸ್‌ಸ್ ಕ್ಯಾಂಪ್	5000				
175	ರಾಯರ ಕಾಲುವೆಯಿಂದ ಟಿ.ಬಿ.ಡ್ಯಾಂ ವೃತ್ತ ಮತ್ತು ಹೆಚ್.ಎಲ್.ಸಿ ಕಾಲುವೆ	5000				
176	ರಾಯರ ಕಾಲುವೆಯಿಂದ ಟಿ.ಬಿ.ಡ್ಯಾಂ ವೃತ್ತ ಮತ್ತು ಹೆಚ್.ಎಲ್.ಸಿ ಕಾಲುವೆ ವಾಣಿಜ್ಯ	7000				

15ನೇ ವಾರ್ಡ್							
177	ಚಿರಂಜೀವಿ ಆಸ್ಪತ್ರೆಯಿಂದ ಕಾಲುವೆ ರೋಡ್ ಮುಖ್ಯರಸ್ತೆ (100 ಹಾಸಿಗೆ ಆಸ್ಪತ್ರೆ ರಸ್ತೆ)			9000			
	15-1-17-101	15-1-17-103	15-1-17-105				
	15-1-17-105A	15-1-17-107	15-1-17-111				
	15-1-17-113	15-1-17-117	15-1-17-119				
	15-1-17-121	15-1-17-123	15-1-17-125				
	15-1-17-127A	15-1-17-127B	15-1-17-127C				
	15-1-17-129	15-1-17-131A	15-1-17-131B				
	15-1-17-133A	15-1-17-133B	15-1-17-135				
	15-1-17-137A	15-1-17-137B	15-1-17-137C				
	15-1-17-139A	15-1-17-139B	15-1-17-139C				
	15-1-17-141A	15-1-17-141B	15-1-17-141C				
	15-1-17-141D	15-1-17-141E	15-1-17-141F				
	15-1-17-141G	15-1-17-141H	15-1-17-141I				
	15-1-17-141J	15-1-17-141K	15-1-17-77				
	15-1-17-79A	15-1-17-79B	15-1-17-81				
	15-1-17-83	15-1-17-83A	15-1-17-89				
	15-1-17-91	15-1-17-93	15-1-17-95				
	15-1-17-97	15-1-17-99					
178	ಚಿರಂಜೀವಿ ಆಸ್ಪತ್ರೆಯಿಂದ ಕಾಲುವೆ ರೋಡ್ ಮುಖ್ಯರಸ್ತೆ (100 ಹಾಸಿಗೆ ಆಸ್ಪತ್ರೆ ರಸ್ತೆ) ವಾಣಿಜ್ಯ			18500			
179	ಚಿರಂಜೀವಿ ಆಸ್ಪತ್ರೆಯಿಂದ ಕಾಲುವೆ ರೋಡ್ ಹಿಂಭಾಗ (ಉ.ರ) (ಸ.ನಂ. 257,258,259 ಇತರೆ)			5000			

	15-1-502-113	15-1-502-114	15-1-502-115				
	15-1-502-116A	15-1-502-116B	15-1-502-116C				
	15-1-502-117A	15-1-502-117B	15-1-502-117C				
	15-1-502-117D	15-1-502-118	15-1-502-119				
	15-1-502-120	15-1-502-121A	15-1-502-121B				
	15-1-502-121C	15-1-502-122	15-1-502-123				
	15-1-502-124	15-1-502-125	15-1-502-126				
	15-1-502-127A	15-1-502-127B	15-1-502-127C				
	15-1-502-128	15-1-502-129A	15-1-502-129B				
	15-1-502-129C	15-1-502-130	15-1-502-131				
	15-1-502-132	15-1-502-133	15-1-502-134				
	15-1-502-134A	15-1-502-135A	15-1-502-135B				
	15-1-502-135C	15-1-502-136	15-1-502-137A				
	15-1-502-137B	15-1-502-138	15-1-502-139				
	15-1-502-140	15-1-502-141	15-1-502-142				
	15-1-502-143	15-1-502-144	15-1-502-145				
	15-1-502-146	15-1-502-147A	15-1-502-147B				
	15-1-502-148	15-1-502-149	15-1-502-150				
	15-1-502-151A	15-1-502-151B	15-1-502-152				
	15-1-502-153	15-1-502-154	15-1-502-155A				
	15-1-502-155B	15-1-502-156	15-1-502-157				
	15-1-502-158	15-1-502-159	15-1-502-160A				
	15-1-502-160B	15-1-502-160C	15-1-502-161				
	15-1-502-162	15-1-502-163	15-1-502-164A				
	15-1-502-164B	15-1-502-165	15-1-502-166				
	15-1-502-167A	15-1-502-167B	15-1-502-167C				

	15-1-502-168	15-1-502-169	15-1-502-170				
	15-1-502-171A	15-1-502-171B	15-1-502-171C				
	15-1-502-172	15-1-502-173	15-1-502-174				
	15-1-502-175	15-1-502-176A	15-1-502-176B				
	15-1-502-176C	15-1-502-176D	15-1-502-177				
	15-1-502-178	15-1-502-179A	15-1-502-179B				
	15-1-502-179C	15-1-502-179D	15-1-502-180				
	15-1-502-181	15-1-502-182	15-1-502-183				
	15-1-502-184	15-1-502-185	15-1-502-186				
	15-1-502-187	15-1-502-188	15-1-502-189				
	15-1-502-190A	15-1-502-190B	15-1-502-190C				
	15-1-502-191	15-1-502-192A	15-1-502-192B				
180	ಚಿರಂಜೀವಿ ಆಸ್ಪತ್ರೆಯಿಂದ ಕಾಲುವೆ ರೋಡ್ ಹಿಂಭಾಗ (ಉ.ರ) (ಸ.ನಂ. 257,258,259 ಇತರೆ) ವಾಣಿಜ್ಯ			7000			
181	ಚಂದ್ರಮೌಳೇಶ್ವರ ದೇವಸ್ಥಾನದ ರಸ್ತೆ			5000			
182	ಚಂದ್ರಮೌಳೇಶ್ವರ ದೇವಸ್ಥಾನದ ಹಿಂಭಾಗ			5000			
183	ಚಿಂತಾಮಣಿಮಠ ಏರಿಯಾ (ವಿರುಪಾಕ್ಷರೆಡ್ಡಿ ವಕೀಲರ ಮನೆ ವರೆಗೆ)			5000			
	15-1-501-100	15-1-501-101A	15-1-501-101B				
	15-1-501-101C	15-1-501-101D	15-1-501-102				
	15-1-501-103	15-1-501-104	15-1-501-105				
	15-1-501-106	15-1-501-107	15-1-501-108A				
	15-1-501-108B	15-1-501-109	15-1-501-110				
	15-1-501-111A	15-1-501-111B	15-1-501-111C				
	15-1-501-112A	15-1-501-112B	15-1-501-112C				
	15-1-501-37	15-1-501-38	15-1-501-39				

	15-1-501-40	15-1-501-41	15-1-501-41A				
	15-1-501-41B	15-1-501-42A	15-1-501-42B				
	15-1-501-42C	15-1-501-43	15-1-501-43A				
	15-1-501-43B	15-1-501-43C	15-1-501-43D				
	15-1-501-43E	15-1-501-44	15-1-501-45				
	15-1-501-46	15-1-501-47	15-1-501-48A				
	15-1-501-48B	15-1-501-48C	15-1-501-49				
	15-1-501-50	15-1-501-51	15-1-501-52				
	15-1-501-53	15-1-501-54A	15-1-501-54B				
	15-1-501-54C	15-1-501-54D	15-1-501-55				
	15-1-501-56	15-1-501-57	15-1-501-58A				
	15-1-501-58B	15-1-501-59	15-1-501-60				
	15-1-501-61	15-1-501-62	15-1-501-63				
	15-1-501-64	15-1-501-65	15-1-501-66				
	15-1-501-67	15-1-501-68	15-1-501-69				
	15-1-501-70	15-1-501-71	15-1-501-72				
	15-1-501-73	15-1-501-74	15-1-501-75				
	15-1-501-76	15-1-501-77A	15-1-501-77B				
	15-1-501-77C	15-1-501-77D	15-1-501-78				
	15-1-501-79	15-1-501-80	15-1-501-81				
	15-1-501-82	15-1-501-83	15-1-501-84A				
	15-1-501-84B	15-1-501-85	15-1-501-86				
	15-1-501-87A	15-1-501-87B	15-1-501-88				
	15-1-501-89	15-1-501-90	15-1-501-91				
	15-1-501-92	15-1-501-93	15-1-501-94				
	15-1-501-95	15-1-501-96	15-1-501-97				

	15-1-501-98	15-1-501-99					
	15-2-522-119A	15-2-522-119B	15-2-522-119C				
	15-2-522-120	15-2-522-121	15-2-522-122				
	15-2-522-123	15-2-522-124	15-2-522-125				
	15-2-522-126	15-2-522-127	15-2-522-128				
	15-2-522-128A	15-2-522-128B	15-2-522-128C				
	15-2-522-128D	15-2-522-129	15-2-522-130				
	15-2-522-131	15-2-522-132	15-2-522-132A				
	15-2-522-133A	15-2-522-133B	15-2-522-133C				
	15-2-522-134	15-2-522-135	15-2-522-136				
	15-2-522-136A	15-2-522-136B	15-2-522-136C				
	15-2-522-137	15-2-522-138	15-2-522-138A				
	15-2-522-138B	15-2-522-138C	15-2-522-139A				
	15-2-522-139B	15-2-522-140	15-2-522-140A				
	15-2-522-140B	15-2-522-140C	15-2-522-141				
	15-2-522-141A	15-2-522-141B	15-2-522-142A				
	15-2-522-142B	15-2-522-142C	15-2-522-143				
	15-2-522-143A	15-2-522-144	15-2-522-145A				
	15-2-524-187	15-2-524-188	15-2-524-189				
	15-2-524-190	15-2-524-191	15-2-524-192				
	15-2-524-193	15-2-524-194A	15-2-524-194B				
	15-2-524-194C	15-2-524-194D	15-2-524-195				
	15-2-524-196	15-2-524-197	15-2-524-198				
	15-2-524-200	15-2-524-201	15-2-524-202A				
	15-2-524-202B	15-2-524-203	15-2-524-204				
	15-2-524-205	15-2-524-206	15-2-524-207				

	15-2-524-208	15-2-524-209	15-2-524-210				
	15-2-524-211	15-2-524-212A	15-2-524-212B				
	15-2-524-213	15-2-524-214	15-2-524-215				
	15-2-524-216	15-2-524-217A	15-2-524-217B				
	15-2-524-218						
184	ಹರಿಜನಕೇರಿ			5000			
185	ಹರಿಜನಕೇರಿ ವಾಣಿಜ್ಯ			7000			
186	ಸೊಸೈಟಿ ಏರಿಯಾ (ಗುಡಗೂರ್ ಲೆಕ್ಕರರ್ ಮನೆ ರಸ್ತೆ ಹಾಗೂ ಡಾ: ಹನುಮಂತರಾವ್ ಮನೆ ರಸ್ತೆ)			5000			
	15-2-521-21A	15-2-521-21B	15-2-521-21C				
	15-2-521-21D	15-2-521-21E	15-2-521-22				
	15-2-521-23	15-2-521-24A	15-2-521-24B				
	15-2-521-25	15-2-521-26A	15-2-521-26B				
	15-2-521-26C	15-2-521-26D	15-2-521-27				
	15-2-521-28A	15-2-521-28B	15-2-521-29				
	15-2-521-30	15-2-521-31A	15-2-521-31B				
	15-2-521-32	15-2-521-33	15-2-521-34A				
	15-2-521-34B	15-2-521-34C	15-2-521-34D				
	15-2-521-34E	15-2-521-35	15-2-521-36A				
	15-2-521-36B	15-2-521-36C					
187	ಅಜ್ಜಯ್ಯನ ಗುಡಿಯಿಂದ ಹಳೇ ಅಮರಾವತಿ ರಸ್ತೆ			5000			
188	ಭಾರತಿ ನಗರ ಸ.ನಂ. 261/ಎ, 262/ಎ, 264/ಎ2, 264/ಬಿ			5000			
	15-1-19-37	15-1-19-38	15-1-19-39				

	15-1-19-40	15-1-19-41	15-1-19-42				
	15-1-19-43	15-1-19-44	15-1-19-45				
	15-1-19-46	15-1-19-47	15-1-19-48				
	15-1-19-49	15-1-19-50	15-1-19-51				
	15-1-19-52	15-1-19-53	15-1-19-54				
	15-1-19-55	15-1-19-56	15-1-19-57				
	15-1-19-58	15-1-19-59	15-1-19-60				
	15-1-19-61	15-1-19-62	15-1-19-63				
	15-1-19-64	15-1-19-65	15-1-19-66				
	15-1-19-67	15-1-19-68	15-1-19-69				
	15-1-19-70	15-1-19-71	15-1-19-72				
	15-1-19-73	15-1-19-74	15-1-19-75				
	15-1-19-76						
	15-1-510-1	15-1-510-10	15-1-510-10A				
	15-1-510-10B	15-1-510-10C	15-1-510-10D				
	15-1-510-10E	15-1-510-11A	15-1-510-11B				
	15-1-510-12	15-1-510-12A	15-1-510-12B				
	15-1-510-13A	15-1-510-13B	15-1-510-13C				
	15-1-510-13D	15-1-510-14	15-1-510-15				
	15-1-510-16	15-1-510-17	15-1-510-18				
	15-1-510-19A	15-1-510-19B	15-1-510-1A				
	15-1-510-1B	15-1-510-20	15-1-510-21A				
	15-1-510-21B	15-1-510-22	15-1-510-23				
	15-1-510-24	15-1-510-25A	15-1-510-25B				
	15-1-510-25C	15-1-510-26	15-1-510-27				
	15-1-510-28	15-1-510-29A	15-1-510-29B				

	15-1-510-2A	15-1-510-2B	15-1-510-2C					
	15-1-510-3	15-1-510-30	15-1-510-31A					
	15-1-510-31B	15-1-510-31C	15-1-510-32					
	15-1-510-33	15-1-510-34	15-1-510-35					
	15-1-510-36	15-1-510-3A	15-1-510-3B					
	15-1-510-4	15-1-510-5	15-1-510-5A					
	15-1-510-6	15-1-510-7	15-1-510-8					
	15-1-510-8A	15-1-510-8B	15-1-510-8C					
	15-1-510-8D	15-1-510-8E	15-1-510-9A					
	15-1-510-9B							
	15-2-519-10	15-2-519-10A	15-2-519-10B					
	15-2-519-10C	15-2-519-17	15-2-519-18					
	15-2-519-19	15-2-519-2	15-2-519-20					
	15-2-519-21	15-2-519-22	15-2-519-23					
	15-2-519-24	15-2-519-25	15-2-519-26					
	15-2-519-27	15-2-519-28A	15-2-519-28B					
	15-2-519-30	15-2-519-4A	15-2-519-4B					
189	ಭಾರತಿ ನಗರ ವಾಣಿಜ್ಯ			7000				
190	ಹೊಸಪೇಟೆ ಇಂಪ್ರೂವೆಂಟ್ ಬೋರ್ಡ್ ಲೇ ಔಟ್ (ಸ.ನಂ. 261, ಕೆನಾಲ್‌ಗೆ ಹೊಂದಿಕೊಂಡಿದ್ದು ಭಾರತಿ ನಗರ ಪಕ್ಕ)			5000				
191	ಹೊಸಪೇಟೆ ಇಂಪ್ರೂವೆಂಟ್ ಬೋರ್ಡ್ ಲೇ ಔಟ್ (ಸ.ನಂ. 261, ಕೆನಾಲ್‌ಗೆ ಹೊಂದಿಕೊಂಡಿದ್ದು ಭಾರತಿ ನಗರ ಪಕ್ಕ) ವಾಣಿಜ್ಯ			7000				
192	ರಾಘವೇಂದ್ರ ಕಾಲೋನಿ ಏರಿಯಾ ಸ.ನಂ. 266ಬಿ1ಬಿ			5000				

193	ವೆಂಕಟೇಶ್ವರ ದೇವಸ್ಥಾನ ರಸ್ತೆ (1ನೇ, 2ನೇ ಅಡ್ಡರಸ್ತೆ)			5000			
	16ನೇ ವಾರ್ಡ್						
194	ಇಂದಿರಾ ನಗರ			6700			
195	ಬಸವೇಶ್ವರ ಬಡಾವಣೆ ಸ.ನಂ. 185/ಎ1, 185/ಎ3, 186/2, 187ಎಬಿಸಿ, 188/ಸಿ, 188/ಎ3ಐ, 188/3, 257/ಎ, 257/ಬಿ1ಎ			12900			
	16-2-20-23	16-2-20-31	16-2-20-33				
	16-2-20-45A	16-2-20-45B	16-2-20-45C				
	16-2-20-49	16-2-20-51	16-2-20-53A				
	16-2-20-53B	16-2-20-53C	16-2-20-53D				
	16-2-20-53E	16-2-20-53F	16-2-20-53G				
	16-2-20-53H	16-2-20-55A	16-2-20-55B				
	16-2-20-57A	16-2-20-57B	16-2-20-61A				
	16-2-20-61B	16-2-20-63A	16-2-20-63B				
	16-2-20-65A	16-2-20-65B					
	16-1-504-101	16-1-504-103	16-1-504-105				
	16-1-504-107	16-1-504-109	16-1-504-112				
	16-1-504-114	16-1-504-115	16-1-504-116				
	16-1-504-118A	16-1-504-118B	16-1-504-120				
	16-1-504-122	16-1-504-124					
	16-1-510-32	16-1-510-34	16-1-510-36				
	16-1-510-37	16-1-510-38	16-1-510-40				
	16-1-510-41	16-1-510-42	16-1-510-44				
	16-1-510-45	16-1-510-46	16-1-510-48				

	16-1-510-49	16-1-510-50	16-1-510-52				
	16-1-510-53	16-1-510-54A	16-1-510-54B				
	16-1-516-125	16-1-516-126	16-1-516-127				
	16-1-516-128	16-1-516-129	16-1-516-130				
	16-1-516-131A	16-1-516-131B	16-1-516-131C				
	16-1-516-133	16-1-516-133A	16-1-516-135				
	16-1-516-136	16-1-516-137	16-1-516-138				
	16-1-516-139A	16-1-516-139B	16-1-516-139C				
	16-1-516-140A	16-1-516-140B	16-1-516-142A				
	16-1-516-142B	16-1-516-143					
	16-1-523-10	16-1-523-12	16-1-523-14				
	16-1-523-16	16-1-523-18	16-1-523-2				
	16-1-523-20	16-1-523-22A	16-1-523-22B				
	16-1-523-24	16-1-523-26	16-1-523-28				
	16-1-523-30	16-1-523-32	16-1-523-34				
	16-1-523-36	16-1-523-38	16-1-523-4				
	16-1-523-40	16-1-523-44	16-1-523-46				
	16-1-523-48	16-1-523-50	16-1-523-6				
	16-1-523-8A	16-1-523-8B					
	16-2-531-169	16-2-531-170	16-2-531-171				
	16-2-531-171A	16-2-531-171B	16-2-531-172				
	16-2-531-173	16-2-531-176	16-2-531-178				
	16-2-531-180	16-2-531-182	16-2-531-183				
	16-2-531-184	16-2-531-185	16-2-531-186				
	16-2-531-187	16-2-531-188	16-2-531-190				
	16-2-531-192	16-2-531-193	16-2-531-194				

	16-2-531-196	16-2-531-197	16-2-531-198				
	16-2-531-199	16-2-531-200	16-2-531-202				
	16-2-533-309	16-2-533-311	16-2-533-313				
	16-2-533-315	16-2-533-316	16-2-533-317				
	16-2-533-318	16-2-533-320	16-2-533-321				
	16-2-533-322	16-2-533-324	16-2-533-326				
	16-2-533-328	16-2-533-330	16-2-533-331				
	16-2-550-143	16-2-550-144	16-2-550-146				
	16-2-550-148	16-2-550-150	16-2-550-151				
	16-2-550-152	16-2-550-153	16-2-550-154				
	16-2-550-156	16-2-550-157	16-2-550-158				
	16-2-550-159	16-2-550-161	16-2-550-162				
	16-2-551-6	16-2-551-8	16-2-551-10				
	16-2-551-12	16-2-551-14	16-2-551-16				
	16-2-551-18	16-2-551-20					
	16-2-578-389	16-2-578-390	16-2-578-391				
	16-2-578-392	16-2-578-393	16-2-578-395				
	16-2-578-396	16-2-578-397	16-2-578-398				
	16-2-578-399	16-2-578-400	16-2-578-401				
	16-2-578-402	16-2-578-403	16-2-578-404				
	16-2-578-405	16-2-578-406	16-2-578-408				
	16-3-556-163	16-3-556-165	16-3-556-167				
	16-3-556-169	16-3-556-171	16-3-556-173				
	16-3-556-175	16-3-556-177	16-3-556-179				
	16-3-556-181	16-3-556-183	16-3-556-185				
	16-3-556-186	16-3-556-187	16-3-556-189				

	16-3-556-191	16-3-556-193	16-3-556-194					
	16-3-556-195	16-3-556-196	16-3-556-197					
	16-3-556-199	16-3-556-201	16-3-556-203					
	16-3-556-205	16-3-556-206	16-3-556-207					
	16-3-556-208	16-3-556-209	16-3-556-211					
	16-3-556-213	16-3-556-214	16-3-556-216A					
	16-3-556-216B	16-3-556-73						
	16-3-565-82	16-3-565-84	16-3-565-86					
	16-3-565-88							
	16-3-575-291A	16-3-575-291B	16-3-575-291C					
	16-3-575-291D	16-3-575-292	16-3-575-293					
	16-3-575-294							
196	ಬಸವೇಶ್ವರ ಬಡಾವಣೆ ವಾಣಿಜ್ಯ			16800				
197	ಬಸವೇಶ್ವರ ನಗರ ಮತ್ತು ಇಂದಿರಾನಗರ ಮಧ್ಯಭಾಗ (ವಿದ್ಯಾಬಾಯಿ ಪ್ಲಾಟುಗಳು) ಸ.ನಂ. 185/ಎ2ಎ, 187, 188/ಸಿ, 188/ಎ3ಎಫ್,			12900				
	16-2-548-119	16-2-548-121	16-2-548-122					
	16-2-548-123	16-2-548-125	16-2-548-127					
	16-2-548-128	16-2-548-129	16-2-548-131					
	16-2-548-132	16-2-548-133	16-2-548-134					
	16-2-548-135	16-2-548-136	16-2-548-137					
	16-2-548-138	16-2-548-139	16-2-548-140					
	16-2-548-142							
	16-2-552-2	16-2-552-4	16-2-552-6					
	16-2-552-8	16-2-552-12	16-2-552-16					

	16-2-552-18	16-2-552-20	16-2-552-22					
	16-2-552-24	16-2-552-28						
198	ಬಸವೇಶ್ವರ ನಗರ ಮತ್ತು ಇಂದಿರಾನಗರ ಮಧ್ಯಭಾಗ (ವಿದ್ಯಾಭಾಯಿ ಪ್ಲಾಟುಗಳು) ವಾಣಿಜ್ಯ			16800				
199	ಪ್ರಸಾದ್ ನಗರ (ಪ್ರಸಾದ್ ಲೇ-ಔಟ್) ಸ.ನಂ. 22ಬಿ, 24			8200				
200	ಪ್ರಸಾದ್ ನಗರ (ಪ್ರಸಾದ್ ಲೇ-ಔಟ್) ವಾಣಿಜ್ಯ			14000				
	17ನೇ ವಾರ್ಡ್							
201	ಮೀನು ಮಾರುಕಟ್ಟೆಯಿಂದ ಕಾಲುವೆ ವರೆಗೆ			16100				
202	ಚೆಲುವಾದಿಕೇರಿಯಿಂದ ಅಮರಾವತಿ ಅಡ್ಡರಸ್ತೆ			5000				
	17-1-512-133	17-1-512-134	17-1-512-135					
	17-1-512-136	17-1-512-137A	17-1-512-137B					
	17-1-512-138A	17-1-512-138B	17-1-512-139					
	17-1-512-139A	17-1-512-140A	17-1-512-140B					
	17-1-512-140C	17-1-512-141	17-1-512-141A					
	17-1-512-142	17-1-512-143	17-1-512-143A					
	17-1-512-144A	17-1-512-144B	17-1-512-145					
	17-1-512-146	17-1-512-147	17-1-512-148					
	17-1-512-149	17-1-512-150	17-1-512-151					
	17-1-512-152	17-1-512-153	17-1-512-154					
	17-1-512-155	17-1-512-156	17-1-512-157					
	17-1-512-158	17-1-512-159	17-1-512-160					
	17-1-512-161	17-1-512-161A	17-1-512-162					
	17-1-512-163	17-1-512-164	17-1-512-165					

	17-1-512-166	17-1-512-167A	17-1-512-167B				
	17-1-512-168	17-1-512-169A	17-1-512-169B				
	17-1-512-170	17-1-512-29A	17-1-512-29B				
	17-1-512-29C	17-1-512-31A	17-1-512-53A				
	17-1-512-5A	17-1-512-5B	17-1-512-5C				
	17-2-121-10	17-2-121-18	17-2-121-22A				
	17-2-121-22B	17-2-121-22C	17-2-121-22D				
	17-2-121-22E	17-2-121-22F	17-2-121-24A				
	17-2-121-24B	17-2-121-24C	17-2-121-24D				
	17-3-539-111A	17-3-539-111B	17-3-539-45A				
	17-3-539-45B	17-3-539-45C	17-3-539-45D				
	17-3-539-46	17-3-539-47	17-3-539-48				
	17-3-539-49	17-3-539-50	17-3-539-51A				
	17-3-539-51B	17-3-539-52	17-3-539-53A				
	17-3-539-53B	17-3-539-54	17-3-539-55				
	17-3-539-56	17-3-539-57	17-3-539-58				
	17-3-539-59	17-3-539-60					
	17-3-542-139A	17-3-542-139B	17-3-542-140				
	17-3-542-141A	17-3-542-141B	17-3-542-142				
	17-3-542-143	17-3-542-144	17-3-542-145				
	17-3-542-146	17-3-542-147	17-3-542-148				
	17-3-542-149	17-3-542-150	17-3-542-151				
	17-3-542-152	17-3-542-153	17-3-542-154				
	17-3-542-155	17-3-542-156	17-3-542-157A				
	17-3-542-157B	17-3-542-158	17-3-542-159A				
	17-3-542-159B	17-3-542-160					

203	ಚೆಲುವಾದಿಕೇರಿಯಿಂದ ಅಮರಾವತಿ ಅಡ್ಡರಸ್ತೆ ವಾಣಿಜ್ಯ			11600			
	17-3-107-76	17-3-107-84A	17-3-107-84B				
	17-3-107-84C	17-3-107-84D	17-3-107-84E				
	17-3-107-90A	17-3-107-90B	17-3-107-90C				
	17-3-107-96A	17-3-107-96B	17-3-107-96C				
	17-3-107-96D	17-3-107-96E	17-3-107-96F				
	17-3-107-96G	17-3-107-98A	17-3-107-98B				
	17-3-107-98C	17-3-107-99	17-3-107-100A				
	17-3-107-100B	17-3-107-100C	17-3-107-100D				
	17-3-107-100E	17-3-107-100F					
	18ನೇ ವಾರ್ಡ್						
204	ಡ್ಯಾಂ ರೋಡ್ ಮೆಡಿಕಲ್ ಷಾಪ್‌ನಿಂದ ರಾಮಾ ಚಿತ್ರಮಂದಿರ			16200			
205	ಡ್ಯಾಂ ರೋಡ್ ಮೆಡಿಕಲ್ ಷಾಪ್‌ನಿಂದ ರಾಮಾ ಚಿತ್ರಮಂದಿರ ವಾಣಿಜ್ಯ			41400			
206	ರಾಮಾ ಚಿತ್ರಮಂದಿರದಿಂದ ಮೀನು ಮಾರುಕಟ್ಟೆವರೆಗೆ			29300			
207	ಕೊರವರ ಓಣಿ			8800			
208	ಎಸ್.ಆರ್. ನಗರ ರಾಮ ಚಿತ್ರಮಂದಿರದಿಂದ ಕಾಲುವೆವರೆಗೆ ಸ.ನಂ. 168ಬಿ, 170/ಎ2			9100			
	18-1-109-11A	18-1-109-11B	18-1-109-13A				
	18-1-109-13B	18-1-109-15A	18-1-109-15B				
	18-1-109-17A	18-1-109-17B	18-1-109-19A				
	18-1-109-19B	18-1-109-21	18-1-109-23				
	18-1-109-25	18-1-109-27	18-1-109-29				
	18-1-109-3A	18-1-109-3B	18-1-109-5				
	18-1-109-7A	18-1-109-7B	18-1-109-9A				

	18-1-109-9B	18-1-109-9C	18-1-109-9D				
	18-1-109-9E						
	18-2-120-1	18-2-120-11	18-2-120-13				
	18-2-120-15	18-2-120-17	18-2-120-19				
	18-2-120-21	18-2-120-23A	18-2-120-23B				
	18-2-120-25A	18-2-120-25B	18-2-120-3				
	18-2-120-5	18-2-120-7	18-2-120-9				
	18-1-502-1	18-1-502-10	18-1-502-11				
	18-1-502-12A	18-1-502-12B	18-1-502-13				
	18-1-502-14	18-1-502-15	18-1-502-16				
	18-1-502-17	18-1-502-18	18-1-502-18A				
	18-1-502-18B	18-1-502-19	18-1-502-2				
	18-1-502-20	18-1-502-21	18-1-502-22				
	18-1-502-23	18-1-502-24	18-1-502-25				
	18-1-502-26	18-1-502-27	18-1-502-28A				
	18-1-502-28B	18-1-502-29	18-1-502-3				
	18-1-502-30	18-1-502-31	18-1-502-32				
	18-1-502-33	18-1-502-34	18-1-502-35				
	18-1-502-36	18-1-502-37	18-1-502-38				
	18-1-502-4	18-1-502-40	18-1-502-42				
	18-1-502-44	18-1-502-5	18-1-502-6				
	18-1-502-7	18-1-502-8	18-1-502-9				
	18-1-505-100	18-1-505-101A	18-1-505-101B				
	18-1-505-102	18-1-505-103A	18-1-505-103B				
	18-1-505-104	18-1-505-105	18-1-505-106				
	18-1-505-107A	18-1-505-107B	18-1-505-108				

	18-1-505-109	18-1-505-110	18-1-505-111A				
	18-1-505-111B	18-1-505-112	18-1-505-113				
	18-1-505-114A	18-1-505-114B	18-1-505-114C				
	18-1-505-115	18-1-505-116	18-1-505-117				
	18-1-505-118	18-1-505-119	18-1-505-120				
	18-1-505-121A	18-1-505-121B	18-1-505-121C				
	18-1-505-122	18-1-505-123	18-1-505-124				
	18-1-505-125	18-1-505-126A	18-1-505-126B				
	18-1-505-89	18-1-505-89A	18-1-505-90				
	18-1-505-91	18-1-505-92A	18-1-505-92B				
	18-1-505-93A	18-1-505-93B	18-1-505-94				
	18-1-505-95	18-1-505-96	18-1-505-97				
	18-1-505-98	18-1-505-99					
	18-1-506-128A	18-1-506-128B	18-1-506-128C				
	18-1-506-129	18-1-506-130	18-1-506-131A				
	18-1-506-131B	18-1-506-132	18-1-506-133				
	18-1-506-134	18-1-506-135	18-1-506-136A				
	18-1-506-136B	18-1-506-137A	18-1-506-137B				
	18-1-506-138	18-1-506-139A	18-1-506-139B				
	18-1-506-140	18-1-506-141	18-1-506-142				
	18-1-506-143	18-1-506-144A	18-1-506-144B				
	18-1-506-145	18-1-506-146A	18-1-506-146B				
	18-1-506-147	18-1-506-148	18-1-506-149				
	18-1-506-150	18-1-506-151	18-1-506-152				
	18-1-506-153	18-1-506-154A	18-1-506-154B				
	18-1-506-155	18-1-506-156A	18-1-506-156B				

	18-1-506-157A	18-1-506-157B	18-1-506-158				
	18-1-506-159A	18-1-506-159B	18-1-506-159C				
	18-1-506-159D	18-1-506-159E	18-1-506-159F				
	18-1-506-160	18-1-506-160A	18-1-506-160B				
	18-1-506-160C						
	18-1-508-201	18-1-508-202	18-1-508-203				
	18-1-508-204	18-1-508-205	18-1-508-206				
	18-1-508-207A	18-1-508-207B	18-1-508-208				
	18-1-508-209	18-1-508-210	18-1-508-211				
	18-1-508-212	18-1-508-213	18-1-508-214A				
	18-1-508-214B	18-1-508-215	18-1-508-216				
	18-1-508-217	18-1-508-218	18-1-508-219				
	18-1-508-220	18-1-508-221	18-1-508-222				
	18-1-508-223A	18-1-508-223B	18-1-508-224				
	18-1-508-225	18-1-508-226	18-1-508-227				
	18-1-508-228	18-1-508-229	18-1-508-229A				
	18-1-508-230A	18-1-508-230B	18-1-508-230C				
	18-1-508-231	18-1-508-232	18-1-508-232A				
	18-1-508-233	18-1-508-234A	18-1-508-234B				
	18-1-508-235A	18-1-508-235B	18-1-508-236A				
	18-1-508-236B						
	18-1-509-237A	18-1-509-237B	18-1-509-238A				
	18-1-509-238B	18-1-509-238C	18-1-509-239A				
	18-1-509-239B	18-1-509-240A	18-1-509-240B				
	18-1-509-241	18-1-509-242A	18-1-509-242B				
	18-1-509-242C	18-1-509-243	18-1-509-244				

	18-1-509-245	18-1-509-246	18-1-509-247A				
	18-1-509-247B	18-1-509-248A	18-1-509-248B				
	18-1-509-249	18-1-509-250	18-1-509-251				
	18-1-509-252	18-1-509-253	18-1-509-254				
	18-1-509-255	18-1-509-256	18-1-509-257				
	18-1-509-258	18-1-509-259	18-1-509-260				
	18-1-509-261	18-1-509-262	18-1-509-263				
	18-1-509-264	18-1-509-265A	18-1-509-265B				
	18-1-509-266	18-1-509-267	18-1-509-268				
	18-1-509-269	18-1-509-270	18-1-509-271				
	18-1-509-272						
	18-1-513-377	18-1-513-379A	18-1-513-379B				
	18-1-513-379C	18-1-513-381A	18-1-513-381B				
	18-1-513-383A	18-1-513-383B	18-1-513-385A				
	18-1-513-385B	18-1-513-386	18-1-513-387				
	18-1-513-388	18-1-513-389	18-1-513-390				
	18-1-513-391A	18-1-513-391B	18-1-513-392				
	18-1-513-393	18-1-513-394	18-1-513-395A				
	18-1-513-395B	18-1-513-396	18-1-513-397				
	18-1-513-398	18-1-513-399	18-1-513-400				
	18-1-513-401	18-1-513-402A	18-1-513-402B				
	18-1-513-403	18-1-513-404	18-1-513-405				
	18-1-513-406	18-1-513-407A	18-1-513-407B				
	18-1-513-408	18-1-513-409A	18-1-513-409B				
	18-1-513-409C	18-1-513-409D	18-1-513-409E				
	18-1-513-410						

	18-1-514-411A	18-1-514-411B	18-1-514-412				
	18-1-514-413	18-1-514-414	18-1-514-414A				
	18-1-514-415	18-1-514-416	18-1-514-417A				
	18-1-514-417B	18-1-514-418	18-1-514-419A				
	18-1-514-419B	18-1-514-420	18-1-514-421A				
	18-1-514-421B	18-1-514-422	18-1-514-423				
	18-1-514-424	18-1-514-425A	18-1-514-425B				
	18-1-514-426	18-1-514-427	18-1-514-428				
	18-1-514-429	18-1-514-430	18-1-514-431				
	18-1-514-432	18-1-514-433	18-1-514-434A				
	18-1-514-434B	18-1-514-434C	18-1-514-435				
	18-1-514-436A	18-1-514-436B	18-1-514-436C				
	18-1-514-437	18-1-514-438	18-1-514-439				
	18-1-514-440	18-1-514-441A	18-1-514-441B				
	18-1-514-442						
	18-2-521-10	18-2-521-11	18-2-521-12				
	18-2-521-13	18-2-521-14	18-2-521-15				
	18-2-521-16	18-2-521-17	18-2-521-17A				
	18-2-521-18	18-2-521-18A	18-2-521-18B				
	18-2-521-7	18-2-521-8	18-2-521-9				
	18-2-522-27A	18-2-522-27B	18-2-522-28				
	18-2-528-19A	18-2-528-19B	18-2-528-19C				
	18-2-528-20A	18-2-528-20B	18-2-528-21A				
	18-2-528-21B	18-2-528-22	18-2-528-23				

	18-2-528-24	18-2-528-25A	18-2-528-25B				
	18-2-528-25C	18-2-528-25D	18-2-528-26A				
	18-2-528-26B						
	19ನೇ ವಾರ್ಡ್						
209	ಕುರುಬರ ಓಣಿ			5000			
210	ಕೌಲ್ ಪೇಟೆ ಮೇನ್ ರೋಡ್			13300			
211	ಕೌಲ್ ಪೇಟೆ ಮೇನ್ ರೋಡ್ ವಾಣಿಜ್ಯ			23100			
212	ಕೌಲ್ ಪೇಟೆ			8400			
213	ಕೌಲ್ ಪೇಟೆ ವಾಣಿಜ್ಯ			19900			
214	ಮೇದಾರ್ ರಸ್ತೆ			8500			
215	ಮೇದಾರ್ ರಸ್ತೆ ವಾಣಿಜ್ಯ			18200			
216	ಅಗಸರ ಓಣಿ			5900			
217	ಮುದಿಯಪ್ಪನಗುಡಿ			6700			
218	ಮಾಸ್ಕಿ ನಿಂದ ಮದಕರಿ ನಾಯಕ ವೃತ್ತ			22000			
219	ಮಾಸ್ಕಿ ನಿಂದ ಮದಕರಿ ನಾಯಕ ವೃತ್ತ ವಾಣಿಜ್ಯ			49700			
	20 ನೇ ವಾರ್ಡ್						
220	ಜಾಲಿ ಓಣಿ			5900			
221	ಜಾಲಿ ಓಣಿ ವಾಣಿಜ್ಯ			9500			
222	ಕೌಲ್ ಪೇಟೆ			8400			
223	ಕೌಲ್ ಪೇಟೆ ವಾಣಿಜ್ಯ			19900			
224	ಮಹಾಂತ ಮಠ ಏರಿಯಾ			5000			
225	ಮಹಾಂತ ಮಠ ಏರಿಯಾ ವಾಣಿಜ್ಯ			9200			

226	ಮಟನ್ ಮಾರ್ಕೆಟ್			5300			
227	ಮಟನ್ ಮಾರ್ಕೆಟ್ ವಾಣಿಜ್ಯ			11200			
228	ಮಂಡಾಳರ ಓಣಿ			5000			
229	ಮಂಡಾಳರ ಓಣಿ ವಾಣಿಜ್ಯ			7000			
230	ಮೇನ್ ಬಜಾರ್			36400			
231	ಮೇನ್ ಬಜಾರ್ ವಾಣಿಜ್ಯ			66500			
232	ಮಡ್ಡಿಗುಡಿ (ಕೌಲ್‌ಪೇಟೆ ಪಕ್ಕ)			6700			
233	ಮಡ್ಡಿಗುಡಿ (ಕೌಲ್‌ಪೇಟೆ ಪಕ್ಕ) ವಾಣಿಜ್ಯ			12700			
	21ನೇ ವಾರ್ಡ್						
234	ವಿಜಯ ಟಾಕೀಸ್ ನಿಂದ ಬಳ್ಳಾರಿ ರಸ್ತೆ			8000			
235	ವಿಜಯ ಟಾಕೀಸ್ ನಿಂದ ಬಳ್ಳಾರಿ ರಸ್ತೆ ವಾಣಿಜ್ಯ			14700			
	21-3-12-131	21-3-12-133	21-3-12-137				
	21-3-12-141	21-3-12-145A	21-3-12-145B				
	21-3-12-145C	21-3-12-145D	21-3-12-155				
	21-3-12-159	21-3-12-163	21-3-12-169				
	21-3-12-175	21-3-12-187	21-3-12-193				
236	ಜಿಗಳಕಟ್ಟಿ ರಾಯ ಏರಿಯಾ ಸ.ನಂ. 159/ಎ,			5000			
237	ಊರಮ್ಮನ ಬಯಲು			5000			
	21-3-558-10	21-3-558-100	21-3-558-102				
	21-3-558-104	21-3-558-106	21-3-558-108				
	21-3-558-108A	21-3-558-110	21-3-558-110A				
	21-3-558-112	21-3-558-112A	21-3-558-114				

	21-3-558-116	21-3-558-12	21-3-558-122				
	21-3-558-124	21-3-558-128	21-3-558-12A				
	21-3-558-12B	21-3-558-12C	21-3-558-130				
	21-3-558-132	21-3-558-134	21-3-558-136				
	21-3-558-14	21-3-558-16	21-3-558-18				
	21-3-558-2	21-3-558-20	21-3-558-22				
	21-3-558-24	21-3-558-26	21-3-558-28				
	21-3-558-30	21-3-558-32	21-3-558-34				
	21-3-558-36	21-3-558-38	21-3-558-4				
	21-3-558-40	21-3-558-42	21-3-558-44				
	21-3-558-46	21-3-558-48	21-3-558-50				
	21-3-558-52	21-3-558-54	21-3-558-56				
	21-3-558-58	21-3-558-6	21-3-558-60				
	21-3-558-62	21-3-558-64	21-3-558-66				
	21-3-558-68	21-3-558-70	21-3-558-72				
	21-3-558-74	21-3-558-76A	21-3-558-76B				
	21-3-558-78	21-3-558-8	21-3-558-80				
	21-3-558-86	21-3-558-88	21-3-558-90				
	21-3-558-92	21-3-558-94	21-3-558-96				
	21-3-558-98						
	21-4-560-1	21-4-560-10	21-4-560-11				
	21-4-560-12A	21-4-560-12B	21-4-560-13				
	21-4-560-14	21-4-560-2	21-4-560-3				
	21-4-560-4	21-4-560-5	21-4-560-6				
	21-4-560-7	21-4-560-8A	21-4-560-8B				
	21-4-560-9						

238	ಊರಮ್ಮನ ಬಯಲು ವಾಣಿಜ್ಯ	7000				
239	ಕುಂಬಾರಗೇರಿ ಏರಿಯಾ	5000				
240	ಕುಂಬಾರಗೇರಿ ಏರಿಯಾ ವಾಣಿಜ್ಯ	7000				
241	ಕೆ.ಎಸ್.ಆರ್.ಟಿ.ಸಿ ರಸ್ತೆ (ಡಿಪೋ)	14300				
242	ಕೆ.ಎಸ್.ಆರ್.ಟಿ.ಸಿ ರಸ್ತೆ (ಡಿಪೋ) ವಾಣಿಜ್ಯ	25200				
243	ವಡಕರಾಯ ರಸ್ತೆ (ಮ್ಯಾದಾರ ಜಂಕ್ಷನ್)	10600				
244	ವಡಕರಾಯ ರಸ್ತೆ (ಮ್ಯಾದಾರ ಜಂಕ್ಷನ್) ವಾಣಿಜ್ಯ	39200				
245	ಪಾಂಡುರಂಗ ದೇವಸ್ಥಾನ ಹಿಂಭಾಗ ಏರಿಯಾ	5000				
246	ಪಾಂಡುರಂಗ ದೇವಸ್ಥಾನ ಹಿಂಭಾಗ ಏರಿಯಾ ವಾಣಿಜ್ಯ	10500				
247	ಪೂಜಾರ್ ಓಣಿ	5000				
248	ಪೂಜಾರ್ ಓಣಿ ವಾಣಿಜ್ಯ	10200				
249	ಮಠಪತಿ ಓಣಿ	5000				
250	ಮಠಪತಿ ಓಣಿ ವಾಣಿಜ್ಯ	11200				
251	ಧಫೇದಾರ್ ಓಣಿ	5000				
252	ಧಫೇದಾರ್ ಓಣಿ ವಾಣಿಜ್ಯ	11200				
253	ಮಿಠಾಯಿಯವರ ಓಣಿ	5000				
254	ಮಿಠಾಯಿಯವರ ಓಣಿ ವಾಣಿಜ್ಯ	11200				
255	ಮೋರಗೇರಿ ಏರಿಯಾ	5000				
256	ಮೋರಗೇರಿ ಏರಿಯಾ ವಾಣಿಜ್ಯ	7000				

	22ನೇ ವಾರ್ಡ್						
257	ಅರವಿಂದ್ ನಗರ ಸ.ನಂ. 97/ಎ7, 97/ಬಿ5, 97/ಎ6, 97/ಎ1ಬಿ, 97/ಬಿ6ಎ, 98/ಎ1ಎ, 98/ಎ1ಬಿ, 98/ಎ2ಸಿ2, 98/ಎ3ಎ, 103ಎಬಿಸಿ, 108/1, 108/2, 114/ಸಿ, 115/ಸಿ,			5900			
	22-1-520-683	22-1-520-684	22-1-520-685				
	22-1-520-686	22-1-520-687	22-1-520-688				
	22-1-520-689	22-1-520-690	22-1-520-691				
	22-1-520-692	22-1-520-693	22-1-520-694				
	22-1-520-695	22-1-520-696	22-1-520-697				
	22-1-520-698	22-1-520-699	22-1-520-700				
	22-1-520-705	22-1-520-706	22-1-520-708				
	22-1-520-709	22-1-520-710	22-1-520-711				
	22-1-520-712	22-1-520-714	22-1-520-715A				
	22-1-520-715B	22-1-520-716	22-1-520-717				
	22-1-520-718	22-1-520-720	22-1-520-720A				
	22-1-520-722	22-1-520-723	22-1-520-724				
	22-1-520-726	22-1-520-727	22-1-520-728				
	22-1-520-729	22-1-520-731	22-1-520-732				
	22-1-525-6B	22-1-525-783	22-1-525-784				
	22-1-525-785	22-1-525-786	22-1-525-788				
	22-1-525-790	22-1-525-792	22-1-525-794				
	22-1-525-795	22-1-525-796	22-1-525-797				
	22-1-525-798A	22-1-525-798B	22-1-525-799				
	22-1-525-821	22-1-525-822	22-1-525-823				

	22-1-525-824	22-1-525-825	22-1-525-826				
	22-1-525-827	22-1-525-828					
	22-1-527-835	22-1-527-836	22-1-527-837				
	22-1-527-838	22-1-527-839	22-1-527-840A				
	22-1-527-840B						
	22-1-532-423	22-1-532-424A	22-1-532-424B				
	22-1-532-425	22-1-532-426	22-1-532-427				
	22-1-532-428	22-1-532-429	22-1-532-430				
	22-1-532-431	22-1-532-432A	22-1-532-432B				
	22-1-532-433	22-1-532-434A	22-1-532-434B				
	22-1-532-69A	22-1-532-69B	22-1-532-70				
	22-1-532-71	22-1-532-72	22-1-532-73				
	22-1-532-76	22-1-532-77	22-1-532-78				
	22-1-532-79	22-1-532-81	22-1-532-83				
	22-1-532-84	22-1-532-85A	22-1-532-85B				
	22-1-548-865	22-1-548-867	22-1-548-871				
	22-1-703-120	22-1-703-121A	22-1-703-121B				
	22-1-703-123A	22-1-703-123B	22-1-703-124				
	22-1-703-125	22-1-703-126	22-1-703-127				
	22-1-703-128	22-1-703-129	22-1-703-130				
	22-1-703-131	22-1-703-132	22-1-703-133				
	22-1-703-134	22-1-703-135	22-1-703-136				
	22-1-703-137A	22-1-703-137B	22-1-703-138				
	22-1-703-139A	22-1-703-139B	22-1-703-140				
	22-1-703-141	22-1-703-142	22-1-703-143				
	22-1-703-144	22-1-703-145	22-1-703-146				

	22-2-560-146	22-2-560-148A	22-2-560-148B				
	22-2-560-149	22-2-560-150	22-2-560-151				
	22-2-560-152	22-2-560-153	22-2-560-154				
	22-2-560-155	22-2-560-156	22-2-560-157				
	22-2-560-158	22-2-560-159	22-2-560-160				
	22-2-560-161	22-2-560-162	22-2-560-163				
	22-2-560-164	22-2-560-165	22-2-560-166				
	22-2-560-167	22-2-560-168A	22-2-560-168B				
	22-2-560-169	22-2-560-170	22-2-560-171				
	22-2-560-172	22-2-560-173	22-2-560-174A				
	22-2-560-174B	22-2-560-175	22-2-560-176				
	22-2-560-177	22-2-560-178	22-2-560-179				
	22-2-560-180A	22-2-560-180B	22-2-560-181				
	22-2-560-182	22-2-560-183	22-2-560-184				
	22-2-560-185	22-2-560-186	22-2-560-187				
	22-2-560-188	22-2-560-189	22-2-560-190				
	22-2-560-191	22-2-560-192	22-2-560-193				
	22-2-560-194	22-2-560-195	22-2-560-196				
	22-2-560-197	22-2-560-198	22-2-560-199				
	22-2-561-241	22-2-561-242	22-2-561-243				
	22-2-561-244	22-2-561-245	22-2-561-246				
	22-2-561-247	22-2-561-248	22-2-561-249				
	22-2-561-250	22-2-561-251	22-2-561-252				
	22-2-561-253	22-2-561-254A	22-2-561-254B				
	22-2-561-255	22-2-561-256	22-2-561-257				
	22-2-561-258	22-2-561-259	22-2-561-260				

	22-2-561-261	22-2-561-262	22-2-561-263				
	22-2-561-264	22-2-561-265	22-2-561-266				
	22-2-561-267	22-2-561-268	22-2-561-269				
	22-2-561-270	22-2-561-271	22-2-561-272				
	22-2-561-273A	22-2-561-273B	22-2-561-273C				
	22-2-561-274A	22-2-561-274B	22-2-561-274C				
	22-2-561-274D	22-2-561-274E					
	22-2-564-304	22-2-564-305	22-2-564-306				
	22-2-564-307	22-2-564-308	22-2-564-309				
	22-2-564-310	22-2-564-311	22-2-564-312				
	22-2-564-313	22-2-564-314	22-2-564-315				
	22-2-564-316	22-2-564-317A	22-2-564-317B				
	22-2-564-317C	22-2-564-317D	22-2-564-318A				
	22-2-564-318B	22-2-564-319					
	22-2-578-661	22-2-578-662	22-2-578-663				
	22-2-578-664	22-2-578-664A	22-2-578-665				
	22-2-578-701	22-2-578-702	22-2-578-703				
	22-2-578-704	22-2-578-705	22-2-578-706				
	22-2-578-707	22-2-578-708					
	22-2-591-68	22-2-591-69	22-2-591-70				
	22-2-591-71	22-2-591-72	22-2-591-73				
	22-2-591-74	22-2-591-75	22-2-591-76				
	22-2-591-77	22-2-591-78					
	22-4-684-203	22-4-684-204	22-4-684-204A				
	22-4-684-204B	22-4-684-204C	22-4-684-205				
	22-4-684-206	22-4-684-207A	22-4-684-207B				

	22-4-684-208	22-4-684-209	22-4-684-209A				
	22-4-684-209B	22-4-684-209C	22-4-684-210				
	22-4-684-211	22-4-684-212	22-4-684-213				
	22-4-684-214A	22-4-684-214B					
258	ಅರವಿಂದ್ ನಗರ ವಾಣಿಜ್ಯ			9000			
259	ಜೆ.ಪಿ. ನಗರ ಸ.ನಂ. 115/ಸಿ, 116/ಸಿ, 117/ಸಿ2ಎ, 117/ಸಿ2ಬಿ, 119, 120/ಎ, 121ಎ, 121ಬಿ,			6900			
260	ಜೆ.ಪಿ. ನಗರ ವಾಣಿಜ್ಯ			8400			
261	ಆಜಾದ್ ನಗರ ಸ.ನಂ. 117ಎ/4			5000			
	22-1-540-469	22-1-540-470	22-1-540-471				
	22-1-540-472	22-1-540-473	22-1-540-474				
	22-1-540-475	22-1-540-476	22-1-540-477				
	22-1-540-478	22-1-540-480	22-1-540-481				
	22-1-540-807A	22-1-540-807B	22-1-540-808				
	22-1-540-809	22-1-540-810	22-1-540-811				
	22-1-540-812	22-1-540-813	22-1-540-814				
	22-1-540-815	22-1-540-816	22-1-540-817				
	22-1-540-818	22-1-540-819	22-1-540-820				
	22-1-541-485	22-1-541-486	22-1-541-487				
	22-1-541-488A	22-1-541-488B	22-1-541-489				
	22-1-541-490	22-1-541-491	22-1-541-492				

	22-1-541-493	22-1-541-494	22-1-541-496				
	22-1-541-498						
	22-1-543-500	22-1-543-501	22-1-543-503				
	22-1-543-504	22-1-543-505	22-1-543-506				
	22-1-543-507A	22-1-543-507B	22-1-543-508				
	22-1-543-509	22-1-543-510	22-1-543-511				
	22-1-543-512	22-1-543-513	22-1-543-514				
	22-1-543-515	22-1-543-516	22-1-543-517				
	22-1-543-518	22-1-543-519	22-1-543-520				
	22-1-543-521	22-1-543-521A	22-1-543-521B				
	22-1-549-227	22-1-549-228	22-1-549-229				
	22-1-549-230	22-1-549-231	22-1-549-232				
	22-1-549-234	22-1-549-235					
	22-2-565-595A	22-2-565-595B	22-2-565-595C				
	22-2-565-595D						
262	ಆಜಾದ್ ನಗರ ವಾಣಿಜ್ಯ			7000			
263	ವೀರಶೈವ ರುದ್ರಭೂಮಿ			5000			
264	ಶಾಸ್ತ್ರಿ ನಗರ ಸ.ನಂ. 79/2, 88			6300			
	22-2-557-39	22-2-557-40	22-2-557-41				
	22-2-557-42	22-2-557-43	22-2-557-44A				
	22-2-557-44B	22-2-557-45	22-2-557-46A				
	22-2-557-46B	22-2-557-47	22-2-557-48				
	22-2-557-49	22-2-557-50	22-2-557-51				
	22-2-557-52A	22-2-557-52B					

	22-4-690-325	22-4-690-326	22-4-690-327					
	22-4-690-328	22-4-690-329	22-4-690-330					
265	ಸಂಕ್ಷಿಪ್ತ ಗ್ರಾಮದ ಸುತ್ತಮುತ್ತಲಿನ. 75/ಎ, 75/ಬಿ, 77/1ಸಿ, 77/2ಎ2, 78/3ಎ1, 79/2, 89/5, 93/2, 93/4, 93/5, 95/1, 95/2, 96/2, 97/2, 97/3, 99/2, 101/1ಎ, 101/1ಬಿ, 108/1, 109/1, 109/2, 109/3, 109/4, 109/6, 109/5, 103/2ಎ, 108/3ಬಿ, 111/3, 113/1, 120/3ಎ, 126/2			6000	7000			
	22-4-12-307	22-4-12-307A	22-4-12-307B					
	22-4-12-308	22-4-12-308A	22-4-12-309					
	22-4-12-309A							
	22-1-103-1	22-1-103-19	22-1-103-21					
	22-1-103-23	22-1-103-25	22-1-103-27					
	22-1-103-29	22-1-103-31	22-1-103-33A					
	22-1-103-33B	22-1-103-35	22-1-103-37					
	22-1-103-39	22-1-103-41	22-1-103-43					
	22-1-103-45	22-1-103-47A	22-1-103-47B					
	22-1-103-49A	22-1-103-49B	22-1-103-49C					
	22-1-103-49D							
	22-2-582-749	22-2-582-750	22-2-582-751					
	22-2-582-752	22-2-582-753	22-2-582-753A					
	22-2-582-753B	22-2-582-754	22-2-582-755					
	22-2-582-756A	22-2-582-756B	22-2-582-757					
	22-2-582-758	22-2-582-759A	22-2-582-759B					
	22-2-582-759C	22-2-582-759D	22-2-582-760					
	22-2-586-419	22-2-586-421	22-2-586-422					

	22-2-586-423	22-2-586-424	22-2-586-425				
	22-2-586-426	22-2-586-427	22-2-586-428				
	22-2-586-429	22-2-586-430	22-2-586-431				
	22-3-625-35	22-3-625-36	22-3-625-37				
	22-3-625-38	22-3-625-39	22-3-625-40				
	22-3-625-41	22-3-625-42					
	22-4-145-10A	22-4-145-10B	22-4-145-10C				
	22-4-145-11A	22-4-145-11B	22-4-145-12A				
	22-4-145-12B	22-4-145-12C	22-4-145-13A				
	22-4-145-13B	22-4-145-14A	22-4-145-14B				
	22-4-145-15A	22-4-145-15B	22-4-145-16A				
	22-4-145-16B	22-4-145-17A	22-4-145-17B				
	22-4-145-18A	22-4-145-18B	22-4-145-19A				
	22-4-145-19B	22-4-145-20	22-4-145-21A				
	22-4-145-21B	22-4-145-23A	22-4-145-23B				
	22-4-145-24A	22-4-145-24B	22-4-145-25A				
	22-4-145-25B	22-4-145-26A	22-4-145-26B				
	22-4-145-27A	22-4-145-27B	22-4-145-28A				
	22-4-145-28B	22-4-145-29	22-4-145-2A				
	22-4-145-2B	22-4-145-2C	22-4-145-30				
	22-4-145-31	22-4-145-32	22-4-145-33				
	22-4-145-34A	22-4-145-34B	22-4-145-35				
	22-4-145-36	22-4-145-37	22-4-145-38				
	22-4-145-39	22-4-145-3A	22-4-145-3B				
	22-4-145-4	22-4-145-40	22-4-145-41				
	22-4-145-42	22-4-145-43	22-4-145-44				

	22-4-145-45A	22-4-145-45B	22-4-145-46A				
	22-4-145-46B	22-4-145-47	22-4-145-48				
	22-4-145-49A	22-4-145-49B	22-4-145-50				
	22-4-145-51	22-4-145-52	22-4-145-53				
	22-4-145-54	22-4-145-57	22-4-145-59				
	22-4-145-5A	22-4-145-5B	22-4-145-60				
	22-4-145-6A	22-4-145-6B	22-4-145-7A				
	22-4-145-7B	22-4-145-8A	22-4-145-8B				
	22-4-145-9A	22-4-145-9B					
	22-4-656-57	22-4-656-58	22-4-656-59				
	22-4-656-60	22-4-656-61	22-4-656-62				
	22-4-656-63	22-4-656-64	22-4-656-65				
	22-4-656-66	22-4-656-67	22-4-656-68				
	22-4-656-69	22-4-656-70	22-4-656-71				
	22-4-656-72A	22-4-656-72B	22-4-656-72C				
	22-4-656-72D	22-4-656-72E	22-4-656-72F				
	22-4-656-72G	22-4-656-73	22-4-656-74				
	22-4-656-75	22-4-656-76	22-4-656-77				
	22-4-656-78	22-4-656-79	22-4-656-79A				
	22-4-656-80A	22-4-656-80B	22-4-656-80C				
	22-4-659-100	22-4-659-101	22-4-659-102				
	22-4-659-103	22-4-659-104	22-4-659-105				
	22-4-659-106	22-4-659-107	22-4-659-108				
	22-4-659-109	22-4-659-110	22-4-659-111				
	22-4-659-112	22-4-659-97	22-4-659-98				
	22-4-659-99						

266	ಸಂಕ್ಲಾಪುರ ತಾಂಡ ಸ.ನಂ. 95/2, 96/2			5000				
267	ವಿನಾಯಕನಗರ 101/ಬಿ,			8000				
	22-2-12-249	22-2-12-251	22-2-12-253					
	22-2-12-255	22-2-12-257A	22-2-12-257B					
	22-2-12-259A	22-2-12-259B	22-2-12-261					
	22-2-12-263A	22-2-12-263B	22-2-12-275					
	22-2-12-277	22-2-12-279	22-2-12-281					
	22-2-12-291							
	22-1-419-421	22-1-419-422A	22-1-419-422B					
	22-2-608-619	22-2-608-620	22-2-608-621					
	22-2-608-622							
	22-3-613-1002	22-3-613-1003	22-3-613-1004					
	22-3-613-1005	22-3-613-1006	22-3-613-1007					
	22-3-613-1008	22-3-613-1009	22-3-613-1010					
	22-3-613-1011	22-3-613-1012						
	22-3-615-1	22-3-615-10	22-3-615-11					
	22-3-615-12	22-3-615-2	22-3-615-3					
	22-3-615-4	22-3-615-5	22-3-615-6					
	22-3-615-7	22-3-615-8	22-3-615-9					
	22-3-626-639	22-3-626-640	22-3-626-641					
	22-3-626-642	22-3-626-643	22-3-626-644					
	22-3-626-645	22-3-626-646						
	22-3-628-647	22-3-628-648	22-3-628-649					

	22-3-628-650	22-3-628-651	22-3-628-652				
	22-3-628-653	22-3-628-654A	22-3-628-654B				
	22-3-628-655	22-3-628-656	22-3-628-657				
	22-3-628-658A	22-3-628-658B	22-3-628-659				
	22-3-628-660	22-3-628-661	22-3-628-662				
	22-3-628-663	22-3-628-664	22-3-628-665				
	22-3-628-666	22-3-628-667	22-3-628-668				
	22-3-628-669	22-3-628-670	22-3-628-671				
	22-3-628-672A	22-3-628-672B					
	22-3-629-673	22-3-629-674	22-3-629-675				
	22-3-629-676	22-3-629-677	22-3-629-678				
	22-3-629-679	22-3-629-680	22-3-629-681				
	22-3-629-682	22-3-629-683	22-3-629-684				
	22-3-629-685	22-3-629-686	22-3-629-687				
	22-3-629-688	22-3-629-689	22-3-629-690				
	22-3-629-691	22-3-629-692	22-3-629-693				
	22-3-629-694	22-3-629-695	22-3-629-696				
	22-3-629-697	22-3-629-698	22-3-629-699				
	22-3-629-700	22-3-629-701	22-3-629-702				
	22-3-629-703	22-3-629-704	22-3-629-705				
	22-3-629-706	22-3-629-707	22-3-629-708				
	22-3-629-709	22-3-629-710	22-3-629-711				
	22-3-629-712						
	22-3-630-713	22-3-630-714	22-3-630-715				
	22-3-630-716	22-3-630-717	22-3-630-718				
	22-3-630-719	22-3-630-720	22-3-630-721				

	22-3-630-722	22-3-630-723	22-3-630-724				
	22-3-630-725	22-3-630-726	22-3-630-727				
	22-3-630-728	22-3-630-729	22-3-630-730				
	22-3-630-731	22-3-630-732	22-3-630-733				
	22-3-630-734	22-3-630-735	22-3-630-736				
	22-3-630-737	22-3-630-738	22-3-630-739				
	22-3-630-740	22-3-630-741	22-3-630-742				
	22-3-630-743	22-3-630-744	22-3-630-745				
	22-3-630-746						
	22-3-632-747	22-3-632-748	22-3-632-749				
	22-3-632-750	22-3-632-751	22-3-632-752				
	22-3-632-753	22-3-632-754	22-3-632-755				
	22-3-632-756	22-3-632-757	22-3-632-758				
	22-3-632-759	22-3-632-760	22-3-632-761				
	22-3-632-762	22-3-632-763A	22-3-632-763B				
	22-3-632-764	22-3-632-765	22-3-632-766A				
	22-3-632-766B	22-3-632-767	22-3-632-768				
	22-3-632-769	22-3-632-770A	22-3-632-770B				
	22-3-632-771	22-3-632-772	22-3-632-773				
	22-3-632-774	22-3-632-775	22-3-632-776				
	22-3-632-777A	22-3-632-777B	22-3-632-778				
	22-3-632-779	22-3-632-780	22-3-632-781				
	22-3-632-782	22-3-632-783	22-3-632-784				
	22-3-634-785	22-3-634-786	22-3-634-787				
	22-3-634-788	22-3-634-789	22-3-634-790				
	22-3-634-791	22-3-634-792	22-3-634-793				

	22-3-634-794	22-3-634-795	22-3-634-796				
	22-3-634-797	22-3-634-798	22-3-634-799				
	22-3-634-800	22-3-634-801	22-3-634-802				
	22-3-634-803	22-3-634-804	22-3-634-805				
	22-3-634-806	22-3-634-807	22-3-634-808				
	22-3-634-809	22-3-634-810	22-3-634-811				
	22-3-634-812	22-3-634-813	22-3-634-814				
	22-3-634-815	22-3-634-816	22-3-634-817				
	22-3-634-818	22-3-634-819	22-3-634-820				
	22-3-634-821	22-3-634-822	22-3-634-823				
	22-3-634-824						
	22-3-636-825	22-3-636-826	22-3-636-827				
	22-3-636-828	22-3-636-829	22-3-636-830				
	22-3-636-831	22-3-636-832	22-3-636-833				
	22-3-636-834	22-3-636-835	22-3-636-836				
	22-3-636-837	22-3-636-838	22-3-636-839				
	22-3-636-840	22-3-636-841	22-3-636-842				
	22-3-636-843	22-3-636-844	22-3-636-845				
	22-3-636-846	22-3-636-847	22-3-636-848				
	22-3-636-849	22-3-636-850	22-3-636-851				
	22-3-636-852	22-3-636-853A	22-3-636-853B				
	22-3-636-854	22-3-636-855	22-3-636-856				
	22-3-636-857	22-3-636-858	22-3-636-859				
	22-3-636-860	22-3-636-861	22-3-636-862				
	22-3-636-863	22-3-636-864					
	22-3-637-131	22-3-637-132	22-3-637-133				

	22-3-637-134	22-3-637-135	22-3-637-136					
	22-3-637-137	22-3-637-138	22-3-637-139					
	22-3-637-140	22-3-637-141	22-3-637-142					
	22-3-637-143	22-3-637-144	22-3-637-145					
	22-3-637-146	22-3-637-147	22-3-637-148					
	22-3-637-149	22-3-637-150						
	22-3-639-151	22-3-639-152	22-3-639-153					
	22-3-639-154	22-3-639-155	22-3-639-156					
	22-3-639-157A	22-3-639-157B	22-3-639-158					
	22-3-639-159	22-3-639-160	22-3-639-161					
	22-3-639-162	22-3-639-905	22-3-639-906					
	22-3-639-907	22-3-639-908	22-3-639-909					
	22-3-639-910	22-3-639-911	22-3-639-912					
	22-3-639-913	22-3-639-914	22-3-639-915					
	22-3-639-916	22-3-639-917	22-3-639-918					
	22-3-639-919	22-3-639-920	22-3-639-921					
	22-3-639-922	22-3-639-923	22-3-639-924					
	22-3-639-925	22-3-639-926	22-3-639-927					
	22-3-639-928	22-3-639-929	22-3-639-930					
	22-3-639-931	22-3-639-932	22-3-639-933					
	22-3-639-934	22-3-639-935	22-3-639-936					
	22-3-639-937	22-3-639-938	22-3-639-939					
	22-3-639-940							
	22-3-645-345	22-3-645-346	22-3-645-347					
	22-3-645-348	22-3-645-349	22-3-645-350					
	22-3-645-351A	22-3-645-351B						

	22-3-648-1109	22-3-648-1110	22-3-648-1111				
	22-3-648-1112	22-3-648-1113	22-3-648-1114				
	22-3-648-1115	22-3-648-1116	22-3-648-1117				
	22-3-648-1118	22-3-648-1119	22-3-648-1120				
	22-3-648-1121	22-3-648-1122	22-3-648-1123				
	22-3-648-1124	22-3-648-1125	22-3-648-1126				
	22-3-648-1127	22-3-648-1128	22-3-648-1129				
	22-3-648-1130	22-3-648-1131	22-3-648-1132				
	22-3-649-1133	22-3-649-1134	22-3-649-1135				
	22-3-649-1136	22-3-649-1137	22-3-649-1138				
	22-3-649-1139	22-3-649-1140	22-3-649-1141				
	22-3-649-1142	22-3-649-1143	22-3-649-1144				
	22-3-714-451	22-3-714-452A	22-3-714-452B				
	22-3-714-453	22-3-714-454	22-3-714-455				
	22-3-714-456	22-3-714-457	22-3-714-458A				
	22-3-714-458B	22-3-714-459	22-3-714-460A				
	22-3-714-460B	22-3-714-461	22-3-714-462				
	22-3-714-463	22-3-714-464	22-3-714-465				
	22-3-714-466	22-3-714-467	22-3-714-468A				
	22-3-714-468B	22-3-714-469	22-3-714-470A				
	22-3-714-470B	22-3-714-472	22-3-714-474				
	22-3-714-475	22-3-714-476	22-3-714-477				
	22-3-714-478	22-3-714-479	22-3-714-480				
	22-3-714-481	22-3-714-482	22-3-714-483				
	22-3-714-485	22-3-714-486A	22-3-714-486B				
	22-3-714-487	22-3-714-488	22-3-714-489				

	22-3-714-490	22-3-714-491	22-3-714-492				
	22-3-714-493	22-3-714-494	22-3-714-495				
	22-3-714-496A	22-3-714-496B	22-3-714-497				
	22-3-714-498	22-3-714-499	22-3-714-500				
	22-3-714-501	22-3-714-502A	22-3-714-502B				
	22-3-714-503	22-3-714-504	22-3-714-505				
	22-3-714-506	22-3-714-507	22-3-714-508A				
	22-3-714-508B	22-3-714-509	22-3-714-510A				
	22-3-714-510B	22-3-714-511	22-3-714-512				
	22-3-714-513	22-3-714-514	22-3-714-515				
	22-3-714-516A	22-3-714-516B	22-3-714-517				
	22-3-714-518	22-3-714-519	22-3-714-520				
	22-3-714-521	22-3-714-522	22-3-714-523				
	22-3-714-524A	22-3-714-524B	22-3-714-525				
	22-3-714-526A	22-3-714-526B	22-3-714-527				
	22-3-714-528	22-3-714-529	22-3-714-530				
	22-3-714-531	22-3-714-532	22-3-714-533				
	22-3-714-534	22-3-714-535	22-3-714-536A				
	22-3-714-536B						
	22-3-716-961	22-3-716-962	22-3-716-963				
	22-3-716-964	22-3-716-965	22-3-716-966				
	22-3-716-967	22-3-716-968	22-3-716-969				
	22-3-716-970	22-3-716-971	22-3-716-972				
	22-3-716-973	22-3-716-974	22-3-716-975				
	22-3-716-976	22-3-716-977	22-3-716-978				
	22-3-716-979	22-3-716-980					

	22-4-655-39A	22-4-655-43A	22-4-655-48				
	22-4-655-49	22-4-655-50	22-4-655-51A				
	22-4-655-51B	22-4-655-51C	22-4-655-51D				
	22-4-655-51E	22-4-655-52	22-4-655-52A				
	22-4-655-53	22-4-655-53A	22-4-655-54				
	22-4-655-54A	22-4-655-55	22-4-655-55A				
	22-4-693-181A	22-4-693-181B	22-4-693-181C				
	22-4-693-181D	22-4-693-182	22-4-693-183				
	22-4-693-183A	22-4-693-184	22-4-693-185A				
	22-4-693-185B	22-4-693-185C	22-4-693-186A				
	22-4-693-186B	22-4-693-188	22-4-693-189				
	22-4-693-190	22-4-693-191	22-4-693-192				
	22-4-693-194A	22-4-693-194B					
268	ಇಂಡಸ್ಟ್ರಿಯಲ್ ಏರಿಯಾ (ಕೆ.ಐ.ಎ.ಡಿ.ಬಿ) ಸ.ನಂ. 157/1,			8000			
269	ಬಿ.ಜೆ. ಎಕ್ಸಟೆಂಶನ್ 85/1, 85/2, 87/1, 87/2, 87/3, 82/2ಬಿ2			5000			
270	ಕೆ.ಹೆಚ್.ಬಿ. ಕಾಲೋನಿ			5000			
271	ಲಾಲ್ ಬಹದ್ದೂರ್ ಶಾಸ್ತ್ರಿ ನಗರ ಸ.ನಂ.88			5000			
272	ಎನ್.ಎಂ.ಡಿ.ಸಿ. ಕಾಲೋನಿ			5000			
273	ಎನ್.ಎಂ.ಡಿ.ಸಿ. ಕಾಲೋನಿ ವಾಣಿಜ್ಯ			7000			
274	ಲಕ್ಷ್ಮಿ ವೆಂಕಟೇಶ್ವರ ಬಡಾವಣೆ			5000			

275	ಲಕ್ಷ್ಮಿ ವೆಂಕಟೇಶ್ವರ ಬಡಾವಣೆ ವಾಣಿಜ್ಯ	7000				
276	ಅಕ್ಷರ ನಗರ ಸ.ನಂ. 103/2	5000				
277	ಅಕ್ಷರ ನಗರ ವಾಣಿಜ್ಯ	7000				
278	ಸಿದ್ದೇಶ್ವರ ಬಡಾವಣೆ ಸ.ನಂ. 119/ಎ1ಎಫ್	5000				
279	ಸಿದ್ದೇಶ್ವರ ಬಡಾವಣೆ ವಾಣಿಜ್ಯ	7000				
280	ಬುಡ್ಡ ಜಂಗಮ ಕಾಲೋನಿ	5000				
281	ಬುಡ್ಡ ಜಂಗಮ ಕಾಲೋನಿ ವಾಣಿಜ್ಯ	7000				
282	ವಿದ್ಯಾಗಿರಿ ಬಡಾವಣೆ		5500			
283	ವೇದವ್ಯಾಸ ಕಾಲೋನಿ		7000			
284	ಸನ್‌ಸಿಟಿ-1		6000			
285	ವಿ ಸದಾಶಿವ ಲೇ-ಔಟ್ ಫೇಸ್-2		5000			
286	ಪ್ರೈಡ್ ಹೈಟ್ಸ್ ಅಪಾರ್ಟ್‌ಮೆಂಟ್				21300	
287	ಡಿ.ವಿ ಹೋಮ್ಸ್ ಬಡಾವಣೆ		6000			
288	ವರ್ಷ ಡೆವೆಲಪರ್ಸ್ ವಸತಿ ಬಡಾವಣೆ		5000			
	23ನೇ ವಾರ್ಡ್					
289	ಕಾರಿಗನೂರು	5000				
290	ವಾಲ್ಮೀಕಿ ನಗರ ಸ್ಲಂ	5000				
291	ಕೊಟ್ಟೂರೇಶ್ವರ ನಗರ ಸ್ಲಂ	5000				

292	ಭವರ್ಲಾಲ್ ಲೇ-ಔಟ್ ಸ.ನಂ. 170ಬಿ/2	5000				
	24ನೇ ವಾರ್ಡ್					
293	ಅಂಬೇಡ್ಕರ್ ಸರ್ಕಲ್ ನಿಂದ ಜಗದಾಂಬ ದೇವಸ್ಥಾನ ವರೆಗೆ (ಬಳ್ಳಾರಿ ರಸ್ತೆ)	9100				
294	ಅಂಬೇಡ್ಕರ್ ಸರ್ಕಲ್ ನಿಂದ ಜಗದಾಂಬ ದೇವಸ್ಥಾನ ವರೆಗೆ (ಬಳ್ಳಾರಿ ರಸ್ತೆ) ವಾಣಿಜ್ಯ	19900				
295	ಫೂಲ್ ಬನ್ ಸ್ಕೂಲ್ ಏರಿಯಾ	8400				
296	ಫೂಲ್ ಬನ್ ಸ್ಕೂಲ್ ಏರಿಯಾ ವಾಣಿಜ್ಯ	12300				
297	ಮೆಹಬೂಬ್ ನಗರಸ.ನಂ. 202/ಎ, 288/ಎ, 291, 292/ಎ, 293/8, 293/10	5000				
298	ಮೆಹಬೂಬ್ ನಗರ ವಾಣಿಜ್ಯ	7000				
299	ಜಂಬುನಾಥರಸ್ತೆ ಎಡಭಾಗ ಸ.ನಂ. 134ಬಿ/3ಎ, 138/ಸಿಬಿ, 134ಬಿ4/ಬಿ, 138/ಬಿ,	8400				
300	ಜಂಬುನಾಥರಸ್ತೆ ಎಡಭಾಗ ವಾಣಿಜ್ಯ	12300				
301	ಹೆಚ್.ಎಲ್.ಸಿ ಕಾಲುವೆ ಹತ್ತಿರ ಗವಿಸಿದ್ದೇಶ್ವರ ನಗರ ಸ.ನಂ.288ಎ, 290,	5500	7500			
302	ಜಗದಾಂಬ ದೇವಸ್ಥಾನದಿಂದ ಹೆಚ್.ಎಲ್.ಸಿ ಕಾಲುವೆ ವರೆಗೆ (ಬಳ್ಳಾರಿ ಮುಖ್ಯರಸ್ತೆ) ಸ.ನಂ. 134/ಬಿ4ಬಿ, 147/4, 148, 301, 304/ಎ1, 304/ಸಿ1, 305/ಬಿ1,	6700				

303	ಜಗದಾಂಬ ದೇವಸ್ಥಾನದಿಂದ ಹೆಚ್.ಎಲ್.ಸಿ ಕಾಲುವೆ ವರೆಗೆ (ಬಳ್ಳಾರಿ ಮುಖ್ಯರಸ್ತೆ) ವಾಣಿಜ್ಯ			15500				
304	ಶಿರಸಿನ ಕಲ್ಲು ಸ.ನಂ. 134/ಬಿ4ಬಿ, 297/ಎ1, 301/ಬಿ1			5000				
	24-1-520-355	24-1-520-356	24-1-520-357					
	24-1-520-358	24-1-520-359	24-1-520-360					
	24-1-520-361	24-1-520-362	24-1-520-363					
	24-1-520-364	24-1-520-365	24-1-520-366					
	24-1-520-367	24-1-520-368	24-1-520-370					
	24-1-520-371	24-1-520-372						
	24-2-566-25A	24-2-566-25B	24-2-566-25C					
	24-2-566-25D	24-2-566-26A	24-2-566-26B					
	24-2-566-26C	24-2-566-27	24-2-566-27A					
	24-2-566-28	24-2-566-29	24-2-566-30					
	24-2-566-31	24-2-566-31A	24-2-566-32					
	24-2-566-34	24-2-566-35	24-2-566-36					
	24-2-568-460	24-2-568-462	24-2-568-464					
	24-2-568-466	24-2-568-468	24-2-568-470					
	24-2-568-476	24-2-568-477	24-2-568-478					
	24-2-568-480A	24-2-568-480B	24-2-568-481					
	24-2-568-483	24-2-568-484	24-2-568-485					
	24-2-568-486	24-2-568-487	24-2-568-488					
	24-2-568-489	24-2-568-490	24-2-568-491					
	24-2-568-492	24-2-568-493	24-2-568-494					

	24-2-568-495	24-2-568-497	24-2-568-498				
	24-2-568-499	24-2-568-500A	24-2-568-500B				
	24-2-568-501	24-2-568-502	24-2-568-503				
	24-2-568-505	24-2-568-506	24-2-568-507				
	24-2-568-509	24-2-568-511	24-2-568-513				
	24-2-568-514	24-2-568-514A	24-2-568-514B				
	24-2-568-514C	24-2-568-515	24-2-568-517				
	24-2-568-518	24-2-568-519	24-2-568-521				
	24-2-568-523	24-2-568-527	24-2-568-528A				
	24-2-568-528B	24-2-568-529	24-2-568-531				
	24-2-568-532	24-2-568-533	24-2-568-534				
	24-2-568-535	24-2-568-536	24-2-568-537				
	24-2-568-538	24-2-568-539	24-2-568-540				
	24-2-568-541	24-2-568-543	24-2-568-544A				
	24-2-568-544B						
	24-2-570-709	24-2-570-711	24-2-570-713				
	24-2-570-715	24-2-570-716	24-2-570-718				
	24-2-570-719	24-2-570-720	24-2-570-722				
	24-2-570-723	24-2-570-724	24-2-570-726				
	24-2-570-728	24-2-570-730	24-2-570-731				
	24-2-570-732	24-2-570-733	24-2-570-734				
	24-2-570-736	24-2-570-738	24-2-570-740				
	24-2-570-742	24-2-570-742A	24-2-570-744				
	24-2-570-744A	24-2-570-746	24-2-570-747				
	24-2-570-748	24-2-570-749	24-2-570-750				
	24-2-570-751	24-2-570-752	24-2-570-753				

	24-2-576-1058	24-2-576-1060	24-2-576-1062				
	24-2-576-1064	24-2-576-1066	24-2-576-1068				
	24-2-576-1070	24-2-576-1072	24-2-576-1074				
	24-2-576-1076	24-2-576-1078	24-2-576-1080				
	24-2-576-1082	24-2-576-1084	24-2-576-1086				
	24-2-576-1088						
	24-2-583-10	24-2-583-12	24-2-583-16				
	24-2-583-18	24-2-583-2	24-2-583-4				
	24-2-583-6	24-2-583-8					
	24-2-635-135	24-2-635-136	24-2-635-137				
	24-2-635-138	24-2-635-139	24-2-635-140				
	24-2-635-140A	24-2-635-140B	24-2-635-141				
	24-2-635-142	24-2-635-143	24-2-635-145				
	24-2-635-147	24-2-635-149	24-2-635-150				
	24-2-635-151	24-2-635-152	24-2-635-153A				
	24-2-635-153B	24-2-635-154A	24-2-635-154B				
	24-2-635-154C	24-2-635-155	24-2-635-156A				
	24-2-635-156B	24-2-635-156C	24-2-635-157				
	24-2-635-158	24-2-635-159	24-2-635-160				
	24-2-635-161	24-2-635-162	24-2-635-163				
	24-2-635-165						
	24-2-636-283	24-2-636-285	24-2-636-286				
	24-2-636-287	24-2-636-288	24-2-636-290				
	24-2-636-291	24-2-636-292	24-2-636-294				
	24-2-636-295	24-2-636-296	24-2-636-297				
	24-2-636-298	24-2-636-299	24-2-636-301				

	24-2-636-302	24-2-636-303	24-2-636-304				
	24-2-636-305	24-2-636-306	24-2-636-307				
	24-2-636-308	24-2-636-310A	24-2-636-310B				
	24-2-636-310C	24-2-636-310D	24-2-636-310E				
	24-2-636-311						
	24-2-640-1103	24-2-640-1105	24-2-640-1107				
	24-2-640-1109	24-2-640-1111	24-2-640-1113				
	24-2-640-1115	24-2-640-1117	24-2-640-1118				
305	ಶಿರಸಿನ ಕಲ್ಲು ವಾಣಿಜ್ಯ			7000			
306	ಹೆಚ್.ಎಲ್.ಸಿ ಪೂರ್ವ ಸ.ನಂ. 100/2ಬಿ1, 147/4, 288ಎ, 301/ಬಿ1, 301/ಬಿ1ಎಬಿ, 302/ಬಿ, 302/ಬಿ4, 304/ಎ1, 304/ಸಿ1, 306/ಎ1, 306/ಎ3, 319, 322/ಡಿ1, 322/ಜೆ1, 322/ಕೆ, 322/ಎಫ್2, 322ಜಿ			5000	7000		
307	ಸೋಮಪ್ಪ ಕಾಲೋನಿ ಸ್ಲಂ			5000			
	24-3-614-41	24-3-614-42	24-3-614-43				
	24-3-614-44	24-3-614-45	24-3-614-45A				
	24-3-614-46	24-3-614-47A	24-3-614-47B				
	24-3-614-47C	24-3-614-48	24-3-614-49				
	24-3-614-50	24-3-614-51	24-3-614-52				
308	ಬಾಲಾಜಿ ಬಡಾವಣೆ			5000			
309	ಕೊತ್ತಾಲ್ ಬಡಾವಣೆ				7000		
	25ನೇ ವಾರ್ಡು						
310	ಕಂಚಗಾರ ಪೇಟೆ			5000			
311	ಕಂಚಗಾರ ಪೇಟೆ ವಾಣಿಜ್ಯ			7000			

312	ಈಶ್ವರ ನಗರ ಸ.ನಂ. 277ಎ. 281/ಎ,			7000				
	25-2-106-15	25-2-106-17	25-2-106-19A					
	25-2-106-19B	25-2-106-1A	25-2-106-1B					
	25-2-106-1C	25-2-106-1D	25-2-106-21A					
	25-2-106-21B	25-2-106-21C	25-2-106-21D					
	25-2-106-21E	25-2-106-23	25-2-106-25					
	25-2-106-29A	25-2-106-29B	25-2-106-3					
	25-2-106-31	25-2-106-33	25-2-106-35					
	25-2-106-37	25-2-106-39	25-2-106-43A					
	25-2-106-43B	25-2-106-45	25-2-106-47					
	25-2-106-49	25-2-106-5	25-2-106-51					
	25-2-106-53	25-2-106-55	25-2-106-7A					
	25-2-106-7B	25-2-106-9A	25-2-106-9B					
	25-2-106-9C	25-2-106-9D	25-2-106-9E					
	25-2-106-9F							
	25-2-598-729	25-2-598-730	25-2-598-731					
	25-2-598-732	25-2-598-733	25-2-598-734					
	25-2-598-735	25-2-598-736	25-2-598-737					
	25-2-598-738	25-2-598-739	25-2-598-740					
	25-2-598-741	25-2-598-742	25-2-598-743					
	25-2-598-744	25-2-598-745	25-2-598-746					
	25-2-598-747	25-2-598-748	25-2-598-749					
	25-2-598-750	25-2-598-751	25-2-598-752					
	25-2-598-753	25-2-598-754	25-2-598-755					

	25-2-598-756	25-2-598-757	25-2-598-759				
	25-2-598-761	25-2-598-762	25-2-598-763				
	25-2-598-765	25-2-598-766	25-2-598-767				
	25-2-598-768	25-2-598-770	25-2-598-771				
	25-2-598-772	25-2-598-773	25-2-598-774				
	25-2-598-775	25-2-598-776					
313	ಈಶ್ವರ ನಗರ ವಾಣಿಜ್ಯ			9800			
314	ಜಂಬಾನಳ್ಳಿ ಹರಿಜನಕೇರಿ			5000			
315	ಜಂಬಾನಳ್ಳಿ ಹರಿಜನಕೇರಿ ವಾಣಿಜ್ಯ			7000			
316	ವಿದ್ಯಾನಗರ			5000			
317	ವಿದ್ಯಾನಗರ ವಾಣಿಜ್ಯ			7000			
318	ಜಂಬುನಾಥ ರೋಡ್ ಬಲಭಾಗ ಸ.ನಂ. 283/ಬಿ, 279/ಸಿ, 283/ಸಿ1, 284/ಎ1, 284/ಬಿ, 322/ಡಿ1, 322ಜೆ1, 322ಕೆ, 322/ಎಫ್2, 322/ಜಿ, 322/ಸಿ1ಬಿ, 327/ಕೆ1, 327/ಕೆ2, 328/ಜಿ			8000			
319	ಜಂಬುನಾಥ ರೋಡ್ ಬಲಭಾಗ ವಾಣಿಜ್ಯ			11800			
320	ಹೆಚ್.ಎಲ್.ಸಿ ಪಶ್ಚಿಮ ಸ.ನಂ. 281/ಎ, 282/ಬಿ/ಸಿ/2, 284/ಎ3, 283ಸಿ/1, 284ಎ/1, 284/ಬಿ, 322/ಡಿ1, 322ಜೆ1, 322ಕೆ, 322/ಎಫ್2, 322/ಜಿ			7000			
321	ಜಂಬುನಾಥನಹಳ್ಳಿ ಸ.ನಂ. 1,2,3,4 & 15, 27/ಎ2ಸಿ, 48/ಎ, 48/ಬಿ, 48/ಸಿ			5000			
322	ಉಜ್ಜಲ ವಸತಿ ಬಡಾವಣೆ				7000		

323	ಬಾಬಾ ಬುಡೇನ್ ಸಾಬ್ ವಸತಿ ಬಡಾವಣೆ			6000			
	26ನೇ ವಾರ್ಡು						
324	ಮೇದಾರ್ ರೋಡ್ ಜಂಕ್ಷನ್‌ನಿಂದ ವಡಕರಾಯನಗುಡಿ ಲೇನ್			13300			
325	ಮೇದಾರ್ ರೋಡ್ ಜಂಕ್ಷನ್‌ನಿಂದ ವಡಕರಾಯನಗುಡಿ ಲೇನ್ ವಾಣಿಜ್ಯ			41400			
326	ಹಳೇ ಮ್ಯಾದಾರ ಓಣಿ			10200			
327	ಹಳೇ ಮ್ಯಾದಾರ ಓಣಿ ವಾಣಿಜ್ಯ			14600			
328	ಕೊಟ್ಟೂರು ಸ್ವಾಮಿ ಮಠ ಏರಿಯಾ			5000			
329	ಕೊಟ್ಟೂರು ಸ್ವಾಮಿ ಮಠ ಏರಿಯಾ ವಾಣಿಜ್ಯ			10700			
330	ಹಳೇ ಪಲ್ಲೆಕಟ್ಟೆ ಏರಿಯಾ			5000			
331	ಹಳೇ ಪಲ್ಲೆಕಟ್ಟೆ ಏರಿಯಾ ವಾಣಿಜ್ಯ			8500			
332	ಚಿತ್ರಕೇರಿ			5000			
	26-2-12-10	26-2-12-12	26-2-12-14				
	26-2-12-16	26-2-12-18A	26-2-12-18B				
	26-2-12-18C	26-2-12-20	26-2-12-22				
	26-2-12-24	26-2-12-2A	26-2-12-2B				
	26-2-12-4	26-2-12-6	26-2-12-8				
333	ಚಿತ್ರಕೇರಿ ವಾಣಿಜ್ಯ			7000			
334	ಬಾಣದ ಕೇರಿ			5000			
	26-2-113-11	26-2-113-13A	26-2-113-13B				
	26-2-113-15A	26-2-113-15B	26-2-113-17				
	26-2-113-19A	26-2-113-19B	26-2-113-21				

	26-2-113-23	26-2-113-3	26-2-113-5				
	26-2-113-9						
335	ಬಾಣದ ಕೇರಿ ವಾಣಿಜ್ಯ			7000			
336	ಕೊಟ್ಟೂರು ಸ್ವಾಮಿ ಮಠದ ಹಿಂಭಾಗ			5000			
337	ಕೊಟ್ಟೂರು ಸ್ವಾಮಿ ಮಠದ ಹಿಂಭಾಗ ವಾಣಿಜ್ಯ			7000			
	27ನೇ ವಾರ್ಡ್						
338	ವಾಲ್ಮೀಕಿ ಸರ್ಕಲ್ ನಿಂದ ಮಿಲನ್ ಪೆಟ್ರೋಲ್ ಬಂಕ್ ಬಲಭಾಗ			16700			
339	ವಾಲ್ಮೀಕಿ ಸರ್ಕಲ್ ನಿಂದ ಮಿಲನ್ ಪೆಟ್ರೋಲ್ ಬಂಕ್ ಬಲಭಾಗ ವಾಣಿಜ್ಯ			49700			
340	ಡ್ಯಾಂರೋಡ್ ಮಿಲನ್ ಪೆಟ್ರೋಲ್ ಬಂಕ್ ಏರಿಯಾ			16700			
341	ಡ್ಯಾಂರೋಡ್ ಮಿಲನ್ ಪೆಟ್ರೋಲ್ ಬಂಕ್ ಏರಿಯಾ ವಾಣಿಜ್ಯ			49700			
342	ಹಳೇ ಮ್ಯಾದಾರ ಕೇರಿ			6200			
343	ಹಳೇ ಮ್ಯಾದಾರ ಕೇರಿ ವಾಣಿಜ್ಯ			11500			
344	ಅಗಸರ ಪೇಟೆ			6200			
	27-2-1-10	27-2-1-11	27-2-1-13				
	27-2-1-15A	27-2-1-15B	27-2-1-15C				
	27-2-1-15D	27-2-1-15E	27-2-1-17				
	27-2-1-23A	27-2-1-23B	27-2-1-27				
	27-2-1-29	27-2-1-31A	27-2-1-31B				
	27-2-1-31C	27-2-1-31D	27-2-1-33A				
	27-2-1-33B	27-2-1-33C	27-2-1-35				
	27-2-1-47	27-2-1-9					
345	ಅಗಸರ ಪೇಟೆ ವಾಣಿಜ್ಯ			11600			

346	ಬಳ್ಳಾರಿ ದುರ್ಗಮ್ಮ ಗುಡಿ ಸುತ್ತಮುತ್ತ			6200				
	27-1-505-25	27-1-505-25A	27-1-505-26					
	27-1-505-27A	27-1-505-27B	27-1-505-27C					
	27-1-505-28							
347	ಬಳ್ಳಾರಿ ದುರ್ಗಮ್ಮ ಗುಡಿ ಸುತ್ತಮುತ್ತ ವಾಣಿಜ್ಯ			11600				
348	ಕಬ್ಬೇರ್ ಓಣಿ			6200				
349	ಕಬ್ಬೇರ್ ಓಣಿ ವಾಣಿಜ್ಯ			11600				
350	ಚಪ್ಪರದಹಳ್ಳಿ.ನಂ. 174ಎಫ್			7000				
	27-3-107-1	27-3-107-11	27-3-107-13					
	27-3-107-15	27-3-107-17A	27-3-107-17B					
	27-3-107-19	27-3-107-21A	27-3-107-21B					
	27-3-107-23	27-3-107-25A	27-3-107-25B					
	27-3-107-25C	27-3-107-27A	27-3-107-27B					
	27-3-107-27C	27-3-107-29A	27-3-107-29B					
	27-3-107-31A	27-3-107-31B	27-3-107-33A					
	27-3-107-33B	27-3-107-33C	27-3-107-35A					
	27-3-107-35B	27-3-107-35C	27-3-107-37A					
	27-3-107-37B	27-3-107-5	27-3-107-7					
	27-3-107-9							
	27-3-533-167	27-3-533-168A	27-3-533-168B					
	27-3-533-168C	27-3-533-169	27-3-533-170					
	27-3-533-171							
	27-3-536-131	27-3-536-132	27-3-536-133					

	27-3-536-134	27-3-536-135	27-3-536-136				
	27-3-536-137	27-3-536-138	27-3-536-189				
	27-3-536-190	27-3-536-191	27-3-536-192				
	27-3-536-193	27-3-536-194	27-3-536-195				
	27-3-536-196	27-3-536-197	27-3-536-198				
	27-3-536-199	27-3-536-200	27-3-536-201				
	27-3-536-202	27-3-536-38A					
	27-3-542-31	27-3-542-32	27-3-542-33				
	27-3-542-34A	27-3-542-34B	27-3-542-35A				
	27-3-542-35B	27-3-542-36A	27-3-542-36B				
351	ಚಪ್ಪರದಹಳ್ಳಿ ವಾಣಿಜ್ಯ			11600			
352	ಗಾಳಿಮ್ಮನಗುಡಿ ಲೇನ್			6200			
353	ಗಾಳಿಮ್ಮನಗುಡಿ ಲೇನ್ ವಾಣಿಜ್ಯ			16500			
	28ನೇ ವಾರ್ಡ್						
354	ಡ್ಯಾಂ ರಸ್ತೆ			10800			
355	ಡ್ಯಾಂ ರಸ್ತೆ ವಾಣಿಜ್ಯ			19300			
356	ವಾಲ್ಮೀಕಿ ವೃತ್ತದಿಂದ ಮದಕರಿನಾಯಕ ವೃತ್ತದವರೆಗೆ			16500			
357	ವಾಲ್ಮೀಕಿ ವೃತ್ತದಿಂದ ಮದಕರಿನಾಯಕ ವೃತ್ತದವರೆಗೆ ವಾಣಿಜ್ಯ			49700			
358	ಚಪ್ಪರದಹಳ್ಳಿ ಸ.ನಂ. 173ಎ, 178ಎ, 178ಬಿ1, 180ಬಿ, 180ಡಿ,			7000			
	28-1-506-15	28-1-506-16	28-1-506-17				
	28-1-506-18	28-1-506-19	28-1-506-20				
	28-1-506-21A	28-1-506-21B	28-1-506-22				

	28-1-506-23	28-1-506-24	28-1-506-25				
	28-1-506-26						
	28-1-510-27	28-1-510-28	28-1-510-29				
	28-1-510-30						
	28-1-515-63A	28-1-515-63B	28-1-515-63C				
	28-1-515-64	28-1-515-65	28-1-515-66				
	28-1-515-67	28-1-515-68	28-1-515-69				
	28-1-515-70	28-1-515-71	28-1-515-72				
	28-1-515-73	28-1-515-74	28-1-515-75				
	28-1-515-76	28-1-515-77	28-1-515-78				
	28-1-515-79	28-1-515-80	28-1-515-80A				
	28-1-515-80B						
	28-1-516-100	28-1-516-101	28-1-516-102				
	28-1-516-103	28-1-516-104A	28-1-516-104B				
	28-1-516-105	28-1-516-106	28-1-516-107				
	28-1-516-108	28-1-516-109	28-1-516-110A				
	28-1-516-110B	28-1-516-111	28-1-516-112				
	28-1-516-113	28-1-516-114A	28-1-516-114B				
	28-1-516-115	28-1-516-116	28-1-516-117				
	28-1-516-118	28-1-516-119	28-1-516-120				
	28-1-516-121	28-1-516-122	28-1-516-123A				
	28-1-516-123B	28-1-516-124	28-1-516-125				
	28-1-516-126	28-1-516-83	28-1-516-84A				
	28-1-516-84B	28-1-516-85	28-1-516-86A				
	28-1-516-86B	28-1-516-87	28-1-516-88				
	28-1-516-89	28-1-516-90	28-1-516-91				

	28-1-516-93	28-1-516-94	28-1-516-95				
	28-1-516-96	28-1-516-97	28-1-516-98				
	28-1-516-99						
	28-1-519-10	28-1-519-12A	28-1-519-12B				
	28-1-519-12C	28-1-519-12D	28-1-519-12E				
	28-1-519-18	28-1-519-2	28-1-519-20				
	28-1-519-22A	28-1-519-22B	28-1-519-24				
	28-1-519-26	28-1-519-28	28-1-519-30A				
	28-1-519-30B	28-1-519-30C	28-1-519-30D				
	28-1-519-30E	28-1-519-30F	28-1-519-30G				
	28-1-519-4	28-1-519-6	28-1-519-8				
	28-2-519-1	28-2-519-11A	28-2-519-11B				
	28-2-519-11C	28-2-519-13	28-2-519-15				
	28-2-519-17	28-2-519-19	28-2-519-21				
	28-2-519-23	28-2-519-25	28-2-519-27				
	28-2-519-29	28-2-519-3	28-2-519-5				
	28-2-519-7	28-2-519-9					
	28-2-523-100	28-2-523-101	28-2-523-102				
	28-2-523-103	28-2-523-104	28-2-523-63				
	28-2-523-64	28-2-523-65	28-2-523-66A				
	28-2-523-66B	28-2-523-67	28-2-523-68				
	28-2-523-69	28-2-523-70	28-2-523-71A				
	28-2-523-71B	28-2-523-72	28-2-523-73				
	28-2-523-74	28-2-523-75	28-2-523-76				
	28-2-523-77	28-2-523-78	28-2-523-79				
	28-2-523-80	28-2-523-81	28-2-523-82				

	28-2-523-83	28-2-523-84	28-2-523-85				
	28-2-523-86	28-2-523-87A	28-2-523-87B				
	28-2-523-88	28-2-523-89	28-2-523-90				
	28-2-523-91	28-2-523-92	28-2-523-93				
	28-2-523-94	28-2-523-95	28-2-523-96				
	28-2-523-97A	28-2-523-97B	28-2-523-98A				
	28-2-523-98B	28-2-523-98C	28-2-523-98D				
	28-2-523-98E	28-2-523-98F	28-2-523-98H				
	28-2-523-98I	28-2-523-99					
	28-3-525-10	28-3-525-12	28-3-525-14				
	28-3-525-16	28-3-525-18	28-3-525-20				
	28-3-525-2A	28-3-525-2B	28-3-525-4A				
	28-3-525-4B	28-3-525-6	28-3-525-7				
	28-3-525-8	28-3-525-9					
	28-3-542-345	28-3-542-346A	28-3-542-346B				
	28-3-542-347	28-3-542-348A	28-3-542-348B				
	28-3-542-349	28-3-542-350					
	28-3-547-385	28-3-547-386A	28-3-547-386B				
	28-3-547-386C	28-3-547-386D	28-3-547-387				
	28-3-547-388A	28-3-547-388B	28-3-547-388C				
	28-3-547-389	28-3-547-390A	28-3-547-390B				
	28-3-547-391	28-3-547-392	28-3-547-393				
	28-3-547-394	28-3-547-395	28-3-547-396				
	28-3-547-397	28-3-547-398	28-3-547-399				
	28-3-547-400	28-3-547-401	28-3-547-402				
	28-3-547-403	28-3-547-404	28-3-547-405A				

	28-3-547-405B	28-3-547-405C	28-3-547-406				
	28-3-547-407	28-3-547-408	28-3-547-409				
	28-3-547-410	28-3-547-411	28-3-547-412A				
	28-3-547-412B	28-3-547-413	28-3-547-414A				
	28-3-547-414B	28-3-547-415	28-3-547-416				
	28-3-547-417	28-3-547-418A	28-3-547-418B				
	28-3-547-418C						
	28-3-554-253	28-3-554-254	28-3-554-255				
	28-3-554-256A	28-3-554-256B	28-3-554-256C				
	28-3-554-256D	28-3-554-257	28-3-554-257A				
	28-3-554-257B	28-3-554-257C	28-3-554-258				
	28-3-554-258A	28-3-554-258B					
	28-3-556-317	28-3-556-318	28-3-556-319				
	28-3-556-320A	28-3-556-320B	28-3-556-321A				
	28-3-556-321B	28-3-556-321C	28-3-556-322				
	28-3-556-323	28-3-556-324	28-3-556-325				
	28-3-556-326	28-3-556-327	28-3-556-328				
	28-3-556-329	28-3-556-330	28-3-556-331				
	28-3-556-332	28-3-556-333	28-3-556-334				
	28-3-556-335	28-3-556-336	28-3-556-337				
	28-3-556-339						
	28-3-557-425	28-3-557-426	28-3-557-427				
	28-3-557-428	28-3-557-429	28-3-557-430				
	28-3-557-431	28-3-557-432A	28-3-557-432B				
359	ಚಿಪ್ಪರದಹಳ್ಳಿ ವಾಣಿಜ್ಯ			11600			

360	ಕಮೇಲ್ ಏರಿಯಾ			7700				
361	ಕಮೇಲ್ ಏರಿಯಾ ವಾಣಿಜ್ಯ			11600				
362	ಮೂಲ ಗೌರಮ್ಮ ಏರಿಯಾ			6200				
363	ಮೂಲ ಗೌರಮ್ಮ ಏರಿಯಾ ವಾಣಿಜ್ಯ			9500				
	29ನೇ ವಾರ್ಡ್							
364	ಎಂ.ಜೆ. ನಗರ 1ನೇ ಕ್ರಾಸ್ ದಿಂದ 6ನೇ ಕ್ರಾಸ್ ವರೆಗೆ (ಡ್ಯಾಂ ರೋಡ್, ಹರಿಹರ ರಸ್ತೆ) ಸ.ನಂ. 212, 213, 214, 259/ಎ1ಡಿ			13300				
365	ಎಂ.ಜೆ. ನಗರ 1ನೇ ಕ್ರಾಸ್ ದಿಂದ 6ನೇ ಕ್ರಾಸ್ ವರೆಗೆ (ಡ್ಯಾಂ ರೋಡ್, ಹರಿಹರ ರಸ್ತೆ) ವಾಣಿಜ್ಯ ಸ.ನಂ. 193			23100				
366	100 ಹಾಸಿಗೆ ಆಸ್ಪತ್ರೆ ಮುಖ್ಯರಸ್ತೆ (1 ರಿಂದ 12 ನೇ ಕ್ರಾಸ್) ಸ.ನಂ. 198ಬಿ, 198/ಸಿ, 198/ಎಫ್			11600				
	29-2-530-10	29-2-530-12	29-2-530-14					
	29-2-530-16	29-2-530-18A	29-2-530-18B					
	29-2-530-2	29-2-530-20	29-2-530-22					
	29-2-530-24	29-2-530-26	29-2-530-28					
	29-2-530-30	29-2-530-32	29-2-530-34					
	29-2-530-36	29-2-530-38A	29-2-530-38B					
	29-2-530-40	29-2-530-42	29-2-530-44					
	29-2-530-46	29-2-530-48	29-2-530-4A					
	29-2-530-4B	29-2-530-50A	29-2-530-50B					
	29-2-530-52	29-2-530-53	29-2-530-54					

	29-2-530-56A	29-2-530-56B	29-2-530-6				
	29-2-530-8						
367	100 ಹಾಸಿಗೆ ಆಸ್ಪತ್ರೆ ಮುಖ್ಯರಸ್ತೆ (1 ರಿಂದ 12 ನೇ ಕ್ರಾಸ್) ವಾಣಿಜ್ಯ			23100			
368	100 ಹಾಸಿಗೆ ಆಸ್ಪತ್ರೆ ಹಿಂದುಗಡೆ (ಎಂ.ಜೆ. ನಗರ 1 ರಿಂದ 12 ನೇ ಕ್ರಾಸ್, ಬಿ.ಡಿ.ಸಿ.ಸಿ ಬ್ಯಾಂಕ್ ಕಾಲೋನಿ ಮತ್ತು ವಡ್ಡರ ಕಾಲೋನಿಗೆ ಹೊಂದಿಕೊಂಡಿರುವ), ಸ.ನಂ. 198, 200, 201/2			12000			
	29-1-510-100	29-1-510-101	29-1-510-102				
	29-1-510-103	29-1-510-104	29-1-510-104A				
	29-1-510-210A	29-1-510-87	29-1-510-88				
	29-1-510-89	29-1-510-90	29-1-510-91				
	29-1-510-92	29-1-510-93	29-1-510-94				
	29-1-510-95	29-1-510-96	29-1-510-97				
	29-1-510-98	29-1-510-99					
	29-2-533-247A	29-2-533-247B	29-2-533-248				
	29-2-533-249	29-2-533-250A	29-2-533-250B				
	29-2-533-251	29-2-533-252	29-2-533-253				
	29-2-533-254A	29-2-533-254B	29-2-533-255A				
	29-2-533-255B	29-2-533-256	29-2-533-257				
	29-2-533-258						
	29-2-550-275A	29-2-550-275B	29-2-550-275C				
	29-2-550-276	29-2-550-277	29-2-550-278				
	29-2-550-279A	29-2-550-279B	29-2-550-280				
	29-2-550-281	29-2-550-282	29-2-550-283				
	29-2-550-284	29-2-550-285	29-2-550-286				

	29-2-550-287A	29-2-550-287C	29-2-550-288				
	29-2-550-288A	29-2-550-289	29-2-550-289A				
	29-2-550-290A	29-2-550-290B	29-2-550-291A				
	29-2-550-291B	29-2-550-291C	29-2-550-292				
	29-2-553-10	29-2-553-12	29-2-553-14				
	29-2-553-16	29-2-553-18	29-2-553-2				
	29-2-553-20A	29-2-553-20B	29-2-553-22				
	29-2-553-24	29-2-553-26	29-2-553-28A				
	29-2-553-28B	29-2-553-30	29-2-553-32A				
	29-2-553-32B	29-2-553-34A	29-2-553-34B				
	29-2-553-36	29-2-553-38	29-2-553-4				
	29-2-553-40	29-2-553-42	29-2-553-44				
	29-2-553-46	29-2-553-48	29-2-553-52				
	29-2-553-6	29-2-553-8					
369	100 ಹಾಸಿಗೆ ಆಸ್ಪತ್ರೆ ಹಿಂದುಗಡೆ (ಎಂ.ಜಿ. ನಗರ 1 ರಿಂದ 12 ನೇ ಕ್ರಾಸ್, ಬಿ.ಡಿ.ಸಿ.ಸಿ ಬ್ಯಾಂಕ್ ಕಾಲೋನಿ ಮತ್ತು ವಡ್ಡರ ಕಾಲೋನಿಗೆ ಹೊಂದಿಕೊಂಡಿರುವ) ವಾಣಿಜ್ಯ			16100			
370	ರಾಜೀವ್ ನಗರ ಸ.ನಂ. 457ಬಿ,ಸಿ, 471ಎ1/ಎ1,ಎ2, 471/ಬಿ1ಎ, 471/ಬಿ1ಎ2,			9400			
371	ರಾಜೀವ್ ನಗರ ವಾಣಿಜ್ಯ			10800			
372	ವಡ್ಡರ ಕಾಲೋನಿ			5000			
	29-4-601-109A	29-4-601-109B	29-4-601-111A				
	29-4-601-111B	29-4-601-19A	29-4-601-19B				
	29-4-601-51	29-4-601-52	29-4-601-53				

	29-4-601-54						
	29-4-621-251	29-4-621-254	29-4-621-255				
	29-4-621-256	29-4-621-257	29-4-621-258				
	29-4-621-259	29-4-621-260	29-4-621-261				
	29-4-621-262						
	29-4-624-275	29-4-624-276	29-4-624-277				
	29-4-624-278	29-4-624-279	29-4-624-280A				
	29-4-624-280B	29-4-624-281	29-4-624-282A				
	29-4-624-282B	29-4-624-283	29-4-624-284A				
	29-4-624-284B	29-4-624-285	29-4-624-285A				
	29-4-624-285B	29-4-624-285C	29-4-624-286				
	29-4-624-287	29-4-624-288A	29-4-624-288B				
	29-4-624-289	29-4-624-290	29-4-624-291				
	29-4-624-292A	29-4-624-292B	29-4-624-292C				
	29-4-624-293	29-4-624-294A	29-4-624-294B				
	29-4-624-295	29-4-624-296	29-4-624-297				
	29-4-624-297A	29-4-624-298	29-4-624-299				
	29-4-624-300	29-4-624-301	29-4-624-303				
	29-4-624-304	29-4-624-304A	29-4-624-305				
	29-4-624-306	29-4-624-306A	29-4-624-306B				
	29-4-624-306C	29-4-624-307	29-4-624-308				
	29-4-624-308A	29-4-624-309	29-4-624-310				
	29-4-624-311	29-4-624-312	29-4-624-313				
	29-4-624-314	29-4-624-315A	29-4-624-315B				
	29-4-624-316	29-4-624-317	29-4-624-318A				
	29-4-624-318B	29-4-624-319	29-4-624-320				

	29-4-624-321	29-4-624-322	29-4-624-323				
	29-4-624-324	29-4-624-325					
373	ವಡ್ಡರ ಕಾಲೋನಿ ವಾಣಿಜ್ಯ			7000			
374	ಎ.ಪಿ.ಎಂ.ಸಿ ಹಿಂಭಾಗ ಸ.ನಂ.202/ಎಂ, 202/ಎಲ್, 202ಇ1, 210/ಎ, 211ಬಿ/1			10400			
	29-3-554-251A	29-3-554-72	29-3-554-73				
	29-3-554-73A	29-3-554-73B	29-3-554-74				
	29-3-554-75	29-3-554-76	29-3-554-77				
375	ಎ.ಪಿ.ಎಂ.ಸಿ ಹಿಂಭಾಗ ವಾಣಿಜ್ಯ			12000			
376	ಎ.ಪಿ.ಎಂ.ಸಿ ಯಾರ್ಡ್ ಸ.ನಂ. 203/ಎ			12500			
377	ಇಂಡಸ್ಟ್ರಿಯಲ್ ಏರಿಯಾ (ಕೆಎಸ್ಎಸ್ಐಡಿಎಸ್) ಸ.ನಂ. 470/ಎ, 471,			12500			
378	ಡ್ಯಾಂ ರಸ್ತೆ (ಸಾಯಿಬಾಬ ದೇವಸ್ಥಾನ ರಸ್ತೆ)			12600			
379	ಡ್ಯಾಂ ರಸ್ತೆ (ಸಾಯಿಬಾಬ ದೇವಸ್ಥಾನ ರಸ್ತೆ) ವಾಣಿಜ್ಯ			21000			
380	ಬಿ.ಡಿ.ಸಿ.ಸಿ ಬ್ಯಾಂಕ್ ಕಾಲೋನಿ ಸ.ನಂ. 201/2, 202/ಎ, 202/ಸಿ, 202/ಡಿ1, 202/ಡಿ4, 202/ಇ2, 212,			12000			
	29-4-553-1	29-4-553-11	29-4-553-13				
	29-4-553-15A	29-4-553-15B	29-4-553-17A				
	29-4-553-17B	29-4-553-19	29-4-553-21				
	29-4-553-23A	29-4-553-23B	29-4-553-25				
	29-4-553-27	29-4-553-29	29-4-553-3				

	29-4-553-31	29-4-553-33	29-4-553-35				
	29-4-553-37	29-4-553-39	29-4-553-41				
	29-4-553-43	29-4-553-45	29-4-553-47A				
	29-4-553-47B	29-4-553-49	29-4-553-5				
	29-4-553-50	29-4-553-51	29-4-553-7				
	29-4-553-9						
	29-4-613-10	29-4-613-11A	29-4-613-11B				
	29-4-613-12	29-4-613-13A	29-4-613-13B				
	29-4-613-13C	29-4-613-14	29-4-613-15				
	29-4-613-16	29-4-613-17	29-4-613-18				
	29-4-613-19	29-4-613-20A	29-4-613-20B				
	29-4-613-21	29-4-613-22	29-4-613-23				
	29-4-613-24	29-4-613-25	29-4-613-26				
	29-4-613-27	29-4-613-28	29-4-613-29				
	29-4-613-30A	29-4-613-30B	29-4-613-31				
	29-4-613-32A	29-4-613-32B	29-4-613-33A				
	29-4-613-33B	29-4-613-34	29-4-613-35A				
	29-4-613-35B	29-4-613-35C	29-4-613-36				
	29-4-613-9A	29-4-613-9B					
	29-4-614-177	29-4-614-178	29-4-614-179				
	29-4-614-180	29-4-614-181	29-4-614-182				
	29-4-615-71	29-4-615-72	29-4-615-73A				
	29-4-615-73B	29-4-615-74	29-4-615-75A				
	29-4-615-75B	29-4-615-76	29-4-615-77A				
	29-4-615-77B	29-4-615-78	29-4-615-79				
	29-4-615-80A	29-4-615-80B	29-4-615-81A				

	29-4-615-81B	29-4-615-82	29-4-615-83A				
	29-4-615-83B	29-4-615-84	29-4-615-85				
	29-4-615-86						
381	ಬಿ.ಡಿ.ಸಿ.ಸಿ ಬ್ಯಾಂಕ್ ಕಾಲೋನಿ ವಾಣಿಜ್ಯ			14000			
382	ವಿದ್ಯಾನಗರ ಸ.ನಂ. 487/ಎ,			7300			
383	ಸಾಯಿ ಬಾಲಾಜಿ ನಗರ ಲೇ-ಔಟ್			5400			
384	ಸಾಯಿ ಬಾಲಾಜಿ ನಗರ ಲೇ-ಔಟ್ (ವಾಣಿಜ್ಯ)			7500			
385	ಸ್ನೇಹ ದೀಪ ಬಡಾವಣೆ			7500			
	30ನೇ ವಾರ್ಡ್						
386	ವಂಕಾಯಿ ಕ್ಯಾಂಪ್			5000			
	30-2-523-100A	30-2-523-100B	30-2-523-101A				
	30-2-523-101B	30-2-523-101C	30-2-523-101D				
	30-2-523-102	30-2-523-103	30-2-523-104				
	30-2-523-99						
	30-2-529-291A	30-2-529-291B	30-2-529-292				
	30-2-529-293	30-2-529-294	30-2-529-295A				
	30-2-529-295B	30-2-529-296	30-2-529-297				
	30-2-529-298	30-2-529-299	30-2-529-300				
	30-2-529-301	30-2-529-302	30-2-529-303A				
	30-2-529-303B	30-2-529-304	30-2-529-305				
	30-2-529-306	30-2-529-307	30-2-529-308				
	30-2-529-309	30-2-529-310	30-2-529-311				
	30-2-529-312	30-2-529-313	30-2-529-314				

	30-2-529-315	30-2-529-316	30-2-529-317				
	30-2-529-318A	30-2-529-318B	30-2-529-319				
	30-2-529-320	30-2-529-321	30-2-529-322				
	30-2-529-323	30-2-529-324A	30-2-529-324B				
	30-2-529-325	30-2-529-326	30-2-529-327				
	30-2-529-328	30-2-529-329	30-2-529-330A				
	30-2-529-330B	30-2-529-331	30-2-529-332				
	30-2-529-333	30-2-529-334A	30-2-529-334B				
	30-2-529-335	30-2-529-336A	30-2-529-336B				
	30-2-529-337	30-2-529-338A	30-2-529-338B				
	30-2-529-339	30-2-529-340A	30-2-529-340B				
	30-2-529-341	30-2-529-342A	30-2-529-342B				
	30-2-529-343	30-2-529-344	30-2-529-345				
	30-2-529-346A	30-2-529-346B	30-2-529-347				
	30-2-529-348A	30-2-529-348B	30-2-529-349				
	30-2-529-350A	30-2-529-350B	30-2-529-351				
	30-2-529-352A	30-2-529-352B	30-2-529-353				
	30-2-529-354A	30-2-529-354B	30-2-529-355				
	30-2-529-356A	30-2-529-356B	30-2-529-357				
	30-2-546-43	30-2-546-44	30-2-546-45				
	30-2-546-46	30-2-546-47A	30-2-546-47B				
	30-2-546-48	30-2-546-49	30-2-546-50				
	30-2-546-51	30-2-546-52	30-2-546-53				
	30-2-546-54	30-2-546-55	30-2-546-56				
	30-2-551-155	30-2-551-156	30-2-551-157				
	30-2-551-158	30-2-551-159	30-2-551-160				

	30-2-551-161A	30-2-551-161B	30-2-551-162					
	30-2-551-163	30-2-551-164	30-2-551-165A					
	30-2-551-165B	30-2-551-166A	30-2-551-166B					
	30-2-551-167A	30-2-551-167B	30-2-551-168					
	30-2-551-169	30-2-551-170	30-2-551-171					
	30-2-551-172A	30-2-551-172B	30-2-551-172C					
	30-2-551-173	30-2-551-173A	30-2-551-174					
	30-2-551-175	30-2-551-175A	30-2-551-176A					
	30-2-551-176B							
	30-2-553-551	30-2-553-552	30-2-553-553					
	30-2-553-554	30-2-553-555	30-2-553-556					
	30-2-553-557	30-2-553-558	30-2-553-559					
	30-2-553-562	30-2-553-564	30-2-553-566					
	30-2-553-567	30-2-553-568	30-2-553-569					
	30-2-553-570	30-2-553-571	30-2-553-572					
	30-2-553-573	30-2-553-574	30-2-553-575					
	30-2-553-576A	30-2-553-576B						
	30-2-575-759	30-2-575-760	30-2-575-761					
	30-2-575-762	30-2-575-763	30-2-575-764					
	30-2-575-765	30-2-575-766	30-2-575-767					
	30-2-575-768	30-2-575-769	30-2-575-770					
	30-2-575-771	30-2-575-772	30-2-575-773					
	30-2-575-774	30-2-575-775	30-2-575-776					
	30-2-575-777	30-2-575-778	30-2-575-779					
	30-2-575-780	30-2-575-781	30-2-575-782					

387	ವಂಕಾಯಿ ಕ್ಯಾಂಪ್ ವಾಣಿಜ್ಯ			7000			
388	ಹಳೇ ಅಮರಾವತಿ ಸ.ನಂ. 273/ಎ3, 292/ಬಿ1,			7000			
389	ಹಳೇ ಅಮರಾವತಿ ವಾಣಿಜ್ಯ			10500			
390	ಶರಣ ಬಸವೇಶ್ವರ ಕಾಲೋನಿ (ಸ.ನಂ. 279, 280, 283)				10500		
391	ಟಿ.ಎಸ್.ಪಿ. ಕ್ವಾರ್ಟರ್ಸ್ ಏರಿಯಾ ಸ.ನಂ. 466ಬಿ1			5000			
392	ಟಿ.ಎಸ್.ಪಿ. ಕ್ವಾರ್ಟರ್ಸ್ ಏರಿಯಾ ವಾಣಿಜ್ಯ			7000			
393	ಸಾಯಿಬಾಬ ಗುಡಿಯಿಂದ ಸಿದ್ದಿಪ್ರಿಯ ಕಲ್ಯಾಣ ಮಂಟಪದ ವರೆಗೆ			6000			
394	ಸಾಯಿಬಾಬ ಗುಡಿಯಿಂದ ಸಿದ್ದಿಪ್ರಿಯ ಕಲ್ಯಾಣ ಮಂಟಪದ ವರೆಗೆ ವಾಣಿಜ್ಯ			10300			
395	ಸೋನಿಯಾ ನಗರ			5500			
	30-1-507-119	30-1-507-120	30-1-507-121				
	30-1-507-122	30-1-507-123	30-1-507-124				
	30-1-507-125	30-1-507-126	30-1-507-127				
	30-1-507-128	30-1-507-129	30-1-507-130				
	30-1-507-131	30-1-507-132A	30-1-507-132B				
396	ಗೋಕುಲ ನಗರ ಸ.ನಂ. 459/ಡಿ, 461/ಬಿ6ಬಿ, 462/ಸಿ2, 463/ಬಿ1, 466/ಎ1,			5000			
397	ಅಮರಾವತಿ ಸ.ನಂ. 528ಎ/1				6000		
398	ಅಮರಜ್ಯೋತಿ ನಗರ				7000		

399	ಜಗಜ್ಯೋತಿ ನಗರ			7500			
400	ಶಿವ ಸಾಯಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್					22800	
401	ಸಮೃದ್ಧಿ ನಗರ			8300			
402	ಅಮರೇಶ್ವರ ವಸತಿ ಬಡಾವಣೆ			7000			
403	ಕೊಟ್ಟಯ್ಯ ಎನ್‌ಕ್ಲೇವ್-1			13000			
404	ಆರ್.ಎಸ್.ಜಿ ಲೇ-ಔಟ್			8300			
	31ನೇ ವಾರ್ಡ್						
405	ಎನ್.ಸಿ. ಕಾಲೋನಿ (1 ರಿಂದ 9ನೇ ಕ್ರಾಸ್ ವರೆಗೆ)			10100			
406	ಎನ್.ಸಿ. ಕಾಲೋನಿ (1 ರಿಂದ 9ನೇ ಕ್ರಾಸ್ ವರೆಗೆ) ವಾಣಿಜ್ಯ			19300			
407	ಗಾಂಧಿ ಕಾಲೋನಿ ಸ.ನಂ. 237ಬಿ/2 , 241/ಸಿ, 235/ಡಿ2ಎ2, 235/ಇ4, 238/ಬಿ9, 240ಸಿ/12, 235/ಡಿ2ಬಿ, 235/ಇ2, 235/ಡಿ2ಎ1, 235/ಇ1ಎ, 235/ಇ1ಬಿ, 238/ಬಿ1			12000			
408	ಗಾಂಧಿ ಕಾಲೋನಿ ವಾಣಿಜ್ಯ			23100			
409	ಜೈನ್ ಕಾಲೋನಿ ಸ.ನಂ. 234/ಎಸಿಎಫ್‌ಜಿಹೆಚ್‌ಐ, 234/ಡಿಇ, 234/ಜೆ,ಕೆ, 235/ಡಿ1, 236/ಬಿಸಿಡಿ, 236/ಇ, 235ಎ, 235ಬಿ1, 235ಸಿ2, 238ಎ2ಎ, 241/ಸಿ,			10800			
410	ಜೈನ್ ಕಾಲೋನಿ ವಾಣಿಜ್ಯ			23100			
411	ಎ.ಸಿ. ಆಫೀಸ್ ಹಿಂಭಾಗ			6300			
	31-1-527-353A	31-1-527-353B	31-1-527-354				
	31-1-527-355A	31-1-527-355B	31-1-527-356				

	31-1-527-357A	31-1-527-357B	31-1-527-358				
412	ಎ.ಸಿ. ಆಫೀಸ್ ಹಿಂಭಾಗ ವಾಣಿಜ್ಯ			11500			
413	ಬಿ.ಟಿ.ಆರ್. ನಗರಸ.ನಂ. 350/1,			5000			
	31-3-589-359A	31-3-589-359B	31-3-589-359C				
	31-3-589-359D	31-3-589-359E	31-3-589-360				
	31-3-589-361	31-3-589-362	31-3-589-362A				
	31-3-589-363	31-3-589-364	31-3-589-365				
	31-3-589-366	31-3-589-367	31-3-589-368				
	31-3-589-369	31-3-589-370A	31-3-589-370B				
	31-3-589-371A	31-3-589-371B	31-3-589-371C				
	31-3-589-372A	31-3-589-372B	31-3-589-373				
	31-3-589-374	31-3-589-375	31-3-589-376				
	31-3-589-377	31-3-589-378	31-3-589-379				
	31-3-589-380	31-3-589-381	31-3-589-382				
	31-3-589-383	31-3-589-384	31-3-589-385				
	31-3-589-386A	31-3-589-386B					
	31-3-590-387A	31-3-590-387B	31-3-590-388				
	31-3-590-389	31-3-590-390	31-3-590-391				
	31-3-590-392	31-3-590-393	31-3-590-394				
	31-3-590-395	31-3-590-396	31-3-590-397				
	31-3-590-398	31-3-590-399	31-3-590-401				
	31-3-590-402	31-3-590-403	31-3-590-404				
	31-3-590-405	31-3-590-406	31-3-590-408				
	31-3-590-409	31-3-590-410	31-3-590-411				

	31-3-590-412	31-3-590-413	31-3-590-414				
	31-3-590-415	31-3-590-416	31-3-590-417A				
	31-3-590-417B	31-3-590-418	31-3-590-419A				
	31-3-590-419B	31-3-590-420	31-3-590-421				
	31-3-590-422A	31-3-590-422B	31-3-590-422C				
	31-3-590-423	31-3-590-424A	31-3-590-424B				
	31-3-590-425	31-3-590-427	31-3-590-428				
	31-3-590-429	31-3-590-430A	31-3-590-430B				
	31-3-590-430C	31-3-590-431	31-3-590-432A				
	31-3-590-432B	31-3-590-433	31-3-590-434				
	31-3-590-435	31-3-590-436	31-3-590-437				
	31-3-590-438						
	31-3-592-445	31-3-592-446B	31-3-592-447				
	31-3-592-448	31-3-592-449	31-3-592-450				
	31-3-592-451	31-3-592-452	31-3-592-453				
	31-3-592-454	31-3-592-455A	31-3-592-455B				
	31-3-592-456	31-3-592-494A					
	31-3-593-491A	31-3-593-491B	31-3-593-491C				
	31-3-593-491D	31-3-593-492	31-3-593-493A				
	31-3-593-493B	31-3-593-493C	31-3-593-494				
	31-3-593-495	31-3-593-496	31-3-593-497				
	31-3-593-498A	31-3-593-498B	31-3-593-499				
	31-3-593-500	31-3-593-501	31-3-593-502				
	31-3-593-503	31-3-593-504	31-3-593-505				
	31-3-593-506	31-3-593-507	31-3-593-508A				
	31-3-593-508B	31-3-593-509	31-3-593-510				

	31-3-593-511	31-3-593-512	31-3-593-513				
	31-3-593-514	31-3-593-515	31-3-593-516				
	31-3-593-517	31-3-593-518	31-3-593-519				
	31-3-593-520	31-3-593-521	31-3-593-522				
	31-3-593-523	31-3-593-524	31-3-593-525				
	31-3-593-526	31-3-593-527	31-3-593-528				
	31-3-593-529	31-3-593-530	31-3-593-531				
	31-3-593-532	31-3-593-533	31-3-593-534				
	31-3-593-535	31-3-593-536	31-3-593-537				
	31-3-593-538	31-3-593-539	31-3-593-540				
	31-3-593-541	31-3-593-542	31-3-593-543				
	31-3-593-544	31-3-593-545	31-3-593-546				
	31-3-593-547	31-3-593-548	31-3-593-549				
	31-3-593-550	31-3-593-551	31-3-593-552				
	31-3-593-553	31-3-593-554	31-3-593-555				
	31-3-593-556	31-3-593-557	31-3-593-558				
	31-3-596-189	31-3-596-190	31-3-596-191				
	31-3-596-192	31-3-596-193	31-3-596-194				
	31-3-596-195	31-3-596-196	31-3-596-197				
	31-3-596-198	31-3-596-199	31-3-596-200				
	31-3-596-201	31-3-596-202	31-3-596-203				
	31-3-596-204	31-3-596-205A	31-3-596-205B				
	31-3-596-206	31-3-596-207	31-3-596-208				
	31-3-596-209	31-3-596-210	31-3-596-211				
	31-3-596-212	31-3-596-213	31-3-596-214				
	31-3-596-215A	31-3-596-215B	31-3-596-216				

	31-3-596-217	31-3-596-218	31-3-596-219				
	31-3-596-220	31-3-596-221	31-3-596-222				
	31-3-596-223A	31-3-596-223B	31-3-596-224				
414	ಬಿ.ಟಿ.ಆರ್. ನಗರ ವಾಣಿಜ್ಯ			11500			
415	ಡ್ಯಾಂ ರಸ್ತೆ			11600			
416	ಡ್ಯಾಂ ರಸ್ತೆ ವಾಣಿಜ್ಯ ಸ.ನಂ. 465ಸಿ/3ಬಿ, 468ಸಿ/2ಎ			20000			
417	ವಿವೇಕಾನಂದ ನಗರ			5800			
	31-2-540-75A	31-2-540-76A	31-2-540-76B				
	31-2-540-76C	31-2-540-77A	31-2-540-77B				
	31-2-540-78A						
	31-3-566-10	31-3-566-11	31-3-566-12				
	31-3-566-13	31-3-566-14	31-3-566-15				
	31-3-566-16	31-3-566-17	31-3-566-19A				
	31-3-566-19B	31-3-566-19C	31-3-566-20				
	31-3-566-20A	31-3-566-9					
	31-3-568-21	31-3-568-21A	31-3-568-22A				
	31-3-568-22B	31-3-568-23	31-3-568-24				
	31-3-568-25	31-3-568-26	31-3-568-27				
	31-3-568-28	31-3-568-29	31-3-568-30				
	31-3-568-31A	31-3-568-31B	31-3-568-31C				
	31-3-568-32	31-3-568-33	31-3-568-34				
	31-3-568-35	31-3-568-36A	31-3-568-36B				
	31-3-570-109	31-3-570-110	31-3-570-111				
	31-3-570-112	31-3-570-113	31-3-570-114				

	31-3-570-115	31-3-570-116A	31-3-570-116B					
	31-3-570-116C							
	31-3-579-165A	31-3-579-165B	31-3-579-166					
	31-3-579-167	31-3-579-168	31-3-579-169A					
	31-3-579-169B	31-3-579-170	31-3-579-171A					
	31-3-579-171B	31-3-579-172	31-3-579-173					
	31-3-579-174	31-3-579-174A	31-3-579-175					
	31-3-579-175A	31-3-579-175C	31-3-579-175D					
	31-3-579-175E	31-3-579-176	31-3-579-177A					
	31-3-579-177B	31-3-579-178	31-3-579-179					
	31-3-579-180	31-3-579-181	31-3-579-182					
	31-3-579-183	31-3-579-184	31-3-579-185					
	31-3-579-186	31-3-579-187	31-3-579-188					
	31-3-594-457	31-3-594-458	31-3-594-459					
	31-3-594-460	31-3-594-461	31-3-594-462					
	31-3-594-463	31-3-594-464A	31-3-594-464B					
	31-3-595-465	31-3-595-466	31-3-595-467					
	31-3-595-468A	31-3-595-468B	31-3-595-469					
	31-3-595-470	31-3-595-471	31-3-595-472					
	31-3-595-473	31-3-595-474	31-3-595-475					
	31-3-595-476	31-3-595-477	31-3-595-478					
	31-3-595-479	31-3-595-480	31-3-595-481					
	31-3-595-482	31-3-595-483	31-3-595-484					
	31-3-595-485	31-3-595-486	31-3-595-487					
	31-3-595-488	31-3-595-489	31-3-595-490A					
	31-3-595-490B							

418	ವಿವೇಕಾನಂದ ನಗರ ವಾಣಿಜ್ಯ			7700				
419	ಭಗತ್ ಸಿಂಗ್ ನಗರ ಸ.ನಂ.486ಡಿ, 484ಎ, 483, 482ಎ, 484ಬಿ, 484ಸಿ1 & ಸಿ2			6000				
	31-1-509-241	31-1-509-242	31-1-509-243					
	31-1-509-244	31-1-509-245	31-1-509-246A					
	31-1-509-246B	31-1-509-246C	31-1-509-247A					
	31-1-509-247B	31-1-509-248	31-1-509-249A					
	31-1-509-249B	31-1-509-250	31-1-509-251					
	31-1-509-252A	31-1-509-252B	31-1-509-252C					
	31-1-509-253	31-1-509-254	31-1-509-255A					
	31-1-509-256	31-1-509-257A	31-1-509-258					
	31-1-509-259	31-1-509-260	31-1-509-261					
	31-1-509-262	31-1-509-263	31-1-509-264A					
	31-1-509-264B	31-1-509-265	31-1-509-266					
	31-1-509-267	31-1-509-268A	31-1-509-268B					
	31-1-509-269	31-1-509-270	31-1-509-271					
	31-1-509-272	31-1-509-273	31-1-509-274					
	31-1-509-275	31-1-509-276	31-1-509-277					
	31-1-509-278	31-1-509-279	31-1-509-280					
	31-1-509-281	31-1-509-282	31-1-509-282A					
	31-1-509-283	31-1-509-284	31-1-509-285					
	31-1-509-286	31-1-509-287	31-1-509-288					
	31-1-509-289	31-1-509-290						
	31-3-609-1	31-3-609-2						

420	ಭಗತ್ ಸಿಂಗ್ ನಗರ ವಾಣಿಜ್ಯ			8400				
421	ಟಿ.ಎಸ್.ಪಿ. ಎಂಪ್ಲಾಯಿಸ್ ಕಾಲೋನಿ			5000				
	31-3-581-178A	31-3-581-178B	31-3-581-178C					
	31-3-581-178D							
422	ಆಕ್ಸೀಸ್ ಪ್ರಾಪರ್ಟಿ ಅಪಾರ್ಟ್‌ಮೆಂಟ್						25500	
	32ನೇ ವಾರ್ಡ್							
423	ಹಳೇ ಮ್ಯಾದಾರ ರಸ್ತೆ			7000				
424	ಹಳೇ ಮ್ಯಾದಾರ ರಸ್ತೆ ವಾಣಿಜ್ಯ			11600				
425	ಕೋಟೆ ಏರಿಯಾ			5000				
426	ಚಿತ್ರಕೇರಿ ಏರಿಯಾ			5000				
	32-1-2-10	32-1-2-12	32-1-2-14					
	32-1-2-16	32-1-2-18A	32-1-2-18B					
	32-1-2-18C	32-1-2-2	32-1-2-20A					
	32-1-2-20B	32-1-2-22	32-1-2-22A					
	32-1-2-22B	32-1-2-24	32-1-2-26					
	32-1-2-28	32-1-2-30	32-1-2-32					
	32-1-2-34	32-1-2-36	32-1-2-38					
	32-1-2-4	32-1-2-6	32-1-2-6A					
	32-1-2-8							
427	ಚಿತ್ರಕೇರಿ ಏರಿಯಾ ವಾಣಿಜ್ಯ			7000				
428	ತಳವಾರ ಕೇರಿ			5000				
	32-2-116-10A	32-2-116-10B	32-2-116-12A					
	32-2-116-12B	32-2-116-14A	32-2-116-14B					

	32-2-116-16A	32-2-116-16B	32-2-116-18				
	32-2-116-2	32-2-116-20	32-2-116-22				
	32-2-116-24	32-2-116-26	32-2-116-28				
	32-2-116-30	32-2-116-32	32-2-116-34				
	32-2-116-36	32-2-116-38	32-2-116-4				
	32-2-116-40	32-2-116-41	32-2-116-42				
	32-2-116-43	32-2-116-44	32-2-116-45				
	32-2-116-46	32-2-116-48	32-2-116-49				
	32-2-116-50	32-2-116-52	32-2-116-6				
	32-2-116-8						
429	ತಳವಾರ ಕೇರಿ ವಾಣಿಜ್ಯ			7000			
430	ಎ.ಸಿ.ಆಫೀಸ್ ಮೇನ್ ರಸ್ತೆ			7000			
431	ಎ.ಸಿ.ಆಫೀಸ್ ಮೇನ್ ರಸ್ತೆ ವಾಣಿಜ್ಯ			12300			
	33ನೇ ವಾರ್ಡ್						
432	ಮ್ಯಾಸಕೇರಿ			5000			
	33-2-520-1	33-2-520-11	33-2-520-13				
	33-2-520-15A	33-2-520-15B	33-2-520-15C				
	33-2-520-17A	33-2-520-17B	33-2-520-19A				
	33-2-520-19B	33-2-520-21	33-2-520-23A				
	33-2-520-23B	33-2-520-25A	33-2-520-25B				
	33-2-520-27A	33-2-520-27B	33-2-520-29				
	33-2-520-31A	33-2-520-31B	33-2-520-33				
	33-2-520-35A	33-2-520-35B	33-2-520-37				
	33-2-520-37A	33-2-520-39	33-2-520-39A				

	33-2-520-3A	33-2-520-3B	33-2-520-5				
	33-2-520-7A	33-2-520-7B	33-2-520-9A				
	33-2-520-9B	33-2-520-9C					
433	ಮ್ಯಾಸಕೇರಿ ವಾಣಿಜ್ಯ			7000			
434	ಉಕ್ಕಡಕೇರಿ			5000			
435	ಉಕ್ಕಡಕೇರಿ ವಾಣಿಜ್ಯ			7000			
436	ಜಂಬಾನಳ್ಳಿ ಲೇನ್			5000			
437	ಜಂಬಾನಳ್ಳಿ ಲೇನ್ ವಾಣಿಜ್ಯ			7000			
438	ಬಾಣದಕೇರಿ			5000			
439	ಬಾಣದಕೇರಿ ವಾಣಿಜ್ಯ			7000			
	34ನೇ ವಾರ್ಡ್						
440	ದೇವಾಂಗ ಪೇಟೆ			5000			
441	ದೇವಾಂಗ ಪೇಟೆ ವಾಣಿಜ್ಯ			7000			
442	ಅಗಸರ ಓಣಿ			5000			
	34-2-526-15	34-2-526-16	34-2-526-17				
	34-2-526-18A	34-2-526-18B	34-2-526-19A				
	34-2-526-19B	34-2-526-19C	34-2-526-20				
443	ಅಗಸರ ಓಣಿ ವಾಣಿಜ್ಯ			7000			
444	ಬಾಣದ ಕೇರಿ			5000			
445	ಬಾಣದ ಕೇರಿ ವಾಣಿಜ್ಯ			7000			
446	ಉಕ್ಕಡಕೇರಿ			5000			
	34-1-503-129	34-1-503-130	34-1-503-131				
	34-1-503-132	34-1-503-133A	34-1-503-133B				

	34-1-503-134A	34-1-503-134B	34-1-503-135				
	34-1-503-136A	34-1-503-136B					
447	ಉಕ್ಕಡಕೇರಿ ವಾಣಿಜ್ಯ			7000			
	35ನೇ ವಾರ್ಡ್						
448	ಉಕ್ಕಡಕೇರಿ ಬಾಣದಕೇರಿ ಸಿಮೆಂಟ್ ರಸ್ತೆ ಎಡಭಾಗ			5000			
	35-1-514-11	35-1-514-112C	35-1-514-12				
	35-1-514-13	35-1-514-14	35-1-514-15				
	35-1-514-16	35-1-514-17	35-1-514-18				
	35-1-514-19	35-1-514-20	35-1-514-21				
	35-1-514-22	35-1-514-23	35-1-514-24				
	35-1-514-24A						
	35-2-533-1	35-2-533-10	35-2-533-11				
	35-2-533-12A	35-2-533-12B	35-2-533-13				
	35-2-533-14	35-2-533-15	35-2-533-16				
	35-2-533-17	35-2-533-18	35-2-533-19				
	35-2-533-2	35-2-533-20	35-2-533-21				
	35-2-533-22A	35-2-533-22B	35-2-533-23				
	35-2-533-24	35-2-533-25	35-2-533-26				
	35-2-533-3	35-2-533-4A	35-2-533-4B				
	35-2-533-5	35-2-533-6	35-2-533-6A				
	35-2-533-6B	35-2-533-7	35-2-533-8				
	35-2-533-9						
449	ಉಕ್ಕಡಕೇರಿ ಬಾಣದಕೇರಿ ಸಿಮೆಂಟ್ ರಸ್ತೆ ಎಡಭಾಗ ವಾಣಿಜ್ಯ			7000			
450	ಹರಿಜನ ಕೇರಿ			5000			

೧೪೮

451	ಹರಿಜನ ಕೇರಿ ವಾಣಿಜ್ಯ			7000				
452	ಆಕಾಶವಾಣಿ ಏರಿಯಾ, ಸ.ನಂ. 275ಬಿ,ಸಿ, 279ಬಿ/2, 280			6000				
	35-1-510-331A	35-1-510-331B	35-1-510-379A					
	35-1-510-379B	35-1-510-379C	35-1-510-380A					
	35-1-517-51	35-1-517-52						
	35-1-519-57	35-1-519-57A	35-1-519-58					
	35-1-519-59	35-1-519-60	35-1-519-61					
	35-1-519-62	35-1-519-62A	35-1-519-63					
	35-1-519-64							
	35-2-535-461A	35-2-535-461B	35-2-535-462					
	35-2-535-463	35-2-535-464	35-2-535-465A					
	35-2-535-465B	35-2-535-466	35-2-535-467					
	35-2-535-468	35-2-535-469	35-2-535-470					
	35-2-535-471A	35-2-535-471B	35-2-535-472					
	35-2-556-513	35-2-556-514	35-2-556-516					
	35-2-556-518	35-2-556-520						
	35-2-570-118A	35-2-570-118B	35-2-570-118C					
	35-2-570-126C	35-2-570-137A	35-2-570-137B					
	35-2-570-137C	35-2-570-143A	35-2-570-143B					
	35-2-570-144	35-2-570-145	35-2-570-146					
	35-2-570-147D	35-2-570-147E	35-2-570-148					
	35-2-570-149A	35-2-570-149B	35-2-570-150					
	35-2-570-151	35-2-570-152	35-2-570-153					
	35-2-570-154	35-2-570-155	35-2-570-156					

	35-2-570-157	35-2-570-158	35-2-570-159A				
	35-2-570-159B	35-2-570-160	35-2-570-160A				
	35-2-570-161A	35-2-570-161B	35-2-570-162				
	35-2-570-163	35-2-570-164	35-2-570-165				
	35-2-570-166A	35-2-570-166B	35-2-570-167				
	35-2-570-168	35-2-570-169	35-2-570-170A				
	35-2-570-170B	35-2-570-171	35-2-570-172A				
	35-2-570-172B	35-2-570-173	35-2-570-174				
	35-2-570-175	35-2-570-175A	35-2-570-176				
	35-2-570-177	35-2-570-178	35-2-570-180A				
	35-2-570-180B	35-2-570-180C	35-2-570-182				
	35-2-570-183	35-2-570-184A	35-2-570-184B				
	35-2-588-447	35-2-588-448	35-2-588-449				
	35-2-588-450	35-2-588-451	35-2-588-452				
	35-2-588-453	35-2-588-454	35-2-588-455				
	35-2-588-456	35-2-588-457	35-2-588-458				
	35-2-588-459A	35-2-588-459B	35-2-588-460				
	35-3-616-1245	35-3-616-1246	35-3-616-1247				
	35-3-616-1248	35-3-616-1249	35-3-616-1250				
	35-3-616-1251	35-3-616-1252	35-3-616-1253				
	35-3-616-1254	35-3-616-1255	35-3-616-1256				
453	ಆಕಾಶವಾಣಿ ಏರಿಯಾ ವಾಣಿಜ್ಯ			8400			
454	ವಿದ್ಯಾರಣ್ಯ ನಗರ ಸ.ನಂ. 275ಬಿ,ಸಿ, 277/ಎ1ಎ, 279ಬಿ/2, 280, 331/ಎ, 331/ಬಿ2			6300			
	35-2-587-431	35-2-587-432	35-2-587-433				

	35-2-587-434	35-2-587-435	35-2-587-436				
	35-2-587-437	35-2-587-438	35-2-587-439				
	35-2-587-440	35-2-587-441	35-2-587-442				
	35-2-587-443	35-2-587-444	35-2-587-445				
	35-2-587-446						
	35-2-590-235A	35-2-590-235B	35-2-590-236				
	35-2-590-237	35-2-590-238	35-2-590-239				
	35-2-590-240A	35-2-590-240B	35-2-590-241				
	35-2-590-242	35-2-590-243	35-2-590-244				
	35-2-590-245	35-2-590-246	35-2-590-247				
	35-2-590-248	35-2-590-249	35-2-590-250A				
	35-2-590-250B	35-2-590-250C	35-2-590-286A				
	35-2-590-314A	35-2-590-316A	35-2-590-316B				
	35-2-590-316C	35-2-590-316D	35-2-590-316E				
	35-2-590-475A	35-2-590-479A	35-2-590-483A				
	35-2-590-487A	35-2-590-494A					
455	ವಿದ್ಯಾರಣ್ಯ ನಗರ ವಾಣಿಜ್ಯ			8800			
456	ವೀವರ್ಸ್ ಕಾಲೋನಿ ಸ.ನಂ. 272/ಎ2, 272ಬಿ1			5200			
	35-1-501-99	35-1-501-98	35-1-501-97A				
	35-1-501-97	35-1-501-96	35-1-501-95A				
	35-1-501-95	35-1-501-94	35-1-501-93				
	35-1-501-92	35-1-501-91	35-1-501-90				
	35-1-501-89	35-1-501-88	35-1-501-87				
	35-1-501-86	35-1-501-85	35-1-501-84				

	35-1-501-83	35-1-501-82	35-1-501-81				
	35-1-501-80	35-1-501-79	35-1-501-78				
	35-1-501-77	35-1-501-76A	35-1-501-76				
	35-1-501-75	35-1-501-74	35-1-501-73				
	35-1-501-72	35-1-501-71	35-1-501-70				
	35-1-501-69	35-1-501-68	35-1-501-67A				
	35-1-501-67	35-1-501-66B	35-1-501-66A				
	35-1-501-66	35-1-501-65	35-1-501-104				
	35-1-501-103A	35-1-501-103	35-1-501-102B				
	35-1-501-102A	35-1-501-102	35-1-501-101				
	35-1-501-100						
	35-1-504-115	35-1-504-116	35-1-504-117				
	35-1-504-118	35-1-504-118A	35-1-504-119				
	35-1-504-120	35-1-504-121	35-1-504-122				
	35-1-504-123	35-1-504-124	35-1-504-125				
	35-1-504-126	35-1-504-127	35-1-504-128				
	35-1-504-129	35-1-504-129A	35-1-504-130				
	35-1-504-131	35-1-504-132	35-1-504-133				
	35-1-504-134	35-1-504-134A	35-1-504-135				
	35-1-504-136	35-1-504-137	35-1-504-138				
	35-1-504-138A	35-1-504-139	35-1-504-140				
	35-1-504-140A	35-1-504-141	35-1-504-142				
	35-1-504-143	35-1-504-144	35-1-504-145				
	35-1-504-145A	35-1-504-146	35-1-504-147				
	35-1-504-148	35-1-504-149	35-1-504-149A				
	35-1-504-150	35-1-504-151	35-1-504-152				

457	ವೀವರ್ಸ ಕಾಲೋನಿ ವಾಣಿಜ್ಯ			7300				
458	ಪಾರ್ವತಿ ನಗರ ಸ.ನಂ. 272ಬಿ/ಬಿಎ, 272ಬಿ/ಬಿಬಿ, 272ಬಿ/ಬಿಸಿ, 325/ಎ,ಬಿ,ಸಿ,ಜೆ, 327/ಕೆ1, 327/ಕೆ2, 327ಪಿ, ಕ್ಯೂ, ಆರ್, ಎಸ್, 328/ಜಿ, ಹೆಚ್,			5800				
459	ಪಾರ್ವತಿ ನಗರ ವಾಣಿಜ್ಯ ಸ.ನಂ. 333/ಬಿ,			8200				
460	ಈಶ್ವರ ನಗರ ಸ.ನಂ. 275/ಬಿ1, 275/ಬಿ,ಸಿ, 277/ಎ, 279ಬಿ2, 280			7000				
	35-2-532-300A	35-2-532-300B	35-2-532-300C					
	35-2-532-301A							
461	ಈಶ್ವರ ನಗರ ವಾಣಿಜ್ಯ			9800				
462	ಹೆಚ್.ಆರ್.ಜಿ ಲೇ-ಔಟ್			5000				
463	ರೇಷ್ಮೆ ಇಲಾಖೆ ಲೇ-ಔಟ್ ಸ.ನಂ. 333/ಎ, 334, 327ಬಿ/2			5000				
	35-3-673-1197	35-3-673-1199	35-3-673-1200					
	35-3-673-1201	35-3-673-1202	35-3-673-1203					
	35-3-673-1204	35-3-673-1205	35-3-673-1207					
	35-3-673-1208	35-3-673-1209	35-3-673-1210					
	35-3-673-1211	35-3-673-1212	35-3-673-1213					
	35-3-677-1319	35-3-677-1320	35-3-677-1321					
	35-3-677-1322	35-3-677-1323	35-3-677-1324					
	35-3-677-1325	35-3-677-1326	35-3-677-1327					
	35-3-677-1328	35-3-677-1329	35-3-677-1330					

	35-3-677-1331	35-3-677-1332	35-3-677-1405				
	35-3-677-1407	35-3-677-1409	35-3-677-1410				
	35-3-677-1411	35-3-677-1412	35-3-677-1413				
	35-3-677-1414	35-3-677-1415					
464	ರೇಷ್ಮೆ ಇಲಾಖೆ ಲೇ-ಔಟ್ ವಾಣಿಜ್ಯ			7000			
465	ವಿಜಯ ನಗರ ಲೆಕ್ಕರಸ್ತೆ ಲೇ-ಔಟ್			5000			
	35-3-610-261	35-3-610-262	35-3-610-264				
	35-3-610-266	35-3-610-268	35-3-610-270				
	35-3-610-272	35-3-610-274	35-3-610-276				
	35-3-610-278	35-3-610-280	35-3-610-282				
	35-3-610-284	35-3-610-286	35-3-610-288				
	35-3-610-290	35-3-610-292	35-3-610-294				
	35-3-610-296	35-3-610-297	35-3-610-298				
	35-3-610-300	35-3-610-302	35-3-610-304				
	35-3-610-306	35-3-610-308	35-3-610-310				
	35-3-610-312	35-3-610-314	35-3-610-316				
	35-3-610-318	35-3-610-320	35-3-610-322				
	35-3-610-324	35-3-610-326	35-3-610-328				
	35-3-610-330						
466	ಗುಜ್ಜಲ ಜಯಲಕ್ಷ್ಮೀ ಲೇ-ಔಟ್ (ಸಂಚಾರು ರೋಡ್) ಸ.ನಂ. 331/ಬಿ2			5000			
	35-3-623-1069	35-3-623-1070	35-3-623-1072				
	35-3-623-1074	35-3-623-1075	35-3-623-1076				
	35-3-623-1077	35-3-623-1078	35-3-623-1079				
	35-3-623-1081	35-3-623-1082	35-3-623-1083				

	35-3-623-1084	35-3-623-1085	35-3-623-1086				
	35-3-623-1088	35-3-623-1089	35-3-623-1090				
	35-3-623-1091	35-3-623-1092	35-3-623-1094				
	35-3-623-1095	35-3-623-1096	35-3-623-1098				
	35-3-623-1099	35-3-623-1100	35-3-623-1102				
	35-3-623-1103	35-3-623-1104	35-3-623-1106				
ಕಮಲಾಪುರ ಟೌನ್							
	1ನೇ ವಾರ್ಡ್						
467	ಪಿ.ಆರ್.ಟಿ. ಕ್ಯಾಂಪ್			3000			
468	ಪಿ.ಆರ್.ಟಿ. ಕ್ಯಾಂಪ್ ವಾಣಿಜ್ಯ			6200			
469	ಹೆಚ್.ಪಿ.ಸಿ			3000			
470	ಹೆಚ್.ಪಿ.ಸಿ ವಾಣಿಜ್ಯ			6200			
	2ನೇ ವಾರ್ಡ್						
471	ಬಸ್ಸಾಂಡ್ ಏರಿಯಾ & ರಾಮನಗರ			3000			
472	ಬಸ್ಸಾಂಡ್ ಏರಿಯಾ & ರಾಮನಗರ ವಾಣಿಜ್ಯ			6200			
	3ನೇ ವಾರ್ಡ್						
473	ಆನೇಬಾವಿ ಮಸೀದಿ, ದೇಸಾಯಿ ಓಣಿ			3000			
474	ಆನೇಬಾವಿ ಮಸೀದಿ, ದೇಸಾಯಿ ಓಣಿ ವಾಣಿಜ್ಯ			6200			
	4ನೇ ವಾರ್ಡ್						
475	ಹರಿಜನ ಕೇರಿ			3000			
476	ಹರಿಜನ ಕೇರಿ ವಾಣಿಜ್ಯ			6200			
	5ನೇ ವಾರ್ಡ್						

477	ಚಪ್ಪರದಹಳ್ಳಿ	3000			
478	ಚಪ್ಪರದಹಳ್ಳಿ ವಾಣಿಜ್ಯ	6200			
	6ನೇ ವಾರ್ಡು				
479	ಚರ್ಚ್ ಪ್ರದೇಶ & ಅಂಬೇಡ್ಕರ್ ನಗರ	3000			
480	ಚರ್ಚ್ ಪ್ರದೇಶ & ಅಂಬೇಡ್ಕರ್ ನಗರ ವಾಣಿಜ್ಯ	6200			
	7ನೇ ವಾರ್ಡು				
481	ಸ.ನಂ. 205/ಎ	3000			
482	ಸ.ನಂ. 205/ಎ ವಾಣಿಜ್ಯ	6200			
	8ನೇ ವಾರ್ಡು				
483	ಸಿನಿಮಾ ಕ್ಯಾಂಪ್ & ಗಾರಿಭಾವಿ ಕ್ಯಾಂಪ್	3000			
484	ಸಿನಿಮಾ ಕ್ಯಾಂಪ್ & ಗಾರಿಭಾವಿ ಕ್ಯಾಂಪ್ ವಾಣಿಜ್ಯ	6200			
	9ನೇ ವಾರ್ಡು				
485	ಗಂದಿಗರ ಓಣಿ	3000			
486	ಗಂದಿಗರ ಓಣಿ ವಾಣಿಜ್ಯ	6200			
487	ಕಟುಗರ ಓಣಿ	3000			
488	ಕಟುಗರ ಓಣಿ ವಾಣಿಜ್ಯ	6200			
489	ಗೋನಾಳಕೇರಿ	3000			
490	ಗೋನಾಳಕೇರಿ ವಾಣಿಜ್ಯ	6200			
	10ನೇ ವಾರ್ಡು				
491	ಬೆಳಗಲ್ಲರ್ ಓಣಿ	3000			
492	ಬೆಳಗಲ್ಲರ್ ಓಣಿ ವಾಣಿಜ್ಯ	6200			

493	ಮುಲ್ಲಾರ್ ಓಣಿ	3000				
494	ಮುಲ್ಲಾರ್ ಓಣಿ ವಾಣಿಜ್ಯ	6200				
	11 ನೇ ವಾರ್ಡ್					
495	ಪುರಸಭೆ ಏರಿಯಾ ಹಾಗೂ ಕರ್ನಾಟಂ ಓಣಿ	3000				
496	ಪುರಸಭೆ ಏರಿಯಾ ಹಾಗೂ ಕರ್ನಾಟಂ ಓಣಿ ವಾಣಿಜ್ಯ	6200				
497	ಕುಂಟೆ ಏರಿಯಾ	3000				
498	ಕುಂಟೆ ಏರಿಯಾ ವಾಣಿಜ್ಯ	6200				
	12 ನೇ ವಾರ್ಡ್					
499	ಮೀನುಗಾರ ಓಣಿ	3000				
500	ಮೀನುಗಾರ ಓಣಿ ವಾಣಿಜ್ಯ	6200				
501	ಕೋಟೆ ಏರಿಯಾ & ಗೌಳೇರ್ ಓಣಿ	3000				
502	ಕೋಟೆ ಏರಿಯಾ & ಗೌಳೇರ್ ಓಣಿ ವಾಣಿಜ್ಯ	6200				
	13ನೇ ವಾರ್ಡ್					
503	ಕೋಟೆ ಏರಿಯಾ	3000				
504	ಕೋಟೆ ಏರಿಯಾ ವಾಣಿಜ್ಯ	6200				
	14ನೇ ವಾರ್ಡ್					
505	ಕಮ್ಮಾರ್ ಓಣಿ	3000				
506	ಕಮ್ಮಾರ್ ಓಣಿ ವಾಣಿಜ್ಯ	6200				
507	ತಿಮ್ಮಲಾತ್ ಕೇರಿ	3000				
508	ತಿಮ್ಮಲಾತ್ ಕೇರಿ ವಾಣಿಜ್ಯ	6200				
	15ನೇ ವಾರ್ಡ್					

509	ಕೊರವರ ಓಣಿ	3000			
510	ಕೊರವರ ಓಣಿ ವಾಣಿಜ್ಯ	6200			
511	ಹಿರೇಕೇರಿ	3000			
512	ಹಿರೇಕೇರಿ ವಾಣಿಜ್ಯ	6200			
	16ನೇ ವಾರ್ಡು				
513	ಬಂಡಿಕೇರಿ ಓಣಿ	3000			
514	ಬಂಡಿಕೇರಿ ಓಣಿ ವಾಣಿಜ್ಯ	6200			
	17ನೇ ವಾರ್ಡು				
515	ಆಶ್ರಯ ಕಾಲೋನಿ	3000			
516	ಆಶ್ರಯ ಕಾಲೋನಿ ವಾಣಿಜ್ಯ	6200			
517	ಕನ್ನಡ ವಿಶ್ವವಿದ್ಯಾಲಯ ಏರಿಯಾ	3000			
518	ಕನ್ನಡ ವಿಶ್ವವಿದ್ಯಾಲಯ ಏರಿಯಾ ವಾಣಿಜ್ಯ	6200			
519	ಪಾಪುಲರ್ ಬಡಾವಣೆ	3000			
	18ನೇ ವಾರ್ಡು				
520	ಮನ್ನಥಕೇರಿ & ಕುಪ್ಪಯ್ಯ ಕ್ಯಾಂಪ್	3000			
521	ಮನ್ನಥಕೇರಿ & ಕುಪ್ಪಯ್ಯ ಕ್ಯಾಂಪ್ ವಾಣಿಜ್ಯ	6200			
	19ನೇ ವಾರ್ಡು				
522	ಚೌಡಿಕೇರಿ	3000			
523	ಚೌಡಿಕೇರಿ ವಾಣಿಜ್ಯ	6200			
	20ನೇ ವಾರ್ಡು				
524	ಕೆರೆತಾಂಡ	3000			

525	ಕೆರೆತಾಂಡ ವಾಣಿಜ್ಯ	6200				
ಮರಿಯಮ್ಮನಹಳ್ಳಿ ಟೌನ್						
	1ನೇ ವಾರ್ಡ್					
526	ಚಿಮ್ಮಳೆಮ್ಮ ದೇವಸ್ಥಾನ ಹತ್ತಿರ	3000				
527	ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ	3200				
528	ಗರಡಿ ಮನೆ ಏರಿಯಾ	3000				
529	ಮದಗಮ್ಮ ದೇವಿ ದೇವಸ್ಥಾನ ಹತ್ತಿರ	3000				
530	ಹುಚ್ಚೆಂಗೆಮ್ಮ ದೇವಸ್ಥಾನ ಅಕ್ಕಪಕ್ಕ ಏರಿಯಾ	3000				
531	ಭರ್ಮಪ್ಪನ ಗುಡಿ ಹತ್ತಿರ	3000				
532	ಬನ್ನಿಮಹಾಂಕಾಳಿ ದೇವಸ್ಥಾನ ಹತ್ತಿರ	3000				
533	ಹಲಿಗೇರ ಓಣಿ	3000				
534	ಭಕ್ ದುರುಗಮ್ಮರ ಓಣಿ	3000				
535	ಹೊಸಗೇರಿರ ಓಣಿ, ಕಲ್ಲಿಪುರ ಓಣಿ	3000				
536	ಹುಲಿಗಮ್ಮ ಕಟ್ಟಿ ಅಕ್ಕಪಕ್ಕ ಮತ್ತು ಲಕ್ಕಿಮರದ ಮೈಲಪ್ಪರ ಓಣಿ	3000				
	2ನೇ ವಾರ್ಡ್					
537	ಶನೇಶ್ವರ ದೇವಸ್ಥಾನ ಹತ್ತಿರ	3000				
538	ಶಿವಕುಮಾರ್ ನಿವೇಶನ ಹತ್ತಿರ	3200				
539	ಸುಣಗಾರ ಓಣಿ	3000				
540	ಕಚಟರ್ ಓಣಿ	3000				
541	ಹೂಗಾರ ಓಣಿ	3000				
542	ಕುರುಬರ ತಿಂದಮ್ಮನವರ ಓಣಿ	3000				

543	ಗಾಳಿಮ್ಮ ದೇವಸ್ಥಾನ ಹತ್ತಿರ	3000				
544	ಚಿಕ್ಕೇನಕೊಪ್ಪ ಚೆನ್ನವೀರ ಶರಣರ ಶಾಲೆ ಅಕ್ಕಪಕ್ಕ ಏರಿಯಾ	3000				
	3ನೇ ವಾರ್ಡ್					
545	ಪಟ್ಟಣ ಪಂಚಾಯಿತಿ ಅಕ್ಕಪಕ್ಕ ಏರಿಯಾ	3200				
546	ಸಂತೆ ಮಾರುಕಟ್ಟೆ ಏರಿಯಾ	3200				
547	ಜೀನಗಾರರ ಓಣಿ	3000				
548	ಗುದೇರ ಓಣಿ	3000				
549	ಮದಕರಿ ನಾಯಕರ ಓಣಿ	3000				
550	ಬ್ರಾಹ್ಮಣರ ಓಣಿ	3200				
551	ರಾಘವೇಂದ್ರ ಮಠ ಏರಿಯಾ	3200				
552	ಸರ್ಕಾರಿ ಆಸ್ಪತ್ರೆ ಅಕ್ಕಪಕ್ಕ ಏರಿಯಾ	3200				
553	ಮಲ್ಲಾರ ಓಣಿ	3000				
	4ನೇ ವಾರ್ಡ್					
554	ಬಸ್ಸಾಂಡ್ ಹಿಂದುಗಡೆ ಏರಿಯಾ	3200				
555	ಬಸ್ಸಾಂಡ್ ಹಿಂದುಗಡೆ ಏರಿಯಾ ವಾಣಿಜ್ಯ	5000				
556	ವಾಣಿಜ್ಯ ಮಳಿಗೆ ಅಕ್ಕಪಕ್ಕ ಏರಿಯಾ	5000				
557	ಜಾಮಿಯಾ ಮಸೀದಿ ಅಕ್ಕಪಕ್ಕ ಏರಿಯಾ	3200				
558	ಜಾಮಿಯಾ ಮಸೀದಿ ಅಕ್ಕಪಕ್ಕ ಏರಿಯಾ ವಾಣಿಜ್ಯ	5000				
559	ಜೈನ್ ದೇವಾಲಯ ಮತ್ತು ಜೈನ್ ಛತ್ರ ಏರಿಯಾ	3200				
560	ಜೈನ್ ದೇವಾಲಯ ಮತ್ತು ಜೈನ್ ಛತ್ರ ಏರಿಯಾ ವಾಣಿಜ್ಯ	5000				
561	ಗೌಳೇರ ಓಣಿ	3000				

562	ಶಹಪುರದಾರ ಓಣಿ	3000			
563	ಮ್ಯಾದಾರ ಓಣಿ	3000			
564	ರೇವಣ ಸಿದ್ದಯ್ಯನವರ ಓಣಿ	3000			
565	ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಅಕ್ಕಪಕ್ಕ ಏರಿಯಾ	3200			
566	ಜಿನಗಾರ ಓಣಿ	3000			
	5ನೇ ವಾರ್ಡ್				
567	ನಗರೇಶ್ವರ ಅಡ್ಡ ರಸ್ತೆ ಏರಿಯಾ	3200			
568	ಇ.ಸಿ.ಐ ಚರ್ಚ್ ಏರಿಯಾ	3000			
569	ಮೀನಿನ ಮಾರ್ಕೆಟ್ ಏರಿಯಾ	3000			
570	ಆಂಜಿನೇಯ ಗುಡಿ ಹತ್ತಿರ	3000			
571	ದುರ್ಗಾದಾಸ್ ಕಲಾ ಮಂದಿರ ಏರಿಯಾ	3000			
572	ಆರ್ಯವೈಶ್ಯ ಸಂಘದ ಮಳಿಗೆ ಏರಿಯಾ	3200			
573	ಕಮ್ಮಾರರ ಓಣಿ	3000			
574	ರೈಲ್ವೆ ಸ್ಟೇಷನ್ ರೋಡ್ ಏರಿಯಾ	3200			
575	ರೈಲ್ವೆ ಸ್ಟೇಷನ್ ರೋಡ್ ಏರಿಯಾ ವಾಣಿಜ್ಯ	5600			
576	ಗುಂಡಾ ರೋಡ್ ಏರಿಯಾ	3200			
577	ಹೆಚ್.ಬಿ.ಹಳ್ಳಿ ರಸ್ತೆ ಎಡಭಾಗ ಏರಿಯಾ	3200			
	6ನೇ ವಾರ್ಡ್				
578	ಎನ್.ಹೆಚ್13 ಪಕ್ಕದ ಏರಿಯಾ	3200			
579	ಗೊಂದ್ಲಿರ್ ಓಣಿ	3000			
580	ಹೆಚ್.ಬಿ.ಹಳ್ಳಿ ರೋಡ್ ಎಡಭಾಗ ಏರಿಯಾ	3200			

581	ಗುಂಡಾ ರೋಡ್ ಏರಿಯಾ	3200				
582	ರೈಲ್ವೆ ಹಳಿ ಪಕ್ಕದ ಏರಿಯಾ	3200				
583	ಪಿ.ಡಬ್ಲ್ಯೂ.ಡಿ ಕ್ವಾಟ್ರಸ್ ಏರಿಯಾ	3200				
584	ಗೋಸಂಗಿ ಓಣಿ	3000				
585	ಹಡಪದ ಓಣಿ	3000				
586	ಕುಂಬಾರ ಓಣಿ	3000				
587	ಸಾಯಿ ಸ್ಕೂಲ್ ಏರಿಯಾ	3200				
588	ಈಡಿಗರ ಓಣಿ ಏರಿಯಾ	3000				
589	ಮಾರೆಮ್ಮ ಗುಡಿ ಹತ್ತಿರ	3000				
590	ಮಠದ ಓಣಿ	3000				
	7ನೇ ವಾರ್ಡ್					
591	ಪಂಪನ ಗೌಡ ಲೇಟ್ ಔಟ್ (ಎನ್.ಎ)		3500			
592	ಕೀರ್ತಿರಾಜ್ ಇವರ ಸಿನಿಮಾ ಏರಿಯಾ (ಎನ್.ಎ)		3500			
593	ಆಂಜನೇಯ ಗುಡಿ ಹತ್ತಿರ	3000				
594	ಮಾರಿಕಾಂಬ ಗುಡಿ ಹತ್ತಿರ	3000				
595	ಕೆಲ್ನರ್ ಓಣಿ	3000				
596	ಅಗಸರ ಓಣಿ	3000				
597	ಹಂಪಿನಕಟ್ಟಿ ಓಣಿ	3000				
598	ಸ.ನಂ. 119, 87 ಮತ್ತು 78 ಆಶ್ರಯ ಕಾಲೋನಿ ಏರಿಯಾ	3200				
599	ಕೊಟ್ಟಿ ನಾಗಪ್ಪ ಲೇ ಔಟ್		3500			
600	ಸೀತಾರಾಂ ಪ್ರಸಾದ್ ಲೇ ಔಟ್		3500			

601	ಎ.ಎಂ. ಶ್ರೀನಿವಾಸ ಲೇ ಔಟ್		3500			
602	ಸ್ಮಶಾನ ರಸ್ತೆ ಏರಿಯಾ	3000				
603	ಕೂಡ್ಲಿಗಿ ರೋಡ್ ಏರಿಯಾ	3000				
	8ನೇ ವಾರ್ಡ್					
604	ಕೊರವರ ಓಣಿ	3000				
605	ಪೋಲೀಸ್ ಸ್ಟೇಷನ್ ಹತ್ತಿರ	3500				
606	ಎಸ್.ಸಿ/ಎಸ್.ಟಿ ಹಾಸ್ಟಲ್ ಏರಿಯಾ	3000				
607	ಆಶ್ರಯ ಕಾಲೋನಿ	3200				
608	ಉಜ್ಜಿನಿ ಶಾಲೆ ಏರಿಯಾ	3200				
	9ನೇ ವಾರ್ಡ್					
609	ಉಪ್ಪಾರ್ ಓಣಿ	3000				
610	ಬಾಪೂರಿ ಓಣಿ	3000				
611	ಪಿ.ಎಸ್.ಐ. ವಸತಿ ಗೃಹ ಏರಿಯಾ	3200				
612	ವಾಲ್ಮೀಕಿ ಸಮುದಾಯ ಭವನ ಏರಿಯಾ	3000				
	10ನೇ ವಾರ್ಡ್					
613	ತಳವಾರ ಓಣಿ	3000				
614	ಬೈಲು ಆಂಜನೇಯ ಗುಡಿ ಹತ್ತಿರ	3000				
615	ಪಶು ಚಿಕಿತ್ಸೆ ಏರಿಯಾ	3000				
616	ಅಗಸರ ಓಣಿ	3000				
617	ಜೋಗಿಯರ ಓಣಿ	3000				
618	ನಾರಾಯಣ ದಖವರ ಕೆರೆ ವೃತ್ತ (ರೈಲ್ವೆ ಗೇಟ್ ಏರಿಯಾ)	3000				

	11 ನೇ ವಾರ್ಡ್				
619	ಗಣೇಶ ಮಲ್ ಜೈನ್ ಶಾಲೆಯ ಅಕ್ಕ ಪಕ್ಕ ಏರಿಯಾ	3200			
620	ರೆಡ್ಡಿಯರ ಓಣಿ	3200			
621	ನಗರಿಯರ ಓಣಿ	3200			
622	ಮೂಲಸಾಬ್‌ಯರ ಓಣಿ	3000			
623	ಕುಣಿದಾದಾಪಪರ ಓಣಿ	3000			
624	ನಾಲಬಂದಿಯರ ಓಣಿ	3000			
625	ಚಿಕ್ಕಲಗಾರಯರ ಓಣಿ	3000			
	12 ನೇ ವಾರ್ಡ್				
626	ಚಿರ್ಮನ ಕಾಸಿಂಮಲಿಸಾಬ್ಬರ ಓಣಿ	3000			
627	ಜಂಡ ಕಟ್ಟ ಮತ್ತು ಶಾದಿಮಹಾಲ್ ಓಣಿ	3000			
628	ತುಪ್ಪದ ಕುಡ್ಡಿಯರ ಓಣಿ	3000			
629	ಕಡ್ಡೆಯರ ಓಣಿ	3000			
630	ಕರ್ಕಿಹಳ್ಳಿ ಮತ್ತು ಶಾಲೆಯ ಪಕ್ಕ ಕಾಂಪೌಚಿಡ್ ಪಕ್ಕದ ಓಣಿ	3000			
	13ನೇ ವಾರ್ಡ್				
631	ತಂಬ್ರಳ್ಳಿಯರ ಓಣಿ	3000			
632	ಕತ್ತಿ ಬುರಡಿಯರ ಓಣಿ	3000			
633	ಪ್ರಿಯಾದರ್ಶಿನಿ ಶಾಲೆಯ ಕಾಂಪೌಚಿಡ್ ಮತ್ತು ಮಸೀದಿಯ ಪಕ್ಕದ ಓಣಿ	3000			
634	ಕತ್ತಿ ಬುರಡಿ ಪೀರಾಸಾಬ್ ಮತ್ತು ಈಡಿಗರಯರ ಓಣಿ	3000			

	14ನೇ ವಾರ್ಡು				
635	ಧುರುಗಮ್ಮ ದೇವಸ್ಥಾನದ ಓಣಿ	3000			
636	ಮರಬ್ಬಿಹಾಳ್ ಇಮಾಮ್‌ಅಲಿಯರ ಓಣಿ	3000			
637	ಜಾಮಿಯ ಮಸೀದಿ ಮತ್ತು ಹೊಸೂರು ರೆಹಮಾನ್‌ಸಾಬ್‌ರ ಓಣಿ	3200			
638	ಆಂಜನೇಯ ದೇವಸ್ಥಾನ ಮತ್ತು ಈಶ್ವರ ದೇವಸ್ಥಾನ ಹತ್ತಿರ	3000			
639	ಹಳೇ ಬ್ಯಾಂಕ್ ಆಫ್ ಇಂಡಿಯಾ ಏರಿಯಾ	3200			
	15ನೇ ವಾರ್ಡು				
640	ಹಳ್ಳಿಕೇರಿ ಏರಿಯಾ	3200			
641	ಪ್ರಿಯದರ್ಶಿನಿ ಶಾಲೆ ಹತ್ತಿರ	3200			
642	ವಿಶ್ವನಾಥ ಶೆಟ್ಟಿ ಲೇ - ಔಟ್		3200		
643	ನಂದಳ್ಳಿಯರ ಓಣಿ	3000			
644	ಮಂಡ್ಯಾರ ಓಣಿ	3000			
645	ಸ.ನಂ. 122, 123 ಆಶ್ರಯ ಕಾಲೋನಿ.	3000			
	16ನೇ ವಾರ್ಡು				
646	ತಾಂಡ ಏರಿಯಾ	3000			
647	ದಿಪಕ್ ನಾಯ್ಕ ಲೇ-ಔಟ್	3000			
648	ಬಾಲಾಜಿ ಫ್ಯೂಲಟ್ರಿ ಫಾರಂ	3200			
649	ಗೌಡರ ಏರಿಯಾ	3000			
650	ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ	3200			
	17ನೇ ವಾರ್ಡು				
651	ಮೈಲೆಮ್ಮ ದೇವಸ್ಥಾನ ಹತ್ತಿರ	3000			

652	ವೆಂಕಟರಮಣ ದೇವಸ್ಥಾನ ಹತ್ತಿರ	3000				
	18ನೇ ವಾರ್ಡ್					
653	ಬಳ್ಳಾರಿ ದುರುಗಮ್ಮ ದೇವಸ್ಥಾನ ಹತ್ತಿರ	3000				
654	ಮಾರಿಯಮ್ಮ ದೇವಸ್ಥಾನ ಹತ್ತಿರ	3000				

ಹೊಸಪೇಟೆ ಉಪನೋಂದಣಿ ಕಛರಿಯ ವ್ಯಾಪ್ತಿಯಲ್ಲಿನ ಹೋಬಳಿ/ಗ್ರಾಮ ಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ	ಹೋಬಳಿ/ ಗ್ರಾಮ/ ಪ್ರದೇಶ/ಸರ್ವೆ ನಂಬರ್/ರಸ್ತೆ	ಮಿಷಿ	ತರಿ	ಬಾಗಾಯ್ತು	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನ ಮೌಲ್ಯ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನ ಮೌಲ್ಯ
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ
1	2	3	4	5	6	7
655	ನಾಗೇನಹಳ್ಳಿ				2000	3000
656	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪಿರುವ ಸರ್ವೆ ನಂಬರುಗಳು</u> 17, 18A, 18B, 19A, 25C, 26B/1,		722000			
	26B/2, 26C, 26D, 26E, 26F, 26G, 26H, 26I, 26J, 26K, 26L, 27A, 27B, 27C, 27D, 28A, 28B, 28C, 28D, 28E, 29A, 29B, 30, 31, 32, 33, 34A, 34B, 35A, 35B, 35C, 35D, 35E, 35F, 36, 38, 40, 45A, 46C, 83F, 83G, 18C, 18D, 26A, 45A, 46A, 46B, 49, 51A, 57, 78, 79A, 83E.	308000				

657	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	8A, 8B, 8C/1, 8D, 13A, 154, 155, 156, 157, 158, 163C, 164, 165, 166, 167A, 167B, 168, 172A, 174A, 175C, 175E/1, 175F, 175H, 175/I1, 175J, 175K, 175L, 177A, 203A, 203, 216A, 216C, 217, 218A, 218B, 218C, 220B, 221, 224A, 224B, 224C, 224D, 225A, 225B, 226A, 237A, 247, 248, 13A, 15, 19B, 23, 24A, 24B, 24C, 25A, 25B, 42A, 42B, 43A, 43B, 43C, 43D, 44, 48C, 89A/2, 89B, 90A, 90B/2B, 91A/2, 91B/2, 92A/2, 92B/2, 93A/1B, 93A/2, 93B/2, 94A/1, 94A/2, 94A/3, 94B/4, 95, 99B, 100/A, 120A, 121, 126, 122/C, 123A, 123C, 127, 128, 130, 135A, 136A, 137, 139, 141, 142A, 142B, 145, 146B, 146C, 146D, 146E, 147, 149A, 149B, 150A/1, 150A/2, 150BC, 151, 152, 153, 167/C, 173B/A, 204B, 205, 94B/2B, 206,		767000		
	58, 59, 61, 62, 64, 65A, 65B, 66B, 73C, 73K, 73L, 74, 76A, 81A, 81C, 81D, 81E, 81F, 81G, 82A/1, 82A/3, 83A, 83B, 83C, 83H, 83/I, 83J, 83M, 83N, 84, 85, 86A, 88A/2, 88A/3, 97A, 98A, 98C, 101B, 116A, 116C, 124A.	294000			
658	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	1A/1, 1A/2, 1A/3, 1B, 2A, 2B, 2C, 2D, 2E, 2F, 2G, 2H, 2IJK, 2L, 2MN, 2-O, 2P, 2Q, 4, 5A/1, 5A/2, 5B, 6, 7, 9B/1, 9B/2, 9B/3, 9G, 10A, 10B, 10C, 10D, 11A, 11B/1, 11B/2, 12, 159A, 159B, 162, 170, 173A, 173B/A, 175A, 175B, 175D, 175E/2, 175G, 175I/2, 176A, 176B, 176C/2B, 176C/2A, 176D, 176E, 176F, 176G, 176H, 176I, 176J, 176K, 176L, 176M, 176N, 190C, 177B, 177C, 177D, 177E, 178, 179A, 179B, 180, 181, 183, 185, 186, 187, 188, 189, 190A, 190B, 190D, 192ABC, 193A, 193B, 193C, 195, 196, 197, 199A, 199B, 200, 201A, 201B/1a, 201B/1b, 201/BC, 201B2, 208A, 208B, 208C, 209A, 209B, 209C, 210, 212, 214, 215, 216B, 218D, 219, 220A, 226B, 227, 228, 229, 230, 231A, 233A1, 233B/1a, 234A/1, 235A, 236A, 246, 249A/1, 249B/2, 249B/3, 24/B/4a1, 204A, 48A, 48B, 122A, 125A, 16C, 161, 163A, 174A, 194C1, 249B/1, 249B/5, 94 B/2b		830000		

	51B, 52, 53, 54, 56A/1, 56B, 56C, 60, 63A, 63C, 63D, 66C/1, 67C, 67D, 67/E/A, 67F, 68, 69, 70, 72, 73, 73B, 73E, 73F, 73G, 73H, 73I, 75, 79, 80A, 80B, 80C, 80D, 82/A4, 82B/1, 82B/2, 82B/3, 82B/4, 82B/5, 82B/6, 82B/7, 82B/8, 82B/9, 83K, 83L, 83-O, 83Q, 86C, 86D, 87/A1, 87B/1, 102A, 103A, 103C, 104B, 105B, 106A/2, 106B, 106C, 106D, 107A/2, 107B, 107C, 108, 109A, 109CD, 109E, 109F, 110A, 110C, 111A, 111B, 112A, 112B, 115, 116E, 117B, 118, 135B, 234B/1, 249A/2, 249A/3, 249/B2, 246B3, 249B/4A1, 204A, 48A, 48B, 122, 125A, 160C, 161, 163A, 174A, 176C/1, 249 B1, 249B5, 94/B2B, 51B, 52, 53, 54, 56A1, 56B, 56C, 60, 63A, 63C, 63D, 66C/1, 67C, 67D, 67 E/1, 67F, 68, 69, 70, 72, 73A, 73E, 73F, 73G, 73H, 73I, 75, 79B	294000				
659	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	109B, 93, 110B, 113, 114, 116B.		540000			
	ಅಮರಾವತಿ					
660	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	202, 203, 204, 205/1, 205/2, 206, 207A, 207B, 208, 209, 214, 215, 215/2, 215/3, 234A, 234C, 237A, 237C/1A, 237C/1B, 238A, 238B, 239, 240A, 241C, 242A, 243, 244, 245/2, 247, 248A, 249A, 250, 251A, 251F, 251G, 254A, 255/3/2, 255/3/3, 256B, 257B1/B3, 257B/1B, 258A/1, 258B, 292A, 292B/1, 292B/2, 293A, 293, 294A, 294B, 298, 299A/1, 302A, 302B, 302C, 304A, 304B, 304C, 305, 472A/1, 472A/3A, 472A/3B, 472B/1A, 332A/2, 332B/1, 332C/2, 332D/1, 332E/2, 332F/1, 333A/1, 333A/2, 333A/3, 333A/4, 334, 334B/1, 334B/2A, 334B/2B, 334B/2C,		2500000			

	471B/A4, 472D/1, 473D/3A, 472E/1, 472F/1, 472G/1, 473B/1, 473, 473B/1, 473B/6, 473B/7, 473B/9, 473B/10, 473B/11, 475B, 476B, 477A, 477/1B 574, 575A, 575B, 575C/1, 575C/2, 575D, 575E, 575F, 575G, 575H, 575I, 576A, 576B, 577A, 577B, 578B, 578C, 579.	3125000				
661	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	251A, 251FV,251G, 254A, 255/3/2, 255/3/3, 256B, 257B/1B, 258A/1, 258B, 259A, 259B, 259C, 260A, 260B, 263A, 263B, 264A/1, 265A, 265B, 266B/2, 266B/3, 266B/1, 267A/1, 267B, 267E.	2620000				
662	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	270, 271, 272A, 272B, 273A/1, 273A/3, 273B, 274, 275A/1A, 275A/2C, 275A/3, 275D/1, 275D/3A, 275E/1, 275H, 276A, 276C, 277A/1, 278A.		2500000			
	265B, 260B, 263A, 264A/1, 267E, 463A/1, 463B/2, 464A/1, 464B/1, 465B/B, 465/1B, 465C/1C, 466C/1.	2700000				
663	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	373, 374, 467B/3, 468A/1, 482A, 482B, 482C, 483, 489A, 489B, 490A, 490B, 491A, 491B, 492A, 493A, 493B, 494A/1, 494A/2, 495, 500A/1, 500A/2, 502, 503A, 503B, 503C, 503D, 504/1, 504/2, 504/3, 505, 540/1, 540/2, 541/1, 541/2, 542A, 542B, 543, 545, 546A, 546B, 546C, 547A, 547B, 557A, 557B, 558, 564, 565A, 565B, 565C, 566, 566A, 567B, 568, 572, 573/1A, 573/1B, 573/2, 573.	2800000				

664	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	1B, 2, 3, 4, 5, 7, 9B, 10, 11B, 12B, 13A, 14A, 15A/1, 16A, 17A, 18A, 19B/1, 20, 22A, 22B, 22B/2, 24, 26A, 27, 28, 30, 31, 32, 33, 34, 35, 36, 37a, 41b, 42, 43, 44, 45, 48B/1, 49, 50, 51, 55, 57, 60, 64, 65, 66,		2500000		
	67, 69A, 79, 81, 82, 87A, 90B, 91, 92, 96, 97, 101, 105, 107, 112, 114A, 115A, 117, 118B, 120, 121, 123B, 125B, 128, 129, 132, 133, 138, 142A, 142B, 149, 153, 154, 158, 159, 160, 161, 162, 163, 164, 165/1, 165/2, 166/1, 168/A, 168B, 169A, 169B, 170, 171, 173A, 173B, 174, 175, 176A, 176B, 176C, 177A, 177B, 178A, 178B, 178C, 179, 181A/1, 181A/2, 181B, 81C/1, 181C82, 182, 184, 189A, 189B, 190A/1, 190A/2, 190B/1, 190B/2, 196B, 196C, 197A, 197B. 214, 215/2, 239, 240, 278A, 278C, 279A/1, 279A/2, 279B/1a, 279B/1b, 279B/1C, 279B/3, 279C, 279D, 280A, 281, 282, 283B, 283D, 283E, 284, 285A/1a, 285A/1a, 285C/1, 286, 287C/2, 288A, 288B, 289A, 289B, 289C, 192, 194/1, 194/2, 195, 198, 199/2, 202, 203, 204, 205/1, 205/2, 206, 207A, 207B, 208, 209, 210, 215/1, 216, 217, 228A, 237C/1A, 238A, 251G, 260B, 264A/1, 265A, 287A/a, 287A/1, 287C/1, 287C/2a, 288B, 289D, 289E, 288A, 289F, 289H, 289J, 289K, 290A		2500000		
665	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	289D, 289E, 289F/1, 289/1, 289/2, 289/3, 289K/1, 290A, 292A, 292B/1, 292B/2, 293A, 293B, 256, 297A, 297B/1, 297B/2, 299A/1, 299A/2A, 299A/2C, 300H, 300B, 300C, 300D,		1862000		

	302A, 302B, 302C, 306A/1, 306A/2, 306A/3, 306B, 308, 310A/1a, 310A/1b, 310a/2, 310A/3, 310B/1, 310B/2, 312A, 313A, 316A, 316B, 317A, 318A, 318B, 318C, 318D, 325, 329A/2, 329B/2, 329C/1, 329D/1, 330A/1, 330A/2B, 330B/1a, 330B/1b, 332B/1, 332B/2, 332D/1, 332C/2, 332F/1, 335A/ 7, 442A, 443A, 443B, 444, 445, 449A/1A, 449A/1C, 449B/1, 449B/2b, 70B, 73B, 74A, 74B, 74C, 75, 79, 81, 82, 83, 84, 85A, 86A/1, 86B/1, 87A, 88, 89C, 90A, 90B, 91, 92, 93A, 98,		1862000			
666	<u>ಕಾಲುವೆ ತುದಿಯಲ್ಲಿರುವ ಥೈ ಲ್ಯಾಂಡ್ ಸರ್ವೇ ನಂಬರುಗಳು</u>					
	468C/2A, 468D/2A, 468E/2A, 471B/1, 472E/1, 472F/1, 472G/1, 473B/1, 473B/2, 473B/4, 473B/6, 473B/10, 473B/4, 475B, 476B, 477/1B, 539A, 540/1, 540/2.	2025000				
667	<u>ಕೊಳವೆ ಏತ ನಿರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	217, 459A, 459B, 459C, 460A, 460B, 461B/3, 461B/2, 461B/4, 461B/5, 462C, 463A/1, 463B/2, 464A/1, 464B/1, 465B/1B, 465C/1B, 465C/1C, 466C/1, 471A/1, 470A/2, 470B/1, 470B/2, 531A/2, 531B/2, 508B, 521A/1A, 523B/1, 528A/3, 528B/3, 531D/2, 532A.	1185000				
668	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೇ ನಂಬರುಗಳು</u>					
	482A, 482B, 482C, 483, 489A, 489B, 490A, 490B, 491A, 491B, 493B, 494A/1, 499A, 499B, 500A/1, 500A/2, 500B, 500C, 502.	1185000				
669	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೇ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	115A, 151B, 215A, 289A, 300A, 312A,		1798000			

	198, 215B, 239, 266b/1a, 267E, 323, 329C/1, 330B/1A, 460B, 464B/1, 465B/1A, 465B/1B, 470A/1, 470B/1, 471B/1, 471A/4, 488/1A, 488/1B, 488/2A, 488/2B, 488/2C, 488/2D, 489A, 490B, 517A.	2332000				
670	<u>ಫಾರಂ ಹೌಸ್‌ಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು</u>					
	293B, 270, 459A, 459B, 457B, 457C.		2190000			
671	ಕಲ್ಲಹಳ್ಳಿ				2000	3000
672	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	5B, 5C, 5D, 6, 7, 8, 9, 1AB, 1C, 11A, 12B, 12C, 13D, 13A, 13B, 14AB, 15, 16/1, 16/2, 16/3, 18A, 18B, 18B2, 19, 20, 21, 22, 23A, 23B, 24A, 24B, 26/1, 27, 28, 29, 43AB, 43ABC, 43C, 43D, 43E, 43F, 43G, 43H, 43/I, 44, 46/2,	387000				
	46/3, 46/4, 47A, 60B, 61A, 61B, 62D, 65A, 65B, 66, 67, 68B2, 69A, 69B, 69C2, 69C3, 69C4, 74, 75, 457A, 457B, 459A, 459C, 460CB, 160/9, 162A1, 162B/2, 163, 164, 165.	387000				
673	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	30/1, 30/2, 30/3, 31A, 31B, 31C, 32A, 32B, 32C, 33, 34A, 34B, 34C, 35, 36, 37, 37B, 37C, 37D, 38A, 38/2, 38/3, 47/B, 37/C, 47/D, 48A, 48B, 48C, 49A, 49B/1, 49B/B, 49B/2, 49B/3, 49B/4, 51, 52, 53, 55, 55C, 55D, 55E, 56A, 56B, 56C, 56D, 57, 58, 60A, 77A, 77C, 78A, 78B, 77C, 79B, 80, 81, 82A, 83, 84, 85, 86A, 86B, 86C, 89, 91A, 91B, 92, 93, 94, 95A, 95B, 96, 106A, 106B, 167/1, 168A, 168B, 170, 174A, 171B, 172, 174, 175A, 175B.	297000				

674	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>				
	39, 40/2, 40A, 41/B, 41/C, 41D, 42A, 42B, 42C, 132A, 131C, 131B, 131A, 132A, 132B, 150, 138A, 155B, 155C, 155D, 156, 156/1, 135A, 135B.	527000			
675	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	34B, 34C, 3B, 69C/5, 69C6, 69, 70A, 70B, 72, 98A, 98B, 98C, 99, 101, 102, 103A, 103B, 103B2, 104, 106, 107, 108A, 108A2, 108BA, 108BB, 108B2, 108B3, 108B4, 108B8, 108B9, 108B10, 108/11, 108/12, 108C1, 108C2, 109, 110, 111, 112A, 112B, 114, 115, 116A, 117, 119, 120/1, 120/2, 121A, 121B, 122A, 122B, 122C, 122D, 124, 125/1, 126, 127, 128A, 128B, 129, 132C, 133C, 134/1, 134/2, 134/3, 134/4, 134/5, 134/6, 1347/7, 136, 138, 139A, 139B, 139A, 139A2, 141, 143, 144, 145, 145B, 146, 147A, 147B, 147C, 147C2, 147C3, 149, 151A1, 151A2, 151B, 152B, 153, 154A, 154B, 155A, 156/2, 180/1, 180/2, 182.	322000			
	ಹೊಸಪೇಟೆ				
676	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	62, 64A, 64B, 65C, 65D, 65E, 66, 67A, 67B, 68B, 69/1, 69/3, 81A, 82/3, 83A/1, 85A/12, 85A/3, 85A/4, 85A/5, 85A/6a, 85A/6b, 85A/6e, 86/1, 87/1, 101A/2, 105B, 105C/1, 105C/2, 105B/1, 105B/2, 105E/1E, 105E/1F, 105G, 107A, 107B, 109A/1a, 109A/1a2, 109B/1, 109B/2, 113/1, 114A, 114B, 114C, 188A/4, 188B.	2400000			
677	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	71A/1, 71A/2, 71A/3, 71B/1, 71B/2, 71C, 72A, 72B, 72C, 73, 74A, 74B, 75A, 77/10, 80C/2, 88/1A, 88/1B, 88/2A1, 88/2A2, 88A/2A3, 88A/2A4,	2400000			

678	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>				
	276A, 278/1, 281C, 282A/1, 282A/3, 283A, 284A/3, 284B, 284B/2, 287B/1, 287B/3, 289A/C1, 295B, 308B/2, 339A, 340.	2500000			
679	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	276C, 303C, 302A, 302B/2, 304B/3, 305C/2, 306B, 307A, 307B, 307C, 310B/2, 310C, 311A, 311B, 312, 314A, 314B, 315A, 321A/2, 322C, 322A/1, 322D/2, 322E/1, 322F/1, 322F/2, 322/4, 322/5, 322D, 325D, 322M, 322B, 325E, 325G, 325H, 325I, 325L, 325M, 325P, 327A, 327B/1, 327B/2, 327D, 327E, 327F, 327G, 327M, 327I, 327D, 327/C, 327/2, 327O, 328A, 328B, 328C, 328D, 328E, 328F, 328G, 328I, 330, 331, 332, 333A/1, 333B, 336A/1, 336B/1, 337, 340, 350/2, 350/3, 351, 352, 353, 354.	1500000			
680	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	46, 47B/2, 90A, 90B, 90C, 90D.	1200000			
681	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>				
	315B, 325D.	1100000			
682	84- ಗುಡಿ ಓಬಳಾಪುರ			2000	3000
683	<u>ಗ್ರಾಮ ರಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	88/B, 88/C, 89/1, 89/2, 89/3, 89/4, 89/5, 90/A, 80B, 90C, 90D, 92A, 92B/1, 92B/2, 95/1, 95/3, 96/A, 96B/A, 96B/B, 96C/A, 96C/B, 96C/C, 96C/2, 96C/3, 96C/4, 96C/5, 96C/6, 98B/1, 98B/2, 100A/1, 100A/2, 100A/3, 100A/4, 100B, 100C, 106A, 106B/1, 106B/2, 106B/3, 107A, 107B, 107C.	395000			

684	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	39, 40, 42, 44, 46, 49, 51, 53B, 54, 56A, 57, 60B, 63, 66B, 67B, 68A, 68C, 72D, 78A, 81C, 84A, 84C, 85, 86B, 93A/1, 93A/2, 93B, 94B, 108B, 109, 110A/1, 110B, 127D.		374000		
685	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	8B/C, 8B/2b, 81/C, 10, 11, 12A, 12B, 12C/Aa, 12C/Aaa, 13A, 13B, 13C/Aa, 13C/Aaa, 14A, 14B, 14C, 14D/Aa, 14D/Aaa, 15, 16, 17A, 17B, 17C/1, 17C/2, 17D/1, 17D/2, 18, 20A/1, 20A/2, 20B, 22, 23, 24, 25, 26, 27, 28, 29, 30A/Aa, 30B/Aaa, 32A, 32B, 32D, 32E, 33, 34A, 34B, 35, 36, 37, 39, 58,		470000		
	60A, 69A/1, 69A/2, 69B, 70A, 70B, 70C, 70D, 71A, 71B, 71C, 71D, 72A, 72C, 72E, 72F, 72G, 74A, 74B, 74C, 75, 76, 77A, 77B1, 77B/2, 78A, 78C, 78D, 78E, 78F, 80B, 81A, 90O, 90R, 94A, 101A, 101B/1, 101B/2, 102, 103A, 104, 105, 110A/2, 111A/1, 111A/2, 111B, 112A, 112A/2, 112B, 113A/1, 113A/2, 113B, 114A, 114B, 115, 116, 117, 119A, 119B, 120, 121A, 121B, 121C, 121D, 123, 124, 125, 126A, 126B, 126C, 127A, 127B, 127C, 128, 129, 130A, 1, 3, 5, 6A/Aa, 6B/Aaa, 7A, 7B, 8A, 130A, 130B, 131, 132, 133, 134.		470000		
	ಜಂಬುನಾಥನಹಳ್ಳಿ				
686	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	43A, 43B, 43C, 44A, 44C, 44D, 45A, 45B, 45C, 45D, 47A, 47B, 48B, 48C, 48D, 50, 51A, 51B, 53, 54A, 56, 58, 59/1, 59/2, 54B/2, 54B/1, 60A, 60B, 61A, 61B, 61C, 61D, 63A/1, 63A/2, 63A/3, 63A/B, 63C/1, 63C/2, 63C/3, 64A, 64B, 65A, 66, 67A, 67B, 68A/1, 68A/2, 68A/3, 68A/4, 68A/5, 68B, 69A, 69B/1, 69B/2, 68C/3, 69C/3, 69C/4, 69C/5, 69C/6, 70, 71, 72, 72B, 73, 74/1, 74/2, 74/3, 74/4, 74/5.	800000			

687	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	33C/1, 33C/2, 24A, 24B, 25A, 25B, 25C, 26A, 26B, 27B, 27A/2, 27B/1, 37B/2, 28, 29A, 29B, 29C, 29D, 30, 31, 32/1, 32/2, 32/3, 33/A, 33/B, 33C, 33D, 34A, 34B, 34C/1, 34C/1, 34C/2, 34C/3, 34C/4, 35A, 35B, 35C, 36A, 36B/1, 36B/2, 36C/1, 36C/2, 37, 38, 39A, 39B/1, 39B/3, 39B/4, 39C, 40, 41A, 41B, 42B, 83, 84, 84/2, 84/5, 84/6, 85, 86, 87, 88, 89, 90, 91, 92A/2, 92B/2, 93, 95, 97/1, 122B, 122C, 123A, 123B, 128F.	1000000				
688	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	1, 2, 3, 4, 5/1, 5/2, 6A, 6B, 6/1, 6/2, 7A, 7B, 9, 10, 11/3 ¼, 11/5, 11/7, 12, 13, 14A, 14B, 15, 16B, 17A, 17B, 18A, 18B, 20A, 20B, 21A, 21B, 76A, 76B/1, 76B/2, 76C, 77A, 77B, 77C, 77D, 78A, 78B, 78C, 79, 80, 82, 84/1, 97/2, 97/3, 98/2, 99B, 100A, 100B, 100C, 101/1, 101/2, 101/3, 102A, 102B/1, 102B/2, 103/1, 103/2, 103/3, 104, 106A/1, 106A/2, 106B, 108, 109/1, 109/2, 110/1, 110/2, 111, 112, 113, 114, 114/1, 114/4, 114/5, 114/8, 114/9, 114/10, 114/11, 114/12, 114/13, 114/16, 114/19, 114/20, 114/21, 114/22, 114/29, 114/30, 114, 115A, 115A/2, 115A/5, 115A/6, 115B, 116/2B, 116/3, 117/1, 117/A2, 117B/1, 117/B2,	750000				

	117C, 117D, 117E, 118, 119A, 119B, 119C, 121A, 121B/2, 122A, 122B, 122C, 123A, 123B, 123C, 124, 125A, 125B, 125D, 125E/1, 125E/2, 125E/3, 125E/4, 125E/5, 126A, 126B, 126C, 126D, 126E, 127A, 127B, 127C, 128A, 128B, 128C, 128D, 128E, 128G, 128H, 129A, 129B, 129C, 129DF, 129E, 130A, 130B, 130C, 130D, 131A, 131B, 131C, 132D, 133A, 133B, 133C, 133D, 133E, 133F, 133G, 134A, 134B, 134C, 134D, 134E, 134F, 134G, 134H, 136A, 136B, 136C, 136D, 136E, 136F, 136GH, 137, 138A, 138B, 138C, 138D, 138E, 138F, 138G, 138H, 139AC, 139B, 140, 141A, 141B, 141C, 142A, 142A/2, 142B, 142C, 143A, 143B, 143C, 143D, 143E, 143F, 143G, 143H, 143T, 143K, 144A/1, 144B, 144C, 143I, 144D, 144E, 144FG, 144H, 144I, 144K, 144L, 144M, 144N, 145A, 145B, 146, 147A, 147B, 147C, 147D, 147E, 148, 149, 149B, 149C, 149D, 149E, 150A, 150B, 151, 152A, 152B, 152B/2, 152/3, 153B, 153C, 153D, 153E,	750000				
	153F, 153F/2, 153F/3, 153F/4, 153G, 153H, 153I, 153J, 154A, 154B, 154C, 154D, 154E, 155A, 155B, 155C, 155D, 155E/1, 155E/2A, 156A, 156B, 157A, 157B, 157C, 157D, 157E, 157F, 157G, 158A, 158B, 158C, 158D, 158E, 159A, 159B, 159D, 160A, 160B, 160C/1,	750000				
	160C/2, 160A/1, 161A/2, 161B, 161C, 161D, 161E, 162, 163/1A, 163/B1, 163/2, 163/3, 163/4, 164/A, 163B, 164C, 164D, 165A, 165B, 166A, 166BC, 167A, 167B, 168B, 168C, 168D, 168E, 169/1, 169/2, 169/3.	750000				
	ಅನಂತಶಯನಗುಡಿ					
689	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	24C/4, 24D, 47HG, 47J, 47/C, 47L, 47O, 47P, 47Q, 47R, 47S, 47T, 47U, 48A, 48B, 48C, 48D, 25E, 28C, 28B, 27E, 27F, 27G, 27U, 28E, 47E, 47F, 47G.	1550000				

690	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	10, 13, 11A, 11B/2, 23C, 7A, 8A/2, 111A, 111B, 110A, 113A, 113B/2, 113C/1, 113C/2, 116, 125, 126A, 126B, 11E, 115/1, 115/2, 86C, 86D, 92/2, 93, 96, 99, 101/2, 102, 110A, 14/2, 115/3.	2100000				
691	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>					
	114, 115/2, 115/3, 116, 86A, 86D, 92/2, 95, 94A/1, 94C/3, 96B/1, 96B/2, 96BBB, 96B/SC, 97A/1.	1765000				
692	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	2B/2, 2C, 2D, 2E, 3, 19A/2, 51A, 55A, 56D, 56E, 56F, 56H, 57AB, 59, 62A, 62B, 62C, 65B/1, 65C/1, 65C/3, 70A/1, 72A/1, 74B/1, 75A, 75C, 75A/2, 75A/2BC, 81, 97B/6, 12A/1, 12A/2, 12C, 14/1, 15, 66A, 16A, 17, 18B/2, 19B/2, 20B, 21A, 21B, 23B, 25A, 25B, 25B/2, 55B, 56C, 99B/1, 96B/2, 96B/3a, 98A/3, 24B, 26A, 26, 27A, 27B, 27C, 27D, 28A, 28D, 29A/4, 29A/2B, 30, 31A/1, 33A/1, 55C, 56A, 56B/1, 104B, 106B, 106D/1, 106C, 106D/2, 106D/3, 122A, 122, 123A, 123B, 124, 33B, 34A, 34B, 53D, 61, 81B, 81D, 81E, 82C, 85A/3, 85B/2, 23A, 56/I, 56J, 57A/1, 57B, 58A/1, 58A/3, 35A/1, 35A/2, 35A/3, 35B/1, 54A/1. 66A.	1200000				
693	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	56B/2, 56G, 9B/3, 97A/1, 97A/2, 97A/3, 97A/4, 97A/6, 97B/1, 97B/2, 97B/3, 97B/4, 97B/5, 98A/2, 98A/4a, 98A/b, 98b, 108/6a, 108/3b, 114.	1000000				
694	ಕಳ್ಳರಾಂಪುರ				2000	3000
695	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					

	1, 7/3, 10, 14/5, 73, 75, 76/24, 77, 78, 80, 83, 85, 86, 87, 88, 89, 90, 91, 102/23, 103, 110, 111, 112, 113, 115/118, 116/31/1, 117/32/3, 117/32/4, 122, 123, 125/42/1, 125/43/2, 126, 127, 130, 131, 132, 133, 17/4/2, 135, 44/1/124, 44/2/134, 116/31/2, 23, 24/0/38, 28, 29, 43/34, 0/56, 56, 57, 58, 70, 69/1, 101/19, 2, 3, 4, 5/2, 6, 8, 9, 10, 11/40, 12, 13, 15/44, 16, 18, 19, 20/6A, 21/17, 22, 25/4, 35/26, 27, 30, 31/37/1, 32, 33/10, 34/32/2, 34/33/2, 34/33/3, 34/33/4, 35/18, 36/9, 37/11, 38, 39, 40, 41, 42, 43/34, 43/1/124, 44, 45, 46, 47/30, 49, 50, 51/12, 52, 53, 54, 55, 59, 60, 61/16, 62, 63, 63P, 64, 65, 66, 67, 21/68, 68, 69/1, 70, 71, 72, 0/73, 74/15, 75, 0/78, 0/79, 79, 81, 82, 84, 0/34/37, 0/89, 92, 93, 94/22, 95, 96/8, 98, 99/14, 100, 104, 105, 105/107/28, 107/108, 108, 109/20, 114, 115/118/2AA, 116/31/3, 114/31/3, 116/9/31/4, 116/31/6, 116/32/7, 117/32/8, 0/118, 118/1, 118/2, 118/3, 119, 120/15, 121/13A, 121/13B, 122, 79/46, 79/49, 43/2/124, 125, 127, 127/118/129, 129/36, 0/15/41, 0-40/11, 0-32/39, 0-24/28, 29/0/47, 0/26/35, 40/11, 43/11/24, 0/31/37/2, 31/1/36, 47/7.	514000				
	ಕೊಂಡನಾಯಕನಹಳ್ಳಿ					
696	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	35/2, 36/1B, 36/2A, 36/2B, 36/2C, 42/1, 42/2, 6/1, 6/2A, 6/2B, 30/2, 44/1, 44/2, 45/1, 45/2, 45/3, 18/6, 21/1, 30/1, 6/2B1.	900000				
697	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	2/3, 3/1, 3/2,3/4, 3/5, 3/6, 3/7, 3/8, 3/9, 4/1, 4/2, 4/3, 5/1, 5/2a, 5/2b, 8/1, 8/5, 10/2, 10/3, 11/1, 13/2d, 8/3, 8/4, 13/2c,	900000				
	14/a, 14/b, 14/2, 14/3, 18/1, 18/2, 18/3, 18/4, 18/5a, 18/5b, 19/1.	700000				

698	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	1/2, 1/3, 2/2, 3/3, 8/2, 8/6, 9/1, 9/2, 9/3A, 9/3B, 9/3C, 10A, 10/1B,		700000			
	11/2A, 11/2B, 11/2C, 11/2D, 12, 36/2, 37, 38/2A, 38/2B, 38/2C, 38/2D, 38/2C, 39/1, 39/2, 39/3, 40/1, 40/2A, 40/2B, 40/2C, 40/3, 41/1, 41/2, 41/3, 41/4, 36/1A, 13/1, 13/2A, 13/2B, 18/3A, 19/2A, 19/2B, 19/3, 20/2, 20/3, 21/2, 22/1, 22/2, 23/2A, 24/1, 24/2, 25/1, 25/2, 25/3, 26/1, 26/2, 27/1, 27/2, 28/1, 28/2, 29/1, 29/2, 29/3, 29/4, 29/5, 39/4, 43/2, 45/1, 46/2, 46/3, 46/4, 47, 49/1, 49/2, 46/1.	600000				
699	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	23/1, 25/4, 23/2B, 48, 8/7, 20/1, 6/2B2.	600000				
	88-ಮುದ್ದಾಪುರ					
700	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	1A, 1B/1, 1B/2A, 1B/2Aa, 1B/2Aaa, 1B/2Ka, 3A/1, 3A/2Aa 3A/2Ba, 3A/2Ka, 5A/1, 5A/3, 52, 53, 54, 57, 58, 59, 60, 62, 63A, 63B 64, 65, 66A, 66A/2B, 66A/2C, 66A/2D, 66B, 67B, 69B, 70A/2, 70/3, 73A, 74B, 75, 76A, 77A/2, 79A, 80B, 87A, 88A/2B, 88B/2,		1200000			
	88C/2, 88D/2, 89, 90, 91A, 91B, 91C, 119B, 120B/1, 220B/2, 120C, 121, 122, 123A, 123B, 123C, 123D, 124A, 124B, 125, 126A, 126B, 126C, 127A, 127B, 127C, 127D, 128A, 129A, 130A/1, 132B, 133, 134, 135, 136A, 137, 138, 139, 140, 141B, 155, 156, 157, 158, 159, 162B, 164B, 165B.		1200000			

701	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	20A, 20C/1, 21A, 21C/1, 21C/2, 21C/3, 21A, 21B, 24A/1, 24A/2, 24C, 26, 28, 29A/1, 29B/1, 29C/1, 30A/1, 30A/3, 31A/2, 31A/2B, 31A/2C, 31A/2, 31A/2B, 31A/2C, 36A/1, 36A/2, 36A/3, 36C, 37A/1, 37A/3, 37C, 44A/1, 44A/2, 44C, 45A/1, 45C, 46A/1, 46A/3, 46B/1, 48A, 51A, 51C/2, 51E, 52, 83B/1, 91D/1, 92A, 94, 96A, 96B/1, 97/2A, 98A, 99, 100A, 104A/1, 105, 106, 107, 108A, 108/B, 109A, 109B, 109C, 110A, 111A, 112A/1, 113A/1, 115A/2, 115A/2B,		1100000			
	116A/1, 118A, 118C, 143A, 143B, 143C, 143D, 144, 145, 146, 147A, 148, 149A, 149B, 150A, 150B, 154B/1, 166B, 167A, 168B, 168C, 169A, 171, 172A, 172C, 172D, 173A, 173C, 174, 175, 177, 178, 179A, 179B, 179C, 180A, 213, 214B, 214C, 215A, 215B, 215C/1, 219A, 220A, 221B, 222B, 225, 226B, 227A/2, 229B, 230, 231B, 243B, 244B/2, 247A, 248, 249A, 234B, 238, 240, 241A, 241B, 242A, 242B, 381A, 386A, 391A, 392, 393, 394, 400, 401, 402A, 407, 408, 411, 466, 506A, 507A, 508, 509A, 509B/1, 510A/1, 511A, 512A, 513A, 514A, 515A, 516A, 516B/1, 517A/1, 518A/B5, 518B/1, 518C, 518E, 523A, 525A, 525B,		1100000			
	30A/1, 30A/3, 36A/3, 37A/3, 92A, 214B, 225, 234B, 238, 240, 241A, 391A, 523A.	300000				
702	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	5A/1, 5A/3, 5B/1, 5B/5, 5B/6, 12C, 14C, 14E, 5B/1, 5B/2, 5B/3, 5B/5, 16A/1A, 16A/1C, 16A/2, 16A/3, 16A/4, 16C/1, 16C/2, 17A/1a, 17A/1b, 17A/3a, 17A/3d, 17B/1, 19A/2a, 19A/2, 19A/2d, 19C, 19A, 6A, 6B, 8A, 8B, 9A, 9B, 10A, 10B, 11A, 12A, 12C, 14C, 14E, 15A/1, 15A/2, 15B, 15C, 16A/1a, 16A/1c, 16C/1, 16C/2, 17A/1a, 17A/1b, 17A/3a, 17A/3d, 17B/1, 18, 19A/2a, 19A/2b, 19C, 193A, 193B, 194B, 195B, 196A/1, 197A/1, 198A/1a, 199C, 200, 202, 203, 251, 256H, 252A, 252B,		955000			

	<p>253, 254, 256G, 256H, 180C, 180D, 182, 184, 185, 186, 188B, 189B, 190A/1c, 191, 204, 205A, 205B, 206, 83B, 86B/1, 91D/1, 92A, 94, 96A, 96B/1, 96C/1, 99, 20A, 20C/1, 21C/1, 21C/2, 21C/3, 23A, 23B, 24A/1, 24A/2, 24C, 26, 35A/1, 35B/1a, 35B/1b, 35B/3, 207A, 208, 210, 211, 282, 283, 284, 286A, 286B, 286C, 286D, 286E, 286F, 287, 288A, 288B, 289B, 290A, 290B, 291, 292, 293, 294, 295, 299A, 301A, 306A, 308, 309, 310A, 311, 364B/1, 364B/2, 368, 369, 370, 371A, 371B, 372, 373, 374, 375, 376, 377/1, 378A, 379, 412, 413,</p>		<p>955000</p>			
	<p>415, 416A, 416B, 416C, 416D, 417, 418, 419, 420, 421, 422, 426, 424, 425, 426, 427, 428, 429, 430, 431, 433A, 433B, 434A, 434B, 467A/1, 467A/2, 474A, 478, 479, 480, 481, 482, 483, 484, 485, 486, 487, 488, 527A, 528, 530A, 530B, 531, 532, 533, 252A, 252B, 253, 254, 256G, 256H, 259A, 260A, 260B/1, 261, 262A, 262B, 263, 264, 265B, 266, 267, 268, 270, 271, 282A, 272B, 273, 275, 277, 278, 279, 312A, 312B, 313A, 313B, 280, 281, 314A/1, 314A/2, 314B, 315/1, 315/2, 316/1, 316/2, 317, 318, 319, 320A, 320, 321, 322, 324, 325, 326A, 326B, 326C, 327A, 327B, 328, 329, 330, 331, 332, 333, 334, 335, 338, 339, 340, 341, 342, 344, 345, 346, 347, 348, 349, 350, 351, 352, 354, 355, 356, 357A, 357B,</p>		<p>955000</p>			
	<p>358A, 360, 362A, 362B, 364A, 434A, 434B, 435, 436, 438, 440, 441, 442, 443, 444, 445, 446, 447, 448, 449, 452, 453, 454A, 454B, 455, 456A, 456B, 457A, 457B, 458, 459, 460, 461A, 461B/1, 461B/2, 462, 463A, 463B. 465A, 466, 491A, 491B, 492, 493, 494, 495, 496, 497, 498, 500, 501, 502, 503, 504, 505, 534, 536, 537, 538, 539A, 539B, 540, 541, 542, 543A, 543B, 549A, 549B, 545/1, 545/2, 546A, 546B, 540C, 546D, 547, 548A, 549B, 500,</p>		<p>955000</p>			

	16A/1C, 17A/3A, 17A/3D, 6B, 15C, 189B, 190A/1C, 23A, 23B, 412, 413, 415, 418, 419, 264, 360, 554, 559, 560, 551A, 551B		955000			
703	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	17B/1, 18, 7A, 7B.	500000				
704	ರಾಜಾಪುರ				2000	3000
705	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	55, 56, 57, 61, 60, 62, 66, 67, 68.	275000				
706	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೇ ನಂಬರುಗಳು.</u>					
	8CD, 9A, 9B, 9CD, 10A, 10B, 10C, 10D, 10E, 10F, 10G, 10H, 10I, 10J, 10K, 11AB, 11C, 11D, 11E, 11F2, 41, 42, 43, 44, 45, 46, 47, 48, 49, 50, 51, 52, 54.	275000				
707	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	11F3, 11F4, 11F5, 11GH1, 11/I, 11J, 11KL, 11M, 12, 13, 14, 15, 16, 17, 18, 19, 20, 21, 22, 24, 1A, 1B, 2, 3, 4, 5, 6, 7, 8A, 8B, 1, 10, 11, 25, 26, 28, 29, 32, 36, 37, 39, 40, 69, 71, 72, 73, 74, 75, 76, 79, 80, 81, 82, 83.	210000				
708	ನರಸಾಪುರ				2000	3000
709	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	123, 124, 125, 126, 127a, 127b, 128, 131, 132, 133, 215, 216, 217, 218, 219, 246A/2, 246A/3, 246B/2, 247, 252, 254, 285A, 285B, 285C, 267, 268, 269A, 269C, 270, 271, 272,		372000			

710	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	33, 34, 35, 37, 39, 44, 45, 46A, 46B, 47A, 48, 49B, 50, 51, 52, 53, 54, 55, 56, 57A, 58, 59, 60, 61, 80, 81, 164, 166B, 166C, 166B/6, 180, 181, 257, 280A, 280C, 282A/1, 282A/2, 286, 287, 288A, 2, 3, 4A, 4B, 5, 6, 7, 8, 9, 10, 11, 12, 13, 15, 16, 17, 18, 19, 20, 21, 23, 24, 25A, 25B, 26, 27, 28, 29, 31, 32, 33, 38, 40, 47B, 57B, 63A, 63C, 64, 65, 67, 68, 69, 70, 71, 72, 73, 74, 76, 77, 78, 79, 82, 83, 84, 85, 86, 87, 88, 90, 91, 92, 93, 94, 95, 96, 98, 99, 10, 101, 102, 103A, 104, 105, 106, 107, 108, 109, 11A, 110B, 110C, 111, 112A,		457000			
	112B, 113, 114A, 115, 116, 117, 118, 119, 122B, 134, 135, 136, 137, 138A, 138B, 139, 141, 142, 143, 144, 145A, 145B, 146, 147, 148, 150A81, 150A/2, 151, 153, 154, 155A, 155B, 155C, 156, 157A, 158, 150B, 159, 161, 163, 165, 166D/2, 167, 168, 170, 171, 172, 173, 174, 175, 176, 177, 178, 179, 182, 183, 184, 186, 187, 188, 189A, 189B, 190, 191, 192A, 192B, 193, 194, 195, 196, 197, 199, 200, 201, 202, 203, 204, 206, 207, 208, 209, 210/1, 210/2, 211, 212, 213, 224, 225, 226, 227, 228, 229, 230A, 230B, 231,		457000			
	232, 233, 234, 235, 236, 237, 238, 239, 240A, 240B, 241A, 241B, 242, 243, 244B, 245A, 246A, 246B/1, 246B/3, 248, 249A, 249C, 250A, 250B, 253A, 253B, 253C, 255, 258, 259A, 259B, 260A, 260B, 261, 263, 264A, 264B, 265A, 266, 273, 274, 275A, 275B, 276, 277A/1, 277A/2, 277B/2, 277B/3, 279, 280B, 281, 283A, 283B, 283C, 284, 288B, 289, 290A, 290B, 290C, 290D, 290E, 290F, 290G, 291, 292, 293, 294, 295, 296, 297, 298A, 298B, 299, 300.		457000			
711	89-ಬೆಳಗೋಡು				2000	3000
712	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	153B, 153C, 154A, 155, 156, 157, 158, 231, 234A, 234B, 266A, 266B, 261, 262, 263.		390000			

713	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	9, 10/1A, 10/1B, 10/1E, 11A, 12, 31B, 164, 165, 169B, 171, 173, 174, 175, 178A, 232, 241, 242, 243, 244, 246.		320000		
714	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	1A/1, 1A/2A, 1A/3A, 1B/1, 1B/2, 1B/3, 2B, 2C, 2D, 31/B, 32/A, 3/2A, 4, 7A, 7B, 10/1C, 10/1D, 10/2, 10/3, 10/4, 10/5, 10/6, 10/7, 10/8, 10/6, 11B/1, 11B/2, 11B/3, 11B/4A, 11B/4B, 13A, 13B, 15, 16, 17, 18, 20, 22, 23, 24, 25, 27, 28A, 28B, 29, 31A, 33, 34, 35, 36, 37A, 37B, 38, 39, 40, 41, 42, 43, 44, 47A, 47B, 50, 51, 52, 53, 54, 55, 56, 58, 59, 60, 61, 62, 63, 65, 66, 68, 69, 72A, 72B, 73, 74, 76, 77, 78/2, 80/A, 80B/1, 80B/2, 81A/1, 81A/2, 81B, 83, 84, 85, 86, 88, 89, 91, 92, 94, 95A, 95, 96, 97, 98, 99, 100,		378000		
	101, 102A, 102B, 103, 104, 105, 107, 108, 111, 112, 113, 114, 115, 116, 117, 118, 119, 120, 122, 123, 124, 127, 128, 129, 130, 131, 133, 134, 135, 136, 138, 139, 140, 141, 142, 143, 146, 147, 149, 151, 152, 159, 160, 163, 166, 167, 168, 169A, 176, 176B, 177, 179, 181, 182, 183, 184, 185, 187A, 187B, 188A, 188B, 189, 190, 191, 194, 195, 198, 199A, 199B, 200, 202, 203, 205, 206, 207, 208, 209, 211, 212, 214, 215, 218, 219, 221A, 221B, 222, 223, 224, 226, 227, 228, 229, 230, 230B, 238A, 238B, 239, 240, 245, 248A, 248B, 249A, 249B, 250A, 250B, 251, 253, 254, 256, 257, 258.		378000		
	ಸಂಕ್ಲಾಪುರ				
715	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	37/1A, 37/1B, 38/2, 39/2, 39/3, 40/1, 42/1, 42/3, 72/1, 72/2, 75, 76, 77/1, 77/2A1, 77/2A2, 78/1, 78/1A, 78D, 78E, 100/1, 100/2, 100/2A, 100/2B, 101/1, 103/1, 103/2A, 103/2B, 104, 105/1, 105/A, 105/2, 106/1.	2060000			

716	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	1, 80/1, 81/2, 82/1, 83/1, 84/1, 85/1, 85/2, 86, 87/1, 87/2, 87/3, 88, 89, 92/1, 108/1, 108/3A, 108/3B, 108/3C, 109/1, 109/2, 109/3, 109/4, 409/5, 109/6, 117, 112, 112/2, 113/1, 113/2, 117, 117/3, 118/1, 119/1, 119/2, 119/3, 119/4, 120/1, 120/2, 121/1, 121/2, 121/3, 122/1, 132/1, 132/2, 132/4, 133/1, 133/2, 133/3, 135/1, 136/1, 136/2, 136/3, 137, 147/4, 149, 150.	2600000			
717	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	27/2, 28/1, 28/2, 28/3, 28/4, 28/5, 28/6, 29/1, 29/2, 29/3, 29/4, 29/5, 30/1, 30/2, 31, 32A, 32/1B, 32/2, 33/2, 34/1, 34/3, 34/4/1A, 34/4B, 34/4C, 34/5, 35/2, 36/1, 37/1A, 37/1B, 38/3, 38/4, 38/5, 38/6, 38/7, 39/1, 42/1,	1100000			
	42/2, 42/3, 43A, 43B, 43/2, 45/1, 47/2, 48/1, 48/2, 49/1, 49/2A, 49/2B, 50/1, 50/2, 50/1, 51/2, 51/3, 51/4, 59/2, 60/2, 60/3, 60/4, 60/5, 132/1, 132/2, 132/3, 132/4, 133/1, 133/2, 157/C.	1100000			
	ಚಿತ್ರವಾಡಿಗಿ				
718	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	2/4A, 217, 218, 237B, 238B, 239, 241A, 241B, 242A, 242B, 242C, 243, 248, 249/2, 249/3, 249/4, 250A1, 254A1, 254A1, 263A1, 265A, 265B, 268A, 268B, 272/1, 272/2, 276, 277, 278/1, 278/2, 279, 280, 281, 282, 283, 284, 285, 286, 304/1, 306B, 307, 309, 310, 311B, 317, 304/1, 304/2, 304/3.	1000000			

719	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	230, 231, 232, 233A, 255/A, 255/B, 256, 258A, 258B, 259, 260, 261, 262A, 262B, 297, 298A, 298B, 303A, 303B, 304A, 304B, 304C, 304/A.		1000000		
720	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	39B, 40A, 40B, 42B, 43, 44, 45, 46A, 46B, 46B2, 46C, 108, 110, 11, 140, 141, 144, 145, 153A, 153B, 169, 175, 176, 177, 187, 194A, 194B, 1A, 1B, 1, 2, 3, 4, 5, 6, 7, 9A, 9B, 10, 11, 13, 14, 15, 16, 18, 19, 23A, 24A, 24B, 26A, 27A, 28A, 31A, 31B1, 31C/1, 32A, 32B,		900000		
	33, 34, 35, 36, 37, 38, 39, 47/1, 47.2, 78, 49, 50, 51/A, 51B, 52, 53, 54, 55, 58A, 58B, 59, 60, 61, 63B, 764,65A, 65B, 66A, 67, 68A, 68B, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88/1, 88A/2, 89, 90, 91, 92, 93, 94, 95, 96, 97, 98A, 98B, 100, 101, 102A, 102B, 103, 105, 106, 107, 112A1, 112A/2a, 112A/2B, 114, 115, 116, 117, 118A, 119A, 119B, 119C, 120A1, 120A/2, 120B, 122, 123, 124, 125, 126, 127, 128, 129, 131, 132, 133A, 133B, 134, 135, 136, 137, 138, 139, 146, 147, 148, 150, 151, 152, 154, 155, 156, 157, 158, 159, 16A, 160B, 160C, 160D/2, 161, 162, 163, 164, 165/1, 165/2, 166/A,		900000		

	166/B, 168, 171, 172, 178A, 178B, 179, 181, 182, 184, 185, 186, 187A, 187B, 190, 191, 192, 193, 195, 197A, 197B, 198A, 198B, 199, 200, 201, 202, 203, 204A, 204B, 205, 206, 207, 208, 289, 291, 293A, 293B, 295A, 295B, 295C, 299, 301, 302, 339, 340, 341A, 341B, 342, 343, 349, 350, 351, 352, 355A, 355B, 355C, 356, 356B, 357A, 357B, 358, 359, 360A, 360B, 361, 362, 363, 364, 365, 369, 370, 372, 373A, 373B, 373C, 374, 375, 376, 378, 379A, 379B, 381A, 382A, 382B, 383, 384, 386, 387, 388, 390, 391, 392, 393, 394A, 394B, 414A, 414B, 414D/1, 414D2, 415A, 415B, 417A, 417B1, 417B2, 417C/1, 417C2, 417C3, 417C4, 421, 422A, 422B1, 422B2, 424, 425, 427, 429, 430A, 430B, 431, 432, 443,		900000			
721	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	209, 210A, 210B, 211A, 212A, 219A, 219, 221B, 222B, 226A1, 227A, 227B1, 312B, 313, 314, 315, 316, 318B, 319B, 320A2, 320B2, 321, 322A2, 322A2, 322C2, 323B, 324A2, 324B2, 325C2, 328A, 329A, 329B1, 333BA, 333A1, 334A, 335, 336, 337A, 337B, 3343B1, 344A, 346A1, 346B1, 347A, 347B, 347C2, 348, 396, 400B1, 400B2, 401A, 403A, 418B, 419A2, 409B, 420B, 400B1, 400B2, 401A, 403A, 405A, 406A, 407A, 408B, 409, 410, 412.		640000			

722	ಹೊಸೂರು				2000	3000
723	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	576A, 577, 578, 579, 580, 582, 584A/1, 584A/2, 584B, 584C, 585A, 585C, 586, 587A, 587B, 588, 589, 591, 593, 594, 595, 596, 597, 598, 599, 600, 600C, 601A, 601B, 601C, 6012, 602, 604, 605, 607, 608, 609, 610, 611, 612, 617, 618, 651, 653, 654A, 654B, 655, 656, 657, 658, 660, 661, 662, 663, 664, 665, 666, 667, 669, 670, 672, 673, 674, 676A/1, 676B, 677, 678, 679, 679A/2, 681B, 681C, 682, 683, 684, 685, 718, 721, 722, 726, 1384A, 1385, 1386, 1387, 1388, 1389, 1390, 1391, 1392, 1393,		750000			
	1394, 1395, 1396, 1397, 1398A, 1398B, 1399, 1400A, 1400B, 1401, 1402, 1403, 1403, 1404, 1405, 1406, 1407, 1406, 1408, 1409A, 1409B, 1410, 1411, 1414, 1525, 1526, 1527, 1528, 1529, 1530, 1531, 1532A, 1532B, 1532, 1533, 1535, 1536, 1537, 1538, 1539, 1540, 1541, 1542, 1543, 1544, 1545A, 1545B, 1546, 1548, 1549, 1550, 1552, 1553, 1554, 1556, 1559, 1561, 1563, 1564, 1565, 1566/1, 1566/2, 1566/5, 1566/6, 1568, 1589A, 1569B, 1570B, 1570D, 1572, 1573, 1574, 1576, 1577, 1578, 1580, 1581, 1582, 1583, 1585A, 1585B, 1586, 1587, 1588, 1589, 1590, 1591, 1591, 1592, 1593.		750000			
724	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	46, 47, 48, 49, 50, 51A, 51B, 52, 53, 54, 55, 56, 57, 58, 59, 60, 61, 71, 72, 73, 74, 75, 76, 77, 78A, 78B, 79, 80, 81, 82, 83A, 83B, 84, 85, 126, 127, 128, 130, 131, 132, 133, 134, 135, 136, 137, 138A, 138B, 139, 140, 141, 142, 143, 144, 145, 146, 147, 148, 149, 150/1, 151/A, 151B, 152, 153, 154/1, 154/2, 154/3, 155, 156, 157, 138A, 138B/1, 1348B/2, 159, 160A, 160B, 162, 163/A, 163/B, 164, 165,		730000			

<p>166/1, 166/2, 167/A, 167/B, 168, 169, 170, 171, 172, 173/A, 173/B, 174, 175, 176, 177, 178, 179, 180/1, 180/2, 181, 182, 183, 184, 185, 185/B, 241, 242, 244, 245, 246, 247, 247, 248, 249, 250, 251, 252, 253, 254, 255, 256, 257, 258, 259, 260, 261, 262, 263, 264, 265, 266, 267, 268, 269, 270, 271, 272, 273, 274/A, 274/B, 274/C, 275, 276, 278, 280, 281, 282, 283, 284A, 284B, 291, 292, 294, 295, 358A/A, 358A/Aa, 358A/C, 359, 360, 361A, 361C, 362A, 363, 365, 366, 369, 370, 371, 372, 373, 374, 375, 376, 377, 379, 380, 381A, 381B, 382, 383, 384A, 384B, 387A, 387B, 387C, 389A, 389B, 389C, 389D, 390, 392, 393, 394, 531, 532, 533A, 533B, 534, 535A, 535B, 536, 637, 538, 539, 539B, 540A, 540B, 541, 542, 544, 543, 454, 546, 547, 548, 549, 550,</p>		730000			
<p>551, 552, 553A, 553B, 554, 555A, 555B, 556, 557, 558, 559, 560, 561, 562, 563, 564, 565, 566, 567A, 567B, 568A, 568C, 570, 571, 572, 573, 574, 575, 620, 685, 686, 687, 688, 689, 692, 693A, 693B, 694, 695, 696, 697, 699, 700, 701, 703, 707, 708, 709, 711, 712, 713, 714, 715, 716, 717, 726, 728, 730, 731, 801, 802, 804, 805, 807, 808, 809, 810, 812, 813, 814, 815, 816, 817, 818, 819, 820, 821, 822, 823, 824, 825, 825/6, 826/5, 829A, 829/3, 1001, 1002A, 1102B, 1003, 1004, 1005, 1006, 1007, 1008, 1009, 1010, 1011, 1012, 1013, 1015, 1018, 1019, 1020, 1021A, 1021B, 1022, 1023, 1024, 1026, 1027/2, 1028B, 1201, 1202, 1204, 1205, 1206, 1207, 1208, 1209, 1210, 1211, 1212A, 1212B, 1212C, 1213, 1214, 1215, 1216, 1217, 1218, 1219, 1220, 1221, 1222,</p>		730000			
<p>1223, 1224, 1225, 1226, 1227, 1228, 1229, 1230, 1231, 1232, 1233, 1234, 1235, 1236, 1237A, 1237B, 1237C, 1238, 1239, 1240, 1241, 1242,</p>		730000			
<p>1243A, 1244, 1245, 1246, 1247, 1248, 1249, 1250, 1251, 1252, 1253, 1254, 1255, 1256, 1257, 1258, 1258, 1260, 1261, 1262, 1263, 1264, 1265, 1266, 1267, 1268, 1269, 1272, 1273, 1274, 1275,</p>		730000			

	1276A, 1276B, 1278, 1279, 1280, 1282, 1284, 1285, 1286, 1287, 1288, 1289, 1290, 1292, 1293, 1294, 1295, 1296, 1297, 1298, 1299, 1300, 1351, 1353, 1355, 1356, 1357, 1358, 1359, 1360, 1362, 1363, 1364, 1365, 1366, 1367, 1368, 1369, 1370, 1371, 1372, 1373, 1374, 1375, 1376, 1377, 1380, 1383, 1415, 1416, 1417, 1418, 1419, 1421A, 1421B, 1423, 1425, 1426, 1427, 1428, 1429, 1430, 1431, 1432, 1433, 1434, 1435, 1436, 1438, 1439/1, 1439/2, 1441, 1444, 1443, 1445, 1448, 1449, 1450, 1594, 1595, 1596, 1597, 1598, 1599, 1600, 1601, 1602, 1603A, 1604, 1605, 1606, 1607, 1608, 1609, 1610, 1611, 1612, 1613, 1614, 1615, 1616, 1617, 1618, 1619, 1621, 1622, 1624,					
	1625, 1626, 1627, 1628, 1629, 1631, 1632, 1633, 1634, 1637A, 1637B, 1638, 1639, 1640, 1641, 1642, 1643, 1644, 1645, 1646, 1647, 1648, 1649, 1650, 1651, 1652, 1653, 1654, 1655A, 1655B, 1701, 1702, 1703, 1704, 1705, 1706, 1707, 1709, 1710, 1711, 1712, 1714A/1, 1714A/2, 1715A, 1717, 1718A, 1718B, 1719, 1720, 1724.		730000			
725	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	1, 2, 3, 4, 5, 6, 7, 8/1, 8/2, 9A, 9B, 10A, 10B/1, 10B/2, 10B/3, 10B/4, 10B/5, 11, 12, 13, 14, 15, 16, 17, 18, 19, 20, 21, 22, 23, 24A, 24B, 25, 26, 27, 28A, 40, 41, 42, 43, 44, 45A, 45B, 28B, 28C, 29, 30, 31, 32/2, 33, 34, 35A, 35B, 36, 37A, 37B, 38A, 39B, 39C, 61, 62, 63, 64, 65, 66A, 66B, 67, 68, 69, 70, 87, 88, 89, 90, 91, 92, 93, 94, 95, 96, 97A, 97B, 98, 99, 100, 101A, 101B, 102, 103, 104, 105, 106, 107, 108, 109, 110, 111, 112, 113, 114, 115, 116A, 116B, 117, 118, 119, 120, 121, 122, 123, 124, 125, 186A, 186B, 187, 188, 189, 190, 191, 192, 193, 194, 195, 196, 197, 198, 199, 200, 201A, 202B, 203A, 203C, 204, 205, 206, 207, 208A, 208C, 209A, 210, 212A, 212B, 213, 214, 215/1, 215/2, 216, 218, 220, 221, 222A, 222B, 224, 225, 226A, 226B, 227A/1, 227B/1, 227C,		675000			

<p>227D, 229A, 229B, 229C, 230A, 230B, 230C, 233, 234, 235, 237, 238A, 238B, 240, 296, 297, 298, 299, 300, 301, 302, 303, 303, 303C, 305, 307, 308, 308, 310, 311, 312, 313, 314, 315, 316, 317, 319, 320A, 320B/1, 320B/2, 320B/3, 322A, 322B, 323, 324, 325, 326, 327, 328, 329, 330, 332, 333, 334, 335, 337A, 337B, 338, 339, 340, 342, 343, 344, 345, 346, 348, 349A, 349B, 350, 351, 352, 353, 353, 354, 355A, 355B, 355C, 421, 423A, 423B, 423C, 424A, 424C,</p>		<p>675000</p>			
<p>425A, 425B, 426A, 426B, 427A, 429, 430, 431, 432, 433, 434A, 434B, 437, 438, 438, 440, 441, 443D, 444, 445A, 445B, 446, 447, 448, 449, 450, 455, 457, 458, 459, 460, 461, 462, 463, 464, 465, 467, 466B, 467C, 468, 471A, 471B, 473, 474, 475, 475B, 476A, 476B, 477A, 477B, 479, 480A, 480B, 482, 483, 484, 485, 486A, 486B, 487, 488,</p>		<p>675000</p>			
<p>489, 492, 493, 494, 496A, 496B, 497, 498, 499, 500, 501, 502, 503, 504, 506, 507, 508, 509, 510, 511, 512, 513, 514, 515, 517, 518, 519, 520A, 523, 524, 522, 523, 524, 525, 526, 527, 528, 577, 529, 530, 621, 622, 623, 624, 625, 626, 627, 628, 630A, 630B, 732, 733, 734, 735, 736, 738, 740, 742, 7431, 743B, 745, 746, 747, 748, 749, 750, 755, 754, 765, 756, 757, 758, 759, 760, 761, 762, 763, 764, 765, 766, 767, 768, 769, 770, 771/13, 773/1, 773/2, 773/3, 773/4, 774, 775, 776, 778, 779, 780, 782, 783, 784, 785, 786, 788, 790, 791, 793, 794, 796, 797, 798, 799, 800/A, 800/B, 801, 802, 804, 805, 807, 808, 809, 812, 813, 814, 816, 830, 831, 832, 833, 834A, 834B, 835, 836, 838, 839, 840, 841A, 841B, 842, 843, 845, 846, 847, 848, 850, 851, 852, 853, 854, 856, 858, 859, 860/2, 862A, 863, 864, 865, 866, 867, 868, 869A, 869B, 870, 871B, 873, 874, 876, 876B, 877, 879, 880, 881, 882, 883, 884B,</p>		<p>675000</p>			

	<p>885, 886, 887, 888, 889, 890, 891, 893, 894, 895, 896, 897, 898, 899, 901, 902, 903, 904, 905, 906, 906, 908, 909, 910, 911, 912, 913, 914, 915, 916, 917, 918, 919, 920, 921, 922, 923, 924, 925, 926, 927, 928, 929, 930, 931, 933, 934, 935, 936, 937, 938, 939, 941, 942, 943, 944, 945, 946, 947, 948, 949, 950, 952, 952/B, 953, 955, 956, 957, 958A, 958B, 959, 960, 961, 962, 964, 965, 966, 967, 968, 969, 970, 971, 972, 973, 974, 976, 976, 977, 978, 979, 980, 982, 983A, 983B, 985, 986, 986, 987, 988, 989, 990, 993, 995, 996, 997, 999, 1000, 1001, 1028B, 1028C, 1030, 1030, 1031, 1032, 1033, 1034, 1035, 1036,</p>		<p>675000</p>			
	<p>1037, 1038, 1039, 1041, 1042, 1043, 1044, 1046, 1047,1048, 1049, 1050, 1055, 1056, 1056A/1, 1056B/2, 1058, 1058, 1060, 1061, 1062, 1063, 1064, 1065, 1066, 1067, 1068, 1069, 1070, 1071, 1072, 1073, 1076, 1078, 1079, 11080, 1081, 1083, 1084, 1084A, 1084B, 1085A, 1085B, 1086, 1088, 1089, 1090, 1092, 1095, 1096, 1097, 1098, 1099, 1100, 1101, 1102, 1103, 1104, 1105, 1106, 1108, 1111, 1113, 1115A, 1115C, 1116C,1117, 1118, 1119, 1120, 1121, 1122, 1125, 1127A, 1127B, 128, 1129, 1130, 1131, 1133, 1135, 1137, 1138, 1140, 1141, 1142, 1143. 1144, 1145, 1146, 1148, 1149, 1152, 1153, 1154, 1155, 1157, 1158, 1159, 1160, 1162, 1164, 1165, 1166, 1167, 1168, 1170, 1170A/2, 1170B, 1171/1, 1171/2, 1175, 1176, 1177, 1178, 1179.</p>		<p>675000</p>			

	1180, 1182, 1183A, 1183B, 1185, 1186, 1187, 1188, 1189, 1190, 1192, 1193, 1194, 1195, 1197, 1198, 1199, 1200, 1301A, 1301B, 1301C, 1301/A, 1301A, 1301B, 1301C, 1305, 1307, 1309, 1310, 1311B, 1312B, 1313, 1314A, 1315, 1316, 1317, 1318, 1319, 1321, 1322, 1323, 1325/1, 1326C, 1327/3, 1328/4, 1328B3, 1328B2, 1328B/3, 1329, 1331, 1332, 1333, 1333, 1335, 1336, 1337, 1338, 1338, 1340A, 1340B, 1341, 1343, 1344, 1345, 1346, 1347, 1348, 1349, 1350, 1481, 1482, 1483, 1484, 1485, 1486, 1487A, 1488, 1489, 1490, 1491, 1492, 1493, 1494, 1495, 1496, 1497, 1498, 1499, 1500, 1503, 1504, 1507, 1508, 1510, 1511, 1512A, 1512B, 1513, 1514, 1515,		675000			
	1517, 1519, 1520, 1521, 1523, 1651, 1652, 1653, 1664, 1665A, 1665B, 1656, 1657, 1659, 1662, 1663, 1664, 1667, 1668, 1669, 1670, 1671, 1672, 1673, 1674, 1676, 1677, 1678, 1679, 1680, 1682, 1681, 1683, 1684, 1685, 1686, 1688, 1689, 1690A, 16920B, 1694, 1695, 1696, 1697, 1733, 1734A, 1735B, 1738B, 1740, 1741A, 1741B, 1742A, 1743A, 1748A/1, 1748A/3, 1748B/2, 1751, 1752, 1753, 1754A, 1755A, 1757, 1758, 1759, 1760, 1771, 1762, 1763, 1764, 1766, 1768, 1768, 1769, 1770, 1771, 1772, 1773, 1774, 1775, 1776, 1777/2, 1779. 1781, 1782, 1783, 1784.		675000			
	ಕಮಲಾಪುರ					
726	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	246/1, 246/2, 247/1, 247/2, 247/3, 252B, 253, 418A, 418B, 418C, 418D, 418E, 419A, 419B, 420, 619C, 622, 1507, 1510,		950000			
	641A1, 641B/1, 641B/3, 641C.		950000			

	237, 242, 244, 620C, 620A, 620B, 624, 625, 625B, 627B, 627C, 627D, 627E, 627F, 627G, 627H, 627I, 627J, 627K, 627L, 627M, 627N, 627O, 633A, 633D/1, 635A, 642B/A, 646A, 646B, 646C, 646D, 646E, 647, 648, 1511, 1512, 1513, 1519A, 1519B, 1519C, 1519D.	586000			
727	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>				
	421, 424, 425A, 425B, 425C, 425D, 427A, 427B, 428B/1, 428B/3, 887/2, 888B, 888C, 888D, 890A, 890B, 890C, 890D1, 890D2, 891A, 891B, 891C, 891D, 891C, 893, 450, 453A/1, 453A/2, 452C, 454A, 454B1, 456/2, 481A/1a, 481A/1b, 481A/1c, 481A/1D, 481A/1E, 481A/2a, 481A/2b, 481A/3, 481A/4, 481A/5, 481B, 484B/2, 485, 486A/1a, 486A/1b, 486a/1c, 486a/2, 486A/3, 486A/4, 492A/2, 492B, 584, 585A, 585B1, 585B2, 586A.	1100000			
	66, 67A, 67C, 68, 69, 70, 77A/1, 77A/2, 77A/3, 77B, 78, 79, 89A, 96, 97, 99, 101, 103A, 104, 105, 116, 200, 894A, 894B, 895C, 488.	1100000			
728	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>				

<p>2b/1, 8, 10, 11, 403, 404, 405, 406A, 406C, 407A/1, 407A/2, 407A/3, 407B1, 407B2, 407C1, 407C2, 408A1, 408A2, 408A3, 408A4, 408A5, 408A6a, 408A6b, 408A6c, 408B, 409,410A/1., 410A/2, 411A/1, 411A/2, 411B/1, 411B/2, 412A, 412B, 413, 414A, 414B, 415A, 415B/1, 415B/2, 416, 417B, 430A, 436A1B1B3, 436A/1B1B4, 437A, 437B, 445C, 445D, 445E, 445F/1, 445F/2, 446, 447, 448, 448B, 449/1, 449/2, 450,454B/2, 454B/3, 454B/3, 456/1, 456/3, 456/4, 456A, 457B, 458A,458B, 459A, 459B, 460, 461, 462A, 462B, 463A, 463B, 464A/1, 464A/2, 464B, 465A, 465B, 465C, 466, 467A/1a, 467A/1b, 467A/3A, 467A/3b, 467A/3C, 468A/1a, 468A/1b, 468A/1c, 468A/1a,</p>		<p>975000</p>			
<p>468A/3a, 468A/3b, 468B1, 468B2, 469A/1a, 469A/1b, 469A/1c, 469A/3a, 469A/3b, 469B/1a, 469B/1b, 469B/2, 470A, 470C/1, 470C/2, 470C/3, 470C/4, 470C/5, 470C/6, 471A, 471B, 471C, 471D, 472A, 472B/1, 472B/2, 472B/3, 473A/2A2, 473B/2D, 473/2A3, 474/1, 471/2, 475, 477A/1a, 477A/1B1a, 477A/1B2, 477A1B2b, 477A1B2C, 477A3A/a, 477A3A/4,</p>		<p>975000</p>			
<p>477A/3D, 477B/1A1, 477B1A2, 477B1/1B, 477B/1C, 477B/3, 477B/D, 477B/1/2/1, 477B12/2, 477B/3, 477C/1c, 477C/2a, 477C/2b, 477C/2C, 477C/2d, 477C/2E/1, 477C/2E/2, 477C/2E/3, 477D/1, 477D/2, 477D/3, 477D/4a, 477D/4b, 478, 480A, 480B, 484B, 484B1, 486B1, 486B2, 491A/1, 491A/2, 491A/3, 491A/4, 491A/5, 491A/6, 491B/1, 491B/2, 492A/1, 495A, 495B, 496, 497, 498, 499, 500, 501, 502, 503A, 503B, 990A, 990B, 990/2, 990/3A, 990/3B, 991A/2, 991B/1, 992B/2a, 992B2b, 994A1, 994C/2, 995A/1, 998, 1001A3, 1001A4A, 1001B, 1002, 1003, 1003A/1, 1003A/2, 1003B, 1004A1a, 100A1c, 1005Aa, 1005C1a, 1006/1, 1000/3A/A, 1006/3A1B, 1006/3A1C1, 1006/3A1C2, 1006/3A1D, 1007/1, 1007/B, 1008, 1009/1, 10100/A, 1010/B,</p>		<p>975000</p>			

	<p>1010/C, 1012/C, 1012A, 1012B, 1013A, 1013B, 1014A1, 1014A2, 1014A3, 1014B, 1015A1, 1015A2, 1015A3, 1015A4, 1015B, 1016/1A, 1016/1C, 1016/3a3a, 1016/3A1B, 1016/3A1C, 1018A2B2, 1018A2B2, 1018A2B224, 1019/1A/2, 1019/1A/1, 1019/3A2, 1020A/2, 1020B, 1021A, 1021B/1, 1021B/2, 1021B/3, 1021B/4, 1021B/7, 1022, 1023A/1, 1023A/2, 1024A, 1024B, 1024C, 1024D, 1025A1, 1025A3b, 1025A3c, 1025A/3D, 1025A/3F, 1025A/3A, 1025B1, 1025B3, 1025C1, 1025C3, 1026A/1, 1026C/1, 1026C/2,</p>		<p>975000</p>			
	<p>1027A/3, 1027B1a, 1027B13, 1030A1, 1030B1, 1030B3, 1030C, 1030D, 1031, 1032, 1033A, 1033B, 1033C, 1033D, 10333, 1033F, 1034, 1035/1, 1035/2, 1036, 1037/1A/1a/1A, 1037/1A/1a/1b, 1037/1A/1a/2, 1037/1A/1a/3, 1037/1A/1a/4, 1037/1A/1a/b, 1038A1A1, 1038A1A2, 1038A1A2, 1038A1A3, 1038A1A/A, 1038/B/1a1, 1038/B/1a2, 1038/B/1A3, 1038/C/1A1, 1038/C/1A2, 1039/1B/1A, 1039/1B/1A, 1039/1B/1B, 1039/B/1C, 1040A1B2, 1040A/B2, 1040A3B2, 1040C/1, 1040C/2, 1041A/1, 1041C, 1042A/1, 1042A/2, 1042/B, 1042C, 1043A/1B, 1043C/2a, 1043C/2B, 1044, 1045A/1a, 1045B/1a, 1046A/2B, 1046B/3B, 1046C/3A, 1047/A/2B, 1047B/a, 1048A1B2, 1049/A1a/2B/1, 1049A/1a/2b,/2B2, 1049C1a, 1050A1b1.1050A1B2, 1050A1B3,</p>		<p>975000</p>			
	<p>1050A1B4, 1050A2, 1050C, 1051A/a, 1051A/b, 1051A2a, 1051A2b, 1052A1, 1052A3a, 1052A3b, 1052A/3C, 1053A/1, 1053B1a, 1053B1b, 1053C1a, 1053C1b, 1053C1C, 1055/1a, 1055/b, 1055/1c, 1055/1d, 1055/1e, 1055'1F, 1055/3a, 1055/3b,, 1056/2a/1, 1056/2a/2, 1056/2a/3, 1056/2b, 1057A/2, 1057B/2a, 1057B/2a1b, 1058, 1059/1B2, 1059/3B2, 1060B, 1061B, 1017A1a, 1017A1b, 1017A/2a, 1017A/2b, 1063/1a,</p>		<p>975000</p>			

	<p>1063/1b, 1063/3A1, 1066A, 1067, 1068, 1071, 1072, 1072/A1, 1073B/2, 1074, 1075, 1076A, 1076B, 1077A1a1, 1077A1a2, 1077A3b, 1077B2, 1078A1b, 1078A2b2, 1078C2b2, 1079A3,A, 1079C1a1, 1079C3A1, 1518B/2B, 1520A, 1520B, 1520C, 1520D1, 1520D2,</p>		<p>975000</p>			
	<p>649A, 649B, 649C, 649D, 649E, 649F, 649G, 650, 651, 652, 653, 654A, 654B, 654C1, 654C/2, 654D, 655, 656/1, 656/2, 656/3, 656/4, 656/5, 656/6, 657, 658, 660A, 660B, 660, 661A, 661B, 661C, 662A, 662B, 662C, 662D, 663A, 663B, 663C, 663D, 667A, 667B/1, 667B/2, 668, 669/1, 669/2, 670/1, 670/2, 670/3, 671, 672/2C, 694B, 649C, 695, 699, 700, 702A, 702B, 704/1, 704/2, 705, 706, 707, 708, 709A, 709B, 709C, 710A, 710B, 710C, 710D, 711A/1, 711A/2, 711A/3, 711B, 713, 718A, 718B1, 718B2, 720A/1a, 720A/b, 720A1C, 720A2, 720B, 721A, 721B, 722, 724A, 724B, 726, 727A/1, 727A/2, 727B, 728, 729, 730, 731A/A, 694A/a, 694A/B, 694A/C, 694A/D, 732A, 732B/1, 732B/2, 732B/3, 732B/1, 732B/5, 732B/6, 732B/7, 732B/8, 733, 734A, 734B, 734C, 737A, 737B, 738, 739, 740A, 740B, 741A, 742A, 742B, 743, 744, 746/1, 746/2, 748, 749, 752, 763/3, 768/1, 768/2, 768/3, 769, 770, 771, 772, 773, 775, 776A/1, 776A/2, 777, 778A, 778B, 779,</p>		<p>975000</p>			
	<p>780/1, 780/2, 781A, 781B, 782/1, 782/2, 787, 788A, 788B1, 788B1, 788B2a, 788B2b, 788C, 790/1, 790/2, 790/3, 791/1, 791/2, 792, 793, 795, 796A, 796B, 796C, 798, 799, 800, 801/1, 801/2, 801/3, 802A, 802B, 803B, 803C, 803D, 803E, 805A,</p>		<p>975000</p>			

<p>890E5, 809F, 809S, 814, 815, 829B, 829C, 830A, 830B, 832/1, 832/2, 832/3, 834/4, 833/1, 833/2, 833/3, 836A, 836B, 837, 838/2, 839A/1, 839A/2, 839B/1, 839B/2a, 89B/2b, 840A, 840B, 840C, 841, 942, 943A/1, 843A/2, 843A/3, 843A/4, 844B, 844C, 844D, 844E, 844F, 846A, 846B, 850, 851, 854, 855A, 855B, 856, 858, 860, 906, 911, 913, 915, 916B, 916C, 917A, 918A, 918B, 919B, 920A, 920B, 921, 922B, 1204, 1206, 1216A, 1216B, 1218A, 1218B, 1222/2A, 1222/2B, 1222/3, 1222/4, 1222/5, 1224, 1225, 1226A/1, 1226A/2, 1226B, 1226C, 1228, 1229, 1230A, 1230B, 1231, 1231/1, 1232/2, 1235, 1236A, 1236B, 1237, 1238/1, 1238/2, 1239A, 1239B,</p>		<p>975000</p>			
<p>805B/1, 806, 807A, 807B, 808/1, 808/2, 808/3, 809A, 890B, 1239C, 1240A, 1240B, 1242, 1245D2, 1246/1a, 1246/1a2, 1246/2, 1247/AA, 1247/E, 1247/ EE, 1248, 1249, 1250/2, 1252A, 1252B, 1253A, 1253B, 1254, 1255, 1256, 1257A, 1257B, 1257C, 1257D, 1257E, 1257G, 1258, 1259A, 1259B, 1259B/1, 1259B/2, 1259B/3, 1259C, 1261, 1262A, 1262A, 1263B, 1267,</p>		<p>975000</p>			
<p>1268, 1269A, 1269B, 1270A, 1270B1, 1270B/2, 1270B/3, 1270B/4, 1271A2a, 1271A2b, 1271B, 1272B1a, 1272B1b, 1272B2a, 1272B2b, 1273B1, 1273B2, 1274A, 1274B, 1274D1, 1274D2, 1275A, 1276, 1277B1, 1277B2a, 1277B2b, 1279A, 1279B, 1279D, 1281A, 1283D2AA,</p>		<p>975000</p>			

<p>3, 5, 6, 15A, 15C, 18, 19B/1, 19B/2, 19B/3, 19B/4, 20B, 21B, 22A, 22B, 25B, 27, 28, 32C, 33D, 32E, 34, 37, 42, 43, 44B, 44E, 48, 50, 52, 53A, 53C, 55, 57, 58, 59, 60, 179/C, 193B, 204A, 207B/2, 209B/2, 212, 213A, 213B, 214B, 215, 216B, 217B, 218B, 220, 228A, 228C, 430B/2, 434A/1, 434A/2, 434A/3, 438C, 672/2B, 672/2D, 673A/1, 673A/2, 673A/3, 679B/2, 683B, 684B, 685A, 685B, 685C, 686, 687A/1, 687A/2, 689, 690, 691, 292, 698, 750, 753, 754, 755A, 755B, 755D, 756, 758, 761, 762A, 763, 764, 765A, 765C, 766/1, 766/2, 767, 809G/A, 809G/E, 810/1, 818/1, 818/3, 819/1, 820/1, 822, 823/2, 824/2, 825/1A, 825/1C, 825/2a, 825/2C, 825/3a, 825/3C, 825/4C, 825/4C, 825/5B, 825/5C, 825/6A,</p>		<p>975000</p>			
<p>825/6C, 826A, 826B, 826C, 826D, 826D, 826F, 831B, 835A, 835B/1, 835B/2, 847, 849A, 849B, 852, 853, 865, 866A/2, 866B, 869A, 870A, 871A, 871B, 872, 875, 877B, 878, 879B, 880, 885A/3, 896, 897, 898, 900, 901, 904, 905, 908/1, 908/2, 914,</p>		<p>975000</p>			
<p>916A, 922C, 924, 925/1, 926/1, 927/2, 928B, 930, 931, 932, 933, 935A, 935B, 936, 937, 938, 939, 940, 941/1, 941/3, 942/1, 942/2, 942/3, 944, 945, 946, 948/1, 948/3, 949A1, 949B1, 949B3, 950/1, 951, 952, 954B, 956, 957, 959/1, 960/2A, 961/3, 1157, 1158/1, 962B, 962C, 963, 964B2A, 964B2C, 964B2D, 965, 966, 967, 968A/2, 968B/2, 969A/1, 969B/1, 969B2, 970, 971A/1, 971A2, 972A, 972C, 973A/1, 973B/2, 978, 980, 981A, 981B, 981C, 982A2B, 982B2A1, 982B2A2, 982B2A3, 983A1, 983C, 983D, 985B, 986A, 986C, 987, 988/1, 988/2, 988/3, 989/1, 989/2, 989/3, 989/4, 995C2, 1000/1, 1000/2, 1000/3, 1000/4, 1000/5, 1000/6, 1000/7, 1000/8, 1000/9, 1000/10, 1000/11,</p>		<p>975000</p>			

	<p>1000/12, 1000/13, 1000/14, 1000/15, 1000/16, 1080B/A, 1080F/A, 1080F/E, 1080H/1A, 1080H/1B, 1080H/1C, 1081A1b, 1081A1c, 1081A1d, 1081B/1, 1087, 1089, 1095, 1104, 1105, 1108, 1109, 1110, 1111, 1112, 1113, 1115, 1117, 1120B, 1123A, 1123B, 1123C, 1123D, 1124/1, 1124/2, 1124/3, 1124/4, 1129B, 1129C, 1129D, 1129E, 1134/1, 1134/2, 1143C, 1147A1, 1147A2, 1147A/3, 1147B/1, 1147B/2, 1149A, 1149B, 1149C, 1149D, 1149E, 1149F, 1151A, 1153/3, 1154/A, 1156B, 1157, 1158/1, 1161, 1163/1, 1163/2, 1169, 1170, 1172A, 1172B, 1172C, 1173/1, 1173/2, 1176,</p>		975000			
	<p>1178/1, 1178/5, 1179/1, 1182/A, 1182B, 1183A, 1183B, 1184A, 1185B, 1189/1, 1195, 1196, 1200/3A, 1200/3E, 1200/3Ee, 1200/3U, 1200/3Uu, 1200/3Uu, 1200/7, 1210Bb, 1212A, 1212B, 1212C, 1245A, 1245D1, 1283G/2, 1283g/3, 1283g/4, 1286A, 1287A, 1289B, 1289C, 1290B, 1291C, 1292B, 1292C, 1293C, 1294B, 1295A, 1297A, 1298B, 1299, 1300, 1302, 1305, 1307, 1308, 1309/1, 1309/2, 1310, 1311, 1313, 1315, 1316, 1317, 1318, 1319A, 1319B, 1320A1, 1320A2, 1320A, 1321A1, 1321A3, 1321B1, 1321B3, 1322B, 1324B, 1325, 1326, 1328, 1329A, 1330A/2, 1330B/2, 1333B, 1334, 1335A, 1335B, 1336A, 1336B, 1336C, 1337A, 1337B, 1338A, 1338B, 1338C, 1338D, 1339, 1340A, 1340B, 1340C, 1340D, 1340E, 1341/1, 1342A, 1346A, 1346B, 1352A, 1353A, 1353B, 1353C, 1354A, 1354B, 1355A, 1355B, 1355C, 1355D, 1355E, 1357A, 1357B, 1357C, 1359, 1514, 1515, 1517A.</p>		975000			
729	<p><u>ಕಾಲುವೆ ತುದಿಯಲ್ಲಿರುವ ಧೈ ಲ್ಯಾಂಡ್ ಸರ್ವೇ ನಂಬರುಗಳು</u></p>					
	<p>430B/2, 431/A, 431A, 433A/1B, 433A/1a/A1A1, 433A1A1/A1A1B, 433/A1A1/A1A1B, 433/A1A1/A1A2, 433A/1A/A1A4, 433A1A1/A1A5, 433A2, 433A3, 433A/4A, 433A/4B, 433B/1A, 433B/1B, 433B/1C,</p>		450000			

	433B/2, 434C/2a, 434C/2b, 434C/2C, 434C/3A, 434C/3B, 434C/4, 434C/5, 435/2A, 435/2B, 435B/1a, 436A/1b, 438A, 438B, 440A/B, 441, 442, 443,445, 445B,		500000			
730	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	629A, B, 630A,B, 632/1, 636, 640, 867/1, 867/2, 868, 869/3, 870/3, 870C,		582000			
	23A, 23B, 25A, 26, 29A, 29C, 30, 32A, 32B, 40A, 40B, 41, 61A, 61B, 63, 64, 72, 73A, 74, 75, 197C, 198A/1, 198A/3, 199B, 202E, 234A, 434C/1, 862, 881A/2A1, 881A/2/A2, 881A/2A21, 881B1/A1, 881B1A2, 881B1A3, 881B1A4, 881B1A5, 883/1, 883/2, 884, 885A1, 885A/2, 887/1, 903A, 903B, 953, 954A, 974, 975A/1, 976A/1, 976C, 977B, 984A1, 984A2, 984B, 985A1, 996/1, 996/2, 997A, 997B, 999A, 999B, 1208A, 1208B, 1212D, 1214, 1215, 1245B, 1245C, 1250/1, 1301.	500000				
731	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೇ ನಂಬರುಗಳು</u>					
	118A, 118B/1, 118B/2, 118C, 119, 120121, 122, 123, 124, 125, 126, 127A, 127B, 127C, 127D, 127E, 127G, 127H, 127F, 127J, 127K, 127L, 127M/1, 127M/2, 128, 129, 130A, 130B, 131, 132A, 132B, 132C, 132D, 132E, 132F, 132G/1, 132B/2, 132H, 132I, 132J, 132L		875000			

<p>132M, 132N, 132O, 132P, 132Q, 136, 134B, 137C, 138, 140A, 140B/2, 142, 143, 144, 146, 147, 148A, 148B, 148C, 148D, 148C, 148D, 149, 150, 152, 153A, 153B, 153C, 154A, 154B, 155A, 155M, 155C, 156A, 156B, 158, 159, 160/1, 160/2, 161, 162, 163A, 163B, 163C, 164, 165, 167, 248, 249, 255, 256, 257, 258, 260, 261, 262, 263, 264, 265/1, 266, 267/1, 268, 269, 270, 271, 272, 273, 274, 275, 276, 277, 278, 279A, 279B, 279C, 280/1, 281/1, 282, 283, 285, 286, 287, 288, 289, 290, 291/1, 292A, 292B, 293, 294, 295, 296, 297, 298, 299, 300, 301,</p>		<p>875000</p>			
<p>302/1, 305, 306/A/1, 306/B1, 306/2, 307, 308, 309, 310, 311, 312, 313, 314, 315, 316, 317, 318, 319, 320, 322, 323, 324, 325, 326, 327, 328, 329, 330, 331, 332, 333, 334, 336, 337, 338, 339, 340, 341, 342, 343, 344, 345, 346, 347, 348, 349, 350, 351, 352, 353, 354, 356A, 356B, 357, 358A, 358B, 359, 360, 361A, 362B, 361C, 363A, 363B, 364A, 364B, 365, 366A, 366B, 367, 369B, 370, 371A, 371B, 372, 373, 375, 376A, 376B, 377, 378, 379, 380, 381, 382, 383, 385, 387, 388, 389, 390, 391, 392, 393, 394,</p>		<p>875000</p>			
<p>395, 396, 397, 398, 400A, 400B, 401A/1, 401B/.2ab1, 401b/2b, 402a, 402b, 501, 506A, 506B, 506C, 507A, 507B, 507D, 508, 509, 510, 511, 512, 513, 514, 515, 516, 517, 518, 519, 520A, 520B, 521, 522, 523, 524, 525, 526, 527, 528A, 528B, 529, 530, 531A, 531B, 532, 533A, 533B, 534, 535, 536, 537, 539, 540, 542, 543, 544, 545, 546, 547, 548, 549, 550, 551, 552A, 552B, 552C, 553, 554, 555, 556, 557A, 557B, 557C, 558A, 558B, 558C,</p>		<p>875000</p>			

	558D, 559, 561A, 561B, 561C, 561D, 561E, 562, 563, 564, 565, 566A, 566B, 567A, 567B, 567C, 567D, 567E, 567F, 568, 569, 570, 571, 572A, 522B, 572A, 572B, 573C, 573D, 573E, 574A, 574B, 575A, 575B, 576, 577, 578, 579, 580, 581, 582, 585B1, 585B2, 586B, 587A, 587B, 589, 590A, 590B, 591, 592A, 592B, 594A, 594B, 595A, 595B, 596, 597A, 597B, 598, 599, 601, 603A, 603B, 604, 605, 607, 609, 610, 611, 612A, 612B, 612C, 612D, 612E, 612F, 612G, 612H, 612I, 614, 615, 616, 618.		875000			
732	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	88A/1, 88A/2, 88A/3, 89B, 90A, 90C, 91A, 91C, 93A, 115, 135B, 178, 194A/1a, 194A/1C, 194A/C2, 194B1, 196, 197A/1, 197A/3, 198C, 198B,	624000				
	209A/2, 217A, 218A, 219, 226A/1, 226A/3, 436A/1B1B1, 436A1B1B2, 438D, 380A, 6809C, 981A/1, 681A/3, 1211A1, 1211A2, 1211B, 1211C, 1211D, 1211E, 1211F, 1211G.	624000				
733	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	1361/1a, 1361/b1, 1361/2, 1362, 1363/b, 1364a, 1364b, 1364c, 1366/1, 1366/2, 1366/3, 1368A, 1369A, 1369A, 1369B, 1369C, 1369D/2, 1369H, 1369/1, 1369/3, 1369J/2, 1369K1, 1362A, 1372B2, 1372B3, 1373A, 1373B, 1374A, 1374B, 1375, 1376.1377A, 1377B, 1378, 1379, 1380,	210000				

	1384A, 1384B, 1385B, 1386, 1387B, 1388, 1389, 1390, 1400, 1403A, 1403B2, 1404/2, 1406/1, 1406/3, 1407/A, 1407B, 1408, 1409, 1410A, 1441B, 1411, 1413A, 1415B, 1416A, 1416B, 1418, 1419, 1421, 1423, 1224, 1225, 1226, 1227, 1428, 1231, 1432, 1234, 1235A/a, 1435B, 1436B, 1437B, 1438B, 1441A, 1442, 1443, 1446/2, 1446/3, 1447, 1449, 1415, 1452, 1453, 1454, 1455, 1456B, 1457B, 1459, 1460, 1461B, 1464, 1466A, 1466B, 1467, 1469/1, 1471B/1, 147B/3, 1473/2, 1479/3, 1480/2, 1482/2, 1483/Aa, 148/2, 1484/4, 1485, 1486, 1488, 1494B.1500C/2, 1500E/1, 1500E/6,	210000				
	1500E/14, 1500E/16, 1500E/17, 1501A, 1501B, 1501C, 1502, 1503A, 1503B, 1506, 1523, 1524, 1525/2, 1525/3, 1525/4, 1526/2, 1527/1, 1527/2, 1528/1, 1528/2, 1528/3, 1528/4, 1529/1, 1529B, 1530/1, 1531/1, 1531/2, 1531/3, 1532/1, 1532/2, 1532/3, 1533/1, 1533/2, 1533/3, 1534/1, 1534/2, 1534/3, 1535/1, 1535/3, 1535/3, 1536/2, 1536/3, 1537/1, 1537/2, 1538/1, 1538/2, 1539/1, 1539/2, 1541/1, 1542/1, 1542/3, 1543/1, 1543/2, 1543/3, 1543/4, 1544, 1547, 1548/1, 1550, 1552/2, 1553/1, 1553/3, 1554/2, 1554B, 1555/1, 1555/2, 1555B, 1556/1, 1556/2	210000				
734	ಸೀತಾರಾಮತಾಂಡ ಗ್ರಾಮ					3000
735	ಭುವನಹಳ್ಳಿ				2000	3000
736	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	12A, 12B, 16, 17, 18, 70A, 70B, 70C/1, 70C/2, 75, 76/1.	400000				
737	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	28A, 28B, 28C, 30, 32, 33, 36A, 35, 36B, 36D, 38A, 38B, 38C, 47, 48, 52A, 52B, 52C, 52D, 54, 55, 59A, 59B, 59C, 59D.	400000				

738	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>					
	4A, 4B, 4E, 4F, 5A/1, 5A/2a, 5A/2b, 6A, 6B, 8A, 8B, 9, 10, 11, 21A, 21B/1.	410000				
739	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	1A/1, 1A/3, 1A/4, 1A/5, 2, 3A, 3B/a, 3B/b, 3B/c, 4C, 4D, 21B/2, 21C, 22A, 22B/1, 22B/2, 22C/1, 22C/2, 23A, 23B, 24A, 24B, 24C, 25, 27, 34A, 34B, 38D, 39, 40A, 40B, 41A, 41B/1, 41B/2, 41B/3, 41C, 41D, 41E, 42A, 42B, 42C, 42D, 42E, 43A, 43B, 44A, 44B, 45, 46A, 46B, 49A, 49B, 49C, 49D, 50A/1, 50A/2, 50B, 50C, 51A, 51B, 51C, 56A, 56B, 57A, 57B, 60A, 60C, 61, 62A, 62B, 62C, 62D, 62E, 63, 64A, 64B, 64C, 64D, 64E, 65, 66A, 66B, 67A, 67B, 68A, 68B, 69, 70A, 70B, 70C/1, 70C/2, 72A, 72B, 73A, 73B, 73C, 73D, 74, 77, 78A, 78B, 79A/1, 79A/2, 79B, 80, 81A, 81B, 82, 83A, 83B, 83C, 84, 85, 76/2.	240000				
740	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	5A/2B, 34B, 35, 41A, 41B/1, 41E, 47, 48, 64E.	378000				
741	ಪಾಪಿನಾಯಕನಹಳ್ಳಿ				2000	3000
742	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	63A/1, 65B, 101, 102A, 103C, 104/A, 106C, 109, 110A, 110B, 117, 118.	450000				
743	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					

	135/B, 136/A, 136B, 136C, 137A, 137B, 138, 139A, 139B, 139C, 129A, 129C, 129B, 123, 124, 125, 126, 118B, 119, 121, 120, 122D, 122/ABC, 92, 91, 95A, 96, 99, 102A, 103C, 104A, 65A, 49, 48A/1, 48A/2, 47A, 37, 38, 36, 40, 30B/2, 30B/3, 32C/1, 32C/2, 13E, 13B, 13C, 11A, 11B, 5, 121, 10/AB, 10C, 10C/2.	315000			
744	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	104, 105, 63, 62, 61A/1A, 67A, 67B, 168A, 169B, 169E, 175A/5, 175A/12, 175A/13, 212D, 215B, 214, 246, 248, 2, 4B/2, 5, 9/ 14, 15, 16A, 16B/1, 16C, 17A, 18A, 18B/2, 19, 20, 21A, 21B, 22A/2, 22B, 22C, 23A, 23B, 24, 25A, 25D, 26A, 26B, 26C, 26D, 26E, 27, 28A/1, 28A/2, 28A, 28C, 31, 32A, 32B, 32C/1, 32C/2, 32D, 32E, 33B, 33C, 34A/1, 34B, 34C, 34D, 34E, 42, 44, 45, 46A, 46B/1, 46/2, 46E, 47, 48, 49, 50, 50B, 51A, 52A, 55A, 56A, 57, 67, 67B, 68, 69, 70, 71, 72, 73, 74, 75, 76, 77A, 78A, 78B, 79, 80, 81, 83, 84AB, 85A, 86, 87, 87B, 88, 89, 90A, 90B, 91, 92, 93, 94, 95, 96, 97, 98, 99, 100, 115, 121, 126, 127, 128, 129, 130, 132, 133, 135, 136, 137C, 138,	200000			
	139C, 141, 142A, 142B, 142C, 143, 144, 147, 148, 150, 151, 152, 153, 154, 155, 156, 157, 159, 160A, 160B/1, 160B/4, 161, 162, 163, 164, 165, 166, 167, 168, 169, 170, 171, 172, 175, 176, 177, 179, 182, 183, 184, 186, 187, 188, 189, 190, 191, 192, 194, 195, 197, 198, 199, 200, 201, 202, 203, 204, 205, 206, 207, 208, 210B, 211, 211B, 212, 212D, 213, 214, 215, 216, 217B, 218, 219, 220, 240, 241, 243, 244, 245, 246, 248, 249, 249B, 250, 252, 254, 254B, 254C, 255, 256A, 256B, 257, 258, 259, 260, 261, 262, 263, 264, 265, 266, 267, 268, 269, 270, 271, 272, 273, 274, 275, 276, 277, 278, 279, 280, 281, 282, 283, 284, 285, 286, 284, 288, 289, 290, 291, 292, 283A, 293, 294, 295, 296, 297, 298, 299, 300, 301, 302, 303, 304, 305, 306, 307, 308A, 309, 310, 311, 312, 313, 314, 315, 316, 318, 319, 320, 321, 322, 323, 325.	200000			

745	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	13C, 21A, 24, 30, 41, 43A/1, 87B, 102A, 109, 125, 131, 136C, 137A, 139A, 139B, 157A, 164A, 198B, 212H, 250C, 260, 274B, 292B, 311, 312, 324C.	257000				
746	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೇ ನಂಬರುಗಳು</u>					
	326, 327, 327B, 327C, 328, 329, 330, 331, 332, 333, 334, 336, 337, 340, 341, 344, 346, 348, 349, 350, 351, 352, 353, 354, 355, 356.	200000				
747	ಕೊಟಗಿನಹಾಳ				2000	3000
748	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	129, 130, 132/1, 135, 137/B, 138, 141, 142A, 142B, 142C, 142D.	250000				
749	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	1B/1, 1B/2b, 1B/4, 2A, 9/1b, 9A2/1, 9A/3, 9A/11, 11, 12, 13/1A, 15J, 20, 21, 22A, 22C, 22D, 23, 24A, 24B, 24C, 24D, 24E, 24F, 29, 31/6, 32A, 33, 37A, 38A, 38B.	225000				
750	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೇ ನಂಬರುಗಳು.</u>					
	13/3, 14, 18, 19/1, 26A, 26B, 26C, 27A, 27B, 28, 47B/1, 47B/2, 51A.	344000				

751	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	39A, 42A, 44A, 44B/1, 44B/2, 46B/3, 46B/5, 46B/6, 55A, 55C, 56A/1, 57A, 15E/1, 15E/2, 15E/3, 88B/2, 98, 102, 106A, 106B, 109A, 108B, 112, 120A, 120, 143B, 144, 152, 155, 157A, 2B, 3A, 3B, 3C, 4, 6, 7A, 7B, 7C, 8, 9A/7, 9A/8, 9A/12, 9A/13, 9A/15, 9B, 9C, 9D, 9E, 9F, 13/2A, 13/2B, 13D, 15A, 15B, 15C/3, 15C/4, 15D, 15G/Aa, 15G/Aaa, 15H, 15I, 16Aa, 16Aaa, 19/2, 19/3, 13Aa, 34AB, 34C, 35A/1, 35B/1, 38C, 38D, 38E, 38F,	200000				
	45A, 45B, 45C, 45D, 46A/1, 46A/2, 46A/3, 46B/1, 46B/2, 46B4, 46C, 47C, 51B, 51C, 51D/Aa, 52, 58A, 59A, 60A/1, 60A/3, 61A/4, 61A/5, 60B, 64, 65, 66A, 66B, 67A, 67B, 68A, 68B, 69, 70A, 70B, 70C, 70D, 71A/1, 71A/2, 71B, 72A/Aa, 72A/Aaa, 72B, 73, 76, 77, 78A, 78B, 80, 81A, 81B, 81C, 83, 84A, 84B, 84C, 85, 86A, 36A/1, 36A/2, 36A/3, 86B, 86C, 87, 88A, 88B/1, 90, 91, 92A, 92B, 93, 94A, 94B, 95A, 95B, 96, 97A, 97B, 99, 100, 102, 104, 105, 107A, 107B/Aa, 107B/Aaa, 107B/E, 108, 113A/1, 113A/2, 113B/1, 113B/2, 114, 115A, 115B, 115C, 115D, 116A, 116B, 116C, 117A, 117B, 118, 119A, 119B, 120C, 121A, 121B, 122A, 122B, 123, 124A, 124B, 124C, 125A, 125B, 125C, 126, 128, 131/1, 131/2, 134, 145, 146, 147B, 148, 149, 152A, 153A, 156B, 156C/Aa, 156C/Aaa, 158A, 158B, 159A, 159B, 162, 163, 165A, 165B/1, 165B/2, 165C/1, 165C/2, 166B, 166D/1, 166D/2, 166D/3, 166D/4, 166D/7, 166D/8, 166D/10, 166D/11, 166D/12, 167, 168, 169, 170, 171, 172, 173, 174A, 174B, 175A, 175B, 176A, 176B, 177A, 177B, 177C, 183, 184	200000				
752	<u>ಕೊಳವೆ ಏತ ನಿಲರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	15B, 15H, 16Aaa, 19/2, 24B, 26A, 26B, 26C, 32A, 44A, 45A, 46C, 47B/1, 55A, 102, 112, 120A, 120B, 121B, 130, 144, 145.	344000				

753	78-ಹಂಪಿ				2000	3000
754	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	127A, 127B, 128, 130, 138,		600000			
	109	260000				
755	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	117, 118, 119, 121, 123, 125, 126, 131/1, 131/2, 133, 134/2, 140, 142, 148/1, 148/2, 150, 152/1,152/2, 154A, 154B, 154C, 154D, 154E, 155		675000			
756	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೇ ನಂಬರುಗಳು.</u>					
	107, 108.		610000			
757	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	110/2, 111/1, 111/2, 114 94 96/1 96/2 96/3 96/4 97/1 97/2 74 75 76/1 76/2 98 70 68 69/1 69/2 331/B 34/2 36/2 37/2 26/1 26/2 24 39 19.		445000			
758	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	1, 2/2, 3, 5/1, 5/2, 5/3, 5/4, 7, 8/1, 8/2, 10, 12/1, 12/2, 15/2, 16, 22/1, 22/2, 23, 25, 27, 29, 30/1, 30/2, 32, 33/1A/A, 33/1A/2, 34/1, 36/3, 38/1, 38/2, 40, 41, 45, 47/1, 47/2, 48/1, 48/3, 48/4, 49/1, 49/2, 51/1, 51/2, 52/1, 52/2, 52/3, 53, 54, 55, 58/2, 59/1, 60, 63/1, 63/2, 64/2, 64/3, 64/4, 77, 78/2, 80, 82, 83, 84/1, 84/2, 85/1, 85/2, 86, 87, 88, 89/1, 89/2, 90, 91/1, 92, 93, 99/1, 99/2, 100/1, 100/2, 101, 102, 103, 104, 105/A, 105/B1, 105/B2, 106, 110/3A, 110/3B, 110/C, 115/1, 116/1, 116/2, 122/2, 122/3.		405000			

759	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	4, 157	327000				
760	ಕೃಷ್ಣಾಪುರ				2000	3000
761	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	34, 37, 40, 43, 46, 47, 9/2.	577000				
762	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	1/1, 2/1, 5, 6/1, 11, 12/1, 12/2, 13, 14, 17/1, 17/2, 19, 20, 24/1, 23, 27, 29, 31, 32/1, 49/1, 56.	577000				
763	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	7/1, 8/1, 15, 16, 21, 22, 24/2, 25, 26, 30, 44/1, 45, 57/1, 62.	462000				
764	ಇಂಗಳಿ				2000	3000
765	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	10, 87a, 87b, 88/1, 88/2, 89, 90, 91, 92, 93, 94, 95, 96a, 96b, 96c, 96d, 104, 105a, 105b, 107, 110a, 110b, 112a, 112b, 113, 114, 115, 116, 117, 118, 120, 121a/1, 121a/2, 121b/1, 121/b2, 121c, 122a, 122b/1, 122b/2, 123, 124a, 124b, 125a, 125b, 126a, 126b, 127.	348000				

766	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	4, 6, 8, 9, 12A, 12B, 13A, 13B, 27A, 27B, 29/2, 29/3, 30/1, 30/2, 30/3, 31, 32, 33/2, 36, 37, 38, 40, 41, 43A, 45, 47B, 47C, 47E, 78A, 78B, 78C, 79, 80A, 81/1, 81/2b, 81/2C, 81/3, 81/5, 83, 84A, 84B, 84C, 84D, 84E, 84F, 84G, 84H, 85A, 85B, 85C, 140A/1, 140A/3, 141A, 141B, 142A, 142B, 142C, 142D, 143A/1, 143B, 143C, 144A, 144B, 145, 146, 147A, 147B, 147C, 147D, 148, 150, 152, 153, 154, 155, 157, 158A, 158B, 159A/1, 159B/1, 191, 201, 202, 203, 211A, 211B, 212A, 212B, 213A, 242, 243A, 244A, 244B, 244C, 244D, 245A, 245C, 245D, 245E, 245F, 246A, 246B, 246C, 247, 251, 252A, 252B, 252C, 252D, 252E, 252F, 252G, 252H, 252I, 313.	348000			
767	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>				
	1, 2, 3A/1, 3A/2, 3A/3, 3A/4, 3A/5, 3A/6, 3D, 97A, 97B, 97C, 98, 99AB, 99C, 99D, 99E, 100A, 100B, 100C, 100D, 101A, 101B/1, 101B/2, 101C, 101E, 128A/1, 128B/1, 129B, 131A, 131B/1, 131C/1, 132A/1A, 133B/1, 135A/2, 136B2, 137A/2, 137B/2, 137C, 139A, 171A, 171B, 172A, 172B, 173, 175, 176A, 177A/1, 178A/1, 178B, 180A, 180B, 180C, 181A, 181B, 181C, 181D, 183, 184A, 184B, 186, 188D, 190A/1, 191/1, 191A/2, 191A/2B, 192, 194A, 195B/1, 197A/1, 198A/1A, 198A/3, 198B/2, 205, 206A, 206B, 206C, 207A, 207B, 207C, 208A, 208B, 208C, 209A, 209B, 214A, 215A/Aa, 215A/Aaa, 215B, 215C/1, 215C/2, 216A, 216B, 217, 218, 219A, 219B,	410000			
	219C, 219D, 219F, 220A, 220B, 220D, 221A, 221B, 221C, 221D, 223, 224A, 224B, 226A, 226B, 227A, 227B, 228, 230, 231, 233, 234A, 234B/1, 235A, 237A/2, 237B/2, 238ABC/16, 238ABC, 238D, 239A, 239B, 240A, 240B, 241, 248A, 248B, 244, 250A, 250B, 262B/1, 2692B/2, 263, 264, 265A/1, 265A/2, 265B, 266A, 266B, 267A, 267B, 268A, 269, 273, 274.	410000			

768	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	56, 57, 58, 59, 61A, 61B/1, 61B/2, 61B/3, 61B/4, 62A, 62B/1, 62B/2, 62B/3, 63A, 65, 70A, 71A, 71B, 72A, 72B, 72C, 73, 75A, 75B, 75C, 77A, 77B, 77D, 160A/1, 161, 163, 164, 165A, 166A, 166B, 168A, 168B, 168CD, 168E, 168F, 168G, 168H, 253A, 253B, 253C, 253D, 254A, 254B, 254C, 255A, 255B, 256A, 256B, 257, 259A, 259B, 259C, 260A, 260B, 261, 275A, 275B, 276, 277, 278, 279A, 279B, 280, 281, 282A, 282B, 282C, 282D, 283A, 283B, 283C, 283D, 284/1, 284/2, 284/3, 285, 286, 288AB/1, 288AB/2, 288AB/3, 284, 291, 292, 293A, 293B, 294/1, 294/2, 295/2, 296, 297/1, 298/1, 310, 313.	255000				
769	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	41, 43A, 85A, 85B, 87A, 88/2, 89, 90, 91, 92, 93, 94, 95, 96B, 99D, 101A, 105A, 105B, 112A, 123, 125A, 142C, 199, 226B, 228, 233, 234B/1.	290000				
770	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	215A/Aa, 215A/Aaa, 215B, 215C/1, 215C/2.	290000				
771	ಧರ್ಮಸಾಗರ				2000	3000
772	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	27B, 28A, 28B, 24A/Aa, 24A/Aaa, 24A/E, 24B, 24C, 24D, 24E, 24F, 24G, 24H, 24/I, 24J, 24K, 24L, 24M/Aa, 24M/Aaa, 150, 151, 152Aa, 152Aaa, 152/E, 153, 157B, 157C, 149, 155Aa, 166, 165Aa.	345000				

773	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	170A/1, 170A/2, 170A/3, 170B/1, 167A, 167B, 146A/1, 145A, 145B, 143A, 143B, 143C, 143D, 140, 136A, 136B, 136C, 137B, 139A, 23A, 23B, 23C, 40A, 40B	295000				
774	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>					
	37Aa, 37/Aaa, 32, 35, 34, 31/1, 31/2, 64, 68A, 68B, 68C, 87B, 72A, 72B, 74A, 74B, 78, 81Aa, 81/Aaa, 83, 84, 85A, 94/2, 94/4, 94/5, 86, 38, 25, 19B, 19C, 160A.	345000				
775	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	48B, 47, 12, 13, 2A/2, 2A/3, 2A/5, 1, 12, 13, 42A, 42B, 48B, 47, 2A/2, 2A/3, 2A/4, 2A/5, 2A/6, 2A/8, 40A, 41A, 88, 138, 132B.	295000				
776	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	2C, 4E, 4A, 5, 6A/1, 6A/2, 6B, 12, 15C, 16, 17C, 18A, 60, 61B, 69B, 69B2, 70A, 70B, 70C, 75, 76, 79B, 100, 103, 106A/1, 105A/3, 106, 110, 116, 120A, 121, 122B, 125C/1, 125C/2, 132A, 132B, 135B, 162A/Aa, 122A/Aaa, 176B, 164B, 169A, 169B, 194D/2, 199, 203D, 214, 215C, 216B, 216C.	478000				

777	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೇ ನಂಬರುಗಳು</u>					
	2A/9, 2A/10, 2A/11, 2A/12, 2A/14, 2A/15, 2A/16, 2A/17, 2A/B1, 2B/2, 2B/3, 4A, 4B, 4C, 4D, 6B/2, 6B/3, 8B, 9, 10A/2, 10B, 11/Aa, 11/Aaa, 11/E, 11B, 14A/Aa, 14A/Aaa, 14A/E, 14B, 14C, 14D, 14E, 14F, 15A/Aa, 15A/Aaa, 15A/E, 15B, 15D/1, 15D/2, 17B, 18A, 18B, 19C, 21, 22A, 22B, 23A, 23B, 23C, 29, 40B, 41B, 41C, 42C, 45/Aa, 45/Aaa, 48A, 50, 51, 52, 53, 54/2, 55A, 55B, 56A, 58A, 58B/1, 58B/2, 59, 61A, 61A/Aa, 61A/Aaa, 64, 66A, 68A, 68B, 68C, 69A/1, 69A/2, 73A, 77A, 77B, 85B/1, 85B/2, 87B, 89, 90A, 90B, 91, 92A/1, 92B, 92C, 93A, 93B, 98, 99B, 101, 105A/1, 105B, 108, 109, 111, 112A, 112B, 113A, 113B, 114A, 114B, 115A, 116B/1, 117A, 119A, 120B, 122A,	276000				
	122C, 124, 125A, 125B, 125/3, 126A, 129A/a, 131A, 131B, 133A, 133B, 133C, 133D, 134A, 134B, 134D, 134E, 135A, 135B, 135D, 135E, 135/I, 141A, 141B, 143A, 143D, 144A, 144B, 144C, 152E, 163A, 163C, 163E, 163G, 164A, 165/Aa, 167A, 167B, 169C, 170B/a, 170C/a, 171A/1, 172A/1, 176A, 178A, 178C/2, 180, 181, 184, 185A/1, 185A/2, 185B, 186C, 187C, 188A, 188C, 189A, 189B, 190A.	276000				
778	ಕಾಳಫಟ್ಟ				2000	3000

779	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	<p>2, 3A, 3C, 4A, 5A, 6, 7A, 7B, 8A, 12A, 13, 14B, 15A, 18/1, 18/2, 20A, 20B, 21, 22, 24, 25A, 25B, 26A, 27B/1, 27B/2, 27C, 28A, 32A, 51, 52A, 52B, 59A, 57B, 72, 73, 74, 75, 77, 78A, 79A, 82, 84, 85A, 86A, 103, 104A, 107, 140A, 140B, 141A, 143A, 150B, 151A, 155, 156A, 157, 158, 172A, 174A, 177A, 178A, 183, 184A, 188, 189B, 190, 195, 196, 197, 198A, 202, 204, 206A/2, 208, 210A, 210B, 211, 213, 280, 281, 282A, 290, 291A, 291B, 292, 298A, 298B/1, 298B/2, 299B/1, 300A/1a, 300A/1b, 300A/2, 300B/1, 300B/2a, 300B/2b, 302A/1, 302A/2, 302B/1, 302B/2, 302C/1, 302C/2, 302C/3, 302C/4, 302C/5, 302D, 302E/1, 302E/2, 302E/3A, 302E/3B, 302E/4, 302E/5, 302E/6, 302E/7, 302E/8, 303A/2, 303A/3, 303A/4,</p>	505000				
	<p>303B, 303C, 305A/1, 305A/2, 305B, 305C, 305D, 306A/1, 306A/2, 306B, 307A, 307B, 324A, 324B/1, 324B/2, 324C, 324D, 325A/1, 325A/2, 325B, 326A, 326B, 330A, 330B, 338A/1, 338A/2, 338B, 339, 341, 342, 343, 344, 345A, 345B, 345C/Aa, 345C/Aaa, 346A, 346B.</p>	505000				

780	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	9A, 11, 16A, 17, 29, 30, 33A, 33B, 34, 35, 36, 37, 39, 40, 41, 42, 43, 45, 46, 47, 48A, 48B, 49, 50, 58A, 58B, 59, 60A, 60B, 61, 62, 63A, 63B, 65, 66A, 66B, 68A, 68B, 69, 70A, 70B, 71, 88A, 88B, 89, 90/1, 90/2, 90/3, 90/4, 91A, 91B, 92A, 92B, 92C, 93A, 93B, 94A, 94B, 94C, 95, 96, 98, 99, 100, 101, 106, 108, 109A/Aa, 109A/Aaa, 110, 111/Aa, 111Aaa, 112A, 112B, 113A, 113B, 113C, 114, 115A, 115B, 116A, 116B, 117A, 117B, 118, 119, 120, 121, 123, 124, 125, 126A, 127, 129A, 129, 129C, 130, 131A, 131B, 132A, 132B, 133Aa/A, 133B, 134A, 134B, 135, 136A, 136B, 136C, 137, 138, 139, 142, 144, 145, 146A, 146B, 147, 148, 149, 150A, 156B, 159, 160, 161, 162, 163, 164, 165, 166, 167, 168, 170, 171, 174B, 175A, 175B, 176, 179, 180A, 180B,	505000			
	181, 182, 185, 186, 187A, 187B, 189A, 191, 192, 193, 194, 198B, 199, 200, 201/Aa, 201/Aaa, 203A, 203B, 214, 215A, 215B, 215C, 217A, 217B, 221, 222A, 222Aa/A, 222B, 223, 224, 226, 227A, 227B, 228, 229B, 229C, 229D, 230, 231, 232, 233, 235, 236, 237, 239, 240, 242, 243, 245, 246, 247, 248, 249, 250, 252, 253, 255A, 255B, 257A, 257B, 258, 259, 260, 261, 262, 263A, 263B, 264, 265, 266, 268/1, 268/2, 269A, 269B, 270, 271, 272A, 272B, 273,	505000			
	274, 275/1, 275/2, 276/1, 276/2, 278, 279, 283, 284, 285, 286, 287A, 287B, 288, 289, 293, 295A, 295B, 296B, 297A, 297B, 297C, 309A/2, 309B, 309C, 309D, 309E, 309F, 311A, 311B/2, 312/Aa, 312/Aaa, 313A, 313B, 314, 316, 321A, 321B, 322A/1, 322A/2, 322B, 323A, 323B, 323C, 329/1, 329/2, 352/1, 359/1, 360, 361/1, 362, 363.	505000			
781	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>				
	327, 328, 351, 352, 353, 354, 355.	200000			

782	ಬೈಲುವದ್ದಿಗೇರಿ				2000	3000
783	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	212, 218/2, 213, 207, 208A/2, 208B, 208C, 208D, 219, 220A, 220B/1, 220B/2, 220B/3, 221A, 221B, 59A, 59B, 59C, 59D, 60, 61Aa, 61Aaa, 62Aa, 62Aaa, 63, 64, 50, 218/2.	310000				
784	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	71A, 71B, 71C, 72A, 72B/1, 74, 75A, 75B, 76A, 76B, 78.	295000				
785	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೇ ನಂಬರುಗಳು.</u>					
	222, 249A, 249B, 249C, 249D, 248D, 264A, 264B, 261A, 261B/1, 261B/2, 262A, 262C, 263A, 263B/Aa, 260Aa, 260/1, 259A, 259B, 259C, 24A, 24B, 25A, 25B, 25C, 25D, 25E, 30A, 30B, 51Aa, 51Aaa, 52A, 54, 57, 83A, 83B, 84/1, 85/1, 85/2, 86, 87Aa, 87Aaa, 87E, 89A, 81.	340000				
786	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	31B, 31A/2, 31A/1, 33, 34A, 34B/1, 34B/2, 35, 37E, 37Ee, 39A, 39B, 39C, 41, 246B, 246C, 248A, 248, 114A, 114B, 115, 116A, 116C, 118, 117,	200000				
	119A, 119, 120, 121, 122, 123A, 123B, 124A, 124B, 166A, 166B, 167A, 167B, 167C, 167D, 181A, 181B, 182A, 182B, 233A, 236, 237, 238A, 238C, 239, 240, 248E, 250.	200000				

787	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	11E/2A, 11E/2B, 11A/1, 12A/2, 14A, 14B, 15, 17B/2b, 18A, 18B/2, 19C2, 26B, 27B, 28B, 34C/1, 34C/3, 37Aa, 51Aa, 59D, 64, 65A, 66B, 66C, 80, 92, 99, 109, 114A, 115, 116A, 119A, 124B, 125, 129A/2, 129C, 130B/2, 134, 139A, 145, 147B, 148B, 149B, 149C/1, 149C/2, 151, 152C, 153Aa, 160A, 161A/3, 161C, 161E, 161F, 162Aa, 162Aaa, 162A/1, 163B, 164, 165A, 165B, 165D, 166E, 167A, 167B, 167C, 169, 170A/1, 175A/2, 184, 185A, 186/1, 186/2, 188/1, 188/2, 188/3, 188/4, 191/B, 195A, 196, 202, 203A, 203B, 206B, 208B, 208C, 219A, 219B/1, 219B/2, 223G, 224A/1, 226A, 233A, 233B, 248B, 249A, 249B, 253J, 254D, 261B/2.	416000				
788	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೇ ನಂಬರುಗಳು</u>					
	23, 26A/Aaa, 26A/E, 26B, 27B, 39B, 47, 48, 49.	308000				
789	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೇ ನಂಬರುಗಳು</u>					
	1A/3, 1A/4, 1A/5, 1A/6, 1A/8, 1A/9, 1C/2, 2, 3A/2, 3B/2, 4A, 4B, 6, 6C, 7A, 7B/1, 7B/3, 7B/5, 7C/1, 7C/2, 9A, 9B, 10A, 10B, 11A/2, 11A/3, 11A/4, 11A/5, 11C/1, 11C/2, 11D/1, 11D/2, 11E/1, 11E/2C, 12A/1, 12A/3, 12B, 13, 16A, 16B/1, 16B/2, 17A/1, 17A/2, 17B/2A, 17B/2B, 18B/1, 19A, 19B, 19C, 19D/1, 19D/2, 20A, 20B, 21A, 21C, 21D, 27A, 28A, 28C, 29A, 29B, 30A, 31A/1, 37AA, 37AAA, 37E, 37EE, 45A, 45B, 46, 58, 65B, 66A, 68A, 68B, 69A, 69B, 80, 89B, 91A/2, 91A/2B4, 60B, 90C/Aa, 90C/Aaa, 90C/E, 91, 93, 94A, 94B, 95, 96, 97, 98, 100, 101A, 102, 103, 104, 105, 106, 107, 108, 109, 110A, 110B, 111A, 111B, 112, 116B, 126, 129A/1, 129B, 130A, 130B/1, 136, 137, 138A, 138B, 138C, 139B, 140A, 140B, 141A,	275000				

	144A, 144B, 146, 147A, 148A, 149A, 149C/1,149C/2, 150A/1, 150A/2, 150B, 152, 152B/1,152B/2, 153Aa, 154A/1, 155A/Aa, 155A/Aaa, 156A, 159A/1, 161A/1, 162A/2, 161B,161D, 163A/2a, 163A/2b, 165C, 165E, 166C, 171A, 171B, 172A, 172B, 173A/1, 174A, 174B, 175A/1, 175B, 176, 177, 178, 179, 181A, 181B, 182A, 182B, 183, 185B, 186/2, 189, 190A, 190B, 191A, 193, 194A, 194B/1, 194B/, 195B, 197A, 198A/1, 198A/2,	275000				
	199A, 199B, 201, 204, 205A, 206A,214,215, 216/2, 217/2, 217/3, 223A, 223B, 223C, 223D, 223E, 223F, 223H, 223I, 223J, 223K, 224A/2, 224B, 225, 226B, 227, 228, 230, 232, 234, 236, 237, 238A, 238C, 239, 240, 241A, 241B, 242A, 242B, 243A, 243B, 243C/Aa, 244A, 244B, 245A, 245B, 245C,246A, 246B, 246C, 248A, 248C,251A, 251B, 253B, 253C, 253D, 253E,253F, 253G, 253H, 253I, 254A, 254/C4,254/C2,255A, 255B/1, 255B/2, 256A/1, 256A/2, 256B, 256C, 257A/Aa, 257A/Aaa, 257/1, 258A, 2583B, 259D, 260A, 262B, 263C, 264C, 264D, 264I, 265A,B, 266A/1, 265B, 266B,C,D, 274, 278A,B, 279B, 281A/1, 281B,C, 282, 283B, 283C, 285, 286, 287A,B,C, 288A, 289B,C,E, 289F,G, 291,292, 293A, B/1, B/2,B/3	275000				
790	ನಿಂಬಾಪುರ				2000	3000
791	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	4/2, 5, 6/1, 6/2, 7/1A, 7/1B, 7/2, 8/2, 8/3, 9/1A, 9/1B, 9/1C, 9/3, 10/1, 10/2, 11/1, 11/2, 12/3, 13/2, 14, 15/1, 15/2A, 15/2B, 15/3, 17/1, 17/2, 18/1, 18/2, 19/1A, 19/1B, 19/2, 21, 22/1, 23/2, 28/2, 31, 33, 36/1, 36/2, 36/3, 36/4, 36/5, 41/2A, 41/2B, 41/1, 42/2, 45/1, 46, 48.		305000			

792	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	20, 30, 38/1, 38/2A, 38/2B, 38/3, 40, 41/2C, 41/3, 45/2, 45/3, 45/4, 45/5, 49, 50, 52/1, 52/2, 52/3, 54/1, 54/2, 54/3, 54/4, 55/2A, 55/2B, 56/1, 56/2, 57, 58/2, 59/2, 60/2, 61/1, 61/2, 62/1, 62/2, 65/1, 65/3, 37.	260000				
793	ಗೋನಾಳ				2000	3000
794	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	70, 71.	286000				
795	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	6F, 17A, 17B, 30/2, 31, 32A, 47F, 61A, 61B, 62A/1, 62A/2, 62A/3, 62B, 63/1, 63/2, 64A, 64B, 65, 66, 67B, 67C, 67D, 67E, 91A, 91B, 91C, 98A, 98D, 99A, 99B/1, 99B/2, 99B/3, 99C, 100A, 100B, 100C, 100D, 100E, 100L, 101C/2, 101D, 101F, 144.	255000				
796	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>					
	24, 26, 27, 29, 73B, 77, 78A, 78B, 78C, 79A, 79B, 79C, 79D, 79E, 79F, 79G, 80A, 80B, 82A, 114, 116, 117, 118/1, 118/2.	290000				

797	ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು					
	<p>2A, 2A/2, 2B/4, 2B/6, 3A, 4, 5A, 5B, 6, 7A, 7B, 7C, 8A, 8B, 8C, 8D, 9, 10A, 10C, 10D, 10E, 10F, 11B, 12, 15A, 15B, 15C, 15D, 15E, 15F, 15G, 15H, 15I, 15J, 15K, 16A, 16B, 16C, 16D, 17C, 17D/1, 17D/2, 18A, 18B, 21, 32B, 33, 34, 35A/1, 35A/2, 35A/3, 35B, 35C, 35D, 36A, 36B, 36C/1, 36C/2, 37, 38, 40, 41A, 41B/1, 41B/2, 41C, 43, 44, 45A/1, 45A/2, 45B, 46A/1, 45A/2, 46B, 46D/1, 46D/2, 46D/3, 47A, 47B, 47C, 47E, 47G, 47H, 47I, 48A, 48B, 49A, 49B/1, 49B/2, 50, 51B, 51C, 51D, 52A, 52B/1, 52B/2, 52C, 52D/1, 52D/2, 52D/3, 52E, 52F, 52G, 52H, 52I, 52J, 53A, 53B, 53C, 53D, 54, 55A, 55B, 56, 57A, 57B, 58A, 58B, 59B, 60A, 67F, 67G, 67H, 67I, 67J, 70, 71, 73A, 76, 80C, 80D, 81A, 81B, 81C, 81D, 81E, 83, 84, 85A, 85B, 86A, 86B, 89A, 89B, 90A/1, 90A/2, 90B, 90C, 90D, 91D, 91/1, 92/2, 92/3, 93, 94A, 94B, 95A, 95, 95C, 96A, 96B, 96C, 97, 98B, 98C,</p>	427000				
	<p>98E, 98F, 98G, 98H, 100F, 100G/1, 100G/2, 100G/3, 100G/4, 100H, 100I, 100J, 100K, 100M, 101A/1, 101A/2, 101B, 101C/1, 101C/2, 101E, 101G, 101H, 101I, 101J, 101K, 102A/1, 102A/2, 102A/3, , 102A/4, 102B, 102C, 102D, 102E, 102F/1, 102F/2, 102F/3, 102F/4,</p>	427000				

	102G, 102H, 102/I, 102J, 102K, 102L, 102M, 102N, 102O, 102P, 104133B/2, 134, 135, 136A, 136B, 137, 138, 139, 140, 141, 142, 145, 146A, 146B/1, 146B/2, 146B/3, 146B/6, 146B/7, 147, 148, 149, 150A, 150B, 150C, 153, 154A, 154, 154C, 154D, 154E, 155, 157B, 157C, 157D, 157, 157G, 157H, 157/I, 157J, 157K, 158. 105, 106A, 106B, 106C, 106D, 107A, 107B, 108, 109, 110, 111A, 111B, 112A, 112B, 112C, 113, 118/3, 119/1, 119/2, 119/3, 121A, 121B, 121C, 121D, 121E, 121F, 121G, 123, 124A, 124B, 125, 126, 127A, 127B, 127C, 127D, 128A, 128B, 128C, 128D, 128E, 128F, 129A, 129B, 130A, 130B, 130C, 131A, 132, 133A, 133B/1, 133B2, 134, 135, 136A, 136B, 137, 138, 139, 140, 141, 142, 145, 146A, 146B, 147, 148, 149, 150A,B,C,D, 153, 154, 154C, 155, 157B, C, D, G, H, I, J, K, 158	427000			
798	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	14, 16B, 17B, 37, 7/1, 95A, 99B/1, 99B3, 101C/2, 101F, 102F/1, 129A, 133B/1, 144, 145.	315000			
799	ಸಿಂಗನಾಥನಹಳ್ಳಿ			2000	3000
800	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	2, 6/5, 8, 9/1, 9/3, 10, 11/1, 11/3, 12/1, 12/3, 13, 14, 15/1, 15/2, 19/1A, 19/1B, 19/1C, 19/1E, 19/1F, 19/3A, 20/1A, 20/1B, 20/1D, 20/1E, 20/3, 22/1, 23/1, 24/2, 25/2, 25/3, 26, 32/1, 34C, 34D, 35/1D, 35/1B, 35/1C, 38/2, 38/3, 38/5, 39/1, 39/2, 39/3.		518000		

801	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	1/1, 1/2, 1/3, 3, 4/1, 4/2, 4/3, 4/4, 5, 6/1, 6/2, 6/4, 66/1, 66/2, 7/1, 7/2, 9/2A, 9/2B, 9/2D, 15/7, 16/1, 16/2, 16/3, 16/4, 16/5, 17/1, 17/2, 18/A, 18/B, 19/1D, 19/3B, 19/3C, 19/3D, 20/1C, 20/1F, 21/1, 21/2, 25/4, 25/5, 25/6, 25/7, 25/8, 27/1, 27/2, 28/1, 28/2, 28/3, 28/4, 29/1, 29/2, 30/1, 30/2, 30/3, 32/2, 32/3, 32/4, 33/A, 33B, 33C, 33D, 33E, 33F, 33G, 33H, 33/I, 34A, 34B, 35/3, 36/1A, 36/1B, 36/1C, 37/1, 38/1, 40/1, 40/2, 40/3, 40/5, 40/6, 42, 43.44.		415000			
802	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	15/4	215000				
803	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	215A/Aa, 215A/Aaa, 215B, 215C/1, 215C/2.	232000				
804	ಗಾದಿಗನೂರು				2000	3000
805	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	20, 32A, 32B, 52, 54, 72A, 73A, 74B/1, 74B/2, 75A, 75B, 76, 78A, 78B, 79B/1, 79B/2, 82, 89/1, 89/3.	477000				

806	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	11A, 11B, 13A, 13B, 14, 17B, 18, 19A, 19B, 25A, 25B, 26, 43A, 43B, 43C, 43D, 43E, 45A, 46, 103A, 103B, 103C, 104A, 104B, 106, 113, 114A/1, 114A/2, 114A/3, 114B, 115B, 117B, 119, 121, 122A/2, 122B/1, 122B/2, 122B/3, 122B/4, 120, 124, 125A, 125A/2, 125B/1, 125B/2, 125B/3, 126, 127, 128ABC/1, 128ABC/2, 129A/1, 129A/2, 129B, 129C/1, 129C/2, 130B, 131B, 134A, 173A/1, 173A/2, 173B/1, 173B/2, 173B/3, 175A, 175B/1, 175B/2, 177A, 177B, 177C/1, 177C/2, 179A, 179B, 181A, 181B, 185A, 185B, 185C, 185D, 185E, 185F, 187A, 187B, 190, 192, 198A, 198B, 198C, 198D, 198E, 198F, 200A, 200B, 201, 202, 203, 205, 206A, 206B.	345000			
807	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>				
	52, 54, 55A, 55B, 55C, 56A, 57, 91B/1, 91B/2, 32B.	245000			
808	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	1E/2, 1E/3, 1E/4, 4, 6A, 6B, 7A, 7B, 7C, 7D, 8, 9, 10A/3, 10A/4, 10A/5, 10A/6, 10B, 10C, 15A, 15C, 16, 17A/1, 17A/2, 27A, 27B, 28, 29A, 29B, 29C, 30, 31, 35, 36, 37, 38, 39A, 39B, 40, 41A, 41B, 41C, 41D, 42, 47, 48, 55D, 79B/1, 79B/2, 82, 83A, 83B, 83C, 84A, 84B, 84C, 85A, 85C, 93, 94, 96, 97, 107A, 107B, 107C, 107D, 108, 110A, 110B, 110C, 110D, 110E, 110F, 110G, 110H, 110I, 110J, 110K, 112, 120, 120A/1, 134B, 135A, 135B, 136A, 136B, 136C, 136D, 137A, 137B, 138, 139, 140A, 141A/1, 141A/2, 141B/1, 141B/2, 142, 143A, 143B, 144A/1, 144A/2, 144A/3, 144A/4, 144B, 144C, 144D, 145, 146A, 146B, 146C, 147A, 147B, 147C, 147D, 147E, 147F, 147G, 148A, 148B, 148C, 148D, 149A, 149B, 149C, 150A/1, 150A/2, 150C, 150D,	325000			

	151, 153A/1, 153A/2, 153A/3, 153A/4, 153B, 153C, 153D, 154A, 154B, 154C, 155A/1, 155A/2, 155A/3, 155A/4, 155B, 156A, 156B, 156C, 157A, 157B, 157C, 158A, 158B, 159, 161A, 161B, 162A, 162B, 163, 164A, 164B, 166, 167, 168, 169A, 169B, 170A/1, 170A/2, 170A/3, 170B/1, 170B/2, 171, 172, 174A/1, 182A/2, 183A, 183B, 183C, 184A, 184BC, 188, 189, 194, 195A, 195B, 195C, 195D, 195E, 195F, 196A, 196B, 197A, 197B, 207, 208A, 208B, 209, 210A, 210B/1, 210B/2, 210C/1, 210C/2, 211, 212A, 212B, 213, 214, 215, 217, 218A, 218, 219A, 220A, 220BC, 221A, 221B, 221C/1, 221D, 221E, 222A, 222B, 222C, 222D, 223A, 223B, 223C, 224A, 224B, 225A, 225B, 226A, 226B, 227A, 227B, 227C, 228A, 228B, 228C/1, 228C/2, 228D, 228E, 229A, 229B, 229C, 230A, 230B, 230C, 230D, 231A, 231B, 232, 233, 234, 234A, 235B, 236A, 236B, 236C, 237A, 237B, 237C, 237D, 237E, 237F, 238A, 238B, 238C, 240A, 240B, 241, 242A, 243A, 243B, 243C, 243D/1, 243D/2, 243E/1, 243E/2, 243F, 243G/1, 243G/3, 244A, 244B, 244C, 245A, 245B, 247A	325000				
809	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	18, 54, 55A, 56A, 58B, 74B/2, 76, 87B/2, 110K, 129C/2, 136C, 138, 190, 195A, 195D, 202, 206B.	295000				
810	82-ಢಣಾಪುರ				2000	3000
811	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	53, 54B, 54C, 55A, 56, 58A, 79A/1, 79A/2, 120/Aa, 120/Aaa, 122, 123A, 123B, 124, 125, 126A, 126B, 126C, 127D/1, 127D/2, 126E, 126F, 126G, 126H.	485000				

812	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	3, 4, 5, 6, 7, 8, 9, 10Aa, 10Aaa, 11A, 12, 13, 14, 15A, 15B, 16, 17, 18A, 18B, 19, 20A, 20B, 20C, 21A, 21B, 22, 23B/1, 23B/2, 24, 25, 26, 27, 28, 29, 30, 31, 32, 33A, 34, 35, 36, 45A, 46B, 46C, 46D, 47A, 47B, 48A, 48B, 52A/2, 52/A3, 52A/4, 58B, 59, 60, 61, 62, 63, 64, 65, 66, 67, 68, 69, 70, 70B, 71, 84, 85, 86, 87, 88, 89, 90, 91, 92A, 92B, 93, 94, 95A/1, 95A/2, 95B, 133D, 134, 135A, 135B, 135C, 136D, 136A, 136B, 136C/1, 136C/2, 136C/3, 138, 139, 128A, 128B, 129/2, 129/4, 129/5, 129/6, 130A, 130B, 132A, 132B, 133A, 133B, 133C.	385000				
813	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	38, 40, 41, 42A/1, 42A/1Aa, 42A/Aaa, 42A/E, 42A/Ee, 43A/Vu, 42A/2, 43, 44, 45, 49, 50, 52A/1, 52B, 72A, 72B, 73, 74A, 74B, 75A, 75B, 76, 77, 78,	385000				
	80, 81, 82A, 82B, 83, 96A, 96B, 96C, 96D, 96E, 96F, 96G, 97Aa, 97Aaa, 98, 99, 100A/Aa, 100A/Aaa, 100B/Aa, 100B/Aaa, 101A, 101B, 102A, 102B, 103, 104, 105, 106/Aa, 106/Aaa, 107, 109, 114, 115A, 115B, 115C, 116, 117, 118A, 118B, 119A, 119B, 127B/Aa, 127B/Aaa, 127B/2.	385000				
	ಕಾರಿಗನೂರು					
814	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	64B/2, 65A, 66A/1A, 66B, 67A/1a, 67B, 69B, 69C, 70A/1A, 70B, 71, 72/A, 72Aa, 72E, 72Ee, 73, 75, 76, 77A, 77B, 78A, 78B, 79A/1, 79A/2B, 79B/2, 80A, 80B, 80C, 82A/1, 84A, 84B/1, 85A/1A, 85B/A, 148B, 150, 151A, 151B, 152A/1, 153D/1, 159, 160A, 160B, 161A, 161B, 162A, 162B, 163A, 168A, 169C/2a, 169C/2b.	360000				

815	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	87B/A, 87B/Aa, 88, 89, 91, 92A/1, 92A/2, 92B/1, 93B, 94A, 95, 96A/B, 96A/Aa, 97/1b, 97/2, 98a/2, 98B2, 99A, 100A/1, 100B, 101A, 101B, 102, 103, 104A, 104B, 105, 106A, 107, 109A, 109A, 114B, 115, 116B, 118A.	360000			
	121, 123, 125, 126, 127, 129, 130, 131A, 131B, 132, 133A, 133B, 134A, 134B, 135, 137A, 137B, 139A, 139B, 139C, 140, 141AB, 141C, 142, 143, 144, 145A, 145B, 145C, 146, 147A, 147B/1, 147B/2, 148A.	360000			
816	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>				
	110A, 110B, 111A, 111B, 111C, 112, 113, 114A, 114B, 115, 116B, 118A, 118B, 119, 121, 122, 123, 170B/2, 173B/3, 174B/2, 176B, 177/1A, 177/1b, 177/1C, 177/3B, 180/2, 181/3, 182, 183/A, 183/Aa, 184, 185A, 185B, 186, 187A, 187B, 187C, 187D, 188A, 188B, 193, 194, 195, 196.	476000			
817	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	1/1A, 1/1Aa, 1/1E, 1/2Ee, 3, 4B, 4D, 4E, 4F, 4G, 5A, 5B, 6A, 6B, 8A/a, 8A/B, 8A2/a, 8B/1, 10A, 10B, 10C, 10D, 11, 12/2A, 12/2B, 12/2C, 12/2D, 13/2, 14/1, 14/3, 15/2, 15/3, 16/2, 18A, 18B/2, 19A/1, 19A/B, 19A/2a, 19A/2b, 19A/2C, 19A/2D, 19B/1, 19B/2, 20A, 20B/2, 20B/3, 21A/1, 21A/2, 21A/3, 21B/1, 21B/2, 22, 23A, 23B, 24/1A, 24C, 24/2A, 25B/1, 25B/2, 26, 27C, 28A1, 28B, 29A, 30, 31A, 31B, 32, 34, 35/1, 36/1, 36/D, 36/1E, 36/1G, 36/1H, 36/2, 36/3, 37A, 37B, 39, 40, 41, 42, 43, 44, 45, 47, 48, 49, 50, 51A, 51B, 51C, 51D, 51E, 52, 53, 54A, 54B/1, 54B/2, 55A, 55B, 56A, 56B, 57A, 57B, 57C, 64A.	260000			
818	<u>ಕಾಲುವೆ ತುದಿಯಲ್ಲಿರುವ ಧೈ ಲ್ಯಾಂಡ್ ಸರ್ವೆ ನಂಬರುಗಳು</u>				
	5B, 5A, 10, 11, 12/2, 12A2, 12/2A, 15.	217000			

819	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	73, 75, 184, 185A, 185AB, 186, 187A, 187.	217000				
820	<u>ಫಾರಂ ಹೌಸ್‌ಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು</u>					
	184, 185A, 185B, 186, 187A, 187B, 187C, 187D.	217000				
821	ಕಾಕುಬಾಳು				2000	3000
822	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	12, 15/1A, 15/2A, 15/2B, 22/3, 23/1, 26/1, 26/2, 31/2, 32, 41/2, 43/1, 46, 46/4, 47/1, 47/2, 47/3, 46/1, 149, 50/1, 50/2, 130/1, 130/2, 130/3, 130/4, 38.	200000				
823	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	2, 4/1, 4/2, 4/3, 5, 8/1, 8/2, 8/3, 10/1, 10/2, 11, 13/1, 13/2, 15/2A, 15/2B, 20/2, 20/3, 22/2, 23/4, 24/1, 24/2, 32, 43/2, 43/3, 46/1, 46/2, 46/2B, 46/2C, 46/2D, 46/3, 44/4, 47/1, 47/3, 48/1, 50/1, 50/2, 51/1, 51/2, 52/1, 52/2, 52/3.	200000				

824	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	33/1, 33/2, 33, 34, 35, 35/2, 35/3, 35/4, 36/1, 36/2, 36/3, 37, 38, 39, 39/2, 40/1, 40/2, 47/2, 48/4, 50/2, 52/4, 54/1, 54/2A, 54/2B, 54/2C, 54/2D, 54/2E, 54/2F, 55/1, 58, 59/2, 60/1, 60/2, 64/1, 64/2, 64/3, 65/1, 65/2, 65/3, 65/4, 66/1, 66/2, 66/3, 67/1, 67/2, 67/3, 68/1, 69, 71/2, 71/3, 71/4, 72/2A, 72/2B, 73, 74/1, 74/2, 74/3, 74/4, 74/5, 75, 76/1, 76/2, 78/1, 78/2, 79, 80, 81, 82, 84, 85, 86, 87, 87/B, 87C, 87D, 88, 89/1, 89/2, 92/2A, 92/2B, 92/2C, 95, 96, 97, 98, 99, 100, 102, 103, 104, 105, 105/2, 108, 108/2, 109, 110/1, 110/2, 111, 112, 113, 114A, 114B, 116, 117, 117/2, 118, 121, 122, 123, 124, 125, 126, 127, 128, 131B, 131C, 131D, 132, 133, 134, 135, 136, 137, 139, 140, 143, 143/1, 143/2, 147/1, 147/2, 148, 149, 149/2B, 149/3, 150, 151, 152, 153/1, 155/2, 155/3, 156, 157, 158,	200000				
	159, 160, 161, 162, 163, 164, 165, 166, 167, 168, 171, 172, 174, 175, 176, 177, 178, 179, 182, 183, 184, 185, 186, 187, 192, 195, 196, 197, 198, 199, 199/1, 199/2, 200, 201, 204, 204/2, 205, 206, 207, 208, 209, 211, 212, 213, 215, 219, 220, 222.	200000				
825	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	12, 13/2, 17, 24/1, 33/1, 36/1, 47/3, 55/1, 58, 60/1, 66/2, 66/3, 67/1, 67/2, 68/1, 69, 71, 72/2A, 72/2B, 74/3, 75/1, 80, 89/2, 104/2, 111, 114B, 121, 122/2, 122/4, 125/2, 125/3, 127/2, 133/3, 133/4, 137/3, 147/1, 157/4, 162, 182, 224, 224/4, 18.	200000				
826	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	216, 220/3, 221/1, 223.	200000				
827	<u>ಕಡ್ಡಿರಾಂಪುರ</u>				2000	3000

828	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	41A/1, 41A/2, 41B, 42, 46, 47, 51, 52, 53.		785000		
829	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	5A, 5B, 18/A, 18/2, 38C, 38D, 39, 40, 55, 76, 104B, 105/1/B, 106, 118B1, 118B2, 119, 120B, 121, 123, 127, 128, 129A, 129B, 193, 194, 195, 197, 200, 201, 202, 220A, 221.		785000		
830	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	6A, 7A, 9A, 9B, 10A/1, 10A/2, 10B, 10B2a, 10B2b, 1-B/6, 10B/8, 11A, 11B, 11C, 12A, 14A, 18/1A, 24B/1, 24B/2, 25A, 26A, 26B, 35A, 36B, 37, 38A/1, 38A/2, 38B/1, 38B/2, 48, 49/3A2, 50A/1, 50A/1, 50A/2, 50B, 58B, 131, 134, 139, 140A, 140C, 149, 191, 192A, 192B, 232, 233, 239, 255A, 255B, 256.		655000		
831	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	2, 3, 10B/3, 10B/5, 14B, 13, 15, 16, 17, 19, 21, 23A, 23B, 24A, 25B, 27A, 27B, 28, 29A, 29B, 30A, 30B, 31, 32, 33, 34A/1, 34A/2, 34C, 35B, 36A, 49/3b, 56A, 56B, 57/1, 57/4, 60, 61, 62, 63, 65, 67, 68, 69, 70, 72, 73, 74, 75, 77, 78, 79, 80, 81A, 81B, 81C, 82, 83, 84, 86, 87, 88, 89, 90, 91, 92, 94, 95, 96A, 96B, 97C, 98, 99, 100, 101, 103, 104A, 108B, 110, 111, 112, 113, 114, 115, 116, 118A, 124, 125, 126, 133, 135, 137, 138, 141, 142, 143, 144, 148, 152, 171, 172, 174, 188, 189, 190A, 190B, 199, 220B, 222, 223, 224, 225A/B, 225C, 226, 228, 229, 230, 231, 255C, 254A/1, 257A/B, 257B, 258A, 258B, 258C/1, 258C/2.		665000		
832	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	7B/1, 7B/6, 7C.		445000		

833	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	155, 157, 158A, 158B, 159, 160, 161, 162, 163, 164, 165, 166, 167A, 167B, 168, 169, 170, 171, 172, 173, 174, 175/1, 175/2, 176, 177, 178, 179, 181A, 181B, 182, 183, 204, 205, 206, 214, 227, 234, 235, 236, 237, 238A, 238B, 241, 242, 243, 244, 245, 246, 247, 248, 249, 250, 251, 252, 253, 254, 109.		445000			
834	<u>ಗುಂಡ್ಲವದ್ದಿಗೇರಿ</u>				2000	3000
835	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	68A/B, 68C, 68D1, 68D/2, 73, 81, 82B, 82C, 83A, 89, 91, 92A, 92B.	205000				
836	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	13A, 13B/1, 13C, 14, 18A, 18B, 20A/1, 22A, 22B, 23, 65, 66A, 77C/1, 78B, 90.	200000				
837	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	21, 22C/1, 84A, 84B, 84D, 66B, 86A, 86B, 95, 101, 113, 114D, 116A, 120, 124B, 124B/2, 124B/3, 117A, 121A, 121B, 121C, 122A, 122B, 122C, 136A, 136D, 136E, 137A/1, 137A/2, 137A/3, 137A/4.	200000				

838	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	4A, 15A, 16A, 28A, 24B, 33C, 34B, 34D, 35A, 36B, 38, 40, 41, 43A, 43B, 45A/1, 47, 51A/2, 57C, 59, 60A, 63B, 63C, 64, 83B, 97, 98A, 98B 100, 103, 105A, 105B, 116A, 118B/2, 120A, 122A, 122B, 123, 125, 129A, 129B, 133A, 140A, 141, 145, 147A, 147C, 124A/1A, 124B2/B.	255000				
839	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	2A, 3A/1A, 3B, 3C, 3D, 3E, 4A, 5H/1, 6A/1, 6B1, 6C, 7A, 7B, 7C/1, 7C/3, 8A, 8B, 8C, 9A, 9B, 10A, 10B/1, 10B/2A, 11A/1, 11B, 11C, 11D, 15B, 16B, 17A, 17B, 20B/2, 20C, 22D, 24A, 25A/1, 26A, 26B, 26C/1, 27A, 29A/1, 29B, 33A, 33B, 33D, 33E, 34A, 34C, 34E, 34F, 35B, 36A/1, 36A/2, 36A/3, 36C, 37, 39, 42A, 42B, 42C, 43C, 43D, 43E/1, 44A, 44A/2, 44B, 45A/2, 46, 49, 50A, 50B, 51A/1, 52A, 52B, 53A/1, 55, 56, 57A, 57B, 57D, 58B, 58C, 58D, 60B, 60C, 60D, 62A, 62B, 63A, 63D, 63E, 66B, 68D/2, 69A/1, 69B, 70, 71, 72A, 72B, 72C, 72D, 74, 75A, 75C, 75D, 76A, 76B/1, 77A, 77C/2, 77D, 85A, 85B, 85C, 85D, 85E, 85F, 85G, 85H, 85I, 93A, 93B, 94, 96, 99A, 99B, 102B/1, 102B/2, 104, 106A, 106B,	200000				
	107A, 107B, 108A, 108B, 109A, 109B, 109C, 109D, 110, 111A, 111B, 112A, 112B, 114A, 116B, 117B, 118A, 118B, 119, 120B, 120C, 120D, 120E, 121D, 126, 128, 129C, 132, 133B, 133C/1, 133C/2, 134A, 134B, 134C, 135A, 135B, 135C, 135D, 135E, 136B, 136C, 136F, 137B, 137C, 139A, 139B, 139C, 139D, 139E, 140B, 140C, 142, 143A, 143B, 143C, 144A/1, 144A/2, 144B/1, 144B/2, 146, 147B, 147D/1B, 147DC, 147D/2, 147E.	200000				
840	ವಡ್ಡರಹಳ್ಳಿ				2000	3000

841	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	2A/1, 3A/1, 4, 5, 6A/2, 7A/1, 9A/1, 10A/1, 12A/1, 12B/1, 13A/1, 14, 16, 17, 18, 19A, 19B, 20, 22, 23, 24, 25A, 26A/1, 26A/2, 26B, 27A, 27B, 29A, 29B, 31A, 31B, 32.	505000				
842	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	46A, 46B, 47A, 48A, 48B/1, 48B/2, 49, 70, 71A/1, 72A, 72B, 100A, 100B, 100C, 100D, 100E, 100F, 101A, 101B, 101C, 102, 103, 105, 106A, 106B, 106C, 107, 108, 109, 110A, 110B, 111A, 111B, 111C, 112A/1, 112A/2, 112A/3, 112B, 113, 114, 115, 116A, 116C, 117, 118A, 118B, 119, 142A, 142B, 142C, 143A, 143B, 144A/1, 144A/2, 144B/1,	505000				
	144B/2, 144C, 144D, 144E, 145A, 145B, 146A, 146B, 147A, 147B, 148B, 148C, 149A, 149B, 149C, 149D, 149E, 149F, 149G, 149H, 150A, 150B, 150C, 150D, 150E, 150F, 151, 152A, 152B, 152C, 153A, 153B, 153C, 153D, 153E, 153F, 153G, 154A, 154B, 154C, 154D, 154E, 155, 156A, 156B, 156C, 156D, 157A, 157B, 157C.	505000				
843	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	34, 35, 36A, 36B, 37, 38A, 38B, 40A, 40B/1, 41A, 43A/1, 45A/1, 45AB, 45C/A, 45DA, 45B/A, 50, 51, 52/1, 52/2, 53/3, 53A, 53B, 53C, 57, 58, 59A, 59B, 60A, 60B, 60C, 61, 62A, 62B, 68A, 68B, 68C, 68D, 68E, 68F, 69A, 69B, 73A, 73B, 73C/1, 74A/1, 74B, 75A, 76, 79A, 79B, 80A, 80B, 80C.	566000				

844	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	81A, 81B, 82A, 82B, 83, 84, 85, 86A, 86B, 86C, 87, 88, 89A, 89B, 89C, 89D, 89E, 89F, 90A, 90B, 90C, 90D, 91A, 91B/1, 91B/2, 92A, 92B, 92C/1, 92C/2, 93, 94A, 94B, 95A, 95B, 95C, 96A, 96B, 97A, 97B, 97C, 98, 99B, 99C, 121A, 121B, 121C, 122, 123, 124A, 125, 125A/1, 125A/2, 125B, 126, 127, 128, 128B, 129A, 129B, 130A/1, 130A/2, 130A/3, 130B, 130C, 131A, 131B, 131C, 132A, 132B, 134A/2,	250000				
	134B, 135A, 135B, 136A, 136B, 136C, 137A, 137B, 137C, 137D, 138A, 138B, 138C, 139B, 139C, 139D, 140A, 140B, 141A, 141B, 141C/Aa, 141C/Aaa, 141D, 141E, 141F, 141G.	250000				
845	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	12B/1, 19B, 22, 23, 29A, 29B, 31A, 36A, 36B, 37, 38A, 38B, 40A, 40D/1, 47A, 48B/1, 49, 53A, 60B, 60C, 61, 62A, 62B, 68B, 68C, 68D, 68E, 68F, 69A, 69B, 73A, 73B, 85, 86B, 95B, 101A, 136B.	232000				
846	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	73A, 73B, 73C/1, 74A/1, 74B/1, 75A	245000				
847	76-ವೆಂಕಟಾಪುರ				2000	3000

848	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	332A, 333A, 333B, 335, 337A, 337B, 339, 340A, 341, 342, 343, 344, 358A, 358B, 359, 364, 365, 366, 367, 368, 370, 371, 373, 374, 375, 377, 385, 386, 387, 389, 390, 391, 392, 393/1, 393/2, 395, 396, 398, 399, 400, 403, 404, 405, 406, 407A, 407B/1, 407B/2, 409, 506, 507, 508A, 508B, 509, 703, 704, 706, 707, 709, 711A, 711B, 712, 713, 714,		512000			
	15, 16, 322, 323, 411A, 413, 425/1B, 425/1B2, 426B, 427, 429, 431A, 431C, 452B, 452C, 452D, 452E, 452F, 452H, 563I, 452/I, 452J, 452K, 452L, 452M, 452N, 452O, 503, 504A, 504C, 504D/1, 504D/2.	200000				
849	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	361, 362, 363, 519, 523Aa, 523/Aaa, 526/Aa, 547, 549, 549B, 550, 551, 553, 555, 556, 557, 557B, 559, 561, 562, 570A, 570B, 568, 571, 574, 575, 589, 590, 591, 592, 515, 138, 139, 142, 150, 151, 152, 157, 158, 161, 163, 161/1, 170A, 170B, 172,		515000			
	511/2, 1A, 2, 290/1, 290/2, 291, 292/2, 293, 297/2, 297/3, 499/1A, 499/1B, 499/2, 499/3, 499/4, 499/5, 500, 501B, 502	515000				

850	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	26, 27, 126A, 126B, 128B, 129, 131A, 176, 177, 178, 194, 213, 214/1, 214/2, 215, 219, 226, 227, 229, 230, 234, 235, 236/2, 252, 251, 261, 263, 264, 268, 269, 270, 273, 275, 277, 281, 283B, 286, 288, 299, 302, 303, 306, 307, 309, 310, 312A, 316A, 316B, 318A, 318B/1, 318C/1, 318D/1, 615A, 615B, 616, 618, 588, 625, 626, 630, 632, 647, 648, 649, 651, 652, 654, 658A, 658B, 659, 663, 667, 667B, 668, 669, 670, 694, 697, 699, 701, 702, 719, 720, 721, 723, 724, 732/1,		546000			
	736A/1, 736A/2, 736B, 738, 745A, 745B, 746, 747, 751, 753, 760, 761, 762, 765A, 765B, 766, 767, 768, 771, 775, 779, 780, 789, 790, 792, 828, 829, 859A, 859B,		546000			
	234, 320, 334A, 334B, 442, 459/1, 458/1, 459/3, 621/1, 621/2, 858, 881/2A, 881/2B, 881/2C, 85/1, 885/2, 885/3, 886/2, 460/2ABC.	200000				
851	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	28, 30, 31, 32, 33, 34, 35, 36, 38, 39, 40, 41, 42, 43, 44, 46, 47, 49, 50, 51, 52, 53, 54, 55, 56, 57, 58, 59A, 59B, 60, 62, 63, 64, 66, 67, 68, 69, 70, 71, 72A, 72B, 73, 74, 75, 76, 77, 78, 79, 80, 82, 83, 85, 86, 88, 89, 90, 91, 92, 93, 94, 95, 96, 97, 98, 100, 101A, 101B, 102, 103, 104, 105, 107, 108, 109, 110, 111, 112, 114, 115, 116, 118, 119A/1, 119A/2, 119B, 122, 123, 125A, 137, 140A, 149, 167, 173, 175, 179, 181, 182, 183, 184, 185, 186, 187, 188, 189, 190, 191, 192, 193, 195, 196, 197, 198, 199, 200, 201, 202, 204, 205, 206A, 206B, 207A, 207B, 208, 210, 211, 216, 217, 221, 222, 223, 224A, 224C, 237, 238, 241, 242, 243, 244, 245, 246, 247, 248, 250, 253A, 253B, 254, 255, 256, 259, 260, 265, 266, 267/1, 267/2, 276, 277A, 277B, 279, 280A, 280B,		515000			
	282, 283A, 284, 313A, 313B, 314, 315A, 315C, 317A, 317B, 319A/2, 319B/1, 346, 351, 347A, 347B, 349, 350A, 350B, 352B, 353A, 353B, 354, 355B, 356, 372,		515000			

	121, 143, 144, 147, 166/2, 220A, 433.	200000				
852	<u>ಕಾಲುವೆ ತುದಿಯಲ್ಲಿರುವ ಧೈ ಲ್ಯಾಂಡ್ ಸರ್ವೇ ನಂಬರುಗಳು</u>					
	516, 517, 562/Aaa, 527, 528, 530, 531, 533, 534, 536A, 536B, 539, 540, 542/1, 542/2, 546, 564, 565, 566, 569, 569B, 569C, 572, 576, 578, 579, 580, 582, 583, 585, 586, 587, 594, 596, 597, 598, 599, 600, 601, 602, 603, 605, 606, 607, 608, 609, 610, 611, 612, 613, 614, 620, 619, 622, 623, 624, 628, 629, 634, 636, 638, 639, 640, 641, 643, 644, 646, 653, 661, 662, 664, 666, 671, 672, 674, 675, 677, 679, 681, 682, 683, 684, 686, 687, 690, 692, 700, 716, 717, 722, 725, 726, 728, 729, 730, 732/2, 735, 739, 740, 741, 742, 743, 749, 750A, 750B, 750C, 752, 754, 755, 756, 757, 759, 769, 772, 773, 774, 776, 777, 782, 783, 785, 786, 787, 793, 794, 795, 796, 797/9, 800, 801, 803, 805, 807, 808, 809, 810, 811, 813, 814, 815, 816, 817, 818, 819, 820, 821, 822, 824, 825, 827, 830, 831, 833, 834, 836, 837, 838, 840, 841, 842, 843, 844, 845, 846, 847, 848, 849, 850, 851, 852, 853, 232, 233, 276, 631		485000			
	434, 436/2, 436/3, 440, 441/1, 441/2, 442, 443, 444, 445, 447/2B, 461, 463, 464, 466, 468B, 470, 472, 473A/1, 473A/2, 473A/3, 473B/2, 474/1, 474/3, 476B, 476C, 477, 478, 479A, 479B, 479C/1, 480A, 480, 480C, 480D, 480E, 481, 482, 482/2, 482/3, 482/4, 488A, 489B, 422, 501C, 501D, 501E, 864/1, 864/2, 864/3, 864/4, 864/5, 864/6, 874A, 874B, 874C, 875, 877, 879A, 879B, 880.	200000				
853	<u>ಕೊಳವೆ ಏತ ನಿರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	318B/1, 319, 409, 425/1A, 448A/1, 452A/1A, 452A/1B, 452A/1D, 452A/2, 454, 456, 483, 493/3, 504B, 521, 510.	345000				
854	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೇ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	283, 252.		468000			

855	ಮಲಪನಗುಡಿ				2000	
856	<u>ಸೌಜನ್ಯ ಲೇ-ಔಟ್, ವಿನಾಯಕನಗರ, ಕನಕಶ್ರೀ ಲೇ-ಔಟ್ ಹಾಗೂ ಇತರೆ ಲೇ-ಔಟ್‌ಗಳು</u>					3000
857	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	39b, 40/1, 40 A2 A, 40/2B, 42A, 42B, 44A, 44B, 44C, 44D, 44E, 44F, 47A/1, 47A/3, 52A, 52A, 52B/1, 54A/2, 54B, 55A/b, 55C/2, 56A/2A, 56A/2C, 56B, 56C/2A, 56C/2B, 57/1A, 57/B/3A, 57A/1C/3DA, 57A/C/3C, 57A/C/3D, 57A/C/3D, 57A/C/3E, 57A/C/3F, 57A/C/3G, 57A1E, 57A2A, 57A2B, 57B, 59A1 67B3 67B4, 69C, 69E, 69F, 69G,			1029000		
	85A, 85B, 88A, 89A, 90A, 90AA, 91A, 91/2. 92A, 92B/1B, 96, 97, 219/1b/2B, 290A, 290B, 291A1, 291A2 291C, 291D/1, 291D/2, 291D/3, 292A, 292C, 298B/1, 298B/2, 298C, 299, 300A1/A, 300C, 301A1, 301C, 303A, 303C, 304A1, 301A2, 304C, 305A, 305C/1, 311A, 311C2/A1,			1029000		
	6,7A, 7B/1, 7B/2, 7C, 8A, 8BC, 9A1, 9A2, 9D, 10A, 10B, 12A, 12B, 13A1B1, 13AB/2, 14, 15, 16, 17, 18, 47a/2**, 47A/4, 47B, 48A, 49BA, 49BAA, 49BE, 50/1A, 50/1B, 50/2A, 50/3A, 50/3B, 55A1B, 57A1E, 67B5, 69B2, 69B/3, 69D, 70A1A, 70A1,B, 70A1C, 70A1D, 70A1E, 70AF, 70A2A, 70A2B, 70B, 72/4, 72/5A, 72/5B, 72/5C, 72/6, 72/7, 72/8, 72/9b, 72/9c, 72/10, 72/11, 72/12, 72/13, 72/14, 72/15, 72/16A, 72/16A, 72/16B, 72/16C, 72/16D, 72/16E, 72/16F, 72/16G, 72/H1, 72/H2, 73A, 73B, 73C, 74A1, 74A2, 74B, 75B, 76A, 76B, 76B, 77A1, 77A2, 77A3, 77B1, 78, 81B1, 81B2, 81B3, 82, 83, 84A/B, 84B/2, 86, 87, 92B/2, 99/2, 99/4, 99/8, 219/1A2, 219/1AB, 219/1B/2A, 219/A3, 220,221/1A, 221/3C, 2213D, 221/BE, 222A1/A, 222A1/C, 289.			476000		

858	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	99/10A, 99/10B, 99/10C, 99/10B, 110A, 110B, 111AB, 111C, 112A, 112B, 112C, 113,114,115, 116A, 116B, 117B, 293A, 294, 295, 297A/A, 297A3/B, 297B/A, 297B/3B, 298A2/A.		1022000			
859	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	19A/1B, 19A/2, 19A/3, 19A/4, 19A/4B, 19A/5A, 19A/5B, 19A/5BA, 19A/BB, 19A/7, 19A/A, 19B/1, 19B/2B, 19B/2C, 20C/1A, 20C/1B, 20C/2, 20C/2D/2A, 20C/2D/2B, 20C/2D/2C, 20C/2, 20C/2D/2A, 20C/2D/2B, 20C/2D/2C, 20C/3A, 20C/3B, 20C/3C, 20C/4, 20C/5A, 20C/5B, 20C/5C, 20C/B, 21B, 22A, 25C, 25D, 25E, 25F/Aa, 25F/Aaa, 25G, 25H, 25I, 25J, 27B/2, 27C/1, 27D, 27E, 27F/Aa, 27F/Aaa, 32, 33, 34, 35A/1, 35A/2, 35A/3, 35B, 36, 37A, 37B/1, 37B/2, 37B/3, 37B/6, 37B/7A, 37B/7B, 37B/8, 38/1,38/2, 39A/1, 39A/2, 43, 48C/1, 48C/2, 48C/3, 48C/5A, 48C/5B, 48C/5C, 48C/A, 59C/1A, 59C/1B, 59C/2,		900000			
	62A/1, 62B/2, 62B/3, 62B/4, 63A/1A, 63/2A/2, 63A/2/4/2, 63A3/3A, 63A/3B, 63A/4A, 63AQ/C, 63A/5, 63B/2, 63A/1, 64/1B, 64B/1A, 64B/1B, 64B/4C, 65, 66A, 66B, 66C, 66D/1, 66D/2, 66E/1, 66E/2, 67A, 67B/2, 67B/6, 69A, 69B/1, 99/5, 99/6A,99/7, 99/9, 99/11, 100, 101/1B, 101/2, 102A, 102B, 102C, 102D/1, 102D/2, 102E, 128, 129, 130A, 130Aa, 131, 132A, 132B, 132C, 132D, 132E, 132F, 132G/A, 132G/B, 132G/C, 132ABC/A, 133ABC/A1/B, 133A/2, 133A/3, 133D/A, 133D/Aa, 133D/E, 144, 146, 147A/1, 147A/2, 147A/3, 147A/4, 147B, 148A, 148B/1, 148B/2,		900000			

<p>148B/3, 148C, 149/1, 149/2, 149/3, 150/2/A, 150/2/B, 151AB, 151C, 151D, 152AB, 152CD, 152E, 153A, 153B, 153C, 153D, 153E, 154/2, 155A, 155Aa, 155E, 156A, 156Aa, 157A, 157B, 157C, 159A, 159Aa, 160A/A, 160A/Aa, 160A/E, 160B/A, 160B/Aa, 160B/E, 162A/1, 162A/2, 162A/3, 162A/4C, 162A/4B, 162A/4A, 162A/5, 162A/1B, 162B/1D, 162B/1A, 162B/2, 162B/3/B, 163A, 163B, 163C, 165, 166A, 166B, 167A/1, 167A/2, 171,</p>		<p>900000</p>			
<p>172A, 172B, 172C, 172D, 172E, 172F, 172G, 173A, 173B, 173C, 173D, 173E, 174A/1, 174A/2, 174B, 174C/1, 174C/2, 174D, 174E, 174F, 175A, 175C, 176A, 176B, 178, 180A, 180B/1, 180B/2, 180B/3, 182A, 182A, 182E, 182Ee, 183, 183, 184A/1, 184A/2, 184B, 184CD, 184E, 190, 192, 193A, 193B, 193C, 194A, 194B, 195A, 195A, 195B, 196A, 196Aa, 197, 198, 199A, 199B, 199C, 202/1, 207A, 207B, 207C, 207D, 207F, 208A, 208B, 209/1, 210/1212, 215, 216/2, 217/1A, 217/2, 224A, 224B, 225A, 225B/1, 225B/3A, 225B/3B, 226A, 227, 230A, 231, 232, 233/A/1, 232B/1, 234A, 236/1C, 236/C2, 236C/1, 237A/2, 237B/1, 237B/2, 237B/3, 237C, 238A, 238B, 239, 240A, 240/B,</p>		<p>900000</p>			
<p>240C, 241/2, 242/1A/1A, 242/1A/1B, 242/1A/B, 242/1A2, 242/1B/1, 242/1B/2, 242/1B/3, 242/1B/4, 242/2A, 242/2B, 243A, 244A, 245A/1, 245A/2, 245A/3A, 245A/3B, 248A, 284Aa, 248E, 248Ee, 248U, 248Uu, 248R, 250A, 250B, 250C, 251A, 251B/1, 251B/2, 251C, 252AB, 252C, 252D, 253/1, 254, 255A, 256, 257A, 257B, 258, 258B, 259, 260/1, 261, 262, 264, 265, 267A, 267B, 268A, 269B, 269A, 269B, 269C, 269D, 270A, 270B, 271, 272, 273A, 273B, 274A, 274B, 275, 276, 278A, 279A, 279C, 281, 282A/A, 282A/Aa, 282B, 282C, 283A, 283B, 284, 285, 286, 286B, 286C, 286D, 287/1B1, 287/1B2, 287B/3, 306A/1, 306B/1, 306B/3A1, 306B/3A2, 306B/3A3, 307B/A, 307B/Aa, 308A/1, 308B/3A1,</p>		<p>900000</p>			

	308B/3A2, 308B/3C, 308B/3D, 308C/3, 308B/A1, 309B/1A2, 309B/A3, 309B/1A4, 310A, 310C, 310D, 311C/2A2, 311C2A3, 311C2A4, 311C/2A5, 311C/2A6, 311C/2A7, 311C/2A8, 311C/2A9, 311C/2A10, 311C/2/B, 313A.		900000			
	3A1, 3A2, 3A3, 3A4, 3B.	450000				
860	<u>ಕಾಲುವೆ ತುದಿಯಲ್ಲಿರುವ ಥೈ ಲ್ಯಾಂಡ್ ಸರ್ವೇ ನಂಬರುಗಳು</u>					
	2/2A, 2/2B, 2/B1, 2B/2, 20C/1A, 28, 29, 30, 31, 37B/4, 37B/5, 102F, 102G, 102H, 102I, 102J, 102K, 102L, 102M,		686000			
	102N, 102O, 102P, 102Q1, 102Q2, 102R, 102S, 103A, 103B, 104AB, 104C, 104D/E1, 104D/E2, 104F/1, 104F/2, 104G, 105, 106A, 106B, 106C, 106D, 106E, 106F, 106G, 106HI/1, 106HI/2, 106J/1, 106J/2, 106J/3, 107A, 107B, 108A, 108B, 109A, 109B, 118, 119A, 119B, 119C, 119G, 119H, 119I, 121/1B, 122A/1, 122A/2, 122B, 122C, 122D, 122E, 122F, 122G, 122H, 122I, 122J, 123, 124, 125A, 125B, 127A/1, 127B, 127C, 127D, 127E, 127F, 127J, 127H, 133E, 135A, 135B, 136, 138A, 138B, 138C, 139A, 139Aa, 139E, 140, 143, 167B, 168, 169, 170A, 170B, 185/1, 187, 188A, 188C, 188D, 189, 200, 202A, 202B, 203A, 203B, 203C, 203D, 203E, 204A, 204B, 205A, 205B, 313A, 313B, 314A, 315A, 316A/A, 316A/1B, 316A/1C, 316A/2A, 316A/2B, 316A/2C, 316A/2D, 316A/2E, 31+6A3/A1, 316A/3/A2, 316A/3/B, 316A/4, 316B, 316C/1, 316C/2, 316C/3, 316C/4, 317A/2A, 317A/2, 317A/2C, 317A/2D, 317A/2, 317A/2F, 317A/2G,		686000			

	317A/2H, 317A/21, 317A/2J, 317A/2K, 317A/2L, 317A/2M, 317A/2N, 317A/2O, 317A/2(P), 317C, 318A/A, 318A/1B, 318A/C, 318A/1D/1, 318C2A, 318D/2, 319A1/A, 319A1/B, 319A1/C, 319C/2A, 319C/2BA, 319C/2B/Aa, 319C/2B/2E, 320A/1A, 320A/1B, 320B/1, 320B/2, 320C/A, 320C/Aa, 321A, 321B, 322A, 322B, 322C/1, 322C/2, 322D, 322E, 322F, 322J, 322H, 3221, 3221J, 322K, 322L, 322M, 322N, 322O, 322P, 323.		686000		
861	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>				
	1, 287/1B, 287/1B2, 287B/3.	222000			
862	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೇ ನಂಬರುಗಳು (ವಾಣಿಜ್ಯ ಬೆಳೆಗಳು)</u>				
	48CA/A, 48C/AB, 60A, 60B.	850000			
863	<u>ಫಾರಂ ಹೌಸ್‌ಗೆ ಹೊಂದಿಕೊಂಡಿರುವ ಸರ್ವೇ ನಂಬರುಗಳು</u>				
	4,5.	605000			
864	ಬುಕ್ಕಸಾಗರ ಗ್ರಾಮ			2000	3000
865	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>				
	153, 154, 155, 156, 158, 159, 160, 161, 162, 165:1, 168:A, 169, 170, 171:A, 171:B, 172, 174, 176, 177, 179,181, 182, 183, 184, 199, 200, 201, 202, 203, 204, 206:A, 206:B, 207, 209, 211, 212, 214, 217, 218:A, 218:B, 219, 220, 221, 222, 223, 225, 453, 454, 455:A, 455:B, 456, 457, 458,461, 462, 463, 464, 465, 466:A, 466:B, 469, 470, 471, 472, 473, 474, 475, 481, 482, 494, 495, 496, 498, 499, 523, 524, 157.		500000		

866	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	21,33, 37, 45, 46, 47:A, 47:B, 47:C, 37, 23, 47:3, 48:A:1, 505, 48:A:3, 513.	200000				
867	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	60, 61, 62, 63, 64:1, 64:2, 65, 66, 67, 68, 70:2, 71:1, 71:2, 71:3, 72, 73, 74, 75, 79, 81, 82, 83, 84:A, 84:B, 86, 87, 88, 89:B, 90, 91, 92, 93, 94:2, 95:1, 95:2, 95:3, 95:4, 96, 97, 98, 99, 100, 101, 102, 103:A, 104, 105, 106:2, 106:3, 107, 108, 109, 110, 111, 112, 113, 114, 116, 118, 119, 121, 122:A, 122:B, 122, 122:D, 122:E, 126:1, 126:2, 132, 133:A:1, 133A:1, 135, 136, 137, 138, 139, 140, 141, 142, 147, 148, 149, 150, 241, 242, 244, 245, 247, 249, 250, 254, 260, 261, 266, 273, 275, 276, 278, 279, 280, 281, 282,		500000			
	283, 284:A, 284:B, 285:A, 287, 290, 291, 292, 293, 294, 295, 296, 297, 298, 299, 301, 302, 303, 304, 305, 306, 308, 310, 311, 313:A, 313:B, 314:A, 314:B, 316, 319, 322, 323A, 344, 323:B, 324, 325, 326, 327, 328,		500000			
	330:A, 330:B, 331, 332, 333, 334, 335, 336, 337, 338, 339, 341, 342, 343, 346, 347, 348, 349, 350, 351, 352, 353, 354, 355, 357, 358, 361, 362, 363, 383, 384, 385, 386, 387, 388, 389, 390, 391, 393, 394, 397:A, 397:B, 398, 405, 406, 407, 408, 410, 412, 413, 414, 415, 416, 417, 423:A, 423:AA, 423C, 423:D, 425, 427, 428, 429, 430, 431, 432, 437, 439, 440, 441, 442, 443:A, 443:B, 444.		500000			
868	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	433, 434, 446, 447, 448, 450:1, 450:2, 451, 453, 454, 455A, 455:B, 457, 458, 461, 463, 464.		500000			

869	<u>ಕೊಳವೆ ಏತ ನೀರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	3:2, 48, 490, 492, 499, 47:C, 225.	400000				
870	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೇ ನಂಬರುಗಳು</u>					
	518:B, 533, 534, 551, 1, 21, 52:1, 52:2, 365, 52:1, 52:2, 53, 107, 164, 186, 187, 188, 231, 367:1, 367:2, 369370, 371:1, 371:2.	200000				
	ಮರಿಯಮ್ಮನಹಳ್ಳಿ					
871	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	8A, 8B, 9A, 9B, 9C, 14B, 42A, 42C, 47, 49B/1, 94C, 122/1, 122/2, 122/4, 122/5, 122/7, 124A/1, 124B/1, 124B/2, 124/1C/1, 124C/2, 124/1C3, 124/1C5, 134A/1, 134A/2 140B, 141/1A, 141/2B.	546000				
872	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	3A, 3B/1, 3B/2A, 3B/2B1, 3B2B2, 3B23C, 3B/2D, 3B/4B, 3B/5A, 3B/5G, 3B/5J, 3/C, 43A, 43B/1, 43B/3, 43B/4, 49/3, 78A/1A1, 78A2A, 78A/5, 81A, 82/B2A, 119/2, 134B, 135D, 135/1C, 135/2, 135/3, 136, 138/2, 138/1, 78B.	476000				
873	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	51, 52, 53, 56A, 56B/A , 56B/2, 58B, 59, 62B, 63A, 63B, 63C, 65, 109, 110, 124/1C/10, 124/1C/11, 124/3A, 124/3B, 125C/O, 125F, 125G, 125H, 130/1A, 141/1A, 142/1, 142/2, 143/1, 14A/1, 14A/2, 14A/3, 48C/2, 78A/10/1C, 78A/1A/2, 78A/1A/1, 80B, 80C, 80A, 93B, 94A, 94B, 111, 112, 113, 133A, 133B, 135A, 130/1B, 130D, 130/2.	756000				

874	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	3B/3, 3B/4C, 3B/4D, 3B/5B, 3B/5C, 3B/5D, 3B/5E, 3B/5F, 3B/5L, 137A, 137/1B, 137/2, 143/3, 145, 78A2C, 48A2D, 78A/3, 78A/4.	275000				
875	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	1	407000				
876	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	43B/6, 58A/1, 58A/2, 60, 61, 68, 73A, 74B, 74C, 75, 76A/1, 76A/2, 76B, 77A, 113, 131/1C, 14/2A, 71D, 73A, 73B5A, 6A, 6B.	645000				
877	<u>ಫಾರಂ ಹೌಸ್‌ಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು</u>					
	124/1C6, 124/1C7, 124/1C8, 124/1C9, 122/4.	588000				
878	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	4A/1, 4A/2, 4A/3, 4A/4, 4A/6, 4A/7, 4B/1, 4B/2, 4B/3, 12A, 12B, 13, 17B, 42E, 42B/2, 43B/6, 43B/7, 43D, 43F, 43H, 45D, 46/1, 47, 49A/1, 49A/2, 54, 55, 57, 63D, 66, 67, 139, 141/1B, 141A, 141/1B, 141/1D, 141/1B, 141/1F, 142/2A, 142/2B, 79, 81B, 82B/2D, 83, 84A, 84B, 85A/1, 85A/2, 85B, 85D, 71A, 71B, 71C, 74A, 74B, 7.	240000				
879	ಗೊಲ್ಲರಹಳ್ಳಿ				2000	3000
880	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	24,25A, 32/2, 32/3+4, 34A, 34B, 34C, 40A, 40B, 41, 42, 44, 79A, 79B, 79C/1.	200000				

881	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	6B, 6A, 7, 8A, 8B, 9A11+2, 9A3, 9B, 13A/1, 13A/2, 13B, 15A, 15B, 24, 38A, 38B, 38D, 38E, 40A, 40B, 41, 42, 44, 69, 68D, 68A+B, 67A, 67B, 10, 11A, 11B, 11C, 14, 25, 60A/4, 60A/5B, 60A/5C, 60A/5D, 60B, 61A, 61B, 61C, 62B, 62C, 62D.	200000				
882	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	1, 3, 5A, 5B, 16A, 16C, 17, 20, 22, 23, 26A, 28A, 28B, 29A, 29B, 30A, 30B, 30/5, 31A, 31B, 46, 47ABC, 48A, 48B, 49ABC, 50ABC, 64, 65A, 65B, 66, 67, AB, 68AB, 69, 99, 100A/1, 100A/2, 100D, 102, 103, 109, 110A/12, 110B, 112, 113A, 113B, 114, 115A, 115B, 116.	200000				
883	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	9B/1+2, 19, 29B, 79C/2, 98, 111, 103, 29A, 22.	200000				
884	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	19, 70, 71A, 71B, 71C, 71D, 71E, 74, 75A, 75B, 75C, 76A, 76B/1, 76B/2, 76B/3, 77A, 77B, 78A, 78B, 85, 86A, 86B, 87, 88, 89, 90A, 90B, 90C, 90D, 90E, 91A, 91B, 92, 93A, 93B, 94, 95, 96, 105A, 105B, 105C, 106A, 106B, 106C, 107A, 107B, 108, 60C, 64.	200000				
885	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	51A, 51B, 52A, 52B, 52C, 53A, 53B, 53C+D, 53E, 53F, 54A, 54B, 55C, 57, 58B, 58C, 58D, 58E, 58F, 58G, 59, 117, 118, 120A, 120B, 121/1, 121/2.	200000				
886	ವ್ಯಾಸನಕೆರೆ				2000	3000

887	<u>ಗ್ರಾಮ ರಾಣಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	337, 347/1, 347/2, 338, 340A, 280B/1, 253, 254/3, 256A/1, 236, 345.	200000				
888	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	344, 235, 248, 335, 338A/2, 338B, 338C, 346A, 348A, 348B/1, 348B/2.	200000				
889	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	347/1, 349, 277, 272, 234, 232.	200000				
890	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	231A, 234A, 242A/1, 244A, 249B, 250, 251, 252, 256A/1, 258A/1, 280A/1B/1, 280B2, 280C2, 280C/2B, 280C/2C, 284A, 285B/2B, 286B/2B, 304B/2, 305B, 309B/2a, 309B/2b, 310B/2, 311B, 325A/2, 326A, 327, 329, 329B, 329C, 329D, 330, 331A/2, 331B/2, 332B, 333, 334, 338D, 338E, 339A/2, 339B/2a, 339B/2b, 340B, 346B, 348C/1, 348C/2, 348D, 350.	200000				
891	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	227B2, 228A/1, 229A, 229B1, 230B, 231C, 245A/1, 245C/1, 246A, 258B/1a, 259A/1a, 259A/1b, 260A/1, 273A, 274A, 274B, 275, 278A, 278B, 279, 282B, 283B/2a, 283B/2b, 332A, 332B, 351/1, 351/2, 352, 352/1, 352/2, 229A/2, 242A/1b, 249A, 331B/1, 344/1.	200000				
892	ಅಯ್ಯನಹಳ್ಳಿ				2000	3000

893	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	5A, 5B, 13A, 16A, 16B, 16C, 16D, 16E, 16F, 16G, 16H, 16I, 19/A, 19B, 19C, 19D, 20A, 20B, 20CD, 50B/4, 50B/7, 20E, 20F, 21.	200000				
894	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	10E, 10A, 10B, 10C, 10D, 35B, 37/1A, 37/3B, 37/3C, 38, 43, 45A, 45D/4, 46A, 47, 50/A, 51/Aa, 51/Aaa, 54B, 71, 72A, 72D/1Aa, 72D/1Aaa, 72/D2, 72B, 73, 74, 75, 76A, 76B/Aa, 76B/Aaa, 77A/Aaa, 77/B, 79, 81B/4, 81C, 93, 94.	200000				
895	<u>ನೀರು ಕಾಲುವೆ ಪಕ್ಕದಲ್ಲ ಹಾಗೂ ನೀರು ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	91/1A, 91/1C, 91/1D, 91/1E, 91/1F, 91/1G, 91/1H, 91/1I, 91/1J, 92, 95, 41/AB, 41/AC, 41A/P, 41A/H, 41A/I, 41A/2, 41C/1, 41C/2, 41C/3, 42/B, 42A.	200000				
896	<u>ಕಾಲುವೆ ತುದಿಯಲ್ಲಿರುವ ಥೈ ಲ್ಯಾಂಡ್ ಸರ್ವೇ ನಂಬರುಗಳು</u>					
	46B/Aa, 46B/Aaa, 49.	200000				
897	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					

	3A, 3B, 4, 6B, 6C, 6D, 6E, 7B/1, 7B/2, 8A/1, 8A/2, 23B/2, 27C/1, 27C/2, 28/Aa, 28/Aaa, 31, 37, 42/C, 44A, 44B, 45D/1, 45D/2, 45D/5, 54A, 54B, 55B/1, 55/A, 70A, 70B, 70C, 70D, 70E, 70F, 70G, 81A, 84, 77A/Aa, 88A/1, 88A/2, 86B/1, 86B/2, 12A/2, 12A/3, 12B/3, 12B/4, 12B/5, 17Aa, 17Aaa, 34/1, 35B, 37/1A, 37/3C, 7B/3, 7B/4, 7C/1, 7C/2, 7C/3, 7C/4, 7A/1, 7A/2, 7A/3, 7A/4, 8A/3, 8B/1, 8B/2, 8B/3, 9A, 9B, 9C, 18, 22A, 22B, 22C, 22D, 23A, 23B/2, 24A, 24B, 25A, 25B, 26Aa, 26Aaa, 27B/1, 27B/2, 30Aa1, 30Aa2, 42D, 42B, 42F, 43, 46C/Aa, 43C/Aaa, 81B/1, 81B/2, 81B/4, 81B/5, 81B/6, 81B/7, 81B/8, 81B/9, 81B/10, 83A, 83B, 83C, 88B, 89/1, 89/2, 89/3, 89/4, 90.	200000				
898	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	5P, 60/A, 60B/1, 60B/2, 60B/3, 60B/4, 60B/5, 63A, 63B, 63C, 64A, 64B, 64C, 64D, 65A/1, 65A/2, 65B/1, 65B/2, 65B/3, 66A, 66B, 66C, 66D, 66E, 66/Faa, 66/F/Aaa, 66F/E, 66/G, 67A, 67B, 67C, 67D, 67E, 67F, 67G, 67H, 67I, 67J, 67K, 68, 69A, 69B, 70A, 70B, 70C, 70D, 70E, 70F, 70G, 71, 72/A, 72/B, 72/C.	200000				
899	<u>ಫಾರಂ ಹೌಸ್‌ಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು</u>					
	1,2	200000				
900	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	32, 33, 37/3B, 37/3F, 37/3G, 38, 45B, 45/C, 4P, 55A, 55B, 56, 57, 58, 61, 62, 85A, 85B, 86A, 87A, 87B, 85A.	200000				
901	ಗರಗ				2000	3000

902	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>				
	173A, 173B, 105, 175, 176A, 176B, 177A, 177B, 185, 185B, 185D, 186A, 186B, 186C, 187A, 187B, 187C, 187D, 187E, 187F, 187G, 187H, 187I/Aa, 187I/Aaa, 187J, 187K, 187L, 187M, 187N, 187O, 189A, 189B, 189C, 189D, 191A, 191B, 191D, 191E, 191F,	218000			
	193A, 193B, 193C, 194A, 194B, 194C, 194D, 194E, 194F, 194G, 194H, 194I, 196F, 196G, 196H, 196I, 198A, 198B, 198C, 199A, 199B, 199C, 199D, 200A, 200B, 200C, 200D, 201, 202, 204, 205A, 206, 207A, 207B, 207C, 207D, 207E, 208, 209A, 209B, 209C, 209D, 209E, 338A, 338B, 338C, 338D, 338E, 338F, 338G, 338H, 338I, 338J, 338K, 338L, 338M, 338N, 339A, 339B, 339C, 339D, 339E, 339G, 339H.	218000			
903	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>				
	25A/4, 25B, 25C, 26, 27, 28, 29A, 29B, 111A, 111B, 111C, 112C, 112D, 113A/1, 113A/3, 113B/1, 113B/2, 114A, 114B, 115, 116, 179A, 179B, 179C, 180A, 180B, 180C, 210A, 210B, 211, 212, 214, 215A, 215B, 216, 217, 218A, 218B, 218C, 219A, 219B, 219C, 220, 221.	218000			
904	<u>ಬಂಡಿಪಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>				
	48A, 48B/1, 48B/2, 49A, 49B, 94A, 94B, 97A, 97B, 98A, 98B, 98C, 98D, 98E, 98F, 98G, 98H, 196A, 196B, 196C, 196D, 196E, 234, 236A, 236B.	200000			
905	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>				
	42, 43, 45, 120, 142/4, 149/3B, 149/3E, 166B/2, 181B, 182C, 182D, 183, 203, 222, 225A, 228, 235, 273A, 285B, 300B, 319B, 345/1, 350/1.	255000			

906	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	23A, 23C, 25A/1, 25A/2, 25A/3, 25A/4, 25B, 25C, 26, 27, 28, 29A, 29B, 30, 31A, 31B, 32, 33A, 33B, 34, 35, 36, 37A, 37B, 38A, 38B, 41, 42, 51, 52, 53A, 53B, 54A, 54B, 55A, 55B, 56, 57, 58A, 58B, 58C, 59A, 59B, 60A, 60B, 61A, 61B, 62, 63, 64, 65A/1, 65A/2, 65B, 65C, 65D, 65E/1, 65E/2, 65F/1, 65F/2, 66A, 66B, 67A, 67B, 68A, 68B, 68C, 68D, 68E/1, 68E/2, 68E/3, 68E/4, 69A, 69B, 69C, 70A/1, 70A/2, 70B, 70C, 70D/1, 70D/2, 70E/1, 70E/2, 70F/1, 70F/2, 70D, 71, 72A, 72B, 72C, 73, 74, 75A, 75B, 75C, 76A, 76B, 77A, 77B, 78, 80A, 80B, 81A, 81B, 82A, 82B, 83A, 83B, 83C, 84, 86A.	280000				
907	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	2, 4, 5A, 5B, 7A, 7B, 11, 15, 21, 23D, 23E, 23F, 24, 46, 47A, 47B, 87, 88, 91A, 91B, 91C, 91D, 92, 99A, 99B, 99C, 101A, 101B, 103B, 103C/1,	200000				
	103C/2, 103C/3, 103C/4, 103C/5, 104B, 104C, 106A, 106B, 107, 108B, 108C, 109A, 109B, 110A, 110B, 111A, 111B, 111C, 112C, 112D, 113A/1, 113A/3, 113B/1, 113B/2, 114A, 114B, 115,	200000				

	116, 117, 118, 119, 120, 121B, 123A/1, 123A/2, 123A/3, 123A/4, 124A, 124B, 124C, 124D, 124E, 125A, 125B, 127A, 127B, 129, 131, 133, 134, 135, 136A, 136B, 136C, 136D, 136E, 137/1, 137/2, 138, 139, 140, 143/1, 143/2, 143/3, 143/4, 144, 145, 146, 147, 148, 150, 151/1, 149/3B, 149/3C, 149/3D, 149/3E, 149/3F, 149/3G, 151/2, 151/3, 152, 157, 161, 163, 165/Aa, 165/Aaa, 166A, 166B/1, 166B/3, 167A, 167B, 167C, 167D/1, 167E, 168, 169, 170A, 170B, 170C, 170D, 171, 172D/1, 172D/2, 181A, 182A, 182B, 182E, 184, 190A, 190B, 190C, 190D, 190E, 224A/Aa, 224/Aaa, 224B, 225B, 226, 227, 229, 230, 231A, 231B, 232A, 232B, 232C, 232D, 232E, 237, 238, 239A, 239C, 239D, 240A, 240B,	200000				
	241A, 241B/a, 241B/D, 241B/C, 242A, 242B, 243A, 243B, 243C, 244, 245, 247B, 248, 249A, 249B, 252A, 252B, 254, 256B, 257, 260A, 261A, 262, 263, 264, 265, 266, 267, 268A, 269A, 269B, 270, 271A, 271B, 271C, 271D, 271E, 272A, 272B/Aa, 272/Aaa, 241/BC, 242A, 242B, 243A, 243B, 243C, 244Aa, 272C, 273B, 274A, 274B, 274C, 276A, 276B, 277A, 277B, 278A,	200000				
	278B, 279A, 279B, 281A, 281B, 283A, 283B, 283C, 283D, 283E, 284A/1, 284A/2, 284A/3, 285B, 285C, 286, 287A, 287B, 288, 289A, 289B, 289C, 290, 291A, 291B/1, 291B/2, 291B/3, 291B/4, 292A, 292B, 292C, 293A, 293B, 294, 295A, 295B, 295C, 295D, 296A, 296B, 296C, 296D/*1, 296D/2, 297, 298, 299B, 300A/1, 300A/2, 300C, 301, 302, 303, 304A, 304B, 304C, 305A, 306A, 306B, 307, 309, 310B, 312, 313, 314A, 314B, 315, 317B/2, 318, 320, 321B, 343A, 343B, 344, 345/2, 346, 348, 350/2, 350/3, 351/1, 351/2, 353/1.	200000				
908	ಒಂಟಿಗೋಡು				2000	3000
909	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	50, 51, 52, 53, 54, 55.	200000				

910	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	11A/1, 11A/2, 11B, 13, 15A, 15B, 15C, 89A/1, 89A/2, 89D/1, 89B/2, 89B/3.	200000			
911	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	74/2, 74/3, 74/4, 74/5, 74/6, 74/7, 74/69, 74/10, 98A, 98B, 98D, 103A, 103B, 103C, 113.	200000			
912	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	11A, 13, 31, 56/2, 65B, 67, 72B, 78/2, 78/4, 78/7, 86A, 100A, 100E, 103B, 107, 109B, 112, 118, 120D, 141/1, 143/1.	200000			
913	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>				
	39A, 39B, 40B, 41, 43, 44A, 44B, 45, 46, 48, 49, 51A, 51B, 51C, 52A, 52B, 53, 55/1, 55/2, 55/3, 55/4, 55/5, 55/6.	200000			
914	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>				
	2, 8B/2, 8C/2, 9A, 9B/2, 9B/3, 10A, 10B, 10C, 12, 16, 22, 23, 24A, 24B, 26A, 26B, 27A, 27B, 28A, 29A, 29B, 29C, 32, 33, 34B/2, 37, 42A, 42B, 42C, 47A, 47B, 56/3A, 56/3B, 56/3C, 57, 58, 60, 61A, 61B, 61C, 62, 63A, 63B, 63C, 63D, 65A, 65C, 65D, 65E, 66, 69, 71A, 76, 78/3, 78/6, 78/8, 78/9, 78/10, 78/11, 78/12, 78/13, 78/16, 78/17, 78/18, 78/20, 80/1, 80/2, 80/3, 80/4, 80/5, 80/6, 81, 82A, 82B/Aa, 82B/Aaa, 82C, 83A, 83B/Aa, 83B/Aaa, 82C, 83A, 83B/Aa, 83B/Aaa, 84A/1, 84A/2, 84B/1, 84B/2, 84B/3, 85, 86B, 86C, 87A, 87B, 87C, 87D, 88A/1, 88A/2,	200000			

	88A/3, 88A/4, 88A/5, 88B, 88C, 91A, 91B, 91C, 91D, 92/1, 92/2, 93A, 94, 95A, 95B, 95C, 95E, 96A, 96B, 97, 99A, 99B, 99C, 100B, 100C, 100D, 101A, 101B, 101C, 101D, 102A, 102B, 102C, 104, 105, 106, 108A, 108B, 108C, 109A, 110A, 110B, 110C, 111, 114, 115B, 116, 117A, 117B, 117C, 117E, 119/1A, 119/2A, 120B, 121A, 121B, 122A, 122B, 122C, 123A/1, 123A/2, 123A/3, 123B/1, 123B/2, 123C, 124A, 124B, 125A, 125B, 125C, 125D, 125E, 125F, 125G, 125H, 125I, 125J, 126A, 126B, 126C, 126D, 126E, 126F, 126G, 127A, 127BCD/1, 127BCD/2, 127BCD/4, 127E, 128A, 128BC, 128D, 128E, 129A, 129B, 129C, 129D, 130A/1, 130A/2, 130B, 130C, 130D, 130E, 130F, 130G, 130H, 131A, 131B, 131C, 131D, 131E, 132B, 133D/2, 140, 141/2, 142/1, 142/2, 142/3, 143/2, 143/3, 144/1, 144/2, 144/4, 53, 40B, 59C, 68, 95D, 98C, 98E.	200000				
915	ನಾಗಲಾಪುರ				2000	3000
916	ಗ್ರಾಮ ರಾಣಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು					
	59B, 59C, 59D, 61, 63, 72A, 72B, 73A, 73C, 74, 76A, 76B/1, 76B/2, 76C, 76D, 77, 274A, 274C/2, 274D, 275A, 275B, 275C, 275D, 276, 278A, 278B, 280, 281A, 282, 284,	260000				

	<p>286B, 286, 287/2, 288, 289A, 289B, 290A, 290B, 291A, 291B, 292, 293, 295, 296A, 296B, 296C, 296D, 296E, 297A, 297B, 297C, 297D, 297E, 300B, 302, 304, 305, 306, 311, 312, 314A, 314B, 314C, 314D, 314E, 314F, 314G, 314H, 315, 316A, 316B, 316C, 318C, 320, 322A, 322B, 322C, 322D, 322E, 322F, 322G, 322H, 322/I, 322J, 323, 324, 325A, 325B, 326, 328A, 328B, 328C, 332/2, 334B, 334C, 335A, 335B, 335C, 336A, 336B, 336C, 337A, 337B, 337C, 339, 341A, 341B, 342A, 343A, 343B, 343C, 343D, 343E, 343F, 344, 345A, 345B, 345C, 345D, 345E, 345F, 346, 347A, 347B, 347C, 347D, 359A, 360A, 361A, 362A, 363A, 363B, 364, 366A, 366B, 367B, 240A, 240B, 240C, 240D, 240E, 240F, 242A, 242B, 242C, 242D, 243, 244, 274A, 218, 219A/1, 219A/2, 219B, 219C, 220A, 220B, 220C, 220D, 221A, 221B, 221C, 221D, 221E.</p>	260000				
917	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	<p>2/1, 2/2, 3, 4, 5, 7/1, 77, 78, 79A, 79B, 82A, 82B, 83A, 83B, 83C, 83D, 83E, 84, 85A, 85B, 85C, 85D, 85E, 89A, 89B, 90, 92A, 92B, 94, 95, 96, 49B, 50A, 50B, 51A, 51B, 52, 307A, 307B/1, 307B/2, 308A, 309A, 309B, 356B, 356C, 357A, 365A, 365B, 369A, 370A, 370B, 328F, 328G, 328H, 328/I, 331A, 331B, 331C, 331D, 331E, 332A, 332B 7/3.</p>	225000				
918	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	<p>65A, 65B, 70, 154A/1, 154A/2, 89A, 89B, 98A, 98B, 99, 329A, 329B, 330, 331A, 331B, 331C, 331D, 331E, 332A, 332B, 332C, 332D, 332E, 332F, 389A, 389B, 405A, 405B, 406A, 406B, 406C, 408B, 215A, 215B, 215C, 215D, 216A, 216B.</p>	225000				

919	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟರ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	7/2, 11A, 13, 17, 18A, 24C, 32C/2, 40A/1, 41B, 46C, 55, 58, 60B, 67/2, 69, 89B, 90, 101E/2, 102A, 116, 122AB, 122C, 142A, 142D, 316C, 318C, 327A, 327DE, 333/1, 335A, 344, 347C, 348, 354A, 356A, 362B, 363B, 366B, 367A/1, 367A/2, 374B, 389A, 391A, 398A, 403B, 405B, 408A, 409B, 412B, 424A.	255000				
920	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	131A, 131B, 131C, 131D, 131E, 131F, 132, 133A, 134, 135A, 135B, 135C, 135D, 136A, 126B, 143D, 144B, 144C, 145A, 146A/1, 146A/2, 146B, 146C, 147A, 147B, 147C, 148B, 149, 158, 159A, 159B, 160, 161A, 161B, 161C, 161D, 162A, 162B, 162C, 163, 164A, 164B, 165A, 165B, 166, 167, 168A, 168B, 168C, 169, 170A, 170B, 171A, 171B, 172A, 172B,	406000				
	172C, 172D, 173A, 173B, 173C, 173D, 174A, 174B, 175A, 175B, 176A, 176B, 177, 178, 179A, 179B, 180, 181A, 181B, 182, 183, 184/1, 184/2, 185, 186A, 186B, 186C, 187, 188, 189A, 189B, 189C, 189D, 189E, 190A, 190B, 190C, 190D, 190E, 191A, 192A, 192B, 192C, 193, 194A, 194B, 194C, 194D, 194E, 194F, 195, 196A, 196B, 196C, 197, 198, 199, 200, 201, 202, 203, 204A/1A, 204A/1B, 204A/2, 204B, 205A, 205B, 205C, 206A, 206B, 207, 208, 209, 210A, 211A, 211B, 211C, 223C, 223D, 223E, 223F, 223G, 223H, 224A, 224B, 224C, 225, 226A, 226B, 227A, 229A, 229C, 230A/1, 230A/2, 230B, 232A, 223A, 223B.	406000				

921	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	8, 9A, 9B, 9C, 10, 11B, 12A, 12B, 12C, 14, 15, 16A, 16B, 18B, 19A, 19B, 19C, 21E, 21F, 22A, 22A/1, 223A/2, 23A/3, 24A, 25B, 25D, 26A, 26C, 27B/1, 27B/2, 28A, 28C/1, 28C/2, 29A, 29C, 30B, 30D, 30E, 31A, 31B, 32A, 32C/1, 32D, 32E, 33A, 33B, 34B, 40A/2, 40A/3, 40B/1, 40B/3, 40B/5, 40B/6, 41A, 43, 44A/1, 44A/2, 44B,	200000				
	45A, 45B, 45C/1, 45C/2, 46A, 46B, 46C, 47A, 47C, 47D, 47E, 48A, 48B, 49A, 49B, 50A, 50B, 51A, 51B, 52, 53A, 53B, 53C, 54A, 54B, 56, 57, 60A, 61, 63, 66A, 66B, 67/1, 67/2, 68, 69, 71, 79C, 79D, 80A/1, 80A/2, 80B, 86B, 88A, 88B, 88C, 100, 101A, 101B, 101C, 101D, 102B, 103/1, 103/2, 103/3, 103/4, 108A, 109A, 109B, 110A, 110B, 111A, 111B, 111C, 111D, 112A, 112B,	200000				
	115, 118, 120, 121A, 121B, 122C, 123A, 123B, 123C, 123D, 123E, 123F, 123G, 123H, 124A, 124B, 124C, 124D, 125A, 125B, 126A, 126B, 127, 128A, 128B, 129A, 129B, 129C, 129D, 129E, 129F, 130A, 130B, 130C, 130D, 150A/1, 150A/2, 150A/3, 151A, 151B, 152A, 153/1, 153/2, 153/3, 153/4, 153/5, 154C, 155A, 155B/1, 155C, 155D, 146A/1, 146A/2, 213A, 213B, 213C, 213D, 215B, 215C, 215D, 233, 234A, 234B, 234C, 235, 236, 237A, 237B, 238A, 239, 246A/1, 246A/2, 246B, 246C, 247A, 247B, 247C, 248, 249A, 249B, 249C, 249D, 239E, 249F, 249G, 250A, 250B, 250C, 252/4, 252/5, 256/2, 257/4, 257/5, 259, 260, 261, 262A, 263A, 263B, 263C, 264, 265A, 265B, 265C, 265D, 266, 267B, 268/2, 269A, 271, 272, 273, 349B, 353, 354B/1, 354B/2, 355A, 355B/1, 355B/2, 356B, 356C, 357A, 357B,	200000				

	371, 372, 373A, 373B, 374A, 374C, 374E, 375, 376A, 377A, 377B, 378A, 378B, 379A, 379B, 380A, 380B, 381A, 382, 383A, 383B, 384A, 384B/1, 384B/2, 385A/1, 385A/2, 385A/4, 385A/5, 385A/6, 385C, 386A, 386B, 394, 395A, 395, 398B, 398C, 398D, 398E, 399A, 399B, 399C, 399D, 400, 402A/2, 402B, 402D/1, 402D/2, 403A, 404A, 404B, 404C, 404D, 404E, 409A, 410C, 410E, 411A, 412A, 412B, 413A, 413B, 413C, 413D, 414A, 414B, 414C, 414D, 414E, 414F, 414G, 414I, 415A, 415B, 416, 417/1, 417/2, 418/2, 419A, 419B/1, 419B/2, 420A, 420B/1, 420B/2, 421/1, 421/2, 421/3A, 421/3B,	200000				
	421/3C, 421/4, 422A, 424A, 424B, 425, 426, 427A, 427B/1, 427B/2, 427B/3, 427B/4, 428, 432, 434, 435A, 435B, 435C, 436A, 437, 438A, 438B, 439, 440, 441A, 441B, 441C, 441D, 441E, 441F, 441G, 441H, 441I, 441J, 441K, 441L, 441M, 460A/1, 460A/2, 460B, 460C, 460D, 460E, 460F, 467/2, 468, 469, 470.	200000				
922	ಚಿಲಕನಹಟ್ಟಿ				2000	3000
923	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	49A, 49B, 50, 51A, 51B, 51C, 51D, 121E, 122, 143, 143A, 143B, 143C, 144A, 144B, 144C, 144D, 144E, 144F, 147A, 147B, 147C, 148, 149A/1, 149A/2, 149A/3, 149A/4, 149A/5, 149A/6, 149A/7, 149A/8, 149A/9, 149A/10, 149A/11, 149A/12, 149A/13, 149A/14, 149A/15, 149A/16, 149A/17, 149B, 149C, 149D, 149E, 149F, 149G, 149H, 149I, 149J, 149K, 149L, 149M, 149N, 149O, 149P, 149Q, 149R, 150, 151, 151B, 151C, 156A/1, 156A/2, 156A/3, 156A/4, 156A/5, 156A/6, 156A/7, 156A/8, 156A/9, 156A/10, 156A/11, 156A/12, 156A/13, 156A/14, 156A/15, 156C, 156D, 156E, 157A, 157B, 157C, 157D, 157E, 159A, 159B, 159C, 159D, 161A, 161B, 161C, 161D, 162A, 162B, 162C, 162D, 162E, 162F, 162G, 162H, 162I.	210000				

924	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	33B, 34A, 34B, 35A, 156, 149, 162.	210000			
925	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	118A, 118B, 119, 124, 125, 125B, 125C, 126C, 127A, 128A, 128B, 140, 120, 120A/2, 120B, 121A.	238000			
926	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	7A, 10A, 8C, 11A, 11B, 12, 13, 15C, 15D, 15E, 15G, 15H, 15I, 15J, 15K, 15L, 17A, 17B, 17C, 17D, 17E, 18A, 18B, 19, 30A, 33A, 33B, 34A, 34B, 35A, 35B, 35C, 36, 37, 37B, 37C, 38A, 38B, 38C, 38D, 38E, 38F, 39, 41, 42A, 42B, 42C, 43A, 43B, 43C, 44A, 44B, 44C, 45A, 45B, 45C, 45D, 45E, 46, 47A, 47B, 47C, 47D, 48A, 48B, 48C, 48D, 48E, 151F1, 152A, 152B, 152C, 152D, 152E, 154B, 151F2, 152M, 154C, 154D, 155, 156A/1, 156A/2, 156A/3, 156A/4, 162J, 162K, 162L, 107, 108, 130A/1, 130A/2.	200000			
927	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	10, 16, 21, 36, 44A, 44C, 64, 98A+B, 102A, 102B.	280000			
928	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	3C, 4B, 4C, 4D, 4E, 5D, 7B, 18, 19, 78, 98, 90, 96, 97, 105D, 109, 112, 112B, 118A, 120A/2, 125, 126A/2, 126C, 130A, 134, 137B, 138A, 139B, 140, 141, 141B, 150, 152F, 152M, 156A/14, 152H, 126A/1, 132A, 152N, 152O, 152PM, 152Q, 152R, 154A, 156A/15, 164B.	238000			

929	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	22B, 23, 24, 25, 26, 27, 28, 29A, 29B, 29C, 30A, 30B, 30C, 31, 32A, 32B, 33A, 33B, 34A, 34B, 35A, 35B, 35C, 36, 37, 37B, 37C, 38A, 38B, 38C, 38D, 38E, 38F, 39, 40A, 40B, 42A, 51E, 52A, 52B, 64, 65, 66, 67, 68, 69, 69BC, 70A, 70B, 71A, 71B, 72A, 72B, 74, 75, 76A, 76B, 103C, 103D, 104A, 104B, 104C, 105A, 105B, 105C, 105D, 105F, 105G, 105H, 105I, 105J, 105K, 106.		260000			
930	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	1A, 1B, 1C, 1D, 1E, 1F, 1G, 1H, 1I, 1J, 3A, 3B/1, 3B/2, 4A, 5A, 5B, 5C, 5F, 5G, 5H, 5I, 6A, 6B, 9, 10D, 12, 13A, 13B, 13C, 13D, 13E, 14A, 14B, 14B2, 14C, 14E, 14F, 14G, 14H, 14I, 15B, 79, 93, 99, 100, 102A, 102B, 105L, 105M, 105N, 110, 113, 114A, 114B, 114C, 114D, 114E, 115, 116, 117B, 121B, 121C, 121D, 126A/1, 126A/2, 132/2, 162M, 162N, 162O, 162P, 162Q, 163A, 164A, 164C, 165A, 165B, 165C, 166A, 166B, 166C, 166D, 166E.	200000				
931	ಬ್ಯಾಲಕುಂದಿ				2000	3000
932	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	64, 66, 67, 69, 71, 73, 127, 129, 130, 131A, 131B, 132B, 132C, 132D, 132E, 132F, 132G, 132I, 132J, 132K, 133, 134A, 134B, 135, 220A, 220B, 220C, 220D, 221, 222, 223A, 223B, 223C, 223D, 225, 227B, 228A, 228B.	222000				
933	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	118, 119A, 119B, 120A, 120/BC, 121, 123B, 124A, 124B, 124C, 124D, 230A, 230B, 231, 232A, 232B, 234A, 234B, 235A, 235C, 235D, 235E, 235F, 236A, 236B, 236C, 236D, 236E, 237A, 237B, 237C, 237D, 238A, 238B, 238C, 238D, 238E, 238F, 238G, 238H, 238I.	222000				

934	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	56B, 56C, 56D, 57A, 57B, 57C, 57D, 57E, 57F, 57G, 58, 59A, 59B, 60A, 60B, 62A, 62B, 62C, 62D, 63, 167, 168A, 168B, 169, 170, 171, 172, 173, 173B, 174A, 174B/1, 174B/2, 174B/3, 175B, 176, 177, 178, 179, 180, 181/1, 181/3, 181/4, 181/5, 182A, 182B, 183A, 183B, 184, 185, 186, 188, 189, 190, 192A, 192B, 193A, 194A, 194B, 194C, 195, 196, 197, 198, 199, 200A, 200B, 3 4, 6/1, 6/2B, 6/2C, 6/2D, 6/2F, 74, 75, 76, 77, 78, 79A, 79B, 80/1, 80/2, 82/2.	200000				
935	<u>ಕೊಳವೆ ಏತ ನಿರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	56A/1A, 56A/1D, 57F, 59B, 62C, 63, 76, 104, 118, 121, 134B, 61/2D, 43, 167, 201, 206A, 210A, 213B, 216A, 232A, 237A, 281, 282, 283/2, 285, 294A/2.	308000				
936	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	7, 8, 9, 10, 11, 12, 13, 14A, 14B, 14C, 15, 16A, 16B, 17, 18, 19A+B, 20, 21A, 21B, 23A, 23B, 25, 26, 27, 28A, 28B, 30B, 31, 32, 33, 34, 35, 36B, 37, 38, 39, 40A, 40B, 83, 84, 85A, 85B, 95, 96, 99, 100A, 100B, 143, 147A, 148, 149, 150, 151, 152, 153, 154/1, 154/2, 155A, 155B, 156B, 157, 158, 159, 160/1, 160/2, 161, 162, 163, 164, 165, 166/Aa, 166/Aaa, 167, 168A, 168B, 169, 176, 177, 178, 179, 180/1, 181/3, 181/4, 181/5, 182A, 182B, 183A, 183B, 184, 185, 186, 188, 189, 190, 192A, 192B, 194B, 194C, 194A, 195, 196, 197, 198, 199, 200A.	350000				

937	ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು					
	22A, 22B, 41A, 41B, 41C, 42A/1, 42A/2, 42B, 43, 44A, 44B, 45B, 45C+B+E, 46A, 46B, 46C, 46D, 47A, 47C, 47D, 48A, 48B, 48C, 48D, 49, 50, 51A, 51B, 52/1, 52/2, 52/3, 52/4, 52/5, 53/1, 53/4, 53/5, 53/6, 53/9, 56, 56A/1/6, 56A/1/8, 56A/2, 56B, 56C, 86A, 86B, 86C, 86D, 87A, 87B, 96/2, 96/3, 92A,	200000				
	92B, 93, 98, 98B, 101B, 101C, 101D, 102, 103, 104, 105A/1, 105A/2, 105/2, 106, 108, 109A, 109B, 110A, 110B, 111, 112, 113, 114, 115B, 116, 137A, 139B, 139C, 140A, 140B, 140C, 141A/1, 141A/2, 141B, 141C, 141D, 142, 144A+B, 144CA/1, 144C/1b, 144C/C, 144C/1D, 144C/1P, 144G/G, 144G/H, 144C/2, 145, 146A, 146C, 147B, 172A, 173B, 202A, 202B, 204A, 204B, 205A, 205B, 207A, 207B, 210B, 210C, 211A, 211B/1, 211D/2, 212, 213A, 214A/a, 214/2, 215B, 216B, 216C, 216D, 216G, 217A, 218, 219, 220A, 229A, 229C, 229D, 229E, 239B, 239C, 239D, 239E, 239F,	200000				
	239G, 239H, 239J, 243A/Aa, 243A/Aaa, 243B, 243C, 244B, 244D, 244E, 244F, 245A, 245B, 245C, 245D, 245E, 245F, 245G, 245H, 245/I, 245J, 245K, 245L, 245M, 245N, 246, 247A, 251A, 251B/Aa, 251B/Aaa, 251C, 252A, 252B, 252C, 253A, 253C, 253D, 253A/Aa, 253/Aaa, 253F, 254, 254B, 254C, 254D, 254E, 255, 256A, 256B, 259A, 259B, 260, 264B, 264C, 265C, 265/Aa, 265/Aaa, 266, 267A, 267B, 270, 272A, 272B, 273A, 273B, 278,	200000				
	279A, 279B, 280A, 280B, 280C, 280D, 280E, 283/1, 283/3, 283/4, 283/5, 283/6, 283/8, 283/9, 284, 286, 287, 288A, 288C, 289A, 293/1, 293/2, 293/3, 293/Ha, 293H/ b, 294A/1b, 294A/1c, 294A/1d, 294A/1f, 294A/1g, 294A/1h, 294A/1j, 294A/1k, 294A/1m, 294A/1n, 294A/2, 294A/3, 294B.	200000				
938	ನಂದಿಬಂಡಿ				2000	3000

939	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	71, 97A, 97B, 97C, 98, 99A, 99D, 98B, 100A/3, 100B/1, 100B/2, 100C, 100D, 100E/1, 100E/2A, 100B/2B, 108A, 110A, 110B, 110C, 110D, 110E/2B, 110F, 110G, 111A, 111C, 112A, 112C, 114A, 114A/Aa, 114A/E, 114B, 114C, 114D, 114E, 114F, 114G, 114H, 116A, 116C, 117C, 118A, 118C, 22A, 26B/2, 27A, 27B, 27C/1, 27C/2, 27C/3, 27D, 91A, 90A, 90B, 90C, 119B/1, 119B/2, 120B, 120A, 120AB, 124C, 278/D, 279A, 279C, 279D, 280, 283, 287.	358000				
940	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	3, 4, 5A, 6A/1, 6A/2, 6B, 6C, 7A, 7B, 7C, 10, 11, 12, 13A/1, 13A/3, 13A/4, 13A/5, 13B, 13C, 14A,, 14B, 70A, 71, 72, 73, 74, 75, 62, 63, 67, 76A, 76B, 76C, 78A, 78B, 79A, 79B, 79C, 80, 82, 83A, 83B, 100A/3, 100B/1,	358000				
	100B/2, 100C, 100D, 100E/1, 100E/2A, 100E/2B, 107B, 131, 141A, 141C, 101, 102, 41A, 41B, 41C, 41D, 42, 43A/1, 43C/1, 43C/2, 43C/3, 43C/4, 43C/5, 43C/6, 43C/7, 43C/8, 45C, 45D, 46C, 68, 177C, 177E, 178, 179A, 179B, 179C, 180, 182, 207A, 214A, 214B, 214C, 214D, 214E, 216AB, 217B/1, 219B, 219C, 219D, 219F, 258B, 259E, 260A, 260B, 260C, 260D, 260F, 260G, 260H, 263C, 264A, 264B, 265A, 265C, 266B/1, 267A, 267C, 267D, 267E, 267F, 267G, 267H, 267/J, 267L, 267M.	358000				

941	<u>ರಾಜ್ಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು.</u>				
	14A, 14B, 16A/1, 16A/2, 19B/1, 19B/2, 20C, 37A, 37B, 37C, 38A/1A, 38A/1B, 38A/1C, 38A/1D, 38A/1E, 38B, 38D/1, 39D/1A, 39D/1B, 39D/1C, 39D/1D, 39D/1E, 39D/1F, 39D/1G, 39D/1H, 39D/1I, 39D/1J, 39D/2, 39C/1, 39C/2, 39C/3, 39C/4, 39C/5, 39C/6, 39C/7, 47A, 47B/1, 47B/2B, 47B/3A, 47B/3B, 47B/4A, 47B/4B, 47C/1, 49A, 49C, 52A/1, 52A/3, 52B/2, 70A, 104A, 104C, 104B, 104D, 104E, 104F, 105A, 105B, 106C, 273A, 273B, 273M, 53, 54, 55.	365000			
942	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	16B/3A, 16B/3B, 16B/3A/2, 16B/3A/2B, 16B/3A/6, 16B/3A6C, 16B/3A2, 16B/3A182, 16B/3A4, 16B/3A/196, 16B/3A/C, 16B/3A/D, 16B/3A/E, 16B/3AB1, 16B/3A/B2, 16C, 18A/8, 18A/9, 18A/10A, 18A/10B, 18A/10C, 18A/11, 18A/12, 18A/13, 18A/14, 18A/15, 18A/16, 18A/17, 18A/19, 18A/26B, 18A/1/26C, 18A/1/26D, 18A/1/26E, 18A/1/26F, 18A/1/26G, 18A/1/26H, 28A/27, 18A/28, 18A/29, 18A/24, 18A/3, 18C, 18D, 18E, 18F, 21C, 15/Aa, 15/Aaa, 15E, 28, 28A/2, 28/3, 28/4, 28/5, 29/(D), 29/D, 29A, 29E, 29G, 31AB, 31B, 31C, 31D/1, 31D/2, 31D/3, 31E/1, 31E/2, 31E/3, 31F, 31G/1, 31G/2, 31G/4, 31G/6, 31G/7, 31H, 31/laa,	225000			
	31/laaa, 31/IE, 31J, 44A/1, 44/1A2, 44/1A3, 44/1A4, 44A/5Aa, 44/1A/5A, 44A/5B, 44A/15C, 44A/16, 44/1A2, 191A, 191B/2, 191B/3, 191B/4, 191B/5, 198A, 198B/1, 198B/2, 198B/3, 198B/4, 198C, 200A, 200B/2, 200B/3, 200B/4, 200B/6, 200B/7, 201, 202, 203A, 203B, 203C, 212B, 215A, 215B, 215C, 215F, 215G, 215H, 215/I, 215J, 215K, 215L, 215M, 218, 229B, 229D/2, 229F, 229A, 231B/1, 231B/2, 231B/3, 231B/4, 242B, 242C,	225000			

	242D, 242E, 251A, 251B/2, 251B/3, 252, 253, 254, 256A, 256C, 257, 301A, 301C, 304B, 307D, 307F, 353B, 353C, 353D, 353E, 353F, 24, 25, 35A, 35B, 36, 95B, 96, 56A/1, 56B/2, 56B, 56C, 57A, 125B, 126A, 127A, 127C, 127D, 129A, 129B, 129D, 129E, 120F, 142B, 143, 144A, 145A, 184A/1, 184A/2, 184A/3, 184A/4, 184B, 186/3, 187B, 192B/1B, 192B/D, 192B/11E, 192B/1F,	225000				
	192B/1G, 192B/12, 193A, 193B, 193C, 193D, 193E, 193F, 193G, 193H, 196D, 196E, 196F, 196G, 196H, 196/I, 196J, 196K, 196L, 197A, 197B, 197C, 197D, 232B, 233A, 233B, 233C, 233D, 234F, 235A, 235C, 235D, 235E, 235F, 235G, 236A, 236B, 237B/2, 237B/3, 240A, 240C, 240D, 241D, 241E, 243A, 243B, 243C, 243D, 267N, 273/C, 273D, 273E, 273F, 273F/2, 273G, 273H, 273/I, 273J, 274A, 274B, 274C, 274D, 274E, 275, 276A, 304B, 305A, 305D, 305H, 305/I, 308B, 308D, 308E, 310A, 310B, 310C, 312A, 313A, 313B, 313C, 314A, 314B, 314C, 314D/1, 314D/2, 314E, 316A, 316B, 316/Aa, 317C, 339C, 339B, 349A, 349B, 350A/1, 350A/2, 350B.	225000				
943	<u>ಕಾಲುವೆ ತುದಿಯಲ್ಲಿರುವ ಥೈ ಲ್ಯಾಂಡ್ ಸರ್ವೇ ನಂಬರುಗಳು</u>					
	357A, 357B, 357C, 357F, 358B, 358E, 358G, 358/I.	410000				
944	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	16B/1, 16B/2, 16B/3A1, 16B/3B2, 17A/4, 17A/2, 17A/7B/9B, 18A/4, 18A/5, 18A/6, 18A/8, 18A/17, 18A/20, 18A/21, 18A/24, 25, 26B/137A/1, 22B, 23, 26A/Aa, 26B/1, 32, 37B, 38C, 90B, 91A, 91B, 95A, 92, 93, 94, 133A, 133B/1, 134A, 135A/1, 135B/3, 136A, 136C, 137A, 138A, 138B, 141A, 141C, 145A, 146C, 147C/1, 147C/2, 148C, 149A, 149C, 150B, 151, 152, 153, 154, 155A, 155/B, 155/C, 155D, 155E, 156A, 156B,	308000				

	156C, 156D, 156E, 157/1, 157/2, 158B, 158C, 159, 160A, 160B, 161A, 161B, 162A/Aa, 162A/Aaa, 162B, 164, 165, 166A, 168B, 187/2, 192A, 207D, 215J, 222C, 223E, 226A, 229F, 229G, 233E, 233D, 234A, 234B, 234D, 239, 244, 260C, 262A, 262B, 273K, 276B, 304A, 317A, 125A, 170A, 146A.	308000			
945	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>				
	57B, 58, 59, 60, 61A, 61B, 64A, 66A, 64B, 66B, 155B, 155C, 155D, 169, 170B, 170C, 171A, 171B, 172A, 173A, 173B, 173C, 174A, 174B, 174C, 175A, 175B, 176B, 167A, 168B, 168.	406000			
946	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>				
	17A/1, 17A/2, 17A/3, 17A/5, 17A/6, 17A/7A, 17A/7B1, 17A/7B/Aa, 17B, 18A/1, 18A/B, 18A/3, 18A/7, 18A/22, 18A/23, 19D, 30B, 30D, 33, 34A, 34B, 34C, 48C, 48A/3, 48A/1, 50B/1B, 50B/2A, 50B/2B, 51A, 116A, 17A/2B2, 17A/7B3, 17A/7B/4, 17A/7B/5, 17A/7B/6, 17A/7B/7, 17A/7B/8, 17A/7B/9, 84A, 84B, 85, 86, 87, 88, 89, 93, 132B, 122, 130A, 130C, 135B/1, 140A, 140B, 188A, 188B, 188D, 188B, 189B, 189C, 189D, 190A/1, 190A/2, 190B, 194, 195/1A, 195/1B, 195C, 195/1D, 195/1E1, 195/1E2, 195E, 195/3, 196A, 196B, 196C, 199, 204A, 204B, 204C, 205A, 206A, 206B, 206C,	200000			

	206D, 206F/1, 206E/2, 207A, 207B, 207C, 207F, 207H, 207I, 208A, 208B, 208C, 208D, 208B, 209, 210A, 210B, 210C, 220A, 220C, 220D, 221A, 221B, 221D, 221E, 222B, 222D, 223/H, 223/J, 223K, 224A, 224B, 225A, 225B, 226B, 226D, 226C, 227A, 227B, 227C, 238, 245A, 245B, 245C, 245D, 245F, 246A, 246B, 248, 255A, 255B/2, 255B/3, 255E, 276D, 277A, 277B, 277C, 277D, 229F/1, 229F/2, 278B, 352A, 352B, 352C, 352E, 352D, 355A, 355B, 356A, 356B, 356D, 356E, 356F, 356G, 356I, 356G.	200000				
947	114-ಢಣಾಪುರ				2000	3000
948	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೇ ನಂಬರುಗಳು</u>					
	59/2, 59/3, 59/4, 59/5A, 59/5B, 59/6, 59/7, 59/8, 59/9, 59/10, 59/11, 59/13, 59/14, 59/15, 59/16, 59/17, 59/18, 59/19, 59/21, 59/22, 59/24, 59/25, 59/28, 59/29, 59/30, 59/31, 60/1A, 60/1B, 60/1C, 60/1D, 67/1A1, 67/1A2, 67B, 67C, 67/2A, 67/2B, 67/3, 67/5, 67/6, 68A/1, 68B/1A, 68BC, 68C/1, 68C/2, 69A/1, 69A/2, 69B/1A, 69B/1B, 69C/1A, 69C/1B, 145, 147, 148, 149A/2, 149B, 149C, 150ABCD, 150F, 152A, 152C, 153A, 154A, 392, 393, 394A, 394B, 395, 396, 397, 398, 399A, 399B, 399C, 400, 401, 402, 403, 404/2, 405A, 405B, 405C, 406A, 406B, 453A, 453B, 458, 461B, 462A, 462B, 465A, 465B, 466A/A1, 466A/A2, 46B, 468/AaAaa, 468B, 468C, 547/1A, 547/1C, 157, 158C, 159A/2.	770000				
949	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	188, 189A, 279, 280, 409/2A, 409/2D, 409/2B, 409/2H, 409/2J, 409/2K, 409/2K1, 409/2K2, 409/2L, 409/2M, 409/2O/1, 434B, 435, 436, 437, 438, 439, 519, 520, 521, 522A/1, 522A/2, 522B/1, 522B/2, 522B/4, 533A, 534/1A1, 534A/ABC, 534A/1b, 534A/2, 535A, 535B, 535C, 535D, 535E, 536A/1a, 536A/1b, 536A/2a,	770000				

	<p>536A/2b, 536A/2c, 536A/2D, 536B, 536C, 537A/1, 537A/2, 537B, 538A, 538B, 538C, 539, 544A/1, 545B, 545C, 545D/1, 545D/2, 545D/3, 545D/4, 545D/5, 545D/6, 545E, 545F, 547/1E, 547/1F, 547/2, 547/3, 548/1, 548/2B, 548/2C, 549A/1, 549A/2, 549A/3, 549B, 550A, 550B/1, 550B/2, 550B/4, 550C/Aa+Aaa, 552A, 552B, 553A, 553B/1, 553/2a, 553/2b, 553/2c, 553/2, 553B/2d2, 553B/2d/3, 553B/2d/4, 553B/2d/5, 555A, 555B, 556A, 556B, 557, 558A, 558B, 558C, 559, 560A, 28A, 80/3D5, 81/1BA, 81/1B2, 152A, 152C, 153A, 154A, 159A/21, 241A, 241C, 245C, 246A, 246B, 250A, 250C, 251A/1, 251A/3, 251B/1, 251B/3, 245A.</p>	770000				
950	<p><u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u></p>					
	<p>417A/1, 417A/3, 417B, 419, 420A, 420B, 421A, 421C, 422B, 423/2, 416, 411C/2, 410B/2, 410B/3, 411A/11/CB, 411/AB, 411A/1C, 411C/2, 411C/3, 425A/1, 425A/2, 425C, 426, 427A, 427B, 427C, 428A, 428C, 429ABC/11, 429ABC/13, 430, 431, 432A, 432C, 433B/1, 433B/2, 409/2D, 415A, 415B, 415C, 415D, 415E, 251A/1, 251A/3, 251B/1, 251B/3, 250A, 250B, 250C, 252,</p>	770000				
	<p>248C, 265, 266A, 266B, 267A, 267B, 264, 247C/3, 241C, 241A, 245C, 152A, 152B, 152C, 153A, 154A, 157, 158C, 163, 164A, 173A, 176/1B, 177B, 178A/1, 178A/3, 178B/3, 178C, 179A/2, 179B, 181, 183, 184B, 185, 186, 112B/12A, 112B/12B, 114A/2a, 114A/2b, 114B/1, 115AB, 269, 268B, 268C, 270, 271, 283, 282, 284, 285, 116A/1, 116A/2, 60, 68, 69, 71/1A, 71/1B, 71/1C, 72/1A, 72/1B, 72/1C, 72/B3A, 73/1B, 74/1, 74/3A, 76B, 80/1, 80/3A2, 80/3C, 80/3D1, 80/3D2, 81/1B1A, 81B/2A, 81B/2B, 83/2A, 83/2B4, 83/2B2, 83/2C, 85/2, 85/3, 89A/2, 106B/2, 171B/2, 108B/2, 109B/2, 110B/2, 111A/2B, 111B/2B, 116A/2.</p>	770000				

951	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೇ ನಂಬರುಗಳು</u>					
	7A, 7B, 7C, 7D, 7E, 7F, 7G, 7H, 9J/15, 10A/1, 10A/2, 10A/3, 10C, 11C/3, 12A, 12B, 12C, 13A, 17A/1, 17A/2a, 17A/2b, 17B, 17D, 18A/1, 18A/2, 19B, 20A, 20C, 21A, 21B, 22, 23B, 23C, 24A, 24C/1, 25A/1, 25A/2, 25A/3, 25A/4, 25C/2, 25C/3, 28B, 28E, 29A, 29B, 29D, 29E, 29G, 30, 31, 32/1, 39A, 39B, 40, 41/1, 41/2, 41/3, 52/1, 52/2A, 52/Bb, 43/1, 43/2, 44A/3, 44B/2, 45A, 46/1, 46/4, 46/5, 46/6, 46/7, 47A/1, 47A/2, 47A/3, 47C, 47D, 49A/1, 49A/2, 50A, 50B/1, 50B/3, 50B/4, 56A, 57, 193A, 193B, 194A, 194B, 196, 197A, 197B, 198A, 198B, 199A/1, 199A/2, 199B, 200A, 200B, 201A, 207/1, 207/2b, 207/2c, 207/2d, 207/2e, 208A, 208B/2,	308000				
	209A, 209B, 210, 211A, 211B/1, 211B/2, 211B/3, 212, 213, 214A, 214B, 215A, 215B, 216A, 216B, 217A, 333B/1, 333B/2, 333C/1, 333C/2, 333E/1, 333E/2, 333E/3, 334A/2, 334A/B3, 334A/C3, 334E/2, 334G, 334H, 351B/2, 373B, 373C, 373D/1, 375E, 442A/1F, 442A/1G, 442A/2, 442A/3, 442B, 442C, 442D, 443AB, 443C/1, 443C/2, 443C/3, 444, 445A, 445B, 446, 448, 449A, 449B.	308000				
952	<u>ಕಾಲುವೆ ತುದಿಯಲ್ಲಿರುವ ಥೈ ಲ್ಯಾಂಡ್ ಸರ್ವೇ ನಂಬರುಗಳು</u>					
	357A, 357B, 357C, 357F, 358B, 358E, 358G, 358/I.	245000				
953	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					

	16A/1F, 22, 28A, 29F, 30, 31, 37C, 41/2, 42/2B, 45B, 46/3, 46/4, 46/6, 50B/4, 52B/3, 57, 59B, 61A/1, 61C/1, 61C/2, 71C, 72B/1A, 72B/3A, 74B/1, 80/1, 83/2B2, 83/2C, 85/3, 89A/2, 109B2, 110B/2, 112B/2B, 116A/2, 119B/2, 134, 137, 139, 140, 144, 152A, 154A, 164A, 169, 173B, 178A/1A, 178A/3B, 178C, 179A/2, 181, 183, 184B, 189A, 190, 192C, 207/1, 209B, 241A, 263, 273, 280, 330B, 375E, 437, 462B, 463C, 465B, 466A/1, 471, 476A, 476B, 487, 489AB/1, 489C/2, 490A/1B, 493BCD/B, 494A/2, 496B/2, 517A/2A, 533A, 534A/2, 534A/3C, 540B, 542A/2B, 543A, 544A/5, 544A/3,	406000				
	544A/4, 545A, 547/1E, 547/3, 550Aa/Aaa, 556B, 557, 568E, 589A/19, 589A/22, 589A/28, 589C/4, 590A/2, 599A, 603B, 513, 514, 515, 516, 517B/2, 517B, 518, 519, 520, 521, 544A/2, 544A/3, 544A/4, 544B, 545A, 545B, 545C, 545D, 545D/1, 545D/2, 545D/3, 545D/4, 545D/5, 545D/6, 545E, 545F, 555A, 555B, 476A, 476B, 478, 485A/2, 486A/2b, 493A/2, 493A/BC, 494A/2, 494C/2, 495B/1, 489A/B1, 477, 470A, 470B, 470C, 469A, 488, 127B, 128A, 129A, 129B/1, 130, 131, 132, 133, 134, 135/1, 135/2, 136, 137.	406000				
954	<u>ಕೆರೆಗೆ ಅಜ್ಜುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	8C, 8D, 8E/Aa, 8E/Aaa, 8F, 8G, 8H, 8/I, 8J, 8K, 8L, 9A, 9B, 9C, 9D, 9F, 9G, 9H, 9/I, 187B, 187D, 196, 197A, 197B, 197C, 198A, 198B, 199A/1, 199A/2, 199B, 200A, 200B, 201A, 201B/1, 201B/2, 202A, 202B, 202C, 203A, 203B, 204A, 204B, 204C, 205A, 205B, 205C, 205D, 206AB, 206C, 212, 214A, 214B, 215A, 215B, 216A, 216B, 217A, 217B, 218, 219, 221A, 221B, 222A, 222B, 224A, 224B, 225A, 225C, 226A, 226B, 227AB/1, 227AB/2, 227C, 228, 230, 231, 232, 233, 234, 235, 236A, 236C/1, 236C/2, 236D, 236E, 237A, 237B, 237C, 238A, 238B, 275, 277, 284, 285A, 285B, 286, 287, 289A, 290/Aa, 290Aaa, 291A, 291B, 292, 294, 295, 296A, 296B, 297, 298A, 298B, 298C, 298D/F, 299A, 299B, 300, 301A, 301B, 302A, 302B, 303A,	420000				

	303B, 304A, 304B, 304C, 305, 306, 307, 308, 309, 310A, 310B, 310C, 311A, 311B, 312, 313, 314A, 314B, 315, 316, 317, 318A, 318B/1, 318B/2, 319A, 319B, 320A, 320B, 320C, 321A, 321B, 322A, 322B, 323A, 323B, 325A, 325B, 325C, 327, 328A, 328B, 329, 331A, 331B, 332A, 332B, 335, 336, 337A/1, 337B, 337G, 337D, 337E, 337F, 337G, 338A, 338B, 339A, 339B, 340, 342, 345, 344, 346, 347, 349A, 349B, 350A, 350B/1, 350B/2, 352/Aa, 352/Aaa, 354, 356Aa/Aaa, 357A, 357B, 358A, 359B, 360, 361, 362, 364B, 365, 366, 367B, 368A/1, 368C, 369, 370/1, 370/2, 370/3, 370/4, 382/1, 382/2, 382/3, 384/4, 383/1, 383/2, 385A, 385B, 388, 389, 390, 391A, 391B, 392, 393, 394A, 394B, 395, 396, 397, 398, 399A, 399B, 399C, 400, 401, 402, 403, 405A, 405B, 405C, 406A, 406B, 407, 408A, 408B, 416, 417A/1, 417A/3, 419, 420A, 420B, 421A, 421C.		420000			
955	<u>ಮಾವು, ಸೇಬು, ತೆಂಗು, ಬಾಳೆ, ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರುಗಳು (ವಾಣಿಜ್ಯ ಬೆಳೆಗಳು)</u>					
	562	680000				
956	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	9J/1, 9J/2, 9J/3, 9J/4, 9J/5, 9J/6, 9J/7, 9J/9, 9J/10, 9J/11, 9J/13, 9J/14, 13B, 13C, 13D, 14D/1, 14D/2, 14D/3, 15B/2, 16A/16, 16A/1D, 16A/2, 26A,	210000				

<p>26A/1, 26B, 26C, 32/2, 33, 35A, 35B/1, 35B/2, 35B/3, 36, 37A, 37B, 37C, 37D, 38Aa, 38/Aaa, 38/E, 38/Ee, 48A/1, 48A/3, 48A/4, 48A/6, 48A/8, 48A/10, 48A/11, 48A/12, 48A/13B, 48A/13C, 48A/14, 48A/15, 48A/17, 48A/18, 48A/22, 48A/23, 48A/24, 48A/25, 48A/26, 48A/27, 48A/28, 48A/29, 48A/30, 48A/31, 48A/33, 48A/34, 48A/35, 48A/36, 48A/37, 48A/38, 48A/41, 48C/1, 51A, 52A/1, 52A/2, 52B/2, 52B/4, 52B/5, 53/1, 53B/2, 53/3, 53/4, 53/5, 53/6, 53/7, 53/8, 53/9, 53/10, 53/11, 53/13, 54/2, 54/3, 54/4A, 54/5, 54/7, 54/8, 54/6, 54/10, 54/11, 54/12, 54/13,</p>	<p>210000</p>				
<p>54/14, 54/15, 54/16, 54/18, 54/19, 54/20, 54/21, 54/22, 54/23, 54/24, 54/25, 54/26, 54/27, 54/28, 54/29, 55A/1, 55A/2, 55A/3, 55A/4, 55B, 55C, 55D, 55E, 55F, 61/A1, 61A/2, 61/A3, 61A/4, 61A/5, 61A/6, 61C/1, 61C/2, 61C/3, 61C/4A, 61C/4B, 61C/5, 61C/6, 61C/7, 61C/8, 330A, 62A/2, 62A/3, 62A/4, 62A/5, 62A/6, 62A/8, 62A/11, 62A/12, 62A/14, 62A/15, 62A/16, 62A/17, 62A/18, 62A/19, 62C/1, 62C/2, 62C/3, 62C/4Aa, 62C/4Aaa, 62C/5, 62C/6, 62C/8Aa, 62C/8Aaa, 62C/9, 62C/10, 62C/11A, 62C/11B, 62C/12, 62C/13, 62C/14, 62C/16, 62C/17,</p>	<p>210000</p>				
<p>62C/18, 63/1, 63/2, 63/3, 63/5, 63/6, 63/7, 63/63/6, 63/10, 63/11Aa, 63/11Aaa, 63/12, 63/13, 63/14, 63/15, 63/17, 63/18, 63/18A, 63/19, 63/20, 63/23, 63/24, 63/25, 64/1, 64/3b, 64/3c, 64/3d, 64/3e, 64/3f, 64/3g, 65/1, 65/2, 65/3, 65/4, 65/5, 65/6, 65/7, 65/8, 65/9, 65/10, 65/11, 65/12, 65/13, 65/14, 65/15, 65/16, 65/17, 65/18, 65/19, 65/20, 65/21, 65/22, 65/23, 65/24, 65/25, 65/26, 65/27, 65/28, 65/29, 65/30, 65/31, 65/32, 66A/1, 66A/2, 66A/3, 66A/4, 66A/5, 66A/6, 66A/7, 66B/Aa, 66B/Aaa, 66B/E, 66B/Ee, 66B/Vu, 66B/Vuu, 66B/Ru, 66B/A, 66B/AE, 77A/4, 77A/5, 77C/1, 77C/2, 77C/3, 77C/4, 77C/5, 77C/6, 77C/7, 77C/8, 77C/9, 77C/10, 77C/11, 77C/12, 77C/13,</p>	<p>210000</p>				

<p>77C/14, 77C/15, 77C/16, 78A/17, 78A/3, 78A/4, 78A/6, 78A/7, 78A/8, 78A/9, 78A/11, 78C/1, 119B/2, 122A/2, 127B, 128A, 129A, 129B/1, 129B/2, 129B/3, 130, 131, 132, 133, 135/1, 135/2, 136, 138A, 141/1, 142/2, 142, 143A, 143B, 163, 164A, 165, 166A, 166B, 167A, 189D, 190, 191, 192A/1, 192A/2, 192/2B, 252, 253, 254A, 254, 255A, 255B/1, 256, 257, 258, 259, 260, 261, 262, 264, 265, 266A, 266B, 271, 272, 273, 274, 276,</p>	<p>210000</p>				
<p>278, 281, 282A, 282B, 283, 288B, 289B/1, 289B/2, 326B, 326C, 326D, 326E, 326F, 326G, 326H, 326I, 326J/2, 326J/4, 328C, 330A, 330B, 333A/2, 334B, 334C, 334D, 334E/1, 34I, 334J/1, 334K/1, 334K/2, 334L, 351A, 351B/3, 355, 359A, 364A/1, 364A/2, 364D/2, 364D/3AaAaa, 364D/5, 368A/2, 371, 372A, 372B/1, 372B/3, 376A, 376B, 377, 378, 379B, 380A/1a, 380A/1b, 380A/1D, 380A/2, 380A/4, 380C/1b, 380C/1E, 350C/1G, 380C/1H, 380C/2, 380C/4, 380C/6, 380C/7, 381B, 384A/B2, 384A/1C, 384A/10, 384A/1I, 384A/1L, 384A/1M, 384A/1N, 384A/2, 384A/3,</p>	<p>210000</p>				
<p>384A/4A1/A, 384A/4A1b, 384A/4A1G, 384A/5, 384A/6, 384A/7, 384/8, 384A/9, 384C/2, 384D/2, 386, 387/1Aa, 387/1E, 387/2, 387/3, 387/4, 387/5, 412C/1, 412C/2, 413A, 413B, 414A, 414B, 415A, 415C, 415D, 415E, 440, 441, 442A/1B, 442A/1C, 442A/1D, 442A/1E, 463A, 463C, 464, 469A, 469B, 470A/Aa, 470A/Aa, 470B/Aaa, 470B/E, 470C/1, 470C/2, 471, 472, 474, 473A, 476B, 477, 478, 479, 480, 481, 483, 484A, 484B, 484C, 486, 488A/2a, 488A/2b, 488B, 489AB/1, 488/2, 490Ab, 493A/2b, 494B/2, 494C/2, 495AB/1, 495C/1, 4965A/1, 512A/1B, 513A/1, 514, 515, 516, 517A/1, 517B, 518A/1, 518A/2, 518BC, 523A, 523B, 524A, 525A/1,</p>	<p>210000</p>				

	526B/2, 527B, 527C, 528, 529, 531, 532, 533A, 534A/3, 541A/1, 541B/1, 544A/2, 544A/4, 544B, 561A, 561B, 563A, 563B, 563C, 564, 565A/1, 565B/1, 566A, 566B, 567A, 567B, 567C, 567D, 568, 569, 570A, 570B, 571, 572A/1, 572A/2, 572B, 573/1B, 573/1C, 573F, 573/2, 574ABC, 575A, 575B/1, 575B/2, 575B/3, 575C/1/1a, 575C/1/1b, 575C/1/1c, 575C/2, 576/1A/A1, 576/1A/A2, 5761E/E1, 576/1E/2, 576F, 576G, 576J, 576/1K, 576/1L, 576/22A, 576/22B, 577/1, 577/2, 579A, 579BB/1, 579BB/2, 579BB/3, 579C, 580AA/1, 580AA/2, 580/BA,	210000				
	580B/2Bb, 580B/2, 581, 582, 583, 587/1A, 587/2, 587/3, 587/5, 587/6, 587/7, 588/1, 588/3, 588/4, 588/5, 588/7, 588/8, 588/9, 588/10, 589A/1, 589A/2, 589A/3, 589A/4, 589A/5, 589A/6, 589A/7, 589A/8, 589A/9, 589A/10, 589A/11, 589A/12, 589A/14, 589A/17, 589A/18, 589A/20, 589A/23, 589A/25, 589A/26, 589A/27, 589C/1, 589C/2, 589C/3, 589C/5, 589C/7, 589C/9, 589C/10, 589C/11, 589C/12, 589C/13, 589C/14, 589C/15, 590B, 590C, 590D, 591C/4, 591C/6, 591C/7, 592/3, 592/4, 592/6, 592/7, 592/8, 592/9, 592/10, 592/11, 592/12, 592/13, 592/14, 592/15, 592/16,	210000				
	592/18, 592/19, 592/20, 592/21, 592/22, 592/23, 592/24, 592/25, 592/26, 592/27, 592/28, 592/29, 592/31, 592/32, 592/33, 592/34, 592/35, 592/36, 592/37A, 592/37B, 593A, 593B, 594A, 594B, 595A, 595C, 596A, 596B, 597A, 597B, 598A, 598B, 598C, 598D, 599A, 599B, 600/1, 600/2, 600/4Aa, 600/4Aaa, 601/3A, 601/3b, 602A, 602B, 602C, 603A, 603C.	210000				
957	ತಿಮ್ಮಲಾಸುರ				2000	3000

958	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	38A, 38B, 38C, 43, 44, 49, 50A, 50B, 50C, 53A/2, 114A, 114B, 116B, 116C/1, 116C/2, 116E, 116F, 116G, 117A, 117B, 117C, 117D, 117E, 117F, 117G/1, 117G/2, 117G/3, 117H, 117I, 117J/1, 117J/2, 117K/1, 117K/2, 117K/3, 117K/4, 117K/5, 122A, 122B, 122C, 122D, 122E, 122F, 122G, 122H, 122I, 122K, 122L, 122M, 124A, 124B, 124C, 124D, 124E, 124F, 124G, 125A/1, 125B/1, 125B/2, 125B/3.	200000				
959	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	55A, 55B, 55C, 55D, 55E, 55F, 55G, 132A/3B, 132A/3C, 132A/3D, 132A/3E, 132A/3F, 132A/3G, 132A/3H, 132A/3I, 132A/3J, 132A/3K, 132A/3L, 132A/3M, 132A/3N, 132A/3O, 132A/3Q, 132B, 132C/1, 132C/2, 132C/4, 132C/5, 132C/6, 132C/8, 132C/9, 132C/10, 132C/13, 132C/15, 132C/16.	200000				
960	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	244/2, 244/3, 244/4, 244/5, 244/6, 244/7, 245/2, 245/3, 245/4.	200000				
961	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	4/1, 4/2, 5/1, 5/2, 6/1, 6/2, 7/Aa, 7/Aaa, 8A, 8B, 70A, 70C, 71A, 71B, 73B, 73C, 73D, 73E, 73A, 86A, 86B, 86C, 86D/1, 86D/2, 86E, 86F/1, 86F/2, 86F/3, 86F/4, 86, 87B, 88A/1, 88A/2, 88B, 88C, 88D/3/1, 88D/4/2, 88D/3, 99A/1, 99A/2, 99B, 99C, 100A, 100B/1, 100B/2, 100B/3, 100B/4, 100B/5, 101A, 101B, 101C, 101D, 101E, 101F, 101G, 10, 101/I1, 101/I2, 101/I3, 101/I4, 101/I5, 101/I6, 101/I7, 176A, 176B, 176C, 176D, 178/2, 179, 180A, 180B, 181A, 181B, 181C, 182A, 182B, 183, 184A/1A, 184A/1B, 184/2A, 184/2B.	200000				

962	ಕೊಳವೆ ಏತ ನಿರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು					
	66/1, 73D, 85A, 92A, 97A, 99A/2, 99B, 99C, 127A, 130D, 132A/3B, 132A/3C, 132A/3D, 132A/3M, 132A/16, 168A/1B, 176B, 180A, 181C, 187, 190, 200, 244/3, 244/6.	200000				
963	ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೇ ನಂಬರುಗಳು					
	1B, 1C, 2, 3/1, 3/2, 3/3, 4/1, 4/2, 5/2, 6/1, 6/2, 7Aa, 7/Aaa, 8A, 8B, 9, 10A, 10B, 11, 12A, 12B, 13A, 13B, 14A, 14B, 14C, 14D, 14E, 15B, 17, 18, 19A, 19B, 20A, 20B, 21, 22, 23A, 23B, 24, 25A, 25B, 26/1, 26/2, 27A, 27B, 27C, 28, 29, 30, 31, 32, 33, 34, 35, 36A, 36B, 37, 39, 40, 41A, 42, 43, 44, 45A/1, 45B/1, 45B/2, 46, 47/Aa, 49, 50A, 50B, 50C, 51, 52, 133A, 133B, 133C, 134A/1, 134A/2, 134A/3, 134B/Aa, 134B/Aaa, 134C/Aa, 134D, 134E, 135A, 135B, 135C, 136A/1, 136A/2, 136A/3, 136B, 136C, 137A, 137B, 137C, 137D, 137E, 138A, 138B, 139A, 139B, 139C, 139D, 139E, 140A, 140B, 140C,, 140D, 140E, 140F, 140G, 140H, 140/I, 140J, 140K, 140L, 140M/1,		200000			
	140M/2, 141, 142, 143A, 143B, 143C/1, 143C/2, 143D, 144A, 144B/1, 144B/2, 144B/3, 145A/1, 145A/2, 145A/3, 145B, 145C, 145D/1, 145D/2, 145D/3, 146A, 146B, 146C, 147A, 147B, 147C, 147D, 147E, 147F, 148A, 148B, 148C, 148D, 148E, 148F, 148G, 149, 150A/1, 150A/2, 150B, 150C, 150D/1, 150D/2, 150D/3, 150E, 150F, 151A, 151B/1, 151B/2, 151B/3, 152A/1, 152A/2, 152B, 152C/1, 152C/2, 152D, 152E, 152F, 152G, 153A, 153B, 154A, 154B, 155A, 155B, 156A, 156B/1, 156B/2, 156B/3, 157A, 157B, 158A, 158B, 158C, 159A, 159B, 160, 161A, 161B, 162A, 162B, 162C, 163, 164, 166B/7.		200000			

964	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	57/Aa, 57/Aaa, 57/E, 58A, 58B, 59/2, 59/3, 59/4, 59/5, 60A, 60B, 60C/1, 60C/2, 60C/3, 61, 63A, 63B, 63C, 63D, 63E/1, 63E/2, 63F, 63G, 64, 65, 67A, 67B, 67C, 67D, 67E, 68A, 68B, 68C, 69A, 73A, 74, 75, 76A, 76B/1, 76B/2, 76C/1, 76C/2, 76D, 76E, 76F, 76G, 76H, 76I, 76J, 76K, 76L, 77A, 77B, 77C, 77D/1, 77D/2, 77E, 78, 79A/1, 79A/2, 79B, 79C, 79D/1, 79D/2, 80, 81A, 81B, 82A, 82B, 82C, 82D, 82E, 82F, 82G, 82B, 82C, 82D, 82E, 82F, 82G, 83B, 83C, 83D/1, 83D/2,	200000				
	83D/3, 84A/1, 84A/2, 84B, 84C/1, 84C/2, 84D, 85B, 89A, 89B, 89C, 89D, 89E, 89F, 89G/2, 89H, 91, 92B, 92C, 93A, 93B, 95A, 95B, 95C, 95D, 95E, 96A, 96B, 96C, 96D, 96E, 96F, 97B/1, 97B/2, 97B/3, 97B/4, 97B/5, 97B/6, 97B/7, 97C, 98A, 98B, 102A, 102, 102C, 102D, 102E, 102F, 102G, 102H, 102I, 102J, 102K, 102L, 102M, 102N, 102O, 103B/1, 103B/2, 103B/3, 103C, 103D, 105A, 105B, 103A, 105C, 106A, 106B, 108, 109, 110A, 111, 112B/1, 112B/6, 113A, 119A, 119B,	200000				
	120A, 120B, 120C, 120D, 120E, 121A, 121B, 121C/1, 121C/2, 120F, 121C/3, 121C/4, 121C/5, 121C/6, 126, 127B, 128A, 128B, 128C, 128D, 128E, 128F, 128G, 128H, 128I, 128J, 128K, 128L, 128M, 128N, 129A, 129B, 129C, 129D, 129E, 130A, 130B, 130C, 166B/2A, 166B/2B, 166B/3, 166B/4, 166B/5, 166B/6, 166B/10B, 166B/13B, 166B/14, 166B/15, 168A/1A, 168A/1C, 168A/1D, 168A/1E, 169, 170A, 170B, 171, 173, 174, 185A/1, 185C, 186/1, 186/2, 186/3, 188B, 189, 191, 192, 193, 195, 196, 198, 199/1, 199/2, 219A, 219B, 219C, 220, 236, 237, 238, 239, 248/2, 249/2, 250/1, 250/2, 251/1, 251/2, 252/1, 253/1, 253/2, 194/1, 194/2.	200000				
965	ಢಣಾಯಕನಕೆರೆ				2000	3000

966	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	349C, 350A, 350B, 351, 352, 353B, 355A, 355B, 356A, 356B, 356C, 357A, 357B, 357C, 357D, 359B, 359C, 360, 361A, 361B/1, 361B/2, 361C, 361D, 361E, 3612F, 362/A, 362B, 363B, 363A/1, 363A/2, 363B, 364A, 365, 366A, 369, 370A, 370B, 370C, 370D, 371A, 372A, 372B, 372C, 372D, 372E, 374B, 374C, 374D, 374E, 375, 376A/1, 376A/2, 376A/3, 377, 379A, 379B, 380A, 380B, 381A, 381B, 382, 383, 384, 385, 386, 388/1B, 389/1A, 389/1C, 389/1D, 389/2, 389/3A.	295000			
967	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	16/1G, 16/1D, 16/1E, 16/2, 16/3, 16/4, 16/5, 16/6, 16/7, 16/8, 16/9, 16/11, 17/1, 17A, 17B/1, 17B/2, 17F/1A1, 17F/1AB, 17F/1AC, 17F/1AD, 17F/1AE, 17F/1AF, 17F/1AG, 17F/1AH, 17F/1AI, 17F/1AK, 17F/1AL, 17F/1AM, 17F/1AN, 17F/1AR, 17C/1, 17C/2, 17D/A, 17D/2, 17D/B, 17E/2, 17F/1AE/AE, 17F/1A2, 17F/2A2, 17F1A/3, 17F1B1, 18A, 18C/2, 18C/3, 18C/5, 18C/6, 18C/7, 18C/9, 18C/10, 18C/3/6, 18C/13, 18C/14, 18C/15, 18C/16, 19A, 20A, 21B, 21C, 22A,	336000			
	22C, 23A, 23C/1, 23C/2, 24D/B, 24A/B, 24A/2, 24B, 24E, 25A, 25B/1, 25B/3, 25E/2, 26A, 27B, 29A/1, 29A/2, 29A/3, 29A/4, 30, 24E, 25A, 25B/1, 25B/3, 25E/2, 26A, 27B, 29A/1, 29A/2, 29A/3, 29A/4, 30, 31A/1, 31A/2, 31B, 31C, 31D, 31E, 31F, 32A, 32b, 32C, 33A, 33B, 34, 35, 36, 37B/2, 38, 39, 40/1, 40/2, 42, 501A, 501B, 502A, 502B, 502C, 502D, 503A, 503B, 503C, 504A, 504B, 504C, 504D, 505D, 505B/1, 505B/2, 505C, 506, 508A, 508B, 509A, 509B, 510A, 510B, 510C, 511, 611, 612, 913, 614, 615, 616, 617.	336000			

968	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	48A/1, 48A/B, 48A/1C, 489A/E, 489A/1G, 489A/1M, 489A/1I, 489A/K, 489A/2, 489A/3, 489A/4, 489A/5a, 489A/5b, 489A/5C, 489A/5D, 489A/5F, 489A/5G, 489A/5H, 489A/8, 489A/9, 489B, 490A, 490B, 490C, 491A, 491B, 491C, 492A, 492B, 493, 494A, 494B, 494C, 495, 496, 497A, 497B, 498B, 499A, 499B, 499C, 500A, 500B, 512A/1, 512B/1, 512B/3, 513A, 513B/1, 513B/2, 514A, 514B/1, 514B/C, 514C, 515A/1,	450000			
	515A/2, 515B/1, 515B/2, 516A, 516B/1, 516B/2, 516C, 517A/1, 517A/2, 517B, 517C, 517D, 518A, 518B, 518C, 519A, 519B, 520, 521, 521/2B, 521/2C, 521/2D, 521/3A, 521/3B, 521/4A, 521/4B, 523A/1, 523A/2, 523A/3, 523A/4, 523B, 523C, 523D, 523D/2, 523E/2, 523E/3, 523E/4, 523E/5, 523E/6, 523E/7, 523E/8, 524/2, 524/4, 524/5, 524/6, 524/7, 524/10, 524/12, 524/13, 526A, 526C, 526D, 526F, 526H, 526I, 526J, 526K, 526L, 526M, 527A/1, 527A/2, 527A/3, 527B, 527C, 527D, 528, 529A, 529B, 529C, 529D, 529E/1, 532A, 533/2, 534B, 534C, 537, 538A, 538B, 539B/1, 539B/2, 539C, 540A, 540B/1, 540B/2, 541B, 542/2, 543, 543O, 543/3, 544, 545A/1, 545A/2, 545A/3a, 545A/3b, 545A/3c, 545A/3d, 546A/1, 546A/2, 546B, 547/1, 547/2, 547/3, 547/4, 547/5, 524/14A, 524/14B, 524/14C, 547,	450000			
	549A/1, 549A/1B, 549A/3, 549B/1A, 549B/1C, 549B/2, 549B/3, 550/1, 550/3, 550/4, 550/5, 550/6, 551, 552A/a, 552A/1B, 552A/1C, 552A/D, 552E, 552A/1E, 552A/E2, 552A/1E, 552A/C, 552C/1, 552C/2, 552C/4, 552C/5, 552C/6, 552C/8, 553A, 553B, 554A/B, 554D, 555A, 555B, 556, 557, 558A/1, 558A/2, 558A/3, 558B, 559/25, 560, 561A, 561B/2, 561B/3, 561B/10, 561B/11, 561B/12,	450000			

	562/1, 562/2, 563A, 563B, 564A, 564B, 565/1, 565/3, 565/4, 565/5, 565/6, 565/7, 565/8, 566, 566A, 566B, 567/6, 567/7, 567/23, 568A, 568B, 569, 570, 571A/1, 573A/1, 573A/2, 575A/3, 573A/4, 574, 575/1, 575/2, 576, 577, 578, 579, 580, 581, 585, 587, 589, 591, 592A, 592B, 594A, 594B/1, 594B/2, 595A, 595B, 596A, 596B, 598, 599, 600/1, 600/2, 601, 605B, 605C, 606, 607, 608, 609A, 609B, 610, 619, 620/1, 620/2, 621/1, 621/2, 622/2, 623/1, 623/2A, 623/2B, 624/1, 625/2, 627, 628/1, 628/2, 628/3, 628/4, 629/1, 629/3.	450000				
969	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	14A, 14B/1, 18C, 21A, 43, 77, 78, 79, 80, 149, 150A, 170, 171, 17G, 358A, 358B, 358C, 359A, 521A/1, 521A/B, 521A/C, 521A/D 521A/E, 521A/F, 526B, 532C, 534A, 535A, 535B, 559/6.	505000				
970	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					
	5B, 5C, 5D, 6A, 6B, 6C, 6D, 6E, 7, 8, 9A, 9B, 9C, 9D, 9E, 9F, 9G, 10A, 10B, 11, 11A, 12B, 44B/1, 44C, 45A, 45B, 46, 47, 48B, 48C, 48D, 49A, 49B, 50, 51A, 51B, 51C, 52A, 52B, 52C, 53B, 53C/1, 53C/2, 54A, 54B, 54C, 54D, 55A, 55B, 56A/1, 56A/2, 56A, 56B, 58A/1, 58/1B, 58/1C,		535000			

<p>58/2A, 58/2C4, 582B, 58/2C1, 58/2C2, 58/2C3, 59A/1, 59A/2, 59A/3, 59A/4, 59B/1, 60, 61, 62, 63A, 63B, 63C, 64C/1, 64C/2, 64D, 66A, 66B, 67A, 67B, 68A, 68B, 68C, 69A/1, 69A/2, 69B/A, 69B/B, 69B/C, 69B/2a, 69B/2b, 69B/3, 70A, 70B/1, 70B/2, 70C, 70D, 71A, 71B, 72, 73, 74, 75A, 75B, 75C, 76A, 76B, 76C, 81A, 81B, 81C, 81D, 81E, 82A, 82B, 83A, 83B, 84A, 85/3, 86/1, 86/3, 89J, 90A, 90B, 90C, 90D, 90E, 90F, 90G/1, 90G/2, 90G/3, 91A, 91B, 91C, 91D, 92A, 92B, 92C, 93A, 93B, 94A, 94B, 95A, 96A, 96B, 96C, 97, 98A, 98B, 98C, 99A, 99B, 99C, 99D, 99E, 100, 101, 102, 103, 104, 105A, 105B, 105C, 106A, 107A, 107B, 108A, 108B, 109, 110A, 110B, 111, 112A, 112B, 113A, 113B/1, 113B/2, 114, 115A, 115B, 116A, 116B, 116C, 117A, 117B, 118A, 118B, 119A, 119C, 119C/1, 119C/2, 119D/2, 120A, 120B, 120C, 120D, 120E, 120F, 120G, 120H, 120I, 121A/1, 121A/2, 121B, 121C, 121D, 122A, 122B, 122C, 123A, 123B, 123C, 124, 125, 126A, 126B,</p>		535000			
<p>127A/1, 127A/2, 127A/3, 127A/4, 127B, 128, 129, 131A, 131B, 131C, 132A, 132B, 133, 134, 135, 136A, 136B, 137A, 138A, 138B, 139A, 139B, 140, 142, 143, 144, 145, 147, 148B, 148C, 150B, 151, 152A, 152B, 153, 154A, 154B, 154C, 154D, 155, 156A, 156B, 156C, 156D, 156E, 157,</p>		535000			
<p>158, 159A, 159B, 160A, 160B, 161A, 161B, 162, 163A, 163B, 165, 167A, 168A, 173A, 173B, 174, 175A, 175B, 176, 177, 178, 179A, 179B, 180, 182A, 183, 184A, 184B, 185, 186, 187A, 187B, 187B/2, 187B/3, 188, 189A, 189B, 190A, 190B, 191A, 191B, 191C, 182B, 192, 193, 194, 195A, 195B, 196/5C, 196A, 196B, 196C, 196D, 197, 198, 199A, 199B, 200A, 200B, 201A, 201B, 202, 203, 204, 205, 206, 207, 208A, 208B, 209A/1, 209A/2, 209A/3, 209B, 210A, 210B, 211/1, 211/2A, 211A/2B, 211/2C, 211/2B, 211B, 212, 213, 214, 215, 216, 217A, 217B, 218, 219A, 220, 221A, 221B,</p>		535000			

	222, 223A, 223B, 224, 225, 226A, 226B, 227A, 227B, 228, 229/1, 229/2, 229/3, 230A/1, 230A/2, 230B, 231A/1, 231B, 232, 233, 234, 236, 237B, 237C, 238, 239, 240A, 240B, 241A, 241B, 242A, 242B, 243, 244, 245A, 245B, 246A, 246B, 246C, 247A, 247B, 249A, 249B, 249C, 251A, 251B, 252, 253, 254, 255A, 255B, 255C, 256, 257, 258A, 258B, 259, 260, 261, 262, 263, 264, 265, 266A, 266B, 267, 268, 269, 270A, 270B, 271, 272, 273, 274, 275, 277, 279, 280A, 280B, 281, 282A, 282B, 283, 284A, 284B, 285, 286, 287, 288, 289, 290,		535000			
	291, 292A, 293A, 293B, 295, 297A, 297C, 297D, 298, 299, 300A, 391, 392, 393, 394, 395, 396, 397A, 397B, 397C, 397D, 398A, 398B, 399, 400, 401, 402, 403, 404A, 404B, 405, 406B, 407A, 407B, 408, 409, 410, 411A, 411B, 412, 413, 414A, 414B, 415, 416, 406A, 417, 418, 419, 420, 421A, 421B, 423, 424, 425, 426, 427, 428, 429, 430A/1, 430A/2, 431B, 432A, 432B, 434, 435, 437, 438, 439, 441, 442, 443, 444A, 444B, 444C, 445, 446A, 446B, 447, 448, 449, 450A, 450B, 450C, 451A, 452A, 452B, 453A, 453B, 454A, 455, 456A, 456B/A, 451B, 456B/b, 457, 458, 459, 460A, 460B, 461, 462, 463, 464A, 464B, 465A, 465B, 465C, 467, 468A, 468B, 470A/A, 470A/B, 47A/2a, 470A/2b, 470B/1, 470B/2, 471A, 471B, 471C, 472, 473, 474, 475, 476, 477A, 477B, 478, 479A, 479B, 480A, 480B, 481, 482, 483, 485A, 485B, 486, 487A, 487C, 487D, 488A/1, 488A/2, 488B.		535000			
971	ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು					
	1, 1A/2, 1B, 1C, 1D, 1E, 1F, 1G, 1H, 1I, 1/2, 2, 3B, 3/I, 5A, 14B/2, 14B/3A, 14B/BA1, 14B/3A4, 14B/BAD, 14B/3A/1, 14/3A/2, 15A 15B, 15C, 15D, 15F, 15G, 15H, 15/I, 15J, 15K, 15L, 15M, 15N, 15O, 15P, 15Q, 15R, 15S, 15T, 15U/2, 15W, 16/1, 84B, 84/2A, 84/2B, 85/1, 85/2, 86/4, 88/2, 89A, 89B, 89C, 89E, 89F, 89H, 89/I, 168B, 300B, 300C, 300D, 301, 302A,		305000			

	302B/1, 302B/2, 302C, 302D, 304A, 304C/1, 304C/2, 304C/3, 304D, 304E, 305A, 305B, 306, 307, 308A/1, 308A/2, 309A, 309B/1, 309B/2, 310A, 310BA/1, 310A/2, 310B, 310B/1, 310B/2, 310C/1, 310C/2, 311A, 311B, 311C, 311D, 311E, 311H, 311H/1, 311H/2, 311O, 311J, 311K, 312A, 312B, 313B, 313C, 313D, 314A, 314A/1, 314A/C, 315A, 315B, 316A, 316B, 317, 317B/1, 317B/2, 317B/3, 317B/4, 317B/5, 318A/1, 318A/2, 318B, 318C, 318E, 319, 320A, 320B, 320C, 320D, 321A, 321B, 321C, 321D, 321Ee, 321E/2, 321E/1, 321G/1, 320G/2, 321G/3,	305000				
	322A, 323B, 323C, 323D, 323E, 323F, 323G, 324A, 324B, 324C, 324D, 324E, 324F, 325A, 325B, 325C, 326A, 326B, 327A, 327B, 327C, 327D/1, 327D/2, 327D/3, 327D/4, 327E/1, 327F, 328A, 328B, 328C, 328D, 328E, 330/2, 330/3, 331A, 331B/1, 331B/2, 331B/3, 331B/4, 331B/5, 331B/6, 331B/7, 331B/8, 331B/9, 331B/10, 332, 334A, 334B, 335, 336, 337, 338, 339, 340, 341A, 342A, 342B, 343, 344, 346, 347, 348A, 348B, 349A, 349B, 389B/B, 389A/A, 389, 389A/C, 389A/D, 389A/G, 390, 567/8, 567/13, 567/14, 567/15, 567/16, 567/17, 567/21, 567/22.	305000				
972	ತೆಲುಗುಬಾಳು				2000	3000
973	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	4A/1, 4A/2, 4A/3, 4B/Aa, 4B/Aaa, 4C/1, 4C/2, 4C/3, 4C/4, 4D, 4E/Aaa, 4F/Aaa, 21, 22, 23, 27, 25, 26, 29, 50/1, 50/2, 50/3, 50/4.	200000				
974	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	5A, 5B, 5C/1, 5C/2, 5C/3, 6A, 6B, 6C, 7Aa, 7Aaa, 7E, 12, 16A, 16B, 9, 10, 11, 12, 14, 15, 19, 34, 35, 36, 37, 38, 39.	200000				

975	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	4B/Aa, 4B/Aaa, 4C/1, 4D, 4F/Aa, 5A, 36A, 48/2, 50/1, 55/4.	200000				
976	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	2, 4G, 4H, 8A/1, 8A/2, 8A/3, 8A/4, 8A/5, 8B, 13,17/1, 17/2, 18, 20, 34A, 34B, 34C, 34D, 34E, 34F, 40, 41/1, 41/2, 41/3, 43/1, 43/2, 43/3, 44/1, 44/2, 44/3, 45/1, 45/2, 46, 47/2, 47/3, 47/4, 48/1, 48/3, 49/1, 49/2, 49/3, 49/4, 51/3, 51/4, 51/5, 51/6, 53/1, 53/2, 53/3, 54/1, 54/2, 54/3, 55/2, 55/3, 55/4, 55/5, 56/1, 56/2, 56/3, 56/4, 56/5, 57B, 58/2, 58/3, 58/4, 59A, 59B, 59C, 60/1, 60/2, 61/2, 62, 63, 64/1, 64/2, 65/1, 65/2, 65/2C, 65/2D, 65/2B.	200000				
977	ಬಸವನದುರ್ಗ				2000	3000
978	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	76, 77A, 78, 80, 85A, 85B, 85C, 93B, 99A, 99B, 100, 101, 102, 103.	200000				
979	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	23, 96, 117B, 124/6A, 126, 152B.	200000				
980	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>					

	1, 2, 3, 4A, 4B, 5A, 5B, 6A, 6B, 6CD, 6E, 6F, 7, 9A, 9B, 9C, 10, 14A, 14B, 15A, 15B, 16, 17A, 17B, 17C, 18A, 18B, 18C, 19, 21, 22, 24, 25A, 25B, 25C, 25D, 25E, 26, 27A, 27B+C, 28, 29A, 29B, 30, 31, 32, 35, 36, 37, 38, 40, 41B, 41/2, 42, 43A, 43B, 45, 46, 47A, 47B, 47C, 47D, 48A, 48B, 48C, 48D, 48E, 49, 50, 51A, 51B, 52, 53A, 53B, 54, 55, 56, 57, 58A, 58B, 59, 60, 62, 64A, 64B, 65A, 66/1, 66/2, 67/1, 67/2, 68A, 68B, 69/2, 69/3, 69/4, 69/5, 69/6, 69/8, 69/9, 70, 71, 72, 73A, 73B, 73C, 74, 75, 99A, 104, 105, 106A, 106B, 107A, 107B/1, 107B/2, 107C, 107D, 109, 110A, 110B, 110C, 112, 39/1, 39/2.	200000				
981	<u>ಗ್ರಾಮದಲ್ಲ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>					
	87, 88, 89A, 89B, 91B, 92, 110A, 111A, 111B, 112, 113, 114A, 114B, 114C, 115, 116, 117A, 121/2, 121/3, 121/4, 124/5, 124/6A, 124/6B, 124/6C, 124/6D, 124/6E, 124/6F, 124/6G, 124/6H, 125, 126, 127, 128, 129, 130, 131, 132, 133, 134, 135/1, 135/2, 136A, 136B, 136C, 137A, 137B, 141B, 141C, 142A/2, 142A/3, 142B, 143, 144B/1, 144B/2A, 144B/2B, 144B/2C, 145B, 149B, 149C, 151A, 152B, 153, 154B, 155B, 156, 157A, 157B, 162A, 163A, 163B, 165, 170/3.	200000				
982	112-ವೆಂಕಟಾಪುರ				2000	3000
983	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>					
	93A, 93B, 93C, 93D, 93E, 93F, 94A, 94B, 95A/1, 95A/2, 95A/3, 95B, 101A, 101B, 101C, 104, 105A, 105B/1, 105B/2, 105B/3, 105B/4, 105B/5, 105B/6.	200000				

984	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>					
	108A, 108B, 108C, 109A, 109B, 111A, 111B, 111C, 112/1, 112/2, 113, 115A/1, 115A/2, 115B/1, 115B/2, 115B/3, 115B/4, 115B/5, 115B/6, 115B/7, 115B/8, 115B/9, 127/1, 127/2, 128A/1, 128A/2, 128C/2, 128D/2, 128E, 128F, 128G, 128H, 129A/1, 129A/3b, 129B/1, 129B/2, 130A/1, 130A/2B/1, 130A/2B2, 130B/2B1, 130B/2B/2.	200000				
985	<u>ಕೊಳವೆ ಏತ ನಿಲವಾತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	29B/1, 29C/14, 29C/24, 29C/B1B, 29C/1, 29C/C, 29C/1D, 29C/E, 30A, 30A/2, 30B, 31A/A, 31A/1B, 34A/1, 34A/2, 35, 36A/1, 36A/2, 36A/3, 36A/4, 36B, 37B/1, 37C/1, 37B/2, 37C/2, 38B/1, 38A/1, 38A/2, 39A, 43A/1, 43A, 44A/1, 44A/2, 44B, 45, 46A, 47, 46B, 49A/1, 49A/2, 49A/2B, 49A/2, 50/1, 50/2, 50/3, 52, 51, 55A, 53B, 56A, 56B, 57E, 57/Ee, 57, 63A, 64A, 64B, 62, 64C, 65, 66, 67, 68, 69A, 69B, 69C, 70, 72A, 72B, 72C, 72D, 73A, 73B, 74B, 74C, 76A, 76B, 95A/1, 95A/2, 95B, 95, 97, 98A, 98B, 98C, 98D,	200000				
	99B, 99A/1, 100, 101A, 101B, 101C, 105, 105B/1, 105B/2, 105B/3, 106A, 108/ABC, 109A, 109B, 110, 111A, 112/1, 112/2, 113, 115B/1, 115A, 115B/1, 115B/3, 115B/4, 115/5, 115B/6, 115B/7, 115B/8, 115B/9, 116A, 116B, 119A, 119A/3, 121B/1, 121C/1, 126A/2, 126A/2B, 126B/2, 126B/3, 127A, 127/2, 128A/2B, 128C/2, 128A/2, 128E, 128F, 128G, 129A, 129A/3B, 129B/1, 129B/2, 130A/2B, 130B/2B2, 7A/2B, 7B/2B1, 7B/2B2, 11B/2A, 128A, 11B/2B, 10A, 11B, 65, 77C, 77B, 115B/8, 43, 99B, 12*9, 130A/2b2, 7B/2B, 75A, 80, 82, 104.	200000				
986	ಹಾರುವನಹಳ್ಳಿ				2000	3000

987	<u>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	70, 75, 77, 79, 68, 82, 74, 140, 145, 144, 143, 142, 151, 63A, 63B, 63C, 64A, 64B, 71A/B, 72D, 66/1, 66/2, 66/3, 64/4, 66/5, 66/6, 66/7, 66/8, 66/9, 67/1, 67/2, 67/3, 67/4, 72E, 72F1, 72F2, 77A, 77B, 77C, 77D, 77E, 77F, 77G, 77H, 77I, 79A, 79B, 79C, 79D, 79E, 79F, 81A, 81B, 81C/1, 81C/2, 81D, 82A, 82B, 82C, 85D/1, 85D/2, 86A, 86B, 86C, 87A, 87B, 112C, 113A/1, 113B/1, 113C/1, 113/D, 113/1E, 114, 116A, 116B, 116C.	290000			
988	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	43, 43B/1, 43B/3, 43B/5, 43B/6, 43B/7, 44A, 44B, 57A, 57B/1, 71A/C, 71A/2a, 71A2B, 71B, 73A, 73B, 73C, 73D, 73E, 75A, 91C, 91D, 91E, 91F, 91G, 91H, 92, 93A, 93B, 93C, 93E, 94, 95A, 96A, 81, 82, 83, 69A/1, 69A/2, 69B, 69C, 69D, 69E.	252000			
989	<u>ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	17, 18B, 19A, 19B, 19C, 19D, 20A, 20B, 20C, 21A/2, 21B, 23A/1, 23A/2, 23B, 23C, 24, 25A, 25B, 25C, 26B, 26C, 27, 28A, 28B, 28C, 28D, 28E, 28F, 28G, 29A, 29B, 30A, 30B, 30C, 68A, 71B, 72A, 72C, 78, 84, 85, 85BC, 185BC3, 85BC4, 87, 87C, 87D, 87E, 88, 90A, 90B, 91A, 91B, 144A, 144B, 145A, 147, 166, 167AB, 168, 169, 16A, 16B, 69F, 69G.	350000			
990	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	101/3, 101/4, 102, 103, 107A, 107B, 108A, 108B/1, 130, 124, 126, 127, 128, 133A, 133B, 133C, 134C, 153A, 153B, 153C, 154, 129, 152B, 152C.	255000			

991	<u>ಕೊಳವೆ ಏತ ನಿರಾವತಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೇ ನಂಬರುಗಳು</u>					
	2A/2, 10, 12, 17, 39, 40, 87, 93D, 101/5, 140A/B, 86B, 187, 190, 191, 192B, 198, 12E, 186A, 186B, 138, 61, 62.	310000				
992	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೇ ನಂಬರುಗಳು</u>					
	96, 97, 98, 106B, 106C, 107A, 107B, 108A, 108B, 108B/2, 108B/3, 109A, 109B, 109C, 110A, 112A, 112B, 113A/1, 113B/1, 113C/1, 113/1D, 113/1E, 114, 116A, 116B, 116C, 117A, 117C, 118, 119, 120A, 120B, 120C1, 120C2, 120C3, 120C4, 120C5, 121, 122, 125, 146, 149AB, 149C, 149D, 150, 152, 156, 157, 158A, 158B, 158C, 158D, 158E, 158F, 158G, 158H, 159, 162BC, 162D, 163A, 163B, 164, 170, 170B, 171, 172A, 172B, 173, 174, 174B, 175A, 176B, 177, 177B, 177C, 178A, 178B, 179, 180, 181, 181B/1, 181B/2, 182, 183, 185, 187/4, 137, 138A, 139, 184.	310000				
993	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೇ ನಂಬರುಗಳು</u>					
	1A, 1B, 1C, 1D, 2A/A, 2AB, 2B, 3, 4, 5A, 5B, 6, 7A, 7B, 7C, 8A, 8B, 9, 11, 13, 14A, 14B, 15, 30B, 31A, 31B, 32, 33, 34/1, 34/2, 34/3, 34/4A, 34/4B, 34/4C, 36, 36H, 36J, 36J/1, 37A, 37B, 37C, 38, 39, 41, 42, 45/1, 45/2, 45/3, 45/4A, 45/5, 45/4B, 46A, 46B/1, 46B/2x1, 46B/2 x2, 46B2b, 47A, 49/1B, 49/2, 50/1, 50/2, 51, 53/2, 53/3, 54Aa, 54/2, 55/A, 55B, 55C, 55D, 57B2, 58A, 58B/1,	200000				
	58B2, 58C, 59A1, 59A2, 59A3, 59A4, 59A5, 59A6, 59B, 59C, 59D, 104A, 104B, 104C, 105, 106A, 190B, 190C, 190D, 190E, 190F, 190G, 190H, 190I, 190J, 190K, 190L, 190M, 190N, 190O, 190P, 192A, 192C, 193A, 193B, 194/1, 194/2, 195, 195/2, 195/3, 195/4, 197A, 197B, 197C, 199B, 200B.	200000				
994	ತಾಳೆ ಬಸಾಪುರ				2000	3000

995	<u>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪವಿರುವ ಸರ್ವೆ ನಂಬರುಗಳು</u>				
	56B/1, 56B/2, 56B/3, 56B/4, 56C/1, 56C/2, 56C/3, 56D, 56E, 56F, 56G, 56H, 56I, 56J, 72A, 72B, 72C, 74A, 74B, 112A/1B, 112A/2,	200000			
996	<u>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	3/1, 3/2, 3/3, 11, 13A, 13B, 13C, 6A, 6BC, 7, 8A, 8B, 8C, 8D, 19, 20A, 20B, 22, 23A, 23B, 24A, 24B, 24C, 27, 28, 33A, 33B, 33C, 34A, 34B, 34CD, 60A, 60B, 60C, 60D, 63A, 63B/1, 63B/2, 63C, 64.	200000			
997	<u>ಬಂಡಿಜಾಡು ಇವುಗಳಿಗೆ ಲಗತ್ತಾಗಿರುವ ಸರ್ವೆ ನಂಬರುಗಳು</u>				
	61A, 61B, 61C, 64, 66A/1, 66A/2, 66A/3, 66B, 66C, 67/1, 67/2, 67/3, 67/4, 67/5, 67/6, 67/7, 68A, 68B, 69, 71, 73A, 73B/1, 73B/2, 74A, 74B, 72A, 72B, 72C.	200000			
998	<u>ಕೊಳವೆ ಏತ ನೀರಾವರಿ ಪಂಪ್ ಹೌಸ್ ಹಾಗೂ ಪಂಪ್‌ಸೆಂಟ್ ಸೌಲಭ್ಯ ಪಡೆದ ಸರ್ವೆ ನಂಬರುಗಳು</u>				
	3/1, 7, 11, 13B, 14, 19, 22, 23A, 33B, 34A, 36A, 36B, 38A, 39B/2, 41A, 45/I, 56J, 61C/1, 64/2, 69, 72A, 95B, 96A, 96/I, 99B, 100A, 105, 109A/3, 124J, 125, 137B, 138B.	200000			
999	<u>ಕೆರೆಗೆ ಅಚ್ಚುಕಟ್ಟಿಗೆ ಸೇರಿದ ಸರ್ವೆ ನಂಬರುಗಳು</u>				
	76A, 76B, 76C, 76D, 75A, 75B, 75C, 75D, 75E, 77, 78, 79, 80, 81A, 81B, 81CDE, 82, 83A/1, 83A/2, 83B/1, 83B/2, 84, 86A, 86B, 88A, 88B, 88C/1, 88C/2, 88C/3, 88C/4, 88D, 89B, 89C/1, 89C/2, 90A, 90B, 90C, 90D, 91A, 91B, 91C, 91D, 92A, 92B, 92C, 92D, 92E, 92F, 93A, 93B, 93C, 93D, 93E/1.	200000			
1000	<u>ಗ್ರಾಮದಲ್ಲಿ ಯಾವುದೇ ಸೌಲಭ್ಯ ಹೊಂದಲಾರದೇ ಇರುವ ಸರ್ವೆ ನಂಬರುಗಳು</u>				

	2, 4, 18A, 18B, 18C, 18D, 25A, 25B, 25C, 25D, 26, 29, 30A, 30B, 32A, 32B, 35A, 35B, 35C, 35D, 38B, 39A/1, 39A/2, 39B/2, 40A, 40B, 40C/1, 40C/2, 41B, 42A, 42B/1, 42B/2, 42B/3, 43A, 43B, 43C, 43D, 43E, 43F, 43G/1, 43B/2, 44, 45A, 45B, 45C, 45D, 45E, 45F, 45G, 45H, 46A, 46B, 46C, 47A/1, 47A/2, 47B, 47C, 48/1, 49, 50, 51, 52, 53, 54A, 54B, 54C, 55, 57A/1, 57A/2, 57A/3, 57B/1, 57B/2, 58, 59A/1, 59A/2, 59A/3, 59A/4, 59A/5, 59B/1, 59B/2, 59C, 61A, 61B, 65A/1, 65A/2, 65B, 65C, 87/2A, 87/2B, 87/2C, 87/2D,	200000				
	87/3, 94, 94B, 94C, 95A, 95B, 96C, 96D, 96E, 96F, 96G, 96H, 96/J, 96K, 96L, 96M, 97A, 97B, 97C/1, 97C/2, 98A, 98B, 99A, 99C, 100B, 100C, 100D, 101A, 101B, 101C, 101D, 102A/1, 102A/2, 102A/3, 102A/4, 102B/1, 102B/2, 102C/1, 102C/2, 102C/3, 103, 104A, 109A/2, 109A/4, 109A/5, 109A/6, 109A/7, 109A/8, 109A/9, 109A/10, 109A/11, 109A/12, 115A/1, 115A/2, 115B, 115C, 116, 117A, 117B, 118A/1, 118A/2, 118A/3, 118B, 118C, 118D, 119A, 119B, 119C, 120A, 120B, 120C, 120D, 121, 122, 123, 124A, 124B, 124C, 124D, 124E, 124F, 124G, 124H, 124/I, 129A, 129B, 129C, 130, 131, 133A, 133B, 133C, 133D, 133E, 136A, 136B, 137A, 138A, 138C, 138D.	200000				
1001	ಹೊಸಕೋಟೆ				2000	3000
1002	<u>ನೀರು ಕಾಲುವೆ ಪಕ್ಕದಲ್ಲಿ ಹಾಗೂ ನೀರು ಸೌಲಭ್ಯ ಪಡೆದ ಸರ್ವೆ ನಂಬರುಗಳು</u>					
	2A, 2B1, 3A ,5B/1, 9A, 10, 12A, 13, 14, 16A, 17, 18, 19, 51A, 51B, 52, 53, 54, 55, 56, 57, 58, 59, 60, 61B, 63, 65, 66A/1, 66B/1, 67A, 68A, 72A/1, 72B/1, 75A, 76A, 77A, 77B, 78, 79, 80, 81, 82, 83, 84, 85, 86A, 86B, 86C, 87, 88A, 92.	255000				

2023-24 ನೇ ಸಾಲಿನ ವಿಜಯನಗರ ಜಿಲ್ಲಾ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಗೆ ಒಳಪಡುವ
ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯ ದರ ಪಟ್ಟಿ
(ದಿನಾಂಕ:01-10-2023 ರಿಂದ ಜಾರಿ)

ಹೊಸ ಕ್ರ. ಸಂ. Sl.No.	ಹಳೇ ಕ್ರ. ಸಂ. Sl.No.	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ/ಸಿ.ಟಿ.ಎಸ್. ನಂ.	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಪ್ಲಾಟ್ ದರಗಳು	
			ವಸತಿ	ವಾಣಿಜ್ಯ	ವಸತಿ	ವಾಣಿಜ್ಯ
			ಪ್ರತಿ ಚದರ ಮೀಟರ್‌ಗೆ (ರೂ.ಗಳಲ್ಲಿ)		ಪ್ರತಿ ಚದರ ಮೀಟರ್‌ಗೆ (ರೂ.ಗಳಲ್ಲಿ)	
1	1(A)	2	3	4	5	6
1		1 ನೇ ವಾರ್ಡ್				
2	1	ಕಡಲಬಾಳು ಬಾಗಶಃ ಸರ್ಕಾರಿ ಆಸ್ಪತ್ರೆ ಮತ್ತು ಗಾಳಿಮ್ಮನ ಗುಡಿ ಸುತ್ತ ಮುತ್ತ, ಶಿವಜ್ಯೋತಿ ನಗರ, ನಾಗರಾಜ ಶೆಟ್ಟಿ ಮತ್ತು ವಿರೋಭ ಶೆಟ್ಟಿ ಇವರ ನಿವೇಶನಗಳು (ಸನಂ.660ಎ/1ಡಿ,662ಎ1/ಬಿ1), ಕೆ.ಪ್ರಕಾಶ ಇವರ ಅನುಮೋದಿತ ನಿವೇಶನಗಳು.	3000	4200		
3	2	ಹರಿಹರ- ಹೊಸಪೇಟೆ ಮುಖ್ಯ ರಸ್ತೆ ಅನ್ನಪೂರ್ಣೇಶ್ವರಿ ಟೈರ್ಸ್ ,	5000	7000		
4	3	ರೈತರ ಓಣಿ,	3000	4200		

5	4	ಕೆ.ಇ.ಬಿ.ರಸ್ತೆ, ಬಿ.ಸಿ.ಎಂ. ಹಾಸ್ಟೆಲ್ ಹಿಂಬಾಗ, ಹರ ದೇವಸ್ಥಾನ, ನಾಗರಾಜ ಜನ್ನು, ಕೆಚ್ಚಿನಬಂಡಿ ರಸ್ತೆ, ಮೇಲುಗಿರಿ ಗಂಗಾಧರ ಲೇಔಟ್ (ಸನಂ.658/ಬಿ6)(ಹರಹರ ದೇವಸ್ಥಾನದ ಹತ್ತಿರ),ರಾಮ್ ಬಾಬು ಇವರ ಅನುಮೋದಿತ ನಿವೇಶನಗಳು.	3000	4200		
6		ವೀರಾಪುರ ಶರಣಬಸಪ್ಪ ಮತ್ತು ಮಕ್ಕಳು ಇವರ ಲೇಔಟ್ (ಕೆಇಬಿ ಹಿಂಭಾಗ)	3000	4200		
7		ಹರ ದೇವಸ್ಥಾನದ ಸುತ್ತಮುತ್ತ	3000	4200		
8		ಹರ ದೇವಸ್ಥಾನದಿಂದ ಕೆಚ್ಚಿನಬಂಡಿ ರಸ್ತೆ ಎಡಭಾಗ	2500	3500		
9		2 ನೇ ವಾರ್ಡು				
10	5	ಕರ್ನಾಟಕ ಹೌಸಿಂಗ್ ಬೋರ್ಡ್ ಏರಿಯಾ (ಕೆ. ಹೆಚ್. ಬಿ. ಕಾಲೋನಿ)	3500	4900		
11	6	ಐ.ಟಿ.ಐ. ಕಾಲೇಜ್ ಯಿಂದ ಪಕ್ಕಿಯನ ಹೊಲ ಹಾಗೂ ರಾಮನಗೌಡ ಇವರ ಹೊಲ	2800	4000		
12	7	ಜೂನಿಯರ್ ಕಾಲೇಜ್ ಸುತ್ತಮುತ್ತ, ಎಂ.ಪಿ.ರವೀಂದ್ರ ಲೇಔಟ್ (ಸ ನಂ.281ಎ/1,279/ಸಿ,280/ಬಿ) (ಎಂ.ಪಿ.ಪ್ರಕಾಶ ನಗರ),ಈಶ್ವರ ದೇವಸ್ಥಾನ	3000	4200		
13	8	ಜಾಲಿನಗರ, ಉರ್ದು ಶಾಲೆ, ದೋಬಿ ಫಾಟು ಬೈಪಾಸ್ ರಸ್ತೆ	2500	3500		
14	9	ಡಾ// ಬಂಡಿ ವಿಶ್ವನಾಥ ಆಸ್ಪತ್ರೆ, ಡಾ// ಸಾಲಿಯನ್ ಕಾಂಪ್ಲೆಕ್ಸ್,	3000	4200		
15	10	ಹೊಸ ಪೋಸ್ಟ್ ಆಫಿಸ್,ತೇರು ಶೆಡ್ಡು, ರಾಮನಗರ ಬಸ್ ನಿಲ್ದಾಣ,ರೈಲ್ವೆ ಸ್ಟೇಷನ್ ಏರಿಯಾ	3500	4900		
16		ಹೊಸಪೇಟೆ-ಹರಿಹರ ಮುಖ್ಯ ರಸ್ತೆ ಎಡ ಭಾಗ-ರೈಲ್ವೆ ಗೇಟ್‌ನಿಂದ, ಫೋಕಸ್ ಮಾರ್ಕೆಟ್ ಮುಖಾಂತರ ಬೈಪಾಸ್ ರಸ್ತೆ ವರೆಗೆ.	10000	14000		

17		ಹೊಸಪೇಟೆ-ಹರಿಹರ ಮುಖ್ಯ ರಸ್ತೆ ಬಲ ಭಾಗ-ರೈಲ್ವೆ ಗೇಟ್‌ನಿಂದ, ಪೆಟ್ರೋಲ್ ಬಂಕ್ ಮುಖಾಂತರ ಬೈಪಾಸ್ ರಸ್ತೆ ವರೆಗೆ.	10000	14000		
18	11	ಪಾರಸ್ ಮಲ್(ಸನಂ.285/2,277ಎ), ಯು.ಕೆ.ಸುರೇಶ್ ಇವರ ಅನುಮೋದಿತ ನಿವೇಶನಗಳು.	3000	4200		
19		ಕಾರ್ತಿಕೇಯನ್ ತಂದೆ ಪಿ ಎಸ್ ಚಂದ್ರಶೇಖರ ಇವರ ಲೇಔಟ್ (ಬಂಡ್ರಿ ವಿಶ್ವನಾಥ್ ಆಸ್ಪತ್ರೆ ಹಿಂಭಾಗ)	3000	4200		
20		ಕಡಲಬಾಳು ರಸ್ತೆ ಏರಿಯಾ	2800	4000		
21		3 ನೇ ವಾರ್ಡ್				
22	12	ಕೆ.ಎಸ್.ಜಿನ್ಯಾಸಾಬ್(ಸನಂ.220ಡಿ/1), ವಾಟರ್ ಪಿಲ್ಲರ್,ಸಿ.ಕೇದಾರನಾಥ (219ಎ/2), ಸಿ.ಉಮಾಪತಿ(219ಎ/1) ಇವರ ನಿವೇಶನಗಳು.(ತಂಬ್ರಹಳ್ಳಿ ರಸ್ತೆ)	3500	5000		
23		ವಿದ್ಯಾನಿಕೇತನ ಶಾಲೆ ಯಿಂದ ನೆಲ್ಲು ಇಸ್ಮಾಯಿಲ್ ಸಾಬ್ ಮನೆ, ಹಾಲಸ್ವಾಮಿ ಮಠದ ಮೂಲಕ (ಹಳೇ ಆಂಧ್ರ ಬ್ಯಾಂಕ್) ನೀಲಕಂಠೇಶ್ವರ ದೇವಸ್ಥಾನ ಸರ್ಕಲ್‌ವರೆಗೆ (ತಂಬ್ರಹಳ್ಳಿ ರಸ್ತೆ)	3500	4900		
24	13	ಪಶು ಆಸ್ಪತ್ರೆ, ಹರಿಜನ ಕಾಲೋನಿ, ತೇರು ಗಡ್ಡಿ, ನೇಕಾರ ಸೂಸೈಟಿ,	2800	4000		
25	14	ವಿವೇಕಾನಂದ ನಗರ ಲೇಔಟ್(ಅಯ್ಯಪ್ಪ ಸ್ವಾಮಿ ಸನ್ನಿಧಿ), ಚೆನ್ನಮ್ಮ (194ಎ), ಹೊಸ ಗ್ರಾಮ ಪಂಚಾಯಿತಿ ಸುತ್ತ ಮುತ್ತ	3000	4200		
26	15	ಅರ್ಕಲ್ ವಾಸಪ್ಪನ ಮನೆ, ಚರ್ಚ್.ಪೂಜಾರ ಮಲ್ಲಮ್ಮ(181/ಎ3ಎ2), ಸಿ. ಪ್ರಕಾಶ,ಈದ್ಲಾ ಮೈದಾನ, ಜೆ. ಜೆ. ನಗರ ಬಲ ಭಾಗ.	2800	4000		

27	16	ಹಿರೇಮಠ ಕಾಲೋನಿ , ಟಿ. ಹನುಮಂತಪ್ಪ ತಂದೆ: ಪಕ್ಕೀರಪ್ಪ, ಜಿ.ಎಂ.ಪತ್ರಯ್ಯ ತಂದೆ: ತ್ರಿಗುಣಯ್ಯ, ಜಿ.ಎಂ.ಜಗದೀಶ ತಂದೆ: ಪಂಪಯ್ಯ(192ಬಿ/1ಎ,192ಬಿ/1ಬಿ),ಹೂಗಾರ ಮಲ್ಲಿಕಾರ್ಜುನ ಇವರ ನಿವೇಶನಗಳು	2800	4000		
28	17	ಬಿ.ಎಂ. ಅಬ್ದುಲ್ಲಾ ತಂದೆ: ಅಬ್ದುಲ್ಲಾ ಇವರ ನಿವೇಶನಗಳು	2800	4000		
29	18	ಎನ್.ಎಸ್. ಬಸವರಾಜ ಇವರ ಲೇಔಟ್, ಹಾಲಸ್ವಾಮಿ ಮಠ ಹತ್ತಿರ, ಜಿ.ಷಂಷಾದ್ ಬೇಗಂ ಇವರ ಲೇಔಟ್ (ಬೈಪಾಸ್ ರಸ್ತೆ.)	2800	4000		
30		ಆದರ್ಶ ಶಾಲೆ ಸುತ್ತ-ಮುತ್ತ	2500	3500		
31		ತಂಬ್ರಹಳ್ಳಿ ರಸ್ತೆ	2500	3500		
32		ಕಾತ್ಯಾಯನಮಠ ರಸ್ತೆ ಏರಿಯಾ	2500	3500		
33		ಮುಟುಗನಹಳ್ಳಿ ರಸ್ತೆ ಏರಿಯಾ(ಹಳೇದು)	2500	3500		
34		4 ನೇ ವಾರ್ಡ್				
35	19	ಕಾಟ್ಟ ಅಶೋಕ ಇವರ ನಿವೇಶನಗಳು , ಜಿ. ಜೆ.ನಗರ , ಬಾಗಳಿ ವೆಂಕಟೇಶ ಮನೆ ಹಾಗೂ ವಾಟರ್ ಟ್ಯಾಂಕ್ ವರೆಗೆ	3000	4200		
36	20	ಇ.ರಂಗಪ್ಪ ಇವರ ಮನೆಯಿಂದ ಜಿ.ಎಂ. ಜಯಣ್ಣ ,ಕೆ. ಸಪ್ತಸಾಗರ ಕೆ.ಪಿ. ಈಶ್ವರಪ್ಪ ಇವರುಗಳ ಮನೆ	3000	4200		
37	21	ಪಿ.ಡಬ್ಲ್ಯೂ.ಡಿ ಆಫೀಸ್, ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಬರುವ ಸುತ್ತ ಮುತ್ತ ನಿವೇಶನಗಳು	3000	4200		
38		ಅಂದಾನಪ್ಪ ಇವರ ಲೇಔಟ್(ಹೊಸಪೇಟೆ-ಹರಿಹರ ರಸ್ತೆ)	3000	4200		

39	22	ವಿಜಯ ಕೃಷ್ಣ ರೈಸ್ ಮಿಲ್, ಚಿತ್ತವಾಡ್ ಗಿರಿಜಮ್ಮ(184ಬಿ3), ಸಕ್ರ ಹಳ್ಳಿ ರಸ್ತೆ ಬಲಭಾಗ ಕೆ.ಪಾಪು ಸ್ವಾಮಿ ಪ್ರೌಡ ಶಾಲೆ,ಚಿತ್ತವಾಡ್ ಕೊಟ್ಟೇಶ ಇವರ ಅನುಮೋದಿತ ನಿವೇಶನಗಳು	2800	4000		
40		ಹೆಚ್ ಎಂ ಜಗದಂಭಾ ಗಂಡ ದಿ ಹೆಚ್ ಎಂ.ಚೆನ್ನವೀರಯ್ಯ ಇವರ ಲೇಔಟ್ (ಜಿ.ಜಿ.ನಗರದ ಹತ್ತಿರ ಮುಟ್ಟುಗನಹಳ್ಳಿ ರಸ್ತೆ)	3000	4200		
41		ಹಳೇ ಮುಟ್ಟುಗನಹಳ್ಳಿ ರಸ್ತೆ ಏರಿಯಾ	2500	3500		
42		5ನೇ ವಾರ್ಡು				
43	23	ಚರ್ಚ್ ಕಾನ್ವೆಂಟ್ ಶಾಲೆ, ಎ.ಪಿ.ಎಂ.ಸಿ. ಬೆಕ್ ಪೂಸ್ತ್, ಅಂದಾನಪ್ಪ ಇವರ ಗೋಡೌನ್	3000	4200		
44		ನೇಹರು ನಗರ,	2500	3500		
45	24	ಜ್ಞಾನ ಗಂಗ ಪ್ರಾಥಮಿಕ ಶಾಲೆ, ಅಸಿಸ್ ಆಸ್ಪತ್ರೆ, ಸಕ್ರಹಳ್ಳಿ ರಸ್ತೆ ಎಡಭಾಗ,	2800	4000		
46	25	ಹೆಚ್.ಎಂ.ಚೆನ್ನಮ್ಮ,ಪಾಟೀಲ್ ರುದ್ರಗೌಡ, ಪಿ.ಜಿ.ನಾಗರಾಜ(80ಬಿ/4), ರಶ್ಮಿಇವರ ನಿವೇಶನಗಳು,ಜಾಣ ಅನೀಲ್ ಕುಮಾರ್ (93ಎ,93ಬಿ,137ಎಬಿ/2,136ಎಬಿ/2,136ಎಬಿ/3) ಇವರ ಲೇಔಟ್ , ಹರಿಹರ-ಹೊಸಪೇಟೆ ಮುಖ್ಯ ರಸ್ತೆ , ಜಾಣ ಮೂರ್ತಿರಾಜ (113ಬಿ1,113ಬಿ2) ಇವರ ಲೇಔಟ್,ಹರಿಹರ-ಹೊಸಪೇಟೆ ಮುಖ್ಯ ರಸ್ತೆ	2800	4000		
47	26	ಸಕ್ರಹಳ್ಳಿ ರಸ್ತೆ ಎಡಭಾಗ, ಡಿ.ಎಂ. ಹಫೀಜ್ ಸಾಬ್ ಅನುಮೋದಿತ ನಿವೇಶನಗಳು	2500	3500		
48	27	ಎಂ. ಬಿ. ಕಾಲೋನಿ ,ಓವರ್ ಹೆಡ್ ಟ್ಯಾಂಕ್	2500	3500		

49	28	ಚಿತ್ತವಾಡ್ಲಿ ಪರಮೇಶಪ್ಪ ಮತ್ತು ಸಹೋದರರು, ಕಿಶೋರ್ ಜಿರಾವಾಲ, ಎಂ.ಮಲ್ಲಿಕಾರ್ಜುನ ,ಬಿ.ಎಂ. ಚಂದ್ರಮೌಳಿ, ಡಿ.ಮಹಮ್ಮದ್ ಅಲಿ(101/ಬಿ) ಇವರ ಅನುಮೋದಿತ ನಿವೇಶನಗಳು, ಭದ್ರವಾಡಿ ಚನ್ನಪ್ಪ ತಂದೆ: ಕೊಟ್ಟಪ್ಪ(89ಎ/3) ಇವರ ಲೇಔಟ್ ಬೈಪಾಸ್ ರಸ್ತೆ.	2500	3500		
50	29	ನಾಗೇಶ್ವರರಾವ್ , ಹೆಚ್.ಎಂ. ಚೋಳರಾಜ(142ಡಿ1) , ಭವಾರ್ ಬಡಾವಣೆ , ಮೋಹನ್ ಸಾ ಮತ್ತು ಕಮಲಾಬಾಯಿ , ಹೂಗಾರ ಮಲ್ಲಿಕಾರ್ಜುನ ಇವರ ಅನುಮೋದಿತ ನಿವೇಶನಗಳು , ಹೆಚ್.ಎಂ. ಚೋಳರಾಜ ಇವರ ಲೇಔಟ್ ಹರಿಹರ - ಹೊಸಪೇಟೆ ಮುಖ್ಯ ರಸ್ತೆ.	2800	4000		
51		ಹರಿಹರ-ಹೊಸಪೇಟೆ ರಸ್ತೆ	3000	4200		
52		ಹೊಸ ತಾಲ್ಲೂಕು ಆಫೀಸ್ ಸುತ್ತಮುತ್ತ ಏರಿಯಾ (ಹರಿಹರ-ಹೊಸಪೇಟೆ ರಸ್ತೆ)	3000	4200		
53		6 ನೇ ವಾರ್ಡು				
54	30	ನೇಕಾರ ಕಾಲೋನಿ ,	2500	3500		
55	31	ಗೊಲ್ಲರ ಓಣಿ ಕಲ್ಲೇಶ್ವರ ಗುಡಿ, ಕರೀಂ ಸಾಬ್ ಇವರ ಮನೆ , ತೇರು ಗಡ್ಡಿ,	2500	3500		
56	32	ಕರಿಯಮ್ಮನ ಗುಡಿ , ಹಳೇಕೊರ್ಟ್‌ರಸ್ತೆ, ಉಪ್ಪಿನ ಚನ್ನಪ್ಪನ ಅಂಗಡಿ	2500	3500		
57		7 ನೇ ವಾರ್ಡು				
58	33	ಹಾಲಸ್ವಾಮಿ ಮಠ ಹಿಂಭಾಗ ಬರುವ ನಿವೇಶನಗಳು ಹಾಗೂ ಬಸ್ ನಿಲ್ದಾಣ ಸುತ್ತ ಮುತ್ತ ನಿವೇಶನಗಳು(ಹಳೇ ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗ), ಸಾಮಿಲ್ ಏರಿಯಾ	3500	4900		
59	34	ಹರಿಹರ-ಹೊಸಪೇಟೆ ಮುಖ್ಯ ರಸ್ತೆ ಆರ್.ಎಸ್.ಎಸ್.ಎನ್. ಬ್ಯಾಂಕ್, ನಾಗೇಶ ರೆಡ್ಡಿ ಅನುಮೋದಿತ ನಿವೇಶನಗಳು,	3500	4900		

60	35	ಭದ್ರವಾಡಿ ಇವರ ನಿವೇಶನಗಳು	3000	4200		
61	36	ದುರುಗಮ್ಮ ದೇವಸ್ಥಾನ, ಸಿ.ಪ್ರಕಾಶ, ಹೆಚ್.ಎಂ. ಚೋಳರಾಜ್ ಇವರ ಮನೆ, ರೆಡ್ಡಿ ಮಲ್ಟಿಕಾರ್ಬುನ(240ಸಿ4) ಇವರ ಮನೆ ಕಮ್ಮಾರ ಓಣಿ,ಅಂಚೇ ಕಚೇರಿ, ರೆಡ್ಡೆರ ಓಣಿ (242ಬಿ)(236ಸಿ1,236ಎ1,238ಬಿ),	2800	4000		
62		ಹರಿಹರ-ಹೊಸಪೇಟೆ ಮುಖ್ಯ ರಸ್ತೆ ಹೊಸ ಬಸ್ಸಾಂಡ್ ಎದುರುಗಡೆ ಏರಿಯಾ	8000	11500		
63		ಹರಿಹರ-ಹೊಸಪೇಟೆ ಮುಖ್ಯ ರಸ್ತೆ ಹೊರತುಪಡಿಸಿ,ಹೊಸ ಬಸ್ಸಾಂಡ್ ಸುತ್ತ-ಮುತ್ತ ಏರಿಯಾ	3500	4900		
64		ಶ್ರೀ ಗುರುಬಸವರಾಜ ತಂದೆ ಭದ್ರವಾಡಿ ಶಂಕ್ರಪ್ಪ ಇವರ ಲೇಔಟ್ (ಜಾನುವಾರು ಸಂತೆ ಮಾರುಕಟ್ಟೆ ಹತ್ತಿರ)	3000	4200		
65		8 ನೇ ವಾರ್ಡು				
66	37	ರೈಲ್ವೆ ಸ್ಟೇಷನ್ ,ಮುತ್ತೂಟ್ ಫೈನಾನ್ಸ್ (ಮೆಹತಾ ಕಾಂಪ್ಲೆಕ್ಸ್) ಸಿಂಡಿಕೇಟ್ ಬ್ಯಾಂಕ್ ಹಗರಿಬೊಮ್ಮನಹಳ್ಳಿ ಶಾಖೆ (ಮೆಹತಾ ಕಾಂಪ್ಲೆಕ್ಸ್)	9000	13000		
67	38	ಡಾ//ಸಿದ್ದಮಲ್ಲಪ್ಪ ಹಳೇ ಆಸ್ಪತ್ರೆ,ಓಂ ಶಾಂತಿ ಲೈನ್ ಏರಿಯಾ, ಗದ್ದಿಕೇರಿ ಸಿದ್ದಣ್ಣ ಹಳೇ ಆಸ್ಪತ್ರೆ,ಹೊಸಪೇಟೆ-ಹರಿಹರ ಮುಖ್ಯ ರಸ್ತೆ ಎಡ ಭಾಗ ಪೂರ್ತಿ	16000	23000		
68	39	ದೋಬಿಫಾಟ್ ನಿಂದ ಪುರಸಭೆ ಮಳಿಗೆ, ತತ್ತಿ ಖಾಸಿಂ ಸಾಬ್, ನೆಲ್ಲು ಇಸ್ಮಾಯಿಲ್ ಸಾಬ್ ಮನೆ ,ಬೈಪಾಸ್ ರಸ್ತೆ ವರೆಗೆ	2800	4000		
69	40	ವಾಹಿದ್ ಮೋಟರ್ ವರ್ಕ್ಸ್‌ಫ್, ಬೈಪಾಸ್ ರಸ್ತೆ ಪಕ್ಕದ ಸಿ. ವಿರಭದ್ರಪ್ಪ ಕಾಂಪ್ಲೆಕ್ಸ್‌ಗಳು, ಬೆಲ್ಲದ ಪಶುಪತಿ ಮನೆ, ರೈಲ್ವೆ ನಿಲ್ದಾಣದ ವರೆಗೆ	3000	4200		

70		ಬೈಪಾಸ್ ರಸ್ತೆ ಪಕ್ಕದ ಸಿ. ವಿರಭದ್ರಪ್ಪ ಕಾಂಪ್ಲೇಕ್ಸ್ ಗಳು, ಬೆಲ್ಲದ ಪಶುಪತಿ ಮನೆ, ಪಿಗ್ಮಿ ಹನುಮಂತಪ್ಪ ಇವರ ಮನೆ, ರೈಲ್ವೇ ನಿಲ್ದಾಣದ ವರೆಗೆ	5000	7000		
71		ಹೊಸಪೇಟೆ-ಹರಿಹರ ಮುಖ್ಯ ರಸ್ತೆ ಎಡ ಭಾಗ-ಚಿನ್ನಪ್ಪ ವರ್ಕಷಾಪ್‌ನಿಂದ ಕರ್ನಾಟಕ ಬ್ಯಾಂಕ್ ಮುಖಾಂತರ ಮಲ್ಲಿಗೆ ಮೆಡಿಕಲ್ ಷಾಪ್‌ವರೆಗೆ	10000	14000		
72		ಹೊಸಪೇಟೆ-ಹರಿಹರ ಮುಖ್ಯ ರಸ್ತೆ ಎಡಭಾಗ-ಅಪೋಲೋ ಫಾರ್ಮಸಿಯಿಂದ ಪ್ರಕಾಶ ಜ್ಯುವೆಲ್ಸ್‌ಪ್ರಭತ್ ಬಟ್ಟೆ ಅಂಗಡಿ ಮೂಲಕ ಪಟ್ಟೇದರ ಅಂಗಡಿವರೆಗೆ	15000	21000		
73		ಹೊಸಪೇಟೆ-ಹರಿಹರ ಮುಖ್ಯ ರಸ್ತೆಯ ಬಲ ಭಾಗ-ಬೈಪಾಸ್ ರಸ್ತೆಯಿಂದ ರಾಮಾ ರೆಸ್ಪೋರೆಂಟ್ ಮುಖಾಂತರ ಜೈನ್ ದೇವಸ್ಥಾನದ ಕ್ರಾಸ್‌ವರೆಗೆ	12000	17000		
74		9 ನೇ ವಾರ್ಡು				
75	41	ಹರಿಹರ-ಹೊಸಪೇಟೆ ಮುಖ್ಯ ರಸ್ತೆ ಎಡ ಭಾಗ-ಜೈನ್ ದೇವಸ್ಥಾನ ಕ್ರಾಸ್‌ನಿಂದ ಬಲಾಜಿ ಮೆಡಿಕಲ್ ಷಾಪ್ ಮುಖಾಂತರ ಎಂ ಐ ಷೋರೂಂ,ಮಹಾವೀರ ಗೊಬ್ಬರದ ಅಂಗಡಿ,ಮಲ್ಲಯ್ಯನ ಹೊಟೇಲ್ ಮುಖಾಂತರ ಮುಧೋಳ ಅಂಗಡಿಯಿಂದ ಮುಖ್ಯರಸ್ತೆ, ಬಸವೇಶ್ವರ ವೃತ್ತದ ವರೆಗೆ.	15000	21000		
76	42	ಸುಣದ ಭಟ್ಟಿ ಏರಿಯಾ,PWD ಹಳೇ ಸೇತುವೆ ಯಿಂದ ಅಲ್ ಅದೀಸ್ ಮಸೀದಿ, ತರಕಾರಿ ಮಾರ್ಕೆಟ್ ಅಡ್ಡ ರಸ್ತೆ ಗಾಳಿಮೈನ ಗುಡಿ ವರೆಗೆ,	2500	3500		
77	43	ಬಸವೇಶ್ವರ ವೃತ್ತ ದಿಂದ ಹರಿಹರ - ಹೊಸಪೇಟೆ ಮುಖ್ಯ ರಸ್ತೆ PWD ಹಳೇ ಸೇತುವೆ, ತರಕಾರಿ ಮಾರ್ಕೆಟ್ ರಸ್ತೆ ಜೈನ್ ಮಂದಿರ ಮುಖಾಂತರ ಹರಿಹರ-ಹೊಸಪೇಟೆ ಮುಖ್ಯ ರಸ್ತೆ	17000	24000		
78		10ನೇ ವಾರ್ಡು				

79	44	ಡೀಶ್ ಸಿದ್ಧಪ್ಪನ ಜಾಗ(ರೈಲ್ವೆ ಟ್ರಾಕ್) ದಿಂದ ತರಕಾರಿ ಗಂಗಮ್ಮ ಮನೆ ಬೇಲ್ದಾರ್ ರಾಮಪ್ಪನ ಮನೆ, ಸರ್ದಾರ ಚಂದ್ರಪ್ಪನ ಮನೆ ವರೆಗೆ, (ಬೋವಿ ಕಾಲೋನಿ ಸುತ್ತಮುತ್ತ)	2500	3500		
80	45	ಆಶ್ರಯ ಕಾಲೋನಿ ಯಿಂದ ಕೃಷಿ ಇಲಾಖೆ,ಪ್ರವಾಸಿ ಮಂದಿರ ವರೆಗೆ, (ಬೋವಿ ಕಾಲೋನಿ ಸುತ್ತಮುತ್ತ)	2500	3500		
81	46	ಪ್ರವಾಸಿ ಮಂದಿರ ದಿಂದ ಬಸವೇಶ್ವರ ಸರ್ಕಲ್ ಮೂಲಕ ತೋಟಗಾರಿಕೆ ಇಲಾಖೆ, ತಾಲ್ಲೂಕು ಆಫೀಸ್,ತಾಲ್ಲೂಕು ಪಂಚಾಯಿತಿ, ನೀರಾವರಿ ಇಲಾಖೆ ವಸತಿ ಗೃಹಗಳು, ಸರ್ಕಾರಿ ಉಜ್ಜಯಿನಿ ಶಾಲೆ ಸುತ್ತಮುತ್ತ	3500	4900		
82		11 ನೇ ವಾರ್ಡು				
83	47	ಹಳೇ ಬಸ್ ನಿಲ್ದಾಣ,ಎನ್.ಆರ್.ಎಸ್.ಲಾಡ್ಜ್, ರಂಗಾರಿ ರಮೇಶ್ ಮನೆ ಯಿಂದ ತಾಲೂಕು ಪಂಚಾಯಿತಿ ಕಛೇರಿ ಅಡ್ಡ ರಸ್ತೆ ವರೆಗೆ,	3000	4200		
84		ಬಿಡಿಸಿಸಿ ಬ್ಯಾಂಕ್ ಹಿಂಭಾಗದ ರಸ್ತೆ	3500	5000		
85	48	ತಾಲೂಕು ಪಂಚಾಯಿತಿ ರಸ್ತೆ ಮುಖಾಂತರ ನೀರಾವರಿ ಇಲಾಖೆಯ ವಸತಿ ಗೃಹ, ಭಾನು ಇಂಗ್ಲಿಷ್ ಮೀಡಿಯಂ ಸ್ಕೂಲ್, ದಿ.ಬಳ್ಳಾರಿ ಡಿ.ಸಿ.ಸಿ.ಬ್ಯಾಂಕ್ ಹಗರಿಬೊಮ್ಮನಹಳ್ಳಿ ಸುತ್ತ ಮುತ್ತ .	3500	5000		
86	49	ಸರ್ವೆಯರ್ ಸುರೇಶ ಕಾಂಪ್ಲೆಕ್ಸ್ , ಬಸವೇಶ್ವರ(ವೃತ್ತ) ಸರ್ಕಲ್ ಹತ್ತಿರ,ಕೊಟ್ಟೂರೇಶ್ವರ ಚಿತ್ರಮಂದಿರ,ಪ್ರಿಯಾ ಆಸ್ಪತ್ರೆ, ಬಿ.ಎಸ್.ಎನ್.ಎಲ್ ಆಫೀಸ್,ಮಂಜನಾಥ ಕಾಫಿವರ್ಕ್ ಸುತ್ತ ಮುತ್ತ	17000	24000		
87		12 ನೇ ವಾರ್ಡು				

88	50	ಬಂಡಿಹಳ್ಳಿ ರಸ್ತೆ, ಬಾವಿ ಬೆಟ್ಟಪ್ಪ ಇವರ ಮನೆ. ಮಹಾದೇವ ತಾತ ನಗರ ಲೇಔಟ್(337ಬಿ,337ಸಿ,338ಎ,338ಸಿ339ಎ339ಬಿ) ,ಕೆ.ರಾಮಚಂದ್ರ ರಾವ್,ತಳವಾರ ಅಂಜಿನಪ್ಪ , ಜಿ.ವಿ.ಶಾರದ ಗಂಡ: ವೆಂಕಣ್ಣ(333,334ಎ,37ಸಿ), ಅಯತ್ ಭಾಷ,ರಘುನಾಥ ರಾವ್(332ಎ), ಸಾಹುಲ್ ಹಮೀದ್(40ಸಿ),ಕೊಳ್ಳಿ ಬಸವಂತಪ್ಪ, ಪಿ.ಜಿ.ನಾಗರಾಜ, ಸವಿತಾ ಸಮಾಜ , ಕಟಗರ ನಾಗರಾಜ, ಸೊಬಟಿ ಬಸಪ್ಪ, ಕಾಶಿನಾಥ, ಪ್ರೇಮನಾಥ, ಶ್ರೀನಾಥ ಇವರ ಅನುಮೋದಿತ ನಿವೇಶನಗಳು	2800	4000		
89		ಪೆಂಡಕೂರ್ ಲೇಔಟ್,ಚಿಂತ್ರಪಳ್ಳಿ ರಸ್ತೆ ಎಡ ಭಾಗ	2800	4000		
90	51	ರಾಮ್ ರಹೀಮ್ ನಗರ ಸುತ್ತ-ಮುತ್ತ	2500	3500		
91	52	ಹಗರಿಬೊಮ್ಮನಹಳ್ಳಿ-ಕೊಟ್ಟೂರು ರಸ್ತೆ ಬಲ ಭಾಗ ಏರಿಯಾ(ಚಿಂತ್ರಪಳ್ಳಿ ಗ್ರಾಮದಲ್ಲಿ) ಶ್ರೀ ಅನಿಲ್ ಹೆಚ್.ಲಾಡ್ ಶಾಸಕರವರ ಮನೆ,ಸಿಹಿ ನೀರಿನ ಪಕ್ಕೀರಪ್ಪ ಇವರಮನೆ,ಹರಿಜನ ಕೇರಿ,ದುರುಗಮ್ಮನ ದೇವಸ್ಥಾನ, ಸರ್ಕಾರಿ ಶಾಲೆ ಶುದ್ಧ ಕುಡಿಯುವ ನೀರಿನ ಘಡಕ,	2500	3500		
92		13 ನೇ ವಾರ್ಡು				
93	53	ಹಗರಿಬೊಮ್ಮನಹಳ್ಳಿ - ಕೊಟ್ಟೂರು ರಸ್ತೆ ಯಿಂದ ಎಡಭಾಗ (ಚಿಂತ್ರಪಳ್ಳಿ ಗ್ರಾಮದಲ್ಲಿ), ಸಿಂಡಿಕೇಟ್ ಬ್ಯಾಂಕ್ ಚಿಂತ್ರಪಳ್ಳಿ ಶಾಖೆ, ಅಂಗನವಾಡಿ ಶಾಲೆ, ಬಡಿಗೇರ ಬಸವರಾಜಪ್ಪ, ಬೆಳ್ಳಕ್ಕಿ ಬೀಮಪ್ಪ ಎಂ. ಬಿ.ದುರುಗಪ್ಪ, ಕೆ.ಎಂ.ಗಂಗಾಧರಪ್ಪ ಇವರ ಹೊಸಮನೆ ಬಸವಣ್ಣನ ಗುಡಿ,ಶ್ರೀನಿವಾಸ ಪೆಂಡಕೂರ್(ಗಿರೀಶ ಪೆಂಡಕೂರ್) ಇವರ ನಿವೇಶನಗಳು(336,337ಎ).ಹೆಚ್.ಗುರುಬಸವರಾಜ ತಂದೆ ಶಂಕ್ರಪ್ಪ ಇವರ ನಿವೇಶನಗಳು	2500	3500		
94	54	ಊರಮ್ಮನ ದೇವಸ್ಥಾನ , ಹೊಸ ಶಾಲೆ ಕಟ್ಟಡ, ಮಸಿದಿ ಯಿಂದ ಬಂಡಿಹಳ್ಳಿ ರಸ್ತೆ ವರೆಗೆ	2500	3500		
95		14 ನೇ ವಾರ್ಡು				

96	55	ಸೋನಿಯ ಗಾಂಧಿ ನಗರ, ಟೀಚರ್ಸ್ ಕಾಲೋನಿ ಮತ್ತು ರಾಘವೇಂದ್ರ ಸ್ವಾಮಿ ಮಠ, ರಾಮನಗೌಡ ಮತ್ತು ಅಂಬಾಡಿ ನಾಗರಾಜ(410,411), ಎಂ. ಪಿ.ರುದ್ರಮ್ಮ ಬಾಪೂಜಿ ,ಕೆ.ಬಿ.ರೇಣುಕಪ್ಪ ಕುದರಿ ಬಸಪ್ಪ, ಅನ್ನಪೂರ್ಣಮ್ಮ (400ಬಿ2), ನೀಲಕಂಠಪ್ಪ, ಮಂಜುನಾಥ ಶೆಟ್ಟಿ(413ಸಿ,)ಇವರ ನಿವೇಶನಗಳು,	2800	4000		
97	56	ಗಣೇಶ ದೇವಸ್ಥಾನ ಯಿಂದ ಶಿವ ರೈಸ್ ಮೀಲ್ , ಬಂಡಿಹಳ್ಳಿ ರಸ್ತೆ ಮುಖಾಂತರ ಅಂಬಾಡಿ ನಾಗರಾಜ ಮಿಲ್ ಕೊಟ್ಟೂರು ರಸ್ತೆ ವರೆಗೆ ,	2800	4000		
98	57	ಅಂಬಾಡಿ ನಾಗರಾಜ ಮಿಲ್ ಕೊಟ್ಟೂರು ರಸ್ತೆ ಮುಖಾಂತರ ಮೈಲಾರಪ್ಪ,ಡ್ರೈವರ್ ಬಸವರಾಜ ಎ.ಪಿ.ಎಂ.ಸಿ ಕಾಂಫೌಂಡ್ ವರೆಗೆ	3000	4200		
99	58	ಎ.ಪಿ.ಎಂ.ಸಿ ಕಾಂಫೌಂಡ್ ನಿಂದ ಚನ್ನವೀರ ಸ್ವಾಮಿ ,ಕೊರವರ ತಿಮ್ಮಪ್ಪ ಕೊರವರ ದುರುಗಮ್ಮ ಹರಿಜನ ಬಸಮ್ಮ ಇವರ ಮನೆಗಳು ,ಈದ್ಗಾ ಮೈದಾನ ದಿಂದ ಕೂಡ್ಲಿಗಿ ರಸ್ತೆ ಯಂಕಣ್ಣ(12ಇ,10ಎಫ್,10ಜಿ) ಇವರ ಅನುಮೋದಿತ ನಿವೇಶನಗಳು,	2800	4000		
100		ಕೂಡ್ಲಿಗಿ ರಸ್ತೆ ಏರಿಯಾ	2500	3500		
101		ಬಂಡಿಹಳ್ಳಿ ರಸ್ತೆ ಏರಿಯಾ	2500	3500		
102		15 ನೇ ವಾರ್ಡ್				
103	59	ವೇಷಗಾರ ನಿವೇಶನಗಳ ಹತ್ತಿರ ಸಾಯಿ ಬಾಬ ದೇವಸ್ಥಾನ, ತಳವಾರ ಹುಲಿಗಮ್ಮ ಇವರ ಜಮೀನು ಸುತ್ತ ಮುತ್ತ ,ಪ್ರಸಿದ್ಧಿ ಶಾಲೆ ಹತ್ತಿರ	2500	3500		
104	60	ಪತ್ರಿ ಬಸವೇಶ್ವರ ದೇವಸ್ಥಾನ ದಿಂದ ಕೊಟ್ಟೂರು ರಸ್ತೆ ಬಲಭಾಗ (ಕೆ. ವಿ. ಓ. ಆರ್ ಕಾಲೋನಿ ಭಾಗಶಃ) ಗ್ರೇಡ್ -2 ತಹಶೀಲ್ದಾರರು ರೇಣುಕಮ್ಮ ಇವರ ಮನೆ ,ಬಾಳೇ ಕಾಯಿ ಸಿದ್ದೇಶ ಮನೆ ಹಾಗೂ ಸುತ್ತ ಮುತ್ತ ಏರಿಯಾ	2800	4000		

105	61	ಮೀನಾ ಆರ್. ಓಸ್ತವಾಲ್ ಇವರ ಅನುಮೋದಿತ ನಿವೇಶನಗಳು(25ಸಿ3,25ಸಿ/4ಎ,25ಸಿ/4ಬಿ)	2500	3500		
106		16 ನೇ ವಾರ್ಡು				
107	62	ಶ್ರೀ ಕೃಷ್ಣ ಚಿತ್ರಮಂದಿರ, ವಿಷ್ಣು ಚಿತ್ರ ಮಂದಿರದಿಂದ ಶ್ರೀ ನಂದಿಶ್ವರ ಕಾಂಪ್ಲೆಕ್ಸ್ ವರಗೆ, ಎಸ್.ಬಿ.ಐ. ಬ್ಯಾಂಕ್,	4000	5600		
108		ಕೆ.ವಿ.ಓ.ಆರ್ ಕಾಲೋನಿ ಸುತ್ತಮುತ್ತ, ಡಾ ಸತ್ಯನಾರಾಯಣ ಮಕ್ಕಳ ಆಸ್ಪತ್ರೆ,	3500	5000		
109	63	ಪತ್ರಿ ಬಸವೇಶ್ವರ ದೇವಸ್ಥಾನ ದಿಂದ ಕೊಟ್ಟುರು ರಸ್ತೆ ಎಡಭಾಗ,ಅನ್ವೇರಿ ಜ್ಯುವೇಲರ್ಸ್ ನೇತಾಜಿ ರಸ್ತೆ	4000	5600		
110		17 ನೇ ವಾರ್ಡು				
111	64	ಘೋರ್ಪಡೆ ಶಾಲೆ,ರಾಷ್ಟ್ರೋತ್ಥಾನ ಶಾಲೆ,ಚರ್ಚ್,ಎ.ಪಿ.ಎಂ.ಸಿ.ಸುತ್ತ ಮುತ್ತ,	3000	4200		
112	65	ಮಿಲ್ಟಿ ಬಯಲು,	3000	4200		
113	66	ವಾಲ್ಮಿಕಿ ಭವನ, ರೇಣುಕ ಶಾಲೆ,ಇಂದುಮತಿ ಗಂಡ ತಿಪ್ಪೇಸ್ವಾಮಿ (401/ಸಿ,405/ಎ,405/ಬಿ,413/ಎ), ರಮೇಶ್ ಪೆಂಡಕೂರ್ ಇವರ ಅನುಮೋದಿತ ನಿವೇಶನಗಳು,ಸೋನಿಯಗಾಂಧಿ ನಗರ ಮಸಿದಿ	3000	4200		
114		18 ನೇ ವಾರ್ಡು				
115	67	ಹೊಸಪೇಟೆ ಮಂಗನಹಳ್ಳಿ ಜಗದೀಶ ಇವರ ಕಾಂಪ್ಲೆಕ್ಸ್, ಹರ್ಷ ಲಾಡ್ಜ್, ಸುಬ್ರಹ್ಮಣ್ಯ ಆಯಿಲ್ ಮಿಲ್,	4000	5600		
116	68	ಡಾ// ವಿಠಲ್ ಮನೆ ಯಿಂದ ತೇರು ಬೀದಿ ರಸ್ತೆ ಮೂಲಕ ಕುಮಾರ ಇಂಜಿನಿಯರ್ ಮನೆ ವರೆಗೆ, ಕನ್ನಿಕಾ ಪರಮೇಶ್ವರ ದೇವಸ್ಥಾನ ಸುತ್ತ ಮುತ್ತ	3000	4200		

117	69	ಕೂಡ್ಲಿಗಿ ಸರ್ಕಲ್, ತೇರು ಭೇದಿ ರಸ್ತೆ , ಕೂಡ್ಲಿಗಿ-ಹ.ಬೊ.ಹಳ್ಳಿ ರಸ್ತೆ ಮೂಲಕ ಅಮರನಾಥ ಮನೆ ವರಗೆ	3500	4900		
118		19 ನೇ ವಾರ್ಡು				
119	70	ಪುರಸಭೆ ಕಚೇರಿ, ರಾಮನಗರ ಶಾಲೆ,	3000	4200		
120	71	ಪೋಲಿಸ್ ಸ್ಟೇಷನ್, ದುರುಗಮ್ಮನ ಗುಡಿ ಸುತ್ತ ಮುತ್ತ, ನರೇಗಲ್ ದುರುಗಮ್ಮನ ಗುಡಿ,	3000	4200		
121		20 ನೇ ವಾರ್ಡು				
122	72	ಮ್ಯಾದರ ಓಣಿ, ಸರ್ಧರ್ ವಲ್ಲಭಾಯಿ ಪಟೇಲ್ ರಸ್ತೆ ಹಾಗೂ ಮಾರುತಿ ರಸ್ತೆ,	2800	4000		
123	73	ಶುದ್ಧ ಕುಡಿಯುವ ನೀರಿನ ಘಟಕ, ವಿಶಾಲಾಕ್ಷಮ್ಮ ವಹೀಲರು ಇವರ ಮನೆ , ಟಿ. ಬುಳ್ಳಪ್ಪ ಇವರ ಮನೆ,ರೈತರ ಓಣಿ	2800	4000		
124		21 ನೇ ವಾರ್ಡು				
125	74	ಕೆ. ಹೆಚ್.ಬಿ. ಕಾಲೋನಿ, ಗಣೇಶ ಹೋಟೆಲ್, ಅಂಗನವಾಡಿ ಶಾಲೆ,ನಂದಿ ಬಂಡಿ ಮೇಷ್ಟ್ರು ಮನೆ ,	3000	4200		
126		22 ನೇ ವಾರ್ಡು				
127	75	ಪದ್ಮಾವತಿ ರೈಸ್ ಮಿಲ್,ಡಿಶ್ ಮಂಜುನಾಥ ಕಾಂಪ್ಲೆಕ್ಸ್, ಮಿನಿವಾಟರ್ ಟ್ಯಾಂಕ್, ಅರಳಿಹಳ್ಳಿ - ಕುರದಗಡ್ಡಿ ಭಾಗಶಃ	3000	4200		
128		23 ನೇ ವಾರ್ಡು				
129	76	ಅರಳಿಹಳ್ಳಿ - ಕುರದಗಡ್ಡಿ ಭಾಗಶಃ, ಶ್ರೀ ವೆಂಕಟೇಶ್ವರ ದೇವಸ್ಥಾನ, ಶ್ರೀ ಸಾಯಿ ಬಾಬ ದೇವಸ್ಥಾನ, ಬಿ. ಹನುಮಂತಪ್ಪ (422/10ಬಿ)ಇವರ ನಿವೇಶನಗಳು,	2800	4000		

130	77	ಆಂಜನೇಯ ದೇವಸ್ಥಾನ, ದೇವರಾಜ ಅರಸು ಬಾಲಕಿಯರ ವಸತಿ ನಿಲಯ,ಎಸ್ಸಿ/ಎಸ್.ಟಿ. ಬಾಲಕಿಯರ ವಿದ್ಯಾರ್ಥಿನಿಯರ ನಿಲಯ ದೋಬ ಘಾಟ್	2500	3500		
131	78	ಎನ್.ನಿಂಗಮ್ಮ,ಮೋಹನ್ ಕುಮಾರ್,ರಾಜೇಂದ್ರ ಕುಮಾರ್,ಸಂಜೀವ ಕುಮಾರ್ ಇವರ ನಿವೇಶನಗಳು,ಶಿವ ಕವಿ ಶರಣಮ್ಮ (408/25ಎ,408/25ಸಿ)ಇವರ ಲೇಔಟ್.	2500	3500		
132		ಕೂಡ್ಲಿಗಿ ರಸ್ತೆ ಏರಿಯಾ	2500	3500		
133		ಕೆಚ್ಚಿನಬಂಡಿ ರಸ್ತೆ ಬಲಭಾಗ(ದತ್ತು ನಗರದ ಹತ್ತಿರ)	2500	3500		

2023-24 ನೇ ಸಾಲಿನ ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲ್ಲೂಕು, ಹಗರಿಬೊಮ್ಮನಹಳ್ಳಿ ಉಪ ನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯ ದರ ಪಟ್ಟಿ (ದಿನಾಂಕ:01-10-2023 ರಿಂದ ಜಾರಿ)

ಹೊಸ ಕ್ರಮ ಸಂಖ್ಯೆ	ಹಳೇ ಕ್ರಮ ಸಂಖ್ಯೆ	ಹೋಬಳಿ ಮತ್ತು ಗ್ರಾಮಗಳ ಕ್ರ.ಸಂ.	ಹೋಬಳಿ/ಗ್ರಾಮ/ ಪ್ರದೇಶ/ಸರ್ವೆ ನಂಬರ್/ರಸ್ತೆ	ಖುಷ್ಕಿ	ತರಿ/ ನೀರಾವರಿ	ಬಾಗಾಯ್ತು	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನದ ಮೌಲ್ಯ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನದ ಮೌಲ್ಯ
				ಪ್ರತಿ ಎಕರೆಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಗೆ ರೂ.ಗಳಲ್ಲಿ
1	1(A)	1(B)	2	3	4	5	6	7
134		1	ಹಗರಿಬೊಮ್ಮನಹಳ್ಳಿ ಹೋಬಳಿ					
135	79	1	ಆನೇಕಲ್ಲು ಗ್ರಾಮ				1000	1500

೩೦೫

136	80	<p>ಊರಿಗೆ ಸುತ್ತಮುತ್ತ ಇರುವ ಜಮೀನುಗಳು 1,2,3A,3B,C,D,3DP,9C,10A,10B,11A,13A,13B,13C,15C,16A 16B,C,D, 18A,B,C,D,19A,B,C,20,22,25A,B,26D,26E,28B,28C,D,E,30 A,B,C,31A,31A,31C,31D,32,33A,33A2,33A,34,35,37B,C,D, E,FG,H,I,J,38A,B,C,39A,B,39A,B,39E,40A,B,C,D,42A,42D, 42E,43,44,46,49,63,64,66D5,66B6,66C,67B1,67B2,67A3,67 B,68,69A1,71B,76,77,78A,78B,821B,108E,108G,109A,B,110 A,110B,110C110D,110E,F,110G/2,110G/3,110H,110I,110J,1 10K,110M,N,O,P,111A,B,C,D,112A,B,C,D,1B,127B,128A,B ,C,D,129A,B,C,D,E,130A,B,C,D,E,F,G,H,I/J/2,133C,D,E,F, G,H,I,J,134A,B,C,D,135A,B,C,D,136B,C,D1,D2,D3,137,138 A,B,139A,B,C,D,140A,B,141A,141B,C,D,F,142A,B,D,E,F,G ,H,I,J,K,L,143C,D,144,145B,146,147A,B/1,B/2,147D3,147C, 147D,147E,F,148,149,150,151,152,153A.B,155,157A,157C,1 58,159,166A,166B,167A,B,168A,168,169,170/2,171,172,3,4, 5,6,7,178AB,179,180,181,181(P),183,184B,184AB,186,187/1 /2/3,190D,190E,192A/2,192A/3,192A/4,192A/5,192A/6,192B 1C,195AB,196A.</p>	130000				
137	81	<p>ಬೋರ್ವೆಲ್ ನೀರಾವರಿ ಸೌಲಭ್ಯವಿರುವ ಜಮೀನುಗಳು3D(P),3D(A),15B,241,242,39C2,66B3,70C,D,80A ,80B1,B2,B3,B4,B5,80C,80D,80G2,80G3,80G4,82A,82B2,83 ,86,87,88C,89A,91E,94C,98B,114B,115,16A1,116A2,116/2C ,116B,117,123A2,A3,A4,123B,156,160I,160-2,165-1,165- 2,170/1,188,196B,</p>	160000				
138	82	<p>ಊರು ಮತ್ತು ರಸ್ತೆಗೆ ಹತ್ತಿರವಿರುವ ಜಮೀನುಗಳು 4A,10C,11B1,B2,12,</p>	130000				
139	83	<p>ಊರಿಗೆ ಹತ್ತಿರವಿರುವ ಜಮೀನುಗಳು 13B,E,F,36BC,54,55AB,56,59,60,61AB,66A,66B/2,66B/4,74, 80E1,2,E3,E4,E5,E6,E7,E8,80F,80G1,95,81A,B,C,88A,B,D,E, 89B,90,91A,B,C,D,92,A,B,C,D,E,93,94A,B,94D,95,96A,B,97A,B, 98A,98B/2,98C,99,102,104,105A,B,C,D,E,F,106,107A1,A2,107B, C,108A,118A,B,119A,B,120A,B,121,122A,B,124A,131f,,132A,B, C,D,133A,B,161,162A,163,164A,B,189,190B,C</p>	130000				

140	84		ಬೋರವೆಲ್‌ವುಳ್ಳ ಜಮೀನುಗಳು 14A,B,15A,21,26D,27A,B,28A,29,36,39C1,45,57,58,56,101A ,B,101C,103 A,B,C,D,E,F	150000				
141	85		ಡಿಸಿಡಬ್ಲ್ಯೂ ನೀರಾವರಿ ಜಮೀನುಗಳು 47,48,51,51B,52,66B1,69A2,A3,69B,69C,70A,B,72A,72C,75 .	150000				
142	86		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000		
143	87	2	ಬ್ಯಾಸಿಗೀಡೇರಿ ಗ್ರಾಮ ಊರಿಗೆ ಹತ್ತಿರ ಮತ್ತು ಅಕ್ಕ ಪಕ್ಕದ ಜಮೀನುಗಳು5C/3,6,10B,11,24,25/133B,35,36A,36B,44B,56A,1 38A/1,142B/2,146B,151A/3B,151B/,,,153,158A,166B,167,16 8A/1,168A/2,168A/3,168A/4,168A/5,172A/3A,172B/4,174B, 175A,185C/2,178B,179,180A,180B,182,184B,186A/2,186B,1 94B,195,196f,198C,201B/1,207,210A/2,21B/2,211,211B,211 C,212,213A,218B,220A,223A,229B,229C,229D,232ABCD/3 232ABCD/6,234/7,244B/f,244B/...,246ABC/f,246ABC/...,2 47A,247B/1,247C,247D,249A/f,249A/,,,209B,249C,250f,250 A/f,250A/,250B,250C,251A/1,251A/2,251B,252A,252A/2,25 2B,254,255,258B/2,250C/2,261B/1, 261B/2,239 ABCD/2,339E,				1000	1500
144	88		ಊರಿಗೆ ದೂರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು 4C/2,4,5A/1,7A/1.8B,45B,46B/1,47C/1G,50A/2,50B,51,52,53 ,54A,4B,54C,58A,58B,64B,65A,65B,66A,66C,70B/4, 71D,76B,76C,82A,82B/1,82B/2,98,99A,99C,3A,127A,127B/ 1,127B/2,127C,128D,128E/a,128B/1G,132C,134B,134D,138 B/1C,134B/1D,139A,143K,144B,145,146A,147B/1,147B/2,1 49A/1,149B/2,149C/2,149C/2,149B,152A f,152,,,154,159/2,1 72/3B173B/1,173B/2,181B,186C,187A,187C,188C,189A,189 B,190A/1,190A/2,190A/3,190A/4,190B,191,191B/1,191B/2.1 91B/3,191B/4,196f,197M,198B,203C/2,204B,205,208A/1a,2 09C,209C/f,210B/1,215B/2,215C/1A,216B,216C,218A,222A /3,222C,223B,224A/2,253B,253C,253E,25F,253G,256f,260A ,262B,341B,341C/1,341C/2,342A,342B,351B,351C,352A,35 2B,358A,	200000				
145	89		ಊರಿಗೆ ದೂರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು 4C/2,4,5A/1,7A/1.8B,45B,46B/1,47C/1G,50A/2,50B,51,52,53 ,54A,4B,54C,58A,58B,64B,65A,65B,66A,66C,70B/4, 71D,76B,76C,82A,82B/1,82B/2,98,99A,99C,3A,127A,127B/ 1,127B/2,127C,128D,128E/a,128B/1G,132C,134B,134D,138 B/1C,134B/1D,139A,143K,144B,145,146A,147B/1,147B/2,1 49A/1,149B/2,149C/2,149C/2,149B,152A f,152,,,154,159/2,1 72/3B173B/1,173B/2,181B,186C,187A,187C,188C,189A,189 B,190A/1,190A/2,190A/3,190A/4,190B,191,191B/1,191B/2.1 91B/3,191B/4,196f,197M,198B,203C/2,204B,205,208A/1a,2 09C,209C/f,210B/1,215B/2,215C/1A,216B,216C,218A,222A /3,222C,223B,224A/2,253B,253C,253E,25F,253G,256f,260A ,262B,341B,341C/1,341C/2,342A,342B,351B,351C,352A,35 2B,358A,	160000				

146	90	<p>ಉರಿಗೆ ಹತ್ತಿರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು 21ಅ, 21ಇ, 47C/2, 49AB, 50A/1, 72D, 93B, 94A, 94B, 95AB/3, 97A, 95C/2, 128B, 128C, 158D, 172B/2, 177B/2, 266, 270V, 271, 287A/1, 287A/2, 287B/1, 297, 314A, 314B, 314C, 315B/f, 319A/1, 319B, 324B, 324C, 325A, 325B, 327A, 327B, 327C, 346C, 348A, 348B, 349A, 349B, 349C, 351A/1, 355, 357, 358C, 358D, 361A, 366A/1, 367, 373A, 373B/2, 373B/3, 374C/2, 374C/3, 374C/4, 374D/1, 374D/2, 378, 386A, 386D, 391, 436A, 446ab/2, 449C/1, 454, 463B, 463C, 469, 472E, 474B, 475C, 475D, 476C, 480, 488E, 2A, 4A, 4C, 5D, 5C/1, 15, 16, 18, 19B, 20†, 21O, 30, 31, 32, 38, 39C, 40, B/2, 41A, 47C/1B, 130A/1, 130B/1a, 130B/2a, 131A, 141B, 142, 142A, 143A, 143B, 143C, 143D, 143E, 143F, 145G, 143H, 143I, 143J, 150D, 15E, 15OA/OC, 151A/1B, 154H, 159B, 159C, 159B, 159F, 159I, 160A, 160B, 160C, 160D, 16E/f, 160E/,,, 160F, 160G, 161A/1, 163, 164, 165, 169B, 173A/1, 176A/2, 177B/1, 197A, 197D, 197F, 197H, 197I, 197M, 200A, 206, 208A/1B/1, 213C/1, 213C/1, 213C/2, 213D, 216A/2, 217B, 224C, 227B, 224C, 227B, 228, 229A, 231, 237B, 239A/f, 239,,, 239B, 239C/f, 239C/,,, 241A, 241B/f, 241B/,,, 241B/..., 241C, 243, 244B/f, 253f, 257/2, 258A, 258B/1, 260B, 263, 264A, 278B, 281C, 282A, 329E, 330C, 332A/f, 332B, 333, 334A, 334B, 335A, 335C, 335E, 335F, 335G, 339abCD/1, 339abCD/2, 339abCD/3, 339abCD/4, 339abCD/5, 339abCD/6, 339abCD/7, 339abCD/8, 339abCD/9, 339abCD/10, 339abCD/11, 339abCD/12, 339F, 341A/1, 341A/2, 342C,</p>	180000				
147	91	<p>ರಸ್ತೆಯ ಅಕ್ಕ ಪಕ್ಕ ಮತ್ತು ಇತರೆ ಜಮೀನುಗಳು 155, 156</p>		200000			
148	92	<p>ಉರಿಗೆ ದೂರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು 43A/2, 67A, 67B, 72A, 72C, 75A, 75B, 76A, 86A, 235, 236A, 236B, 237A/1, 272A, 272B, 274A, 274B/1, 274B/2, 272B/3, 275A/1, 275A/2281B/3, 289D/2, 291A, 293, 294, 295, 296A, 296B, 296C, 298A, 298B, 299A, 299B, 299C, 300B, 301A, 301B, 303A, 304A/1, 304B, 305A, 305B/1, 305B/3, 305C, 305D, 306A/1, 306A/2, 306B, 307A, 373B/1, 374A, 374B, 374C, 385A, 385B, 385C, 385D, 385E, 503A, 503B, 503C, 504D/2, 504E, 504F, 504G,</p>	160000				

		506B,506C,507A,507B,508,509,510A,510B,511,511A/2,512,513,514,515,516A/1,516/2,517,518,519A,519A,519B,519C,519D,519E,519F,520A,520B,521A,521B,521C,521D,522,523A,523B,523B,524,525A/f,525A/f,525B,526,527,528,529,530,531,532/1,532/2,534,535,536,537,538,540f,541A,541B,541B,542,543A/2,543A/1,543B,544,545B,545C,546A,546B,546C,547A,547B,547C,541DF,547F,547GH,547I,547J/f,547J/,,,548f,548,,549A,549B,549C,550,551A/1,551A/2a,551A/3f,551A/3,,,551A/4,551B/1,552A,552A,553A,553B,554A,554B,554C/1,554C/2,554E,566B,567A,567B,568A,568B/1,568B/2,569A/1,569A/2,569B/2,569B/3,569B/4,569C/1,569C/2,569C/2a,569C/2c,569C/2D,569D,620A,570B,571A,571B,571C,570D,572A,572A,572B,572C,573,574B,574C/1,574C/2,576,577f,578M,579A,592B/2,593A,593B,592C,594f,594,,,595,596A,596A,596B,597A,597B,597C.				
149	93	ಕೆಂಪು ಮಣ್ಣಿನ ಜಮೀನುಗಳು 43A/3,43B/1,86D,87,88A,88B,88C,88D,89B/1,89B/2,95AB/1,95AB/2,119,120A,120B,120C,120D,121A,121B,122A,123M,124A,125A,125A,125B/1,126,270B/1b,270B/2,270C,,270D,275B,276A,277,278A,284A,284B,285A/1,285A/2,287B/2,289B,289C/2,289D/1,370,371A,371B,372,379A,376B,380A,380B,382/1,382/2,383,384,387,388B,389B,390,392A,392B,396,397,398B,398D,399/1,400,401A,402A,402B,403A,403A/2403A/3,403B,404A,404B,405A,405B,414A,414B,415A,415B,416C/1,416,417,418B,419,420A,420B,420f,421A,,,422,43A,423B,424A,424B,425,425B,425C,426A,427A/1,427B/2,428,428C,428D,431f,431f,457abc,457D,458A,458B,458D,458E,459A,459B,459C,459D,461A,464B,466A,466B,467,497A,497B/1,	160000			
150	94	ಕೆಂಪು ಮಣ್ಣಿನ ಜಮೀನುಗಳು34A/1b,84A/2,84B/A,84B/2,85,102B,102C,103,104A/1a,104H/1B,104B/1,117A,118,173A/2,173A/3,223A,255,257/1,265B,267B,267A,268,270f,270A/,,,270B/1a,280A,280B,281A,281B/a,281B/1b,281B/2,281B/3,282B/2,282B/3,	160000			

		283A,283B,286A,286B,286B,292,293B/4C/2,328A,328B,328C,329A,239A/B,341D,341E,341F,353B,354,356,358A,358B,353H,359A,359A,328B,328C,329A/B,341D,341E,341F,353B,354,356,358A,358B,358H,359A,359B,360A,360B,366B,368B,369C,375,376,377A,377B,377C/1,377C/2,377D,449B/C/2,450A,450C,451A,451B,453AB,467C,467D,467E,467F,467G,472A/2,472A/1,472B/4,488A/3,488A/4488B/2,488B/4,488B/5,488E,489,490B,490C492A,492A,492B/1,492B/2,493B,493C,494,495,496A,496B.					
151	95	9A/1,9A/3,9B/1,9B/2,12A,12B,12C,20,21‡,21/1,21/2,28,37A,37B,40A/2,40C/1,41C/2,41C/3,41C,42A/3,43A/1a,43A/1,44A/1,44A/3,46B/3,6B/2,44A,47C/a,47C,47C/1B,47C/1F,59B/1a,59B/1b,60A,61,62C,63A,63B63C,68,69,70A,20B/2,70B/2,708/5,70B/C,70C,71A,71B,71C,73,74,77A,77B,77C,78A/5,63A,63B,63C,68,69,70A,70B,70C,71A,71B,71C,73,74,77A,77B,77C,78A,678A/5,78B/,,,78B,79A,79B,78B,80A,80B,81A/1,82C,82D,83,84A/1a,89B/3,89B/4,90abc,100C,101,120D/1,127D/1,127D/2,128A,129,150A,150B,150C/1,151A/2,151A/3a,151B/a,201B/2,202A,202B,203A,208C,209A/f,209A/f,215A/1,215A/2,215C/2,215A,215D,219B,226,260C/3,261A/2262A,262D,264B,329Bf329C,330A,330B,332A/f,337,338,338B,339G,340A,340B,342D,343B,343C,345,346A,360C,360A,360D,361A,362A,362B/3,362B/4,623/5,362B/C,362C,363,364A,364A,364B,365,366A/1b,485,486B,487A,519B,561B,562B,563B,563A,53B,561A/1,564A/3,564B,104B/2,105B,106A,107,108A,109A,2A,4A,4C/1,4D,5A/1,5C/1,15,16,18,19B,21E...,21G,30,31,32,38,38C40B/2,41A,42A/2,45A,47C/1B,130A/1,130B/b,130B/2,131A,141A,141B,142A,143A,143B,143C,143E,143F,143G,143H,143I,143J,159B,159C1589D,159F,159I,160A,160B,160B,160C,160D,160E/f,160E/,,,160F,160G,160H/1,163164,165,169,169B,173A/1,176A/2,177/B,193197A,197D,197F,197H,197I,197M,206,213C/1,213D,215B/1,215C/A,216A/22,217B,231,232abCD/5,237B,239A/f,239f,239B,239C/f,239/,,,241A,241B/f,241B/f,241B/f,241C,243,253D,256f,257/2,258A,258B,260B,263,264A,265A,278B,281C,282A,329E,	160000				

			33C/1,330C/2,332A/f,332B,333,334A,334B,3A,335B,335C,335E335F,335G,339abcD/1,339abcD/3,339abCD/4,339abCD/5,339abCD/6,339abCD/7,339abCD/8,339abCD/9,339abCD/10,339abCD/11,339abCD/12,339F,341A/1,341A/2,342C, 40,17B/2,499A,500A/15,502A/2,502A/3,502B/1, 503B/2,603G,603H,604B, 605A,605C,606A,606B,606C,606E,606F,606G,607/A, 607, 109B,110,111A,112,113,114,115,608A,608C,						
152	96		21ಇ,21ಉ,47C/2,49AB,50A/1,93B,94A,94B,95AB/3,97A,97C/2,128B,128C,149A/3,175A/1,262C,266,269,270E,271,287/1,287A/1,287A/2,287B/1,289C/1,297,313C,314H,314B,314C/1,317B/f,319A/1,319B,319C,324C,325A,325B,327A,327B,327C,329B/f,329D,346B,346C,348A,348B,348B,349A,349B,349C,351A,351B,355,357,358C,358D,361A,366A/1,367,373B/2,373B/1,374C/2,374C/3,374C/3,374C/4,374D/4,372A/2,372E,474B,475C,476C,480,488,488E,501,606D,608B,	160000					
153	97		57A,	220000					
154	98		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				360000		
155			ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು: 200,201,202,203,197,208,204,207,209,210,214,220,213,221,222,224,234,246,244,245,247,243,242,248,136,134,133,249,250,251,252,253,132,131,257,258,260,259,130,125,171,272,124,122,274,117,115,276,116,277,112,278,111,107,105,106,104,564,563,561,559,556,99,100,97.	250000	300000		400000		
156	99	3	ಚಿತ್ರಪಳ್ಳಿ ಗ್ರಾಮ					1000 1500	
157	100		ವಲ್ಲಭಾಪುರ ಮತ್ತು ಬಲ್ಲಹುಣ್ಣಿ ಏರಿಯಾ					1000 1500	
158			ಹಗರಿಬೊಮ್ಮನಹಳ್ಳಿಗೆ ಹತ್ತಿರವಿರುವ ವಲ್ಲಭಾಪುರ ಏರಿಯಾದ ಲೇಔಟ್‌ಗಳು					1800	
159			ಹಗರಿಬೊಮ್ಮನಹಳ್ಳಿಗೆ ಹತ್ತಿರವಿರುವ ಬಲ್ಲಹುಣ್ಣಿ ಏರಿಯಾದ ಲೇಔಟ್‌ಗಳು					1800	
160	101		ಬಂಡಿಹಳ್ಳಿ ಹಾಗೂ ಬಿ.ಮುತ್ತುರಾಠ ಏರಿಯಾ					1000 1500	
161			ಹಗರಿಬೊಮ್ಮನಹಳ್ಳಿಗೆ ಹತ್ತಿರವಿರುವ ಬಂಡಿಹಳ್ಳಿ ಏರಿಯಾದ ಲೇಔಟ್‌ಗಳು					1800	
162	102		ಊರಿಗೆ ಹತ್ತಿರ ಮತ್ತು ಅಕ್ಕ ಪಕ್ಕದ ಜಮೀನುಗಳು(ಪುರಸಭೆಗೆ ಹತ್ತಿರವಿರುವ)95B/1A1,18/A/1 ,9B/1A/1b,9B/1B,1b,9B/3,	800000					

		<p>10B,26A,26C,27A,27B/1,27B/2,27B/3,28A,28C,36A,36B,39 B,39D,39E,40A/1,40A/2,40C,40D,41,42,43,44,45,48,49,50f, 50,,,50...52,53A/2,54A/1A,54A/2,54A/3,55A,55D,56A,56B, 57A,57B/1,59,61,,,3A,63B/1,64,66,67,68,69,70B,71,72A,73A /1,401C,408/2B,408/2C,408/3,408/5A,408/5C,408/6A,414,41 6,420B,420C/D1,420C/D2,420D/D1,421B/8,421B/15, 10B,10E,10F,10G,11A,11B,12BC,12E,12F2,12F/2,12G2,16C /2,18A/3 ,25C/325C/4A,25C/4B,25D,40A/1A,40A/B,40A/1C,54B/1,54 B/2,54B/3,55B,55C,57B/2,58,61,0A,72B,73B,74A,74B/1,74B /2A,77A/5,408/18,408/20A,408/20B,408/21E,408/20B,408/21 C,408/22A,408/22C,408/23A,408/23C,408/24A,408/25A,408/ 25C,408/26A,408/26C,408/27A,408/28A,409B,410,411,412A ,412B,412D,412E,413A,413A,413B,413C,413D,417,418,419 AA/1,419AA/3,419/1A,419B/2B/2B,420A/1,421B/1B1A,421 BB/1B/2,421B/2,421B/3,421B/4,421B/5,421B/6,421B/7,421 B/9,421B/12B,421B/12A,421B/13A,421B/14,421C,422/1,422 /2,422/3, 422/4</p>				
163	103	<p>ಕೆರೆ ಮಡಿಕಟ್ಟು ಜಮೀನುಗಳು(ಪುರಸಭೆಗೆ ಹತ್ತಿರವಿರುವ)29,30A,30B,31,32A,32B,33,34A,34C,35,37A3 81/A,46,47,47B,47C,56C,75A,75B/f75B/,,75C,76,77A/1,77A /2,77A/3,77A/4,77C,82A,82B,86I/2,101A,101B,149C,150C/1 ,151A/2,151B,153A,187A/2,187A/3,193AA/1B,193A/1B,193 A/1C,193A/2,193B,194,195A,195B,195C,196A,196B,197,19 8A,198B/1,198B/2,199AA/1,199AA/2,199B,200,201,202A,2 02B/1,202B/2,202B/3,202C,203A,203B,204A,294B,204C,20 5,206,207A,208,209A,209B,209C,209D,209E,210,211,212,2 13A/1,213B,214,215A,216A/1,216A,216B,216C,217A,217B, 218A,218B,218C,218D,218E,218F,218G,219,220,221,222,22 2B,225A,225B,256A,256B,256C,256D,256E,256F,256G,256 G,256H,256I,257A,257B,257C,257D,257E,257F,258A,259,2 60A,260B,260C,261AA/1,261AA/2,266AA/3,261BB/1A,261 BB/B,261BB/2,262B,262C,263A,263B,264B,264D1,264DD1 ,264DD2,266A,266B,266C,267A,267B,267C,268A,268B,268 C,269A,269B,269C,270A,274A,274C,275,276A,276C,277A,</p>	800000			

		<p>277C,278,279A,279B,280,282A/1,282A/2,283A,283B,283C,284C,285,286A,287C,290,291,292A,293,294,295,296,297,298A/A/1,298BB/1,299,300,301A/1D/1A,301A/1D1B,301D,302A,302B,303A,303B,303B,304,305A,305B,310,311,312C,313B,315CC/2,315C/C/3,317A,317C,318A/1,321A322,323A,323B,323D,232D/D/4,323E/E/1,324A,324D/1DC/1B/B,324C/2,325A/1,325A/2,325A/3,325B,326A,326B,326C,327A/1,327A/2,327B,327B/2,328,329A/1,329A/2,329B/1,329B/2,331CC/1A,331CC/1D,331D/1E,332A/1,332A/2,335A,336,337B,337B,338A,338B,341A/2,341B,342A/1,345A/2,342B,342C/1,342C/2,373A,343A,344A,344B,345,346,347,348,349,350A353B,353C,354A,354B,355A,355B,56,357A,</p> <p>357B,358,359,360,361,362A,362B,363,364,365,366A,366B,367,368B,368C,368D,369A,369B,370A,370B,370C,371,372,373A,373B,373C,375,376A,376B,376C,376D,377,378A,378C,378D,378E,379A,379B,380A,382B/f,382B/,,83,383B,384,385,386,387,388A/1,388A/2,388B,389,390,392,393/1,394B/1,397...,08/09,408/11,408/12,408/13,408/14,408/15/1,422/10,422/16,422/17,422/18,422/19,422/20,422/21,422/23,423/,423/2,423/3,423/4,423/5,423/6,423/7,423/8,432/A,434A,440,445A/1,445B,448B,452,461A/2,469A/9,469A/11</p>				
164	104	<p>ಹೆಚ್.ಬಿ.ಪಿ 37C/1,37C/1B,37C/1C,37C/1D,37C/2,37C/3.</p>		800000		
165	105	<p>ಊರಿಗೆ ದೂರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು- ಬಾವಿ143,144,145/1,145/2,146/1,146/2,146/3,147A,147B,147C,148,149A,149B,150A,150C/2,150C/3,150D,151A/1,151A/3,151A/3,152,153B,153C,154A,155B/1,155B/2,155B/3,155B/4,155B/5,156A/1,156A/2,156B,157B/1,157/2A,157/2B,257/3,157/4,157/5,157/6,157/7,157/8,157/9,157/10,161BB/3,162/5,162/7B,172B/1E,173A,174CC/1,178A,180A,223A/1,223A/2,223B,223C,223D,223E,223F,224,225A/1,225A/2,225A/3,225C,226A/1,226A/2,226C,227A,227,228B/1,228B/2,229A,229B,230A,230B,231A/1,231A/2,231A/3,243B,243C,244,245A,245B,246,247B,248C/2,249AA/1,249A/A/2,249BB/1,249BB/2,250C,251A,251B,252B,253A,253B,254A,254B,255A,338C,</p>		400000		

ಒಂಐ

		338D/1,338D/2,338D/4,339A,339B,340A,340B,341A/1,350B,350C/1,352f,352,,,353A/1,353A/2,353A/3,458C,458D/1,458D/2,458D/3,458A,459B,462A,462B/1,463B/3,463/3,464/CC/1,462C/C/2,463,464A,464B/2,464B/3,464B/4A/2,464B/4B,466A,469/26B,470B,486/21,486/22,491,492,493A,496A,498A/3,500A/2,500D/D/1,500DD/2,502A/1,502A/3,507A,507B,512D,517,518/3A,523,528C,532,534/2,568B,570A,571A/2,571A/6,571A/8,571A/12,571A/13,571A/15,572A/16,577/2,				
166	106	ಇತರೆ ಎಲ್ಲಾ ಸರ್ವೆ ನಂಬರ್‌ಗಳು -ಕೆಂಪು ಮಸಾರಿ ಜಮೀನುಗಳು78A,78C/1,78C/2,79A/1A,79A/1B,79A/1C,79A/3,79B,80A/1, 80A/3, 423/9,423/10,423/11,423/12,423/13, 423/14,423/15f,423/15,,,423/16,423/17, 423/18,423/19,424B/1,424B/2,424B/3,424B/4, 426B/1, 426B/2,426/3,427A,427B,428B,428C,428D,429/1,429/2,430/1,430/2,431/A,431B/1,431B/2,432B,433,434B,435f,435,,435f,436,,,437438,439,441,445A,456A,456B,456C,456D,457A,457B/3,458A,458B/1,466A/2,466B,467A,467B,468B/2,468B/3,468C/1,468C/2,469/2,469/3,469/4,469/5,469/6,469/7,469/880B/1A,80B/1B,80B/2,B/3,81f,.811,82/2,82C,83A,83C,84,85A,85C,86A,87A/1,87A/2,87B,88,89A,89B,89C,90A/1,90A/2,90A/3,91A,91C,91D,91E,92A,92B,92C,93A,93C,94C,95A/2,96A/1,96A/2,96A/3,96B/1,96B/2,96C/1,96C/2,96C/3,97A,97B,97C,97D,98/1,98/2,99A,100,102A,102B,103A,103B,104A,104B,105A,105B,105C,105D,105E,106,107A,107B/2,107B/2,108A/1,108A/2,108B,109A/1,109A/2,109B/f,.109B/,,,109,,,110A,110B,111f,113,114A,119A,119B,119C,120/1,120/2,120/3,120/4,121/1,121/2,121/3,121/4,121/5,122A,122B/1,122B/3,122A/2A,122B,123A,123B,123C,123D,123E,124A,124B,125AA/2,125B,126A,126B,126C,126D,127A,134B,135/2,138B/f,138B/,,,138C,139,140,141,162/10B,162/9/11,171,172B/1F,172B/2,173B,174A,174B,174C/2c/2a,174C/2BC/2B/2,174/C/2BC/2B/1,175,176AB,176C,176D,177,178B,178C,179A,179B,179C,180BC,181A,181B,182A,182B,182CD,183,184A,184B,185,186A,186B/1,186B/2,186C/A,	300000			

		<p>186C/1C/1B,186C/2,187A/1,231B/1,321B/2,232,234B/3,235 A,236,237A,237B,238A,238B,239,239B,239C,240A,240B,2 40C,241A,241B,214C,241D,242A,242/5,242/6,242/7,242/8,2 42/9,242/12f,222/13f,222/13,,,222/14,222/15,428A,444B,454 ,469/17,469/18,469/19,469/20,469/21,469/22,469/23,469/24,4 69/25,469/26A,469/26B,469/26C,470/A/1,470A/2,470A/4,47 0A/5,470A/6,470A/7,470A/8,470A/9,470A/10,470A/11,470A /12,470A/13,470A/13,470A/14,470A/15,470A/16,470A/17,47 0A/181,470A/182,469/19,469/20,469/21,469/22,469/23,469/2 4,469/25,469/26A,469/26C,470/A/1,470A/2,470A/4,470A/5,4 70A/6,470A/7,470A/8,470A/9,470A/10,470A/11,470A/12,47 0A/13,470A/13,470A/14,470A/15,470A/16,470A/18/1,470A/ 18/2,470A/18/3,470A/21,470A/22,470A/23,470A/24A,470A/ 24B,470A/24C,470A/25,470A/26A,470/26B,470B/27,470A/2 8,470A/38,470A/39,471A/1,471/2,471/3,472/1,472/2,472/3,4 72/4,473A,473/1B,473/2B,474,475,476A,476B,477,478,479B ,479D/1,479D/2f,479D/2,,,479//D/3A,479/D/3B,478D/3C,479 /3D,479D/3D,479D/3E,480A,480B,480C,481,481A/1,482A/1 ,482A/2,482A/4,482A/5,482A/6,483B,483C,484A/1,484A/1C ,484A/1E,484A/1F,484A/2,484B,485B,485/2,485/4,485/5, 485/6, 485/6, 485/7, 485/8, 485/8, 485/9, 485/10, 485/11, 485/12, 485/13,485/14, 485/21, 486/1B, 486/2B,486/A,486/B, 486/4, 486/5, 486/6,486/7f,486/8,486/9,486/10,486/11,486/12,486/13,486/1 6,486/17,486/18,486/19,487B,488B,489Bf,489B,,,494,497B, 497A,497B,498A/1,498A,498B,499,500A/1,500B,500C/1,50 0C/2,500C/3,500D/3,501A,501B/2,501B/3,501C,501D,501E/ 1,501E/2,502A/2,502B,504,508,509,511A,511B,512A,513B,5 12C,513A/1,513A/2,513B,513C,513D/D/1,513D/D/2,513D/D /3,516D/D/4,514A,514B,515,516B,516A,516C,518/1,518/2,5 18/3B,519A,519B,520A,522A,522B,523,524f,524,,,525A,52 5B,526,527A/1A,527A/1B,527A/2,527B,527C,527D,527E,52 7F,528A,528B,529,530,531A,531B/1531B/2,531B/3B,53111 B/3C,533A,533B,533C,533D,534A/1,534A/2,534/1,534/3,53 4/4,534B,535A,535B,536,537A,537B,538f,538,,,539,540,541 ,542A,542B,543,544,545,546,547B,559A,559B,559C,560,</p>					
		<p>486/6,486/7f,486/8,486/9,486/10,486/11,486/12,486/13,486/1 6,486/17,486/18,486/19,487B,488B,489Bf,489B,,,494,497B, 497A,497B,498A/1,498A,498B,499,500A/1,500B,500C/1,50 0C/2,500C/3,500D/3,501A,501B/2,501B/3,501C,501D,501E/ 1,501E/2,502A/2,502B,504,508,509,511A,511B,512A,513B,5 12C,513A/1,513A/2,513B,513C,513D/D/1,513D/D/2,513D/D /3,516D/D/4,514A,514B,515,516B,516A,516C,518/1,518/2,5 18/3B,519A,519B,520A,522A,522B,523,524f,524,,,525A,52 5B,526,527A/1A,527A/1B,527A/2,527B,527C,527D,527E,52 7F,528A,528B,529,530,531A,531B/1531B/2,531B/3B,53111 B/3C,533A,533B,533C,533D,534A/1,534A/2,534/1,534/3,53 4/4,534B,535A,535B,536,537A,537B,538f,538,,,539,540,541 ,542A,542B,543,544,545,546,547B,559A,559B,559C,560,</p>					

		<p>561,563/1,563/2,564A,564B,564C,564D,565,566A,567A,567B,567C,568A,570B,571A/1,571A/3,571A/4,571A/5,571A/9,571A/10,571A/11,571A/17,571B/1,571B/2,572 1/1,572 ½, 572 1/3 ,5721/4, 5721/5, 5721/6,5721/7,5721/8,5721/9,5721/10,5721/11,5721/12,5721/13,5721/14,5721/15,5721/16,5721/17,5721/18,5721/19,5721/19,5721/20,5721/21,5721/22,5721/23,5721/24,5721/25,5721/26,5721/27,5721/28,29,5721/30,573,574,575/1,576/1,576/2,577/1/1A,5771/1B,578/1,578/2,579/1,579/2,580/1,581/1,581/2, 582/1,582/2,583/1,583/2,584/1,584/2,584/3,584/4,584/5,585/1,585/2,586/1,586/2,587/2,588/1,588/2,589/1,589/2,590/1,590/2,591/1,591/2,592/1,592/2,592/3,592/4,593/2,593/3,595/1.</p>					
		<p>112A,112BB/1,112BB/2,122BB/3, 112C,114B,114C,114D,115A/1,115A/1, 115A/3,115A/4,115A/2,115B,115C,116AA/1,116AA/2,116A A/3,116B,117A,117B,118A,118B,118C,119A,127B,127C,128A,128B,129A,129B,130A,130A/B,130B/2,130B/3,130B/3f, 130B/3,,,131A,131B,132A,132B,133A,133B/,,,133B/,,,133C,133D,134A/1,134A/2,135/1,136,137A,137B,137C,138A,157/1 1,157/12,157/13,158,159/1,159/2,159/3,159/4.160A,160BB/2, 161A/A1,161AA/2,161A/3,161AA/4,162/1,162/2,162/3,162/4 ,162/5,162/6,162/7162/8B,162/9,162/9/1,162/10A,163,164,165A,166A/1,166A/2,166A/3,166A/4,166A/5,166A/6,166A/7,166A/8,166A/9,166/B,166/C,168,172A,172BA,172B/1B,172B/1D,550A,550B,550C,551A/1,550A/2,550A/3,550A/4,550A/5, 550A/6,55AB,551C,552A,552B,553A,553B,553C,553D,553E ,554A,554B,554C,555A,55B,556A,556B,557A,557B,547,548 A,548B,594/1,594/2,595/2,596/1,596/2,597/1,598/2,599/1,599/2,600/1,600/2,601/1,601/2,602/1,603/1,604/1,604/2,605/2,605/3,606/2,606/3,607/1,607/2,607,608/1,609/2,609/3A,609/3 B,610/2,610/3,622C,622D,623A,623B,623C,623D,624A,624 B,625A,625B,625C,626A,626B,626C,627A/1,627A/2,627A/3 ,627B/1,627B/2,627B/3,627C,628A,268B,628C,628D,629A,629B,629C,630,631A,631B,631C,632A,632,633A.633B.633D, 634A,634B,635A,635B,635C,635D,636A,636B,637A,637B,637C,637D,638A,638B,638C,638D,639A,639B,639C,639D/1,</p>					

			639D,639E,640A,640B,640C,641A,641B,641C,641D,642A,642B,642C,643A,643C,644A,644A/2,664B,644C,645A,645B,645C,646A,646B,					
167	107		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			500000		
168	108	4	ಗುಳ್ಳೆದಾಳು				1000	1400
169	109		ಉಾರಿಗೆ ಹತ್ತಿರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು 1B,2d,5A,7B,7D1,8A,9,10A,10B,10C,10D,45B,46,47D,47E,48B,48B,48C,60A,60B,60D,60E,60F,61A,63A,60B,60C,60D,60E,60F,61A,63A,63B,63C,63D,63E,63F,64A,64B,71A,71A,71B,71C,71D,71E,71F,71G,721,722,72,74,75,76A,76B1,76B2,77B,90A,90B,90C,90D,90E,91A,91B,91C,91D,91E,91F,91G,117A,118A,119,120,121A,121B,121C,121D,121E,122,124,125,126,127A,127B,127C,134,135,136A,136C,136D,136E,136G,139A,139B,140,11,142,143,143A,144,153A,153B,153C,153D,154,155,156,157,158A,158B,158B,159A,161A,161B,162,163,164,165,166A,166B,167,168. 3,4,5C,7C,10E,12A,12B,12C,12D,12E,13C,13D,13E,33B,33C,33C,33D,33E,33F,33G,34A,34B,34C,36B,37B,37B,38,39A,39B,40A,43,44,45A,48G,48H,49A,49A(D),49A(D),49A(D),49B,49C1,49C2,49C3,49D,49E,49F,50A,50B,51,53,54A,54B,54C,54E,54F,55A,55B,55C,78B,79,85A,86,88,89A. 6b1,13G,13H,13I,13J,13K,13L,13M,13N,13O,13P,13Q,14A,14B,14B,15A,15G,19A7,19B,19C,20A1,20A2,20A3,20B,20B,20C,20D,20E1,20E2,23A2,23A3,23A4,25A,25B,25C,25D,26,271,272,28,30AB,30E,30F,30G,30H,30I,30S,30K,30L,35A,35B,35G,35D,40A1,40A2,40B,48D,48E,48F,64C,6566B,67A,67B,67C,67D68A,68B,68C, 68D, 69A, 81,82,83.11A,11B,11C,18,112E,114B,114C,115A,115B,115C,115D,115E,135,143B, 148C.21,23A,31A,31B,87,145.	110000				
170	110		ಬೋರ್‌ವೆಲ್ ಜಮೀನುಗಳು 22,32,33A. 30D, 52, 69B.		150000			
171	111		ಉಾರಿಗೆ ದೂರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು 55D,56A,56B,56C,56D,56E,57A,57B,58A,58B,58C,58D,92A,92B,92C,93A,93B,94,95,96A,96B,97.98,99A,99B,99C,99D,	110000				

			100,101A,101B,102A,102B,103A,103B,103C,103D,104A,105,106,107A,107B,107C,107D,108,109A,109B,109C,109D,109E,109F,110,112A,129D,129E,129F,129G,129H,131A,131B,132A,132B,133,137,138,145A,146A,146B,147A,148A,148B,148C,148D,149,150,151A,151B,					
172	112		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				200000	
173	113	5	ಹಗರಿಬೊಮ್ಮನಹಳ್ಳಿ					2000 2500
174			ಊರಿಗೆ ದೂರವಿರುವ ಹಾಗೂ ಅಕ್ಕ ಪಕ್ಕ ಜಮೀನುಗಳು: 331,330,329,328,327,326,325,324,323,321,320,319,318,322,307,306,305,304,302,303,301,300,7,5,299,294,295,296,292,2,	800000				
175	114		ಇತರೆ ಎಲ್ಲಾ ಜಮೀನುಗಳು:	1000000				
176			1A/1,1A/3,1D/1,1D/B,1D/2,1E/1,1F,1H,1I,1J,1K,2A,2B,3,4A,4B,5A,5B,6B,6C/1,6C/2,7B/1,7B/2, ರಿಂದ 8B/210 ರವರೆಗೆ 8B/211ರವರೆಗೆ 8B/225 ರವರೆಗೆ, (8B/223)ಹೊರತುಪಡಿಸಿ 8B/229,30,31, 8B/234,35,36,37,38,39,8B/242, 43,44,45,46,47,49,50,51,52,54,55,261,8C,9,10,f,10,,,10...,101/B,11,12A,12B,12C/1C,13A,13C,15A/1,15A/3,15B/1,15B/3,15B/4,16A/1,16B,18B,19A,19B,19C,19D,20,21,22,f,23A,23B,23C,24A/1,24A/2,24B,24C,25A/1,25A/2,25B,26A,26B,27A,27B,27C,28f,28,,,29,30f,30B/1,30A3,31C,34A/1,34A/2,34B,34C,35A,35B,36A,37,38,39,40A,40B,41B,42B,43,44,45A,46A/1,46A/3,46B/3,46C/3,46D/3,46D/1A/3,26D/1C,46D/2B,47B/A/B,47B/2A,47B/2C/1,47B/2C/2,47B/2C/3,47B3C,47B/3D/1,47C,52/3A2,53A/3CB,52A/3C,52B/2,54A,58A/3B,58B,59AA/2,61B,62,63A/2,63A/3,63B/1,63B/2,63C,65B/1,65B/2,65B/2,65B/4,67,68,69A,69B/1,69B/2,70A,70B/1,70B/2,70C/1,70C/2,71A,71B1/1,71B/2,71B/2,72A,72B,74,,,75A,77A,77B,78,79A,79B,80A,80B,81,82,83,84A,84B,84C,84D,86,87,88A/1,88A/3,88B,89A,89B/1,89B/2,98A,100,101AA/1,101AA/2,101B,102A,103A,103B,103C,104A/1,104A/2,110B,148A/1,153A,153B,158,163,164B,168B,169,170A,170B,170D/AA,171A,171B,172B,172C/1,172D,172E,173A,173B,173C,174B,176,177A/1/A,188C,291A,291B,292B,293A,293A,293B,294A,294A,294C,295D,296A,296B,296C,296D,296E,297A,297B,298A,298B/1,298B/2,299,300A,300B,300D,300E,301A,301B,302A/1,30					

೩೧೮

		2A/2,302A/3,302B,303,304A,304B,304C,305C,305A,305A,305B,306,307A,307C,307D,307D,307E,307F,307G,307I,308A,308B,309A,309B,310A/1,310A/3,311A/1,311B/2,312A/1B,312A/2,312B,312C,313A/1,313A/2,313B,314C/1A,314C/1B1,314C1/B2,314C/2,315A/1,315A/3,318B/11,319A,320A,320A,320B,320C,320G,321A,321B,322A,322B,322C,322E/1,322E/2,322F,322G,322H,322I,322J,323A,323B/1,323C,323D,323E,323F,324A,323C,324E,324F,324G,324H,325,326A,326B,327,328C,328D,328E,329A,329B,329C,329D,329F,330A,331B,331C,331D,				
177	115	ಕೆಂಪು ಮಿಶ್ರಿತ ಬಂಡಿ ರಸ್ತೆ -ರಿಗ್ ಬೋರ್ಡ್ 1B,1C1E/2,8B/223,8B/231,3B/240,8B/248,8B/253,164A/2,17,25C,25B,36A,46D/1AA,47,47B/3A,47B/3B,59C,60AA/1,61A,63A/1,65B/3,170C,170D/1B,174A,188A/2,189A/1,294C,320H,322D, ¾		1000000		
178	116	ಕೆಂಪು ಮಸಾರಿ ಒಳ ರಸ್ತೆಗೆ ಬರುವ ಜಮೀನುಗಳು 12A/A1,12A/1B,12A/1C,12C/1A,12C/3A,12C/3C,12G,177C/1,,177D/1,177D/3,177E,178A/1,178A/3,180A,180C/3,181A/1,181A/3,181B/1B/2,181C,181D,181E,181F,182A/2C,182B/3,182C,182D,182E/3,184B/2,228B,228C,231A,,231A...,231B,231C,231D,231E,231F/1,231F/2,231F/3,231F/4,234,236A/1,236A/2,236B,236C/1,236C/2,236D,236E,236F,236G,236H,237,238A,238B,238C,238D,238E,238F,238G/1,238G/2,239A,239B,239C,240A,240B/1,240B/2,240C/1,C/2,C/3,C/4,241A,B,242A,243A/1,244A/1,244C/2,245A/1,245C/2B,245C/2B,245C/2C,245C/2D,246C/2,247B/2,248f,248,,248...,249B,250A,f,251A/1A/2,A/3,B,251C,252,253,254,287/1,287/4,287/5,287/8,288C,289C,317A/2,317B,318B/2,318B/3,318B/5,318B/6,318B/8,318B/9		1000000		
179	117	ಊರಿಗೆ ಹತ್ತಿರ ಜಮೀನುಗಳು 10G,14A,102B,		1000000		
180	118	ಎರೆ 32AB,32C,33A,33B,65A,170E/3,171D,		1000000		
181	119	ರಸ್ತೆಯ ಅಕ್ಕ ಪಕ್ಕ ಮತ್ತು ಇತರೆ ಜಮೀನುಗಳು47Ba1,48A,48C/1,48C/2,49,50,51B,51B/2,51C/1,		1000000		

		<p>51CC/2,52A,52A/1C,52A/3A2,52B/1A,53/1,53/2,53/3,54B/2,54B/2,54D/2,54D/1,54E,55A,55B,55C,55D,56,58A/1A/1,58A/2,58A/3A,59AA/1,88A/2,110A,111B,112,166B/1.54B/1,57,58A/1A/2,91AB,92A,98C,124B,138,139,140,145,166A/1,166A/3,167A/1A,168B/1A,168A/3,177A/C/1,177A/C/2,177A/1C/3,177A/C/4,177A/CA/1C5,177A/ACAB,177B/1,177C/1f,217B,217C,218A,220B,222D,264A,264B,265A,265B,266,267B,268,269A/1,269B,278,279,279A/3,280B,281A,2823/B.92C,93A,93B,93C,93D,94A,96A/1,96A/2,96A/3,96B/1,96B/2,96B/3,96B/4,96C,97C,97A,97C,104B,106A,106C/1,106C/2,107,109B/1,109B/2,111A,111C,113A/1,114AA/2,114B,114C,115B,115C,116A,116B,117,118B,119A/1,119A/2,119B/f,119B,,,120,121,122,123A,123B,123CC/1,123CC/2,123CC/3,123DO/1,123DD/2,124A,125,127,128A,128B,129,130A,130B,130C,131AB,131C,132,133AB/1,133AB/2,133C,134A,134B,134C,135AB/1,135B/2,136AB/2,136AB/3,137AB/1,137AB2,141f,141,,,142A,142B,142C,142D/1,142D/2,143A,143B,144,147A/1,147A/3,147B,148C/1,148C/2,149,152C,156B/1,156B/2,157A,157B,157C,159A,159B,160A,160B,160C,161A,161B/1,161B/2,164/A,164A/f,186B,190A/1,190A/2,190A/3,191A,191B/1,191B1B2,192A,192B/1,193AA/1,193A/2,194A,199B,200A,200B/1,200B/2,201A,201B,201D,201E,202A/1,202A/2A,202A/2B,202C,211,211C/1,211C/2,211D/1,211D/2,211E,212,213,214A,214B,215AA/1,214AA/2,215A/2,215A/3,215A/4,217A,218B,219A,220A,220CC/1,220CC/2,221B,222A,223D,223E,224C,224D/1,269D/2,270A,270B,271A,271B,271C,271D,272A,272B,272C,273,274A,274B/1A,274B/1B,274B/2,274B/3,275,275B/f,275B/,,,276A,270C/1.99A .187,187B,189A/3.195,196,197,198,199A,204A,204B,204C,205,206,207,208A,,,208B,208C,208D,209,210A,210B,210C,211A,211B,220D/1,220D/2,221A,222B,223A,223B,223C,224D/2,230A/2,230BB/1A,230BB/1B,267A,284/2</p>				
182	120	ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			1200000	

183	121		ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು:12,107,106,96,89,147,152,151,153,155,150,166,2 58,256,231,230,110,109,61,94,92,91,145,144,143,156,157,15 8,164,165,261,260,316,247,244,245,246,289,288,287,281,28 3,285,275,286,	1500000	1600000	1700000		
184			ತಂತ್ರಹಳ್ಳಿ ಮುಖ್ಯ ರಸ್ತೆಗೆ ಹತ್ತಿರವಿರುವ ಜಮೀನುಗಳು: 230,231,238,237,234,236,240,290,317,224,220,219,226,228, 229,215,194,193,182,192,183,189,184,185,188,186,59,58,52, 60,187,62,61,52,46,47,315,309,308,310,314,313,311,45,1.	1400000	1500000	1600000		
185	122	6	ಹಂಪಾಪಟ್ಟಣ				1000	1500
186	123		ಊರಿಗೆ ಹತ್ತಿರವಿರುವ ಮತ್ತು ಇತರೆ ಜಮೀನುಗಳು 1A,1B,1C/1,1C/2,1D/1A,1D/1B,1D/1C,1D/1E,1D/1F,1D/1G, 1D/1H,1D/1I,1D/1J,1D/1L,1D/1M/1,13/1m/2,1D/2,1E/1,1E/2, 1F,1G/1,1G/2,1G/3,12A,12B,12C,12D,12E,12F,12G,12H,12I, 12J,12K,12L,12M,12N,13A,13B,13C/C/1,13C/C/2,	120000				
187	124		ಊರಿಗೆ ದೂರವಿರುವ ಹಾಗೂ ಅಕ್ಕ ಪಕ್ಕದ ಜಮೀನುಗಳು1H,1IDA/1,3A/3,3A/4,3B,3C,4A,4B/1A,4B/1B,4B /C,4C/1,4C/2,4C/3,5,6A,6B,13C/3,14AA/1,14A/2,14B,14C,1 4F,14J,14F,14G,14H,15A,15C,15D,15E,15F,15G,15H,16BB/ 1,16BB/2,16B/3,16D,16E,16F,16G,16H,16I,16J,16K,16L,16 M,17A,17B,17C/1,17C/2,17C/3,17D,17EE/2,17EE,/2,17F,17 G,18,19A,19B,19C,20,21A,21B,21ED,21F,21G,22A,22C,22 D,23A,23C,2A/1A,25A2/1A,25A2/A,25A2/B,25A2/C,25A2/ D,25A/2B,27B,28,29A,29C,29D,29E,29W,30A/1,30A/2,30B, 30CC/1,30CC/2,30CC/3,30D,30E,34,36,37,38,38,40A,40B,43 ,44,46A,46B,47A,47B,19A,19B,50A,50B,50C,50A,51B,51C, 52,53A,53B,54A,54B,55,56,57A,57B,58A,58C,58D,58E,58F, 58G,58H,59,60,61A,61B,61C,61D,61E,62,63,64,65,66,67,68, 69A,69B,C,D,E,70,72A,72B,73A,73B,73C,74A,74B,75A,B,7 8,79,80,81,127,128A/1,128A/2,128B,129A,129C,129D,129E, 129F,130A,130B,130C,130D,130E,131A,132A,132B,`132C,1 33A,133B,133B,133B/2B/3,134,135,136A,136B,136C,136D, 136E,137F,136G,136H,141A,141B,142,142A,143B,143C,143 D,143E,143F,143G,143H,143I,143J,143K,143L,143M,143N, 143O,143P,143A/1,143A2/B,143A2/C,143A2/D,143A2/E,	120000				

		<p>143A2/F,143A2/F,143A2/H,143A2/I,143R,143S,143Tf,143/T,,143/T...,144A,144B/1A,144B/1B,144B/D,144BO/1D,144B1/2,144B/1E,144B/2,144C/1,144C/2,144E,144F,144G,144H,144I/1,144I/2,144J,145ABC,145D,146A,146B,146C,146D,146E,146F,147A,147B,147C/1,147C/2,148,152C,153,154C/1,154C/2,154C/3,155A,155B,</p>					
		<p>155C,155D,155EE/1,155EE/2,155G,155HH/1,155H/2,156A,156B,156C,156D,156E,156F,156G,156H,156L,158A,158B,158D,158E,160A,160B,160C,160D,160D,164A,164B,165C,164D,164E,164F,165B,166,167B,C,167D,168A,185,198B,C,D,E,F/1,198B,C,D,E,F/2,198B,C,E,F/3,198B,C,D,E,F/4,198B,C,D,E,F/5,199A,199B,199C,210AB,210C,210D,210E,210F,211A,B,211C,211B,211F,G,212,213,214A,214B,215,216A,216B,217C,218,219,220AB/1,220AB/1,221AB/1,221AB/AB/1,221A,B/C,221AB/1,223,224,225,226,227A,227B,C,228A,228B,228C,228D,229,230,231A,232A,232B,232C,232D,234,234A,234B,235,236A,236B,236C,D,237,238A,238B,239A,239B,239C,240,241A,241B,241C,242,243,244,245,246,247,248,249A,249B,250,251,252,253AB,255,256,257,258A,258B,259,260,261A,261B,262A,262A,262B,263,264,265A,274A,274B,274C,274D,274E,F,274F,274H,274I,274J,275,276A,276C,277,278,279A,279B,279C,280A,280B,280C,281A,281B,284F,286C,286D,286Ef,286E,,,286E,286G,286H,287A,287B,287C, 287D, 287E, 287F, 287G, 287H, 287I, 287J,287K,287ABC,290A,290B,290C,290E,290G,290H,290I,290J,290Kf,290K,,,290L,291A,291B,291C,291D,291E,291F,291H,292A,292B,292C,293,294C,294B,295A,295B,295C,306A,306C,306D,306E,307F,G,H,307I,307J,L,307M,308,309A,309B,310A,310B,311,312B,312C,312D,312E,313B/4A,314B,315B,315C,315D,315E/1,</p>					
		<p>315E/2,315E/3,315E/4,315E/5,315E/6,316A,316B,316C,316D,317A,317B,317C,320A/3,320B,320C,320D,320E,320F,320G,320H,320I,320J,320K,320L,321A,321B,322B,322C,323A,323B,324A,324B,324C,324D/3,324F,324G,324H,325A,325B,325C,315B,315C,315D,327,328A/1,328A/2,328A/3,328A/4,328A/5,328A/6,328A/7,328A/8,328A/9,329A/11,328A/12,</p>					

		328A/14,328A/15,328B,328C,328D,328E,328F/1,328F/1,328F/2,328G,328H/1,328H,328H/3,328H/4,328H/5,328I,328J,328K,328L,328M,328N,329,329A,330C,330D,330E,330F,330G,330H,331I,334A,334B,334B,334C,337,338A,338B,338C,338D,338E,338F,338G,338H,339I,339L,339M,339N,339O,339P,339R,S,341A,343,344,345,346,348,349,357,378,379,380,381A/2,381,382A,382B,383,384A,384B,384A,345B,345,346,348,339,357A,378,379,380,381A/2,381B,382A,382B,382B,383,384A,384B,385A,385B,385CD,386,387,388,389,390,390,391,392A,392B,393A,393B,394,395A,395B,398C,D,397,398A,399,400,401,402,404,405A,405B,405B/2,405B/3,405B/4,405B/5,405B/7,405B/8,407A,406,447B,447C,408,409,410A,410B/1,410B/2,411,411A,411B/1,411B/2,411C,412,413,414,415A,415B,416,417A,417B,417C,417D,417E,418A,418B,418C,418D,418E,418F,423A,423B,423D,423E,424,425,425B,427,428A,428B,428C,428D,428E,428F,428G,428H,428I,428I,428J,428K,428L,428M,429A,				
188	125	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಪೋರ್‌ವೆಲ್ 210A,210B,210C,210D,210E,210F,210G,210H,210I,11B/1,11B/2,19D,83B,84AB,85A,85B,85C,85D,85E,86A/1,86A/2,86C,86D,91,92A,92B,92C,92D,93A,93B,95C,96A,97BB/1,97BB/2,97C,98D,97C,97D,97E,97F,97J,97H,97I,97S,98A,98B,98C/1,99A,99C/1,100A,100C/1,101A/1,101C,103,104AB,105A,105C,106A/1,106A/2,106B,106C,106D,114D,168C,168D,168E,168F,G,H,169A,169C,169D,169E,169F,170B,170C,170D,170E,171,172A,172C/1,172CC/2,172D,173,175,176AA/1,176AA/3,176B,176C,176D,176E,176F,176G,177AA/1,177AA/2,177B,178A,179B,179A,179B,179C,179D,179E,179F,180A,180B,181,182,183A,183B,C,D,184,186,186B,187,188,189,190A,202D,203A,203B,204,205A,205B,206,207,208A,208B,208C,208D,208E,214A,269A,269B,,269C,270A,270B,270D,271A,271B,272C,272D,273A,273B,273C,273E,273E,273FF/1,273FF/2,283A,283B,283C,283D,283E,283F,283G,283H,283I,284A,284B,284C,284D,284E,284G,284H,284I,284K,284L,284M,290MN,298A,298BC,298D,298E,298F,298G,298H,299A,299B,299C,299D,299E,299F,299G,299H,299I,		150000		

೩೨೩

			299J,299K,299L,299M,299N,299O,299P,206B,307ABCDEF, 316B,350,352,353,355A,355B,356A,357B,357C/3,357C/2,358,361,362,362A,362B,363,364,365A,365A,365B,365,367,368 A,368B/1,368B/2,370A,371,374,375,376A,376B,376C, 376D, 377E, 377A, 377B, 377G,					
189	126		ಊರಿಗೆ ಹತ್ತಿರ ಮತ್ತು ಅಕ್ಕ ಪಕ್ಕದ ಜಮೀನುಗಳು - ಬಾವಿ 7A,7B,8,9,174D/1, 174D/2, 174D/3,174E, 174H, 174I, 182A, 182B,182C,182D,182E,182F,182G,185B,185C,186A,196A,196B, 196C, 196D, 196E,G,196F,196H,196I,J,197A,197B,197C,197E,197F,300A ,300DE,300F,300G, 300H,301A,301B,301C,301D,301E,301F,301G,301H,301J,301I,301K,301L,301M,N, 301O,301P,Q,302A,302C,302D,303D,303B,304D,304B, 304C, 304D, 304E, 305A, 305B, 305C, 305D, 305ಇ.		150000			
190	127		ಇತರೆ ಎಲ್ಲ ಜಮೀನುಗಳು31A,32A,32C,32E,125A,B,125C,126,136I,137A,137B,137C,137E,137E,137F,138,139A,139B,140,149A,149B, 149E,150,151,152A,318,318A/1,318A/3,318B,318C,319A,319B,319C,319D,319E,319F/1,319G,,,336A,336B,336C,336D.31B, 137D, 319Gf, 334D, 335B.108A,108B,111A,111B,112,113A,113B,113Cf,113D,114,115,116,119,120B,120C,121B,121D,122B,122C,123B,123D,124B,124C,419,420A,420B,420C,421,422A/1,422A/2,422A/3,422B.174B,C,285A,286B,300BC,302BEF,302C,302D,303B,304A, 304B, 304C, 304D, 304E, 305A, 305B, 305C.	120000	150000			
191	128		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			210000		
192	129		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು 143	200000	220000			
193	130	7	ಹಲಗಾಪುರ				1000	1400
194	131		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು 6A,6B,7A,7B,8/2,11/1,11A2,11B,12C,12D,12E,13A,14A,14B ,16A,16B, 16C, 16D, 16F, 16G, 16H, 16K, 16C/1,16C/2,16C/3,16C/4,16C/5, 16M,16N, 16O, 16P, 17A,17B,18,21A,21B,21C,21D/1,21D/2,23A,23B,	120000				

		<p>24,25,26A,26B,26C, 27A,29A,29B/1,29B/2,29B/3,78,167A/1,167A/2,167A/3,167 B/1,167B/1C,167E/1C,167E/2,167E/3,167F,1368A,168B,168 C/2A,168C/2B,169A/4,169A/5,169B,169C/1,169C/3,169D/3, 169D/4,171/2,171B1(O)174A,174B,174C,174D/1,174D/2,17 4E,174F,174G,174H,174I,174J,15,178/1D/1A/1B,178/10/1D, 178B/1A/E,178B1A/1F,178B/1B,178B/1A2,178B/2,179A,17 9B,179C,179D,179E,179F/1,179F/2,179G,179H,179K,179L/ 1,179L/2,179L/3,179M,179N,180A,180B/1,180B/2,180B/3,1 80C,182A,182D,183,185B,206A/1,207A,207B,209A/1,212B, 213B,213C,224A,224C/1,224C/2,234C,234D,244C/2,244E,2 46/1,248,249A,250A,250B,250D,251/1,251/2,253/B,254/1,25 4/2,255A,256A,256C,257A/2,257B,259,261,262B,263A/1,26 3A/2,263A/3,263B/1,263B/2,263B/3,263B/4,263C/1,263C/2, 265,266A,267A/1,267A/2,267B,269A,270A,270B,270D,270E ,270F,270GM,272A,272B,272C,273A,273B,273C,273D,273 E,273F,273G/2,273H,273I,273J,275D/1,275E,275F,75F,275G ,275H,275I,275J,275K,275L,276,277A,277B,277C,278A/1,27 8B,278C,278D,278E,278F,279B,280A,280B,280C,280D,280 E,281A/1,281A/2,281A/3,281B/1A,281A/B,281B/2,281B,282 A,282B/1,282B/2,282C,282D/1,282D/2,282D/3,282D/4,283A /1,283A/2,283AB/1A,283B/1B,283B/1C,</p>					
		<p>283B/1E,283B/1F,283B/1G,283B/2,284,286/1,286/2,286/3,28 7/1,287/2,287/3,288A,288B,288C/1, 288C/2, 288D, 288G/1, 288F/4, 289A,289B, 289E, 290A, 290B/1, 290B/2, 291A,291B,291D, 292A,292B, 293A, 293C,293D,294A,294B,294C,295A,295B, 295C,295D, 295E, 295F,295G,295H,296,298A,298B,298C,299A,299B, 299C,300A,300C,301A,301B/1,301B/2,301B/3,302,303A,303 B,303C,304A,304B,304C,304D,304E,304F,305A,305B,305C, 301A,301B/1,301B/2,301B/3,302,303A,303B,303C,304A,304 B,394C,304D,304E,304F,395A,395B,305C,305D,305E,305F, 307D,308,309A,309B,309C,309D,309E,310,311A/1,311A/2, 311B,311C,311D,311E,312A,312B,313A,313B,313C,313D,3 14,315A,315B/1,315B/2,315C,319A,319B,319C,319D,319E, 319F,319G,320A/1a,320A/1B,320B/2a,320B/2b,320B/3C,321</p>					

		<p>,322,323A,323C,324A,325A,325B,325D,324B,345B,345C,345D/1,345G,345H,345I,345J,345K,345L,345M,345N,345O,345P,346B,346C,346D,346G,345H,345I,345J,345K,345L,345M,345N,345O,345P,346B,346C,346D,346G,346H,347B,348A,348B/1,348B/2,348C,349A,349B,350A/1,350B/3,350C,352C/2,352D,352E,352FG/1,325FG/2,325FG/3,325FG/3,325FG/4,325FG/5,352FG/5,325FG/6,353C,354,355A,355B,355C,356B,356C,357A,357B,357D/1,357D/2,357E/1,357E/2,357F,358A,358C,359A/2,359B/1,359B/2,361,362A,365A,365B/1,365B/2,365C/1,365C/2,365D,</p>					
		<p>369B/1,359B/2,361,362A,365A,365B/1,365B/2,365C/1,365C/2,365D,365E,65G,365,365I,365J,365K,366B,368B/1,2,368B/2,368B/3,368B/4,369A/1,369A/2,369C,370A,370C,370E,370F,370G,370H,370I,371A,371B,371C,371A,373B,373C,374A,374A1/B,374A1/C,374A/2,374B,375A,375B/1,375B/2,375C,375D,375E/1,375G,376,380A,381,383,384A,384B,384C,385A,385B,385C,386B,92A,392B,392C,392D,392E,392F,392G,392H,392I,393A,393B,394A,394B,393A,396B/1,396B/2,396C,397C,398,399A,399B,399C,399D,399E,399F,399G/1,399G/2,400,401A,401B,401C,401D,402,403,406,407,407,409A,409B,410A,410B,410C,410D,411,412A,412B,412C,412D,412E,412F,413,414,415A,415B,415C,415D,416A,416B,418,417A,419B,421A,422A,422B,423A,423C,424A,425A,426A,426B/2,427A,427B/1,427B/2,427C,428B,429A/1,429A/2,429B/1,429B/2,429D,429E/2,429,429G,429H,429I,430A,430B,430C,430D,441E/1,441F/2,441E/2,441E/3,442A,442A,442B,450,451A,451B,451C,451D,451D,451E,451G,452,461A,461B,464B,466E,467A,467B,467C,467D,468,469A,469B,469C,472A,472B,472C,474A,474B,474C,475A/1,475A/2,475A/3,475B,476,478,479A,479B,479D/2,480,482A/1,482A/2,482A/3,482B/1,483,485,486,528,519/2,608,628,625,486M,600,488,489,490,490,495B,496,497C/1,497C/2,497D,498,499,500A,501A,501B,502A,502B,503A,503B,503C,504A,505A,506B,506C,506E,506F,506G,507A,507B,507C,508A/1,509B/1,510A/2,510A/3,510B/1,510B/2,511A/1,511B/2,512A,512B,512C/1,512C/2,512D/1,512D/2,512E,512F,512G,512H,512I,512J.</p>					

		512K,512L,512M,512N,512O,512P,512Q/1,512Q/2,512Q/2,512Q/3,512Q/4,512Q/5,513/4,530/4,512/R,523/2,534/1,573,576,515,515/5,516/1,516/1,516/2,517,518,519/2,520,522/4,522/5,523/1,524/1,524/2,524/3,525/1,525/2,525/3,526/1,526/2,526/3,526/4,526/5,528,520/4,522/4,522/5,523/1,524/1,524/2,524/3,525/1,525/2,525/3,526/1,526/2,526/3,526/4,526/5,528,530/4,531/2,531/2,531/4,531/5,553,560D,561,563,564,565,566,567,568,670,575,572,574,531/2,531/4,531/5,553,560D,561,563,564,565,566,567,568,570,575,572,574,575/1,577,578,579,580,592/2,594/1,595,596,597,598/1,598/2,599,600,601,602,603,604,605,606,607,608,609,610,611,612,613,614,615,617,618,619,620,621/1,621/2,623,624,625,627,628,556,554,559,513/1,513/3,571,573/4,522/1,572,567,568,569,558, .3A/2,4,11C,11D,12A,12B,16J,16H,165,166,167B/2,169E,170,171/1,171B/1,171B/1F,171B/2,172,205A,206A/2,206A/3,206A/4,206B,207C,207D,208,209B/2,209B/3,209B/4,210,212A,219B,219C,220,221B,269B,269C/1,26C/2,269D,317,318,352AB,352C/1,				
195	132	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಬೋರ್‌ವೆಲ್ 41,169A/1,169A/2,169A/3,169D/1,178B/1D1A,179I,224C/3,234B,246/2,247A,247B,252,253A,255,257A/1,260,262A,271,274A,274B/1,274B/2,274C,325A,345D/2,345E,345F,346A,346E,346F,347A/2,349C,350A/2,350B/1,350B/2,353A,353B,356A,357C,358B,359A/1,365F,366A,367,368A,369A/1B,369B,369D,369E,370B,370D,374C,375E/2,375F,378,379,388A,404,405,421B,423B/2,424B/1,424B/2,426B/1,430H/1,430H/2,435B/2A,436A,437,438,439AM,443AM,443AB,443C,443DM,443E,443F,443G,443H,449,451H,451I,451J,451K,451L,464A,471,443C,443D,443E,443F,443G,443H,449,451H,451I,451J,451K,451L,464A,471,482B/2,492,500B,501A,501C,504B,509B/2,511A/2,511B/1,512K,557,562.161D,173,244D,316,326A,372B,355D/f,355D/,,355E,380C,388B,388C,389A,389B/1,389B/2,390.235B,497.307C,216B,216C,216D,240,364.		140000		
196	133	ಬೋರ್‌ವೆಲ್ ಜಮೀನುಗಳು76C,76D,76E,202B,204,235A,235C,236,237A,		140000		

		237B,237C,237D,237E,237F,237H/1,237H/2,237H/3,237H/4,237I,237K,262B,362C,362E,362F,362G/1,362H,362H/1,362I/2,362J/1,362J/2,466B,466C,466D,490,493,494,497B/1,497B/2.28,30,31,32,33,34,35A,35B,36A,36B,37A,37B,38A,39,40,40B,42,43A,44,45,46,48A,48B,49,50,51,53A,53B,54A,54B,55B,56A,56B,56C,57A,58B,58C,58D,59,60A,60B,61,62,63A,70,71,72A,72B,73,74,79A,79B,80,81A,81B85,94B,95,96,97,98,99,100,109,110,111,112,113,114,115A,115B/1,115B/2,115C,116,120,121,122,123,124A,124B,125A,125B,126A,134,135,137A,137B,138,139,140,144A,144B,145,146,147A,147B,154,155,158,160,161A,161B,161C,161D,162,182C,186,189A,189B,191AB,191C,193C,194A,194B,195,196A/1,196B,196C,197A,197B,197C,197D,198A,198B,198C,198D,214,215A,215B,216A,216E,222,223,223,226,228,231,232,233,243A,244A,244B,329,331A,331B/1,331B/2,331C/2,331C/3,331D,331E,331F,331G,331H,331I/1,331I/2,331J,331K,331L,331M,331N,331O,331P,331Q/1,331Q/2,331R,331R/2,331S/1,331S/2,335A/2,335B,335C/1,335C/2,335C/3,335C/4,336B,337A,337B,337C,338A,338B,338C/1,338C/2,339A/1,339A/2,339B,340A,340B,341A,341B,341C,341D,341E/1,341E/2,349D/1,349D/2,387B,382,429E/1,432A,432B,432C,432D,432E,432F,433A,433B/1,433B/2,434A,434B,434C,434D,434E,434F,434G,434I,435A,439C,439D,440AB,440DE,440F,440.G/1,440G/2,440G/3,440H/1,440H/2,441A,441B,445B/1,445B/2,454,455A,455B,455C,456A,456B,456D,456E,456F,456G/1,456G/2,456G/3,456H,458A,458C,458D,458E,458F,458,458H,458I,460.55C/1,55C/2,57B,58A,63B,63C,64,65A,66,68A,68B,75A,75B,75C,76A,76B/1,76B/2,102,103,104,105,106,107,117,119A,119B,141,142,148,149,150,151,152,153,187,188,190A,190B,200,217B,218,229,230,242.327C,328,330,441C/1,441C/2,441C/3,453.244C/1,65B.82,84,86A,86B,87,88A,88B,89,90,91,92A,92B,92C,93A,93B,94A.				
197	134	ಕೆಂಪು ಜಮೀನುಗಳು 185ADE,202A,307A,307B,	120000			
198	135	ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			220000	
199	136	8 ಕಡಲಬಾಳು			1200	1600

೩೨೮

200		ಹಗರಿಬೊಮ್ಮನಹಳ್ಳಿ ಪುರಸಭೆಗೆ ಹತ್ತಿರವಿರುವ ಕಡಲಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಲೇಔಟ್‌ಗಳು						2000
201		ಹಗರಿಬೊಮ್ಮನಹಳ್ಳಿ ಪುರಸಭೆಗೆ ಹತ್ತಿರವಿರುವ ಜಮೀನುಗಳು: 840,843,837,826,838,827,836,835,839,834,833,841,842,808, 806,805,807,804,803,789,677,676,675,674,673,671,672,668, 662,660,661,665,657,659,658,515,517,518,516,514,519,595,, 594,593,789,655,601,602,626,600,633,599,524,526,532,531, 530,507,513,512,511	1000000					
202	137	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು 1B,2,66N,137A,144E/2,82,832AB,832C,832D,833A,833B,83 3C,834A,834B,835A,835A,835B,835C,836AA/1,836AA/2,83 6B,837A,837B. 3ABC,3D,3E,4C,4E,5BCD/2,5E,6A,6C,8B/1,8B/2,9/3,11B,12 A,12BC,12DC,12F,13A,13B,14A,23/125/1,26A,35B,35C,35 D/1,36/1,36/3,40A/3,42B,42C,42D,53B/2,54A,54BC,56A/1,5 8A/2,58C,59,60B/1,61B,61C,61E,,62,63B/3,65A/2,65B/2,65 C/2,66A/1,66B/1,66B/2,66D/1,66D/3,66E/1,66F,66I/3,66J,66 K/1,66K/3,66O,66PQR,66S,66J,55U,66V,67/1,67/2,68,6 9A/2,69B,69C,70,71,72A,72B,72C,72D,72E,72F/G/1,72FIG/ 2,72FIG/A,72FIG/3B,72FIJ/3C,72FIJ/3D,72FIJ/3F,72FIG/3F, 72FIJ/3G,72FIJ/3J,72FIJ/3J,72FIJ/3K,72FIJ/3L,72GH,72K,73 A,73B,74A,74B,74C,740/1,74D/1,74D/2,4D/2,74D/3,74D/4,7 4D/5,74E/4,74E/5,74E/6,74E/7,74E/8,74E/9,74F,74G,74H,74 I/1,74J/1,74J/2,74J/3,74J,76ADE/1,76ADEF/2A,76ADEF/2A, 76ADEA2B,46ADEF/2D,76ADEF/2E,76ADEF/2F,76B,76C, 77,78A,78B,78C,78D,79A,79B,80A,80B/1,80B/2,81A,81/A1, 81/A2,81/A3,81A4,81B,81C,81D,81E,82A,82C,82D,82E,82F ,82G,82H,82I,82J,82K,82L/1,82L/2,82L/3,82M,83,84,85,86A ,86,87B,87B/2,88/B,88C,88E,88G,89B,89C/A,93D,93E,93G, 93H,94,95,96,97A,97B,97C,97D,98A,98B,98C,99A,99B,100, 101A,101B,102,103A,103B,104A,104C,104D,104E,104F,104 G,105,106,107,108,109AB,109C,110A,110B,111,112A,113,1 14B,115A/1,11A/3,115B,116A/2,116A/4,116C,117A,118,119 A,119B,119C,120A,120B,120C,120D,120G,121A,121B,	200000					

		<p>121C,122,123A,123B,124A,124B,124C,124D,125A,125B,126A,126B,1271,1272,1273,128A, 128B/4,129A,129B,130,131A,131B,132A/1,132A/2,132A/3,132B,132C,133,134A,135,136A,136B,136C,136D,136E,136F,136G,136G/1,136G/2,136G/2B,136H,137A,137B,137C,137D,137E,137F,137G,137G/1,137G/2,137G/3,137H,138,139A,139B,139C/1,139C/2,139D,139E,139F,139G,139H,140AB,140C/1,140C/2,140C/3,140C/4,140D/2,140D/3,140E,140F,140G,140H,140I,140JK/2,140JK/3,140JK/2C/1,140JK/2C/2,140JK/2C/4,140JK/2C,140J,140L,140N,141A,141C,142A,142B/2,143A,143B/2,143A,143B/1,143A/3A1,143B/3C,143B/3E,143B/3F,144D2,144F/2,144G,144H,144J,145B,145C,145DE,145F,145G,146AB,146C,147,148,150B,150C,151A,151B,152,154,156B,157C,10B/2,160C/3,162A,162C,165,167A,168A,168D,169,169,170A/2,170B,171A,171B,171C,174A,174B,176,180A,180B,181A,181B,181C,182A,182B,184A,186A,187,189A,190,191,192A,192B,192C,192D,194A/3,195A,198,200A,202E,203A,203B,204B,205,207DE,209B,211,212A,213A,213B,214,217B,218,219,221C,225,240,241B/1,241B/2,243B,244B,244C,234,255A,255B,266,275B,277A,277C,278B/2,278C/1,278D/1,278D/3,279A/1,279A/2,279B,280A,280B,281,282,283A,283B,285A,285B,286C,286D,286E/1,286FG/1,287A,288,290,271A,291BC,292A/1,292C,293,294,295,296,299B,300A,300B/1,300B/2,300C/1,301A/1,301A/3,301A/3B,303,305D,306A,312A,312B,312C,313A,313B,313C,314,315A,315B,315C,315D,315E,315F,315G,315H,315J,315J/1,315J/2,315K,315L,315M,315N,315O,316,317,318A,318B,319A,319B/1,319B/2,320A/1,320A/2,320A/3,320B, 321A,321B/1,321B/2/a,321B/2,321D,321E,321F,321G/2,321C/3,321C/4A,321C/4B,321H,321I,321J,321K,321L,321M,321N/1,321N/2,322,323,324A/1A,324A/2,329A,329C,330A/1,330B,331A/1,331A/3,331B,331C/1,331C/3,331D/1,331D/2,333CD,333CD/2,33E/2,334A,334B,334C,335B,338,339,342,344B,345A/2,345B,345C,345D,345D,345E,349,350,356,357,358,359,364B,369,372B,375,379,383,384,389,390,393,394,396,397,410,411,415,416,417,420,456C,460/3,4651,4652,4653,</p>					
--	--	-------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--	--	--	--	--

		<p>4654,467A,467C,469A/1,469B/1,469C/1,469B/1,469D/3,470 A,470D,471A,471B,472A/1,472A/3,472B/1,472C,473A,473B /1,473B/3,473C,473D/2,473E/2,474-1,474-2,475A/1,475A/3,475B/1,475B/3,475C/1,475C/3,475D,475E, 475F,476A,476B,476C,476D/1,476D/2,477A,477B,477C/1,4 77C/2,477D/1,4791,4792,479/481/A,482/1,482,2,482,483,484 A/1,484A/2,484A/3,484C,484D,484E,484H,484I,484K/1,484 K/2,484L/1,484L/2,485,486,488,489B,491,493A/1,493A/2,49 3C/2,495,496D,497,498,499A,499C,501C,502B,502C,502E,5 02F,502G,502I/1,502I/2,502J,502K,504,505,506A,506C,506 D,507,508A/1,508A/2,508A/3,509,511,512B,513A,513B,514 B,514D/1,514D/2,514D/3,514D/4,514D/5,514D/7,514D/8,51 4D/9,515A/1,515B/2,516A/1,516A/3,516B/1,517A/1,517A/4, 517A/5,518B/3,518B/4,518B/5,518B/6,518B/7A,518B/14C,5 1814D,518/14E,518/14F,518/14G,518/14H,518/14I,518/14JA ,518/14J/1B,518/14J/2,518B/15,</p>					
		<p>518B/16,519AB,519D,520A,521,523,524A,524B,525A,525B, 526A,526B,526C/2,526D/2,527B/1,527B/2,529B/1A,529B1/ D,529/B1B,529B/3,529B/5,529C,530A/1,530B/2,531A/1,531 A/3,534A,535C/1,535C/3,536A,536C/1,536C/3,537A/1,537A /3,437C/1,537C/2,537C/3,540,540C,541A,541B,541D,542A/ 3,542A/4,543A,545-1,545-2,545- 3,5453C,546/1,546/2A,546B,547A/1,547A/1a,547A/3,548B/5 ,551,562,565B,567,568,569,571,574,575,578,582,586,592,59 5,599C/2,599E/2,599E/3,600,601A,601B,601C,601D,601E,6 06A,606B,607,608,609,610,611,612,613,614,615,616,617,61 8,619,622A,622B,623/1,6233,624,625A,625B,6275,628A,629 A,629B,629C,629D,629E,632A,633B,635B,635C,635D,635E ,640,641,645B,651D,651F,652A/3,652C,654A,654C/2,660A, 664/C,672/AA,672/BB,672C,673AA/1,673AA/2,673C,675B, 676C/1B,677A/1,677AA/2A,677AC/2,677A/2,677AA/3,677 CC/1,678B,679A/1a,379AA/1C,679A/2,679B,679C,693A,69 61,6963,698A,698H,698K,706,707,719,720,724,726BB/1,727 A,727D,727E,727F,727G,732B,738B/3,742,743A,743B,746B ,751C,754,755AA/4,755AA/10a,755AA/11a,755AA/12,755A A/13,755AA/14,755AA/15,755AA/16,757C,757D,757EE/1,</p>					

೩.೩೧

		757EE/2,757EE/3,757EE/5C,757HH/2,757II/3,759C,761A,761B,762,763A,763B,764A,764B,765B/3,765C/3,765C/3,767B,769,770B,771/2B,774A/3,781D/3,787B/3,789A,789BB/3,794-3,794-2,				
		796A,796B,797A,797BB/3,797BB/3,797BB/3,797C,797D,798A-8A- A,798B/3,793B/3,798B/2B,799,805B,808BB/3,808BB/3,809A,809B,811,811B,812B,815A,815C,816A,816B,817A,817B/3,817BB/3,818A,818B,819,820AA/3,820B,821AA/1,821AA/3,821BB/1,822A,822B,822C,822D,822E,823A2,823BB/12823BB/2,824AA/1,824AA/2,824B,825A,825BB/1,825BB/2,825BB/3,826A,827B,827C,827D,828A,828B,828D,829C,830C,831A,831B,831CC/1,838A,838BB/1,838C,839AA/1,839AA/2,839AA/3,839B,839C,839D,840,840B/1A,840B/B,840BB/3,841A,841B,841C,841D,841EE/1,841EE/2C,842A/16,842E,843A,845A,845B,846,847A1,847A2,847A3,847B,848B,849A/1,849A/2,849A/3,850A,850B,851,853A,853B,854AB,854C,856A,857A,858A/2B,858A/2C,858A/2C,858C,861,861,8622,864A,8652,8653,8654,8655,866A,866B/1,866B/2,867,868A,868B,868C/1,868C/2,869,870A,871A,871BC,872,873,874,875A,875B,785,876A/1,876A/2,876A/3,876B,877,879A,879B,8801,8802,8803,881A/1,881B,882,883,884A,884BC,885A,886A,886B,886C,886D,887A/1,887A/3A,887B,888,889A,889B,890A,891,892,893,894A,894B,895A,896A,897A,897B,899C,900D,900E,902B,518B/8,518B/9A,518B/10,518B/11,518B/12,518B/13,518B/14A,				
203	138	ಊರಿಗೆ ಹತ್ತಿರ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಹೆಚ್.ಐ.ಪಿ.4F,4G,7,8A,8B/3,9/1,9/2,9/5,10,11A,12EG,12H,14A/2,14B,15,16,17A,17B,18A,18B1/Ê,18B1/Ë,18B1/ÜÝ,18B1/'™,18B1/...,18B1/F,18B1/B,18B/3,18C,19,20A,20B,22,24,25/2,26B,27A,27B,27C/1,27C/3,27C/4,27C/6,27C/7,27C/8,28A,28B,29,30,31A,31B,32,33,34A/2,34B/2,35A,36/3,37A,37B,37C,37D,39,40A/1,40B,44,45,46A,46B,47A,47B,48,49A,49B,50,51,52B/2,53A/1,53C,53C/2,55,56A/3,56B/2,57A/1,57A/2,57A/3,57A,57B,58A/1,58A/3,60A/1,60A/3,60B/4,61A,63A,		350000		

		<p>63A/3,627/3,627/3,632BCD,633A,633C,634,635A,636A,637,644A,644B,644C,645A,647,648,649/3,649/3,649/3,649/3,650/3,649/3,649/3,651ABC,652A/3,652A/3,666,667,669,670AA/3,670BB/3,671AA/2,SSS,671B,674A,676C/1A,677AA/1C,659A/3,680,681A,681B,682A,682B,683A,683B,684A,684B,685,686,687,688,689,690A,690B,691,692,694A,694B,695,696/3,697,698B,698C/3,698C/3,698C,698D,698E/3,698E/3,698E/3,698F,698F/3,698F/3,698G,698O,698G,698/1,699A,699B,699C,700A,700B,700C,701A,701B,701C,702A,702B,703ABA/1B1,703ABA/2B/2,704,705,708,709,710,711,712,713,714,716,716A,716A/3,716A/3,716B/3,717,721A,721B,721C,722A,722B,723/3,723/3,723,725,726A,726BB/3,727B,727C,727H,730,731A,731B,731C,731E,732A,732A,733/3,733/3,734/3,734/3,736A/3,736A/3,736B,736,736C,736D,736E/3,736E/2,737,738A,738B/3,738B/3,738B/3,739,740,741A,741B,744,745A/3,745A/3,</p>					
		<p>745B,746A,747A,747B,748A,748B,748C,749,750,751AB,752A,752B,753,755A/3,755A/3,755AA/3,755AA/5,755AA/6,755AA/3,755AA/8,755AA/9A,755AA/11C,755AA/15,755/16C,755AA/17,755AA/18,755AA/19,755AA/20,755AB/1,755BB/3,755C,755D,755E,755F,755G,756C,757B,757EE/4a,757EE/5a,757EE/6a,757EE/6G,757EE/7,757F,757G,757I/1,758A/1,758B/1,758B/2,759A,759B,760A,760B,763C,763D,7665A,765B/1,766A,766B,767A,767C,768,770A,772A,773A,773B,774AA/1,774B,774A,775B,775C,777B,778A,778B,778C,778D,779A,779B,780A,780B,780C,780D,781A,781B,781C,781B/1,781D/3,781D/4,881B/5,781E,781F,782A,782B,782C,782DE,782F,783AB,783C,783DE,783E,784A,784B,784C,785A,785B,785C,786A,786B/1,786B/2,787A,788A,788BDC,788E,788FG,788H,789B/1,791,793,795A,795B,800,801A,801B,802A,802C,803/1,803/2,804A,804B,805A,806,807,808A,808BB/3,808BB/4,808BB/5,808BB/6,808C,812A,813C,814A,814C,823A/1,829A,831CC/3846A,852,855C,857BC,858A/1,858A/2A,858A/2E,859,862/3,863,864B,887A/3B,887A/</p>					

ಬಿಬಿಬಿ

			3C,898A,900,900A,900E,901A,901B, 901C, 901D, 902D, 905B.					
204	139		ಇತರೆ ಜಮೀನುಗಳು 229A, 229B, 230A, 230B,233A/1, 233A/2, 233B, 233C, 522A/1A, 522A/3A, 522A2B/1, 522A2B/2, 522A/2B, 522O,563A/1, 563A/2, 563A/3, 563A/4, 563A/5, 563B, 564A, 564B, 572,655/1, 655/2, 655/3, 656, 657,663A/1, 663A/2, 663BB/1, 663BB/2, 723/3,733/1.258,260,261A,261B,263,264A,264B,265,268,270 ,273,325A, 325B,235C,325D/1,325D/2, 325D/3, 325E, 325F/1, 325F/3, 325G, 325H, 325I, 325J, 325K/1, 325K/2, 325LM, 325N, 325O, 325P, 325Q, 325R, 326,327A, 327C, 348,658B/1, 658B/2, 658B/3, 658B/4, 659B, 660A/1a, 660A/1B/1, 660AA/1B/2, 660AA/1C, 660AA/1C, 660AA/1F, 660AA/1E, 661,662AA/1B/1, 662AA/1B/2, 662AA/1.	200000				
205	140		ಕೆಂಪು ಮಣ್ಣು52A/1,52A/2,442A/2,442A/3,442B/1,442B/2,442B/3,44 2B/4,444ACD,444B,444E/1,444E/2,445A,445B,445C,446,44 7,448,449A,449B,450B,451,452A,452B,452C,453,454,455A, 455B,456A,456B,456D,457,458,459,460A/2,460B,461B,462, 464,466,550,552,553,554A,554B,555,556,557A,557B,560,67 1AA/2.620AB, 620C, 620D/1, 620D/2, 620D/3, 620D/4, 620D/5a, 620D/5b, 620D/6, 620D/7, 620E, 621A,621B.	200000				
206	141		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			500000		
207	142		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು 885,886,889,870,867,869,324,355,890,891,875,874,873,871, 856,855,858,859,479,481,480,538,536,535,534,533,535,529, 655,661,653,663,664,651,652,520,519, 522, 527,528.	800000	900000	1000000		
208	143	9	ಕೆಚ್ಚಿನಬಂಡಿ				1000	1500
209			ಹಗರಿಬೊಮ್ಮನಹಳ್ಳಿಗೆ ಹತ್ತಿರವಿರುವ ಕೆಚ್ಚಿನಬಂಡಿ ಗ್ರಾಮದ ಲೇಔಟ್‌ಗಳು					1800
210	144		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು 1A,1C,2A,2B,3A,3B,4A,4C1,4C2,4C3,4B,5A,5B,7,8A,8B,9A ,9B,9C,9D,10A,10B,10C,11A,11B,12A,12B,13,14A,14B,15,1 6,24,65B,78A2,78C6,79A1,79A2,79A3,82A,83/4,83/5,85B1,	150000				

		<p>85C,86C2,86D,94A,94B,94C,94D,94E1,94E2,98B,98C,98D,99A,99B,142A,142B,158,159A,163,164A,164C,165A,165C,165D,166A,166B,166C,177B,178A,178B/1,188B/2,189A1,195B,235/2,235/3,236A,236B,237,238,239,240,241B,242B2,252C.</p> <p>17,18A,18B,19C,20,21(1),21(2),25B,26A,26B,26C,27A,27B,27B,27C,28A,28B,28C,28D,29A,29B,30,31,32A,32B/1,32B/2,32B/3,33A,33B,34,35A1,35A2,35A3,35B,36,37a,38,39A,29B,40A,40B,41A,41B,42,43A,43B,44A,44B,44C,45A1,45A2,45B,46,47,48A1,48A2,48B1,48B2,48C,49A,49Bf,49B,,49C,50A,50B,51A,51B,51C,52A,52B,53A,53B,54,55A,55B,56A,56B57A,57B,57C,58,59,60A,60B,61,62,63A,63B,63C,63D,64A,64B,64C,64D1,64D2,66,68,69A,69B,70A,70B,71B2,72A,72B1,74A,74D,76B,78A3,78A4,78A5,79A4,79B,79C,79D,79E,79F,79G1,79G2,79H,80C,80D,82A2,82B,83/1,84/4,85B/2,86E,86F,86G,87A,87B,87C,87D,87E,87F,87G,87H,87I,87T1,87T2,87T3,87T4,87T5,88A,88B,88D,88E,88F,88G,88I,88J,88K,88L,88M,88N,90D2,90E,90F,90G,91A,91B,91C1,91C2,91C3,91D,92,101A1,101A2,101A3,102A,102B,102C,102B,102E,102F,103A,103B,103C,106,107B,108,115/4,118A,118B,119A,119B,119C,119D,119E,119F,120,121A,121B,122,123/1,123/2,123/3,124,125A,125B1,125B13,125C,125D,126A,126B1,126B2,128B,129B,129C1,129D,129G,129H,129I,130A,130B,130C,130D,131A,131B,131C,132,133,134,135,136,137,140,144A,144B,144C,146,147A,148B,149A,149B,150,151A,152/1,152/2,153/2,154B,155A,156A,156B,156C,157A,156B,157C1,157C2,157D1,159B,159C,159D,160A,160B2,166D,167/1,167/2,168,169A,169B,169C,170A,170B,171,172A,172B,173,174A,174B,715,176,178B2,179A,179B,180A1,180A2,180B,180C,180D,180E,181A,181B,181C,182,182A,183B,184,185,186,187A,187B,187C,187D,188A,189A2,189B1,192/2,193A,193B1,193B2,193B3,193B4,193B5,193B6,194,195A1,195C,196,197,198A,198B,199,200A,200B,200C,201,202,203,204,205A,205B,205C,205D,206,207,208,210,211,213,214,215,216A,216B,217,218,219A,219B,220,221A,221B,222,223,224A,224B,225,226,227A,227B1,227B2,228,229,230,231A,231B,232,</p>					

೩.೩.೩

			233,234,243B1,243B2,244A,245/1,2452,2453,247A,247C,247D,2478A1,248A2,248A3,248A4,248B,249A,249B,250,251A,253B,252A,252B1,252B2,					
211	145		ಕೆಂಪು - ಬೋರ್‌ವೆಲ್ 6,22,23,65A,67,68A,71A,71B,72B2,73,75,76A,77A,77B,78D,78C,,,79I,81,83B,/3,84A,84B,84C,85D,85A,86A,86B,86C1,93A1,93A2,93D,93C,95,97A,97B,110A2,110A3,110B1,110B2,111,114A,116,118C,127,128A,129A,129C2,147B,148A,151B,153/1,154A,155B,157D2,162,164B,165B,188B1,195A2,2351,241A,242A,242B,242A,253.129E,129F,138,145.		180000			
212	146		ಕೆಂಪು ಮಣ್ಣಿನ ಜಮೀನುಗಳು 78A1,80A,80B,98A. 90A,90B,90C,88O,104,105,107A,109,110A1,113A,113B,114B,114C,115-1,115-2,115-3,117B,117D1,117D2,117D3.	150000				
213	147		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000		
214	148	10	ಪಿಂಜಾರ ಹೆಗ್ಗಾಳಿ				1000	1500
215	149		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು 1,70A/2,16		200000			
216	150		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು2A,2B,2C,2D,3Af,3B,4Af,4A,,,4B,5Af,5A,,,5B,6f,6,,,7A,7BC,7D,E,F,7G,7H,8E,8B,8C,8B,9,10,10B,42A/1,42A/2,42B,42C/1,42C/2,42D,42E,42F/2,42F/1,42H,42I,44A,44B,44C,45,46A,46B,47,48A,48B,49A,49B,50A,50B,50C,50D,51A,51B,51B2,51B3,51B4,51C,51D,51E,51F1,51F2,51G1,51G2,52A,52C,52D,52E,52F,55D,56A,56B,57A,57B,57C,57D,58A,58B,59A/1,59A/2,59B,59C,59D,60A,60B1,60B2,60C,61A,61B,61C,62A,62B,62D,62E,62F,62G,62H,63A,63B,63C,63D,64A,,64B,64C,64D,64E,64F,65A,65B,65C,65D,66A,66B,66C,66D,66E,66F,66G,66H,81C,82,83,84A,84B,84C,85,86A,86B,86C,86d,87,88A,88B,88C,89,90A,90B,90C,91A,91B,91C,,91D,91E,91F,92A,92B,92C,92D,92E1,92E2,92E3,93A,93B1,93B2,94A,94B1,94C,94D,94D,94E,95A,95B,95C,95D,95E,95F,98,99,100A,100B,100C,100D,100E,100F,101A,101B,102A,102B,103A,103B,103C,103D,103E,103F,104A,104B,105A,105B/1,105B/2,106A,106B,108Af,108A,,,108B/1,108B/2A,	150000				

		<p>108B/2B,109A,109B,109C,109D,109E,109F,109G,110,124,125A,125B,126A,126B,127,128A,D,E,128B,128C,129A,129B,130A,130B,130D,130E,130F,130G,130H,130I,131A,131C,131D,131E,132A,132B,133A,133C,133D/1,133E,134A,134B,134C,135A,f,135A,,,135C,136A,136C,136D/1,136D/2,137A,137B,137C,138,139A,139B,139C,140A,140B,141A,141B,142A,142B,143,144A,144C,144D,145A,146,147A,147B,147C,147D,148,149,150A,150B,150C,150D,150E,155A,155B1,155B2,155B3,155B4,155B5,155B6,155B7,155B8,155B9,155B10,155B11,155B12,155B13,155B14,155B15,155B16,155B17,155B18,155B19,155B20,156A,156B,156C,156D,156E,157,171,172,</p>					
		<p>173,174A,174,175A,175B,175C,176,177,178B/1,178B/2,179,180,181A,181B,181C,181D,181E,181F,181G,181H,182A,182B,182C,182D,182E,182F,182G,182H,182I,183A,183B,183C,183D,183E,183F,184,185A,185B,186B,C,E,186D,187A,187B,188A/1,188A/2,191B,192A,192B,192C,192/D/1,192D/2,192E,192F,192G,193A,193B,194A,194B,195,196,197A,197B/1,197B/2,198A/2,198A/1A,198A/198A/1B,198B.23L,23M,23N,23O,23P,23P,23R,24A/1,24A/2,24A/A3,24A/5A,24A3A5A,24A3A5B,24A3A5C,24A/R,24B,24C,24D,24E,25A,25B,25C,25D,25E,25F,27A,27B,27,27D,28,43C.158,159A,159B,160A,160B,161A,161B,161C,161E,161F,161G,161H,161I,161J,161K,161J,161K,161L,161M,161N,161O,161P,161Q,161R,161S,161T,161U,162A,162B,163A,163B,163C,163D,163E.26A,26B,26C,26D,26E,26F,29A,29B,C,D,E,F,G,(1),29B,C,D,E,F,G(2),29B,C,D,E,F,G(3),30A,30B,30C,30D,30E(1),30E(2),30F,30G,30H,32D,33A,33B,33C,33D,33E,33F,33G,33HI,33J,33K,33L,33M,33N,33O,33P,34A,34B,35A,35B,36A,B,C,D,37A,37B/1,37CDE,38A,38B,38C,38D,38E,38F,38G,38H,38I,38J,38K,38L,38M,38N,38D,39,40,53-4,53-5,53-6,54-A1,54-A2,54-A3,54-A4,54-A5,54A6,54A7,54A8,54A9,54A10,54C,72B,72D,73E,72F,72G,72H,72I,72J,72K,</p>					

			72L,73,78A,78B,78C,79A,79B1,79B2,79B3,79B2,79C,80,81,81A,81B,111A,111B,111C,111D,112,114A1,114A/2,114C,114D,115A,115B,116,117,118,119A,119B,119C/1,119C/2,119D,119E,120A/1,120A/2,120B,121A,121B,122A,122B,123A,123B,163A,163IG,163K, 163L, 163MO, 163N, 163P, 163Q, 163R, 163S, 163T, 163U,164,165,166,167A, 167B, 167C, 167D, 167E, 167F, 167G, 167H, 167I, 167J, 167K, 167L, 167M, 167N, 167O, 167P, 167Q, 167R, 167S,T,U,V, 167W, 167X,168A, 168B, 168C, 168D, 168E, 168F, 168G, 168H, 168I, 168J, 168K, 168L, 168M, 168N, 168O, 168P, 168Q, 168R, 168S,168T,168U, 169A,169B,169C,169D,170.						
217	151		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು-ಬೋರ್‌ವೆಲ್ 114B.11,12,17A,17B,17CD,17E,17F,20A,23ABK,23C,23D,23E,23F,23G,23H, 23IJ,98,151,152A, 152B, 152C, 152D, 152E, 152F, 152G,153,154A,154B, 154C,154D, 154E,154F, 154G,154H,154I,154J,154K,189,190A,190B, 191A,191B,191C,191D, 191E,191F,		200000				
218	152		ಕೆಂಪು ಮಣ್ಣಿನ ಜಮೀನುಗಳು 31,32A,34C,68A,68B,70A/3,70B.116.70A/2	150000					
219	153		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			280000			
220	154		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು 41,39,31,34,30,33,29,26,70,73,72,74,69,75,76,78,112,114,115,116,112,79,117,111, 108,119,120,107,106.	200000	250000	300000			
221	155	11	ವ್ಯಾಸಪುರ				1000	1400	
222	156		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು 1AB/1,1AB/2,1AB/3,1C,1D,2A,2B,2C,3B,3C,67A,67B,68,69A,70,71A,71B,71B,72,73A,86C,87A,87B,87B,87C,87D,87E, 87F,102,103,104,105,106,107,108,109,118A,118B,119,120,121A,121B,121C,122,123. 3A/1,126-1,131D,136B,	110000					
223	157		ಕೆಂಪು-ಬೋರ್‌ವೆಲ್ 4A,4B/1,5A,5B,6A,83AB,84B,85A,85B,85C,85D,85E,86A,86B.		140000				

ಒಬಿಒ

224	158		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು- ಕೆಂಪು8A,8A,9,10,11,12,13,13,88,89,89,90,91,92,93,94,95,96,97,98,99,100,101.3A/2,6B,6C,14,15A,18A,18B,19,20,21,21A/K,22B,24f,24,,25A/2,25B,26A,26B,28B,29,30,31,32A,32B,32C,33C,33I,33F,34,35,36,37,38,39,40A,40B,28A,28B,42B,29,30,35,32A,32B,32C,33CD,33I,33F,34,35,36,37,38,39,40A,40B,41,42A,42B,43/1,43/2,44/1,44/2,45A,45B,51,52,5,54A,54B/1,54B/2,55,64,65,66,69B,73B,74,75,90A,79A/3,80,81,111,112,112,113,114A,114B,115A,116A,116B,129A,129,130,131,131B,131C,131E,132,133,134,135B,136A,137,138,15BC,16,17/1,17/2,17/3,23,27,46A,46B,47,48/2,49,50.56,57AB,58AB,59,60,61,62,163/1,163/2,76,77,78,5A,5B,6A,83AB,84A,84B,85A,85B,85V,85C,85D,85D,85E,86A	110000				
225	159		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			180000		
226	172	12	ಬೆಣ್ಣೆಕಲ್ಲು				1000	1300
227	173		ಊರಿಗೆ ಹತ್ತಿರ ಮತ್ತು ಅಕ್ಕ-ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 1,21,2B,2C1,2C/2,2C/3,2C/4,3A/1,3A/2,3A/3,3A/4,3B8B,8C,8D,9,10A,10B,10C,11,12A,12B,12C,13A,13B,13C/1,13C/2,13D,14A,14B/1,14B/2,14B/2B,17D,18A,19C,20A,21B,22,27B,27C,32C,33A,33B,35B,35C,43A,44A/2,44A/3,44A/4,45B,47B/2,48,49/2,5/B,52A, 52D, 52E, 52F,53A,53B,53C,58A,58B,59A,59B,60A,60B,65A/2,65A/3,69B,69C,70,71,72A,72C,72D,73,78E,78F,79A/B,85A,85B,86,87A,88A,89B,97A,97B,97C,99,106A,106B,106B/B/1,106/B/B/2,107,108,117C,117D,117E,117F,117G,118A,118B/f,118E,118F,118G,118H,120A,120B, 120C, 120D,120E,120F,121C,121D,122B,123/1,123/2,124A,124D,249A,249B,249D/2,249E,249F/1,249F/2,250A, 250B, 250C, 250D, 250E, 252A, 252B,254,256,256B,257,258,259A,259B,259C, 259D, 259E,260A/1,261A/1, 261A/2, 261A/3, 261A/4,261B,262,263A, 263B, 263C, 263D, 264A,264B,264C,264D,264E,264F,265A,265B,266A/1,266A/2,266A/3,266B/1,266B/1,267A,267B,268A,270A,271B,272A,272B/1,272B/2,277B,278,280A,280B/1A,293B,294D,295C,295D,301,,,301E,302...,302†,303f,303,,,304,305A,305B,306A,	125000				

		<p>306B,309A,309B,309C,309D,309E,310A,310B,311,315A,315B,315C,316A/1,316A/2,316B,317AB,317C,317D,317E,319,320,322A,322B,323AB,325A/2, 325A/3, 325A/4, 325A/5,325B,325C,326A,326B,326C,337C, 337D,337E,337F,337G,337H,337I,337J,338A,339G,339C,340,341,341A,341B/1,342B/2,341B/3, 341B/4,341C/f,341C/,,,341C/...,432A,342B,343,344,345,346,347,347A,347B,348A,348B,348C,348D,348E,348F,349A,349B,349C,350,353A,354,355,357A,357B,357C,357D,358,359A/1,359A/2,359B,359C,359D,359E,359F,360A/1,360A/2,359B,359C,359D,359E,359F,360A/1,360A/2,360B,360C,361,362A,362B,362C,363A,363B,364A, 364B, 364C, 365A, 365B, 365C,366A,366B,366C,367,368,369,372B,372C,373B/1, 373B/2,373B/3,376,377B,378A,379A,381,382A,382B,383A,383B,383C,384B,386,389B2,392B1,392E,392F,393,395A,395B/1,395B/2,395C,395D,396B,396C,396D,396E,396F,402A,402B,409A,409B,409C,412A,412B,412C,415A,415C,416,435B,435C,435D,436A,436B,436C,436D,436E,437A,437B,438A,438B,439A,439B,440A,440B,440C,440D,441A,441B,442A,442B,442C,443,444A,508A/1,508A/2,508B,509A,509B,509C,510A,510B,510C,511A,511B,511C,512A,512B,513,515C,515,516A,516C,516E,517B,517C,517D,517E,517F,517G,518C,519A,519B, 519C, 519D,520B,520D/1,520D/2,522A,523,524,525,527,527B,527C,527D, 527E, 527F, 527G, 527H, 527I, 527J, 527K, 527L.</p>				
228	174	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು10A,10B,10C,11,12A,12B,12C,13B,13C/1,13C/2, 13D,14A,14B/1,14/2,14B/2B,17D,18A,19C,20A,21B,22,44A/4,45B,47B/2,48,49/2,51B,52A,52D,52E,52F,53A,53B,53C,58A,58B,59A,59B,59C,60A,60B,65A12,65A/3,69B,69C,70f,70,,,71,72A,72C,72D,73,78D/3,78E,78F,79A/4,85A,85B,86,87,87B,88A,88B,97A,97B,97C,99,106A,106B/B/1,106B/B/2,107,108,117C,117D,117E,117F,117G,118A,118B/B/f, 118E,118F, 118G,118H,120A,120B,120C,120D, 122B,123/1,123/2,124A,124D, 249A,249B,249D/2,249E,249F/1,</p>	125000			

		<p>249F/2,250A,250B,250C,250D, 250E,252A, 252B,254,256,256D, 257,258,259C,263D,264A,264B, 264C,264D, 264E,264F,265A,271A,272A,272B/1,272B/2,277A,277B,278 ,278,280A,281/1a,293B,294D,295C,295D,295f,301...,302f,3 03,,,303,,,303,,,304A,305A,305B,306A,306B,309A,309B,309 C,309D,309E,310A,310B,311,315A,315B,315C,316A/1,316 A/2,316B,317AB,317C,317D,317E,319,322B,322AB,325A/2 ,325A/3,325A/4,325A/5,325B,325C,326A,326B,326C,337C,3 37D,337E,377F,337G,337H,337I,337J,338A,339G,339C,340, 341A,341B/4,341C/,,,341C/,,,341C/E,342,342B,343,344,345, 346,347,347B,348A,348B,348C,348D,348E,348F,349A,349B ,349C,353A,354,355,357A,357B,357C,357D,358,357A/1,357 A/2,359B,359C,359D,359E,359F,360A/1,360A/2,360B,360C, 361,362A,362B,362C,363A,363B,364A,364B,364C,365A,36 5B,365C,366A,366B,366C,367,368,369,372B,372C,373B/1,3 73B/2,373B/3,376,377,377B,378A,379A,382A,382B,392B/2, 392B/1,392E,392F,393, 395D/2,395C,395D,396/3,396C,396D,396E,396F,398,402A,4 02B,409A,409B,409C,412,412B,412C,415A,415C,416,435B, 435C,435D,436A,436B,436C,436D,436E,437A,437B,438A,4 38B,439A,439B,440A,440B,440C,440D,441A,441B,442A,44 2B,442C,443,444,518A/2,508B, 509A,509B,509C,510A, 510B,510C,511A,511B, 511C,512A, 512B,513,515C,515,516A,516C,516E,517B,517C,517D, 517E,517F,517G,518C,519A,519B,519C,519D,520B,520D/1, 520D/2,522A,523,524,525,527,527B,527C,527D, 527E, 527F, 527G, 527H, 527I, 527J, 527K, 527L.</p>				
229	175	<p>ಕೆಂಪು ಜಮೀನುಗಳು6,7A,7B,8A,89,90,97D,250F/1,250F/2,250G,250H ,250I,251,288,288E,288F,300B,301f,326D,326E,326F,330A, 330B,330C,331,331B/1,331B/2,331C/1,331C/2,331C/3,331C/ 4,331C/5,331C/5,423A,423B,423C,425A,425B,425C,425A/1, 425A/2,425A/3,485A,485B,485C,485D,485E,488B,489A,489 C,490A,490B,490C,490D,490E,490F,495D,496A,496B,496C</p>	125000			

		<p>,496D,497A,497B,497C,498,499,499B,499C,500,501A,501B,512A,512B,512C,503A,503B,504A,504B,504C,505A,505B,505C,506,527M,527N,528,529A,529B,529C,529D,529E,530A,530B,530C,530D,530F,531B,541A,541A/4,543B,543C,543D,544,545E,546A,546B/1,546B/2,569H,560I,560J,560K,560L/1,567C,568,569A,575A,576,630A,630B,631/1,632B,632C,632D,634A,634B.14B/2C,15/C,17A,17B,19A,19B,21A/1,21A/2,23B,26,27A,27D,28A,28B,31C,33C,34A,34B,34G,34I,35A,37A,37C,37D,37E,38D,40,44C,44D,46A,47A,47B/1,50C/2,51A,56,57,61,63,64B,65A/1,65A/4,65C,66A,67,68B,69A,78A,78C,78D/1,78D/2,79,80,83A,84A,84C,92,93,98B,101B,101C,102A,102C,102D,104A,104B,109,109C,113C,114,115A,115B/2,116,117B,118B/,,118D/1,118D/2,119A/2,119B,121B/1,122A/3,122A/4,249C/2,249D/1,253B,253C,270C,270D,270F,270G,271A,272B/3,274,276A,276B,280B/3,281B,283,286A,287A,288A,288B,289A,289C,289D,290A,290B,290E/2,291B,292D,291E,307,308B,308C,312A,312B/2,312C,312D,313B,314,325,325A/1,333A,333B,338D,351,352B,371A/1,371A/2,402C,403B,403C,404A,404B,408A,408B,408C,408D,422B,422C,422D,423D,425D,425E,425F,426A,</p> <p>429A/3,430,431,432A,432B,433A,433B,434A,434B,445B,445C,446B,447A,447B,447C,448A,449,450,451A,451B,452,459,460A,460B,460C,461A,463B,464,465,466,469A,469B,470A,473A,475,476,477,480,481A,484A,491,492A,492B,492C,492D,492E,493A,493B,493C,494,495A,495B,495C,517I/2,417I/3,417M,417/O,535A,535B,536A,540B,543A/2,543A/3,545A,548,560A, 560B, 560C, 560D, 560E, 560F, 560G, 564B,565B,566C,567A,578A, 597D,597E,597F,600A, 600B,600C, 645C,646A,647,648A, 648B,648C,648D,649B,650A,650B,651A, 651B/1,651B/2.652,653,654,656,661B,662A/2,664C,669,672B,674A,674B,674C,674P,674G,674H,674I,674J,674K,674L,674M,674O,675,677C,</p>				
230	176	<p>ಬಾಡಿ418B,420A,420B,421,422A,428A,428B,429A/1,444D,445B/2,454,457A,457C,457D,458D,458C,461C,462B,462C,462E,463A/1,463A/2,474A,474B,474C,474D,482A,486B,487C,</p>		160000		

			488A,517H/2,517I/1,533E,533F,534B,539A,539F,539H,540A,541B,542A,543A/1,543B,552D/...,560L/560M/2,562C,563,579,582B,597C,599A,602A,602B,604C,605,606A,60B,607,608,610A,670B,674F,674N/2.337A,370,427A,427B,427,517H/1,532A,532B,539C,539D,551C,552A/1,552A/2,552B/2,552C,552D/f,552W/2,552D/4,552D/6,552D/%œ,552A,560/P,527,578D,574D/2.100,121E,282.					
231	177		ಬೋರ್ಡ್ ನೀರು 4/1,4/2,5A,5B,15A,15B,16,17C,18B/1,18B/2,20B,23A,24,25,27E,30,33D,34C,34D,34E,34F,34H,36,32B,38A,39,44B,46B,50,50B,50C/1,54,55,62,64A,65A/5,65B,66B,68A,75,77A,77B,78B,81A,81B,81C,82A,82B,83A,84B,91,98A,101A,102B,103A,109B,109D,113A,115B/1,115C,118C,119A/1,121A,122A/1,122A/2,249C/1,253A/1,253A/2,255,260A/2,260A/2,270B,270E,273A,273B,275A,275B,280B/2,281A,284,285A,285B,286B/1,286B/2,287B/1,287B/2,287C,289B,290D/2,290E/1,291C,308A,312B/1,313A,332A,323B,333C,334A,334B,335,336,338C,350,403A,405A,406,407,417A,417B,418A,419,423E,426B,427C,445A,446A,448B,453A,453A/1,455,456,457B,458A,461B,462A,462D,467,469C,487B,487B,487A,533D,537A,537B,530B,541C,542B,545A,549,550,551A,551B,552B/1,552D/1,552D/2,552D/3,552D/4,552D/f,552D/5,552D/3,552D/,,552D/‡,552D/Š,552D/‡,552E,560M/1,560W,561B,580B,581A,597B,597H,598,601,604A,604B/1,604B/2,606C,606D,670A,674D/1,674E,674W/1. 333C,334A,334B,335,336,417A,417B,418A,419,427C,453A,453B/1,455,456,457B,458A,461B,462A,469C,487A,537A,674D/1.		160000			
232	178		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			240000		
233	179	13	ದಶಮಾಪುರ				1000	1500
234	180		ಊರಿಗೆ ದೊರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಮಸಾರಿ ಜಮೀನುಗಳು 1A,1B/1,1B/2,2/1,2/2,2/3,3/1,3/2,4A,4B,4C,5,6,7A,7B,8A,8B,8C,9A,9B,9C,9D,231A,231B,232,233,234,234/1,234/2,235/1,235/A,235/B,238/2,238/4,239/2,239/3,239/4,240A,240C,	125000				

೩೪೩

		240D,241,242,243/2,243/3,243/4,244/1,244/3,244/3,254,255,256,258AB,258C,259A,259B,260A,260B,260C,260D,260E,369/3,369/4,369/5,369/6,370/1,371,372A/1,372A/2,372B,375,376,377,378,379/1,379/2,380/1,380/2,381,382/1,382/2,382/3,383,384,385,385/1,386/2,386/3,387,388/1,388/2,388/3,388/4,389,391/1,392/1,392/1,393/1,393/2,393/3,394,395/1				
235	181	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಮಸಾರಿ - ಭಾವಿ ಜಮೀನುಗಳು</p> <p>10A/1,10A/2/,10A/3,10B,10C,11/1,11/2A,11/2B,12A/1,12A/2,12B,13A,13B/1,14A/1,14A/1,14A/2,14A/3A,14A/3B,14A/3C,14A/3D,14A/3E,14A/3F,14B,15A,15B,15C,15D,17A/1,17A/2,17D,18,/1,19A/2,19A/3,19A/4,19B/1,19B/2,19B/3,20A,20B,20C/1,20C/2,20C/3,22,23A,23B,23C,23D,23E,25,26,27A/1,27A/3,27A/4,27B,28A,28B,28C,28D,28E,28F,29,30,32A,32B,32C,33,34,35,37A,37B,42,43A,43B,45B/3,45C,46A,46B,46C,46D,63B,63C,63D,64,65,66A,67,68,69G,69H,69I,10A/1,10A/2/,10A/3,10B,10C,11/1,11/2A,11/2B,12A/1,12A/2,12B,13A,13B/1,14A/1,14A/1,14A/2,14A/3A,14A/3B,14A/3C,14A/3D,14A/3E,14A/3F,14B,15A,15B,15C,15D,17A/1,17A/2,17D,18,/1,19A/2,19A/3,19A/4,19B/1,19B/2,19B/3,20A,20B,20C/1,20C/2,20C/3,22,23A,23B,23C,23D,23E,25,26,27A/1,27A/3,27A/4,27B,28A,28B,28C,28D,28E,28F,29,30,32A,32B,32C,33,34,35,37A,37B,42,43A,43B,45B/3,45C,46A,46B,46C,46D,63B,63C,63D,64,65,66A,67,68,69G,69H,69I,70/1,70/2,70/3,70/4,71,87A,87B,88A,88B,89A,89B,89C,89D/1,89D/2,90A,91,92A,92B,93,97B/2,97B/3,97B/4,97B/5,98,99A,99B,100,101,102,103A,103B,103C,104,105A,105B,105C,106D,107A,107B/1,107B/2,109A,109B,110,111,112A,112B/1,112B/2,113A,113B/1,113B/2,113B/3,113B/4,114B,114D,115,116A/1,116A/2,116B/1,116B/2,116B/3,117A,117B,199,200,201A,201B,202A,202B/2,203,204,205,205A,205C,207A,207B,208A/1,208A/2,208A/3,208B,220,222A,222B/1,222B/2,222C,223,224,225,226,227,228,229,230A/1,230A/2,230B,261,262,263A,263B,263C,263D,263E,264A,264B,265,266A,267A,267B,268,312,313A,313B,313C,313D,313E,314A,</p>		150000		

೩೪೪

		314B,315,316,317,318,319A,319B,319C,320/1,320/2,321,322,323/1,323/2,324,325A,325B,326A,326B,326C,326D,326E,327A/1,327A/2,327B,328A,328B,329A,329B,330A,330B,330C,330/D,331,361B/2,361B/3,362,363,364,364B,365,365A/1,365A/2,366B,367,368/1,368/2,368/3,369/1,369/2.				
236	182	<p>ಊರಿಗೆ ಹತ್ತಿರ ಮತ್ತು ಅಕ್ಕ-ಪಕ್ಕ ಜಮೀನುಗಳು - ಮಸಾರಿ ಜಮೀನುಗಳು</p> <p>16A,16B,37C,37D,37E, 37F, 37G, 37I, 37J,38,39,40A/1, 40A/2, 40A/3, 40A/4, 40A/5, 40A/6, 40A/7,40/B,41A,41B,41C/1, 41C/2, 41C/3, 41C/4,43D,44A,44B,44C,44D,44E,44F,45A,45B/1,45B/2,47, 48A/1,48A/2,49,51,52,53,54A,54B,54C,54D,54E,55B,55C,55D,55E,56A,56B,56,56D,56E,56F,56G,56H,56I,56J,57A,57B, 58A,58B,59,60,61,62,63A,69A,69B,69C,69D,69E,69F,74,75, 76D,77,79A,79B,80A,80B,81,82,83,84A,84B,85A,85B,86,94 A/1,94A/2,94B/1,94B/2,94B/3,95,96A,96B/1,96B/2,96B,96B, 96/BC,96B/4,96B/5,97A/1,97A/2,97B/1,117C,117D,117E,117F,118A,118B,118C/1,118C/2,119,121,122,123/1,123/2,123/3,123/4,123/5,123/6. 124/1,124/2,126,127,128,129A/1,129A/2,129A/B,129A/4,129 B/1,129B/2,129B/4,129B/5,129B/6,129C,130,131,132,133,134,134B,134C,135,135A,135B/1,135B/2,165B,166A,166B,166 C,167,168,169,170A,192,193A/1,193A/3,193A/4,193B,194A, 194B/1,196A,196B,197A,197B,270,271A,271B,332A,332B,333,334,336,337A,354,356,357/1,357/2,358A,358B/1,358B/2, 359A,359B,360/1,360/2,360/3,360/4,361A,361B/1,395/2,396/1,396/2,397/1,399,400. 137A,137B,139,140A,140B,140C,142A,142B,142C,142D,142E,142F,142G,142H,152I,144,145A,145B/1,145B/2,145C,145D,145D/1,145D/2,146,147A,147B,147C,148A,148B,149,150,151A,151B,152/1,152/2,153,154A,154B,154B,155,156B,156C,156D,157,158A, 158B,158C,159,160,161,162,162A,163A,163B,163C,163D,163E,163F,163G,164A,164B,165A,170B,171A,171B,171C,171D,171E,171F,172A,172B,172C/1,172C/2,172B,173A,173B,174,175A,175B,175C,176,177,181A/1,181A/2,181A/3,181A/4, 181B,182B,182C,182D,183,184,185,186A,186B,187,188,189</p>	125000			

೩೪೫

			,190,191,272,274A/1,274A/2,274B,274C,274D,275,276,277A,277B,277C/1,277C/2,277C/3,277D,277E,278,279A,279B/1,279B/2,279B/3,279B/4,279B/5,279D,280A,294A,294B,294C,295A,295B,295C,295D,296,344,346A,347,348,349,350A/1,350A/2,350A/3,350B,351A,351B,352,353,301/2,302,303A,303B/1,303B/2,303C,304,306,307A,307B,307C,308A,308B,309,310,311,337B,338,339,340A,340B,340C,340D,340E,340F,340G,340H,341A,341B,341C,341D,342,343,280B,280C,280D,280E,281,282D,282B,283,284/1,284/2,285,286,287A/1,287A/2,287B/1,287B/2,287B/3,287B/4,287B/5,287B/6,287B/7,287C,287D,287E,287F,288A,288B,288C,289A,289B,290A,290B,291A/1,291A/2,291B,292A/1,293,297,298,299,300,301/1,244/4,244/5,245,246/A,246/B,247A/1,247B/1,247B/2,248A,248B,249,251A,251B,252,253.				
237	183		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			220000	
238	184	14	ಹೊಸಕೇರಿ				1000
239	185		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 1B,87/1,87/2,88A,88B,88C,89A,89B/1,89B/2,89B/3,90,91A/1,91A/3,295,296,297,298,299,300,301,302,303,304,305,306,307,308,309,310,311,312,313,314,315,316,317,318,319,320,321,322,323,324,325,326. 91B,92B,94,05,97,100A,100B,101,102,103,105,107A,107B/1,107B/2,107B/3,108A,109A,109B,109C,991/1,992/2,992/3,992/4,992,992/5,993,994,995,996. 327A,327B,328,329A,330A,330B,330C,331,332,333,334,335,336,337,338,339,340,341A,341B,341C,341D,342,344A,344B,345A,345B,345C,345,347,348,349. 943B,943C,943D,944A,944C,945,946,947A,947B,947C. 1C,2A,2B,3A,3B,3C,4A,4B,4C,4D,5,6A,6B,7A,7B,8,9,11/1,11/2,12A,12B,13,14A,14B,14C,15A,15B,16,17,18,19,20A/1,20A/2,20B.21,22,24,25,25/2A,25/2B,26,28/1,28/2,28/3,29/1,29/2,30A,30B,31,32A,32A,32B,33B,33C,34A,34B,35B,36,37,38,39,40,41,42,43,44/1,44/2,45,46,47,49,50A,55,56,57,58,59,60,61,62,63,64,65,66,67,68,69,70,71,72,73,74,75,76,77,78,79,80,81,82,82A,82B,83,84,85,86.	130000			

		<p>50B,51,52,53,54. 110,111B,111C,111D/1,111D/2,112A,112C,112D,113/1,113/ 2,113/3,114,115,116,117A,117B,117C,118A,118B,118C,118 D,118E,118F,119,120,121,121A/1,121A/3,122,123,124A,124 f,126,127,128A,128B,128C,129,131,133A,134A,134B,135,1 36A,136B,136C/1,136C/2,136C/3,136D,137f,137,,,138/1,138 /2,138/3,139A/1,139A/3,139B/1,139B/2,140/1,140/2,140/3,14 1A,141B,141C,142A,142C,142D,143A,143B,144A/1,144B/1, 144/2,145A,145B,145C,146A,146B, 147A/1,147A/2,147A/3,147A/4,147A/5,147B,148,149A,149B ,149C,151A,152,153,154A,155,156,157,158A,158B,159A,15 9B,160A,160B,160C,161,162,163A/1,163A/2A,163/3A/2B,1 63B,164,166A/1,166A/2,166B,167A,167B,167C,167D,168A, 168B,168A/1,168A/2,168D/1,169,170,172,174,176,177A,177 B,178A,178B,178C,178D,179A/1,179A/2,179A/3,179B,180A /1,180A/2,180A/3,180B/1,180B/2,180B/3,180C,181,182A,18 2B,182C,183A,183B/1,183B/3,180C,181,182A,182B, 182C,183A,183B/1, 183B/3,184A/1,184A/2,184A/8,184A/9,184A/10,185/1,185A/ 1, 185B/1, 185B/2, 185C, 185D,186A,186B,192B/1B,192B/1C,192B/1B, 192B/2,192C,192B, 12E,193A,193B,194,196A,196,197,198,199,200,201A,201B, 202,203A,203B,20A,204B,205A,205B,205C,205D,206,281A, 281B,282,283,284A,287,289,290,291,292,293,294,350,351,3 52,353,354,356A,356B,357A,357B,359A,359B,360,361,361B ,734,635A,735B,736C,737A,737B,778,739A/1,739A/2,739B/ 1,739B/2,740A,740B,742,743,744A,744B,745,746A,746B,74 6C/1,746C/2,747A,747B,747C,804C,804f,804...,805,806A,8 06B,807,808,810,811,812,813,816,818,819,820,822,828,829, 830,831,832A,835A,835B,836,837,890,891A,891B,892A,895 ,896,897A,897B,900A,900B,902,904,906,907B,908,909,910, 911,922B,922C,922B,923A,923A/2,924f,924,,,925,926,927,9 28,929,930,931,932A,932B,933f,932,,,934,936,937A,937B,9 37C,937D,937E,938,938A,938B,939A,939B,940,941,942A,9 42B,942C,942D,943A,948A,</p>					
--	--	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--	--	--	--	--

		<p>948B,948C,948D,949A,949B,950A,950B,951,952,953A,953 B,953C,954,95A,955B,955C,957,957B,958A,958B,959,960A ,960B,961,983,984,984/2,985,985/2,985/3,985/5,985/6,985/7, 985/8,986,987,988,989/1,989/2,989/3,985/5,985/6,985/7,985/ 8,987,988,989/1,989/2,989/3,985/4,990A/1,990A/2,990A/3,9 90A/4,990B,990C/1,990C/2,990D,991/1,991/2,991/3,991/4.2 07,208A,208B,209,210,213A,213B,214A,214B/1,214B/2,215 /1,215/2,216,217/1,217/2,217/3,218,220,222A,222B,224,225, 226,227,228A,228B,229,230,231,232,247,248,249A,249B,24 9C,250,251A,251B,252A,252B,252C,253A/1,255A,255B,256 A,256B,257,258,259,260,261,262A,262B,263,264,265,266,26 7,268,269,270,271,272A,272B,273,274A,274B,275,276,277A /f,277A/,,,277B/f,277B/,,,278,280,361C,362A,362B,364A,36 6,368,369,370,371A,371B,371C,371D,371E,372,373A,373B, 373D,373E,373F,375,404A/1,404A/2,404B/1,404B/2,405A,4 05B,406,408,409A,409B,410A,410B,411,412,413,414A,414B /1,414B/2,416A,416B/1,416B/2,417B,419A,419B,419C,419D ,419E,420B,421,423,424,425,426,427,430,531,432,433,434A, 434B,604A,604C/2,604D,605,606A,606B,606C,606D,607A,6 07B,748,749/1,749/2,750,751A,751B,752A,752B,752C/1,752 C/2,752C/2B,752C/2,753,755A,755B,760B,761,762A,762B,7 63,764,765,766,767A,768,770A,770B,770C,770D,771A,771 B,772,773A,773B,774A,774B,775,776A,776B,777A,777B,77 8A,778B,779,780A,780B,781,782,783A,783B,784,785A/1,78 5A/2,785B,785C,786,786B,787,788A,788B,790,791,792,</p>					
		<p>793,794,796A,796B,797A,797B,798,800,801,803A,803B,912 A,912B,913A,913A/1,913A/2,913B,914A/1,914A/2,914B,91 5A,915B,916,917,918,919A,919B,919C,920A,920B,921,922 A,947D,962,963A,963B,964A/1,964A/2,964B/1,964B/2,964 B/3,965,965B,966A,966B,966B/1,966B/2,966B/3,967A,967A ,896,897A,967C,968A,968B,968C,969A,967A/2,969A/3,969B /1f,969B/2,971,972,973,974,975,976/1,976/2,978,979,980/1,9 80/2,980/3,980/4,980/5,980/6,981A,981B,982A,982B,982C,9 90D.</p>					

ಒಳಲ

240	186	<p>ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 233A,233B,234,235A,235B,237A/1,237B/2,238A, 238B,238C,239B,240B,240C,241,242,243,244A,244B,244B, 244C,245,246,377,378f,378,,378...,378,380A/1, 380A/2, 380A/3, 380B, 380C,381,382A,529,530, 531, 532, 534, 535, 536, 537, 538A,531B,538C, 538D, 538E, 538F, 538G, 538H,539A, 539B, 539C, 539C, 541,542, 543, 544, 545, 546A, 546B,546C,547A,547C,547D,548,550, 551,552A, 552B,552C,553,554,556,557B,558A,558B,558C,559A,559B, 560A,560B,560E,561,562,563,564,565,565B,567,567/2,568,5 68/2,569,570/1,570/2,571/1,571/2,571/3,572/1,571/4,572/2,57 3,575,576,577,578,579,581A,581B,582,583A,583B/1,583B/2, 583B/3,585A,585B,586,587,588,589,590,591,592,595,596,59 7,598,599,600A,600B/1,600B/2,600B/3,602,603A,603B,603 C,604B,604C/1,634A,634B,634C,634D,634E,634F,635,736A ,636B,636C,637A,637B/1,637B/2,637C,638A,638B,638C,63 9B,639C,666B,666C,667,669A,669B,669C,669f,699,,669E,6 69F,671,673.382B,383,384A,384B,384C,384D,384E,385,386 ,386B,387C,388,389,390A,390B,393,394/2,395B,395C,396A, 396B,398,399,400,401A,401B,401D,401D,402A,402B,402C, 434B,435,437,438A,438B,438C,438D,438E,438F,438G,438H ,440,441B,441C,441D,441E,441F,441G,441H,441H/2,441I,4 41J,441K,441L,441M,441N,442A,442B,442C,443A,443B,44 3C,443D,443E,443F,443G,444A,444B,444C,447A,447B,448, 450,451,453A,453B,453C,453D/1,453D/2,453E,453F,454,45 6A,456B,456C,</p>	130000				
		<p>456D,456E,456F,456I,456J,456K,456K,456L,456M,456N,45 6O,457,458,459,460A,460B,460C,460D,460E,460F,460G,46 0H,461,463A,463B,465B,465C,465D,465E,466,469,474,474/ 3,521,522,523,524,525,527,528,611,612/1,612/2,612/3,613,61 4/1,614/2,615A,615B/1,615B/2,615B/3,615C,616A,616B/1,6 16B/2,616B/3,616C,617,618,618B,619,620A,620B,620,621,6 22,623A,623B/1,623B/2,623C,624A,624,625A,684,685,686A ,686B,687,688A,688B,689,690,691,697,698.</p>					

೩೪೯

241	187		ಕೆರೆ /ಬೋರ್ಡ್ ವೆಲ್ ಜಮೀನುಗಳು471A,471B,472,472B,473,474A,474B,474C,475A, 475B,476,477A,477B/1,477B/2,478,480,481,482,483,484,485 ,486,487,488,489A,489B,490A,490B/1,490B/2,490B/3,491,4 92A,492B,493A,493B,494A,494B,495A,495B,496,497,498,4 99,501A,502,503,505,506,507,508,509A,510A,510B,510C,51 2A,512B,513A,514,515,516A,516B,516518A,518B,519,520, 654B,655,656A,656B,657,658A,658B,659B,659A,660A,660 B,661,662,663,664,665,672,673,674A,674B,675A,675B,676 A,676B,677,679,680A/1,680A/2,680B,681,682A,682B,683,6 92,693,694,695,696,699,700/1,700/2,701,702A,702B,703,704 A,704B,705A,706A,706B,707A,707B,708,709A,709B,799C, 709D,710,711A,711B,712,713A,713B,714,715,716A,716B,7 17,718,719,720,720B,721,722,723B/1,723B/2,723C,724A,72 4B,725A,725B,726A,726B,727A/1,727A/2,727B,728,728A,7 29A,729B,730A,730B,731,732.593,594,608,609/1,609/2,610, 625B,626,627,628,629,630A,630B/1,630B/2,631,632,633A,6 33B/1,633B/2,641,642,643,644A,644B,644C,645A,645B,645 C,646A,646B,647,48,649,997C,998D,997E,997F,997G,997F, 997J,997H,997L,997M,997.650.651,652,653.		160000				
242	188		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			270000			
243	189	15	ಹನಸಿ				1000	1500	
244	190		ಒಳರಸ್ತೆ ಮತ್ತು ಅಕ್ಕ ಪಕ್ಕ ಜಮೀನುಗಳು -ಕೆಂಪು ಜಮೀನುಗಳು 1,2,3/1,3/3,4/1,4/3,7/1,7/2,8/1f,8/1,,,8/2,9,10,11,12/f,13f,14/1 ,14/2,14/3/f,14/3/,,,15/3A,15/3B,16f,,16,,,17,18A,18/B,19/A, 19/B,19/C,19/D,20,24,26/A,26/E,27/A,27/C,28/A/1,28/A/2,28 /A/3,28/A/4,28/B,28C/1,28C/2,28D/1,28D/2,29A/1,29A/2,29 A/3,29A/4,		125000				
245	191		ಊರಿಗೆ ದೊರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಬಾವಿ3/2,5/B,12f,15/1,15/3,25/BC,26C,26D,27B,30A/1,39A/2, 30A/3,32A/2,52B,52E/2,65B,72,84A,89A,92,102B,103,104A, 106B,119A,119B/1,129D,130/1,136/C,137/B,137C,141C,142/ A,146/A,148/A,149/A,157/A,157,158/A,161,166/A,228A,229 A/1,229A/2,249/B,252A/B,252C,253,255A,256A,257A/1,257 A/2,258.259,264A,265C,266,462,463,464,465,466,468A,		150000				

		468B,468C,470,471,472,473,474,476A/1,476A/2,476B,472/A,479/A,480,481,486A,486B/2,486C/1,486C/2,486C/3,487A,487B/1,487B/2,487C/1,487C/2,488A,488B/1,488B/e,489A,489B,490A,492A,492B,493A,493B,494,496/D,496B,498,499,500,501,505,					
246	192	ಕೆಂಪು ಖಜ್ಜಿ ಜಮೀನುಗಳು 29A/5,29B/1,29B/2,29B/3,30A/3,30B/1,30B/2,31/A,31/B,32A/1,31A/3,31A/4,31A/5,31A/6,32B/1,32B/2,32B/3,32B/4,32B/5,32/C,32B,33A,33B,33C/1,33C/2,33C/3,33D/1,33D/2,33D/3,33/E,33/F,34A/1,34A/2,34A/3,34C,35A/1,35A/2,35B/1,35B/2,35B/3,35B/4,35B/5,36A/1,36A/2,36B/1,36B/2,37/f/1,37/.,/1,37/II,37/III,37B/2,37B/4,37/2,37/3,37/4,38f/1,38.,/2,39A/1,39A/2,39A/3,39A/4,39B/1,39B/2,39/C,39/D,40,41A./1,41A/2,41/B,42A,42B,42C/1,42C/2,43A,43B/1,43B./2,43C,43D,43E,44A,44B,45A,45B,45C,45D,45E,45F,46A,46B,46C,47A,47B/1,47B/2,47B/3,48A.,48C,48D/1,48D/2,48D/3,48E,49,52C,52D,52E/1,60A,60B,60C,60D,61,62A,62B,62C,62D,63A,63B,63C,63D,63E,63E/1,63E/2,64A,64B,64C,64D,65A,65C,65D,65E,65F,65G,65H,66,67A,67C,68A,68B,68C,69A,69B,69C,71A,71B,73A,73B,73C,73D,73E,73F/1,73F/2,74A,74B,75A,75B,75CD/1,75CD/2,76,77A.77B,77C,77D,78,79A/B80A/2,80A/C,84A,82A,82B,83B/1,83B/2,84B,85,86A,86B,86C,87A,87B,87C/1,87C/2,88A,88B/1,88B/2,89B,89C,91A,91B,93A,93B. 50A,50B/1,50B/2,51,52A,53A,53C,53E,54A,54B,54C,54D,55,56A,56B,56C,56D,56E,57B,57C,57D,57E,58,95A,95B,96A/1,96A/2,96B,96C,97,98,100,102,102A/2,102A/3,104B,105,105B/1,105B/2,106A,106B,107,108,109A,109B,110A,110B,111,112A,112B/1,112B/2,112B/3,112B/2,113A,113B,113C,113D,113E,114,115,116,117A,117B,118A,132A,132B,132C,133,134A,135,135A/1,136,A/2,136A/3,136B,137D,138,140A,141B,147A/1,141A/2,149A/2,150A,150B,151/1,151/2,151/4,151/5,151/6,151/7,151/8,151/9,151/10,151/11,151/12,151/13,151/14,151/15,151/16,151/17,152A,153A,154B/1,154B/2,154B/3,155,156,158B,159,	125000				

		160A,160B,160C/1,160C/2,162A,162B,162C,162D,162E,162E,162G,163A,163B,163C,163D,163E,163E,163G,164,165B,166A,166C,166D,167A,167C,167D,167E/1,167E/2,167E/3,168A,168B,169,170A,170B,171A,171B,172,173,174A,174B,175,176,176B,176C,177,178,179,207I,207II,208,209,229B,246B,247A,247D,248,249A,250,251A,251B,251C,251D,254A,254B,255B,256B,257A,260,263A,263B,264B,265A,460A,460B,460C,477B,477C,477D,478,479B,482,483,484,485A,485B,486B/1,490B,490C,490D/1/A,490D/1/B,490D/2,491,495,496A,496B,496C,497A,506,610A/1,610A/2,610B,612,613,614,615,729A.516				
247	193	ಕೆಂಪು ಜಮೀನುಗಳು 118B,118C,119B2,119B3,120A,120B,120C,120D,120E,121,122A,122B,122C,122D,123A,123B,123C,124A,124B,125A,125B/1,125B/2,125E,125A,126B/1,126B/2,127A/1,127A/2,127A/4,127B,128A,128B,129A,129B,129C,141B/1,141B/2A,141B/2B,141D/E,141F,142B,143B,143C,143D,143E/1,143E/2,143F,144A/B,144C,144D,144E,144F,144G,145A,144C,144D,144E,146A,147A,147B,147C,148B,148C,202B/1,202B/2,203A,202B,204,205,206,213A,213B,214,215A,215B,216,217,218A/1,218A/2,218B,219A,219B,220A,220B,221,222B,223,224,227,239,240,257,262,261,265B,267A,267B,576,577,578A,578B,579,580,581A,581B,582/2,583,584/A,585B,584C,584D,585A,585B,586,587,607/2,608A, 608B, 608C, 608D, 608E, 608F, 608G,686A,686B,686C,687,689,691A1,691B, 728A. 180,181,182A,182B,182C,183A,183B/1/1A,183B/1/A, 183B/1/B, 183B/1C, 183B/2, 183B/3, 183B/4, 183B/5, 183B/6, 183B/7, 183B/8, 183B/9,183B/10,183B/11,183B/12,183B/13,183B/14A,183B/14B,183B/14C,231A,232A,232B,233,224A,234B,235,236A/1,236A/2,236B,238A,238B,237,242,243,244A,244B. 191A/1,191A/1B,191A/1D,191A/1E,191A/1F,191A/2,191A/3a,191A/3b,191B,191C/1,191C/2,191D,192A,192B,192C,193A,193B,193C,194,195A,195B,195C,197,198,199,200A,200B,201A,201B,201C/1,202C/2,202A/1,202A/2. 269,270A,272,273A,273B,274A,274B,275A,275B/1,275B/2,	125000			

		282A,282B,282C,283,284,285,286,287,288,289A,289C,289D, ,290,291A,291B,291C,297,298,				
		300A,300B,301A,301B,302,304A,304B,304C,304D,304E,61 6,617,617B,618A/1,618A/2,618B,618C/1,618C/2,620B,620C, 620D,620E,620F,623,627A,646A.				
248	194	ಕೆಂಪು ಜಮೀನುಗಳು 293,294A,294/1,294C/2,295A,295B, 295C, 295D, 295E, 295F, 295G, 295H, 295I/1, 295I/2,305A,305B. 246/A. 311,312,312A,313,317,318A. 185,186A,186B,187A,187B,187C,187D,305C, 305D, 305E, 305F, 305G, 305H, 305J/1, 305J/2, 305J/3, 305J/4, 305J/5, 305J/6,305J/7,305J/8,305J/9,305J/10,305J,305K,307,308A,30 8B,308C,308D,308E,310B,319,320A,320B/1,320B/2,321A,3 21B,321D,322,323,324,325,326,327A,327B,328A,328B,329 A,329B,330A,330B,331A,331B,332B,333,334,335A,335B,33 6A,336B,337A/1,337A/2,337B,338/1,338/2,338/3,338/4,383 A/1,383A/2,383B,384A,384B,385A,385B/1,386B/2,387A,38 8,389A,390,391,392A,392B,393A,394,394A,394B,394C,394 D,394E/1,394E/2,394F,396,397,398,399,401,402,589B,590A, 591,592,594,595A/1,595A/2,595B,595A/6f,595A/6,,,596B,59 7f,597,,,598A,598B,598C,598D,599A/1,599A/2,599C,600A, 600B,601,602,603,605A,605B,606,620G,621A,621B,621C,62 2A,622B,622C,622D,625A,625B,625B/2,626,628B,628C,628 D,628E,629,630,631A,665. 339A,339B,339D,340,341A,341B,342,343A,344A,344B,345, 346A,346B/1,346B/2,346C/1,346C/2,346D,347,348A,348B,3 48C,349A,349B,350,351,352A,352B,353A,353B,353CD,353 E,353F,353G,354,355,356,357,358A,358B,358C,358D, 358E,359,360A,360B,361A,361B,362,363A,363B,363C,364, 365A,365B,366,367,368A,368B,369A,369B,369C,370A,370 B/1,370B/2,370B/3,370C,372,373,374,375,476A,376B,377,3 78,379A,379B/1,379B/2A,379B/2B,380A/1A,380A/1B/1,380 A/1B/2,380A/2,380B,382,403/A,403/B,404,405,406,407A,40 7B,407C,408A/1,408A/2,408A/3,408A/4,408B,409A,409B/1, 409B/2,409B/3,410A,410B/1,410B/2,410B/3,410/11,412A,	225000			

			412B,412/3,412/5,416,417,418,419,420,421A,421B,422A,422B/1,422B/2,423,424A,424B/1,424B/a,425A,425B,426,427,428,429,431B,432,433,434A,434B,444,445,446,447,448,449,450,451A,452,453,454,455,456,457,458,459,461A,461B,503A,503B/1,503B,504,507,508,509A,509B,509C,510A,510B,510C,511,512A,512B,512C,512D,512E,513A,513B,514,515,517,518,519,520,521A,521B,522,523,524,525,526,527A,527B,528,529B,529A/2,529B,530A,531,532,533,534,535A/1,535A/2,535B,537A,537B,538,539A,539B,540,541A,541B,542,544A,545,547,548A,549A,549B,550,551552A,552B,554,555A,555B,556C,557,558,560,561A,561B,562A,562B,563,564,565A,565B,566,568,569,570,571,572A,572B,573,574A,574B/1,574B/2,575,631B,632,633,634A,634B,634C,635A,635B,636A,636B/1,636B/2,637,638,639A/1,639A/2,639B/1,639B/2,640,641,642A,642B,644,645,646B,647A/1,647A/2b,648,649,650/1,651,652,653,654,655,656A,656B,656C,658,659,660A,660B,661,662,663,664,666,667A,667B,668A,668B,669A/1,669A/2,669B,670,671A,671B,672A/1,672A/2,672B/1,672B/2,673A,673B,673C,674A/1,674A/2,674B/1,674B/2,675,676,677,678,679,680,681,682,683A,683B,684A,684B,684C,685,691C/D/2/a,691C/D2,2B,691C/D2/C,691D/1,691E,692B,693A,693B,693C,693CD,693E,693F,694,695,696A,696BC,696D,697A,697B,698A,698B,698C,698D,699,700A,700B,700C/1,700C/2,700DE,701A,701B,701C,702A,702B,703A,703B,704,705,706A,706B,707,708,709,710/2,711,711B,711C,712,713A/1,713A/2A,713/2b,713A/2D,713A/2E,714,715,716A,716B,717,718A,718B,719,720A,720B,721,722,723,724,724B,725A,725B,726,727.					
249	195		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			390000		
250	196	16	ಹರೆಗೊಂಡನಹಳ್ಳಿ				1000	1500
251			ಹಗರಿಬೊಮ್ಮನಹಳ್ಳಿ ಪುರಸಭೆಗೆ ಹತ್ತಿರವಿರುವ ಹರೆಗೊಂಡನಹಳ್ಳಿ ಗ್ರಾಮದ ಲೇಔಟ್‌ಗಳು					2000

೨೫೪

252	197	<p>ಉರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಹೆಚ್.ಬಿ.ಪಿ.ಜಮೀನುಗಳು</p> <p>152/5,152/6,154/2A,154/2B,154/2C,154/2D,156/1,156/2,161.134/1,134/2,134/3,134/4,134/5,134/6,134/7,153/1,152/2,154/1,154/2,155/1,155/2,173/1,173/2,173/3,174/1,174/2,174/3,186/2,187/1,188/2,188/3,188/4,189/2,189/3,190/2,190/4,</p>	160000				
253	198	<p>ಕೆಂಪು ಜಮೀನುಗಳು</p> <p>125/2,125/3,126/1,126/2,126/3,126/4,127a1,121/1B,127/2,127/4,127/5,127/6,127/7,128/1,128/2,128/3,128/4,128/5,129/1,129/2,129/3,129/4,129/5,133/1,133/2,133/3,133/4,133/5,133/6,133/7,133/8,133/9,133/10,133/11,133/12,133/13,133/14,133/15,133/16,133/17,133/18,135/1,135/2,135/3,139,140A,140B,140C,141A/a,141AB,142/1,142/2,142/3,143/1,143/2,143/3,143/4,145/1,145/2A,145/2B,145/3,145/4,145/5,146/4B,147/2,147/3,148149/1,149/2,168/4,175/2B,175/2C,175/3,177/2,180/3,182/5,182/5,182/8,183,184/1,184/2,185/1,185/2,197,198/1,199/1,200/1,200/4,201/2,203/2,204/1,204/1C,2042A,210/2C,211/1,212/A,213/1,213/2,214,230/1,230/2,231/1,231,233/1,232/2,233/1A,233/1B,233/1C,233/2S,234/3,234/4,234/5,235/1,240,241/1,242/3,243/2,244/1,244/2,</p>	140000				
254	199	<p>ಹೆಚ್.ಬಿ.ಪಿ.</p> <p>47/1,47/2,86/5B,86/6,86/7,86/3B,87/3,100/2,119,120/2,134/6,141/1B,242/B,166F,171/1,171/2,172,174/4,175/1,175/2A,12/7,210/3C,236.</p> <p>3/2,61/1,66/2,73/1,76,91/2,91/4,108/4,124,125/1,149/3,149/4,149/5,149/6,149/7,149/8,149/9,149/10,150/1,150/2,150/3,150/4,150/4,150/4,150/4,150/5,150/6,151/1,151/5,151/2,151/3,151/4,152/1,152/2,152/3,152/4,167/1,168/1,169,178/3,178/6,180,195,196,199/3,200,201/1,202,203/1,203/4,209/1,209/2,210/1,210/3,212/1,212/2,215/1,216,217,220,222/1,223/f,223,,,224/1,224/2,225,226,227,238/1,238/2,239/1,239/2,250/3.</p>	160000				
255	200	<p>ಉರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು</p> <p>16/2,17/1A,17/1/6,193,20/1,20/3,21/1,23/1,25,58/1,108/1,136/2,156/2,182/4,250/2.26/1,26/2,26/3,26/4,29/1,30/2,30/1,31/1,31/2,31/6,39/3,40,41/1,41/2,42,43,44,45,46,48,49,</p>	140000				

೨೫೫

			50/2,51/1,52/2,53/1,53/2,55/1,56/1a,56/1B,57/1,57/2,66/1,86/2,86/31,86/3/B,86/4,86/5A,86/7A,89/1,89/3,89/4,90,91,101/1,101/2,101/3,101/4,102/1,102/3a,102/3b,102/A,106/2,106/B,107/1,107/2,107/3,108/3,110/3b,111/1,111/2,111/3,113/2,121/1,121/2.1,2,3/1,3/2,4/1,4/2,5/1,5/2,6,7,8/1,8/2,9/1,9/2,10/1,10/2,11/1,11/2,12,13/1,13/2,14/1,14/2,15/1,15/2,16/3,17/1E,17/1F,18/1,18/2,19/1,19/2,21/2,22/1,22/2,23/2a,27/1,36/2,37/1,37/2,38,39/1,39/2,54/1,54/2,58/2,59,60,62/1,65/2,65/3,65/4,65/5,72,73/2,74,75/1,75/2,75B,75A,75/5,75/6,75/7,76/1,76/2,83,85,86/1A,92/1,92/2,92/3,93/1,93/2,94/3,94/2,98/4,108/5,109/2,109/3,110/1,110/2,110/3A,116/2,121/3A,121/3B,122,123/1,123/2,136/1,161/2,162,163/1,163/2,163/3,164/1,164/2,168/3,178/2,178/4,178/5,179/1,179/3A,179/3B,181,181/3,182/2,198/1,206/1,206/2,207/1,207/2,208/3,222/2A,222/2B,227/1,227/2,229,234/2,242/1,245/3,248/1,248/3,248/4,248/5,249/1,249/2,249/3,250/1,251,252/1,253/3,254.					
256	201		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				300000	
257	202		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು: 26,117,118,120,114,115,105,62,94,95,96,9799,103,104,119,121,116,27,113,112,109, 106, 102,100,31,32,52,53,54,55,56,59,61,65,64,98.	800000	900000		1000000	
258	203	17	ಕನ್ನಿ ಹಳ್ಳಿ					1000
259	204		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪುಜಮೀನುಗಳು 1,2A,2B,2C,2D,4A,9,12A,12B,13A,13B,13C,13D,22,23B,24,26,27,28A,42B,44,45A,45B,46,47A,47B,48,48A,49B,49C,65,67A,67B,67C,77A,80B,81,82A,82B,83A,83B,84/1,84/3,85A,85B,86,87A,87B,87C,87D,88A,88B,88C,88D,91,92A/2B,92A/2C,92B,92C,92D,95A,95B,99A,99B,100C,100D,100E,111AB/1,111AB/2,108B/2,108B,114,115A,115B,115C/1,115C/2,116A/1,116A/2,116B,117,118,122A/1,122A/3,22A/4,122B/1,122B/2,122B/3,122C,122D,152A,152B,153A/1,153A/2,153C,154,155,156A,156B,156C,156D/1,156D/2,157A,157B,157C,158A,158B/1,158B/2,158C,159A,159C,159D,159E,159F,160,161,162A,162B,162C,163A,163B,163C,164,165,166A,166B,	120000				

೨೫೬

		166C,168,169,170A,170B,170C,171Aಅ,171Aಆ,171Aಇ,171Aಈ,171Aಉ,171B,172ಅ,172ಆ,172ಇ,173,174,178/1,178/2,178/3 . 4A,5A,5B,7A/1,7A/2, 7A/3, 7A/4, 7A/5, 7B,7C,8A/1, 8A/2, 8A/3, 8A/4,8A/5,8B,8C,10,11,12C,13E,14A,14B,14C,15,16,18A,18 B,18C,19A,19B/1,19B/2,19C,20A,20B,23A,25A,29B,30,32A, 32B,33,35A,35B,35C,35D,4A,4B, 5A,5B,7A/1,7A/2, 7A/3, 7A/4, 7A/5, 7B,7C,8A/1, 8A/2,8A/3,8A/4,8A/5,8B,8C,10,11,12C,13E,14A,14B,14C,15 ,16,18A,18B,18C,19A,19B/1,19B/2,19C,20A,20B,23A,25A,2 9B,30,32A,32B,33,35A,35B,35C,35D,35E,35F,36A,36B,38,3 9A,39B,39C,40A,40B.				
260	205	ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಬೋರ್ಡ್ ಜಮೀನುಗಳು 28B,34,37,54E,55A,64A,66D,79B,79C,79D,79E,84/2,84A/2, 100A,100B,100H,108A,111C,120/2,123C,123D,128B, 128C, 128D, 128E, 128F, 128G, 128H, 128I, 128J, 128K, 128L,129B/1,129B/2,129C, 129D, 129E, 129F, 129G, 129H, 129I, 129J, 129K, 129L/1, 129L/2, 129M, 129N,129O,129P,129Q,129R,129S,129T,130B/2,130B/3,130 B/4,130B/5,130B/6,134B,136/1,136/2,136/3,136/4,136/5,136/ 6,136/7,137A,137B,137C,138,139A,139B,139C,143E,146,17 9A, 179B, 179C, 179D, 179E, 179F, 179G, 179H, 179I, 179J, 179K, 179L, 179M.	150000			
261	206	ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಮಳಿ41,42A,50,51A,51B,52,53A, 53B, 53C, 53D, 53E, 54A, 54B, 54C, 54D, 54E,55A,55C,56,57,58A,58B,58C,58D,59A,59B,59C,59E,60 A, 60B, 60C,60D/1,60D/2,60E,60F,60G,61A,61B,61C,61D,62/1,62/2 A,62/2B,63A,63B,63C,63D,64B,66A,66B,66C,67D/1,67D/2, 67D/3,68A,68B/1,68B/2,69A,69B,69C,69D,70,71,72,72A,72 B,73A/1,73A/2,73B/1,73B/2,73B/3,73C,74A,74B,75A,76A,7 6B,76C,77B,79A,79F,80A,89A/1,89B/1,89B/2,89C,89D/1,	125000			

			89D/2,89E,94A/2,94B,97A,97B,98B,100F,100I,101,102,104,106A,106B,106C,107AB,107C,112A,112B,113,119A/1,119A/2,119B/1,119B/2,120/3,122A/2,122A/1,123A/2,123A/3,123B,123E,123F,125,126A,126B,127,128A,130A,131A,131B,132A,132B,132C,132D,132E,134A,140,141A/2,141A/2,141A/4,141A/5A,141A/5B,141A/7,141B,141C/1,141C/2,142,143AB,143C,143D,144A,144B,144C,145A,145B,145C,147,148,149,150,151A/1,151A/2,151B/1,151B/2,151B/3,151C/1,151C/2,151C/3,153B,157D,159B,167,175A,175B,175C,176,177,						
262	207		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು					230000	
263	208		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು 89,92,93,94,95,96,97,98,99,100,101,102,103,104,105,106,107,108,109, 110,111,112,113,122,123,124	170000	200000				
264	215	18	ಕಲ್ಲಹಣ್ಣು					1000	1300
265	216		ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು 1,2,3A,3B/1,3B/2,4A,4B,4C,5,6,7A,7B,8A/1,8A/2,8B,9A,9B,9C,10A,10B,11,12,,13A,13B,13C,14,15,16A,16B,17,18,19A,19B,20,21,22A,22B/f,22B/,,22B/f,22C,23,24A,24B/1,24B/2,24B/3,24B/4,24B/5,25B/f,24B/1,24C,25,26,27C,27B,28A,28B,28C,29,30,31A,31B1,31B/2,33A,33B,33C,33G/1,33G/2,34,36B,36C,36D/1,36D/2,36E,37A/1,37A/2,37B,175A,175B,176,177,179,180.191,192,104,199B/2,200A,200B,200C,255A/1,255A/2,255A/3,255B/1,255B/2,256A,256B,258f,248,,27A,28A,33E,35B,42A,43,44E,56,58B/1,58B/f,181,195A,195E,196,197B,198B,201A,201C,203A/1,203D,205A,205B,207,211A,213,259,260B/2,262A,263A,267A,278A,280F,281B/2,282,287,290A,291,347A,348A,352,363,364A,364B,366B,368B/1,368B/3,371B,372C,373A/3,373B,382,386A,386BC,387A,398B/1. 27B,33D,33F,35A,36A,40B,44F,57A/1,78B/...,136A,137A,137B,138,139,140,141,142,143/1,195B,195F,195G,195A,198A,201B,202,203A/3,203C,204A/1,204A/2,206A,206B,209,210/2,211B,214,222A,260A,260B/3,261,261B,262B,263B,264,265,267B,268A,268B,270f,270,,278B,279,281A,281B/1,283A,283B,284A,284B,285A,288A,289,290B,292A,292B,293,294,	120000					

೩೫೮

		346B,348B,353B,354B,366C,366D,368A,368B/2,372,372B,373A/1,373A/2,374A,374B,375C,375D,375E,376A,376B/2,377B,378A/1,383,384,387B,388,398B/2,398C,399A,405A/f,405A,405B,406B.				
266	217	ಕೊಳವೆ ಬಾವಿ 40C,41,42B,		150000		
267	218	ಊರಿಗೆ ದೂರ ಮತ್ತು ಅಕ್ಕ ಪಕ್ಕದ ಜಮೀನುಗಳು 38A,38B38C,38D,38E,38F,38G,39,40A,44A,44B,44C,44D,44G,47A,47B,47C,50A,50C,51C/1,51C/2,51C/3,51D,52A,52B,52C,52E,52F,52G,53A,53B,53C,53D,53E,54A,54B,54C,54D,54E,55A,55B,55C,55D,55E,55F,57A/2,57B,58A/1,58A/2,58B/2,60,61,62,64,65A,68,69,70,71A,73,74A,75A,75C,75D/1,75D/2,75E,76,77,77B/2,77C/2,78A,78B/f,79,80,81A,81B,82,83,84A,84B,85A,86A,87,88,89AB/1,89AB/2,90,92,93,94,95A,95B,96A,96BC,97,98,99A,100A,100B,101B,105B,106,114A,114B,115A,115B,116,117,118A,118C,120,121,122A,122B,123,124,126,127A,127B,128,129,131A,131B,132A,132B,134A,134B,143/3,143/4/144,146,147A,147B,148A,153/1,154,156,157,161A,161B,162A,162B,163A,163B,165,166A,166B166D,166E,167,168A,168B,169A,169,171,172,173,174A,174C,183,184,186A,186B,186C,186D,190A,195D,195H,195I,195J,195L/1,195O,199A,199B/1,199B/2,199B/3,204B/1,204B/3,204B/2,212B,212C,212D/2,212D/E,277A,277B,277C,280A,280B,280C/1,280C/2,280D,285B/1,285B/2,286,295,297,298A,f,298A/,290B/1,290B/2,298C,299A,299BC,300A,300BC,301AB,304,305,307,309,310,313,314,315,316A,316B,317,318,322A,322B,323,324,325,326,327,328,329A,329B,329C,330A,330B,331,332A,333B,333C,334,335,337A,338B,339B,340,341,343C,344A,344B,345A,345C,346B,350B,351,355,356,358,359B,360A,360C,361,362,375A,378B,380A,380B/1,380B/2,380B/3,380C,381A/1,381A/2,381B,389A,389B,390,391A,391B,392B,392C,392A,393B/1,393C394A,394B,395A,395B/1,395B/2,395B/3,395B/4,397B,398A,399B,400B,401B,402,403B.	110000			
268	219	ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			190000	

269	233	19	ಮಾಲವಿ				1000	1500
270	234		<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು</p> <p>1A,2A,2B,3D/1,4A,4C,5A,5C/1A,5C/1B,5C/1C,6A,6B,6C,8A1,8A3,8D/1,8D/2,8D/3,14A,30A1,435C/6,37A,37B,45A/1A,45A/B,45B/1,45C/3,46A1,46A/4,49B,50A,50B,50C,51A1,51B,62A,62C,62D,64A/1,64A/2,64A./3,64B,64C,65A,65B,68C,68B,69,70A,70B,70C/2,70D,71A,71B,72A,B,C,D,E,73A,B,C,74,75A/1,84,85A/1,85B,86A/2,86C,87A,87C/1,87C/2,88A,88B,88C,89A,.C,90A,91,92A/1,A/2,A/3,A/4,92C,93A,93B,B/2,93E,94A./1,A/2,94C,95A,96A/2A,98A/2B,96C/,96DI,97A,101A,B,C,103A,117A,117C,125A/2A,B,C,125B/3,126A,126C/1,126C/3,126B,126C/16,127C/14,127C/3,C/4F,127C/5,120A,120B,148A,200C,202A,202B,219B,C,D,220A,B/1,B/2,B/3,222B,223A,228A,B,232,234A,B,C,235C,238D,238C,239/A,B,240,241,242F,244B,244C,244D,244E,245B,245A,245C,247B,248B,C,249A,B,250,A,B,C,D,E,F,G,251A,252,253A,253B,253C,254A,B,C,255B,255C,255D,255E,256A,B,C,D,E,257A,257B/1,257B/2,258A,258B,259A,259B,260B,261A/1A,261A/1B,261A/2,261B,262A/2,262A/A262A/1B,262A/2,262B,263A/1263A/2,263A/3,263A/1,263B/2A263B/2B,263B/2C,263B/2D,264A/2,264B,265C,266B,C,257A,B,268A,B,C,269A,B,270B/1,270B/2,270B/3,B/B,270A/1,A/2,A/3,A/4,271B,274A/1,274B,274C,274D,E,F/1,F/2,G/1`G/2,G/3,275B,C,278A/1,278B,285A/1,285A/2,285B,C,310C/2,314A,316A1,316A,349B/2,350A/2,B/2,C/2,A/2,366B,C/2,366D/2A,367A/1,367F,368A/2,368B/2,368C/2,A/2,B/2,369A/2,369C/2,374A/2A,375B,377A,B,378B,C,379A/1,379A/2,379,380A,381f,,... †,382A,B/C,383,384,385,386,387,388,389A,389B/3,390,391A/2,391B,391C,391D,391F,193A,393B,394,3996,397E,397B,C,398A,B,403B,404A,B,C,D,E,F,411B,C,412,413A,B,C,D,E,F,415A,415B,C,D,E,F,416,417 f,,,,,,,418A,418B,C,D,E,419A,420</p>	140000				
271	235		<p>ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಬಾವಿ2C,3A,3D/2,5B,7B1,B2,B3,B4,8A/2,15D,49B,62B,68A,85A/1,A/2,86A/1,89A,90A,93C/1,93C/2A,93D/1,96A/1,</p>		160000			

		97A/2C,96C/1,6A/2,98C,102,188A/3,200A,B,203B1,203B/2,290F,230A,233,238C,243,244A,246A,246B,247B,248B,260A/1A,260A/2,267A,268B/3,376B,C,375A,376,378A,382/R,361/5,392,395.9A/1,9A/2,10A,11A,B,C,13,15A,16A/2A,16A/2B,17A,17B,17C,17D,18A,18B,C,18D,E,19,20A/1,20A/2,20B/C,21A,21A,B,22,23A1,23A/2,23C,24,26A,26B,27A,27B,C,26A,B/1,B/3,26A,26B,27A,27B,C,28A,B/1,B/3,29A/4,29B/36,31,32,33A,33B/1,40A,40B,41A/1,41A/2,41B/K,41O/12,47A/1,47A/2,47A/3,127A,128D3/1,129A,B,E,D,130,A,B,130B,C,133C,134,A,B,C,D,E,135A,B,136A,136C/2,136C/3,137,138A,138B,C,D,139A/2A,139A/2B,139A/2C,139D,140A,140C,141A/1,141A/2,141C,142A/1,A/2,142C/1,142C/2,142D,143A,143C,144A,144C,144C/2,145A/1,145A/2,145C,147A,B,1491/2,150A,B,151A,165C,177,179,182A,186A,305,306C,307AB,308C,310A,311C/1,311C/2,C/3,C/4,312f,,,,,313A/1,313A/3,B/3,B/2,314B/1,314B/2,314B3,B4,B5,315A/1,315B/2,316C/2,316C/3,325A,325B.				
272	236	ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಬೋರ್ಡ್ ಜಮೀನುಗಳು 14C,28B/2,180A,181A,181C,182C,183A/1,183A/2,183A/3,183A/4,183A/5,183A/6,187C,188A/1,191B,192A/1,192A/3,193,326B,349A/2	160000			
273	237	(ಕಾಲು ನಡಿಗೆ) ಪಾದ ರಸ್ತೆ ಹಾಗೂ ಇತರ ಜಮೀನುಗಳು - ಹೆಚ್.ಬಿ.ಪಿ. ಜಮೀನುಗಳು 25,156A,166A,166B,166C,166D,E,167B,167B,169,170A,312A2,312...,312‡,312‡,313A/2,315A,316C/1,314A/2.	190000			
274	238	ಕೆಂಪು ಜಮೀನುಗಳು30C6/f,30C/,,,34A/1,35A/3,35/B,38B,38C/1,38D,39B,41B/1C,42A/1,42A/2,42A/3,43A,44A,44B,44C,46B/2,52A,B,53B,54A/2B,54B/1,55A1,59A,59C,60,61A1,61B,61C,66A/1,66A/3,74AB,75A,75B,76D,77A,77B,79,80,81,91C/2b,103A,104,105B,105D,105E,105F,105H,105J/2,106Abf,106AB...,107A/1,107A/2,108B,109,110,111A,B,C,1AB,113A,B,115A/2,115B/2,115B/3,116A/1,118C,119A/1,120A/2,120A/2C,121A,121B/1,121B/2,121B/3,121E/1,121E/2,121E/3,121F/1,	140000			

ಒಟ್ಟು

			121F/2,122G/1,123A,123C/2,C/3,146A,146C/1,146C/3,165D,185A,123C/2,C/3,C/3,146A,146C/1,146C/3,165D,185A/1,188B,189A,B,195A,195B,195D/2A,196B,197A,197C,197D/1197E/2,197F/2,197F/3,197F1,F2,GH/1,198A,198C/1f,206B/1,B/2,206C,206D/1,207,207D,208A,214A,B,212F,214B,216,216A/2,216B,217A,218AB,219E,219G/A,235AB,235/2,237/1,237/2,238/A,242B,C,D,E,247C,247D,250B,250C,250D,276A/2,306A,310C/1,311A/1,317A,B/1,B/3,317C/2,318A1,318A3,318B/1,318B/3,319A/2,319A/3,325D,369D/2,369E/2f,369E/2,,,369H,371C,371D/1,372A/2,372B/2,399,400,401,403A,404G,405,406,407,408,409,410A,B/1A,B/1,410B/2,410B/3,410A,					
275	239		ಕೆಂಪು ಬಾವಿ 35C/1,49A,49C,51A1,52,53E,54A/1A,55A/2,55B,56A,56B,57AB,58A,58B/1,59B,66A/2,67/1,67/2,71B,76AB,77B,94A/1,95B,97B,98A/1,105A,105C,105I,105J/I,107A,107B,108A,114B,115B,115B/1,115B/2,116A1,123D,124A,127C/3,C/4,,,172A,B,C,D,173A,B,174,175,185A/2,185A/3,185A/4,185A/5,185A/6,190,191A,192B/2,192B/3,194A,194C,194D,194E/1,194E/2,194F,G,195D/1,195D/2C,197E/1I,198C/1,,,199,206A,207B/3,208B,208C,209,210A,210B,211,212C,212D,212E,214A,228A,230B,231,235D/1,235D/2,236/1,238/B,242A,247E,255A,274A,280,309,316A/2,316B3,319A/1,325C,336D/2,367D,367E/D2,		160000			
276	240		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			290000		
277	241	20	ಮಾದೂರು				1000	1300
278	242		ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಮಸಾರಿ 187,190,191,192,193,194A,194B,195,196A,196B,197,198,200,200B,201A,201B,202A/1,202A/2,203A/3,202A/4,202A/5,202C,202D/1,202D/2,203A,203B,204A,204B,206,207,208,209,210B,213,213/2,213/4,214,215,216,217A,217B,218A,218A/1B,218A/1C,218A/1D,218A/1E,218A/2A2,218A/2A,218A/2B,218B,219,220/1,22/2,220/3,221,222,225,226,227,229,230,231,232A,232B,234B,234,,,235,236,237,238A,240,241,242,243A,243B,244A,244B,245A,245B,245C,246,247,247B,247C,247D,247E,275F,247H,247I,248A/1,248A/2,248A/3,243B,249,	130000				

		<p>250,251B,251C,252,253,254,255,256,256,,,257,258f,258,,,259,261262,263,264A,264B,264C,265A/1,265A/2,266A,266A/2,267A/1,267A/2,267B,268A,268B,268C,268D,268E,268F,268G,268H,269A,269B,269C,270A,270B,271,272A,272B,273,273B,274,275,276A,276B,276C,276D,278,279,280,290A/1,290A/2,290B,291/1,291/2,292,2293/1A,293/A3,293/1B,293/2,294/1,294/1B,294/2,294/3,294/4,294/5,294/5.295,296/1,296/2,297,298/1,298/2,298/3,298/4,298/5,299,300,301,302,303/1,303/2,304,306/1,306/2,306/3,306/4,307/3,307/4,307/5,308/1,308/2,308/3,309/1,309/2,309/3,309/4,309/5,309/6.</p> <p>148A,148B,148C,148D,149,150,151,153A,153B,154,155,156A,156B,157,158,159A,158B,160,161,162A,162B,163,164,165,166,167,168,170,171,172A,172B/1,172B/2,172B/3,173,174A,176A,176B,177A,177C,179A,179B,179C,179D,179E,179F,179G,179H,180,181,182B,182C,183A,183B,183,184A,184B,184C,184D,184E/1,184F/2,184G,184H,184I,184J,184K,184L M/1,184LM/2,184LM/3,185A1,185A2,185A3,185A4,185B1,185B2,185C,185D1,185D2,185E,185F,185G,185H,280BC,281,282A,282B,282C,282D,282E,282F,284B,285AB/1,285AB/2,286D,287A,287B,288A,288B,289.</p>				
279	243	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಮಸಾಠಿ1,2/1,2/2,2/3,3A,3B,4,5A,5B,6,7,8,9,10A,10B,10C,10D,11A,11B,12,13,14A,14B,15,16,17A,17B,18A,18B,18C/f,18D,19A/1,19A/2,19A/2B,19B,20,21A,21B,21C,23,24,25/1,25/2,25/3,25./426A,26B/1,27A/1,27A/2,28,29,30A1,30A2,31AB/2,31B/1,32,33,34A,,,34A...,40A/2,40B,40C,41A,41B,42A,42B,43A,43B,43C,44A,44B,45A,45B,45C,46,47A,47B,47C,48A/1,48A/2,48B,48C/1,48C/2,48C/3,48D,49A,49B/1,49B/2,49B/3,66A/2,66B,67,68,69,70,71A,71B,,72,73A,73B,74,75A,75B,75C,76A,76B,77,78A,78B,79,80,81AB,82A,82B,82C,82D,83,83/1,84A,84B,85A,85B,85G,85D,86A,86B,86C,86D,87,88,89A,89B,90,91A,91B/1,91B/2,91C,92,93A,93B,93C,94,95A,95B,96A,96B/1,96B/2,101ABC/1,97ABC/2,97ABC/3,98A,98B,99,100,101,102A,102B,102B/2,102C,103A,103B,104/1,104/2,105A,105B/1,105B/2,106,107f,107,,,107...,107†,108,109,</p>	130000			

ಬಿ.ಟಿ.ಡಿ

			110A/1,110A/2,110B,111,112,113,114,115,116,117,118,119,120,121,122,123,123B,123C,124A,124B,125A,125B,139A,139B,139C/1,139C/2,140A,140B,141,142,143,144A,144B,145,146A,146B,146C.39D,40A/1.34A†,34A‡,34B,35A3,36,37A,37B,37C,38A,38B,38C,39A,39B,39C/1,39C/2,39C/3,49C,50A,50C/1,50B/2,50B/3,50C/1,50CC2,50CC3,51A1,51AA2,51B/1,51B/2,52A,52B,52C,52D,52E,53/1,53/2,54A,54B/1,54B/2,54C,54D,55A,55B,55C,56A,56B,56C,56D,56E,56F,56G,57,58A,58B,59A,59B,60,61A,61AA/261B,62,63/1,63/2,63/3,64A,65B,65A,65C,66A/1,126,127,128,129,130,131/1,131/2,132A,132B,133,134,135,136,137,138A,138B.					
280			ಬೋರ್‌ವೆಲ್ ಜಮೀನುಗಳು		150000			
281	244		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			180000		
282	245	21	ನೆಲ್ಲುಕುದುರಿ				1000	1500
283	246		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕಷ್ಟ ಜಮೀನುಗಳು 1A,1B/1,1B/3,1B/4,2,3,4A,4B,5,6,7,8,9,10A,10B,11A,12B,13,14A,14B,14C,14D,14E,14C,14AB,15C,16,17A,17B,17C,18,19A,19B,20,21A/2,21B/2,21B/3,22A/1,22B,22C,22D,22E,22F,22G,22H,22I,23A,23B/1,23B/2,24/2,25,26A,26B,27A/1,27A/2,27A/3,27B,28A,28B,28C,28D,28E,29A,29B,30A,30B,31A,31B,31C,32A,32B,32C,33A,33B,33C,33D,34A,34B,34C,35AB,35C,36,38A,38B,38C,39,40A,40B,40C,41A,41B/1,41B/2,41C,43,44,45A,45B,46,47,48,49,63B/1,63B/2,64,65A,65B,66,69A,70A/2,70B/2,73A,73B,73C,74,75,76,77,78,79A,79B,80,81,82,83A,83B,84,85/1,85/2,85/3,86B,86C,90A,90B/1,90C/1,156A/1,156B/1,156C/1,156D,156E,156F/1,156H/1,156I,170A,170B,170C,170D,171A,171B,172A,172B,172C,172D,172E,172F,172G,172H,172I,172J,173A,173B,173C,173D,173E,173F,173G,173H,173I,173J,173K,174,175A,175B,176,178A,178B,180A,180B,181A,181B/1,181C,182A,182B/1,183,184A,184B,184C,184D,184E,185,188B,197,198,199,200A,200B,201A,201B,201f,202,203,205A,205B,206B,207,208A,208B,209,210A,210B,210C,212B,213A,213B,213C,214,215,216A,216B,217,218,219A,219B,226F,226G,226H,227A,227B,227C,	130000				

೩೬೪

		229,230AB,231,232A,232B,233,234,235,236,240AB,240C,241A,241B,242B,242C,243A,243B,244A,244B,245A,245B,246A,246B,247A,247B,247C,247D,248A,248B,250A,250B,250C,251A,251B,252,253AB,255,256,257A,257B,259,260A,260B,261A,261B,262A,262B,262C,262D,262E,262F,263A,263B,264A,264B,264C,266A,266B,303A/1,303A/2,318A,319A,					
284	247	ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕಷ್ಟ ಜಮೀನುಗಳು21A/1,22A/2,22A/3A,22A/3b,22J,24/1,93B,95A,115A,115B,116AZ,116B,117,122B,129E/1,168A,277,288,290A,300A/1,329D/2,330B,331A,331C,333,334A/1,334A/2,334A/3,334B,336A,336B,336C/1,336C/2,338A,338B,339A,340A/1,340A/3,340B,340C,341B,343A,347A,346B,350A/2,351B,351C,352AB,352C,353B,355A/1,359A,359C,359E,359F,360B,361A/2,369A/2,369B/2,372A,372B/1,372B/2,374A,374B,376C,378B,379A/2,379C,381B/1,382A/1,382A/3,383C,387A/2,387B/2,387C/2,388B,388B,390A/2,392B,393B,394C396B,369D,379D,397E,397F/2,398D,398E,399A,403A,403B,405B,409A/2,410A,410B,410C,410D,410G,410J,410K,410L,410M,410O,410R/2,412A,412B,413,417A,417B,420B,422B,424B,425A,426A,426B,431B,441C/2,446A,446B,454B,	150000				
285	248	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕಷ್ಟ ಜಮೀನುಗಳು90D1,90E1,90F,92A/1,92B/1,92B/3,92C/1,93A/2,94,95B,96A,96B,97A,97B,99A,99B,100A,100B,100C,101,102A/1,102A/2,102B,102C,103A,103BC,103D,103E,104,105,106,107,109,110,111,112A,112B,112C,113/1,113/2,114/1,114/2,187,190,191,192,193,194,195A,195B.119A,123A/2,124A/2,124B,125A/2,125B,125C,125D,126,127,128A,128B,129A/2,129B/1,129C/1,129D/1,129F/1,152B,153A,155A,155B/1,157B/1,157B/1,157B/2,157B/3,158A/2,158B/2,158C/2,158D/2,159E,158G,158H,159B,160A/1,161A,161B/1,162A,162BCD,162E,162F,162G,163A/1,163B/1,165A,166A/1,166A/2,166A/3,166A/4,177,204,206A,211,220,221,222,223A,223B,223C,224A/2,224B,226A/2,226B,226C,226D,228,248C,258,267A,267B,268,269A,269B,295,296A,296B,297,298A,f,298A,,298B,298C,298D,300A/2,300A/3,300A/4,300A/5,322A/1,322D/1,	130000				

ಬಿ.ಒ.ಬಿ

			323A/1,323B/1,410N,410P,410Q,410R,410R/3,415/1,415/2,416A/2,416B/2,416B/3,416C/2,416C/3,416C/4,416D/2,416E/2,416F,416G,416H,416I,417B,418,419,420A,420C,421A/1,421A/2,421B,422A,422C,423A,423B/1,423B/2,424A,425B,427,428,431A,432A,432B,432C,433A,433B,434A,434B,434C,435,436A,436B,437A,437B,437C,437D,437E,437F,437G,437H,437I,438,439A,439B,440A,440B,440C,440D,440E,440F,440G,441A,441B,441C/1,442B,443A/1,443A/2,443B,443C,443D,444A,444B,444C,444D,445A,445B,445C,446C,446D,447A,447B,447C,448A,448B,448C,448D,449A,449B,449C,449D,450/1,450/2,450/3,452A,453A,453B,453C,454A,454C,454D,455A,455B,455C,455D,456A,456B,456C,456D,456E,457A,457B,457C,457D,457E,457F,457G,457H,457I,457J,457K.					
286	249		ಕೆಂಪು ಬೋರ್ಡ್ ಜಮೀನುಗಳು 329C/2A,331B,332,335,339B,340A/2,341A,342B/2A,342B/2B,344B,345A,346,348,349B,350A/1,350B,355B/1,358,359B,359D,360A,360C,361B/1,370B,371B,373,375,376A,376B,378A/2,379B,380A,380B/2,381A,381B/2,382B/1,382B/3,383A,384B,389,396B,391A/2,391B,393A/2,394A/1,394A/2,395B/1,395B/2,396A,396C,397ABC,397F/1,497G,398ABC,399B,400,401,402,404A,404B,405A,405C,410E/1,410H,410J,451A,451B,452B,		150000			
287	250		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			200000		
288	251		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು90,92,93,78,77,75,74,89,71,73,70,72,202,203,65,64,205,206,207,63,208,61,60,59,210,211,208,219,220,221,222,223,224,225,226,28,29,32,33,38,40,41,45,44,43,57.	180000	200000	250000		
289	252	22	ಉಲವತ್ತಿ				1000	1500
290	253		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 1A,1B,2A,2B,3A,3B,4/1,4/2,5/1,5/2,5/3,6/2/A,6/2/B,6/2/C,7,8A,9,10AB/1,10C,11A,11B,11C,11D,12A,12B,12C,12D,12E,13A,13B,13C,13D,14A/1,14A/2,14A/3,14A/4,14B/1,14B/2,14B/3,14B/4,15,16,18,19A,19B/1,19B/2,20,21A,21B,22,23A,23B,24BO,25A,25C,26A,27A,27B,28A,28B,28D,28E,29C,30,	150000				

		<p>31,32A,32D,33A,33B/1,33B/2,34A,34B,35A,35C,37A,37C,38A,38C/1,38C/2,40C,40D/2,41A,41B,41C,41D,42A,42B,42C,43A/1,43A/2,43C/1,43C/2,44A/1,44A/2,44B,54A/1,46A,46C,41,48,49AB/1,49AB/2,50A,50B,50C/9,50C/1B,52A,53,54A,54C,54D,55,56A,56B,C,57A/1,57A/2,57B,C,58,59A,59B,60A,60B/1,60B/2,61,62,63A/1,63A/3,63B/1a,63B/1b,63B/3A,63B/3B,63B/3C,64,65,66A,66C,67A,68A,68B/1,68B/3,68C,69A,69B/1,70,71A,71B,71C,72A,73A,74A,75,76A,76C,77,78A,79,80A/1,80A/3,80B/1,80B/2,81A,82,83A,83B,85A,85B,86,87,89B/1,92A/1,94A,117A,119A,128,133B,136D,137A/1,138.139A/1,144A/1,144A/2,155D,155E,155F,155G/1,155G/2,155G/3,155H/1,156B/2,157B,162AB/1,162C/1,166B/2,167,169A/2,176A/2,176A/4,176A/8,177A,177C,184A/1,184A/2,184A/3,186,188,189A,189B,190,191,192B,192C/1,192C/2,192D,193A,193B/1,193B/2,193B/3,193B/4,193C,193D,194f,194,,195Af,195A,,,195B,195C,195D,195E,196A,196B,196C,196C/2,196C/3a,196C/3b,196C/4,196D,197A,197B,198A,198B,198D,199A,199B,199C,200A/1a,200A/1b,200A/1c,200A/2,200A/3a,200A/3b,200A/3,201A/1a,210A/1b,210A/2,210B,292A,203,204AB,295,296,207,209,210A,210B,212A,212B,212C,213,219A,232C,233A,238A/3,238B/1,238B/2,239,241A,241B,242,244A/1,244B,246A,245B/1,246C,246D/1,246D/3,246E/2,248B,263,264A,264C/2,265B/2,268A,269B,269A,272A,276A,276B,311B,314B,315C/2,316A,317A/1,319A/2,319C/2,348A/1a,348A/1b,358C/1,359,378A/2b,379B/2,380A/1,382A</p>				
291	254	<p>ಉರಿಗೆ ಹತ್ತಿರವಿರುವ ಬೋರ್ಡ್‌ವೆಲ್ ಜಮೀನುಗಳು 10AB/2,17,24A,26C,29A,33B/3,38A,39A,43B,52B,58,69B/2,69B/3,84A,92B,130,131,134A,135A,135B,136A,136B/2,136F,139B/2,140A,140B/2,141B,142A,155A/2,155B,155C,156C/1,159,159B/2,160A,164A,165A/1,165B/2,165C/1,166B/1,168,169A/1,170A,171A/2a,171A/2b,171A/2C,173/B,174A/1,176A/2,176A/3,176A/5,176A/6,176A/7,176A/8,176A/9,176A/10,178A,179A,189B/a,179B/b,185A,187,192A,196C/1,198C,219B/1,223B,225A,225B,232B,234A/1,234B/1,237C/1,237D/3,238C,240,243A,243B,245C,247,248D/1,249,255C,</p>		180000		

			258,259A,259J,260B,261,264B/3,273,306B,310B,312,313B,317B/1,356A,358A,362,363,365J,378C/1,379A/2a.365F,366B					
292	255		<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು(ಇತರೆ)</p> <p>90A/1,90A/3,90B/1,93A,95A,96A/1,97A,98A,99A/1,127A/1,127B/1,128A/1,129,132A,132B,132C,132D,132E,133A,134B,136B/1,136E/2,136G,214,215A,215B,216A,216B,216C,217,218A,218B,218C,218D,218E,219B/2,219C/1,219C/2,219D,22922A,222B,222C/1,223A/1,223A/2,224,226,227A,227,228A,228B,229A,229B,230,231A,232A,233B,233C,234B/2,235C/1,235C/3,236A,236C,237A/1,237A/2,237B,237C/3,237D/1,238D/3A,248A,248C,248F/1A,248E/1C,248E/2b,250/1G,250/2B,251/2A,251B,252A,252B,255A,255B,257A/1,257A/2,257B,257C,257D,259B,259C,259D,259E,259F,259G,259H,259I,260A/1,260A/2,348B/1,249A,349B,349C/2,350A/1,350B/1,351A,351C,354A,354C/1,354C/2,355,356C/1,357,360,361/1,361/2,364,365A,365B,365C,365D/1,365D/2,365D/3,365D/4,365D/5,365E/1,365G/1,365G/2,365H/1,365H/2,365I,365K/1,366A,367A,367B,368A,368B/2,369,370A/1,370B/1,370C/1,370D/1,371A/2,371B/2,372A/1,373A/1,374,375A,375C/1,376A/1,377A/2,377B/2,384A/1.</p> <p>144A/3,144A/4,144A/5,144A/6,144A/7,144A/8,144A/9,144B/1,145A,145B,145C/1,145C/2,145C/3,145C/4,145C/5,146A,146B/2.</p>	150000				
293	256		<p>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು:</p> <p>221,365,359,358,253,248,222,250,251,245,244,238,237,236,235,182,157,158,173,177,174,26,24,25,29,30,19,37,35,46,47,50,51,56,57,63,66,67,68,76,78,80,81.</p>	220000	250000	300000		
294	257		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000		
295	258	23	ಉಪ್ಪಾರಗಟ್ಟೆ				1000	1500
296	259		<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು</p> <p>1/1,1/2,1/4,1/5,1/6,2/1,2/2,2/3,2/4,2/5,2/6,2/7,2/8,2/9,2/10,3/1,3/2,4/1,4/2,4/3,5/A,5/B,5/C,6A/1,6A/2,6A/3,6B,6C/1,6C/2,6C/3,6C/C,7/1,7/2,7/3,7/4,7/5,7/6,7/7,8/1,8/2,8/3,8/4,8/5,9/1,9/2,</p>	130000				

		<p>9/3,9/4,9/5,9/6,10,11A/1,11A/2,11A/3,11B,11C,13A/1,13A/2,13A/3,13A/4,13A/5,14A/14B/1,14B/2,15,16,17,19,20,22,23,24A,24B/1,24B/2,25B,25B/1,25B/2,26,27,28/1,28/2,28/3,28/4,28/5,28/6,29/1,29/2,29/3,30A,30B/1,30B/2,30B/3,30B/4,30B/5,31A,31B,32A,32B,33/1,33/2,33/3,34/1,34/2,35A,35B,35C,36,37/1,37/2,38,39,40,42,43A/1,43A/2,43A/3A,43A/3B,43A/4,43A/5,43A/B,44,56,57,165,166,167,168,169,170,171,172,173,175A,175B,177B,178A,178B,179/1,179/2,179/3,179/4,179/5,179/6,180,181A,181B,181C,182A,182B,339,340,351,352,353,354A,354B/1,354B/2,354B/3,354B/4,355A,355B/1,355B/2,355B/3,355B/4,356/1,356/2,356/3,357/1,357/2,358/1,358/2,359A,359B/1,359B/2,360,361/1,361/2,362,363/3,363/2,364/1,364/2,365/1,365/2,366,367/1,367/2,368/1,368/2,368/3,368/4,368/5,368/6,369,370,371,372,373,374,1/3,41,58,60A,60B,60C,60D,60E,60F,60G,60H,61,62,63,64,65A,65B,66,67A,67B,67C,68,69,70,71A,71B,72,73A,73B,74,75A.</p> <p>45,46,47,48A,48B,49,50/1,50/2,50/3,50/4,50/5,51,52A,52B,52C,53,54,55,75B,76,77,77B,77C,78,79A,79B,79B/2,79C,80A,81A,81B,82,83A,83B,84,52B,52C,53,54,55,75B,76,77A,77B,78,79A,79B/1,79B/2,79C,80A,81A,81B,82,83A,83B,84,122,123A,123B,125A,125B,125C,125D,125E,126A,126B,127,128A,128B,129,130A,131A,131B/1,131B/2,132/1,132/2,132/3,133A,133B,134/1,134/2,134/3,134,135/1,</p>					
		<p>135/2,135/3,135/4,136A,136B/1,136B/2,136B/3,136B/4,136B/5,136B/6, 137,138A,138B,139A,139B,140,141A,141B,142A,142B,142C,142D,142E,142F,143,144A,144B,144C,145A,145B,145C,145D/1,145E/1,145E/2,146A,146B,147A,147B,147C,148/2,148/3,149,150/2,151,152,153/1,153/2,154,155A,155N,156,157,158,159,160,161,162A,162B,163,164,183,184,185,186,187A,187B,187C,188,189,190,191,192,193A,193B,194,321A/2,321A/3,322,322B,328A,323B,324,325,326,327A,327B,328A/1,328A/2,328A/3,328A/4,329/1,329/2,329/3,330,331,332A,332B,333,334,335,336A,336B,337,338,339,340,341,342,343/1,343/2,</p>					

೩೬೯

		343/3,343/4,344,345,345B,346A,346B,347,348A,348B,348C,349A,349B,349C,349D,350A,350B.					
	260	ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 85A,85B,86A,86B,87,88A,88B,89,90,91A,91B,93A,94A,94B,94C,94D,95A,96,97A,97B,98A,98B,101A,101B/1,101B/2,101C,102A,102B,103f,103,,,104,105A,105B/1,106A,106B,107,108,109,110A,111,112,113,114,115,116A,116B,116C,117,118A,118BC,118D. 98C,100A,195,196,197,198,199,200A,200B,201A,201B,202A,202B,202C,203A,203B,203C,203D,203E,204A,204B,205,206,207A,207B,208,209,210A,210B,211,212A,212B,212C,213A,213B,213C,213D,214A,214B,215A,215B,215C,215D,215E,216A,216B,216C,216D,216E,217A,217B,217C,217D,218A,218B,218C,218D,219A,219B,220A,220B,220C,221A,221B,222,223,23B,223C,223D,224A,224B,224C,224D,225A,225B,226,227,228A,228B,228C,483,484,485,486,487,488,489,490,491,492,493,494,495,496,497,498,499,500,501,502,503,504,505,506,507,508,509,510. 118E,118F,118G,119A,119B,119C,119D,120A,120B,120C,121A,121B,252,253A,253B,254,255A,255B,256A,256B,257A,257B,258,259A,259B,259C,259D,259E,260,261A,261B,262,263A,263B,264A,264B,264C,265A,265B,266,267,268A,268B,269,270A,270B,270C,271A,271B,272,273,274/1,274/2,275,276/f,276/,,,277,278,279A,279B/1,279B/2,279C,280,281,282,283,284,285A,285B/1,285B/2,285B/3,286,287A,287B,288,289,290A,290B,290C,290,,,291f,292/1,292/2,293/1,293/2,294f,204,,,295A,295B,295C,296A,296B,296C,297/1,297/2,298A,298B/1,298B/2,298B/2,299A,299B,300,301A,301B,302,303A,303B,304/1,304/2,305,306A,306B,307A,307B,308A,308B,309A,309B,309C,310,311,312A,312B,313A,313B,314,315,316A,316B/1,316B/2,317/1,317/2,318A,318B,318C,319,320A,320B,321A/1.					
297			130000				
298	261	ಬೋರ್‌ವೆಲ್ ಹೊಂದಿರುವ ಜಮೀನುಗಳು		150000			
299	262	ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			190000		

300	263	24	ವರಲಹಳ್ಳಿ				1000	1500
301	264		<p>ರಸ್ತೆಗೆ ಹೊಂದಿಕೊಂಡಿರುವ ಮೀನುಗುಳು - ಬಾವಿ</p> <p>7,13A,15A,16A,22,33A/1,33B/1,65A,66/2,67,87,88B,89F,90,101G,101H,101I,102/1,103,113A,115F,124,146A,153,154,157f,166C,171,216,319,320C,405/2,412,492B,539A/3,544,545,546,547,554,557A/1,559A/f,561,565B,569,578,599,600B,612B,623A,634/1.</p> <p>55,127/1,127/3,128,130,134D,135C/1,138E,143A,147f,147,,,148,149,156,261H,271A,280A,280B,284,286A,287,288A,288B,304,306A,306B/2,324B,346,347A,347B,348,350/1,350/2,358C,395,396A,405/1,430.441/1,441/2,443,447,450,451,459A/1,460A,460C,466,467,468A,472A,480H,494,499A,503A,506A,509,510A,533,536B,537A,539A/2,540,541/1,573,575,581D,585A,686,587C/1,601D,601E.</p>		150000			
302	265		<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು</p> <p>ಜಮೀನುಗಳು17,18,21,23,24,24,26,27,28A,28B,30C,33A/2,40B,41C/1,48A,48B,48C,48D,49A,58,59A,99A,99B,100/1,100/2,101A,101B,101C,101D,101F,138A,193B,194,195,196,108A,198B,198C,198D,199A,199B,200A,200B,201,202,203A,203B,203C,204,205,206A,206B,206C,206D,206E,206F,297,209A,209B,210A,210B,213A,219,220,221A,221B,221C,222A,222B,223A,223B,224,225,226A,226B,226C,227A,227B,228A,228B,229A,229B,229C,229D,229E,229F,230A,230B,231A,231B,232,233A,233B,234A,241A,241B,266D,267A,267B,277/3,278A,278B,278/2,278/2,279A,279B,279C,301A,301B,302A,303D,307A/1,307A/2,307B,307C,308A,308B,308C,309A,309B,310A,310C,310D,310E,311,312A,314A,31B,315,316,317,328B,329,330A,332,336A,342A,343A,344B,356D,489A,491,529B/2,529B/3,530A,530B,531A,531B,532A,532B.52,69B,69C,70A,71,72,74,75A,86,108A,108B,08C,108D,109A,109B,110A,110B,112A,112B,112C,117,118,119f,119,,,123/1,123/2,138B,138C,138D,141,165,166A,182A,182B/1,182B/2,182C,182D,182E,183,184,185/1,185/2,185/3,186/1,186/2,187A,187A/2,187A/3,187A/4,188B/1,188B/2,188B/3,192B,193A/1,193A/2,234B,234C,234D,234E,236,237,238,240,242,243,244,245,</p>	130000				

		<p>264/4,265/1,265/2,266A/2,266B/2,266B/1,267C,268,269,270, 273/2,273/3,274,276A,277A,277B,281A,281B,281C,282A,283A,283B,292A,292B,300A,300B,300C,300D,300E,300F,300J,300K/2,300K/3,302B,303A,303B,303C,312B,313,318,328A/1,328A/2,330B,331,333,334,335/1,335/2,336B,337,338,339, 340,342,342B,343B,344A,344C,354,356C,356D,358A,358B, 363A,363B,363C, 364A,365,366,489B,489C,490,492A,523C,524,525A,525B,525C,525D,526A,526B,526C,526D,526E,526F,526G,527A,527B,529A,529B/1. 49B,50,51,52A,53B,53C,53D,54,56,57A,57B,59C,60/1,60/2,61/1,61/2,62,63A,63B,63D,64,65B,66/1,66/3 ,68,69A,75E,75F,76A,76B,77B/1,88A,89A,89B,89C,89D,89E ,89G,89H,91,92/2,92B/3,94A/1,94A/2,96,98,105B,106,107,112D,112E,113B,114,115A,115B,115C,115D,115E,115G,115H, 116,125,126A,126B,126C,134B,135A,135C/2,136,137,142A, 142B,142C,142D,143G,145B,145C,145D,145E,161F,161G,162A,162B,162C,163,167A,167B,168,170/1,170/2,170/3,170/4 ,177,217D,217C,217D,250,252,253,254,255A,255B,255C,256,257,258,259,260,263C,263D,264/1,264/2,273/A,273B,292C ,292D,297,321C,321D,322A,322B,323,326C/2,327/1,327/2,355A,355B,356A,362A,326B,362C,262D,373A,390C,390D,390E,391A,391C,391D,392B,393A,402B,402C,403A,403B,407, 408A,408B,409,410/1,410/2,410/3,415/3,416,417,418,419A,419B,419C,420,421,423,428/1,428/3,428/4,429/A,429C,435,436,437,438A,438B,438C,438D,439A,439B,439C,439D,440,455C,456,457,486A/2,486A/3,486A/4,486D/1,486D/2,519A,519B,519C,519D,520,521D,522,545/2,548/B,549/1,549/2,549/3, 550,551/1,551/2,552/1,552/2,553/1,553/2,556A,562,563,568, 571B,571C,572A,572B,572C,615B,615C,616f,619,620,621A , 621B, 622, 627/1, 627/2.</p>				
303	266	<p>ಬಾವಿ 127/2,131C,132,133,144,145A,159B,159C,160,161A,161B,161C,161D,161E,174A,174B,248,251A,251B,263A,263B,272, 294C,295,296A,321A,321B,324A,352,373B,374,376,378,379A,379B,381,387A,390A,390B,394,399,400,401,402A/f,402A /,,406,415/2,426,427/1,427/2,427/3,428/2,432,434,454C,</p>			150000	

			455A,458A,459C,463C/1a,463C/1b,463C/1c,464,465A,465C,480D,480E,480G,480C,480D,482,483A,483B,483C,483D,483E,484A,484B,484C,485A,485B,485C,486A/1,486E/2,487,488,508A,514B,515,516,517A,518,577C/1,577C/2,577C/3,577C/4,577C/5,581A,581B,581C,593,594,595,596,597,598B,606,607,608,609A,609B,609C,610A,610B/2,610B/2,611,143D,143E,143F,320A,320B,320D,320E,325B,326A,326B,326/1,475/1,475/2,476,477A,477B,478/1,478/2,479,480A,480B/1a2,480B/1a3,480B/1b,480B/2,480B/3,480B/1a,480C,513B,513C,590B,590C,591A,592,624/2,625.					
304	267		ಕೆಂಪು ಜಮೀನುಗಳು1,2,3,4,5,8,11,14f,14,,15B,33B/2,33B/3,34A,34B,35,36A,36B,37A,37B,38A,40A,41B,77C,77D/2,8,79,80B,81,82,83,84,85,190/1,190/2,191A/1,191A/2,191B,192A,197,206G,206H,206I,208,290D,291.102/2,104,105A,138F,139A,142E,143B,143C,146B,157,,158A,158B,159A,166B,170/5,171f,171,,247,262A,271B,285,286B,288C,289,290A,306B/1,324C,325A,349,359A,359B,360,396B,3397/1,397/2,405/3,413,415/1,425/3,442/1442/2,444/1,444/2,446,452,453/1,453C,454A,459A,459A/3,462A,462B,462C,468C,469A,469B/1,469B/2,471,493D,495,496,503B,508B,508C,508E,508F,511F,511G,512A,512B,512C,513A,534,535,536A,538,539A/2,539B,539C,539D,541/2,542,543/3,543/4,543/5,555/2,556/B,557A/2,557B,557B/2,558D,559,559C/1,559C/2,559C/3,560,566A,570,571A,574,576,577A,577B,577D,579,580,582A,582B,582C,582D,584,585B,587A,587B,588,589,590A,600A,601A,601B,601C/1,601C/2,601C/3,602,604,605,613,614,615,623B,623C,624/1,626,634/2,635/1.425/2,448,473A,473B,473C,493A,497A,497B,504,505.151,155,261,445,453/2,472B,472C,498A,498B,499B,500,501/1,501/2,502,506B,510B/1,510B/2,511B,511C,511D,537D,548/1,555/1.	130000				
305	268		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			190000		
306		2	ಕೋಗಲಿ ಹೋಬಳಿ					
307	160	25	ಅಂಬಳಿ				1000	1300

308	161	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಎರಿಮಸಾರಿ1A,1B,1C,2,3,4,5,6A/1,6A/2,6A/3,6B/1,6B/2,6C/1,6C/2,7A,7B,8A/1,8A/2,8A/3,8B,8C,8D,9A,9B,8C/1,9C/2,9C/D,9E/1,9E/3,9E/4,9F,9D,10,11,12,13,14A,14B,14C,15A,15B,16A,16B,16C,16D,16E,16F,17A,17B,17C,18A,18B,18C,18D,18E,18F,19A,19B,19C,20A,20B/1,20B/2,21A,20D,21B,21C,21D,22A,22B,22C,22D,22,23,24A,24B,25A,26,27,28,29,29AB/1,29AB/2,29AB/3,29AB/4,29C,30,31,31A,31B,32A,32B,33,34A,34B,34C,35,35B,,36A,36B/1,37A,37B,38A,38B,39A,39B,40A/1,40A/2,40B,40C,41A,41B,41C/1,41C/2,41D,42A,42B,42C/1,42C/2,42D,43,44,45A,45B,46,47,48,49,50,60A,61A,61B,61C,61D,61E/1,61E/2,61F,62A,62B,62C,62D,62E,62F,62G,63A,63B,63C,63D,64A,64B,65,66,66AB,66C,66D,66E,67A,67BC,68,69A,69B,70A,70B,162,163A,163B,164AB/1,164AB/2,165,166,167A,167B,167C,168A,168B,169,170A,170B,170C,170,170E,171A,171B,186C,187A,187B,187C,188A,188B,188C,189A,189B,189C,190A/1,190A/2,190B,190C,190D,191A,191,191C,192A,192B,193A,193B,194A/1,194A/2,194A,194C,194D/1,194D/2,195A,195B,195C, 196, 197A,197B,197C,198,199A,199B,199C,199D,200,201,202,203,202A,202B,202C,202D,203A,203B,204A,204D,204C,205A/2,205AB,205D,206A,206B,206C,206D,207,208,209,210A,210B,210C,210D,211,212,213,214,215,214A,214B,216A,216B,217A,217B,218,219A,219B,219B,220,221,223,223A,223D,224A,224B,224C,224D,224E,224F,224G,224H,224I,224J,224K,225A,225B,225C,225D,225E,225F/1,225F/2,225H,225G,225AI,226A,226B,227A/1,227A/2,227B,227C,227D,228A,228B,229A,229B,229C,230,231A,231B,231C,232A,232B,232C,233C,233D, 234A,234B,235B,235C,235D,235A,236A,236B,237,238A,238B,239A,239B,239C,239D,240,241,242,242/2,243,244,245A,245B,245C,246A,246B,247,248,249,250A,250B,250D,251,252,253,254B,255A/2,255B/1,255B/2,255B/3,255B/5,256A,256B,259,261A,262B,262B/2,263B/3,263D,264A,264C,265A/1,265B,265C,266B/1,266B/2,267A,267B,267C/1,267C/2,270A,</p>	120000				
-----	-----	-------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--------	--	--	--	--

		270B/1,270B/2,270C,271A,271B,271C,271D,272A,272B,272C,273A,273C/2,274A,274B,274C,274D,274E,274F,274G,274H/1,274H/2,275,276C,277A,277B,277C,277D,277F,277G/1,277G/2,277G/3,277H.280A/1,280B/2,280,280,281,283A,283B,284A,284B,284C,284D,285,286,287A,287B,288A,288B,289A,289B,290,291A,292A,282B,293,293B,294,295A,295B,295C,296AB,296C/1,345,346A,346B,347C,348A,348B,350A/1,350A/2,350B,350C,351,352A,352B,352C,353A/1,353A/2,353A/3,353B,354A,354B,354C,354D,355A,355B,355C,355D,355E,356A,356B,356C/1,356C/2,357A,357B,357D,357E,358.296C/2,297A,297B,297C,298,299A,299B,299C,299AD,299E,299F,300,301,302,303A,303B,304/1,304/2,305,306,307A,307B,307C,307D,307E,307F,308G,308H,309,310A,310B,311A,311B,312A,313,314A,314B/1,314B/2,315A,315AB,316A,316AB,317,318,319,320,321A,321B,321C,322,323,324,325,326,327,328A,328B,329B,329A,330,331A,331B,332A/2,332/3,332,333.81A,81B,81C,82,83A,83B,83C,84A/2,84B,84B,85A/1,85A/2,85B,85C,86A,86B,86C,86D,87,88A,88AB/1,88B/2,88C,89A/1,89A/2,89B,254A,255B/4,257,258.				
309	162	ಊರಿಗೆ ಹೊಂದಿಕೊಂಡಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೊಳವೆ ಬೋರ್ ವೆಲ್ 96B,143G/3,143H,144AB,146A,146B,149A,149B,150C,152A,152B,155C,156A.	150000			
310	163	ಬಾವಿ120BC,120A,121A,124E,124CF,124F,124G,124H,124E,124J,124K,125A,125B,125C,125L,125D,125E,125F,125G,125H,125I,125J,125K,125L,125M,125N,125O,125AP,126A,126B,126C,126E,126F,126G,126H,126I,126J,126K,126L,126M,126N,126O,126P,126Q,126R,126E,126F,126G,126H,126I,126J,126K,126L,126M,126N,126O,126P,126Q,126R,126S,126T,126U,126V,127,143G/1,143G/2,143I,144A,145,255A/1.	150000			
311	164	ಖುಷ್ಕಿ ಜಮೀನುಗಳು 135,136,136,136C/1,136C/2,136D/1,136D/2,136E,136F,136G,136H,136I,136J,137A,137B,138A,138B,139A,139B,140,141,141A,141B,141C,141D,142,143A,143B,143C,143D,143E/1,	120000			

			143E/2,143F,269B,273B,273C/1,273D. 157A, 268.					
312	165		ಕೊಳವೆ ಬಾವಿ 263A,263B/1,263C,263E,263F,263G,265A/2,266A,270C,270 D,277E,278,279. 261A		150000			
313	166		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			230000		
314	167	26	ಅಲಬಾರು				1000	1300
315	168		ಬಂಡಿದಾರಿ ಹಾಗೂ ಸುತ್ತ ಮುತ್ತಲ ಜಮೀನುಗಳು - ಕೆಂಪು ಮಣ್ಣಿನ ಜಮೀನುಗಳು1A,B,C,D,2,3,4,5A,B,61,B,C,D,8,9,11A,13C,31,12 ,13B,15,16,17,18A,18A/2,18BB/1,B/2,B/3,B/4,C,141A,B/1,B /2,B/3,B/4,B/5,B/6,B/7,B/8,141C,D,E/1,E/2,E/3,E/4,F,G,H/1, H/2,H/3,I/1,I/2,I/3,I/4,J/1,J/2,J/3,J/4,J/5,K142A,B/1,B/2,B/3,B /4,C,D,E,143A,143B,144,145A,B1,B2,B3,B4,146A,B,C,D,14 6D,147,148,149,150,151,152,153A,153B,154,155,156,157,15 8A,B,159,160,161A,161B,161C,162A,162B,162C,163,164B/ 2,164C,165A,165B,165C,166A,166B,166C,167A,167B,167C, 167D,167E/1,167E/2,168,169,170,171A,171B,171C,171D,17 1E,172,173,174A,174B,174B,174C,174D,175A,175B,175C,1 76A,176B,176CD,176E,176E,2,177A,177B,178B,178AB,178 C,178D,178E,178F,178G,178H,178I/1,I/2,J,K,L,179,1,179B, 179C,179D,180,181,182A,182B,182C,183,184,185,186A,186 B,C,D,E,F,G,H,I,J,187A,187B,188A,188B,188C,188D,189A, 189B,189C1,189C2,189D,190,191,192,193,194/1,194/B,194/ C,195A,195B,195C,195D,196,197,198,199A,199B,200/1,200 /2,201f,201,,,202A,202B,203A,203B,203C,203D,203E/1,203 E/2,204A,204B/1,204B/2,204B/3,204B/4,205,206A,206B,206 C/1,206C/2,207A,207B/f,207B/,,,207...207C/†,207C/f,208A ,208B,208C/1,208C/2,208D,208E/1,208E/2,209f,209/,,2,209/ f3,209/f4,209/f5,209/f,210A,210B,211/1,211/2,212A,212B, 213A,213B,214/1,214/2,214/3,214,,,215A,215B,216,217A,21 7(,),217C,A/2,A/3,A/4,A/5,249A6,249A7,249Bf,249,,,249B,, ,249B...,250f,250,,,250...,251,252,253,253/1,253/2,253/3,25 4A,254B,255A,255Bf,255B,,,255B...,256,257,258A,258B,	120000				

		258C,258D,259A/...,259B,C,260A/f,260A/,,,261A,261B,261C,262,263,264,272f,272B,272C,273,274,275,276,277,278,279,280A/1,280A/2,280B,280C,281,282/1,282/2,283/1,283/2,284,285A,285B,285C,286A,286B,286D,286E,287A,287B,288A,B/1,B/2,289A,289B,289C,289D,289E,F,290A,290B,291A,291B,292,293A,293B,294,295,296A,296B,296C,297,298,299,301A,301B,302A,302B,306A,306B,312B,312C,312D,386,388,389,395,395A,400A,400B,418B,418C1,C2,419A,419B,419C,431,432AB,473E,474A,478/2,478/3,479,480,481,482A1,482A2,B,483,485A,486,487,488/1,488/2,489,490A,B,491,492,493A,B,494A,494B,C,495A,B,C,496A,496B,C,D,497A,B,498,499A,C,D,E,F,G,H,I,J,504,505A,B,C,D,507A,B,C,D,508,509A,509B,C,D,510A,B1,512C,511,512A,B,E,512D,E,F,G,H,513,514,515,516,517A,517B,518,519A,519B,519C,D,E,520A,B,521A,521B,C,521D,521E,522A,522B,523,524,525A.				
316	169	ಬಂಡಿದಾರಿ ಹಾಗೂ ಸುತ್ತ ಮುತ್ತಲ ಜಮೀನುಗಳು - ಬೋರ್ 10A,10B,32,13/A,13A2,14,26/1,31,32,34/2,36A,3BB,36C,38/2,40/3,42,43,110D,112A,112B,112C,113DEF,113,113/4/1,114A/2,114B,115,116,117,118H13,120,121,122,123A3,128C,129AA,129A2,12913,129B,130A1,130A2,130A3,130A4,130A5,130B,130C,130D,131/1,131/2,131/3,131/4,131/5132A,132B,132C,132D,132E,133/1,133/2,134/1,135/1,135/2,136B,136C,137A,137B,137C,137D,137E,137F/1,137F/2,137F/3,138A,138B/1,138B/2,139A,139B,140A,286C,503AB,	140000			
317	170	ರಸ್ತೆಯ ಅಕ್ಕ ಪಕ್ಕ ಮತ್ತು ಇತರೆ ಜಮೀನುಗಳು -ಕಪ್ಪು ಮಣ್ಣಿನ ಜಮೀನುಗಳು 18C,19A,19B,20,21,22,23,24B,24C,25,26/2,27,28,29,30,33,33/2,34,34/3,35A,35/1B,35/2,37,38/1,39,40,41A,41B,41C,45,46,47/1,47/2,48/1,48/2,49/1,49/2,50A,50B,50C,51A,51B,52,53AB,54,55,56,57,58/1,58/2,59B,60A,60B,60C,61,62A,62B,62C,63,64A,64B,65,66A,66B,66C,67A,67B,67A,58B,68C,68D,68E,69A,69B,70AB,71A,71BC,71E,71FGK,72,73,74,75,76A,92,93A,93B,94A,94B,95AB,96AB,96CDE,97,98,99A,99B,99C,100A1,100A2,100B1,100B2,100B3,100B4,101,102A,102B,102C,102D,103,104,104B,105,106,107A,107B,108A,108B,109A,109B,109C,109D,109E,109F,110A,110B,218A1,218A2,	120000			

		<p>218B,219A,219B,C,220A,220B,220C,220D,220E,220F,221A 1,,A/2,B1.B2,C1,C2,221D1,D2,221E,222,223A,223A,223B,2 24,225/1,225/2,226A,226B,227A,227B,227C,228,229A,229B ,230,231,232A,232B,232C,232D,232E,233A,233B,234,235A 1,235A2,235B1,235B/2,236,237,238A,238B,239,240A,240B 1,241,242A,242B,242C,243,244,245A,245B1,245B2,245C1,2 45C2,246A1,246A2,246B1,246B2,247A,265A,265B,265B2,2 65C,265D,265E,266,267A1,267B,267C,268,269,270,271,272 A,302C,303A,303B,304A,304B,304C,305A,305B,305C,371C ,372,402,403,404A,404B,404C,404D,E,405,406,407A,407B,4 08,409A,409B,C,410A,410B,410C,410D,411A,411B,411C,4 15A,415B,C,D1,D2,416A,B,416C,D. 76B,76C,71C,78,79A,19B,79C,80,81A,81B,81C,83A,83B,83 C,83D,84,85A,85B,86,87A,87B,87C,88/1,88/2,89A,89B,89C, 89D,90,91,307AB,308,3091B,309C,309D,</p>					
		<p>310A,310B,311,312A,313A,313B,313C,314A,314B,315/1,31 5/2,316,317,318,319,320,322B,323,324A,324BC,325A,B,C,D ,326,327,328,329,330A,330B,331A,331B,331C,332A,333A,3 33B,334,335A,335B,335C,336,337A,337B,338,339A,339B,3 40,341A,341B,342/2,342/2,343A,343B,343A,343A,343B,344 ,345A,345B,345C,345D,345E1,345F,345G,346,347A,347B,3 48,349,350A,350B,351AB,352,353,354/1,B1,B2,CD,355,356, 357,358A,B,359B,360A,360B,361A,371B,362A,362B,C,363, 364,465A,365B1,365B2,365C3,366A,366B,C,366C,367A,36 7B,C,367D,368,369A,369B,370,371A,371B,373,374A1,A2,3 74A,B,C,D,375A1,375A2,376B,376C,377,378,379A,379B,38 0A,380B,381,382A,B,383,384,385A,B,C,390A,390B,391,392 ,393,394,395B1,395B2,C,395D,396,397,398A,398B,C,398D, E,F,398GH,399A,399B,C,D,E,F,G,H,399I,399JK,401A,401B, C,D,E,421A,421A2,421B,422,423A,423B,424A,424B,425,42 6A,426B,426CD,427A,B,C,428A,428B,C1,C2,D,E,429A,B,4 34A,B,C,435A,B,436A,436B,437,438,439,440A,440B,440C, D,441A,441B,442,443,AB,444A,444B,445,446A446B,446C D,447A,448,449A,449B,449C,450A,450B,450C,451A,451B, 451C,451D,452AB,453A,453B,454A,454B,454C,455,456A, B,C,D,457,458A,458B,458C,459,460,461,462A,462B,462C1,</p>					

			462C2,462C3,463,464,465,466A1,466A2,466B,467A,B,468A,468B,468C,468D,469,470A,470B1,470B2,470C1,470C2,470D,470E,470F,471A,471B,471C,471D,472A,472B,473A,473B,C,B,475,477A,477B,478/1,499B,500A,500B,500C,501,525B,526A,B,527A1,A2,B,,528A,B,529A,529B,C,529D,530A,B1,B/2,530C,D,531,532A,B,C,D,E,F,G,H,I,532J,K,L,M,O,533A,533B,534A,534B,535,536A,536B,537A1,A2,537A3,A4,B,538A,538B,538C,538D,538E,F,G,H,I,,J,539B,A,,540A,B,41,542A,B,543,544,545A,545B,C,546A1,546A2,546B,546C,547,548,549A,B,550,551A,551B,552A,B,C,553A,553B,554,555,556A,556B,556C,556D,557,558A,558C,559A,559B,559C,559D,559E,559F,559G,559H,I,J,K,L,M,N,O,560A,560B,561,562A1,563A/2,563B,564,565A,565B,565C,566,567,568,569/A,569B,570A,570B1,570B/2,C,571A,571B,571C1,571D,E,F,G,H,I,572,573,574A,574B,574C,575B,575C,576,577,578A,578B,579,580A,B1,B/2,C,581A,581B,C,582A,B,C,D,,E,582F,583,584A,,B,C,D,585A,B,C,586A,B,C,587,A,B,C,D,587E,F,588A,B,C,D,589A.589BC,590/2,590A1,590BC,591,592A,592B,592C,593,594,595,596,597,598A,598B,599,600A,600B,C,D,E,F,G,H,I,601,602A,B,603,A,B,C,604,605,606A1,606A2,606B,606C,607,608A,608B,609,610A,610A,B,611,612,613A,B,614,615A/1,615/2,615/3,615/4,615A,B,617,618,A,B1,B/2,619,620A,620B1,620B/1,620C,621,622,A,B,C,623A,623B,624,625,626/1,626/2,627,628A,628B,628C,629,630,631,632,633,634A,634B,635,636,637,637A,638,639,640A,640B,640C,641,642,643,644,645,646,647,648.247A,247D,248A1,248A2,248B1,248B/2,248B3,248A1,B,412A,B,C,D,E,F,G,H,I,J1,J2,JG,L,413A,413,C,D,E,G,H,J,K,L,M,414,417A,417B1,417B2,417B3,417C,D,418A,502A,B,C,D,					
318	171		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			170000		
319	209	27	ಕೋಗಲೆ				1200	1500
320	210		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು1,2,3A,4,5,6,8E/1,9,10A,10B,10C,10D,11AB,11CD,13A/4,13A/2,13B,13C,13D,13E,13F,14A,14B,14C,14DE,	110000				

		<p>15,16A,16B,17,18,19,19B,20,20/1,20/2,20/3,21,22,23,24,32B,32C,33A/1,33A/2,34A/1A,36A,37A/1,37B/1,39,42A,42B,42C,42D,42E,42F,43A,43B,43C,43D,43E,43F,34G,44A,44B,44C,44D,44E,46,46B,47A,47B,48A,48B,49,50,51,52A/1,52A/2,52B,53A,53B/1,53C,53D,54A,54B,54C,54D,54E,54F,55B,55C,56A,56B,56C,56D,56E,56F,57,57B,57C,58A,58B,C,59A1,59/AA/2,59B,59C/1,59C/2,59D,60A,60B,60C,62A,62B,63A,63B,64A,64B,65A,65B,66A,66B,67,68,69,70A,70B,70C,70D,72A,72B,73A,73B,74,75,76,76A/2,76B/1,77A,77B,78A,78C,78D,79A,79B,79C,80A,80B,80C,81,82,83A,83B,84,85A,85B,85C,85D,86B,86C,86D,87A,87B,87C,87D,87E,88A,88B,89A,89B,89C,89E,90A,90B,90C,90D,91A,91B,92,93A,94A,94B,94C,95,96,97A,97B,98,99A,99B,100A100BC,101A,101B,101C,102,103,104A,104C,105,106,107,108A,108B,109A,109B,110A,110B,110C,111,112,113A,113B,249B,250A,250B,251,252A,252B,23A,253B,253C,254A,254B,254C,254D,255A,255B,255C,316C,316D,317A/1,347A/2,317B,318A,318B,318C,319A,319B,320A/1,320A/2,320B,320C,329A,329B,329C,331A<i>f</i>,331A,,,331B<i>f</i>,331B,,,335B,336,337,346B,347,348,349A/1,349A/2,349A/3,349B,350A,350A,350B,350C,350D,350E,350F,351A/1,351A/2,351B,351C,351C/2,351D,352,353D,354,355,356,357,358A/1,358A/2,358B,362A,362B,362D/1,362D/2,363A,363B,363C,363D,363E,364A,364B,365,366,367,367B,368A,368B,368C,368D,368E,364A,364B,365,366,367,367B,368A,</p>					
		<p>368B,368C,368D,368E,369,370,371A,371B,372,373A,373B,374,375A,375B,376A,376B,377AB,377C,378,379A,379B,380,381,382A,,382B,383,384,385A,385B/1,385B/2,386,386A,386B1,386B2,386C,386D/1,387D/2,387A,339<i>f</i>,404A,418/A,418/AA1,418AA2,418/14,418B,419<i>f</i>,420A,420B,420C,421,422A,422B,423A,423B,423C,424,431,432A,432B,433,434,435B,436,437A,437B,437C,438,439A,439B,440A,440B,441A,441B,441C,441D,441E,442A/1,442A/2,442B/1,442B/2,442B/3,443,446,448C,448D,448G,448H,448K,448L,448B,449A,449D,449I,449J,455,456,</p>					

ಒಲಂ

321	211	<p>ರಸ್ತೆಗೆ ಹತ್ತಿರ ಮತ್ತು ಅಕ್ಕ ಪಕ್ಕ ಜಮೀನುಗಳು - ಐಪಿಎಸ್ ಜಮೀನುಗಳು 8B/2,22/1,25,26B,26C,26D,27,28,29,30A,30B,31A,31B,32A, 40A,40B,40C,40D,40E,40F,40G,40H,40I,40J,232A,232B,232 C232D,232E/1,232E/2,233,233B,233C,233D,234,235,236A, 236B,237C/f,236C/,,,236C/...,237,238A,238B,239A,239B/1, 239B/2,240A,243B,244A,412A,412B,412C,412D,412E,413,4 14,415,416,417.40D,40E,40F,40G,40H,40I,40J,282E,310F,31 1A,311B,311C,312A,312B1,312C,313A,313B,320D,320E,32 0F,320GI,321,323A.44F,44G,53B/2,129B,130BC,131A,131B ,132A/1,132B/1,135B/2b,136A/1,137B/1B,323D,324,236B,3 31B,331f,332A,332B,33A,33B,33C,334Af,334A,,,334Bf,33 4B,,,337,338,339,340A,340B,340C/1,340C/2,341,342343,344 ,345,425,426,427,428A,428/BB/1,428/BB/2,429A,429B,430 A,430B,435A,444,445,448A,448B,448E,448F,448I,448J,449 B,449C,449E,449F,449G,449H.138A,138B,138E/1,138E/2,1 41,142,143B/1,143B/2,143B/3,144A,144B,144C,145A,146A B,147B,148f,151,154A,154B,155A,155B,157A,160/1,160/2, 160/3,160/4,161/1,161/2,162C,163/1,164,165A,165B,166A,1 69,171A,171B,177,178B/I,178B/4,180C,183E/2,187,190,194 A,194B,200C,202,257,273D,274C,275A,275B/f,275B/,,,282 A,282C,282B,283A,289B/2,24A,303A,308C/1,308C/2,308C/ 3,308D,309B,309C,310A,310B,310C,310D,310E,313C,314A, 314B,359,360,361,362C,263D/3.136 I.</p>	150000				
322	212	<p>ಐಳ ಕಷ್ಟ ಜಮೀನುಗಳು 114,114B/1,114B,114B/3,114B/4,114C/1,114C/2,114D,116A, 116B,116C,117A,117B,117C,117D,117E,117F,118A/5,118A/ 2B,118A/3B,118/4B,118A/2,119A/1,119A/2a,120,121A/1,12 1A/2,121B,121C/2,121C/3,127A/1,127B/1,127C/1,128A,128 B,128C,129A,130A,135B/1b,136H2a,136H/2b,136H/2c,136H /2d,136H/2f,136JJ/I,136JJ/2,137A/2,137B/2,137D/1,137D/3,1 37F,138C/138D,139A,139B,139C,140A,140B,141/1,141/2,14 1/3,143A,146C,147A,148,149,150A/2,150A/3,150B,152/1,15 2/2,153A/1,152A/2,153B/1a,153B/2,155B/f,155C,155D,156, 157D/1,157D/2,158A,158B,158C,158D,159f,159,,,256,258,2 58B,259A,259B,259C,259D,259E,260,261,262,263,264,265,2 66,267,268,270A,270B,271A,271B,271C,271D,271E/1f,</p>	120000				

೩೮೧

		<p>271E/1,,,277,273,272A,273B,273C,274A,274B,277A,277B,280A,283B,284B,287B,288,289C,290A/2,290D,290C,290DE,291,292,294B,284A,295B,294C,296,297,297B,297C,298A,298C,300B,300C,300D,300E,300F,300G,300H,301A,301B,302A,302B/1,302C/2,303A,f,303A,,,303B,303C,303D,303E,303F,303G,303H,303I,303J,303K,303L,305A,306B/1,306C,306D,306E,307,308A,308B,308E,309A,313C,315A,315BM,316A,316B,387B,388A,388B,393f,313C,395A,395B,397A,397B,397B,398A,398B,398C,398D,399A,400,401,402,403A,403B,403C,403D,404A,404B,405,406,408A,f,408A,,,408B...,408B†,409A,409B,410,411.162B,166B,167B,168A,168B,170A,170B,170C/1,170C/2,172A,172B,172C,173A,173B,174,175,176A,176B,178A/1,178A/2,178B/1,178B/2,178B/3,178C,179A,179B/1,179B/2,179B/3,179B/5,180A,180B,181,182A,182B,182C,183A,</p> <p>183B/1,184185,186,188,189A,189B,191,192,192/2,192/3,195,196,197,198A,198B,199,200A,204,206A,206/BB1,206BB/2,206B,207,208A,208B,209,211A,211B,211C,211D,211E,211F,212,213,214,215A,215B,216,217A,217B,218A,218B,219AB,220A,220B,221B/1,221B2,221B/3,222,222/2,223/A1,223/A2,224A1,224/A2,224/B,225,225B,225/C2,226A,226B,226CD,227,229,230,231,244B,245A,245B,245C,246,247,248A,248B,249A,271B,271C,271D,271E/1/f,271E/1/,,,271E/1B,272,389A,389B,38C,390A,390B,390C,391.</p> <p>240C,240D,243A,286A/1B/1,286B/2,299,300A.</p>				
323	213	<p>ಕಪ್ಪು ಜಮೀನುಗಳು 280B,280C,280D,281,303M,303N, 303O, 303P, 303Q, 303R, 303S,306I,306J,306K,306L,450A, 450A, 450B, 450C, 450D, 450E, 450F, 450G, 450H, 450I, 450J, 450K, 450L, 450M, 450N, 450O, 450P, 450Q, 450R,452A, 452B, 452C, 452D, 452E, 452F, 452G, 452H/I, 452H/2,454A, 454B, 454C, 454D, 454E, 454F, 454G, 454H, 454I, 454J, 454K, 454L, 454M, 454N, 454O, 454P, 454Q, 454R..277C,278,279A,279B,279C,305B, 305C, 305D, 305E, 305F, 305G, 305H, 305I,306A,306B/2,306F, 306G,306H,325,326A,335A/1,335A/2.327, 328.335A/5,335A/4, 335A/6, 335A/7, 335A/8, 335A/9,</p>	110000			

			335A/10, 335A/11, 335A/12, 335A/13, 335A/14, 335A/15, 335A/16.					
324	214		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				200000	
325	220	28	ಕೆ.ಕೋಡಿಹಳ್ಳಿ					1000
326	221		ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 1A,1B,2A,2B,3A,3B,4A,4B/1,4B/2,5A,5B,6,7A,7B,8B,11D,12A,12B,13A/1,13A/2,27A,27B,27C,27D,28A,42A,42B,42C,43,44,44A,44B,45,46,47,48,49,50,51B,53,54A,54B,55A,55B/2,56A,56B,57A,58,59B,60,61,62,63,64,65,66A/1,66A/2,66A/3,66B,67A/1, 67A/2, 67A/3, 67A/4, 67A/5,67A/6,67C/1,67C/2,68A,68B,68D,69,70A,70B,70C,71,72,136,137,138,139,141A,140B,140D,140F,155A,155C,156A,156C,157A,157C,158,159,161,163B,164A,164C,166,168A/1,168A/2,169,171,172A,172B,172C,172D,173,174,175A,175C,176A,176C,178A,179B,180,181,182A,182C,183,184,185A,185C,186A,186C,186E,187.	130000				
327	222		ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಐಪಿಎಸ್ ಜಮೀನುಗಳು 9,11A,B,C,22B,22Cf,22C,,24A,55B,74A,76B,82,85,118A/1,118A/2,121A,121B,122C,123D/2,125F,128B,139,162A,162B,163A,258B.		150000			
328	223		ಊರಿಗೆ ಹತ್ತಿರ ವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 13B/2,13B/2,13B/3,14A,14B,14C,15A,15B,16A,16B,17,18A,18B,18C,18D,19A,19B,20,21,22A,29A. 28A,28B,28C, 28D, 28E, 28F, 28G, 28H, 29B, 29C, 29D, 29E, 29F, 29G, 29H,29I,29J,29K,30,31,32A,32B,33A,33B,33C,33D,33F,34,35A,35B,35C,35D,36A,36B,37,38A,39B,40,86C,87A/1, 87A/2, 87A/3, 87A/4, 87A/5,87A/6,87A,88C,89A,90C,92A,92B,92C,92D,93B,93C,93D,93C/1,93E/3,93F,93I,93J,94A,94B,95,95B,95C/1,97,98,99,100B,100C/1,100C,100E,101A,101B,101C,101D,101E,101F,102A,102C,103C/1,103C/2,104B,104B/2,104B/3,104C,105A,105B,106,107,108A,108B,108C,109A,109B,109C,110A,11	120000				

೩೮೩

			0B,111A,112C/1,112A,112E,113,114,115A,115B,115C,116,118,118C,119A,119C,120,120B,126B,126C,127,128A,128B,130,131,132,133,134,188A,188C,189,190A,190B,190D,190E,191,191C,192,193,194,195,196,197A,197B,198A,198B,199A,199B,200,201,201B,201A,202B,203A,203B,204A,204B,205,206,208A,208B,209A,209B,209C,210A,210B,210C,210D,211,213,214,215A,215B,216,217,218,219A,219B,221A,221B,221C,222,223,224,226,227,228,229,230,231A,231B,232,233A,233B,233C,235A,235B,235C,236,238,238A,240,241,242,243,244,245,246A,246B,248,249A,249B,230,231A,231B,232,233A,233B,233C,235A,235B,235C,236,238,238A,240,241,242,243,244,245,246A,246B,248,249A,249B,250,250B,250C,251A,251B,252A,252B,259A,259B,260A,260B,261AM263A,263B,264,265,266,267,268,269,270A,270B,271A,272B,271C,273,274,275,276,277,278A,279B,279C,279D,279E,279F,283A,283B,315A,315B,315C,316A,316B,318,319,320,321,322A,322B,322B/2,323,324,325,326A,326B,326C,326D,326E,329,330,331A,331B/1,331B/2,331C,332,333A,333B,334,335B,336B,336C,336D,337A,337B,338A/2,338A/3,338B,339A,341B,342,343,344. 74,75A,75B,75C,76C,77A,77D,77E,79A/1,79A/2,79A/3,79A/4,79C,80,81f,83A,83B,84,86A,141,142,143/3,144A,144B,145,146,147A,141D,148A,149A,149D,150A,150C,151A,151C,152,153A,153C.				
329	224		ಕೆಂಪು ಜಮೀನುಗಳು 255,256,256A,256B,256C,256D,257A,257B,258A,291A,96A.	140000			
330	225		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			210000	
331	226	29	ಕುಡಿತಿನಿಮಗ್ಗಿ				1000
332	227		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕಡ್ಡು ಜಮೀನುಗಳು 1A,1B,1C,2A,2B,3A,3A/2,3A/3,3B/1,3BC/2,3BC/3,3BC/4,3BC/5,34A,115,117A,117B,207C,207D/1,208C,208E,208F,208G /1, 208G/2, 209/B/1 , 244D/2, 244D/3, 244D/4, 245D, 245E, 251B, 263D, 264, 267C/1, 268, 269, 271, 272, 273, 274, 275, 277, 278, 279, 280, 281, 282, 283, 284, 285, 286, 287, 292C, 293D, 294A, 299B, 299C, 299D,	120000			

೩೮೪

		299E, 299F, 300, 301, 302, 306A/2, 306C/1, 306C/2, 307, 308B, 309/A, 311, 312A, 312B/1, 312B/2, 312C, 313, 314, 315, 315B, 315B/2, 315C, 316A, 316B, 316B/2, 316D, 317A, 317B, 317C, 317D, 321A, 321B, 321D, 321E, 321F, 321G, 321H, 321D/1, 321 I/2, 321J, 322, 325A, 325BC, 325D1, 325D2, 325E, 325F, 325G, 326A, 326B, 326C, 326D, 326E, 326F, 327AB, 328A, 328B, 329A, 329B, 330, 330B, 330C, 330D, 333A, 333B, 333C, 333D, 333E, 333F, 334A, 334B1, 334B2, 335A, 335B, 336, 346A, 346B, 355, 356, 357, 358, 359, 360, 361, 362, 363, 63B1, 636B2, 364, 365, 366A, 366B, 367A, 367B, 367C, 367B, 367C, 368A, 368B, 368C, 370, 371, 376A, 377A, 377B, 377C, 377D, 377E, 377F, 377G, 377X, 377I, 377J, 377K, 377L, 377A, 377N, 377N/2, 377O, 388B/1, 378B/2, 390A, 390B/1, 390B/2, 391, 393.				
333	228	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಮಡಿಕಟ್ಟು ಬಾವಿ4B/1, 4B/2, 4C, 4D, 4E/1, 4E/2, 5A/1, 5B, 5C, 5D/D, 5D, 6A, 6B, 7A, 7B, 8A, 8C, 11A1/D, 11 A/1B, 11A/1C, 11A/2, 11B/1, 11B/2,12A, 12B, 13A, 13B, 13C, 13D, 13E, 13F/1, 13F/2, 14, 15, 16, 19A, 19A, 19B, 19C, 19D, 20, 23, 27C/2, 27D, 43A, 44, 45, 47A, 47B, 48, 49A, 49B, 50A, 50B, 51, 52AB/1, 52AB/2, 52C/1, 52C/2, 53A, 53B, 54, 55B, 56A/1, 59A/2, 60D, 72B/6, 76A, 83, 90C, 116, 136A, 136C, 143D/1, 149, 150, 237C, 237D, 238A, 238B/1, 238B/2, 238D, 238E, 238 qÀ, 239A, 239B/1, 239B/2, 243C, 244A/1, 244A/2, 244D/1, 244D/2, 244C/1, 244C/2, 244D/1, 245A/1, 244A/2, 244B/1, 244B/2, 245C, 246, 247A, 247B, 247D, 247E, 247F, 247F, 247G, 247H, 247P, 248B, 24 8C, 249A/1, 249A/2, 249B/1, 249B/2, 249B/3, 249B/4, 249/C, 249D/1, 249D/2, 250A, 250B, 250C, 251A, 252A, 252B, 253A, 253B, 253C, 253D, 254, 255, 256A, 256B, 257, 258, 259A, 259B, 259C, 251A, 252A, 252B, 253A, 253B/1, 253B/2, 253C/2, 253D, 254, 255, 256A, 256B, 257, 258, 259A, 259B, 259C, 259A, 261A, 261B, 261C, 262, 263A, 263B/1, 263B/2, 263B/3, 263B/4, 263C, 266A, 266B, 277A, 267B, 267C, 268C/3, 270, 288, 289, 290, 291, 292, 292B, 294B, 295, 296, 297, 298, 299, 299A, 299G, 300, 303, 304A, 304B, 305, 306A/3, 306B,		140000		

೩೮೫

		308A, 309B, 310, 345, 347/1, 347/2, 347/3, 347/4, 347/5, 349/A, 349B/1, 349B/2, 349C, 379E, 379F, 379G/1, 379H, 380, 380B/1, 380B/2, 381A, 381B, 381C, 381D, 381E, 382A/2, 382A/3, 382B, 383B, 386, 386B, 38C, 387A, 387B, 388A, 388C, 289A, 389B, 394A/2, 382A/1, 375B/1, 396B/2, 395C/1, 395C/2, 395C/3.				
334	229	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಮಡಿಕಟ್ಟು ಬಾವಿ8D, 21, 22, 24, 25, 26, 27A, 27B, 27C/1, 27D/3, 28A/1, 28A/2, 28B, 29, 30, 31, 32, 33/1, 33/2, 34A, 34B, 35, 36A, 36B, 37A, 37B, 37B/2, 37B/3, 37B/4, 37B/5, 37C, 38, 39A, 39B, 39C, 40B, 40C, 40D, 50E, 40F, 40G, 40H, 40I, 40J, 40K, 40L, 40A, 40N, 40O, 40P, 40Q, 40R, 41, 42, 43B, 55A, 46B, 57A, 57C, 58A, 58B, 59B, 60AB, 60, 60A, 61, 62A, 62B, 62C, 63A, 63B, 63C, 63D, 63E, 63F, 63G, 64C, 64 D, 64E, 64 F, 65A, 65B, 65C, 66, 67, 68A, 68B, 68C, 68D, 69A, 69B, 69C/C, 69C/D, 69D, 69 E/C, 69E, 69F, 69G, 69H, 69I, 69J, 69T, 69U, 69V, 69W, 69X, 69Y, 69Z, 70A, 70D, 70C/1, 70C/2, 70C/3, 70C/4, 71A, 71B, 72A, 72B/1, 72B/2, 72B/3, 72B/4, 72B/5, 73A, 73B, 73C, 73D, 73E, 73A, 74AB, 74C, 74E, 75A, 75B, 75C, 76B/1, 76B/2, 77B, 78A, 78B, 79, 80A, 80B, 81A, 84, 85, 86B, 86C, 87A, 87B, 88, 89A, 89B, 89C, 89D, 90A, 90B, 91A, 91B, 91C, 92A, 92B/1, 92B/2, 92B/3, 92C/1, 92C/2, 92C/3, 92D, 92E, 92F, 93A, 93B, 93C, 93D, 93E, 94A/1, 94A/2, 94A/3, 94B, 94D, 95A, 95B, 96AB/1, 96AB/2, 96AB/3, 96AB/4, 97A, 97B, 97C, 97D, 98A, 98B, 98C, 99A/1, 99A/2, 99A/3, 99B, 99C, 99D, 99E, 100A, 100B, 100C/1, 100C/2, 100C/3, 100D, 100D/2, 101A, 101C, 101D, 101A, 102, 103, 104, 105A, 105B, 105C, 105D, 106, 107, 108, 109AC/2, 109B/1, 109B/2, 110, 111, 112A, 112B, 112C, 112D, 112E, 113A, 113B, 113C, 113D, 113E, 113F, 113G, 119A, 119, 119C, 119D, 119E, 119F, 119G, 120A, 120D, 121A, 121B, 122A, 122B, 122A, 123B, 124A, 124B, 125, 126A, 126B, 127A, 127B/1, 127B, 127B/2, 128, 129, 130A, 130B, 130, 131, 132, 133, 134, 135A, 135B, 136B,		140000		

೩೮೬

		136D, 137, 138, 139A/1, 139A/2, 140, 141/1, 141/2, 142, 143A/2, 143B, 144, 145, 146B, 147, 148, 150B, 150C, 151B, 152, 153, 153A, 153B, 154, 155, 156B, 156C, 156D, 157, 158B, 158C, 159A, 159B, 167C, 167D, 167E, 167F, 167G, 168A, 168B/1, 168B/2, 168C, 169A/1, 169A/1, 170A, 170B, 171, 172, 173AB/1, 173AB/2, 174AB/1, 174AB/2, 175A/1, 175A/2, 176, 177, 178, 179A, 179 B, 180, 181A, 181B, 182, 183, 184, 185, 186, 187, 188, 189, 190, 191, 192, 193A, 193B, 193A/1, 194A/2, 194B, 194C, 194D, 194F/1, 194F/2, 195A, 195B, 195C, 195D, 196A, 196B, 196C, 196, 196F, 196G, 196A/1, 196A/2, 196A/3, 197, 197A, 197/B, 198A, 198B, 199A, 200A, 200B, 201A, 201B, 201C, 201D, 201E, 202B , 202C, 203, 204A/1, 204A/2, 204B/C, 204 B/D, 205A, 205B, 205C, 205D, 205E, 206, 207A, 207B, 207D, 207E, 207F, 207G/1, 207G/2, 207H, 207I/1, 207I/2, 208A, 208B, 208D/2, 208H, 208I, 208I/1, 209A1, 209A/2, 209B/1, 209B/2, 209C, 209D, 209A, 210A, 210B, 213C, 215, 216A, 217B, 217A, 218, 219, 219B, 219C, 220A, 220B/2, 221B/2, 324B/2, 324B/1, 227A, 227/1, 227B/2, 332AB/1, 332AB/2, 337A, 337B, 337C, 337D, 337E, 337F, 337G, 349, 350A, 350B, 351A, 351B, 352A, 352B, 352C, 353A/1, 353A/2, 381F, 382A/1.					
335	230	ಕೊಳವೆ ಬಾವಿ 156A, 158A, 16A, 160B, 161, 162A, 162B, 163, 164, 165, 166A, 166B, 167A, 167B/1, 167B/2, 167B/3, 212, 213B, 214, 218, 219D, 220B/1, 222A, 222B/1, 222B, 214, 218, 219B, 220B/1, 221A, 221B/1, 222A, 222B/2, 223A, 223B/1, 223B/2, 223B/3, 224A, 225A, 225B/1, 225B/2, 226B/1, 226B/2, 229, 231, 232A, 232B/C, 232B/ D, 232C/C, 232C/D, 233A, 233B, 233C, 234, 235A, 235B, 236A, 236B/1, 236B/2, 236C, 236D, 237A, 238B/1, 237B/2.		140000			
336	231	ಎರಿ ಮಳೆ 317E, 317F, 318A, 318B/1, 318B/2, 318C, 319, 320A, 320B, 320C, 320D, 320E, 320F, 320G, 320H, 320I, 320J/1, 320J/2, 320K, 323, 324, 331, 338, 339, 340/1, 340/2, 341A, 341B, 342, 343A/1, 343A/2, 343A/3, 343B, 343C, 343D, 344.		120000			

337	232		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			190000		
338		3	ಹಂಪಸಾಗರ ಹೋಬಳಿ					
339	269	30	ಅಡವಿಕಲ್ಯಾಣಿಹಳ್ಳಿ				1000	1500
340	270		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 1,2,3,3A,3B,4A,4B,4B1,5A,6A,81,82,83,9A,9C,9D,9E,9F,10 A,10BC,11A,11B,11C,11D,11E,12A,12B1,12B2,13A,14B,15 A,15B,16A,17,18A,18B,18C,18D,19A,19B,19C,20,21A,21B, 22A,22B1,22B2,23A,23B,23C,23D,24A,24B,25A,25B,25C,2 6A,26B,26C,26D,26E,26F,26G,26H/1,26/2,27,27B,27C/IM,2 7C/2,27C/3,28A/1,28A/2,28A/2f,28B,29A,29B,29C,29D,29E ,29F,29G,30A,30B,31B,31C,32A,32B/1,32B/2,32A/1,33A/2, 33P/1,33P/2,34,35,36,37,38,39A,40AB,40C,41A,41B,41C,41 E,41D,42,43A,43B,44,45A,45B,46,47,48,49/1,49/2,49/3,50,5 1,52,53A/1,53A/2,53B,54A,54B,54C,55,56A/1,56A/2,56A/3, 56B,56C,56D,57A,57B,57C,57D,58,59A,60,61,62A,62B,62C ,63A,63B,64A,64B,64C,65,79A,79B,79C,79D,79E,79F,79G, 79HI,80A,80B,80C,80D,80E,81,82,83A,83B,83CD,83E,84A, 84B,84C,84D,85A,85B,85C,85D,85EF,86A,86B,87A,87B,88, 89,90AB,90C,90D,91,92,93A/1,93A/2,93B,94,95A,95B,95C, 95D,95E,95F,95G,95H,95I,95J,95K,95L,95M,96,97A,97B,97 C,97D,97E,97F,97G,97H,97I,98A,98B,98C,99,100A,100B,10 0C,101A,101B,102,103,104,104B,105A,105B,105B/2,105B/3 ,105C,106,107A,107B,108,109,110A,110B,111A,111B,111C, 112,113A,113B,113C,114A,114B,115A,115B,116A,116B,11 6C,117A,117B,117C,117D,118B,118C,118D,1118E,119A,11 9B,119C,120A,120B,120C,121A,121A/1,121A/2,121B,122A, 122B,122C,123A,123B,125A,125B,125C,126A,126B,127A,1 27B,127C,128,130A,130BC,132,132C,133A/1,133D/1,133B/ 2,134,135,136A,136C,137A,137B,137C,138,139A,139B,139 C/1,139C/2,140A,140B,140C,140D,141A,141B,142A,142B,1 43A,143B,145A/2,148,149A,168B,168,169A, 169B,170AB,170C,170D,170H,170J,170H,171,172,173,174,1 75A,175B,176A,176B,177A/1,177A/2,177B,177C,178A,178 B,180C,189A,189B,189C,190A,190A/1,190A/2,190B,191A/1	120000				

ಒಲಱ

			,191A/2,191A/2,191B,192,193A,193B,194,205,,,296B,223B/2,223A/3,223C,224A,224B,225A,225B/1,225B/2,226A,226B/1,226B/2,226B/3,235A,236A,236B,237,238,239A,239B/1,239B/2,239B/3,239B/4,239C,239D,246G/1,246G/2,246G/3,246G/4,					
341	271		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ರಿಗ್ ಬೋರ್ಡ್ 13B,14A,136D, 4B/2,5B,6B,7,9B,33B,33C,84A,117F,121C,124,129,131,132A,136B,209C,210A,210B,210E,214A,246E2D,246F2B,246G-7.133A/2,216,218,,,220B/1,235B,		150000			
342	272		ಕೆಂಪು ಜಮೀನುಗಳು 66,67,68,69A,69B,69C,70,71,72,73,74,74B,75,76,76B,76C,77A,77B,77C,77D,77E,77F,77G,77H,77I,77KL,78, 143C,143D,144,145A/1A,145A/1B,145B/1,147,149B,150A,150B,151A,151B,152A/f,152A/,,,152A/...,152B252C/1,252C/2,152C/3,153,154A,154B,155A/1,155A/2,155B,155C,156,157,158,159,160,161A,161B,162,163A,163B,164,165A,165B/1,165B/2,165B/3,166,167,168A,170E,170F,179,180/1,181/1,181/2,182A/1,182B1,182/2,183A,183B,184A,184B,185,186,187,188A,188B,188D,195,196,197A,197B,197C,198A,198B,199A,199B,199B/1,199B/2,199C,200A,200B,200C,201A,201B,203A,203B,203C,204A,204B,204C,206A,207A,207B/1,297B/2,208A,208B,208C,209A,209B,210C,210D,211,212A,212B,213,214B2,214B/1,215,217218f,217A,219B,220A,220B/2,220C,220D,221,222A,222B,222C,223A/1,223B/1,226/4,227A,227B,227C,228A,229A,229B,230,231A,231B,232A,232B,233A,233B,233C/1,233C/2,234,240,241,241A,241B,241C/1,241C/2,241D,241E,241F,242,243,244A,244B,245A/1,245A/2,245B,246AB/E/1,246C,246D/1,246D/2,246E/1,246E/B,246E/2A,246E/2B,246E/2C,246E/2E,246E/2F,246E/2G,246E/3,246,324,246G/5,246G/6,247. 7, 145B/2, 145B/3, 145/4, 146,		120000			
343	273		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			200000		
344	274	31	ಬನ್ನಿಕಲ್ಲು				1000	1500

345	275	<p>ಉರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು</p> <p>1A,1B,1C,2A/1,2B,2C,2D,3A/1,3A/2,3A/3,3B/1,3B/3,3B/4,3C,4A,4B,4C,4D,4E,4G/1,4G/2,5A,5B,5C,6,7A,7B,8A,8B,9A,9B,9C,9D,9E,9F,10,11A/1,11A/2,11A/3,11A/4,11A/5,11B,12,13,14,15,16A,16B,16C,46A/1,46A/2a,46A/2b,46A/2c,46A/4a,46A/5b,47A,47B,47C,47D/1,47D/2,47D/2B,47D/2C,47D/2D,47D/2E,48,49A/2,49A/3,49,49B,50,51A,52A/1,52A/2,52A/2,52A/3,52A/4,52B,52C/1,52C,53A,53B,54,55,56,57A,57BC,58A,58BC,59AB,60,61,62,63,64A/1,66A,66B/1,66B/2A,69A/4/2,69A/4/3,69A/4/4,85A/1f,85A/2,,,159B,402,403,404,405B,405A,406,407,408,409,410,411,412f,412,,,412...,412†,413,414,415,416,417,418,419,420,421,422A,422B,422C,422D,423,424,424,426,427,428,429,430,431A/2,431B,432A,432B,533,435,437,438,440,442A,442B,444,445,446,447,448A,449,450A,450B,450C,451A,451B,452A,452B,453,454A,454B,454C,454D,454E,454F,454G,454H,454I,454J,454K,454L,454M,4454N,454O,455,456A,456B,457/1,457/2,457/3,458,459,460/2,460/3,.</p> <p>16D,16E,17A,17B,18A,18B,18C,18D/1,18D/2,19A,19B,20A/1,20A/2,20B,22,23,24,25A,25B,26,27A/1a,27A/1b,27A/1c,27A/2,27B/1,27B/2,27B/3,28A/1,34A/3,34B,34C,34D,35,36,37A,37B,40f,40,,,41f,41,,,42A,42B,43A,43B,44,45A/1,45A/2,45B,45Cf,45C,,,45D,45E,68,69A/1a,69A/1b,69A/1c,69A/1d,69A/3,69A/4/1,69A/5,69A/8,69A/9,69A/10,73f,73/2,73†,73‡,74/1,75A,75B,80C,83B,84A,84B,84C/1,84C/2,84D/1,84D/2,84E,84F/1,84F/2,84F/3,84F/4,85A/2a,85A/2b,85A/3,85B/1,85B/2,85B/3,85D/1,85E/1,85E/2,85Ff,85F,,,85G,85H,86A,86B,87A,87B,87C,87D,</p>	120000				
		<p>87E,87H,87I,87J,98C,99,100,114A,114B,115,116,117,118A,118B,118C,119C,119C,120A/1,120B,121A,121B,122A,122B/1,122B/2,123,124B,125,126,127,128,129,130A,130B/1,130B/2,131A,131B,132/1,132/2,133A,133B,134,135A,135B,135C,136A,136B,137,138,139A/1,139A/2,139B/1,139B/2,140f,140,,,140...,142,143f,143,,,143B,144B,151B,151C/2,153,156A,156B,157A/2,157B,158C,158D,158E,161B/2,162A,162B,</p>					

			162D/2,162E,163A,163B,163C,163DF,164A,164B,165/1,165/2,165/3,165/4,165/5,165/6,165/7,165/8,166,167A,167B/1,167B/2,168A/1,168B,172A,259B,260A,260B,315A/2,316A/1C,,28A/2,28B/1,28B/2,28C/1,28C/2,28D/1a,28D/1c,28D/2,28D/3,28D/4,30A/1,30A/2,30B/1,30B/2,30B/3,30C,30D,31A/1,31A/2A,31A/2f,31A/,,,31B,32,33A,34A/1,400,				
346	276		ಊರಿಗೆ ಹತ್ತಿರವಿರುವ ಅಕ್ಕ ಪಕ್ಕದ ಜಮೀನುಗಳು - ಬೊರ್ ನಿಂದ ನೀರಾವರಿ 93A,107C/3,218A,224C,226A,227A/1,227A/2,227A/3,227A/4,240,242,243A/1,243A/2,243A/4,243B,244A/1,244B/1,244B/2,245A/2a,259AB/1,251A,252A,f,252A,,,262263A,263CD,320A/1,327B/,,,330B,331A,331B,331C,331D,332A/3,332C,334A,334B,336A,336B,339A/1a,339A/1,339A/2a,339A/2bf,339A/2,,339B,340A,401D/1,401D/2,401E/1,401E/2,401E/3,,64A/2,64B,65,66B/2b,66B/2c,89A/2,89B,91A,97,98A,105f,105,,,105B,106A,113B/1,147B/2,148A,148B/1,148B/2,148C/2,149A/1,149B/1,183A,215A/2,216A,216B,217A,217B,217C/1,217C/2,223B,233A,233B,234A/1,234A/2,234B,234C,234D,245A/2C,315C/2,315E/2,,33B,34A/2,,38A,38B,39A,39B,39C,39A/2,101,102A,102B,103,197C/2,107C/4,107D/2,107D/3,107D/4,108C,110C,110G,111A,111B,112B,112C,145A,150,152B,154,155B,158B/2,177B,190,191,193AB,193C,195A,198,205A,211B/2,213B,224A/1f,224A/,,,224A/2f,224A/,,,226B,235B,247,248,249A,249B,256A264A,264B,267,282A,285A,285B,344,346B/1,346B/2,346B/3,346B/2b,361A/Af,361A/2,,,361A,,,,381A,381B,381C,383,384,385B,393B,394A,394C,394D,425,431A/1,434,439,441,.	160000			
347	277		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000	
348	278	32	ಜಿ ಕೋಡಿಹಳ್ಳಿ				1000 1500
349	279		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು-ಕೆಂಪು ಜಮೀನುಗಳು 5AB,5C/1,5C/2,5Def,5E3,,,5F,5G,6A,6B,7,10A2,10Bf,10B,,,11f,11,,,12A,12B,13A,13B,14A,14B,15/1,15/2, ಠ	130000			
350	280		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು-ಕೆಂಪು ಜಮೀನುಗಳು 55A,55B,55C,55F,55Ff,55Gf,63A/2,74A,74B,75,79f,82B/1,82B/2,82B/6A,82/6B,82/7,82/8,83,84,85A,85B,87A,87B,88,	130000			

		<p>90,91,92,93,94A,94B/f,94B/,,,95,96A,96B,96C/1,96C/2,96C/3,96C/4f,96D,96E,96F,96G,104Cf,106,107A,107,107D,107A,121/1,138f,157A,157B,157C,164Af,164A,,,164A...,164A †,164B164C,164Df,164D,,,164E,164F,164G,164H/1,164H/2,164/3,164/4,164I/1,164I/2,165,166A,166B/1,166B/2,169A,169B,170A,170B,171A,172CM174C,178B,179A/1,179A/2,179B/3,183A/1,183A/2,183A/5,183B,184,185A/1,185A/2,186B/1,189B/1,205A,213B,213,215AB,215AB/2,215AB/3,216A,216B/1,216B/2,218A,218B,219A,219B,220A,220C,221,224A,224B,224C,227,240,240C,241,,,241,,,242A,258A,258B,259A,259B,259C,262,264A/3,266,275,285B,286,287A,287B,291f,302C/2,302D/1,302G/2,309A,309B,309C,310A,310B,310C,311D,328A,329B/1,329B/2,330A,330B,331A,331B,331C,. 1/1,1/2,2/1,2/2,3A/2A,3A/2B,3B/3,4B/1,4B/2,8A,8B,8C,9A,9B,9C,9D/1,9D/2,10A/1,16A,16B,16C,16D,17f,17,,,17B,18f,18,,,19A,19B,19C,20,21,22,23f,23,,,24A,24B,26B/7,37B/8,36B/9,36B/10,36B/11,36B/11,37,37Bf,37B,,,37/C38Af,38A,,,38Bf,38B,,,29,40A,40B,41,42A,42B,43,44f,44,,,45,46A/1,46A/2,46A/3,46B,46C,46D,47,48A,48B,49A,49B,49Cf,49D,50f,50,,,50...,50†,50‡,51A,51B,52A,52B,52C,53,54A/1,54A/2,54/3,54B,54C,54D,55f,55A...,55A†,55A‡,55A^,55A%oê,55A<,55D,55E,55Ff,55F‡,55/2f,55H,56,57A,57B,58,59,60,61,62,63A/1,63B,63C,64A,64B,65AB,65C,66A,66B,67A,67B,67C,67D,68A,68B,69A,69B,60AB/1,70AB/2,71,7,73,76,</p>					
		<p>77A,77B,78f,79,,,80,81,82f,82B/3,82B/4,82B/5,96H,96I,96I,96J,96K,97A,97B,98,99,100,101A,101B,101C,102Af,102A,,,102A...,102B,102C,103A,103B,104Cf,105A,105B,110,11A,11B,112A,112B,112D,113,114,115,118f,118,,,119A,119C,119D,120A,120B,120C,121/2,122,126,128A,128B,129,130f,130,,,131,133,134,135,137A/1,137A/2,137B,138f,138...,139,140f,140,,,141B,142A,142B,143/1,143/2,144A,144Bf,144B,,,144B...,144B†,144D,141A,145B,145C,147A,147Bf,147B,,,147C,148,149A,149B,149C,150A,154B,155A/1,155A/2,155Bf,155C,,,155Cf,155Df,155D,,,155E,155F,155G,155H,156A,156B,158B,159,161,166C,167D,168f,168,,,173A,173,174A,176/1,178A,180A,180B,180C,186B/3,186C,186D/1,186D/2,</p>					

		186C/2,187A/1,187B,188/1,188/3,189A <i>bf</i> ,191A,191B,192A,192B,193A,193B,194,195B,195C,195C/2,195C/2,195C/3,195E,196A/1,196A/2,196C,197A,198,199A <i>f</i> ,199A,,199C,200/3,201A/3,201B,202 <i>f</i> ,202,,,203,204,205B,206A/1,206A/2,206A/3,206A/4,206B,206C,206D,206D <i>f</i> ,206D,,,206D...,206D†,206D‡,206E/1,206E/2,206E/3 <i>f</i> ,206E/,,,206E/4,206E/5,207,208A,208B,209AB,210A,210B,211,212A,212B,213A,214,220D,223A/1,223B,223C,223D,225,228 <i>f</i> ,230A <i>f</i> ,230A,,,232A/3,232B/ <i>f</i> ,233A,234A,234B,234C,235A,235B,236A,236B,237A,237B,238A,238B,238C,238D,239/1,239/2,240B,242B/1,245,246A,246B,247,248,254B/1,254B/2,254C,256A,256B,257,260A,260B,263A/1,263A/2,263A/3,263B,267A/1,267A/2,267A/3,267A/4,267B/1,267B/2,268A,268B,269,270A,270B,271A,271B/2,271B/2,272,273,275B,275C/1,275C/2,275C/3,275C/4,275C/6,276A/1,276A/2,276B,276C,277,279,280,281A,281B,282,283A,283B,284A,284B,285A,287A,287C,288,289A,289B,289C,290A/1,				
		201A/2,290A/3,290A/4,290A/5,290A/6,290A/7,290A/8,291F/G,291F/1H,291F/A,291G,291I/H,291I/1,291I/2,291I/3,291I/J,292 <i>f</i> ,292,,,294,295,296,297,298,299,300 <i>f</i> ,300,,,301,302A/1,302A/2,302A/B,302B/1,302B/3,302C/1,302D/1,302D/3,302E,302F/1,302F/ <i>f</i> ,302G/1,302H/1,302H/2,302I,302J,303K/1,302K/2,302L,303,304,305A,305B,306,307A,307B,308A,308B,313C,314A,314B,315,316A,316B,317A,317B,317B/2,317C,317D,318A,318B,319A,319B,320A,320B,332,333A,333B,334A,334B,336,337,339,340A/1,340A/2,25B,25C,26,27A,27B,28,29,30,31A,31B,31C,32A,32B,32C,33A,33B <i>f</i> ,33C,,,33C...,33C†,34,35,37A/1,36A/2,36A/3,36A/4,36B/1,36B/2,36B/3,36B/4,36B/5,36B/6,.				
351	281	ಪೋರ್ವೆಲ್ ನೀರಾವರಿ ಸೌಲಭ್ಯವಿರುವ ಜಮೀನುಗಳು		150000		
352	282	ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			190000	
353		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು: 302,250,251,252,253,254,255,256,257,242,155,156,172,173,171,174,178,179,185,182,186,187,188,195,196,5,4,197,198,199,200,3.	150000	180000	250000	

354	283	33	ಗದ್ದಿಕೇರಿ				1000	1500
355	284		<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ನೀರಾವರಿ ಜಮೀನುಗಳು</p> <p>1A,1B,1C,1D,1E,1F,3A,3B,4,5,6f,6,,,7f,7,,,8,9AB/1,9AB/2,9C,10A,11A,11B,11C,11C/2,11C/3,12/1,12/2,12/3,13,14,15A,15B,16A/1,16A/2,16B,17A,17,13,18,19A,19B,19C/1,19C/2,20A,20B,20C,21,22A,22B,56A/1,56A/2,56B/1,59,60A,60B,63B,63C,64,65A,65B,65C,66,67,67A,67B,68,69A,69B,70,74A/1,71A/2,72,73,74A,74B,75,76,77B,77D,77E,77F,78A,78B/1,78B/2,79,80,81A,81B,81C,81D,81E,81F,82A,82B,83,83/1,83/2,83/3,84,85AB,85C,86A,86B,87,88,89,90,91,92,93A,93B,94B,95A,96A,96A/f,96B/1,96C,97A,97B,97C/1,98A/1,99A/1,99A/2,99B/f,101A,101B,102,103A,103B,103C,104,105A,105B,105C,106,107,108,109,110B,111112A,112C/1,113Q/1,113C,113D,114A,114B,115,116C,118A,1118B,118C,119A/2,120,121A,122,123,124,125A,125B,125C,127,128A,128B,129C,130,131B,132B,133,134,135,137B,137C,138,141A,141B,142/1,142/2,142/2,143,144A,144B/1,144B2,145/1,145/2,146A,146B/1,146B/2,147,148,149,150A,151,152,153,154A/2,154B,154C,154D,154E,156,157,158A,156B,165C,165D,165E,165G,165H,165I,171,172A,172B,173A/1,173A/3,173A/2,173A/4,173/5,173B,173C/1,173C/2,173D,173E,174f,174,,,174...,174†,175A,175B,176,177,179,181AB,181C,181D,182,183A,183B,183C,184B,185A,185B,1862B,186/3,187A,187B/1,187B/2,188,190,191A,191B,192,193A,193B,194B,195Q,195B,196,197Q,197B,197C,197D,197E,201,202,203A,203B,204,205A,205B,206,207B,207A,208A,208B,209,210A,210B,211B,212A/f,212A,,,212A/...,212B,213B,213A,213B,215,216,217,218,219A,219B,220/1,220/2,220/3,221A,221B,221C,221D,221E,221G,221H,222A,222B,222C,222D,223225B,226,227C,228B,229/1,229/2,230,231,231A,231B,232,263A,263B,264A,264C,265,266A,267A,267C,327,328,329,330A,330B/1,330B/2,330C,330D,332A/1,332A/2,332B,332C/1,332C/2,333,334,335,336A/1,336A/2,336B/1,336B/1,337,338,339A,339B,339C,339D,339E,340,341A,341B/1,341B/2a,341B/2b,342,343A,343B,343C,344,345,346,347A,</p>	150000				

		<p>347B,349A/1,349B/2,350,351,352,353,354A,354B,355B,356 A,356B,356C,356D,356E,358359A,359B,360A/f,360A/,,,360 B/f,360B/,,,361/1,361/2,361/3,362,363,364A,364B,364C,364 D,364E,364F,365A,265B,366,367A/1,367A/2,367A/2,367B,3 68,368,370,3371,372/1,372/2,373,374A1,375A,375B,376,377 ,378A,378B,379,380A,380B,381A,381B,382A,382B,383A,38 3C,384,385,386,387,388,392,393,394/1,394/2,395,396B,396C ,396F,397AB/1,397B/2,398,400,404A/f,405,407,408A,408B, 409,410,411A,411B,412A,412B,413B,414A,414B,415,416,41 7,418,419,421,422,423A,423B,423C,425,426A,426B,427A,4 27B,431A/2,431A/3,431B,432A,432B,434,435A,435B,436,4 37A,437B,438A,438B/1,439,440B,440B,440C,441,442,443,4 44,446,446C,446D,447A/3,448C,449,450,451,452,453A/1,45 3A/2,453A/3,454A,454B,454C,455,456B,457,458,459A,460, 461A,461B,461C,462A,462B,462C,463A,463B,463C,464A,4 65,466,467,468A,468B/f,468B/,,,476,471,472/1,472/2,473,47 4,475,476B,476C,476D,476E,476 F,476G,476H,476I,476J,47 6K,476L,476M,476N,476O,476P</p>				
356	285	<p>ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು- ನೀರಾವರಿ ಜಮೀನುಗಳು</p> <p>23,24,25B,25C,26A,26B,26C/1,26C/3,27A,27C,28A/1,28A/3 a,28A/3D,28B,28C/1,28C/2,28D/1,28D/3,28E,28F/1,28F/3,29 A,29B/1,29B/2,29B/3,29B/4,29B/5,29B/6,29C/2,29E,29F,29 G/1,29G/2,29C/3,29E,29F,29G/1,29G/2,29H,29I,30,31A,32A ,32B,33A,33B,34A,34B,34C,35A,35B,36A,36B,36C,36D,36 E/1,36F/1,36F/2,36G,36H/1,36H/2,36I,36J,36K/1,36K/2,36M ,37ABC/1,37ABC/2,38B/2,38D,38E,38F,38G,38G/1,38G/2,3 8H/1,38H/2,38I,38J,38K,38L,38M,39A,39B,39C,39D,39E,39 F,40,41,42A,42B,43,44B,44C,44D,44E/1,44E/2,44E/3,44F,44 G,45,46A,46B,46C,47A,47B,47C,48A,48B,49A,51,52A,52B/ 2,53,54B/2,54C,54D,243A,243B,243C,244,245B,246A,246B, 246C,247,248,277,250A,250B,250C,251A,251B,251C,251D,. 210B,211C/1,38B,38C,39E2,39G,46B,52B,54A,54A/1,54A/2, 54B/1,55,56B/2,57B,61,62,63A,71B,77A,77C,94A,96A/f,96 C/2,98A/2,98B,100,106B,112C/2,113B,114B/2,116A,117,119 A/1,119B,121B,125D,129A,129B,131,136,137A,139B,154A/</p>		150000		

೩೯೫

			1,158B,159,160M,161/1,161/2,162A,162B,164A,164B,164C,165A,167A,167B,168,169,170A,170B/1,170B/2,179A,180,184A,168/1,186/2A,189/F2,224A,224B,225A,227B,389A/1,389A/2,389B,390,301ADE,401A,401B,402,403,404A/f,404B,406,408C/1,408C/2,413A,420A,420B,424,428,429,430,431A/1,433,438B/2,440A,445A,445B,446A/1,448A,448B1,459B,468B/..., .					
357	286		ಕೆಂಪು ಜಮೀನುಗಳು 234A,234B,235,236,237,238A,238B,238C,239,240,241,242A,242C,242D,242E,301,302,302B,303A,303B,304A,304B,304C,305A,305B,307/1,307/2,308/2,309,310,311,312,313,314,315,316,317A,317B,310C,318,319f,319,,,320,321,322,323,324,325,326,325. 252,323,324,325A,326.	130000				
358	287		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			180000		
359			ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು: 11,19,20,25,26,27,28,29,266,270,	150000	180000	250000		
360	288	34	ಹಂಪಸಾಗರ				1200	1600
361	289		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು- ಎರಿಮಸಾರಿ - ಎಲ್ ಐ ಎಸ್ 15A/2,15B,16A,16B,16C,16D,17B,20B/1,20B/2,21B/2,28B,29A,29B/B,29C3/B,29D3/B,29E1/B,39F/2,30G/2,33B,34A/1,41A,86,91A/1,91B/2,93A/1,93A/2,94A/1,94A/2,117A1B,117A2/1,117B2,117C1/13,196A2,196B,197,381B/,,,382A/,,,382A/,, ,383A/f,411A/,,,412, 413A, 413C. 18,22B,23B,24,25B/2,26C/1,30A/2,30BC/2,30D/2,30E/2,30F/2,50A,50B,50C1/A,50C1B,50D/1,51C,54A/3,54B,54C,54D,54E,56A,66B/3,66B/4,67A,73J2C,73J2H/f,73J/4,80B,82,87B,95A,95C,97/1,174A,175,,,175J,175...,175†,175‡,175^,176B/f,176B/,,,176...,176B†,177A2/A,177A2/B,178B/1,178B2/A,178B2/B,179C/2,190A/A,191A/1,193B,194A2f,196A/1,198C,201A/3,201A/4,202A,202B,202B2,203, . 101A,102A,103A,104,105ABC,105D,106A,107A,109A1,110,111A,111B,112A2,112B-2.	190000				

362	290	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಮಸೂರಿ34B,39,67B/1,67B/2,67B/3,67C/1,67C/2,67C/3,67E,67 F/1,67F/2,67G,67H,67I,68A,68B,68C/1,68C/2,68D/1,68D/2,6 8D/3,68D/4,68D/5,68D/6,69A,69B,69C/1,69C/2,69C/3,69D,7 0A,70B/1,70B/2,70C,70D,70E,70F/1,70F/2,70F/3,70F/4,70F/ 5,70F/6,70F/7,70F/8,70F/9,70G/1,70G/2,70H,70I,71A,71B/1, 71B/2,71B/3,71B/4,72A,72B,72C,73J2A,73J2B,73J2D,73J2E ,73J2F,73J2/G,73J2/H/,,,73J/1,73J/2,73J/3,73K/2,73K/3,73L,1 69C,175f,178A/1,195A,207C,208,209,210A,212B,212C,212 D,212E,212F,212H/f,212H/,,,214A,215A,216A,216B,217A,2 17B,217B1,217B2,217D,217E,217E1,217F,218A2,218A3,21 8A4,3=218A5,218A6,218A7,218B,218B/f,218D,218E,218Ff ,218F,,,218G,218H,218I,218J,218K,218L/1,218L/2,218L/3,21 8L/4,219A,219B,219C/1,219C/2,219C3,219C4,219C5,219E,2 19F,219G,219I,219J,219K,219L,220A,220B,220C,220D1,220 D2,220E,220F,222A,222B,225A,224A,224B,224C/1,224C/2, 224E,224F,224E/1,224G/f,224G/,,, 224J/f, 224J/,,, 224K, 225A/1,225A/2,225B/1,225B/2,225C/1,225D,225E,225F,225 G/f,225G/,,,226A/2,226B/1,226B/2,227A,227B,228,229,230, 231A,231B,232A,232B,233A,233B,239f, 239,,, 240A,242A, 242B, 243B, 244B, 245, 246, 247B, 247A, 248A, 248B/1/A, 249B/4, 249B/A, 249B/B, 252A/1, 252A/2, 252A/3f, 252A/3,,, 252.../1, 253C1, 256C/B, 258A, 258B/3, 258C/2,259,260C,261E/2,261F, 261G, 261G/2,261H, 261I, 262A, 262C, 262D, 262E, 262F, 262H/1, 262I, 262J, 262AA/1, 262B/1, 273A, 273B, 273C, 273D/f,274B, 274C, 274D, 274E, 274F, 274J, 274H, 275C, 276F, 277B1, 278A/1, 278B, 278C, 278D, 279G/2, 280A/2, 343B, 371A/2, 371B, 371C/1, 371D, 371E, 372B, 373B/3, 374B/f, 374B/,,, 375, 377,377f, 377,,, 378A, 378B, 379A, 379B, 379C, 380C, 391C, 392A, 392B, 392C, 393A, 394B/1, 394A, 394B, 394B, 394C, 395B, 396B, 396C, 397A/1, 397A/2, 397B, 397C, 398A, 398B, 401, 402, 403,404A, 404BC , 405B, 415A/2, 416, 418A/2, 418B, 418C, 419A, 420A, 420B, 421A, 421B, 421C, 421D, 421E, 421F, 421G/1, 421G/2, 421G/3, 421H, 421I, 421J,</p>	150000				

363	291	<p>ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು- ಕೆಂಪು ಜಮೀನುಗಳು 35, 36, 37A, 95B, 100A/1, 170B, 171A2/B, 171A/3, 171A/4, 210B, 211A, 211B, 211C, 211E, 211F, 211G, 212A, 212F, 213, 214B, 215B, 215C, 217C, 218A1, 218C, 219D, 224D, 224E/2, 224F/1, 224F/2, 224H, 224I, 235A, 235,241A, 241B, 242C, 242D, 242A, 243C, 244A, 248B/1B, 248C, 249C/1, 249C/3, 250A, 250B, 250C, 256C/1A, 256C/1B, 260A, 260B, 261A, 261B, 261C, 261D, 261D/1, 262G/2, 262H/2, 263A/3, 263B/3, 264B, 266A, 266B, 266C, 266D, 266E, 266G/2, 266H, 267f, 267..., 267‡, 267‡, 268A, 268B, 269, 270B, 271AC2, 271B, 273D/,,, 274A, 275A, 275B/f,275B/,,, 275D, 275E, 275G/f, 275G/,,,275H/f, 275H/,,,276, 277A, 277F1, 277H1, 277I/1, 280/2, 280B2, 280C, 284B2/B, 284D2, 340, 341, 342A/ f, 343A/2, 244A1/2, 344A2/A, 344A2/B, 344B, 345, 346A, 346B, 347A, 347B, 350A, 350B,351/1,354B,355A,356A,357B/1, 363,364,365A/2, 365A2/A,365A2/B, 365B, 366, 367C, 370B, 370C2/1, 370C2/B, 371C/2, 373B/1, 373B/2, 376, 380A, 380B, 385B/1, 387C/1, 390B, 391A, 393B/2, 395A, 396A, 397D, 398C, 399A, 399B, 400,405A, 405C, 406A, 406B, 497A, 407B, 408, 409A, 409B, 409C, 414, 415A/1, 415B, 417,418A/1</p>	150000				
364	292	<p>ಮಸಾರಿ ಜಮೀನುಗಳು 47D, 49B, 50C1B, 50C/2, 50E, 51A, 57, 57B, 59, 60A, 60B, 61, 62, 63, 64, 64A, 64B, 64C, 64D, 64E, 64F/1, 64F/2, 64F/3, 64F/4, 65, 66B/1, 66B/2, 66B/5, 66C/1, 66C/2, 66C/3, 66C/4, 66D/1, 66D/2, 66D/E/1, 66E/2, 66E/3, 73K/1, 81B/1, 96A, 96B, 96C, 198A, 199A1A, 199B/3, 199, 200A, 200B, 200C, 201A/A, 201A/B, 201A/2, 204, 206A, 206C, 235A/,,, 237A, 237B, 248B, 248D, 248E, 248B, 249A/2, 249B, 252B, 252C1, 252D, 252.../2, 252E, 253A/2, 253S/1, 255A, 255B, 255C, 256A/2, 256B, 258C/1, 264C, 264D, 264E, 266G/1, 342A/,,, 342B2, 343A/1, 348,351, 353, 359B, 360B, 361C/2, 367A, 367B, 369A, 369B/1, 369B/2, 370A, 384f, 385A, 386B, 386C/1,</p>	150000				

೩೯೮

365	293		ಮಸಾರಿ ರಿಗ್ ಬೋರ್ಡ್ ಜಮೀನುಗಳು 234		180000			
366	294		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				300000	
367			ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು:413,414,415,411,410,381,382,383,386,390,389,3 88,237,258,256,248,253,249,207,206,199,201,198,81,197,19 6,79,77,78,97,76,98,77,99,100,73,49,48,47,74,75,50,51,59,58 ,52,57,53,55.	200000	250000		380000	
368	295	35	ಹನುಮಗೊಂಡನಹಳ್ಳಿ					1000
369	296		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕುಂಪು ಜಮೀನುಗಳು 1A/A, 1A/2, 1B/1, 1B/2, 1B/2, 2, 3, 4, 5, 6, 7, 8AB, 9,10,11, 12A, 13A, 13B, 14, 15, 16A, 16B, 17, 18A, 18B, 19A, 19B, 19A, 19C, 19D, 20A, 20B,	120000				
370	297		ಊರಿಗೆ ಹತ್ತಿರವಿರುವ ಜಮೀನುಗಳು- ಕೆಂಪು ಜಮೀನುಗಳು 20C, 20D, 21A, 21B, 21C, 21D, 22, 23, 24A, 24B/1, 24B/2, 25, 26A, 26B, 27A, 27B, 28A, 28B/1, 29, 30, 31, 32A/1, 32A/2, 32B/1, 32B/2, 33A, 33B, 34A, 119B, 120, 121, 122, 123, 124A, 124B, 125, 126A, 126B, 126C, 127A, 127B, 128, 129, 130, 131A, 132A, 132B, 132B, 133A, 133B, 132A, 134F, 134C, 135A, 135B, 136, 139, 140, 141, 142, 143A, 143B,144A, 144B/1, 144B/2, 145A/1, 145A/2, 145B, 146, 147B, 147A, 148A, 148B, 149, 150A, 150B/1,150B/2, 150B/2, 151A, 151B, 152A, 152B, 152C, 152D, 153, 154A, 154B, 155, 156, 157, 158, 159, 160A, 160B, 160C, 161f, 162, 163, 164, 165, 166A, 166B, 167A, 167B, 168B, 169, 170, 170, 171A/1, 171A/2, 171B, 171C, 172A, 172B, 173,174, . 34, 35A, 35B, 63, 64,	120000				
371	298		ಬೋರ್ಡ್‌ವೆಲ್ ನೀರಾವರಿ ಜಮೀನುಗಳು		150000			
372	299		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				200000	
373	300	36	ಏಣಿಗಿ ಬಸಾಪುರ					1000
374	301		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕುಂಪು ಜಮೀನುಗಳು 1A, 2B, 2CC/1, 2CC/2, 2CC/3, 2D, 2E, 3, 4A, 4B, 4C, 5A, 5B, 6A, 6B, 7, 8, 9, 19, 11AA, 11A2, 11A3, 11A4, 11BB/1G,	130000				

		<p>11BB/B1, 11B/1B1C, 11B/2, 11C, 12A, 12B, 13, 61D, 61E/2, 68A, 68B, 68C, 68D, 69, 70, 71A, 71B, 72A, 138A, 138B, 138C/1, 138C/2, 139A/1, 139A/2a, 139A/2b, 139B/2a, 139C/2C, 140, 141, 142A 142B, 143A/1, 143A/2, 143B/2, 144A/1, 144A/1/2, 144A/2, 144B/1 145, 146A/1, 146A/2, 146B, 147A, 147BB/1, 147B/2, 148A, 148B, 149, 150, 151, 152A, 152B, 153, 154Af, 154B, 154CC/1, 154D, 155, 156, 157, 158A, 158B, 159, 160, 161, 162, 163, 171, 171B, 171C, 172A, 172B, 172C, 173A, 173B, 173C, 173D, 173E, 174, 175, 176A, 172B, 177, 178, 179, 180A, 180B., 14A, 61E2D, 62A, 62B, 62C, 62A, 63B/f., 63B/,, 64A, 64B/1, 64B/2, 65A, 65B/1, 65B/2, 65Cf, 65C,,, 66, 72B, 74E, 74F, 74G, 74H, 74G/I1,74G/I2, 74G/I3, 74G/I4, 74G/I5, 75C, 76, 77A/1, 77A/2, 77A/3, 92, 93A/1, 93A/3, 93A/3, 93B/1, 93B/3, 93B/4, 94A, 94B, 94C, 95, 96B, 96C/1, 96C/2, 96C/3, 104F/3, 104G/2, 105A, 105B, 106, 107A, 107B, 108A/1, 108A/2, 109A, 109B, 109C, 109C 110A, 110B, 111B, 112A, 112B, 113/1, 113B/2, 114A/1, 114B2C, 115A, 115C/2, 116A/1, 117A, 117B, 117C, 117D, 125A/1, 125A/2, 125B, 125C, 125D, 125E, 125F, 125G, 125H. 14B, 14C, 15A, 15B, 16AAA/1, 16A/2, 16A/3, 16B/f, 16B/,,, 16C, 17A, 17B/f,17B/,,, 18, 19f, 19,,,20, 21f , 22A, 22B, 23A, 28A, 28B, 29A, 29B, 29C, 30, 31A, 31B, 31C , 32A/1, 32A/2, 32D, 33A/1, 33A/2, 33B, 33B/2, 34, 35, 124F2, 124G, 124H, 124I, 124J, . 23B, 23C, 23D, 24A, 24B , 24C, 25, 41, 41B, 42f, 42,,, 43, 44, 45, 46, . 26f, 26,,, 27 , 36, 37, 38, 39, 40, 41A, .</p>				
375	302	<p>ಉರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಜಮೀನುಗಳು 48, 49A, 49B/1, 49B/2, 50, 51, 52, 53A/1, 53A/2, 53A/3, 53A/4, 53B, 54, 55, 56Af, 56A,,, 56B, 57A, 57B/1, 57B/2, 58, 59, 60AA/1, 60AA/2, 60AA/3, 60B, 60C, 60D, 61A, 61CC1, 61CC2, 72C, 72D, 73A, 74B, 74C, 74D/1, 74DD2, 74J, 74K, 74L, 74M, 74N, 74N/1, 74N/2, 74O, 77B/1, 77B/3, 77A, 78B, 78C, 79A, 79C/1, 79C2, 80A, 80B, 80C, 81/1, 81/2, 81/3a, 81/3B, 82A/1, 82A/2, 82A/3, 82B/2,</p>	140000			

			83, 84A, 84B, 84C, 85A, 85B 85C, 85D, 85E, 85F, 86A, 86B/1, 86B/1, 87A, 87B, 87C, 87D, 87E, 88A, 88B, 88C, 89, 90, 90/2, 90/3, 91A, 91B, 91C, 93A/1, 93A/2, 93A/3, 93B/1, 93B/3, 93B/4, 94A, 94B, 94C, 95, 96A, 96B, 96C/1, 96C/2, 96C/3, 97A, 97B, 97C, 97D, 97E, 98A/1, 98A/2, 98A/3, 98B, 99A, 99B/1, 99B/2, 99B/3, 99C, 100, 101A, 101B, 101C, 101DD/1, 101DD/2, 102A, 102B, 102C, 103A, 117E, 117F, 117G, 118A, 118B, 118C, 124A, 124D/2, 124E/2, 125I, 125J, 125K, 125L, 125M, 125L, 125O, 126, 127, 128A, 128B, 129, 130A, 130B,130C, 130D, 131A, 131B, 132, 133, 134 , 135A, 136A, 136B/1, 136B/2, 136B/3, 137A/1, 137A/2, 137A/2, 137A/3, 137B/1, 137B/2,					
376	303		ಬೋರ್ವೆಲ್ ನೀರಾವರಿ ಜಮೀನುಗಳು		180000			
377	304		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000		
378			ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಜಮೀನುಗಳು: 75,76,77,78,79,80,81,82,90,93,91,94,98,99.	190000	250000	340000		
379	305	37	ಏಣಿಗಿ				1000	1500
380	306		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕುಂಪು ಜಮೀನುಗಳು 62/3, 52/3B, 52/4, 53/A, 53B, 53C, 54A/1, 55A/1, 55A/2, 56A/1B, 56A/2B, 56B2/C, 71B2, 72, 73, 74A, 74B, 75A, 76A, 76/B7, 103A/2B, 103D/2, 104, 104/10, 104/2A, 104/2B, 105, 106A, 106C, 106W, 107, 108A, 108B, 109, 110, 111, 112, 113, 132A/2, 146B/2, 147A/2/A, 147B/2, 149B, 149C, 149E, 149E/2, 149E/3, 151B, 151C, 152A/1, 152A/2, 152B, 152C, 153A, 153D, 167A/2, 167B/1, 167B/2, 167C,A/a, 167C1 A/b,204A/3, 204A/4, 204B, 205, 206, 207A, 207B, 208A, 213A/1A/b, 213A/B, 214A, 215, 216A, 216B, 254B/2f, 254B/2,, , 255A, 255B/2, 255C, 255D, 255D/1, 256A/2, 256B/1c2, 256B/1Bb, 256B/3/a, 256B/3B3/b, 256C, 256D/1a, 256D/1b, 256D/1c, 256D/3, 257, 258A/1f,258A/1 ,,258A/2, 258A/2a, 258A/3, a2, 258A/B/A/2a3, 258B, 351f, 351,,, 351..., 352f,	175000				
381	307		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ವಿರುವ ಜಮೀನುಗಳು- ಕೆಂಪು - ಎಲ್ ಐ ಎಸ್ 56C/1, 56W/2, 56E/2, 56E/2B, 56E/3, 57A/1, 57A/2, 57B/2,		190000			

		57B/3, 56A, 58B, 59, 60A/1, 60A/2, 60B, 60C, 62A, 62B, 62C/1, 62C/2, 64B/2, 65A/2B, 65B/2B, 66A/2B, 66B, 66C, 66D/2, 148B, 149A, 150, 151A, 153C, 160C, 161A, 161B, 161C, 162A, 162B, 162C/1, 162C/2, 163A1/A, 163A1/b, 165A/3, 166A/1, 166A/2, 166B/1A, 168A/1, 168B, 169A, 169B/1, 169B/2, 169B/2, 170A, 170B, 171A, 171B, 171C,C/1, 171C,C/2, 171D, 171E, 171F, 172A,A/1, 172A,A/2, 172, 173, 173B, 173C, 173D/1, 174A,A/1, 174A/2, 174A,A/3, 174B,B/1, 174B,B/2, 175A/1, 175A/2B, 175B/2, 175C, 175D/2B, 176A, 176B, 177, 177/2/3, 178, 179(1), 184A/1a, 164A/1B, 184A/1C, 184A/A/2, 184B, 185, 186C, 188D/1, 189A/1Af, 189A1,, ,190, 191, 192A, 192B, 192C, 193A/1, 193A/2, 193B, 103C, 194A/1, 194A2b/a, 194A2, d/b, 195A, 195B, 196A, 196B2B, 197D/2, 197E, 197F, 197G, 197H, 189A, 198B/2, 199, 200A/1, 200A/2B, 200B/1, 200C, 201, 200/2A/1,202A/2b, 202C/1,203, 204A/1, 204A/2, 304J, 318A, 315B, 316, 317, 318A/1, 318B/a, 319B, 320A/1, 320W/w/2, 321A, 321A/2, 322A/1, 322A/2, 323A/1, 323A/2, 324A/1, 324A/2, 359,,360, 361f, 361,, 362, 362/1/a, 362/2A2				
382	308	ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು - ಎಲ್ ಐ ಎಸ್ 132B/2, 132C/2, 132G/2, 133A/2, 133B/2, 139A/1B, 139A/1, 139D/2, 139E/2B, 140A/2, 140B/1, 141A/3, 141C/1, 141E, 143A/1, 143A/2f, 143A/2,, , 143BC, 143D, 144A, 144B, 145A/1A, 145B, 145C/A1, 145C/A/2, 145D/2, 147A, 147B/1, 148A, .153B, 165A1/A, 196C, 196D, 197A, 363G, 363H, 363I, 363J, 363K, 363L, 363M, 363N, 363O, 363P, 363Q, 363R, 325, 326, 327, 328, 329, 330, .	190000			
383	309	ಕೆಂಪು ಜಮೀನುಗಳು 158B/1A, 160A, 180A, 180W/2a, 180E/2B, 181A, 181B/1f, 181B/1,, , 182A1, 182B/2B, 183A, 183B, 186, 187, 188A. 188B/A, 208B/2B, 209,210, 211,212A/1, A/a, 212A/1A/1b, 212A/2, 213A/1,A/a, 213A/1Ab, 217, 218, 219A, 219B/2, 219D/2, 220, 221, 222A, 222B/2, 222B2/B2a, 222B, B/2b, 223(1), 223(2), 224A/1A, 224A/1b, 234A/2, 225A, 225B/1a,	160000			

		<p>225B/1B, 225B/2, 226, 227A/1<i>f</i>, 227A/1,, , 227A/2, 227A/3, 227B/1/A2, 227B/1/A/B, 227B1/A/C, 227B/1/B, 228A/1, 228A/2, 229A, 229B/1, 229B/2, 230A./1, 230A/2, 230A,A/3, 230B, 231, 231/2A, 231/2<i>f</i>, 231/2C, 232A, 232B, 232A/1A, 233A/1B, 233B/1A, 233B1C, 233B/2, 233B/3, 233B/4, 233B/5, 234A, 234B, 234C, 235A, 235B, 235C/C/1, 235C, /C/2, 235CC/3, 236A, 236B/1, 236B/2, 236B/3, 236C, 236W, 236E, 236F/1, 236C/2, 236F/9, 237, 238, 239A, 239B, 240A, 240B, 240C, 240W, 240E, 241A, 241B, 242AB/1, 242AB/2, 242C, 243, 244, 245, 246A, 246B, 247B, 248B/B, 249A, 249B, 249C, 250A, 250B, 250C, 250W, 250E, 250F, 250G/1, 250G/2, 251A, 251B, 251C, 251W, 251E, 251F, 251G, 252, 253<i>f</i>, 253,, , 254A, 245BB1, 265F/2, 265F/3, 265G, 265H, 265I, 265J/1, 265/2, 265K, 266A/A1, 266A/A2, 266B, 267A, 267B, 267C/1, 267D, 268A/1A1a, 268A/1A1/b, 268/2, 268A/3, 268B/1A, 268A/1B, 268B/2a, 268B/2b, 269AA/1, 269A/2, 269B, 270A, 270B, 270C, 271A, 271B<i>f</i>, 271B,, , 272A, 272B/C1, 272B1/b, 272B/2, 273<i>f</i>, 273,,, 273..., 273†, 273‡, 273ˆ, 279, 280A, 280B, 280C, 281/1, 281/2B, 282, 283A/1, 283B/1B, 283C/2, 284A/1, 284B/1B, 284C/2b, 284B/2a, 284b/2b, 284E/2,</p>					
		<p>284F/2F/2, 285A, 285B, 285C, 286A, 286B, 287A <i>f</i>, 287A,,, 287BB/1, 287BB/2, 287BB/3, 288A, 288BB/1, 288BB/2, 288BB/3, 288B/4, 288BB/5, 288BB/6, 289BB/1, 289B/2<i>f</i>, 289B/1B,,, 290<i>f</i>, 291, 292A/1, 292A/2, 292B, 293, 294, 295, 296A, 296B, 296C, 296D, 297, 298, 299, 300, 301, 302, 303A, 304, 304, 305, 306A, 306B, 306C, 306D, 307, 308, 309A, 309B, 309C, 309D, 310/1, 310/2, 310/3, 310/4, 310/5, 310/6, 310/7, 310/8, 310/9, 310/10, 310/11, 310/12, 310/13, 310/14, 311A, 311B, 311E, 311D, 312, 313A, 313B, 313C, 313D, 313E, 313F, 313G, 313H, 314A, 314B, 314C/1, 314C/2, 314C/3, 314D, 314E/1, 314G, 314H, 314I, 331A, 331B, 332A1A, 332B, 333, 334, 335A, 335B, 336A/1, 336A/2, 348, 349, 350A, 350B, 357A/2A2, 3622/c/2, 363A, 363B, 363C, 363D, 363E, 363F, 259A/2, 259A/1, 259B, 259C/1, 259C/2, 260, 261, 262A, 263BB/1, 262B/b2, 262C,</p>					

೪೦೩

			262D/1, 262D/2, 262D/3, 262E, 262F, 263A, 263B, 264A, 264C/2, C2f, 264C/2c3f, 264C/2c3,,,265A, 265B, 265C/1C1/a, 265C, 265C/1c1,b, 265C/2, 265D/1, 265D/2, 265D/3, 265E, 265F/1, 273A/1A, 274A1B, 274A/2B, 274B/1, 274C/1, 275A1,A1, 275A/2, 275BB/1, 275BB/2, 275BB/3, 275BB/4, 276A, 276B/1, 276B/2, 277, 278A/1, 278A/2, 278A/3, 278B, 288BB/4, 288BB/5, 288BB/6, 289BB/1, 289B2/2f, 337f, 337,,, 338, 339A/1, 339A/2, 339C/1, 339C/2, 339D/1, 340Af, 340A,,, 340B, 341Af, 341A,, , 341B, 342A, 342B, 343A, 343B, 343C, 344A/1, 344A/2, 344B/1, 344B/2, 345A, 345B, 346, 347f, 347,,, 347,,/1, 352,, , 353/A/,,, 353B, 353C, 354A, 354B/1, 354B/2, 354B/3, 355AB, 358f, 355B , 355C, 356A, 356B, 357A/1, 357B, 357C/1, 357C/1, 357C/2, 357D/1, 357D/2, 357D/3, 358f, 358,, , 359f, 359,, , 360, 361f, 361,, , 362, 362/1a, 362/2A2, .					
384	310		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				280000	
385	311	38	ಮೋರಿಗೇರಿ					1000
386	312		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 1,2B,2C,3A,3B,5,7/1,7/2,7/3,7/4,8/A/2,8/B,9/B,11A,14A,14B ,22D,24A/2,24B/1,24B/2,24B/3,24B/4,24B/5,25A/1,25A/2,25 B,26,27A,27B,27C,27D,27E,27F,27G,28A,28B,29A,29B,36A /1,42B,42C,43A/2,43B,47C,48A,48B,48C,49A,49B/1,49B/3, 51B/3,51C/2,51C/3,52A,52B,52C,54,55A,55B,55C,56A/1,56 A/2,59C,59D,61A,61B,67F/6,67F/7,67F/8,67G,67H,67L,67J, 67K,67L/1,67L/2,67L/3,67M,68A,68B/1,68B/2,68B/2B,68B/ 2C,68B/2D,68B/2E,68B/2F,68B/2G,68B/2H,68B/2,68B/2,68 B/2S,68B/2K,68B/2L,68B/2M,68B/2N,68C,68D,68E,69A/1,6 9A/2,69BC,69D/1,69D/2,69E,69F,69G,69H,69I,69J,69K,69L, 70A,70B,70C, 100G, 100H, 100I, 100S, 100K, 100K1, 100K2, 100K3, 100L, 100M, 101A, 101B, 106A2a/1, 106A2a/2, 106A2a/3,106A2a/4, 106A/2B, 106A/2C, 106A/2, 106A/2C, 106A/2E, 116C, 117A, 117C, 118A/1, 118A/2, 118A/3, 118B, 119A, 119B, 119C, 120A, 120B,121A, 121B/1, 121B/2, 122A, 122B, 122/2, 122D, 123, 124, 125, 126, 126C, 126D, 126E, 127A, 127, 128A, 128B, 128C,				140000	

೪೦೪

		129A/1, 129A/2, 129A/3, 129B, 129C, 129D, 130, 131, 132A, 132B/1A, 132B/1B, 132B/2, 133A, 133B, 134, 135A, 136A, 137, 138, 139, 140A, 331B, 331C, 331D, 331E, 332A, 33A/1, 333A/2, 333B/1, 333B/2, 333B/3, 334, 335A, 335B, 336A, 336B, 336C, 336D, 336E, 336E, 336F, 336G, 337A, 337B, 338A/1, 333A/2, 333B/1, 333B/2, 333B/3, 334, 335A, 335B, 336A, 336B, 336C, 336D, 336E, 336F, 336G, 337A, 337B, 338A/1, 338A/2, 675C, 675D, 675F, 675G, 675H, 675I, 676A, 676B, 676C, 676D, 676E, 676F, 676G, 676H/1, 676H/2, 676H/3, 676I, 676J, 676K, 676L, 676N/2, 677A, 677B, 677C, 677D, 677E/2, 677C/1, 677G, 677H, 677I, 677S, 677K, 677L, 677M, 677N, 677O, 677P, 677Q,				
387	313	ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಜಮೀನುಗಳು 2A, 9A, 19A/1, 19A/2, 19A/3, 19B/1, 19B/2, 19B/3, 19B/4, 19B/5, 30D, 31A, 31B, 32A, 53, 80A, 80B, 81A, 81B/1, 81B/2, 81D/1, 82B/2, 82B/3, 84B, 87A/8, 87A/9, 87A/10, 87B, 87C, 88AB/1, 88D/1B, 88D/1C, 88D/2, 88D/3, 88E, 88F, 91B..., 92	140000			
388	314	ಕೆಂಪು ಜಮೀನುಗಳು4, 5A/1, 15A/2, 15A/3, 15B, 16B, 16C, 16C/2, 17A,17B/1, 17B/2, 17B/3, 17B/4, 18A, 18B, 18C, 20A/2, 20A/3, 20A/4, 20B/1, 20B/2, 21A, 21B, 21C, 22A, 22B, 22B/1, 22B/2, 22B/2, 22B/3, 22B/4, 22E, 22F/1, 22F/2, 22G, 22H/1, 22H/2, 22I, 22I/2, 22, 23A/1, 23A/2, 23A/3, 23A/4, 23A/5, 23A/6, 23Bf, 24A/1, 45B/,, , 4651B/2, 59A, 59B, 63A, 67F/572D, 72E, 72F, 72G, 73B, 73D, 73E, 73G, 73HI, 85B/1, 85B/3, 86A/1A, 86A/1B, 86A/2, 86A/3, 86B, 87A/1A, 87A/1B, 87A/1C, 87A/1D, 87A/2, 87A/3, 87A/4, 85A/5A, 91A, 91B,, , 91B,,, 94B/3, 94B/4, 94B/5, 94B/,,, 94B/7 , 94C, 94D/1, 94D/2, 94E, 95A/1, 95A/2, 95B, 95E, 95I, 95J, 95K, 05L, 95L/2, 95M, 95N, 95O, 95P, 95Q, 95R, 95S, 95T, 95U, 95V, 96, 98A , 99A, 99B, 99C, 99D, 99E, 99F, 99F, 99G,100A, 100B, 100C, 100D, 100E/1, 100E/2, .9C, 10A, 10B, 10D, 10F, 11B, 22C, 23C, 32BC/2, 33A, 33B, 36A/2, 36B, 36C, 36D, 37A, 40, 47A, 47B, 63B/1, 63B/2,	140000			

೪೦೫

		64A, 64B, 65A, 65B, 65C, 65D, 66, 67D, 67E, 67F/1, 67F/2, 67F/3, 67F/1, 72C/1G, 72A/1, 79A/2, 79B/1, 79B/2, .57A, 57B, .30A, 30B, 34A, 34B, 35, 50B/1, 50B/2, 51A, 51B/1, 51C60, 62, 70D/2B, 72A, 72B,, , 72B,, , 72C1/A, 72C/K, 72C/1D,72C/1E, 72C/1I, 73C, 85B/2, .					
389	315	ಕೆಂಪು ಜಮೀನುಗಳು 8A/1, 16A, 302B, 327B/2, 330, 10C, 44, 45A, . 12A, 45B/,, , /81D/3, 82A/1, 82B/1, 82B/4, 83Af, 83A f, 83B/1, 83B/2, 84A, 95G, 95H,. 12B/1, 12B/2, 12C, 13, 20A/1, 37B, 38A, 38B/1, 38B/3, 39A, 39B, 41A, 41B, 42A,50A, 67C, 72C/1B, 73A, 75, 76A, 76B, 77, 78A/1, 78A/1, 78B, 81C, 81D2, 85A/1, 85A/2, 85A/3, 88G, 88H, 94A/1, 94A/2, 282E, 677E/1, .	160000				
390	316	ಕೆಂಪು - ನೀರಾವರಿ ಜಮೀನುಗಳು 43C, 43D, 56B, 82A/2, 88AB/2, 88C, 88D/1A, 95C, 95D, 95E, 96F, . 46A,		170000			
391	317	ಕೆಂಪು ಜಮೀನುಗಳು 50A, 87A/5, 87A/6, 87A/7, .100F, 103B, 104, 105A, 105B , 106A/1, 106A/2, 106A/2G, 106B, 107A, 107B, 107C, 107D, 107E/1, 107E/2, 108A, 108B, 108CD, 108E/1, 108E/2, 108F/1A, 108F/1B, 108F/1C, 108F/2A, 108F/2B, 108F/3A, 108F/3B, 108F/3C, 109, 110A, 110B, 110C, 110D, 110E, 110F, 111A, 111B, 11C, 112 , 113A/1B, 113A/1,,,113B/1,,,113A/2B,, ,114A/1, 114A/2, 114D, 114D, 115/3, 116A, 116B/1, 116B/2, 116B/3, 141A/2, 141B, 142A, 142B, 143A, 143B, 143C, 144, 145A, 145B, 145C, 145D, 146A/1, 146A/2, 146A/2, 146A/3, 146A/4, 146B, 147, 148A, 148B, 149A/1, 149A/2, 149B, 150A/1, 150A/2, 150A/3, 150B, 150C, 150D, 151, 152A, 152B, 152C/1, 152C/2, 153A, 153B, 154, 154B, 154C, 154D, 155, 156, 156B, 157A, 157B, 157C, 157D, 157E, 157F, 158, 159A, 159B/1, 159B/2, 160, 161, 162A, 162B, 163A, 163B, 164A, 164B, 166, 167, 168A, 169A, 169B, 169C, 170, 171, 172, 173A/1, 173A/2, 173B, 173C, 174A, 174B, 174C, 175A, 175B, 176, 177A, 177B,	140000				

		<p>178A, 179C, 180, 181A, 182A/1, 182A/2, 182B, 183, 183B/1, 183B/2, 184, 185 , 186, 186B, 187A, 187B, 179C, 180, 181A, 182A/1, 182A/2, 182B, 183, 183B/1, 183B/2, 184, 185 , 186, 186B, 187A, 187B,188A, 188/1, 188B/2, 189A, 189B, 189C/1, 189C/3, 190, 191AB, 191C, 191Df, 191D/,, , 191D/..., 191D/†, 192ACD, 192B, 193A, 193B, 194, 195, 196, 197, 198A, 198B/1, 198B/2, 199A, 199B, 199C, 199D/1, 199D/2, 200A/1, 200A/2, 200A/3, 200B, 201, 206C/2, 206D/1, 206D/2, 207A/1, 207A/2, 207B/1, 207B/2, 207B/2, 207C/2, 207C/3, 207C/4,208, 208B, 209A, 209B, 209C, 209D, 210A/1, 210A/2, 210B, 210C, 210D, 211A,211B, 211C, 211D, 212, 213, 214A, 214B, 216, 217, 218, 219, 220A, 220B, 221A, 221B, 221A, 221B, 221C'µå, 221F,222A, 22BC, 223, 224A, 224B, 224C,</p>					
		<p>225A, 224A, 226B/1, 226B/2, 227, 228, 229A, 229B, 230A, 230B, 231, 232A, 233B/f1, 232, 233, 234B, 234C, 235, 236, 237A, 237B, 238A, 238B, 239A/1, 239A/2, 239A/3, 239A/4, 239B, 240AM, 240B, 241,,, 241f, 242A, 242B, 242C, 242D, 243, 244, 245, 246A, 247A, 247B/1, 247B/2, 247C, 248A/1, 248A/2, 248A/3, 248B, 248C, 249A, 249B, 249C, 249D, 250A, 250B, 251, 252, 253, 254, 255, 255A, 255Bf, 255B,,, 255B..., 257, 257A/2, 257B,,,257f,257C, 257A/1, 258, 258B/1, 258B/2, 258B/3, 258B/4, 258B/5, 259, 260, 261A, 261B, 261C, 263, 263A2, , 263B/1, 263B/2, 264, 265A, 265B, 265, 266A, 266B, 460B, 461A/1, 461A/2, 461A/3, 461A/4, 461B, 461C, 462, 463, 464, 466/f, 466,,, 466B, 467, 468f, 468,,, 469, 420,471f, 471,,, 471..., 472A, 472Bf, 472B,,,472C, 472Df, 472D,,, 472D, 473, 474f, 474,,, 474..., 474†, 474/2, 474D, 475,,, 475f, 476A, 476B, 477A, 477Bf, 477B,,, 477B...,477B †, 478f, 478,,, 479B,479C/1,479C/2, 479C/3, 480,481, 482, 483, 484, 485, 486, 487A, 487B, 488A, 488B, 488C, 488D, 489, 490A, 490C/1, 490C/2, 491A, 491B, 491C, 492A, 492B, 493, 494f, 494,,, 495A,495B, 495CD, 496A, 496B, 497A, 497B, 498A, 498B/1, 498B/2, 498, 498C/1, 498C/2, 498C/2, 498C/3, 498D, 499B , 500Af, 500A,, , 500B, 500C, 501A, 592C, 502, 503A, 503B, 504A,</p>					

		<p>504B, 505, 506, 507, 507/1, 507/3, 508A, 508B, 508C, 508D, 509, 510A, 510B, 511A, 511, 511C/1, 511C/2, 512, 513, 514B, 514A, 515C, 516f, 516,, , 517A/1, 517B, 518A, 518B, 518C, 518CD, 519A, 519B, 520, 521, 521Bf, 521B,, , 522A, 522Bf, 522B,, , 522..., 523A, 523B, 524B, 524C, 525, 526, 527, 528f, 528,, , 528..., 528†, 529, 530A, 530B, 531A, 531B, 532/2, 532/3, 533, 534, 534f, 534B, 535A, 535B, 535f, 536,, , 536..., 537/1, 537/2, 538, 539, 540A,</p> <p>540B, 541A, 541B, 542A, 542B, 543f, 543,, , 544A..., 544A†, 544A/1,, , 544B, 545, 546A, 546B, 546Cf, 546C/,, , 546..., 547A, 547B, 547C, 547C, 547C/2, 547C/3, 548, 549, 550, 551f, 551,, , 551..., 552A, 552B, 553A, 554, 555A, 555B, 556A, 556B, 557A, 557B, 558, 559, 559, 560A/1, 560A/2, 560B/1, 560B/2, 560B/1, 560B/2,561, 561, 562A, 562A/2, 562B, 563A, 563B, 564,564Bf, 564B,, , 564B..., 565A, 565B, 565A, 565B, 565C/1, 565/2, 566A, 566B,567A, 566C, 567Af, 567A,, , 567A/..., 567A/†, 567B, 567C, 567D, 568, 569, 570, 571A, 571B, 572A, 572B, 573A, 573B, 573C, 574A, 574B, 575A, 575B, 576, 577A, 572B, 573A, 573B, 573C, 574A, 574B, 575A, 575B, 576, 577A,577B, 577D, 578A/1, 578B, 579A, 579B, 580, 581, 582A, 582B, 582Bf, 582B,, , 583, 584A, 584B, 585, 586, 587A, 587B, 588A/1, 588A/2, 588B, 589A/1,589A/2, 589A/3, 589B, 590A, 590B, 590C, 591A, 591B, 591C, 592A/1, 592A/2, 593A/1, 593A/2, 593A/3, 593A/4, 593B, 594AB, 594C, 595A, 596A, 596B, 597A, 597B, 597C, 598A, 599, 600, 601A, 601B/1, 601B/2, 602A, 602B, 602C, 602D, 603A, 603B, 604AB, 604C/4, 604C/3, 605, 606, 607, 608A, 608B, 609, 610, 611 , 612, 613A/1, 613A/2, 613B, 614/1, 614/2, 615A, 615B, 615C, 615D, 616, 617A, 618A, 618B, 619, 620A, 620B, 621A, 621B, 622, 623, 624, 625, 626A, 626B, 627, 628, 629A/3, 629B, 629C, 629D, 630A,</p>				
392	318	<p>ಕೆಂಪು ಜಮೀನುಗಳು202, 202B, 204, 205, 206B, 206Af, 206A/,, , 206A/..., 206Bf, 206B,, , 206C/3, 268A/1, 268A/2, 268B/1, 268B/2, 268B/3, 268B/4, 268C, 268D, 270, 271B, 271C, 272, 273, 274, 275A, 275B, 275C, 276, 277A, 277B,</p>	140000			

		<p>278, 279B, 280, 281, 282, 282A, 283, 284, 284/1, 284/3, 285/1, 285/2, 285/3, 285/4, 285/5, 286/3, 286/2, 286/3, 286/4, 286/5, 286/6, 287/1, 287/2, 287/3, 288, 289A, 289B, 289C, 291, 292, 284A/1, 294A/2, 294B, 294C, 295A, 295B, 296, 297A, 297B, 298A, 298B, 298C/1, 298C/2, 298C/3, 300A, 300B, 300C, 300/1, 300D/2, 301A, 302A/1, 302A/3, 302C, 302D/3, 302D/2, 303A, 303B, 304A, 304B, 304C, 304D, 304E, 304F, 304D/1, 304G/2, 304/4, 313, 320A, 320B, 321A, 321B, 321C, 322A, 322B, 322C, 323, 324 , 324B, 326B, 327A/1, 327B, 328A, 328B, 338B, 338C/1a, 338C/1B, 338C/1C, 338C/2, 339A, 339B, 340A, 340B, 341A/1, 341A/2, 341B, 341C, 341D, 342A/1, 342A/2, 342B, 344A, 344B, 344C, 345A, 345B, 346, 346A/B, 347A, 347B, 348A, 348B, 349, 350A/1, 350A, 350B, 351, 352A, 352B, 353A, 353 354f, 354,, 354..., 355, 356A, 356B, 357A , 357B, 357C/1, 357C/2, 358A, 358B, 358C, 359A, 359B, 360A, 360B/1, 360B/2, 360C, 360D, 360E, 360F, 361/1, 361/2, 362, 363, 364, 364/2, 365B, 366A, 366B/1, 374B/2, 367, 368, 370A, 370B, 370C, 371, 372A, 372B, 372C, 373A, 373B, 374A, 374B/1, 374B/2, 375A, 375B, 377B, 377C, 377D, 377E, 379, 379f, 380A, 380B, 380C, 381, 382, 383, 384, 385A, 385B, 386A, 386B, 386AB, 386C, 387, 389 O, 389B/1, 389B/2, 390A, 390B, 391f, 391,, 391..., 392A, 392B, 392C, 392d, 394, 395A, 395B, 396AB, 396C, 397A, 397B, 398A/1, 398A/2,</p>					
		<p>398A/3, 399, 400A, 400B, 401, 402, 403A, 403B, 404A , 404B/1, 404B/2, 404C, 405A, 405A/2, 405B, 405C, 406A, 406B/1, 406B/2, 406C, 407A , 407B, 407C, 408f, 408,, 408..., 408†, 409A, 409B, 410, 411, 412/1, 412/2413A/1, 413A/2, 413B, 414A, 414B, 414E, 415A, 415B, 416A, 416B, 417A, 417B/1, 417D/2, 418A, 418B, 418B, 419, 420, 422, 423A, 423B/1, 423B/2, 423C, 423D, 424A, 424B, 424C, 425, 426A, 426B, 427B, 428, 429, 430A, 430B, 431A, 431B, 431C, 432, 433A, 433B, 434A, 434B, 436A, 436B, 436C, 437A, 437B/1, 437B/2, 437A/1, 438B, 439/1, 439/2, 440, 441, 442, 445, 446, 447, 448 , 450A 450B, 451A/1, 451A/2, 451B,</p>					

			452A, 452B, 454A, 454B, 454C, 455, 456, 457A, 457B, 457C, 458A/A, 458A/2, 458B/f, 458B/,, 458B/...,459, 460A, 630B, 630C, 630D, 630E/1, 630E/2, 630F, 630G, 631A, 631B, 630CD, 631E/1, 631E/2, 631F, 632, 634, 635A, 635B, 636, 637, 638B, 638, 639A, 639BC, 639B, 639C, 640A, 640B, 640C, 641, 642, 643, 644A, 644B, 644C, 645A, 645B, 646A, 646B/1, 646B/2, 646C, 649, 650, 651, 651B/1A, 651B/2, 653, 654A, 655, 656A, 656B, 657, 658A, 658B, 658C/1, 658C/2, 659, 660A, 660B, 661A, 661B, 669, 670, 671A, 671B, 672, 673, 674, 675A/1A, 675A/1B, 675A/1B, 675A/2A, 675A/2A2, 675A/2a3, 675A/2C, 675A/2D, 675A/2E, 675A/2F, 675A/2G, 675A/2H, 675A/2I, 675B,					
393	319		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				270000	
394	320	39	ಸೊನ್ನೆ					1000
395	321		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು 4A, 10f, 11BC, 12B/1, 12B/2, 12C,13A, 13B, 14A, 14B, 15A, 15B, 15C/1, 15C/2, 159A/1, 159A/2, 159B, 159C,160AB, 160C/1, 160C/2, 161A, 161B/f, 161B/,, , 162,162B,162C,162D,162E,163AB/1,163AB/2, 163CE/f, 163CE,,, 163D, 164A, 164B, 165A, 165B, 166, 167A, 167B, 168A, 168B/1, 168B/2, 168B/2, 168B/3, 169A/1, 169A/2, 169B, 169C, 170, 171, 171A/f, 171A,, , 171B, 171C, 172A, 172B, 173, 174, 175f, 175,,, , 175..., 175†, 176, 177A, 177B/1, 177B/2, 177C, 178A/1, 178A/2, 178B, 179, 180, 181, 182, 183A, 183B, 184, 185, 186A, 186B/1, 186B/2, 186C, 186D, 186C, 187A, 187B, 188A, 189A, 189B, 190A, 190B, 190C, 190D, 191A, 191B, 191C/1, 191/2, 192, 193, 194, 204A, 294B, 205A, 205B, 206, 207, 340, 341A, 341B, 341C, 342A, 342B, 343A, 343B/1, 343B/3, 346B, 347A, 347B, 348A, 348B, 349A, 349B, 350A, 350B1, 350B2, 350B/3, 351A, 351C, 351D/1, 351D/2, 352AB1, 352B/2, 352B/B, 353(1) 353(2) 353(3) ,. 52, 53, 108D/2, 108D, 108E, 109A,. 54,55, 56,57, 57A, 57B, 57C, 58Af, 58B, 59, 60A, 60B, 103D, 105AB/1, 106AB/2, 105AB/3, 300, 300f, 300,,, 300....	140000				

		<p>301, 303A, 303B, 303C, 304A, 304B, 304B, 305, 307, 308A , 308B, 309A, 309B, 309C, 354B, 355A, 355B, 355C, 355D, 356, 357, 358, 359A, 359C, 359D, 372B, 372 O, 373A, 373B, 374A, 374B, 375, 390C, 391A, 391B, 392A<i>f</i>,392A/ ,, ,392B, 393A, 393B, 394, 395, 396A, 396B, 397A, 397B, 397C, 398, 399<i>f</i>, 400A, 400B ,400C, 400D, 401AB, 401C, 401D, 401C, 402A,</p>					
		<p>402BC, 403, 404 , 405, 406, 407, 408, 409A, 409B, 410A, 410B, 411, 412B, 413A, 413B, 414, 415, 416, 418A,B, 418B, 419, 420 , 421, 423, 424A, 424C, 425A, 425B 426A, 426B, 407A, 427 , 427C, 427, 428, 429, 430, 430B , 432A, 432B, 433A, 433A1, 433A2, 434A3, 434A, 434B, 435A, 435B, 435C, 436AB, 436C, .61, 62A, 62B, 62C/1, 62C/2, 63A/1, 63A/3, 63B, 63C, 63D, 63E, 64A, 64B, 65, 66A, 66B, 67A/1, 67A/2, 67B/1, 67B/2, 68A, 68B, 68C, 68B, 69, 70, 70/2, 70/3, 70/4, 70/5, 71A, 71B, 72, 73,, 74A, 74B, 75<i>f</i>, 75,, , 75..., 76, 77A, 77B, 78, 79A, 79B, 80A, 80B, 80C, 80D/1, 80D/2, 81<i>f</i>, 81,, , 82, 83A, 83B, 83C/1, 83C/2, 83D, 84A, 84B, 85<i>f</i>,85,, ,86A, 86B, 87A, 87B, 87C, 88A, 89A, 89B, 89C, 90A, 90, 91A, 91B, 91C, 92, 93A, 93B, 93C, 94, 95, 95B, 95C, 96, 97A, 97B, 97C,98, 99, 100, 101AB, 101C, 101D, 102A, 102B, 102C, 102D, 103A, 103B, 213, 214A, 214B<i>f</i>, 214B,,, 215, 216A, 216B/<i>f</i>, 216B,, , 217A, 217B, 218A, 218B, 219A, 219B, 219C, 219D, 219E, 220<i>f</i>, 220,,, 220..., 221A, 221B, 221C, 221D, 221E, 222, 223A, 223B, 223C, 223D, 224A,224B, 224CDE, 225A/1, 225A/2, 225A/3, 225A/4, 225B/1, 225B/2, 225B/3, 226, 227, 228, 229A/1, 229/2B/6, 229A/B/6, 229A/3/B/, , 230, 231A, 231B, 231C,232A, 232B, 232C, 233A, 233B, 234<i>f</i>, 234,, , 234,,, 235, 236, 237, 237<i>f</i>, 238, 239, 240A, 240B, 241, 242B, 243A, 243B, 244, 245A, 245B, 246A, 246B, 246C, 247<i>f</i>, 247,,, 247..., 248A, 249B, 249A, 249B, 250, 251, 252, 253, 253C, 254A, 254B, 255A, 255B, 255CD, 255E, 255F, 256, 257, 258, 259, 260A, 260B, 261, 262A, 263, 264A, 264B, 264C, 265A, 265B/1,265B/2, 266A, 266B, 266C, 267A, 267B, 268A, 268B, 269A/1,</p>					

		269A/2, 270, 271, 272A/1, 272A/2, 272B, 273A, 273B, 274, 275A, 275B,				
		275B/f, 275B/,, , 275C, 275D, 276, 277A, 277BC/f, 277BC/,,, 278, 279, 280, 281AB, 281C, 281C/f, 281C/,,, 281D, 281E, 282E, 282B, 282B, 282C, 282E, 2823F, 282G, 283A, 283B, 283C, 283D, 284A, 284B, 284C, 285A, 285B, 286A, 286B, 287A, 287B, 288A, 288B, 288C, 289A, 289B, 289C, 289D, 289E, 289F, 290A, 290B/1, 290B/2, 291A, 291B, 291C, 291D, 292A, 292B, 292C/f, 292C/,,, 292D, 292E , 293A, 293B/f, 293B/,,, 294, 295A, 295B, 295C, 295D 295E, 295F, 295G, 295I, 295J/I, 295J/2, 295K/f, 295K/,, , 296AB, 296C, 297A, 297B, 297C, 298, 299, 360, 361f, 361,,, 362, 363, 364, 365, 366A, 366B, 366C, 367A, 367A, 367B, 367C/2, 367D, 367E, 368, 369, 370A, 370B, 371, 372A, .106, 108A, 108B, 108B, 108C, 376, 377A, 377B, 378A, 378B, 379, 380A1, 380A2, 380B2, 381A, 381B1, 381B2, 381C, 382A, 382B, 383A, 383B, 383C, 384A, 384B, 385, 386A, 386B, 387A, 387B, 387C, 388A, 388B, 388C, 38D, 389A/f, 389A/,, , 389B, 390A, 390B, .				
396	322	ಕೆಂಪು ಜಮೀನುಗಳು1, 2A, 2CDE, 4BCf, 4BC,, , 4D,7B, 127, 136B, 136, 147G, 147H, 148A, 148B, 148C, 148D, 149A, 149B, 150A/f, .8, 24E, 24F, 24B, 24A, 24I, 24J, 24K, 24L, 25A, 25B, 25C, 25D, 25E, 25F, 25G, 25A, 25I, 25J, 26A/5, 26A/5,,, 26A/5..., 26A/f, 26BCf,26BC,,, 26BC..., 26BC†, 26BC‡, 26BC^, 27A, 27B, 27C, 27D, 27E, 128A/f, 128B/,, , 128/..., 128B/†, 128B/‡, 128B/^, 128B%œ, 129A, 129B/f, 129B/,, , 130f, 142,,, .49,50, 109B, 111, 112A, 112B, .2B, 6A, 6Af, 6,,, 6..., 6B, 6C, 6D, 7A, 7B, 9B, 10f, 12A, 15C/3, 16, 17, 18A, 18B, 19, 20, 21ABC, 21D/1, 21D/2, 21E, 21F/1, 21F/2, 21G, 22A, 22B, 23A, 23C, 23Df, 23D,,, 24A, 24B, 24C, 24D, 28A, 28B, 28C, 29, 30A, 30B, 20C, 20D, 31, 32A, 32B, 33A/1, 33A/2, 33B, 34A, 35A/1, 35A/2, 35A/2,,, 35A/3A, 35A/3B, 35A/3C, 35A/3D, 35A/3F, 35A/3F, 35A/3G, 35A/3H, 35A/3I, 35A/3J, 35A/3K, 35B/1, 35B/2, 35B/3, 35B/4, 35B/5, 38B, 39A, 39B, 39C, 39D, 39E, 39F, 39G, 39H, 39I, 39J, 39K, 39L, 40A, 40B, 41A, 41B, 41C,	140000			

		<p>42A, 42B, 42C, 43A/f,43A/,,, 43B, 43C, 44A, 44B, 44B/,,, 44C, 44D, 44F, 44E, 44G, 45, 46A, 46B, 47A, 47B, 48, 48f, 109S, 109D, 109E, 109F, 109G, 109A, 109I, 109J, 109K, 109L, 109M, 109N, 109O, 109P, 109Q, 109R, 109S, 109T,114A/1, 114A/2, 114A/3, 115B/1, 115B/2, 115B/3, 115B/4, 115AA/5, 115f/1, 115f/2, 115/2, 119A, 119B, 119C, 119D, 119E, 119F, 119G, 119H, 119I, 119J, 119K, 119L, 119M, 119N, 119O, 119D, 119Q, 119R, 119S, 120A/f, 120AB/,,, 120AB/..., 120CD, 120E/1,120E/2, 120E/3, 120E/4, 120E/5, 120E/6, 120E/7, 120E/8, 120E/9, 120F, 120G ,</p>					
		<p>120I, 120J, 120K, 120L, 120L/1, 120L/2, 120M, 120N, 121A, 121B, 121C, 121D, 21E,121F, 121G, 121G/f, 121G/., , 121a/,,, 121A/,,, 122A, 122A/B, 122A/4, 122B, 123, 125A, 126A, 126B, 126C, 127, 128Af, 128A,, , 128A†, 130A,, , 133A, 133B, 133C, 134, 135, 137A, 137B, 137C, 138A, 138C, 138D, 139A, 139B, 139C, 139D, 139E, 140AB/1, 140AB/2, 140C, 140D, 141A, 141A2, 141C, 141DE, 141F, 142f, 142,,, 142...,142†, 142‡,142^, 144, 145A, 145B/f, 145B/,, , 146, 147, 147C, 147D, 147E, 147F, 150A/f, 150/A/,,, 150B, 151A, 151B/f, 153A, 153B, 154, 155AB, 155C, 155D, 155E, 155F, 155G, 156A, 156BC, 156D, 156E/f, 156E/,,, 157A, 157B, 157C, 158f, 195, 196A, 197A, 197B, 198A, 198BDF , 198C, 198E, 199,200A, 200B, 200C, 201A, 201B , 201C, 201D, 201E, 202F, 201G, 201H, 201J, 202, 203, 310A , 310B, 311, 312A, 312B, 312C, 312DE, 312F, 313A, 313B, 314A, 314B/1, 315, 316A, 316B, 316C, 317A, 317B, 317C, 318, 320A, 320B, 320C, 320D, 321A, 321B/1, 321B/2, 322B, 324AB, 324C/1, 324C/2, 324D, 325, 326A/1, 326A/2, 327A/1, 327A/2, 327B, 327CD, 328A, 328B, 331C, 332A, 332B, 333A, 333B, 333C, 333D/f, 333D., , 333E, 333F,334A, 334B, 335A, 335B, 335C, 33D/1, 335D/2, 337A, 337B, 337A, 337B, 337C, 338A, 338B, 338C, 339A/f, 339A/., , 339B/f, 339B/., , 343C/f, 344, 345, 346A, 437A, 437B/1, 437B/2, 437C, 437D, 437E/1, 437E/1, 437E/1A, 437E/2, 437E/3, 437E/4, 437E/5, 437E/6, 437F/1,</p>					

೪೧೩

			437F/2, 437F/3, 437F/4, 437F/5, 437F/6, 437F/7, 437F/8, .35B/6, 35B/7, .					
397	323		ಬೋರ್ವೆಲ್ ನಿರಾವರಿ ಜಮೀನುಗಳು		160000			
398	324		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			220000		
399		4	ತಂತ್ರಹಳ್ಳ ಹೋಬಳಿ					
400	325	40	ಆನಂದ ದೇವನಹಳ್ಳಿ				1000	1500
401	326		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಎಲ್ ಐ ಎಸ್ 240,242A/2,242B/2,270A/2,270B/2,272B, 273A1. 273A,273B1A,274/1,274B,275,318/2/4,318/1/2B,286A,286B 1,A,3182B2,3182B3,318B5,318/2B6,335A2,335B1A,33C/A, 336A/C,337B/B2,338A,338B,338AD,338EFGH,339A,340AB CDEGH,340I,341A,378/2,389A,389392/2B,392/2C,393,406B , 407/2A, 407/2B,		200000			
402	327		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು 399A, 400/1, 339,	150000				
408	328		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಎಲ್ ಐ ಎಸ್ 342A, 342C/1, 370/2, 371/B, 373A, 375A(P),377/2B, 378/2B, 389A/1, 390/2B, 391/2B, 402A, 402B, 403/1A, 403/1AB, 404/2/B2, 405A, 407/2BC, 407/2AE,		200000			
404	329		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000		
405	330	41	ಅಂಕಸಮುದ್ರ				1000	1500
406	331		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ರಿಗ್ ಬೋರ್ 1,194, 195, 196A, . 2/1,2/2, 3,4,5/1,5B/A, 5B/2, 6B/2, 6C/2, 7B, 7C, 8C2, 8D/2, 8E/2, 8F, 8G, 8G/B, 10A/2, 17B, 18A/1, 19B, 23AA/B, 24D/2, 24E, 25A/2, 54A/2B/1, 54A/2A/2B2, 54Bf, 55A/2A2A2, 55A/2AB, 55B/2B, 55B/2B, 55H, 55J/2, 55N, 55G, 56B2, 60/2B4, 60/2B5,60/2B10, 61A/4, 61A/5, 61/6, 61A/10, 61B/ABAE, 61A/7A/7G, 61A/1A/7H, 61A/7A/7I, 62, 63E/A, 63EE/B, 63EE/D, 63E/E3, 64, 67A, 68A, 69AA/2, 69II/1, 69II/2, 71A/2, 71BB/1, 72AA/2A, 72AA/2B, 87AA/2, 115AA/2, 137, 137C/1, 138, 138D, 138C., 139E/2, 138J/1,		200000			

೪೧೪

		139D, 139D2/A, 139DD/2, 139N, 139O, 140, 141A, 141B, 141C, 141D, 141D2, 142, 143A, 143B, 143C, 146A, 150A, 150C, 151A, 151B, 152B, 153F, 153G, 153H, 153I, 154AB, 154C, 154D, 154E, 154FG, 154J, 154K, 155A, 156, 157A, 157B/1, 157BB/5, 157CC/1, 157CC/2, 157D, 158B, 158CA/1, 158CC/2, 159, 160, 161, 161A, 164, 165/1, 165/2, 165/3, 166, 167A, 167B, 167C, 167D, 167F, 167G, 167H, 167I, 169A, 169B, 170, 171, 172A/1, 172A/2A, 172A/3, 172B1/E, 172C/1, 172CC/2, 172D, 172E, 172F, 172I, 173I, 173C, 174AA/1, 174AA/2, 174B, 174D, 174E, 174F, 177A, 177B, 178, 179A/B, 180, 199A, 199B, 200A, 200B, 202A, 292B, 205B3, 207A, 207B1, 211D, 211E, 211F, 212A, 212BB/1, 212BB/2, 212BB/4, 213AA/2, 213BB/1, 213BB/2, 213BB/3, 216B, 220A/2, 220C, 221B, 224B, 224C, 224D, 225, 226/1, 228A, 232B2, 232B2, 233B, 234/1, 234B, 235A, 235B, 235C, 235C, 236A/1, 236A/3, 236AA/4, 236B1, 236BB2, 236BB3, 236BBB4, 237A, 237B, 243E, 243F, 245C, 247A, 248A, 250GG/1, 253C, 259C, 259F, 265A, 266B, 268, 269A, 277EE/1, 270Ff, 270,, , 274B1, 274BB2, 277A, 279D, 279H, 279I, .				
407	332	ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು -ಕೆಂಪು - ರಿಗ್ ಬೋರ್ಡ್ 184A, 184B, 184C, 184D,. 196A/2, 196B, 196C, . 191A, 191B, 192A, 192BB, 193, .	200000			
408	333	ಕೆಂಪು ಜಮೀನುಗಳು 18B/2, 18B2B, 23A/2, 23D/2, 23E, 23E/2, 25D, 26A, 26A/1, 26A/1B, 54A/1B/2, 54B, 54C, 54D, 55C2B2, 55C/2, 552B2, 55C/2, 55C/B3, 55E/4, 55F/2, 51I, 55K2, 55K2B, 55L, 55M, 56C, 56D, 57, 60/2B7, 60/2B8, 602B9, 61A/1, 61A/2, 61A/3, 61A/7, 61A/7A/7B, 61A/7A/7F, 61A/8, 61B, 61D, 61E, 63A/1, 63A/2, 63A/2A, 63A/2A/2B, 63A/2A/2C, 63A/2D, 63BB/1, 63BB/2, 67C, 68B, 69A, 69B, 69CC/2, 69D, 69E, 69FG, 103A/1, 104B/B1B, 105A/2, 105B2, 105B2/5, 105CC/2B, 105D2D2/B, 106B, 107B, 108A, 108B, 109BB/1, 109C/1, 109D, 110A, 110BB/1, 110CC/1, 111AA/1A, 111BB/1,	150000			

		<p>112A, 114B, 115BB/2, 116, 117, 118A, 118B, 118C, 119A/2, 119B/2, 119C/2, 119D, 119E/1, 119F, 119G, 119H, 119I, 119J, 120B, 123A/1, 123B/1, 123CC/1, 123DD/1, 125A, 126A/1A, 126A/1B, 126A/1C, 126B, 126C, 126D/1, 126E/1, 127A, 127B, 127B/2, 129A, 129B, 130B, 130D, 130F/1, 139A, 139C, 139E/1, 139G, 139K, 139L, 139M, 145A/1, 145A/2, 146A, 146B, 146C, 146D, 146E, 147A, 147B, 147C, 147D, 147E, 148, 149, 150B, 150D, 150E, 150F, 153A, 153C, 153D, 151E, 153J, 153K, 154H, 154I, 154L, 154M, 154N, 155B, 157B/B2, 157B/B3, 157B/B4, 161, 168A, 168B, 168E, 172A/I, 172A./2B, 172BB/A1, 172B/1, 172B/1A2, 172B1/B, 172B/C, 172B/D, 172/3, 172B/2, 172B/3, 172C/3, 172G, 172H, 172J, 173A/1, 173A/2, 173AA/3, 173D, 173E, 174C, 174Df, 175, 176A/A, 176B, 182A, 182B, 182C, 182 D, 183A, 183B, 183C, 200C, 201A, 201B, 201 D, 201E, 201 F, 201G, 202A,202C, 202D, 202E, 202F, 204A, 294B, 205A, 205B, 205B/2, 206, 207AB2, 207B/3, 208, 209, 210, 211A, 211B, 211C, 212BB/3, 213AA/1, 213AA/3, 214A, 214BB/1, 214BB/2,</p>					
		<p>214BB/4, 215A, 215E, 215C, 215D, 215E, 216A, 217AB, 217C, 217D, 217E, 218, 219A, 219B, 219C, 219CC/2, 219CC/3, 220A/1, 220B, 222A, 22D/1, 222D/2, 227, 229B, 230B, 232, 232C, 232D1, 232D2B, 232D2, 232DC, 232D2, 232DE, 232D2, 232DG, 232D2, 232D2, 232DI, 232IJ, 232D2, 232DK, 232EE1, 232EE/2, 232EE/2, 232EE/3, 232Ff, 232A, 236AA/2, 238, 239, 240, 241A, 241B, 241C, 241D, 242A, 243AA/1, 243AA/2, 243AA/4, 243BB/1, 243BB/2, 243BB/3, 243BB/4, 243BB/5, 243BB/6, 243C, 243D, 243G, 243H, 243I, 244A, 244B, 244CC1, 244CC2, 244C3, 244D, 244E, 244FF1, 244FF2, 244G, 244H, 245A, 245B, 246A, 246B, 247B, 247C, 247DD, 247E, 248B, 248C, 248D, 248Ef , 248FF1, 248FF2, 249AA, 249BB1, 250B/2, 250C1, 250C2, 250D1, 250D2, 250E, 250F, 251, 253Af./253A ,, 253B, 255, 256, 257, 257B, 258, 259A, 259B, 259D, 259E, 259G, 260A, 260B, 260C, 260D, 261A, 261C, 262A, 262B, 263, 264A, 264BB1, 264B2, 264B3,</p>					

		<p>265B3, 265C, 266A, 267AA/1, 267AA/2, 267B, 268, 269B, 270A/a, 270A/B, 270A/2, 270A/3, 270A/4, 280A4A4/4A, 270A4A4/4B, 270A/5, 270B/1A, 270B/B, 270B/C, 270B/D, 270B/2, 270B3, 270B4, 270B5, 270B6/A, 270B/6B/6B, 270B6C, 270B56D, 270C, 270DD1, 271B/2, 271B/3, 271B/4, 271B/5, 271B/6, 271C, 271D1, 271D2, 271E1, 271E1, 271E/2, 271F, 271G1, 271G2,271G3, 271H4, 271I, 271J, 272, 273, 274A, 274C, 275, 275B, 275C, 275D, 275E, 275f, 275F,,, 276D, 276B, 276C, 276D, 276E, 277B, 277C, 278A, 278B1 , 278B2, 278B3, 278B4, 278B5, 278B6, 278C, 279B,279C/1,279C/2,279D,279E<i>f</i>,279E,,,279F/1,279F/2, 279G,279I/2,279I/3,279I/4, 279I/5, 279I/6, 279I/7, 279I/8, 279I/9,279S<i>f</i>, 279J,, ,</p>					
		<p>279J/2, 279KK, 280, 281, 282A, 282B, 282C, 282B, 282E, 282F, 282G<i>f</i>, 282G,,, 282E..., 282H, 282G<i>f</i>/1,282J, 283K, 284, 285<i>f</i>, 285,, , 286/A, 286B, 286C, 286D, 287, 288,289A, 289B, 290A, 290A/2, 290A/3A7, 290A/3A/3A3, 290A/4, 290A/5, 290A/6, 290B, 290CC/1, 290D3, 290C, 290E2, 290E3, 290F, 291, 292, 293A, 293, 293C, 293D, 294, 295, 295B2, 295H/1, 295H/2, 295K2, 295I, 295M, H, 245A, 245B, 246A, 246B, 247B, 247C, 247DD, 247E, 248B, 248C, 248D, 248E<i>f</i> , 248FF1, 248FF2, 249AA, 249BB1, 250B/2, 250C1, 250C2, 250D1, 250D2, 250E, 250F, 251, 253A<i>f</i>,/253A ,,, 253B, 255, 256, 257, 257B, 258, 259A, 259B, 259D, 259E, 259G, 260A, 260B, 260C, 260D, 261A, 261C, 262A, 262B, 263, 264A, 264BB1, 264B2, 264B3, 265B3, 265C, 266A, 267AA/1, 267AA/2, 267B, 268, 269B, 270A/a, 270A/B, 270A/2, 270A/3, 270A/4, 280A4A4/4A, 270A4A4/4B, 270A/5, 270B/1A, 270B/B, 270B/C, 270B/D, 270B/2, 270B3, 270B4, 270B5, 270B6/A, 270B/6B/6B, 270B6C, 270B56D, 270C, 270DD1, 271B/2, 271B/3, 271B/4, 271B/5, 271B/6, 271C, 271D1, 271D2, 271E1, 271E1, 271E/2, 271F, 271G1, 271G2,271G3, 271H4, 271I, 271J, 272, 273, 274A, 274C, 275, 275B, 275C, 275D, 275E, 275f, 275F,,, 276D, 276B, 276C, 276D, 276E, 277B, 277C, 278A, 278B1 , 278B2, 278B3, 278B4, 278B5, 278B6, 278C,</p>					

			279B,279C/1,279C/2,279D,279E,f,279E,,,279F/1,279F/2, 279G,279I/2,279I/3,279I/4, 279I/5, 279I/6, 279I/7, 279I/8, 279I/9,279Sf, 279J,, , 279J/2, 279KK, 280, 281, 282A, 282B, 282C, 282B, 282E, 282F, 282Gf, 282G,,, 282E..., 282H, 282Gf/1,282J, 283K, 284, 285f, 285,, , 286/A, 286B, 286C, 286D, 287, 288,289A, 289B, 290A, 290A/2, 290A/3A7, 290A/3A/3A3, 290A/4, 290A/5, 290A/6, 290B, 290CC/1, 290D3, 290C, 290E2, 290E3, 290F, 291, 292, 293A, 293, 293C, 293D, 294, 295, 295B2, 295H/1, 295H/2, 295K2, 295I, 295M,. 197A, 197B, 197C, 198A, 198B/1 198C1, 198C2, 198D, 198D2,					
409	334		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				290000	
410	335	42	ಬಸರಕೋಡು					1000
411	336		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಜಮೀನುಗಳು 1A/1,1A/2,1B/1,1B/3,1B/4,1e,1D/2A,1D/2B,1E/1A,1E/1B,1E /2,1F,1G,3,2,6B,7A,7C/2,7C/3,78,73/2,7F/2,7F/3,8A/1,8A/2,8 A/3,8B/1,8B/2,8C,8D/1,10B/1A,10B/1B,10B/2,10C/1,10C/2, 10C/3,10D/1,10D/2,10D/3,10D/5,10D/6,10E,11A,11B/1,11C, 11D,12A/1,12A/2,12A/3,12B/1A,12B/1B,12B/2,12E,13,14A/ 1,14A/2,14B/1,14B/2,15A/1,15B,17A,17B/2A,17B/2C,17B/3 A,17B/3B,17E/1,17E/2B,17C/3,17D,17E/3,17F/1,17F/2,17F/3 ,17G/1D,17G/2,17G/2,21D,58B,59B/2,59D,61A,61C/1,61C/2 ,61D/1,61D/2,61D/3,61D/4,61D/5,61D/6,61D/7,61D/8,61E/2, 61F,61G,61H,61I,61K/1,61K/2,61K/3,67H/1B,67H/1C,67I/2 A,67I/2B,67I/2C,68A/2A,68B/2,74D,74F,74G,74H,75,81A/2, 81B,82B,83BC,84B,84C/1,84C/2,84D,85B,85C,158A,159A,1 61A/1,162A/1a,162A/1b,163A/2,163B/2,165A/2,165B/2,166 A/2,166A/3a,166A/3b,167A,167B/1B,167B/2,168A,169A/1,1 69A/2,169A/2b,172A,174B,175A/1,175A/2,175B,175C,176B /1,176B/2,176C/1,176C/4,176C/5,176D/1,189B/4,189B/5,189 B/6,190B,190C,190D/1,190D/3,191B/1,193B/1,193B/2,193B/ 3,194A/1,194A/2,194B/1,194C/1,194C/2,195A/1A,195A/1B, 195A/2,195A/3,196A,196B,196C,198/2,198/3,199A,199B/1,1	150000				

ಆಂಟ

		<p>99B/2f,199B/2,,200B/2,200B/3,201B,212B/1,212B/2,201B/5,202A/1a,204A/1a,204A/1b,204A/1c,204B,205A,205B,206A,206C,206G,206H,206I,207B/1f,208B/1,208B/2,208B/3,208B/4,211A,213A/1,221A/2,221B,226B/2,227A/1,227B/1b,292B/2B/1,292C/3,293A/1A/2a,293A/1A/2B,293A/1B/1,293A/1B/2,293B/2B/1,293B/2B,301A,301B/1,301B/2,301B/3,304A/1,304A/2,304B/1,304B/2,304C/1,304C/2,305A/1,305A/2,305C/1,305C/3,305D,</p> <p>305E/1,305E/2,305E/3,314A,316/1,316/2,316/3,317A,317B/1,336,337,339,339B,339C,340,341A,341B,342,343A,343B,344,345A,345B,346,347,349B/1a,349B/1b,349B/1f/3,349B/1F/4,349/2,355B,356C/2A,356C/2B,357,358/1,359C,359D,359E,359F1,360A,360B/1,360B/2,360B/4,360B/5,360B/6,360B/7,365A/2,365A/3,365B/1,365B/2,365B/3,366A/1,366A/2,366A/3,366A/4,366E,366F,366G/1,366G/2,366H/1,366H/2,367,368,371,372,373A,373B/1,373B/2A,373B/2B,373B/3,373C/1A,373C/1B,373C/1C,373C/1D,374,375,376.</p>				
412	337	<p>ಉರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಎಲ್ ಐ ಎಸ್ 1B/2,1B/1,4,7E/1,73/3,7F/1,8D/2,9A,9B,10A,10B/3,10D/4,11B/2,15A/2,15C,16,17B/1A,17B/1b,17B/4,17C/2A,17E/2,17G/1A,19,21A,21B,21C,22A,22B/1,22B/2,22C,23A/1,23A/2,23B/1,23B/2,23B/3,23C,24A/1,24A/2A,24A/2B,29B,30B,30A,31,33A,33B,33C/1,33C/2,34A,34C,34D,35B,36A,36B,36C/1,36C/2,37A/1,37A/2,37A/3,37A/4,37B,37C,38A,38B,39A/1,39A/2,39B,40B/2,42,43,44A,44B,44C,45A/1,45A/2,45B,45C,45D,45E,45F,46,47A,47B,47C/1,47C/2,47D,47E,48,49A/1A,48A/1B,48B/1,50B,50C,50D,50E,50G,50H,51A/1,51A/2,51B,51C,51D,53F1,53F/2,53F/3,53F/4,53G/1,53G/2,53G/3,53G/4,54A/1,54B/1,56AB,56C,57B,57C,58A,59B,59A,59B/1,60,61B,61E/1A,61E/1B,61J,62B,62C/1,62L,63G/4,64,64B,64C,66A,66B,67A,67B/2,67C,67E,67H/1A,67A/1C,691/1E,69C/2,72B/2C/1,73A/1,73C/1,74C,76B,77A/2A,77A/2B,77A/2C,77A/2D,77A/2E,90B,93A,93B,93C,94,95A/2,95B,95C,95D,96B/1,96B/2,137A/1A,137B/1A,1442C/1,143B,166A/1E,166A/2,</p>	200000			

೪೧೯

		166B/1,166B,166A/1,172C,173A/1,178A/2,173B,174A/1,174A/2,176C/2,176C/3,183A/1,183A/2,191A/1,194A/1,194B/2,198/1,200B/1,202B/3,202B/4,202C/1A,207/1B,214A,294D/1,294D/2,294F,294G,294BB/3, 300B/5, 300B/6, 302A/1, 302A/2A, 302A/2B, 302A/2C, 302B, 395C/2, 307B, 311A, 313A, 313B, 313C, 315A, 315B, 318B, 320A/1320A/2, 335, 348, 351, 355A, 356B, 356C/1, 358/2, 359A, 359B, 360B/3, 361A, 361B, 361C, 365B/4, 366A/5, 366B/1, 366B/2A, 366B/2B, 366B/2C, 366B/1, 366B/2, 366E, 369, 370, 370C/1F, 373C/2, .6A, 24B, 25A/1, 25A/2, 25B/1, 25B/2, 26A, 26B, 26C, 26D, 27A, 27B, 28, 29A, 49A/2, 49B/2, 49C, 50A, 50F, 50E, 54A/2, 557A, .59C,				
413	338	62A/1, 62A/2,, 62A/3, 62C/1, 62C/2, 62D/1, 62D/2, 62E, 62F, 62G/1A, 62G/1C, 62G/1D, 62G/1E, 62G/17/1, 62G/17/2, 62G/1G, 62G/2, 62G/2A, 62G/4B, 62G/5, 62J, 62K/1, 62K/2, 62L/1, 62L/2, 62L/3, 62L/4, 62L/5, 62L/6, 62M/1, 62M/2, 62M/3, 62M/1A, 62N/1B, 62N/2, 62O, 62P/1, 62P/2, 62P/3, 62Q/1, 62Q/2, 62Q/3, 62Q/4, 62Q/5, 62Q/6, 62R, 62S/1, 62S/2, 62S/1A, 63A/1B, 63A/2, 63B, 63C, 63D, 63E, 63F, 63G/2, 63G/2, 63G/3, 63G/4, 63G/5, 63G/6, 63G/7, 63H, 65A/1, 65A/2, 66C/166C/2, 66C/3, 67F, 67B, 67A1/B, 67B/1, 78E, 102C/2C, 176D/2, 176D/3, 176E, 177A, 177B, 177D, 177E, 178A, 178B/1, 178B/1A, 178B/2B, 178B/2C, 178B/3A, 178B/3A, 178B/3B, 178B/4, 178B/5, 178B/6, 178B/7, 178C/1, 178C/2, 178C/3, 178C/5, 178D, 179, 180A, 180B, 182, 183B, 184A, 184A/3, 184A/3, 184A/4, 184B/f, 184B/,,, 185A, 185B, 186, 187A, 187B, 187C, 187D, 188A, 188B/1, 188B/3, 290A/1, 291A/2, 294B2C/1, 294B/2C/2, 294C, 294D/3A, 294D/3B, 294E/1, 294E/3, 295E/2B, 295D/2, 296A/1A, 296B/1B, 296B/2A, 296E/2B, 296B/3, 296B/5, 2962B/5, 297B, 299A/2A/1, 299A/2A/2, 299A/2A/3, 299A/2A/4, 299B/2, 299B, 299B/3, 300B/1, 300B/2, 300B/3, 300B/4, 305F, 306A, 306E, 334, 338A, 338B, 338C, 339A, 349A/1, 349A/2, 350, .62G/6, 62G/7, 62H/1, 62H/2, .355C	150000			
414	339	ಊರಿಗೆ ದೂರವಿರುವ ಕೆಂಪು ಜಮೀನುಗಳು ಎಲ್ ಐ ಎಸ್68A/2B, 69A/1, 69A/1B, 69A/1D, 69A/1F, 69C/1, 69C/3, 70A/1, 70A/2, 70B,	190000			

			7172A, 72B/2A, 72B/2B, 72B/2C/2, 72E/2D, 72B/2E, 72B/2F, 73B, 73C/1, 73D/1, 73D/2, 88B, 89A/1, 89B, 90, 90A/1, 90A/2, 90A/3, 90A/4, 90C, 92A, 92B, 92C, 92D, 98A/2B, 92B/2A/1, 92B/2A/2, 99A, 99B/1, 99B/2, 99B/3, 100, 100A/2, 100B, 140B/2, 140C/2B, 140A/1B, 141B/1B, 142A, 143A, 144A/2, 144C/2, 159B, 160A, 160B, 173B, 173B, 191C, 192, 193A, 206B, 206D, 206E, 206F, 208A, 209B, 210A/1, 210A/2, 221A/3, 211B/1, 211B/1B, 212A, 212B, 213A/2, 213B, 213C, 213D/1, 216A/1, 216A/2, 217, 218A, 219A, 219B, 220, 221A/1, 222A, 222B, 222C, 223A/1, 223A/2, 223A/3, 223B, 223C, 223D, 223E, 224B, 227B/4, 228B/2, 229B/1, 230A/1B, 230B/1D, 230C, 232 232A/2, 232B, 233A, 233C, 234A/1, 235A/1, 236A/1, 237A, 237B, 237C, 237D, 237E, 237F, 238A/1A, 238B/1B, 238/2A, 239A/1A, 239B/1A, , 240A/2, 241B, 249B, 243B, 243G/2, 243H/2, 290A/2B, 290A/2C, 290A/2D, 307A, 308, 310A, 312A/2, 312B, 317B/2, 317B/3, 318A, 321A, 321B, 322A, 322B/1, 322B/2, 322B/3, 323, 324/2, 325, 326, 327, 328, 329, 330, 331A, 331B, 331C, 332A, 332B, 333, 352/1, 352/2, 352/3, 355A, 362, 364, 364B,							
415	340		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು				300000			
416	341	43	ಬನ್ನಿಗೋಳ					1000	1500	
417	342		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಎಲ್ ಐ ಎಸ್ 110B, 103A/1, 103B, 103A/2, 108A, 108B, 109A/1, 109A/2, 109B, 110A, 137A, 137B1a, 137B/1b, 137B/2, 138A/2a, 138A/2b, 138A/2C, 138A/2b, 138B/1, 138B/2, 139A, 140B, 141A/1, 141A/2, 141A/3, 141B, 142A, 142B/f, 142B/,, 142C, 142D, 142E, 145B/2, 145C/1, 145C/2, 146B, 146C, 156AB/1, 156AB/2, 156B2A/1, 157A, 157B, 158A/1A/1, 158A/1A/2, 158B/1a, 159A/1a, 159A1/A2, 162B/1A/1, 162B,A/2a, 162B/1A/2b, 163A/1, 163A/2, 164A/1, 164B, 165A, 165B, 165C, 166A2, 166B/1, 167A, 167K, 167L, 167M, 167N, 167O, 168, 169A, 169B, 169C/1, 169C/2, 170A/f, 170A/,, 170A/..., 170A/†, 172A/2,				200000			

			172B/2a,180C/1, 180C/2, 180C/3, 180D, 183B, 183C, 184A, 184B, 184C/2, 185C/3, 185D, 185E, 187A, 187B/1, 187B/2, 187C/1, 187C/2, 187C/3, 192A, 192B, 192C, 192D, 192E, 192F, 192G, 192H, 193, 194A, 194B/1, 194B/2, 195A, 196A/1, 196B/2, 199A, 199B,					
418	343		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು- ಬೋರ್ ವೆಲ್ 123B, 126B, 127B/2, 128B, 140A, 183A., , 131D, 132, 133, 134, 135B/1, 135B/2, 136B, 154A/1a, 154B, 171A/1, 171A/2, 177B, 178A/1, 178A/2, 181A, 181B, 182A, 182B, 182C, 182D, 186, 190AB, 190C, 191A, 191B, 200B/3a, 210A/1, 211A, 211B, 211C, 212A/1, A/2a, 212A/1A/2,, 212A/1A/2C, 214,215A., 144A,		200000			
419	344		ಇತರೆ ಎಲ್ಲಾ ಜಮೀನುಗಳು 107C, 11B, 128B, 129B/2, 130A, 130B/2, 131A, 131B, 131C, 153A/2, 198B/1, 200A/1a, 200C, 200D, 200E, 200E/1, 200F/2, 201A/1A/1, 201A/1A/2, 201A/1A/3, 201B/1, 203B, 204A, 204B/2a, 204B/2b, 204B/2C, 204B/2b, 205A, 209A/2, 226A,	150000				
420	345		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			300000		
421	346	44	ಬಾಣಿಗೊಂಡನ ಹಳ್ಳಿ				1000	1500
422	347		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ರಿಗ್ ಬೋರ್ 2A, 5, 7/1, 8/1, 8/2, 8/3, 10/1, 12B, 13B, C, 13D, 13K, 13N, 13P, 13Q/1, 13Q/2, 13S, 13T, 14, 15, 17, 18, 19B, 19C, 19D, 20A, 21A, 22, 23A, 23B, 24A, 25, 26A/2, 26B, 26C, 26C2, 27B, 27E, 29A, 30A/,, 30D, 30E, 30F, 30G, 30H, 31, 32, 34C, 34D, 34F, 34H, 35, 36A, 36C, 36D, 36E, 37B/2, 38D, 38E, 41, 43, 44A, 55B, 46A, 46G, 46L/1, 46L/2, 46M/1, 46M/2, 47B, 47C, 49A, 49B, 49C/2, 50B/2, 50B/3, 52A, 53A, 53C, 55AB, 55A/1B2, 55B/1B, 56A, 57A, 57B, 57C, 58B, 59A/1, 59A/2, 59B/2B, 59B/2B, 59B/2D, 61A, 61C/1, 62, 64A/1, 65A/2, 65C, 65D/1, 65D/2, 65E/1A, 65E/1BE/1, 65E/3, 66A/1, 66A/3, 66C/1, 66C/2A, 66C/2B, 68B, 69, 70,		200000			

		<p>78, 79A/I, 83D2, 83E1, 83E2, 83F1, 83F2, 83G1, 83HI, 83I, 84A, 84B/1, 84B/2A, 84B/2B, 83C, 85B, 85D, 94A, 94B, 94C, 96, 97, 98A, 98B, 98C, 100, 101, 102B103A, 103B, 104A, 107, 107D, 108A, 109A1, 109A2A, 109A/2B, 109A/2C, 110A, 111A/1, 113B/3A, 114A, 114C/1, 116B, 140A/1, 141A/f, 141A,, , 141f, 141C, 143A1, 144, 145, 145A, 145B, 146, 149A/1, 149A/1C, 151A/1B, 151A/3A, 151B/3A, 152B/3B, 152CA, 161C, 176A/2, 177B/2, 178A, 179B, 181A/1B, 182D1, 182B/1, 210B/2A, 211B1, 211B2, 211B3, 211B4, 211B5, 211B6, 211B7, 211B8, 214B, 218A2, 218B1, 218B2, 218B3, 223B, 226B2, 229B/2, 232B, 233A, 234, 235A, 240A/2B2, 242A/C, 242B, 242B2B, 246B, 247B2C, 248BA, 249E2, 249F2B, 298A/2, 403A4B/A4B1, 203B/A4B2, 203B/A4B4,203A/5, 203A/6, 203B2/2, 203E/2B1, 203G, 204A2B, 414B2, 415B2, 416B2, 417B2A, 417B2B, 418A2A, 418B2B, 418E2B2, 418E2B3, 418F1, 418B2,</p> <p>418G3, 418H2A, 418J/2A, 418J/2A2A, 418J/2A3, 418K2A1, 418K2A2, 418M2, 423A/2, 424A, 424B1, 425D, 425FF/1, 425FF/2, 426B, 427B1, 427B, 438A/5A, 432B, 433A, 433B, 434A/2, 434B, 436A/1, 436B/2, 437A, 438A/1, 438A/2, 438A/3, 441D/1, 441E/1, 44E/2, 441E/1C, 441G2, 442A1, 446A, 449B2B, 451B, 559A, 563A/1, 563A/2, 563A/3, 563/4Aa, 570G, 571A/7, 572, 576/B, 578B/1B, 579A, 580, 583A/1, 53A/3, 594/B1, 594/1/2S, 596B/2, 596B/1E, 597A/4, 597A/5, 598A/2, 598A/1E, 598A1F, 599A/1A, 599A2/2B, 599A/2D, 599A/2E, 603A, 603B, 603C, 603D, 604A/1,604A/4, 604A/5, 604A/6, 604B, 694C, 605A/3, 605B, 617B, 618A/2,618/2A, 627B, 631C, 631D, 649/3B, .79A2, 80A, 80B, 80C1, 80E, 81A2A, 81/1/2B, 81A/2B, 81B, 81C, 81D, 82A, 82B, 82C, 82D, 83A, 83B, 83C, 154B, 155A/C, 156A/3, 156B/1A.</p>				
423	348	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು -ಕೆಂಪು ಜಮೀನುಗಳು 1, 6A, 6B, 7/2, 9, 12A, 12C, 13A, 13E, 13G, 13H, 13M,13 O, 13Rf, 13,, 19, 20B, 20C, 21BB/1, 21BB/2, 24B, 27A, 27C,</p>	150000			

		<p>27D, 29A<i>f</i>, 29A,30A/<i>f</i>, 30B, 30C, 33, 34A, 34B, 34E, 34G, 36B, 37A, 37B/1, 37C, 38A, 38B, 38C, 39, 40, 42, 44C, 45A/1, 45A/2, 45B1, 45B2, 45C, 46B, 46D, 46E, 46F, 46H, 46I, 46J/1, 46J/2, 46J/3, 46K, 47A, 47C/1, 50, 50BB/1, 51B/1, 51B/2A, 51/2B, 52A/2, 52A/2, 52B, 54A/1A, 59B/2C, 60A, 60C/1, 64BB/1, 64BB/2, 65A/3, 65B, 66B/1, 66B/2, 67, 68A, 70A/1, 72AA/1, 72AA/2, 72B/1, 73, 75, 76A, 76B, 83H2, 85A, 85C, 85E, 85F, 85G, 85H,85I, 86, 87A, 87B, 88A, 88B, 88C, 88D, 88E/1, 88F, 89A, 89B, 90A, 90B, 90C, 90D, 90D2, 90E, 90F, 91, 92A/1, 92A/2, 92A/3, 92A/4, 92A/5, 92A/6, 104B, 104C, 105A, 105B, 105C, 107B, 107C, 111A/2, 113A/1, 113A/3A, 591B, 592A1, 592A2A, 592A/2B, 596B/1A, 596B/1C, 596B/1D, 596D/2, 596B/1D/A, 596B/3, 597A/6, 597A/7, 597B, 598A/4, 598A/6, 598A/9, 598B, 598C, 598D, 599A/1, 599A/2C, 599A/2F, .2B, 3,4,10,11,80D, 178C/3, 209B/2, 210B/2B, 213A, 214A, 215, 216A, 216B, 217A2, 217/3, 218A1, 218B4, 219A1, 219A2, 219, 220B, 221B/2, 222A, 222B, 222C, 224A, 253C, 236B/1, 236C/1, 236C/2, 237E, 237G, 425AA, 425BB, 425C, 425E, 428, 431C, 432AA/3B, 432A/3B, 432A/5B, 432/5C, 441C/1B, 441G, 442A2, 442B, 448<i>f</i>, 448,, , 449B1, 449B2, 450A1, 450A2, 4502A, 454A, 454B, 454C, 456A/1, 456A/2, 456A/3, 456A/4, 463, 464, 465, 466, 467, 469, 483, 484A, 484B, 484C, 485, 486, 487A, 487B, 488, 493, 494, 496A, 496B, 496C, 497, 498, 498B/1, 498B2,</p>					
		<p>502A, 502B, 504A, 504B, 510A, 510B, 536B, 536C, 536D, 536E, 537, 539, 540A, 540C, 541, 542, 544, 545, 549A3, 549A4, 549A,551B, 552A, 552B, 552C, 552D, 553A1, 553A2, 553A3, 553B3A, 553B3B, 553B1, 553B2, 55C, 554A/1, 554A/2, 554A3, 554A4, 5544B, 554C, 554D, 554A/1, 555A/2, 555B, 555C, 555D/1, 555D/2, 555E, 556A, 556B, 556D, 557A, 557B1, 557B2, 558A, 558B, 559B, 559C, 560A, 560B, 560C, 563A4B, 563A4C, 563A4D, 563A5, 563A6, 563A7, 563A8, 563A9, 563B, 564A/1A, 563A/B, 264AB/2, 564A1C, 564A/2, 564A/3, 564A/4, 564A4B, 564A4B, 564A/5, 564B, 565A, 565B1A, 564AB/2, 564A1C,</p>					

		<p>564A/2, 564A/3, 564/A1, 564A4B, 564A4B, 564A/5, 564B, 565A, 566B1/A, 565B1A2, 568B/2A, 568B3, 565B/5, 565B/6, 565B/8, 568B/9, 566A, 566B, 566A, 566B, 566C/1, 567A1, 567A3, 570A, 570C, 570D, 570E, 570F, 573A, 573B, 573C, 574A, 574B, 574C, 574D, 578B/A, 578B/1A/2, 578A/B1, 578B/15/5, 578B/1A, 578B/2B, 579B/1, 579B/2, 579B/3, 579B/4, 582A/1D, .113B/1, 115B, 117C/2, 119A1/A, 139A/1A, 139A1C, 139B/1, 139B/3, 139C/1A, 140A/3A, 143A/2, 1433B, 143C, 148, 149B1D, 150A/1, 150B/A, 151A/1A, 154B/1C, 151A/3A, 151A/3A/2, 152A/1, 162C, 167B/2, 167C/2, 168B, 168D, 174AC/1, 174B/1A, 176B1/B1, 176B1/B, 176B2/B, 177A/2, 178C/1 , 179A, 180A2/A, 181A/1, 181A/1A, 152A, 182B/1, 183A, 184A/1, 184A/3, 185B, 186A/1B, 217A1, 225B/2, 235B, 236A/1, 244B2, 245A/2B, 247A2B, 247B2A, 247B2B, 248A2B, 249B2B, 249C1B, 249BA2, 413B/2, 418B2C2, 418E2B1, 418F2, 418G1B2, 418G1B3, 418G1B4, 430A/1, 430A/3, 430B/3, 445A, 447B, 456A5, 456A6, 456/B6, 456A7, 446A8, 446B, 457A, 457B,</p>					
		<p>457C1, 457C2, 458, 459/1, 459/2, 459/3, 460, 461, 462, 468A, 468B, 468C, 468E, 465F, 468G, 470, 471, 472, 473, 474A, 474B, 475, 478, 479A, 479B, 480, 481, 482A, 482B, 482C, 482D, 482E, 491D, 491E, 495A, 495B, 495C, 495D, 499A, 500A, 500B1, 500B2, 505A, 505B, 506A, 506B, 506C, 506D, 506F/1, 506F/2, 507A, 507B, 507C/1, 507C/2, 507C/3, 508A, 508B, 509, 511B, 513B, 514, 515, 516, 517/1, 518A, 518B, 519A, 519B, 520A, 520B, 520C, 521A, 521B, 521C, 522A, 522B, 523A/1, 523A/2, 524, 525A, 525B, 526, 527A, 527B, 527C, 527D, 528A/1, 528B, 529C, 529F, 530A, 530B, 530C, 531C, 531D, 532D, 532E, 532F, 532G, 534A, 535, 538, 543A1, 543A2, 543B1, 543B1B, 543B1C, 543B1D, 543B2A, 543B2D, 549B/1, 549B, 566C/2, 566D, 566E, 571A/1, 571A/2 , 571AB, 571A/3, 571A/4, 571A/5, 571A/6, 571B, 575A, 575B, 575C, 751, 576A1, 576A/2, 577B2, 581A, 581B, 581C/1, 581C/2A, 581C/2B, 582A1, 582A3, 582B1, 582B2, 582A/1C, 582A/1E, 582A/2, 586A1, 586A2, 586A3,</p>					

೪೨೫

			586A4, 586B, 586C, 586B, 587A1, 587A2, 587A1B, 587A/C, 587A/D, 587A/E, 587A/F, 587A/IG, 587A/2, 588A, 588B, 588C1, 588C2, 588C3, 583A2, 583A3, 593A4, 583A5, 583A6, 583B, 584,585A, 585B, 585C, 585D, 589A1, 589A/2, 589B, 590A, 590A2, 590A/2B, 590A/B, 590A/4A, 590A/4B, 590A/5, 590A/6, 590A/7, 593/2, 593/3, 594/1A/1, 594A1/2, 594A1/3, 594/2B, 595A, 595B/1, 595B/2, 595C, 595D, 595E, 595F, 598H, 596A, 616, 618B/1B, 619A/1, 619B/2, 619C, 620, 621A, 621B, 623A/1, 63A/2, 623A/3, 623B, 623, 623D, 624, 627A, 636A, 636B,636C, 637A, 637B,639/A1, 641A, 642C, 648I,						
424	349		ಕೆಂಪು ಜಮೀನುಗಳು 239A, 240A/2B, 240B, 241B/2,	150000					
425	350		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			280000			
426	351	45	ಬಲ್ಲಾಹುಣ್ಣಿ				1000	1500	
427	352		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ವಿರುವ ಜಮೀನುಗಳು- ಕೆಂಪು ಎಲ್ ಐ ಎಸ್ 147B1, 147C2, 148B, 149/1, 149/2, 149/3, 149/4, 149/5, 149/6, 150A, 150B, 151A1, 151A1B, 151A1C, 151A1D, 152/1, 152/2, 152/3, 152/4, 153C, 154, 155, 156A1, 156C2B, 157A1, 157A1, 157B1A, 157B1B, 165A1, 165B1B, 165CW1, 165C1W2, 165C2D, 182B2, 183B2, 185A1, 186C/1, 186E/2, 186C/3, 187D2, 187E, 187E/2, 423B2A, 423B2B, . 144B2A, 144B2B, . 509A1B, 510A1, 511A/1, 512B, 513B2,. 190B2, 191, 192A1, 192D2, 192D3, 193I, 194C, 194E, 194F, 194H, 422A/1A, 490B, 491A, 492B, 498C/2, 509A1A,			200000			
428	353		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು -ಕೆಂಪು ಮಸಾರಿ ಐಪಿಎಸ್ 185A2, 185B, 186A, 186C/4, 188B/2, 189B2B, 189B/C, 189H2, 189I2, 192C, 192D4, 192D1, 193F2B2, 420B/2A, 420B2B, 421B/2, 422A1B, 490C2B, 490D, 492A,			200000			
429	354		ಇತರೆ ಎಲ್ಲಾ ಜಮೀನುಗಳು	150000	200000				
430	355		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			250000			
431	356	46	ಹಿರೇ ಸೋಬಣ				10000	1500	

432	357	<p>ಬಂಡಿ ದಾರಿ ಪಕ್ಕ ಹಾಗೂ ಇತರೆ ಜಮೀನುಗಳು ರಿಗ್ ಬೋರ್ಡ್</p> <p>1A,1B/,,,10/1,10/2,1F,2,3B,3C,4,5A,5B,7A,10A/1,10A/2,10A/3,10B/2,13,16B,16C,18B,19A,20C,21AB,22AB,23AB,24AB,26,27B,29AB,29C,30AB,31,33A,33B,34D,34E,34F,34G,35A,35B,35C,38B,43,44,47C,50,63A,63BB/2,64A,64B,65,69,72A,74,77C,80B,81,82,83,85A,85BB/2,87,89B,89C,91A/1,91A/2,91B/1,91B/2,91C,91D,91E,93A,93B,94A,94A,94B,94C,98,99A/1,102,105C,108A,108B/1,128A,131-1,131-2,140B/2,142/†,145B,149C,149D/A,149D1/C,149F,150A,150D,155,158B,158C,161A,165B,168A,168B/1,179B,183A,183B,183C/f,183C/,,,184A,184B,184D,185A,185B,186A,186B,187E,187F,187G,187H,188ABC,189,190,206A,207A,221,222B,223,233,234A,236B,236C,236D,236E/f,236E/,,,236F,236G,237B/1,237,,,237B/2,237C,237D,237E,237F,237G,238A,238B,238C/1,238C/2,239A,239B,239C,240,243B,243C,244A,244B,244C,245A,245B,245C,245D,246A,246B,246B/,,,246C/f,246C/,,,246D,250B/f,250B/,,,250C,250D/f,250D/,,,251A/f,251A/,,,251B,252AB,257/f,257/,,,258,259/f,264B/f,264B/,,,264B/...264B/,,,264C,265ABC/,,,265ABCD/,,,265F/1,265F/1,266A,266B,266C/1,266D/1,266D/,,,266D/2,266E,266F,267,268A,268B,268C,270A,270B,270C,270D,271A,271B,271C,272A,272B,272C,273A,273B/f,273B/,,273C,274A,274B,274C,274D/f,274D,,275A,275B/1,275B/2,275C,275D,275E,275F,275G,275H/1,275H/2,276A,276D,276D,275E,275F,275G,276C,276F,277B,277C,277E,277F,278AB,278C,279B,279C,279D,279E,281A/2,281A/3,281D,281E,281F,281G/f,281G/,,282A/f,282A/,,282D,283A,283B,283C,283D,283E,284A,284B,284C,284D,284E/1,284E/2,284I,284K,284L,284M,284N,284O,284P,284Q,284R,284S,284T,284U,284V,285A/2,285B/1,285B/2,286B/1,286B/2,287A/2,287B,287C,288,289,290A/2,290B,290C,290D2,290E2,291,292A2,292A2f,292B,,,292f,293Af,293A,,293B,294(f)294,,,295A,295B1,295B2,296,297A,297B,297C,297D,298A,298B,298C,298D,299A,299B,300A,300B,301,302B,</p>	200000			
-----	-----	--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--------	--	--	--

		<p>302(,), 303A, 303C, 303D, 303E, 303F, 304, 305A, 305B, 305C, 305D, 305E, 306, 307(f)307(,), 308, 309, 310(f), 310(,),311A, 311B, 312A<i>f</i>, 312A,,, 312B,313A, 313B, 314A, 314BC, 314D, 315A, 315B<i>f</i>, 315B,, , 316A, 316B, 316C, 317A/<i>f</i>, 317A/,,, 317B<i>f</i>, 317B,,, 317G, 317D/<i>f</i>, 317D/,,, 318A/C, 318AA/2, 318B/<i>f</i>, 318B,,, 318C, 318D, 319A, 319B, 320A/1, 320A/2, 320A/3, 320B/1, 320B/2, 320C, 320D, 321A/1, 321A./2, 321B, 322, 323AB, 323C, 324, 325A/1, 325A/2, 325B, 326, 327, 329A, 329B, 330A, 330B, 330C, 331A, 331B, 332A, 332B<i>f</i>,332B,,,333A, 333B, 333C, 334A, 334B, 335, 335B, 335C, 336, 337, 338A, 338B, 338C, 338D, 3339, 340A, 340B/<i>f</i>,340B/ , , 341A, 341B, 342, 343, 344, 345, 346, 347, 348 , 349, 350, 351A/1, 351A/2, 351B, 351C, 351D, 352A/<i>f</i>, 253A/,,, 352B, 352C, 353D, 354<i>f</i>, 354A/<i>f</i>, 354A/,,, 354A/..., 354A†, 354A‡, 354B, 354C, 354D, 355A, 355B, 356/1, 356/2, 356/3, 357A, 357B/1, 357B/1, 358A, 358B, 359<i>f</i>, 359,,, 360<i>f</i>, 360,,, 361, 362/1, 362/2, 362/3, 363A, 263B, 363C, 364/1, 364/2, 364, 365, 366A, 366B, 367, 368, 368B, 369, 370A, 370C, 370D, 370E, 370F, 370G, 371A, 371B, 372A, 372B, 372C, 373, 374, 375A, 376<i>f</i>, 376,,, 376B, 376C/1 376C/2, 376C/3, 377A, 377B, 377C, 377D, 377E, 377F 377G, 377H, 377J, 377K<i>f</i>, 377K,,, 378,</p>					
		<p>379<i>f</i>, 379,,, 379..., 380, 381A, 381B, 381C, 381D, 383A, 384B, 385<i>f</i>, 385,,, 386A, 386B, 387A, 388<i>f</i>, 388,,, 389, 390<i>f</i>, 390,,, 391A, 391B, 391C, 391D, 391E, 392, 393A, 393C/1, 393C, 393D, 393E, 394, 395, 396, 397, 398, 399A, 399B, 400, 401A, 401B, 402B, 402B, 403A, 403B/1, 403B/2, 403BB/3, 403B/4, 403C/1, 403C/2, 403CC/3, 404 405, 406, 407AA/1, 407AA/2, 407AA/3, 407AA/4, 407B, 407C, 408C/,,, 408D, 408E, 408<i>f</i>1, 408F,,, 409, 410A, 410B, 411, 412, 413, 415B/1, 415B/2, 416BB/1, 416BB/2, 416BB/3, 416BB/4, 416BB/5, 417A, 417BB/1, 417BB/2, 417BB/3, 417C, 418AA/1, 418A/2, 418AA/3, 418AA/4, 418AA/5, 418AA/6, 418B, 418C, 418DD/1, 418F, 418G/1, 418GG/2, 419AA/2, 419A/2B, 419A/2C, 419B, 419C/1, 420A/2, 420B/2, 421A, 421B/1, 421B/4, 421C, 422A/3, 423A/4,</p>					

		<p>422B, 423A/2, 423B, 423C/2A, 423C/2B, 423C/2C, 423C/2D, 423D/1, 423D/2, 423E, 423F/4, 423G/1, 423G/2, 423G/4, 423H, 423I, 424A, 424B/1, 424, 425A/1, 425A/2, 425B, 425C, 426B, 426A, 426CC/1, 426Df, 427A/1, 427A/2, 427B, 427C, 427E/3, 427F/1, 427F/3, 427 I/3B, 427 I/3C, 427S, 427 T, 428Bf, 428C/1, 428E/1, 428F, 428H1, 428H/2, 429, 430B, 430C, 430D, 431B, 433C/2A, 433C/2B, 433D/2A, 433D2/B, 433F, 434A2, 434B2C, 434B2D, 435A/3, 435C/1, 435C/2A, 435C2b, 436A, 436C, 437BD, 437BE, 437BF, 446A, 447, 448A1, 449B2, 456/2, 457A, 457B, 457C, 457D, 458A2, 458A3, 458A/A2, 458A/3a, 458A/3B, 458A/3C, 458B, 458C, 458D, 459Aa, 459A/2, 459B/1, 459B/2, 459B/3, 459B4, 460A1, 460A2, 460A3, 460B, 461/1, 462/2, 462ABC/1, 462ABC/2, 462ABC/3, 462ABC/5, 462D1, 462E/1, 462E/2, 462E/3, 463, 464A, 464B, 464C, 464D, 465A,</p> <p>465B/1, 465B/2, 466, 467B/B, 468A, 471B/1, 473D, 475, 476A/1, 476D/1, 477A, 477C, 477D, 477E/1, 477F1, 477G1, 478Aa, 478B, 478C, 478D, 478E, 478F, 479A, 479B, 480A1, 480A2, 480Bf, 480B,, , 480C, 481, 482A, 482B, 484Af, 484A,, , 484B, 484C, 485A, 485B, 485C, 486A, 486B1, 486B2, 486C1, 486C2, 486D1,486D2, 488Af, 488A,, , 488B, 489A1, 389A2, 490A, 490B, 490B2, 490B3, 490C, 490D, 490E, 491A1, 491Af, 492B3, 495A/1, 495C, 495D, 496A, 496B, 496C, 497B, 497C, 495D, 497E, 497G, 497H, 498A, 498B, 498C, 498D, 498E, 498F, 498G, 498H, 498I, 498J, 499B1, 499B2, 499B3, 499B4, 499B5, 500A2, 500B2, 500C2, 501A, 501B, 501C, 501C/1, 501C/2, 502ABC/1, 502ABC/2, 502D1, 502D2, 502E, 502F, 503B2, 503D2, 503D3, 503E/1, 503E/3, 503F1, 504ABC/2,</p>				
433	358	<p>ಊರಿಗೆ ದೊರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು 1B/f, 1C/1, 1C/2, 1C/3, 1C/4, 1C/5, 1C/6, 1C/7, 1C/8, 1E, 1G, 3A, 6, 7B, 8, 9A, 9B, 10A/4, 10B/1, 11A, 11B, 12, 14, 15A, 15B, 16A, 17A/2f, 17A/1,, , 17A/1..., 17A/†, 17A/2, 18A, 19B, 19C/1, 19C/2, 19C/3, 19D/1, 19D/2, 19E, 19F, 20AB, 21C, 22C, 22D, 22E, 25, 27C, 27D, 27E, 27G, 27H, 27I, 28A/1, 28A/3, 28A/4,</p>	150000			

		<p>28B/1, 28B/3, 28C, 30C, 34A, 34B, 34C, 35D, 36A/,, , 36A, 36B, 36A..., 36C, 37, 38A, 38C, 38D, 39A, 39B, 39C, 40A, 40B, 40C/1, 40C/2, 40D, 40E, 41A, 41B, 42A, 42B, 45, 46A, 46B, 46C, 47A, 47D, 48A, 48B, 49, 51A/f, 51A/,, , 51B, 51C, 51D, 52, 53, 54A, 54B, 56A, 56B, 57A, 57B, 58A, 58B, 58C, 58D, 59A, 59C, 60A, 60B, 60C/1, 60C/2, 60C/3, 60C/4, 60D, 60E, 61A, 61B, 61C, 62A, 62B, 62B/1, 64C, 66B, 66C, 68, 70, 71B, 72B, 72C, 72D, 73A, 73B, 73C, 73D, 77D, 77E, 78A, 78B, 79A, 70B, 80A, 84A, 84B/1, 84B/2, 84B/3, 88 , 89A, 90A, 91F, 92, 95, 96, 97, 99A/2, 99B, 99C, 100A, 100B, 101f, 101,, , 103, 104, 105A, 105B, , 107, 108B/2, 109, 110A, 110B, 111A, 111B, 112A, 112B, 112C, 113, 114, 115, 117A, 119..., 120, 121, 121A, 121B,, , 121Bf, 121B..., 121B†, 122A, 122B, 123A, 123B, 123C, 123D, 123E, 124A/1, 124A/2, 124A/3, 124A/4, 124A/5, 124A/6, 124B, 125, 126A, 126B, 127, 128A, 129A/f, 129A,, , 129B, 129C, 130A, 130B, 132A/f, 132A/,, , 132B, 132C, 132D, 132E, 133ABCD, 133E, 133F, 134/1, 134/2, 135/f, 135/,, , 136f, 136,, , 136..., 136/†, 136/‡, 137/1, 137/2, 138A/,, , 138f/A, 139B, 143, 144A, 144Bf, 144B,, , 144C/1, 144/1, 145A, 146, 147, 148, 149A, 149B, 149D1B, 149D1C, 149D1C, 153A/1, 153A/2, 154A/1, 154A/2, 157, 158A, 162A,</p>					
		<p>162B, 162C, 162D, 163A1, 163C1, 164B1, 164A, 166, 171C, 178B, 179A, 184C, 185C/f, 187A, 187B, 199C/2, 201A/1, 204, 205A, 205B, 205C, 205D, 205E, 205F/1, 221A/2, 216B/2, 216C/2, 218A/1, 220, 222A, 223B, 224, 225,234B, 235, 237B1†, 241, 243A, 248, 276B,427D1,427D3,427E-1,427G1,427H,427IA,427IB,427IC,427I3A,427J ,427K, 427L, 427M, 427N, 427P, 427R, 427Q-2, 427U,428A1,428Bf,428C2,428D, 428E-2,428G1,428G2,428G3, 428G4, 428G5, 428G6, 428G7,428I,428J,428K,430-A,430E-1,430E-3,430F,431A,431C-3,431C-4,431-D,437B/A,438B/1,437BG,462ABC6,476A-4,476A-5,492B1., 492B2.</p>					

434	359		<p>ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಜಿಜಿ ಮಸಾರಿ ರಿಗ್ ಬೋರ್ಡ್</p> <p>32,172B,172C,172D/1,172D/3,174A,174C,177A,177B,178A, 180A,180B,181A,181B,184E,187C,195A,195B/1,195B/3,196 A,196C,208A,209B,209B,227,229,230B,231B,232A/2,232B, 236A,237A/1,252D,252F,253,254A/f, 254/,,281/B,281C,497A-1,497A-2. 76,77A, 77B, 85BB/1,140B/2,142/f, 42/,, 142/..., 149E/1, 150B, 150C, 151A, 151B/1, 163B/1,163D,164A,170A,171A/1,172A/3.142/†,187D,192A,1 92C,13A/1,193A/3,193B/1,193B/2,194A/1,193A/3,193B/1,19 3B/2,194A/1,194A/3,194B/1,194B/2,197A,197B,197C,199A, 249B/1,249B/2, 255B/2, 255C/2a, 255C2/2b, 268D, 269E, 268F, 268G, 426E4, 467A/1, 467A/3, 467B/A, 467B3/A, 467B3f, 469A, 469B, 469C, 470A, 470B, 471A, 471B/2, 472A/1, 472A/2, 473D2, 473D3, 474A, 476A2,.145B, 149C, 149D/A1, 149D1/C, 158B, 158C, 201A/2, 201B, 201B/3, 202A,202B,202C,202D,202F,202F/1,202G/2,203AB,203C, 203D, 203E, 203F/1,203G/2,255A/2.</p>	200000				
435	360		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			260000		
436	361	47	ಕಿತ್ತನೂರು				1000	1500
437	362		<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು -ಖುಷ್ಕಿ</p> <p>393d, 394A/1,394A/1B, 394A/1C, 426B/3A, 426B/3B, 426B/2C, 426B/3D, 426B/3E, 437C, 438A, 438B, 438C/1, 438C/1B/1, 438C/1B/2, 438C/1B/3, 438C/2, 438D, 438E, 438F, 438G, 439A, 439B, 439C, 439D, 445A, 445B, 445C, 445D, 446A/1, 446A/2, 446B/ 427B/2, 427B/3A, 427B/3B, 428, 429A, 429B, 190C/1A, 193A/1, 194, 258A/1, 356A/1A, 380B/1, 385A, 385BA/1, 385BA/2, 385A/1, 387A/1, 387A/2, 387A/3, 387A/4, 388, 389A/1, 389A/2, 389G, 389H, 389I, 389K, 389C/1, 389M,</p>	150000				
438	363		<p>ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಖುಷ್ಕಿ</p> <p>446C, 447A/2, 447A/3, 448A, 448B, 448C, 83A/2, 83B/2, 389A/1, 389A/2, 398A/2B, 398A/3, 399, 400A/1,400A/2, 425A, 426A/1, 426A/2, 426B/1B, 426B/2440A/1, 440A/2, 440B,</p>	180000				

ಆಖ್ಯಾಯಿಕೆ

			391A, 391C, 392A/1, 392A/2, 392B, 84A/2B, 84B/2, 84C/2, 85A, 85B/1, 85B/2, 85C, 85D/1, 85D/2, 86C/1, 86D2/1, 86D2/2, 86D2/3, 86D2/4, 86E/2, 86F, 86G, 86H1, 87A/2B, 87B/1, 87B/2, 87D, 87E, 87F/1, 87F/2, 87I/3, 87G, 88B/2, 99B/2, 100A/1, 154B/2, 154B/3, 160A/1, 160A/2, 160B/1, 160C/1, 160D/1A, 161A/1A, 161A/2, 167B, 167C/1, 167C/2, 167C/3A, 167C/3B, 168A/1, 168B, 168C/1, 168C/2, 169A/2B, 430A, 430B, 431A, 431B, 431C, 431D, 431E, 431F, 432A, 432B, 433, 162B2B/1, 162B/3B, 162B/4 163A, 163B/1, 164A, 164B, 169C/2B, 170I/2B, 170C/2B, 170K/2B, 170C2B, 170C/2f, 170M, 170N, 171B/2, 172C/2, 172D/1, 172D/2, 172F/1, 172F/2, 172G/2, 172H, 172I, 172J/2, 173J/3, 172K/1, 172K/2, 172L, 173A, 173B, 174, 175A, 175B, 176A, 176B, 177, 178A/1, 178A/2, 178A/3, 178B, 179A/1, 179A/2, 179B/1, 179B/2, 180A, 180B, 181A, 181B, 181C, 183B/1, 183B/2, 183B/3, 183B/4, 185A/1, 186, 187, 188A, 188B, 189A, 189B/A, 389B, 389C/1, 389C/2, 389C/3, 389D, 389E/1, 389E/2, 389E/3, 389F/1, 389F/2A, 389F/3B, 390A/1, 390A/2, 390B/1, 390B/2, 390B/3, 390C/1, 390C/2, 390C/3, 390C/4, 390D, 395A/1, 395A/2, 395A/3, 395A/4, 395A/5, 396A1A, 396A2/A, 396B/1, 397A/1, 427A/1, 434A1, 434A/2, 434B, 435A, 435B, 435C, 435D, 436A/1, 436A/2, 436A/3, 437A/2, 437B, 441B, 442A, 442B, 443/1, 443/2, 444, 450A/1, 451A, 451B, 452A/1, 453A/1, 455A, 455AB/1A, 455B/1B, 463A/1, 463A/2 463B,					
439	364		ಇತರೆ ಎಲ್ಲಾ ಜಮೀನುಗಳು	150000	200000			
440	365		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			280000		
441	366	48	ಮುತ್ಯೂರು				1000 1500	
442	367		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಎಲ್.ಐ.ಎಸ್. 206A, 208A/1, 208B/A, 209A/2, 209B, 209C/A, 209C/2A, 210A/1, A/2, A/3, B/1, 211B/2A, B/2B, B/2C, B/2D, C/2B, D/2, F/2A, E/2B, F/G/I, G/2, G/B, G/4, H/1, 211H/2, H/3, H/4, 212B/2B, 3/2, 213A, 220B, 224B, 225A/2, B/2, C/1, C/2, 226B/1, B/2, B/3, 227B/2B, 228B/2B, 229B/2B, 240A/1,		220000			

			,A/2, CB/2, CB/3, 241B/2A, B/2B, B/2C, 242A,B,C,D, 243A/1, 243A/2, B/1, B/2, C/1, C/2, C/3, C/4, D, E/1, E/2, 244A, B, C, D, E, 245A, B/1A, B/1B, B/1C, B/1D, C/1, C/2, D/1, D/2, D/3, E/2B, 246D/2, 247E/2B, 248B/2A, B/2B, B/2C, 249B/2, 250A/2B, B/2B, C, D, E/2A, 262BCD/1A, BCD/1B, 246B/2/B/1, 264B/2B/3, 270A/1A/271A,D/1, 274A/1, B, 275A,B,C,D/1, 276A/1AA, A/1B, 277A/1A, 1/1, 278G/ಅ. G/D ,H,I,J/1, J/2, J/3, J/4A, J/4B, J/4C, J/4D, 280A, B/1, C/1, C/1, C/2, C/3, C/4, C/5, 280E/1, 282A/1, 283B, 286B/2A, B/2A, B/1C, B/2D, 286CD, E/C, E/D 287A/2, B/1, C,D,E,278B/1A, B/1B, 277A/1C,					
443	368		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಖುಷ್ತಿ 186B, 187A/1, 278A/2B,C/2B, D/2BE,	150000				
444	369		ಇತರೆ ಎಲ್ಲಾ ಜಮೀನುಗಳು	150000	200000			
445	370		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			310000		
446	371	49	ಮುದ್ದಾಪುರ				1000	1300
447	372		ಊರಿನ ಸುತ್ತ ಮುತ್ತ ಜಮೀನುಗಳು -ಕೆಂಪು ಜಮೀನುಗಳು 1,2,3, 4,	150000				
448	373		ಇತರೆ ಎಲ್ಲಾ ಜಮೀನುಗಳು	150000	200000			
449	374		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			220000		
450	375	50	ನಾರಾಯಣದೇವರಕೆರೆ				1000	1500
451	376		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ನಿರಾವರಿ 6A/1B,6A/1C,6A/1C,6A/1D,6A/1E,6A/F,6A/G,6A/1H,6A/1K ,6I/2/3,6A1/2/2,6A/1M,6A/1N,6A/1O,6A/1P,6A/1Q,6A/1R,6 A/1S,6A/1T,7A,7B,7C,8/1,8/2,8/3,9B/1,10A/1,10A/2,10B,10 C,11A/1,11B/1,11B/2,11B/3B,11C,11B/213B,14A,15/1,15/2, 15/3,16/1,16/2,17,18A/2,18C/2,19AA/1a,20A/2,21A/2,22A/1 A,23A,23B,23C,24,25A/2b,25BB/1,25B2B/2,32A/2A,32D/2, 32E/2F,33A,33E,33C/2B,39B,40A,40C,41A,41B/1,41C/2,42 A1f,42A,,,43,44,45,46B/1,47A/1,54B,55,56,58A,59A,59A/1, 60,61B,62A,63A,63B/A,64,67B1,72B/B,75C/2B,77,79A/B,79 /2/B,79/A/3B,79A/2B,314B/2,315A/2B,315B/2a,315B/2b,315 B2/C,316A1,316A2,317A/1,317A/2,317A/3,340,314A/1,683, 684A1,684A/2B,685A,685B,685C,685D,685E,685F,727,		200000			

ಆರ್ಟಿ.ಎ

		728/3,729,730A,733A/1,733A/1,744B/A,815B/a,815C,819B/2,819C/2, 819D/2, 819E/2, 819F/2, 819/4/2, 819/1/2,823A/2,823B, 823C, 823D, 823E, 823F, 823G, 823H/4, 824A/2,824B/2, 827A/1,830B/2,835A/2, 835B/B,840B, 847A, 848.					
452	377	ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಜಮೀನುಗಳು 6A/1I,6A/J2,589A/B2,589B/A,595A,728/2. 596,597A,610,611B,613B/3,616A/1,618A/2,619A,619B,629 B,630A,630B,630S,630D,630E,630F,631,632,633,639,645C, 653A,653B/1,654B/2,655,691/1,692A/2,695/1,695/2,695/3,69 9A,699B,703A,705A,706AB/1B,706C/2,710A/2,710B/1B,71 1A,711B,712A,712BC,712D/1,713A/1,715C/1B,715D/1,715 E/1,777A,778,779. 622,623,623A,625, 658,700,701A/2,	160000				
453	378	ಇತರೆ ಎಲ್ಲಾ ಜಮೀನುಗಳು 659,660,661,674,686A/3, 686A,748A/3, 751AA/2, 751C/2A, 751C/2B, 751CC/3, 752A/3, 753A/3, 754A/1, 766A/2A/2B, 773D, 773E, 791B/2, 798A/3, 800B/3, 745A/2, 895A/2, 846B/2B, 847A, .627A, 627B, 627C, 627D, 628, 629, 36, 637, 640, 641, 643, 643Bf, 643B,, , 643C, 644A, 644B, 644C, 644D,644F, 644G, 645A, 645B, 645D, 645E, 645F, 675G, 646A, 646B, 648A, 648B, 649, 650, 651, 652, 653B/2, 653, 654A, 654C/1, 654D, 657, 668, 669A, 669B, 671, 672, 673A/3, 673A/3, 673B/1, 675/1, 675/2, 677, 678A, 678B, 678C, 681AA, 681B/3, 682A, 682B/1, 682C/1, 682D/1, 682E, 682F, 685G, 685H, 6856I, 686A/3, 686A/4, 686A/5, 687/3, 687/3, 688A, 688B, 688C, 688D, 689, 690A, 690B/3, 690B/3, 692A/3, 694A, 696D/3, 745A/2, 745A/2B, 748D/2, 748D/2, 746C, 747A/1, 747A/1B, 749C, 751AA/3, 751AA/3, 751B, 751C/1, 753A/3, 760/3, 763AA, 763AA/B, 763AA/C, 664D2B/2A, 764BB/2B, 766A/2, 766BB/1, 766BB/D, 766B3, 767AA3, 767A2/3A, 768A, 768B/1, 769B/1B, 772A/1, 772B, 772C/3, 773A/3, 773A/3, 773B, 773C, 773F, 773G, 792A/3, 793B/2B, 793G,	170000	200000	220000		

೪೩೪

			797A/3, 800A/3, 801A3, 802B3, 803A/3B, 803A/CA, 812E/3, 812F, 812G, 813B/1B, 815A/1, . 664, 665B/3, 666A, 666G, 667A, 667C, 669D, 702B, 774A/3, 774A/3B, 775A, 775C/3, 778C/3, 775C/3, 783B, 787, 788A, 789A/3, 790B, 796A, .665B/3, 699C, .726BB/3, 726BB/3, . 568A/3, . 744A/3A, 795A/1A, 798B/1B,					
454	379		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು					280000
455			ಕೈಗಾರಿಕ ಪ್ರದೇಶಕ್ಕೆ ಹತ್ತಿರವಿರುವ ಜಮೀನುಗಳು:	600000				
456	380	51	ರಾಮೇಶ್ವರ ಬಂಡಿ					1000 1500
457	381		ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು- ಎಲ್ ಐ ಎಸ್ 5B/2A, 5B/2B/2C, 5B/2C, 7A/2, B/1, B/2, B/83, 59F/3, G/1, B/2, G/3, H/1, I/1A, K/1A, M/1, M/f, 61E/2B, E/2C, 62B/3, 63A, 63B, 63C, 63D, 64A/1, A/2, A/3, A/4, A/5, 64A/6, A/7, A/8, 65B/1, 65B/2, B/3, 66A, 66B, 67B/1, B/2, 68F/2B, G/2B, 125B, 125C, D, E, F/1, F/2, F/3, F/4, 126, 127B/2, 128A/2, 128B, C,D,E, 129A,B,C,D,E,129F, 131B/1, B/2, B/3, B/4, B/5, B/6, B/7, B/8, B/9, B/10, B/11, B/12, B/13, B/14, B/15, B/16, B/17, B/18, B/19, B/20, B/21, B/22,133A/2, 134B/f,B/,, 136A,C/1,C/2, 137A, 137B/1, B/2, 138A,B, 139A,B, 140A, 141B, C, 141A/1A, A/1B, A/2, 141B/1, B/2, 142A/f,A/,, A/2, B, 143, 144A, B, 145A/f, 145A/,, A/..., B/f, B/,, C/1, C/2, 146A,B,C, 147A/1A, A/1B, 147A/2,B,C,D,E, 148A/1, A/2, B/1, B/2, C/1, C/2, 149, 150, 151A/1, 151A/2, B, 163B/2, 200A/2, 201A/2, 8/2B, 202B, 203B/2B, 204B/2, 205D, 205E/f,205E/ ,, F,G,H, I/1, I/2, J,K,L/1, 215B/2B,C,213B/1, B/2, C/1, C/2A, C/2B/1, C/2C, C, 221B,/1A, 221B/1A,B/1C, B/2, 222A/1, A/2, A/3, B/1, B/2, 205B/2,				200000	
458	382		ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು -ಖುಷ್ಕಿ 212L/2, L/3, M/f, M/,, M/..., M/†, N/1, N/2, N/3, P/1, P/2, P/3, 1, 216A/2, B, 1/2B/1, D/2B/2, I/2B/3,E, 216F , G/1, G/2, G/3, G/4, G/5, H, I, 217,A,B,218AC/2B/B, 1D/2, E/1, E/2, F/1, F/2, G/1, G/2, H/1, H/2, I/1, I/2, J, K/1, K/2, L, H, N, N/2, 219A,	150000				
459	383		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು					300000

ಆರ್ಟಿಕಲ್

460	384	52	ಶಿಗೇನಹಳ್ಳಿ				1000	1400
461	385		<p>ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಎಲ್ ಐ ಎಸ್</p> <p>89C/1, 91A/1, 92A, 92B, 92C, 93A, 99A/1, 103A/1a, 108D, 108E, 119BC, 119D, 154D/1, 159B/2B/1, 159B/2B/2, 160A, 160B/1, 160B/1, 160B/2a, 160B/2b, 161A/1, 161A/2, 161A/3, 161A/4, 161B/2, 161E/1, 161E/3, 163B/1, 164, 165A/2, 175B/2, 176A/2, 176B, 178/1, 178/2, 178/3, 179A, 180A, 182A/1, 182A/2, 182A/3, 182A/4, 182A/5, 182A/6, 182A/7, 182A/8, 182A/9, 182B, 183A/1, 183A/3, 183A/2, 194A, 184B, 184C, 184D, 185B, 185C, 186A/1, 186A/2, 186A/3, 186A/4, 186B/1, 186B/2, 186B/3, 186B/4, 187D/2B/1, 187D/2B/2A, 187D/2B/2B, 187D/2B/2C, 187D/2B,3, 187D/2B, 4187E, 188A/1a, 188A, 189B, 189C, 189D/1, 189D/2, 189E, 189G/1, 189G/2, 190, 191, 192A/1, 193A, 193B/1, 194A/1a, 194A/1b, 194A/1c, 194A/1d, 194A/1E, 194A/2, 194B, 195A, 195B/1, 195B/2, 196A1, 196A/2, 196A/3, 196A/4, 196C/1, 196C/2, 196C/3, 196C/4, 196C/5, 197, 198A, 198B/1, 198B/2, 199A, 199BC/1, 199BC/2, 199D, 199E/1, 199E/2, 199F/1, 199F/2, 199G, 200A, 200B, 200C, 201A/2, 201B/1, 201B/2, 203E/1, 203E/2, 217A, 218A/1a, 218A/1b, 218A/3a, 218A/3b, 218B/1a, 218B/1b, 218B/1c, 218B/3, 219A/1, 219A/2, 219B, 219C, 220/1, 220/2, 220/2, 220/3, 221A, 221B, 222A, 222BC, 222BC/2, . 102A/1a, 102A/1b, 108C/2, 108I/1, 108K, 118B/2, 120, 127A/1a, 127B/1, 147A/2, 150A, 154B, 165B/1, 166B/2, 170B, 177B/2a, 177B/2b, 177B/2C, 179B/1, 179B/2, 179C, 180B/1, 180B/2, 181, 183A/2, 185A, 224D, 225A/1, 225A/2, 225A/3, 225B/1a, 225B/1b, 225B/1C, 225B/1d, 226B/2, 227A/2a/1, 227A/1a, 227A/1B, 227A/2, 227B, 227C, . 104, 105A/1, 108L, 108M, 144A, 147A/1a, 147B, 162A, 162B, 162C, 163B/2, 164E, 197, 202A, 202B, 202C, 202D, 203B, 203CD/1, 203CD/2, 216B,</p>		190000			
462	386		<p>ಕಪ್ಪು -ಕೆಂಪು ಮಿಶ್ರಿತ ಎಲ್ ಐ ಎಸ್</p> <p>108A, 108G, 108H, 108J, 154E, 155, 156A, 223A/1, 223A/2, 223A/3, 223B/1, 223B/2, 223B/3, . 108B, 108C/1, 142B, 143B, 144B/2, 145B, 146B/1, 146B/2,</p>		190000			

ಅಂಕಿ

			147A/1b, 148A/1A/1, 148A/1A/2, 148A/1B, 148A/1C/a, 148A/1C/b, 148A/1C/2, 148A/2, 148B, 149A, 149B/1, 149B/2, 149C, 150B, 151A/1, 154D/2, 154D/3, 154F, 156B, 157A/2, 157B, 203A, 203CD/3, 203CD/4, 203F, 224A, 224B, 224C,					
463	387		ಇತರೆ ಎಲ್ಲಾ ಜಮೀನುಗಳು 151A/2, 151B/1, 151B/2, 152, 153A, 153B, 154A/1, 154A/2, 154C, 156C,	150000	190000			
464	388		ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			300000		
465	389	53	ತಂತ್ರಪಟ್ಟಿ				1200	1600
466	390		ಉರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಬೋರ್ಡ್ 1A, 7A/1, 8A/1, 8A/B/1, 8a/A, 8a/2, 8C/2b, 37A, 37B, 39A, 39B, 39C, 39D/1, 39E, 57A/1, 57B/1, 57A/1, B/3, 59E/1a, 64A/1a, 67E/3, 67E/4A, 72/1, 72/2, 73A, 73B, 102B, 102C, 34A/1B, 352A/1A, 374A/1, 478A/1, 481B/2, 484B/1, 484B/2, 484B, 493A/1, 493B/1, 493B/1, 493B/2, 493C/2, 496K, . 8B/1, 8C/1B, 9B, 23f, 23,, , 24f, 24,,, 25A, 25B/1, 25B/2, 26A, 26B, ,CD, 27A, 27B/1, 27B/2, 28A/1, 28A/2, 28A/3, 28B1A, 28B/1B, 28B/2, 29A, 29B/1, 29B/2, 29B/3, 29C, 30A/1, 30A, 30B, 30C, 31A, 31B, 32, 33A/1, 33A/2B/1, 33A/3, 33B/2, 33B/3 , 33A/2, 33B/4, 33A//2, 33B/5, 34/1, 34/2, 34/3, 34/4, 34/5, 34/6, 34/7, 34/8, 34/9, 35A, 35B, 39D/2, 39G, 40, 44B, 45A, 45B, 46A, 46B/2, 47, 49B, 50 , 51A/1, 51A/2, 51A/3, 52A/1af, 52A1,, , 59A, 74, 75, 78A/1, 78A/2, 79/1, 79/2, 81/1, 81A, 84A/1, 84A/3, 88A, 103A/1, 314A, 315A/1, 316A/1, 319A/2, 320A, 321A, 324A/1, 334A/1a, 337A, 337B, 342, 342B, 343A, 343B, 343C, 344, 345B/2A1, 346A/1, 347A/1, 347A/2, 347B/1, 347B/2, 347C, 348, 349A, 349B, 349C, 349D, 350A, 350B, 351, 352A/2, 352B/2, 352E, 352F, 353G/1G, 352G/2, 353A/2f, 352A2...., 352E2†, 360A/1G, 481A/3, 481B/1, 481C/1, 481C/2, 481D/1, 481D/2, 482A, 482B, 487C/3, 487C/3b, 493I/1, 493I/3, 493J/1,493J/2, 493K, 493K/2, 493L, 493M, 493F, 493I/1, 496L, 496O, 496P, 496Q, 496R, 496S, . 6..., 315A/2,		220000			

467	391	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಜಮೀನುಗಳು 6f, 7B/1A, 7B/G, 22f, 22,,, 42A, 43, 44A/1, 44A/1A, 49A, 65B/1,A/2, 65B/1, 65B/1, A/4, 71A/1A/AB,71A/1C, 71A/1D, 71A/1E, 71A/1F, 77A, 83A, 86A, 86B, 89A/2, 90B, 96A/N/2, 366A/1A, 363A/1, 380B, 384F, 384G, 384I, 384J, 385A/1, 385A/2, 486A, 490A/1, 490B/2, 490G, 493H, 495A/1, 495A/2, 495B/1, 495B/2, 495C, 495D/1, 495D/2, 495E, 495GH, 495I, 495I/3, 495J/1, 495J/2, 495K, 495L, 495M,495N, 495O, 495P, 495Q, 495R, 495S/1, 495S/2, 496A, 496B, 496C, 496D, 496E, 496F, 496G, 496H, 496I, .8B/1, 8C/1B, 9B, 23f, 23,, , 24f, 24,,, 25A, 25B/1, 25B/2, 26A, 26B, ,CD, 27A, 27B/1, 27B/2, 28A/1, 28A/2, 28A/3, 28B1A, 28B/1B, 28B/2, 29A, 29B/1, 29B/2, 29B/3, 29C, 30A/1, 30A, 30B, 30C, 31A, 31B, 32, 33A/1, 33A/2B/1, 33A/3, 33B/2, 33B/3 , 33A/2, 33B/4, 33A//2, 33B/5, 34/1, 34/2, 34/3, 34/4, 34/5, 34/6, 34/7, 34/8, 34/9, 35A, 35B, 39D/2, 39G, 40, 44B, 45A, 45B, 46A, 46B/2, 47, 49B, 50 , 51A/1, 51A/2, 51A/3, 52A/1af, 52A1,, , 59A, 74, 75, 78A/1, 78A/2, 79/1, 79/2, 81/1, 81A, 84A/1, 84A/3, 88A, 103A/1, 314A, 315A/1, 316A/1, 319A/2, 320A, 321A, 324A/1, 334A/1a, 337A, 337B, 342, 342B, 343A, 343B, 343C, 344, 345B/2A1, 346A/1, 347A/1, 347A/2, 347B/1, 347B/2, 347C, 348, 349A, 349B, 349C, 349D, 350A, 350B, 351, 352A/2, 352B/2, 352E, 352F, 353G/1G, 352G/2, 353A/2f, 352A2..., 352E2†, 360A/1G, 481A/3, 481B/1, 481C/1, 481C/2, 481D/1, 481D/2, 482A, 482B, 487C/3, 487C/3b, 493I/1, 493I/3, 493J/1,493J/2, 493K, 493K/2, 493L, 493M, 493F, 493I/1, 496L, 496O, 496P, 496Q, 496R, 496S,</p>	200000				
468	392	ತೋಟಗಾರಿಕೆ ಬೆಳೆ ಬೆಳೆಯುವ ಜಮೀನುಗಳು			300000		
469	393	54 ವರದಾಪುರ				1000	1500
470	394	<p>ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಿರುವ ಜಮೀನುಗಳು- ಕೆಂಪು ಐಪಿಎಸ್ 1A, 3B, 4A/2B, 6D/1, 57B/f,55A2/A1, 55A2/B, 69B/1, 78B/2B, 83F, 83G, 83K, 83M, 89A/2, 89B, 93A/1, 107B/2, 112A, 113A, 113B, 113D, 115A, 117A, 118B/16, 107B/2,118CC/3, 118C/4, 119Mf, 119N, 121C, 121D, 121E,</p>	180000				

ಇಖಲ

		131A/2, 132D, 132E, 133B, 133C, 133E, 133F, 133G, 133H, 133I, 143A2, 145B, 145C, 145D, 145I, 147H, 147I, 151A, 152A2, 152C, 155A, 155B, 155C, 158, 159, 160, 161A, 182B, 183A, 183B, 187B, 194A, 221, 223, 224, 226A/2,, 233MM1, 255B, 255C, 258AA/4, 258AA/5, 261/2, 261/5, 261/6, 261/7, 268B, 278, 280B, 281B/2, 323A, 376B, 376D, 383B				
471	395	ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಲುವ ಜಮೀನುಗಳು- ಕೆಂಪು 1B/1, 1B/2, 2A, 2E/1, 2E/2, 2E/3, 2E/3, 5B/1b, 6A, 6B/1, 6C, 7A, 59B, 61, 62A, 62C, 70B/1, 72A <i>f</i> , 73F, 73G, 73H2, 73L, 73M, 73N, 73N/2, 73P <i>f</i> , 73P,,, 73Q, 8/A, 8/B, 83A/2, 83B/2, 83C/2, 108A, 109A/1, 111B, 111C, 111D, 111E, 113E, 113F, 113G, 113J, 113H, 113M <i>f</i> , 119P,119Q, 119T, 119U, 125, 126A, 126B, 126D, 128C, 128G, 150B/1, 150C/1, 150C/2, 150D, 164C, 215A, 218AA/1, 218AA/3, 218C, 219A/4, 219B3, 225A, 225B, 228, 230A, 231, 233K1, 233K3, 233L1, 233L3, 233N3, 243/1/G,251B, 252A, 252C, 254C/1, 254C/3, 254D/1, 254D/3, 255B, 255D, 258CC/1, 258C/2, 258CC/3, 258CC/4, 264, 278A, 294B/a, 295B/1, 295B/3, 299B, 299A, 299A2, 299A2, 299A/4, . 2B, 2C, 2D, 20B, 21A/2, 21B2, 58D, 75A/2, 75BB/1, 76, 77A, 77B, 78B/2, 79B, 79C, 79D <i>f</i> , 83D, 83H, 84A,84E, 84F, 84J, 85, 86B, 86B/2, 87A/2, 87A/4, 87B, 88B, 90B/2 <i>f</i> , 90B2, 91A, 91B, 91C, 91D, 93D, 91A2B, 95B, 116, 118A/1, 131E1, 132A, 132C, 133J, 133J1, 152D, 163B1, 163B3, 164A, 177D, 178A, 184A, 184B, 185A, 185C, 185C, 186, 208AA3, 212, 213C, 226C, 230BB2, 232A, 233BB/1, 233B/2, 233BB/2, 233C, 233E, 243/10 <i>f</i> , 243/10,,, 243/11, 243/11, 245A, 246, 247B, 249A/1, 250A/2, 251A, 251A/39, 254A, 254B/1, 254B/2, 254B/5, 254B/2, 254B/5, 258AA/6, 258AA/H, 259A, 259C, 266, 268A, 269K, 269N, 269Q, 314B, 315A, 318D, 332B, 336A, 338B, 340A/2, 343B, 343D, 344C, 344D, 345B, 346A, 347B, 347B, 352A, 352B, 352B, 373D, 374B, 382A, 407A, 416D, 417A, 417B, . 336, 337, 345, 346,	150000			
472	396	ಊರಿಗೆ ಹತ್ತಿರವಿರುವ ಮತ್ತು ಅಕ್ಕ ಪಕ್ಕ ವಲುವ ಜಮೀನುಗಳು- ಕೆಂಪು ಐಷಿಎಸ್ 8C, 9A/1, 10B/2, 11A, 14A/1, 15A/1, 58G, 59A, 60, 64B,		180000		

		<p>64C/b, 64C2, 65A, 66B, 67B, 68A, 70B2A, 70B2B, 71, 72A<i>f</i>, 72B, 73C/2, 73E, 73HH, 73I, 73K, 739, 74B/2A, 74B/2B, 80B, 101A1, 101B, 101C/1, 101D, 101E, 101F, 101G, 101H , 101H, 102A2b, 102M/2, 102N/2, 102O/2, 108B, 108C, 108D, 108D, 109A/B, 110A, 110B, 110C, 110D/1, 110E, 110F, 110GM, 110H, 111A, 119H, 119I, 119J, 119K, 119L, .2E4, 2E/4, 2E/6, 2E/7, 4B/2b, 8A/1b, 8B, 22B2, 53C/2, 57B, 57C, 57D, 58A/1A/1a, 58A/1A/1b, 58A/1A/1c, 58A/2, 58E, 58F, 69B/2, 75BB/2, 83E, 83I, 84G, 87A/1, 87A/3, 89C, 92, 93B, 93C, 94A, 112B, 112C, 112D, 112E, 113C, 113H, 113I, 113K, 119K, 119B, 119C, 119F1, 119G, 119R, 119S, 120A, 120B, 120C, 120D, 120E, 121A, 121B, 121F1, 122A, 123AA/1, 123A2, 123A3, 123B3123B, 123B, 123G,124A, 124B, 124C, 124D, 124E, 126C, 126E, 127A, 127V, 127C, 127D, 127E, 127F, 127G, 127H, 128A, 158B, 128D, 128E, 128F, 128H, 128I, 128J, 128K, 128L, 128M, 128N, 129A, 129B, 129C, 129D, 129E, 129F, 129F, 129H, 131A/1, 131B, 131C, 131D, 132B, 132F, 132GG, 132H, 133A, 133D, 133K, 134A, 134B, 135J/1, 135K, 135L1, 135M1, 135N1, 139A2, 139B2, 140A, 140C1, 140D/1, 142A2, 143B3, 144, 145A, 145A, 145E, 145F1, 145G, 145H, 145J, 146M, 147A1, 147A2, 147AA3, 147BB1, 147BB2, 144, 145, 145A, 145E, 145F, 145G, 145H, 145J, 146, 147A1, 147A1, 147A2, 147A2, 147AA3, 147BB1, 147BB2, 149C2, 149D2, 149E2, 149F, 149G1, 149H, 149I, 149J, 149K2, 150A1, 150A/4, 152B2, 165, 166, 206, 208AI, 208AA2, 208B, 210, 211, 214, 215B, 233D, 233F, 233G, 233I,233J2, 233MM2, 233N1, 233O, 233P<i>f</i>, 233P,, , 234A,234B, 235, 236, 238, 240/2/2A, 240/2B2B, 240/12, 241A, 241B, 241C, 242, 243/1A, 243/1B, 243/10/..., 243/10†, 243/12243/14, 243/15B, 244, 253, 255A, 256A, 258AA/1, 258AA/3, 288A/3, 258CC/5, 260, 262, 263A, 263B, 263C, 265A, 265B, 265C, 269A<i>f</i>, 269A,, , 269B, 269C, 269D, 269E, 269F, 269F, 269G, 269H,269I,269J,269L,269 O, 269P,269R, 270A, 270B,270B, 270C, 270D, 270E,270F, 270G, 270G, 270H, 270I, 270J, 270L, 270M, 270N, 270 O,</p>					
--	--	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--	--	--	--	--

ಅಲ್ಪ

		<p>270P, 270Q, 270R, 270S, 270T, 271A, 271Bf, 271B,, , 271C, 272A, 272B, 272C, 272D, 272F, 272G, 272G, 272H, 272J, 272K, 272L, 274A2, 274A/5, 274A/6, 274A/8, 274A/9, 274B, 274C/1b, 274C2B , 274C3a, 274C3b, 274C/4a, 275A, 275B/1, 275B/2, 275C/1, 278D, 278C, 278D, 278E, 278F, 278G, 280A, 281B1, 281B/5, 281B/6, 281B/7, 281B/8, 282AB, 282C, 282D, 283A, 283BA, 283Bf, 283B,, , 283C, 283D, 283D2, 283F2, 283G, 284, 285, 286/1B, 286/1, 286/2, 286/3, 287, 288B, 289, 290A, 290C, 291A 291B, 294E/2, 295BB/4, 296, 297, 298, 299C/2, 300A, 300B, 301, 302, 303B, 304, 305A, 305B, 306A/1, 306A/2, 306B, 307A/2, 307B, 308A/1, 308B, 310A/1, 310B, 312A, 312B, 314A, 315B, 316A, 316C, 318A, 318B, 318C, 319B, 320, 321A, 3321B, 322, 323, 323B, 324A, 324BB, 327A, 3338A, 340A/1, 342C, 348A, 348B, 349B, 349C, 353A, 343B, 354A, 354B, 354C, 356, 362A, 364A, 364B, 364C, 365A, 365B, 365C, 367A, 367B, 368A, 368C, 369A, 369B, 370A, 372B, 372C, 372D, 373B, 374C, 375B, 375C, 375E, 376A, 377A, 377B, 378A, 378B, 379B, 379C, 379D, 379E, 380A, 380C, 380E,</p>				
		<p>380F, 380G, 381A, 381B, 382B, 382C, 383A, 384A, 379B, 384C, 385A, 385B, 385C, 386B, 386C, 387A, 387C, 381A, 381B, 382B, 382C, 383A, 384A, 384B, 384C, 385A, 385B, 385C, 386B, 386C, 387A, 387C, 387D, 388A, 388B, 389B, 390A, 390C, 391A, 391B, 392A, 392B, 393A, 393C, 394B, 394C, 397A, 397A, 397B, 398A, 398C, 399B, 399C, 402, 402C, 403A, 403C, 403D, 404A, 404B, 404C, 407B, 408A, 409A, 409B, 410B, 411A, 411B, 412A, 412B, 412B, 412C, 413A, 413B, 413C, 414A, 414B, 414C, 415B, 417C, 418A, 418B, 420, 422A, 425A, 428A, 428B, 428C, 429A, 429B, 429B, 429C, 429B2, 431A,</p>				
473	397	<p>ಕೆಂಪು ಎಲ್ ಟಿ -3-ಐಪಿಎಸ್ 79A, 84B, 84C, 84D, 161D, 161C, 161D, 161E, 167, 168, 170A, 170C, 171, 172A, 172C, 173B, 174A, 176, 177A, 188A1, 188A2, 188A3, 188A/2, 188B, 188BB2, 188BB3, 189, 190A, 192, 193A, 193B, 194C, 195, 196A, 197A, 197B, 197B, 197C, 197D, 197E, 197G2, 198A, 198B, 198C, 198D,</p>		190000		

ಛಱಱ

			198E, 198F, 198G, 198H, 199A, 199B, 200A, 200C, 201, 202, 203A, 203B, 203C, 203DD1, 203DD2, 204A, 204B, 205, 217A1f, 217A1,,, 217B/2, 219A3, 219B1, 219C/1, 219C/3, 227, 229, 230B/1, 232B, 232C, 233A, . 834					
474	398		ತೂಱಱಗಾರಿಕೆ ಬೆಲೆ ಬೆಲೆಯುವ ಱಢೀನುಗಲು				300000	
475	399		ರಾಜ್ಯ ಹೆದ್ದಾರಿಗೆ ಹತ್ತಿರವಿರುವ ಱಢೀನುಗಲು 195,201,204,213,255,256,288,290,294,295,299,254,252,247, 248,249,250,251,257,258,259,89,172,170,200,196,197,194,2 16,218,219,233.	200000	250000		300000	
476			ಕೈಗಾರಿಕೆ ಪ್ರದೇಶಕ್ಕೆ ಹತ್ತಿರವಿರುವ ಱಢೀನುಗಲು:	600000				
477	400	55	ಢರಣ್ಣಹಾಱ್					1000 1500
478	401		ಊರಿಗೆ ಹತ್ತಿರವಿರುವ ಢತ್ತು ಅಕ್ಕ ಪಕ್ಕ ವಿರುವ ಱಢೀನುಗಲು- ಕೆಂಪು ಁಲ್ ಐ ಁಸ್ 1A1,A1Q,1A1,A1B,1A2,A1A,1A2,A1B,1A2,A4B,1A5A2,A2 F1A5,A2B,1A5,A2H,1A5,A2I,1A5,A2J,1A5,A2K,1A5,A2L, 1A5,A2M,1A5 A2 A2N,1A5A2O,1A5A2P,1A5A2Q,1B2B1,1B2B2,1B2B3,1B1 A1B2B4,B1B2,B4,B1B2,B4C,1B2B4D,1B2B4E,1B2BAF,1B 1,1B2A,1B21B1,1B2B2,1B2C,1B22,3A1A1,3A2A2,7A2A,1 1A2D,11A2E,25A,25B,25C,62A1A,70DK,70E,70F,181Af,1 812B,,,183B,184,185A,185B2,185B3,185BB4,297,300A,391 E2,393/A2C,402A,402B,462B,402C, 402D, 403A. 11A2F,11,A2G,11A2H, 11A2I, 11A2K, 11A2L, 11A2M, 11A2N, 11A2O, 11A2P, 11A2Q, 11A2R, 11A2S, 11A2T, 11A2U, 11A2V, 11A2W, 11A2X,11ABA,169C,208C,208D,208G,215Bf,216,,,216...,2 18A,219A,237E,242,244C,245A,245B,246,248A,248B,248C, 249A,240Bf,251B5,253A1f,253B1,263C,264A,264C,275A,2 88A,307A/1,307O,308D,308G,308Hf, 308H,,,308I...,308L†,308L‡,308D,308M^,308N, 308O %œ,3080Š,309A,309Bf,309B,,,310,311A,311B,313B,3 13F,314,317C,318Af,319A,3191C,358,369A/2,372B,372B,3 72C,373A,381B,382B2,385,386A,387A,387B,387B2,387Df, 390A2,397C,397D,399A,399B,403B,403B2, 403C, 403D.		180000			

		<p>10E1A,10F1,13B2,14A13,14A1A3,14A1A49,14A4D,14A/B,15A2B,15,14C,15E,15F,15G,15H,15K,15B,19B,24A/B,24B,65B,65A,66A2B,66A2C,66A5,66A4,66A5f,66A6A1,66A6A/2,66A6B,66B,66C,166Df,66F,67A,67B,67C,67D1,68A1f,68A2,69A1,70A,70B1,70Bf,70H,72A1,89B2,100A2,102B25,102C,102D,104A,210B2,105B26,107D,109,112A1,114B2,114E2,114Ff,114F,,,116A,116C,116D,117A,117B,110A2,119Bf,119B,,,119D,,,120B,A,123Ff,126A,128B2,129B,13A2,130B2,130C2,145A2,145B,147B,148B,155A1,155A2,159B,161A,175A/A5,175A/A6,175B1,175B2,175B3,175B4,179C,179D1f,179E,,,179G,179E... ,214A1,238A,239B,240,243D,294A,295A,295B,307F,307H,313C1,313C2,316Af,316A,,,391A2, 391B2.10L,11A2,11A2D,13B6/H,64B1a,64C2A,65A/A1,65A,D3,65A/A4,65A1A5,65A1A6,128B2,133A1,133B1,137O,137P,139A,139B,139af,139CP,140A1,140A2,140A3,155BA,155B1b1,155B1b1, 155B2B1,158A, 158B, 158C,158F,159C,159F,160A,160Bf,161B,161C,161D,161E,161F,161G,162Af, 162A,,,162B,162C,163,164A,164B,164G,166,171/1,171/2,172C,173A,192E,241A,278B,279A,281.176,178,179,391E1, 308If.</p>				
479	402	<p>ಊರಿಗೆ ದೂರವಿರುವ ಮತ್ತು ಅಕ್ಕ ಪಕ್ಕದ ಜಮೀನುಗಳು - ಕೆಂಪು ಜಮೀನುಗಳು7B,7C2A,10A2,10B,12A,12E1,12F2,179B,179C,179Ef,179F,,,181A,181fA,181B,181Bf,181B3f,181B3f,181C4,181D, 181E, 181F2,181F1, 182A,183A,185B5,185C,185BA,186BD,186BG,186B,187,188,189B,101A,190A2,191B2f,190B2f,191B,192A2,192B2,192C2,192D2,192F2,193B1,194A2,194B2,194C2,197,198A1,198B,199A,199C,200,201B,201D,201D2,201E,201E2,206,265F,265G,265H,266,267,268,269A1,269A2,269A3,269B1,269B2,269B3, 269C1,270A,270B2,270B3,271A,271B,272A,272B,272C,273A,289A,289B,289C,291,293,293B,308K,308P,313A,313B,313DE,316B,317B,317C,317D,315B,318Af,318B,318C,319B,320,357,367A,367B,368/1,369A/1,369A/Bf,369,,,369A/2,369B,</p>	140000			

		<p>369C,371A,372B,372C,373B,374B,377B,378A,384B,388B,388C,388D, 388E, 388F, 388G, 388H, 388I, 388I2, 388J4, 388J2, 388L, 388M, 3881V, 388O, 388O2, 388P1, 388Q1, 388Q2, 388Q3, 388R, 388R2, 388R3, 388S3, 391A, 391D2, 391E3, 391G1, 392A2, 392A3, 392A4, 392</p> <p>.10H2B,10J2B,10K2,194D2,195A2,195B2,195C2,203B3,204A,204C,205B1A,205B1B221B2,221C2,221D,221E2,243A,243B,243C,244A,244B,244D,247B,249A2,249B,241C,249,251A1,251BA3,238C,253A1f,253A,253A3B,253AB1,253B2,253B3,253C,253A1,254B,254C,254D,254E,254F,254G,274A,275B,274B,274C,275A,276A,276B,276C,276D,277A,277B,277B2,277C,277D,277E,278A,279B,282,284A,284B,284C,284D,285A,285B,285C,285D,285E,285F,285G,285H,285A,</p>					
		<p>286B,286C,286D,287,288B,288B2,295C,295D1,295D2,295D1,304B,305,306,307A2a,307A2b,307B,308C,308F,326C,327A,327D,328B,330,332Af,332B,340Af,340Bf,340Bf,340C,387C2,387Df,387D,,387E,388A,389A,389B,389BC,389D1,389K, 393C, 395A, 395B, 396A, 396, 397A, 397B, 397D, 397E, 398A, 398C, 398D, 398E, .102A2, 121AB, 121A2C, 121A2B, 121A2F, 121B, 121B2, 121D2, 121E2, 121E2f, 121F1, 121F3, 121A2A, 121A2A2, 121H2B3, 121H2DA, 121H2A6, 121H2FA7,121H2A8,121H2A9, 121HIC,121B2, 121J, 122A1, 122A2, 122A2, 122B2, 122B3, 122B3, 139CP, 139Df, 139D,, , 139Ef, 139EP, 139GP, 139Gf, 139H, 139I, 139Jf, 139J,, , 141A, 143B2, 145A2, 155B2B1, 155B2B2, 160C1, 160D, 160E, 164C, 164D, 164E, 164F, 164Gf, 165A, 168, 169B, 170Bf, 170B,, , 170C, 171B, 172A, 172B, 173A, 174A, 174B, 174C, 174A/A1, 171A/A2, 175A/A4, 175B5, 175B6, 208A, 208B, 208E, 208F, 209Cf, 209C,, , 212, 214A2, 223A, 223B, 223C, 223D, 223G, 223H, 223J, 223K, 223L, 223M, 224, 225, 226, 227A, 227B, 227C, 260A, 260C, 295D2, 295D2, 295D3, 295E, 295F, 296, 298, 298B, 298C, 299A, 299B, 300A, 300B, 300C, 330C2, 301A, 301B, 302B, 302C, 303, 304A, 323C, 323D, 324A, 324C, 325A, 325B, 325C, 325D, 326A, 326B, .</p>					

ಉಲ್ಲೇಖ

		200,273,275,203,204,205,263,264,265,260,261,216,217,219, 250,251,253,241,242,220,391,390,392,393,388,221,400.				
483		ಕೈಗಾರಿಕ ಪ್ರದೇಶಕ್ಕೆ ಹತ್ತಿರವಿರುವ ಜಮೀನುಗಳು:	600000			

2023-24 ನೇ ಸಾಲಿನ ವಿಜಯನಗರ ಜಿಲ್ಲಾಹೂವಿನಹಡಗಲಿ ತಾಲ್ಲೂಕು, ಹೂವಿನಹಡಗಲಿ ಪುರಸಭೆ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯ ದರ ಪಟ್ಟಿ (ದಿನಾಂಕ:01-10-2023 ರಿಂದ ಜಾರಿ)

ಕ್ರ. ಸಂ.	ಗ್ರಾಮ/ಬಡಾವಣೆ/ವಾರ್ಡ್/ರಸ್ತೆ/ಸಿ.ಟಿ.ಎಸ್. ನಂ.	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಥವಾ ಸರ್ಕಾರಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು		ಸರ್ಕಾರಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಪ್ಲಾಟ್ ದರಗಳು	
		ವಸತಿ	ವಾಣಿಜ್ಯ	ವಸತಿ	ವಾಣಿಜ್ಯ
		ಪ್ರತಿ ಚದರ ಮೀಟರ್‌ಗೆ (ರೂ.ಗಳಲ್ಲಿ)		ಪ್ರತಿ ಚದರ ಮೀಟರ್‌ಗೆ (ರೂ.ಗಳಲ್ಲಿ)	
1	2	3	4	5	6
	1 ನೇ ವಾರ್ಡ್:				
1	ಸೊಸೈಟಿ ಹಿಂಭಾಗದ ಬಲಭಾಗದಿಂದ ಬ್ರಹ್ಮಣ ಓಣಿ ಗಾಣಿಗೇರಿ ಓಣಿ, ಕುರುಬರ ಓಣಿ ಒಣಗೊಂಡ ಕೋಟೆ ಏರಿಯಾ.	2500	5000		
2	ಡೋರ್ ನಂ.1 ಕೋಡಿಹಳ್ಳಿ ಶಿವಪ್ಪನ ಮನೆಯಿಂದ 1ನೇ ವಾರ್ಡ್ ಪ್ರರಂಭವಾಗಿ ಕ್ರ.ಸಂ.177, 157 ಅಮಣ್ಣ ಮತ್ತು ಹನುಮೇಶಪ್ಪ ಅವರ ಮನೆಗೆ 1ನೇ ವಾರ್ಡ್ ಅಂತಿಮವಾಗುತ್ತದೆ.	2500	5000		

೪೪೬

2 ನೇ ವಾರ್ಡ್:				
3	ಡೋರ್ ನಂ.159ಎ ಈಡಿಗೇರ ಚಾಯಪ್ಪ ಅವರ ಮನೆಯಿಂದ 2ನೇ ವಾರ್ಡ್ ಪ್ರಾರಂಭವಾಗಿ ಮದಲಗಟ್ಟಿ ರಸ್ತೆಯ ಬಲಭಾಗ ಹಾಗೂ ಎಡಭಾಗದ ಬಾಲಭವನದ ಮುಖ್ಯ ರಸ್ತೆ ವರೆಗೆ, ಸರ್ವೆ ನಂ 80/1 ರ ಎಂ ಅಬ್ಬುಲ್ ರವರ ವಸತಿ ವಿನ್ಯಾಸ	2500	5000	
4	ಗಡಿಗೇರಿ ಓಣಿ ಒಳಗೊಂಡು, ಬಾಲಭವನದವರೆಗೆ ಹಾಗೂ ಶಿವಲಿಂಗಪ್ಪ ಮನೆಯ ಮುಂಭಾಗ ಶಿಲ್ಪಿ ಮಾನಾಚಾರಿ ಮನೆ ಮುಂದೆ ಹಾದು ಊರಮ್ಮ ದೇವಸ್ಥಾನ ಗುಡಿ ಒಳಗೊಂಡು ಕೊನೆಯದಾಗಿ ಡೋರ್.ನಂ.297 ಹಣ್ಣಿ ಚಂಡ್ರಪ್ಪ ಅವರ ಮನೆಗೆ 2ನೇ ವಾರ್ಡ್ ಅಂತಿಮವಾಗಿದೆ.	2500	5000	
3 ನೇ ವಾರ್ಡ್:				
5	ಡೋರ್.ನಂ.298 ಸೊನ್ನದ ವೃದ್ಧ ವೃಷಬೇಂದ್ರಯ್ಯನ ಹೆಂಡತಿ ಶಾಂತವ್ವ ಅವರ ಮನೆಯಿಂದ ಪ್ರಾರಂಭಗೊಂಡು ಪಾಂಡುರಂಗ ದೇವಸ್ಥಾನ ಬಲಭಾಗ ಒಳಗೊಂಡ ವೀರಭದ್ರ ದೇವಸ್ಥಾನ	2500	5000	
6	ಕೇಶವದೇವರಗುಡಿ ಹಾಗೂ ಮಹೇಶ್ವರಗೌಡರ ಮನೆಯಿಂದ ಬಲಭಾಗ ಮುಖ್ಯ ರಸ್ತೆ ಒಳಗೊಂಡು ಮದಲಗಟ್ಟಿ ರಸ್ತೆಯ ಮೂಲಕ ಜನತಾ ಪ್ಲಾಟ್ ಡೋರ್.507 ಪುರಸಭೆ ಜನತಾ ಮನೆ (ಸೊಪ್ಪಿನ ಗಂಗಪ್ಪ ತಂದೆ ಮೈಲಾರಪ್ಪ ಅವರ ಮನೆಗೆ 3ನೆ ವಾರ್ಡ್ ಅಂತಿಮಗೊಳ್ಳುತ್ತದೆ.)	2500	5000	
4 ನೇ ವಾರ್ಡ್:				
7	ಪುರಸಭೆ ಜನತಾ ಮನೆ 508 ರಿಂದ ಪ್ರಾರಂಭವಾಗಿ ಡೋರ್ ನಂ. 01 ಅಂಗಡಿ ವೀರಮ್ಮ ಅಂಗಡಿಯನ್ನು ಒಳಗೊಂಡು ಬ್ರಹ್ಮಣರ ಓಣಿ ಒಳಗೊಂಡು.	3500	12000	
8	ಪುರಸಭೆಯ ಸ್ವಾಟ್ ಅಂಗಡಿ ಮುಖ್ಯರಸ್ತೆಯನ್ನು ಒಳಗೊಂಡಿರುತ್ತದೆ.	3500	12000	
9	ಪೇಟೆ ಬಸವೇಶ್ವರ ದೇವಸ್ಥಾನ.	3500	12000	
10	ಕಾಳಿಕಾದೇವಿ ದೇವಸ್ಥಾನ.	3500	12000	

೪೪೭

11	ಯಂ.ಬಸವಣ್ಣಪ್ಪ ಮನೆ ಒಳಗೊಂಡ ಡೋರ್ ನಂ.01 ವಿಜಯಕುಮಾರ ತಂದೆ ವಿರುಕಪಾಕ್ಷಗೌಡ ಅವರ ಮನೆಯಿಂದ ಕಳ್ಳಿಯವರ ಓನಿ ಒಳಗೊಂಡು,	3500	12000		
12	ಶ್ರೀನಿವಾಸಮೂರ್ತಿ ಮನೆಯ ಎಡಭಾಗದಿಂದ ಪಾಟೀಲ್ ಸಿದ್ದನಗೌಡ ಡೋರ್ ನಂ. 40ಕ್ಕೆ 4ನೇ ವಾರ್ಡ್ ಅಂತಿಮವಾಗುತ್ತದೆ.	3500	12000		
5 ನೇ ವಾರ್ಡ್:					
13	ಡೋರ್ ನಂ. 41 ಎ.ಶಿವಪ್ಪ ಅವರ ಮನೆಯಿಂದ ಪ್ರಾರಂಭವಾಗಿ.1.ಕೋಡಿಳ್ಳಿಯವರ ಓಣಿ.	3000	12500		
14	ಹೇಸರೆಡ್ಡಿಯವರ ಓನಿ.	3000	12500		
15	ಜೈನರ ಓಣಿ ಮುಖ್ಯ ರಸ್ತೆ	3000	12500		
16	ಅಕ್ಕಿಪೇಟೆ ಎಡಭಾಗದಿಂದ ಡೋರ್ ನಂ. 237 ಹೆಚ್.ಕೆ.ಸುಭಾಷ್ ಮನೆ ಹಾಗೂ ಕೊಟ್ಟೂರೇಶ್ವರ ದೇವಸ್ಥಾನ ವರೆಗೆ ಅಂತಿಮಗೊಳ್ಳುತ್ತದೆ. '	3000	12500		
6 ನೇ ವಾರ್ಡ್:					
17	ಅಕ್ಕಿಯವರ ಪೇಟೆಯ ಬಲಭಾಗದ ಮುಖ್ಯ ರಸ್ತೆಯಿಂದ ಪ್ರಾರಂಭವಾಗಿ ಅಕ್ಕಿಯವರ ಪೇಟೆಯ ಬಲಭಾಗದ ಮುಖ್ಯ ರಸ್ತೆ.	3000	12500		
18	ಜೈನರ್ ಓಣಿ ಬಸೆಟ್ಟಿಯವರ ಓಣಿ ಮುಖ್ಯ ರಸ್ತೆ.	3000	12500		
19	ಗಾಣಿಗೇರು ಓಣಿ.	3000	12500		
20	ನೇವ್ವಾರ ಓನಿ ಎಡಭಾಗ	3000	12500		
21	ಬಂಗಾರಪ್ಪ ನಗರ ಹಂಪಸಾಗರ ರಸ್ತೆ.	3000	12500		
7ನೇ ವಾರ್ಡ್:					
22	ನೇವ್ವಾರ ಓಣಿ ಬಲ ಭಾಗದಿಂದ ಪ್ರಾರಂಭವಾಗಿ. ಮುಖ್ಯ ರಸ್ತೆ.	3000	13000		
23	8.ಸೊಬರದರು ಓಣಿ. , ಮುಖ್ಯ ರಸ್ತೆ.	3000	13000		
24	ಸಾಹುಕಾರು ಓಣಿ , ಮುಖ್ಯ ರಸ್ತೆ.	3000	13000		
25	ತೋಟದ ರಸ್ತೆಯ ಎಡಭಾಗ.ಚಿತ್ರ ಮಂದಿರ.	3000	13000		

ಉಲ್ಲೇಖ

26	ಕೋಗಳಿಯವರ ಲೇಔಟ್	3000	13000		
27	ಗವಿಸಿದ್ವೇಶ್ವರ ಬಡಾವಣೆ.	3000	13000		
28	ವಿನಾಯಕ ನಗರ ವಲಬೆಗೆರಿ.	3000	13000		
29	ವಿಜಯ ಲಾಡ್ಜ್, ಶಂಕರ್,ಆನಂದ ಚಿತ್ರ ಮಂದಿರ.	3000	13000		
8 ನೇ ವಾರ್ಡ್:					
30	ಹಂಪಸಾಗರ ರಸ್ತೆಯಿಂದ ಪ್ರಾರಂಭವಾಗಿ. ಹಂಪಸಾಗರ ರಸ್ತೆಯ ಅಡ್ಡೆಗೆಟ್ ರೂಂ.ಬಲಭಾಗದಿಂದ ಆಸ್ಪತ್ರೆ ಮುಖಾಂತರ ನರಸಿಂಹಪುರ ಮನೆ ಮುಖಾಂತರ ಹೊನ್ನಪ್ಪ ಬಿಲ್ಡಿಂಗ್ ಒಳಗೊಂಡು.	4000	13000		
31	ಪೋಲೀಸ್ ಇಲಾಖೆ ವಸತಿ ಗೃಹಗಳ ಮುಖಾಂತರ ಮುಖ್ಯ ರಸ್ತೆ.	4000	13000		
32	ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ರುದ್ರಪುನ ಸೈಟ್ ಮುಖಾಂತರ ಕುರುಗೋಡಪ್ಪ ಲೇಔಟ್ ರೇಣುಕಾನಗರ ಮಹಾಬಲಿಯಪ್ಪನವರ ಸೈಟ್	4000	13000		
33	ಎಂ.ಪಿ.ಪ್ರಕಾಶ್ ರವರ ಮನೆ ಮುಖಾಂತರ ವೇರ್ ಹೌಸ್ ಒಳಗೊಂಡು ಸೂಬರೆದ ತೋಟದವರೆಗೆ ಮುಖ್ಯ ರಸ್ತೆ.	4000	13000		
9ನೇ ವಾರ್ಡ್:					
34	ಎಂ.ಪಿ.ನಗರದಿಂದ ಪ್ರಾರಂಭವಾಗಿ..ಎಂ.ಪಿ.ನಗರ ಆಶ್ರಯ ಸೈಟ್ ಮತ್ತು ಎಂ.ಪಿ.ನಗರ ಮತ್ತು ಬಸಪ್ಪ ಮನೆ ಒಳಗೊಂಡ.	5000	14000		
35	.ಸೊಪ್ಪಿನ ಶಾರದಮ್ಮ ಸೈಟ್ ಹಾಗೂ ಸೊಪ್ಪಿನ ಪಂಪಣ್ಣ ಸೈಟ್, ಸರ್ವೇನಂ 281/ಜೆ/1 ಎಂ ಭರತೇಶ್ ಇವರ ಬಡಾವಣೆ.	5000	14000		
36	ಚರ್ಚ್ ಮತ್ತು ಗುರು ಕೊಟ್ಟೂರೇಶ್ವರ ಲೇಔಟ್ ಒಳಗೊಂಡು ಪಂಪಣ್ಣ ಸೈಟ್ ಒಳಗೊಂಡಿದೆ, ಸರ್ವೇ ನಂ 520, 521ಮತ್ತು 519 ರಲ್ಲಿನ ಮಹಾಬಲೇಶ್ವರ ಗಜಾನನ ಇವರ ವಸತಿ ವಿನ್ಯಾಸ	5000	14000		

ಉಲ್ಲೇಖ

37	ಚರ್ಚೆ ಮತ್ತು ನರಸಿಂಹ ಲೇಔಟ್ ಕೆ.ಎಸ್.ಆರ್.ಟಿ.ಸಿ ಕಾಲೋನಿ ಒಳಗೊಂಡ ಸೊಪ್ಪಿನ ಮಲ್ಲಪ್ಪ ಲೇಔಟ್ ಪರಮೇಶ್ವರ ಲೇಔಟ್ ಹೊಳಗುಂದಿ ಮುಖ್ಯರಸ್ತೆ ಮುಖಾಂತರ ಪುರಸಭೆ ಮುಖಾಂತರ ದರಗಾ ಲಾಲ್‌ಚಂದ್ ಮನೆಯವರೆಗೆ, ಕಮತಿ ಬಡಾವಣೆ	5000	14000		
10ನೇ ವಾರ್ಡ್ :					
38	ಶಶಿ ಕಾಂಪ್ಲೆಕ್ಸ್ ನಿಂದ ಪ್ರಾರಂಭವಾಗಿ ಶಶಿಧರ ಕಾಂಪ್ಲೆಕ್ಸ್ ನಿಂದ ಪಂಪಾಪತಿ ಮುಖ್ಯರಸ್ತೆಯ ಮುಖಾಂತರ.	4000	13000		
39	ಎಸ್.ಬಿ.ಎಂ. ಬ್ಯಾಂಕ್ ರಸ್ತೆ ಎಡ ಮತ್ತು ಬಲಭಾಗದ ಒಳಗೊಂಡ ಕಾಳಮ್ಮ ಬಡಾವಣೆ ಗೋಪಾಶೆಟ್ಟಿ ಸೈಟ್, ಸಬ್ ಜೈಲ್ ಹಿಂಭಾಗ ಒಳಗೊಂಡು.	4000	13000		
40	ರಾಯಪ್ಪ ಕಾಂಪೌಂಡ್ ಹಾಗೂ ಬಸವೇಶ್ವರ ನಗರ ಸಬ್‌ಜೈಲ್ ಹಿಂಭಾಗದ ಎಡಭಾಗ ಮತ್ತು ಬಲಭಾಗ ಒಳಗೊಂಡ	4000	13000		
41	ಕೆ.ಇ.ಬಿ.ಕ್ವಿರಿಯಲ್ಲಪ್ಪ ಸೈಟ್ ರಾಮಸ್ವಾಮಿ ಹೊಲ ಒಳಗೊಂಡ ಕಾಲೇಜ್ ಸೈಟ್ ಕಾಲೇಜ್ ಹಾಗೂ ಐ.ಬಿ. ಮತ್ತು ಸೊಪ್ಪಿನಮಲ್ಲಪ್ಪನ ಕಲ್ಯಾಣ ಮಂಟಪವರೆಗೆ ಪುರಸಭೆ ಮಳಿಗೆ ವರಿಗೆ.	4000	13000		
11ನೇ ವಾರ್ಡ್ :					
42	ಹಳೇ ತಾಲೂಕು ಕಛೇರಿಯಿಂದ ಪ್ರಾರಂಭವಾಗಿ.ಪಾಂಜಸಾಬ್ ಓಣಿ.	2800	10000		
43	ಹರಣಿ ಬಾಷುಸಾಬ್ ಓಣಿ	2800	10000		
44	ನಾಣಿಕೇರಿ ಸಣ್ಣ ಬಡೇಸಾಬ್ ಓಣಿ	2800	10000		
45	ವಾರದರ ಓಣಿ ಎಡಭಾಗ ಏರಿಯಾ.	2800	10000		
46	ಬಾವಿಹಳ್ಳಿ ಇಬ್ರಾಹಿಂಸಾಬ್ ಮನೆ ಮುಖಾಂತರ ಬಾವಿಹಳ್ಳಿ ಅಜುಮಾಬೀ ಮನೆಯಿಂದ ಮೆಣಸಿನಕಾಯಿ ಬಾರವಲಿಸಾಬ್ ಮನೆ ಹಿಂಭಾಗದ ಎಡಭಾಗದ ಓಣಿ.	2800	10000		
47	ಕರಂಗಿ ಖಾದರ್‌ಸಾಬ್ ಕೌಂಪೌಂಡ್ ಎಡಭಾಗದ ಏರಿಯಾ ಹಿಂಭಾಗ ಏರಿಯಾ.	2800	10000		

೪೫೦

48	ಖಾದರ್‌ಸಾಬ್ ಕಾಂಪೌಂಡ್ ಎಡಭಾಗದ ಮುಖಾಂತರ ಬೈಪಾಸ್ ರಸ್ತೆ ಎಡಭಾಗ ರಾಮೂತ್ತಪ್ಪನ ಹೊಲ. ಕಪಾಲಿ ರಾಜಪೀರ್‌ಸಾಬ್ ಲೇಔಟ್ ಏರಿಯಾ ಹಾಗೂ ಕವಾಸ ಬಡೆಸಾಬ್ ಏರಿಯಾ.	2800	10000		
49	ಹೊಸ ಹರಿಜನ ಕೇರಿ ಕಾಯನವರ ವ್ಯರಿಯಪ್ಪನ ಮನೆಯಿಂದ ಎಡಭಾಗದಿಂದ ಎಲ್ಲಪ್ಪನವರ ರಾಮಪ್ಪನವರ ಮನೆಯಿಂದ ಮುಂದು ಎಡಭಾಗದ ಏರಿಯಾ ಬಿರಿಯಾನಿ ಇಬ್ರಾಹಿಂಸಾಬ್ (ನೀರಿನ ಟ್ಯಾಂಕ್)ಯಿಂದ ಎಡ ಭಾಗದಿಂದ ನಿಂಗರಾಜ ಮನೆವರೆಗಿನ ಏರಿಯಾ.	2800	10000		
50	ಪುನಃ ನಿಂಗರಾಜ ಮನೆಯಿಂದ ಎಡಭಾಗಕ್ಕೆ ಚಲಿಸಿ ಕಾಯನವರ ವ್ಯರಿಯಪ್ಪನವರ ಏರಿಯಾ.	2800	10000		
12ನೇ ವಾರ್ಡ್:					
51	ನಾಣಿಕೇರಿ ಕಾತುನಬೀ ಎಡಭಾಗದ ಮನೆಯಿಂದ ಪ್ರಾರಂಭವಾಗಿ.1.ಮೆಣಸಿನಕಾಯಿ ಬಾರವಲ್ಲಿಸಾಬ್ ಮನೆಯ ಎಡ. ಬಲ. ಓಣಿ ಮತ್ತು ಅನಂತಪುರ ಅಬ್ದುಲ್‌ಸಾಬ್ ಮನೆಯ ಎಡಭಾಗದ ಓಣಿ ಬಾವಿಹಳ್ಳಿ ಗುಡ್ಡಿ ಬಾಷಸಾಬ್ ಮನೆಯ ಎಡಭಾಗದ ಓಣಿ.ಯಿಂದ ಪ್ರಾರಂಭವಾಗಿ.	2800	10000		
52	.ಮಲ್ಲಪ್ಪ ಚಿತ್ತೆ ಮನೆಯ ಮುಖ್ಯ ರಸ್ತೆ ಹಿಂಭಾಗದ ಪ್ಲೇಸಿನರಿ ಇಮಾಮ್‌ಸಾಬ್ ಎಡ ಬಲ ಓಣಿ ಪೀರುಸಾಬ್ ಚಿನ್ನು ಓಣಿ ಎಡಬಲ.	2800	10000		
53	ಮಸೀದಿ ಹಿಂಭಾಗದ ಎಡಭಾಗದ ಓಣಿ.	2800	10000		
13ನೇ ವಾರ್ಡ್ :					
54	ಉಗ್ರಾಣದ ಗೌಸ್‌ಸಾಬ್ ಮನೆ ಎಡಭಾಗದಿಂದ ಪ್ರಾರಂಭವಾಗಿ.1.ಕಲೆಗಾರ ಪೌಕತ್ತಲಿ ಮನೆ ವರಿಗೆನ ಎಡಭಾಗ ಹಾಗೂ ವಾರದ ಸಪೂರಾಬೀ ಮನೆ ಇಂದ ಎಡಭಾಗದಿಂದ ಟೋಕಾಣಿ ರಾಮಪ್ಪ, ಪಶು ಆಸ್ಪತ್ರೆ ಹಿಂಭಾಗದ ಏರಿಯಾ ಮತ್ತು ಆರ್.ಎಸ್.ಎಸ್.ಎನ್. ಸೊಸೈಟಿ ಎಡಬಲ ಭಾಗ ಪೀರುಸಾಬ್ ಜಿನ್ ಹಿಂಭಾಗದ ಓಣಿ ಎಡ ಬಲ ಭಾಗದ ಓಣಿ.	2800	8500		
55	ಜುಮ್ಮಾ ಮಸೀದಿ ಮುಂಭಾಗ ಹಿಂಭಾಗ, ಎಡ, ಬಲ ಭಾಗದ ಏರಿಯಾ	2800	8500		
14ನೇ ವಾರ್ಡ್ :					
56	ಪೀರುಸಾಬ್ ಜಿನ್ ಮುಂಭಾಗದ ಏರಿಯಾದಿಂದ ಪ್ರಾರಂಭವಾಗಿ..ಕೊರವರ ಓನಿ ಒಳಗೊಂಡ ಏರಿಯಾ.	2800	8500		

೪೫೧

57	ಕವಾಸ ಬಡೇಸಾಬ್ ಮನೆಯಿಂದ ಎಡಭಾಗದ ಒಣಿ ಏರಿಯಾ ಕುರಿಕಮೇಲಾ ಒಳಗೊಂಡು ಬೇಲ್ದಾರ ಕಾರ್ಮಿಕರ ಸಂಘದ ಕಟ್ಟಡ ಏರಿಯಾ.	2800	8500		
58	ಮುಖ್ಯ ರಸ್ತೆ ಸರ್ಕಾರಿ ಆಸ್ಪತ್ರೆ ಮುಂಭಾಗದ ಉಂಡಿಯರ ಓನಿ ಎಡಬಲ ಕುಂಬಾರ ಒಣಿ ಎಡ ಬಲ ಓಣಿ ಏರಿಯಾ.	2800	8500		
15 ನೇ ವಾರ್ಡ್ :					
59	ಶಿವಕುಮರ ಮೇಷ್ಟ್ರು ಮನೆ ಎಡಭಾಗ ಏರಿಯಾದಿಂದ.1.ಮುಂಖಾತರ ಕೋರ್ಟ್‌ಗೌಸ್ ಸಾಬ್ ಮನೆಯ ಮುಖಾಂತರ ಸಾಬುದ್ದೀನ್‌ಸಾಬ್ ಮನೆಯ ಮುಖಾಂತರ ವಾರದ ಸಂತೆಗೆ ಹೋಗುವ ಎಡಭಾಗದ ಏರಿಯಾ.	3000	6000		
60	ರಾಮಸ್ವಾಮಿ ಪ್ಲಾಟ್‌ನ ಅಂಬೇಡ್ಕರ ಭವನದ ಎಡಭಾಗದಿಂದ ಹೆಚ್.ಎಂ.ವೃತ್ತಂಜಯ ಮೇಷ್ಟ್ರು ಮನೆಯ ಮುಖಾಂತರ ಅಂಗಡಿ ವೀರಣ್ಣ ಮನೆಯ ಮುಖಾಂತರ ಶಿವಕುಮಾರ ಮೇಷ್ಟ್ರು ಮನೆಯವರೆಗಿನ ಏರಿಯಾ.	3000	6000		
16ನೇ ವಾರ್ಡ್ :					
61	ಹೊಸಹರಿಜನಕೇರಿ ಏರಿಯಾದಿಂದ..ಹಿರಿಯ ಪ್ರಾಥಮಿಕಶಾಲೆಯ ಸುತ್ತ ಮತ್ತು ಏರಿಯಾ ಮತ್ತು ಹೈಚ್ಚಿಯರ ಮನೆಗಳ ಏರಿಯಾ.	30000	10000		
62	ಸರ್ಕಾರಿ ಆಸ್ಪತ್ರೆಯ ಮುಖ್ಯರಸ್ತೆ ಎಡಭಾಗದ ಏರಿಯಾ ಬಿಚ್ಚುಗತ್ತಿಯರ ಓಣಿಗೆ ಹೋಗುವ ಎಡಭಾಗದ ಏರಿಯಾ	3000	10000		
63	ಕಪಾಲಿ ಓಣಿ ಏರಿಯಾ	3000	10000		
64	ಮಟ್ಟಿಯರ ಓಣಿ ಏರಿಯಾ.	3000	10000		
65	ಹುಚ್ಚಿ ಕರಿಯಲ್ಲಪ್ಪ ಜಿನ್ನು ಓಣಿ ಎಡಭಾಗದ ಏರಿಯಾ ಅಂತ್ಯ.	3000	10000		
17 ನೇ ವಾರ್ಡ್ :					
66	ಹಳೇ ಹರಿಜನಕೇರಿ ಏರಿಯಾದಿಂದ ಗಾಳೆಮ್ಮನ ಗುಡಿ ಎಡಬಲ ಸಂಪೂರ್ಣ ಒಳಗೊಂಡ ಮತ್ತು ಹಳ್ಳದ ರಸ್ತೆ ಮುಖಾಂತರ ಜಿನ್ನಿಮನೆ ಎಡಬಲ ಓಣಿ ಏರಿಯಾ.	3000	10000		

೪೫೨

67	ಸುಣಕಾರ ಒಣಿ ಎಡಭಾಗದ ಮುಖ್ಯರಸ್ತೆ ಎಡಭಾಗ ಮದಲಗಟ್ಟಿ ಸರ್ಕಲ್ ಏರಿಯಾ ಸರ್ವೆ ನಂ 135/ಬಿ/2 ರ ಹೆಚ್ ರವೀಂದ್ರನಾಥ ಇವರ ವಸತಿ ವಿನ್ಯಾಸ, 135/ಬಿ/1 ರ ಶ್ರೀಮತಿ ರೇಖಾ ಎಲ್ ಜೈನ್ ಇವರ ವಸತಿ ವಿನ್ಯಾಸ . 135/ಬಿ/3 ರ ಶ್ರೀಮತಿ ಹಣ್ಣಿ ಶ್ರೀರೇಖಾ ಇವರ ವಸತಿ ವಿನ್ಯಾಸ	3000	10000		
68	.ಪೆಟ್ರೋಲ್ ಬಂಕ್ ಮುಖಾಂತರ ಮುಖ್ಯರಸ್ತೆಯ ಎಡಬಲ ವನೇಚಂದ್ ಜಿನ್ನು ಹಾಗೂ ಪರಶೆಟ್ಟಿ ಲೇಔಟ್ ಹುಚ್ಚಣ್ಣಿ ಶೆಟ್ಟಿ ಜಿನ್ನು, ಸರ್ವೆನಂ 137/2, 137/1, 137/ಎ ರಲ್ಲಿನ ವಸತಿ ವಿನ್ಯಾಸ ಹಾಗೂ ವಾರದ ಸಂತೆ ಏರಿಯಾ, ಸರ್ವೆ ನಂ:104/5 ರಲ್ಲಿನ ವಸತಿ ವಿನ್ಯಾಸ	3000	10000		
69	ಹುಚ್ಚಣ್ಣಿ ಶೆಟ್ಟಿ ಜಿನ್ನು ರಸ್ತೆಯಿಂದ ಎಡಬಲ ಹೊನ್ನೂರು ಹೋಗುವ ರಸ್ತೆ ಮುಖ್ಯರಸ್ತೆ ಮುಖಾಂತರ ಬಲಭಾಗದ ಏರಿಯಾ ಈಟಿ ಶಾರದಮ್ಮ ರೈಸ್ ಮಿಲ್ ವಾಣಿಜ್ಯ ನಿವೇಶನಗಳು ಹಾಗೂ ಅಟವಾಳಿಗೆ ಮಲ್ಲಪ್ಪ ಲೇಔಟ್ ಹಿರೇಹಡಗಲಿ ಹೋಗುವ ಬಲಭಾಗದ ರಸ್ತೆ.	3000	10000		
18ನೇ ವಾರ್ಡ್ :					
70	ಬೈಪಾಸ್ ರಸ್ತೆ ಎಡಭಾಗದ ಲೇಔಟ್ ಏರಿಯಾದಿಂದ.ಮುದುಕಪ್ಪ ಶಾಮಿಲ್	3000	5000		
71	ರಾಮಸ್ವಾಮಿ ಲೇಔಟ್ ಏರಿಯಾ	3000	5000		
72	ವಕೀಲರ ಚನ್ನಪ್ಪ ಲೇಔಟ್.	3000	5000		
73	ಪದ್ಮಗೌಡ್ರು ಲೇಔಟ್ ಏರಿಯಾ.	3000	5000		
74	ಏತನೀರಾವರಿ ಸಿಬ್ಬಂದಿ ಮನೆಗಳು ಏರಿಯಾ.	3000	5000		
75	ಎ.ಪಿ.ಎಂ.ಸಿ.ಮುಖ್ಯರಸ್ತೆ ಮುಖಾಂತರ ಹಿರೇಹಡಗಲಿ ಹೋಗುವ ರಸ್ತೆಯಲ್ಲಿರುವ ಎಡಭಾಗದಲ್ಲಿರುವ ಲೇಔಟ್.ಏರಿಯಾ	3000	5000		
76	ವಾಲ್ಮಿಕಿ ಭವನ ಮುಂಭಾಗದ ಏರಿಯಾ ನಜೀರನಗರ ಏರಿಯಾ, ರಾಜೀವ್ ನಗರ , ರಾಜೀವ್ ನಗರ ಹಿಂಭಾಗದ ಹೊಸ್ಪೆರಿಯಾ ಹಾಗೂ ಬಾರವಲಿಸಾಬ್ ನಿವೇಶನಗಳು ಕಾಸಿಸಾಬ್ ನಿವೇಶನಗಳು.	3000	5000		
19 ನೇ ವಾರ್ಡ್ :					

೪೫೩

77	ಮುಖ್ಯರಸ್ತೆ ಎಡಭಾಗದ ಏರಿಯಾದಿಂದ.ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದ ಎಡಭಾಗದ ಏರಿಯಾ.	3200	5000		
78	ಏತನೀರಾವರಿ ಕಛೇರಿ ಬೈಪಾಸ್ ಎಡಭಾಗದ ಏರಿಯಾ ಪದ್ಮಗೌಡ್ರು ನಿವೇಶನಗಳು.	3200	5000		
79	ಚನ್ನಪ್ಪ ವಕೀಲ ಶಾಮೀಲ್ ಎಡಭಾಗದಿಂದ ಗ್ಯಾಸ್ ಅಂಗಡಿ ಎಡಭಾಗ ಮುಖಾಂತರ ಹಳೇ ಜಿಲ್ಲಾ ಪರಿಷತ್ ಕಛೇರಿ ಮುಖಾಂತರ ಡಿ.ಸಿ.ಜ್ಯೋಷಿ ಟೀಚರ್ ಮನೆ ಮುಖಾಂತರ ಎಡಭಾಗದಿಂದ ಸೋಗಿ ಈರಣ್ಣ ಮನೆಯಿಂದ ಮಾನಪ್ಪ ಶಾಮೀಲ್ ಎಡಭಾಗದಿಂದ ಕುರುಬರ ಶೇಖಪ್ಪ ಮನೆಯವರೆಗಿನ ಏರಿಯಾ.	3200	5000		
80	ಭೋಜಪ್ಪ ಮೇಷ್ಟ್ರು ಮನೆಯಿಂದ ಎಡಭಾಗದ ಮುಖಾಂತರ ಸುಭಾಸ್ ಡಾಕ್ಟರ್ ಮನೆ ಮುಖಾಂತರ ಎ.ಪಿ.ಎಂ.ಸಿ.ಜೀಪ್ ಡ್ರೈವರ್ ರಾಮಪ್ಪ ಮನೆಯ ಒಳಗೊಂಡು ಈಟಿ ಶಿವಪ್ಪ ಮನೆ ಒಳಗೊಂಡು ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದವರೆಗಿನ ಏರಿಯಾ ಅಂತ್ಯ.	3200	5000		
20ನೇ ವಾರ್ಡ್ :					
81	ಹುಚ್ಚಿಕರಿಯಲ್ಲಪ್ಪ ಜಿನ್ನಿನ ಏರಿಯಾ.ಸತ್ತರಾಬ್ ಮನೆಯ ಒಳಗೊಂಡು ಎಡಭಾಗದ ದವಲ್‌ಸಾಬ್ ಮನೆಯ ಮುಖಾಂತರ ಎಡಭಾಗದ ಏರಿಯಾ ದೊಡ್ಡಮನೆ ಅಲ್ಲಭಕ್ಷಿಸಾಬ್ ಮನೆಒಳಗೊಂಡು ಕಿಡಿಗಣ್ಣಿ ಓಣಿ ಒಳಗೊಂಡು ಏರಿಯಾ ಅಂತ್ಯ.	3500	10000		
82	ಭಜಂತ್ರಿ ಈಶಪ್ಪ ಮನೆಯಿಂದ ಗುರುವಿನರ ಓಣಿ ಒಳಗೊಂಡು ಎಡಭಾಗದ ಏರಿಯಾ ಮುಖಾಂತರ ಬಿಚ್ಚುಗತ್ತಿ ಬುಡೇನ್‌ಸಾಬ್ ಮನೆ ಒಳಗೊಂಡು ಹಾಗೂ ಲಪಾಟಿ ಗೌಸ್‌ಮೋದ್ದೀನ್‌ಸಾಬ್ (ಸರಕಾರಿ ಆಸ್ಪತ್ರೆ ನೌಕರ) ಮನೆ ಒಳಗೊಂಡು ಬಿಚ್ಚುಗತ್ತಿಯರ ಓಣಿ ಎಡಭಾಗದ ಏರಿಯಾ.	3500	10000		
83	ಮುಖ್ಯರಸ್ತೆ ಎಡಭಾಗದ ಬಂಗಾರದ ಅಂಗಡಿ ಒಳಗೊಂಡು ಮಾಬುಸುಭಾನಿ ದರ್ಗಾ ಹಿಂದಿನ ಮನೆ ಒಳಗೊಂಡು ಮುಖ್ಯರಸ್ತೆ ಮುಖಾಂತರ ಪಿಂಜರ ಓಣಿ ಹೋಗುವ ಏರಿಯಾ.	3500	10000		
84	ಪಿಂಜಾರ ಓಣಿ ಹೋಗುವ ಎಡಭಾಗದ ಏರಿಯಾ ಓಣಿ ಬಾಗಲಕೋಟೆ ಓಣಿ. ಕಪಾಲಿ ಓಣಿ ಓಣಿಕೆ ಓಣಿ, ಹರಪನಹಳ್ಳಿ ರಾಮಪ್ಪ ಓಣಿ.	3500	10000		
85	ಚಕ್ರಸಾಲಿ ಓಣಿ. ಕಾಗನೂರು ಹುಸೇನ್‌ಸಾಬ್ ಮನೆ ಅಂತ್ಯ.	3500	10000		

೪೫೪

86	ಮುಖ್ಯ ರಸ್ತೆಯ ಬಲಭಾಗದ ಏರಿಯಾ ಈಟಿ ಜಿನ್ ಅಂಗಡಿಗಳು ಹಾಗೂ ಪೂರ್ಣ ಜಿನ್ನು ಒಳಗೊಂಡು ಬಲಭಾಗಕ್ಕೆ ಕೊಟ್ಟು ಶೆಟ್ ಅಂಗಡಿ ಮುಖಾಂತರ ಹೊಸಪೇಟೆ ಸಿದ್ದಪ್ಪ ಮನೆ ಯಿಂದ ಬಲಭಾಗದ ಹಾಗೂ ಅಂಕಲಿ ವೈಯಮ್ನ ಗುಡಿ ಏರಿಯಾ ಮುಂಭಾಗ ಮತ್ತು ಹಿಂಭಾಗ.	3500	10000		
87	ಹಳ್ಳದ ರಸ್ತೆ ಮುಖಾಂತರ ಎಡಭಾಗ ಮುಖಾಂತರ ಹಳೇ ಅಂಬೇಡ್ಕರ್ ಭವನ ಒಳಗೊಂಡ ಕಲಾಲ್ ಸಿದ್ದಪ್ಪ ಮನೆ ಮುಖಾಂತರ ಅಗಸರ ಯಮನೂರಪ್ಪ ಮನೆ ಮುಖಾಂತರ ಹೊಸಪೇಟೆ ಸಿದ್ದಪ್ಪ ಮನೆ ಹೋಗುವ ಎಡಭಾಗದ ಓನಿ ಏರಿಯಾ ಮತ್ತು ತಳವಾರ ನಿಂಗ್ವ ಮನೆಯ ಮುಖಾಂತರ ಕೆ.ಭೀಮಸೇನ್ ಬಸವರಾಜಪ್ಪ ಮನೆಯ ಎಡಭಾಗದ ಏರಿಯಾ ಅಂತ್ಯ.	3500	10000		
21ನೇ ವಾರ್ಡ್:					
88	ಹೊಸಪೇಟೆ ಸಿದ್ದಪ್ಪ ಮನೆ ಬಲಭಾಗದ ಈಟಿಯವರ ಮನೆಗಳ ಮುಖಾಂತರ ಪಾಂಡಪ್ಪ ಮನೆ ಮುಖಾಂತರ ಮುಖ್ಯರಸ್ತೆ ಹೋಗುವ ಏರಿಯಾ.	3500	10000		
89	ಮುಖ್ಯರಸ್ತೆ ಮುಖಾಂತರ ಏರಿಯಾ ಗರಡಿ ಮನೆ ಎಡ ಮತ್ತು ಬಲಭಾಗದ ಓಣಿಗಳ ಒಳಗೊಂಡು ಮುಖ್ಯ ರಸ್ತೆ ಮುಖಾಂತರ ಆರ್.ಪಿ.ಟಿ. ಅಂಗಡಿ ಮುಖಾಂತರ ಹಣ್ಣಿ ಬಸಪ್ಪ ಮನೆ ಮುಖಾಂತರ ಬಲಭಾಗದ ಓಣಿ, ಅಗಸರ ಗೋಣೆಮ್ಮ ಮನೆ ಒಳಗೊಂಡು ಹಳ್ಳದ ಮುಖಾಂತರ ಅನಂತಪುರದ ಸಮುದ್ರ ಸಾಬ್ ಮನೆಯ ಮುಖಾಂತರ ಮುಖ್ಯರಸ್ತೆಗೆ ಹೋಗುವದು.	3500	10000		
90	.ಮುಖ್ಯರಸ್ತೆ ಮುಖಾಂತರ ಅಗಸರ ಹನುಮಂತಪ್ಪ ಮನೆಯಿಂದ ಶಿವಪ್ಪ ಡಾಕ್ಟರ್ ಆಸ್ಪತ್ರೆ ಒಳಗೊಂಡ ಬಲಭಾಗದ ಓಣಿ ಒಳಗೊಂಡು ಮುಖ್ಯರಸ್ತೆ ಮುಖಾಂತರ ಮೆಡಿಕಲ್ ಅಂಗಡಿ ಮುಖಾಂತರ ಜೋಡು ಮಸೀದಿ ಅಂತ್ಯ.	3500	10000		
91	ಜೋಡು ಮಸೀದಿ ಮುಖಾಂತರ ಶಶಿಧರ ಶೆಟ್ಟಿ ಮನೆ ಒಳಗೊಂಡು ಬಾಚಿಡೆಯ ಯಮುನಪ್ಪ ಮನೆ ಒಳಗೊಂಡು ಮುಂಭಾಗ ಮತ್ತು ಹಿಂಭಾಗದ ಏರಿಯಾ ಅಂತ್ಯ.	3500	10000		
92	ಕೊಂಚಿಕೆರಿ ಶಾವಂತ್ರಪ್ಪ ಮನೆ ಮುಖಾಂತರ ಕಾಗನೂರು ಮನೆ ಒಳಗೊಂಡು ಹೋಗುವ ಎಡಭಾಗದ ಏರಿಯಾ.	3500	10000		

೪೫೫

93	ಬಾರಿಕರ ಬಸವರಾಜಪ್ಪ & ಪೋಸ್ಟ್ ಬಾಷಸಾಬ್ ಮನೆಗಳ ಓಣಿ,ಚಿಲುವಾದಿ ಮನೆಗಳ ಮುಖಾಂತರ ಹುಚ್ಚಿ ಕರಿಯಲ್ಲಪ್ಪನ ಮನೆಗೆ ಹೋಗುವ ಏರಿಯಾ ಗಡ್ಡ ಬಾಷಸಾಬ್ ಮನೆಗೆ ಹೋಗುವ ಓಣಿ , ಹೊನ್ನೂರು ಸಾಬ್ ಮನೆಗೆ ಹೋಗುವ ಓಣಿ , ಹೊನ್ನೂರು ಸಾಬ್ ಇಟ್ಟಿನ ಗಿರಣಿ ಮುಖಾಂತರ ಬಾವಾಜಿ ಪತ್ತಾಖಾನ್ ಇವರ ಮನೆ ಬಲಭಾಗಕ್ಕೆ ಹೋಗುವ ಓಣಿ ಏರಿಯಾ ಮತ್ತು ಕೆಂಪು ಹನುಮಂತಪ್ಪ ಬಲಭಾಗದ ಓಣಿ , ಹುಚ್ಚಿ ಕರಿಯಲ್ಲಪ್ಪ ಮನೆಗೆ ಹೋಗುವ ಓಣಿ ಅಂತ್ಯ.	3500	10000		
22ನೇ ವಾರ್ಡ್ :					
94	ಮುಖ್ಯರಸ್ತೆ ಎಡಭಾಗದ ಏರಿಯಾ ಪೇಟೆ ಬಸವೇಶ್ವರ ಗುಡಿಗೆ ಹೋಗುವ ಎಡಭಾಗದ ಮುಖ್ಯರಸ್ತೆಗೆ ಊರಮ್ಮ ದೇವಸ್ಥಾನದ ಎಡಭಾಗದ ಮುಖ್ಯರಸ್ತೆ ಮುಖಾಂತರ ಶ್ರೀರಾಮ ದೇವರ ಹಿಂದೆ ಇರುವ ಏರಿಯಾ.ಹಾಗೂ ದುರ್ಗಮ್ಮನ ಗುಡಿ ಮುಂಬಾಗ & ಹಿಂಬಾಗ ಹಾಗೂ ಭಂಗಿ ಗಿರಿಯಪ್ಪ ಒಳಗೊಂಡ ಏರಿಯಾ.	2500	5000		
95	ಪಿಂಜಾರ ಓಣಿಗೆ ಹೋಗುವ ಬಲಭಾಗದ ಏರಿಯಾ.ನವಲಿ ಮುರಿಗೆಪ್ಪ ಓಣಿ ಅಡಿಕೆ ಮುದಿಮಲ್ಲಪ್ಪರ ಮನೆ ಓಣಿ ಹಿಂಬಾಗ ಮುಂಬಾಗ.ಪಾಟೀಲ್ ಮಹಾಂತೇಶಗೌಡನ ಮನೆ ಓಣಿ , ಅರಸಿಕೇರಿ ಓಣಿ, ಎರಡತ್ತಿನ ಓಣಿ, ಪಿಂಜಾರ ಓಣಿ ಎಡ & ಬಲಭಾಗದ ಏರಿಯಾ ಅಂತ್ಯ .ಪಿಂಜಾರ ಓಣಿಯ ಗರಡಿ ಮನೆ ಎಡ & ಬಲಭಾಗದ ಏರಿಯಾ ಅಂತ್ಯ .	2500	5000		
23ನೇ ವಾರ್ಡ್ :					
96	ಹಳ್ಳದ ರಸ್ತೆಯ ಎಡಭಾಗದ ಏರಿಯಾ ಹೆಸರುಗಳು.ಗಡಿಗೆಯವರ ಓಣಿ ಎಡಬಲ	2500	5000		
97	.ಈಟಿಯವರ ಓಣಿಯ ಎಡಕ್ಕೆ.	2500	5000		
98	ಗಡಗಿ ಕಾಳಮ್ಮನ ಮನೆ ಎಡ ಮತ್ತು ಬಲ.	2500	5000		
99	ಕೊಂಚಿಕೇರಿ ಓಣಿ ಎಡ ಮತ್ತು ಬಲ.5	2500	5000		
100	ಹಳ್ಳದ ಮುಖಾಂತರ ಸೋಮಪ್ಪ ವಕೀಲರ ಮನೆಯ ಮುಖಾಂತರ ಎಡಭಾಗದ ಓಣಿ ಈಟಿ ಫಕ್ಕೀರಪ್ಪ ಮನೆ ಹೋಗುವ ಎಡಬಲ	2500	5000		
101	ಹಳ್ಳದ ಮುಖಾಂತರ ಎಡಭಾಗದ ಬೆಳ್ಳಿಯರ ಓಣಿ ಎಡ ಬಲ.	2500	5000		
102	ಗಡಗಿ ಪ್ರೇಮಕ್ಕ ಅಂತ್ಯದ ಏರಿಯಾ.	2500	5000		

103	ಹಳೆ ಹರಿಜನಕೇರಿ ಏರಿಯಾ.	2500	5000		
104	ಶ್ರೀ ಆಂಜಿನೇಯ ದೇವಸ್ಥಾನ ಮುಂಭಾಗದ ಏರಿಯಾ.	2500	5000		
105	ಸಾರಿ ದುರ್ಗಮ್ಮನ ದೇವಸ್ಥಾನದ ಮುಂಭಾಗದ ಹಳೇ ಹರಿಜನಕೇರಿ ಏರಿಯಾ ಮತ್ತು ಹಳ್ಳದ ಮುಖಾಂತರ ಉರ್ದು ಶಾಲೆಯ ಮುಂಭಾಗದ ಹಳೇ ಹರಿಜನಕೇರಿಯ ಏರಿಯಾ ಅಂತ್ಯ.	2500	5000		

2023-24ನೇ ಸಾಲಿನ ವಿಜಯನಗರ ಜಿಲ್ಲೆ ಹೂವಿನಹಡಗಲ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಹೂವಿನಹಡಗಲ ಹೋಬಳಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ.	ಉಪ ಕ್ರ.ಸಂ.	ಹೋಬಳಿ /ಗ್ರಾಮ/ಸರ್ವೇನಂ./ಪ್ರದೇಶ	ಖುಷ್ಕಿ	ತರಿ/ ನೀರಾವರಿ	ಬಾಗಾಯ್ತು	ಸ್ಥಳೀಯ ಸಂಸ್ಥೆಗಳ ವಸತಿ ನಿವೇಶನದ ಮೌಲ್ಯ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನದ ಮೌಲ್ಯ
			ಪ್ರತಿ ಎಕರೆಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ
1	1(A)	2	3	4	11	6	7
1	1	63-ತಿಮ್ಮಾಪುರ				1000	1500
106	1ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 158 ರಿಂದ 161, 166 ರಿಂದ 168, 175 ರಿಂದ 182, 186, 189 ರಿಂದ 195, 213 ರಿಂದ 222, 224 ರಿಂದ 226, 229 ಮತ್ತು ಇತರೆ ಸರ್ವೆ ನಂ ಗಳು	250000				

೪೫೭

107		21, 37, 38, 57, 62, 72, 73, 75, 86, 87, 88, 90, 93, 94, 95, 98, 99, 105, 106, 107, 114, 115, 116, 117, 123, 125, 195 ರಿಂದ 218, 156, 169 ರಿಂದ 171, 174, 235 236, 240, 241, 244 ರಿಂದ 249, 253, 255, 258, 259, 263, 265, 269, 270, 273, 276, 279, 280, 283, 286, 287,	200000				
108	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು184, 223, 227, 228, 230, 231, 8/1	200000				
109		1, 79, 91, 92, 100, ರಿಂದ 104, 108, 113, 131, 140, 143, 148, 236, 239, 252, 264, 273, 274	200000				
110	ಇ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 71, 78, 118, 119, 120, 134, 137 ರಿಂದ 139, 144 ರಿಂದ 147, 153, 154, 157, 173, 185, 187, 188, 232, 234, 237, 238, 250,251, 275 ರಿಂದ 278, 288, 172	200000				
111	ಈ)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು13 ರಿಂದ 20, 22 ರಿಂದ 32, 39 ರಿಂದ 48, 49, 50, 51, 60 ರಿಂದ 64, 67 ರಿಂದ 70, 74, 76, 77, 81,82, 83, 84, 85, 121, 122, 125 ರಿಂದ 130, 133, 136, 149		400000			
112	ಉ)	ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು87, 86, 132, 65, 62, 89, 31		250000			
113	ಊ)	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು162, 163, 183, 221,		300000			

ಳಬಲ

114		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು52 ರಿಂದ 56, 58, 64, 89, 92, 97, 110,112, 12, 151, 152, 155, 242, 243, 254, 260, 261, 262, 265, 266, 268, 271, 272, 281, 284, 285		300000			
115	2	ಕಾಲ್ಡಿ				1000	1500
116	2ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು191, 198, 199, 260, 261	200000				
117		197, 196, 192, 200, 262, 263, 264, 259,	150000				
118	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು118, 121 ರಿಂದ 124, 131, 133, 134, 135, 137, 138, 139, 181, 193, 194, 196, 201, 202, 226 ರಿಂದ 231, 234 ರಿಂದ 237, 242, 247, 255 265 ರಿಂದ 268, 277, 278, 283, 286, 291 ರಿಂದ 294,	150000				
119		104 ರಿಂದ 117, 126, 128, 129, 141, 146, 147, 157, 158, 160, 163, 172, 177, 180, 203 ರಿಂದ 206, 219 ರಿಂದ 224, 238, 239, 241, 243, 245, 247, 251 ರಿಂದ 253, 257, 270 ರಿಂದ 274, 277, 282, 253, 254, 287, 288, 289, 290, 295, 296, 297, 298, 300 ರಿಂದ 303, 315, 406, 407, 182 ರಿಂದ 189, 195, 254, 232ಸಿ/1	150000				

ಆರ್ಜಿ

120		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು17, 18 ರಿಂದ 29, 30, 32 ರಿಂದ 36, 48 ರಿಂದ 51, 53 ರಿಂದ 58, 59 ರಿಂದ 63, 71, 72, 73 ರಿಂದ 76, 80 ರಿಂದ 84 ರಿಂದ 87, 88 ರಿಂದ 97, 98 ರಿಂದ 103, 144, 148 ರಿಂದ 156, 159, 161, 162, 164 ರಿಂದ 168, 169, 170, 171, 173, 174, 207 ರಿಂದ 210, 248, 249, 250, 304 ರಿಂದ 307, 309 ರಿಂದ 313, 316 ರಿಂದ 326, 330, 335, 337, 336, 338, 339, 352 ರಿಂದ 357, 367 ರಿಂದ 370, 402, 403, 407, 408, 400, 232, 233	150000				
121		5, 6, 28, 29, 31, 37 ರಿಂದ 46, 47, 52, 64 ರಿಂದ 68, 70, 77, 78, 79, 302, 303, 308, 311, 319, 328, 333, 340, 347 ರಿಂದ 350, 338, 359 ರಿಂದ 366, 314, 378, 377, 380, 381, 382, 385, 386, 387, 389 ರಿಂದ 399, 401, 412 ರಿಂದ 421, 256, 258, 327	150000				
122	ಈ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು127 ರಿಂದ 129, 130, 132, 136, 137, 140 ರಿಂದ 145, 239, 240, 241, 281, 279, 285, 340, 336, 343, 279, 284, 330, 329, 332, 334, 349, 350, 351, 372, 373, 374, 406, 409, 410, 411, 211 ರಿಂದ 214, 218, 225, 269, 282, 299, 383, 384, 125, 126, 175, 178, 242, 246, 275, 276, 280, 341 ರಿಂದ 346, 358, 371, 404, 405, 119, 120, 375, 376, 377, 388	150000				
123	ಉ)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು 1, 3, 8, 9, 10, 215, 216, 11, 12		250000			

೪೬೦

124	ಉಾ)	ನೀರು ಸಬಿಲಭ್ಯ ಪಡೆದಿರವ ಸರ್ವೆ ನಂಬರುಗಳು12ಎ, 12ಅ, 213ಎ/2, 214/ಎ2, 214ಎ/3, 213ಎ5, 13ಬಿ/2ಬಿ, 14ಎ2ಬಿ, 14ಎ2ಬಿ2		250000			
125	ಋ)	ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು15, 16, 212		200000			
126	ಎ)	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು116ಎ/1, 116ಎ/2, 116ಎ/3, 116ಎ/4, 117ಎ/2ಎ, 123ಎ/^, 124ಡಿ, 138ಅ, 139ಇ, 181ಇ, 181ಎಫ್, 181 ಎಫ್ 2, 181 ಎಫ್ 3, 181ಉ, 181ಹೆಚ್, 182ಅ, 182ಡಿ/1, 182ಡಿ/3, 182 ಎಫ್ /1, 182 ಎಫ್ /2, 183ಎ/1ಎ, 197ಎ, 200ಎ/2, 200ಬಿ/1, 200ಬಿ/3, 201ಎ, 201ಬಿ, 202ಹೆಚ್ಚು, 202ಬಿ, 231ಡಿ/2, 232ಬಿ/4, 235ಅ/1ಎ, 255ಎ, 261ಎ/ಅ , 262ಬಿ/2, 264ಎ/3, 265ಅ/3, 268ಇ, 268 ಎಫ್, 268 ಎನ್ , 268 ಕ್ಯೂ, 277ಇ, 292ಎ/3ಬಿ, 293ಎ, 294ಎ/1^, 314ಐ		250000			
127		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು115ಎ, 142ಕೆ/2, 205ಬಿ/2, 205ಅ/1ಎ, 205ಅ/1ಬಿ, 206ಅ/2ಬಿಅ, 206ಎ/2ಬಿಅ, , 218, 224ಎ, 270ಎ, 270ಅ, 270ಇ, 276ಬಿ/1, 288ಬಿ, 207ಬಿ/2, 213ಎ/^, 214ಬಿ/1, 304ಹೆಚ್, 308, 316ಡಿ, 397 ಎ.		200000			
128	3	ಕೆ.ಅಯ್ಯನಹಳ್ಳಿ	ಕೆ.ಅಯ್ಯನಹಳ್ಳಿ			1000	1500

ಛೂ

129	3ಅ)	ಗ್ರಾಢು ಠಾಣಕ್ಕೆ ಲಗತ್ತಾಗಿರುವ ಹಾಗೂ ಸಢೀಪ ಬರುವ ಸರ್ವೆ ನಂಬರ್‌ಗಲು 30 ರಿಂದ 34, 36, 37, 40, 41 ರಿಂದ 47, 48, 51 ರಿಂದ 53, 22 ರಿಂದ 26, 17 ರಿಂದ 21, 13 ರಿಂದ 14, 6 ರಿಂದ 9, 39, 55 ರಿಂದ 60, 63, 64	200000				
130	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಲು,50, 70, 71, 2 ರಿಂದ 5, 11, 12, 16,	150000				
131		29, 54, 62, 63, 7, 8,	150000				
132		78 ರಿಂದ 82	150000				
133	ಇ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಲು, 40, 43, 61 ರಿಂದ 64, 50, 38, 39, 27, 68, 69, 65 ರಿಂದ 67, 28, 35,	150000				
134		1, 7, 2, 6, 10, 15, 73 ರಿಂದ 84,	150000				
135	ಃ)	ಕೂಳವೆ ಬಾವಿ ಇರುವ ಸರ್ವೆ ನಂಬರ್ ಗಲು47, 52, 54,		250000			
136		25, 27, 17, 12, 72		200000			
137	4	ಕೂಂಬಳ				1000	1500
138	4ಅ)	ಗ್ರಾಢು ಠಾಣಕ್ಕೆ ಲಗತ್ತಾಗಿರುವ ಹಾಗೂ ಸಢೀಪ ಬರುವ ಸರ್ವೆ ನಂಬರ್‌ಗಲು30ಬಿ/1ಬಿ, 31ಎ/ಎ, 31ಎ/1ಬಿ, 32ಎ/1, 32ಬಿ/2, 168ಎ/3, 31/ಡಿ1ಅ, 82/ಬಿ2, 162ಎ, 22ಅ, 31ಬಿಬಿ/1ಎ,	250000				

ಛೂ

139		2/2ಁ, 2/ಬಿ2ಁ, 3/ಬಿ2, 12/ಬಿ2, 12ಁ, 12ಇ, 13ಬಿ/2, 17/1^, 17/ಃ, 17/಼, 17/ ಠ, 17/2, 18, 19/1, 19/2, 29/ಬಿ2, 29ಁ, 33ಬಿ, 34ಁ/1, 34ಁ, 36ಁ, 35ಬಿಁ, 36ಬಿ, 37ಁ, 170ಡಿ, 173ಡಿ, 174ಁ/1, 174ಁ/2^, 40^, 14ಬಿ, 30ಬಿ/1ಬಿ,	200000				
140	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು178ಁ, 178ಬಿ, 178ಁ, 179ಁ, 179ಬಿ, 180ಬಿ 180ಁ, 180ಡಿ, 180ಇ, 180 ಁಫ್, 180 ಜಿ, 180ಹೆಚ್, 180ಁ, 180ಁ, 182ಁ/1ಬಿ, 182ಁ/2, 183ಁ, 34ಁ, 38ಁ/1, ಁ/2, 39.	200000				
141		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು174ಁ/1, 174ಁ/2, 174ಬಿ/1, 174ಬಿ/2, 174ಬಿ/2, 153 ಁಫ್ /1, 154ಬಿ. 216ಁ, 216ಬಿ, 2168ಬಿ/1, 218ಬಿ/3, 218ಁ, 219, 234ಁ/1, 246ಁ, 247ಁ, 247ಬಿ, 184ಬಿ/1ಁ, 185ಁ/1, 185ಁ/3, 233ಁ,ಬಿ, 254ಁ/ಬಿ, 254ಁ/1ಁ, 269, 271ಁ, 275ಇ, ಁಫ್, 281ಁ, ಡಿ, 271ಁ, 271ಬಿ, 273, 274, 275ಁ, ಬಿ, ಅ, ಁಫ್, 279ಁ,	200000				

ಆಟಿ

142		<p>220ಅ, 225ಹೆಚ್, 228ಬಿ, 229ಎ, 229ಬಿ, 229ಅ/1, 229ಅ/2, 229ಡಿ, 229ಇ, 230ಎ, 230ಅ/1, 230ಅ/2, 231, 232ಎ, 232ಬಿ/1, 233ಬಿ, 233ಅ, 264/ಎ, 267ಎ, 267ಬಿ, 267ಅ, 268ಎ/1, 268ಎ/2, 268ಎ/3, 276ಡಿ, 276ಡಿ, 229 ಜಿ , 229ಹೆಚ್, 229ಎ, 258 ರಿಂದ 258ಅ/3, 258ಎ/ಬಿ, 260ಬಿ, ಅ/2ಬಿ, ಡಿ/2, 261, 262ಎ/1, ಎ/2, ಬಿ/1, ಬಿ/2, ಅ/1, ಅ/3, ಡಿ, ಡಿ/2, 264ಬಿ, ಅ, ಡಿ, 265ಎ, ಬಿ/1, ಬಿ/2, ಅ, 269, 270, 277ಎ, ಬಿ, ಅ, 278ಎ/1, ಎ/2, ಬಿ/1,ಅ, ಡಿ, 281ಎ/2, ಬಿ/2, 282ಎ/1, ಬಿ/2, ಅ, ಡಿ, ಇ, 283ಎ/1, ಎ/2, ಎ/3,ಅ, ಡಿ, ಬಿ, 290ಎ/2ಬಿ,</p>	200000				
143	ಈ)	<p>ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು240ಎ, 240ಬಿ, 240ಅ, 242, 248 ರಿಂದ 269ಬಿ/2, 250, 251, 252ಬಿ, 253ಬಿ, 243ಡಿ, ಇ, ಎಫ್, 181ಎ, 182ಎ/2, 166</p>	200000				
144		<p>.76^, 79ಒ, 70ಹೆಚ್, 70ಎ, 111ಎ, 11/ಬಿ, 113ಎ, 113ಬಿ, 55ಎ/3, ಬಿ/2, ಬಿ/3, 590/1, 40^, 42ಎ/^, 42ಎ/ಇ, 42ಅ, 43ಅ/1, 50ಎ/1, 50ಎ/2, 50ಬಿ, 52ಎ/2ಬಿ, 52ಡಿ, 188ಎ/1, 193ಅ/1, 193ಅ/2, 196ಬಿ, 197ಬಿ/3, 198ಎ/1, 198ಎ/2, 198ಎ/3, 198ಡಿ, 198ಅ, 198ಡಿ, 199ಎ, 199ಬಿ, 234ಎ/2, 234ಬಿ/1,235ಎ, 251ಇ, 263ಎ/2, 263ಬಿ/2ಒ 524ಬಿ, 52ಅ, 173ಬಿ, 235ಅ, 230ಬಿ, 163,</p>	200000				

ಛಟಛ

145		<p>ಬಂಡಿ ದಾರಿಗಲ ಲಗತ್ತಾಗಿರುವ ಸರ್ವಲ ನಂಬರ್ ಗಳು76ಬಿ, 78ಅ, 85ಬಿ/2ಅ,87ಁ/3, 88ಅ/1, 80ಁ, 81, 82ಁ, ಬಿ, 83, 84, 85ಁ, 88ಁ/2, 90ಁ/1, 91ಁ/2, 88ಁ/3, 46ಁ/2, 46ಁ/ಅ, 60ಅ, 208ಅ, 208ಡಿ, 209ಁ, 209ಬಿ, 210ಬಿ. 210ಅ/ಅ, 210ಬಿ/ಡಿ, 211ಬಿ, 211ಅ, ರಿಂದ 211ಕ, 212ಁ ರಿಂದ 212ಉ, 213ಁ, 214ಁ, 215ಁಬಿ, 282ಁ/2, 283, 290ಁ/3ಅ, 286/2ಁ, ಬಿ/1, 284ಁ/2, ಬಿ, ಅ, 214ಬಿ ರಿಂದ ಜಿ, 213 ರಿಂದ ಅ/1, ಡಿ/2, 212ಹಲ ರಿಂದ ಕಲ, ಕಲ2, 206ಬಿ,</p>	200000				
146	ಉ)	<p>291ರಿಂದ291ಬಿ, 293ಁ ರಿಂದ 94ಁ/4, 295 ರಿಂದ ಡಿ.</p>	200000				
147		<p>ಬಿ,44, 45ಬಿ/1, 45ಬಿ/2, 45ಅ/1, 45ಅ/3, 45ಡಿ ರಿಂದ ಹಲ, 48, 47ಅ, 47ಁ, 49ಁ/1, 54ಬಿ, 54ಅ, 55ಁ/2, 92ಬಿ, 93ಁ/2, 93ಬಿ, 103ಁ/2, 103ಬಿ/1, ಬಿ2, ಬಿ3, 286ಬಿ/1, 200, 20ಁ/3, 202ಁ/3ಅ, 204ಁ/1, 205ಁ/1, 206ಁ/2, 206ಁ/3, 207ಬಿ, 207ಅ/ಅ, 208ಬಿ/1, 208ಬಿ/2, 208ಬಿ/3, 234ಬಿ/3, 210ಁ, 211ಁ, 19ಁ, 207ಡಿ, 45ಬಿ/3,</p>	200000				
148	ಉಅ)	<p>ನೀರು ಕಾಲುವಲ ಪಕ್ಕದಲ್ಲಿರುವ ಸರ್ವಲ ನಂಬರುಗಳು170ಁ, 170ಅ, 170ಇ, 170 ಁಫ, 172ಬಿ, 175ಁ, 175ಬಿ, 176ಁ/1, 176ಁ/2, 176ಬಿ, 177ಬಿ/2, 177ಅ, 177ಡಿ, 116ಅ/2, 117ಁ/2, 170ಡಿ, 167ಁ/3,ಬಿ1,</p>	250000				

ಆಟರ್

149	ಖು)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು 71, 72ಎ, 72ಬಿ, 73ಎ, 75ಎಬಿ, 76ಎ, 77ಎ, 80ಎ, ಬಿ/1ಬಿ/2, 83 ರಿಂದ 85, 254ಎ/1ಅ, 254ಅ/1ಅ, ಡಿ/2ಡಿ,	250000			
150		236ಎ/2ಅ, 236ಎ/3, 236ಬಿ, 237ಎ, 237ಬಿ, 238, 241ಎ, 241ಬಿ, 241ಅ, 243ಎ, 243ಬಿ, 243ಅ, 216ಅ/2, 117ಬಿ/2, 146ಬಿ/ ಎಫ್, 115ಎ/1, 164ಎ/1, 164ಎ/3,	250000			
151	ಎ)	ನೀರು ಸಬಿಲಭ್ಯ ಪಡೆದಿರುವ ಸರ್ವೆ ನಂಬರುಗಳು 164ಎ/1, 164ಎ/2, 164ಬಿ/ಅ, 168ಬಿ/3, 168ಅ, 168ಡಿ, 169ಎ/1ಬಿ, 183ಎ/ಅ, 183ಎ/ಡಿ ರಿಂದ 183ಅ, ಎಫ್, 249ಬಿ/2, 115ಬಿ/2, 115ಅ/2, 130ಡಿ/5ಎ/2,	300000			
152		ನೀರು ಸಬಿಲಭ್ಯ ಪಡೆದಿರುವ ಸರ್ವೆ ನಂಬರುಗಳು 158ಎ/2, ಬಿ, 156, 157, 160, 165, 168ಎ/2, 171/1, 2, 3, 177ಎ/1, 183ಬಿ, 184ಬಿ/1, 142ಬಿ, 146ಬಿ/ ಇ, 146ಬಿ/ ಎಫ್, 109ಎ, 70 ಜಿ, 111ಎ/2, 111 ಎಫ್ /2, 139ಬಿ/2, 142ಎ, 142ಡಿ, 142ಇ, 143ಎ/2ಬಿ, 145ಬಿ/1, 148ಎ, 148ಅ, 153ಡಿ/2, 153ಇ/2, 186ಎ/1, 187ಎ/1, 224ಎ, 224ಬಿ, 224ಅ, 237ಎ, 107ಬಿ, 107ಅ, 108ಎ, 180ಅ, 108ಡಿ, 108ಇ, 109ಬಿ, 109ಅ, 109ಡಿ, 70ಎ/2, ಬಿ/2, 89, 88ಡಿ/1, 194ಅ, 115ಡಿ/2,	250000			

೪೬೬

153	ಎ	ನೀರು ಸಬಿಲಭ್ಯ ಪಡೆದಿರವ ಸರ್ವೆ ನಂಬರುಗಳು77ಬಿ, 78ಅ, ಡಿ,ಇ,ಹೆಚ್, 188ಎ/2, 188ಅ, 225ಎ, 225ಅ, 225ಉ, 225ಇ, 225 ಎಫ್, 225 ಜಿ, 236ಅ, 244ಎ/ಬಿ/ಅ, 245ಎ/1, 91, 92, 93, 251ಎ/2ಬಿ, ಬಿ/2, ಅ/1, ಅ/2, 25/ಉ,197ಬಿ/2, 252ಬಿ, 253ಬಿ, 93ಅ, 94ಬಿ, 99, 101ಅ,ಉ, 102, 103ಎ/1, 62ಬಿ/2.ಅ,ಇ, 94ಎ/2, 104ಎ ರಿಂದ 104ಇ, 107ಎ/3, 91ಬಿ/2, 109ಎ,		250000			
154	ಉ	ಕಾಲುವೆ ತುದಿಯಲ್ಲಿರುವ ಸರ್ವೆ ನಂಬರ್ ಗಳು87ಬಿ/ಅ, 96, 221/1, 222/2, 222/3, 222/4, 225ಹೆಚ್, 225ಐ, 227, 228ಎ, 189/ಎ, 189ಬಿ, 192ಎ/1ಬಿ, 192ಬಿ/1, 197ಎ, 197ಬಿ/1, 202ಬಿ/3, 39ಬಿ/1, 85ಎ, 88ಎ/2, 90ಎ/1, 93ಎ/1, 94ಎ/1, 95ಎ, 100, 105, 110, 112, 193ಎ, 192ಎ/2, 1ಎ/3,ಅ,ಉ, 18/ಅ,		250000			
155		203ಎ ರಿಂದ 203ಜೆಡ್/ ಎಫ್ , 204ಬಿ 205ಬಿ, 208ಎ,226, 239 ಸರಕಾರಿ ಪಿ.ಡಬ್ಲ್ಯೂಡಿ. ಜಮೀನುಗಳಿರುತ್ತವೆ.		250000			

156	ಉ	<p>ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು3ಎ/2ಬಿ, 10ಬಿ2, 11ಬಿ, 12ಎ/2, ಬಿಎ, 14ಎ, 15, 16, 150ಎ, 150ಆ, 150ಇ, 152, 153ಎ/2, 153ಬಿ/2, 152ಆ/2, 162ಬಿ, 167ಎ/1, 1668ಎ/1, 68ಎ/1, 169ಎ/ಎ1, 169ಎ/2, 170ಬಿ, 172ಎ, 157ಬಿ, 49, 150ಬಿ, 150ಐ, 161, 155ಎ/1,171/ 20ಬಿ, 32ಬಿ,1ಎ, 34ಬಿ/2, 34ಐ, 38ಎ/1, 38ಎ/2, 39, 40 .70ಎ/2, 70ಆ, 70ಎಪ್ಪತ್ತು, 70 ಎಫ್, 116ಬಿ/2, 117ಐ/2, 138ಬಿ/2, 141ಬಿ, 145ಬಿ/2, 146ಬಿ/2, 146ಬಿ/2, 146ಬಿ/3, 180ಎ, 184ಬಿ/1, 117ಆ/2, ಬಿ/2, 49ಬಿ/ಎ</p>		250000			
157		<p>ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು41/ಆ, 41/ಐ, 42ಎ/ಆ, 43ಆ/2, 49ಬಿ/1ಆ, 49ಬಿ/3, 55ಬಿ/2, 55ಆ, 56, 73ಎ, 76ಎ, 77ಆ ರಿಂದ 6, 148ಬಿ ರಿಂದ 9, 184ಎ/1, 184ಬಿ/1ಎ, 187ಎ/1ಬಿ, 187ಎ/2ಬಿ, 187ಎ/3, 192ಬಿ/1, 192ಬಿ/2, 195ಎ/3, 195ಬಿ, 196ಎ, 235ಬಿ, 245ಬಿ/1, 246ಬಿ, 256ಎ/2ಎ, 256ಎ/2ಬಿ, 63ಎ/1, 232ಬಿ/2, 206ಬಿ, 262/2, 263ಎ/1, 268/3, 1ಬಿ/2, 86, 95ಬಿ, 97, 98, 186ಬಿ/1, 187ಎ/1ಬಿ, 187ಎ/3, 187ಬಿ/1, 187ಬಿ/3, 192ಬಿ/1, 192ಬಿ/2, 234ಬಿ/2, 207ಎ, 200, 233ಆ, 104ಎ/1, 205ಇ, 206ಎ/1, 206ಬಿ/2, 206ಬಿ, 210ಬಿ/1, 210ಬಿ/2, 210ಬಿ/3, 256ಎ/3, 256ಆ/3, 262/1, 281, 284, 286, 213ಐ/1, 268/2, 268/3, 226ಎ,ಬಿ, 185ಎ/1ಆ,</p>		250000			

ಛಲ

158	ಊ	ತೆಂಗು ಢಾಱು ಬಾಳೆ ಇತರೆ ತೋಟಗಾರಿಕೆಗೆ ಒಳಪಟ್ಟ ಸರ್ಱೆ ನಂಬರ್ ಗಳು 140ಁ, 141ಁ,		500000			
159		187, 186,		400000			
160	ಋ	ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತನೆಯಾದ ಸರ್ಱೆ ಪೈಕಿ ನಂಬರುಗಳು 169 ಁ/1ಪೈಕಿ, 182 ಁ, 159,		800000			
161	5	ಕೊಯಿಲಾರಗಟ್ಟಿ				1000	1500
162	5ಃ)	ಗ್ರಾಢು ಠಾಣಕ್ಕೆ ಲಗತ್ತಾಗಿರುವ ಹಾಗೂ ಸಢೀಪ ಬರುವ ಸರ್ಱೆ ನಂಬರ್‌ಗಳು80, 78, 77, 121, 68, 83, 84, 82, 130, 143, 141,	200000				
163		ಗ್ರಾಢು ಠಾಣಕ್ಕೆ ಲಗತ್ತಾಗಿರುವ ಹಾಗೂ ಸಢೀಪ ಬರುವ ಸರ್ಱೆ ನಂಬರ್‌ಗಳು71, 67, 57, 73, 81, 142, 144, 136, 134, 133, 158, 155,	150000				
164	ಋ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ಱೆ ನಂಬರ್ ಗಳು 71, 57, 56, 55, 15, 85, 20,21, 23, 50, 45, 119,	150000				
165		118, 113, 112, 108, 109, 235, 233, 232, 231, 230, 156, 210, 103, 104, 106,	150000				
166		224, 243, 219, 217,	150000				
167	ಇ)	ರಾಜ್ಯಹೆದ್ದಾರಿಗೆ ಲಗತ್ತಾದ ಸರ್ಱೆ ನಂಬರ್ ಗಳು179, 181, 174, 173, 161, 162, 163, 160, 165, 167,	200000				

ಛೇರ್

168		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೇ ನಂಬರ್ ಗಳು 72, 74, 75, 79,85, 86, 87, 88, 89, 90, 91, 92,	200000				
169	ಃ	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೇ ನಂಬರ್‌ಗಳು. 46, 47, 48, 51, 54, 58, 62, 29, 120, 122, 128, 111, 115, 116, 117, 124, 125,94, 95, 96, 97, 98, 99, 100, 101, 102, 182, 183, 184, 186, 187, 188, 189, 190, 191, 192, 193, 914, 195, 196, 197, 198, 199, 200,201, 202, 203, 204. 205, 206.208, 218, 225, 226, 227, 228, 229, 230, 234, 236, 237, 238, 239, 240, 241, 242,220 ರಿಂದ 232,243 ರಿಂದ 274,	150000				
170		1 ರಿಂದ 14, 17, 18, 22 ರಿಂದ 33, 35 ರಿಂದ 38, 40 ರಿಂದ 44,156, 154, 166, 132, 140, 145, 146, 148 ರಿಂದ 154, 177, 178, 168 ರಿಂದ 170, 172, 175,	150000				
171	ಉ	ಕೊಳವೆ ಬಾವಿ ಇರುವ ಸರ್ವೇ ನಂಬರ್ ಗಳು. 65ಁ - 65ಬಿ2, 66ಁ - 76ಬಿ2, 129ಁ/1 - 129ಬಿ, 131ಁ/1 - 137ಁ,52 - 53ಁಁ, 59ಁ/2 -59ಬಿ, 59ಁ - 60 - 61ಁ, 61ಁ/2 - 63ಬಿ, 64 - 138 ಁ	200000				

172		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು16ಬಿ -19ಬಿ/2ಅ, - 19ಬಿ/2ಖ, 34ಬಿ/2, 39ಎ - 49ಬಿ 123ಎ -126 -127, 135ಬಿ - 139ಎ, 147ಬಿ, 31, 93ಎ - 107ಎ/ಖ, 114/1 - 150ಅ/ಖ, 171ಬಿ/1 - 173ಬಿ/2, 173ಎ - 174ಬಿ, 176ಬಿ/1, 176ಬಿ/2, 178ಎ/5 - 180/2,185,		200000			
173		86ಎ, 90ಖ,		200000			
174	ಊ	ಕೆರೆ ಅಚ್ಚು ಕಟ್ಟಿಗೆ ಸೇರಿದ ಸರ್ವೆ ನಂಬರ್ ಗಳು167, 168, 171, 177, 192, 193, 194, 195, 196, 197, 199,		200000			
175	6	ಕೊಟ್ಟಕಲ್				1000	1500
176	6ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು1, 2, 3, 5 ರಿಂದ 9, 12, 15, 16, 21, 41, 44, 45 ರಿಂದ 54, 62 ರಿಂದ 65, 70 ರಿಂದ 82, 83, 90, 92 ರಿಂದ 95, 97, 98, 99, 101 ರಿಂದ 105, 108 ರಿಂದ 113, 116 ರಿಂದ 120, 124, 129, 130, 132 ರಿಂದ 135, 140, 141, 142, 146, 147, 149		200000			
177		ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು189, 192, 193, 195, 196, 197, 199, 200, 201, 203, 239, 240, 241, 245, 255, 256, 258, 259, 260, 261, 264, 265, 267, 270, 271, 272, 277, 278, 280, 198, 214,		200000			

178		180, 181, 183, 184, 185, 186, 187, 204, 205, 206, 207, 208, 209, 210, 212, 213, 215, 216, 217, 218, 222, 226, 228, 229, 231, 232, 233, 234, 236, 237, 252, 253, 274, 275, 276, 219, 221, ಅ, 221, ಋ,	150000				
179	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 13, 17, 19, 22, 23, 24, 25, 26, 27, 28, 29, 30, 31, 32, 33, 34, 58, 59, 60, 61, 66, 67, 68, 69, 143, 139, 99	200000				
180		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 225, 227, 230, 235, 238, 249, 251, 254, 257,	150000				
181	ಇ)	ನೀರು ಸಬಿಲಭ್ಯ ಪಡಿದಿರುವ ಸರ್ವೆ ನಂಬರ್ ಗಳು 172 ಬಿ/2		250000			
182	ಉ)	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು, 4, 11, 14, 18, 20, 35, 36, 37, 38, 39, 42, 107, 114, 126, 127, 131, 137, 139, 143, 144, 150, 151, 155 ರಿಂದ 160, 19-0, 191, 242, 243, 260, 266, 268, 269, 271, 273, 280, 281.		350000			
183		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು, 233		250000			
184	ಊ)	ತೆಂಗು ಮಾವು ಬಾಳೆ ಇತರೆ ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರ್ ಗಳು 139, 66, 67, 127		500000			
185	7	ಕೋಟಿಹಾಳ				1000	1500

೪೭

186		<p>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 110ಇ ರಿಂದ 111ಎ, 118ಬಿ, 121 ರಿಂದ 123ಎ, 125 ರಿಂದ 126ಬಿ, 119, 120, 135, 142, 136 ರಿಂದ 138, 153 ರಿಂದ 157, 152 ಅ, 152ಬಿ, 152ಖ</p>	200000				
187	7ಅ)	<p>1ಎ/1, 1ಅ, 2ಎ ರಿಂದ 2ಅ, 3ಎ, 3ಬಿ, 4ಎ/1, 4ಬಿ, 5ಎ ರಿಂದ 6ಬಿ, 6ಖ, 6ಇ, 7ಎ, 7ಬಿ, 9, 10 ರಿಂದ 11ಬಿ, 12ಎ, 12ಬಿ, 13, 14, 23, 24, 25, 26, 27ಎ ರಿಂದ 28 ಬಿ/1, 52ಎ, 52ಬಿ, 53ಎ, 53ಬಿ, 54ಎ, 54ಬಿ, 54ಅ/^ , 54ಅ/^ , 55ಎ, 55ಬಿ, 56ಎ, 56ಬಿ, 57 ರಿಂದ 59ಇ, 60ಎ, 61 ರಿಂದ 66, 68ಎ ರಿಂದ 69ಇ, 73ಎ ರಿಂದ 79ಎ, 83ಎ, 88, 89ಎ ರಿಂದ 90, 28ಬಿ/2, 29ಎ ರಿಂದ 29ಬಿ/2, 30ಎ ರಿಂದ 34ಬಿ, 36, 38ಎಬಿ, 39ಎ, 39ಬಿ, 40ಎ, 40ಬಿ, 41 ರಿಂದ 43ಎ/ಬಿ, 43ಅ, 44ಎ, 44ಬಿ, 44ಅ/1, 44ಅ/2, 45ಎ, 45ಬಿ, 46, 47ಅ , 47ಖ , 47ಇ , 47 ಎಫ್ , 48, 49, 50, 79ಎ, 79ಬಿ, 79ಅ, 80ಎ, 80ಬಿ, 81ಎ, 81ಬಿ, 81ಅ, 81ಖ, 206ಎ, 206ಬಿ, 206ಅ, 206ಖ, 207, 208, 209ಅ, 209ಖ 214/ಅ , 215ಅ, 215ಖ ,</p>	150000				
188	ಖ	<p>ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 17 ರಿಂದ 21ಬಿ, 69ಬಿ, 70ಅ, 70ಖ, 71ಎ/ಅ , 72, 83ಬಿ, 84, 86ಎ, 86ಅ, 87ಬಿ,</p>	200000				

189		<p>91 ರಿಂದ 100ಎ, 103, 147, 148, 164ಎ, 164ಬಿ, 165, 167, 168, 169ಎ + ಬಿ, 170 ರಿಂದ 172ಬಿ, 174, 175, 177 ರಿಂದ 182, 185, 186, 186ಖ/ ಇ , 190 ರಿಂದ 191/2, 192ಬಿ, 193, 194ಎ, 194ಬಿ/1, 194ಬಿ/7, 195ಬಿ, 196 ರಿಂದ 198, 199ಬಿ, 216ಎ/ಅ , 216ಬಿ ರಿಂದ 216 ಎಫ್, 217 ರಿಂದ 221ಎ/ಉ , 221ಬಿ/1 ರಿಂದ 221 ಎಫ್, 105, 106ಎ, 106ಬಿ, 106ಅ, 107 ರಿಂದ 110ಖ, 200ಎ/1 ರಿಂದ 203ಬಿ/2, 203 ಎಫ್ /2, 203 ಎಫ್ /3, 203ಉ ರಿಂದ 205, 210, 211ಎ/^ ರಿಂದ 214ಎ, 214ಬಿ/2, 216ಎ, 223, 225ಖ, 225ಇ, 225 ಎಫ್, 225ಹೆಚ್, 226ಎ, 227ಎ, 232ಎ, 232ಅ, 233ಬಿ ರಿಂದ 234ಎ, 234ಅ ರಿಂದ 234 ಎಫ್, 235 ರಿಂದ 237, 238/2, 238/4, 239ಬಿ/1 ರಿಂದ 239ಬಿ/3, 240 ಅ ರಿಂದ 242ಖ, 139 ರಿಂದ 141, 145, 150, 152ಎ ರಿಂದ 152ಅ, 158, 160 ರಿಂದ 161ಬಿ/2, 163ಎ, 163ಬಿ, 186ಖ/1, ಖ/2, 187 ರಿಂದ 188, 192ಎ/1, 194ಬಿ/3, ಬಿ15, ಬಿ16, 222ಎ, ಬಿ, 224, 225ಬಿ ರಿಂದ 225ಅ/2, 227ಬಿ ರಿಂದ 231</p>	150000				
190	ಇ	<p>ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು 111ಬಿ, 128, 129, 132, 133, 135ಎ, 135ಬಿ, 136, 137ಎ, 137ಬಿ, 137ಅ, 137ಖ, 138, 139, 140, 141, 142ಎ, 142ಬಿ/1, 142ಬಿ/2, 145, 53,154, 155ಎ, 156ಎ, 156ಬಿ, 157, 160, 161ಎ, 161ಬಿ/2, 152ಎ, 152ಬಿ, 158.</p>	250000				

೪೭೪

191	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು,2ಖ, 6ಅ, 7ಅ1, 8, 15, 16, 60ಬಿ, 87ಎ, 111ಅ1, 113, 115ಎ, 115ಬಿ, 115ಅ1, 116, 118ಎ, 152ಖ, 152ಇ, 162, 37, 123ಬಿ, 123ಅ1, 124, 130, 131, 149, 184, 225ಎ, 225ಬಿ, 226ಅ1, 233ಎ/1, 233/ಎ/2, 234ಬಿ,					250000		
192	8	ತಮಲಾಪುರ						1000	1500
193		ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು127, 129, 130, 131, 132, 134 ರಿಂದ 141, 143, 144, 146ಎ,ಬಿ,ಸಿ.ಎಫ್, 147, 128ಬಿ,ಸಿ,ಟ , 148 ರಿಂದ 159,					200000		
194	8ಅ)	163 ರಿಂದ 167, 170,171,172, 4,5, 7, 9, 10, 11ಎ, 11ಸಿ, 12, 16 ರಿಂದ 33,, 36, 37, 38, 50 , 51, 55 ಬಿ,ಸಿ, 56, 57, 58, 59, 61 ರಿಂದ 65, 67 ರಿಂದ 119, 121 ರಿಂದ 126 , 162, 173, 174, 175, 176, 180, 187,183,,188ಎಬಿ,94 , 195, 196ಎ,197ಎಬಿ198ಬಿ,199, 200, 201,202,205 ರಿಂದ 210, 212, 213, 214, 215, 216, 217, 221,, 222,227, 228 ರಿಂದ 237, 238, ಎಬಿ 239 ರಿಂದ 257, 258ಎಡಿ, 259, 260ಎಬಿ,ಸಿಡಿಇ, 261ಎ 262, 263ಬಿ,ಸಿ, 264, 265, 266, 267, 268, 269 ರಿಂದ 275					150000		
195		1, 2, 3 , 39 ರಿಂದ 47 , 52 ,53, 54, 177, 178 179, 181, 182, 184, 185, 186, 189, 190, 191, 192, 219, 220,					150000		

೪೭೫

196	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು, 160, 161,168, 169, 8, 13, 14, 15, 34, 35, 60, 203, 204, 211, 223, 224, 225,	150000				
197		6, 14, 49, 218	150000				
198	ಇ)	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು,128ಎ, 133, 142, 146ಸಿ,		250000			
199		11ಬಿ, 55ಎ, 66, 120, 188ಡಿ, 193, 196ಬಿ, 197ಸಿ, 138ಸಿ, 260ಎಫ್ 261ಬಿ, 263ಎ, 267ಬಿ		250000			
200	9	ದಾಸರಹಳ್ಳಿ				1000	1500
201	9ಅ	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು65, 66, 75, 76, 77, 78, 79, 82, 83, 84, 85, 86, 87, 89, 90, 91, 92, 93, 101, 102, 103, 95, 96, 97, 98	200000				
202		42, 43, 44, 45, 46, 47, 48, 49, 50, 52, 53, 56, 68, 69, 70, 72, 73, 74, 89, 90, 91, 92, 93, 94, 100, 107, 108, 109	180000				
203	ಖ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು,118, 119, 120, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153, 160 ರಿಂದ 162, 172 ರಿಂದ 179	200000				

೪೨೬

204		1 ರಿಂದ 24, 25, 26, 27, 28, 29, 32, 33, 34, 35, 36, 37, 38, 39, 60, 61, 62, 63, 64,	200000				
205		80, 106, 110, 111, 112, 130, 114, 115, 116, 117, 121, 122, 123, 125, 126, 127, 128, 129, 59 ಎ,	200000				
206		154, 155, 156, 157, 158, 159,	180000				
207	ಇ	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರುಗಳು184, 185, 186, 187, 188, 189, 190, 93, 195, 196, 197, 198,	250000				
208		285, 287, 288, 289, 292, 294, 298, 299, 230	250000				
209		225, 227, 229, 232, 266, 280, 281, 282, 283, 305, 307, 308,	250000				
210	ಈ	ಬಂಡಿ ದಾರಿಗೆ ಲಗತ್ತಾದ ಸರ್ವೆ ನಂಬರುಗಳು367 ರಿಂದ 379, 384, 385, 260 ರಿಂದ 265, 267 ರಿಂದ 270,	180000				
211		200 ರಿಂದ 224, 228, 231, 233 ರಿಂದ 235, 237, 238, 241, 243 ರಿಂದ 245, 247 ರಿಂದ 258, 300 ರಿಂದ 304, 306, 310 ರಿಂದ 319, 273 ರಿಂದ 279, 284, 286, 290, 291, 293, 295 ರಿಂದ 299, 297, 340 ರಿಂದ 385, 331, 333, 334, 335 ರಿಂದ 338, 328, 321, 322, 324 ರಿಂದ 326.	180000				

212	ಉ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು105 ಇ, 113 ಬಿ, 124 ಬಿ, 124 ಡಿ/1, 2 _ಎ 23 ಎ, 30 ಎ, 31ಬಿ, 31 ಬಿ2, 31 _ಎ 2, 40 ಸಿ, 41 ಎ, 50ಎ, 58, 59 ಬಿ, 67ಎ, 71 ಬಿ, 309ಬಿ ರಿಂದ 309ಬಿ/2 320ಬಿ ರಿಂದ 323 ಬಿ, 329 _ಎ /2, 330ಬಿ/1,		200000			
213		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು88 ಎ/2, 99, 183 ಎಲ್, 19/ಎ, 192, 194 ಇ, 199 ಸಿ, 209 ಬಿ, 226, 236, 240, 242ಬಿ, 246 ಬಿ, 259 ಎ,		200000			
214		271 ಎ, 272 ಎ, 305, 335 ಎ, 335 ಬಿ, 339 ಎ,		200000			
215	#	ದೇವಗೊಂಡನಹಳ್ಳಿ				1000	1500
216	10ಅ	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು300, 301, 302, 304, 305, 307, 313, 314,315, 332, 353	250000				
217		298, 306, 308, 309, 310, 311, 312, 316, 317 ರಿಂದ 320, 324, 325,327, 329, 330, 331,	250000				
218		1ರಿಂದ 22, 26, 28, 30 ರಿಂದ 41, 45 ರಿಂದ 116, 118 ರಿಂದ 119, 135, 138, 150, 151, 155 ರಿಂದ 158, 169 ರಿಂದ 173, 180 ರಿಂದ 183, 185, 187 ರಿಂದ 189, 192, 194, 196 ರಿಂದ 202, 204 ರಿಂದ 206, 212 ರಿಂದ 225, 229 ರಿಂದ 231, 234 ರಿಂದ 238, 242, 245, 246, 249ರಿಂದ 257, 260 ರಿಂದ 284, 291, 294, 296, 297,367, 368, 371, 372, 373, 391, 396, 397, 407, 409, 411, 414/1,	180000				

೪೭೮

219		23 ರಿಂದ 25, 27, 29, 42, 43, 44, 117, 120 ರಿಂದ 136, 139 ರಿಂದ 149, 152 ರಿಂದ 154, 159 ರಿಂದ 168, 174, 176 ರಿಂದ 179, 208 ರಿಂದ 211, 241, 244, 247,	180000				
220	ಖ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 322 ರಿಂದ 328,290, 295, 299,340, 341, 343, 344, 360,,	180000				
221	ಇ	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು180, 188, 243, 292, 294, 321, 323, 334 ರಿಂದ 339, 342,345 ರಿಂದ 459, 361 ರಿಂದ 366, 369 ರಿಂದ 370, 374 ರಿಂದ 390, 392 ರಿಂದ 395, 398 ರಿಂದ 406, 410, 454, 455, 460,	180000				
222	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 303,		350000			
223		322, 328,190, 184, 191, 193, 195, 203, 226, 227, 228, 232, 233, 339, 258, 259, 285, 286, 288, 289, 408, 412, 413, 415,		250000			
224		75, 186, 240,		250000			
225	ಉ	ಕೆರೆ ಅಚ್ಚು ಕಟ್ಟಿಗೆ ಸೇರಿದ ಸರ್ವೆ ನಂಬರ್ ಗಳು416 ರಿಂದ 417, 418 ರಿಂದ 423, 444 ರಿಂದ 452, 456 ರಿಂದ 459, 460 ರಿಂದ 466,		350000			
226		424 ರಿಂದ 429, 436 ರಿಂದ 453,		350000			
227	#	ನವಲಿ				1000	1500

೪೭೯

228		ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 4, 7, 8, 9, 15ರಿಂದ 18 39, 46, 48ರಿಂದ 51, 53, 55, 56, 284ಎ	250000				
229		26, 34, 35, 38,	200000				
230	11ಅ	63, 71, 72, 73, 76, 84, 87, 88 ರಿಂದ 90, 93 ರಿಂದ 96, 97, 99, 100 ರಿಂದ 103, 105, 107, 108ರಿಂದ 110, 113 ರಿಂದ 116, 118, 122, 123, 130, 131, 132, 134, 137, 144, 145, 151, 152, 154, 156, 162, 167, 168, 176, 183, 187, 188, 194, 197, 202, 205, 215 ರಿಂದ 117, 223, 224, 234, 236, 237, 238, 244ರಿಂದ 246, 249, 252, 254, 255, 260, 262, 264, 270, 272, 274, 277, 278, 283, 286, 287, 290, 291.	200000				
231		156, 157, 158, 189, 225, 226, 227, 228, 231, 232.	200000				
232	ಇ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 19, 21, 22, 27, 30, 32, ,	200000				
233		31	200000				
234	ಇ)	78 ರಿಂದ 81, 83, 91, 111, 112, 125, 129, 141, 143, 209, 220, 221, 222, 239, 240, 242, 250, 251, 256.	200000				
235	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 2, 3, 4, 5, 12, 13, 14, 29, 40, 41, 42, 43, 45, 47, 52, 54, 57, 58, 59		350000			

೪೮೦

236		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 1, 23, 24, 25, 26.		300000			
237		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 69, 70, 74, 75, 77, 85, 86, 98, 104, 124, 138, 148, 159, 160, 161, 164 ರಿಂದ 154, 169, 170, 175, 180, 181, 182, 184, 190, 192, 193, 195, 198 ರಿಂದ 201, 204, 206, 210, 212 ರಿಂದ 214, 218, 219, 235, 248, 253, 259, 263, 266, 269, 271, 275, 276, 282, 285, 289, 233,		250000			
238	#	ನಾಗತಿಬಸಾಪುರ				1000	1500
239	12ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು1 ರಿಂದ 7, 9, 11, 170ಬಿ ರಿಂದ 178ಬಿ/ಅ, 525ಬಿ/2ಖ ರಿಂದ 534ಎ/1, 14 ರಿಂದ 17, 19 ರಿಂದ 29, 32 ರಿಂದ 45ಬಿ/3,	200000				
240		178ಇ ರಿಂದ 203ಬಿ, 232ಅ ರಿಂದ 238ಅ,	180000				
241	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 74ಖ ರಿಂದ 104ಬಿ, 105 ರಿಂದ 131ಉ, 131 ರಿಂದ 134, 534ಎ/2 ರಿಂದ 546 ಎಫ್,	180000				
242		135 ರಿಂದ 144, 229 ರಿಂದ 232ಬಿ, 146 ರಿಂದ 170, 507 ರಿಂದ 525ಬಿ/2,	180000				

ಆಲೂ

243	ಇ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು46ಎ ರಿಂದ 47ಉ, 201 ರಿಂದ 202, 48 ರಿಂದ 50, 52, 54 ರಿಂದ 61, 63 ರಿಂದ 70, 72, 73, 203 ರಿಂದ 219, 221 ರಿಂದ 228, 230, 231, 270ಎ ರಿಂದ 296ಬ/ಅ , 297 ರಿಂದ 305,	180000				
244		239 ರಿಂದ 269, 312 ರಿಂದ 334, 340 ರಿಂದ 360, 362ಬ ರಿಂದ 366ಎ, 420ಬ ರಿಂದ 556ಉ, 457 ರಿಂದ 497ಬ, 336 ರಿಂದ 338, 361 ರಿಂದ 362ಉ, 366ಬ ರಿಂದ 373ಇ, 374 ರಿಂದ 414ಉ, 414ಬ ರಿಂದ 420ಉ/ಇ, 498ಎ ರಿಂದ 506,	180000				
245	ಈ)	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು12ಬ/1, 13ಹೆಚ್/1, 12ಬಿ, 10ಅ, 10ಎ, 8, 30, 31ಅ, 71ಎ/3, 18ಬಿ/2, 7ಅ, 51ಎ, 53ಎ, 62ಎಬಿಅ, 145, 135, 91, 220, 247, 235, 339, 348, 510,	200000				
246	#	ಬೀರಬ್ಬಿ				1000	1500
247	13ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು1 ರಿಂದ 3ಅ, 6, 8, 10ಎ ರಿಂದ 11ಎ, 12 ರಿಂದ 14ಬಿ. 61 ರಿಂದ 55ಎ, 68ಎ, 75ಎ2, 84ಬಿ/ಅ,130, 127, 128, 129 ರಿಂದ 135ಎ/2, 140 ರಿಂದ 142, 144 ರಿಂದ 145ಬಿ, 166ಎ/1,	200000				
248		68ಬ, 69, 70, 71ಎ, 71ಬಿ, 72ಎ, 72ಬಿ, 73ಎ, 73ಬಿ,	150000				

ಆಲೂ

249		21ಎ ರಿಂದ 28, 30ಎ ರಿಂದ 34, 36ಎ ರಿಂದ 36ಬಿ, 39ಎ ರಿಂದ 48, 50ಎ ರಿಂದ 60ಬಿ, 84ಅ ರಿಂದ 85ಎ, 267, 61 ರಿಂದ 66ಎ/1,	150000				
250	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 361, 362, 363, 634, 360, 331, 330, 333, 334, 335, 324, 328, 327, 305, 230, 228, 227,225, 224, 222, 242, 241,	150000				
251	ಇ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು86 ರಿಂದ 90, 166ಬಿ ರಿಂದ 170, 86 ರಿಂದ 90, 166ಬಿ ರಿಂದ 170,	150000				
252		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು96 ರಿಂದ 98, 100 ರಿಂದ 122, 123ಬಿ/2 ರಿಂದ 123 ಎಫ್ /1, 123 ಎಫ್ /2, 124 ಎಫ್ /2,	150000				
253	ಇ)	126ಎಬಿ1, 182ಬಿ, 182ಅ, 182ಖ, 183ಎ,183ಎ, 183ಬಿ, 183ಅ, 183ಅ/2, 218ಎ, 218ಬಿ, 220/2, 220/3, 220/5, 220/6, 220/7, 221ಎಬಿ, 194ಎ, 195ಬಿ, 200ಅ, 203ಖ1, 205ಅ, 208ಖ ರಿಂದ 215, 216, 217ಎ, 217ಬಿ, 217ಅ, 217ಖ/1, 217ಖ/2, 91ಎ/ಅ, 95ಖ, 135ಬಿ ರಿಂದ 140ಅ, 172ಬಿ/2 ರಿಂದ 182ಎ, 183ಖ1 ರಿಂದ 193ಬಿ/4, 194ಬಿ ರಿಂದ 209, 219, 225, 227, 232 ರಿಂದ 240ಎ, 241ಎ ರಿಂದ 244, 246ಎ ರಿಂದ 251ಬಿ, 251ಅ ರಿಂದ 259ಬಿ, 261ಎ ರಿಂದ 290ಖ, 290 ಎಫ್ ಅ,290 ಎಫ್ ಅ ,295ಬಿ ರಿಂದ 298ಎ, 300 ರಿಂದ 304, 306 ರಿಂದ 309ಬಿ, 328ಎ , 337ಬಿ ರಿಂದ 359	150000				

ಛಲೂ

254		311ಁ, ರಲದ 326, 336 ರಲದ 337ಁ	150000				
255		ಕೂಞಲೆ ಬಾಲಿ ಇರುಲ ಸರ್ಲೆ ನಂಬರ್ ಗಳು 3ಁ, 5ಁ ,36ಬಿ, 58ಬಿ, 59, 67ಁ, 220/4, 57ಬಿ, 60ಬಿ,		200000			
256	ಃ)	147, 148ಁ, 165ಬಿ/2,		200000			
257		183ಁ/1, 22ಬಿ, 227, 231ಁ, 231ಬಿ, 232ಁ, 162ಁ/ಬಿಁ, 232ಬಿ, 235ಁ/2, 232ಁ, 241ಁ/ಁ, 241ಃಚ/ ಁ,250, 320ಁ, 320, 261ಁ, 123ಁ/1, 123ಁ/2, 123ಬಿ/1, 123 ಁಫ್ /1ಬಿ, 125ಁ, 125ಇ, 125ಁ, 127, 135ಬಿ		200000			
258	ಁಁ)	ತೆಂಗು ಢಾಲು ಬಾಳೆ ಇತರೆ ತೂಟಗಾರಿಕೆಗೆ ಂಞಪಟ್ಟ ಸರ್ಲೆ ನಂಬರ್ ಗಳು, 219, 222ಬಿ			2ಇ+05		
259	#	ಢಾಗಳ				1000	1500

ಛಲಛ

<p>260</p>	<p>14ಃ</p>	<p>ಗ್ರಾಢು ಠಾಣಕ್ಕೆ ಲಗತ್ತಾಗಿರುವ ಹಾಗೂ ಸಢೀಪ ಬರುವ ಸರ್ವೆ ನಂಬರ್‌ಗಳು 38ಬಿ, 38ಃ, 39ಃ, 39ಬಿ, 40ಬಿ, 42ಃ, 43ಬಿ, 44ಬಿ, 44ಃ, 57ಃ, 57ಬಿ, 58ಃ, 61ಬಿ/2, 61ಬಿ/3, 62ಃ, 62ಬಿ, 63, 64ಃ, 66ಬಿ, 69ಃ, 70ಃ/3, 70ಬಿ, 72ಃ/1ಃ, 72ಃ/1ಬಿ, 72ಃ/1ಃ, 72ಃ/1ಇ, 72ಃ/1 ಁಫ್, 72ಃ/1ಃ, 72ಃ/1ಹೆಚ್, 72ಃ/2, 72ಬಿ, 72ಃ, 72ಬಿ/1, 72ಬಿ/2, 76ಃ, 76ಃ, 76ಇ, 77ಃ, 77ಃ/2, 77ಃ/3, 77ಃ/4, 78ಃ, 78ಬಿ, 79ಬಿ/2, 97ಃ, 98, 100ಃ, 100ಬಿ, 103ಬಿ, 100ಃ, 104, 105ಃ, 106ಃ, 107, 109ಬಿ/1, 109ಬಿ/21, 109ಃ/1, 109ಃ/21, 110ಬಿ, 111ಃ, 111ಬಿ, 112ಃ, 112ಬಿ/1, 112ಬಿ/2, 112ಃ/1, 112ಃ/2, 113ಃ, 113/ಬಿ, 114ಃ, 114ಬಿ, 114ಃ, 114ಇ/1, 114ಇ/2, 115ಬಿ, 116ಃ, 116ಬಿ/1, 116ಬಿ/2, 116ಬಿ/3, 116ಬಿ/4, 116ಬಿ/5, 116ಬಿ/6, 116ಬಿ/7, 116ಬಿ/8, 116ಬಿ/9, 116ಬಿ/10, 116ಬಿ/11, 117ಃ, 117ಬಿ, 117ಃ, 117ಃ, 117ಇ, 117 ಁಫ್ ಁಫ್ /1, 117 ಁಫ್ /2, 117ಃ, 117ಹೆಚ್/1, 117ಹೆಚ್/2, 117ಃ/1, 117ಃ, 117ಃ, 119, 120ಃ, 120ಃ, 120ಬಿ, 120 ಁಫ್, 120ಃ, 120ಹೆಚ್, 120ಃ, 120ಃ, 121ಃ, 121ಬಿ, 121ಃ, 122, 123ಃ, 123ಬಿ, 124ಃ, 124ಬಿ, 124ಃ, 126ಃ</p>	<p>250000</p>				
<p>261</p>	<p>ಃ</p>	<p>ಗ್ರಾಢು ಠಾಣಕ್ಕೆ ಲಗತ್ತಾಗಿರುವ ಹಾಗೂ ಸಢೀಪ ಬರುವ ಸರ್ವೆ ನಂಬರ್‌ಗಳು371ಬಿ, 371ಃ, 372ಃ, 372ಬಿ, 373ಇ, 373ಬಿ, 374ಃ, 374ಬಿ, 374ಃ, 376, 378, 379ಬಿ, 781ಃ, 781ಬಿ, 782, 783, 784, 787, 790, 791, 792, 792ಃ, 792ಬಿ, 793,</p>	<p>250000</p>				

ආලෝක

<p>262</p>	<p>126ඩ, 126ආ, 127, 128, 129, 130ඛ, 130ඪ, 130ණ, 1301/ඛ, 131ඩ, 132ඛ, 132ඩ, 133ඛ, 133ඩ, 133ආ, 133භ, 133ඣ, 133 චණ්, 133භ, 133ඤඤ, 133ඞ, 133ඤ, 133ඞ/1, 133ඞ/2, 133ඞ/3, 133ඞ, 133 චණ්, 133ඤ, 133ඤ, 133ඤ, 134, 135ඛ, 135ඩ, 135ආ, 136, 137ඛ, 138ඛ/1, 138ඛ/2, 138ඩ, 138ආ, 141ඛ, 141ඩ/1, 141ඩ/2, 141ආ, 142ඛ, 142ඩ, 142ආ, 142භ, 142 චණ්, 143ඛ, 144ඛ, 145ඛ, 146, 147ඛ, 147ආ, 147භ, 147ඣ, 148, 149ඩ, 150, 150ඩ, 150ආ, 151ඛ, 151ඩ/1, 151ඩ/2, 155, 158ඩ, 138ඛ, 138ඩ, 340ඛ, 340ඩ, 340ආ, 341ඛ, 341ඩ, 342ඛ, 342ඩ, 343, 344ඛ, 344ඩ, 345ඛ, 345ඩ, 346ඛ, 346ඩ, 347ඛ, 347ඩ, 347ආ, 347භ, 347ඣ, 348ආ, 351ඩ, 351ආ, 352ඛ, 352ඩ, 353ආ, 353භ, 353ඛ, 355ඩ, 358ඩ, 359, 360ඛ, 360ඩ, 360ආ, 360භ, 360 චණ්, 361, 363ඩ,</p>	<p>200000</p>				
------------	-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	---------------	--	--	--	--

ಆಲೂ

263		382ಎ, 382ಬಿ, 383ಎ, 383ಬಿ, 383ಅ, 384, 385, 385ಬಿ, 387, 388, 389, 390, 390ಎ/ಅ, 390ಬಿ, 391ಬಿ/2, 392, 393, 393ಬಿ, 394ಎ, 394ಬಿ, 395ಎ/1, 77ಬಿ, 772ಎ, 772ಬಿ, 773, 774, 775, 775ಬಿ, 776ಎ, 776ಬಿ, 777ಎ, 777ಬಿ, 77ಅ/ಅ1, 777ಅ/ಐ, 777ಐ, 778ಎ, 778ಅ, 794, 795, 798ಎ, 798ಬಿ, 799ಎ, 799ಬಿ, 800ಎ, 800ಬಿ, 801ಎ, 801ಬಿ, 802ಎ, 802ಬಿ, 803ಎ, 803ಬಿ/1, 390ಬಿ, 391ಎ/1, 391 ಬಿ/1,	200000				
264	ಖ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು44ಅ, 377ಎ, 377ಅ, 377ಐ, 378, 379ಎ, 379ಬಿ, 379ಅ, 378ಬಿ, 66ಎ, 68ಎ, 69ಬಿ, 71ಬಿ, 92ಬಿ, 92ಅ, 93, 94, 36ಬಿ, 40ಬಿ, 97ಅ, 106ಎ, 106ಬಿ, 106ಅ, 110ಎ,301ಎ, 301ಬಿ, 301ಅ, 301ಐ, 302ಎ, 302ಬಿ, 303, 304, 305ಬಿ/2, 789, 301ಉ,	200000				

೪೮೭

265	28ಬಿ, 29ಎ, 29ಅ, 32, 33, 354, 36ಎ, 363ಅ, 364, 365ಎ, 365ಬಿ, 366ಎ, 366ಬಿ, 366ಅ, 368ಎ, 368ಎ/2, 368ಬಿ/1, 368ಬಿ/2, 369ಎ, 369ಬಿ, 370, 371ಎ, 374ಬಿ, 373ಎ, 305ಅ, 306, 307, 308, 309, 310ಎ/1, 310ಎ/2, 311, 312ಬಿ, 315ಬಿ, 316ಎ, 316ಬಿ, 317ಎ/1, 317ಎ/2, 317ಬಿ, 318, 320, 322, 323, 324ಎ, 324ಬಿ, 396, 398, 398ಎ, 398ಬಿ, 398ಅ, 399ಎ, 399ಬಿ, 399ಅ, 400ಎ, 400ಬಿ, 400ಅ, 400ಐ, 401, 402, 404, 405, 439ಅ, 440, 441ಎ, 441ಬಿ, 442, 443ಎ, 443ಬಿ, 443ಅ, 444, 445, 446 ರಿಂದ 475ಎ, 349	200000				
266	6ಬಿ, 7, 8ಎ, 9ಅ, 10ಅ, 8ಬಿ, 9ಎ/1, 9ಎ/2, 9ಬಿ/1, 10ಎ/1, 10ಎ/2, 10ಬಿ, 479 ರಿಂದ 516 ಎಫ್	200000				
267	1ಅ, 1ಇ, 1ಐ, 2ಅ, 4, 6ಎ, 1ಎಅ, 1ಬಿ, 1ಬಿ/2, 1ಐ, 1 ಎಫ್, 1ಉ, 1ಹೆಚ್, 1ಐ, 1ಎ, 1ಕೆ, 2ಅ, 3, 8, 11ಎ, 11ಬಿ, 12, 13, 19, 20ಬಿ, 475ಬಿ ರಿಂದ 378ಅ, 516ಉ ರಿಂದ 527ಎ/2, 541ಅ/1, 541ಅ/2, 544ಅ ರಿಂದ 544 ಎಫ್ /3, 548ಬಿ, 548ಅ, 606ಎ, ಎ2, 606ಅ ರಿಂದ 619ಕ, 630ಎ&ಬಿ, 641, 642, 644 ರಿಂದ 646ಬಿ/1, 852 ರಿಂದ 857, 876 ರಿಂದ 934ಕ	200000				

ಛಲಛ

268	ಃ	<p>,405ಁ, 405ಬಿ, 406ಁ, 406ಬಿ, 406ಃ, 406ಃ, 407ಁ, 407ಬಿ, 407ಃ/1, 407ಃ/2, 408ಁ/1, 408ಁ/2, 408ಬಿ, 408ಃ, 409ಁ, 409ಬಿ, 409ಃ, 410, 411, 412, 413, 415, ಬಿ, 415ಃ, 415ಃ, 416, 417ಁ, 417ಬಿ, 417ಃ, 418ಁ/1, 418ಁ/2, 419ಬಿ/1, 418ಬಿ/2, 419, 420, 421ಁ, 421ಬಿ, 423ಁ, 13ಃ, 13ಃ, 13ಃ, 13 ಁಫ್, 13ಃ, 13ಃ, 14ಁ, 14ಬಿ, 15, 16ಁ, 16ಬಿ/ಃ, 16ಬಿ/ಃ, 17ಁ, 18, 527ಬಿ/2 ರಿಂದ 541ಬಿ/2, 542ಁ ರಿಂದ 544,544 ಁಫ್ ರಿಂದ 548ಬಿ/1ಃ, 606ಬಿ, 620 ರಿಂದ 629, 631 ರಿಂದ 640ಬಿ/4, 643ಁ&ಬಿ, 646ಬಿ/2 ರಿಂದ 851ಬಿ, 859 ರಿಂದ 869,</p>	200000				
269		<p>ನೀರು ಸೌಲಭ್ಯ ಪಡಿದಿರುವ ಸರ್ವೆ ನಂಬರ್ ಗಳು56, 68ಬಿ, 70ಁ/1, 70ಁ/2, 70ಁ/4, 72ಁ/1ಃ, 76ಁ, 76ಬಿ,57ಁ, 57ಬಿ, 58ಁ, 58ಬಿ, 59ಁ, 59ಬಿ, 68ಁ, 69ಬಿ, 87ಁ ರಿಂದ 89ಬಿ, 91, 92ಬಿ ರಿಂದ 95, 789</p>	400000				
270	ಃ	<p>20ಁ, 20ಬಿ, 20ಃ, 20ಃ, 20ಃ, 20 ಁಫ್, 21ಁ, 21ಬಿ, 21ಃ, 21ಃ, 22ಁ, 22ಬಿ, 23ಁ/1, 23ಁ/2, 23ಬಿ, 23ಃ/1, 23ಃ/2, 23ಃ/3, 45ಬಿ/1, 45ಬಿ/2, 46, 47, 60, 61ಁ, 61ಬಿ/1, 77ಬಿ, 79ಁ, 80ಁ, 80ಬಿ, 81ಁ, 81ಬಿ, 81ಃ, 82ಁ, 82ಬಿ, 83ಁ/1, 83ಁ/2, 83ಁ/3, 83ಬಿ, 84ಁ, 84ಬಿ, 84ಃ, 84ಃ, 84ಃ, 84ಃ, 84ಃ, 84ಃ ರಿಂದ 86 ಃ,</p>	400000				

ಆರ್ಥ

271		ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರ್ ಗಳು 25ಎ, 26ಎ, 26ಬಿ, 26ಆ, 27ಎ/2, 29ಎ, 44ಆ, 45ಎ, 24ಎ, 24ಬಿ/1, 24ಬಿ/2, 27ಬಿ/1, 27ಬಿ/2, 28ಎ, 28ಬಿ, 40ಬಿ, 41, 42ಎ, 42ಬಿ, 43ಎ, 43ಬಿ, 44ಎ, 44ಬಿ		350000			
272		826, 827, 828, 829, 830ಎ, 831ಬಿ, 833ಎ, 834ಎ, 834ಬಿ, 835, 836ಎ, 836ಬಿ, 838, 840ಆ , 840ಐ, 841, 842, 845ಎ, 845ಬಿ		350000			
273	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 51, 52, 55^, 55ಬಿ, 97ಎ, 105ಎ, 105ಬಿ, 107, 109ಬಿ/1, 109ಬಿ/2, 109ಆ/1,		400000			
274		359, 374ಆ		400000			
275		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 25ಬಿ, 130ಬಿ, 137ಬಿ, 140ಆ, 144ಎ, 144ಬಿ, 145ಎ 147ಬಿ, 149ಎ, 150ಎ, 152, 153, 156ಎ, 156ಬಿ, 156ಆ, 156ಐ, 156ಇ, 158ಎ, 159, 160ಎ, 160ಬಿ,		350000			
276		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 29ಬಿ, 29ಆ, 29ಐ, 29ಇ, 30ಎ, 30ಬಿ, 31ಎ, 31ಬಿ, 32, 33, 35ಇ, 35ಹೆಚ್, 36ಎ, 36ಬಿ, 191, 167ಬಿ, 343, 342ಎ, 433, 434, 435ಎ, 35ಎ, 35ಬಿ, 35ಆ, 35ಐ, 35಼, 35಼, 35 ಏಫ್, 35಼, 37ಬಿ, 38ಎ, 38ಎ/1, 38ಎ/2,		350000			
277		12, 14ಬಿ, 242ಎ, 637ಬಿ,		350000			

278	#	ಮಾನ್ಯರಮಸಲವಾಡ				1000	1500
279	15ಅ)	ಗ್ರಾಮ ಶಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು177, 178ಎ, 178ಬಿ, 178ಆ, 178ಉ, 179, 180, 181ಎ, 181ಬಿ, 181ಆ, 182, 183, 184ಎ, 184ಬಿ, 184ಆ, 185ಎ, 185ಬಿ, 185ಆ, 185ಆ/2, 186ಎ, 186ಬಿ, 187, 188, 189ಎ/1, 189ಎ/2, 189ಬಿ, 190ಎ/1, 190ಎ/2, 190 ಬಿ/1, 190ಬಿ/2, 191, 192, 193ಎ, 193ಬಿ, 194, 195ಎ, 195ಬಿ, 196, 197, 198, 199, 200 ಎ/1, 200 ಎ/2 ರಿಂದ 219 ಅ, 264 ಎಫ್ /^ ರಿಂದ 268ಬಿ/1ಆ, 268ಬಿ/2, 268ಆ, 270 ರಿಂದ 272 ಎ/1, 274 ಈ/1, 276 ಆ, 276 ಖ ರಿಂದ 284 ಬಿ	200000				
280	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು76 ಎ/2, 263 ಎ ರಿಂದ 264 ಇ, 286 ಬಿ/1 ರಿಂದ 291, 293ಎ ರಿಂದ 295 ಎ, 307ಬಿರಿಂದ 311ಎ, 311ಆ ರಿಂದ 315 ಬಿ,	150000				
281		295 ರಿಂದ 306	150000				
282	ಋ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು1 ರಿಂದ 2ಎ, 3ಎ, 4ಎ ರಿಂದ 7ಎ, 8 ರಿಂದ 26, 31 ರಿಂದ 43, 101ಬಿ ರಿಂದ 104 ಎ, 104ಆ ರಿಂದ 106 ಬಿ, 111 ರಿಂದ 118 ಬಿ, 119, 120 ಎ/1 ರಿಂದ 127, 134ಎ, 139, 166 ಬಿ,	150000				
283		28 ರಿಂದ 30ಬಿ, 44/1 ರಿಂದ 60ಬಿ/2, 106ಆ ರಿಂದ 110, 119ಬಿ, 128 ರಿಂದ 133ಬಿ, 134ಬಿ ರಿಂದ 138, 140 ರಿಂದ 165 169ಎ, 170 ರಿಂದ 171ಬಿ,	150000				

೪೯೧

284		386ಬಿ, 386ಅ/2, 387 ರಿಂದ 389ಎ, 391ಎ, 391ಎ/1 ರಿಂದ 406 ಹೆಚ್/2,	150000				
285		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು171ಅ, 171ಖ, 171ಇ, 176, 172ಬಿ, 272 ಅ, 274ಎ/1, 274ಎ/2, 274ಬಿ/1, 274ಬಿ/2, 274ಅ, 274ಖ, 274 ಎಫ್ /1 ರಿಂದ 276 ಬಿ, 167,	150000				
286	ಇ)	171ಇ, 172, 174, 219ಖ ರಿಂದ 220ಎ ರಿಂದ 224 ಬಿ, 231 ರಿಂದ 233 ಎ/2, 233 ಬಿ, 237 ರಿಂದ 262, 225 ರಿಂದ 230, 233 ಎ/1, 233 ಅ ರಿಂದ 236, 344 ರಿಂದ, 360 ಎ, 285, 316 ರಿಂದ 343/2, 360ಬಿ ರಿಂದ 385 ಬಿ, 390,	150000				
287		61 ರಿಂದ 101 ಎ,	150000				
288		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು2ಬಿ, 3ಬಿ, 175, 264 ಎಫ್ /, 268ಬಿ/1ಅ, 269ಎ, 269ಬಿ, 272 ಎ/2, 274ಇ, 284ಅ, 286ಎ, 292, 293ಎ,		200000			
289	ಉ)	7ಬಿ, 27, 104ಬಿ, 176ಎ/1, 307ಎ, 311ಬಿ,		200000			
290		168, 169ಬಿ, 169ಅ		200000			
291	#	ರಂಗಾಪುರ				1000	1500
292	16ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು30/2, 30/3, 31, 34/1, 39/3, 39/2, 39/5, 47/1, 47/2, 47/3, 47/41, 47/5, 43/1, 47/7, 49/1, 49/3, 32, 53, 54/1, 54/2, 55/1, 55/2, 56.	350000				

293	ಖ	ನೀರು ಸಬಿಲಭ್ಯ ಪಡೆದಿರವ ಸರ್ವೇ ನಂಬರುಗಳು2/2, 3, 4/2, 4/3, 4/4, 5/1, 5/2, 6/1, 6/2, 6/3, 9/1, 9/2, 9/4, 9/5, 10/2, 10/4, 10/5, 11/2, 12, 13/1, 13/2, 13/3, 14, 15/1, 15/2ಅ, 15/2ಋ, 16/1, 16/2, 16/3, 16/4, 17/1, 17/2, 18/1, 18/2, 18/3, 18/4, 19/1, 19/2, 19/3, 19/4, 20/1, 20/2, 21/1, 21/2, 21/3, 22/1, 22/2, 23/1, 23/2, 23/3, 23/4, 23/5, 23/6, 23/7, 23/8, 24/1,		500000			
294		ನೀರು ಸಬಿಲಭ್ಯ ಪಡೆದಿರವ ಸರ್ವೇ ನಂಬರುಗಳು.42/2, 24/3, 24/4, 25/1, 25/2, 26/1, 26/1 ಬಿ, 26/1 ಸಿ, 27/1, 27/2, 27/3, 28/1, 28/2, 29/2, 29/3, 33/1, 33/2, 34/2		500000			
295		36, 39/1, 39/2, 48/1, 48/3, 49/1, 49/2, 49/3, 50, 51		500000			
296	#	ವ್ಯಾಸಮಲ್ಲಾಪುರ				1000	1500
297	17ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೇ ನಂಬರುಗಳು1 ರಿಂದ 6, 9, 18, 21, 22, 23, 28, 30, 32 ರಿಂದ 43, 48, 49, 50, 52, 53, 55, 57, 58, 59, 61, 65 ರಿಂದ 99	100000				
298	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರು ಗಳು7, 8, 10,ರಿಂದ 17, 19, 20, 24, 26, 27, 31, 34 ರಿಂದ 47, 51, 54, 56, 60, 63 ರಿಂದ 64	100000				
299	#	ಶಿವಲಿಂಗನಹಳ್ಳಿ				1000	1500

೪೯೩

300	18ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 289ಬಿ/ಸಿ, 296, 299, 283, 284, 285, 286, 288, 290, 292, 293, 294, 295, 287, 300 ರಿಂದ 312, 383, 384, 385, 389,,	200000				
301		298	200000				
302		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 203, 204, 205, 207, 208, 209 ರಿಂದ 219	150000				
303	ಖ)	240 ರಿಂದ 254, 262 ರಿಂದ 282.	150000				
304		182, ರಿಂದ 184	150000				
305		255, 256, 257, 258, 259, 260, 261,	150000				
306		221, ರಿಂದ 224, 227 ರಿಂದ 230, 232, 234, 236, 237, 239,	150000				
307	ಇ)	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್ ಗಳು 4 ರಿಂದ 31, 50, 51, 53 ರಿಂದ 64,	200000				
308		33 ರಿಂದ 43, 45, 46, 47, 48, 65 ರಿಂದಷ್ಟು 99,	150000				
309		100, 101,	150000				
310	ಈ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 102 ರಿಂದ 116 ., 118, 119 ರಿಂದ 130, 132 ರಿಂದ 135	150000				

ಆಣಿ

319		<p>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ಸಂಬರ್ ಗಳು245ಅ ,248ಎ/3, 25/ಎ, 251ಬಿ/2, 252ಬಿ/2, 253ಬಿ/3, 253ಬಿ/5, 254ಎ/1, 254ಅ/1, 254ಅ/2ಎ, 254ಅ/2ಬಿ, 255ಅ/1, 255ಅ/3, 256ಎ, 256ಅ, 257ಎ,255ಅ/ಖ, 257ಅ/ಅ, 258, 259, 260ಎ, 260ಬಿ, 261ಎ,261ಬಿ/3, 261ಖ/4, 262ಎ, ಬಿ, 263ಎ, 264ಎ, 248ಖ/3, 224ಎ/2ಬಿ, 225ಎ/2ಅ, 224ಅ/1ಅ, 224ಅ/1ಖ,</p>	150000				
320	ಖ	<p>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ಸಂಬರ್ ಗಳು265 ರಿಂದ 267ಅ/2, 267ಇ ರಿಂದ 287, 288, 289ಅ ರಿಂದ 293ಬಿ, 294ಇ ರಿಂದ 294ಇ/3, 235ಬಿ,ಅ, 236ಎ,ಇ,ಖ, 237ಎ,ಬಿ, 238ಎ/2, 239ಎ,ಬಿ, ಅ, 349ಎ/1, ಎ/2ಬಿ, 255ಎ, ಬಿ/1, ಬಿ/2, ಬಿ/3, 249ಅ/1, ಅ/2, 253ಬಿ/4, ಬಿ5, 256ಬಿ, 259, 260ಎ, 258, 261ಎ, 262ಎ, ಬಿ, 263ಬಿ, 260ಬಿ.297 ರಿಂದ 298ಬಿ/1ಅ, 298ಬಿ/2ಇ, 300ಎ, ಬಿ, 301ಬಿ/1 ರಿಂದ</p>	150000				

ಆಫೀಸು

321		<p>301ಹೆಚ್/1ಎ, 303ಎ/1, 304ಬಿ, 305ಎ/2ಬಿ, 305ಬಿ2, ಬಿ1, 308ಎ/2 ರಿಂದ 309ಅ, 310, 311, 312ಎ ರಿಂದ 313ಎ/2ಬಿ, 313ಬಿ/2, 314ಎ, 314ಬಿ/2ಬಿ, 337ಬಿ1/3, 338ಎ/1ಬಿ, 349ಉ, 349ಫ, ಎ, 351 ರಿಂದ 353ಎ/1, 356ಬಿ, 331ಬಿ2, 338ಉ, 352ಎ/2, ಬಿ, 354, 355, 295ಎ, 300ಎ/1, ಬಿ/1.356ಎ ರಿಂದ 357ಬಿ, 358ಎ/2 ರಿಂದ 361ಎ/ಅ, 361ಎ/ಇ, 376ಇ,377ಅ, ರಿಂದ 379ಬಿ/ಅ, 380ಬಿ/2, 382ಬಿ/ಉ, 384ಅ ರಿಂದ 390, ಎ, 390ಅ/2, 391/1, 362ಎ, ಅ, 363ಎ, ಬಿ/1, ಬಿ/3, 364ಬಿ/ಅ,ಉ, ಇ, 365ಎ, ಅ, 366ಎ, ಬಿಲಉ, 368 ಅ, ರಿಂದ ಎಫ್, 370, 371ಬಿ, ಅ, 372ಅ,ಉ 375ಎ ರಿಂದ ಉ, 376ಎಬಿ, 381ಎ, 383ಎ, 390ಅ/1, ಉ, ಇ, 391ಬಿ1, ಬಿ/2, ಬಿ/3, 393ಬಿ</p>	150000				
322		<p>ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು199, 214 ರಿಂದ 234,</p>	150000				
323	ಇ	<p>60 ರಿಂದ 66, 117 ರಿಂದ 125, 134 ರಿಂದ 140, 126, ರಿಂದ 132, 144 ರಿಂದ 152, 132ಬಿ/1, 132ಅ/1, ಅ/1ಅ, ಅ/3, 137ಬಿ, 140ಬಿ/1, ಬಿ/2, ಅ/1, 147ಎ, 150ಎ/1, ಎ/2, ಎ/3, 151ಅ,ಉ,ಇ, 152 ಉ, ಇ, , ಉ, ಹೆಚ್, ಋ.ಋ, 152ಬಿ, 154ಎ, 154/1, 118ಎ2, 118ಬಿ1, 119ಬಿ,</p>	150000				

೪೯೭

324		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು30 ರಿಂದ 45ಅಖಇಎಪ್ಪ, 47, 48, 54, 55ಎ, 57, 58, 49ಎ/2, 56 ರಿಂದ 59ಬಿ, 66ಬಿ2 ರಿಂದ 74, 46ಬಿ, 49ಬಿ, 49ಅ ರಿಂದ ಅ/6, 51ಅ, 51ಇ, 52, 54^, 54ಎ/3, 54ಅ/ ^ಶ, 55ಎ/2, 55ಎ/3, 55ಬಿ, 55ಅ, 55ಅ/1, ಅ/2, 153ಇ	150000				
325		87 ರಿಂದ 96, 112, 111, 110, 109, 105, 104, 102, 100, 97, 98, 99,	150000				
326		106, 107, 114, 115, 113, 116, 193, 115ಬಿ, ಅ, ಖ, ಇ, 174ಬಿ/1,175ಅ, 177ಎ/2, ಎ/1,	150000				
327	ಈ	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು337, 339, 345, 343, 347, 340 ಖ, 345ಎ/2, 345ಬಿ/1, 345ಬಿ/2,	200000				
328	ಉ	ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರುಗಳು314ಬಿ/2ಬಿ, 327 ಬಿ/ಅ, 349ಅ/ಅ, 347ಬಿ/2, ಬಿ3, 347ಬಿ, 349ಎ, ಬಿ, 347ಬಿ/2, ಬಿ/3, 349 ಎಫ್, 346ಬಿ, 349ಬಿ, 346ಅ, 347ಎ/ಅ, 347ಎ/ಅ, 349ಇಖ	200000				
329		ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರುಗಳು338ಬಿ, 338ಅ2, 340ಎ, 340ಬಿ, 342^, 348ಎ ರಿಂದ ಎ4, 349ಊ, 349ಅ/1ಬಿ, ಬಿ2, ಬಿ3, 345ಎ/3, ಬಿ/2, ಬಿ/3,	200000				
330	ಊ	ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು350, 324ಎ/1, 302 ಎ, 330ಬಿ/2, 329	200000				
331	ಋ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು4ಬಿ/2ಅ, 4ಬಿ/2ಬಿ, 14ಬಿ/2ಎ, 14ಬಿ/2ಬಿ, 18ಎ, 18ಉ, 171/1,	200000				

ಛಢಢ

332		<p>171/ಇ, 171 ಖಇ, 171 ಇ, 184ಬಿ/3, 185ಬಿ/3, 185ಬಿ/3, 186ಁ, 186ಬಿ, 191ಁ 2/2ಬಿ, 192ಁ/2, 193ಁ/2, 196ಁ/2, 221ಬಿ/2, 222ಁ/2ಬಿ, 223ಁ/2ಬಿ, 223ಬಿ/2, 223ಁ/2ಬಿ, ಁ/2ಬಿ, 224ಁ/2ಬಿ, 224ಁ/ಁಁ,225ಃ/2ಬಿ, 226ಁ/2ಬಿ, 226ಬಿ/2, 56, 366/ಁ, 121ಁ/ಬಿ, 235ಇ, 248ಁ/3, 281ಁ/1, 281ಁ/3, 50, 306 ಬಿ/1ಁ,245ಁ/13, ಬಿ2, ಬಿ/3, ಁ1/ಬಿ4, 247ಁ/1, ಁ/2, 248ಁ/1, 248ಁ/2, ಬಿ/2, 278ಬಿ/3, 279ಁ/ಁ, 279ಁ/ಇ, 279ಇ/2, 278ಁ/3,280ಁ/46, 285ಇ/ಁ, 285ಇ/ಁ, 294ಁ, 294ಇ/1, 301ಁ, 309ಁ/1, 309ಇ/2, 311ಬಿ, 312ಁ/ಁ, 371ಁ/ಁ, 377ಬಿ, ಁ, 379ಬಿ/ಁ, 4ಬಿ/2ಁ, 5ಁ, 5ಬಿ2, 17ಁ/2, 17ಁ/2ಬಿ, 2ಁ, 24ಁಁ, 132ಁ1/ಬಿ, 161ಬಿ6,^ 162ಁ, 162ಁ/3, 163ಁ/1, 163ಁ/3, 164ಁ/1, 165, 166ಁ/1, 2, 166ಬಿ/2, 168ಁ, 169ಁ, 169ಁ/1, 169ಬಿ/2, 162ಁ/1, ಁ/2, ಁ/4, 163ಁ/2, ಁ/3, ಁ/4, 163ಬಿ/3, 164ಬಿ/1, ಬಿ2, 166ಁ/2, 163ಬಿ/1, 168ಁ/2, ಬಿ, 164ಁ, 27ಇ/1, 28ಬಿ, 32ಇ/3, 32ಇ/4, 35ಬಿ, 41ಁ/2, 51ಁ, 56ಬಿ, 70ಬಿ/2, 114ಬಿ, 115 ಁಫ್, 115ಁ/1, 119ಁ, 119 ಁಫ್, 121, 123ಁ, 124ಇ, 169ಬಿ/1ಁ, 1ಫಿಁ/1, 170ಁ/2, 170ಁ/3, 170ಁ/4, 170ಬಿ, 176ಁ/2, 176ಁ/3, 179ಁ, 179ಬಿ/1, 180, 183, 251ಬಿ, 252ಁ, 252ಬಿ, 253ಬಿ/1, 254ಁ/1, 254/2ಬಿ, 255ಁ, 255ಬಿ/1, 156ಁ, 157ಁ/2ಁ, 261ಁ, 261ಬಿ/1, 261ಬಿ/2, 261ಬಿ/3, 267ಁ, 298ಬಿ/2, 300ಁ/2, 367ಁ, 257ಬಿ,</p>		200000			
333	ಃ	<p>ಕಿಃಫೆ ಬಾಬಿ ಇರುವ ಸರ್ವೆ ನಂಬರ್ ಗಳು129ಇ, 132ಁ/1ಁ, 132ಁ/3, 132ಬಿ/3, 137ಁ/3, 137ಁ/1, 137ಁ/2, ಬಿ/2, 140ಁ/2, 148ಁ/1, 270 ಁಫ್, 275ಬಿ, 295ಁ, ಬಿ, 301ಇ/1ಁ, 303ಇ/1, 304ಬಿ, 313ಬಿ2/ಬಿ2, 393ಬಿ/3, 340ಁ, 346ಁ, 361ಁ/ಁ , 361ಁಁ, 361ಁ, 144ಁ, 145, 154ಬಿ/1, 155ಁ/1, 156ಬಿ, 158ಁ, 158ಁ, 305ಁ/2, 305ಁ/2ಬಿ, 305ಬಿ2/ಬಿ2, 306ಁ/1ಁ, 324ಬಿ/ಬಿ2, 337ಁ/1, 348ಬಿ, 351ಬಿ, 351ಁ, 356ಁ, 358ಁ/1, 358ಬಿ/2, 359, 385ಬಿ/ಁ, 390, 323ಬಿ/3, 390ಁ/1,</p>		200000			
334	#	ಹಗರನೂರು				1000	1500

ಆರ್ಥ

335	20ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 94, 96ರಿಂದ 100, 102 ರಿಂದ 107, 110 ರಿಂದ 112, 114, 115, 117 ರಿಂದ 130, 132, 134, 136, 137, 140 ರಿಂದ 152,	200000				
336		153 ರಿಂದ 157, 160, 101, 108, 109, 113, 116, 131, 139, 208,	150000				
337	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 292, 293, 294, 295, 296, 297, 298, 299, 300 ರಿಂದ 316, 317, 318, 319, 320, 321, 322, 323, 324, 325, 326, 327, 330, 331, 333, 329,	150000				
338	ಇ)	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್ ಗಳು 158, 159, 161, 162, 163, 164, 165, 166, 167, 168, 170, 171, 172, 174, 175, 178, 179, 180, 181, 182, 183, 184, 185, 186, 187, 190, 193, 195, 189, 197, 199, 200 ರಿಂದ 205, 206, 207,	250000				
339		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 44, 45, 46 ರಿಂದ 59,	150000				
340	ಈ)	60 ರಿಂದ 66, 68, 69, 71 ರಿಂದ 92,	150000				
341		1,2,3, 4,	150000				
342		,5 ರಿಂದ 21, 23, 24, 25, 26, 27, 28, 29, 30, 38 ರಿಂದ 42	150000				
343		ಉ)	ಕೆರೆ ಅಚ್ಚು ಕಟ್ಟಿಗೆ ಸೇರಿದ ಸರ್ವೆ ನಂಬರ್ ಗಳು 238, 239,,209 ರಿಂದ 218, 220, 222 ರಿಂದ 237, 241 ರಿಂದ 253, 282 ರಿಂದ 284, 286 ರಿಂದ 291		200000		

344	ಊ೦	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು138, 173, 176,ಬಿ, 177/ಎ, 191 ಡಿ 191ಬ,192 ಎ/1, 139ಬಿ, 240, 275 ಎ/1, 263 ರಿಂದ 274, 278 ರಿಂದ 281		200000			
345		,46 ಎ/1, 68 ಎ, 69 , 102 ಇ, 112 ಎ/1, 155 ಎ, 116 ಬಿ, 117 ಎನ್, 118 ಬಿ/4,132 ಎ, 133ಎ/1, 135, 137 ಬ, 254 ರಿಂದ 262,		200000			
346	J)	ತೆಂಗು ಮಾವು ಬಾಳೆ ಇತರೆ ತೋಟಗಾರಿಕೆಗೆ ಒಳಪಟ್ಟ ಸರ್ವೆ ನಂಬರ್ ಗಳು118 ಬಿ/4, 192ಎ/1, 283 ಬಿ/2			2ಇ+05		
347	#	ಹಕ್ಕಂಡಿ				1000	1500
348	21ಅ)	ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು97, 98, 99, 105 ರಿಂದ 111, 113, 114, 117, 119 ರಿಂದ 121, 123, 119, 201 ರಿಂದ 210, 212 ರಿಂದ 220,	200000				
349		91, 92, 94, 112, 115, 116, 118, 101, 102, 103, 85, 86, 87, 178, 197, 211, 231, 235, 221, 222, 226, 225, 100.	150000				
350	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 70 ರಿಂದ 73, 80, 82, 81, 78, 79, 88, 104, 111, 68, 69, 83, 84, 85, 112, 115, 116, 114, 107, 74, 75, 76, 90, 93, 96, 61, 63 ರಿಂದ 66, 60, 59, 62, 124, 125, 118, 122, 123, 132, 133, 194, 195, 196, 197, 198, 199, 200, 239, 240, 245, 67, 77, 86, 87, 89	150000				

೫೦೦

351		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 4, 6, 7, 37 ರಿಂದ 40, 42, 43, 44 ರಿಂದ 52, 134 ರಿಂದ 147, 170, 178, 179 ರಿಂದ 191, 194, 246 ರಿಂದ 272, 126, 127, 129,	150000				
352		9, 10 ರಿಂದ 20, 21 ರಿಂದ 33, 148 ರಿಂದ 168, 171 ರಿಂದ 177, 273 ರಿಂದ 285, 286, 41	150000				
353	ಇ)	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 95, 113, 114, 117, 132, 133, 192, 193, 200, 211, 228, 230, 232, 234 ರಿಂದ 238, 241 ರಿಂದ 244, 130, 131, 169	150000				
354		227, 229, 236, 233, 237, 239, 240, 245, 223, 224,	150000				
355	ಈ)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರುಗಳು 53, 54, 14, 15,		200000			
356		34, 57, 55, 56		200000			
357	ಉ)	ನೀರು ಸುಬಿಲಭ್ಯ ಪಡೆದಿರುವ ಸರ್ವೆ ನಂಬರುಗಳು 1 23, 3ಎ, 3ಬಿ, 3ಅ, 2ಬಿ/2ಎ, 2ಬಿ/2ಬಿ, 4ಎ, 4ಬಿ, 5, 8ಎ, 8ಬಿ, 10, 11ಎ/2, 11ಬಿ/2, 12ಬಿ/2, 12ಬಿ/4, 13ಎ/4, 13ಬಿ/2ಬಿ, 13ಅ/1ಎ, 13ಅ/3ಬಿ, 50ಎ, 50ಬಿಅ, 50ಬಿ/ಅ, 50ಅ, 52ಎ/ಅ, 52ಎ/ಖ, 39ಎ/1ಅ, 39ಎ/ಖ, 39ಎ/ಇ, 40ಎ/ಅ, 42ಎ/ಅ, 42ಎ/ಖ, 42ಇ, 43ಎ/ಅ, 45ಬಿ/1ಎ, 42ಎ/ಇ, 42ಬಿ, 42ಅ, 40		250000			

358	ಊ	ಕಾಲುವೆ ತುದಿಯಲ್ಲಿರುವ ಸರ್ವೆ ನಂಬರ್‌ಗಳು 35, 36, 58, 128, 140, 141		250000			
359	ಋ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು 80ಅ, 80ಐ, 84ಎ, 84ಬಿ, 85, 86ಅ, 88ಅ, 97, 98ಬಿ, 98ಅ, 99, 101, 116, 101ಬಿ/ಅ, 104ಎ/2, 105ಬಿ/1, 105ಎ/2, 106ಎ/2, 111ಅ, 107ಎ/2, 114ಎ/1, 118ಎ/2, 118ಬಿ/2, 119ಎ/2, 119ಬಿ/2, 119ಅ/2, 119ಐ/2, 119ಇ, 202ಬಿ, 202ಐ, 203ಎ/2, 203ಬಿ/2, 207ಬಿ, 209ಬಿ, 26ಬಿ/2ಬಿ, 218ಬಿ,		250000			
360	ೠ	61ಎ/1, 61ಎ/2, 62ಎ, 76ಬಿ/1, 76ಬಿ/2, 76ಅ/3, 95ಇ, 95 ಎಫ್, 96ಬಿ, 96ಅ, 121ಎ, 121ಬಿ, 122ಬಿ/2ಅ, 123ಬಿ/2, 123ಅ/2, 123ಐ/3ಬಿ, 132ಬಿ/2, 197ಬಿ/2, 197ಅ, 234ಅ/3, 234ಇ, 237ಎ, 237ಬಿ/1, 237ಬಿ/2, 244, 182ಬಿ/2, 183ಎ/2ಬಿ, 183ಬಿ/2, 187ಅ/ಅ, 187ಐ, 191ಎ/1, 192ಎ2ಬಿ, 92ಐ/2ಬಿ, 192ಇ/2ಬಿ, 194ಬಿ/2ಬಿ, 30ಅ/2, 32ಎ/1, 32ಐ/1,		200000			
361	#	60-ಹಾಳ್ ತಿಮ್ಮಲಾಸುರ				1000	1500
362	22ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 33ರಿಂದ 36, 38 ರಿಂದ 40, 32, 31, 30, 2ಬಿ /2,3ಎ/ 2, 4ಎ/2	200000				
363		41 ರಿಂದ 42, 50,	200000				

೫೦೩

364		77 ರಿಂದ 85, 23 ರಿಂದ 28, 41 ರಿಂದ 49, 54 ರಿಂದ 60, 51 ರಿಂದ 53,	200000				
365		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 29,43,72,73	200000				
366	ಖ	61 ರಿಂದ 71, 44 ರಿಂದ 49,7 ರಿಂದ 9, 20 ರಿಂದ 22, 61 ರಿಂದ 63, 74 ರಿಂದ 76,91 ರಿಂದ 104, 156 ರಿಂದ 158, 153, 155, 223, 233, 245, 244, 238, 241 ಎ/3, 242,	200000				
367		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 271, 272, 210, 212, 211, 204, 203,,93 ರಿಂದ 294, 300 ರಿಂದ 308, 121 ರಿಂದ 132,	150000				
368		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 309 ರಿಂದ 333	150000				
369		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 10 ರಿಂದ 17,64 ರಿಂದ 71, 86 ರಿಂದ 90, 75 ರಿಂದ 85, 84, 2ಬಿ ಎ, 3 ಎ2, 4 ಎ2,	200000				
370		202 ರಿಂದ 209, 247 ರಿಂದ 266, 268 ರಿಂದ 270, 267, 209,	150000				
371	ಇ	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 105 ರಿಂದ 120,151 ರಿಂದ 152, 100 ರಿಂದ 111, 154, 113 ರಿಂದ 124, 105 ರಿಂದ 110,	150000				
372		ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 220 ರಿಂದ 214, 224 ರಿಂದ 227, 159 ರಿಂದ 201, 221 ರಿಂದ 223, 133 ರಿಂದ 149,273 ರಿಂದ 279,280 ರಿಂದ 299,	150000				
373	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು32, 33, 21, 24,15, 16,218, 194,261, 264, 249,	200000				

374	#	ಹಿರೇಕೊಳಚಿ				1000	1500
375		ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು 107, 108, 109, 110, 112, 114, 115 ಇ, ಬಿ, 116, 138, 141, 143, 144 ಎ. ಬಿ, ಸಿ, 146 ಎ, ಬಿ, ಸಿ,	200000				
376	23ಅ)	121, 122, 123, 125 ರಿಂದ 32, 90 ರಿಂದ 104, 106, 111, 133, 134, 20, 21, 27, 30, 60, 61, 68, 83, 147, 148, 149, 153, 154 ರಿಂದ 161, 163, 164, 168, 169, 170, 171, 172ಎ, 173, 174, 175, 176ಬಿ, 203, 204, 205, 206, 239, 240, 242, 248, 253 ರಿಂದ 271, 276, 277, 278, 1 ರಿಂದ 19, 22 ರಿಂದ 26, 28, 29, 31 ರಿಂದ 48, 49ಎ, 52 ರಿಂದ 59, 62 ರಿಂದ 67, 68, 69, 70, 71 ರಿಂದ 82, 84 ರಿಂದ 89, 136, 151, 152, 186 ರಿಂದ 202, 207 ರಿಂದ 238, 241, 246, 244, 245, 247	150000				
377	ಖ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 177, 178, 179, 250, 251, 272, 273, 274,	150000				
378		50, 51, 180, 181, 182, 183, 184, 185	150000				
379	ಇ)	ಕಾಲುವೆ ತುದಿಯಲ್ಲಿರುವ ಸರ್ವೆ ನಂಬರ್‌ಗಳು 15, 16, 212		200000			

ಬಿ೦ಬಿ

380		ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು . 114ಎ/2, 115ಅ, 117ಎ, 118ಬಿ, 138 ಎಫ್, 137ಇ ಎಫ್, 139ಎ, 140ಅ/1, 142ಇ/2, 145ಖಇ, 146ಐ/2, ಎಫ್ /1, ಎಫ್ /2,		200000			
381	ಈ)	119ಬಿ, 120ಬಿ, 105, 150ಎ/1, 162, 165, 166ಬಿಅ, 167ಎ/6, 172ಬಿ, 176, 243, 249ಎಬಿಅ, 252ಎಬಿಅ,		200000			
382		49ಬಿ/1, 70ಅ/1		200000			
383	#	ಹೂವಿನಹಡಗಲಿ					
384	24ಅ)	ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು65, 66, 67, 68, 69, 81ರಿಂದ 84, 85ಎ, 85ಸಿ, 85ಡಿ, 86 ರಿಂದ 90, 93, 94, 95, 98, 105 ರಿಂದ 130, 284, 285 ರಿಂದ 306, 308 ರಿಂದ 311, 313 ರಿಂದ 315, 318 ರಿಂದ 322, 324 ರಿಂದ 333, 335, 337 340, 33, 34, 35, 37 ರಿಂದ 48, 50 ರಿಂದ 53, 55 ರಿಂದ 57, 454, 456 ರಿಂದ 462, 464 ರಿಂದ 468, 470 ರಿಂದ 472, 475, 479, 480, 484, 485, 486, 488, 489, 490, 555, 556, 558,		800000			

೫೦೬

385		59 ರಿಂದ 64, 131 ರಿಂದ 133, 144, 145, 151 ರಿಂದ 178, 180 ರಿಂದ 225, 347 ರಿಂದ 368, 370 ರಿಂದ 383, 386 ರಿಂದ 388, 390 ರಿಂದ 395, 397 ರಿಂದ 404, 406 407, 409 ರಿಂದ 413, 415 ರಿಂದ 418, 420 ರಿಂದ 434, 437 ರಿಂದ 442, 447, 449, 452, 453.	800000				
386		6, 7, 9, 11, 12, 13, 17 ರಿಂದ 20, 29, 31, 32, 495, 496, 498, 499, 503, 504, 505, 508, 514, 515, 517, ರಿಂದ 525, 527 ರಿಂದ 554, 559 ರಿಂದ 563,	500000				
387		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 70 ರಿಂದ 79, 91, 92, 96, 97, 99 ರಿಂದ 101, 103, 104, 316, 323, 334, 341 ರಿಂದ 346,.	350000				
388	ಖ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 146 ರಿಂದ 150, 446, 451, 21 ರಿಂದ 28, 492, 493, 506, 507, 509 ರಿಂದ 513,	750000				
389		473, 474, 482	750000				
390	ಇ	ಬಂಡಿ ದಾರಿಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 100, 102, 134 ರಿಂದ 142, 144, 226 ರಿಂದ 280, 282, 283, 481, 483, 487, 491, 478 ಎ/1,	350000				
391		492, 500 ರಿಂದ 502, 526, 493	750000				

392		<p>ರಾಜ್ಯ ಹೆದ್ದಾರಿ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್ ಗಳು 231 ,233 .235, 192 ,191, 190 ,183, 181, 169, 171, 172 ,175 ,143 ,142, 157 ,155 153 ,151 ,147, 137 ,138 ,104 ರಿಂದ 109,113, 72 ರಿಂದ 76, 70,36,26,22 ರಿಂದ 28, 334, 336 ರಿಂದ 345,314, 307 ರಿಂದ 310, 115, 116, 121, 122. 143 ,174, 173, 170, 169, 279, 248, 243, 242, 240, 281,274 ,272,533, 528, 418, 419, 491, 420, 422, 445, 446, 496, 497, 487, 448, 450, 474, 473, 468, 469 ಹಾಗೂ ಇತರೆ</p>	1000000				
393	ಈ	<p>ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು1 ರಿಂದ 5, 8, 10, 14, 16, 80, 307, 312, 315, 325,179, 281, 369, 396, 405, 408, 414, 419, 435, 436, 443, 444, 445, 448, 450</p>		800000			
394		<p>30, 494, 497, 516,36, 49, 54, 58, 455, 463, 557</p>		800000			

395	ಉ	<p>ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತನೆಯಾದ ಸರ್ವೆ ನಂಬರುಗಳು13ಬಿ418 ಎ.ಪೈಕಿ , 280ಬಿ 249ಬಿ, 418 ಸಿ,284ಬಿ/18,ಬಿ7,ಬಿ9,ಬಿ4,ಬಿ15,ಬಿ8,ಬಿ2,ಬಿ17,ಬಿ6,ಬಿ10,ಬಿ5,ಬಿ3,ಬಿ19,ಬಿ16, 281ಬಿ/2, 281 /2, 281 ಬಿ/1, 107 ಡಿ. 530ಎ ಪೈಕಿ, 280ಬಿ1,ಬಿ2, 143/1, 143/2, 143/3, 496ಪೈಕಿ 280 ಬಿ2, ಸಿ 2 113ವ/1, 113ವ2, 113 ಡಿ, 108 ಡಿ, 170 ಎ, 284ಬಿ 20, 299ಜಿ, 399ಹೆಚ್. 174 ಬಿ, 142ಡಿ, 276ಡಿಪೈಕಿ 142ಹೆಚ್, 138 ಎ/1 ಬಿ,138 ಎ/1 ಡಿ, 115 ಬಿ, 139ವ 419 ಎ/ಎ, 399 ಸಿ, 374ಬಿ ಪೈಕಿ 172ಪಿ 399ಸಿ, 419 ಎ/ಎ, 162 ಬಿ/3, 162 ಬಿ/2, 420 ಸಿ, 284 ಬಿ/20 ಎ/ಅ, 142 ಬ/2, 157, 163 ಎ/2, 164, 36ಎಸ್ 36ಎ, 36 ಹೆಚ್, 36 ಆರ್ 36ಪಿ 142 ಜಿ/1, 419 ಎ/ಎ, 286 ಬಿ/1, 419 ಎ/1 ಡಿ, 420 ಸಿ, 234 ಬಿ/2 ಎ/ಅ, 142 ಬ/2, 163ಎ/2, 528ಎ, 286 ಬಿ/1, 173 ಎ/3, 103/2, 156/2, 242/1, 275 ಎ/2,</p>		3000000			
396	#	ಅಂಗೂರು				1000	1500
397	25ಅ)	<p>ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರುಗಳು8 ರಿಂದ 12ಎ, 12ಃ ರಿಂದ 15ಬಿ, 16ಎ ರಿಂದ 17, 18ಬಿ, 18ಅ, 23/1, 23/2, 23/4 ರಿಂದ 23/7, 25ಎ/1 ರಿಂದ 26ಬಿ, 27ಅ ರಿಂದ 36ಅ12, 176, 177, 175, 174, 172, 171, 170ಉ, 170 ರಿಂದ 173, 179, 180, 181, 183ಎ ರಿಂದ 183ಉ,</p>	200000				

೫೦೯

398		215ಬಿ ರಿಂದ 217, 218ಬಿ, 220ಕೆಚ್, 227ಎ/2 ರಿಂದ 227ಎ/4, 227ಬಿ/ಅ, 227ಉ, 227 ಎಫ್,	120000				
399	ಖ)	ಬಂಡಿ ದಾರಿಗೆ ಲಗತ್ತಾದ ಸರ್ವೆ ಸಂಬಂಧಗಳು38ಎ ರಿಂದ 40, 170ಕೆಚ್, 170ಬಿ, 170ಎ, 181ಬಿ, 196ಎ ರಿಂದ 198, 213ಬಿ, 213ಅ, 185, 43ಎ, 43ಬಿ, 48 ಎಫ್ /1 ರಿಂದ 49, 153ಬಿ ರಿಂದ 169, 228ಬಿ ರಿಂದ 229ಬಿ, 237ಬಿ, 45, 46ಅಉ, 230ಎ ರಿಂದ 237ಎ, 237ಅ ರಿಂದ 242ಎ/1, ರಿಂದ 243ಇ, 50ಎ, 50ಬಿ, 52 ರಿಂದ 61ಎ, 61ಅ ರಿಂದ 64ಎ, 64ಅ ರಿಂದ 70, 72 ರಿಂದ 79ಅ, 81ಎ ರಿಂದ 85 86ಬಿ ರಿಂದ 88, 91ಎ ರಿಂದ 92ಎ+ಬಿ, 92ಎ +ಬಿಇ ರಿಂದ 99ಬಿ, 101ಎ ರಿಂದ 103ಅ+ಬಿ, 105ಎ ರಿಂದ 110ಎ/2, 114ಉ/2 ರಿಂದ 114, 118ಎ, 120ಬಿ/2, 121, 122 ರಿಂದ 126ಎ, 126ಅ, 126ಉ, 126 ಎಫ್, 126ಬಿ ರಿಂದ 128ಬಿ, 200 ರಿಂದ 203, 205ಎ ರಿಂದ 206ಎ, 207 ರಿಂದ 213ಎ, 244ಎ, 247ಎ, 247ಬಿ/2 ರಿಂದ 248ಬಿ/1, 250 ರಿಂದ 251ಬಿ,	120000				
400		89, 242ಎ/2,	120000				

೫೧೦

401		111,112ಎ/2, ರಿಂದ 113ಎ, 114ಎ ರಿಂದ 114ಅ/2, 114ಉ ರಿಂದ 114ಫ, 114ಕೆ/1 ರಿಂದ 117ಅ, 118ಬಿ, 119ಋ ರಿಂದ 120/1, 206/ಬಿ ರಿಂದ 206ಅ, 243 ಎಫ್, 244 ರಿಂದ 246ಋ, 248ಬಿ/2 ರಿಂದ 250ಎ, 252ಎ ರಿಂದ 260ಋ, 120ಎ1 ರಿಂದ 121ಬಿ1, 133ಬಿ ರಿಂದ 138, 152ಎ ರಿಂದ 153ಎ2, 185ಅ ರಿಂದ 194, 214 ರಿಂದ 215ಎ, 219 ರಿಂದ 220ಉ, 243ಋ, 243ಇ,	120000				
402	ಇ)	ಕಾಲುವೆ ತುದಿಯಲ್ಲಿರುವ ಸರ್ವೆ ನಂಬರ್‌ಗಳು15, 16, 212		200000			
403	ಈ)	ಕೊಳವೆ ಬಾವಿ ಇರುವ ಸರ್ವೆ ನಂಬರ್ ಗಳು . 2ಎ, ರಿಂದ 3ಋ, 4ಬಿ ರಿಂದ 5ಎ, 6ಎ, 9ಬಿ, 10, 11, 13ಬಿ, 14ಬಿ, 18ಎ, 19/1 ರಿಂದ 20/2,22 ರಿಂದ 23/2, 23/4 ರಿಂದ 28, 185ಎ+ಬಿ, 221ಎ ರಿಂದ 226ಎ, 226ಅ/1 ರಿಂದ 226ಇ/3,		200000			
404		27ಎ, 27ಬಿ,		200000			
405		215ಎ,		200000			
406		195ಎ ರಿಂದ 195ಅ,		200000			
407	ಈ	147 ರಿಂದ 150/2, 151ಬಿ, 175ಎ, 228,		200000			
408		41		200000			
409		129, 130, 132ಎ, ರಿಂದ 138, 140ಎ ರಿಂದ 143ಎ/5, 143ಅ ರಿಂದ 145/2,147 ರಿಂದ 148ಎ,		200000			

ಕ್ರ.ಸಂ.	ಉಪ ಕ್ರ.ಸಂ.	ಹೋಬಳಿ /ಗ್ರಾಮ/ಸರ್ವೇನಂ./ಪ್ರದೇಶ	ತರಿ	ಬಾಗಾಯ್ತು	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನದ ದರ		
			ಎಕರೆಗೆ ರೂ.ಗಳಲ್ಲಿ	ಎಕರೆಗೆ ರೂ.ಗಳಲ್ಲಿ	ಪ್ರತಿ ಚದುರ ಮೀಟರ್‌ರೂ.ಗಳಲ್ಲಿ		
1	1A	2	5	9	11	17	21
409	26	ಕತ್ತೆಬೆನ್ನೂರು				1000	1500
410	1ಅ	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖುಷ್ಕಿ ಸರ್ವೇ ನಂಬರ್‌ಗಳು.1 ರಿಂದ 45	200000				
411	ಆ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರ್‌ಗಳು43,	150000				
412		248, 249, 251, ರಿಂದ 254, 256, ರಿಂದ 264, 266 ರಿಂದ 271, 273 ರಿಂದ 295, 297 ರಿಂದ 308, 310 ರಿಂದ 312,	150000				
413		158, 161 ರಿಂದ 169, 171 ರಿಂದ 174, 176 ರಿಂದ 179, 181 ರಿಂದ 189, 191 ರಿಂದ 201,	150000				

೫೧೨

414		313 ರಿಂದ 319, 321 ರಿಂದ 331, 333, 335 ರಿಂದ 342,	150000				
415	ಆ	203 ರಿಂದ 211, 20 (ಪಿ), 214 ರಿಂದ 230, 232, 237 ರಿಂದ 246, 343.	150000				
416		344 ರಿಂದ 350, 352 ರಿಂದ 356, 358, 360 ರಿಂದ 397,	150000				
417	ಇ	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 46 ರಿಂದ 52, 54 , 55, 58 ರಿಂದ 75, 77 ರಿಂದ 79,	150000				
418		149, 151 ರಿಂದ 156,	150000				
419		148 (ಪಿ), 88, 89, 91 ರಿಂದ 93, 97, 98, 146, 99, 100, 102, 104, 105, 107, 151 (ಪಿ), 108 ರಿಂದ 128, 130 ರಿಂದ 133, 135, 137 ರಿಂದ 144,	150000				
420		80 ರಿಂದ 87	150000				
421	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 53, 56, 57, 76, 90, 94, 95, 96, 101, 103, 106, 76, 136, 147, 150, 159, 160, 180, 168		200000			
422		134, 350, 357, 351, 234 ರಿಂದ 266		200000			
423		359, 170, 191, 212, 213, 231, 233, 235, 236, 238, 239, 247, 250, 255, 272, 296, 309, 320, 332, 334		200000			
424	27	ಕುರುವತ್ತಿ				1000	1500

ಚಿರಾ

425	2f	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು. 33, 34, 46, 47, 95 40 ರಿಂದ 42, 1 ರಿಂದ 9, 11 ರಿಂದ 14, 24 ರಿಂದ 29, 91 ರಿಂದ 83, 88 ರಿಂದ 90, 92, 98 ರಿಂದ 100, 102, 210, 114, 117, 120 ರಿಂದ 126, 132 ರಿಂದ 135, 137 ರಿಂದ 143, 146 ರಿಂದ 149, 151 ರಿಂದ 158, 160, 161, 163 ರಿಂದ 165, 168 ರಿಂದ 171, 177, 200, 211, 217, 220, 222 ರಿಂದ 232, 243 ರಿಂದ 253, 255 ರಿಂದ 259, 262, 264,30 ರಿಂದ 32	250000				
426		211, 217, 220, 222 ರಿಂದ 232, 243 ರಿಂದ 253, 255 ರಿಂದ 259, 262, 264,	200000				
427	ಆ	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂ.ಗಳು91, 93, 94, 233 ರಿಂದ 241,68 ರಿಂದ 97,	300000				
428		76', 78'	200000				
429	ಇ	ಬಂಡಿ ದಾರಿಗೆ ಲಗತ್ತಾದ ಸರ್ವೆ ನಂಬರ್‌ಗಳು273	200000				
430	ಉ)	ನೀರು ಸಬಲಭ್ಯ ಪಡೆದಿರುವ ಸರ್ವೆ ನಂಬರ್‌ಗಳು48 ರಿಂದ55, 56 ರಿಂದ 86, 71, 84 ರಿಂದ86, 174 ರಿಂದ176, 182 ರಿಂದ199, 201 ರಿಂದ203, 206 ರಿಂದ209, 218 , 219		300000			
431	ಊ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 80, 87, 101, 10 ರಿಂದ23, 35 ರಿಂದ39, 43 ರಿಂದ45, 96, 97, 109, 116, 103 ರಿಂದ108, 111 ರಿಂದ113, 115, 118, 119, 127 ರಿಂದ131, 136, 144, 145, 150, 152, 159, 162, 166, 167, 172, 173, 178, 179, 180, 181, 204, 205, 210, 212 ರಿಂದ216, 221, 254, 260, 261, 263, 265 ರಿಂದ270		300000			

೫೧೪

432	ಖು)	ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು. 60, 61					
433	#	ಡೊಂಬರಹಳ್ಳಿ				1000	1500
434	3f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು. 57, 58, 62, 67, 68, 26, 27, 29, 30, 33, 34, 35, 40, 41, 42, 43, 45, 50, 53,	200000				
435		11, 12, 14, 15, 17, 18, 70, 19, 20, 23, 24, 25	200000				
436	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು. 44, 46, 47, 52, 54	150000				
437	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 19, 1, 2, 3, 7	150000				
438	ಈ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು, 59, 60, 61, 63, 64, 65, 69, 48, 49, 51,		200000			
439		8, 10, 13,16, 4, 5, 6, 21, 22, 28, 31, 32, 40,		200000			
440	#	ತುಂಬೀನಕೇರಿ				1000	1500
441	4f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು. 2 ರಿಂದ 10, 13, 15 ರಿಂದ 31, 33 ರಿಂದ 38, 44 ರಿಂದ 49, 54 ರಿಂದ 63, 85 ರಿಂದ 93, 95, 51, 52, 40 ರಿಂದ 43, 113 ಬಿ	150000				

ಚಿರಂಜಿ

442	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ಸಂಬರ್‌ಗಳು 173 ರಿಂದ 175, 68, 69, 156 ರಿಂದ 164, 166 ರಿಂದ 172,	150000				
443		128 ರಿಂದ 145, 180 ರಿಂದ 192	120000				
444	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ಸಂಬರ್‌ಗಳು 75 ರಿಂದ 80, 94, 97, 98, 82, 109, 108 ಬಿ, 100 ರಿಂದ 105, 64 ರಿಂದ 67, 70 ರಿಂದ 73, 119 ರಿಂದ 126, 143 ರಿಂದ 154, 115ಎ	120000				
445	ಈ)	ಕೊಳವೆ ಬಾವಿ ಇರುವ ಸರ್ವೆ ಸಂಬರ್‌ಗಳು, 13ಎ/2, 71ಬಿ, 55 ಬಿ 2,		200000			
446		90ಬಿ, 116ಬಿ, 134ಎ, 114ಬಿ, 115ಬಿ, 151ಬಿ,		200000			
447		151ಬಿ, 5ಬಿ, 6ಎ, 3, 4,		200000			
448	#	ದಾಸನಹಳ್ಳಿ				1000	1500
449	5f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ಸಂಬರ್‌ಗಳು 1 ರಿಂದ 9, 11, 14 ರಿಂದ 19, 21 ರಿಂದ 23, 25, 26, 28, 32 ರಿಂದ 34, 36 ರಿಂದ 43, 45 ರಿಂದ 64, 66 ರಿಂದ 75, 78 ರಿಂದ 86, 88,	200000				
450		89 ರಿಂದ 96, 99 ರಿಂದ 108, 110 ರಿಂದ 114, 116 ರಿಂದ 162, 164 ರಿಂದ 177, 179, 225 ರಿಂದ 229, 231 ರಿಂದ 234, 236, 239, 241, 242, 246 ರಿಂದ 250, 252 ರಿಂದ 282, 284 ರಿಂದ 287, 290 ರಿಂದ 294	200000				

೫೧೬

451		ಬೋರಿನಿಂದ ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರ್‌ಗಳು. 10ಡಿ 12ಬಿ, 13ಬಿಟಿಇ, 20 ಎ, 24ಬಿ 27ಎ, 29ಬಿ 30ಎ, 31 ರಿಂದ 35ಎ, 4 ಅ, 44ಡಿ, 65ಎ, 76ಡಿ, 77ಬಿ,		200000			
452	ಅ)	77C, 98A, 109 C, 115, 178L, 180E, 181C, 224B, 228A, 235C, 238, 240A/1, 243C, 245A, 283C, 288A, 292A,E 295B		250000			
453	#	ಪೋತಲಕಟ್ಟಿ				1000	1500
454	6f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖುಷ್ತಿ ಸರ್ವೆ ನಂಬರ್‌ಗಳು 1 ರಿಂದ8, 9 ರಿಂದ21, 23 ರಿಂದ35, 37 ರಿಂದ52, 54 ರಿಂದ59, 61 ರಿಂದ 196,	150000				
455	ಅ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 6, 7, 22, 53, 60		250000			
456	#	ಬೂದನೂರು				1000	1500
457	7f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖು ಸರ್ವೆ ನಂಬರ್‌ಗಳು. 1o, 2 ರಿಂದ26, 27, 28, 30 ರಿಂದ57, 59 ರಿಂದ64, 66, 68 ರಿಂದ70, 72, 74 ರಿಂದ129, 131, 132, 135 ರಿಂದ141, 144, 146 ರಿಂದ162, 164 ರಿಂದ220, 222 ರಿಂದ223 ರಿಂದ230, 233 ರಿಂದ144, 246 ರಿಂದ148, 250, 251, 257, 262 ರಿಂದ268, 273, 275, 277, 278, 279, 280, 283 ರಿಂದ289, 291,	250000				

೫೧೭

458		292 ರಿಂದ296, 299, 301, 303, 304, 306, 310 ರಿಂದ312, 314 ರಿಂದ316, 318 ರಿಂದ320, 322 ರಿಂದ326, 328 ರಿಂದ332, 334 ರಿಂದ338, 341, 343, 345, 346, 347, 349, ರಿಂದ360, 362, 367, 370 ರಿಂದ372, 374, 376, 377, 379 ರಿಂದ382, 384 ರಿಂದ411, 413 ರಿಂದ419	250000				
459	ಅ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು8ಎ/2, 58ಬಿ, 67ಬಿ, 73ಸಿಬಿ, 119ಸಿ, 124ಸಿ, 130, 132, 134ಇ, 142ಇ, 143ಎ/3, 145ಇ, 221, 231/1, 232ಬಿ, 240, 245ಎ, 245ಸಿ, 249, 256ಬಿ, 258, 259ಸಿ, 260ಬಿ, 261, 269 TM ಇ, 269ಬಿ, 270ಬಿಸಿ, 270 TM , 271ಎ, 271ಸಿ, 272ಎ/1, 272, 874ಸಿ, 876ಬಿ, 281ಎ, 262ಎ, 282ಬಿ, 291ಬಿ, 292ಇ, 274, 276,	250000				
460		297ಎ/2, 298ಬಿ, 302ಸಿ, 305, 307/ಇ, 313ಎ, 317, 317 TM , 317 ^{ಫಿ} , 321ಬಿ, 227, 339ಎ, 340ಬಿ, 342ಬಿ, 348ಬಿ, 361, 368, 369, 373, 378, 380, 383, 412ಎ, 416ಎ.	250000				
461	#	ಬ್ಯಾಲಹುಣ್ಣೆ				1000	1500
462	ಃf)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು34 ರಿಂದ73, 75, 77 ರಿಂದ 85, 86, 87,	250000				
463	ಅ)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರ್‌ಗಳು1 ರಿಂದ 11, 12 ರಿಂದ 32	300000				

ಚಿರಲ

464	#	ಮಕರಬ್ಬಿ				1000	1500
465	9f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು34, 35, 37, 38 ರಿಂದ 45, 63, 46ಎ, 86, 86ಸಿ,	250000				
466		64 ರಿಂದ85, 87, 88, 90, 91, 92,	250000				
467	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 166 ರಿಂದ179, 151 ರಿಂದ165, 180, 181, 182, 184 ರಿಂದ200, 201 ರಿಂದ224.	200000				
468	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು117 ರಿಂದ140, 144, 142, 146, 145, 147, 148, 149, 150, 141,	250000				
469		96 ರಿಂದ116	200000				
470	ಈ)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರ್‌ಗಳು2 ರಿಂದ33, 27/3,		250000			
471		1, 9ಬಿ, 14, 27, 47 ರಿಂದ62, 95		250000			
472	#	ಮಾನಿಹಳ್ಳಿ				1000	1500
473	10f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು. 42, 43, 45, 47, 48, 49 ರಿಂದ54, 57 ರಿಂದ61, 79 ರಿಂದ83, 19 ರಿಂದ26, 29, 30 .	200000				
474		63 ರಿಂದ72, 73 ರಿಂದ77,	150000				

ಚರ್ಚೆ

475	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು129 ರಿಂದ131, 8 ರಿಂದ41, 27, 28, 31 ರಿಂದ33, 36 ರಿಂದ41, 63 ರಿಂದ69, 35, 91, 94, 99, 100, 97, 92, 101, 102 ರಿಂದ110, 105, 106, 122ಎ, 133 ರಿಂದ142, 145 ರಿಂದ146, 148 ರಿಂದ160, 161 ರಿಂದ169, 178, 180, 181, 185 ರಿಂದ 187, 188, 194 ರಿಂದ197.	150000				
476	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು85, 89, 90, 950, 98, 114, 111 ರಿಂದ113, 1 ರಿಂದ7, 34, 70, 107, 109, 179, 181 ರಿಂದ183, 192, 193, 171 ರಿಂದ174, 184, 139, 141, 491, 189, 190.	150000				
477	ಈ)	ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರ್‌ಗಳು 93ಬಿ.		200000			
478	ಉ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು63ಬಿ, 52ಎ, 76'TM, 75ಎ, 59'TM, 52ಬಿ, 59ಎಲ್ 119ಎ, 131ಎ, 191'TM,		200000			
479	ಊ)	ಕೈಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು380, 381		1000000			
480	#	ಮೈಲಾರ				1200	1500
481	11f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು. 67 ರಿಂದ71, 74, 78, 80, 84,, 86, 87, 100, 111, 113, 114, 116,	250000				
482		11, 16 ರಿಂದ21, 23 ರಿಂದ27, 35 ರಿಂದ38 54, 62, 64,	200000				
483		158 ರಿಂದ161, 163, 165, 166, 167, 169, 170, 172, 173, 176, 178, 180, 182,	200000				

484		126 ರಿಂದ132, 137 ರಿಂದ149, 152, 153, 195, 215,	200000				
485		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು171,	250000				
486	ಅ)	134, 135,	200000				
487		4 ರಿಂದ8, 10, 12, 13, 14, 15, 22,	200000				
488	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು118, 151, 119 ರಿಂದ133, 136, 150, 154, 155, 162, 163, 166, 271 ರಿಂದ273, 274, 275, 276	200000				
489	ಈ)	ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರ್‌ಗಳು104 ರಿಂದ107, 109. 110.181 183. 189. 191 ರಿಂದ206, 55, 51, 58,		250000			
490		28 ರಿಂದ48, 51, 52, 56 ರಿಂದ65, 90, 91, 93, 94, 96, 97, 98, 99, 113, 212, 220, 221, 222, 233, 101, 111, 115, 116, 207 ರಿಂದ 218, 227 ರಿಂದ232, 235,185		250000			
491	ಉ)	ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರ್‌ಗಳು223 ರಿಂದ226, 239 ರಿಂದ244, 246, 247, 250, 251, 253, 256 ರಿಂದ265, 280, 281, 282, 317, ರಿಂದ 326, 330, 332 ರಿಂದ339, 341, 344, 347 ರಿಂದ357, 354 ರಿಂದ373, 342f ,		250000			
492		236, ,237, 277, 283 ರಿಂದ, 307, 309 ರಿಂದ, 314, 321 ರಿಂದ323		250000			
493	ಊ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು102, 108,107, 115, 117,		250000			

೫೨೧

494		39, 55, 66, 72, 73, 75, 76, 77, 79, 81, 82, 83, 84, 88, 89, 177, 181, 233, 238, 245, 248, 289, 252 ,254,255,		250000			
495		2, 5, 8, 19, 20, 30, 40, 41, 53, 93, 154, 156, 157, 168, 174, 328.		250000			
496		260, 266, 267, 270, 278, 279, 315, 316, 318, 320, 325, 327, 329, 331, 340, 343, 345, 352, 353, 363,		250000			
497	ಖು)	ಕೈಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು, 133 ಬಿ/2		1000000			
498	#	ಕೆ. ವೀರಾಪುರ				1000	1500
499	12.f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು. 2 ರಿಂದ 5, 8, 9, 11, 12, 13, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 52, 54 ಬಿ/ಇ, 53, 57, 58, 59, 60, 61, 62ಎ/1, 73/ಬಿ,		200000			
500		63, 64, 65, 66, 67, 70, 71, 72, 74, 75, 76, 77, 78, 79, 80, 81, 83, 84, 85, 87, 88, 89, 90, 91, 92, 93, 94, 95, 96, 97, 98, 100, 101, 102, 103, 104, 105, 106, 107, 109, 111, 112, 113, 114, 115, 116, 117, 118, 119, 120, 122, 123, 125, 126, 127, 128, 129, 130, 132, 133, 134, 131, 135, 136, 137, 138, 139, 141, 142, 143, 144, 145, 146, 147, 148, 149, 151, 152, 153,		150000			

501	ಅ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 1B, 6B, 7A/1, 14B, 16C, 10B, 14A/1, 50A, 51, 54C/2, 54E/2, 56, 62B/C,		200000			
502		68A, 69A2/, 69A, 73C, 78ABC, 82A, 82C, 86ABCD, 99E, 99K, 108, 110C, 124, 140F, 154D.		200000			
503	#	ಹರವಿ				1000	1500
504		ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು 140 ರಿಂದ 144, 147 ರಿಂದ 149, 155,	200000				
505	13f)	40, 41, 44, 45, 49 ರಿಂದ 52, 55, 71 ರಿಂದ 73, 88, 89,	150000				
506		11 ರಿಂದ 13, 15, 97, 98, 205 ರಿಂದ 207, 210 ರಿಂದ 213,	150000				
507	ಅ)	ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರ್‌ಗಳು 1, 3 ರಿಂದ 12, 14, 46 ರಿಂದ 48, 54, 56 ರಿಂದ 70, 74, 75, 78 ರಿಂದ 85, 87, 90 ರಿಂದ 96		250000			
508		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 145, 146, 150 ರಿಂದ 154,		200000			
509	ಇ)	2, 16 ರಿಂದ 38, 42 ರಿಂದ 44, 53, 39, 75 ರಿಂದ 77, 86, 98 ರಿಂದ 139, 156 202, 203		250000			
510	ಈ)	ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು 139, 140		850000			

೫೨೩

511	#	ಹರವಿಬಸಾಪುರ				1000	1500
512	14f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು. 101 ರಿಂದ 127, 6 ರಿಂದ 8, 50, 51, 62, 63, 69, 72 ರಿಂದ 81, 85, 86, 90 ರಿಂದ 94, 96 ರಿಂದ 100, 131, 131 ರಿಂದ 145, 147 ರಿಂದ 150, 152 ರಿಂದ 154, 157 ರಿಂದ 171, 173, 175 ರಿಂದ 177, 179 ರಿಂದ 180, 182 ರಿಂದ 186, 188 ರಿಂದ 192, 194 ರಿಂದ 204, 206, 208, 210 ರಿಂದ 213, 214 ರಿಂದ 221, 223 ರಿಂದ 227, 231, 233 ರಿಂದ 238, 240 ರಿಂದ 242, 244 ರಿಂದ 245, 247 ರಿಂದ 251, 253 ರಿಂದ 258, 262 ರಿಂದ 266, 269 ರಿಂದ 278, 280 ರಿಂದ 284, 286 ರಿಂದ 287, 289 ರಿಂದ 296, 299 ರಿಂದ 308, 310 ರಿಂದ 311, 313 ರಿಂದ 316	200000				
513	ಅ)	ನೀರು ಸೌಲಭ್ಯ ಪಡೆದಿರುವ ಸರ್ವೆ ನಂಬರ್‌ಗಳು 1 ರಿಂದ 3, 13 ರಿಂದ 33, 37 ರಿಂದ 49, 49, 52, 53, 55, 56, 59, 61, 102 ರಿಂದ 104, 130, 133, 144		300000			
514	ಇ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 4, 5, ರಿಂದ 12, 34 ರಿಂದ 36, 54, 57, 58, 64 ರಿಂದ 68, 70, 71, 82 ರಿಂದ 84, 87 ರಿಂದ 89, 95, 101, 128, 129, 132, 146, 151, 155, 156, 172, 174, 178, 181, 187, 193, 205, 207, 209, 214 ರಿಂದ 218, 222, 228 ರಿಂದ 230, 232, 239, 243, 246, 252, 259, 260, 267, 268, 279, 285, 288, 297, 298, 312,		300000			
515	#	ಹಿರೇಹಡಗಲಿ				1000	1500

ಖೃತಿ

516		ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು. 299 ರಿಂದ 312, 314 ರಿಂದ329, 200 ರಿಂದ 242, 286 ರಿಂದ 289, 330 ರಿಂದ350, 337 ರಿಂದ 370, 371, 40, 401 ರಿಂದ 404, 428, 435, 264 ರಿಂದ 269, 270, 548, 550,	250000				
517	15f)	204 ರಿಂದ 208, 246 ರಿಂದ 263, 266 ರಿಂದ 269, 271 ರಿಂದ 277, 285 ರಿಂದ297, 440 ರಿಂದ450, 436 ರಿಂದ 439, 450 ರಿಂದ452, 457 ರಿಂದ 467, 469 ರಿಂದ 470, 471 ರಿಂದ 474, 476 ರಿಂದ481, 468, 409 ರಿಂದ 416, 418ರಿಂದ 420, 421 ರಿಂದ427, 407 ರಿಂದ 408, 175, 61 ರಿಂದ76, 178, 180 ರಿಂದ 197, 203, 209 ರಿಂದ 212, 189 ರಿಂದ 199, 372 ರಿಂದ 397, 493 ರಿಂದ 456,	180000				
518		134 ರಿಂದ 153, 154 ರಿಂದ 161, 1 ರಿಂದ 15, 16 ರಿಂದ21, 23 ರಿಂದ 25, 27 ರಿಂದ 32, 51 ರಿಂದ 58, 482 ರಿಂದ 485, 513 ರಿಂದ 514, 515, 486, 488 ರಿಂದ 500, 501 ರಿಂದ510, 536 ರಿಂದ 542, 49, 33 ರಿಂದ 36, 38, 39, 41 ರಿಂದ 44, 46, 47, 50, 522 ರಿಂದ 525 528 ರಿಂದ 530, 535 ರಿಂದ 545,	150000				
519	ಆ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು61 ರಿಂದ 65, 78, 89 ರಿಂದ91, 213 ರಿಂದ245, 100 ರಿಂದ102, 110, 115, 118, 278 ರಿಂದ284,	180000				
520		59 ರಿಂದ 77, 79, 80, 85 ರಿಂದ89, 94 ರಿಂದ 96, 98 ರಿಂದ 99, 103 ರಿಂದ 109, 111 ರಿಂದ 114, 116, 117, 119, 167 ರಿಂದ 169, 180 ರಿಂದ 185, 187 ರಿಂದ 189,	180000				

ಬಿ.ವಿ.ಬಿ

521	ಇ)	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್‌ಗಳು 80, 417, 48, 97, 179, 187 ರಿಂದ 191, 197 ರಿಂದ 198, 516, 519, 520, 520, 526, 511, 531 ರಿಂದ 533	180000				
522	ಈ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 291ಃ, 298 ಆ/5, 299 ಆ, 321ಂ, 321ಃ,	250000				
523		508, 516B, 543 A, 545 A/2, 545A, 185, 45, 37A, 37B, 1A, 1B, 2A, 6B,	250000				
524	#	ಹಿರೇಬನ್ನಿಮಟ್ಟಿ				1000	1500
525	16f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖ್ಲು ಸರ್ವೆ ನಂಬರ್‌ಗಳು. 128, 129, 131, 132, 103, 117, 121, 122, 124, 126, 125,	200000				
526		127, 134, 135, 136, 138, 139, 140, 142, 143, 144, 145,	150000				
527		1ರಿಂದ 32, 34 ರಿಂದ 36, 38,	150000				
528		93, 94, 95, 97, 98, 99, 100, 101, 102, 105, 106, 107, 108, 109, 110, 111, 112, 114, 115, 141, 79, 91, 123, 116(ಪಿ),	150000				
529	ಆ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 148, 149, 150, 151, 159, 160, 165, 173, 161/ಪಿ 154 ರಿಂದ 158, 171, 168, 153,	150000				
530		146, 147, 48	150000				

ಖೃಷಿ

531		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು174, 175, 176, 180, 185, 186, 133, 177, 191, 247, 249, 250, 137, 261, 172/ಪಿ,	150000				
532		182, 183, 184, 192, 193, 181, 197, 194, 211, 212, 213, 214, 215, 216, 218, 219, 220, 221, 226, 227, 228, 179, 196, 206, 205, 256, 234, 260,	150000				
533	ಇ)	40, 42, 44, 43, 44, 45, 46, 41, 47, 52, 53, 54, 55, 56, 57, 58, 60, 61, 62, 63, 64, 65, 66, 67, 68, 69, 70, 72, 73, 74, 75, 76,	150000				
534		80, 81, 82, 83, 84, 85, 86, 87, 90, 201, 210, 262,	150000				
535		162, 229, 230, 232, 233, 237, 238, 239, 244, 245, 251, 252, 253, 254, 255, 269, 271, 272, 273, 275, 276, 277, 278, 279, 280, 281, 287, 288,	150000				
536		246, 259, 263, 264, 265, 266, 267, 268, 270, 283, 284, 285, 286, 274	150000				
537		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು118, 120, 162, 164, 166, 142, 203,204, 235, 236, 240, 104,	200000				
538	ಈ)	208, 187, 209, 188, 274, 289, 290, 241, 242, 243, 291, 292, 240,	200000				
539		190, 199, 200, 202, 293, 294, 295, 296,	200000				
540		222, 223, 224, 225, 217	200000				

541	#	ಹೊಳಲು				1000	1500
542	17f	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೇ ನಂಬರ್‌ಗಳು. 688ಪೈಕಿ 69ಪೈಕಿ 70ಪೈಕಿ 71ಪೈಕಿ 72, 73ಪೈಕಿ 74, 443 ರಿಂದ 447,	300000				
543		65 ರಿಂದ 67, 82 ರಿಂದ 101, 271 ರಿಂದ 282,	300000				
544		449 ರಿಂದ 450, 460, 462, 617,	250000				
545	ಆ	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೇ ನಂಬರ್‌ಗಳು 618, 65 ರಿಂದ 69, 269, 271, 252 ರಿಂದ 254, 75 ರಿಂದ 79,	250000				
546		433, 441, 440, 431, 447, 448, 446, 102 ರಿಂದ 105, 167, 168, 263 ಖಿಂ 268, 245 ರಿಂದ 250, 159 ಖಿಂ 161, 619,	250000				
547		401, 402, 400, 407, 41, 45, 38, 41, 40, 628 ರಿಂದ 630, 251, 256, 257 ಬ, 462, 113 ರಿಂದ 115, 120 ರಿಂದ 129, 455 ರಿಂದ 457, 476 ರಿಂದ 480, 373 ರಿಂದ 378, 457 ರಿಂದ 462	250000				
548		, 671, 205 ರಿಂದ 210, 154 ರಿಂದ 157, 169 ರಿಂದ 173, 225 ರಿಂದ 227.	200000				
549	ಆ	338, 342,	200000				
550		211 ರಿಂದ 219, 578, 579, 141 ರಿಂದ 142, 134,	200000				

ಖೃಲ

551		473 ರಿಂದ 475, 426 ರಿಂದ 426, 348 ರಿಂದ 350, 351 ರಿಂದ 385, 501 ರಿಂದ 618, 619 ರಿಂದ 681	300000				
552	ಇ	ರಾಜ್ಯ ಹೆದ್ದಾರೆಗೆ ಲಗತ್ತಾದ ಸರ್ವೆ ಸಂಬರ್‌ಗಳು	400000				
553		262, 264, 277, 272, 263	400000				
554		69 ರಿಂದ 71, 48, 53,	250000				
555		248, 250, 265, 267	250000				
556		60 ರಿಂದ 64, 617, 54 ರಿಂದ 58,245, 246, 250, 251	250000				
557		ರಾಜ್ಯ ಹೆದ್ದಾರೆಗೆ ಲಗತ್ತಾದ ಸರ್ವೆ ಸಂಬರ್‌ಗಳು 262, 264, 277, 272, 263	400000				
558		221 ರಿಂದ 229, 235 ರಿಂದ 238, 216 ರಿಂದ 228	250000				
559		ಈ	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ಸಂಬರ್‌ ಗಳು618, 440 ರಿಂದ 442,	300000			
560	386 ರಿಂದ 395,		300000				
561	107 ರಿಂದ 112, 447, 448, 65 ರಿಂದ 67, 43 ರಿಂದ 53, 617, 66 ರಿಂದ 69,		250000				
562	261 ರಿಂದ 267, 400 ರಿಂದ 401, 405 ರಿಂದ 437,		250000				

ಖರ್ಚು

563		54, 55, 449 ರಿಂದ 452, 455, 459, 460, 38, ರಿಂದ 48, 53 37, 34, 386, 387, 391 ರಿಂದ 399, 251 ರಿಂದ 256,	250000				
564		20 ರಿಂದ 40, 127 ರಿಂದ 133, 135 ರಿಂದ 153, 619, 163 ರಿಂದ 165, 609, 461 ರಿಂದ 481, 404	250000				
565		187 ರಿಂದ 205, 321 ರಿಂದ 334, 235 ರಿಂದ 238,	250000				
566		2,5 ರಿಂದ 14, 16 ರಿಂದ 19, 420 ರಿಂದ 428, 482 ರಿಂದ 500, 181 ರಿಂದ 183, 310 ರಿಂದ 320, 218 ರಿಂದ 224, 228 ರಿಂದ 308, 206 ರಿಂದ 217,	250000				
567		ನೀರು ಕಾಲುವೆ ಪಕ್ಕದಲ್ಲಿರುವ ಸರ್ವೆ ನಂಬರ್‌ಗಳು 191 ರಿಂದ 205, 174 ರಿಂದ 190 , 232 ರಿಂದ 246, 335 ರಿಂದ 337 , 339		300000			
568	ಎಫ್	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 42, 48, 53, 388 ರಿಂದ 390, 402, 403, 448 394, 395 54, 65, 59, 103, 86, 272, 290, 291, 452, 456 274, 278, 276, 298, 401		300000			
569		117, 119, 116, 261, 458, 457, 454, 453 128, 309 1, 3, 4, 15, 160, 158, 166, 311, 417, 159 B 126, 244, 250, 265 351, 352, 418, 428		300000			

ಶಿಖಿ೦

570		ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು 69೦/1, 96ಃ, 71/9, 69 ಖ/3, 75/1೦, 75/1ಃ, 70/ಃ1 ಪೈಕಿ, 70ಃ/2, 78/1೦, 73/೦, 73ಅ, 79ಇ, 442ಃ, 440ಅ, 391ಅ, 392೦/6 ಪೈಕಿ , 393 ಪೈಕಿ “ , 53ಈ ಪೈಕಿ , 53ಉ, 53 ಊ ಪೈಕಿ , 53ಐ ಪೈಕಿ.		1000000				
571	#	ಹ್ಯಾರಡ				1000	1500	
572	18f)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖ್ಲು ಸರ್ವೆ ನಂಬರ್‌ಗಳು. 130 ರಿಂದ143, 101 ರಿಂದ115, 117 ರಿಂದ121, 145 ರಿಂದ152, 208, 207, 195, 308, 154 ರಿಂದ156, 162 ರಿಂದ165,166, 238 ರಿಂದ242, 123 ರಿಂದ131, 133 ರಿಂದ154, 18 ರಿಂದ1, 119		200000				
573		108 ರಿಂದ113,		150000				
574	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು100 ರಿಂದ113, 210, 211, 207, 208, 149 ರಿಂದ152, 105, 113, 121, 117, 183, 134, 136, 20, 167, 121 ರಿಂದ226, 99 ರಿಂದ103, 129 ರಿಂದ130, 21 ರಿಂದ30, 89 ರಿಂದ92, 94, 74, 299, 301, 218, 220, 212, 217, 216, 222, 205, 204, 198, 199, 76, 247 ರಿಂದ257, 263 ರಿಂದ285		150000				

ಬಿಡಿ

575	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 26, 27, 28, 30, 55 ರಿಂದ 64, 65, 55 ರಿಂದ 90, 55 ರಿಂದ 97, 162 ರಿಂದ 167, 154 ರಿಂದ 172, 120 ರಿಂದ 126, 100 ರಿಂದ 119, 99 ರಿಂದ 105, 301 ರಿಂದ 315, 204 ರಿಂದ 214, 215 ರಿಂದ 220, 232 ರಿಂದ 226, 228 ರಿಂದ 242, 243 ರಿಂದ 249, 218, 255 ರಿಂದ 292, 293 ರಿಂದ 303, 305, 329, 324 ರಿಂದ 358, 319, 247 ರಿಂದ 261, 264, 265, 267 ರಿಂದ 285	150000				
576	ಈ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 176, 178, 185, 186, 190, 191, 102, 195, 228, 236, 215, 210, 204, 205, 206, 10, 12, 20, 26, 38, 43, 54, 60, 62,		200000			
577		64, 74, 304, 318, 338, 364, 366, 285, 283, 284, 280, 281		200000			

ಕ್ರ.ಸಂ.	ಉಪ ಕ್ರ.ಸಂ.	ಹೋಬಳಿ / ಗ್ರಾಮ / ಸರ್ವೆ ನಂ. / ಪ್ರದೇಶ	ತರಿ	ಬಾಗಾಯ್ತು	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನದ ದರ		
			ಎಕರೆಗೆ ರೂ.ಗಳಲ್ಲಿ	ಎಕರೆಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ		
1	1(A)	2	5	9	11	17	21
578	#	ಅಡವಿಮಲ್ಲಿನಕೆರೆ				1000	1500

579	1ಅ)	ಗ್ರಾಮ ತಾಣಾಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಸರ್ವೆ ನಂಬರ್‌ಗಳು.53 B, C, 59, 66 A B, 71 to Q 72 A to V, 53A/2, 54, 57B/1, B/2, 61, 62, 63, 66A, B, 67, 69A,B,	150000				
580	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು ;47,85,86,AB, 90BC, 96, 97, 149,150O ,190 151, 15A, B1, B2, 16, 17B, 15A, A2, 44AB, 57, 59AB, 139, 140, 141, 143, 144, 146A/2, 146B, 147, 148A,C,D,E,	120000				
581		24, 30B, 31, 32, 46, 59, 95A, B/1, B/2, 93, 106AB,155,	120000				
582		24, 25A, B, 26, 28, 33, 34AB, 35AB, 40, 41, 41A, 48, 49, 50, 51, 52, 93, 94, 95A,B, 105, 106AB, 1A to 2E, 2B/2, C, D 3D, 67A, B,8A/1,A/2A/3, 10, 12, A,B, B, 13, 14, A,B, 19, 20, 21, 22, 23A,B, 37, 38, 107, 108, 109, 110, 111A to 123F, 124AB,125BC, 127AB.	120000				
583	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು; 77, 80AB 82A, 83, 42A,B, 78BC, 99AB, 101, 102AB, 103A/2B, 129A, B1, A3, C, D, E, 130B, 131B132AB, 132B/21 33,134, 135A B C, 137AB, 138,159 TO 161,163 TO 166, 169AB TO 173D/3, 175 TO 183	120000				

ಶಿಕ್ಷಿ

584		81A, 81B, 81C, 157,158A, 158C,	120000				
585	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 75, 78A,82B 56, 57A, 100, 149B,104B, 146A/1, 153A, 153B, 158B,		150000			
586		2D, 3A1, 3B/, 6, 130A, 152A, 167A,B.		150000			
587	ಉ	ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು 21B,71C,71D, 71E,2		900000			
588	#	ಇಟ್ಟಿಗೆ				1500	2000
589	2ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖ್ವು ಸರ್ವೆ ನಂಬರ್‌ಗಳು.110, 113, 115, 119 TO 123, 265 TO 269, 271 TO 275, 256, 375 TO 380, 385, 386, 392, 393, 400 TO 403, 252 TO 254, 257, 142 TO 148, 150, 106, 106, 130 131, 133 TO 138, 52 TO 54, 58 TO 80,	250000				
590		101 TO 104, 108, 63, 65 TO 58, 56, 132, 139, 140, 276 TO 279,281 TO 284, 337 TO 374, 381 TO 384, 388 TO 391, 394TO 399,497, 496, 406 TO 419, 411, 239 TO 242, 244, 246 TO 248, 258, 251, 38, 39, 35, 36, 46, 47,	200000				

ಖರ್ಚು

591	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ಸಂಖ್ಯೆಗಳು 129, 141, 498, 255, 154, 153, 48, 42 ರಿಂದ 45, 61, 516 ರಿಂದ 570, 502, 605, 236, 156, 210, 211, 29, 30 ರಿಂದ 34, 72 ರಿಂದ 74, 76 ರಿಂದ 81, 351 ರಿಂದ 354, 357, 359, 360, 364 ರಿಂದ 371, 373, 381, 557, 578, 598 ರಿಂದ 602, 180, 166, 168 ರಿಂದ 174, 25 ರಿಂದ 27, 83, 84, 86, 87, 89, 90, 93, 95, 98,	250000				
592		614 ರಿಂದ 618, 623, 630, 620, 626, 212 ರಿಂದ 216, 218, ರಿಂದ 228, 230 ರಿಂದ 234, 198 ರಿಂದ 200, 181, 9 ರಿಂದ 11, 189, 191, 192, 194 ರಿಂದ 197, 385 305, 308 ರಿಂದ 311, 313,	200000				
593	ಇ)	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ಸಂಖ್ಯೆಗಳು 264, 259 ರಿಂದ 243, 126 ರಿಂದ 128, 412 ರಿಂದ 416, 418 ರಿಂದ 430, 71,	280000				
594		472 ರಿಂದ 475, 477 ರಿಂದ 479, 472 ರಿಂದ 471, 482, 484 ರಿಂದ 493, 501, 504, 506 ರಿಂದ 514, 521 ರಿಂದ 531 ರಿಂದ 531, 533 ರಿಂದ 549. 552, 554, 555, 557, 559, 562, 564 ರಿಂದ 566, 571, 500,	200000				
595		654 ರಿಂದ 660, 680, 681	200000				
596	ಈ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ಸಂಖ್ಯೆಗಳು 285, 286, 291 ರಿಂದ 294 297 ರಿಂದ 304, 313 ರಿಂದ 334, 152, 157 ರಿಂದ 164, 125, 51, 57,	200000				

ಬಿಡಿಬಿ

597	382, 278, 282, 62, 603, 604, 606 ರಿಂದ 613, 201, 204 ರಿಂದ 209, 2, 1, 5 ರಿಂದ 8, 12 ರಿಂದ 19, 21 ರಿಂದ 24.	200000				
598	572 ರಿಂದ 576, 589, 591 ರಿಂದ 597, 619, 661, ರಿಂದ 679, 460 ರಿಂದ 464, 431 ರಿಂದ 459, 175 ರಿಂದ 179, 237, 238	200000				
599	578, ರಿಂದ 587, 621, 622, 624, 625, 627 ರಿಂದ 629, 630 ರಿಂದ 636, 638 ರಿಂದ 653, 183 ರಿಂದ 189, 182 ರಿಂದ 690	200000				
600	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 107, 112, 117, 116, 111, 114, 372, 273, 363, 404, 417, 374, 415, 383, 384, 355, 167, 389, 182, 249, 109, 105, 118, 281, 243, 268, 151, 277, 208	300000				
601	556, 515, 563, 561, 361, 362, 391, 387, 100, 149, 503, 40, 532, 41, 289, 288, 410, 69, 91, 217, 279, 88, 551 ಬಿ, 588, 70, 480, 3, 4, 193, 192, 140, 64, 55, 550, 37, 558, 337, 466, 465, 306, 577, 85, 93, 97, 637, 165, 75, 94, 28, 350, 553, 482, 71, 590, 235, 387, 481, 258, 505, 476, 49, 50, 269, 229, 295, 296, 290, 345, 350, 245, 96,	300000				
602	ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು 259 ಪೈಕಿ, 153 ಎ/2, 129ಬಿ/1, 129ಬಿ/2	1200000				

ಬಿಡಿ

603	46	ಉತ್ತರ				1000	1500
604	ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖುಷಿ ಸರ್ವೆ ನಂಬರ್‌ಗಳು. 364, 365, 367, 472 ರಿಂದ 495, 380 ರಿಂದ 386,211 ರಿಂದ 240, 245, 247, 366 ರಿಂದ 374, 387 ರಿಂದ 394202 ರಿಂದ 208, 160 ರಿಂದ 170, 301 ರಿಂದ 306, 355 ರಿಂದ 363, 470 ರಿಂದ 483, 485, 495 ರಿಂದ 496,	250000				
605	ಆ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು, 243 ರಿಂದ 250 , 216 ರಿಂದ 220, 232 ರಿಂದ 238,158 ರಿಂದ 171,471 ರಿಂದ 476 ರಿಂದ 480,	200000				
606		250 ರಿಂದ 269, 477 ರಿಂದ 495,	200000				
607		117 ರಿಂದ 124, 559 ರಿಂದ 575, 590 ರಿಂದ 624, 61, 637 ರಿಂದ 658, 22 ರಿಂದ 30, 80 ರಿಂದ 85, 89 ರಿಂದ 99,	150000				
608	ಇ)	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್‌ಗಳು228 ರಿಂದ 235, 244 ರಿಂದ 247, 153 ರಿಂದ 163, 359 ರಿಂದ 366, ,	250000				
609		216 ರಿಂದ 219. 244 ರಿಂದ 376,	250000				
610		155 ರಿಂದ 168, 559 ರಿಂದ 563	250000				
611		37 ರಿಂದ 44,498 ರಿಂದ 511	200000				
612		515 ರಿಂದ 524	150000				

ಶಿಕ್ಷೆ

613		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು, 391, 379 ರಿಂದ 380, 322, 472, 245 ರಿಂದ 247, 373 ರಿಂದ 375, 228,236 ರಿಂದ 237, 240 ರಿಂದ 301,	200000				
614		,243 ರಿಂದ 249, 250 ರಿಂದ 259, 478 ರಿಂದ 497,,158 ರಿಂದ 171, 201 ರಿಂದ 265, 363 ರಿಂದ 84, 570 ರಿಂದ 575, 559 ರಿಂದ 561, 450 ರಿಂದ 459.	200000				
615	ಈ	90 ರಿಂದ 96, 382 ರಿಂದ 399, 415 ರಿಂದ 418, 414, 191, 430 ರಿಂದ 433, 416 ರಿಂದ 424, 331 ರಿಂದ 393, 401 ರಿಂದ 423, 117 ರಿಂದ 124, 126 ರಿಂದ 133, 196ರಿಂದ 274	200000				
616		97 ರಿಂದ 101, 600 ರಿಂದ 754	150000				
617		1 ರಿಂದ 72 ರಿಂದ 96, 102 ರಿಂದ 106, 115 ರಿಂದ 131, 140ಎ, 150ಎ, 329, 281ಬಿ	150000				
618		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು, 31, 414, 415,319, 320, 386, 398, 401, 405, 407, 450, 451, 356, 378, 379, 484, 489, 490,	250000				
619	ಉ	210, 230, 251, 252, 254, 200, 207, 492, 531, 533, 565, 567, 607, 608, 622,635, 638, 639, 188, 207, 210, 260	200000				
620		273, 290, , 660, 682, 687, 685, 692, 695, 696, 30, 34, 98, 23, 28, 10, 19,	200000				
621		,701, 706, 714, 718, 719, 730, 733, 734, 741, 746,	200000				
622	47	ನಂದಿಹಳ್ಳಿ				1000	1500

ಶಿಕ್ಷಣ

623	4ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು.10 ರಿಂದ 15, 64, 57, 55, 40, 39, 36, 34,	150000				
624		6 ರಿಂದ 9, 66, 70, 54, 41, 37, 38, 32, 3 ರಿಂದ 5, 16 ರಿಂದ 28	120000				
625		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು, 29, 30, 37,	120000				
626	ಆ)	58 ರಿಂದ 61, 62	120000				
627		99 ರಿಂದ 104, 94,102, 115, 124, 126, 127,	120000				
628		106 ರಿಂದ 113, 10,	120000				
629		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು33, 35, 40 ರಿಂದ 55,	120000				
630		29, 30, 31, 64 ರಿಂದ 75, 62, 63, 77 ರಿಂದ 79, 82, 87 ರಿಂದ 92	120000				
631	ಈ)	93 ರಿಂದ 98, 114,	120000				
632		53 ರಿಂದ 86, 111,	120000				
633		116 ರಿಂದ 123,	120000				
634		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು: 13, 10, 34, 40, 57,		150000			
635	ಉ	9, 23, 41, 45, 54, 58, 59		150000			
636		52, 78, 80, 81, 83 ರಿಂದ 86,		150000			

ಬಿಬಿಎ

637		40, 50, 51, 73, 77, 80, ರಿಂದ 97, 90, 76, 100, 117 ರಿಂದ 119,		150000			
638		103 ರಿಂದ 105, 115		150000			
639	48	ಮಹಾಜನದಹಳ್ಳಿ				1000	1500
640	5ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಖುಷ್ಕಿ ಸರ್ವೆ ನಂಬರ್‌ಗಳು. 306, 314, 301 TO 303, 307, 308, 498 TO 501, 349 TO 355, 435, 436, 438, 439, 357 TO 360, 452 TO 460, 493, 494,	200000				
641		325 TO 329, 319 TO 324, 331 TO 332 , 297, 281, 280, 304, 305, 338 TO 348,	150000				
642		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು, 330, 335, 336, 440, 441, 443,	200000				
643	ಆ)	380 TO 386, 446 TO 456, 422, 433, 434, 470, 471, 473, 474, 476,	150000				
644		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು, 93 ರಿಂದ 107, 408, 409, 411 ರಿಂದ 421, 495 ರಿಂದ 497, 72, 75, 77, 78, 50, 51, 53 ರಿಂದ 87, 124 ರಿಂದ 135, 93, 94 ರಿಂದ 98,	150000				

ಬಿಳಿ

645	ಇ	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 361 ರಿಂದ 365, 110 ರಿಂದ 122, 432 442, 379, 309 ರಿಂದ 313,	150000				
646		315, 317, 318, 367	150000				
647		188 ರಿಂದ 190, 479, 480, 492, 285 ರಿಂದ 291, 191 ರಿಂದ 195, 89 ರಿಂದ 92, 108 ರಿಂದ 109, 136 ರಿಂದ 145, 178 ರಿಂದ 179, 195 ರಿಂದ 196,	150000				
648		1 ರಿಂದ 19, 26 ರಿಂದ 39,	100000				
649		429	100000				
650	ಈ	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್‌ಗಳು 293 ರಿಂದ 300, 423 ರಿಂದ 427.	200000				
651		224 ರಿಂದ 235, 235 ರಿಂದ 237, 197 ರಿಂದ 223, ,244 ರಿಂದ 260, 236 ರಿಂದ 242, 387 ರಿಂದ 407	150000				
652		369 ರಿಂದ 375,	150000				
653		40 ರಿಂದ 43, 20 ರಿಂದ 25, 180 ರಿಂದ 187, 45 ರಿಂದ 49, 171 ರಿಂದ 176,	150000				
654		466 ರಿಂದ 468, 461 ರಿಂದ 465, 491,	100000				
655		261 ರಿಂದ 279, 480 ರಿಂದ 490, 282 ರಿಂದ 284, 147, 148, 149 ರಿಂದ 161, 163 ರಿಂದ 168	150000				

ಬಿಳಿ

656		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 333, 334,,366, 368, 376, 377, 378, 316, 356, 410, 430, 431,		200000			
657	ಉ	428, 437, 444, 445,		200000			
658		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 234, 193, 194, 191, 192, 193, 194, 44, 52, 88, 123, 146, 162, 169, 170,		200000			
659	49	<u>ಮುಸುಕಿನಕಲ್ಲದಳಿ</u>				1000	1500
660	6ಅ)	ಗ್ರಾಮ ಠಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು. 144 ರಿಂದ 148, 153 ರಿಂದ 156, 158 ರಿಂದ 165, 185 ರಿಂದ 186, 188, 190 ರಿಂದ 192, 187, 132 ರಿಂದ 137,	200000				
661		196 ರಿಂದ 200, 108, 202 ರಿಂದ 215, 110 ರಿಂದ 115, 201, 124, 129, 140, 139, 41 ರಿಂದ 43	150000				
662	ಆ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು, 178 ರಿಂದ 184, 157, 149 ರಿಂದ 151, 304 ರಿಂದ 309, 311,	150000				
663		1 ರಿಂದ 6, 8 ರಿಂದ 16, 44 ರಿಂದ 52, 123, 23, 24, 35 ರಿಂದ 39, 313, 330 ರಿಂದ 353, 26 ರಿಂದ 28 , 216 ರಿಂದ 227, 281, 284 ರಿಂದ 288	150000				

ಬಿಲ್ಲೆ

664		54 ರಿಂದ 60, 318 ರಿಂದ 323, 354 ರಿಂದ 363, 372 ರಿಂದ 381, 325 ರಿಂದ 329, 229 ರಿಂದ 242, 239 ಬಿ, 239 ಸಿ.	100000				
665		64 ರಿಂದ 81, 83 ರಿಂದ 88, 89 ರಿಂದ 97, 116 ರಿಂದ 122, 421 ರಿಂದ 433	100000				
666	ಈ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 166 ರಿಂದ 177, 190 ರಿಂದ 193, 383 ರಿಂದ 385, 391 ರಿಂದ 419.	150000				
667		1,94,195	200000				
668		,297 ರಿಂದ 300,	150000				
669		244 ರಿಂದ 265, 315 ರಿಂದ 316, 292, 293, 295, 302, 441, 442, 443,	100000				
670		98 ರಿಂದ 108, 53, 61, 30 ರಿಂದ 34, 386 ರಿಂದ 387, 63, 62, 40, 388, 389,	100000				
671		436 ರಿಂದ 438, 364 ರಿಂದ 371, 420, 439, 440,	100000				
672		489 ರಿಂದ 520, 523 ರಿಂದ 533, 454 ರಿಂದ 476, 478 ರಿಂದ 437, 18 ರಿಂದ 22, 445 ರಿಂದ 452	100000				
673		ಉ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು7, 82, 189, 303, 390, 435, 29, 131, 279, 228, 296, 274, 275, 276, 277, 278,		200000		

ಬಿಳಿ

674		17, 25, 301, 324, 130, 138, 294, 289, 283, 290,189, 303, 390, 435, 7, 82, 109, 266, ರಿಂದ 2743, 310, 312, 314, 317,		200000			
675		382, 477, 453, 434, 522, 521, 488,		200000			
676		243		200000			
677	50	<u>ಮುದೇನೂರು</u>				1000	1500
678	7ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋ ಸರ್ವೆ ನಂಬರ್‌ಗಳು.82 ರಿಂದ 92, 101 ರಿಂದ 104, 130 ರಿಂದ 145, 114 ರಿಂದ 116,	150000				
679		50, 51, 66 ರಿಂದ 70. 71 ರಿಂದ 76, 93 ರಿಂದ 100, 118 ರಿಂದ 130, 134 ರಿಂದ 137, 133	100000				
680	ಅ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 103, 105, 78, 80, 81,82, 111, 112,	150000				
681		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 117, 218, 132,113,	100000				
682		220, 217, 154, 156, 200, 202, 201,	100000				
683		206, 257, 242, 211 212,	100000				
684	ಈ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು77, 79, 105, 109, 110	150000				

ಬಿಲ್ಲು

685		97 ರಿಂದ 100, 93, ರಿಂದ 97, 19 ರಿಂದ 27, 40 ರಿಂದ 50 203 ರಿಂದ 205 , 207, 210, 213 ರಿಂದ 216 221 ರಿಂದ 228,	100000				
686		153, ರಿಂದ 165, 28 ರಿಂದ 39, 46 ಶಿ TM 52, 66 ರಿಂದ 69,	100000				
687		180 ರಿಂದ 187, 292, 269 ರಿಂದ 271, 170 ರಿಂದ 180, 293, 294, 1 ರಿಂದ 9 295, 188 ರಿಂದ 199, 279 ರಿಂದ 241, 248 ರಿಂದ 268, 272 ರಿಂದ 291, 10 ರಿಂದ 29	100000				
688		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 111, 86, 88, 100, 125, 102, 109, 103, 133		200000			
689		, 131, 97, 128, 60, 61, 63, 66, 68, 74, 97, 98, 50, 51,		200000			
690	ಉ)	155, 156, 159, 162, 163, 164, 194, 46, 55, 57, 58, 59,		200000			
691		175, 181, 186, 241, 30, 11, 19, 27, 34 ರಿಂದ 36, 40 ರಿಂದ 46, 172, 173, 183, 184 178, 29, 1 ರಿಂದ 3, 6, 31, 229, 225, 227, 119, 201 ರಿಂದ 203, 206, 217, 224, 225, 188, 27		200000			
692		ಕೆರೆ ಅಚ್ಚು ಕಟ್ಟಿಗೆ ಸೇರಿದ ಸರ್ವೆ ನಂಬರ್‌ಗಳು 141, 142, 143, 144, 145, 110, 111,		200000			
693	ಎ)	115, 120, 134, 136, 138, 139, 140, 133, 112		200000			
694	51	<u>ವರಕನದಳಿ</u>				1000	1500

ಶಿಲಾಶಿಲೆ

695	8ಅ)	<p>ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು. 39ಎ,ಬಿ, 40ಎ1,ಎ2, ಎ3, 40ಬಿ.ಸಿ, 42ಬಿ ರಿಂದ 42ಇ, 44ಎ ಬಿ ಸಿ/2 , 173/1, 173/2, 174 ಎಬಿ, 177ಎ, ಬಿ1, ಬಿ2, 178, 180, 250, 252, 253, 255 ಎ ರಿಂದ ಎಫ್2, 257ಎ, 266ಎ ರಿಂದ ಜಿ, 268 ಎ ರಿಂದ ಎಫ್, 270, 274 ಬಿ, 275 ಎ ರಿಂದ 'TM, 326 ಎಬಿ ಸಿ 279 ಬಿ/1, 283,286ಎ/ಆ, 286 ಬಿ ರಿಂದ ಎನ್, 41ಎ/ಆ,41ಎ/ಆ, 41ಬಿ, 42ಎ, 44ಸಿ,ಸಿ/2 45ಎಬಿಸಿಡಿ 46 ಎ ಬಿ ಸಿ, 47, 171ಬಿ/1, ಬಿ/2, 172, 175, 176, 181ಎಬಿಸಿ, 181ಎ/1,ಎ/2,ಎ/3, 182 ಬಿ,183, 184, 185ಎಬಿ, 186ಆ/ಆ, 266ಇ, 256 ಬಿ, 277ಆ,ಆ, 278ಆ ರಿಂದ ಉ, 279ಎ, 280, 281, 282 ಎಬಿ,</p>	120000				
696	ಆ)	<p>ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 48ಎ ಬಿ, 49 ಎ, ಬಿ/2, ಬಿ/3, ಸಿ, 50ಎಬಿ, 54 ರಿಂದ 56ಇ, 67, 68ಬಿಸಿ1, ಸಿ3, 110ಎಬಿ, 111ಎಬಿ, 112ಎ, ಬಿ/1, ಬಿ/2, 113, 114, 115ಬಿ, 128ಎಬಿಸಿ'TM, 140 ರಿಂದ 143, 146ಎಬಿ,147ಎಬಿ, 149 ರಿಂದ 152, 156ಐ, 157ಎ, 159 ರಿಂದ 165, 168, 169, 198, 199ಎಬಿಸಿ, 202 ರಿಂದ 206, 208 209, 222ಬಿ, 223ಎ , ಬಿ, 225 ಎಬಿ, 226, 228, 230 ರಿಂದ 233, 237ಎಬಿ, 244ಎ, 245ಎ1, ಎ2, 247, 257ಬಿ, 258ಎಬಿ, 265ಎಬಿ, 287,290, 313, 314, 51ಬಿ, 52, 68ಎ/1, 68ಸಿ/4, 88/1, 88/2, 89, 90, 92 ರಿಂದ 99ಬಿ, 116ಎಬಿಸಿ. 141ಬಿ, 148, 154ಎಬಿ, 158ಎಬಿಸಿ. 160, 166, 167, 170ಎಬಿ. 171ಎ, 200ಎಬಿ. 210, 211ಎಬಿ.ಎಫ್ 212, 213, 219, 220, 221ಎಬಿ.229, 234, 235,ಎಬಿ236, 238, 239, 240ಬಿಸಿ,, 245ಬಿ, 246, 249ಎ/3, 259ಎಬಿಸಿ. 263ಎಬಿಸಿ, 68ಸಿ/1, 68ಸಿ/2, 124ಬಿಸಿ, 145ಎ/1, ಎ/2, 145ಬಿ, 214, 215, 216, 217, 218, 240, 241, 260ಎಬಿಸಿ, 261, 262ಎಬಿ.309 310, 311ಎಬಿ,</p>	100000				
697		68ಸಿ/1, 117ಎಬಿ, 118, 119ಎಬಿ, 144, 312ಎಬಿ,	100000				
698		68ಸಿ/8,ಸಿ/9, ಸಿ/10, ಸಿ/11, 69, 17, 120, 121, 122, 125ಎಬಿ, 127ಎಬಿ, 128ಎ ರಿಂದ 136ಎಬಿಸಿ'TM, 315ಎ ರಿಂದ 315ಎಫ್, 316ಎ ರಿಂದ 316ಇ, 317ಎ ರಿಂದ 323, 325ಎಬಿಸಿ ರಿಂದ 365, 370 ರಿಂದ 380, 138ಎ ರಿಂದ 138 'TM.	100000				

ಬಿಲ್ಲೆ

699	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 47, 57ಎ/1 ರಿಂದ 57'™, 60ಎಬಿ, 62ಎಬಿ, 65ಎಬಿಸಿ, 66ಸಿ, 77ಅ ಆ, 73ಎಬಿಸಿ, 74, 75, 76, 79/2, 80, 81, 83, 85ಎಬಿಸಿ, 87ಎಬಿ, 103, 104, 106, 107ಎ, 188, 189, 190, 195ಎಬಿ, 84ಎಬಿ,100, 101ಎ/ಅ, ಬಿ/ಅ, 10/ಬಿ, 102ಸಿ, 109ಎಬಿ, 191ಎಬಿ, 192ಅ/ಆ, 192, 194ಎಬಿ, 197ಎಬಿ,	100000				
700		1ಎ ರಿಂದ 3, 5ಎ, 5ಸಿ, 6, 7ಎ, 8ಸಿ, 9ಎಬಿ ರಿಂದ 10/1 11 ರಿಂದ 25ಬಿ, 27ಬಿ, 28ಬಿ ರಿಂದ 29ಸಿ, 30ಬಿ, 33ಬಿ/2 ರಿಂದ 26ಸಿ, 37ಬಿ/1 295ಎಬಿ, 296ಎಬಿಸಿ, 297ಎಬಿ, 300ಎಬಿಸಿ, 301, 302, 303ಎಬಿ, 30ಎಬಿ, 305, 306ಎ, ಬಿ/1 ಬಿ/2, 307, 308ಎಬಿ, 59ಎಬಿ, 84ಎ, 108ಎಸಿ, 196,	100000				
701	ಈ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 51ಎ, 179, 246ಎ/ಬಿ, 255ಸಿ, 256ಎ, 265, 296ಸಿ/ಅ, 115ಎ, 222ಎ, 224, 272, 273, 274ಎ, 91, 124ಎ, 289, 190ಎಬಿ, 291, 292 293, 294ಎಬಿಸಿ, 295ಎ/1, 79/1, 99ಸಿ, 298ಎಬಿ,		200000			
702		3/ಅ, 5ಬಿ, 9ಎ, 28ಎ, 30ಎ, 31, 33ಎಬಿ, 321ಬಿ, 329ಬಿ, 324		200000			
703	ಉ))	ಕೈಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು380, 381		900000			
704	52	<u>ಸೋಗಿ</u>				1000	1500

ಬಿಳಿ

705	10ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು. 109 ರಿಂದ 111 ಎ, 112ಎ1 ರಿಂದ 114, 115ಎ/2 ರಿಂದ 115 'TM, 117 ಬಿ, 119ಎಬಿ, 120ಬಿಸಿ 'TM, 126ಎ, 126 'TM1, 125, 126ಬಿ/2, 129ಎಬಿಸಿ, 133ಬಿ, 135ಬಿ, 137ಎ, 139ಎ ರಿಂದ 145, 150ಎ ರಿಂದ 251ಬಿ, 253ಎ ರಿಂದ 253ಬ, 170ಬ, 272, 273, 274ಬಿ, 284ಬಿ, 284ಸಿ, 407ಬಿ ರಿಂದ ವ್ಯಾಜ್ಯ, 409ಎಬಿ, 146 ರಿಂದ 149ಬಿ/2, 153ಎ, 154ಎ, 242ಎ/1 ರಿಂದ 245/ಆ, 247 ರಿಂದ 248 'TM, 407ಬ, 407ಎ 407, 407ಜೆ, ರಿಂದ 4/2, 409ಸಿ ರಿಂದ 409, 411ಎ,	200000				
706	ಆ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು151ಬಿ, 155ಎ, 133ಎಬಿ, 138ಬಿಸಿ, 148ಬಿ/3, 149ಎಬಿ, 152ಎ, 284ಎ, 288ಅ,ಆ,ಇ, 294, 295ಎ, 297ಎಬಿಸಿ, 298,364ಎ,ಬಿ, 381ಎ, 356, 358, 390, 393ಎ,155ಬಿ, 225ಎ, 228ಬಿ/1, 35ಬಿ/2, 255ಎ/1, ಎ/2, 259ಎಬಿ,, 290ಸಿ, 'TM, 300ಬಿ/2,365ಎಬಿ, 381ಬಿ/ಅ ರಿಂದ 384ಎಬಿ,155ಸಿ ರಿಂದ 158, 202, 234, 265, 286, 290ಎ,ಬಿ, 292ಬಿ, 293ಬಿ, 299ಬಿ, 301ಎ1 ರಿಂದ 305 ಬಿ, 366ಎ, 384ಸಿ, 385, 407ಎ/3 ರಿಂದ 408,163ಎ, ರಿಂದ 164ಬಿ, 135ಎ, ಬಿ/1, 319/1 ರಿಂದ 123ಎ,	100000				
707		344ಎ, 344ಬಿ, 344ಸಿ, 344 'TM, 344ಇ, 345ಎ, ಬಿ/1, ಬಿ/2, 346	200000				
708		164ಬಿ ರಿಂದ 172/1, 236ಎಬಿ, 238ಎ ರಿಂದ 240ಬಿ, 306ಎ ರಿಂದ 314ಅ315, ಬಿ/1, ಬಿ/2, ಬಿ/3, ಬಿ/4, 316 ರಿಂದ 317ಬಿ,	100000				
709		347ಎ, ಬಿ, 349, 350ಎ, ಬಿ, 352ಎ, 353, 355 ರಿಂದ 362ಬಿ, 366ಎ ರಿಂದ 368	100000				

ಖರ್ಚು

710	ಇ)	<p>ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು. 153ಎ, 157ಎಬಿ, 158ಎಬಿ, 159ಎ, 215ಬಿಸಿ, 257ಬಿ ರಿಂದ 257 ಎಸ್ 407ಎಬಿಸಿTM, 413, 414ಅ, 415ಎ ರಿಂದ 415ಸಿ/2, 416ಎ/1 ರಿಂದ 416ಬಿ/2 417ಎ/1 ರಿಂದ 417ಬಿ/2, 418ಎಬಿ, 421ಎಬಿ, 422ಅ ಆ, 424, 425ಬಿ, 426ಎ/1 430ಎಬಿಸಿ, 392/1 382/2, 393, 394, 395ಎ, 396ಬಿ, 400ಎ, 400ಬಿ, 401 ಎಬಿ, 402ಎಬಿ, 403 404 405ಎಬಿ, 406, 154ಬಿಸಿ, 197ಎ, 198, 256, 259ಬಿಸಿTM, 276 ರಿಂದ 278ಬಿ, 279ಎಬಿ, 419ಎ, 425ಸಿ, 426ಎ/2 ,426/ಬಿ, 426ಸಿ/1 426ಸಿ/2 396ಎ, 396ಬಿ, 405 TM, 155ಎ, 190ಎ ರಿಂದ 196 261 ಎ ರಿಂದ 264, 267 ಎ/1 ಎ/2 282ಎಬಿ, 428ಎಬಿ, 429ಎ, 161ಎ/1, 162, 203 ಬಿ ರಿಂದ 205 ಇ,225ಎ ರಿಂದ 227ಸಿ, 229ಸಿ/1, ಸಿ/2, 230ಬಿ, 230ಸಿ, 431. 443, 444, 445 ಎ, 94, 95/1,95/2, 97/ಎ, 97/ಬಿ, 104ಸಿ ರಿಂದ 106 343ಎಬಿ, 344, 84ಎ ರಿಂದ 89, 92ಬಿಸಿ, 98 ಎಬಿಸಿ, 99, 100ಎ ರಿಂದ 104ಬಿ, 106,</p>	100000				
-----	----	-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	--------	--	--	--	--

ಬಿಲ್ಡ್

711		<p>173ಎ ರಿಂದ 18, 181ರಿಂದ 186ಬಿ/2 205 ರಿಂದ 223, 322ಎ ರಿಂದ 375ಸಿ, 377ಬಿಸಿTMಇ, 329 434ಎ ರಿಂದ 434ಬಿಸಿ, 436ಎಸಿ, 438ಎ ರಿಂದ 441ಎ, 441ಬಿ/1 ರಿಂದ 449, 450/2 ರಿಂದ 456ಎ, 456ಸಿ ರಿಂದ 457, 459 ರಿಂದ 462, 464, 465ಎ, 465ಸಿ ರಿಂದ 466 468ಎಬಿ 470ಬಿ/1 476, 478 ರಿಂದ 490ಎ, 491, 492, 494ಎ ರಿಂದ 495ಬಿ/ಇ 497 ರಿಂದ 500, 502 ಎ ರಿಂದ 513, 515 ರಿಂದ 522/2, 523/3 ರಿಂದ 524ಎ, 524ಸಿ, 525 ರಿಂದ 526 , 529 ಎಬಿ, 531ಎTM, 532 ಬಿ/1 ರಿಂದ 532/9 50ಬಿ, 51, 52/2 ರಿಂದ 53 ,326ಎ ರಿಂದ 326TM 328ರಿಂದ 330, 332 ರಿಂದ 340ಬಿ, 370ಎ ರಿಂದ 370ಸಿ1ಎ ರಿಂದ 6ಬಿ, 8 ರಿಂದ 10ಬಿ, 12 ರಿಂದ 44ಎಫ್ , 46ಎ, 50ಎ/2 ರಿಂದ 50ಎ/5</p>	100000				
712)	<p>ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು11ಬಿ/ಅ, 112ಎ, 115ಎ/1, 117ಎ, 117ಸಿ, 117TM, 119ಸಿTMಇ, 120ಎ/2 ರಿಂದ 121ಬಿ, 123ಎ . 124ಎ, 125ಬಿ/1, ಬಿ/2, 133ಎ1, ಎ2, 135, 1, ಎ2, 135ಎ, ಬಿ, 200ಎ, 200ಬಿ, 205, 257ಎ, 257ಎ, 255ಎ, 255ಬಿ, 260, 203ಅ, 224, 228 ಬಿ/2, 229ಎ, 230ಅ, 231ಸಿ, 233, 267ಬಿ1, 268, 269ಎ, ಬಿ, 270ಎ, 274 ಎಸಿTM, 275, 278ಸಿ, 275TM, 250, 281, 405ಸಿ,</p>	200000				
713		<p>292 ಎ/1, 292ಎ/2, 293ಬಿ, 299ಎ/1 292ಎ/2, 293ಬಿ, 314ಅ, 375TM, 299ಬಿ, 427, 433ಎಬಿಇ, 435ಅ 43, 437, 534ಬಿ, 48, 368, 369ಎಬಿ,</p>	200000				

೫೫೦

714		ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳ 111ಬಿ/ಆ, 231/ಬಿ		800000			
715	#	<u>ಹಿರೇಮಲ್ಲನಕೇರಿ</u>				1000	1500
716	10ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು.230, 231, 242 ರಿಂದ 256, 258 ರಿಂದ 266, 234, 235, 237 ರಿಂದ 239.	200000				
717		150 ರಿಂದ 153, 155, 158, 267 ರಿಂದ 271, 273 ರಿಂದ 279, 280 ರಿಂದ 299 , 148, 149, 177, 178, 221 ರಿಂದ 228, 140 ರಿಂದ 144, 146, 147,	150000				
718	ಆ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು229, 240, 257, 206 ರಿಂದ 210, 214 ರಿಂದ 220, 164, 166 ರಿಂದ 168 ,	150000				
719		77, 78, 81 ರಿಂದ 84, 86 ರಿಂದ 90, 92 ರಿಂದ 95, 98 ರಿಂದ 100, 179 ರಿಂದ 197, 199 200, 202 , 123, 125 ರಿಂದ 127, 129 ರಿಂದ 139, 542, 539, 389, 303, 306, 309, 310	150000				
720	ಇ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 318 ರಿಂದ 323, 324 ರಿಂದ 328 , 334 ರಿಂದ 335, 337 ರಿಂದ 340, 343 346, 347 ರಿಂದ 353, 358, 424 ರಿಂದ 464, 512 ರಿಂದ 512, 519 ರಿಂದ 523	150000				
721	ಇ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು254 ರಿಂದ 256,	200000				

ಬಿಬಿ೧

722		388, 390, 391, 303 ರಿಂದ 307, 173, 174, 401 ರಿಂದ 410, 311 ರಿಂದ 317, 301, 302, 365 ರಿಂದ 378, 307, 308, 384 ರಿಂದ 387,	150000				
723		379 ರಿಂದ 383, 101 ರಿಂದ 106, 411 ರಿಂದ 423, 540, 541, 543 ರಿಂದ 553, 108 ರಿಂದ 114, 116 ರಿಂದ 122,	150000				
724		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 468 ರಿಂದ 472, 465 ರಿಂದ 467, 473 ಶ್ರಿ TM ಸ್ಥಾಪ್ಯ 477, 329 ರಿಂದ 333, 507 ರಿಂದ 511, 354 ರಿಂದ 357, 359, 361, 516 ರಿಂದ 518, 502 ರಿಂದ 506, 554, 555, 557, 558, 478 ರಿಂದ 481, 483 ರಿಂದ 491,	150000				
725		1 ರಿಂದ 8, 10, 11, 13, ರಿಂದ 15, 17, 19, 20, 24 ರಿಂದ 26, 28, 30, 33 ರಿಂದ 39, 41, 42, 44 ರಿಂದ 47, 49 ರಿಂದ 59, 61 ರಿಂದ 64, 67 ರಿಂದ 73, 75, 76, 492 ರಿಂದ 501, 526, 528, 529, 363 ರಿಂದ 364.	150000				
726	ಉ)	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 145, 154, 156, 157, 160 ರಿಂದ 163, 165, 179, 170, 172, 175, 176, 240, 241, 272, 300, 115, 195, 201, 203 ರಿಂದ 205, 211 ರಿಂದ 213, 229, 232, 233, 236, 304, 330, 336, 392, 398, 399, 124, 128, 342, 345, 362, 9, 12, 16, 18, 21 ರಿಂದ 23, 27, 29, 31, 32, 40, 43, 48, 60, 65, 66, 74, 79, 80, 85, 96, 97, 107, 515, 227, 482,		250000			

೫೫೨

727	#	ಹುಗಲೂರು				1000	1500
728	11ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು.41 ರಿಂದ 45, 86, 88 ರಿಂದ 91, 18 ರಿಂದ 120, 29 ರಿಂದ 35, 92, 93, 95 ರಿಂದ 100, 36 ರಿಂದ 38, 26 ರಿಂದ 29, 121, 122, 116, 132 ರಿಂದ 135	200000				
729		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು85, 115, 113, 131, 80, 97, 82, 91, 67, 68	150000				
730	ಆ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು140, 142, 69 ರಿಂದ 70, 60 ರಿಂದ 63, 259 ರಿಂದ 264, 280 ರಿಂದ 285, 319 ರಿಂದ 322, 317 ರಿಂದ 318, 4, 5, 8 ರಿಂದ 11, 156 ರಿಂದ 160, 299	150000				
731	ಇ	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 47, 64 ರಿಂದ 66, 118 ರಿಂದ 120, 136 ರಿಂದ 139, 94 ರಿಂದ 100, 64 ರಿಂದ 66, 71 ರಿಂದ 75, 39, 40, 114 ರಿಂದ 117, 186 ರಿಂದ 194, 196, 197	200000				

ಬಿಬಿಡಿ

732		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 48 ರಿಂದ 59, 76 ರಿಂದ 79, 136 ರಿಂದ 139, 160 ರಿಂದ 185, 150 ರಿಂದ 155, 96,97 102, 103, 83, 84, 87, 105 ರಿಂದ 111, 20 ರಿಂದ 24, 123 ರಿಂದ 130, 210, ರಿಂದ 248, 250 ರಿಂದ 253, 255 ರಿಂದ 258, 289 ರಿಂದ 310, 79 ರಿಂದ 81, 196 ರಿಂದ 209, 248, 254 ರಿಂದ 264, 31, 249,330, 1 ರಿಂದ 3, 12 ರಿಂದ 20, 265 ರಿಂದ 279, 228 ರಿಂದ 245	150000				
733	ಈ	ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 45, 86, 91, 94, 50, 52, 81, 82, 46, 49, 67, 68, 78, 101, 104, 152,180, 305, 206, 209, 213, 138, 113, 114, 128, 130, 142, 147, 156, 155, 174, 145, 5, 9, 191, 195, 198, 271, 273, 275, 276, 271, 291, 297, 304, 306, 315	250000				
734	#	<u>ಹೊಳೆಗುಂದಿ</u>				1500	2000
735	12ಅ)	ಗ್ರಾಮ ತಾಣಕ್ಕೆ ಲಗತ್ತಾಗಿರುವ ಹಾಗೂ ಸಮೀಪ ಬರುವ ಋಷಿ ಸರ್ವೆ ನಂಬರ್‌ಗಳು.70 ರಿಂದ 577, 731 ರಿಂದ 735, 580 ರಿಂದ 627, 736, 737, 744 ರಿಂದ 751	200000				
736		526 ರಿಂದ 566, 739 ರಿಂದ 742 , 752 ರಿಂದ 754, 872 ರಿಂದ 875, 866 ರಿಂದ 870	200000				
737	ಇ)	ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು627, 391, 727, 559 ರಿಂದ 567, 568, 569, 391, 390	200000				

ಬಿಬಿಳಿ

738		ಊರಿನ ರಸ್ತೆಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 336 ರಿಂದ 389, 371, 373, 376 ರಿಂದ 382, 160 ರಿಂದ 165, 165 ರಿಂದ 170 332 ರಿಂದ 334, 347 ರಿಂದ 349, 357, 358, 524 ರಿಂದ 525, 12,21, 235, 249, 240 ರಿಂದ 243, 239, 233 ರಿಂದ 235, 251 ರಿಂದ 253, 510 ರಿಂದ 523, 6, 7, 9, 10, 11 ರಿಂದ 20, 91 ರಿಂದ 99, 102 ರಿಂದ 107, 125 ರಿಂದ 131, 487 ರಿಂದ 499, 508, 509,	150000				
739	ಉ)	ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್‌ಗಳು 629, 630, 631, 720 ರಿಂದ 725, 727 ರಿಂದ 730, 762 ರಿಂದ 766, 771, 738,	250000				
740		ರಾಜ್ಯ ಹೆದ್ದಾರಿಗೆ ಲಗತ್ತಾದ ಸರ್ವೆ ನಂಬರ್‌ಗಳು 653 ರಿಂದ 660, 705 ರಿಂದ 719, 775 ರಿಂದ 777, 683 ರಿಂದ 693, 1070 , 778 ರಿಂದ 804	250000				
741	ಊ)	ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 624 ರಿಂದ 626, 380 ರಿಂದ 390, 342 ರಿಂದ 352, 725 ರಿಂದ 726, 578, 579, 629, 631, ರಿಂದ 652, 557 ರಿಂದ 564, 736 ರಿಂದ 750 ,	200000				
742		161 ರಿಂದ 164, 175 ರಿಂದ 178, 180 ರಿಂದ 183, 353 ರಿಂದ 370, 639, 632 ರಿಂದ 642, 336 ರಿಂದ 340 350 ರಿಂದ 354, 362 ರಿಂದ 364, 367 ರಿಂದ 369, 383 ರಿಂದ 395, 393 , 394 ರಿಂದ 400, 549 ರಿಂದ 564, 401 ರಿಂದ 430, 752 ರಿಂದ 760	200000				

ಬಿಬಿಬಿ

743		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 235 ರಿಂದ 244, 249 ರಿಂದ 256, 261 ರಿಂದ 264, 303, 343, 185 ರಿಂದ 187, 190 ರಿಂದ 204, 208 ರಿಂದ 217, 272 ರಿಂದ 309, 661, 662, 664 ರಿಂದ 670 , 539 ರಿಂದ 543, 761 ರಿಂದ 765, 769 ರಿಂದ 770, 431 ರಿಂದ 450, 743, 772 ರಿಂದ 774, 936 ರಿಂದ 1013, 1015 ರಿಂದ 1069 , 877 ರಿಂದ 893, 942 ರಿಂದ 952, 835 ರಿಂದ 865, 991, 876 ರಿಂದ 899.	200000				
744		ಬಂಡಿದಾರಿಗೆ ಲಗತ್ತಾಗಿರುವ ಸರ್ವೆ ನಂಬರ್‌ಗಳು 924 ರಿಂದ 935, 1063 ರಿಂದ 1069, 276 ರಿಂದ 284, 128 ರಿಂದ 142, 145, 147 ರಿಂದ 153, 311 ರಿಂದ 331, 672 ರಿಂದ 682, 1071 ರಿಂದ 1090, 305 ರಿಂದ 335, 451 ರಿಂದ 486 , 500 ರಿಂದ 507, 484 ರಿಂದ 499, 1032 ರಿಂದ 1119, 912, 913, 915 ರಿಂದ 917, 694 ರಿಂದ 703, 901 ರಿಂದ 910, 100 101, 108 ರಿಂದ 111, 113 ರಿಂದ 127, 78 ರಿಂದ 85 87 ರಿಂದ 90, 53, 56 ರಿಂದ 73, 75, 76, 33 ರಿಂದ 39ಎ1 ರಿಂದ 43 45, 46, 48 ರಿಂದ 51, 24, 26, 29 1 ರಿಂದ 5, 13, 35 ರಿಂದ 65, 95 ರಿಂದ 120 235 ರಿಂದ 294	150000				
745		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 392, 396, 355, 356, 359, 361, 365, 366, 370 372, , 374, 375, 205, 220, 221, 726, 218, 222, 231, 232, 382, 582		200000			
746	ಈ)	235, 238, 248, 250, 251, 261, 184, 188, 188, 189, 195, 247, 264, 727, 728, 663, 671, 1014, 1071, 154, 155, 171, 173, 179, 271, 290, 293, , 310, 657, 660, 900, 911, 914, 918, 919, 920, 922, 923, 74, 77, 86, 92, 93, 96, 97, 98, 103, 104, 112, 128, 130, 135, 139, 140, 143, 144, 146,		300000			

747		ಕೊಳವೆ ಬಾವಿ ಇರುವ ಸರ್ವೆ ನಂಬರ್‌ಗಳು 17, 20, 21, 702, 715, 8, 11, 22, 25, 27, 28, 30 ರಿಂದ 32, 40, 44, 47, 52, 55, 683, 689, 693, 698, 704, 707, 690,		200000			
748	ಋ	ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆಯಾದ ಸರ್ವೆ ನಂಬರ್‌ಗಳು 576, 571, 579, 581, 585, 584		900000			

2023-24 ನೇ ಸಾಲಿನ ಹರಪನಹಳ್ಳಿ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ/ಹೆಸರು	ಪ್ರತಿ ಎಕರೆಗೆ			ಚ.ಮೀಟರ್	ಚ.ಮೀಟರ್
		ಮಿಷ್ಕಿ	ತರಿ	ಬಾಗಯಿತ	ಸ್ಥಳೀಯ ಸಂಸ್ಥೆ /ಗ್ರಾಮ ತಾಣ ವ್ಯಾಪ್ತಿಗೆ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ನಿವೇಶನಗಳ ದರ
1	2	4	5	6	7	8
ಕಸಬಾ ಹೋಬಳಿ						
1	ಹರಪನಹಳ್ಳಿ	900000	920000	940000	2500	3000

2	<p>ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ಗಡಿ ಪ್ರದೇಶ ಉತ್ತರ ದಿಕ್ಕಿನ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ರಿ.ಸ.ನಂ:</p> <p>58,52,51,50,14,15,16,17,18,19,21,22,23,24,25,30,31,34,35,36,38,39,40,48,70,74,76,77,78,96,97,98,100,101,102,103,104,154,156,157,158,159,174,175,555,556,557,558,562,564,539,578,579,538,580,581,537,582,598,595,588,597,594,596,614,616,613,611,619,610,</p>	18,50,000	18,50,000	19,00,000		
3	<p>ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ಗಡಿ ಪ್ರದೇಶ ಪೂರ್ವ ದಿಕ್ಕಿನ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ರಿ.ಸ.ನಂ:</p> <p>260,259,258,257,255,253,247,245,234,233,231,230,218,217,216,213,211,210,185,184,182,181,180,178,69,68,71,67,66,64,61,60,59,58,56,55,53,553,345,325,343,327,338,335,334,329,332,333,330,331,337,386,388,387,394,375,374,395,396,352,349,350,250,351,253,272,249,254,278,279,280,281,283,284,285,286,287,288,290,291,292</p>	16,50,000	17,00,000	17,50,000		

ಬಿಬಿಲ

4	<p>ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ಗಡಿ ಪ್ರದೇಶ ಪಶ್ಚಿಮ ದಿಕ್ಕಿನ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ರಿ.ಸ.ನಂ: 1,5,6,7,89,91,110,113,121,122,123,124,125,128,133,134,136,137,138,139,570,571,572,573,574,575,584,585,587,590,591,592,617,618,620,621,623,624,625,610,690,607,608,605,604,531,495,494,493,472,626,474,651,629,630,632,633,689,646,647,147,148,</p>	16,50,000	17,00,000	17,50,000	-	
5	<p>ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ದಕ್ಷಿಣ ಗಡಿ ಪ್ರದೇಶ ದಿಕ್ಕಿನ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ರಿ.ಸ.ನಂ: 490,648,489,643,644,450,449,447,446,445,441,440,437,436,410,388,397,395,394,393,392,391,300,352,351,439,340,339,337,336,334,333,385,384,283,282,285,262,260,</p>	16,50,000	17,00,000	17,50,000	-	
6	<p>ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ಗಡಿ ಪ್ರದೇಶ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ಹಸಿರು ವಲಯದ ಸರ್ವೆ ನಂಬರಗಳು 151,114,165,176,194,320,328,344,351,364,352</p>	820000	820000	820000		

7	ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ಗಡಿ ಪ್ರದೇಶ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ಕೈಗಾರಿಕೆ ವಲಯದ ಸರ್ವೆ ನಂಬರಗಳು 276,,275,,273,277,564,123,	1300000	1350000	1400000	0	
8	ಹರಪನಹಳ್ಳಿ ಪುರಸಭೆ ವ್ಯಾಪ್ತಿಯ ಗಡಿ ಪ್ರದೇಶ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆಯಂತೆ ವಾಣಿಜ್ಯ ವಲಯದ ಸರ್ವೆ ನಂಬರಗಳು 326,327,665, ಹಾಗೂ ಹೊಸಪೇಟೆ,ಹಡಗಲಿ ಹಾಗೂ ಕೋಟೂರು ರಸ್ತೆಗೆ ಹೊಂದಿಕೊಂಡಿರುವ ಆಸ್ತಿಗಳು	2600000	2600000	2600000		
9	ನೀಲಗುಂದ	200000	300000	550000	2000	2500
10	ನೀಲಗುಂದ ಗ್ರಾಮಕ್ಕೆ ಹತ್ತಿರವಿರುವ ಸ ನಂ 178,179,191,ರಿಂದ 199 ರ ವರೆಗೆ 201,212,,214,215,216,217 ರಿಂದ ,221 ರ ವರೆಗೆ 265,266,267,268,269,270,281,282,283,284,285,286, 311,312,268	250000	350000	650000		
11	ನೀಲಗುಂದ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ-273,293,294,295,298,299,300,302,303	300000	400000	700000		
12	ಕೂಲಹಳ್ಳಿ	200000	250000	500000	1500	2000
13	ಕೂಲಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ : 128,129,131,132,133,134,135,138,140,150,151,152,154,156,1 57,160,161	250000	300000	550000		

೫೬೦

14	ಕೂಲಹಳ್ಳಿ (ಹರಪನಹಳ್ಳಿ ಹಾಗೂ ಹಡಗಲಿ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 11,12,13,14,16,175,176,177,178,179,180,184,186,198,199,20 9,211,212,218,221,222,229,230,231,245,246,257,259,2 60,265,264,263,261,	300000	350000	600000		
15	ಮಾದಾಪುರ	200000	250000	500000	2000	2500
16	ಮಾದಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ 315,316,318,319, 320,321, 325 ರಿಂದ 342 ರ ವರೆಗೆ	250000	300000	550000		
17	ಮಾದಾಪುರ (ಹರಪನಹಳ್ಳಿ ಹಾಗೂ ಹಡಗಲಿ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 2,4,5,6,73,74,75,80,82,83,84,86,87,118,120,121,122,123,1 25,126,127,205,206,208,209,210,211,219,220,242,243, 244,252,253,254,255,259,401,402,403,404,406,407,4 08,409,410,411,412,457,459,460,461,463,464,472,473, 474,476,477,478,482,483,	300000	350000	600000		
18	ಬಾಗಳಿ	200000	250000	550000	2000	2500
19	ಬಾಗಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ - 150,151,152,153,154,254,262,263,	250000	300000	600000		
20	ಬಾಗಳಿ ಗ್ರಾಮದ ಹೊಸಪೇಟೆ ರಸ್ತೆಗೆ ಹೊಂದಿಕೊಂಡಿರುವ 285,286,289,290,291,314,316,317,315,321,322,323,324, 325,328,,331,332,334,335,336	300000	350000	650000		

ಬಿಟಿ

21	ಶೃಂಗಾರತೋಟ	250000	300000	600000	2000	2500
22	ಶೃಂಗಾರತೋಟ ಗ್ರಾಮಕ್ಕೆ ಹತ್ತಿರವಿರುವ ಸ.ನಂ 10,13,25,92,93,94,95	300000	350000	650000		
23	ಶೃಂಗಾರತೋಟ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ- 12,14,15,16,17,18,81,101,102,103,104,105,106,107,108,109,1 15,116	350000	400000	700000		
24	ಕೋಡಿಹಳ್ಳಿ	200000	250000	500000	1800	2300
25	ಕೋಡಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 60,61,62,63,68,70,72,73,74,75,76,77,79,81,83,94,96,103 ,104,105,	250000	300000	550000		
26	ಕೋಡಿಹಳ್ಳಿ ಗ್ರಾಮಕ್ಕೆ (ಹರಪನಹಳ್ಳಿ ಹಾಗೂ ಹೋಸಪಟ್ಟಿ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 159,86,161,158,162,88,157,165,155,156,166,136,167,154,15 3,170,153,171,152,146,172,147,172,151,150,173,149,148	300000	350000	600000		
27	ಕಾಯಕದಹಳ್ಳಿ	200000	250000	500000	1500	1800
28	ಕಾಯಕದಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ-3,4,5,6	250000	300000	550000		
29	ನಿಚ್ಚಾಪುರ	200000	250000	500000	1500	2000
30	ನಿಚ್ಚಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ - 193,194,195,196,198,210,211,212,213,214,215,216,220,22 1,223,224,225,227,228,229,230,235,236	250000	300000	550000		

ಬಿಟಿ

31	ನಿಚ್ಚಾಪುರ (ಹರಪನಹಳ್ಳಿ ಹಾಗೂ ಕೊಟ್ಟೂರು) ಮುಖ್ಯ ಹೊಂದಿಕೊಂಡಿರುವ ಸ ನಂ- 246,248,244,245,242,239,240,223,237,236,224,229,225,228,230,227,229,213,196,197,212,199,191,192,188,200,201,187,182,183,184,185,186,164,166,173,175,164,162,125,122,123,124,112,115,116,114,113,117,105,99,100,101,104,172,167,165	350000	400000	600000		
32	ಅಡವಿಹಳ್ಳಿ	350000	400000	600000	2500	3000
33	ಅಡವಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 83,84,91,93,154,155,156,158,160,161,162,	550000	650000	750000		
34	ಅಡವಿಹಳ್ಳಿ ಕೆ.ಹೆಚ್.ಬಿ ಅಕ್ಕ ಪಕ್ಕ ಸ ನಂ- 1 ರಿಂದ 70 ರ ವರಗೆ	850000	850000	900000		
35	ಕೆ.ಹೆಚ್.ಬಿ.ಕಾಲೋನಿಗೆ ಹತ್ತಿರವಿರುವ ಲೇ ಔಟ್‌ಗಳು ಸ ನಂ- 5/1,5/ಡಿ5, ಹಾಗೂ ಇತರೆ ಹೊಸ ಲೇ ಔಟ್‌ಗಳು					4000
36	ತೋಗರಿಕಟ್ಟೆ	200000	250000	500000	1500	2000
37	ತೋಗರಿಕಟ್ಟೆ ಗ್ರಾಮಕ್ಕೆ ಹತ್ತಿರವಿರುವ ಸ ನಂ- 125,131,132,135,136,139,140,195,195,192,194,197,198,199	250000	300000	550000		
38	ಬಾಪೂಜಿನಗರ	200000	250000	500000	1500	2000
39	ಬಾಪೂಜಿನಗರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 477,491,513,468,512,469,463,466,465,467,470,472,471,473,474,475,473	250000	300000	550000		
40	ನಾರಾಯಣಪುರ	200000	250000	500000	1500	2000

ಬಿಡಿ

41	ನಾರಾಯಣಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ:- 170,173,174,175,176 177,178,179,180,181	250000	300000	550000		
42	ಮಾಡ್ಲಿಗೇರಿ	200000	250000	500000	1500	2000
43	ಮಾಡ್ಲಿಗೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ-70 ರಿಂದ 82 ರ ವರೆಗೆ 90,91,93,94,97	250000	300000	550000		
44	ಮಾಡ್ಲಿಗೇರಿ (ಹರಪನಹಳ್ಳಿ ಹಾಗೂ ಹಡಗಲಿ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 298,299,300,301,302,312,324,313,325,323,322,326,327 ,346,347,320,348,352,351,350,319,359,360	300000	350000	600000		
45	ಆನಂತನಹಳ್ಳಿ	200000	250000	600000	1800	2200
46	ಆನಂತನಹಳ್ಳಿ ಗ್ರಾಮಕ್ಕೆ ಹರಿಹರ -ಹರಪನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸ ನಂ- 1,2,3,4,5,6,7,9,10,11,12,13,14,15,16,42,36,19,35,61,34,62,2 0,23,24,33,79,80,32,26,27,31,30,28,29,90,91,29,60,82, 83,38,	250000	300000	700000		
47	ಮೆಳ್ಳಕಟ್ಟೆ	200000	250000	500000	1800	2200
48	ಮೆಳ್ಳಕಟ್ಟೆ ಗ್ರಾಮಕ್ಕೆ ಹತ್ತಿರವಿರುವ ಸ ನಂ- 11,14,17,18,19,20,,22,23,24,25,26,29,46	250000	300000	550000		
49	ಮೆಳ್ಳಕಟ್ಟೆ ಗ್ರಾಮದ ಕೆ.ಹೆಚ್.ಬಿ.ಕಾಲೋನಿಗೆ ಹತ್ತಿರವಿರುವ ಲೇ ಔಟ್‌ಗಳು ಸ ನಂ- 12/14, ಹಾಗೂ ಇತರೆ ಹೊಸ ಲೇ ಔಟ್‌ಗಳು		-		7000	-
50	ಹುಲಿಕಟ್ಟೆ	200000	250000	500000	1500	2000

ಬಿಟಿಳಿ

51	ಹುಲಿಕಟ್ಟಿ ಗ್ರಾಮಕ್ಕೆ ಹತ್ತಿರವಿರುವ ಸ ನಂ 118,119,120,121,122,123,124,125,42,43,44,52	250000	270000	550000		
52	ಹಾರಕನಾಳು	200000	250000	500000	1500	2000
53	ಹಾರಕನಾಳು ಗ್ರಾಮಕ್ಕೆ ಹತ್ತಿರವಿರುವ ಸ ನಂ- 127,128,131,139,189,190,191,192,193,194,195,196,197,198, 206,207,208,209,210,	250000	300000	550000		
54	ಈಶಾಪುರ	200000	250000	500000	1500	2000
55	ಈಶಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ - 195,196,197,207,226	250000	300000	550000		
56	ಚನ್ನಹಳ್ಳಿ	200000	250000	500000	1500	2000
57	ಚನ್ನಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ*- 226,227,228,230,282	250000	300000	550000		
58	ಕನ್ನಾಯಕನಹಳ್ಳಿ	200000	300000	500000	1500	2000

ಚಿಗಟೇರಿ ಹೋಬಳಿ

59	ಚಿಗಟೇರಿ	200000	300000	500000	2000	2500
60	ಚಿಗಟೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ 179,186,187,188,189,202,213,214,215,216,220,221,344,3 45,476,477,497,498,499	250000	350000	550000		
61	ಮೈದೂರು	200000	300000	450000	1500	2000
62	ಮೈದೂರು ಗ್ರಾಮಕ್ಕೆ ಹತ್ತಿರವಿರುವ ಸ ನಂ 257, 258,259,260,261,262,263,269,277,281,283,284,284,28 5,394,395,396	250000	350000	550000		
63	ಪೃಥ್ವೀಶ್ವರ	200000	250000	450000	1500	2000

64	ಪೃಥ್ವೀಶ್ವರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 34,396,37,40,41,42,43,44,45,46,47,64,65,66,67,72,73,7 5,76,77,78,85,87,89,91132,133,134,135,139,140,141,142	250000	300000	550000		
65	ನಿಲುವಂಜಿ	200000	250000	450000	1500	2000
66	ನಿಲುವಂಜಿ ಗ್ರಾಮಕ್ಕೆ ಹತ್ತಿರವಿರುವ ಸ ನಂ-1,3,7,8	250000	300000	550000		
67	ಸಾಸ್ತಿಹಳ್ಳಿ	200000	250000	450000	1500	2000
68	ಸಾಸ್ತಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 34,37,38,39,40,41,42,43,145,146	250000	300000	550000		
69	ಹಗರಿಗುಡಿಹಳ್ಳಿ	200000	250000	450000	1500	2000
70	ಹಗರಿಗುಡಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 19,20,45,46,27,31,33	250000	300000	550000		
71	ಆಲದಹಳ್ಳಿ	200000	250000	450000	1500	2000
72	ಆಲದಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ 153,154,156,158,160,162,165,167,168,169,421,422,423,42 4,428,429,430,432	250000	300000	550000		
73	ನಿಚ್ಚವ್ವನಹಳ್ಳಿ	200000	250000	450000	1500	2000
74	ನಿಚ್ಚವ್ವನಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 124,168,169,170,171,174,175,176,177,178	250000	300000	550000		
75	ಕುಮಾರನಹಳ್ಳಿ	200000	250000	450000	1500	2000
76	ಕುಮಾರನಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 41,45,46,47,34,134,135,136,137	250000	300000	550000		

೫೬೬

77	ಕುಮಾರನಹಳ್ಳಿ (ಅರಸಿಕೇರಿ ಹಾಗೂ ಹರಪನಹಳ್ಳಿ) ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ ನಂ- 1,2,12,13,7,8,11,10,40,39,5,42,44,43,45,41,35,34,47,46,2 7,56,51,50,52,54,90,89,91,90,88	300000	350000	600000		
78	ಕಂಭಟ್ರಹಳ್ಳಿ	200000	250000	450000	1500	2000
79	ಕಂಭಟ್ರಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ-29,50,30,28,37	250000	300000	550000		
80	ಹಿಕ್ಕಿಂಗೇರಿ	200000	250000	450000	1500	2000
81	ಹಿಕ್ಕಿಂಗೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 74,75,76,77	250000	300000	550000		
82	ಕಡಬಗೇರಿ	200000	250000	450000	1500	2000
83	ಕಡಬಗೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 264,267,265,266,287,288,335,337,338,339,340,263,26 2,333,332,336,334,3314	250000	300000	550000		
84	ಜೋಷಿಲಿಂಗಾಪುರ	200000	250000	450000	1500	2000
85	ಜೋಷಿಲಿಂಗಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 3,4,5,6,7,9,11,12	250000	300000	550000		
86	ನಂದಿಬೇವೂರು	200000	250000	450000	1800	2200
87	ನಂದಿಬೇವೂರು ಗ್ರಾಮಕ್ಕೆ ಹೊಂದಿಕೊಂಡಿರುವ ಸ ನಂ 409,410,408,381,431,428,429,430,418,408,409,413,421, 416,414,381,412,420,426,380,	250000	300000	500000		

88	ನಂದಿಬೆವೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ- 177,178,176,173,175,185,174,206,404,405,403,408,409,381,352,432,433,434,435,438,439,443,354,353,351,334,350,349,348,347,346,345,343,342,341,340,496,495,498,494,443,442,444,445,447,492,491,490,489,493,499,484,485,488,487,486,520,522,524,527,525	300000	350000	550000		
89	ಕಣಿವೆಹಳ್ಳಿ	200000	250000	450000	1800	2200
90	ಕಣಿವೆಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ - 88,108,118,119,120,121,122,123,124,127,192,193,202,129,113,116,117,190,	250000	300000	500000		
91	ಕಣಿವೆಹಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ- 89,129,87,88,90,91,94,95,96,97,128,127,124,123,122,120,121,186,185,183,187,182,181,188	300000	350000	500000		
92	ಕೊಂಗನಹೊಸೂರು	200000	250000	450000	1600	2200
93	ಕೊಂಗನಹೊಸೂರು ಗ್ರಾಮಕ್ಕೆ ಹತ್ತಿರವಿರುವ ಸ ನಂ- 45,46,48,49,50,51,52,62,	250000	300000	550000		
94	ಗಜಾಪುರ	200000	250000	450000	1500	2000
95	ಗಜಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ 289,288,290,284,274,273,271,272,284,285,286,33,34,30,49,48,30,51,50,329,328,330,391,392,395,394,327,326	250000	300000	550000		

೫೬೮

96	ಬೆಣ್ಣೆಹಳ್ಳಿ	200000	250000	450000	2000	2500
97	ಬೆಣ್ಣೆಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 193,194,195,196,197,198,200,201,202,203,208,209,210, 211,212	250000	300000	550000		
98	ಬೆಣ್ಣೆಹಳ್ಳಿ (ಹರಪನಹಳ್ಳಿ ಹಾಗೂ ಕೊಟ್ಟೂರು) ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ ನಂ- 95,174,93,94,91,175,176,177,178,185,186,88,89,87,84,86, 187,83,185,186,191,185,184,193,194,201,200,210,212,209, 214,218,215,226,227,248,217,216,215	300000	350000	600000		
99	ಮುತ್ತಿಗೆ	200000	250000	450000	1500	2000
100	ಮುತ್ತಿಗೆ ಗ್ರಾಮಕ್ಕೆ ಹತ್ತಿರವಿರುವ ಸ ನಂ- 78,79,85,86,88,91,95,103,104,112	250000	300000	550000		
101	ಮತ್ತಿಹಳ್ಳಿ	200000	250000	450000	1500	2000
102	ಮತ್ತಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ 144,145,146,147,148,156,171,172,198,199,328,329,330,	250000	300000	550000		

ಅರಸಿಕೇರಿ ಹೋಬಳಿ

103	ಅರಸಿಕೇರಿ	250000	300000	500000	2500	3000
104	ಅರಸಿಕೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 88,89,90,91,93,94,95,96,101,102,103,104,105,106,107, 108,109,154,155,156,	300000	350000	600000		
105	ಅರಸಿಕೇರಿ (ಹರಪನಹಳ್ಳಿ ಹಾಗೂ ದಾವಣಗೆರೆ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 22,18,23,25,27,17,16,28,35,30,33,34,81,80,120,119,118 ,112,117,116,115,114	350000	400000	650000		

ಬಿಲ್

106	ತಿಮ್ಮಲಾಪುರ	200000	250000	450000	1500	2000
107	ತಿಮ್ಮಲಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 184,177,176,174,175,188,185,	250000	300000	500000		
108	ಹೊಸಕೋಟೆ	200000	250000	450000	1500	2000
109	ಹೊಸಕೋಟೆ ಗ್ರಾಮಕ್ಕೆ ಹತ್ತಿರವಿರುವ ಸ ನಂ- 164,165,163,166,167,172,	250000	300000	500000		
110	ಬೂದಿಹಾಳ್	200000	250000	450000	1500	2000
111	ಬೂದಿಹಾಳ್ ಗ್ರಾಮಕ್ಕೆ ಹತ್ತಿರವಿರುವ ಸ ನಂ- 97,102,103,105,106,107,113,114,115,117,118,119,120,121, 125,130	250000	300000	550000		
112	ಶಿಂಗ್ರಿಹಳ್ಳಿ	250000	300000	600000	2000	2500
113	ಶಿಂಗ್ರಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 79,95,97,99,100,109,111,112,116,177,178,180,188,190,2 06,207,	300000	400000	650000		
114	ಹಿರೇಮೇಗಳಗೇರಿ	350000	400000	650000	2000	2500
115	ಹಿರೇಮೇಗಳಗೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 41,42,43,46,47,53,54,84,85,86,87,90,91,&563,565, 566,567,568,569,570,571, 175,176,177,178,179,481,483,484,485, 350,351,352,357,394,396,397,398,399,400,	400000	450000	750000		
116	ಹಿರೇಮೇಗಳಗೇರಿ ಗ್ರಾಮಕ್ಕೆ ಭದ್ರಾ ನೀರಾವರಿ ಕಾಲುವೆ ಹತ್ತಿರವಿರುವ ಸ ನಂ: 1 ರಿಂದ 300 ರ ವರೆಗೆ ಹಾಗೂ 380 ರಿಂದ 500 ರ ವರೆಗೆ	450000	450000	750000		
117	ಲಕ್ಷ್ಮಿಪುರ	350000	400000	650000	2000	2500

118	ಲಕ್ಷ್ಮಿಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 25,26,27,28,29,30,31	400000	450000	700000		
119	ಲಕ್ಷ್ಮಿಪುರ (ಹರಪನಹಳ್ಳಿ ಹಾಗೂ ದಾವಣಗೆರೆ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 113,127,128,129,139,220,225,247,265,262,266,263,2 53,249,252,250,248	450000	500000	750000		
120	ಹಳ್ಳಿಕೇರಿ	250000	300000	600000	1800	2200
121	ಹಳ್ಳಿಕೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 210,212,213,214,215,225,226,209,208,204,199	300000	350000	700000		
122	ಸತ್ತೂರು	250000	300000	600000	1800	2200
123	ಸತ್ತೂರು ಗ್ರಾಮಕ್ಕೆ ಹತ್ತಿರವಿರುವ ಸ ನಂ - 112,113,114,115,117,118,121,123,124,125,126,127,128,129 ,130,131,132,133,134,135,136,137,	300000	350000	700000		
124	ಸತ್ತೂರು (ಹರಪನಹಳ್ಳಿ ಹಾಗೂ ದಾವಣಗೆರೆ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 34,33,35,36,37,61,62,63,68,66,67,116,111,109,119,122, 120,185,197,195,194,192,238,236,237,239,235,227	350000	400000	750000		
125	ಮಾದಿಹಳ್ಳಿ	200000	250000	500000	1500	2000
126	ಮಾದಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 47,40,39,38,36,35,34,33,48,50,53,57,57,59,60,114,11 3,116,197,45,46,44.	250000	300000	600000		
127	ಅಣಜಿಗೇರಿ	200000	250000	500000	1500	2000

೫೭೦

128	ಅಣಜಿಗೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 295,294,293,296,316,292,318,315,314,313	250000	300000	600000		
129	ಕಂಚಿಕೇರಿ	200000	250000	600000	1800	2000
130	ಕಂಚಿಕೇರಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 189,212,211,213,214,210,209,207,206	250000	300000	650000		
131	ಕಂಚಿಕೇರಿ (ಹರಪನಹಳ್ಳಿ ಹಾಗೂ ದಾವಣಗೆರೆ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 5,4,11,12,13,14,15,460,458,459,455,465,464,468,443, 412,441,413,440,439,414,431,415,430,419,422,355,3 59,358,342,344,340,343,341,329,332,328,323,325,31 1,309,312,310,314,315	300000	350000	700000		
132	ತೌಡೂರು	200000	250000	550000	1500	2000
133	ತೌಡೂರು ಗ್ರಾಮಕ್ಕೆ ಹತ್ತಿರವಿರುವ ಸ ನಂ- 241,240,242,223,244,243,382,383,399,238,381,217, 216	250000	300000	600000		
134	ಕ್ಯಾರಕಟ್ಟೆ	200000	250000	550000	1500	2000
135	ಕ್ಯಾರಕಟ್ಟೆ ಗ್ರಾಮಕ್ಕೆ ಹತ್ತಿರವಿರುವ ಸ ನಂ- 113,114,115,128,202,207,67,116	250000	300000	600000		
136	ಪುಣಭಗಟ್ಟು	200000	250000	550000	1500	2000
137	ಪುಣಭಗಟ್ಟು ಗ್ರಾಮಕ್ಕೆ ಹತ್ತಿರವಿರುವ ಸ ನಂ- 59,66,67,68,69,70,58,54,53,52,51,60,61,62,63,64,35 9,360,361,362,208,205,206,207,209,210,211,212,213 ,364,365,361,360	250000	300000	600000		
138	ಉಚ್ಚಂಗಿದುರ್ಗ	250000	300000	600000	2000	2500

139	ಉಚ್ಚಂಗಿದುರ್ಗ ಗ್ರಾಮಕ್ಕೆ ಹತ್ತಿರವಿರುವ ಸ ನಂ- 342,341,343,340,347,339,338,307,541,214,215,249,2 32,230,233,231,36,37,38,39,40,41,96,97,34,237,238, 235,236,234	300000	350000	650000		
140	ಉಚ್ಚಂಗಿದುರ್ಗ (ಹರಪನಹಳ್ಳಿ ಹಾಗೂ ದಾವಣಗೆರೆ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ:- 388,369,389,370,390,387,391,246,385,241,255,254, 247,254,248,237,234,229,55,56,53,54,60,61,52,51,5 0,62	350000	400000	700000		
141	ಚಟ್ಟಿಹಳ್ಳಿ	200000	250000	550000	1500	2000
142	ಚಟ್ಟಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 415,409,414,422,417,413,405,406	250000	300000	600000		
143	ಚಟ್ಟಿಹಳ್ಳಿ (ಹರಪನಹಳ್ಳಿ ಹಾಗೂ ದಾವಣಗೆರೆ) ರಸ್ತೆ ಮುಖ್ಯ ಹೊಂದಿಕೊಂಡಿರುವ ಸ ನಂ- 227,232,234,233,456,455,235,236,237,454,419,407, 416,415,414,427,474,429,412,383,365,366,368	300000	350000	650000		
144	ರಾಮಗಟ್ಟ	200000	250000	450000	1500	2000
145	ರಾಮಗಟ್ಟ ಗ್ರಾಮಕ್ಕೆ ಹತ್ತಿರವಿರುವ ಸ ನಂ- 450,449,451,454,345,455,335,309,308,453	250000	350000	550000		
146	ಕಲ್ಲುಗುಡಿ	200000	250000	500000	1500	2000
147	ಕಲ್ಲುಗುಡಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 146,126,140,145,152,153,154,117,118,119,124,124	250000	300000	550000		

ತೆಲಿಗಿ ಹೋಬಳಿ

148	ತೆಲಿಗಿ	300000	400000	600000	2500	3000
149	ತೆಲಿಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಸ ನಂ- 266,265,262,261,260,259,258,256,240,239,241,244	350000	450000	700000		
150	ತೆಲಿಗಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ:- 18,21,22,23,24,70,71,78,79,80,81,82,86,87,88,89,90,1 12,113,114,115,116,117,118,119,120,271,272,273,275,27 6,277,267,268,269,270,251,254,253,239,238,321,32 4,322,323,319,318,317,326,331,333,334,336,335,395, 396,398,394,397,391,390,399,389,400,401,383,384,3 85,381,356,357,358,365,366,376,364,367	400000	500000	750000		
151	ಅಲಗಿಲವಾಡ	200000	250000	550000	1500	2000
152	ಅಲಗಿಲವಾಡ ಗ್ರಾಮಕ್ಕೆ ಹತ್ತಿರವಿರುವ ಸ ನಂ- 197,196,153,152,198,200,253,255,257,251	250000	300000	600000		
153	ಯರಬಾಳು	200000	250000	550000	1500	2000
154	ಯರಬಾಳು ಗ್ರಾಮಕ್ಕೆ ಹತ್ತಿರವಿರುವ ಸ ನಂ- 65,190,191,183,66,67,63,64,54,53,217	250000	300000	6000000		
155	ದುಗ್ಗಾವತಿ	300000	350000	600000	2000	2500
156	ದುಗ್ಗಾವತಿ ಗ್ರಾಮಕ್ಕೆ ಹೊಂದಿಕೊಂಡಿರುವ ಸ ನಂ- 159,237,157,49,157,156,106,105,104,103,52,53,54,55, 56,57,58,59,65,	350000	400000	700000		

೫೭೪

157	ದುಗ್ಗಾವತಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ:- 225,226,224,223,227,222,211,221,212,217,219,218,1 64,169,163,170,163,162,171,159,172,61,36,33,32,30,31, 29,28,27,25,24,23,22,66,64,63,62,	400000	450000	750000		
158	ಶಿರಗಾನಹಳ್ಳಿ	200000	250000	550000	1800	2200
159	ಶಿರಗಾನಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ:- 67,66,64,65,94,93,121,122,123,63	250000	300000	600000		
160	ಕುಂಚೂರು	200000	250000	550000	1500	2000
161	ಕುಂಚೂರು ಗ್ರಾಮಕ್ಕೆ ಹತ್ತಿರವಿರುವ ಸ ನಂ:- 255,233,235,234,231,206,254,101,111,110,109,112,118, 119,236	250000	300000	600000		
162	ಇಟ್ಟಗುಡಿ	200000	250000	500000	1500	2000
163	ಇಟ್ಟಗುಡಿ ಗ್ರಾಮಕ್ಕೆ ಹತ್ತಿರವಿರುವ ಸ ನಂ:- 138,139,140,161,162,166,132,134,135	250000	300000	600000		
164	ಕೆ.ಕಲ್ಲಹಳ್ಳಿ	200000	250000	500000	1500	2000
165	ಕೆ.ಕಲ್ಲಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ:- 138,152,136,128,131,132,133,134,135,152,154,151,155	250000	300000	550000		
166	ಅರಸನಾಳು	200000	250000	500000	1500	2000
167	ಅರಸನಾಳು ಗ್ರಾಮಕ್ಕೆ ಹತ್ತಿರವಿರುವ ಸ ನಂ:- 196,197,198,130,131,132,191,190,189,188,187,186,185,18 4,183,182	250000	300000	550000		
168	ನಿಟ್ಟೂರು	250000	350000	600000	1800	2200

೫೭೫

169	ನಿಟ್ಟೂರು ಗ್ರಾಮಕ್ಕೆ ಹತ್ತಿರವಿರುವ ಸ ನಂ- 29,30,32,33,21,47,35,36,37,46,34,38,39,40,41,113,43, 112,111,110,109,108,114,117,116,129,101,118,128,121,122, 120,123,132,133,134,135,136,158,157,154	300000	400000	700000		
170	ನಿಟ್ಟೂರು ಗ್ರಾಮಕ್ಕೆ ಹೊಳೆ ಹತ್ತಿರವಿರುವ ಸ ನಂ:29,30,32,33,34,41,42,108,109,110,111,112,113,132,1 33,134,135,	400000	450000	700000		
171	ಎನ್.ಬಸಾಪುರ	250000	300000	600000	1800	2200
172	ಎನ್.ಬಸಾಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ 4,79,80,81,82,83,84,85,86,87,88,89,112	300000	400000	700000		
173	ಎನ್.ಬಸಾಪುರ ಗ್ರಾಮಕ್ಕೆ ಹೊಳೆ ಹತ್ತಿರವಿರುವ ಸ ನಂ:4,5,6,77,79,80,81,82,83,84,85,86,87,88,96,97,98, 99,100,101,102,103,104,105,112	400000	450000	700000		
174	ತಾವರಗುಂದಿ	250000	300000	600000	1800	2200
175	ತಾವರಗುಂದ ಗ್ರಾಮಕ್ಕೆ ಹತ್ತಿರವಿರುವ ಸ ನಂ- 1,2,3,4,5,6,7,8,25,26,27,28,29,30,31,32,33,34,35,36, 41,42,43,44,49,50,51,52,116,119	300000	350000	700000		
176	ಕಡತಿ	250000	300000	600000	2000	2500

177	ಕಡತಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 50,68,70,71,72,73,78,76,77,80,81,82,83,84,105,106,108,109,110,111,112,113,114,115,200,201,205,206,207,208,209,210,212,213,214,217,242,243,244,249,250,251,255,256,257,258,266,267,284,287,289,290,292,294,339,340,341,342,343,333,332,350,354,355,357,358,363,	300000	350000	700000		
178	ಕಡತಿ ಗ್ರಾಮಕ್ಕೆ ಹೊಳೆ ಹತ್ತಿರವಿರುವ ಸ ನಂ:- 231,238,239,240,241,242,258,261,262,263,264,265,280,281,282,291,292,293,294,295,296,297,298,299,300,301,302,303,304,305,306,309,310,311,312,313,314,315,318,317	400000	450000	750000		
179	ಚಿರಸ್ತಹಳ್ಳಿ	200000	250000	600000	1800	2200
180	ಚಿರಸ್ತಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 300,284,285,286,290,288,171,176,177,181,182,245,247,248,249,273,274,275,276,277,278,279,280,281,282,	250000	300000	650000		
181	ಚಿರಸ್ತಹಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ:- 335,328,336,334,329,333,332,330,331,327,326,425,324,323,331,309,322,310,314,311,315,283,313,285,312,302,301,184,179,178,180,184,185,164,31,45,30,46,27,47,48,25,19,21,20,22,18,	300000	350000	700000		

182	ಮಾಚಿಹಳ್ಳಿ	200000	250000	550000	1800	2200
183	ಮಾಚಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 257,260,261,255,256,228,234,63,74,69,70,72,68,75, 74,64,65	250000	300000	600000		
184	ಮಾಚಿಹಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹೊಂದಿಕೊಂಡಿರುವ ಸ ನಂ- 165,113,112,111,110,108,109,85,87,68,67,66,58,57,56,5 3,51,26,118,116,117,107,88,89,90,49,47,45,42,40,38,3 5,190,191,174,173,193,162,163,27,28,33,32,	300000	350000	650000		
185	ಹಲುವಾಗಲು	250000	350000	600000	2000	2500
186	ಹಲುವಾಗಲು ಗ್ರಾಮಕ್ಕೆ ಹತ್ತಿರವಿರುವ ಸ ನಂ- 418,416,370,415,414,413,412,402,411,372,373,379,37 8,380,396,395,387,394,388,389,391,339,366,330,331, 337,336,325,324,335,334,333,315,314,317,318,319,33 4,235,236,237,576,582,583,584,587,586,585,589,59 0,290,291,292,293,239,241,244,208,245,206,212,21 1,210,209,213,207,214,193,194,195,215,175,178,177,18 7,186,181,185,182,156,183,164,162,160,188,189,198,20 3,202,201,299,249,200,273,274,274,277,275,276,2 24,221,222,103,219,220,35,34,37,33,39,38,124,132,1 31,140,129,116,117,122,123,125,126,42,88,89,99,83,84 ,86,87,83,74,68,69,112,111,110,101,100,145,142,143,15 2,151,154,9,30,31,32,24,26,29,28,14,11,4,3,2,1	300000	400000	700000		

೫೭೮

187	ಹಲವಾಗಲು ಗ್ರಾಮಕ್ಕೆ ಹೊಳೆ ಹತ್ತಿರವಿರುವ ಸ ನಂ: 397,398,419,421,422,423,424.	400000	450000	700000		
188	ರಾಗಿಮಸಲವಾಡ	200000	300000	600000	1800	2200
189	ರಾಗಿಮಸಲವಾಡ ಗ್ರಾಮಕ್ಕೆ ಹತ್ತಿರವಿರುವ ಸ ನಂ- 45,48,49,53,148,149,161,218,230,232,237,243,245,2 46,247,248,250,256,279,280,233,282,319,320,308,3 33,344	250000	350000	700000		
190	ಗುಂಡಗತ್ತಿ	200000	250000	550000	1500	2000
191	ಗುಂಡಗತ್ತಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 39,107,108,109,136,137,139,140,141,142,143,144,219,2 20,221,222,226,279,280,283,286,300,302	250000	300000	600000		
192	ಯಡಿಹಳ್ಳಿ	200000	250000	500000	1500	2000
193	ಯಡಿಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಸ ನಂ- 608,633,634,607,606,609, 53,11,54,46,52,	250000	300000	550000		
194	ಸೇವಾನಗರ	200000	250000	500000	1500	2000
195	ಸೇವಾನಗರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 116,177,399,398,400,412,411,425,426,424,433,432,4 31,437,435,436,615,613	250000	300000	550000		
196	ಶಿವಪುರ	200000	250000	500000	1500	2000
197	ಶಿವಪುರ ಗ್ರಾಮಕ್ಕೆ ಹತ್ತಿರವಿರುವ ಸ ನಂ- 30,31,27,29,26,160,32,33,34,15,14	250000	300000	550000		

2023-24 ನೇ ಸಾಲಿನ ಹರಪನಹಳ್ಳಿ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

SL No	WARD NO	Blockid No	ROAD ID NO	Village/Layout/Ward/Road/CTS/UPOR	PID NO	ಪ್ರಸ್ತುತ ಚ.ಮೀಟರ್	ಚ.ಮೀಟರ್
1	1	26	4	Hadagali Road	26-4-100, 26-4-102, 26-4-104, 26-4-106, 26-4-108, 26-4-110, 26-4-112, 26-4-112A, 26-4-114 26-4-116 26-4-118 26-4-120 26-4-122 26-4-122A 26-4-122B 26-4-124 26-4-126 26-4-128 26-4-130 26-4-134 26-4-134A 26-4-134B 26-4-134C 26-4-136 26-4-140 26-4-148 26-4-148A 26-4-174 26-4-178 26-4-182 26-4-182A 26-4-186 26-4-192 26-4-196 26-4-198 26-4-204 26-4-72 26-4-72A 26-4-78 26-4-78A 26-4-80 26-4-82 26-4-84 26-4-86 26-4-88 26-4-90 26-4-92 26-4-94 26-4-96 26-4-98	5000	ಸರ್ಕಾರಿ ಪ್ರಾಧಿಕಾರ ಮತ್ತು ಗೃಹ ನಿರ್ಮಾಣ ಸಂಘದಿಂದ ಅನುಮೋದಿಸಲ್ಪಟ್ಟ ಅಪಾಟಮೆಂಟ್‌ಗಳ ಮತ್ತು ಫ್ಯಾಟರ್ ನಿವೇಶನ ದರ
2	1	26	17	Hospet Bypass Road	26-17-100 26-17-101 26-17-102 26-17-103 26-17-104 26-17-105 26-17-106 26-17-108 26-17-110 26-17-112 26-17-113 26-17-114 26-17-115 26-17-116 26-17-117 26-17-118 26-17-119 26-17-120 26-17-121 26-17-122 26-17-123 26-17-124 26-17-125 26-17-126 26-17-127 26-17-128 26-17-129 26-17-130 26-17-132 26-17-133 26-17-134 26-17-135 26-17-136 26-17-137 26-17-68 26-17-70 26-17-72 26-17-74 26-17-76 26-17-82 26-17-86 26-17-88 26-17-90 26-17-91 26-17-93 26-17-94 26-17-95 26-17-97 26-17-98 26-17-99	7000	

3	1	26	29	Kurubarageri To Bypass Link Road	26-29-1 26-29-13 26-29-13A 26-29-13B 26-29-17 26-29-19 26-29-19A 26-29-1A 26-29-1B 26-29-23 26-29-23A 26-29-27 26-29-29 26-29-3 26-29-31 26-29-33 26-29-3A 26-29-5 26-29-5A 26-29-5B 26-29-7 26-29-7A 26-29-7B 26-29-7C 26-29-9 26-29-9A	5500	
4	1	26	150	Idgah Road	26-150-5 26-150-9	3000	
5	1	26	501	1st Main	26-501-49 26-501-51 26-501-53 26-501-55 26-501-57 26-501-59 26-501-61	3000	
6	1	26	502	2nd Main	26-502-63 26-502-65 26-502-66	3000	
7	1	26	503	3rd Main	26-503-67 26-503-69 26-503-71 26-503-72	3000	
8	1	26	504	4th Main	26-504-73 26-504-73A 26-504-73B 26-504-75 26-504-77 26-504-79 26-504-81	3000	
9	1	26	505	5th Main	26-505-163 26-505-164 26-505-165 26-505-166 26-505-171A 26-505-85 26-505-87 26-505-88 26-505-89 26-505-90 26-505-91 26-505-91A 26-505-92 26-505-94 26-505-96 26-505-97 26-505-97A 26-505-97B 26-505-97C 26-505-97D 26-505-97E 26-505-98	3000	
10	1	26	506	6th Main	26-506-1 26-506-10 26-506-1A 26-506-2 26-506-2A 26-506-2B 26-506-3 26-506-3A 26-506-3B 26-506-4 26-506-47 26-506-4A 26-506-4B 26-506-5 26-506-6 26-506-6A 26-506-7 26-506-8A 26-506-8B 26-506-9	3000	
11	1	26	507	7th Main	26-507-102 26-507-104 26-507-106 26-507-108 26-507-110 26-507-111 26-507-111A 26-507-111B 26-507-111C 26-507-112 26-507-114 26-507-116 26-507-118 26-507-118A 26-507-119 26-507-119A 26-507-119B 26-507-119C 26-507-120	3000	
12	1	26	508	8th Main	26-508-41 26-508-43 26-508-44	3000	

13	1	26	509	8th A Main	26-509-11 26-509-12 26-509-13 26-509-14 26-509-15 26-509-17 26-509-18 26-509-19 26-509-21 26-509-23 26-509-24	3000	
14	1	26	510	9th Main	26-510-121 26-510-122 26-510-122A 26-510-122B 26-510-122C 26-510-122D 26-510-123 26-510-124 26-510-126 26-510-127 26-510-128 26-510-130 26-510-131 26-510-131A 26-510-131B 26-510-131C 26-510-132 26-510-134 26-510-135 26-510-136	3000	
15	1	26	511	1st Cross	26-511-25 26-511-26 26-511-27 26-511-28 26-511-29 26-511-31 26-511-32 26-511-33 26-511-35 26-511-37 26-511-39 26-511-41A 26-511-8C	3000	
16	1	26	512	2nd A Cross	26-512-138 26-512-140 26-512-86	3000	
17	1	26	513	3rd Cross	26-513-100 26-513-99	3000	
18	1	26	514	4th Cross		3000	
19	1	26	515	5th Cross	26-515-137 26-515-137A 26-515-137B 26-515-137C 26-515-139 26-515-141 26-515-143 26-515-145 26-515-147	3000	
20	1	26	516	5th A Cross	26-516-150 26-516-152 26-516-154 26-516-156 26-516-156A 26-516-158 26-516-159 26-516-160 26-516-162	3000	
21	1	26	517	6th Cross	26-517-167 26-517-169 26-517-171 26-517-172 26-517-173 26-517-173A 26-517-173B 26-517-173C 26-517-175 26-517-175A 26-517-175B 26-517-175C 26-517-177 26-517-177A 26-517-177B 26-517-177C 26-517-177D 26-517-179 26-517-179A 26-517-179B 26-517-179C 26-517-181 26-517-181A 26-517-181B 26-517-181C 26-517-183 26-517-184	3000	
22	1	26	518	7th Cross	26-518-188 26-518-190 26-518-192 26-518-194	3000	

23	1	27	1	Hospet Road	27-1-175 27-1-177 27-1-187 27-1-193 27-1-195 27-1-205 27-1-219 27-1-221 27-1-221A 27-1-223 27-1-223A 27-1-225 27-1-225A 27-1-227 27-1- 235 27-1-237 27-1-237A 27-1-239 27-1-239A 27- 1-241 27-1-241A 27-1-243 27-1-255	7000	
24	1	27	17	Hospet Bypass Road	27-17-1 27-17-3 27-17-5 27-17-5A	7000	
25	1	27	32	Konanakere Road	27-32-1 27-32-11 27-32-13 27-32-15 27-32-17 27-32-19 27-32-1A 27-32-21 27-32-21A 27-32-23 27-32-3 27-32-5 27-32-7 27-32-9	3000	
26	1	27	131	West Main Road	27-131-10 27-131-12 27-131-14 27-131-16 27- 131-2 27-131-32 27-131-36 27-131-4 27-131-6 27-131-8	3000	
27	1	27	501	1st Main	27-501-1 27-501-1A 27-501-3 27-501-5 27-501-7	3000	
28	1	27	502	2nd Main	27-502-10 27-502-11 27-502-12 27-502-15 27- 502-15B 27-502-16 27-502-17 27-502-17A 27- 502-9	3000	
29	1	27	503	3rd Main	27-503-18 27-503-20 27-503-21 27-503-22 27- 503-23 27-503-24 27-503-25 27-503-26 27-503- 27 27-503-29 27-503-30 27-503-30A	3000	
30	1	38	5	Govreahalli Road	38-5-10 38-5-12 38-5-14 38-5-16 38-5-18 38-5-20 38-5-22 38-5-26 38-5-28 38-5-30 38-5-24 38-5-34 38-5-32 38-5-38 38-5-4 38-5-40 38-5-42 38-5-48 38-5-52 38-5-58 38-5-6 38-5-62 38-5-68 38-5-8 38-5-82 38-5-92 38-5-98 38-5-36	4000	
31	1	38	4	Hadagali Road	38-4-109 38-4-111 38-4-115 38-4-117 38-4-119 38-4-121 38-4-125 38-4-127 38-4-129 38-4-131 38-4-133 38-4-135 38-4-137 38-4-139 38-4-141 38-4-143 38-4-145 38-4-147 38-4-149 38-4-151 38-4-153 38-4-155 38-4-157 38-4-159 38-4-161 38-4-163 38-4-165 38-4-167 38-4-169 38-4-171 38-4-173 38-4-175 38-4-177 38-4-179 38-4-181 38-4-183 38-4-185 38-4-187 38-4-189 38-4-191	5000	

					38-4-193 38-4-195 38-4-197 38-4-199 38-4-201 38-4-203		
32	1	38	501	1st Main	38-501-10 38-501-12 38-501-14 38-501-15 38- 501-16 38-501-2 38-501-4 38-501-6 38-501-7 38- 501-8	4000	
33	1	38	502	2nd Main	38-502-168 38-502-169 38-502-170 38-502-172	4000	
34	1	38	503	3rd Main	38-503-71 38-503-73 38-503-75 38-503-77 38- 503-79 38-503-81	4000	
35	1	38	504	3rd A Main	38-504-219 38-504-221	4000	
36	1	38	505	4th Main		4000	
37	1	38	506	5th Main	38-506-85 38-506-86 38-506-87 38-506-88 38- 506-89 38-506-90 38-506-91 38-506-92 38-506- 93 38-506-94 38-506-95 38-506-96	4000	
38	1	38	507	6th Main	38-507-100 38-507-101 38-507-102 38-507-103 38-507-104 38-507-105 38-507-106 38-507-107 38-507-108 38-507-109 38-507-110 38-507-99	4000	
39	1	38	508	6th A Main	38-508-217 38-508-225 38-508-227 38-508-229 38-508-231 38-508-233 38-508-234 38-508-236 38-508-237 38-508-239 38-508-241 38-508-243 38-508-245 38-508-247	4000	
40	1	38	509	7th Main	38-509-112 38-509-113 38-509-114 38-509-115 38-509-116 38-509-117 38-509-118 38-509-119 38-509-120 38-509-121 38-509-122	4000	
41	1	38	510	8th Main		4000	
42	1	38	511	9th Main	38-511-124 38-511-125 38-511-126 38-511-127 38-511-128 38-511-129 38-511-130 38-511-131 38-511-132 38-511-133 38-511-134	4000	

43	1	38	512	10th Main	38-512-263 38-512-265 38-512-266 38-512-267 38-512-268 38-512-270 38-512-272 38-512-273 38-512-274 38-512-276 38-512-277 38-512-278 38-512-280 38-512-282 38-512-284 38-512-286 38-512-288 38-512-290 38-512-292 38-512-293 38-512-294 38-512-296 38-512-298 38-512-300 38-512-302 38-512-304 38-512-305 38-512-306 38-512-308 38-512-310 38-512-312 38-512-314 38-512-316 38-512-317 38-512-318 38-512-69	4000	
44	1	38	513	11th Main	38-513-397 38-513-398 38-513-400 38-513-402 38-513-404 38-513-405 38-513-406 38-513-408 38-513-410 38-513-412 38-513-413 38-513-414 38-513-416 38-513-417 38-513-418 38-513-420 38-513-422 38-513-423 38-513-424 38-513-425 38-513-426 38-513-428 38-513-430 38-513-431 38-513-432 38-513-435 38-513-436 38-513-438 38-513-440 38-513-442 38-513-444 38-513-445 38-513-446 38-513-447 38-513-448 38-513-449 38-513-450 38-513-451 38-513-452 38-513-453 38-513-454 38-513-455 38-513-456 38-513-457 38-513-458 38-513-459 38-513-460 38-513-461 38-513-461A 38-513-461B 38-513-462 38-513-465	4000	
45	1	38	514	12th Main	38-514-323 38-514-324 38-514-325 38-514-326 38-514-328 38-514-330 38-514-331 38-514-332 38-514-334	4000	
46	1	38	515	A Cross	38-515-40	4000	
47	1	38	516	B Cross	38-516-338 38-516-340 38-516-341 38-516-342 38-516-344 38-516-346 38-516-347 38-516-348 38-516-350 38-516-351 38-516-352 38-516-354 38-516-355 38-516-356 38-516-358	4000	

48	1	38	517	1st Cross	38-517-18 38-517-20 38-517-22 38-517-24 38-517-26 38-517-28 38-517-30 38-517-32 38-517-34 38-517-36 38-517-38 38-517-41 38-517-43 38-517-45 38-517-47 38-517-49 38-517-51 38-517-53 38-517-55 38-517-57 38-517-59 38-517-61 38-517-63 38-517-65 38-517-67	4000	
49	1	38	518	4th Cross	38-518-362 38-518-364 38-518-366 38-518-368 38-518-370 38-518-371 38-518-372 38-518-373 38-518-374 38-518-375 38-518-376 38-518-377 38-518-378 38-518-379 38-518-380 38-518-381 38-518-382 38-518-383 38-518-385 38-518-386 38-518-388 38-518-389 38-518-390 38-518-391 38-518-392 38-518-393 38-518-394	4000	
50	1	38	519	2nd Cross	38-519-137 38-519-139 38-519-140 38-519-142 38-519-143 38-519-144 38-519-145 38-519-146 38-519-147 38-519-148 38-519-149 38-519-151 38-519-152 38-519-154 38-519-155 38-519-156 38-519-158 38-519-159 38-519-160 38-519-161	4000	
51	1	38	520	3rd Cross		4000	
52	1	38	521	10th Cross	38-521-466 38-521-468 38-521-469 38-521-470	4000	
53	1	38	522	6th Cross	38-522-205 38-522-206	4000	
54	1	38	523	12th A Cross	38-523-471 38-523-472 38-523-473 38-523-474	4000	
55	1	38	524	7th Cross	38-524-209 38-524-211 38-524-212 38-524-213 38-524-214 38-524-216 38-524-218	4000	
56	1	38	525	12th B Cross	38-525-477 38-525-478 38-525-479 38-525-480	4000	
57	1	38	526	8th Cross		4000	
58	1	38	527	9th Cross		4000	
59	1	38	528	11th Cross	38-528-252	4000	
60	1	38	529	13th Cross		4000	

೨೨೬

61	1	38	530	14th Cross	38-530-481 38-530-482 38-530-484 38-530-485 38-530-486	4000	
62	1	38	531	15th Cross	38-531-437 38-531-489 38-531-491	4000	
63	1	38	532	16th Cross	38-532-493 38-532-494 38-532-495 38-532-496	4000	
64	1	38	533	17th Cross	38-533-497 38-533-498 38-533-499 38-533-500	4000	
65	1	38	534	18th Cross	38-534-502 38-534-503 38-534-504 38-534-506	4000	
66	1	38	535	19th Cross	38-535-507 38-535-508 38-535-508A 38-535-509 38-535-510 38-535-510A	4000	
67	1	38	536	5th Cross	38-536-174 38-536-176 38-536-178 38-536-179 38-536-180 38-536-181 38-536-182 38-536-183 38-536-184 38-536-186 38-536-188 38-536-190 38-536-192 38-536-194 38-536-196 38-536-198 38-536-199 38-536-201 38-536-203	4000	
68	1	38	537	12th Cross	38-537-257 38-537-258	4000	
69	2	36	17	Hospet Bypass Road	36-17-45 36-17-47 36-17-49 36-17-51 36-17-53 36-17-55 36-17-57 36-17-59 36-17-61 36-17-63 36-17-65 36-17-67 36-17-71 36-17-73 36-17-75 36-17-77 36-17-79 36-17-81 36-17-83 36-17-85 36-17-87	7000	
70	2	36	29	Kurubaragere to by Pass Link Road	36-29-10 36-29-10A 36-29-10B 36-29-12 36-29-14 36-29-16 36-29-18 36-29-2 36-29-20 36-29-20A 36-29-20B 36-29-22 36-29-24 36-29-26 36-29-28 36-29-30 36-29-32 36-29-34 36-29-36 36-29-38 36-29-4 36-29-40 36-29-42 36-29-44 36-29-46 36-29-4A 36-29-6 36-29-69A 36-29-8 36-29-8A	3000	
71	2	36	32	Koanakere Road	36-32-40 36-32-42 36-32-42A 36-32-42B 36-32-42C 36-32-42D 36-32-42E 36-32-42F 36-32-42G 36-32-42H 36-32-42I 36-32-42J 36-32-42K 36-32-44 36-32-46 36-32-46A	3000	

72	2	36	34	Kurubarageri Road	36-34-149A 36-34-29 36-34-30 36-34-30A 36-34-31 36-34-33 36-34-34 36-34-35 36-34-37 36-34-38 36-34-39 36-34-40 36-34-41 36-34-41A 36-34-42 36-34-43 36-34-44 36-34-44A 36-34-44B 36-34-46 36-34-47 36-34-48 36-34-50 36-34-52 36-34-53 36-34-56 36-34-56A 54 36-34-57 36-34-58 36-34-58A 36-34-59 36-34-61 36-34-62 36-34-63 36-34-64 36-34-65 36-34-67 36-34-69 36-34-71 36-34-73 36-34-74 36-34-75 36-34-76 36-34-77 36-34-78 36-34-79 36-34-80 36-34-81 36-34-82 36-34-83 36-34-85 36-34-87 36-34-89 36-34-91 36-34-93 36-34-94 36-34-95 36-34-96 36-34-97 36-34-99	4000	
73	2	36	501	A Main	36-501-1 36-501-10 36-501-12 36-501-2 36-501-3 36-501-4 36-501-8	3000	
74	2	36	502	1st Main	36-502-14 36-502-14A 36-502-16 36-502-18 36-502-19 36-502-19A 36-502-19B 36-502-20 36-502-20A 36-502-21 36-502-22 36-502-24 36-502-25 36-502-25A 36-502-25B 36-502-26 36-502-27 36-502-27A	3000	
75	2	36	503	2nd Main	36-503-29 36-503-31 36-503-33 36-503-34 36-503-34A 36-503-35 36-503-36 36-503-37 36-503-38 36-503-39 36-503-40 36-503-40A 36-503-40B 36-503-42 36-503-44 36-503-45 36-503-46 36-503-48 36-503-49	3000	
76	2	36	504	3rd Main	36-504-51 36-504-53 36-504-55 36-504-57 36-504-58 36-504-59 36-504-60 36-504-61	3000	
77	2	36	505	3rd A Main	36-505-62 36-505-63 36-505-64 36-505-65 36-505-66 36-505-67 36-505-67A 36-505-67B 36-505-68 36-505-69 36-505-69B 36-505-69C 36-505-70 36-505-71 36-505-72 36-505-75	3000	

78	2	36	506	4th Main	36-506-100 36-506-102 36-506-104 36-506-106 36-506-108 36-506-76 36-506-77 36-506-78 36- 506-79 36-506-79A 36-506-80 36-506-80A 36- 506-81 36-506-82 36-506-83 36-506-83A 36-506- 84 36-506-86 36-506-88 36-506-89 36-506-91 36-506-93 36-506-94 36-506-95 36-506-96 36- 506-98	3000	
79	2	36	507	4th A Main	36-507-110 36-507-111 36-507-112 36-507-114 36-507-115 36-507-116 36-507-117 36-507-118	3000	
80	2	36	508	5th Main	36-508-120 36-508-122 36-508-122A 36-508-124	3000	
81	2	36	509	A Cross	36-509-20B 36-509-20C 36-509-22A 36-509-22B	3000	
82	2	36	510	B Cross	36-510-23	3000	
83	2	36	511	C Cross	36-511-125 36-511-127 36-511-129 36-511-131 36-511-133 36-511-135 36-511-136	3000	
84	2	36	513	1st A Cross	36-513-137 36-513-138 36-513-140 36-513-81A 36-513-85A 36-513-93A	3000	
85	2	36	514	1st B Cross	36-514-144 36-514-145 36-514-146 36-514-147 36-514-148 36-514-149	3000	
86	2	36	515	2nd Cross	36-515-142 36-515-153 36-515-155 36-515-157 36-515-159 36-515-160 36-515-161 36-515-161A 36-515-161B 36-515-161C 36-515-163 36-515- 164 36-515-166 36-515-168 36-515-170 36-515- 38A 36-515-90A	3000	
87	2	36	516	3rd Cross	36-516-171 36-516-172 36-516-172A 36-516-173 36-516-174 36-516-174A 36-516-174B 36-516- 174C 36-516-174D 36-516-175 36-516-175A 36- 516-176 36-516-178 36-516-180	3000	
88	2	36	517	4th Cross	36-517-181 36-517-182 36-517-183 36-517-185 36-517-187 36-517-188 36-517-7 36-517-9	3000	

89	2	36	518	5th Cross	36-518-189 36-518-189A 36-518-190 36-518-191 36-518-192 36-518-193 36-518-193A 36-518-194 36-518-195 36-518-198 36-518-199 36-518-201 36-518-203 36-518-205 36-518-206	3000	
90	2	37	5	Govreahalli Road	37-5-1 37-5-13 37-5-13A 37-5-21 37-5-31 37-5- 41 37-5-43 37-5-45 37-5-47 37-5-49 37-5-51 37- 5-53	4000	
91	2	37	9	Temple Road	37-9-13B	3500	
92	2	37	4	Hadagali Road	37-4-67 37-4-69 37-4-71 37-4-73 37-4-75 37-4-77 37-4-79 37-4-81 37-4-83 37-4-93 37-4-97	5000	
93	2	37	19	Temple Road	37-19-1 37-19-11 37-19-13 37-19-13A 37-19-15 37-19-15A 37-19-15B 37-19-17 37-19-17A 37-19- 19 37-19-21 37-19-23 37-19-3 37-19-5 37-19-7 37-19-9	3500	
94	2	37	501	1st Main	37-501-1 37-501-12 37-501-14 37-501-16 37- 501-17 37-501-17A 37-501-17B 37-501-17C 37- 501-17D 37-501-17E 37-501-2 37-501-37 37-501- 4 37-501-6 37-501-8	3500	
95	2	37	502	1st A Main	37-502-26 37-502-27 37-502-28 37-502-29 37- 502-30 37-502-32 37-502-32A 37-502-33 37-502- 34 37-502-35 37-502-36 37-502-75A 37-502-75B 37-502-75C 37-502-75D 37-502-77B 37-502-77C 37-502-85A 37-502-87A 37-502-89A 37-502-91A 37-502-93A	3500	
96	2	37	503	1st B Main	37-503-18 37-503-20 37-503-22 37-503-24 37- 503-25	3500	
97	2	37	504	1st C Main	37-504-112 37-504-114 37-504-116 37-504-118	3500	
98	2	37	505	1st D Main	37-505-105 37-505-106 37-505-107 37-505-108 37-505-50A 37-505-52A	3500	

99	2	37	506	1st E Main	37-506-140 37-506-142 37-506-143 37-506-144 37-506-145 37-506-146 37-506-147 37-506-148 37-506-149 37-506-150 37-506-151 37-506-152 37-506-153 37-506-154 37-506-156 37-506-157 37-506-158 37-506-159 37-506-160 37-506-161 37-506-162 37-506-163 37-506-165 37-506-166 37-506-167 37-506-169 37-506-171 37-506-173 37-506-174 37-506-175 37-506-177 37-506-179 37-506-181 37-506-183 37-506-184	3500	
100	2	37	507	2nd Main	37-507-150B 37-507-186A 37-507-188 37-507- 190 37-507-192 37-507-194 37-507-196 37-507- 196A 37-507-197 37-507-198 37-507-199 37- 507-200 37-507-200A 37-507-201 37-507-202 37-507-202A 37-507-202B 37-507-203 37-507- 204 37-507-205 37-507-206 37-507-207 37-507- 208 37-507-209 37-507-211 37-507-213 37-507- 214 37-507-215 37-507-216 37-507-217 37-507- 218 37-507-219 37-507-220 37-507-221 37-507- 224B 37-507-238A	3500	
101	2	37	508	2nd A Main	37-508-249 37-508-253 37-508-253A 37-508-255	3500	
102	2	37	509	1st Cross	37-509-186 37-509-222	3500	
103	2	37	510	2nd Cross	37-510-100 37-510-101 37-510-102 37-510-103 37-510-97 37-510-98 37-510-99	3500	
104	2	37	511	3rd Cross	37-511-111 37-511-38 37-511-39 37-511-40 37- 511-40A 37-511-41 37-511-43 37-511-45 37-511- 45A 37-511-45B 37-511-45C 37-511-45D 37-511- 46 37-511-46A 37-511-46B 37-511-46C 37-511- 47 37-511-48 37-511-49 37-511-50 37-511-51 37-511-52 37-511-53 37-511-55 37-511-56 37- 511-57 37-511-58 37-511-59 37-511-61	3500	
105	2	37	512	4th Cross	37-512-154A	3500	
106	2	37	513	5th Cross		3500	

107	2	37	514	6th Cross	37-514-120 37-514-121 37-514-122 37-514-123 37-514-123A 37-514-124 37-514-125 37-514-127 37-514-129 37-514-131 37-514-132 37-514-134 37-514-134A 37-514-136 37-514-138 37-514- 150A 37-514-184A 37-514-224 37-514-224A 37- 514-225 37-514-227 37-514-229 37-514-231 37- 514-233 37-514-235	3500	
108	2	37	515	6th A Cross		3500	
109	2	37	516	7th Cross	37-516-236 37-516-238	3500	
110	2	37	517	8th Cross	37-517-239 37-517-241 37-517-243 37-517-245 37-517-247	3500	
111	2	37	518	8th A Cross	37-518-119 37-518-63 37-518-64 37-518-68 37- 518-70 37-518-72 37-518-74 37-518-75 37-518- 76 37-518-77 37-518-77A 37-518-78	3500	
112	2	37	519	8th B Cross	37-519-63A 37-519-63B 37-519-63C 37-519-79 37-519-79A 37-519-79B 37-519-80 37-519-80A 37-519-82 37-519-84 37-519-85 37-519-87 37- 519-89 37-519-91 37-519-93 37-519-95 37-519- 96	3500	
113	2	40	17	Hospet Bypass Road	40-17-19 40-17-27 40-17-35 40-17-39 40-17-43	7000	
114	2	40	32	Koanakere Road	40-32-24 40-32-25 40-32-26 40-32-28 40-32-28A 40-32-30 40-32-31 40-32-32 40-32-34 40-32-35 40-32-36 40-32-37 40-32-38 40-32-39 40-32-41 40-32-43 40-32-45 40-32-45A	3500	
115	2	40	151		40-151-16 40-151-2 40-151-20 40-151-24 40- 151-30 40-151-30A	3500	
116	2	40	34	Kurubarageri Road	40-34-1 40-34-11 40-34-12 40-34-13 40-34-14 40-34-15 40-34-16 40-34-17 40-34-18 40-34-18A 40-34-19 40-34-2 40-34-20 40-34-21 40-34-23 40-34-23A 40-34-24 40-34-25 40-34-26 40-34-27 40-34-27A 40-34-28 40-34-3 40-34-4 40-34-5 40- 34-6 40-34-7 40-34-9	3500	

117	2	40	501	1st Main	40-501-12 40-501-13 40-501-15 40-501-2 40-501-4 40-501-6 40-501-8	3500	
118	2	40	502	2nd Main	40-502-17 40-502-17A 40-502-19 40-502-19A 40-502-19B 40-502-21 40-502-21A 40-502-23 40-502-25 40-502-27 40-502-28 40-502-29 40-502-31 40-502-32 40-502-33 40-502-35 40-502-37 40-502-39	3500	
119	2	40	504	2nd Cross	40-504-28A 40-504-33A 40-504-41A 40-504-44 40-504-45 40-504-46	3500	
120	2	40	506	3rd A Cross	40-506-42 40-506-48 40-506-48A 40-506-50 40-506-50A 40-506-50B 40-506-51 40-506-52 40-506-52A 40-506-52B 40-506-54 40-506-54A 40-506-54B 40-506-54C 40-506-54D 40-506-54E 40-506-54F 40-506-54G 40-506-54H 40-506-54I 40-506-54J 40-506-54K	3500	
121	2	43	142	Block West Main	43-142-1 43-142-15 43-142-1A 43-142-21 43-142-23 43-142-23A 43-142-25 43-142-3 43-142-5 43-142-9	4000	
122	2	43	150	Indgah Road	43-150-10 43-150-10A 43-150-2 43-150-4 43-150-6 43-150-8	4000	
123	2	43	17		43-17-30 43-17-32 43-17-34 43-17-36 43-17-38 43-17-40 43-17-42 43-17-44 43-17-46 43-17-52 43-17-56 43-17-58 43-17-64	4000	
124	2	43	501	1st Main		4000	
125	2	43	502	1st A Main	43-502-4B 43-502-5 43-502-6 43-502-7	4000	
126	2	43	503	2nd Main	43-503-10 43-503-10A 43-503-11 43-503-12 43-503-13 43-503-13A 43-503-14	4000	
127	2	43	504	A Cross	43-504-1 43-504-2 43-504-4 43-504-4A	4000	
128	2	44	7	Bypass Road South	44-7-74 44-7-76	7000	

129	2	44	11	Arsikere Road	44-11-195 44-11-197 44-11-199 44-11-201 44-11-203 44-11-205 44-11-205A 44-11-213 44-11-213A 44-11-213B 44-11-221 44-11-221A 44-11-229 44-11-231 44-11-233 44-11-237 44-11-237A 44-11-241 44-11-243 44-11-245 44-11-247 44-11-251 44-11-253 44-11-255 44-11-257 44-11-259 44-11-261 44-11-263 44-11-265 44-11-267 44-11-269 44-11-271 44-11-273 44-11-275 44-11-277 44-11-279 44-11-281 44-11-283 44-11-285	4000	
130	2	44	14	Kotturu Bypass Road	4-4-13 44-14-100 44-14-102 44-14-104 44-14-106 44-14-106A 44-14-108 44-14-110 44-14-66 44-14-68 44-14-68A 44-14-70 44-14-72 44-14-74 44-14-76 44-14-78 44-14-80 44-14-82 44-14-84 44-14-86 44-14-88 44-14-90 44-14-90A 44-14-90B 44-14-90C 44-14-90D 44-14-92 44-14-92A 44-14-92B 44-14-92C 44-14-92D 44-14-94 44-14-96 44-14-98	5000	
131	2	44	26	Chikeri Gundi Road	44-26-1 44-26-13 44-26-19 44-26-27 44-26-3 44-26-33 44-26-35 44-26-37 44-26-39 44-26-41 44-26-43 44-26-45	3500	
132	2	44	501	1st Main	44-501-25 44-501-55 44-501-56 44-501-57 44-501-58 44-501-59 44-501-61 44-501-63 44-501-64 44-501-66 44-501-67 44-501-68 44-501-69 44-501-70 44-501-71 44-501-72 44-501-74 44-501-75 44-501-76 44-501-77 44-501-77A 44-501-77B 44-501-78 44-501-79 44-501-79A 44-501-79B 44-501-79C 44-501-79D	3500	
133	2	44	502	1st A Main	44-502-100 44-502-101 44-502-85 44-502-87 44-502-89 44-502-90 44-502-91 44-502-93 44-502-94 44-502-95 44-502-96 44-502-97 44-502-98 44-502-99	3500	

134	2	44	503	1st B Main	44-503-115 44-503-116 44-503-117 44-503-118 44-503-119 44-503-121 44-503-122 44-503-123 44-503-124 44-503-125 44-503-125A 44-503- 125B 44-503-126 44-503-127 44-503-127A 44- 503-129 44-503-131 44-503-133 44-503-134 44- 503-135 44-503-136 44-503-137 44-503-138	3500	
135	2	44	504	2nd Main	44-504-162 44-504-164 44-504-166 44-504-167 44-504-168	3500	
136	2	44	505	3rd Main	44-505-214 44-505-215 44-505-217 44-505-219 44-505-221 44-505-223 44-505-224 44-505-225	3500	
137	2	44	506	3rd A Main	44-506-171 44-506-172 44-506-173 44-506-174 44-506-175 44-506-176 44-506-177 44-506-179 44-506-179A 44-506-180 44-506-182 44-506-183 44-506-184 44-506-185 44-506-186 44-506-187 44-506-188 44-506-189 44-506-191 44-506-193 44-506-194	3500	
138	2	44	507	4th Main	44-507-230 44-507-231 44-507-231A 44-507-232 44-507-233 44-507-233A 44-507-233B 44-507- 234 44-507-235 44-507-235A 44-507-237 44- 507-238 44-507-239 44-507-239A 44-507-240 44-507-242 44-507-243 44-507-244 44-507-245 44-507-246 44-507-248 44-507-249 44-507-250 44-507-251 44-507-252 44-507-252A 44-507- 252B 44-507-254 44-507-256	3500	
139	2	44	508	5th Main	44-508-270 44-508-272 44-508-274 44-508-276	3500	
140	2	44	509	5th A Main	44-509-235B 44-509-300 44-509-300A 44-509- 302 44-509-304 44-509-304A 44-509-306 44- 509-308 44-509-308A 44-509-309 44-509-310 44-509-311 44-509-312 44-509-313 44-509-315 44-509-316 44-509-317 44-509-317A	3500	
141	2	44	510	6th Main	44-510-309A 44-510-309B 44-510-320 44-510- 322 44-510-322A 44-510-324 44-510-324A 44- 510-326 44-510-327 44-510-328 44-510-330	3500	

142	2	44	511	7th Main	44-511-333 44-511-335	3500	
143	2	44	512	A Cross	44-512-141 44-512-143 44-512-144	3500	
144	2	44	513	1st Cross	44-513-1 44-513-1A 44-513-1B 44-513-2 44-513-4 44-513-5 44-513-5A 44-513-6	3500	
145	2	44	514	2nd Cross	44-514-11 44-514-13 44-514-15 44-514-16 44-514-9	3500	
146	2	44	515	3rd Cross	44-515-17 44-515-19 44-515-20 44-515-22 44-515-24	3500	
147	2	44	516	3rd A Cross	44-516-146 44-516-148 44-516-150 44-516-152 44-516-153 44-516-154 44-516-196 44-516-197 44-516-198 44-516-199 44-516-201 44-516-202	3500	
148	2	44	517	3rd B Cross	44-517-237A 44-517-260 44-517-261 44-517-263 44-517-263A 44-517-265 44-517-266 44-517-268	3500	
149	2	44	518	3rd C Cross	44-518-206 44-518-208 44-518-209 44-518-210	3500	
150	2	44	519	4th Cross	44-519-104 44-519-105 44-519-106 44-519-108 44-519-109 44-519-110 44-519-111 44-519-111A 44-519-111B 44-519-112 44-519-112A 44-519-112B 44-519-156 44-519-158 44-519-160 44-519-170 44-519-170A 44-519-29A 44-519-30 44-519-32 44-519-32A 44-519-32B 44-519-32C 44-519-32D 44-519-34 44-519-35 44-519-35A 44-519-36 44-519-37 44-519-39 44-519-77C	3500	
151	2	44	520	4th A Cross	44-520-280 44-520-281 44-520-282 44-520-283 44-520-285 44-520-287 44-520-288 44-520-289 44-520-291 44-520-292 44-520-293 44-520-294 44-520-326A	3500	
152	2	44	521	5th Cross	44-521-43 44-521-44 44-521-46 44-521-47 44-521-48 44-521-49 44-521-50 44-521-51 44-521-52	3500	
153	3	41	142		41-142-10 41-142-12 41-142-14 41-142-16 41-142-18 41-142-20 41-142-22 41-142-24 41-142-26 41-142-4 41-142-6 41-142-8	4000	

154	3	41	143	Ujani Collag Road	41-143-1 41-143-11 41-143-13 41-143-21 41-143-21A 41-143-23 41-143-25 41-143-29 41-143-3 41-143-31 41-143-33 41-143-35 41-143-5 41-143-7 41-143-9	7000	
155	3	41	17	Hosapet By pass Road	41-17-12 41-17-14 41-17-16 41-17-18 41-17-20 41-17-22 41-17-24 41-17-26 41-17-28	7000	
156	3	41	501	1st Main		4000	
157	3	41	502	1st A Main	41-502-10 41-502-12 41-502-14 41-502-16 41-502-18 41-502-19 41-502-2 41-502-20 41-502-4 41-502-6 41-502-8	4000	
158	3	41	503	2nd Main	41-503-38	4000	
159	3	41	504	A Cross	41-504-1 41-504-11 41-504-13 41-504-15 41-504-3 41-504-5 41-504-7 41-504-9	4000	
160	3	41	505	B Cross	41-505-22 41-505-24 41-505-26 41-505-28 41-505-30 41-505-32 41-505-34 41-505-36	4000	
161	3	41	506	1st Cross	41-506-41 41-506-43	4000	
162	4	42	1	Hospet Road	42-1-275 42-1-277 42-1-285 42-1-291 42-1-301 42-1-325 42-1-333 42-1-335 42-1-339 42-1-343 42-1-345 42-1-347 42-1-349 42-1-351 42-1-353 42-1-355 42-1-357 42-1-359 42-1-361 42-1-363 42-1-365 42-1-367 42-1-369 42-1-371 42-1-373 42-1-375 42-1-377 42-1-379 42-1-381 42-1-383 42-1-385 42-1-387 42-1-389 42-1-391 42-1-393 42-1-395 42-1-397 42-1-397A	7000	
163	4	42	143	Ujani Collag Road	42-143-12 42-143-14 42-143-16 42-143-18 42-143-20 42-143-22 42-143-24 42-143-26 42-143-28 42-143-30 42-143-34 42-143-36 42-143-8	7000	
164	4	42	17	Hosapet By pass Road	42-17-10 42-17-2 42-17-6 42-17-8	7000	

165	4	42	501	1st Main	42-501-331 42-501-332 42-501-333 42-501-334 42-501-335 42-501-336 42-501-337 42-501-338 42-501-339 42-501-340 42-501-341 42-501-342 42-501-343 42-501-344 42-501-346 42-501-347 42-501-348 42-501-349 42-501-350 42-501-351 42-501-352 42-501-353 42-501-354 42-501-355 42-501-356 42-501-358 42-501-359 42-501-360	4500	
166	4	42	502	2nd Main	42-502-285 42-502-286 42-502-287 42-502-288 42-502-289 42-502-290 42-502-291 42-502-292 42-502-293 42-502-294 42-502-362 42-502-364 42-502-366 42-502-368 42-502-370 42-502-371 42-502-372 42-502-373 42-502-374 42-502-375 42-502-376 42-502-377 42-502-378 42-502-379 42-502-380 42-502-381 42-502-382 42-502-384 42-502-385 42-502-386	4500	
167	4	42	503	2nd A Main	42-503-199 42-503-201 42-503-203 42-503-205 42-503-226	4500	
168	4	42	504	2nd B Main	42-504-389 42-504-390 42-504-392 42-504-393 42-504-394 42-504-396 42-504-397 42-504-398 42-504-399 42-504-400	4500	
169	4	42	505	3rd Main	42-505-297 42-505-298 42-505-299 42-505-300 42-505-301 42-505-302 42-505-303 42-505-304 42-505-322 42-505-324	4500	
170	4	42	506	4th Main	42-506-402 42-506-418 42-506-419 42-506-433 42-506-436 42-506-448 42-506-449 42-506-451 42-506-453 42-506-455 42-506-456 42-506-457 42-506-459 42-506-460 42-506-461	4500	
171	4	42	507	4th A Main	42-507-207 42-507-208 42-507-209 42-507-210 42-507-211 42-507-212	4500	
172	4	42	508	4th B Main	42-508-141 42-508-143 42-508-144	4500	

173	4	42	509	4th C Main	42-509-438 42-509-440 42-509-465 42-509-465A 42-509-467 42-509-467A 42-509-468 42-509-469 42-509-469A 42-509-470 42-509-471 42-509- 471A 42-509-472 42-509-473 42-509-473A 42- 509-474 42-509-475 42-509-475A 42-509-476 42-509-477 42-509-477A 42-509-478 42-509-480	4500	
174	4	42	510	5th Main	42-510-305 42-510-306 42-510-307 42-510-308 42-510-309 42-510-310 42-510-311 42-510-312 42-510-328	4500	
175	4	42	511	5th A Main	42-511-213 42-511-214 42-511-215 42-511-216 42-511-217 42-511-218	4500	
176	4	42	512	5th B Main		4500	
177	4	42	513	5th C Main	42-513-147 42-513-149 42-513-150 42-513-151 42-513-152	4500	
178	4	42	514	5th D Main	42-514-313 42-514-314 42-514-315 42-514-316 42-514-317 42-514-318 42-514-319 42-514-320	4500	
179	4	42	515	5th E Main	42-515-220 42-515-222 42-515-223 42-515-224	4500	
180	4	42	516	5th F Main	42-516-155 42-516-156 42-516-157 42-516-159 42-516-160 42-516-161 42-516-162	4500	
181	4	42	517	5th G Main	42-517-164 42-517-166 42-517-168 42-517-170	4500	
182	4	42	518	6th Main	42-518-51 42-518-53 42-518-55 42-518-57 42- 518-59 42-518-61 42-518-63	4500	
183	4	42	519	7th Main	42-519-65 42-519-69 42-519-71 42-519-72 42- 519-74 42-519-75 42-519-76 42-519-78 42-519- 79 42-519-80 42-519-81 42-519-82 42-519-83 42-519-84 42-519-85	4500	
184	4	42	520	7th A Main	42-520-16	4500	
185	4	42	521	8th Main	42-521-89 42-521-91 42-521-93 42-521-95 42- 521-97	4500	
186	4	42	522	9th Main	42-522-100 42-522-102 42-522-104 42-522-105 42-522-106 42-522-108 42-522-109 42-522-110	4500	

187	4	42	523	9th A Main	42-524-21 42-524-24 42-524-28 42-524-30 42-524-32 42-524-34 42-524-4	4500	
188	4	42	524	9th B Main		4500	
189	4	42	525	1st Cross	42-525-2 42-525-5 42-525-6 42-525-7 42-525-8 42-525-9	4500	
190	4	42	526	1st A Cross	42-526-17 42-526-18	4500	
191	4	42	527	2nd Cross	42-527-36 42-527-38 42-527-40 42-527-42 42-527-43 42-527-44 42-527-46 42-527-48	4500	
192	4	42	528	3rd Cross	42-528-111 42-528-112 42-528-113 42-528-115 42-528-116 42-528-117 42-528-118 42-528-119 42-528-121 42-528-122 42-528-123 42-528-124 42-528-125 42-528-126 42-528-127 42-528-128 42-528-129 42-528-130 42-528-131 42-528-132 42-528-133 42-528-134 42-528-135	4500	
193	4	42	529	4th Cross	42-529-174 42-529-176 42-529-177 42-529-179 42-529-180	4500	
194	4	42	530	5th Cross	42-530-182 42-530-184 42-530-186 42-530-188 42-530-190 42-530-192 42-530-194 42-530-196	4500	
195	4	42	531	5th A Cross	42-531-228 42-531-230 42-531-232 42-531-234 42-531-236 42-531-238 42-531-240 42-531-242 42-531-244 42-531-246 42-531-248 42-531-249 42-531-250 42-531-251	4500	
196	4	42	532	6th Cross	42-532-252 42-532-253 42-532-255 42-532-256 42-532-257 42-532-259 42-532-260 42-532-261 42-532-263 42-532-264 42-532-265 42-532-267 42-532-268 42-532-269 42-532-271 42-532-272 42-532-273 42-532-274 42-532-275 42-532-277 42-532-278 42-532-279 42-532-281 42-532-282 42-532-282A	4500	
197	4	42	533	6th A Cross	42-533-282B 42-533-326 42-533-329 42-533-329A 42-533-330	4500	
198	4	42	534	7th Cross	42-534-404 42-534-406 42-534-408 42-534-410 42-534-412 42-534-414 42-534-416 42-534-417	4500	

199	4	42	535	7th A Cross	42-535-420 42-535-421 42-535-422 42-535-423 42-535-424 42-535-425 42-535-426 42-535-427 42-535-428 42-535-429	4500	
200	4	42	536	8th Cross	42-536-435 42-536-437 42-536-439 42-536-441 42-536-443 42-536-444 42-536-446	4500	
201	5	28	1	Hosapet Road	28-1-294A 28-1-294 28-1-292 28-1-290 28-1-288 28-1-286 28-1-284 28-1-282 28-1-280 28-1-278 28-1-276 28-1-274 28-1-272 28-1-270 28-1-268 28-1-266A 28-1-266 28-1-264 28-1-262 28-1-260 28-1-258 28-1-256 28-1-254 28-1-252 28-1-250 28-1-248 28-1-246 28-1-244A 28-1-244 28-1-240 28-1-236 28-1-234 28-1-232 28-1-230 28-1-228 28-1-226 28-1-224	7000	
202	5	28	8	Hombla Gatti Road (North)	28-8-93 28-8-89 28-8-87 28-8-83 28-8-81 28-8-79 28-8-77 28-8-75 28-8-73 28-8-71 28-8-7 28-8-69 28-8-67 28-8-65 28-8-63 28-8-61 28-8-59 28-8-57 28-8-55 28-8-53 28-8-51 28-8-5 28-8-49 28-8-45 28-8-43 28-8-41 28-8-39 28-8-37 28-8-35 28-8-33 28-8-31 28-8-3 28-8-29 28-8-27 28-8-25 28-8-23 28-8-21 28-8-19 28-8-17 28-8-15 28-8-13 28-8-11 28-8-1	4500	
203	5	28	133	Hombalagatti Link Road	28-133-98 28-133-96 28-133-94 28-133-92 28- 133-90 28-133-88 28-133-86 28-133-84 28-133- 82 28-133-80 28-133-8 28-133-78 28-133-76 28- 133-72 28-133-68 28-133-64 28-133-6 28-133-58 28-133-56 28-133-40 28-133-4 28-133-38 28- 133-36 28-133-34 28-133-32 28-133-30 28-133- 28 28-133-26 28-133-24 28-133-22 28-133-20 28-133-2 28-133-18 28-133-16 28-133-14 28- 133-120 28-133-12 28-133-118 28-133-116 28- 133-114 28-133-112 28-133-110 28-133-108 28- 133-106 28-133-104 28-133-102 28-133-100 28- 133-10	4500	

204	5	28	6	Hosapet By pass Road	28-6-182 28-6-180 28-6-178 28-6-176 28-6-174 28-6-173 28-6-172 28-6-171 28-6-170 28-6-169A 28-6-169 28-6-168 28-6-167 28-6-166 28-6-164 28-6-163A 28-6-163 28-6-162 28-6-161 28-6-160 28-6-159 28-6-158 28-6-157 28-6-153 28-6-151 28-6-150 28-6-149 28-6-148 28-6-147 28-6-146 28-6-144 28-6-142 28-6-141 28-6-139E 28-6- 139D 28-6-139C 28-6-139B 28-6-139A 28-6-139 28-6-138 28-6-136 28-6-126 28-6-122 28-6-118 28-6-116 28-6-114 28-6-110 28-6-106	7000	
205	5	28	120	Arayra Oni Road	28-120-7 28-120-5 28-120-3 28-120-11A 28-120- 11 28-120-1	4500	
206	5	28	367		28-367-397 28-367-395 28-367-393 28-367-391 28-367-389	4500	
207	5	28	501	A Main	28-501-157 28-501-155 28-501-153	4500	
208	5	28	502	1st A Main	28-502-8 28-502-6 28-502-4 28-502-2 28-502-10	4500	
209	5	28	503	1st B Main	28-503-200 28-503-198 28-503-196 28-503-195	4500	
210	5	28	504	2nd Main		4500	
211	5	28	505	2nd A Main	28-505-230 28-505-229 28-505-228 28-505-227 28-505-226 28-505-224 28-505-223 28-505-222 28-505-221 28-505-220 28-505-219 28-505-218 28-505-217 28-505-216 28-505-215 28-505-214 28-505-212 28-505-211 28-505-210 28-505-208 28-505-206 28-505-204	4500	
212	5	28	506	3rd Main	28-506-44 28-506-42 28-506-40 28-506-39 28- 506-38 28-506-37 28-506-36 28-506-35 28-506- 33 28-506-31 28-506-29	4500	
213	5	28	507	3rd A Main	28-507-314 28-507-313 28-507-311 28-507-309	4500	

214	5	28	508	4th Main	28-508-492 28-508-491 28-508-489 28-508-487 28-508-485 28-508-484 28-508-483 28-508-481 28-508-479 28-508-477 28-508-475 28-508-473 28-508-471 28-508-469 28-508-467 28-508-465 28-508-464 28-508-463 28-508-461 28-508-459 28-508-457 28-508-455 28-508-454 28-508-452 28-508-451 28-508-450 28-508-448 28-508-446 28-508-444 28-508-442 28-508-440 28-508-438 28-508-436 28-508-434 28-508-432 28-508-430 28-508-428 28-508-426 28-508-425 28-508-424 28-508-423 28-508-422 28-508-421	4500	
215	5	28	509	4th A Main	28-509-496 28-509-494	4500	
216	5	28	510	4th B Main		4500	
217	5	28	511	4th C Main	28-511-554 28-511-553 28-511-551 28-511-549 28-511-548 28-511-547 28-511-546 28-511-545 28-511-543 28-511-542 28-511-541 28-511-540 28-511-539 28-511-537 28-511-536 28-511-535 28-511-534 28-511-533 28-511-532 28-511-531 28-511-530 28-511-529	4500	
218	5	28	512	5th Main	28-512-594 28-512-593 28-512-592 28-512-591 28-512-590 28-512-589 28-512-587 28-512-586 28-512-585 28-512-584 28-512-583 28-512-582 28-512-581 28-512-580 28-512-579 28-512-578 28-512-577 28-512-575 28-512-574 28-512-573 28-512-572 28-512-571 28-512-570 28-512-569 28-512-568 28-512-567 28-512-566 28-512-565 28-512-564 28-512-562 28-512-560 28-512-558	4500	
219	5	28	513	6th Main		4500	
220	5	28	514	6th A Main	28-514-840 28-514-839	4500	
221	5	28	515	6th B Main	28-515-640 28-515-639 28-515-638 28-515-637 28-515-636 28-515-634 28-515-633 28-515-632 28-515-631 28-515-630 28-515-628 28-515-627	4500	

					28-515-626 28-515-625 28-515-624 28-515-623 28-515-622 28-515-620 28-515-619 28-515-618		
222	5	28	516	6th C Main	28-516-850 28-516-849 28-516-848 28-516-846 28-516-845 28-516-844 28-516-843	4500	
223	5	28	517	6th D Cross	28-517-656 28-517-655 28-517-654 28-517-653 28-517-652 28-517-651 28-517-650 28-517-649 28-517-648 28-517-647 28-517-646 28-517-645 28-517-644 28-517-643	4500	
224	5	28	518	6th E Main	28-518-857 28-518-856 28-518-855 28-518-853 28-518-788 28-518-787	4500	
225	5	28	519	6th F Main		4500	
226	5	28	520	6th G Main	28-520-792 28-520-791	4500	
227	5	28	521	6th H Main	28-521-680 28-521-678 28-521-677 28-521-676 28-521-675 28-521-674 28-521-673 28-521-672 28-521-670 28-521-668 28-521-667 28-521-666 28-521-665 28-521-664 28-521-663 28-521-662 28-521-661	4500	
228	5	28	522	6th I Main	28-522-694 28-522-693 28-522-691 28-522-690 28-522-689 28-522-688 28-522-687 28-522-686 28-522-685	4500	
229	5	28	523	7th Main	28-523-964 28-523-962 28-523-961 28-523-960 28-523-958 28-523-956 28-523-955 28-523-953 28-523-952 28-523-951 28-523-950 28-523-949 28-523-947 28-523-945 28-523-943 28-523-941 28-523-939 28-523-937 28-523-935 28-523-933 28-523-931 28-523-929 28-523-927 28-523-925 28-523-923 28-523-921	4500	

230	5	28	524	8th Main	28-524-998 28-524-996 28-524-995 28-524-994 28-524-993 28-524-992 28-524-991 28-524-989 28-524-988 28-524-987 28-524-985 28-524-983 28-524-981 28-524-980 28-524-979 28-524-977 28-524-976 28-524-975 28-524-973 28-524-972 28-524-971 28-524-970 28-524-969 28-524-967 28-524-966 28-524-965 28-524-1008 28-524- 1006 28-524-1004 28-524-1002 28-524-1000	4500	
231	5	28	525	9th Main	28-525-1087 28-525-1086 28-525-1085 28-525- 1084 28-525-1082 28-525-1081 28-525-1080 28- 525-1079 28-525-1078 28-525-1077 28-525-1076 28-525-1075 28-525-1074 28-525-1073 28-525- 1072 28-525-1071 28-525-1070 28-525-1069 28- 525-1068 28-525-1067 28-525-1066 28-525-1065 28-525-1064 28-525-1062 28-525-1061 28-525- 1060 28-525-1059 28-525-1058 28-525-1057 28- 525-1056 28-525-1055	4500	
232	5	28	526	10th Main	28-526-1160 28-526-1157 28-526-1156 28-526- 1155 28-526-1154 28-526-1152 28-526-1151 28- 526-1150 28-526-1149 28-526-1148 28-526-1147 28-526-1146 28-526-1145 28-526-1144 28-526- 1143 28-526-1141 28-526-1140 28-526-1139 28- 526-1138 28-526-1137 28-526-1136 28-526- 1135A 28-526-1135 28-526-1134 28-526-1132 28-526-1131 28-526-1130 28-526-1129 28-526- 1128 28-526-1127 28-526-1126 28-526-1125	4500	
233	5	28	527	10th A Main	28-527-1264 28-527-1263 28-527-1262 28-527- 1260 28-527-1258 28-527-1256 28-527-1253	4500	
234	5	28	528	11th Main		4500	
235	5	28	529	12th Main		4500	
236	5	28	530	1st Cross	28-530-14 28-530-12	4500	
237	5	28	531	1st A Cross	28-531-507 28-531-505 28-531-503 28-531-501	4500	

238	5	28	532	1st B Cross	28-532-1190 28-532-1188 28-532-1186 28-532-1185 28-532-1183 28-532-1181 28-532-1180 28-532-1179 28-532-1178 28-532-1177 28-532-1176 28-532-1175 28-532-1174 28-532-1173 28-532-1171 28-532-1170 28-532-1169 28-532-1167 28-532-1165 28-532-1163 28-532-1097 28-532-1095 28-532-1093 28-532-1091 28-532-1015 28-532-1013 28-532-1011	4500	
239	5	28	533	2nd Cross	28-533-46 28-533-26 28-533-25 28-533-24 28-533-22 28-533-21 28-533-19 28-533-17	4500	
240	5	28	534	2nd B Cross	28-534-523 28-534-521 28-534-519 28-534-517 28-534-515 28-534-513 28-534-511 28-534-509	4500	
241	5	28	535	3rd Cross	28-535-61 28-535-59 28-535-57 28-535-55 28-535-53 28-535-51 28-535-49	4500	
242	5	28	536	3rd A Cross	28-536-1216 28-536-1214 28-536-1213 28-536-1212 28-536-1210 28-536-1209 28-536-1208 28-536-1206 28-536-1205 28-536-1204 28-536-1202 28-536-1201 28-536-1200 28-536-1199 28-536-1198 28-536-1196 28-536-1194 28-536-1106 28-536-1104 28-536-1103 28-536-1102 28-536-1100 28-536-1099 28-536-1024 28-536-1023 28-536-1022 28-536-1020 28-536-1019	4500	
243	5	28	537	4th Cross		4500	
244	5	28	538	4th A Cross		4500	
245	5	28	539	4th B Cross	28-539-1224 28-539-1223 28-539-1222 28-539-1221 28-539-1220 28-539-1219	4500	
246	5	28	540	5th Cross	28-540-80 28-540-79 28-540-77 28-540-76 28-540-75 28-540-73 28-540-72 28-540-71 28-540-69 28-540-67 28-540-65	4500	
247	5	28	541	5th A Cross		4500	
248	5	28	542	5th B Cross	28-542-1120 28-542-1118 28-542-1114 28-542-1110 28-542-1036 28-542-1034 28-542-1032 28-542-1030 28-542-1028	4500	

249	5	28	543	5th C Cross	28-543-1250 28-543-1248 28-543-1246 28-543-1244 28-543-1242 28-543-1240 28-543-1238 28-543-1236 28-543-1235 28-543-1233 28-543-1231 28-543-1229	4500	
250	5	28	544	5th D Cross	28-544-1278 28-544-1276 28-544-1275 28-544-1274 28-544-1273 28-544-1272 28-544-1271 28-544-1270 28-544-1269 28-544-1267 28-544-1254	4500	
251	5	28	545	5th E Cross	28-545-727 28-545-725 28-545-724 28-545-723 28-545-721 28-545-720 28-545-719 28-545-717 28-545-715 28-545-713 28-545-712 28-545-711 28-545-710 28-545-709 28-545-708 28-545-707 28-545-706 28-545-705 28-545-703 28-545-701 28-545-699	4500	
252	5	28	546	6th Cross	28-546-99 28-546-97 28-546-95 28-546-93 28-546-91 28-546-89 28-546-87 28-546-85 28-546-83 28-546-128 28-546-127 28-546-126 28-546-124 28-546-122 28-546-121 28-546-120 28-546-118 28-546-116 28-546-114 28-546-113 28-546-112 28-546-111 28-546-109 28-546-107 28-546-105 28-546-103 28-546-101	4500	
253	5	28	547	6th A Cross	28-547-1046 28-547-1045 28-547-1042 28-547-1041 28-547-1040 28-547-1039	4500	
254	5	28	548	6th B Cross	28-548-1292 28-548-1290 28-548-1289 28-548-1288 28-548-1287 28-548-1285 28-548-1284 28-548-1283 28-548-1282 28-548-1281	4500	
255	5	28	549	7th Cross	28-549-150 28-549-148 28-549-147 28-549-146 28-549-144 28-549-143 28-549-142 28-549-140 28-549-138 28-549-136 28-549-135	4500	

256	5	28	550	7th A Cross	28-550-786 28-550-785 28-550-782 28-550-781 28-550-780 28-550-779 28-550-777 28-550-776 28-550-775 28-550-774 28-550-773 28-550-771 28-550-770 28-550-769 28-550-768 28-550-767 28-550-765 28-550-764 28-550-763 28-550-761 28-550-760 28-550-759 28-550-756 28-550-755 28-550-754 28-550-753 28-550-752 28-550-751 28-550-749 28-550-748 28-550-747 28-550-746 28-550-745 28-550-743 28-550-742 28-550-741 28-550-739 28-550-738 28-550-737 28-550-735	4500	
257	5	28	551	7th B Cross		4500	
258	5	28	552	7th C Cross	28-552-1304 28-552-1302 28-552-1301 28-552- 1300 28-552-1299 28-552-1298 28-552-1297 28- 552-1295 28-552-1294 28-552-1293	4500	
259	5	28	553	8th Cross	28-553-174 28-553-172A 28-553-172 28-553- 170B 28-553-170A 28-553-170 28-553-169 28- 553-168A 28-553-168 28-553-167 28-553-166B 28-553-166A 28-553-166 28-553-165 28-553- 164A 28-553-164 28-553-163 28-553-162 28- 553-160 28-553-159	4500	
260	5	28	554	9th Cross	28-554-192 28-554-191A 28-554-191 28-554-190 28-554-188 28-554-186 28-554-185 28-554-184 28-554-183 28-554-182 28-554-180 28-554-179 28-554-178 28-554-177	4500	
261	5	28	555	9th A Cross	28-555-803 28-555-801 28-555-799 28-555-797 28-555-795 28-555-1312 28-555-1310 28-555- 1308 28-555-1306 28-555-1052 28-555-1050	4500	
262	5	28	556	10th Cross	28-556-249 28-556-248 28-556-247 28-556-246 28-556-244 28-556-242 28-556-241 28-556-240 28-556-238 28-556-236 28-556-234 28-556-232	4500	
263	5	28	557	11th Cross	28-557-836 28-557-834 28-557-833 28-557-832 28-557-831 28-557-830 28-557-828 28-557-827 28-557-825 28-557-822 28-557-820 28-557-818	4500	

					28-557-816 28-557-814 28-557-813 28-557-812 28-557-811 28-557-810 28-557-268		
264	5	28	558	12th Cross	28-558-264 28-558-263 28-558-262 28-558-261 28-558-260 28-558-259 28-558-258 28-558-257 28-558-256 28-558-254 28-558-252 28-558-250	4500	
265	5	28	559	13th Cross	28-559-290 28-559-289 28-559-287 28-559-285 28-559-284 28-559-283 28-559-281 28-559-280 28-559-279 28-559-277 28-559-276 28-559-275 28-559-274 28-559-273 28-559-272 28-559-271	4500	
266	5	28	560	13th A Cross	28-560-917 28-560-915 28-560-913 28-560-912 28-560-911 28-560-909 28-560-907 28-560-905 28-560-903 28-560-902 28-560-901 28-560-899 28-560-897 28-560-895 28-560-893 28-560-892 28-560-891 28-560-889 28-560-887 28-560-885 28-560-883 28-560-882 28-560-881 28-560-879 28-560-878 28-560-877 28-560-875 28-560-873 28-560-872 28-560-870 28-560-868 28-560-866 28-560-864 28-560-809	4500	
267	5	28	561	14th Cross	28-561-306 28-561-305 28-561-304 28-561-302 28-561-301 28-561-300 28-561-298 28-561-296 28-561-295 28-561-294 28-561-292	4500	
268	5	28	562	15th Cross	28-562-317	4500	
269	5	28	563	16th Cross	28-563-332 28-563-331 28-563-329 28-563-328 28-563-326 28-563-325 28-563-324 28-563-323 28-563-322 28-563-321	4500	
270	5	28	564	17th Cross	28-564-361 28-564-359 28-564-356 28-564-355 28-564-354 28-564-353 28-564-351 28-564-350 28-564-349 28-564-348 28-564-347 28-564-346 28-564-345 28-564-344 28-564-343 28-564-342 28-564-341 28-564-340 28-564-339 28-564-338 28-564-337 28-564-335	4500	

271	5	28	565	17th A Cross		4500	
272	5	28	566	18th Cross	28-566-385 28-566-383 28-566-381 28-566-379 28-566-377 28-566-375 28-566-373 28-566-371 28-566-369 28-566-367 28-566-365	4500	
273	5	28	567	19th Cross		4500	
274	5	28	568	19th A Cross	28-568-418 28-568-417 28-568-416 28-568-415 28-568-413 28-568-412 28-568-411 28-568-410 28-568-409 28-568-408 28-568-407 28-568-406 28-568-405 28-568-404 28-568-403 28-568-402 28-568-401 28-568-400 28-568-399	4500	
275	5	28	569	2nd A Cross	28-569-613 28-569-611 28-569-609 28-569-607 28-569-605 28-569-603 28-569-601 28-569-599	4500	
276	5	52	1	Hospet Road	52-1-296 52-1-298 52-1-300 52-1-302 52-1-304 52-1-306 52-1-308 52-1-310 52-1-312 52-1-314 52-1-316 52-1-318 52-1-320 52-1-322 52-1-324 52-1-326 52-1-328 52-1-330 52-1-332 52-1-334 52-1-336 52-1-340 52-1-342 52-1-344 52-1-350 52-1-374 52-1-382 52-1-390 52-1-398 52-1-400 52-1-402	7000	
277		52	133	Hospet Hoblgetta Road	52-133-101 52-133-103 52-133-11 52-133-117 52-133-17 52-133-19 52-133-23 52-133-25 52- 133-27 52-133-29 52-133-33 52-133-37 52-133- 39 52-133-41 52-133-43 52-133-45 52-133-47 52-133-49 52-133-51 52-133-53 52-133-55 52- 133-57 52-133-59 52-133-61 52-133-63 52-133- 65 52-133-67 52-133-69 52-133-7 52-133-71 52- 133-73 52-133-75 52-133-77 52-133-89 52-133- 93 52-133-95 52-133-99	5000	
278	5	52	501	1st Main	52-501-41 52-501-43 52-501-44 52-501-45 52- 501-46 52-501-47 52-501-48	4500	
279	5	52	502	2nd Main	52-502-51 52-502-52 52-502-53 52-502-55 52- 502-56	4500	
280	5	52	503	2nd A Main	52-503-145 52-503-147 52-503-149 52-503-151	4500	

281	5	52	504	3rd Main	52-504-57 52-504-58 52-504-59 52-504-60	4500	
282	5	52	505	3rd A Main	52-505-123 52-505-125 52-505-127 52-505-129 52-505-131 52-505-132	4500	
283	5	52	506	3rd C Main	52-506-709 52-506-710 52-506-710A 52-506-711 52-506-712 52-506-712A 52-506-713 52-506-714 52-506-714A 52-506-715 52-506-716	4500	
284	5	52	507	4th Main		4500	
285	5	52	508	4th A Main	52-508-719 52-508-719A 52-508-720 52-508-721 52-508-721A 52-508-722 52-508-723 52-508- 723A 52-508-724 52-508-725 52-508-726	4500	
286	5	52	509	4th B Main	52-509-731 52-509-732 52-509-733 52-509-734 52-509-735 52-509-736 52-509-737 52-509-738	4500	
287	5	52	510	5th Main	52-510-174 52-510-175 52-510-177 52-510-178	4500	
288	5	52	511	5th A Main	52-511-179 52-511-181 52-511-182 52-511-183 52-511-185 52-511-186	4500	
289	5	52	512	5th B Main	52-512-741 52-512-741A 52-512-742 52-512- 742A 52-512-743 52-512-743A 52-512-744 52- 512-744A 52-512-745 52-512-745A 52-512-746 52-512-746A 52-512-747 52-512-748	4500	
290	5	52	513	5th C Main	52-513-302 52-513-304 52-513-306 52-513-309 52-513-310	4500	
291	5	52	514	6th Main		4500	
292	5	52	515	6th A Main	52-515-751 52-515-751A 52-515-752 52-515-753 52-515-753A 52-515-754 52-515-755 52-515- 755A 52-515-756 52-515-757 52-515-758	4500	
293	5	52	516	7th Main	52-516-270 52-516-272 52-516-274 52-516-276 52-516-277 52-516-278 52-516-279 52-516-280 52-516-281 52-516-282 52-516-283 52-516-284	4500	
294	5	52	517	8th Main	52-517-288 52-517-290 52-517-292 52-517-294 52-517-296 52-517-298	4500	

295	5	52	518	8th A Main	52-518-761 52-518-762 52-518-763 52-518-764 52-518-765 52-518-766 52-518-767 52-518-768 52-518-769 52-518-770	4500	
296	5	52	519	9th Main	52-519-326 52-519-328 52-519-329 52-519-330 52-519-331 52-519-332 52-519-333 52-519-334 52-519-336 52-519-337 52-519-338 52-519-339 52-519-340 52-519-341 52-519-342 52-519-344 52-519-345 52-519-347 52-519-348 52-519-349 52-519-351 52-519-352 52-519-354 52-519-355 52-519-356 52-519-357 52-519-358 52-519-360 52-519-774 52-519-776 52-519-778 52-519-780	4500	
297	5	52	520	10th Main	52-520-453 52-520-454 52-520-455 52-520-456 52-520-458 52-520-459 52-520-460 52-520-462	4500	
298	5	52	521	11th Main	52-521-465 52-521-466 52-521-467 52-521-468 52-521-469 52-521-470 52-521-471 52-521-473 52-521-474 52-521-475 52-521-476 52-521-477 52-521-478	4500	
299	5	52	522	11th A Main	52-522-554 52-522-556 52-522-557 52-522-558 52-522-559 52-522-560 52-522-561 52-522-562 52-522-563 52-522-564	4500	
300	5	52	523	11th B Main	52-523-569 52-523-570 52-523-571 52-523-572 52-523-573 52-523-575 52-523-576 52-523-577 52-523-578	4500	
301	5	52	524	12th Main	52-524-489 52-524-490 52-524-491 52-524-492 52-524-493 52-524-494 52-524-495 52-524-496 52-524-497 52-524-498 52-524-499 52-524-500 52-524-501 52-524-502 52-524-503 52-524-504 52-524-505 52-524-506 52-524-508 52-524-509 52-524-510	4500	
302	5	52	525	12th A Main	52-525-581 52-525-583 52-525-585	4500	
303	5	52	526	13th Main	52-526-513 52-526-514 52-526-515 52-526-516 52-526-517 52-526-518 52-526-519 52-526-520 52-526-521 52-526-522	4500	

304	5	52	527	14th Main	52-527-591 52-527-592 52-527-594 52-527-596 52-527-598 52-527-600 52-527-601 52-527-602 52-527-603 52-527-604 52-527-605 52-527-606	4500	
305	5	52	528	15th Main	52-528-610 52-528-611 52-528-612 52-528-613 52-528-614 52-528-615 52-528-616 52-528-617 52-528-618 52-528-619 52-528-620 52-528-621 52-528-622	4500	
306	5	52	529	16th Main	52-529-625 52-529-627 52-529-629 52-529-630 52-529-631 52-529-632 52-529-634 52-529-635 52-529-636 52-529-637 52-529-638 52-529-640 52-529-641 52-529-642 52-529-644	4500	
307	5	52	530	17th Main	52-530-647 52-530-649 52-530-651 52-530-653 52-530-655 52-530-657 52-530-658 52-530-659 52-530-661	4500	
308	5	52	531	3rd B Main	52-531-961 52-531-963 52-531-964 52-531-965 52-531-966 52-531-967 52-531-969 52-531-970 52-531-971 52-531-972 52-531-973 52-531-974	4500	
309	5	52	532	A Cross		4500	
310	5	52	533	1st A Cross	52-533-61 52-533-62 52-533-64 52-533-65 52- 533-66 52-533-67 52-533-68 52-533-69 52-533- 71 52-533-72 52-533-73 52-533-75	4500	
311	5	52	534	1st Cross	52-534-1 52-534-10 52-534-11 52-534-12 52- 534-2 52-534-3 52-534-4 52-534-5 52-534-6 52- 534-7 52-534-8 52-534-9	4500	
312	5	52	535	2nd Cross	52-535-15 52-535-17 52-535-19 52-535-20 52- 535-21 52-535-23 52-535-24 52-535-25 52-535- 27 52-535-28 52-535-29 52-535-31 52-535-32 52-535-33 52-535-34 52-535-35 52-535-37	4500	
313	5	52	536	3rd Cross	52-536-81 52-536-83 52-536-83A 52-536-85 52- 536-85A 52-536-87 52-536-87A 52-536-88 52- 536-89 52-536-89A 52-536-90 52-536-91 52-536- 91A 52-536-92 52-536-93 52-536-93A 52-536-95 52-536-97 52-536-99	4500	

உரு

314	5	52	537	4th Cross	52-537-103 52-537-105 52-537-107 52-537-109 52-537-110 52-537-111 52-537-113 52-537-114 52-537-115 52-537-116 52-537-117 52-537-119	4500	
315	5	52	538	4th A Cross	52-538-133 52-538-134 52-538-135 52-538-136 52-538-137 52-538-138 52-538-139 52-538-140 52-538-141	4500	
316	5	52	539	5th Cross	52-539-155 52-539-157 52-539-159 52-539-160 52-539-162 52-539-167 52-539-169	4500	
317	5	52	541	6th Cross	52-541-361 52-541-363 52-541-365 52-541-367 52-541-369 52-541-371 52-541-373 52-541-375 52-541-377 52-541-379 52-541-381 52-541-383	4500	
318	5	52	542	7th Cross	52-542-387 52-542-389 52-542-390 52-542-391 52-542-392 52-542-393 52-542-394 52-542-396 52-542-397 52-542-398 52-542-399 52-542-400 52-542-401 52-542-402 52-542-403 52-542-404 52-542-405 52-542-406 52-542-407 52-542-408 52-542-410 52-542-411 52-542-412 52-542-413 52-542-415 52-542-417 52-542-419	4500	
319	5	52	543	8th Cross	52-543-420 52-543-422 52-543-424 52-543-426 52-543-428 52-543-430 52-543-432 52-543-434 52-543-436 52-543-438 52-543-440 52-543-441 52-543-442 52-543-443 52-543-444 52-543-446 52-543-447 52-543-448 52-543-449 52-543-450	4500	
320	5	52	544	8th A Cross	52-544-191 52-544-193 52-544-195 52-544-197 52-544-199 52-544-200 52-544-201 52-544-202	4500	
321	5	52	545	8th B Cross	52-545-203 52-545-204 52-545-205 52-545-206 52-545-207 52-545-208	4500	
322	5	52	546	8th C Cross	52-546-211 52-546-213 52-546-214 52-546-215 52-546-216 52-546-218 52-546-219 52-546-220 52-546-222 52-546-223 52-546-224 52-546-225 52-546-226 52-546-228 52-546-229	4500	
323	5	52	547	8th D Cross	52-547-230 52-547-231 52-547-233 52-547-235 52-547-236 52-547-237 52-547-238	4500	

324	5	52	548	9th Cross		4500	
325	5	52	549	10th Cross	52-549-479 52-549-481 52-549-483 52-549-485	4500	
326	5	52	550	11th Cross	52-550-242 52-550-244 52-550-246 52-550-248 52-550-250 52-550-252 52-550-253 52-550-254 52-550-256 52-550-257 52-550-258 52-550-260 52-550-261 52-550-262 52-550-263 52-550-264 52-550-265 52-550-267 52-550-300	4500	
327	5	52	551	12th Cross	52-551-311 52-551-311A 52-551-311B 52-551- 312 52-551-313 52-551-313A 52-551-313B 52- 551-314 52-551-315 52-551-315A 52-551-315B 52-551-316 52-551-317 52-551-317A 52-551- 317B 52-551-318 52-551-319 52-551-319A 52- 551-319B 52-551-320 52-551-321 52-551-321A 52-551-322	4500	
328	5	52	552	13th Cross	52-552-528 52-552-529 52-552-530 52-552-531 52-552-532 52-552-534 52-552-535 52-552-537 52-552-539 52-552-541	4500	
329	5	52	553	14th Cross	52-553-545 52-553-547	4500	
330	5	52	554	15th Cross	52-554-551 52-554-552	4500	
331	5	52	555	16th Cross	52-555-663 52-555-665 52-555-665A 52-555-666 52-555-667 52-555-668 52-555-669 52-555-670 52-555-672 52-555-674 52-555-676 52-555-677 52-555-678 52-555-679 52-555-680 52-555-681 52-555-682 52-555-683 52-555-684 52-555-685 52-555-686 52-555-687 52-555-688 52-555-689 52-555-690 52-555-691 52-555-693 52-555-693A 52-555-693B 52-555-693C 52-555-693D 52-555- 694 52-555-695 52-555-695A 52-555-695B 52- 555-695C 52-555-695D 52-555-696 52-555-697 52-555-697A 52-555-697B 52-555-697C 52-555- 697D 52-555-698 52-555-701 52-555-703	4500	

332	5	52	556	16th A Cross	52-556-804 52-556-806 52-556-808 52-556-810 52-556-812 52-556-814 52-556-815 52-556-816 52-556-818 52-556-818A 52-556-820 52-556- 820A 52-556-822 52-556-824 52-556-824A 52- 556-826 52-556-827 52-556-828	4500	
333	5	52	557	17th Cross	52-557-785 52-557-785A 52-557-787 52-557- 787A 52-557-788 52-557-789 52-557-789A 52- 557-791 52-557-791A 52-557-792 52-557-793 52-557-793A 52-557-794 52-557-796 52-557-797 52-557-797A 52-557-798 52-557-799 52-557- 799A 52-557-801 52-557-801A	4500	
334	5	52	558	18th Cross	52-558-835 52-558-837 52-558-839 52-558-841 52-558-843 52-558-845 52-558-846 52-558-847 52-558-849 52-558-850 52-558-850A 52-558-851 52-558-853 52-558-854 52-558-855 52-558-856 52-558-857 52-558-859 52-558-861 52-558-863 52-558-865 52-558-866 52-558-867 52-558-869 52-558-871 52-558-873 52-558-875 52-558-877 52-558-878 52-558-879 52-558-881 52-558-882 52-558-883 52-558-885 52-558-887 52-558-889 52-558-891 52-558-892 52-558-893 52-558-895 52-558-896 52-558-897 52-558-899 52-558-900 52-558-901 52-558-903 52-558-905 52-558-907	4500	
335	5	52	559	19th Cross	52-559-912 52-559-914 52-559-916 52-559-918 52-559-920 52-559-922 52-559-924 52-559-926 52-559-928 52-559-930 52-559-932 52-559-933 52-559-934 52-559-936 52-559-937 52-559-938	4500	
336	5	52	560	19th A Cross	52-560-943 52-560-945 52-560-947	4500	
337	5	52	561	19th B Cross	52-561-951 52-561-952 52-561-954 52-561-956 52-561-959	4500	
338	5	52	562	19th C Cross	52-562-977 52-562-978	4500	
339	5	52	563	19th D Cross	52-563-981 52-563-982 52-563-983 52-563-984	4500	

340	5	52	564	20th Cross	52-564-1001 52-564-1003 52-564-1005 52-564-1007 52-564-987 52-564-989 52-564-991 52-564-993 52-564-995 52-564-997 52-564-999	4500	
341	5	52	565	21st Cross	52-565-1011 52-565-1012 52-565-1013 52-565-1014 52-565-1015 52-565-1016 52-565-1017 52-565-1018 52-565-1019 52-565-1020 52-565-1022 52-565-1023 52-565-1024 52-565-1025 52-565-1026 52-565-1027 52-565-1028 52-565-1029 52-565-1030 52-565-1031 52-565-1032 52-565-1033	4500	
342	5	52	566	22nd Cross		4500	
343	5	52	567	23rd Cross	52-567-1037 52-567-1038 52-567-1039 52-567-1040 52-567-1041 52-567-1042 52-567-1043 52-567-1044 52-567-1045 52-567-1046 52-567-1047 52-567-1048 52-567-1049 52-567-1050 52-567-1051 52-567-1052 52-567-1053 52-567-1054 52-567-1055 52-567-1056 52-567-1057 52-567-1058	4500	
344	5	53	15	Kotturu Road	53-15-379 53-15-381 53-15-383 53-15-385 53-15-387 53-15-389 53-15-391 53-15-393 53-15-395 53-15-397 53-15-399 53-15-401 53-15-405 53-15-407 53-15-409 53-15-411 53-15-411A 53-15-419 53-15-423 53-15-425 53-15-427 53-15-429 53-15-431 53-15-433 53-15-435 53-15-439 53-15-441 53-15-445 53-15-447 53-15-449 53-15-451 53-15-453 53-15-455 53-15-457 53-15-459 53-15-461 53-15-463 53-15-465 53-15-467 53-15-469 53-15-471 53-15-473 53-15-475 53-15-477 53-15-479 53-15-481 53-15-483 53-15-485 53-15-487 53-15-489 53-15-491 53-15-493 53-15-495 53-15-497 53-15-499 53-15-501 53-15-503 53-15-505 53-15-507 53-15-509 53-15-511 53-15-513 53-15-515	5000	
345	5	53	21		53-21-263 53-21-264 53-21-265 53-21-267 53-21-269	4500	

346	5	53	30		53-30-10 53-30-12 53-30-14 53-30-16 53-30-18 53-30-20 53-30-22 53-30-24 53-30-26 53-30-28 53-30-30 53-30-32 53-30-34 53-30-36 53-30-38 53-30-40 53-30-42 53-30-44 53-30-46 53-30-48 53-30-50 53-30-52 53-30-54 53-30-56 53-30-58 53-30-6 53-30-60 53-30-62 53-30-62A 53-30-64 53-30-64A 53-30-68 53-30-68A 53-30-8	4500	
347	5	53	501	A Main	53-501-37 53-501-39 53-501-40	4500	
348	5	53	502	1st Main	53-502-53 53-502-55 53-502-57 53-502-59 53- 502-61 53-502-63 53-502-64 53-502-65 53-502- 67 53-502-68 53-502-69 53-502-71 53-502-73 53-502-74	4500	
349	5	53	503	1st A Main		4500	
350	5	53	504	2nd Main	53-504-86 53-504-86A	4500	
351	5	53	505	3rd Main	53-505-100 53-505-101 53-505-102 53-505-104 53-505-106 53-505-108 53-505-109 53-505-110 53-505-90 53-505-92 53-505-93 53-505-95 53- 505-96 53-505-97 53-505-99	4500	
352	5	53	506	4th Main	53-506-111 53-506-112 53-506-113 53-506-114 53-506-116 53-506-117 53-506-118 53-506-120 53-506-121 53-506-122 53-506-123 53-506-60A 53-506-60B	4500	
353	5	53	507	4th A Main	53-507-139 53-507-140 53-507-141 53-507-142 53-507-143 53-507-144 53-507-145 53-507-146	4500	
354	5	53	508	5th Main	53-508-148 53-508-149 53-508-151 53-508-153 53-508-155 53-508-156 53-508-157	4500	
355	5	53	509	6th Main	53-509-159 53-509-161 53-509-194	4500	
356	5	53	510	7th Main	53-510-189 53-510-214 53-510-216 53-510-218 53-510-220	4500	
357	5	53	511	3rd Cross	53-511-30 53-511-31 53-511-32 53-511-34 53- 511-36 53-511-38 53-511-41 53-511-42 53-511- 43 53-511-44 53-511-45 53-511-46 53-511-47	4500	

					53-511-48 53-511-49 53-511-50 53-511-51 53-511-52		
358	5	53	512	3rd A Cross	53-512-88 53-512-88A	4500	
359	5	53	513	2nd Cross	53-513-10 53-513-11 53-513-12 53-513-14 53-513-15 53-513-16 53-513-17 53-513-19 53-513-21 53-513-23 53-513-25 53-513-27 53-513-29 53-513-5 53-513-7 53-513-8 53-513-9	4500	
360	5	53	514	1st B Cross	53-514-75 53-514-76 53-514-77 53-514-78 53-514-79 53-514-80 53-514-81 53-514-82 53-514-83 53-514-85	4500	
361	5	53	515	7th Cross	53-515-227 53-515-229 53-515-230 53-515-232 53-515-233 53-515-234	4500	
362	5	53	516	6th Cross	53-516-195 53-516-196 53-516-198 53-516-200 53-516-201 53-516-202 53-516-204 53-516-205 53-516-206 53-516-207 53-516-208 53-516-209 53-516-210 53-516-211 53-516-211A 53-516-212	4500	
363	5	53	517	1st A Cross	53-517-125 53-517-126 53-517-128 53-517-129 53-517-130 53-517-132 53-517-133 53-517-134 53-517-136 53-517-138	4500	
364	5	53	518	5th Cross	53-518-221 53-518-222 53-518-223 53-518-224 53-518-225	4500	
365	5	53	519	4th A Cross	53-519-235 53-519-237 53-519-239 53-519-241 53-519-243 53-519-245 53-519-247 53-519-249 53-519-251 53-519-253 53-519-255 53-519-257 53-519-259 53-519-261	4500	
366	5	53	520	1st Cross	53-520-1 53-520-3 53-520-4	4500	
367	5	53	521	4th Cross	53-521-163 53-521-165 53-521-167 53-521-169 53-521-171 53-521-173 53-521-175 53-521-177 53-521-179 53-521-181 53-521-183 53-521-185 53-521-187 53-521-191 53-521-193	4500	

368	6	29	8	Hombalagatti Road North	29-8-10 29-8-12 29-8-14 29-8-16 29-8-20 29-8-20A 29-8-24 29-8-26 29-8-30 29-8-32 29-8-34 29-8-36 29-8-38 29-8-40 29-8-42 29-8-44 29-8-46 29-8-48 29-8-50 29-8-50A 29-8-54 29-8-56 29-8-58 29-8-6 29-8-60 29-8-62 29-8-6A 29-8-6B 29-8-8 29-8-8A 29-8-8B 29-8-8C 29-8-8D 29-8-8E 29-8-8F 29-8-8G	4500	
369	6	29	6	By-Pass Road	29-6-100 29-6-102 29-6-68 29-6-70 29-6-72 29-6-74 29-6-76 29-6-78 29-6-80 29-6-82 29-6-88 29-6-90 29-6-92 29-6-94 29-6-96 29-6-98	7000	
370	6	29	31	P.T.Colony Road	29-31-49 29-31-51 29-31-53 29-31-55 29-31-57 29-31-59 29-31-61 29-31-63 29-31-65 29-31-67 29-31-69 29-31-71 29-31-73 29-31-75 29-31-77 29-31-79	4000	
371	6	29	501	1st Main	29-501-113 29-501-115 29-501-116 29-501-117 29-501-118 29-501-119 29-501-121 29-501-122 29-501-123 29-501-124 29-501-125	3000	
372	6	29	502	2nd Main	29-502-131 29-502-132 29-502-137 29-502-138 29-502-140 29-502-141 29-502-142 29-502-144 29-502-145 29-502-146 29-502-147 29-502-148 29-502-150 29-502-152	3000	
373	6	29	503	3rd Main	29-503-157 29-503-157A 29-503-158 29-503-161 29-503-161A 29-503-162 29-503-163 29-503-165 29-503-166 29-503-167 29-503-168 29-503-169 29-503-170 29-503-171 29-503-172 29-503-174 29-503-175 29-503-176	3000	
374	6	29	504	3rd A Main		3000	
375	6	29	505	1st Cross	29-505-1 29-505-10 29-505-11 29-505-12 29-505-13 29-505-14 29-505-15 29-505-16 29-505-17 29-505-18 29-505-19 29-505-20 29-505-21 29-505-22 29-505-23 29-505-25 29-505-26 29-505-3 29-505-4 29-505-5 29-505-6 29-505-7 29-505-8 29-505-9	3000	

376	6	29	506	2nd Cross	29-506-29 29-506-30 29-506-31 29-506-32 29-506-33 29-506-34 29-506-35 29-506-36 29-506-37 29-506-38 29-506-39 29-506-40 29-506-41 29-506-42 29-506-43 29-506-44 29-506-45 29-506-46 29-506-47 29-506-48 29-506-49	3000	
377	6	29	507	3rd cross	29-507-53 29-507-54 29-507-55 29-507-56 29-507-57 29-507-58 29-507-59 29-507-60 29-507-61 29-507-62 29-507-63 29-507-64 29-507-65 29-507-66 29-507-67 29-507-68 29-507-69 29-507-70 29-507-71 29-507-73 29-507-74	3000	
378	6	29	508	3rd A Cross	29-508-180 29-508-181 29-508-182 29-508-183 29-508-184 29-508-185 29-508-186 29-508-187 29-508-188 29-508-189 29-508-190 29-508-191 29-508-192 29-508-193 29-508-194 29-508-195 29-508-197 29-508-199	3000	
379	6	29	509	4th Cross	29-509-77 29-509-78 29-509-79 29-509-80 29-509-82 29-509-83 29-509-84 29-509-85 29-509-86 29-509-88 29-509-90 29-509-91 29-509-92 29-509-94 29-509-95 29-509-96 29-509-97 29-509-98	3000	
380	6	29	510	4th A Cross	29-510-203 29-510-204 29-510-205 29-510-206 29-510-207 29-510-208 29-510-209 29-510-210 29-510-211 29-510-212 29-510-213 29-510-214 29-510-215 29-510-216 29-510-221 29-510-222 29-510-223 29-510-224 29-510-225 29-510-226 29-510-227 29-510-228	3000	
381	6	29	511	5th Cross	29-511-100 29-511-102 29-511-103 29-511-104 29-511-105 29-511-106 29-511-107 29-511-108 29-511-109 29-511-110 29-511-111 29-511-112 29-511-99	3000	
382	6	29	512	5th A Cross	29-512-232 29-512-234 29-512-246 29-512-248 29-512-250 29-512-251 29-512-252 29-512-254 29-512-256 29-512-258 29-512-260 29-512-262	3000	

383	7	1	1	Hospet Road	1-1-12 ,1-1-14, 1-1-16,1-1-18, 1-1-2, 1-1-20 ,1-1-22, 1-1-24, 1-1-28, 1-1-30, 1-1-32, 1-1-34 ,1-1-36 ,1-1-38, 1-1-4 ,1-1-40, 1-1-42, 1-1-44 ,1-1-48 ,1-1-54, 1-1-6 ,1-1-68, 1-1-8,	9000	
384	7	1	18	Old Bustand Road	1-18-1 1-18-11 1-18-11A 1-18-13 1-18-15 1-18-17 1-18-19 1-18-21 1-18-25 1-18-27 1-18-29 1-18-3 1-18-31 1-18-33 1-18-37 1-18-43 1-18-45 1-18-47 1-18-49 1-18-5 1-18-51 1-18-53 1-18-55 1-18-57 1-18-59 1-18-61 1-18-63 1-18-65 1-18-67 1-18-69 1-18-7 1-18-71 1-18-9 1-18-7 1-18-5 1-18-3 1-18-1	5000	
385	7	1	3	Gowleru Street	1-3-1 1-3-101 1-3-103 1-3-105 1-3-107 1-3-109 1-3-11 1-3-13 1-3-15 1-3-17 1-3-17A 1-3-21 1-3-25 1-3-27 1-3-29 1-3-3 1-3-31 1-3-33 1-3-35 1-3-37 1-3-39 1-3-39A 1-3-41 1-3-43 1-3-45 1-3-47 1-3-49 1-3-5 1-3-53 1-3-57 1-3-61 1-3-67 1-3-7 1-3-73 1-3-77 1-3-81	9000	
386	7	1	501	1st Main	1-501-17 1-501-19 1-501-21 1-501-22 1-501-22A 1-501-23 1-501-25 1-501-26 1-501-27 1-501-28 1-501-29 1-501-30	4000	
387	7	1	503	3rd Main	1-503-100 1-503-51 1-503-53 1-503-54A 1-503-55 1-503-56 1-503-58 1-503-60 1-503-62 1-503-64 1-503-64A 1-503-66 1-503-68 1-503-70 1-503-72 1-503-73 1-503-74 1-503-75 1-503-76 1-503-77 1-503-78 1-503-79 1-503-80 1-503-81 1-503-82 1-503-83 1-503-84 1-503-85 1-503-86 1-503-87 1-503-89 1-503-90 1-503-91 1-503-92 1-503-94 1-503-95 1-503-96 1-503-97 1-503-98 1-503-99	4000	
388	7	1	504	3rd A Main	1-504-172 1-504-173 1-504-174 1-504-175 1-504-175A 1-504-176 1-504-177 1-504-179 1-504-181 1-504-183 1-504-185 1-504-187 1-504-189	4000	

389	7	1	505	4th Main	1-505-113 1-505-115 1-505-118 1-505-144 1-505-145 1-505-147 1-505-148 1-505-149 1-505-150 1-505-152 1-505-153 1-505-154 1-505-155 1-505-156 1-505-157 1-505-158 1-505-158A 1-505-158B	4000	
390	7	1	508	A Cross	1-508-117 1-508-119 1-508-121	4000	
391	7	1	509	B Cross	1-509-123 1-509-125 1-509-127 1-509-129 1-509-131 1-509-133 1-509-135 1-509-137 1-509-139 1-509-141 1-509-146 1-509-150A	4000	
392	7	1	510	C Cross	1-510-102 1-510-104 1-510-104A 1-510-104B 1-510-106	4000	
393	7	1	512	1st Cross	1-512-1 1-512-10 1-512-12 1-512-14 1-512-1A 1-512-3 1-512-5 1-512-6 1-512-7 1-512-8	4000	
394	7	1	513	2nd Cross	1-513-107 1-513-108 1-513-109 1-513-110 1-513-111 1-513-112 1-513-171 1-513-32 1-513-34 1-513-36 1-513-38 1-513-40 1-513-42 1-513-44 1-513-46 1-513-48 1-513-50	4000	
395	7	1	514	2nd A Cross	1-514-162 1-514-164 1-514-166 1-514-168 1-514-170 1-514-194	4000	
396	7	1	515	3rd Cross	1-515-191 1-515-193 1-515-195 1-515-197 1-515-199 1-515-201 1-515-203	4000	
397	7	1	516	3rd A Cross	1-516-206 1-516-208 1-516-210 1-516-212 1-516-212A 1-516-214 1-516-214A 1-516-214B 1-516-216	4000	
398	7	1	502	2nd Main		4000	
399	7	1	507	6th Main		4000	
400	7	1	511	D Cross		4000	
401	7	1	506	5th Main		4000	

402	7	2	2	Harihara Road	2-2-11 2-2-13 2-2-15 2-2-17 2-2-19 2-2-21 2-2-21A 2-2-23 2-2-23A 2-2-25 2-2-25A 2-2-27 2-2-27A 2-2-29 2-2-29A 2-2-3 2-2-31 2-2-31A 2-2-33 2-2-35 2-2-37 2-2-47 2-2-5 2-2-51 2-2-55 2-2-61 2-2-63 2-2-65 2-2-67 2-2-7 2-2-7A 2-2-9	8000	
403	7	2	2	Harihara Road		8000	
404	7	2	2	Harihara Road		8000	
405	7	2	2	Harihara Road		8000	
406	7	2	3	Gowler Road	2-3-14 2-3-16 2-3-18 2-3-20 2-3-22 2-3-24 2-3-32 2-3-34 2-3-38 2-3-38A 2-3-42 2-3-48 2-3-50 2-3-52 2-3-54 2-3-56 2-3-58 2-3-60 2-3-62 2-3-64 2-3-66 2-3-68 2-3-70 2-3-72 2-3-72A 2-3-74 2-3-76 2-3-78 2-3-80 2-3-82 2-3-84 2-3-84A 2-3-88	9000	
407	7	2	15	Kotturu Road	2-15-1 2-15-13 2-15-15 2-15-1A 2-15-29 2-15-37 2-15-3A 2-15-43 2-15-45 2-15-5 2-15-7A	5000	
408	7	2	101	Block 2 East 4th Main Road	2-101-10 2-101-10A 2-101-12 2-101-14 2-101-2 2-101-20 2-101-22 2-101-24 2-101-26 2-101-28 2-101-30 2-101-32 2-101-38 2-101-4 2-101-44 2-101-6 2-101-8	4000	
409	7	2	105	Block 2 South 2nd Cross Road Block2 South Cross Road	2-105-1 2-105-13 2-105-15 2-105-17 2-105-17A 2-105-19 2-105-19A 2-105-21 2-105-21A 2-105-23 2-105-25 2-105-27 2-105-29 2-105-3 2-105-5 2-105-7 2-105-7A 2-105-7B 2-105-9	4000	
410	7	2	501	A Main	2-501-71 2-501-73 2-501-75 2-501-77 2-501-79 2-501-81 2-501-82	4000	
411	7	2	502	1st Main		5000	
412	7	2	503	2nd Main	2-503-171 2-503-173 2-503-174 2-503-178 2-503-181 2-503-181A 2-503-181B 2-503-181C 2-503-183 2-503-185 2-503-187 2-503-191 2-503-191A 2-503-193 2-503-195	4000	

೬೨೪

413	7	2	504	3rd Main	2-504-201 2-504-203 2-504-205 2-504-205A 2-504-206 2-504-207 2-504-209 2-504-211 2-504-212 2-504-217 2-504-219 2-504-220 2-504-221 2-504-222 2-504-224 2-504-226	4000	
414	7	2	505	A Cross	2-505-177	4000	
415	7	2	506	B Cross	2-506-231 2-506-232 2-506-233 2-506-234 2-506-235 2-506-238 2-506-239 2-506-240	3500	
416	7	2	507	1st Cross		4500	
417	7	2	508	2nd Cross	2-508-48 2-508-52 2-508-52A 2-508-54	5000	
418	7	2	509	3rd Cross	2-509-58 2-509-58A 2-509-59 2-509-60 2-509-60A 2-509-62 2-509-62A 2-509-65 2-509-66 2-509-68 2-509-78	3500	
419	7	13	20	Sunagargeri Road	13-20-11 13-20-13 13-20-15 13-20-17 13-20-19 13-20-21 13-20-23 13-20-27 13-20-29 13-20-31 13-20-33 13-20-35 13-20-35A 13-20-37 13-20-39 13-20-41 13-20-43 13-20-45 13-20-47 13-20-49 13-20-5 13-20-51 13-20-55 13-20-59 13-20-65 13-20-7 13-20-9	4000	
420	7	13	1	Harihar to Hosapet Road	13-1-101 13-1-103 13-1-105 13-1-107 13-1-109 13-1-111 13-1-113 13-1-115 13-1-115A 13-1-115B 13-1-115C 13-1-115D 13-1-117 13-1-119 13-1-121 13-1-121A 13-1-123 13-1-125 13-1-127 13-1-129 13-1-131 13-1-133 13-1-135 13-1-137 13-1-137A 13-1-139 13-1-141 13-1-143 13-1-145 13-1-147 13-1-149 13-1-23A 13-1-23B 13-1-25A 13-1-32A 13-1-71 13-1-87 13-1-89 13-1-95 13-1-97 13-1-99	7000	

421	7	13	33	Madhva Math Road	13-33-1 13-33-10 13-33-12 13-33-13 13-33-14 13-33-16 13-33-17 13-33-18 13-33-18A 13-33-21 13-33-22 13-33-23 13-33-24 13-33-27 13-33-28 13-33-29 13-33-3 13-33-30 13-33-31 13-33-32 13-33-34 13-33-36 13-33-37 13-33-38 13-33-40 13-33-41 13-33-42 13-33-44 13-33-44A 13-33-45 13-33-46 13-33-47 13-33-48 13-33-49 13-33-51 13-33-52 13-33-53 13-33-53A 13-33-55 13-33-57 13-33-6 13-33-61 13-33-61A 13-33-61B 13-33-63 13-33-65 13-33-71 13-33-73 13-33-8	3500	
422	7	13	103		13-103-10 13-103-16 13-103-20 13-103-26 13- 103-30 13-103-36 13-103-38 13-103-46 13-103- 52	3000	
423	7	13	113		13-113-16 13-113-18 13-113-20 13-113-22 13- 113-28 13-1-133 13-113-34	3000	
424	7	13	114	Block West A Main	13-114-10 13-114-10A 13-114-10B 13-114-12 13- 114-12A 13-114-12B 13-114-12C 13-114-12D 13- 114-12E 13-114-12F 13-114-14 13-114-16 13- 114-18 13-114-20 13-114-20A 13-114-22 13-114- 24 13-114-30 13-114-30A 13-114-34 13-114-36A 13-114-36B 13-114-4 13-114-42 13-114-6 13- 114-6A 13-114-6B 13-114-8 13-114-8A	4000	
425	7	13	115	Block North Cross	13-115-7 13-115-9	4000	
426	7	13	501	2nd Main	13-501-18 13-501-20 13-501-22 13-501-23 13- 501-24 13-501-25 13-501-25A 13-501-26 13-501- 27 13-501-28 13-501-29 13-501-30 13-501-31 13-501-31A 13-501-32 13-501-33 13-501-34 13- 501-35 13-501-35A 13-501-36 13-501-37 13-501- 37A 13-501-38 13-501-40 13-501-41 13-501-41A 13-501-42 13-501-43 13-501-44 13-501-45 13- 501-46 13-501-48 13-501-49 13-501-50 13-501- 51 13-501-53 13-501-53A 13-501-54 13-501-54A 13-501-54B 13-501-55 13-501-55A 13-501-56 13-	4000	

					501-58 13-501-59 13-501-59A 13-501-60 13-501-61 13-501-62 13-501-64 13-501-65 13-501-66 13-501-68 13-501-68A 13-501-70 13-501-70A 13-501-71 13-501-72 13-501-72A 13-501-72B 13-501-86A 13-501-86B		
427	7	13	502	3rd Main	13-502-100 13-502-100A 13-502-100B 13-502-101 13-502-102 13-502-102A 13-502-102B 13-502-103 13-502-104 13-502-104A 13-502-105 13-502-106 13-502-106A 13-502-91 13-502-92 13-502-93 13-502-94 13-502-95 13-502-96 13-502-96A 13-502-97 13-502-99	3500	
428	7	13	503	3rd A Main	13-503-110 13-503-110A 13-503-110B 13-503-112 13-503-114 13-503-116 13-503-118 13-503-119 13-503-120	3500	
429	7	13	504	A Cross	13-504-124 13-504-126 13-504-128 13-504-73 13-504-73A 13-504-75 13-504-75A 13-504-77 13-504-78 13-504-80 13-504-81 13-504-82 13-504-82A 13-504-83 13-504-85 13-504-86	3500	
430	7	13	505	1st Cross	13-505-10 13-505-10A 13-505-10B 13-505-10C 13-505-10D 13-505-10E 13-505-12 13-505-12A 13-505-12B 13-505-12C 13-505-12D 13-505-14 13-505-14A 13-505-15 13-505-16 13-505-48A 13-505-7 13-505-9 13-505-9A	3500	
431	7	13	506	2nd Cross	13-506-1 13-506-1A 13-506-1B 13-506-3 13-506-3A 13-506-5 13-506-5A	3500	
432	7	15	20	Sunagargeri Road	15-20-100 15-20-102 15-20-104 15-20-106 15-20-106A 15-20-108 15-20-110 15-20-110A 15-20-114 15-20-118 15-20-120 15-20-120A 15-20-124 15-20-36 15-20-44 15-20-48 15-20-56 15-20-58 15-20-60 15-20-62 15-20-64 15-20-66 15-20-68 15-20-70 15-20-72 15-20-74 15-20-76 15-20-78 15-20-80 15-20-82 15-20-84 15-20-86 15-20-88 15-20-90 15-20-92 15-20-94 15-20-96 15-20-98	4000	

433	7	15	118	Block West Main	15-118-1 15-118-11 15-118-13 15-118-15 15-118-17 15-118-19 15-118-21 15-118-23 15-118-23A 15-118-27 15-118-27A 15-118-3 15-118-31A 15-118-39 15-118-5 15-118-5A 15-118-5B 15-118-7 15-118-9 15-118-9A 15-118-9B 15-118-9C	3500	
434	7	15	501	1st Main	15-501-17 15-501-46 15-501-48 15-501-50 15-501-52 15-501-54 15-501-54A 15-501-54B 15-501-56 15-501-56A 15-501-58 15-501-58A 15-501-58B 15-501-60 15-501-61 15-501-62 15-501-63 15-501-63A 15-501-65 15-501-65A 15-501-65B 15-501-68A 15-501-72A	3500	
435	7	15	502	1st A Main	15-502-66 15-502-67 15-502-69 15-502-70 15-502-71 15-502-72 15-502-74 15-502-74A 15-502-74B 15-502-75 15-502-76 15-502-76A	3500	
436	7	15	503	2nd Main	15-503-78 15-503-80 15-503-81 15-503-83 15-503-83A 15-503-85 15-503-87 15-503-88 15-503-89 15-503-90 15-503-91 15-503-93 15-503-93A 15-503-93B 15-503-93C	3000	
437	7	15	504	3rd Cross	15-504-101 15-504-103 15-504-105 15-504-105A 15-504-105B 15-504-105C 15-504-107 15-504-109 15-504-110 15-504-110A 15-504-95 15-504-97 15-504-99	3000	
438	7	15	505	4th Main	15-505-111 15-505-114 15-505-115 15-505-116	3000	
439	7	15	506	A Cross		3000	
440	7	15	507	1st Cross	15-507-1 15-507-10 15-507-12 15-507-13 15-507-14 15-507-15 15-507-16 15-507-18 15-507-19 15-507-2 15-507-20 15-507-21 15-507-22 15-507-22A 15-507-23 15-507-25 15-507-27 15-507-29 15-507-3 15-507-31 15-507-32 15-507-4 15-507-5 15-507-6 15-507-7 15-507-70A 15-507-8 15-507-80A	3000	
441	7	15	508	2nd Cross	15-508-34 15-508-36 15-508-38 15-508-40 15-508-42 15-508-42A 15-508-44	3000	

442	7	25	1	Hariha Hosapet Road	25-1-157 25-115-8 25-1-159 25-1-159A 25-1-161 25-1-161A 25-1-163 25-1-163A 25-1-165 25-1- 165A 25-1-167 25-1-169 25-1-171 25-1-213A 25- 1-155 25-1-153 25-1-151	7000	
443	7	25	20	Sunagargeri Road	25-20-10 25-20-12 25-20-14 25-20-16 25-20-18 25-20-2 25-20-20 25-20-22 25-20-24 25-20-26 25-20-28 25-20-30 25-20-32 25-20-4 25-20-6	4000	
444	7	25	33	Madhva Math Road	25-33-54 25-33-56 25-33-56A 25-33-56B 25-33- 58 25-33-60 25-33-62 25-33-64 25-33-66 25-33- 68 25-33-70 25-33-72 25-33-74	3500	
445	7	25	115	Block13 North 3rd Cross Road	25-115-10 25-115-12 25-115-2 25-115-4 25-115- 6 25-151-1 25-151-11 25-151-13 25-151-15 25- 151-17 25-151-19 25-151-21 25-151-23 25-151- 25 25-151-27 25-151-29 25-151-3 25-151-31 25- 151-33 25-151-35 25-151-37 25-151-39 25-151- 41 25-151-43 25-151-45 25-151-47 25-151-49 25-151-5 25-151-7 25-151-9 25-151-9A	3500	
446	7	25	118	Block 25 West Main Road	25-118-10 25-118-14 25-118-16 25-118-18 25- 118-20 25-118-22 25-118-24 25-118-26 25-118- 28 25-118-30 25-118-32 25-118-34 25-118-36 25-118-38 25-118-40	3000	
447	7	25	131	Block 27 West Main Road	25-131-19 25-131-21 25-131-23 25-131-25 25- 131-29 25-131-31 25-131-33 25-131-35	3000	
448	7	25	501	A Main	25-501-1 25-501-268 25-501-3 25-501-5	3000	
449	7	25	502	B Main	25-502-11 25-502-12 25-502-13 25-502-14 25- 502-15 25-502-16 25-502-17 25-502-19 25-502- 21 25-502-22 25-502-23 25-502-25 25-502-26 25-502-27 25-502-29 25-502-31 25-502-33 25- 502-34 25-502-7 25-502-9	3000	
450	7	25	503	C Main	25-503-36 25-503-38 25-503-40 25-503-42 25- 503-44 25-503-46 25-503-48 25-503-50 25-503- 52 25-503-54 25-503-56 25-503-58 25-503-60 25-503-61 25-503-62	3000	

451	7	25	504	D Main	25-504-63 25-504-64 25-504-65 25-504-66 25-504-68 25-504-70 25-504-71 25-504-72 25-504-74 25-504-75 25-504-76 25-504-77 25-504-78 25-504-79 25-504-80 25-504-81 25-504-82 25-504-83 25-504-84	3000	
452	7	25	505	E Main	25-505-101 25-505-103 25-505-105 25-505-107 25-505-109 25-505-111 25-505-86 25-505-86A 25-505-87 25-505-89 25-505-91 25-505-93 25-505-95 25-505-97 25-505-99	3000	
453	7	25	506	F Main	25-506-113 25-506-115 25-506-117 25-506-119 25-506-121 25-506-123 25-506-125 25-506-127 25-506-129 25-506-131 25-506-133 25-506-135	3000	
454	7	25	507	1st Main	25-507-136 25-507-138 25-507-140 25-507-142 25-507-144 25-507-145 25-507-146 25-507-147 25-507-148 25-507-149 25-507-151 25-507-153 25-507-155 25-507-156 25-507-157 25-507-159 25-507-161 25-507-163 25-507-164 25-507-164A 25-507-165 25-507-166 25-507-168 25-507-170 25-507-171 25-507-172 25-507-173 25-507-174 25-507-176 25-507-178 25-507-180 25-507-181 25-507-182 25-507-184 25-507-186 25-507-187 25-507-188	3000	
455	7	25	508	1st A Main	25-508-192 25-508-194 25-508-196 25-508-198 25-508-200 25-508-202	3000	
456	7	25	509	2nd Main	25-509-189 25-509-191 25-509-193 25-509-195 25-509-197 25-509-199 25-509-203 25-509-205	3000	
457	7	25	510	A Cross	25-510-207 25-510-208 25-510-210 25-510-211 25-510-212 25-510-213 25-510-214 25-510-216 25-510-217 25-510-218	3000	
458	7	25	511	B Cross	25-511-220 25-511-222 25-511-223 25-511-224 25-511-225 25-511-226 25-511-228	3000	

459	7	25	512	1st A cross	25-512-230 25-512-232 25-512-233 25-512-234 25-512-236 25-512-238 25-512-240 25-512-241 25-512-242 25-512-244 25-512-246 25-512-248	3000	
460	7	25	513	2nd Cross	25-513-283 25-513-284 25-513-285 25-513-285A 25-513-286 25-513-288 25-513-300 25-513-301 25-513-302 25-513-304 25-513-305 25-513-306 25-513-308 25-513-309 25-513-310 25-513-312 25-513-313 25-513-314 25-513-316 25-513-317 25-513-318 25-513-320 25-513-322 25-513-324	3000	
461	7	25	514	2nd A Cross	25-514-270 25-514-271 25-514-272 25-514-273 25-514-275 25-514-277	3000	
462	7	25	515	2nd B Cross	25-515-250 25-515-252 25-515-254 25-515-256 25-515-258 25-515-260 25-515-262 25-515-264 25-515-266	3000	
463	7	25	516	3rd Cross	25-516-325 25-516-326 25-516-327 25-516-328 25-516-329 25-516-330 25-516-332	3000	
464	7	25	517	4th Cross	25-517-190 25-517-333 25-517-334 25-517-335 25-517-337 25-517-339	3000	
465	7	25	518	4th A Cross	25-518-341 25-518-343 25-518-345 25-518-347	3000	
466	7	25	519	1st Cross	25-519-278 25-519-280 25-519-282	3000	
467	8	10	103	Shillageri Road	10-103-98 10-103-94 10-103-92 10-103-90 10- 103-86 10-103-80 10-103-76 10-103-66A 10-103- 66 10-103-60 10-103-154 10-103-150 10-103-142 10-103-126 10-103-124 10-103-118 10-103-114 10-103-110B 10-103-110A 10-103-110 10-103- 106 10-103-100	4000	
468	8	10	114	114 - Block 13 West Main Road	10-114-7 10-114-47 10-114-45 10-114-43 10- 114-41 10-114-39 10-114-37 10-114-35 10-114- 33 10-114-31 10-114-3 10-114-29 10-114-27 10- 114-25 10-114-19 10-114-13 10-114-11 10-114-1	3000	
469	8	10	147	147 - Block 5 West Main Road	10-147-1 10-147-15 10-147-21 10-147-27 10- 147-3 10-147-33 10-147-35 10-147-9	3000	

உயிர்

470	8	10	20	Sunagargeri Road	10-20-101 10-20-103 10-20-109 10-20-111 10-20-113 10-20-115 10-20-117 10-20-119 10-20-119A 10-20-119B 10-20-121 10-20-121A 10-20-123 10-20-123A 10-20-77 10-20-83 10-20-85 10-20-87 10-20-93 10-20-97	4000	
471	8	10	4	4 - Hadagali Road	10-4-40 10-4-42 10-4-44 10-4-46 10-4-48 10-4-48A 10-4-50 10-4-52 10-4-54 10-4-56 10-4-58 10-4-66	5000	
472	8	10	501	A Main	10-501-2 10-501-2A 10-501-4	3000	
473	8	10	502	1st Main	10-502-19 10-502-20 10-502-21 10-502-23 10-502-25 10-502-27 10-502-29 10-502-31 10-502-33 10-502-35 10-502-37 10-502-39 10-502-41 10-502-43 10-502-44 10-502-47 10-502-49	3000	
474	8	10	503	2nd Main	10-503-55 10-503-57 10-503-59 10-503-60 10-503-61 10-503-62 10-503-64 10-503-65 10-503-67 10-503-69 10-503-71 10-503-73 10-503-73A 10-503-73B 10-503-74 10-503-76 10-503-78 10-503-80 10-503-82	3000	
475	8	10	504	3rd Main	10-504-113 10-504-115 10-504-117 10-504-119 10-504-120 10-504-121 10-504-122 10-504-123	3000	
476	8	10	505	3rd A Main	10-505-125	3000	
477	8	10	506	1st Cross		3000	
478	8	10	507	2nd Cross	10-507-100 10-507-102 10-507-103 10-507-104 10-507-104A 10-507-107 10-507-86 10-507-87 10-507-88 10-507-89 10-507-90 10-507-91 10-507-92 10-507-94 10-507-95 10-507-96 10-507-97 10-507-98 10-507-98A 10-507-98B	3000	
479	8	10	508	2nd A Cross	10-508-129 10-508-131 10-508-131A 10-508-131B 10-508-131C 10-508-131D 10-508-132	3000	
480	8	10	509	3rd Cross	10-509-11 10-509-13 10-509-15 10-509-7 10-509-9	3000	
481	8	11	2	Harihara Road	11-2-71	8000	

உலக

482	8	11	11	Arasikere Road	11-11-13 11-11-17 11-11-21 11-11-23 11-11-25 11-11-29 11-13-102 11-13-110 11-13-116 11-13- 120 11-13-126 11-13-62 11-13-66 11-13-70 11- 13-74 11-13-76 11-13-78 11-13-84 11-13-88 11- 13-90 11-13-94	5000	
483	8	11	13	Hallada Road		4000	
484	8	11	14	Kotturu Bypass Road	11-14-1 11-14-13 11-14-15 11-14-21 11-14-25 11-14-29 11-14-33 11-14-37 11-14-41 11-14-43 11-14-49 11-14-63 11-14-9	5000	
485	8	11	15	Kotturu Road	11-15-10 11-15-12 11-15-14 11-15-16 11-15-18 11-15-20 11-15-22 11-15-24 11-15-26 11-15-26A 11-15-26B 11-15-28 11-15-30 11-15-32 11-15-34 11-15-36 11-15-38 11-15-4 11-15-40 11-15-42 11-15-44 11-15-6 11-15-8	5000	
486	8	11	122	South Cross	11-122-2 11-122-22 11-122-30 11-122-32 11- 122-34 11-122-36 11-122-38 11-122-4 11-122-42 11-122-44 11-122-48 11-122-50 11-122-58 11- 122-6 11-122-64 11-122-88	4000	
487	8	11	501	A Main	11-501-21 11-501-23 11-501-25 11-501-27 11- 501-29 11-501-30 11-501-30A 11-501-30B	4000	
488	8	11	502	10th Main		3500	
489	8	11	503	1st A Main	11-503-31 11-503-32 11-503-33 11-503-34 11- 503-35 11-503-36 11-503-37 11-503-38 11-503- 39 11-503-40	3500	
490	8	11	504	1st B Main	11-504-44 11-504-45 11-504-46 11-504-48 11- 504-50 11-504-52	3500	
491	8	11	505	2nd Main	11-505-66 11-505-67 11-505-68 11-505-69 11- 505-70 11-505-71 11-505-72 11-505-73 11-505- 74	3500	
492	8	11	506	2nd A Main	11-506-76 11-506-77 11-506-77A 11-506-78 11- 506-78A 11-506-81 11-506-81A 11-506-82 11- 506-82A 11-506-83 11-506-83A 11-506-84 11-	3500	

உலகம்

					506-84A 11-506-86 11-506-87 11-506-87A 11-506-88 11-506-89 11-506-90		
493	8	11	507	3rd Main	11-507-100 11-507-91 11-507-92 11-507-94 11-507-95 11-507-96 11-507-97 11-507-98 11-507-99	3500	
494	8	11	508	4th Main	11-508-106 11-508-107 11-508-108 11-508-109 11-508-111 11-508-113 11-508-114 11-508-115	3500	
495	8	11	509	5th Main	11-509-121 11-509-122 11-509-123 11-509-125 11-509-126 11-509-127 11-509-128 11-509-129 11-509-130 11-509-131 11-509-132 11-509-133 11-509-134	3500	
496	8	11	510	6th Main	11-510-137 11-510-138 11-510-139 11-510-140 11-510-141 11-510-142 11-510-143 11-510-144 11-510-145 11-510-146 11-510-147 11-510-148 11-510-149 11-510-150 11-510-151 11-510-153 11-510-154 11-510-155	3500	
497	8	11	511	7th Main	11-511-161 11-511-162 11-511-164 11-511-165 11-511-166 11-511-167 11-511-168 11-511-170 11-511-171 11-511-172 11-511-174 11-511-175 11-511-176 11-511-179 11-511-180 11-511-182 11-511-183 11-511-184 11-511-215 11-511-217 11-511-219 11-511-221	3500	
498	8	11	512	8th Main		3500	
499	8	11	513	9th Main		3500	
500	8	11	514	A Cross	11-514-1 ,11-514-11, 11-514-12, 11-514-13, 11-514-14, 11-514-15, 11-514-17, 11-514-18, 11-514-3 ,11-514,11-514-4A, 11-514-5, 11-514-7, 11-514-8, 11-514-9,	3500	
501	8	11	515	1st Cross		3500	
502	8	11	516	2nd Cross		3500	

ಓಬಿಆ

503	8	11	517	2nd A Cross	11-517-55, 11-517-57, 11-517-58, 11-517-59, 11-517-61, 11-517-62,	3500	
504	8	11	518	3rd Cross	11-518-190, 11-518-191, 11-518-192, 11-518-194, 11-518-195, 11-518-196, 11-518-198 ,11-518-199, 11-518-200, 11-518-202, 11-518-203, 11-518-204, 11-518-205, 11-518-206, 11-518-208, 11-518-209, 11-518-210, 11-518-211, 11-518-212, 11-518-213, 11-518-214 ,11-518-226, 11-518-228, 11-518-230, 11-518-232, 11-518-234, 11-518-235, 11-518-236, 11-518-238, 11-518-240,	3500	
505	8	11	519	1st A Cross		3500	
506	9	51	5	Govreahalli Road	51-5-55, 51-5-57, 51-5-59, 51-5-61, 51-5-63, 51-5-65, 51-5-67, 51-5-69, 51-5-71, 51-5-73, 51-5-75, 51-5-77, 51-5-79, 51-5-81, 51-5-83, 51-5-85, 51-5-87, 51-5-89, 51-5-91, 51-5-93, 51-5-95, 51-5-97,	4000	
507	9	51	19	19 - Temple Road	51-19-20, 51-19-24, 51-19-30, 51-19-32, 51-19-34, 51-19-36, 51-19-38, 51-19-40 ,51-19-42, 51-19-44, 51-19-46, 51-19-48, 51-19-50, 51-19-52,	3500	
508	9	51	501	1st Main	51-501-10, 51-501-12, 51-501-14, 51-501-16, 51-501-17,51-501-18, 51-501-2, 51-501-20, 51-501-22, 51-501-3, 51-501-4, 51-501-5, 51-501-7, 51-501-8, 51-501-9, 51-501-9A,	3500	
509	9	51	502	2nd Main	51-502-26, 51-502-28,	3500	
510	9	51	503	3rd Main	51-503-29, 51-503-31, 51-503-33, 51-503-35, 51-503-36, 51-503-37, 51-503-38, 51-503-39, 51-503-40, 51-503-42, 51-503-44,	3500	
511	9	51	504	4th Main	51-504-46, 51-504-47, 51-504-48, 51-504-49, 51-504-50,	3500	

உலகம்

512	9	51	505	4th A Main	51-505-52, 51-505-54, 51-505-56, 51-505-58, 51-505-60, 51-505-62, 51-505-63, 51-505-65, 51-505-65A, 51-505-67, 51-505-67A, 51-505-69, 51-505-71, 51-505-73, 51-505-73A, 51-505-73B, 51-505-73C, 51-505-75, 51-505-76, 51-505-77, 51-505-78, 51-505-79, 51-505-79A, 51-505-79B, 51-505-80, 51-505-82, 51-505-84, 51-505-85, 51-505-86, 51-505-88, 51-505-90, 51-505-92, 51-505-92A,	3500	
513	9	51	506	5th Main	51-506-100, 51-506-102, 51-506-104, 51-506-106, 51-506-108, 51-506-110, 51-506-111, 51-506-112, 51-506-113, 51-506-114, 51-506-115, 51-506-116, 51-506-117, 51-506-118, 51-506-119, 51-506-120, 51-506-121, 51-506-122, 51-506-123, 51-506-124, 51-506-125, 51-506-126, 51-506-127, 51-506-128, 51-506-130, 51-506-132, 51-506-133, 51-506-134, 51-506-135, 51-506-136, 51-506-137, 51-506-138, 51-506-139, 51-506-140, 51-506-141, 51-506-142, 51-506-94, 51-506-96, 51-506-98,	3500	
514	9	51	507	3rd Cross		3500	
515	9	51	508	2nd Cross	51-508-143, 51-508-145, 51-508-147,	3500	
516	9	51	509	1st Cross	51-509-74,	3500	
517	10	3	19	Temple Road	3-19-211A, 3-19-51,	3500	
518	10	3	504	1st Main	3-504-101, 3-504-103, 3-504-105, 3-504-107, 3-504-109, 3-504-111, 3-504-113, 3-504-115, 3-504-117, 3-504-119, 3-504-121, 3-504-123, 3-504-125, 3-504-127, 3-504-129, 3-504-131, 3-504-133, 3-504-135, 3-504-137, 3-504-139, 3-504-141, 3-504-143, 3-504-145, 3-504-61, 3-504-63, 3-504-65, 3-504-67, 3-504-69, 3-504-71, 3-504-73, 3-504-75, 3-504-77, 3-504-79, 3-504-81,	3500	

உரி

					3-504-83, 3-504-85, 3-504-87, 3-504-89, 3-504-91, 3-504-93, 3-504-95 ,3-504-97, 3-504-99,		
519	10	3	511	3rd Cross	3-511-157, 3-511-159, 3-511-161, 3-511-163, 3-511-165, 3-511-167, 3-511-168, 3-511-169,	3500	
520	10	3	503	C Main	3-503-44, 3-503-46, 3-503-47, 3-503-48, 3-503-50, 3-503-52, 3-503-54, 3-503-56, 3-503-58,	3500	
521	10	3	509	1st Cross	3-509-148, 3-509-150, 3-509-152, 3-509-152A, 3-509-152B, 3-509-152C, 3-509-152D, 3-509-152E, 3-509-152F, 3-509-154 ,3-509-154A, 3-509-154B,	3500	
522	10	3	501	A Main	3-501-1, 3-501-10, 3-501-11, 3-501-12, 3-501-14, 3-501-15, 3-501-16, 3-501-18, 3-501-20, 3-501-22, 3-501-24, 3-501-3, 3-501-3A, 3-501-4, 3-501-5, 3-501-5A, 3-501-6, 3-501-7, 3-501-7A, 3-501-8, 3-501-9, 3-501-9A,	3500	
523	10	3	510	2nd Cross		3500	
524	10	3	502	B Main	3-502-28, 3-502-30, 3-502-32, 3-502-34, 3-502-35, 3-502-37, 3-502-39, 3-502-40, 3-502-42,	3500	
525	10	3	512	4th Cross	3-512-171 ,3-512-173, 3-512-175, 3-512-177, 3-512-179, 3-512-179A, 3-512-181,	3500	
526	10	3	513	5th Cross	3-513-191, 3-513-193, 3-513-195, 3-513-197, 3-513-199, 3-513-201, 3-513-203, 3-513-205, 3-513-207, 3-513-209, 3-513-211, 3-513-213, 3-513-215, 3-513-217, 3-513-219, 3-513-221, 3-513-223, 3-513-225, 3-513-227, 3-513-229, 3-513-231, 3-513-233, 3-513-235,	3500	
527	10	3	508	5th Main		3500	
528	10	3	507	4th Main	3-507-265, 3-507-267, 3-507-268, 3-507-268A, 3-507-269, 3-507-271, 3-507-272, 3-507-275, 3-507-277,	3500	
529	10	3	506	3rd Main	3-506-255, 3-506-257, 3-506-258, 3-506-259, 3-506-260, 3-506-261, 3-506-262,	3500	

530	10	3	505	2nd Main	3-505-239, 3-505-241, 3-505-243, 3-505-244, 3-505-245, 3-505-246, 3-505-247, 3-505-248, 3-505-250, 3-505-251,	3500	
531	10	3	514	6th Cross	3-514-184 ,3-514-186, 3-514-188, 3-514-189, 3-514-190, 3-514-190A, 3-514-280, 3-514-282 ,3-514-284, 3-514-286 ,3-514-288 ,3-514-290, 3-514-292, 3-514-294, 3-514-296, 3-514-298, 3-514-300, 3-514-302, 3-514-304, 3-514-306 ,3-514-308, 3-514-310, 3-514-311, 3-514-312, 3-514-314, 3-514-316, 3-514-318, 3-514-319, 3-514-321, 3-514-323, 3-514-325, 3-514-325A, 3-514-327, 3-514-327A, 3-514-327B, 3-514-327C ,3-514-329, 3-514-329A, 3-514-329B, 3-514-329C ,3-514-329D, 3-514-329E, 3-514-329F, 3-514-329G, 3-514-331, 3-514-331A, 3-514-331B, 3-514-331C, 3-514-331D, 3-514-331E, 3-514-331F, 3-514-333, 3-514-333A, 3-514-333B, 3-514-333C, 3-514-333D, 3-514-333E, 3-514-333F, 3-514-335, 3-514-335A, 3-514-335B, 3-514-335C, 3-514-335D, 3-514-335E, 3-514-337, 3-514-337A, 3-514-337B, 3-514-337C, 3-514-337D, 3-514-337E ,3-514-337F, 3-514-339, 3-514-339A, 3-514-339B, 3-514-339C, 3-514-339D, 3-514-339E, 3-514-339F, 3-514-339G, 3-514-341, 3-514-341A ,3-514-341B, 3-514-341C ,3-514-341D, 3-514-343, 3-514-345,	3500	
532	10	3	102		3-102-11, 3-102-13, 3-102-15, 3-102-17, 3-102-17A, 3-102-17B, 3-102-19, 3-102-19A, 3-102-21, 3-102-23, 3-102-23A, 3-102-23B, 3-102-25, 3-102-27, 3-102-29, 3-102-31, 3-102-33, 3-102-35, 3-102-35A ,3-102-35B ,3-102-47, 3-102-9,	3500	
533	10	3	1	Hospet Road	3-1-1 3-1-7,	9000	

೬೩೮

534	10	3	2	Harihar Road	2 3-2-12, 3-2-148, 3-2-150, 3-2-152, 3-2-154, 3-2-156, 3-2-158, 3-2-160, 3-2-166, 3-2-166A, 3-2-170, 3-2-170A, 3-2-18, 3-2-18A, 3-2-2, 3-2-204, 3-2-22, 3-2-22A, 3-2-24, 3-2-24A, 3-2-26, 3-2-26A, 3-2-30, 3-2-34, 3-2-34A, 3-2-36, 3-2-38, 3-2-40, 3-2-42, 3-2-44, 3-2-46, 3-2-48, 3-2-50, 3-2-52, 3-2-54, 3-2-56, 3-2-60, 3-2-64, 3-2-68, 3-2-70, 3-2-70A, 3-2-72, 3-2-8, 3-2-8A,	8000	
535	11	4	1	Hospet Road	4-1-21, 4-1-25, 4-1-27, 4-1-29,	9000	
536	11	4	4	Hadagali Road	4-4-1, 4-4-11, 4-4-15, 4-4-17, 4-4-19, 4-4-1A, 4-4-21, 4-4-23, 4-4-25, 4-4-27, 4-4-29, 4-4-3, 4-4-31, 4-4-33, 4-4-35, 4-4-37, 4-4-3A, 4-4-3B, 4-4-43, 4-4-43A, 4-4-49, 4-4-5, 4-4-53, 4-4-55, 4-4-55A, 4-4-55B, 4-4-55C, 4-4-55D, 4-4-55E, 4-4-55F, 4-4-55G, 4-4-55H, 4-4-57, 4-4-57A, 4-4-59, 4-4-59A, 4-4-61, 4-4-63, 4-4-65, 4-4-65A, 4-4-65B, 4-4-7, 4-4-85A, 4-4-89A, 4-4-9, 4-4-93A,	5000	
537	11	4	102	Block 4 South Cross Road	4-102-10, 4-102-12, 4-102-14, 4-102-2, 4-102-26, 4-102-32, 4-102-34, 4-102-36, 4-102-38, 4-102-4, 4-102-40, 4-102-42, 4-102-44, 4-102-46, 4-102-48, 4-102-48A, 4-102-48B, 4-102-48C, 4-102-48D, 4-102-48E, 4-102-48F, 4-102-48G, 4-102-6, 4-102-8,	3500	
538	11	4	501	1st Main	4-501-32, 4-501-34, 4-501-36, 4-501-36A,	3500	

உலர்

539	11	4	502	2nd Main	4-502-100 ,4-502-101, 4-502-102, 4-502-104, 4-502-104A, 4-502-106, 4-502-106A, 4-502-108, 4-502-108A, 4-502-110, 4-502-112, 4-502-112A ,4-502-113, 4-502-114, 4-502-114A, 4-502-116, 4-502-116A, 4-502-118, 4-502-118A, 4-502-120, 4-502-120A, 4-502-122, 4-502-122A ,4-502-124, 4-502-124A, 4-502-126, 4-502-126A, 4-502-128, 4-502-128A, 4-502-130, 4-502-130A, 4-502-132, 4-502-132A, 4-502-134, 4-502-134A, 4-502-134B, 4-502-136, 4-502-136A, 4-502-138, 4-502-138A, 4-502-139, 4-502-140, 4-502-140A, 4-502-141, 4-502-142, 4-502-142A, 4-502-143, 4-502-144, 4-502-144A, 4-502-145, 4-502-146, 4-502-146A ,4-502-148, 4-502-149, 4-502-150, 4-502-152, 4-502-76, 4-502-78, 4-502-80, 4-502-82, 4-502-84, 4-502-85, 4-502-86, 4-502-88, 4-502-89 ,4-502-90 ,4-502-92, 4-502-93, 4-502-94 ,4-502-96, 4-502-97 ,4-502-98,	3500	
540	11	4	503	A Cross	4-503-41, 4-503-43, 4-503-45, 4-503-47,4-503-47A, 4-503-47B, 4-503-49, 4-503-49A, 4-503-49B, 4-503-51,	3500	
541	11	4	504	B Cross	4-504-10, 4-504-2, 4-504-3, 4-504-4, 4-504-5, 4-504-6, 4-504-8 ,4-504-9,	3500	
542	11	4	505	1st Cross	4-505-53, 4-505-55, 4-505-57, 4-505-59 ,4-505-61, 4-505-63, 4-505-65, 4-505-67, 4-505-69 ,4-505-71 ,4-505-72,	3500	
543	11	4	506	1st A Cross	4-506-14, 4-506-16, 4-506-17, 4-506-18, 4-506-20, 4-506-21, 4-506-22, 4-506-24, 4-506-26, 4-506-28, 4-506-29, 4-506-30, 4-506-31,	3500	
544	11	8	10	Chittarageri Road	8-10-10, 8-10-12,8-10-14, 8-10-16, 8-10-20, 8-10-22, 8-10-24, 8-10-26, 8-10-28, 8-10-30, 8-10-34, 8-10-38, 8-10-40, 8-10-50, 8-10-52, 8-10-54 ,8-10-58, 8-10-60, 8-10-8,	3500	

545	11	8	107	Block 9 North A Cross	8-107-1 ,8-107-3 ,8-107-5, 8-107-5A, 8-107-7,	3000	
546	11	8	108	Block 9 b Cross	8-108-1, 8-108-13, 8-108-15, 8-108-3, 8-108-5, 8-108-7, 8-108-9,	3000	
547	11	8	109	Block 8 East 2nd A Main Road	8-109-11, 8-109-13, 8-109-15, 8-109-17, 8-109-19, 8-109-21, 8-109-23, 8-109-25, 8-109-27, 8-109-29, 8-109-29A, 8-109-29B, 8-109-33, 8-109-33A, 8-109-37, 8-109-43, 8-109-7, 8-109-9,	3000	
548	11	8	110	Block 8 East 4th Main Road	8-110-1, 8-110-11, 8-110-15, 8-110-25, 8-110-27, 8-110-29, 8-110-31, 8-110-33, 8-110-35, 8-110-5, 8-110-7, 8-110-9,	3000	
549	11	8	18	18 - Old Bustand Road	8-18-18, 8-18-18A, 8-18-20, 8-18-20A, 8-18-22, 8-18-24,8-18-26,8-18-28,8-18-30,8-18-32,8-18-34,8-18-36,8-18-38,8-18-40,8-18-42,8-18-44,8-18-46,8-18-48,8-18-50,8-18-52,8-18-54,8-18-56,8-18-58,8-18-60,8-18-62,8-18-64,8-18-68,8-18-70,8-18-72,8-18-74,8-18-76,8-18-78,8-18-8,	5000	
550	11	8	501	A Main	8-501-41,8-501-42, 8-501-43, 8-501-44, 8-501-44A ,8-501-46, 8-501-46A, 8-501-46B, 8-501-47 ,8-501-48,	3000	
551	11	8	502	1st Main		3000	
552	11	8	503	2nd Main	8-503-72 ,8-503-73, 8-503-74 ,8-503-76, 8-503-78, 8-503-80, 8-503-82, 8-503-83, 8-503-84, 8-503-85, 8-503-86,	3000	
553	11	8	504	3rd Main	8-504-100, 8-504-102 ,8-504-98,	3000	
554	11	8	505	1st Cross	8-505-10, 8-505-12, 8-505-13, 8-505-14, 8-505-16, 8-505-17, 8-505-18, 8-505-2 ,8-505-20 ,8-505-3, 8-505-3A, 8-505-4, 8-505-6, 8-505-7 ,8-505-8,	3000	
555	11	8	506	2nd Cross	8-506-22, 8-506-23, 8-506-24, 8-506-24A ,8-506-24B, 8-506-24C, 8-506-24D, 8-506-26, 8-506-27, 8-506-28, 8-506-29, 8-506-30, 8-506-30A, 8-506-	3000	

ಓಳಿ

					31, 8-506-32, 8-506-33, 8-506-34, 8-506-35, 8-506-36, 8-506-37,		
556	11	8	507	2nd A Cross	8-507-92, 8-507-92A, 8-507-94,	3000	
557	11	8	508	3rd Cross	8-508-51,8-508-53, 8-508-55, 8-508-57, 8-508-59,	3000	
558	11	8	509	3rd A Cross		3000	
559	11	8	510	3rd B Cross	8-510-62 ,8-510-63, 8-510-64, 8-510-66, 8-510-68,	3000	
560	11	12	1	Hospet Road	12-1-100, 12-1-102, 12-1-106, 12-1-108, 12-1-110, 12-1-112, 12-1-114, 12-1-116, 12-1-118, 12-1-120, 12-1-122, 12-1-124, 12-1-128, 12-1-132, 12-1-136, 12-1-140, 12-1-146, 12-1-150 ,12-1-156, 12-1-160, 12-1-162, 12-1-164, 12-1-166, 12-1-168, 12-1-172, 12-1-174, 12-1-72, 12-1-74, 12-1-76, 12-1-78, 12-1-80, 12-1-82, 12-1-84, 12-1-86, 12-1-88 ,12-1-90, 12-1-92, 12-1-94 ,12-1-96, 12-1-98,	7000	
561	11	12	10	10 - Chittarageri Road	12-10-1, 12-10-11, 12-10-13, 12-10-15, 12-10-17, 12-10-19 ,12-10-21, 12-10-23 ,12-10-25 ,12-10-29 ,12-10-3, 12-10-31, 12-10-33, 12-10-35, 12-10-37, 12-10-39, 12-10-41, 12-10-43, 12-10-45, 12-10-47, 12-10-49, 12-10-5, 12-10-51, 12-10-51A ,12-10-55, 12-10-57, 12-10-59, 12-10-61, 12-10-63, 12-10-65, 12-10-7,12-10-9,	5000	
562	11	12	24	Shankaramata Road	12-24-2002,	3500	
563	11	12	18	Old Bustand Road	12-18-80, 12-18-82, 12-18-84, 12-18-86, 12-18-86A, 12-18-88 ,12-18-90, 12-18-92, 12-18-94, 12-18-96,	5000	

564	11	12	112	Block 12 East 3rd Main Road	12-112-15, 12-112-17, 12-112-19, 12-112-21, 12-112-23, 12-112-25, 12-112-25A, 12-112-25B, 12-112-25C, 12-112-25D, 12-112-25E, 12-112-27, 12-112-27A, 12-112-29, 12-112-31, 12-112-33, 12-112-35, 12-112-35A, 12-112-37, 12-112-39, 12-112-41, 12-112-43, 12-112-45, 12-112-47, 12-112-49, 12-112-51, 12-112-53, 12-112-59, 12-112-61, 12-112-63, 12-112-65, 12-112-67, 12-112-69, 12-112-71, 12-112-73, 12-112-75, 12-112-77,	3500	
565	11	12	501	A Main	12-501-184, 12-501-185, 12-501-185A, 12-501-186, 12-501-188, 12-501-189, 12-501-189A, 12-501-189B, 12-501-190, 12-501-190A, 12-501-190B, 12-501-190C, 12-501-190D, 12-501-192, 12-501-194, 12-501-195, 12-501-195A, 12-501-195B, 12-501-195C, 12-501-195D, 12-501-196, 12-501-197, 12-501-198, 12-501-199, 12-501-200, 12-501-200A, 12-501-201,	3500	
566	11	12	502	1st Main	12-502-19, 12-502-21, 12-502-22, 12-502-23, 12-502-25, 12-502-26, 12-502-28, 12-502-30, 12-502-32, 12-502-33, 12-502-34, 12-502-35, 12-502-36, 12-502-38, 12-502-40, 12-502-41, 12-502-42, 12-502-62, 12-502-64,	3500	
567	11	12	503	1st A Main		3500	
568	11	12	504	2nd Main	12-504-101, 12-504-102, 12-504-102A, 12-504-103, 12-504-105, 12-504-107, 12-504-109, 12-504-111, 12-504-112, 12-504-113, 12-504-115, 12-504-117, 12-504-119, 12-504-120, 12-504-120A, 12-504-120B, 12-504-120C, 12-504-121, 12-504-122, 12-504-122A, 12-504-124, 12-504-124A, 12-504-126, 12-504-128, 12-504-128A, 12-504-128B, 12-504-129, 12-504-130, 12-504-130A, 12-504-204, 12-504-206, 12-504-207, 12-504-208, 12-504-209, 12-504-210, 12-504-210A,	3500	

உலகம்

					12-504-210B, 12-504-211, 12-504-212, 12-504-213, 12-504-214, 12-504-215, 12-504-216, 12-504-218, 12-504-220, 12-504-222, 12-504-96, 12-504-97, 12-504-99,		
569	11	12	505	1st Cross	12-505-10, 12-505-11, 12-505-12, 12-505-13, 12-505-14, 12-505-15, 12-505-16, 12-505-17, 12-505-2, 12-505-4, 12-505-5, 12-505-6, 12-505-7, 12-505-8,	3500	
570	11	12	506	2nd Cross	12-506-45, 12-506-48, 12-506-49, 12-506-50, 12-506-51, 12-506-52, 12-506-53, 12-506-54, 12-506-56, 12-506-56A, 12-506-56B, 12-506-57, 12-506-57A, 12-506-58, 12-506-58A, 12-506-60, 12-506-61, 12-506-63, 12-506-65, 12-506-67, 12-506-68, 12-506-69, 12-506-70, 12-506-71, 12-506-73, 12-506-75, 12-506-76, 12-506-77, 12-506-77A, 12-506-79, 12-506-80,	3500	
571	11	12	507	3rd Cross	12-507-81, 12-507-82, 12-507-84, 12-507-85, 12-507-86, 12-507-88, 12-507-89, 12-507-90, 12-507-90A, 12-507-91,	3500	
572	11	12	508	4th Cross	12-508-135, 12-508-137, 12-508-139, 12-508-140, 12-508-141, 12-508-143, 12-508-145, 12-508-146, 12-508-148, 12-508-149, 12-508-150, 12-508-151, 12-508-153, 12-508-154, 12-508-155, 12-508-156, 12-508-157, 12-508-159, 12-508-160, 12-508-161, 12-508-162, 12-508-163, 12-508-164, 12-508-165, 12-508-166, 12-508-167, 12-508-168, 12-508-168A, 12-508-169, 12-508-171, 12-508-172, 12-508-172A, 12-508-172B, 12-508-172C, 12-508-173, 12-508-175, 12-508-176, 12-508-177, 12-508-177A, 12-508-177B, 12-508-178, 12-508-180, 12-508-180A,	3500	
573	11	12	509	5th Cross	12-509-226, 12-509-227, 12-509-228, 12-509-228A, 12-509-228B, 12-509-229, 12-509-230,	3500	

உலக

574	12	9	9	Banagei Road	9-9-1, 9-9-101, 9-9-11, 9-9-13, 9-9-15 ,9-9-15A, 9-9-17, 9-9-19, 9-9-19A, 9-9-1A, 9-9-1B, 9-9-1C, 9-9-1D, 9-9-21, 9-9-21A, 9-9-21B, 9-9-21C, 9-9-23 ,9-9-23A ,9-9-25, 9-9-27, 9-9-29, 9-9-3, 9-9-31, 9-9-33, 9-9-33A, 9-9-35, 9-9-35A, 9-9-37, 9-9-39, 9-9-41, 9-9-43, 9-9-45, 9-9-47, 9-9-47A, 9-9-49, 9-9-49A, 9-9-49B, 9-9-49C, 9-9-5, 9-9-53, 9-9-61, 9-9-63, 9-9-67, 9-9-71 ,9-9-73 ,9-9-75 ,9-9-77 ,9-9-79, 9-9-81, 9-9-83, 9-9-85, 9-9-87, 9-9-89, 9-9-9 ,9-9-91, 9-9-95, 9-9-97,	3000	
575	12	9	10	10-Chittaraeri Road	9-10-68 ,9-10-70, 9-10-72, 9-10-74, 9-10-78, 9-10-86 ,9-10-82 ,9-10-84, 9-10-92, 9-10-90, 9-10-96,	3000	
576	12	9	107	north A Cross Road	9-107-10 ,9-107-10A, 9-107-10B ,9-107-12 ,9-107-12A, 9-107-14, 9-107-14A, 9-107-16 ,9-107-18 ,9-107-18A, 9-107-18B, 9-107-18C, 9-107-4, 9-107-6 ,9-107-6A, 9-107-6B, 9-107-8, 9-107-8A, 9-107-8B,	3000	
577	12	9	108	Block 9 North B Cross Road	9-108-10, 9-108-12, 9-108-14, 9-108-16, 9-108-18, 9-108-4 , 9-108-6, 9-108-8,	3000	
578	12	9	109	109 - Block 8 East 2nd A Main Road	9-109-16 ,9-109-2, 9-109-20, 9-109-28, 9-109-28A, 9-109-30, 9-109-32, 9-109-34, 9-109-36, 9-109-36A, 9-109-36B, 9-109-38, 9-109-4, 9-109-40, 9-109-42, 9-109-6,	3000	
579	12	9	110	110 - Block 8 East 4th Main Road	9-110-10, 9-110-12 ,9-110-12A, 9-110-14, 9-110-16,9-110-18 ,9-110-18A, 9-110-2, 9-110-20, 9-110-22, 9-110-24, 9-110-26, 9-110-28, 9-110-28A, 9-110-30, 9-110-34, 9-110-36, 9-110-38, 9-110-4, 9-110-40, 9-110-40A,	3000	

உலர்

580	12	9	25	25 - Telugara Oni Road	9-25-1, 9-25-11, 9-25-13 ,9-25-15 ,9-25-19 ,9-25-29, 9-25-3, 9-25-31 ,9-25-31A, 9-25-33, 9-25-33A, 9-25-35, 9-25-41, 9-25-41A, 9-25-41B ,9-25-45 ,9-25-45A, 9-25-45B, 9-25-47 ,9-25-49, 9-25-5, 9-25-51, 9-25-53, 9-25-55, 9-25-57, 9-25-59, 9-25-61, 9-25-63, 9-25-65, 9-25-67, 9-25-69 ,9-25-7 ,9-25-71, 9-25-73,	5000	
581	12	9	501	A Main	9-501-71, 9-501-72, 9-501-74, 9-501-75, 9-501-76, 9-501-78 ,9-501-79 ,9-501-80,	3000	
582	12	9	502	1st Main	9-502-172, 9-502-174,	3000	
583	12	9	503	2nd Main	9-503-175, 9-503-177, 9-503-179, 9-503-180, 9-503-211, 9-503-213 ,9-503-215 ,9-503-220,	3000	
584	12	9	504	3rd Main	9-504-125, 9-504-127, 9-504-129, 9-504-130, 9-504-131, 9-504-132, 9-504-133, 9-504-135, 9-504-136, 9-504-137, 9-504-140, 9-504-141, 9-504-142,	3000	
585	12	9	505	4th Main	9-505-182, 9-505-183 ,9-505-185, 9-505-186, 9-505-187, 9-505-189, 9-505-190,	3000	
586	12	9	506	1st Cross	9-506-21, 9-506-22 ,9-506-23 ,9-506-25, 9-506-26, 9-506-27, 9-506-28, 9-506-28A, 9-506-29 ,9-506-31 ,9-506-31A, 9-506-32, 9-506-33, 9-506-35, 9-506-36, 9-506-37, 9-506-38, 9-506-40, 9-506-42, 9-506-43, 9-506-44 ,9-506-46,	3000	
587	12	9	507	2nd Cross	9-507-51 ,9-507-51A, 9-507-51B, 9-507-52, 9-507-55 ,9-507-56 ,9-507-58 ,9-507-60 ,9-507-61, 9-507-61A, 9-507-61B, 9-507-62 ,9-507-63 ,9-507-63A ,9-507-63B, 9-507-65, 9-507-65A, 9-507-67, 9-507-69,	3000	
588	12	9	508	3rd Cross	9-508-100 ,9-508-101, 9-508-102, 9-508-83, 9-508-85 ,9-508-87, 9-508-90, 9-508-91, 9-508-92, 9-508-93 ,9-508-94, 9-508-95, 9-508-96 ,9-508-97, 9-508-98,	3000	

உய்து

589	12	9	509	4th Cross	9-509-105 ,9-509-106 ,9-509-108, 9-509-109, 9-509-110, 9-509-112, 9-509-113, 9-509-113A ,9-509-113B, 9-509-114, 9-509-116, 9-509-118, 9-509-119, 9-509-119A, 9-509-120, 9-509-121, 9-509-122,	3000	
590	12	9	510	5th Cross	9-510-146, 9-510-148, 9-510-150, 9-510-152, 9-510-154, 9-510-156, 9-510-158, 9-510-161, 9-510-163, 9-510-166 ,9-510-167,	3000	
591	12	9	511	5th A Cross		3000	
592	12	9	512	5th B Cross	9-512-191, 9-512-192, 9-512-193, 9-512-193A, 9-512-194 ,9-512-197, 9-512-198, 9-512-200, 9-512-201,	3000	
593	12	9	513	6th Cross	9-513-203 ,9-513-205, 9-513-206, 9-513-208, 9-513-210,	3000	
594	12	9	514	7th Cross	9-514-217, 9-514-219 ,9-514-222, 9-514-224, 9-514-226 ,9-514-228,	3000	
595	12	9	515	4th A Main	9-515-10 ,9-515-10A, 9-515-12, 9-515-13, 9-515-13A, 9-515-13B, 9-515-13C, 9-515-14, 9-515-16, 9-515-18, 9-515-2, 9-515-4 ,9-515-6, 9-515-7, 9-515-7A, 9-515-8, 9-515-9, 9-515-9A,	3000	
596	12	16	1	Hospet Road	16-1-220, 16-1-218 ,16-1-216, 16-1-214, 16-1-212A, 16-1-212, 16-1-210B, 16-1-210A, 16-1-210 , 16-1-208 ,16-1-206, 16-120-4 ,16-1-204, 16-1-202, 16-1-200, 16-1-198A, 16-1-198, 16-1-196, 16-1-194 ,16-1-192 ,16-1-190 ,16-1-188B, 16-1-188A, 16-1-188, 16-1-186 ,16-1-184, 16-1-182, 16-1-180, 16-1-178, 16-1-176,	7000	
597	12	16	6	Byepass Road	16-6-133, 16-6-131, 16-6-129, 16-6-115, 16-6-113, 16-6-111 ,16-6-101A, 16-6-101,	7000	

598	12	16	9	Banagei Road	16-9-175, 16-9-173, 16-9-172, 16-9-171, 16-9-170, 16-9-169, 16-9-168A, 16-9-168, 16-9-167A, 16-9-167, 16-9-166, 16-9-164, 16-9-162, 16-9-161, 16-9-160, 16-9-158, 16-9-157, 16-9-156, 16-9-154, 16-9-153, 16-9-152, 16-9-151, 16-9-150, 16-9-148, 16-9-147, 16-9-145, 16-9-143, 16-9-142, 16-9-141, 16-9-139, 16-9-138, 16-9-137, 16-9-136, 16-9-135, 16-9-134, 16-9-133, 16-9-131, 16-9-130, 16-9-129, 16-9-128A, 16-9-128, 16-9-126, 16-9-125, 16-9-123, 16-9-122, 16-9-121, 16-9-119, 16-9-117, 16-9-115, 16-9-113, 16-9-111, 16-9-109, 16-9-107, 16-9-105,	3000	
599	12	16	10	10 - Chittarageri Road	16-10-97, 16-10-95, 16-10-93, 16-10-91, 16-10-89, 16-10-87, 16-10-85A, 16-10-85, 16-10-83, 16-10-81, 16-10-79, 16-10-77, 16-10-75, 16-10-73, 16-10-67,	3000	
600	12	16	24	Shankaramata Road	16-24-8, 16-24-7, 16-24-6, 16-24-4, 16-24-30, 16-24-3, 16-24-29B, 16-24-29A, 16-24-29, 16-24-28, 16-24-27C, 16-24-27B, 16-24-27A, 16-24-27, 16-24-25A, 16-24-25, 16-24-23, 16-24-22, 16-24-21, 16-24-20A, 16-24-20, 16-24-19, 16-24-18, 16-24-16, 16-24-15, 16-24-14, 16-24-12, 16-24-11, 16-24-10,	3000	
601	12	16	112	112 - Block 12 East 3rd Main Road	16-112-8, 16-112-72, 16-112-68, 16-112-64, 16-112-62, 16-112-60, 16-112-6, 16-112-58, 16-112-56, 16-112-54, 16-112-50, 16-112-48, 16-112-4, 16-112-38, 16-112-30, 16-112-24, 16-112-20, 16-112-2, 16-112-1B, 16-112-16, 16-112-14, 16-112-12A, 16-112-12, 16-112-10,	3000	
602	12	16	120	Block 16 North 9th Cross Road	16-120-8B, 16-120-8A, 16-120-8,	3000	
603	12	16	501	1st Main	16-501-129, 16-501-127, 16-501-126, 16-501-125, 16-501-123, 16-501-122A, 16-501-122, 16-501-121,	3000	

உல்த

604	12	16	502	1st A Main	16-502-9, 16-502-7, 16-502-6, 16-502-5 ,16-502-4 ,16-502-3A, 16-502-3, 16-502-2, 16-502-1A ,16-502-12A, 16-502-12, 16-502-11A ,16-502-11, 16-502-10, 16-502-1	3000	
605	12	16	503	1st B Main	16-503-81, 16-503-79,	3000	
606	12	16	504	2nd Main	16-504-179, 16-504-177, 16-504-175B, 16-504-175A, 16-504-175, 16-504-173, 16-504-171,16-504-169, 16-504-167, 16-504-165, 16-504-163 ,16-504-162B, 16-504-162A, 16-504-162 ,16-504-161, 16-504-160, 16-504-158, 16-504-157, 16-504-155A, 16-504-155, 16-504-154C, 16-504-154B, 16-504-154A, 16-504-154, 16-504-153A, 16-504-153, 16-504-152F ,16-504-152E, 16-504-152D, 16-504-152C, 16-504-152B, 16-504-152A, 16-504-152, 16-504-151, 16-504-149, 16-504-147, 16-504-145, 16-504-143A, 16-504-143, 16-504-141,	3000	
607	12	16	505	1st Cross	16-505-20, 16-505-18, 16-505-17A, 16-505-17, 16-505-16, 16-505-14,	3000	
608	12	16	506	2nd Cross	16-506-32, 16-506-31, 16-506-30 ,16-506-28, 16-506-26, 16-506-25, 16-506-24,	3000	
609	12	16	507	3rd Cross	16-507-59 ,16-507-58, 16-507-57, 16-507-55 ,16-507-54, 16-507-52 ,16-507-51, 16-507-50, 16-507-49, 16-507-48, 16-507-47, 16-507-45 ,16-507-43, 16-507-42, 16-507-40, 16-507-39 ,16-507-38, 16-507-36, 16-507-34,	3000	
610	12	16	508	4th Cross	16-508-76, 16-508-75, 16-508-74, 16-508-73, 16-508-72, 16-508-71, 16-508-70, 16-508-69, 16-508-68, 16-508-66, 16-508-65, 16-508-64,	3000	
611	12	16	509	5th Cross	16-509-99, 16-509-98, 16-509-97, 16-509-95, 16-509-94, 16-509-93 ,16-509-92 ,16-509-90 ,16-509-88, 16-509-87, 16-509-86, 16-509-103, 16-509-101, 16-509-100,	3000	

612	12	16	510	6th Cross	16-510-120, 16-510-119, 16-510-118, 16-510-117, 16-510-116, 16-510-115, 16-510-114, 16-510-113C, 16-510-113B, 16-510-113A, 16-510-113, 16-510-110, 16-510-108, 16-510-106,	3000	
613	12	16	511	7th Cross	16-511-138 ,16-511-136, 16-511-134B, 16-511-134A, 16-511-134, 16-511-133A, 16-511-133, 16-511-132,	3000	
614	12	16	512	8th A Cross	16-512-189A ,16-512-189, 16-512-188, 16-512-187A, 16-512-187, 16-512-186A, 16-512-186, 16-512-184B, 16-512-184A, 16-512-184,	3000	
615	12	16	513	8th B Cross	16-513-210, 16-513-208, 16-513-206, 16-513-204, 16-513-203, 16-513-202, 16-513-201, 16-513-200, 16-513-198, 16-513-197, 16-513-196, 16-513-195, 16-513-193,	3000	
616	13	14	6	Byepass Road	14-6-73, 14-6-75 ,14-6-79, 14-6-81, 14-6-83, 14-6-85, 14-6-87, 14-6-91, 14-6-95 ,14-6-97 ,14-6-99,	7000	
617	13	14	9	Banagei Road	14-9-100, 14-9-102, 14-9-104, 14-9-106 ,14-9-108 ,14-9-110, 14-9-112, 14-9-114, 14-9-118, 14-9-12, 14-9-14, 14-9-16, 14-9-20, 14-9-22, 14-9-28, 14-9-30, 14-9-32 ,14-9-34, 14-9-36, 14-9-38, 14-9-40, 14-9-46, 14-9-48, 14-9-48A, 14-9-50 ,14-9-52 ,14-9-54 ,14-9-56 ,14-9-58 ,14-9-6, 14-9-60, 14-9-62, 14-9-64, 14-9-66 ,14-9-68 ,14-9-70, 14-9-72, 14-9-74, 14-9-76, 14-9-78, 14-9-8 ,14-9-80, 14-9-82, 14-9-84, 14-9-86 ,14-9-90, 14-9-90A, 14-9-92, 14-9-92A, 14-9-92B, 14-9-92C, 14-9-94, 14-9-96 ,14-9-98, 14-9-98A,	5000	
618	13	14	31	P.T Colony Road	14-31-1, 14-31-11, 14-31-13, 14-31-15 ,14-31-17, 14-31-19, 14-31-21, 14-31-23, 14-31-25, 14-31-3, 14-31-9,	4000	
619	13	14	501	1st Main	14-501-10, 14-501-2, 14-501-3, 14-501-4, 14-501-5, 14-501-6, 14-501-7, 14-501-8 ,14-501-9,	3000	

620	13	14	502	2nd Main	14-502-11, 14-502-12, 14-502-13, 14-502-14 ,14-502-15, 14-502-17, 14-502-18 ,14-502-19, 14-502-20, 14-502-21, 14-502-21A, 14-502-22, 14-502-23, 14-502-23A, 14-502-24, 14-502-25, 14-502-26, 14-502-27, 14-502-27A, 14-502-28, 14-502-29, 14-502-30, 14-502-32,	3000	
621	13	14	503	3rd Main	14-503-35 ,14-503-37, 14-503-38, 14-503-39, 14-503-40, 14-503-41, 14-503-43, 14-503-44,	3000	
622	13	14	504	3rd A Main	14-504-134, 14-504-135, 14-504-136 ,14-504-137,	3000	
623	13	14	505	1st cross		3000	
624	13	14	506	2nd Cross	14-506-47, 14-506-49, 14-506-51, 14-506-52, 14-506-53, 14-506-55, 14-506-56 ,14-506-57, 14-506-58, 14-506-59, 14-506-60, 14-506-61 ,14-506-62 ,14-506-63 ,14-506-64, 14-506-66, 14-506-68,	3000	
625	13	14	507	3rd Cross	14-507-71, 14-507-73,14-507-75, 14-507-77 ,14-507-79, 14-507-81, 14-507-83, 14-507-85, 14-507-87, 14-507-89, 14-507-91,	3000	
626	13	14	508	4th Cross	14-508-100, 14-508-101, 14-508-103, 14-508-104, 14-508-105, 14-508-106, 14-508-107, 14-508-108, 14-508-109, 14-508-110, 14-508-111, 14-508-113, 14-508-115, 14-508-117, 14-508-119 ,14-508-121 ,14-508-123, 14-508-125, 14-508-127, 14-508-129, 14-508-131, 14-508-94, 14-508-95, 14-508-96 ,14-508-97, 14-508-98, 14-508-99,	3000	
627	13	14	509	4th A Cross	14-509-140, 14-509-142, 14-509-144, 14-509-146, 14-509-148, 14-509-150, 14-509-151, 14-509-153 ,14-509-154, 14-509-155, 14-509-156, 14-509-157,	3000	

ಒಬ್ಬ

628	14	5	1	1 - Hospet Road	5-1-31, 5-1-35, 5-1-37, 5-1-37A ,5-1-39 ,5-1-39A, 5-1-41, 5-1-45 ,5-1-47, 5-1-49, 5-1-51, 5-1-53, 5-1-55, 5-1-57, 5-1-59, 5-1-61 ,5-1-63 ,5-1-65, 5-1-67, 5-1-69,	9000	
629	14	5	4		5-4-38,	4000	
630	14	5	13	Hallada Road		4000	
631	14	5	103	Shillageri Road	5-103-1, 5-103-101, 5-103-101A, 5-103-103, 5-103-105, 5-103-105A, 5-103-107, 5-103-109, 5-103-111, 5-103-111, 5-103-111A, 5-103-113 ,5-103-113A, 5-103-115, 5-103-117, 5-103-117A, 5-103-119, 5-103-119A, 5-103-121 ,5-103-121A, 5-103-123, 5-103-123A, 5-103-125, 5-103-125A, 5-103-127, 5-103-127A ,5-103-129, 5-103-129A, 5-103-13, 5-103-131, 5-103-131A, 5-103-133, 5-103-135, 5-103-137 ,5-103-139, 5-103-141 ,5-103-143, 5-103-145, 5-103-147, 5-103-149, 5-103-15 ,5-103-151, 5-103-17 ,5-103-19 ,5-103-21 ,5-103-23, 5-103-25 ,5-103-27, 5-103-29, 5-103-3 ,5-103-31 ,5-103-33 ,5-103-35, 5-103-37, 5-103-39, 5-103-41, 5-103-43, 5-103-45, 5-103-47, 5-103-49, 5-103-51 ,5-103-53 ,5-103-55, 5-103-57, 5-103-59, 5-103-61, 5-103-63, 5-103-65, 5-103-67, 5-103-69, 5-103-7, 5-103-71, 5-103-73, 5-103-75, 5-103-77, 5-103-79 ,5-103-81, 5-103-83, 5-103-85 ,5-103-87, 5-103-89, 5-103-9, 5-103-91, 5-103-93, 5-103-95, 5-103-97 ,5-103-99,	4000	
632	14	5	113		5-113-1, 5-113-11, 5-113-13, 5-113-15, 5-113-17, 5-113-19, 5-113-21, 5-113-23, 5-113-25 ,5-113-27 ,5-113-29, 5-113-3, 5-113-31, 5-113-33 ,5-113-5, 5-113-7, 5-113-9,	3500	

633	14	5	147	Block 5 West Main Road	5-147-10,5-147-12, 5-147-14, 5-147-16, 5-147-18, 5-147-20, 5-147-22, 5-147-24, 5-147-26, 5-147-28, 5-147-30, 5-147-32, 5-147-34, 5-147-4, 5-147-6, 5-147-8,	3000	
634	14	5	148		5-148-1, 5-148-3,	3000	
635	14	5	501	1st Main	5-501-1, 5-501-11, 5-501-13, 5-501-14, 5-501-15, 5-501-3, 5-501-5, 5-501-7, 5-501-9,	3000	
636	14	5	502	2nd Main	5-502-17, 5-502-19, 5-502-21, 5-502-22, 5-502-23, 5-502-24, 5-502-25 ,5-502-26, 5-502-27, 5-502-28, 5-502-29, 5-502-31, 5-502-32, 5-502-33, 5-502-35, 5-502-36, 5-502-37, 5-502-39, 5-502-40, 5-502-41, 5-502-42, 5-502-43, 5-502-44, 5-502-45, 5-502-47, 5-502-49, 5-502-51,	3000	
637	14	5	503	3rd Main	5-503-100, 5-503-101, 5-503-102 ,5-503-103, 5-503-104, 5-503-105, 5-503-106, 5-503-107, 5-503-108, 5-503-109, 5-503-110, 5-503-111, 5-503-112, 5-503-113, 5-503-114, 5-503-82, 5-503-82A, 5-503-84, 5-503-84A, 5-503-86, 5-503-88, 5-503-89 ,5-503-90 ,5-503-91 ,5-503-92, 5-503-93 ,5-503-94, 5-503-95, 5-503-96, 5-503-97, 5-503-98, 5-503-99,	3000	
638	14	5	504	3rd A Main	5-504-116, 5-504-117, 5-504-119 ,5-504-121 ,5-504-123, 5-504-125, 5-504-127, 5-504-129, 5-504-131,	3000	
639	14	5	505	4th Main	5-505-176, 5-505-178, 5-505-180, 5-505-182, 5-505-184, 5-505-186, 5-505-188, 5-505-189, 5-505-190, 5-505-192, 5-505-193, 5-505-194, 5-505-195, 5-505-197, 5-505-199, 5-505-201, 5-505-203, 5-505-204, 5-505-205, 5-505-206, 5-505-207, 5-505-208, 5-505-209, 5-505-210, 5-505-212,	3000	

உயிர்

640	14	5	506	5th Main	5-506-239,5-506-240 ,5-506-241,5-506-242,5-506-243,5-506-244,5-506-245,5-506-246,5-506-247,5-506-248,5-506-249,5-506-250,5-506-252,5-506-253,5-506-254,5-506-255,5-506-256,5-506-257,5-506-258,5-506-259,5-506-260,5-506-262,5-506-263,5-506-264,5-506-265,5-506-266	3000	
641	14	5	507	5th A Main	5-507-294, 5-507-295, 5-507-296, 5-507-297, 5-507-298, 5-507-299, 5-507-300, 5-507-301, 5-507-302, 5-507-303, 5-507-304, 5-507-305, 5-507-306,5-507-307, 5-507-308, 5-507-309, 5-507-310, 5-507-311, 5-507-312, 5-507-313, 5-507-315, 5-507-316, 5-507-318, 5-507-319, 5-507-320, 5-507-322, 5-507-323, 5-507-324, 5-507-329,	3000	
642	14	5	508	1st Cross	5-508-134, 5-508-136, 5-508-138, 5-508-140, 5-508-142, 5-508-144, 5-508-146 ,5-508-148, 5-508-150, 5-508-152, 5-508-154, 5-508-155, 5-508-156, 5-508-216, 5-508-218, 5-508-220, 5-508-222, 5-508-224, 5-508-226, 5-508-227, 5-508-227A, 5-508-228, 5-508-66, 5-508-68, 5-508-70, 5-508-72, 5-508-74, 5-508-76, 5-508-78,	3000	
643	14	5	509	2nd Cross	5-509-267 ,5-509-268, 5-509-269, 5-509-270, 5-509-271, 5-509-272, 5-509-273, 5-509-274, 5-509-275, 5-509-276, 5-509-278, 5-509-279, 5-509-280,	3000	
644	14	5	510	3rd Cross	5-510-281, 5-510-282, 5-510-283, 5-510-284, 5-510-285, 5-510-286, 5-510-287, 5-510-288, 5-510-289, 5-510-290,	3000	
645	14	5	511	3rd A Cross	5-511-327, 5-511-328, 5-511-330, 5-511-331 ,5-511-332 ,5-511-333, 5-511-334, 5-511-335 ,5-511-336, 5-511-337, 5-511-338 ,5-511-339, 5-511-340,	3000	

உய்ய

646	14	5	512	3rd B Cross	5-512-55, 5-512-57, 5-512-58,	3000	
647	14	5	513	3rd C Cross	5-513-161, 5-513-163, 5-513-165, 5-513-166 ,5-513-167 ,5-513-168, 5-513-170, 5-513-171, 5-513-172,	3000	
648	14	5	514	3rd D cross	5-514-230, 5-514-232, 5-514-234, 5-514-236, 5-514-238,	3000	
649	14	6	15	Kotturu Road	6-15-100 ,6-15-101, 6-15-102, 6-15-103, 6-15-105, 6-15-106, 6-15-107, 6-15-108, 6-15-109, 6-15-110, 6-15-111, 6-15-113, 6-15-114 ,6-15-115 ,6-15-116, 6-15-117, 6-15-118, 6-15-120, 6-15-121, 6-15-122, 6-15-124, 6-15-125, 6-15-127, 6-15-128, 6-15-129, 6-15-130, 6-15-131, 6-15-132, 6-15-133, 6-15-134, 6-15-135, 6-15-137, 6-15-138, 6-15-139, 6-15-139A, 6-15-140 ,6-15-141, 6-15-143, 6-15-144, 6-15-145 ,6-15-146, 6-15-147, 6-15-148, 6-15-149 ,6-15-150, 6-15-151, 6-15-152 ,6-15-153, 6-15-154, 6-15-155, 6-15-157, 6-15-159, 6-15-160, 6-15-46, 6-15-47 ,6-15-49, 6-15-51, 6-15-53, 6-15-54, 6-15-55, 6-15-57, 6-15-59 ,6-15-61, 6-15-63, 6-15-64, 6-15-65, 6-15-66, 6-15-67, 6-15-68, 6-15-69, 6-15-70, 6-15-71, 6-15-72, 6-15-73, 6-15-74, 6-15-75, 6-15-76, 6-15-77, 6-15-78, 6-15-79 ,6-15-80, 6-15-81, 6-15-82, 6-15-84, 6-15-85, 6-15-86 ,6-15-87 ,6-15-88 ,6-15-89, 6-15-90, 6-15-91, 6-15-92 ,6-15-93, 6-15-94, 6-15-95, 6-15-96, 6-15-97, 6-15-98, 6-15-99,	5000	
650	14	6	13		6-13-44, 6-13-48, 6-13-50, 6-13-52, 6-13-54, 6-13-56,	3500	
651	14	6	105		6-105-12,	3500	
652	14	6	106	106 - Block 7 South 3rd Cross Road	6-106-10, 6-106-10A, 6-106-12, 6-106-12A, 6-106-14, 6-106-16, 6-106-18, 6-106-20, 6-106-22, 6-106-24, 6-106-26, 6-106-28, 6-106-30 ,6-106-32 ,6-106-34 ,6-106-38 ,6-106-40, 6-106-42, 6-	3500	

					106-44, 6-106-46, 6-106-48, 6-106-50, 6-106-52, 6-106-56, 6-106-56A, 6-106-64, 6-106-68, 6-106-8,		
653	14	6	122	Block 6 South Cross Road	6-122-11, 6-122-13 ,6-122-15, 6-122-17, 6-122-19, 6-122-21 ,6-122-23 ,6-122-25 ,6-122-27, 6-122-29, 6-122-31, 6-122-33, 6-122-35, 6-122-37, 6-122-39, 6-122-41, 6-122-43, 6-122-45, 6-122-47, 6-122-49, 6-122-51, 6-122-53, 6-122-55, 6-122-57, 6-122-59, 6-122-61 ,6-122-63, 6-122-65, 6-122-67, 6-122-69, 6-122-7, 6-122-71, 6-122-73, 6-122-75, 6-122-77, 6-122-79, 6-122-81, 6-122-83, 6-122-85, 6-122-87, 6-122-9,	3500	
654	14	6	501	1st Main		3500	
655	14	6	502	2nd Main	6-502-1 ,6-502-3 ,6-502-5, 6-502-7,	3500	
656	14	6	503	3rd Main		3500	
657	14	6	504	4th Main	6-504-12 ,6-504-14, 6-504-16, 6-504-18,	3500	
658	14	6	505	4th A Main	6-505-64, 6-505-68 ,6-505-84, 6-505-86,	3500	
659	14	6	506	4th B Main	6-506-91, 6-506-93,	3500	
660	14	6	507	2nd Cross	6-507-21, 6-507-25, 6-507-27 ,6-507-29, 6-507-31, 6-507-32, 6-507-32A, 6-507-33, 6-507-35 ,6-507-37, 6-507-39 ,6-507-41, 6-507-43, 6-507-45 ,6-507-47, 6-507-49, 6-507-51, 6-507-53, 6-507-55, 6-507-56, 6-507-57, 6-507-58, 6-507-59, 6-507-60 ,6-507-63 ,6-507-65, 6-507-67, 6-507-69, 6-507-70, 6-507-71, 6-507-72, 6-507-73, 6-507-75, 6-507-76, 6-507-77, 6-507-79, 6-507-81, 6-507-82,	3500	
661	14	6	508	3rd Cross	6-508-101, 6-508-103, 6-508-105 ,6-508-107, 6-508-109, 6-508-95, 6-508-97, 6-508-99,	3500	

662	14	17	6	Byepass Road	17-6-1, 17-6-10, 17-6-12, 17-6-13 ,17-6-14 ,17-6-16 ,17-6-17 ,17-6-18 ,17-6-19, 17-6-20, 17-6-22, 17-6-23, 17-6-25, 17-6-27 ,17-6-28, 17-6-29, 17-6-3, 17-6-31, 17-6-32, 17-6-33, 17-6-35, 17-6-37, 17-6-39, 17-6-4, 17-6-41, 17-6-43, 17-6-44, 17-6-45, 17-6-46, 17-6-47, 17-6-49, 17-6-51, 17-6-53, 17-6-54, 17-6-55, 17-6-57, 17-6-58, 17-6-59, 17-6-6, 17-6-61, 17-6-63, 17-6-65, 17-6-8,	7000	
663	14	17	8	Hombalagatti Road North	17-8-72, 17-8-74 ,17-8-78, 17-8-82 ,17-8-84 ,17-8-86, 17-8-88, 17-8-90, 17-8-92, 17-8-94,	3500	
664	14	17	15	Kotturu Road	17-15-333, 17-15-335, 17-15-337, 17-15-339, 17-15-341, 17-15-341A, 17-15-343, 17-15-343A, 17-15-345, 17-15-347, 17-15-349, 17-15-353, 17-15-355, 17-15-3551, 17-15-357, 17-15-357A, 17-15-357B, 17-15-357C, 17-15-359, 17-15-359A, 17-15-359B,	5000	
665	14	17	25	Telugara Oni Road	17-25-101, 17-25-103, 17-25-105, 17-25-107, 17-25-109, 17-25-111, 17-25-113, 17-25-115, 17-25-117, 17-25-119, 17-25-121, 17-25-125, 17-25-127 ,17-25-129 ,17-25-129A, 17-25-131, 17-25-135, 17-25-139, 17-25-143, 17-25-145, 17-25-147, 17-25-149, 17-25-151, 17-25-153, 17-25-155, 17-25-157, 17-25-159, 17-25-161, 17-25-163, 17-25-165, 17-25-167, 17-25-169 ,17-25-171, 17-25-173, 17-25-175 ,17-25-177 ,17-25-179 ,17-25-181, 17-25-183, 17-25-185, 17-25-187, 17-25-191, 17-25-193, 17-25-195 ,17-25-197, 17-25-199, 17-25-201, 17-25-203, 17-25-207, 17-25-209, 17-25-211, 17-25-213, 17-25-215, 17-25-217, 17-25-219, 17-25-221, 17-25-223, 17-25-225, 17-25-227, 17-25-229, 17-25-231, 17-25-233, 17-25-75, 17-25-77, 17-25-79, 17-25-81, 17-25-83 ,17-25-85, 17-25-87, 17-25-	5000	

					89, 17-25-91, 17-25-93, 17-25-95, 17-25-97, 17-25-99,		
666	14	17	30	Bannimara Road(Hambalagatti Road South)	17-30-1, 17-30-11 ,17-30-19 ,17-30-29, 17-30-3, 17-30-33 ,17-30-39 ,17-30-5 ,17-30-51 ,17-30-55 ,17-30-59 ,17-30-61 ,17-30-63, 17-30-65, 17-30-67, 17-30-7, 17-30-9,	3000	
667	14	17	31	P.T Colony Road	17-31-10, 17-31-12, 17-31-16, 17-31-18 ,17-31-2 ,17-31-20, 17-31-22, 17-31-26, 17-31-28, 17-31-30, 17-31-32, 17-31-34, 17-31-36 ,17-31-38, 17-31-4, 17-31-40, 17-31-42, 17-31-44, 17-31-46, 17-31-48, 17-31-50, 17-31-58 ,17-31-6, 17-31-68, 17-31-68A, 17-31-68B, 17-31-8, 17-31-80,	4000	
668	14	17	501	2nd Main	17-501-110, 17-501-113, 17-501-114, 17-501-115, 17-501-116, 17-501-117 ,17-501-118, 17-501-119, 17-501-120 ,17-501-122,	3000	
669	14	17	502	3rd Main	17-502-125, 17-502-127, 17-502-130, 17-502-132, 17-502-134, 17-502-136, 17-502-138,	3000	
670	14	17	503	3rd A Main	17-503-196, 17-503-197, 17-503-198, 17-503-200, 17-503-201, 17-503-202, 17-503-205, 17-503-207, 17-503-209, 17-503-210, 17-503-211, 17-503-213, 17-503-214, 17-503-215, 17-503-216,	3000	

உயிர்

671	14	17	504	4th Main	17-504-256, 17-504-258, 17-504-261, 17-504-263, 17-504-265, 17-504-267, 17-504-269, 17-504-271, 17-504-274, 17-504-276, 17-504-278, 17-504-280,	3000	
672	14	17	505	5th Main	17-505-284, 17-505-286, 17-505-288, 17-505-290, 17-505-291, 17-505-292, 17-505-294, 17-505-296, 17-505-297, 17-505-298,	3000	
673	14	17	506	5th A Main	17-506-321, 17-506-323, 17-506-324, 17-506-325, 17-506-326, 17-506-327 ,17-506-329, 17-506-330,	3000	
674	14	17	507	5th B Main	17-507-331 ,17-507-333,	3000	
675	14	17	508	6th Main		3000	
676	14	17	509	6th A Main	17-509-363, 17-509-365 ,17-509-367, 17-509-368, 17-509-368A, 17-509-369, 17-509-373, 17-509-374,	3000	
677	14	17	510	6th B Main	17-510-377	3000	
678	14	17	511	1st Cross	17-511-142 ,17-511-143, 17-511-144,	3000	
679	14	17	512	2nd Cross	17-512-149, 17-512-151, 17-512-153, 17-512-155, 17-512-156, 17-512-157, 17-512-158, 17-512-159, 17-512-160, 17-512-161 ,17-512-162, 17-512-163, 17-512-164, 17-512-164A, 17-512-165 ,17-512-166, 17-512-166A, 17-512-166B, 17-512-168, 17-512-170, 17-512-170A ,17-512-170B ,17-512-172, 17-512-174, 17-512-176, 17-512-178, 17-512-180, 17-512-182, 17-512-184, 17-512-186 ,17-512-188, 17-512-190, 17-512-191 ,17-512-192,	3000	
680	14	17	513	2nd A Cross	17-513-75, 17-513-77, 17-513-79 ,17-513-81, 17-513-83, 17-513-85, 17-513-87, 17-513-89, 17-513-91, 17-513-93, 17-513-95, 17-513-97,	3000	
681	14	17	514	2nd B Cross	17-514-67 ,17-514-69, 17-514-71, 17-514-74,	3000	

உயிர்

682	14	17	515	2nd C Cross	17-515-48, 17-515-50, 17-515-52, 17-515-54, 17-515-56, 17-515-58 ,17-515-60, 17-515-62, 17-515-64,	3000	
683	14	17	516	3rd Cross	17-516-219, 17-516-220, 17-516-221, 17-516-223, 17-516-224, 17-516-225 ,17-516-226 ,17-516-227 ,17-516-228, 17-516-229, 17-516-230, 17-516-231, 17-516-232, 17-516-234, 17-516-235, 17-516-236,	3000	
684	14	17	517	3rd A Cross	17-517-107 ,17-517-109,	3000	
685	14	17	518	5th A Cross	17-518-101, 17-518-101A, 17-518-103, 17-518-104,	3000	
686	14	17	519	5th B Cross	17-519-21, 17-519-23 ,17-519-25 ,17-519-27 ,17-519-28, 17-519-29 ,17-519-31, 17-519-33, 17-519-34, 17-519-35, 17-519-37, 17-519-38 ,17-519-39, 17-519-40, 17-519-41, 17-519-42 ,17-519-44,	3000	
687	14	17	520	5th C Cross	17-520-1, 17-520-11, 17-520-13, 17-520-14 ,17-520-15, 17-520-17, 17-520-3, 17-520-5, 17-520-7 ,17-520-9,	3000	
688	14	17	521	4th Cross	17-521-302,	3000	
689	14	17	522	5th Cross	17-522-240, 17-522-240A, 17-522-240B ,17-522-241, 17-522-242, 17-522-243, 17-522-244 ,17-522-245, 17-522-245A, 17-522-245B, 17-522-245C, 17-522-245D, 17-522-245E, 17-522-245F, 17-522-246, 17-522-248, 17-522-249 ,17-522-249A, 17-522-249B, 17-522-250, 17-522-251, 17-522-252,	3000	
690	14	17	523	6th Cross	17-523-306, 17-523-309 ,17-523-311, 17-523-313, 17-523-315, 17-523-317,	3000	
691	14	17	524	7th Cross	17-524-336, 17-524-338, 17-524-340 ,17-524-342, 17-524-344 ,17-524-345, 17-524-347 ,17-524-349, 17-524-350, 17-524-352, 17-524-353, 17-524-354, 17-524-356, 17-524-358 ,17-524-	3000	

					358A, 17-524-358B, 17-524-359 ,17-524-360, 17-524-360A,		
692	15	18	13	Hallada Road	18-13-1, 18-13-11 ,18-13-13, 18-13-15, 18-13-17, 18-13-19 ,18-13-21 ,18-13-23, 18-13-25 ,18-13-27, 18-13-29, 18-13-3 ,18-13-31, 18-13-33, 18-13-35, 18-13-37, 18-13-39 ,18-13-41, 18-13-5 ,18-13-7 ,18-13-9,	4000	
693	15	18	15	Kotturu Road	18-15-153D, 18-15-165, 18-15-167, 18-15-169, 18-15-171, 18-15-173, 18-15-177, 18-15-179 ,18-15-181, 18-15-183, 18-15-185, 18-15-187, 18-15-189, 18-15-191 ,18-15-193 ,18-15-193A, 18-15-195 ,18-15-195A, 18-15-197, 18-15-197A ,18-15-197B ,18-15-199 ,18-15-203, 18-15-205, 18-15-207, 18-15-209, 18-15-209A ,18-15-209B, 18-15-213, 18-15-217, 18-15-219, 18-15-221, 18-15-223,	5000	
694	15	18	25	25 - Telugara Oni Road	18-25-104, 18-25-108, 18-25-110 ,18-25-112, 18-25-114, 18-25-116, 18-25-116A ,18-25-118, 18-25-118A, 18-25-120, 18-25-122, 18-25-124, 18-25-76, 18-25-82, 18-25-88,	3500	
695	15	18	123	Block 18 East 5th A Main Road	18-123-10 ,18-123-12 ,18-123-14, 18-123-16, 18-123-18, 18-123-2 ,18-123-20 ,18-123-22 ,18-123-24, 18-123-26, 18-123-28, 18-123-30, 18-123-32, 18-123-32A, 18-123-34, 18-123-34A, 18-123-34B, 18-123-36,	3500	
696	15	18	501	1st Main	18-501-1, 18-501-107, 18-501-108, 18-501-11 ,18-501-110 ,18-501-112, 18-501-114, 18-501-116, 18-501-117, 18-501-118, 18-501-120 ,18-501-121, 18-501-122, 18-501-123, 18-501-124, 18-501-125, 18-501-126, 18-501-13 ,18-501-15 ,18-501-3 ,18-501-5, 18-501-63, 18-501-7 ,18-501-9,	3500	

697	15	18	502	2nd Main	18-502-129, 18-502-131, 18-502-133, 18-502-135, 18-502-137, 18-502-139, 18-502-139A, 18-502-140, 18-502-141, 18-502-143, 18-502-145, 18-502-145A, 18-502-145B, 18-502-147, 18-502-148, 18-502-149, 18-502-151, 18-502-151A, 18-502-152, 18-502-153, 18-502-153A, 18-502-153B, 18-502-153C,	3500	
698	15	18	503	3rd Main	18-503-157, 18-503-158, 18-503-160, 18-503-162, 18-503-164,	3500	
699	15	18	504	3rd A Main	18-504-27, 18-504-28, 18-504-29, 18-504-31, 18-504-33, 18-504-35, 18-504-36, 18-504-37, 18-504-39, 18-504-40, 18-504-42, 18-504-44,	3500	
700	15	18	505	4th Main	18-505-167, 18-505-168, 18-505-169, 18-505-170, 18-505-171, 18-505-173, 18-505-174, 18-505-175, 18-505-175A, 18-505-176, 18-505-177, 18-505-177A, 18-505-178, 18-505-179, 18-505-181, 18-505-182, 18-505-183, 18-505-183A, 18-505-185, 18-505-185A, 18-505-186, 18-505-187, 18-505-188, 18-505-90, 18-505-92, 18-505-94, 18-505-96,	3500	
701	15	18	506	A Cross		3500	
702	15	18	507	B Cross	18-507-47, 18-507-49, 18-507-51, 18-507-51A, 18-507-51B, 18-507-53, 18-507-53A, 18-507-54,	3500	
703	15	18	508	C Cross	18-508-18, 18-508-19, 18-508-20, 18-508-22,	3500	
704	15	18	509	1st Cross	18-509-100, 18-509-104, 18-509-16, 18-509-59, 18-509-65, 18-509-67, 18-509-69, 18-509-70, 18-509-71, 18-509-72, 18-509-73, 18-509-75, 18-509-76, 18-509-78, 18-509-79, 18-509-80, 18-509-82, 18-509-83, 18-509-84, 18-509-86, 18-509-88, 18-509-91, 18-509-93, 18-509-95, 18-509-97, 18-509-97A,	3500	
705	15	18	510	1st A Cross	18-510-102, 18-510-192, 18-510-193, 18-510-195, 18-510-98,	3500	

706	15	21	13	Hallada Road	21-13-43 ,21-13-45 ,21-13-47 ,21-13-49 ,21-13-53 ,21-13-57 ,21-13-59,	4000	
707	15	21	15	Kotturu Road	21-15-166, 21-15-168, 21-15-170, 21-15-172, 21-15-172A, 21-15-174 ,21-15-176, 21-15-182 ,21-15-188 ,21-15-194, 21-15-198 ,21-15-200 ,21-15-202, 21-15-202A, 21-15-202B, 21-15-206, 21-15-208, 21-15-210 ,21-15-212, 21-15-214, 21-15-216, 21-15-218, 21-15-220, 21-15-220A, 21-15-220B, 21-15-220C, 21-15-226, 21-15-228 ,21-15-228A, 21-15-230, 21-15-232, 21-15-234, 21-15-236, 21-15-238, 21-15-242,	5000	
708	15	21	22	22 - Chikkeri Gundi Road	21-22-35, 21-22-37, 21-22-39, 21-22-41 ,21-22-43 ,21-22-45 ,21-22-49 ,21-22-51,	3500	
709	15	21	125	125 - Kouteru Oni Road	21-125-1, 21-125-13, 21-125-17, 21-125-19, 21-125-21, 21-125-23, 21-125-29 ,21-125-3 ,21-125-5, 21-125-7, 21-125-9,	3500	
710	15	21	126	126 - Block 21 East Main Road	21-126-10, 21-126-12, 21-126-14, 21-126-2, 21-126-4, 21-126-6,	3500	
711	15	21	149	149 - Block 22 East Main Road	21-149-1, 21-149-11 ,21-149-11A, 21-149-11B ,21-149-13, 21-149-15, 21-149-19, 21-149-3, 21-149-3A, 21-149-3B, 21-149-5, 21-149-7 ,21-149-9,	3500	
712	15	21	501	1st Main	21-501-10, 21-501-11, 21-501-12, 21-501-14, 21-501-176A ,21-501-176B, 21-501-182A, 21-501-182B, 21-501-2, 21-501-2A ,21-501-4 ,21-501-5 ,21-501-5A, 21-501-6 ,21-501-7, 21-501-7A ,21-501-8, 21-501-9,	3500	
713	15	21	502	2nd Main	21-502-18, 21-502-20 ,21-502-21 ,21-502-22, 21-502-23, 21-502-24 ,21-502-25, 21-502-28, 21-502-29, 21-502-31, 21-502-31A, 21-502-32, 21-502-33, 21-502-33A, 21-502-33B, 21-502-33C, 21-502-33D, 21-502-35,	3500	

உகடி

714	15	21	503	2nd A Main	21-503-39, 21-503-40, 21-503-41, 21-503-42, 21-503-43, 21-503-44,	3500	
715	15	21	504	3rd Main	21-504-47, 21-504-48 ,21-504-48A, 21-504-49, 21-504-52, 21-504-55, 21-504-56, 21-504-56A, 21-504-57, 21-504-58, 21-504-60,	3500	
716	15	21	505	1st Cross	21-505-27, 21-505-62 ,21-505-64, 21-505-66,	3500	
717	15	30	15	Kotturu Road	30-15-225, 30-15-225A ,30-15-229 ,30-15-231 ,30-15-233, 30-15-235, 30-15-237, 30-15-239, 30-15-241 ,30-15-243 ,30-15-245, 30-15-247, 30-15-249, 30-15-251, 30-15-255, 30-15-257, 30-15-263, 30-15-269 ,30-15-269A, 30-15-269B, 30-15-275 ,30-15-275A, 30-15-275B, 30-15-277, 30-15-279, 30-15-281, 30-15-283, 30-15-285, 30-15-287, 30-15-289, 30-15-291, 30-15-293, 30-15-295, 30-15-297, 30-15-299, 30-15-301, 30-15-303, 30-15-305, 30-15-307, 30-15-309, 30-15-311, 30-15-313, 30-15-315, 30-15-321,	5000	
718	15	30	123	Block 18 East 5th A Main Road	30-123-1, 30-123-11, 30-123-13, 30-123-15, 30-123-17, 30-123-3, 30-123-5, 30-123-7 ,30-123-9 ,30-123-9A,	3500	
719	15	30	25	Telugara Oni Road	30-25-126 ,30-25-130 ,30-25-132, 30-25-134, 30-25-136, 30-25-138, 30-25-140, 30-25-142, 30-25-144, 30-25-148, 30-25-158, 30-25-162, 30-25-178, 30-25-186, 30-25-188, 30-25-190, 30-25-192 ,30-25-194, 30-25-198, 30-25-200 ,30-25-204, 30-25-204A, 30-25-204B, 30-25-206, 30-25-206A ,30-25-208 ,30-25-218 ,30-25-234,	5000	
720	15	30	501	1st Main	30-501-101, 30-501-103, 30-501-105, 30-501-66B, 30-501-66C, 30-501-66D ,30-501-73, 30-501-74 ,30-501-75, 30-501-76, 30-501-76A, 30-501-78, 30-501-80, 30-501-82 ,30-501-89, 30-501-91, 30-501-93, 30-501-95, 30-501-97, 30-501-98, 30-501-99,	3500	

உட்ப

721	15	30	502	1st A Main	30-502-2, 30-502-4, 30-502-5 ,30-502-6,	3500	
722	15	30	503	1st B Main	30-503-24, 30-503-53 ,30-503-55, 30-503-55A, 30-503-55B, 30-503-55C, 30-503-57, 30-503-59 ,30-503-61, 30-503-63, 30-503-64, 30-503-65, 30-503-66, 30-503-66A, 30-503-68 ,30-503-69 ,30-503-70 ,30-503-71 ,30-503-72, 30-503-89A, 30-503-91A, 30-503-93A, 30-503-95A,	3500	
723	15	30	504	2nd Main	30-504-83, 30-504-84, 30-504-85 ,30-504-86,	3500	
724	15	30	505	3rd Main	30-505-107, 30-505-109,	3500	
725	15	30	506	3rd A Main	30-506-110, 30-506-112 ,30-506-112A, 30-506-112B, 30-506-112C, 30-506-113 ,30-506-114, 30-506-115, 30-506-116, 30-506-117 ,30-506-118, 30-506-38, 30-506-97A,	3500	
726	15	30	507	3rd B Main	30-507-121 30-507-122 30-507-123 30-507-124 30-507-125 30-507-127 30-507-128 30-507-129 30-507-129A 30-507-131 30-507-131A 30-507-133 30-507-133A 30-507-134	3500	
727	15	30	508	4th Main		3500	
728	15	30	509	1st Cross	30-509-11, 30-509-12, 30-509-13 ,30-509-15 ,30-509-16, 30-509-17 ,30-509-19, 30-509-21, 30-509-22, 30-509-23, 30-509-26 ,30-509-28, 30-509-30, 30-509-32, 30-509-34, 30-509-34A, 30-509-34B, 30-509-36, 30-509-36A, 30-509-36B, 30-509-9,	3500	
729	15	30	510	2nd Cross	30-510-41 ,30-510-42, 30-510-44, 30-510-44A, 30-510-46 ,30-510-46A, 30-510-48, 30-510-50,	3500	
730	15	31	7	Bypass Road South	31-7-11, 31-7-15, 31-7-19 ,31-7-21 ,31-7-23, 31-7-25, 31-7-27, 31-7-29, 31-7-3, 31-7-31 ,31-7-33 ,31-7-35 ,31-7-37, 31-7-39, 31-7-41, 31-7-43, 31-7-45 ,31-7-47 ,31-7-49 ,31-7-5, 31-7-51, 31-7-52, 31-7-53, 31-7-54 ,31-7-56, 31-7-57, 31-7-58, 31-7-59, 31-7-60, 31-7-61, 31-7-62, 31-7-63 ,31-7-	7000	

೬೬೫

					64, 31-7-65, 31-7-67, 31-7-69, 31-7-7 ,31-7-70 ,31-7-71, 31-7-73,		
731	15	31	13	Hallada Road	31-13-101, 31-13-103 ,31-13-105, 31-13-107, 31-13-109, 31-13-111, 31-13-113, 31-13-115, 31-13-115A, 31-13-117, 31-13-119, 31-13-121, 31-13-123, 31-13-125, 31-13-127, 31-13-129, 31-13-131, 31-13-133, 31-13-135, 31-13-95 ,31-13-97, 31-13-99,	4000	
732	15	31	14	Kotturu Bypass Road	31-14-65, 31-14-71 ,31-14-77 ,31-14-97, 31-14-99,	5000	
733	15	31	15	Kotturu Road	31-15-338,	5000	
734	15	31	23	Kallalli Durgamma Temple Road	31-23-10, 31-23-12 ,31-23-14 ,31-23-16, 31-23-178, 31-23-18 ,31-23-2 ,31-23-20 ,31-23-26 ,31-23-28, 31-23-30, 31-23-32 ,31-23-34 ,31-23-38, 31-23-4 ,31-23-42, 31-23-44, 31-23-46, 31-23-48, 31-23-50, 31-23-6, 31-23-8,	3500	
735	15	31	127		31-127-10 ,31-127-12, 31-127-14, 31-127-16, 31-127-18, 31-127-2, 31-127-20, 31-127-22, 31-127-30, 31-127-4, 31-127-40, 31-127-46 ,31-127-6, 31-127-61A ,31-127-8,	3500	
736	15	31	501	1st Main	31-501-36 ,31-501-37, 31-501-39 ,31-501-40,	3500	
737	15	31	502	2nd Main	31-502-11, 31-502-13, 31-502-14, 31-502-15, 31-502-16, 31-502-18,	3500	
738	15	31	503	3rd Main	31-503-21 ,31-503-21A,	3500	
739	15	31	504	3rd A Main	31-504-56, 31-504-58, 31-504-60, 31-504-61, 31-504-65, 31-504-67, 31-504-69, 31-504-71, 31-504-73, 31-504-75, 31-504-77, 31-504-79, 31-504-81, 31-504-83, 31-504-85, 31-504-87, 31-504-89, 31-504-91 ,31-504-93, 31-504-95, 31-504-97,	3500	

740	15	31	505	1st Cross	31-505-1, 31-505-2, 31-505-4, 31-505-5 ,31-505-7,	3500	
741	15	31	506	9th Cross	31-506-25, 31-506-26, 31-506-28, 31-506-30, 31-506-31, 31-506-33, 31-506-34,	3500	
742	15	31	507	3rd Cross		3500	
743	15	31	508	4th Cross	31-508-47 ,31-508-49 ,31-508-50, 31-508-51, 31-508-52, 31-508-53 ,31-508-54, 31-508-55,	3500	
744	15	31	509	3rd B Main	31-509-110, 31-509-112 ,31-509-115, 31-509-117, 31-509-119, 31-509-121, 31-509-122, 31-509-123, 31-509-125, 31-509-126, 31-509-127, 31-509-127A, 31-509-127B,	3500	
745	15	31	510	5th Main	31-510-132, 31-510-134, 31-510-136, 31-510-138, 31-510-140, 31-510-142 ,31-510-144, 31-510-146, 31-510-148, 31-510-150, 31-510-152, 31-510-154, 31-510-156, 31-510-158, 31-510-160, 31-510-162, 31-510-163 ,31-510-164,	3500	
746	15	31	511	6th Main	31-511-167, 31-511-170, 31-511-171 ,31-511-172, 31-511-174,	3500	
747	15	31	512	7th Main	31-512-176,	3500	
748	15	31	513	5th Cross	31-513-131, 31-513-168,	3500	
749	15	31	514	5th A Cross		3500	
750	15	31	515	5th B Cross	31-515-101, 31-515-102, 31-515-103 ,31-515-104, 31-515-105 ,31-515-106, 31-515-107 ,31-515-108, 31-515-109, 31-515-111, 31-515-113, 31-515-114,	3500	
751	15	31	516	5th C Cross		3500	
752	15	31	517	6th Cross	31-517-181, 31-517-182, 31-517-184, 31-517-185 ,31-517-186, 31-517-187, 31-517-188, 31-517-189, 31-517-190, 31-517-191, 31-517-192, 31-517-193, 31-517-194, 31-517-195, 31-517-196, 31-517-197, 31-517-198,	3500	

753	15	31	518	7th Cross	31-518-201, 31-518-202, 31-518-203, 31-518-204, 31-518-205, 31-518-206, 31-518-207, 31-518-208, 31-518-209, 31-518-210, 31-518-211, 31-518-212, 31-518-213, 31-518-214, 31-518-215, 31-518-216, 31-518-217, 31-518-218, 31-518-220,	3500	
754	15	31	519	3rd A Cross	31-519-43, 31-519-43A, 31-519-43B, 31-519-45,	3500	
755	16	7	3	Gowleru Street	7-3-100, 7-3-106, 7-3-110, 7-3-96,	7000	
756	16	7	13	Hallada Road	7-13-10, 7-13-12, 7-13-14, 7-13-16, 7-13-18, 7-13-20, 7-13-28, 7-13-30, 7-13-34, 7-13-38,	4000	
757	16	7	25	Telugara Oni Road	7-25-10, 7-25-12, 7-25-14, 7-25-16, 7-25-18, 7-25-2, 7-25-20, 7-25-22, 7-25-24, 7-25-26, 7-25-28, 7-25-32, 7-25-34, 7-25-36, 7-25-38, 7-25-4, 7-25-40, 7-25-42, 7-25-44, 7-25-46, 7-25-48, 7-25-50, 7-25-52, 7-25-54, 7-25-56, 7-25-58, 7-25-6, 7-25-60, 7-25-62, 7-25-64, 7-25-66, 7-25-68, 7-25-74, 7-25-8,	5000	
758	16	7	101	101 - Block 2 East 4th Main Road	7-101-1, 7-101-11, 7-101-13, 7-101-15, 7-101-17, 7-101-19, 7-101-21, 7-101-23, 7-101-27, 7-101-29, 7-101-3, 7-101-33, 7-101-35, 7-101-37, 7-101-39, 7-101-41, 7-101-43, 7-101-5, 7-101-7, 7-101-9,	3500	
759	16	7	106	Block 7 South 3rd Cross Road	7-106-15, 7-106-19, 7-106-23, 7-106-25, 7-106-29, 7-106-31, 7-106-33, 7-106-35, 7-106-37, 7-106-45, 7-106-47, 7-106-49, 7-106-5, 7-106-51, 7-106-53, 7-106-55, 7-106-57, 7-106-61, 7-106-63, 7-106-65, 7-106-67, 7-106-7,	3500	
760	16	7	501	1st Main	7-501-11, 7-501-12, 7-501-13, 7-501-15, 7-501-16, 7-501-17, 7-501-19, 7-501-2, 7-501-20, 7-501-21, 7-501-22, 7-501-23, 7-501-25, 7-501-26, 7-501-27, 7-501-28, 7-501-30, 7-501-32, 7-501-34, 7-501-36, 7-501-37, 7-501-38, 7-501-40, 7-	3500	

٤٤٢

					501-42, 7-501-44, 7-501-46 ,7-501-6, 7-501-7 ,7-501-8, 7-501-9,		
761	16	7	502	2nd Main	7-502-101 ,7-502-103, 7-502-72, 7-502-73, 7-502-74, 7-502-76, 7-502-77, 7-502-78, 7-502-80, 7-502-81, 7-502-82, 7-502-84, 7-502-85, 7-502-86, 7-502-87, 7-502-88, 7-502-89, 7-502-91, 7-502-93, 7-502-95 ,7-502-97, 7-502-99,	3500	
762	16	7	503	A Cross		3500	
763	16	7	504	1st Cross	7-504-102, 7-504-114, 7-504-116, 7-504-118, 7-504-120, 7-504-122, 7-504-124, 7-504-125, 7-504-126, 7-504-128, 7-504-129, 7-504-130, 7-504-131, 7-504-132, 7-504-134, 7-504-135, 7-504-136, 7-504-138 ,7-504-139, 7-504-140, 7-504-142, 7-504-144, 7-504-96, 7-504-98,	3500	
764	16	7	505	2nd Cross	7-505-51, 7-505-52 ,7-505-53, 7-505-54 ,7-505-55, 7-505-56, 7-505-57 ,7-505-58 ,7-505-59 ,7-505-60, 7-505-62 ,7-505-63 ,7-505-64 ,7-505-65, 7-505-67, 7-505-68, 7-505-69, 7-505-70 ,7-505-92,	3500	

765	18	19	2	Harihara Road	19-2-101, 19-2-103, 19-2-105, 19-2-107, 19-2-109, 19-2-111, 19-2-113 ,19-2-115 ,19-2-115A ,19-2-117, 19-2-117A, 19-2-119, 19-2-121 ,19-2-123, 19-2-125 ,19-2-127, 19-2-129 ,19-2-129A, 19-2-131 ,19-2-131A, 19-2-133 ,19-2-135, 19-2-137, 19-2-137A, 19-2-139, 19-2-141, 19-2-141A, 19-2-143, 19-2-143A, 19-2-145, 19-2-147, 19-2-153, 19-2-157, 19-2-159 ,19-2-161, 19-2-163, 19-2-165, 19-2-167, 19-2-169, 19-2-171, 19-2-173, 19-2-175 ,19-2-177 ,19-2-179, 19-2-181, 19-2-183, 19-2-185, 19-2-187, 19-2-189, 19-2-191 ,19-2-193 ,19-2-195, 19-2-197 ,19-2-199,19-2-201 ,19-2-203, 19-2-73, 19-2-75, 19-2-75A, 19-2-75B, 19-2-77, 19-2-79, 19-2-79A, 19-2-79B ,19-2-81 ,19-2-81A, 19-2-81B, 19-2-83, 19-2-85, 19-2-87, 19-2-89, 19-2-91 ,19-2-93 ,19-2-95, 19-2-97, 19-2-99,	6000	
766	18	19	16	Gundinakeri Road	19-16-10, 19-16-12, 19-16-14, 19-16-16, 19-16-16A, 19-16-18 ,19-16-18A ,19-16-2 ,19-16-20, 19-16-20A, 19-16-4, 19-16-6, 19-16-8,	3500	
767	18	19	501	1st Main	19-501-1, 19-501-10, 19-501-11, 19-501-13, 19-501-14, 19-501-15, 19-501-17, 19-501-18, 19-501-19, 19-501-2, 19-501-20, 19-501-22, 19-501-23, 19-501-24, 19-501-25, 19-501-26, 19-501-3, 19-501-5, 19-501-6, 19-501-7 ,19-501-9,	3000	
768	18	19	502	1st A Main	19-502-28, 19-502-30, 19-502-31, 19-502-32, 19-502-34, 19-502-36 ,19-502-37, 19-502-38, 19-502-40, 19-502-42, 19-502-44 ,19-502-46, 19-502-47, 19-502-48,	3000	
769	18	19	503	2nd Main	19-503-49 ,19-503-50, 19-503-51, 19-503-52, 19-503-53, 19-503-54 ,19-503-55, 19-503-56, 19-503-57, 19-503-58 ,19-503-60,	3000	
770	18	19	504	3rd Main		3000	

771	18	19	505	4th Main	19-505-327 ,19-505-329, 19-505-331, 19-505-332, 19-505-333,	3000	
772	18	19	506	5th Main		3000	
773	18	19	507	6th Main		3000	
774	18	19	508	1st Cross	19-508-62, 19-508-64 ,19-508-66, 19-508-68, 19-508-70, 19-508-72, 19-508-74 ,19-508-76, 19-508-78 ,19-508-80, 19-508-82, 19-508-84, 19-508-86, 19-508-88, 19-508-90,	3000	
775	18	19	509	2nd Cross	19-509-100, 19-509-102, 19-509-92, 19-509-94, 19-509-96, 19-509-98,	3000	
776	18	19	510	3rd Cross	19-510-103, 19-510-104, 19-510-105, 19-510-106, 19-510-107, 19-510-108, 19-510-109, 19-510-110 ,19-510-111, 19-510-112, 19-510-113, 19-510-114, 19-510-115, 19-510-116, 19-510-117, 19-510-118, 19-510-119, 19-510-120, 19-510-121, 19-510-122, 19-510-123 ,19-510-124, 19-510-125, 19-510-126, 19-510-127, 19-510-128 ,19-510-129 ,19-510-130,	3000	
777	18	19	511	4th Cross	19-511-131, 19-511-133, 19-511-134, 19-511-135, 19-511-136 ,19-511-137, 19-511-138, 19-511-139, 19-511-140,	3000	
778	18	19	512	4th A Cross	19-512-141, 19-512-142, 19-512-143, 19-512-144, 19-512-145, 19-512-146, 19-512-147, 19-512-148, 19-512-149, 19-512-150, 19-512-151, 19-512-153, 19-512-154, 19-512-155, 19-512-157, 19-512-158, 19-512-159 ,19-512-160, 19-512-161, 19-512-162, 19-512-163,	3000	
779	18	19	513	5th Cross	19-513-165, 19-513-167, 19-513-169, 19-513-170, 19-513-171, 19-513-172 ,19-513-173 ,19-513-174, 19-513-175, 19-513-176, 19-513-177, 19-513-178, 19-513-179, 19-513-180, 19-513-181, 19-513-182, 19-513-183, 19-513-184, 19-513-185, 19-513-186 ,19-513-187, 19-513-188,	3000	

					19-513-189, 19-513-190, 19-513-191, 19-513-192, 19-513-193,		
780	18	19	514	5th A Cross	19-514-195 ,19-514-197, 19-514-198 ,19-514-199, 19-514-200, 19-514-201, 19-514-202 ,19-514-203 ,19-514-204, 19-514-205, 19-514-206 ,19-514-207, 19-514-208, 19-514-209, 19-514-210, 19-514-211, 19-514-212, 19-514-213, 19-514-214,	3000	
781	18	19	515	6th Cross	19-515-219, 19-515-220 ,19-515-222, 19-515-223, 19-515-224, 19-515-226, 19-515-227, 19-515-228, 19-515-230, 19-515-231, 19-515-232, 19-515-233, 19-515-234,	3000	
782	18	19	516	6th A Cross	19-516-235, 19-516-236, 19-516-237, 19-516-238, 19-516-240, 19-516-241 ,19-516-242, 19-516-243, 19-516-244 ,19-516-245, 19-516-246, 19-516-247, 19-516-248, 19-516-249, 19-516-250, 19-516-251, 19-516-252, 19-516-253, 19-516-255, 19-516-256 ,19-516-257 ,19-516-258,	3000	
783	18	19	517	6th B Cross	19-517-259, 19-517-261, 19-517-263, 19-517-265, 19-517-266, 19-517-267, 19-517-269, 19-517-270, 19-517-271, 19-517-273, 19-517-274, 19-517-275,	3000	
784	18	19	518	6th C Cross	19-518-277, 19-518-279, 19-518-280, 19-518-281, 19-518-282 ,19-518-284,	3000	
785	18	19	519	7th Cross	19-519-285, 19-519-287, 19-519-289, 19-519-291, 19-519-293, 19-519-295, 19-519-297, 19-519-299, 19-519-303, 19-519-304, 19-519-305 ,19-519-306, 19-519-308, 19-519-309, 19-519-310, 19-519-311, 19-519-312, 19-519-313, 19-519-315, 19-519-317, 19-519-318, 19-519-318A, 19-519-318B, 19-519-319, 19-519-321, 19-519-322, 19-519-322A, 19-519-323, 19-519-324, 19-	3000	

					519-324A, 19-519-324B, 19-519-325 ,19-519-326,		
786	19	32	15	Kotturu Road	32-15-246, 32-15-250, 32-15-252, 32-15-254 ,32-15-256 ,32-15-256A, 32-15-258, 32-15-260, 32-15-260A, 32-15-262, 32-15-264, 32-15-266, 32-15-268, 32-15-270, 32-15-272, 32-15-274 ,32-15-276, 32-15-280, 32-15-292, 32-15-302, 32-15-304, 32-15-312, 32-15-314 ,32-15-316 ,32-15-318, 32-15-320, 32-15-322, 32-15-324, 32-15-326, 32-15-328, 32-15-330,	5000	
787	19	32	22	Patashall Mata Road	32-22-53, 32-22-55, 32-22-55A, 32-22-57, 32-22-59, 32-22-71 ,32-22-73, 32-22-73A ,32-22-75, 32-22-75A, 32-22-77, 32-22-79, 32-22-83, 32-22-85, 32-22-87,	4000	
788	19	32	126	16:Block -24-East Main	32-126-1, 32-126-11, 32-126-11A, 32-126-13 ,32-126-15, 32-126-3 ,32-126-9,	4000	
789	19	32	501	1st Main	32-501-1, 32-501-10, 32-501-11, 32-501-12, 32-501-14, 32-501-15, 32-501-16 ,32-501-17, 32-501-18 ,32-501-19, 32-501-2, 32-501-20, 32-501-4, 32-501-5, 32-501-6, 32-501-8,	4000	
790	19	32	502	1st Cross	32-502-11A, 32-502-24, 32-502-28 ,32-502-28A, 32-502-28B, 32-502-28C, 32-502-30,	4000	
791	19	33	16	Gundinakeri Road	33-16-141B, 33-16-73, 33-16-75, 33-16-79, 33-16-81, 33-16-83, 33-16-83A, 33-16-85 ,33-16-85A, 33-16-85B, 33-16-89, 33-16-89A, 33-16-89B, 33-16-91, 33-16-93,	3500	
792	19	33	11	Arasikera Road	33-11-102, 33-11-106 ,33-11-110, 33-11-112, 33-11-114, 33-11-116, 33-11-118, 33-11-120 ,33-11-124, 33-11-126, 33-11-74 ,33-11-76 ,33-11-78, 33-11-80, 33-11-82 ,33-11-84, 33-11-86 ,33-11-88 ,33-11-94 ,33-11-96, 33-11-98,	4000	

793	19	33	129	Block 23: East 5th Main Road	33-129-1 ,33-129-11, 33-129-13, 33-129-15, 33-129-17, 33-129-19, 33-129-3, 33-129-5, 33-129-7, 33-129-9,	3500	
794	19	33	137	Block East 6th Main	33-137-10, 33-137-12, 33-137-14, 33-137-16 ,33-137-18, 33-137-18A, 33-137-18B ,33-137-18C, 33-137-2 ,33-137-22, 33-137-22A, 33-137-22B, 33-137-24, 33-137-4, 33-137-4A, 33-137-6, 33-137-8,	3000	
795	19	33	138	Block East 5th Main	33-138-1, 33-138-13, 33-138-15, 33-138-15A, 33-138-15B, 33-138-17 ,33-138-19 ,33-138-19A, 33-138-3, 33-138-5 ,33-138-9,	3000	
796	19	33	501	1st Main	33-501-11 ,33-501-2 ,33-501-9,	3000	
797	19	33	502	1st A Main	33-502-105, 33-502-107 ,33-502-109, 33-502-111, 33-502-65, 33-502-66, 33-502-67, 33-502-68,	3000	
798	19	33	503	2nd Main	33-503-100, 33-503-101, 33-503-101A, 33-503-103 ,33-503-103A, 33-503-35A, 33-503-72, 33-503-74 ,33-503-75, 33-503-77, 33-503-78, 33-503-79, 33-503-80, 33-503-82 ,33-503-84, 33-503-85, 33-503-85A, 33-503-86, 33-503-88, 33-503-89, 33-503-90, 33-503-92, 33-503-93, 33-503-94 ,33-503-95, 33-503-96 ,33-503-96A, 33-503-97, 33-503-98, 33-503-99, 33-503-99A,	3000	
799	19	33	504	3rd Main	33-504-113, 33-504-115, 33-504-116, 33-504-117, 33-504-118, 33-504-120 ,33-504-122 ,33-504-123, 33-504-124, 33-504-124A, 33-504-124B,	3000	
800	19	33	505	4th Main	33-505-126, 33-505-127, 33-505-129 ,33-505-12A ,33-505-130, 33-505-131, 33-505-132, 33-505-133 ,33-505-133A, 33-505-133B, 33-505-133C, 33-505-134, 33-505-135, 33-505-135A ,33-505-136, 33-505-137, 33-505-137A, 33-505-137B, 33-505-138 ,33-505-139, 33-505-139A ,33-	3000	

					505-139B, 33-505-140, 33-505-141, 33-505-141A, 33-505-142, 33-505-143, 33-505-143A, 33-505-145, 33-505-145A, 33-505-146,		
801	19	33	506	5th Main	33-506-152, 33-506-153, 33-506-153A ,33-506-154, 33-506-156, 33-506-159, 33-506-161,	3000	
802	19	33	507	A Cross	33-507-4, 33-507-4A ,33-507-6,	3000	
803	19	33	508	B Cross	33-508-157, 33-508-158, 33-508-160 ,33-508-162, 33-508-163, 33-508-164,	3000	
804	19	33	509	1st Cross	33-509-15, 33-509-16, 33-509-18, 33-509-19, 33-509-20, 33-509-21 ,33-509-22, 33-509-23, 33-509-25, 33-509-26, 33-509-26A, 33-509-27, 33-509-28, 33-509-29, 33-509-30, 33-509-31 ,33-509-32 ,33-509-32A ,33-509-33 ,33-509-35, 33-509-37, 33-509-38, 33-509-38A, 33-509-39, 33-509-41, 33-509-42,	3000	
805	19	33	510	1st A Cross		3000	
806	19	33	511	2nd Cross	33-511-45, 33-511-47, 33-511-48, 33-511-49 ,33-511-50, 33-511-51, 33-511-51A, 33-511-51B, 33-511-52, 33-511-54 ,33-511-55 ,33-511-55A, 33-511-56, 33-511-57, 33-511-57A, 33-511-57B ,33-511-58 ,33-511-59, 33-511-59A, 33-511-61, 33-511-62 ,33-511-62A,	3000	
807	20	22	22	Chikkeri Gundi Road	22-13-61 ,22-13-63, 22-13-63A, 22-13-65 ,22-13-65A ,22-13-67 ,22-13-67A ,22-13-67B ,22-13-67C, 22-13-69, 22-13-69A, 22-13-69B ,22-13-69C ,22-13-71, 22-13-73, 22-13-75, 22-13-77, 22-13-79, 22-13-81, 22-13-83, 22-13-85, 22-13-87, 22-13-89 ,22-13-91 ,22-13-93,	3500	
808	20	22	7	Bypass Road South	22-7-10, 22-7-12 ,22-7-14 ,22-7-16 ,22-7-18 ,22-7-2, 22-7-20 ,22-7-22, 22-7-24, 22-7-4, 22-7-6, 22-7-8,	7000	
809	20	22	15	Kotturu Road	22-15-332, 22-15-334, 22-15-336,	5000	

810	20	22	125	Block South Cross	22-125-10, 22-125-12, 22-125-14, 22-125-16, 22-125-20, 22-125-24, 22-125-26, 22-125-28, 22-125-30, 22-125-8, 22-22-1, 22-22-10, 22-22-13, 22-22-14, 22-22-15, 22-22-17, 22-22-18, 22-22-19, 22-22-20, 22-22-21, 22-22-22, 22-22-23, 22-22-25, 22-22-27, 22-22-28, 22-22-29, 22-22-3, 22-22-30, 22-22-32, 22-22-34, 22-22-44, 22-22-48, 22-22-5, 22-22-54, 22-22-56, 22-22-6, 22-22-60, 22-22-60A, 22-22-62, 22-22-62A, 22-22-62B, 22-22-64, 22-22-64A, 22-22-66, 22-22-68, 22-22-70, 22-22-72, 22-22-74, 22-22-78, 22-22-8, 22-22-80, 22-22-82, 22-22-84, 22-22-88, 22-22-9, 22-22-90,	3000	
811	20	22	127	Block South 2nd Cross	22-127-21, 22-127-23, 22-127-25, 22-127-27, 22-127-29, 22-127-31, 22-127-33, 22-127-35, 22-127-37, 22-127-39, 22-127-41, 22-127-41A, 22-127-43, 22-127-45, 22-127-47, 22-127-49, 22-127-51, 22-127-76,	3000	
812	20	22	149		22-149-10, 22-149-14, 22-149-14A, 22-149-16, 22-149-18, 22-149-2, 22-149-20, 22-149-4,	3000	
813	20	22	501	1st Main	22-501-10, 22-501-10A, 22-501-10B, 22-501-12, 22-501-12A, 22-501-13, 22-501-14, 22-501-17, 22-501-18, 22-501-19, 22-501-19A, 22-501-2, 22-501-21, 22-501-23, 22-501-25, 22-501-25A, 22-501-25B, 22-501-25C, 22-501-27, 22-501-27A, 22-501-28, 22-501-29, 22-501-30, 22-501-31, 22-501-4, 22-501-6, 22-501-8, 22-501-9,	3000	
814	20	22	502	1st A Main	22-502-35, 22-502-35A, 22-502-36, 22-502-36A, 22-502-38, 22-502-38A, 22-502-38B, 22-502-40, 22-502-41, 22-502-42, 22-502-44, 22-502-45, 22-502-46, 22-502-48, 22-502-51, 22-502-53, 22-502-53A, 22-502-53B, 22-502-53C, 22-502-55, 22-502-57, 22-502-59,	3000	

815	20	22	503	2nd Main	22-503-63, 22-503-64, 22-503-64A, 22-503-64B, 22-503-65, 22-503-66, 22-503-66A, 22-503-66B, 22-503-66C, 22-503-66D, 22-503-66E, 22-503-67, 22-503-68, 22-503-68A, 22-503-68B,	3000	
816	20	22	504	3rd Main	22-504-70, 22-504-72,	3000	
817	20	22	505	4th Main	22-505-78,	3000	
818	20	22	506	5th Main	22-506-79, 22-506-81,	3000	
819	20	22	507	6th Main	22-507-85, 22-507-87, 22-507-89, 22-507-91, 22-507-91A, 22-507-91B, 22-507-93, 22-507-95, 22-507-97, 22-507-99,	3000	
820	20	22	508	7th Main	22-508-103, 22-508-104, 22-508-105, 22-508-107, 22-508-108, 22-508-109, 22-508-109A, 22-508-112, 22-508-112A, 22-508-112B, 22-508-113, 22-508-114, 22-508-114A, 22-508-114B, 22-508-116, 22-508-118, 22-508-121, 22-508-123, 22-508-125, 22-508-127,	3000	
821	21	47	11	Arasikere Road	47-11- 206, 47-11-200, 47-11-202, 47-11-204, 47-11-208, 47-11-210, 47-11-212, 47-11-214, 47-11-216, 47-11-218, 47-11-220, 47-11-220A, 47-11-220B, 47-11-222, 47-11-224, 47-11-224A, 47-11-226, 47-11-228, 47-11-228A, 47-11-230, 47-11-232, 47-11-234, 47-11-236, 47-11-238, 47-11-240, 47-11-242, 47-11-242A, 47-11-242B, 47-11-244,	5000	
822	21	47	12	Kanchekeri Road	47-12-1, 47-12-11, 47-12-13, 47-12-15, 47-12-19, 47-12-23, 47-12-25, 47-12-29, 47-12-31, 47-12-33, 47-12-35, 47-12-37, 47-12-39, 47-12-41, 47-12-43, 47-12-45, 47-12-45A, 47-12-45B, 47-12-45C, 47-12-47, 47-12-49, 47-12-49A, 47-12-49B, 47-12-49C, 47-12-5, 47-12-51, 47-12-53, 47-12-55, 47-12-57, 47-12-59, 47-12-61, 47-12-63, 47-12-65, 47-12-67, 47-12-69, 47-12-69A, 47-12-69B, 47-12-69C, 47-12-73, 47-12-9,	4000	

823	21	47	27	Gajikeri Road	47-27-10, 47-27-11, 47-27-15 ,47-27-16 ,47-27-17, 47-27-19 ,47-27-2, 47-27-20, 47-27-21, 47-27-23, 47-27-24, 47-27-25 ,47-27-25A, 47-27-26, 47-27-27, 47-27-29, 47-27-3, 47-27-31, 47-27-33, 47-27-34 ,47-27-35, 47-27-37, 47-27-39, 47-27-4, 47-27-40, 47-27-43, 47-27-44, 47-27-45, 47-27-47, 47-27-49, 47-27-5, 47-27-51, 47-27-52, 47-27-7, 47-27-8 ,47-27-9,	3000	
824	21	47	145		47-145-12, 47-145-14, 47-145-16 ,47-145-18, 47-145-20, 47-145-22, 47-145-24, 47-145-26, 47-145-26A ,47-145-26B, 47-145-34, 47-145-36, 47-145-38, 47-145-4, 47-145-40, 47-145-42, 47-145-44, 47-145-46, 47-145-46A, 47-145-48, 47-145-4A, 47-145-50, 47-145-50A, 47-145-52, 47-145-54 ,47-145-54A, 47-145-56, 47-145-58, 47-145-6, 47-145-60, 47-145-62 ,47-145-64 ,47-145-6A ,47-145-6B, 47-145-8,	4000	
825	21	47	146		47-146-1, 47-146-11, 47-146-13, 47-146-15 ,47-146-19, 47-146-23, 47-146-25, 47-146-27, 47-146-3, 47-146-5, 47-146-7, 47-146-9,	4000	
826	21	47	501	1st A Main	47-501-161, 47-501-163, 47-501-163A, 47-501-165, 47-501-166, 47-501-167, 47-501-168 ,47-501-169, 47-501-170, 47-501-171, 47-501-172, 47-501-173, 47-501-174, 47-501-175, 47-501-176, 47-501-177, 47-501-178, 47-501-179 ,47-501-180, 47-501-181 ,47-501-183 ,47-501-184,	4000	
827	21	47	502	2nd Main	47-502-11, 47-502-13 ,47-502-15 ,47-502-17 ,47-502-19, 47-502-20, 47-502-20A, 47-502-20B ,47-502-20C, 47-502-21 ,47-502-23 ,47-502-25 ,47-502-26,	4000	
828	21	47	503	3rd Main	47-503-30, 47-503-30A, 47-503-30B, 47-503-32, 47-503-34 ,47-503-36 ,47-503-37 ,47-503-38 ,47-503-40, 47-503-41, 47-503-41A, 47-503-43 ,47-503-44 ,47-503-45, 47-503-47, 47-503-47A,	4000	

829	21	47	504	3rd A Main	47-504-196, 47-504-198, 47-504-199, 47-504-199A, 47-504-200, 47-504-202, 47-504-204, 47-504-206, 47-504-207, 47-504-207A ,47-504-207B, 47-504-207C, 47-504-207D ,47-504-208 ,47-504-210, 47-504-211 ,47-504-211B, 47-504-211C, 47-504-211D, 47-504-212, 47-504-213, 47-504-213A, 47-504-213B, 47-504-213C, 47-504-213D, 47-504-214, 47-504-215, 47-504-216, 47-504-217, 47-504-219, 47-504-220, 47-504-221, 47-504-221A, 47-504-222,	4000	
830	21	47	505	3rd B Main	47-505-74, 47-505-76 ,47-505-77, 47-505-78 ,47-505-80, 47-505-81, 47-505-82, 47-505-83, 47-505-84 ,47-505-85 ,47-505-87,	4000	
831	21	47	506	1st Cross	47-506-2, 47-506-3, 47-506-4,47-506-6,	4000	
832	21	47	507	1st A Cross	47-507-51,	4000	
833	21	47	508	1st B Cross	47-508-54 ,47-508-56, 47-508-58, 47-508-60 ,47-508-61 ,47-508-62, 47-508-62A, 47-508-62B, 47-508-64, 47-508-64A, 47-508-66, 47-508-67, 47-508-68, 47-508-69, 47-508-71, 47-508-72,	4000	
834	21	47	509	2nd Cross	47-509-100, 47-509-102, 47-509-104, 47-509-106, 47-509-108, 47-509-110 ,47-509-111, 47-509-112, 47-509-113, 47-509-114, 47-509-116, 47-509-90 ,47-509-92, 47-509-92A, 47-509-94, 47-509-94A, 47-509-96, 47-509-96A ,47-509-98, 47-509-98A,	4000	
835	21	47	510	3rd Cross	47-510-120, 47-510-122, 47-510-123, 47-510-124 ,47-510-126 ,47-510-127 ,47-510-127A, 47-510-127B ,47-510-128, 47-510-129, 47-510-129A, 47-510-130 ,47-510-131 ,47-510-132, 47-510-132A, 47-510-132B, 47-510-134, 47-510-134A, 47-510-188, 47-510-190, 47-510-192, 47-510-193,	4000	

836	21	47	511	4th Cross	47-511-138, 47-511-139 ,47-511-141 ,47-511-142, 47-511-142A, 47-511-143 ,47-511-145, 47-511-146 ,47-511-146A, 47-511-147, 47-511-148, 47-511-149, 47-511-150,	4000	
837	21	47	512	4th A Cross	47-512-225 ,47-512-225A ,47-512-226 ,47-512-227, 47-512-227A, 47-512-228 ,47-512-230,	4000	
838	21	47	513	5th Cross	47-513-153, 47-513-155, 47-513-157, 47-513-158 ,47-513-158A, 47-513-158B, 47-513-158C,	4000	
839	21	48	23	Kallalli Durgamma Temple Road	48-23-13, 48-23-15, 48-23-21, 48-23-23, 48-23-29, 48-23-33, 48-23-35, 48-23-37, 48-23-39, 48-23-41, 48-23-43, 48-23-45, 48-23-51, 48-23-53, 48-23-57, 48-23-73, 48-23-77,	5000	
840	21	48	15	Kutturu Road	48-15-340, 48-15-342 ,48-15-360, 48-15-362, 48-15-364, 48-15-366, 48-15-368, 48-15-370, 48-15-372, 48-15-374, 48-15-376, 48-15-378, 48-15-380, 48-15-382, 48-15-384, 48-15-386, 48-15-388, 48-15-390, 48-15-392, 48-15-396, 48-15-398, 48-15-400, 48-15-402, 48-15-404, 48-15-408, 48-15-410 ,48-15-412 ,48-15-414, 48-15-416, 48-15-418, 48-15-420, 48-15-422 ,48-15-424 ,48-15-426, 48-15-428, 48-15-430, 48-15-432, 48-15-434, 48-15-436, 48-15-438, 48-15-440, 48-15-442, 48-15-444, 48-15-446 ,48-15-452, 48-15-456, 48-15-458, 48-15-462 ,48-15-464, 48-15-468, 48-15-472, 48-15-476, 48-15-478, 48-15-480, 48-15-482, 48-15-492, 48-15-502 ,48-15-516,	5000	
841	21	48	135	135:Adavihalli Road	48-135-1 48-135-11 48-135-13 48-135-15 48-135-17 48-135-174 48-135-19 48-135-21 48-135-23 48-135-25 48-135-27 48-135-29 48-135-3 48-135-31 48-135-33 48-135-35 48-135-37 48-135-39 48-135-5 48-135-7 48-135-9	5000	

842	21	48	501	1st Main	48-501-36, 48-501-37, 48-501-38, 48-501-39, 48-501-40, 48-501-41, 48-501-42, 48-501-43, 48-501-44, 48-501-46, 48-501-47, 48-501-48, 48-501-49, 48-501-50, 48-501-52, 48-501-53, 48-501-54, 48-501-55, 48-501-56, 48-501-57, 48-501-58,	5000	
843	21	48	502	2nd Main	48-502-60, 48-502-62, 48-502-64, 48-502-66, 48-502-67, 48-502-68,	5000	
844	21	48	503	3rd Main	48-503-117, 48-503-119, 48-503-121, 48-503-123, 48-503-125,	5000	
845	21	48	504	4th Main	48-504-127, 48-504-128, 48-504-129, 48-504-130, 48-504-131, 48-504-132, 48-504-133, 48-504-134, 48-504-135, 48-504-136,	5000	
846	21	48	505	5th Main	48-505-115, 48-505-138, 48-505-140, 48-505-141, 48-505-142, 48-505-143, 48-505-144, 48-505-145, 48-505-147, 48-505-149, 48-505-151, 48-505-153, 48-505-154, 48-505-155, 48-505-156, 48-505-157, 48-505-158, 48-505-159, 48-505-161, 48-505-162,	5000	
847	21	48	506	6th Main	48-506-164, 48-506-166, 48-506-168, 48-506-170, 48-506-172, 48-506-174, 48-506-175, 48-506-176, 48-506-177, 48-506-178, 48-506-179, 48-506-180,	5000	
848	21	48	507	7th Main	48-507-163, 48-507-165, 48-507-169, 48-507-173, 48-507-201, 48-507-203, 48-507-205, 48-507-207, 48-507-208, 48-507-210, 48-507-211, 48-507-212,	5000	
849	21	48	508	8th Main	48-508-214, 48-508-216, 48-508-218, 48-508-285, 48-508-286,	5000	

உலக

850	21	48	509	9th Main	48-509-451, 48-509-453 ,48-509-455 ,48-509-457, 48-509-459, 48-509-461, 48-509-463, 48-509-465, 48-509-467, 48-509-469 ,48-509-471 ,48-509-473 ,48-509-474, 48-509-475, 48-509-476, 48-509-476A, 48-509-476B, 48-509-478 ,48-509-478A ,48-509-479, 48-509-480, 48-509-480A, 48-509-481, 48-509-483, 48-509-485, 48-509-486, 48-509-487 ,48-509-489 ,48-509-491 ,48-509-492, 48-509-492A,	5000	
851	21	48	510	10th Main	48-510-494, 48-510-496 ,48-510-498 ,48-510-500, 48-510-502, 48-510-503, 48-510-504 ,48-510-506, 48-510-508 ,48-510-510 ,48-510-512, 48-510-514, 48-510-515, 48-510-516, 48-510-518, 48-510-520 ,48-510-522, 48-510-524, 48-510-525, 48-510-526, 48-510-528, 48-510-529 ,48-510-530, 48-510-532, 48-510-534, 48-510-536, 48-510-537, 48-510-538, 48-510-540, 48-510-541 ,48-510-542 ,48-510-544, 48-510-545, 48-510-546,	5000	
852	21	48	511	11th Main	48-511-643, 48-511-645, 48-511-645A, 48-511-647, 48-511-647A, 48-511-649,	5000	
853	21	48	512	12th Main	48-512-676, 48-512-678, 48-512-679, 48-512-680, 48-512-682, 48-512-684, 48-512-685, 48-512-686, 48-512-687, 48-512-689, 48-512-691, 48-512-693, 48-512-694, 48-512-695 ,48-512-697, 48-512-698, 48-512-700, 48-512-702 ,48-512-704 ,48-512-705 ,48-512-706, 48-512-707, 48-512-708,	5000	
854	21	48	513	12th A Main		5000	
855	21	48	514	13th Main	48-514-709, 48-514-710, 48-514-712,	5000	
856	21	48	515	14th Main		5000	
857	21	48	516	14th A Main		5000	
858	21	48	517	15th Main	48-517-733,	5000	

859	21	48	518	16th Main		5000	
860	21	48	519	17th Main		5000	
861	21	48	520	1st Cross	48-520-2, 48-520-4 ,48-520-6, 48-520-8,	5000	
862	21	48	521	2nd Cross		5000	
863	21	48	522	3rd Cross	48-522-10 ,48-522-12, 48-522-14 ,48-522-16, 48-522-18, 48-522-20 ,48-522-22,	5000	
864	21	48	523	3rd A cross	48-523-70 ,48-523-72, 48-523-74 ,48-523-76, 48-523-78, 48-523-80, 48-523-82 ,48-523-84, 48-523-86, 48-523-88, 48-523-90, 48-523-92,	5000	
865	21	48	524	3rd B Cross	48-524-181 ,48-524-182, 48-524-183 ,48-524-184, 48-524-186 ,48-524-187, 48-524-188, 48-524-189, 48-524-190 ,48-524-192 ,48-524-194, 48-524-196, 48-524-198, 48-524-200,	5000	
866	21	48	525	3rd C Cross	48-525-101, 48-525-103, 48-525-105,48-525-107, 48-525-109, 48-525-111, 48-525-113, 48-525-93, 48-525-95 ,48-525-97, 48-525-99,	5000	
867	21	48	526	4th Cross	48-526-23 ,48-526-26, 48-526-27, 48-526-28, 48-526-29, 48-526-30,	5000	
868	21	48	527	4th A Cross	48-527-650, 48-527-652,	5000	
869	21	48	528	5th Cross	48-528-31, 48-528-32, 48-528-33 ,48-528-34,	5000	
870	21	48	529	5th A Cross	48-529-548, 48-529-550 ,48-529-552, 48-529-554,	5000	
871	21	48	530	5th B Cross	48-530-219 ,48-530-221, 48-530-223, 48-530-225,48-530-226, 48-530-227, 48-530-229, 48-530-230 ,48-530-231, 48-530-233, 48-530-234, 48-530-235 ,48-530-236, 48-530-237, 48-530-238, 48-530-240, 48-530-242, 48-530-244 ,48-530-246, 48-530-248, 48-530-250, 48-530-251, 48-530-252 ,48-530-254, 48-530-256, 48-530-258, 48-530-259, 48-530-260,	5000	

உலா

872	21	48	531	5th C Cross	48-531-653,48-531-653A, 48-531-655 ,48-531-656, 48-531-656A, 48-531-657, 48-531-659 ,48-531-660 ,48-531-661, 48-531-662, 48-531-663, 48-531-664, 48-531-665, 48-531-667, 48-531-668, 48-531-669, 48-531-670 ,48-531-671, 48-531-672, 48-531-673, 48-531-674,	5000	
873	21	48	532	6th Cross	48-532-35,	5000	
874	21	48	533	7th Cross	48-533-261 ,48-533-263, 48-533-265, 48-533-266, 48-533-268 ,48-533-270 ,48-533-272 ,48-533-274 ,48-533-276 ,48-533-278, 48-533-280, 48-533-282, 48-533-284, 48-533-288, 48-533-289, 48-533-290, 48-533-292 ,48-533-293, 48-533-294, 48-533-295, 48-533-296, 48-533-297, 48-533-298, 48-533-299, 48-533-300, 48-533-301, 48-533-303, 48-533-304, 48-533-305, 48-533-306, 48-533-307, 48-533-309, 48-533-310, 48-533-311, 48-533-312, 48-533-313, 48-533-315, 48-533-316, 48-533-317, 48-533-318 ,48-533-319, 48-533-320, 48-533-321, 48-533-322,	5000	
875	21	48	534	7th A Cross	48-534-555, 48-534-556, 48-534-557 ,48-534-558 ,48-534-559 ,48-534-560, 48-534-561, 48-534-562,	5000	
876	21	48	535	7th B Cross	48-535-323, 48-535-325 ,48-535-326, 48-535-327, 48-535-328 ,48-535-329 ,48-535-330 ,48-535-331, 48-535-332, 48-535-333, 48-535-334, 48-535-335, 48-535-336, 48-535-337, 48-535-338, 48-535-339, 48-535-340 ,48-535-341, 48-535-343, 48-535-345 ,48-535-346, 48-535-347,	5000	

உலக

877	21	48	536	9th Cross	48-536-563, 48-536-564, 48-536-565, 48-536-567, 48-536-569, 48-536-571, 48-536-573, 48-536-574, 48-536-575, 48-536-576, 48-536-577, 48-536-578, 48-536-579, 48-536-580, 48-536-581, 48-536-582, 48-536-583, 48-536-584, 48-536-585, 48-536-587, 48-536-588, 48-536-589, 48-536-590, 48-536-591, 48-536-592, 48-536-593, 48-536-594, 48-536-595, 48-536-597, 48-536-598, 48-536-599,	5000	
878	21	48	537	10th Cross	48-537-385, 48-537-387, 48-537-389, 48-537-391, 48-537-393, 48-537-394, 48-537-395, 48-537-397, 48-537-399, 48-537-401, 48-537-402, 48-537-403, 48-537-405, 48-537-407, 48-537-408, 48-537-409, 48-537-411, 48-537-413, 48-537-415, 48-537-416,	5000	
879	21	48	538	11th Cross	48-538-603, 48-538-605, 48-538-607, 48-538-609, 48-538-611, 48-538-613,	5000	
880	21	48	539	11th A Cross	48-539-753, 48-539-754, 48-539-755, 48-539-756, 48-539-758, 48-539-759, 48-539-760, 48-539-761, 48-539-762, 48-539-764, 48-539-765, 48-539-766, 48-539-767, 48-539-768, 48-539-769, 48-539-770, 48-539-771, 48-539-773, 48-539-775, 48-539-776,	5000	
881	21	48	540	11th B Cross	48-540-735, 48-540-736, 48-540-737, 48-540-738, 48-540-739, 48-540-740, 48-540-741, 48-540-742, 48-540-743, 48-540-744, 48-540-745, 48-540-747, 48-540-748,	5000	
882	21	48	541	12th Cross	48-541-417, 48-541-418, 48-541-419, 48-541-420, 48-541-421, 48-541-422, 48-541-424, 48-541-426, 48-541-428, 48-541-429, 48-541-430, 48-541-431, 48-541-432, 48-541-433, 48-541-434, 48-541-450,	5000	

883	21	48	542	13th Cross	48-542-436, 48-542-436A, 48-542-438, 48-542-438A, 48-542-440, 48-542-440A, 48-542-442, 48-542-442A, 48-542-444, 48-542-444A, 48-542-446, 48-542-446A, 48-542-448, 48-542-448A,	5000	
884	21	48	543	14th Cross	48-543-615, 48-543-616, 48-543-617, 48-543-618, 48-543-619, 48-543-620, 48-543-621, 48-543-622, 48-543-623, 48-543-624, 48-543-625, 48-543-626, 48-543-627, 48-543-629,	5000	
885	21	48	544	14th A Cross	48-544-713, 48-544-715, 48-544-716, 48-544-717, 48-544-719, 48-544-720, 48-544-721, 48-544-722, 48-544-723, 48-544-725, 48-544-727, 48-544-729, 48-544-731,	5000	
886	21	48	545	15th Cross	48-545-631, 48-545-633, 48-545-635, 48-545-637, 48-545-639, 48-545-641,	5000	
887	21	48	546	15th A Cross	48-546-778, 48-546-779, 48-546-781, 48-546-783, 48-546-785, 48-546-787, 48-546-789, 48-546-790, 48-546-791, 48-546-793, 48-546-795, 48-546-797, 48-546-799,	5000	
888	21	48	547	8th Cross	48-547-349, 48-547-350, 48-547-351, 48-547-353, 48-547-354, 48-547-356, 48-547-357, 48-547-359, 48-547-360, 48-547-361, 48-547-362, 48-547-363, 48-547-364, 48-547-366, 48-547-367, 48-547-368, 48-547-369, 48-547-370, 48-547-371, 48-547-372, 48-547-373, 48-547-374, 48-547-375, 48-547-376, 48-547-377, 48-547-378, 48-547-379, 48-547-380, 48-547-381, 48-547-382, 48-547-383, 48-547-384,	5000	
889	21	48		L I G		5000	
890	21	48		M I G		5500	
891	21	48		H I G		6000	

892	22	50	11	Arasikeri Road	50-11-287, 50-11-289, 50-11-291, 50-11-293, 50-11-295, 50-11-297, 50-11-299, 50-11-301, 50-11-303, 50-11-305, 50-11-307, 50-11-309, 50-11-311, 50-11-313, 50-11-315, 50-11-317, 50-11-319, 50-11-321, 50-11-323, 50-11-325, 50-11-327, 50-11-327A, 50-11-329, 50-11-331, 50-11-333, 50-11-335, 50-11-337, 50-11-339, 50-11-341, 50-11-343, 50-11-345, 50-11-347, 50-11-349, 50-11-351, 50-11-353, 50-11-355, 50-11-357, 50-11-359, 50-11-361, 50-11-363, 50-11-365, 50-11-367, 50-11-369, 50-11-371, 50-11-373, 50-11-375,	4500	
893	22	50	23	Kallali Durgam Road	50-23-52, 50-23-54, 50-23-56, 50-23-58, 50-23-60, 50-23-62, 50-23-64, 50-23-66, 50-23-68, 50-23-70, 50-23-72, 50-23-74, 50-23-76, 50-23-78,	4000	
894	22	50	501	1st C Main	50-501-10, 50-501-12, 50-501-14, 50-501-16, 50-501-18, 50-501-19, 50-501-2, 50-501-20, 50-501-22, 50-501-24, 50-501-25, 50-501-26, 50-501-27, 50-501-28, 50-501-30, 50-501-32, 50-501-33, 50-501-34, 50-501-36, 50-501-37, 50-501-38, 50-501-4, 50-501-40, 50-501-42, 50-501-43, 50-501-44, 50-501-46, 50-501-47, 50-501-48, 50-501-50, 50-501-51, 50-501-52, 50-501-54, 50-501-55, 50-501-56, 50-501-57, 50-501-58, 50-501-59, 50-501-6, 50-501-60, 50-501-61, 50-501-63, 50-501-65, 50-501-67, 50-501-7, 50-501-8, 50-501-9,	4000	
895	22	50	502	2nd Main	50-502-100, 50-502-102, 50-502-104, 50-502-106, 50-502-108, 50-502-110, 50-502-112, 50-502-114, 50-502-94, 50-502-96, 50-502-98,	4000	

896	22	50	503	3rd Main	50-503-122, 50-503-124, 50-503-126, 50-503-128, 50-503-130, 50-503-132, 50-503-133, 50-503-134, 50-503-135, 50-503-136, 50-503-137, 50-503-138, 50-503-139, 50-503-140, 50-503-142, 50-503-143, 50-503-144, 50-503-145, 50-503-146, 50-503-148, 50-503-149, 50-503-150, 50-503-152, 50-503-153, 50-503-154, 50-503-156,	4000	
897	22	50	504	4th Main	50-504-158, 50-504-160, 50-504-162, 50-504-164, 50-504-166, 50-504-168,	4000	
898	22	50	505	5th Main	50-505-172, 50-505-173, 50-505-174, 50-505-175, 50-505-176, 50-505-177, 50-505-179, 50-505-180, 50-505-181, 50-505-183, 50-505-184, 50-505-185, 50-505-187, 50-505-189, 50-505-190,	4000	
899	22	50	506	6th Main	50-506-238, 50-506-249, 50-506-249A, 50-506-249B, 50-506-249C, 50-506-249D,	4000	
900	22	50	507	A Cross	50-507-69 50-507-71 50-507-72 50-507-74 50-507-75 50-507-76 50-507-77 50-507-78 50-507-79 50-507-81 50-507-82	4000	
901	22	50	508	1st Cross	50-508-83 50-508-85 50-508-87 50-508-89 50-508-91	4000	
902	22	50	509	1st A Cross		4000	
903	22	50	510	2nd Cross	50-510-171 50-510-192 50-510-194 50-510-196 50-510-198 50-510-200 50-510-202	4000	
904	22	50	511	3rd Cross	50-511-203 50-511-205 50-511-206 50-511-207 50-511-208 50-511-209 50-511-210 50-511-211 50-511-213 50-511-214 50-511-215 50-511-216 50-511-218	4000	
905	22	50	512	4th Cross	50-512-221 50-512-223 50-512-225 50-512-227 50-512-229 50-512-231 50-512-233	4000	

906	22	50	513	5th Cross	50-513-237 50-513-239 50-513-240 50-513-241 50-513-242 50-513-243 50-513-244 50-513-246	4000	
907	22	50	514	6th Cross	50-514-118 50-514-119 50-514-120	4000	
908	22	50	515	7th Cross	50-515-253 50-515-255 50-515-257 50-515-259 50-515-261 50-515-263 50-515-265 50-515-267 50-515-269 50-515-270 50-515-270A 50-515-271 50-515-272 50-515-272A 50-515-272B 50-515- 273 50-515-274 50-515-274A 50-515-276 50- 515-276A 50-515-277 50-515-278 50-515-278A 50-515-279 50-515-280 50-515-281 50-515-282	4000	
909	23	24	11	Arasikere Road	24-11-101 24-11-103 24-11-105 24-11-107 24- 11-109 24-11-111 24-11-113 24-11-115 24-11- 117 24-11-119 24-11-121 24-11-123 24-11-125 24-11-127 24-11-129 24-11-141 24-11-143A 24- 11-143B 24-11-143C 24-11-147 24-11-151 24-11- 153 24-11-153A 24-11-153B 24-11-153C 24-11- 153D 24-11-153E 24-11-153F 24-11-153G 24-11- 157 24-11-165 24-11-173 24-11-175 24-11-177 24-11-179 24-11-181 24-11-183 24-11-185 24- 11-187 24-11-189 24-11-193 24-11-41 24-11-41A 24-11-43 24-11-45 24-11-47 24-11-49 24-11-51 24-11-53 24-11-57 24-11-59 24-11-65 24-11-67 24-11-69 24-11-71 24-11-73 24-11-75 24-11-77 24-11-79 24-11-83 24-11-85 24-11-87 24-11-89 24-11-91 24-11-93 24-11-95 24-11-97 24-11-99 24-11-99A	5000	
910	23	24	26	Chikkeri Gundi Road	24-26-10 24-26-12 24-26-14 24-26-16 24-26-18. 24-26-20 24-26-22 24-26-24 24-26-26 24-26-28 24-26-30 24-26-30A 24-26-30B 24-26-32 24-26- 32A 24-26-32B 24-26-34 24-26-34A 24-26-34B 24-26-36 24-26-36A 24-26-38 24-26-40 24-26-42 24-26-42A 24-26-42B 24-26-6 24-26-8	3500	

911	23	24	14	Kottur Road By Pass	<p>24-14-10 24-14-12 24-14-14 24-14-16 24-14-18 24-14-2 24-14-20 24-14-22 24-14-24 24-14-26 24-14-28 24-14-30 24-14-32 24-14-32A 24-14-34 24-14-34A 24-14-36 24-14-36A 24-14-38 24-14-4 24-14-40 24-14-42 24-14-42A 24-14-44 24-14-46 24-14-48 24-14-50 24-14-52 24-14-54 24-14-56 24-14-58 24-14-6 24-14-60 24-14-62 24-14-64 24-14-8</p>	5000	
912	23	24	501	1st Main	<p>24-501-10 24-501-2 24-501-20H 24-501-2A 24- 501-2B 24-501-2C 24-501-2D 24-501-2E 24-501- 2F 24-501-2G 24-501-2H 24-501-3 24-501-3A 24- 501-3B 24-501-3C 24-501-3D 24-501-4 24-501-6 24-501-8 24-501-9 24-501-9A 24-501-9B 24-501- 9C 24-501-9D</p>	3500	
913	23	24	502	2nd Main	<p>24-502-13 24-502-13A 24-502-14 24-502-15 24- 502-16 24-502-17 24-502-19 24-502-19A 24-502- 20 24-502-20A 24-502-20B 24-502-20C 24-502- 20D 24-502-20E 24-502-20F 24-502-20G 24-502- 21 24-502-21A 24-502-21B 24-502-21C 24-502- 22 24-502-22A 24-502-22B 24-502-22C 24-502- 22D 24-502-25 24-502-25A 24-502-25B 24-502- 26 24-502-28 24-502-30</p>	3500	
914	23	24	503	3rd Main	<p>24-503-32 24-503-34 24-503-36 24-503-37 24- 503-38 24-503-39 24-503-41 24-503-42 24-503- 43 24-503-44 24-503-45 24-503-46 24-503-47 24-503-48 24-503-49 24-503-50 24-503-51 24- 503-52 24-503-53 24-503-54 24-503-55 24-503- 55A 24-503-56 24-503-56A 24-503-56B 24-503- 56C 24-503-56D 24-503-56E 24-503-56F 24-503- 56G 24-503-57 24-503-57A 24-503-59 24-503-60 24-503-60A 24-503-60B 24-503-60C 24-503-60D 24-503-60E 24-503-61 24-503-61A 24-503-62 24- 503-63 24-503-63A 24-503-64 24-503-65 24-503- 67 24-503-67A 24-503-67B 24-503-68</p>	3500	

915	24	20	11	Arasikeri Road	20-11-2 20-11-2A 20-11-2B 20-11-2C 20-11-2D 20-11-4 20-11-6	5000	
916	24	20	16	Gundinakeri Road	20-16-13 20-16-17 20-16-21 20-16-23 20-16-25 20-16-27 20-16-29 20-16-31 20-16-33 20-16-35 20-16-37 20-16-39 20-16-41 20-16-43 20-16-45 20-16-47 20-16-49 20-16-51 20-16-53 20-16-55	4000	
917	24	20	124	Block 20 East 3rd Main Road	20-124-10 20-124-12 20-124-14 20-124-18 20- 124-2 20-124-20 20-124-24 20-124-28 20-124-30 20-124-32 20-124-36 20-124-4 20-124-48 20- 124-6 20-124-8	3500	
918	24	20	501	1st Main	20-501-11 20-501-13 20-501-14 20-501-16 20- 501-18 20-501-20 20-501-20A 20-501-22 20-501- 23 20-501-24 20-501-25 20-501-26 20-501-27 20-501-28 20-501-29 20-501-3 20-501-30 20- 501-31 20-501-32 20-501-5 20-501-7 20-501-9	3500	
919	24	20	502	2nd Main	20-502-38 20-502-40 20-502-42 20-502-44 20- 502-46 20-502-48 20-502-50 20-502-52	3500	
920	24	20	503	2nd A Main	20-503-56 20-503-58 20-503-60 20-503-62 20- 503-64 20-503-66	3500	
921	24	20	504	1st Cross	20-504-1	3500	
922	24	23	11	Arasikere Road	23-11-10 23-11-10A 23-11-12 23-11-14 23-11-16 23-11-18 23-11-20 23-11-22 23-11-24 23-11-26 23-11-28 23-11-30 23-11-30A 23-11-32 23-11- 32A 23-11-32B 23-11-34 23-11-36 23-11-38 23- 11-40 23-11-42 23-11-44 23-11-44A 23-11-44B 23-11-44C 23-11-48 23-11-52 23-11-54 23-11-56 23-11-58 23-11-58A 23-11-58B 23-11-58C 23-11- 58D 23-11-60 23-11-62 23-11-64 23-11-64A 23- 11-64B 23-11-66 23-11-68 23-11-8 23-11-8A 23- 11-8B 23-11-8C 23-11-8D 23-11-9A 23-11-9B 23- 11-9C	5000	

923	24	23	124	Block East 3rd Main	23-124-11 23-124-13 23-124-15 23-124-17 23-124-19 23-124-21 23-124-23 23-124-23A 23-124-25 23-124-25A 23-124-27 23-124-29 23-124-31 23-124-33 23-124-35 23-124-37 23-124-7 23-124-9	3500	
924	24	23	129	East 5th Main	23-129-10 23-129-14 23-129-20 23-129-8	3500	
925	24	23	130	South 4th Cross	23-130-1 23-130-11 23-130-13 23-130-15 23-130-17 23-130-19 23-130-199 23-130-23 23-130-25 23-130-29 23-130-3 23-130-31 23-130-33 23-130-33A 23-130-33B 23-130-35 23-130-35A 23-130-35B 23-130-37 23-130-39 23-130-3A 23-130-41 23-130-43 23-130-45 23-130-47 23-130-49 23-130-5 23-130-51 23-130-53 23-130-57 23-130-5A 23-130-5B	3500	
926	24	23	501	A Main	23-501-19 23-501-21 23-501-23 23-501-24 23-501-25 23-501-27 23-501-99	3500	
927	24	23	502	1st Main	23-502-28 23-502-28A 23-502-30 23-502-30A 23-502-30B 23-502-30C 23-502-31 23-502-33 23-502-35 23-502-36 23-502-37 23-502-38 23-502-39 23-502-41 23-502-42	3500	
928	24	23	503	1st A Main	23-503-141 23-503-143 23-503-144 23-503-145 23-503-147 23-503-148 23-503-149	3500	
929	24	23	504	2nd Main	23-504-67 23-504-69 23-504-71 23-504-73 23-504-75 23-504-75A 23-504-77 23-504-79 23-504-81 23-504-81A 23-504-83 23-504-83A 23-504-83B 23-504-83C 23-504-84 23-504-87 23-504-87A 23-504-87B 23-504-87C 23-504-88	3500	
930	24	23	505	3rd Main	23-505-155A 23-505-174 23-505-176 23-505-178 23-505-180 23-505-180A 23-505-180B 23-505-182 23-505-182A 23-505-182B 23-505-184 23-505-186 23-505-187 23-505-189 23-505-190 23-	3500	

					505-191 23-505-193 23-505-195 23-505-196 23-505-197 23-505-198 23-505-200		
931	24	23	506	A Cross	23-506-206	3500	
932	24	23	507	B Cross	23-507-210 23-507-212 23-507-214 23-507-217	3500	
933	24	23	508	1st Cross	23-508-1 23-508-10 23-508-11 23-508-11A 23-508-11B 23-508-13 23-508-15 23-508-155 23-508-156 23-508-158 23-508-159 23-508-159A 23-508-159B 23-508-160 23-508-162 23-508-164 23-508-165 23-508-167 23-508-169 23-508-186A 23-508-1A 23-508-1B 23-508-1C 23-508-3 23-508-3A 23-508-3B 23-508-45 23-508-45A 23-508-46 23-508-48 23-508-49 23-508-49A 23-508-5 23-508-50 23-508-51 23-508-51A 23-508-52 23-508-52A 23-508-52B 23-508-52C 23-508-54 23-508-55 23-508-56 23-508-57 23-508-58 23-508-59 23-508-61 23-508-62 23-508-63 23-508-64 23-508-7 23-508-7A 23-508-8 23-508-9 23-508-9A 23-508-9B	3500	
934	24	23	509	2nd Cross	23-509-100 23-509-100A 23-509-102 23-509-104 23-509-106 23-509-108 23-509-110 23-509-112 23-509-113 23-509-114 23-509-115 23-509-116 23-509-117 23-509-118 23-509-119 23-509-120 23-509-121 23-509-91 23-509-92 23-509-94 23-509-95 23-509-96 23-509-97 23-509-98	3500	
935	24	23	510	3rd Cross	23-510-1227 23-510-124 23-510-126 23-510-128 23-510-129 23-510-130 23-510-130A 23-510-130B 23-510-131 23-510-131A 23-510-132 23-510-133 23-510-133A 23-510-133B 23-510-133C 23-510-134 23-510-136 23-510-136A 23-510-136B 23-510-136C	3500	

உரை

936	24	34	16	Gundinakeri Road	34-16-57 34-16-59 34-16-59A 34-16-61 34-16-63 34-16-65 34-16-67 34-16-69	3000	
937	24	34	124	Block East 4th Main	34-124-39 34-124-41 34-124-43 34-124-45 34- 124-45A 34-124-45B 34-124-47 34-124-47A	3000	
938	24	34	130	Block South 4th Cross	34-130-10 34-130-12 34-130-16 34-130-18 34- 130-2 34-130-20 34-130-22 34-130-24 34-130-34 34-130-38 34-130-4 34-130-40 34-130-42 34- 130-44 34-130-48 34-130-56 34-130-58 34-130-6 34-130-8 34-130-8A	3000	
939	24	34	138	Block East 5th Main	34-138-10 34-138-12 34-138-2 34-138-4 34-138- 6 34-138-8	3000	
940	24	34	501	1st Main	34-501-1 34-501-10 34-501-11 34-501-12 34- 501-13 34-501-14 34-501-16 34-501-2 34-501-3 34-501-4 34-501-6 34-501-6A 34-501-7 34-501-8 34-501-8A 34-501-9	3000	
941	24	34	502	2nd Main	34-502-19 34-502-21 34-502-22 34-502-23 34- 502-25 34-502-26	3000	
942	24	34	503	3rd Main	34-503-32 34-503-34 34-503-36 34-503-38 34- 503-40	3000	
943	24	34	504	4th Main	34-504-44 34-504-46 34-504-47 34-504-48 34- 504-50 34-504-52 34-504-53 34-504-55 34-504- 56 34-504-57	3000	
944	25	39	11	Arasikere Road	39-11-128 39-11-130 39-11-132 39-11-134 39- 11-136 39-11-138 39-11-140 39-11-142 39-11- 144 39-11-146 39-11-148 39-11-150 39-11-152 39-11-154	5000	
945	25	39	137	Block 33 East 6th Main Road	39-137-11 39-137-13 39-137-13A 39-137-15 39- 137-17 39-137-5 39-137-7 39-137-9	3000	
946	25	39	139	Block East Main	39-139-22 39-139-28	3000	
947	25	39	140	Block 39 South Cross	39-140-1 39-140-11 39-140-15 39-140-17 39- 140-19 39-140-21 39-140-25 39-140-3 39-140-35 39-140-37 39-140-7 39-140-9	3000	

೬೯೪

948	25	39	501	1st Main	39-501-17 39-501-19 39-501-20 39-501-21 39-501-22 39-501-24 39-501-26 39-501-28 39-501-30 39-501-31 39-501-32 39-501-34	3000	
949	25	39	502	2nd main		3000	
950	25	39	503	2nd A Main	39-503-48	3000	
951	25	39	504	2nd B Main		3000	
952	25	39	505	1st Cross	39-505-2 39-505-4 39-505-6	3000	
953	25	39	506	2nd Cross	39-506-11 39-506-12 39-506-28A 39-506-37 39-506-39 39-506-40 39-506-41 39-506-42 39-506-44 39-506-46 39-506-9	3000	
954	25	39	507	3rd Cross	39-507-15 39-507-15A	3000	
955	25	45	11	Arasikere Road	45-11-156 45-11-158 45-11-160 45-11-162 45-11-164 45-11-164A 45-11-166 45-11-166A 45-11-168 45-11-170 45-11-172 45-11-174 45-11-178 45-11-180 45-11-182 45-11-184 45-11-186 45-11-188 45-11-190 45-11-192	5000	
956	25	45	12	Kanchekeri Road	45-12-12 45-12-16 45-12-18 45-12-2 45-12-20 45-12-22 45-12-22A 45-12-22B 45-12-24 45-12-24A 45-12-24B 45-12-26 45-12-28 45-12-30 45-12-38 45-12-4 45-12-40 45-12-42 45-12-44 45-12-46 45-12-48 45-12-52 45-12-56 45-12-6 45-12-66 45-12-68 45-12-70 45-12-72 45-12-74 45-12-8	4000	
957	25	45	139	Block 39 East Cross	45-139-1 45-139-11 45-139-110A 45-139-13 45-139-13A 45-139-15 45-139-17 45-139-17A 45-139-17B 45-139-19 45-139-19A 45-139-1A 45-139-1B 45-139-21 45-139-23 45-139-25 45-139-25A 45-139-25B 45-139-27 45-139-29 45-139-3 45-139-31 45-139-33 45-139-35 45-139-37 45-139-39 45-139-5 45-139-7 45-139-9	3500	
958	25	45	144	Block East Main	45-144-13 45-144-35 45-144-39 45-144-43 45-144-43A	3500	

೬೯೫

959	25	45	16	Gundinakeri Road	45-16-129 45-16-131 45-16-131A 45-16-133 45-16-133A 45-16-135 45-16-135A 45-16-135B 45-16-135C 45-16-135D 45-16-135E 45-16-137 45-16-139	3500	
960	25	45	501	1st Main	45-501-10 45-501-12 45-501-12A 45-501-14 45-501-4 45-501-5 45-501-7 45-501-8 45-501-9	3500	
961	25	45	502	2nd Main	45-502-21 45-502-23 45-502-24 45-502-25 45-502-25A 45-502-25B 45-502-26 45-502-26A 45-502-26B 45-502-27 45-502-28 45-502-29 45-502-30 45-502-32 45-502-33 45-502-34 45-502-35 45-502-36 45-502-36A 45-502-36B	3500	
962	25	45	503	2nd A Main	45-503-47 45-503-49 45-503-51 45-503-53	3500	
963	25	45	504	3rd Main	45-504-151 45-504-153 45-504-155 45-504-156 45-504-157 45-504-158 45-504-158A 45-504-159 45-504-160 45-504-161 45-504-163 45-504-164 45-504-165 45-504-167 45-504-168 45-504-170 45-504-171 45-504-172 45-504-173 45-504-175 45-504-177 45-504-179 45-504-181 45-504-183 45-504-184 45-504-47A 45-504-47B 45-504-56 45-504-58 45-504-60 45-504-62 45-504-65 45-504-67 45-504-69 45-504-71 45-504-73 45-504-75 45-504-76 45-504-78 45-504-80 45-504-80A 45-504-82	3500	
964	25	45	505	3rd A Main	45-505-204 45-505-205 45-505-207 45-505-207A	3500	
965	25	45	506	3rd B Main	45-506-247 45-506-248 45-506-250	3500	
966	25	45	507	A Cross	45-507-1 45-507-15 45-507-16 45-507-17 45-507-2	3500	
967	25	45	508	1st Cross	45-508-85 45-508-86 45-508-86A	3500	
968	25	45	509	2nd Cross	45-509-41 45-509-41A 45-509-42 45-509-42A 45-509-43	3500	
969	25	45	510	3rd Cross	45-510-100 45-510-101 45-510-89 45-510-91 45-510-93 45-510-94 45-510-95 45-510-95A 45-510-97 45-510-98 45-510-99	3500	

970	25	45	511	4th Cross	45-511-105	3500	
971	25	45	512	5th Cross	45-512-109 45-512-110 45-512-112 45-512-113 45-512-113A 45-512-114 45-512-116 45-512-118 45-512-120 45-512-122 45-512-124 45-512-126 45-512-128	3500	
972	25	45	513	6th Cross	45-513-188 45-513-189 45-513-190 45-513-192 45-513-193 45-513-193A 45-513-193B 45-513- 194 45-513-195 45-513-196 45-513-197 45-513- 197A 45-513-197B 45-513-197C 45-513-198 45- 513-199 45-513-200 45-513-201	3500	
973	25	45	514	7th Cross	45-514-131 45-514-132 45-514-133 45-514-135 45-514-136 45-514-137 45-514-139 45-514-140 45-514-141	3500	
974	25	45	515	8th Cross	45-515-144 45-515-146 45-515-147 45-515-148	3500	
975	25	45	516	9th Cross	45-516-210 45-516-210A 45-516-210B 45-516- 212 45-516-212A 45-516-212B 45-516-212C 45- 516-214 45-516-214A 45-516-214B 45-516-214C 45-516-214D 45-516-216 45-516-216A 45-516- 217 45-516-217A 45-516-218 45-516-219 45- 516-220	3500	
976	25	45	517	9th A Cross	45-517-224 45-517-225 45-517-226 45-517-227 45-517-229 45-517-230	3500	
977	25	45	518	9th B Cross	45-518-231 45-518-231A 45-518-233 45-518-235 45-518-237 45-518-239 45-518-241 45-518-243 45-518-244	3500	
978	25	46	140	Block 39 South Cross	46-140-10 46-140-12 46-140-14 46-140-14A 46- 140-16 46-140-18 46-140-18A 46-140-2 46-140- 20 46-140-20A 46-140-22 46-140-22A 46-140-24 46-140-26 46-140-28 46-140-2A 46-140-30 46- 140-32 46-140-34 46-140-36 46-140-38 46-140-4 46-140-4A 46-140-6 46-140-6A 46-140-8	3000	

979	25	46	16	Gundinakeri Road	46-16-101 46-16-105 46-16-107 46-16-109 46-16-111 46-16-113 46-16-115 46-16-117 46-16-119 46-16-121 46-16-123 46-16-125 46-16-127 46-16-95 46-16-97	3000	
980	25	46	144	Block 46East Main	46-144-10 46-144-12 46-144-121A 46-144-12A 46-144-14 46-144-16 46-144-18 46-144-2 46-144-20 46-144-22 46-144-24 46-144-26 46-144-26A 46-144-28 46-144-28A 46-144-30 46-144-32 46-144-34 46-144-36 46-144-36A 46-144-38 46-144-38A 46-144-38B 46-144-4 46-144-40 46-144-40A 46-144-42 46-144-44 46-144-6 46-144-8	3000	
981	25	46	501	1st Main	46-501-1 46-501-10 46-501-2 46-501-4 46-501-5 46-501-6 46-501-7 46-501-9 46-501-9A	3000	
982	25	46	502	2nd Main	46-502-13 46-502-15 46-502-16 46-502-16A 46-502-17 46-502-18 46-502-18A 46-502-18B 46-502-19 46-502-20 46-502-20A 46-502-20B 46-502-21 46-502-23 46-502-25 46-502-25A 46-502-27 46-502-29 46-502-29A 46-502-29B 46-502-30 46-502-31 46-502-32 46-502-33 46-502-35 46-502-36 46-502-41A 46-502-41B 46-502-43A 46-502-43B 46-502-9B	3000	
983	25	46	503	3rd Main	46-503-37 46-503-56	3000	
984	25	46	504	1st Cross	46-504-39 46-504-39A 46-504-40 46-504-40A 46-504-40B 46-504-41 46-504-42 46-504-43 46-504-44 46-504-45 46-504-46	3000	
985	25	46	505	2nd Cross	46-505-51 46-505-51A 46-505-51B 46-505-53 46-505-55 46-505-55A 46-505-57 46-505-57A 46-505-59 46-505-60 46-505-60A 46-505-60B 46-505-62 46-505-62A	3000	
986	26	35	12	Kanchekeri Road	35-12-100 35-12-106 35-12-106A 35-12-106B 35-12-106C 35-12-106D 35-12-106E 35-12-108 35-12-108A 35-12-108B 35-12-108C 35-12-108D 35-12-108E 35-12-108F 35-12-86 35-12-94 35-12-98	3000	

987	26	35	16	Gundinakeri Road	35-16-100 35-16-102 35-16-104 35-16-106 35-16-108 35-16-112 35-16-118 35-16-126 35-16-128 35-16-140 35-16-56 35-16-60 35-16-62 35-16-64 35-16-66 35-16-68 35-16-70 35-16-72 35-16-76 35-16-78 35-16-82 35-16-84 35-16-86 35-16-88 35-16-90 35-16-94 35-16-96 35-16-98	3500	
988	26	35	501	1st Main	35-501-1 35-501-3 35-501-5 35-501-7	3000	
989	26	35	502	1st A Main	35-502-23 35-502-24 35-502-28	3000	
990	26	35	503	A Cross	35-503-10 35-503-11 35-503-12 35-503-14 35-503-16 35-503-17 35-503-18 35-503-20 35-503-22	3000	
991	26	35	504	1st cross	35-504-30 35-504-33 35-504-34 35-504-34A 35-504-34B 35-504-34C 35-504-35 35-504-36 35-504-36A 35-504-37 35-504-38 35-504-38A 35-504-39 35-504-40 35-504-42 35-504-44 35-504-46 35-504-48	3000	
992	27	49	11	Arasikere Road	49-11-246 49-11-248 49-11-250 49-11-252 49-11-254 49-11-258 49-11-262 49-11-266 49-11-274 49-11-280 49-11-282 49-11-308 49-11-326 49-11-334 49-11-340 49-11-346 49-11-346A 49-11-348 49-11-352 49-11-358 49-11-364 49-11-368 49-11-376	5000	
993	27	49	7		50-7-75 50-7-75A 50-7-77	3000	
994	27	49	12	Kanchekeri Road	49-12-101 49-12-103 49-12-103A 49-12-107 49-12-75 49-12-77 49-12-77A 49-12-77B 49-12-77C 49-12-77D 49-12-77E 49-12-79 49-12-81 49-12-83 49-12-85 49-12-87 49-12-89 49-12-91 49-12-93 49-12-95 49-12-97 49-12-99	3500	
995	27	49	28	Kallalli Durgamma Temple Road	49-28-1 49-28-1A 49-28-3 49-28-3A 49-28-3B 49-28-4 49-28-5 49-28-6 49-28-87	3000	

996	27	49	145	Block East Main Road	49-145-11 49-145-13 49-145-15 49-145-23 49-145-25 49-145-27 49-145-29 49-145-33 49-145-35 49-145-37 49-145-49 49-145-5 49-145-53 49-145-55A 49-145-55B 49-145-57 49-145-59 49-145-63 49-145-9	3000	
997	27	49	146	Block South Cross	49-146-12 49-146-12A 49-146-12B 49-146-12C 49-146-12D 49-146-12E 49-146-12F 49-146-12G 49-146-12H 49-146-12I 49-146-12J 49-146-12K 49-146-14 49-146-14A 49-146-14B 49-146-14C 49-146-14D 49-146-14E 49-146-14F 49-146-16 49-146-16A 49-146-18 49-146-20 49-146-20B 49-146-20C 49-146-22 49-146-24 49-146-24A 49-146-28 49-146-30 49-146-32 49-146-6 49-146-8 49-146-8A	3000	
998	27	49	501	A Main	49-501-41 49-501-44 49-501-45 49-501-46 49-501-47 49-501-48 49-501-50	3000	
999	27	49	502	1st Main	49-502-16 49-502-18 49-502-19 49-502-20 49-502-21 49-502-21A 49-502-22	3000	
1000	27	49	503	3rd Main	49-503-86 49-503-88	3000	
1001	27	49	504	1st Cross	49-504-1 49-504-3 49-504-4 49-504-4A 49-504-6 49-504-6A	3000	
1002	27	49	505	2nd Cross	49-505-10 49-505-11 49-505-12 49-505-13 49-505-13A 49-505-13B 49-505-13C 49-505-13D 49-505-14 49-505-15 49-505-15A 49-505-9	3000	
1003	27	49	506	3rd Cross	49-506-27 49-506-28 49-506-29 49-506-31 49-506-32 49-506-33 49-506-34 49-506-35 49-506-35A 49-506-35B 49-506-35C 49-506-36 49-506-37 49-506-37A 49-506-37B 49-506-37C 49-506-39 49-506-40	3000	
1004	27	49	507	4th Cross	49-507-51 49-507-52 49-507-52A 49-507-53 49-507-54 49-507-56 49-507-58	3000	

1005	27	49	508	5th Cross	49-508-61 49-508-62 49-508-64 49-508-65 49-508-66 49-508-67 49-508-68 49-508-70 49-508-71 49-508-72	3000	
1006	27	49	509	5th A Cross	49-509-77 49-509-78 49-509-79 49-509-80 49-509-81 49-509-82	3000	
1007	27	49	510	6th Cross	49-510-94 49-510-96	3000	
1008	27	49	511	7th Cross		3000	
1009	27	49	512	8th Cross	49-512-100 49-512-102 49-512-102A	3000	

ಕೂಡ್ಲಿಗಿ ಉಪ ನೋಂದಣಿ ಕಛೇರಿ ವ್ಯಾಪ್ತಿಯ 2023-24 ನೇ ಸಾಲಿನ ಕೂಡ್ಲಿಗಿ ತಾಲ್ಲೂಕಿನ ಸ್ಥಿರಾಸ್ತಿಗಳ ಅಂದಾಜು ಮಾರ್ಗಸೂಚಿ ಮಾರುಕಟ್ಟೆ ಮೌಲ್ಯದ ದರ ಪಟ್ಟಿ. ದಿನಾಂಕ: 01-10-2023 ರಿಂದ ಜಾರಿಗೊಳಿಸಲಾಗಿದೆ.

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ ಸಕ್ಷಮಪ್ರಾಧಿಕಾರದಿಂದ ಅನು ಮೋದಿಸಲ್ಪಟ್ಟ ಹಾಗೂ ಗೃಹನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳ ಮೌಲ್ಯ	ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ವಸತಿ ನಿವೇಶನಗಳ ಮೌಲ್ಯ
		ವಾಸದ ನಿವೇಶನ ಪ್ರತಿ ಚದರ ಮೀಟರ್‌ಗಳಲ್ಲಿ	ವಾಸದ ನಿವೇಶನ ಪ್ರತಿ ಚದರ ಮೀಟರ್‌ಗಳಲ್ಲಿ
2		3	4
ಕೂಡ್ಲಿಗಿ ಪಟ್ಟಣ ಪಂಚಾಯತಿ			
1ನೇ ವಾರ್ಡ್.			
1	ಬಾಪೂಜಿ ನಗರ, ಗುಡೇಕೋಟೆ ರಸ್ತೆ ಬಲಭಾಗ, (27-4-170,172,188,168,112,124,182,184,186 ಹೊಸಹಳ್ಳಿ ರಸ್ತೆ, (6-3-51 ಪಂಪಣ್ಣ ಕಾಂಪೌಂಡು, ಪಿ.ಡಬ್ಲ್ಯೂ.ಡಿ ಕಛೇರಿ, ಜೂನಿಯರ್ ಕಾಲೇಜು, ಮಹಾತ್ಮ ಗಾಂಧಿ ಚಿತಾಭಸ್ಮ ಸರ್ಕಾರಿ ಆಸ್ಪತ್ರೆ ಬಲ ಭಾಗ, ಎಸ್.ಎ.ವಿ.ಟಿ ಕಾಲೇಜು,		5000

2	ಬಾಪೂಜಿ ನಗರ, ಗುಡೇಕೋಟೆ ರಸ್ತೆ ಬಲಭಾಗ, (27-4-170,172,188,168,112,124,182,184,186 ಹೊಸಹಳ್ಳಿ ರಸ್ತೆ, (6-3-51 ಪಂಪಣ್ಣ ಕಾಂಪೌಂಡು, ಪಿ.ಡಬ್ಲ್ಯೂ.ಡಿ ಕಛೇರಿ, ಜೂನಿಯರ್ ಕಾಲೇಜು, ಮಹಾತ್ಮ ಗಾಂಧಿ ಚಿತಾಭಸ್ಮ ಸರ್ಕಾರಿ ಆಸ್ಪತ್ರೆ ಬಲ ಭಾಗ, ಎಸ್.ಎ.ವಿ.ಟಿ ಕಾಲೇಜು,		6000
3	ಕೆ.ಹೆಚ್.ಬಿ. ಕಾಲೋನಿ ಮನೆಗಳ ಹಿಂಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಟೆಲಿಫೋನ್ ಆಫೀಸ್ ಹಿಂಭಾಗ, ಸಾರ್ವಜನಿಕ ಆಸ್ಪತ್ರೆ ಹಿಂಭಾಗ (ನಮೀರ ಕಾಲೋನಿ)ರಾಫಾಣ್ಣ ಶೆಟ್ಟಿ ಲೇಔಟ್, ಉಜ್ಜಿನಿ ಹಳ್ಳದ ಸೇತುವೆ ವರೆಗೆ.		3500
4	ಕೆ.ಹೆಚ್.ಬಿ. ಕಾಲೋನಿ ಮನೆಗಳ ಹಿಂಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಟೆಲಿಫೋನ್ ಆಫೀಸ್ ಹಿಂಭಾಗ, ಸಾರ್ವಜನಿಕ ಆಸ್ಪತ್ರೆ ಹಿಂಭಾಗ (ನಮೀರ ಕಾಲೋನಿ)ರಾಫಾಣ್ಣ ಶೆಟ್ಟಿ ಲೇಔಟ್, ಉಜ್ಜಿನಿ ಹಳ್ಳದ ಸೇತುವೆ ವರೆಗೆ. (ವಸತಿಯೇತರ-ವಾಣಿಜ್ಯ)		4500
5	ಕೆ.ಹೆಚ್.ಬಿ. ಕಾಲೋನಿ ಹಿಂಭಾಗದ ಏರಿಯಾ, ಕಿರಿಯ ಪ್ರಾಥಮಿಕ ಶಾಲೆವರೆಗೆ		3300
6	ಕೆ.ಹೆಚ್.ಬಿ. ಕಾಲೋನಿ ಹಿಂಭಾಗದ ಏರಿಯಾ, ಕಿರಿಯ ಪ್ರಾಥಮಿಕ ಶಾಲೆವರೆಗೆ (ವಸತಿಯೇತರ-ವಾಣಿಜ್ಯ)		4500
7	ಉಜ್ಜಿನರ ಹಳ್ಳದ ಸೇತುವೆಯಿಂದ ಪಂಚಾಚಾರ್ಯ ಕಲ್ಯಾಣ ಮಂಟಪ ,ಕೋಟೆ ಹಿಂಭಾಗದ ಏರಿಯಾ ವಿ. ವೆಂಕಟಸ್ವಾಮಿ ಮಠವೆ ವರೆಗೆ		3300
8	ಉಜ್ಜಿನರ ಹಳ್ಳದ ಸೇತುವೆಯಿಂದ ಪಂಚಾಚಾರ್ಯ ಕಲ್ಯಾಣ ಮಂಟಪ ,ಕೋಟೆ ಹಿಂಭಾಗದ ಏರಿಯಾ ವಿ. ವೆಂಕಟಸ್ವಾಮಿ ಮಠವೆ ವರೆಗೆ (ವಸತಿಯೇತರ-ವಾಣಿಜ್ಯ)		4500
9	ವಸತಿ ವಿನ್ಯಾಸ		
10	ಕೋಗಳಿ ಚಿನ್ನಮ್ಮ, ಕೆ. ವೀರಣ್ಣ ವಸತಿ ವಿನ್ಯಾಸ (ಸ.ನಂ. 764ಎ)	3500	
11	ಕೋಗಳಿ ಚಿನ್ನಮ್ಮ, ಕೆ. ವೀರಣ್ಣ ವಸತಿ ವಿನ್ಯಾಸ (ಸ.ನಂ. 764ಎ) (ವಸತಿಯೇತರ-ವಾಣಿಜ್ಯ)	4500	
12	ಆಶ್ರಯ ಕಾಲೋನಿ ವಸತಿ ವಿನ್ಯಾಸ	3000	
13	ಆಶ್ರಯ ಕಾಲೋನಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
14	ಟಿ. ಬಾಷಾ ಸಾಬ್ ವಸತಿ ವಿನ್ಯಾಸ (ಸ.ನಂ. 769, 770ಎ)	3500	
15	ಟಿ. ಬಾಷಾ ಸಾಬ್ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
16	ಮುಜಬೀರ್ ರಹಿಮಾನ್ ಮತ್ತು ಸಹೋದರರ ವಸತಿ ವಿನ್ಯಾಸ	3500	
17	ಮುಜಬೀರ್ ರಹಿಮಾನ್ ಮತ್ತು ಸಹೋದರರ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	

18	ಬಿ. ಲಕ್ಷ್ಮಿನಾರಾಯಣ ಶೆಟ್ಟಿ, ಬಿ.ಸಿ. ಕರಿಬಸವರಾಜ ವಸತಿ ವಿನ್ಯಾಸ (ಸ.ನಂ. 771,772,773ಎ,774ಸಿ)6-506-49,51,52,45,47,50,48,46, 6-507-60,54A,62,59,53,54,56,55,57,58, 6-508,67,71,65,70,63,64,72,66,68,69,6-509-82,76A,77,74,82A,73,79,78A,75,78, 6-509-76,80A,81,80,74A	3500	
19	ಬಿ. ಲಕ್ಷ್ಮಿನಾರಾಯಣ ಶೆಟ್ಟಿ, ಬಿ.ಸಿ. ಕರಿಬಸವರಾಜ ವಸತಿ ವಿನ್ಯಾಸ (ಸ.ನಂ. 771,772,773ಎ,774ಸಿ) (ವಸತಿಯೇತರ-ವಾಣಿಜ್ಯ)	4500	
20	ಜಿ. ಮಲ್ಲಿಕಾರ್ಜುನ ವಸತಿ ವಿನ್ಯಾಸ (ಸ.ನಂ. 77ಎ/1), ಮತ್ತು ಎಸ್. ಮಲ್ಲಿಕಾರ್ಜುನ (ಸ.ನಂ. 77ಎ/1)	3500	
21	ಜಿ. ಮಲ್ಲಿಕಾರ್ಜುನ ವಸತಿ ವಿನ್ಯಾಸ (ಸ.ನಂ. 77ಎ/1), ಮತ್ತು ಎಸ್. ಮಲ್ಲಿಕಾರ್ಜುನ (ಸ.ನಂ. 77ಎ/1) (ವಸತಿಯೇತರ-ವಾಣಿಜ್ಯ)	4800	
22	ಸುನಂದಮ್ಮ ವಸತಿ ವಿನ್ಯಾಸ	3500	
23	ಸುನಂದಮ್ಮ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4800	
24	ವಿ.ಎಸ್.ಆರ್. ಸಿಟಿ ಲೇಔಟ್ (ಸ.ನಂ. 771ಬಿ, 772ಬಿ) (ಬಿ.ಆರ್. ಶ್ರೀನಿವಾಸ ಶೆಟ್ಟಿ)	3600	
25	ವಿ.ಎಸ್.ಆರ್. ಸಿಟಿ ಲೇಔಟ್ (ಸ.ನಂ. 771ಬಿ, 772ಬಿ) (ಬಿ.ಆರ್. ಶ್ರೀನಿವಾಸ ಶೆಟ್ಟಿ) (ವಸತಿಯೇತರ-ವಾಣಿಜ್ಯ)	4500	
26	ಕೆ.ಹೆಚ್.ಬಿ. ಕಾಲೋನಿ	3500	
27	ಕೆ.ಹೆಚ್.ಬಿ. ಕಾಲೋನಿ (ವಸತಿಯೇತರ-ವಾಣಿಜ್ಯ)	5000	
28	ಕೆ. ರುದ್ರಪ್ಪ ಮತ್ತು ಶೇಖರಪ್ಪ ಲೇಔಟ್ (ಸ.ನಂ. 877ಬಿ/1,877ಬಿ/2)	3600	
29	ಕೆ. ರುದ್ರಪ್ಪ ಮತ್ತು ಶೇಖರಪ್ಪ ಲೇಔಟ್ (ಸ.ನಂ. 877ಬಿ/1,877ಬಿ/2) (ವಸತಿಯೇತರ-ವಾಣಿಜ್ಯ)	4500	
30	ಕೆ. ಗೋಣೆಪ್ಪ ವಸತಿ ವಿನ್ಯಾಸ (ಸ.ನಂ. 879/2)	3500	
31	ಕೆ. ಸುನಿಲ್ ಕುಮಾರ್ ವಸತಿ ವಿನ್ಯಾಸ (ಸ.ನಂ. 776)	3500	
	2ನೇ ವಾರ್ಡ್		
32	ಬಾಪೂಜಿ ನಗರ ಗುಡೇಕೋಟೆ ರಸ್ತೆ ಎಡಭಾಗ 8-4-51, 8-4-47-1, 8-4-47 26-4-77B 26-4-751, ಬಳ್ಳಾರಿ ರಸ್ತೆ ಬಲಭಾಗ,8-7-52,54,56,60,64		5000
33	ಬಾಪೂಜಿ ನಗರ ಗುಡೇಕೋಟೆ ರಸ್ತೆ ಎಡಭಾಗ, ಬಳ್ಳಾರಿ ರಸ್ತೆ ಬಲಭಾಗ, (ವಸತಿಯೇತರ-ವಾಣಿಜ್ಯ)		6000

34	ಚೋರನೂರು ರಸ್ತೆ ಎಡಭಾಗ 26-6-27, ಸಮುದಾಯ ಭವನ, ಆಸ್ಪತ್ರೆ ಮುಂಭಾಗ, ಹಿರೇಮಠ ಕಾಲೋನಿ, ಹಿರೇಮಠ ಕಾಲೇಜು, ಉಡಸಲಮ್ಮನ ಕಟ್ಟೆ, ಕೆ.ಎಸ್.ಆರ್.ಟಿ.ಸಿ. ಡಿಪೋ ಪಕ್ಕ. ತಾಲೂಕು ಕಛೇರಿ		4000
35	ಚೋರನೂರು ರಸ್ತೆ ಎಡಭಾಗ, ಸಮುದಾಯ ಭವನ, ಆಸ್ಪತ್ರೆ ಮುಂಭಾಗ, ಹಿರೇಮಠ ಕಾಲೋನಿ, ಹಿರೇಮಠ ಕಾಲೇಜು, ಉಡಸಲಮ್ಮನ ಕಟ್ಟೆ, ಕೆ.ಎಸ್.ಆರ್.ಟಿ.ಸಿ. ಡಿಪೋ ಪಕ್ಕ. ತಾಲೂಕು ಕಛೇರಿ (ವಸತಿಯೇತರ-ವಾಣಿಜ್ಯ)		4500
36	ಪಟ್ಟಣ ಪಂಚಾಯಿತಿ ಹಳೇ ಪಂಪ್ ಹೌಸ್‌ನಿಂದ ಆಲದ ಮರದವರೆಗೆ.		3500
37	ಪಟ್ಟಣ ಪಂಚಾಯಿತಿ ಹಳೇ ಪಂಪ್ ಹೌಸ್‌ನಿಂದ ಆಲದ ಮರದವರೆಗೆ. (ವಸತಿಯೇತರ-ವಾಣಿಜ್ಯ)		4800
38	ಪೋಲಿಸ್ ಠಾಣೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಎಸ್.ಸಿ/ಎಸ್.ಟಿ ಹಾಸ್ಟೆಲ್, ಜ್ಞಾನಭಾರತಿ ಶಾಲೆ ರೇಷ್ಮೆ ಇಲಾಖೆವರೆಗೆ		4000
39	ಪೋಲಿಸ್ ಠಾಣೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಎಸ್.ಸಿ/ಎಸ್.ಟಿ ಹಾಸ್ಟೆಲ್, ಜ್ಞಾನಭಾರತಿ ಶಾಲೆ ರೇಷ್ಮೆ ಇಲಾಖೆವರೆಗೆ. (ವಸತಿಯೇತರ-ವಾಣಿಜ್ಯ)		5000
40	ಮಹಾತ್ಮಾ ಗಾಂಧಿ ಚಿತಾಭಸ್ಮದಿಂದ ಪಟ್ಟಣ ಪಂಚಾಯಿತಿ ಮಳಿಗೆಯವರೆಗೆ ಪಾದಗಟ್ಟಿಯ ಹತ್ತಿರ		5000
41	ಮಹಾತ್ಮಾ ಗಾಂಧಿ ಚಿತಾಭಸ್ಮದಿಂದ ಪಟ್ಟಣ ಪಂಚಾಯಿತಿ ಮಳಿಗೆಯವರೆಗೆ ಪಾದಗಟ್ಟಿಯ ಹತ್ತಿರ . (ವಸತಿಯೇತರ-ವಾಣಿಜ್ಯ)		7000
42	ಎನ್.ಹೆಚ್. ರಸ್ತೆ ಎಡಭಾಗದ ಏರಿಯಾದಿಂದ ಕರೇಕಲ್ಲು ಬಗಡೆ ಪ್ರವಾಸಿ ಮಂದಿರವರೆಗೆ	3300	
43	ಎನ್.ಹೆಚ್. ರಸ್ತೆ ಎಡಭಾಗದ ಏರಿಯಾದಿಂದ ಕರೇಕಲ್ಲು ಬಗಡೆ ಪ್ರವಾಸಿ ಮಂದಿರವರೆಗೆ. (ವಸತಿಯೇತರ-ವಾಣಿಜ್ಯ)	4500	
	ವಸತಿ ವಿನ್ಯಾಸಗಳು		
44	ಎನ್.ಟಿ. ಬೊಮ್ಮಣ್ಣ ವಸತಿ ವಿನ್ಯಾಸ (ಸ.ನಂ. 749 ಸಿ/3) (ಚೋರನೂರು ರಸ್ತೆ)	3500	
45	ಎನ್.ಟಿ. ಬೊಮ್ಮಣ್ಣ ವಸತಿ ವಿನ್ಯಾಸ (ಸ.ನಂ. 749 ಸಿ/3) (ಚೋರನೂರು ರಸ್ತೆ). (ವಸತಿಯೇತರ-ವಾಣಿಜ್ಯ)	4800	
46	ಎನ್.ಎಂ. ನಬಿ ವಸತಿ ವಿನ್ಯಾಸ (ಸ.ನಂ. 750ಬಿ, 757 (ಗುಡೇಕೋಟೆ ರಸ್ತೆ))	3700	
47	ಎನ್.ಎಂ. ನಬಿ ವಸತಿ ವಿನ್ಯಾಸ (ಸ.ನಂ. 750ಬಿ, 757 (ಗುಡೇಕೋಟೆ ರಸ್ತೆ) (ವಸತಿಯೇತರ-ವಾಣಿಜ್ಯ)	4800	
48	ಶ್ರೀನಿವಾಸ ಜನ್ನು ವಸತಿ ವಿನ್ಯಾಸ (ಸ.ನಂ. 749ಬಿ/2)	3700	
49	ಶ್ರೀನಿವಾಸ ಜನ್ನು ವಸತಿ ವಿನ್ಯಾಸ (ಸ.ನಂ. 749ಬಿ/2) (ವಸತಿಯೇತರ-ವಾಣಿಜ್ಯ)	4800	
50	ಕೆ.ಹೆಚ್.ಎಂ. ಮಲ್ಲಿಕಾರ್ಜುನ ಶಿವಾಚಾರ್ಯ (ಸ.ನಂ. 749ಬಿ/1, 750/ಎ)	3700	
51	ಕೆ.ಹೆಚ್.ಎಂ. ಮಲ್ಲಿಕಾರ್ಜುನ ಶಿವಾಚಾರ್ಯ (ಸ.ನಂ. 749ಬಿ/1, 750/ಎ) (ವಸತಿಯೇತರ-ವಾಣಿಜ್ಯ)	4500	

52	ಜಿ. ತಿಪ್ಪೇಸ್ವಾಮಿ ವಸತಿ ವಿನ್ಯಾಸ (ಸ.ನಂ. 757/ಸಿ ವಿ.5.48)	3700	
53	ಜಿ. ತಿಪ್ಪೇಸ್ವಾಮಿ ವಸತಿ ವಿನ್ಯಾಸ (ಸ.ನಂ. 757/ಸಿ ವಿ.5.48) (ವಸತಿಯೇತರ-ವಾಣಿಜ್ಯ)	4800	
54	ಪೂಜಾರ ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ. 699, 700, 700/ಬಿ) 8-501- 3,6,7,12,19,4,16,10,2,1,15,20,14,11,5,9,13,17, 8-502-23,32,25,28,26,22,29,30,24,27, 38,21,36,35,34,33, 8-503-43,47,49,48,42,45,46,39,50,41, 51,52,44,40, 8-504- 70,66,56,63,65,64,54,58,55,68,62,60,67, 8-516,72	3400	
55	ಪೂಜಾರ ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ. 699, 700, 700/ಬಿ) (ವಸತಿಯೇತರ-ವಾಣಿಜ್ಯ)	4500	
56	ಸೀತಾಬಾಯಿ ವಸತಿ ವಿನ್ಯಾಸ (ಸ.ನಂ. 703/1 ವಿ.1.49)	3400	
57	ಸೀತಾಬಾಯಿ ವಸತಿ ವಿನ್ಯಾಸ (ಸ.ನಂ. 703/1 ವಿ.1.49) (ವಸತಿಯೇತರ-ವಾಣಿಜ್ಯ)	4800	
58	ನಾಗಮಣಿ ತಾಯಿ ಸರೋಜಮ್ಮ ವಸತಿ ವಿನ್ಯಾಸ (ಸ.ನಂ. 715/ಎ ವಿ. 3.32)	3300	
59	ನಾಗಮಣಿ ತಾಯಿ ಸರೋಜಮ್ಮ ವಸತಿ ವಿನ್ಯಾಸ (ಸ.ನಂ. 715/ಎ ವಿ. 3.32) (ವಸತಿಯೇತರ-ವಾಣಿಜ್ಯ)	4800	
60	ಗುರುಸಿದ್ದನಗೌಡ ವಸತಿ ವಿನ್ಯಾಸ (ಸ.ನಂ. 715/ಬಿ ವಿ. 3.98)	3300	
61	ಗುರುಸಿದ್ದನಗೌಡ ವಸತಿ ವಿನ್ಯಾಸ (ಸ.ನಂ. 715/ಬಿ ವಿ. 3.98) (ವಸತಿಯೇತರ-ವಾಣಿಜ್ಯ)	4800	
62	ಪಿ. ವಸಂತ ವಸತಿ ವಿನ್ಯಾಸ (ಸ.ನಂ. 710/ಎ,710/ಬಿ, 710/ಡಿ)	3300	
63	ಪಿ. ವಸಂತ ವಸತಿ ವಿನ್ಯಾಸ (ಸ.ನಂ. 710/ಎ,710/ಬಿ, 710/ಡಿ) (ವಸತಿಯೇತರ-ವಾಣಿಜ್ಯ)	4800	
64	ಕೆ.ಬಿ. ಶಿವಣ್ಣ ಮತ್ತು ಕೆ.ಬಿ. ಕೊಟ್ಟೇಶಪ್ಪ ವಸತಿ ವಿನ್ಯಾಸ (ಸ.ನಂ. 708/ಡಿ ವಿ.1.15, ಸ.ನಂ. 708/ಬಿ ವಿ.1.01)	3500	
65	ಕೆ.ಬಿ. ಶಿವಣ್ಣ ಮತ್ತು ಕೆ.ಬಿ. ಕೊಟ್ಟೇಶಪ್ಪ ವಸತಿ ವಿನ್ಯಾಸ (ಸ.ನಂ. 708/ಡಿ ವಿ.1.15, ಸ.ನಂ. 708/ಬಿ ವಿ.1.01) (ವಸತಿಯೇತರ-ವಾಣಿಜ್ಯ)	4800	
66	ಕೆ.ಬಿ. ಮಲ್ಲಿಕಾರ್ಜುನ ಮತ್ತು ಕೆ.ಬಿ. ಕೊಟ್ಟೇಶಪ್ಪ ವಸತಿ ವಿನ್ಯಾಸ, (ಸ.ನಂ.706/ಬಿ ವಿ.0.74, ಸ.ನಂ. 707/ಸಿ ವಿ.0.66, ಸ.ನಂ. 707/ಬಿ ವಿ.0.08	3500	
67	ಕೆ.ಬಿ. ಮಲ್ಲಿಕಾರ್ಜುನ ಮತ್ತು ಕೆ.ಬಿ. ಕೊಟ್ಟೇಶಪ್ಪ ವಸತಿ ವಿನ್ಯಾಸ, (ಸ.ನಂ.706/ಬಿ ವಿ.0.74, ಸ.ನಂ. 707/ಸಿ ವಿ.0.66, ಸ.ನಂ. 707/ಬಿ ವಿ.0.08 (ವಸತಿಯೇತರ-ವಾಣಿಜ್ಯ)	4800	
68	ಕೆ. ಮಲ್ಲಣ್ಣ ವಸತಿ ವಿನ್ಯಾಸ	3300	

69	ಕೆ. ಮಲ್ಲಣ್ಣ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
70	ಬಿ.ಡಿ.ಎ. ವಸತಿ ಗೃಹಗಳು	3300	
71	ಬಿ.ಡಿ.ಎ. ವಸತಿ ಗೃಹಗಳು (ವಸತಿಯೇತರ-ವಾಣಿಜ್ಯ)	4500	
72	ಅಂಗಡಿ ತಿರುಕಪ್ಪ ವಸತಿ ವಿನ್ಯಾಸ	3300	
73	ಅಂಗಡಿ ತಿರುಕಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
74	ಟಿ.ಎಂ. ಮರುಳಸಿದ್ದನಗೌಡ ವಸತಿ ವಿನ್ಯಾಸ	3300	
75	ಟಿ.ಎಂ. ಮರುಳಸಿದ್ದನಗೌಡ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
76	ಜಿ. ರಾಘವೇಂದ್ರ ಶೆಟ್ಟಿ ವಸತಿ ವಿನ್ಯಾಸ	3300	
77	ಜಿ. ರಾಘವೇಂದ್ರ ಶೆಟ್ಟಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
78	ಅನಂತಪದ್ಮನಾಭ ಶೆಟ್ಟಿ ವಸತಿ ವಿನ್ಯಾಸ. (ಸ.ನಂ. 712/ಎ)	3300	
79	ಅನಂತಪದ್ಮನಾಭ ಶೆಟ್ಟಿ ವಸತಿ ವಿನ್ಯಾಸ. (ಸ.ನಂ. 712/ಎ) (ವಸತಿಯೇತರ-ವಾಣಿಜ್ಯ)	4500	
80	ಸಿ.ಕೆ. ಆರ್. ಲೇಔಟ್ (ಸಿ.ಕೆ. ವೀರಣ್ಣ ಮತ್ತು ಇತರರು) (ಸ.ನಂ. 757ಬಿ/2, 755/2)	3700	
81	ಸಿ.ಕೆ. ಆರ್. ಲೇಔಟ್ (ಸಿ.ಕೆ. ವೀರಣ್ಣ ಮತ್ತು ಇತರರು) (ಸ.ನಂ. 757ಬಿ/2, 755/2) (ವಸತಿಯೇತರ-ವಾಣಿಜ್ಯ)	5000	
82	ಯು. ಕೊಟ್ಟೇಶ ಮತ್ತು ಯು. ಶಿವಣ್ಣ ವಸತಿ ವಿನ್ಯಾಸ (ಸ.ನಂ. 721/3, 721/1)	3300	
83	ಬಣಕಾರ ಶಿವಣ್ಣ ಮತ್ತು ಬಣಕಾರ ಕೊಟ್ಟಪ್ಪ ವಸತಿ ವಿನ್ಯಾಸ (ಸ.ನಂ. 701,702/ಎ)	3300	
84	ನಾಗಮಣಿ ತಾಯಿ ಸರೋಜಮ್ಮ ವಸತಿ ವಿನ್ಯಾಸ (ಸ.ನಂ. 736/1)	3400	
85	ಎನ್.ಎಂ. ನಬಿ ವಸತಿ ವಿನ್ಯಾಸ (ಸ.ನಂ. 593/5,594/ಬಿ596/ಎ (ಗುಡೇಕೋಟೆ ರಸ್ತೆ)	3500	
86	ಬಿ. ಅನ್ನಪೂರ್ಣ ವಸತಿ ವಿನ್ಯಾಸ (ಸ.ನಂ. 703/2)	3300	
87	ಎಂ. ಗುಂಡಪ್ಪ ವಸತಿ ವಿನ್ಯಾಸ (ಸ.ನಂ. 722)	3700	
88	ಎಸ್. ಅನಂತಪದ್ಮನಾಭ ಶೆಟ್ಟಿ ವಸತಿ ವಿನ್ಯಾಸ (ಸ.ನಂ.724/ಬಿ.724ಡಿ,724/ಇ.723/1)	3300	
89	ಎಂ. ಭಾಗ್ಯಮ್ಮ ವಸತಿ ವಿನ್ಯಾಸ (ಸ.ನಂ. 740ಬಿ/2)	3400	

90	ಎನ್.ಎಂ. ನಬಿ ವಸತಿ ವಿನ್ಯಾಸ (749ಬಿ/1 749ಎ/ಎ1)	3500	
91	ಸಿ. ಅನ್ನಪೂರ್ಣ ವಸತಿ ವಿನ್ಯಾಸ (ಸ.ನಂ. 891/1 892/1)	3500	
92	ಜಿ. ವೀರನಗೌಡ ವಸತಿ ವಿನ್ಯಾಸ (ಸ.ನಂ. 717/ಎ1)	3300	
93	ಕೆ.ವಿ. ಚನ್ನಪ್ಪ ವಸತಿ ವಿನ್ಯಾಸ (ಭೂಮಿ ಡೆವಲಪರ್ಸ್ ಸ.ನಂ. 796/ಬಿ)	3700	
	3ನೇ ವಾರ್ಡ್		
94	ಮಾರ್ಕೆಟ್ ರೋಡ್, ಲಕ್ಷ್ಮೀಬಜಾರ್ (ಕೊಟ್ಟೂರು ರಸ್ತೆ, ಹೊಸಪೇಟೆ ರಸ್ತೆ, ಹೊಸಹಳ್ಳಿ ರಸ್ತೆ) 12-3-140,130,118,84ಃ,176,487		6000
95	ಮಾರ್ಕೆಟ್ ರೋಡ್, ಲಕ್ಷ್ಮೀಬಜಾರ್ (ಕೊಟ್ಟೂರು ರಸ್ತೆ, ಹೊಸಪೇಟೆ ರಸ್ತೆ, ಹೊಸಹಳ್ಳಿ ರಸ್ತೆ)(ವಸತಿಯೇತರ-ವಾಣಿಜ್ಯ)		7000
96	ಡಿ. ಬಾಲರಾಜ್ ಇವರ ಮನೆಯಿಂದ ಬುಟ್ಟಾ ಶಿವಕೃಷ್ಣ ದ್ರಾಕ್ಷಾಯಿಣಿ ಮನೆ ಬಯಲು ಜಾಗ ಆಂಜನೇಯ ಬೀಳು, ಶರಣ ಬಸವೇಶ್ವರ ಸಾಮಿಲ್, ಹೋಟೆಲ್ ಬಾಂಬೆ ಡಾಬಾ, ಕರೇಕಲ್ಲು ಬಗಡಿಯವರೆಗೆ		3700
97	ಡಿ. ಬಾಲರಾಜ್ ಇವರ ಮನೆಯಿಂದ ಬುಟ್ಟಾ ಶಿವಕೃಷ್ಣ ದ್ರಾಕ್ಷಾಯಿಣಿ ಮನೆ ಬಯಲು ಜಾಗ ಆಂಜನೇಯ ಬೀಳು, ಶರಣ ಬಸವೇಶ್ವರ ಸಾಮಿಲ್, ಹೋಟೆಲ್ ಬಾಂಬೆ ಡಾಬಾ, ಕರೇಕಲ್ಲು ಬಗಡಿಯವರೆಗೆ. (ವಸತಿಯೇತರ-ವಾಣಿಜ್ಯ)		5000
98	ಕರೇಕಲ್ಲು ಬಗಡಿ ಯಿಂದ (ಬೆಂಗಳೂರು ರಸ್ತೆ) ಎನ್.ಹೆಚ್.-13 ಡಾಬಾ ಹೋಟೆಲ್‌ಗಳು		3300
99	ಕರೇಕಲ್ಲು ಬಗಡಿ ಯಿಂದ (ಬೆಂಗಳೂರು ರಸ್ತೆ) ಎನ್.ಹೆಚ್.-13 ಡಾಬಾ ಹೋಟೆಲ್‌ಗಳು (ವಸತಿಯೇತರ-ವಾಣಿಜ್ಯ)		5000
100	ಎ.ಪಿ.ಎಂ.ಸಿ ಯಾರ್ಡ್ (ವಸತಿಯೇತರ-ವಾಣಿಜ್ಯ)	6500	
101	ಆಶ್ರಯ ಕಾಲೋನಿ	2700	
102	ಆಶ್ರಯ ಕಾಲೋನಿ (ವಸತಿಯೇತರ-ವಾಣಿಜ್ಯ)	4500	
103	ಕರೇಕಲ್ಲು ಬಗಡಿ ಯಿಂದ ಎನ್.ಹೆಚ್.-13 ಪ್ರವಾಸಿ ಮಂದಿರದವರೆಗೆ.		3300
104	ಕರೇಕಲ್ಲು ಬಗಡಿ ಯಿಂದ ಎನ್.ಹೆಚ್.-13 ಪ್ರವಾಸಿ ಮಂದಿರದವರೆಗೆ. (ವಸತಿಯೇತರ-ವಾಣಿಜ್ಯ)		4500
105	ಆಶ್ರಯ ಕಾಲೋನಿ, ಉಜ್ಜೇನರ ಹಳ್ಳಿ ದವರೆಗೆ	2700	
106	ಆಶ್ರಯ ಕಾಲೋನಿ, ಉಜ್ಜೇನರ ಹಳ್ಳಿ ದವರೆಗೆ (ವಸತಿಯೇತರ-ವಾಣಿಜ್ಯ)	4500	
	ವಸತಿ ವಿನ್ಯಾಸಗಳು		

107	ಆರ್. ಕುಮಾರ ಸ್ವಾಮಿ ವಸತಿ ವಿನ್ಯಾಸ (ಸ.ನಂ. 669/ಬಿ, 680ಎ, 680/ಬಿ, 680/ಸಿ) 501-336,338,360,349,332,331,339, 343,326,330,342,348,350,364,345,363,352,365,346,344,359 ,353,340,361,333,356,369,337 ,358, 328,335,368,362,341,347,354,366,355,367,334,357, 2-502- 411,397,391,404, 408,412,407,385,374,382,409,394,410,403,401, 387,356,381,400,378,373,396,415,406,389,393,386,377,390,388,398,375,383,379,414,405,395,413,39 2,402,399,384 12-503-213,205,208,217,201,180,204,193,179,220,	3500	
108	ಆರ್. ಕುಮಾರ ಸ್ವಾಮಿ ವಸತಿ ವಿನ್ಯಾಸ (ಸ.ನಂ. 669/ಬಿ, 680ಎ, 680/ಬಿ, 680/ಸಿ) (ವಸತಿಯೇತರ-ವಾಣಿಜ್ಯ)	4500	
109	ಆರ್. ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ. 669/ಎ, 670)	3500	
110	ಆರ್. ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ. 669/ಎ, 670) (ವಸತಿಯೇತರ-ವಾಣಿಜ್ಯ)	4500	
111	ಬಿ. ವೆಂಕಟೇಶ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 579, 581) (ಶ್ರೀನಿವಾಸ ನಗರ) 16-130-1,5,3, 16-501- 99,106,104,108,102,100, 16-502-114,117,118,111,113,112,119,120,116,115, 16- 505,139,133,141,135,137,138,143,144,142,136,16- 5062,22,26,4,8,10,12,20,28,149,147,16,151,14,30,153,18,6,24 16- 507,49,42,46,44,57,51,36,48,33,55,56,47,38,50,54,53,40,34,58,52 16-508- 63,59,65,61,64,68,69,67,66,70 16-509,71,16-510-89,98,87,83,81,76,92,77,75,94,85,90,79,73	3500	
112	ಬಿ. ವೆಂಕಟೇಶ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 579, 581) (ಶ್ರೀನಿವಾಸ ನಗರ) (ವಸತಿಯೇತರ-ವಾಣಿಜ್ಯ)	4500	
113	ಕೆ.ಹೆಚ್.ಬಿ. ಕಾಲೋನಿ (ಸ.ನಂ. 582,583,666/1)	3500	
114	ಕೆ.ಹೆಚ್.ಬಿ. ಕಾಲೋನಿ (ಸ.ನಂ. 582,583,666/1) (ವಸತಿಯೇತರ-ವಾಣಿಜ್ಯ)	4800	
115	ಆಶ್ರಯ ಕಾಲೋನಿ	2700	
116	ಆಶ್ರಯ ಕಾಲೋನಿ (ವಸತಿಯೇತರ-ವಾಣಿಜ್ಯ)	4500	
117	ಕೆಂಗವ್ವನ ತೋಟ (ಅಬ್ದುಲ್ ವಹಾಬ್ ಸಾಬ್)	3500	3500
118	ಕೆಂಗವ್ವನ ತೋಟ (ಅಬ್ದುಲ್ ವಹಾಬ್ ಸಾಬ್) (ವಸತಿಯೇತರ-ವಾಣಿಜ್ಯ)	4500	4500
119	ಆರ್. ಕುಮಾರ ಸ್ವಾಮಿ ವಸತಿ ವಿನ್ಯಾಸ (ಸ.ನಂ. 684)	3500	
120	ಆರ್. ಕುಮಾರ ಸ್ವಾಮಿ ವಸತಿ ವಿನ್ಯಾಸ (ಸ.ನಂ. 684) (ವಸತಿಯೇತರ-ವಾಣಿಜ್ಯ)	4500	
121	ಎನ್.ಎಂ. ನಬಿ ವಸತಿ ವಿನ್ಯಾಸ (ಸ.ನಂ. 593/1 ವಿ. 2.57)	3500	

122	ಎನ್.ಎಂ. ನಬಿ ವಸತಿ ವಿನ್ಯಾಸ (ಸ.ನಂ. 593/1 ವಿ. 2.57) (ವಸತಿಯೇತರ-ವಾಣಿಜ್ಯ)	4500	
123	ಮಹಮ್ಮದ್ ರಫಿ ವಸತಿ ವಿನ್ಯಾಸ	3400	
124	ಮಹಮ್ಮದ್ ರಫಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
125	ಜಿ. ರಾಘವೇಂದ್ರ ಶೆಟ್ಟಿ ವಸತಿ ವಿನ್ಯಾಸ 19-3-151,183,187,155,157,161,181,165,169,185,163,171, 19-9-65 19-3-153,175,35M,35F,189,201,35C,193C,193A,167,191,195B,203, 125,195,197,35C,35E,125B, 125A,35I,145,195A,35J, 35K,149,173,35G,199,193B,193,35N,35H 19-501-3,7, 19-502-18	3500	
126	ಜಿ. ರಾಘವೇಂದ್ರ ಶೆಟ್ಟಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
127	ಜಿ.ಕೆ. ಸಿರಿಯಪ್ಪ ವಸತಿ ವಿನ್ಯಾಸ ಸ.ನಂ. (798/ಡಿ) ಹೊಸಹಳ್ಳಿ ರಸ್ತೆ	3300	
128	ಮಲ್ಲಾಪುರದ ಭರಮಪ್ಪ ವಸತಿ ವಿನ್ಯಾಸ (ಸ.ನಂ. 673) (ಎನ್.ಹೆಚ್-13, ಬೆಂಗಳೂರು ರಸ್ತೆ)	3800	
129	ಮಲ್ಲಾಪುರದ ಭರಮಪ್ಪ ವಸತಿ ವಿನ್ಯಾಸ (ಸ.ನಂ. 673) (ಎನ್.ಹೆಚ್-13, ಬೆಂಗಳೂರು ರಸ್ತೆ) (ವಸತಿಯೇತರ-ವಾಣಿಜ್ಯ)	4500	
130	ಬಿ. ಶ್ರೀಧರ ವಸತಿ ವಿನ್ಯಾಸ (ಸ.ನಂ. 674/ಬಿ)	3800	
131	ಕೆ. ಸುನಿಲ್ ಕುಮಾರ್ ವಸತಿ ವಿನ್ಯಾಸ (ಸ.ನಂ. 776)	3800	
	4ನೇ ವಾರ್ಡ್		
132	ಅಂಬಿಕಾ ಭವನ ಮೀರಾಲಂ ಟಾಕೀಸ್ ಮಹದೇವ ಇವರ ಮನೆಯವರೆಗೆ.		5000
133	ಅಂಬಿಕಾ ಭವನ ಮೀರಾಲಂ ಟಾಕೀಸ್ ಮಹದೇವ ಇವರ ಮನೆಯವರೆಗೆ. (ವಸತಿಯೇತರ-ವಾಣಿಜ್ಯ)		6000
134	ಮಹದೇವ ಇವರ ಮನೆಯಿಂದ ಓಬಣ್ಣ ಗಂಗಾ ಜ್ಯೂವೆಲ್ಲರ್ಸ್ ಇವರ ಮನೆ,		4000
135	ಮಹದೇವ ಇವರ ಮನೆಯಿಂದ ಓಬಣ್ಣ ಗಂಗಾ ಜ್ಯೂವೆಲ್ಲರ್ಸ್ ಇವರ ಮನೆ, (ವಸತಿಯೇತರ-ವಾಣಿಜ್ಯ)		4900
136	ಆಜಾದ್ ನಗರ ರೋಡ್, 4-104-1,11,9,15,5,7,3,19,17,13 ಏರ್‌ಟೆಲ್ ಟವರ್ ರೋಡ್ 4-107-13,23,31,17,29,7,1,27,21,25, ಸ್ಟಾಂಫ್ ಬಾಷಾಸಾಬ್ ಓಣಿ, ಕೃಷ್ಣ ಮೂರ್ತಿ ಶೆಟ್ಟಿ (ಗೂನ್ ಶೆಟ್ಟಿ)		3300
137	ಆಜಾದ್ ನಗರ ರೋಡ್, ಏರ್‌ಟೆಲ್ ಟವರ್ ರೋಡ್, ಸ್ಟಾಂಫ್ ಬಾಷಾಸಾಬ್ ಓಣಿ, ಕೃಷ್ಣ ಮೂರ್ತಿ ಶೆಟ್ಟಿ (ಗೂನ್ ಶೆಟ್ಟಿ) (ವಸತಿಯೇತರ-ವಾಣಿಜ್ಯ)		4500

155	ಕೊಟ್ಟೂರು ರಸ್ತೆ 7-5-51		3300
156	ಕೊಟ್ಟೂರು ರಸ್ತೆ ಎಡಭಾಗ, (ವಸತಿಯೇತರ-ವಾಣಿಜ್ಯ)		4500
157	ಮಾಳಿಗೇರ ಓಣಿ. 7-5-41,47,51,39,37,41ಚಿ,43,45,49,57,53,55,59		3000
158	ಮಾಳಿಗೇರ ಓಣಿ. (ವಸತಿಯೇತರ-ವಾಣಿಜ್ಯ)		4500
159	ಏರ್‌ಟೆಲ್ ಟವರ್ ರಸ್ತೆ 7-107-8,7-104-29ಚಿ,29,31ಚಿ,33,33ಚಿ,3, ದರ್ಗದ ಗುಡಿ ಹತ್ತಿರದ ಪ್ರದೇಶ.		3200
160	ಏರ್‌ಟೆಲ್ ಟವರ್ ರಸ್ತೆ ಬಲಭಾಗ, ದರ್ಗದ ಗುಡಿ ಹತ್ತಿರದ ಪ್ರದೇಶ. (ವಸತಿಯೇತರ-ವಾಣಿಜ್ಯ)		4600
161	ಆಜಾದ್ ನಗರ ಪಶ್ಚಿಮ ದಿಕ್ಕಿನ ರಸ್ತೆ 2-103-2, 2-103-4, 7-105-4ಎ,88ಬಿ264ಬಿ7-508-1, ಬಿ.ಸಿ.ಎಂ. ಹಾಸ್ಟೆಲ್ ಮನೆಯಿಂದ ಕಂಪ್ಲಿ ಹಬೀಬ್ ಸಾಬ್ ಮನೆ ಮೂಲಕ ಮುಂದುವರೆದು ಎನ್.ಹೆಚ್-13 ರವರೆಗೆ.		3200
162	ಆಜಾದ್ ನಗರ ಪಶ್ಚಿಮ ದಿಕ್ಕಿನ ರಸ್ತೆ ಬಿ.ಸಿ.ಎಂ. ಹಾಸ್ಟೆಲ್ ಮನೆಯಿಂದ ಕಂಪ್ಲಿ ಹಬೀಬ್ ಸಾಬ್ ಮನೆ ಮೂಲಕ ಮುಂದುವರೆದು ಎನ್.ಹೆಚ್-13 ರವರೆಗೆ. (ವಸತಿಯೇತರ-ವಾಣಿಜ್ಯ)		4600
163	ವಡ್ಡರ ಮನೆಗಳು,		3000
164	ವಡ್ಡರ ಮನೆಗಳು, (ವಸತಿಯೇತರ)		4500
165	ಹೊಸಪೇಟೆ ರಸ್ತೆ 5-1-104,5-1-100,5-1-96A,194,115,98,		4500
ವಸತಿ ವಿನ್ಯಾಸಗಳು			
166	ಮಹಮ್ಮದ್ ರಫಿ ವಸತಿ ವಿನ್ಯಾಸ		3400
167	ಮಹಮ್ಮದ್ ರಫಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)		4600
168	ŞÜÈó. ĀŌæÜÈå ಇವರ ವಸತಿ ವಿನ್ಯಾಸ 302A 302B ವಸತಿ ವಿನ್ಯಾಸ		3800
6ನೇ ವಾರ್ಡ್			
169	ರೇಣುಕಾ ಕಾಲೇಜ್ ಹಿಂಭಾಗ ಮತ್ತು ರಸ್ತೆ, ಊರಮ್ಮನ ಬಾವಿ ಹತ್ತಿರ, ಬಿ.ಬಿ. ತಾಂಡ ರಸ್ತೆ 17-2-11 18-2-4,14-16 18-2-12,8,14,18B,14A,12B,16,6, ಸಮಾಜ ಕಲ್ಯಾಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣ ಇಲಾಖೆ.		3000

170	ರೇಣುಕಾ ಕಾಲೇಜ್ ಹಿಂಭಾಗ ಮತ್ತು ರಸ್ತೆ, ಊರಮ್ಮನ ಬಾವಿ ಹತ್ತಿರ, ಬಿ.ಬಿ. ತಾಂಡ ರಸ್ತೆ, ಸಮಾಜ ಕಲ್ಯಾಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣ ಇಲಾಖೆ. (ವಸತಿಯೇತರ-ವಾಣಿಜ್ಯ)		4500
171	ಸಂತ ಮೈಖೆಲ್ ಚರ್ಚ್, ವಲಯ ಅರಣ್ಯ ಇಲಾಖಾ ಕಛೇರಿ, ಬಳ್ಳಾರಿ ರಸ್ತೆವರೆಗೆ.		3300
172	ಸಂತ ಮೈಖೆಲ್ ಚರ್ಚ್, ವಲಯ ಅರಣ್ಯ ಇಲಾಖಾ ಕಛೇರಿ, ಬಳ್ಳಾರಿ ರಸ್ತೆವರೆಗೆ. (ವಸತಿಯೇತರ-ವಾಣಿಜ್ಯ)		4500
173	ಪೋಲೀಸ್ ವಸತಿ ಗೃಹಗಳು, 5-4-1 ಆರ್.ಕೆ. ಟವರ್.		4500
174	ಪೋಲೀಸ್ ವಸತಿ ಗೃಹಗಳು, ಆರ್.ಕೆ. ಟವರ್. (ವಸತಿಯೇತರ-ವಾಣಿಜ್ಯ)		6500
175	ನೂರಾನಿ ಮಸೀದಿ 5-521-91,86,87,81,79,77,85,75,89,88,89ಅ 84,83, ಜೂಗಲರ ಬಡಾವಣೆ,		3200
176	ನೂರಾನಿ ಮಸೀದಿ, ಜೂಗಲರ ಬಡಾವಣೆ, (ವಸತಿಯೇತರ-ವಾಣಿಜ್ಯ)		5000
177	ಕೋರಕಣ ಅಡ್ಡ ರಸ್ತೆ 5-101-31,43,47,15,39A,5,39,31,33,37,45,5,5-101-725,39D,9,11,39B,35,21,39C, 5-10-1,19,17,23,27		3200
178	ವೀರಭದ್ರೇಶ್ವರ ಚಿತ್ರ ಮಂದಿರ ಊರಮ್ಮ ಬಾವಿ ರಸ್ತೆ, ಹೊಸಪೇಟೆ ರಸ್ತೆ 5-7--29,39,5,35,13,21,23,33,41,51, 5-7-19,77,3,49,43,1,17,7,45,25,11,47,75,53,27,15,31,27,55,9		3500
179	ವಸತಿಯೇತರ (ವಾಣಿಜ್ಯ)		5500
180	ಕಂಡಕ್ಷರ್ ಖಾನಾವಳಿ, 7ನೇ ವಾರ್ಡ್ ಸ.ಹಿ.ಪ್ರ. ಶಾಲೆ ರೇಣುಕಾ ಹೈಸ್ಕೂಲ್ ಸಮಾಜ ಕಲ್ಯಾಣ ಇಲಾಖೆ ಕಛೇರಿ ವರೆಗೆ		3300
181	ವಸತಿಯೇತರ (ವಾಣಿಜ್ಯ)		4500
ವಸತಿ ವಿನ್ಯಾಸಗಳು			
182	ಬಿ. ಲಕ್ಷ್ಮಿದೇವಿ ವಸತಿ ವಿನ್ಯಾಸ (ಸ.ನಂ. 358/ಎ, ಬಿಬಿ ತಾಂಡ ರಸ್ತೆ) 17-502-16,14,77,71,63,43,41,31,19,78,76, 64,56,26,40,34,38,75,79,55,57,47,49,80,82,18,48,21,67 ,12,88,73,65,85,83,60,93,33,92,69,53,87,81, 84,72,51,45,23,59,42,58,89,50,68,90,44,46,22,91,39,10,28,36,66,62,54,52,25,86,74,70,29,27,9,24,20,3 7,35, 17-503-143,97,107,117,135,95,129,98,96,125,131, 137,104,100,101,105, 115,113,106,119, 99,102,139,123,112,114,121,109,141, 122,110,111, 133,120,108,103,136	3300	
183	ಬಿ. ಲಕ್ಷ್ಮಿದೇವಿ ವಸತಿ ವಿನ್ಯಾಸ (ಸ.ನಂ. 358/ಎ, ಬಿಬಿ ತಾಂಡ ರಸ್ತೆ) (ವಸತಿಯೇತರ-ವಾಣಿಜ್ಯ)	4500	
184	ಚನ್ನಪ್ಪ ಶೆಟ್ಟಿ ವಸತಿ ವಿನ್ಯಾಸ	3300	

185	ಚನ್ನಪ್ಪ ಶೆಟ್ಟಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
186	ಓಬನಗೌಡ್ರ ವಸತಿ ವಿನ್ಯಾಸ	3400	
187	ಓಬನಗೌಡ್ರ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
188	ಲೋಕನಗೌಡ್ರ, ಚನ್ನವೀರನ ಗೌಡ್ರ ವಸತಿ ವಿನ್ಯಾಸ (ಸ.ನಂ. 562) 5-512-139,137,144,146,142, 141,351,350,356,355,355A, 353,349,354,352,145 5-517-373,371,367,369,373C,373B,373A-515 158,156,164,166, 170,162,160,172A,168A,168B,172B,168,172B,168,172, 171,169,155,167,159	3400	
189	ಲೋಕನಗೌಡ್ರ, ಚನ್ನವೀರನ ಗೌಡ್ರ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
190	ಸಿದ್ರಾಮನಗೌಡ್ರ ವಸತಿ ವಿನ್ಯಾಸ	3400	
191	ಸಿದ್ರಾಮನಗೌಡ್ರ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
192	ಎನ್.ಟಿ. ಬೊಮ್ಮಣ್ಣ ವಸತಿ ವಿನ್ಯಾಸ (ಸ.ನಂ. 522/2 ವಿ. 2.00) 18-7-91,18-7-93,18-7-93,18-7-91,18-7-99A,18-7-95,97,99,101,103,105,107,109,91 18-7-99-20,5,22,11,23,10,27,42,49,29	3300	
193	ಎನ್.ಟಿ. ಬೊಮ್ಮಣ್ಣ ವಸತಿ ವಿನ್ಯಾಸ (ಸ.ನಂ. 522/2 ವಿ. 2.00) (ವಸತಿಯೇತರ-ವಾಣಿಜ್ಯ)	4500	
194	ಸಂದೀಪ್ ಪಾಟೀಲ್ ವಸತಿ ವಿನ್ಯಾಸ	3500	
195	ಸಂದೀಪ್ ಪಾಟೀಲ್ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
196	ಕೆ.ಹೆಚ್. ವೀರನಗೌಡ ವಸತಿ ವಿನ್ಯಾಸ	3500	
197	ಕೆ.ಹೆಚ್. ವೀರನಗೌಡ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
198	ಐಲಿ ವೀರಣ್ಣ ವಸತಿ ವಿನ್ಯಾಸ	3400	
199	ಐಲಿ ವೀರಣ್ಣ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
200	ಭಕ್ತವತ್ಸಲ ಶೆಟ್ಟಿ ವಸತಿ ವಿನ್ಯಾಸ (ಸ.ನಂ.549 550/ಡಿ) (ವಸತಿಯೇತರ-ವಾಣಿಜ್ಯ)	4600	
201	ಎಂ.ಪಿ. ಸಿಂದ್ಯೆ ವಸತಿ ವಿನ್ಯಾಸ	3300	
202	ಎಂ.ಪಿ. ಸಿಂದ್ಯೆ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
203	ಐಲಿ ಅಯ್ಯಣ್ಣ ವಸತಿ ವಿನ್ಯಾಸ (ಸ.ನಂ. 556ಎ)	3500	

204	ಐಲಿ ಅಯ್ಯುಣ್ಣ ವಸತಿ ವಿನ್ಯಾಸ (ಸ.ನಂ. 556ಎ) (ವಸತಿಯೇತರ-ವಾಣಿಜ್ಯ)	4500	
205	ಎ. ನಾಗರಾಜ ವಸತಿ ವಿನ್ಯಾಸ (ಸ.ನಂ. 336,338ಎ) (ಕೂಡ್ಲಿಗಿ-ಹೊಸಪೇಟೆ ರಸ್ತೆ)	3800	
206	ಸಿ. ಮಲ್ಲೇಶ ಸಿ. ಕೊಟ್ಟೇಶ್ವರ, ಸಿ. ಮಹಾಂತೇಶ ವಸತಿ ವಿನ್ಯಾಸ (ಸ.ನಂ. 730ಎ/1,730ಸಿ/1)	3800	
207	ಜೂಗಲರ ನಿಂಗಮ್ಮ ವಸತಿ ವಿನ್ಯಾಸ (ಸ.ನಂ. 551ಎ/1ಬಿ)	3500	
208	ŠÜÈó. ĀŌæÜÈå ಇವರ ವಸತಿ ವಿನ್ಯಾಸ 302A 302B ವಸತಿ ವಿನ್ಯಾಸ	3600	
209	ಜಿ.ಮಹಾದೇವಗೌಡ ಇವರ ವಸತಿ ವಿನ್ಯಾಸ ಸ.ನಂ:335 334 335/33 35/2	3600	
210	ಅಬ್ದುಲ್ ವಾರಿಸ್ ಇವರ ವಸತಿ ವಿನ್ಯಾಸ ಸ.ನಂ:	3600	
	7ನೇ ವಾರ್ಡ್		
211	ರಿಲಯನ್ಸ್ ಟವರ್, ಸ.ಕೆ.ಪ್ರಾ. ಶಾಲೆ, ಕೋರಕಣ, ಕೋರಕಣ ರಸ್ತೆ 1-101- ,2,38,48,36,32,10,46,28,20,24,50,12A,14,16,26A,4,30,34,8,26, ಹೊಸಪೇಟೆ ರಸ್ತೆ 1-1-46 72,34,8,6,2.18,80,68,10,66,54,36,30,28,14,26,64,84,12,40,48,4,28a,70,82,20,74,62,4a,26a,50,4 2,38,18a,76,50a,16a,52,24,16		3300
212	ರಿಲಯನ್ಸ್ ಟವರ್, ಸ.ಕೆ.ಪ್ರಾ. ಶಾಲೆ, ಕೋರಕಣ, ಕೋರಕಣ ರಸ್ತೆ, ಹೊಸಪೇಟೆ ರಸ್ತೆ, (ವಸತಿಯೇತರ-ವಾಣಿಜ್ಯ)		4500
213	ಎನ್.ಜಿ. ಶ್ರೀನಿವಾಸ ಶೆಟ್ಟಿ ಗಂಗಣ್ಣ ರಾಮಣ್ಣ ಇವರ ಮನೆ, ಲಕ್ಷ್ಮೀನಾರಾಯಣ ಶೆಟ್ಟಿ ಇವರ ಬಟ್ಟೆ ಅಂಗಡಿ, ವೆಂಕಟೇಶ್ವರ ದೇವಸ್ಥಾನ, ಸ್ನೇಹ ಸಂಸ್ಥೆ, ವಾಸವಿ ಕಲಾಣ ಮಂಟಪದವರೆಗೆ, ಮದಕರಿ ವೃತ್ತ ಎಡಭಾಗ.		4000
214	ಎನ್.ಜಿ. ಶ್ರೀನಿವಾಸ ಶೆಟ್ಟಿ ಗಂಗಣ್ಣ ರಾಮಣ್ಣ ಇವರ ಮನೆ, ಲಕ್ಷ್ಮೀನಾರಾಯಣ ಶೆಟ್ಟಿ ಇವರ ಬಟ್ಟೆ ಅಂಗಡಿ, ವೆಂಕಟೇಶ್ವರ ದೇವಸ್ಥಾನ, ಸ್ನೇಹ ಸಂಸ್ಥೆ, ವಾಸವಿ ಕಲಾಣ ಮಂಟಪದವರೆಗೆ, ಮದಕರಿ ವೃತ್ತ ಎಡಭಾಗ. (ವಸತಿಯೇತರ-ವಾಣಿಜ್ಯ)		5500
215	ನೂರಾನಿ ಮಸೀದಿ ಹಿಂದಿನ ಲೇಟ್ ಅಬ್ದುಲ್ ಖಾದರ್ ಸಾಬ್ (ಖಾನ್ ಸಾಬ್ ಮನೆ) ಮನೆಯಿಂದ ದತ್ತಣ್ಣ ಶೆಟ್ಟಿ ಇವರ ಮನೆ, ಗಂಟ ಸತ್ಯನಾರಾಯಣ ಶೆಟ್ಟಿ ಮನೆ, ಹಳೇ ಬಸ್ ನಿಲ್ದಾಣ, ವೆಂಕಟೇಶ್ವರ ಬೀದಿ ಹೊಸಪೇಟೆ ರಸ್ತೆ ಬಲಭಾಗ 5-520 - 5,28,10B,24,22,12,6,18,26A,10,1,6C,10A,7,3,14,20,13,8,6A,6B,26,4,6D,10C ಕೋರಕಣ ಏರಿಯಾ.		3300

೭೧೪

216	ನೂರಾನಿ ಮಸೀದಿ ಹಿಂದಿನ ಲೇಟ್ ಅಬ್ದುಲ್ ಖಾದರ್ ಸಾಬ್ (ಖಾನ್ ಸಾಬ್ ಮನೆ) ಮನೆಯಿಂದ ದತ್ತಣ್ಣ ಶೆಟ್ಟಿ ಇವರ ಮನೆ, ಗಂಟಿ ಸತ್ಯನಾರಾಯಣ ಶೆಟ್ಟಿ ಮನೆ, ಹಳೇ ಬಸ್ ನಿಲ್ದಾಣ, ವೆಂಕಟೇಶ್ವರ ಬೀದಿ ಹೊಸಪೇಟೆ ರಸ್ತೆ ಬಲಭಾಗ ಕೋರಕಣ ಏರಿಯಾ. (ವಸತಿಯೇತರ-ವಾಣಿಜ್ಯ)		4500
217	ವಾಸವಿ ಕಲ್ಯಾಣ ಮಂಟಪದಿಂದ ಬಿ.ಎಸ್. ಆನಂದ ಬಾಬು ಮನೆ,		4000
218	ವಾಸವಿ ಕಲ್ಯಾಣ ಮಂಟಪದಿಂದ ಬಿ.ಎಸ್. ಆನಂದ ಬಾಬು ಮನೆ, (ವಸತಿಯೇತರ-ವಾಣಿಜ್ಯ)		5000
219	Š.Äæ~µā²µæ ಇವರ ವಸತಿ ವಿನ್ಯಾಸ 366 338A ವಸತಿ ವಿನ್ಯಾಸ		3800

8ನೇ ವಾರ್ಡ್

220	ಹಳೇ ಎಸ್.ಬಿ.ಎಂ. ಬ್ಯಾಂಕ್, ಹಳೇ ಬಸ್‌ನಿಲ್ದಾಣ ಮದಕರಿ ವೃತ್ತ, ಹೊಸಪೇಟೆ ರಸ್ತೆ, ಕೊಟ್ಟೂರು ರಸ್ತೆ 2-5-6,33,9,11,25,33,29, 2-3-2,17,23, 2-3-8,2-3-6,7,13,5,27,2-3-10,19,15A,1,15,2-5-31,2-3-4,2-5-21 3-5-40,44,18,38,46,32,42,10,12,26,3-5-28,8,6,34,60,14,36 ಎನ್.ಜಿ. ಶ್ರೀನಿವಾಸ ಶೆಟ್ಟಿ ಮನೆಯವರಿಗೆ.		4000
221	ಹಳೇ ಎಸ್.ಬಿ.ಎಂ. ಬ್ಯಾಂಕ್, ಹಳೇ ಬಸ್‌ನಿಲ್ದಾಣ ಮದಕರಿ ವೃತ್ತ, ಹೊಸಪೇಟೆ ರಸ್ತೆ, ಕೊಟ್ಟೂರು ರಸ್ತೆ, ಎನ್.ಜಿ. ಶ್ರೀನಿವಾಸ ಶೆಟ್ಟಿ ಮನೆಯವರಿಗೆ. (ವಸತಿಯೇತರ-ವಾಣಿಜ್ಯ)		7000
222	ಆಜಾದ್ ನಗರ, ಅಜಾದ್ ನಗರ ಮುಖ್ಯ ರಸ್ತೆ		3500
223	ಆಜಾದ್ ನಗರ, ಅಜಾದ್ ನಗರ ಮುಖ್ಯ ರಸ್ತೆ (ವಸತಿಯೇತರ-ವಾಣಿಜ್ಯ)		5000
224	ತೂಗದಲರ ಓಣಿ,		3000
225	ತೂಗದಲರ ಓಣಿ, (ವಸತಿಯೇತರ-ವಾಣಿಜ್ಯ)		5000
226	ಹೊಸಪೇಟೆ ರಸ್ತೆ 3-1-49,45,1,5,41,43,9 ಲಕ್ಷ್ಮೀ ಬಜಾರ್, 3-1223,13,18,9,19,17,15,7,3,11,24,22,5,20, ಮೇನಬಾಯ್ಸ್ ಹೈಸ್ಕೂಲ್ ಹತ್ತಿರ, ಸರ್ಕಾರಿ ಆಸ್ಪತ್ರೆ ವಸತಿ ಗೃಹಗಳು ಒಳಗೊಂಡಂತೆ ಬಿ.ಎಸ್. ಆನಂದಬಾಬು ಇವರ ಐಸ್ ಕ್ರೀಮ್ ಫ್ಯಾಕ್ಟರಿಯ ಮೂಲಕ ಎಸ್.ಬಿ.ಎಂ. ಬ್ಯಾಂಕ್ ಕಾಂಪೌಂಡು,		6000

೒೦೫

227	<p>ಹೂಸಪೇಟೆ ರಸ್ತೆ 3-1-49,45,1,5,41,43,9 ಲಕ್ಷ್ಮೀ ಬಜಾರ್, 3-1223,13,18,9,19,17,15,7,3,11,24,22,5,20, ಮೇನಬಾಯ್ಸ್ ಹೈಸ್ಕೂಲ್ ಹತ್ತಿರ, ಸರ್ಕಾರಿ ಆಸ್ಪತ್ರೆ ವಸತಿ ಗೃಹಗಳು ಒಳಗೊಂಡಂತೆ ಬಿ.ಎಸ್. ಆನಂದಬಾಬು ಇವರ ಐಸ್ ಕ್ರೀಮ್ ಫ್ಯಾಕ್ಟರಿಯ ಮೂಲಕ ಎಸ್.ಬಿ.ಎಂ. ಬ್ಯಾಂಕ್ ಕಾಂಪೌಂಡು,</p>		7000
9ನೇ ವಾರ್ಡ್			
228	<p>ಕೆ.ಕೆ. ಹಟ್ಟಿ, 31-4-262B,270,296,254A,232A,230,220D,282,266,260,226A,220,218, 218A,232C,230B,226D,232B,218F,226,258,218C,232D,226B,216,218E,232E,292,288,226C,220A,264A,264,262A,218D,220B,256,232,290,254,218B,258A,260A,224,268,222,228,230A,262,220C 31-201-2031-502-33, 31504-93,89,91, 31-505-51,52,53,54,56, 31506-111A,111 31-507-115,125B,124,119,125,129,127,121,126,146,119A,125A, 113,136,133,117,114,128A, 130,122,140,134,131,142,126A,16,138,144,120,135 31-508-189,181,188,183,180,190,190A,191, 192,178,186,194,182,185,177,182A,18431-510-255B,255C,279, 316,256A,165,286,279A,289,293A, 301,285A,299,312,280,278,279B,266,261,255A,238, 265,325,306,307,254,328,320,251,330,268B,290,240A,285,258,252,324,326,319,318,281,262,314,249, 315,288,285B,291,323,289A,301,285A,299,312,280,278,279B,266,261,255A,281A,232,272,277,322,308,248,256,264,297,</p>		2500
229	<p>ಕೆಕೆ ಹಟ್ಟಿ: 31-510-310,257,305,327,321,313,268,246,293,281A,295,287,276,284,269,255,273,271,250,268A,303 31-511-342,344A,339,340,341A,341,341B 31-512-364A,369,369C,356,358,366B,366A,369A,367,370A,364,362A,362,364B,367B,368,360,364C,370, 367A, 369B,366, 31-513-392,391,388,385,379,394,380,373,372,382,390,389,374,376,395, 384,393,386,378,371,383,387,377,381,375,396, 31-515-438,443,423,421,432,431,426,435,429,425,424,439, 445,422,440,442,434,428,427, 444,436,430,437,441, 433, 31-516-469,449,455,464,470,463,461,459,447,462, 466,453,452,467,454,460,451,465,456,448,457,458,457,468,450, 31-520-334,336, 31-521-338, 31-522-471, 31-523-346,350,348, 31-524-351,354, 301A,352, 31-525-155,154,176,174,152,167A,169,172,149,167,150,170,</p>		2500

230	<p>ಕೆ.ಕೆ. ಹಟ್ಟಿ, 10,257,305,327,321,313,268,246,293,281A,295,287,276,284,269,255,273,271,250,268A,303 31-511-342,344A,339,340,341A,341,341B 31-512-364A,369,369C,356,358,366B,366A,369A, 367,370A,364,362A,362,364B,367B,368,360,364C,370, 367A, 369B,366, 31-513- 392,391,388,385,379,394,380,373,372,382,390,389,374,376,39 5,384,393,386,378,371,383 , 387,377,381,375,396, 31-515-438,443,423,421,432,431,426,435,429, 425,424,439,445,422,440,442,434, 428,427,444,436,430,437,441, 433, 31-516- 469,449,455,464,470,463,461,459, 447,462,466,453,452,467,454,460,451,465,456, 448,457,458,457,468,450, 31-520-334,336, 31-521-338,31-522-471, 31-523-346,350,348, 31-524- 351, 354, 301A,352,31-525-155,154,176,174,152,167A,169,172,149, 167,150,170 31-526- 58,62,60,61,57, 31-527-196, 31-528-198, 31-529-210, 68,206,199,84,76,74,71,204, 208,77,88,75,69,70,64,66,200,158,79,69A, 86,80,202,74A,82,205,63,69B,72, 31-530- 211,218,221,214A,212,223,224,222,220,216,214, 215,230,229,226,214B,221,212A, 31-531- 109A,103A,99,105,105A,96,109,101,100,107,107B,103,97,107A</p>		2500
231	10ನೇ ವಾರ್ಡ್		
232	<p>ಲಕ್ಷ್ಮೀ ಬಜಾರ್ ಎಡ ಮತ್ತು ಬಲಭಾಗ, 10-12-32,10-12-44,10-12-48,10-12-51,10-12-65,10-12-67,10-12-76,10-12- 35,10-12-61,10-12-28,10-12-30,10-12-38,10-12-60,10-12-40,10-12-40a,10-12-27,10-12-51,10-12-57,10-12-32,10- 12-62,10-12-25,10-12-79,10-12-68,10-12-39,10-12-37,10-12-26,10-12-64,10-12-47,10-12-33,10-12-29, 10-12- 52,10-12-77,10-12-65,10-12-72,10-12-81,10-12-50,10-12-76,10-12-31,10-12-56,10-12-75,10-12-74,10-12-41,10- 12-73,10-12-69,10-12-58,10-12-34,10-12-44,10-12-70,10-12-42,10-12-43,10-12-53,10-12-54,10-12-67,10-12- 46,10-12-48 ಸಂತೆ ಮೈದಾನ 3-106-30, 3-106-30J, 3-106-16, 3-106-22, 3-106-20, 3-106-18, 3-106-31, 3-106-3, 3-106-23, 3-106-5, 3-106-7, 3-106-33, 3-106-27, 3-106-1, 3-106-11, 3-106-9, 3-106-13, 3-106-25</p>		6000
233	ಲಕ್ಷ್ಮೀ ಬಜಾರ್ ಎಡ ಮತ್ತು ಬಲಭಾಗ, ಸಂತೆ ಮೈದಾನ (ವಸತಿಯೇತರ-ವಾಣಿಜ್ಯ)		7000
234	ಡೊಂಬರ ಓಣಿ, ಚಲವಾದಿಯವರ ಓಣಿ, ದರ್ಗಾದ ಗರಡಿ ಮನೆ		3000
235	ಡೊಂಬರ ಓಣಿ, ಚಲವಾದಿಯವರ ಓಣಿ, ದರ್ಗಾದ ಗರಡಿ ಮನೆ (ವಸತಿಯೇತರ-ವಾಣಿಜ್ಯ)		4500
236	ಹಳೇ ಅಗ್ನಿಶಾಮಕ ದಳ, ಪೋಸ್ಟ್ ಆಫೀಸ್, ಬಿ.ಡಿ.ಸಿ.ಸಿ ಬ್ಯಾಂಕ್, ಉರ್ದು ಹೈಸ್ಕೂಲ್		3500
237	ಹಳೇ ಅಗ್ನಿಶಾಮಕ ದಳ, ಪೋಸ್ಟ್ ಆಫೀಸ್, ಬಿ.ಡಿ.ಸಿ.ಸಿ ಬ್ಯಾಂಕ್, ಉರ್ದು ಹೈಸ್ಕೂಲ್ (ವಸತಿಯೇತರ-ವಾಣಿಜ್ಯ)		4800
238	ಬ್ರಾಹ್ಮಣರ ಓಣಿ ಎಡಭಾಗ, ಹಳೇ ಸರ್ಕಾರಿ ಆಸ್ಪತ್ರೆ ಹಿಂಭಾಗದ ಏರಿಯಾ, ಸೊಲ್ಲಮ್ಮ ಮಂದಿರದ ಶಾಲೆ, ರಾಟಿ ಕೊಠಡಿಯ ಮನೆಯ ಅಕ್ಕಪಕ್ಕದ ಏರಿಯಾ.		3000

239	ಬ್ರಾಹ್ಮಣರ ಓಣಿ ಎಡಭಾಗ, ಹಳೇ ಸರ್ಕಾರಿ ಆಸ್ಪತ್ರೆ ಹಿಂಭಾಗದ ಏರಿಯಾ, ಸೊಲ್ಲಮ್ಮ ಮಂದಿರದ ಶಾಲೆ, ರಾಟಿ ಕೊತ್ತಪ್ಪನ ಮನೆಯ ಅಕ್ಕಪಕ್ಕದ ಏರಿಯಾ. (ವಸತಿಯೇತರ-ವಾಣಿಜ್ಯ)		4500
240	ಅಂಬಾಡಿ ನಾಗರಾಜ ವಸತಿ ವಿನ್ಯಾಸ (ಸ.ನಂ. 363ಎ/1,364) ಬಂಡೇಬಸಾಪುರ ರಸ್ತೆ)	3300	
11ನೇ ವಾರ್ಡ್			
241	ಊರಮ್ಮನ ಗುಡಿ ಬಲಭಾಗದ ಏರಿಯಾ, ಊರಮ್ಮ ಗುಡಿ ದ್ವಾರ ಬಾಗಿಲು 5-109-30,442ಅ,442 18-109-45ಜಿ ಕೇಶವ ದೇವಸ್ಥಾನ, ತಾಯಮ್ಮನ ಗುಡಿ,		3000
242	ಊರಮ್ಮನ ಗುಡಿ ಬಲಭಾಗದ ಏರಿಯಾ, ಕೇಶವ ದೇವಸ್ಥಾನ, ತಾಯಮ್ಮನ ಗುಡಿ, ಊರಮ್ಮ ಗುಡಿ ದ್ವಾರ ಬಾಗಿಲು (ವಸತಿಯೇತರ-ವಾಣಿಜ್ಯ)		5000
243	ಹೊಸಪೇಟೆ ರಸ್ತೆ ಎಡಭಾಗ, 11-1-71,79,103 ಕೊತ್ತಲಾಂಜನೇಯ ಗುಡಿ ಹಿಂಭಾಗ ಮತ್ತು ಮುಂಭಾಗ ಏರಿಯಾ, ಕೋಟೆ ಏರಿಯಾ,ಹಳೇ ಕಛೇರಿ ಬಗಡಿ ಏರಿಯಾ,		3000
244	ಹೊಸಪೇಟೆ ರಸ್ತೆ ಎಡಭಾಗ, 11-1-71,79,103 ಕೊತ್ತಲಾಂಜನೇಯ ಗುಡಿ ಹಿಂಭಾಗ ಮತ್ತು ಮುಂಭಾಗ ಏರಿಯಾ, ಕೋಟೆ ಏರಿಯಾ, ಹಳೇ ಕಛೇರಿ ಬಗಡಿ ಏರಿಯಾ,		5000
245	ಬ್ರಾಹ್ಮಣರ ಓಣಿ 11-1-91,95,101,79,85,59,73,107,109,85A, 11-1-61,103,57,65A,81,89,105,,97,111,91A, 11-1-87,65,71,69 11-115-52,36,20,52A,48,32,8,50,42,40,11-11538,28,2,56,26,24,22,26A,54,4, 11-115-34, 44,30,46,36A, 11-501-14B,14A,4,13,7,8,8A,11,14,3,1,9,6 11-502-185,24,20,184,191,190, 15,198,194,180A,179,193,199,203,19,27,18,183,188,180,181,186,30,16,192,200,196,17,201,197, 23,21,28,26 11-503-41,46,44,212,214, 213,215,39,48,31,216,42,36,47,40,35,43, 37,34,35,32 11-504-217, 11-506-54,65,56,68,66A,57,59,66,50,61A,66B, 52,61,60,62,51,63,55, 11-508,93,114,99, 102,111,110,104,89,109,97,115,96,113,107,116,105,95,91,103,10 11-509-175,160,138, 128,122,137,163,166,142,134,124A,129A,131,174,152,120,123, 118A,129B,125,165,133,142A,156,139A,140,16,143,168,167,136,148,118B,117,130,124,153,170,127,1 29,145,146,150,118,169,171,147,157,141,119,156A,164,132,173,159,155,139		2800
246	ವಸತಿಯೇತರ (ವಾಣಿಜ್ಯ)		4000
247	ಊರಮ್ಮನ ಗುಡಿ ದ್ವಾರ ಬಾಗಿಲಿನ ಹತ್ತಿರ, ಕೊತ್ತಲಾಂಜನೇಯ ದೇವಸ್ಥಾನ ಗುಡಿ ಮನೆ ವರೆಗೆ.		3000

248	ಊರಮ್ಮನ ಗುಡಿ ದ್ವಾರ ಬಾಗಿಲಿನ ಹತ್ತಿರ, ಕೊತ್ತಲಾಂಜನೇಯ ದೇವಸ್ಥಾನ ಗುಡಿ ಮನೆ ವರೆಗೆ. (ವಸತಿಯೇತರ-ವಾಣಿಜ್ಯ)	4500
249	ಗೌಡು ಓಣಿ ಎಡಭಾಗದ ಮನೆಗಳು, 11-116-42	3000
250	ಗೌಡು ಓಣಿ ಎಡಭಾಗದ ಮನೆಗಳು, (ವಸತಿಯೇತರ-ವಾಣಿಜ್ಯ)	5000
12ನೇ ವಾರ್ಡ್		
251	ಗುಳೇ ಲಕ್ಕಮ್ಮನ ಗುಡಿ ಕಟ್ಟಿ ಏರಿಯಾ, ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ 15-1-129, ಹೊಸಪೇಟೆ ರಸ್ತೆ ಎಡಭಾಗ ಮತ್ತು ಹಿಂದಿನ ಏರಿಯಾ, ಈಶ್ವರ ದೇವಸ್ಥಾನ.	3200
252	ಗುಳೇ ಲಕ್ಕಮ್ಮನ ಗುಡಿ ಕಟ್ಟಿ ಏರಿಯಾ, ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ, ಹೊಸಪೇಟೆ ರಸ್ತೆ ಎಡಭಾಗ ಮತ್ತು ಹಿಂದಿನ ಏರಿಯಾ, ಈಶ್ವರ ದೇವಸ್ಥಾನ. (ವಸತಿಯೇತರ-ವಾಣಿಜ್ಯ)	4000
253	ಗ್ರಾಮ ಚಾವಡಿಯಿಂದ ಮುಂದುವರೆದು ಎಡಭಾಗದ ಏರಿಯಾ	3200
254	ಗ್ರಾಮ ಚಾವಡಿಯಿಂದ ಮುಂದುವರೆದು ಎಡಭಾಗದ ಏರಿಯಾ (ವಸತಿಯೇತರ-ವಾಣಿಜ್ಯ)	4000
255	ಬಂಡೇ ಬಸಾಪುರ ರಸ್ತೆ, ಗ್ರಾಮದ ಚಾವಡಿ, ಗೌಡ ಓಣಿ ಬಲಭಾಗ. ಊರಮ್ಮನ ದ್ವಾರಬಾಗಿಲು, ಹೊಸಪೇಟೆ ರಸ್ತೆ ಎಡಭಾಗದ ಏರಿಯಾ.	3000
256	ಬಂಡೇ ಬಸಾಪುರ ರಸ್ತೆ, ಗ್ರಾಮದ ಚಾವಡಿ, ಗೌಡ ಓಣಿ ಬಲಭಾಗ 11-116-42. ಊರಮ್ಮನ ದ್ವಾರಬಾಗಿಲು, ಹೊಸಪೇಟೆ ರಸ್ತೆ ಎಡಭಾಗದ ಏರಿಯಾ. (ವಸತಿಯೇತರ-ವಾಣಿಜ್ಯ)	4000
257	ಪಶು ವೈದ್ಯಕೀಯ ಆಸ್ಪತ್ರೆ ಏರಿಯಾ ಮತ್ತು ಹಿಂಭಾಗ , ಜಾಮಿಯಾ ಮಸೀದಿ 15-120-40,62,74 ಮೂಲಕ ವರ್ಕಲ್ ಚೌಡಮ್ಮನ ಮನೆಯವರೆಗೆ.	3000
258	ಪಶು ವೈದ್ಯಕೀಯ ಆಸ್ಪತ್ರೆ ಏರಿಯಾ ಮತ್ತು ಹಿಂಭಾಗ , ಜಾಮಿಯಾ ಮಸೀದಿ ಮೂಲಕ ವರ್ಕಲ್ ಚೌಡಮ್ಮನ ಮನೆಯವರೆಗೆ. (ವಸತಿಯೇತರ-ವಾಣಿಜ್ಯ)	4000
13ನೇ ವಾರ್ಡ್		
259	ಕೊಟ್ಟೂರು ರಸ್ತೆ 13-5-65, 13-5-75, 13-5-77, 13-5-71, 13-5-73, 13-5-69, 13-5-85	3300
260	ಕೊಟ್ಟೂರು ರಸ್ತೆ (ವಸತಿಯೇತರ-ವಾಣಿಜ್ಯ)	3800
261	ಶ್ರೀರಾಮನಗರ ಎನ್.ಹೆಚ್.-13 ರಸ್ತೆ	3000
262	ಎನ್.ಹೆಚ್.-13 ರಸ್ತೆ (ವಸತಿಯೇತರ-ವಾಣಿಜ್ಯ)	4000

263	ಸೊಲ್ಲಮ್ಮನ ಗುಡಿ ಬಾವಿ ಮತ್ತು ದೇವಸ್ಥಾನ ಕಲಾಲ್ ಓಣಿ, ಸೊಲ್ಲಮ್ಮ ದೇವಸ್ಥಾನ ಹಿಂಭಾಗ ಮತ್ತು ಮುಂಭಾಗ, ತಳವಾರ ಓಣಿ, ಬೀರಲ ಗುಡ್ಡ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ-13 ರವರೆಗೆ.		3000
264	ಸೊಲ್ಲಮ್ಮನ ಗುಡಿ ಬಾವಿ ಮತ್ತು ದೇವಸ್ಥಾನ ಕಲಾಲ್ ಓಣಿ, ಸೊಲ್ಲಮ್ಮ ದೇವಸ್ಥಾನ ಹಿಂಭಾಗ ಮತ್ತು ಮುಂಭಾಗ, ತಳವಾರ ಓಣಿ, ಬೀರಲ ಗುಡ್ಡ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ-13 ರವರೆಗೆ. (ವಸತಿಯೇತರ-ವಾಣಿಜ್ಯ)		4000
265	ರಾಷ್ಟ್ರೀಯ ಹೆದ್ದಾರಿ-13 ರಿಂದ ಸೊಲ್ಲಮ್ಮನ ಮರ ಅಕ್ವಾಯ್ ಗೇಟ್, ಶ್ರೀರಾಮನಗರ,		3000
266	ರಾಷ್ಟ್ರೀಯ ಹೆದ್ದಾರಿ-13 ರಿಂದ ಸೊಲ್ಲಮ್ಮನ ಮರ ಅಕ್ವಾಯ್ ಗೇಟ್, ಶ್ರೀರಾಮನಗರ, (ವಸತಿಯೇತರ-ವಾಣಿಜ್ಯ)		4500
267	ಫಾತಿಮಾ ಬೀ ವಸತಿ ವಿನ್ಯಾಸ (ಸ.ನಂ. 300/1)	3200	
14ನೇ ವಾರ್ಡ್			
268	ಹೊಸಪೇಟೆ ರಸ್ತೆ ಬಲಭಾಗದ, ಜಾಮಿಯಾ ಮಸೀದಿ ಎಡಭಾಗ, ಪೀರಲ ಮಸೀದಿ.		3000
269	ಹೊಸಪೇಟೆ ರಸ್ತೆ ಬಲಭಾಗದ, ಜಾಮಿಯಾ ಮಸೀದಿ ಎಡಭಾಗ, ಪೀರಲ ಮಸೀದಿ. (ವಸತಿಯೇತರ-ವಾಣಿಜ್ಯ)		5000
270	ಗುಪ್ಪಾಲರ ಓಣಿ, ಚಿರಿಬಿಯವರ ಓಣಿ, 20-1-174, 20-1-182, 20-1-186, 20-1-176, 20-1-166, 20-1-178, 20-1-1, 20-1-9, 20-1-4, 20-1-167, 20-1-192, 20-1-168, 20-1-190, 20-1-165, 20-120-7, 20-120-9, 20-120-45, 20-120-57, 20-120-21, 20-120-23, 20-120-27, 20-120-29, 20-120-53A, 20-120-19, 20-120-31, 20-120-33, 20-120-43, 20-120-5, 20-120-35, 20-120-55, 20-120-71, 20-120-67, 20-120-37, 20-120-17, 20-120-53, 20-120-49, 20-120-25, 20-120-151, 20-120-47, 20-120-73, 20-120-69 ಪೀರಲಗುಡಿ ಏರಿಯಾ. ಕೊರಚರ ಓಣಿ, ಹೊಸಪೇಟೆ ರಸ್ತೆ.		3000
271	ಗುಪ್ಪಾಲರ ಓಣಿ, ಚಿರಿಬಿಯವರ ಓಣಿ, ಪೀರಲಗುಡಿ ಏರಿಯಾ. ಕೊರಚರ ಓಣಿ, ಹೊಸಪೇಟೆ ರಸ್ತೆ. (ವಸತಿಯೇತರ-ವಾಣಿಜ್ಯ)		5000
272	ಮೊಹರಂ ದೇವಸ್ಥಾನ, ಜಾಮಿಯಾ ಮಸೀದಿ. 20-120-71, 20-120-7, 20-120-9, 20-120-45, 20-120-57, 20-120-21, 20-120-23, 20-120-27, 20-120-29, 20-120-53A, 20-120-19, 20-120-31, 20-120-33, 20-120-43, 20-120-5, 20-120-35, 20-120-55, 20-120-71, 20-120-67, 20-120-37, 20-120-17, 20-120-53, 20-120-49, 20-120-25, 20-120-1, 20-120-51, 20-120-47, 20-120-73, 20-120-69		3000
273	ಮೊಹರಂ ದೇವಸ್ಥಾನ, ಜಾಮಿಯಾ ಮಸೀದಿ. (ವಸತಿಯೇತರ-ವಾಣಿಜ್ಯ)		5000
274	ಬಯಲು ಅಂಜನೇಯ ಸ್ವಾಮಿ ದೇವಸ್ಥಾನದ ಎಡಭಾಗದ ಏರಿಯಾ ಮೌನೇಶ್ವರ ಆಚಾರ್ಯ ಮನೆ, ಗಲ್ಲಿಕಟ್ಟೆ ಮನೆವರೆಗೆ.		3000
275	ಬಯಲು ಅಂಜನೇಯ ಸ್ವಾಮಿ ದೇವಸ್ಥಾನದ ಎಡಭಾಗದ ಏರಿಯಾ ಮೌನೇಶ್ವರ ಆಚಾರ್ಯ ಮನೆ, ಗಲ್ಲಿಕಟ್ಟೆ ಮನೆವರೆಗೆ. (ವಸತಿಯೇತರ-ವಾಣಿಜ್ಯ)		4500

276	Ē.ôãÄã/Exðé²µã ×ð°± ವಸತಿ ವಿನ್ಯಾಸ ಸ.ನಂ. 108/2		3400
	15ನೇ ವಾರ್ಡ್		
277	ಗರಡಿ ಮನೆ ಪ್ರದೇಶಗಳು		3000
278	ಗರಡಿ ಮನೆ ಪ್ರದೇಶಗಳು (ವಸತಿಯೇತರ-ವಾಣಿಜ್ಯ)		3500
279	ಕೊಲ್ಲಾರಮ್ಮನ ಕಟ್ಟೆ, ಗುಪ್ಪಾಲರ ಓಣಿ , ಕಾಲ್ಚೆಟ್ಟೆರ ಓಣಿ, ಎದುರು, ಮ್ಯಾಸಗೇರಿ ಪೇಟೆ ಬಸವನಣ್ಣ ಗುಡಿ, ಮುಜಾಹಿದ್ ನಗರ,		3000
280	ಕೊಲ್ಲಾರಮ್ಮನ ಕಟ್ಟೆ, ಗುಪ್ಪಾಲರ ಓಣಿ , ಕಾಲ್ಚೆಟ್ಟೆರ ಓಣಿ, ಎದುರು, ಮ್ಯಾಸಗೇರಿ ಪೇಟೆ ಬಸವನಣ್ಣ ಗುಡಿ, ಮುಜಾಹಿದ್ ನಗರ, (ವಸತಿಯೇತರ-ವಾಣಿಜ್ಯ)		5000
	16ನೇ ವಾರ್ಡ್		
281	ದೇವರಮನಿ ಪೆಟ್ರೋಲ್ ಬಂಕ್, ಐ.ಟಿ.ಐ ಕಾಲೋಜು, ಹೊಸಪೇಟೆ ರಸ್ತೆ. 25-1-227, 22-1-169, 22-1-177A, 22-1-175, 22-1-193B, 22-1-185, 22-1-177, 22-1-189, 22-1-191, 22-1-183, 22-1-187, 22-1-193, 22-1-193A, 22-1-181, 22-1-173, 22-1-176, 22-1-179		3400
282	ದೇವರಮನಿ ಪೆಟ್ರೋಲ್ ಬಂಕ್, ಐ.ಟಿ.ಐ ಕಾಲೋಜು, ಕಾವೇರಿ ನಗರ, ಹೊಸಪೇಟೆ ರಸ್ತೆ. (ವಸತಿಯೇತರ-ವಾಣಿಜ್ಯ)		4800
283	ಮುಜಾಹಿದ್ ನಗರ, 22-123-9, 22-123-3, 22-123-39, 22-123-43, 22-123-17, 22-123-29, 22-123-33, 22-123-37, 22-123-23, 22-123-11, 22-123-1, 22-123-31, 22-123-7, 22-123-5, 22-123-19, 22-123-41		3200
284	ರಾಜೀವ್ ಗಾಂಧಿ ಆಶ್ರಯ ಕಾಲೋನಿ, ಅಂಬೇಡ್ಕರ್ ನಗರ ದ್ವಾರ ಬಾಗಿಲಿನ ಎಡಭಾಗ, (ಹೊಸಪೇಟೆ ರಸ್ತೆ.)		2800
285	ಕುಂಬಾರ ಓಣಿ, ಹರಿಜನ ಕೇರಿ (ಡಾ// ಅಂಬೇಡ್ಕರ್ ನಗರ)		2500
286	ಕುಂಬಾರ ಓಣಿ, ಹರಿಜನ ಕೇರಿ (ಡಾ// ಅಂಬೇಡ್ಕರ್ ನಗರ) (ವಸತಿಯೇತರ-ವಾಣಿಜ್ಯ)		4500
287	ಮುಜಾಹಿದ್ ನಗರ		3200
288	ಮುಜಾಹಿದ್ ನಗರ (ವಸತಿಯೇತರ-ವಾಣಿಜ್ಯ)		4500
289	ಬಯಲು ಆಂಜನೇಯ ದೇವಸ್ಥಾನ, ಪೇಟೆ ಬಸವೇಶ್ವರ ದೇವಸ್ಥಾನ,		3000
290	ಬಯಲು ಆಂಜನೇಯ ದೇವಸ್ಥಾನ, ಪೇಟೆ ಬಸವೇಶ್ವರ ದೇವಸ್ಥಾನ, (ವಸತಿಯೇತರ-ವಾಣಿಜ್ಯ)		4500
291	ರಾಷ್ಟ್ರೀಯ ಹೆದ್ದಾರಿ-13 ರ ರಾಜೀವ್ ಗಾಂಧಿ ನಗರ ಹಿಂಭಾಗದಿಂದ ದೇವರಮನಿ ಫಿಲ್ಡಿಂಗ್ ಸ್ಟೇಷನ್ ವರೆಗೆ		3300

292	ರಾಷ್ಟ್ರೀಯ ಹೆದ್ದಾರಿ-13 ರ ರಾಜೀವ್ ಗಾಂಧಿ ನಗರ ಹಿಂಭಾಗದಿಂದ ದೇವರಮನಿ ಫಿಲ್ಡಿಂಗ್ ಸ್ಟೇಷನ್‌ವರೆಗೆ (ವಸತಿಯೇತರ-ವಾಣಿಜ್ಯ)		4500
17ನೇ ವಾರ್ಡ್			
293	ಕೆ.ಪಿ.ಟಿ.ಸಿ.ಎಲ್ (ಜೆಸ್ಕಾಂ) ಹೊಸ ಕಛೇರಿ, ಎನ್.ಹೆಚ್-13 ರಸ್ತೆ, ಕೆ.ಇ.ಬಿ. ಕಾಲೋನಿ, ಹರಿಜ ಕೇರಿ ಹಿರಿಯ ಪ್ರಾಥಮಿಕ ಶಾಲೆ,		3200
294	ಕೆ.ಪಿ.ಟಿ.ಸಿ.ಎಲ್ (ಜೆಸ್ಕಾಂ) ಹೊಸ ಕಛೇರಿ, ಎನ್.ಹೆಚ್-13 ರಸ್ತೆ, ಕೆ.ಇ.ಬಿ. ಕಾಲೋನಿ, ಹರಿಜ ಕೇರಿ ಹಿರಿಯ ಪ್ರಾಥಮಿಕ ಶಾಲೆ, (ವಸತಿಯೇತರ-ವಾಣಿಜ್ಯ)		4500
295	ಶ್ರೀರಾಮ ನಗರ, 23-5-80, 23-5-82, 23-12-127, 23-12-125, 23-12-133, 23-12-131, 23-118-23, 23-118-19C, 23-118-19B, 23-118-17A, 23-118-9, 23-118-29, 23-118-45, 23-118-27, 23-118-13, 23-118-47, 23-118-39, 23-118-17B, 23-118-17, 23-118-19E, 23-118-29B, 23-118-25A, 23-118-27A, 23-118-17C, 23-118-19A, 23-118-43, 23-118-33, 23-118-35, 23-118-25, 23-118-19D, 23-118-25B, 23-118-55, 23-118-51, 23-118-170, 23-118-41, 23-118-53, 23-122-9, 23-122-7, 23-501-3, 23-501-1		3500
296	ಶ್ರೀರಾಮ ನಗರ, ಹೆಂಡದ ಏರಿಯಾ ರಸ್ತೆ, ಕೊಟ್ಟೂರು ರಸ್ತೆವರೆಗೆ, ಸಿದ್ದಯ್ಯನ ಗುಡ್ಡ ರಾಷ್ಟ್ರೀಯ ಹೆದ್ದಾರಿ-13 ಮೂಲಕ ಕೊಟ್ಟೂರು ರಸ್ತೆ ಪಂಪ್ ಹೌಸ್, ಮದರನ ಅರಬಿತ್ತ ಖಾಸಿಮುಲ್ ಉಲೂಮ್, ಅರಬಿಕ್ ಕಾಲೇಜು, ಕೆ.ಪಿ.ಟಿ.ಸಿ.ಎಲ್ ವಸತಿ ಗೃಹಗಳವರೆಗೆ. (ವಸತಿಯೇತರ-ವಾಣಿಜ್ಯ)		4500
297	ಸ.ಹಿ.ಪ್ರ. ಶಾಲೆ, ಕೊಟ್ಟೂರು ರಸ್ತೆ ಮೂಲಕ ಸಿದ್ದಯ್ಯನ ಗುಡ್ಡ ರಸ್ತೆ ಮೂಲಕ ದಾರಿ ಹಾದು ವನಶ್ರೀ ಶಾಲೆಯಿಂದ ರಾಷ್ಟ್ರೀಯ ಹೆದ್ದಾರಿ-13 ರವರೆ.		3300
298	ಸ.ಹಿ.ಪ್ರ. ಶಾಲೆ, ಕೊಟ್ಟೂರು ರಸ್ತೆ ಮೂಲಕ ಸಿದ್ದಯ್ಯನ ಗುಡ್ಡ ರಸ್ತೆ ಮೂಲಕ ದಾರಿ ಹಾದು ವನಶ್ರೀ ಶಾಲೆಯಿಂದ ರಾಷ್ಟ್ರೀಯ ಹೆದ್ದಾರಿ-13 ರವರೆ. (ವಸತಿಯೇತರ-ವಾಣಿಜ್ಯ)		4500
299	ಕೆ.ಪಿ.ಟಿ.ಸಿ.ಎಲ್ ವಸತಿ ಗೃಹಗಳಿಂದ ಜೆಸ್ಕಾಂ ಹೊಸ ಕಛೇರಿಯವರೆಗೆ.		3200
300	ಕೆ.ಪಿ.ಟಿ.ಸಿ.ಎಲ್ ವಸತಿ ಗೃಹಗಳಿಂದ ಜೆಸ್ಕಾಂ ಹೊಸ ಕಛೇರಿಯವರೆಗೆ. (ವಸತಿಯೇತರ-ವಾಣಿಜ್ಯ)		4000
301	ಸ.ಹಿ.ಪ್ರಾ. ಶಾಲೆ		3300
ವಸತಿ ವಿನ್ಯಾಸಗಳು			
302	ಜಿ.ಕೆ. ಸಿರಿಯಪ್ಪ ವಸತಿ ವಿನ್ಯಾಸ	3300	
303	ಜಿ.ಕೆ. ಸಿರಿಯಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	
304	ಎನ್.ಟಿ. ಬೊಮ್ಮಣ್ಣ ವಸತಿ ವಿನ್ಯಾಸ (ಸ.ನಂ. 193ಸಿ/3ಬಿ ಎನ್.ಹೆಚ್. ಹತ್ತಿರ)	3500	

18ನೇ ವಾರ್ಡ್		
305	ಎ.ಡಿ. ಗುಡ್ಡ (ಅಮರದೇವರ ಗುಡ್ಡ ಗ್ರಾಮ) ಆಶ್ರಯ ಕಾಲೋನಿ, ಚೋರನೂರು ಎಡ ಮತ್ತು ಬಲಭಾಗದ ಏರಿಯಾ. 34-6-103, 34-6-147, 34-6-129, 34-6-101, 34-6-115, 34-6-137, 34-6-177A, 34-6-181A, 34-6-199, 34-6-113, 34-6-195, 34-6-143, 34-6-173, 34-6-177B, 34-6-179, 34-6-99, 34-6-135, 34-6-119, 34-6-151, 34-6-145, 34-6-191, 34-6-183C, 34-6-183E, 34-6-193, 34-6-139, 34-6-103, 34-6-91, 34-6-97, 34-6-171, 34-6-107, 34-6-117, 34-6-153, 34-6-159, 34-6-181B, 34-6-147, 34-6-183H, 34-6-87B, 34-6-159A, 34-6-183B, 34-6-155, 34-6-197, 34-6-123, 34-6-85, 34-6-95, 34-6-93, 34-6-133, 34-6-175, 34-6-127, 34-6-189 34-6-141, 34-6-105, 34-6-157, 34-6-121, 34-6-149, 34-6-131, 34-6-169, 34-6-177, 34-6-183D, 34-6-87, 35-6-158, 35-6-160, 35-6-160J, 35-6-172 ಹರಿಜನ ಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ,	2500
306	ಎ.ಡಿ. ಗುಡ್ಡ (ಅಮರದೇವರ ಗುಡ್ಡ ಗ್ರಾಮ) ಆಶ್ರಯ ಕಾಲೋನಿ, ಚೋರನೂರು ಎಡ ಮತ್ತು ಬಲಭಾಗದ ಏರಿಯಾ. ಹರಿಜನ ಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, (ವಸತಿಯೇತರ-ವಾಣಿಜ್ಯ)	3000
307	ಹೊನ್ನೂರಮ್ಮ ವಸತಿ ವಿನ್ಯಾಸ (ಸ.ನಂ. 206ಎ/4) (ಎ.ಡಿ ಗುಡ್ಡ ಗ್ರಾಮ)	3000
19ನೇ ವಾರ್ಡ್		
308	ಎ.ಡಿ. ಗುಡ್ಡ ಗೊಲ್ಲರಹಟ್ಟಿ , (ಅಮರದೇವರ ಗುಡ್ಡ) 31-9-286, 31-9-272, 31-9-274, 31-9-280, 31-9-276, 31-9-272A, 31-9-284, 31-9-278, 31-501-11, 31-501-13, 31-501-1, 31-501-19, 31-501-5, 31-501-7, 31-501-9, 31-501-17, 31-501-15, 31-502-24, 31-502-27, 31-502-28, 31-502-25, 31-502-22, 31-502-21, 31-502-23, 31-502-26, 31-503-39, 31-503-49, 31-503-34, 31-503-45, 31-503-33, 31-503-36, 31-503-38, 31-503-37, 31-503-47, 31-503-35, 31-503-41, 31-503-43, 31-503-40 ಗುಡೇಕೋಟೆ ರಸ್ತೆ ಬಲಭಾಗ, 30-4-179, 30-4-193	2500
309	ಎ.ಡಿ. ಗುಡ್ಡ ಗೊಲ್ಲರಹಟ್ಟಿ , (ಅಮರದೇವರ ಗುಡ್ಡ) ಗುಡೇಕೋಟೆ ರಸ್ತೆ ಬಲಭಾಗ, (ವಸತಿಯೇತರ-ವಾಣಿಜ್ಯ)	3000
ವಸತಿ ವಿನ್ಯಾಸಗಳು		
310	ಜಿ. ಸುರೇಶ ಮತ್ತು ಜಿ. ರಾಮಮೋಹನ ವಸತಿ ವಿನ್ಯಾಸ(ಸ.ನಂ.876/ಎ)	3500
311	ಜಿ. ಸುರೇಶ ಮತ್ತು ಜಿ. ರಾಮಮೋಹನ ವಸತಿ ವಿನ್ಯಾಸ(ಸ.ನಂ.876/ಎ) (ವಸತಿಯೇತರ-ವಾಣಿಜ್ಯ)	4500
312	ಎ. ಸೂರ್ಯನಾರಾಯಣ ವಸತಿ ವಿನ್ಯಾಸ (ಸ.ನಂ. 918ಎ/1 ವಿ. 1.30)	3400
313	ಎ. ಸೂರ್ಯನಾರಾಯಣ ವಸತಿ ವಿನ್ಯಾಸ (ಸ.ನಂ. 918ಎ/1 ವಿ. 1.30) (ವಸತಿಯೇತರ-ವಾಣಿಜ್ಯ)	4500
314	ಕೆ. ಲಕ್ಷ್ಮೀನಾರಾಯಣ ವಸತಿ ವಿನ್ಯಾಸ (ಸ.ನಂ. 888/1 ವಿ.1.78)	3500

315	ಕೆ. ಲಕ್ಷ್ಮೀನಾರಾಯಣ ವಸತಿ ವಿನ್ಯಾಸ (ಸ.ನಂ. 888/1 ವಿ.1.78) (ವಸತಿಯೇತರ-ವಾಣಿಜ್ಯ)	4500	
316	ಬಿ.ಎಸ್. ಆನಂದ ಬಾಬು ವಸತಿ ವಿನ್ಯಾಸ (ಸ.ನಂ. 761)	3800	
317	ಬಿ.ಎಸ್. ಆನಂದ ಬಾಬು ವಸತಿ ವಿನ್ಯಾಸ (ಸ.ನಂ. 761) (ವಸತಿಯೇತರ-ವಾಣಿಜ್ಯ)	4500	
318	ಎನ್.ಜಿ. ಶ್ರೀನಿವಾಸ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 762)	3800	
319	ಎನ್.ಜಿ. ಶ್ರೀನಿವಾಸ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 762) (ವಸತಿಯೇತರ-ವಾಣಿಜ್ಯ)	4500	
320	ಜಿ. ನಾಗರಾಜ ವಸತಿ ವಿನ್ಯಾಸ (ಸ.ನಂ. 882, 883, 884)	3800	
321	ಜಿ. ನಾಗರಾಜ ವಸತಿ ವಿನ್ಯಾಸ (ಸ.ನಂ. 882, 883, 884) (ವಸತಿಯೇತರ-ವಾಣಿಜ್ಯ)	4500	
322	ಜಿ. ಚನ್ನಪ್ಪ ವಸತಿ ವಿನ್ಯಾಸ. (ಸ.ನಂ. 885ಬಿ/1)	3800	
323	ಜಿ. ಚನ್ನಪ್ಪ ವಸತಿ ವಿನ್ಯಾಸ. (ಸ.ನಂ. 885ಬಿ/1) (ವಸತಿಯೇತರ-ವಾಣಿಜ್ಯ)	4500	
324	ಜಿ. ಮಂಜುಕೆ ವಸತಿ ವಿನ್ಯಾಸ (ಸ.ನಂ. 885ಬಿ/2)	3800	
325	ಜಿ. ಮಂಜುಕೆ ವಸತಿ ವಿನ್ಯಾಸ (ಸ.ನಂ. 885ಬಿ/2) (ವಸತಿಯೇತರ-ವಾಣಿಜ್ಯ)	4500	
326	ಜಿ. ಇನಾಯತುಲ್ಲಾ ವಸತಿ ವಿನ್ಯಾಸ (ಸ.ನಂ. 912/ಎ2, ಚೋರನೂರು ರಸ್ತೆ) 30-6-66, 30-6-70, 30-6-72, 30-6-74, 30-6-76, 30-6-78, 30-6-80, 30-6-90, 30-6-88, 30-6-86, 30-6-80, 30-6-84, 30-6-84A, 30-6-12, 30-6-22, 30-6-28, 30-6-60, 30-6-68, 30-6-6, 30-6-8, 30-6-10, 30-6-14, 30-6-16, 30-6-16A, 30-6-24, 30-6-18, 30-6-20, 30-6-38, 30-6-36, 30-6-32, 30-6-34, 30-6-30, 30-6-26, 30-6-54, 30-6-52, 30-6-50, 30-6-48, 30-6-46, 30-6-44, 30-6-40, 30-6-42, 30-6-56, 30-6-58, 30-6-62, 30-6-64 (ಟಿ.ಎಂ. ಶಾಂತಯ್ಯ ವಸತಿ ವಿನ್ಯಾಸ 913ಎ/2, 915ಬಿ/1, 915ಬಿ/2)	3300	
327	ಎಂ ಗುರುರಾಜ ಅಚಾರ್ ವಸತಿ ವಿನ್ಯಾಸ (ಸ.ನಂ.7885/ಎ) ಕೂಡ್ಲಿಗಿ ಚೋರನೂರು ರಸ್ತೆ. 30-6-66, 30-6-70, 30-6-72, 30-6-74, 30-6-76, 30-6-78, 30-6-90, 30-6-88, 30-6-86, 30-6-80, 30-6-84, 30-6-84A, 30-6-12, 30-6-22, 30-6-28, 30-6-60, 30-6-68, 30-6-6, 30-6-8, 30-6-10, 30-6-14, 30-6-16, 30-6-16A, 30-6-24, 30-6-18, 30-6-20, 30-6-38, 30-6-36, 30-6-32, 30-6-34, 30-6-30, 30-6-26, 30-6-54, 30-6-52, 30-6-50, 30-6-48, 30-6-46, 30-6-40, 30-6-42, 30-6-56, 30-6-58, 30-6-62, 30-6-64	3500	
328	ಗಂಗಾವತಿ ನಾರಾಯಣ ಶೆಟ್ಟಿ ವಸತಿ ವಿನ್ಯಾಸ (ಸ.ನಂ.46 ಸಿ) ಅಮರದೇವರಗುಡ್ಡ	2500	
329	ಎಂ.ಎಂ. ಶ್ರೀನಿವಾಸುಲು ವಸತಿ ವಿನ್ಯಾಸ (ಸ.ನಂ. 47, ಅಮರದೇವರ ಗುಡ್ಡ) (ಕೂಡ್ಲಿಗಿಯಿಂದ ಸಂಚಾರಿಗೆ ರಾಜ್ಯ ಹೆದ್ದಾರಿ ರಸ್ತೆ)	3200	
330	ಸಿ. ಅನ್ನಪೂರ್ಣ ವಸತಿ ವಿನ್ಯಾಸ (ಸ.ನಂ. 891/1 892/1)	3500	

೭೨೪

331	ಬಿ. ವಿಜಯ ಕುಮಾರ ವಸತಿ ವಿನ್ಯಾಸ (ಸ.ನಂ. 288/ಎಬಿ, 289ಎ, 289ಬಿ, 289ಸಿ, 290, 294ಎ, 583/ಎ1,ಎ2,ಬಿ, 584	3300	
332	ಎಸ್. ದತ್ತಾತ್ರೇಯ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 889/ಬಿ,916/ಎ (ಮುಖ್ಯ ರಸ್ತೆ)	3300	
333	ಬಿ. ವಿಜಯ ಕುಮಾರ ಗೌಡ ವಸತಿ ವಿನ್ಯಾಸ (ಸ.ನಂ. 923ಎ/3)	3000	
334	ಚನ್ನಬಸವರಾಜ ತಂದೆ ಶರಣಕೊಟ್ಟೇಶ ವಸತಿ ವಿನ್ಯಾಸ ಸ.ನಂ.887/1	3800	
335	ಟಿ.ಎ.ಎಮ್. ಶಾಂತಯ್ಯ ಇವರ ವಸತಿ ವಿನ್ಯಾಸ (ಸ.ನಂ. 923B)	3400	
336	ಎನ್ ಅಂಜಿನಪ್ಪ ವಸತಿ ವಿನ್ಯಾಸ (ಸ.ನಂ. 886/2)	3600	
337	ಚನ್ನಬಸವರಾಜ.ಬಿ ವಸತಿ ವಿನ್ಯಾಸ (ಸ.ನಂ. 887/1)	3600	

20ನೇ ವಾರ್ಡ್

<p>338</p>	<p>ಗೋವಿಂದಗಿರಿ ತಾಂಡ, 32-7-120, 32-7-116, 32-7-114, 32-7-112b, 32-7-121, 32-7-123, 32-7-112c, 32-7-112, 32-7-118, 32-7-112a, 32-14-52, 32-14-62, 32-14-3, 32-14-46, 32-14-7, 32-14-24, 32-14-25, 32-14-34, 32-14-28, 32-14-4, 32-14-8, 32-14-40, 32-14-35, 32-14-19, 32-14-54, 32-14-1, 32-14-20, 32-14-10, 32-14-5, 32-14-32, 32-14-18, 32-14-6, 32-14-34a, 32-14-26, 32-14-27, 32-14-29, 32-14-15, 32-14-17, 32-14-58, 32-14-11, 32-14-16, 32-14-14, 32-14-36a, 32-14-48, 32-14-22, 32-14-36, 32-14-53, 32-14-50, 32-14-9, 32-14-56, 32-14-12a, 32-14-28, 32-14-42, 32-14-12, 32-14-60, 32-14-21, 32-14-30, 32-14-44, 32-502-75a, 32-502-75d, 32-502-75b , 32-502-75e, 32-502-75c, 32-502-75, 32-505-160, 32-505-159, 32-505-162, 32-505-161, 32-507-80, 32-507-78, 32-507-80b, 32-507-82, 32-507-80a, 32-507-82a, 32-507-84, 35-508-165, 35-508-163, 32-509-168, 32-509-166a, 32-509-168, 32-509-166, 32-510-169, 32-510-179, 32-510-174, 32-510-170, 32-510-174, 32-510-171, 32-510-182, 32-510-180, 32-510-175, 32-510-173, 32-510-172, 32-510-176, 32-510-178, 32-510-184, 32-511-188, 32-511-191, 32-511-185, 32-511-191c, 32-511-190, 32-511-191a, 32-511-186, 32-511-189, 32-511-192, 32-511-191b, 32-512-200c, 32-512-200d, 32-512-197, 32-512-198c, 32-512-200a, 32-512-198b, 32-512-198D, 32-512-198, 32-512-200, 32-512-199, 32-512-200B, 32-512-198A, 32-512-195, 32-518-94, 32-518-92, 32-518-96, 32-518-100, 32-518-90 32-518-98, 32-518-88, 32-518-86, 32-519-114, 32-519-110, 32-519-103, 32-519-105, 32-519-108, 32-519-106, 32-519-112, 32-520-115, 32-520-125, 32-520-123, 32-520-115A, 32-520-117, 32-520-116, 32-520-119, 32-520-115C, 32-520-117A, 32-520-116A, 32-520-115A, 32-520-123, 32-520-125, 32-520-115A, 32-520-117, 32-520-116, 32-520-119, 32-520-115C, 32-520-117A, 32-520-116A, 32-521-155A, 32-521-147, 32-521-149, 32-521-157, 32-521-133A, 32-521-130, 32-521-132, 32-521-145, 32-521-141, 32-521-133, 32-521-139, 32-521-135, 32-521-131, 32-521-144, 32-521-129, 32-521-127, 32-521-142, 32-521-140, 32-521-137, 32-521-143, 32-521-153, 32-521-138, 32-521-155, 32-521-151, 32-521-131A</p>	<p>2800</p>
------------	--------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	-------------

339	<p>ಗೋವಿಂದಗಿರಿ ತಾಂಡ, 33-14-103, 33-14-125, 33-14-98, 33-14-65, 33-14-105, 33-14-119, 33-14-114, 33-14-100, 33-14-94A, 33-14-67, 33-14-79, 33-14-99, 33-14-111, 33-14-113, 33-14-108, 33-14-82, 33-14-109, 33-14-70, 33-14-116, 33-14-121, 33-14-69, 33-14-82A, 33-14-89, 33-14-118, 33-14-106, 33-14-112, 33-14-92, 33-14-94, 33-14-88, 33-14-90, 33-14-74, 33-14-78, 33-14-73, 33-14-77, 33-14-68, 33-14-66, 33-14-86, 33-14-75, 33-14-80, 33-14-110, 33-14-121A, 33-14-96, 33-14-83, 33-14-119A, 33-14-63, 33-14-85, 33-14-84, 33-14-76, 33-14-123, 33-14-107, 33-14-101, 33-14-93, 33-14-64, 33-14-72, 33-14-120, 33-502-68, 33-502-78, 33-502-55, 33-502-64, 33-502-70, 33-502-74, 33-502-77, 33-502-58, 33-502-79, 33-502-56, 33-502-76, 33-502-61, 33-502-54, 33-502-62, 33-502-66, 33-502-72, 33-502-75, 33-502-60, 33-502-65, 33-502-80, 33-503-94, 33-503-82, 33-503-88, 33-503-81, 33-503-86, 33-503-84, 33-503-96, 33-503-92, 33-503-90, 33-504-5, 33-504-11, 33-504-2, 33-504-7, 33-504-4, 33-504-3, 33-504-9, 33-505-115, 33-505-109, 33-505-121, 33-505-105, 33-505-117, 33-505-107, 33-505-119, 33-505-111, 33-505-113, 33-505-116, 33-506-124, 33-506-133, 33-506-134, 33-506-125, 33-506-126, 33-506-135, 33-506-128, 33-506-141, 33-506-139, 33-506-143, 33-506-123, 33-506-137, 33-506-142, 33-506-132, 33-507-145, 33-507-149, 33-507-150, 33-507-148, 33-507-147, 33-508-165, 33-508-163, 33-508-173, 33-508-168, 33-508-170, 33-508-167, 33-508-172, 33-508-163, 33-508-175, 33-508-162, 33-508-166, 33-508-164, 33-509-184, 33-509-182A, 33-509-178, 33-509-186, 33-509-190, 33-509-185, 33-509-188, 33-509-177, 33-509-180, 33-509-179, 33-509-182, 33-510-201A, 33-510-204, 33-510-201B, 33-510-202, 33-510-191, 33-510-197, 33-510-201C, 33-510-192, 33-510-195, 33-510-193, 33-510-201, 33-510-199, 33-510-198, 33-511-228, 33-511-210, 33-511-206, 33-511-221, 33-511-223, 33-511-219, 33-511-218, 33-511-223A, 33-511-212, 33-511-227, 33-511-216, 33-511-225, 33-511-214, 33-511-208, 33-511-223B, 33-511-225A, 33-512-36A, 33-512-38A, 33-512-31, 33-512-36, 33-512-22, 33-512-25, 33-512-33, 33-512-24, 33-512-19, 33-512-37, 33-512-34, 33-512-34A, 33-512-23, 33-512-20, 33-512-39, 33-512-40, 33-512-35, 33-512-30, 33-512-38, 33-512-29, 33-512-27, 33-512-26, 33-513-243, 33-513-241, 33-513-238, 33-513-242, 33-513-236, 33-513-240, 33-514-258, 33-514-258B, 33-514-248, 33-514-245, 33-514-251, 33-514-247, 33-514-266, 33-514-256, 33-514-255, 33-514-257, 33-514-250, 33-514-259, 33-514-258A, 33-514-246, 33-514-251B, 33-514-251A, 33-514-263, 33-514-261, 33-514-252, 33-514-262, 33-514-268, 33-514-253, 33-515-41, 33-515-43, 33-515-42B, 33-515-42A, 33-515-42, 33-517-18, 33-517-16, 33-517-13, 33-517-14, 33-517-18, 33-517-49, 33-517-46, 33-517-45, 33-517-51, 33-517-47, 33-519-156, 33-519-160, 33-519-155, 33-519-153, 33-519-157, 33-519-158, 33-521-29, 33-521-229, 33-522-231, 33-522-232, 33-522-233, 33-524-103, 33-524-100, 33-524-103A, 33-524-101, 33-524-97, 33-524-99, 33-524-104</p>		2800
340	<p>ಗೋವಿಂದಗಿರಿ ತಾಂಡ, (ವಸತಿಯೇತರ-ವಾಣಿಜ್ಯ)</p>		3000
341	<p>ಗೋವಿಂದಗಿರಿ ಗೊಲ್ಲರಹಟ್ಟಿ, ಮಲ್ಲನಾಯಕನ ಕಟ್ಟೆ (ಮಲ್ಲಕ್ಕನ ಕಟ್ಟೆ) ಬಳ್ಳಾರಿ ರಸ್ತೆ. ಗೋವಿಂದಗಿರಿ ದ್ವಾರ ಬಾಗಿಲು.</p>		2800
342	<p>ಗೋವಿಂದಗಿರಿ ಗೊಲ್ಲರಹಟ್ಟಿ, ಮಲ್ಲನಾಯಕನ ಕಟ್ಟೆ (ಮಲ್ಲಕ್ಕನ ಕಟ್ಟೆ) ಬಳ್ಳಾರಿ ರಸ್ತೆ. ಗೋವಿಂದಗಿರಿ ದ್ವಾರ ಬಾಗಿಲು. (ವಸತಿಯೇತರ-ವಾಣಿಜ್ಯ)</p>		3000

ವಸತಿ ವಿನ್ಯಾಸಗಳು			
343	ಕೆ.ಎಂ. ರಾಮಣ್ಣ ವಸತಿ ವಿನ್ಯಾಸ (ಸ.ನಂ. 34/ಎ, ಎ.ಡಿ. ಗುಡ್ಡ.) 32-513-259, 32-513-260, 32-513-256, 32-513-258, 32-513-255, 32-513-257, 32-514-266, 32-514-261, 32-514-265, 32-514-263, 32-523-211, 32-523-203, 32-523-213, 32-523-209, 32-523-201, 32-523-207, 32-523-205, 32-524-224, 32-524-230, 32-524-223, 32-524-221, 32-524-228, 32-524-232, 32-524-229, 32-524-219, 32-524-226, 32-524-222, 32-524-231, 32-524-227, 32-524-215, 32-524-218, 32-524-233, 32-524-225, 32-524-217, 32-524-220, 32-525-235, 32-525-248, 32-525-254, 32-525-243, 32-525-238, 32-525-240, 32-525-237, 32-525-242, 32-525-244, 32-525-250, 32-525-252, 32-525-239, 32-525-235A, 32-525-246, 32-525-235B, 32-525-235C, 32-525-236	3000	
344	ಕೆ.ಎಂ. ರಾಮಣ್ಣ ವಸತಿ ವಿನ್ಯಾಸ (ಸ.ನಂ. 34/ಎ, ಎ.ಡಿ. ಗುಡ್ಡ.) (ವಸತಿಯೇತರ-ವಾಣಿಜ್ಯ)	4000	
345	ಎನ್.ಜಿ. ಪಾಂಡುರಂಗ ಶೆಟ್ಟಿ, ಎನ್.ಜಿ ಗೀತಾಲಕ್ಷ್ಮಿ ವಸತಿ ವಿನ್ಯಾಸ (ಸ.ನಂ. 234ಸಿ/1, ಎ.ಡಿ ಗುಡ್ಡ)	3500	
346	ಎಂ.ಎಂ. ಶ್ರೀನಿವಾಸುಲು ವಸತಿ ವಿನ್ಯಾಸ (ಸ.ನಂ. 47ಸಿ, ಅಮರದೇವರ ಗುಡ್ಡ)	3200	

ಕೊಟ್ಟೂರು ಪಟ್ಟಣ ಪಂಚಾಯಿತಿ.			
1ನೇ ವಾರ್ಡ್			
347	ಪೊಲೀಸ್ ಸ್ಟೇಶನ್ ಬಲಭಾಗದಿಂದ ಬಸವನಬಾವಿ, 28502142,120,122,126,128,140,124,112.110,116,108,118,104,102,106,134,138,94,114,130,136,132,98,96,100,92,86,88,84,82,142A,92A,90A,81,83,79,97,93,85,95,89,103,111,99,105,113,117,141 ಕುಂಬಾರ ಓಣಿ, ಅಗಸರ ಓಣಿ	2500	
348	ಪೊಲೀಸ್ ಸ್ಟೇಶನ್ ಬಲಭಾಗದಿಂದ ಬಸವನ ಬಾವಿ, ಕುಂಬಾರ ಓಣಿ, ಅಗಸರ ಓಣಿ (ವಸತಿಯೇತರ-ವಾಣಿಜ್ಯ)	3500	

೭೨೮

349	ಗಚ್ಚಿನ ಮಠದಿಂದ ಕೆ.ಎಂ. ರುದ್ರಮುನಿ ಟೀಚರ್ ಮನೆಯವರೆಗೆ, ತೊಟ್ಟಲ ಮಠ ರಸ್ತೆ. 21-117-2 21-117-20 21-117-8 21-117-16 21-117-14 21-117-6 21-117-4 21-118-79 21-118-83 21-118-87 21-118-69 21-118-89 21-118-73 21-118-75 21-118-65 21-118-85 21-118-81 21-118-77 21-501-138 21-501-135 21-501-136 21-501-132 21-501-134 21-510-116 21-14-92 21-117-2 21-117-20 21-117-8 21-117-16 21-117-14 21-117-6 21-117-4 21-118-79 21-118-83 21-118-87 21-118-69 21-118-89 21-118-73 21-118-75 21-118-65 21-118-85 21-118-81 21-118-77 21-501-138 21-501-135 21-501-136 21-501-132 21-501-134 21-508-55B 21-510-116 21-511-124 21-511-122		2300
350	ಗಚ್ಚಿನ ಮಠದಿಂದ ಕೆ.ಎಂ. ರುದ್ರಮುನಿ ಟೀಚರ್ ಮನೆಯವರೆಗೆ, ತೊಟ್ಟಲ ಮಠ ರಸ್ತೆ. (ವಸತಿಯೇತರ-ವಾಣಿಜ್ಯ)		4000
351	ಸಿರಿಮಠ ಓಣಿ		2300
352	ಸಿರಿಮಠ ಓಣಿ (ವಸತಿಯೇತರ-ವಾಣಿಜ್ಯ)		3500
353	ಕೂಡ್ಲಿಗಿ ರಸ್ತೆ ಎಡಭಾಗದಿಂದ ದ್ವಾರಬಾಗಿಲವರೆಗೆ 28-7-114,144 14-7-56A,80 19-7-8,26B		3500
	2ನೇ ವಾರ್ಡ್		
354	ಈರಣ್ಣನ ಗುಡಿ ಓಣಿ, 16-14-24 16-14-48 16-14-38 16-14-30 16-14-32 16-14-52 16-14-50 16-15-41 16-15-27B 16-15-21 16-502-40B 16-502-29 16-502-40A 16-502-47 16-502-41 16-502-25 16-502-37 16-502-29A 16-502-31 16-502-42 16-502-33 16-502-39 16-502-46 16-502-36 16-502-40 6-502-27 16-502-34 16-502-34 16-502-29B 16-503-81 16-503-86 16-503-82 16-503-79 16-503-84 16-503-78 16-503-75 16-503-73 16-504-118 16-504-121 16-504-119 16-504-125 16-504-120A 16-508-60 16-508-56 16-508-50 16-508-52 16-508-49 16-508-54 16-508-63 16-508-58 16-509-102 16-510-71 16-510-70 16-510-69 16-510-67		2500

<p>355</p>	<p>ಕಾಳಮ್ಮ ಗುಡಿ ಓಣಿ, 16-15-53A 16-15-57C 16-120-24 16-120-26 16-120-10 16-120-14 16-120-8 16-120-18 16-120-16 16-125-22 16-125-12 16-125-14 16-125-10 16-125-18 16-125-16 16-125-20 16-503-90 16-503-93 16-503-88 16-503-94 16-503-92 16-504-128D 16-504-128C 16-511-146 16-511-144 21-125-11 21-125-17 21-125-21 21-125-25 21-125-15 21-125-13 21-125-19 21-125-23 21-503-4 21-504-31 21-504-18 21-504-19A 21-504-19 21-504-30 21-504-23 21-504-21 21-508-57 ಊರಮ್ಮನ ಬಯಲು, 21-509-90,98,100,96,102,97,99,89,91,91A,90A,92,84,85,87, 21-125-11 21-125-17 21-125-21 21-125-25 21-125-15 21-125-13 21-125-19 21-125-23 21-503-4 21-504-31 21-504-18 21-504-19A 21-504-19 21-504-25 21-504-30 21-504-23 21-504-21 21-118-45 21-118-49 21-118-57 21-118-67 21-118-71 21-118-55 21-118-31A 21-118-33 21-118-43 21-118-63 21-118-59 21-504-28 21-504-20 21-504-20A 21-504-26 21-505-48 21-507-45 21-508-75A 21-508-75 21-508-73 21-509-98 21-509-102 21-509-94 21-509-96 ದೇವರಮನಿ ಓಣಿ, ತಿಪ್ಪಜ್ಜಯ್ಯವರ ಓಣಿ. 21-501-28</p>		<p>2500</p>
<p>356</p>	<p>ಊರಮ್ಮನ ಬಯಲು, 21-509-90,98,100,96,102,97,99,89,91,91A,90A,92,84,85,87, 21-125-11 21-125-17 21-125-21 21-125-25 21-125-15 21-125-13 21-125-19 21-125-23 21-503-4 21-504-31 21-504-18 21-504-19A 21-504-19 21-504-25 21-504-30 21-504-23 21-504-21 21-118-45 21-118-49 21-118-57 21-118-67 21-118-71 21-118-55 21-118-31A 21-118-33 21-118-43 21-118-63 21-118-59 21-504-28 21-504-20 21-504-20A 21-504-26 21-505-48 21-507-45 21-508-75A 21-508-75 21-508-73 21-509-98 21-509-102 21-509-94 21-509-96</p>		<p>2500</p>
<p>357</p>	<p>ದೇವರಮನಿ ಓಣಿ, ತಿಪ್ಪಜ್ಜಯ್ಯವರ ಓಣಿ. 21-501-28</p>		<p>2500</p>
<p>358</p>	<p>ಪುರವದ ಗುಡಿ ಈರಣ್ಣನ ಗುಡಿ ಓಣಿ, ಕಾಳಮ್ಮ ಗುಡಿ ಓಣಿ, ಊರಮ್ಮನ ಬಯಲು, ದೇವರಮನಿ ಓಣಿ, ತಿಪ್ಪಜ್ಜಯ್ಯವರ ಓಣಿ. (ವಸತಿಯೇತರ-ವಾಣಿಜ್ಯ)</p>		<p>3500</p>
<p>359</p>	<p>ಬೆಣ್ಣೆ ಶಾಂತಪ್ಪ ಮನೆಯಿಂ ಹಳ್ಳಿ ಚಂದ್ರಪ್ಪ ಮನೆವರೆಗೆ</p>		<p>3000</p>
<p>360</p>	<p>ಬೆಣ್ಣೆ ಶಾಂತಪ್ಪ ಮನೆಯಿಂ ಹಳ್ಳಿ ಚಂದ್ರಪ್ಪ ಮನೆವರೆಗೆ (ವಸತಿಯೇತರ-ವಾಣಿಜ್ಯ)</p>		<p>3500</p>
	<p>3ನೇ ವಾರ್ಡ್</p>		

೭೩೦

361	ಗುರುಬಸವರಾಜೇಂದ್ರ ಮಹಾದ್ವಾರದಿಂದ ಬುದ್ಧ ಸರ್ಕಲ್ ವರೆಗೆ ಹಿರೇಮಠ ರಸ್ತೆ 21-14-90,112,120,122,128 10-14-39,41,67,77,79,83 15-14-121,125,131 16-14-64 22-14-16,16/T1,16/T2 14-116-49 14-116-57 14-504-34 15-14-103 15-14-01 15-14-135 15-14-129 15-14-147 15-14-143 15-14-105 15-14-91 15-14-153 15-14-127A 15-14-107 15-14-131 15-14-99 15-14-127 15-14-141 15-14-137 15-14-139 15-14-129A 15-14-133 15-14-93 15-113-21 15-502-52 15-505-77 15-506-85 15-506-86 15-506-84 15-506-83 21-14-106 21-14-122 21-14-136 21-14-98 21-14-94 21-14-124 21-14-130 21-14-132 21-14-120 21-14-96 21-14-126 21-14-112 21-14-90 21-14-128 21-501-133 21-501-126 21-502-104 21-508-51 21-509-85 21-509-90A 21-509-91A 21-509-87 21-509-89 21-510-106 21-510-112 21-510-105 21-510-110 21-510-108 21-510-114 21-511-117		3500
362	ಗುರುಬಸವರಾಜೇಂದ್ರ ಮಹಾದ್ವಾರದಿಂದ ಬುದ್ಧ ಸರ್ಕಲ್ ವರೆಗೆ (ವಸತಿಯೇತರ-ವಾಣಿಜ್ಯ)		4500
363	ಜಡಿತಲಿ ಓಣಿ,		2500
364	ಗೌಡ್ರ ಓಣಿ 16-503-83, 16-503-89		2300
365	ಕೂಡ್ಲಿಗಿ ಓಣಿ, 15-14-109 15-113-23 15-501-33 15-501-13 15-501-32 15-501-7 15-501-21 15-501-28 15-501-38 15-501-37 15-501-16 15-501-11 15-501-36 15-501-15 15-501-34 15-501-10 15-501-26 15-501-9 15-501-23 15-501-17 15-501-19 15-501-5 15-501-4 15-502-40 15-502-44 15-502-48 15-502-49 15-502-50 15-502-42 15-502-39 15-502-41 15-502-46 15-502-45 15-502-43 15-503-56 15-503-62 15-503-66 15-503-63 15-503-59 15-503-57 15-503-53 15-503-58 15-503-64 15-503-65 15-503-61 15-504-70B 15-504-68 15-504-68A 15-504-70C 15-504-70A 15-504-72 15-504-70		2300
366	ಅಂಗಜಾಲರ ಓಣಿ		2300
367	ಬಳಿಗಾರ ನಾಗಪ್ಪನ ಮನೆಯಿಂದ ಊರಮ್ಮನ ಗುಡಿವರೆಗೆ 21-118-29 21-118-35 21-118-25 21-118-37 21-118-31A 21-118-31 21-118-39 21-125-33 21-125-29 21-125-31 21-504-28A 21-504-29 21-504-36 21-504-27 21-505-49 21-507-37 21-507-46 21-508-69 21-508-81 21-508-77 21-508-57 21-508-79 21-508-58 21-508-84 21-508-68 21-508-80 21-508-61 21-508-78 21-118-29 21-118-35 21-118-25 21-118-37 21-118-31 21-118-39 21-125-33 21-125-29 21-125-31 21-504-28A 21-504-29 21-504-36 21-504-27 21-505-49 21-507-37 21-507-46 21-508-69 21-508-81 21-508-77 21-508-57 21-508-79 21-508-58 21-508-84 21-508-68 21-508-80 21-508-61 21-508-78		3000

೭೩೧

368	ಬಳಿಗಾರ ನಾಗಪ್ಪನ ಮನೆಯಿಂದ ಊರಮ್ಮನ ಗುಡಿವರೆಗೆ (ವಸತಿಯೇತರ-ವಾಣಿಜ್ಯ)	3500
369	ಮುಖ್ಯ ರಸ್ತೆ, ಬಿ.ಡಿ.ಸಿ.ಸಿ. ಬ್ಯಾಂಕ್ ನಿಂದ ಸಿರಿಗೆರಿ ರಾಮಶೆಟ್ಟಿ ಸ್ವಾಲ್ವರೆಗೆ	7500
370	ಮುಖ್ಯ ರಸ್ತೆ, ಬಿ.ಡಿ.ಸಿ.ಸಿ. ಬ್ಯಾಂಕ್ ನಿಂದ ಸಿರಿಗೆರಿ ರಾಮಶೆಟ್ಟಿ ಸ್ವಾಲ್ವರೆಗೆ (ವಸತಿಯೇತರ-ವಾಣಿಜ್ಯ)	9000
371	ಸಿರಿಗೆರಿ ರಾಮಶೆಟ್ಟಿ ಸ್ವಾಲ್ವನಿಂದ ಪಾತ್ರದ ನಾಗಪ್ಪನ ಮನೆವರೆಗೆ	2500
372	ಸಿರಿಗೆರಿ ರಾಮಶೆಟ್ಟಿ ಸ್ವಾಲ್ವನಿಂದ ಪಾತ್ರದ ನಾಗಪ್ಪನ ಮನೆವರೆಗೆ (ವಸತಿಯೇತರ-ವಾಣಿಜ್ಯ)	3800
373	°ಫ್ರೀಡೆಂಟ್ ಇವರ ವಸತಿ ವಿನ್ಯಾಸ 863/3 ವಸತಿ ವಿನ್ಯಾಸ	2200
374	ಜಕಣಾಚಾರಿ ತಂದೆ ಲೇಟ್ ಬಡಿಗೇರ ರೇವಣ್ಣ ವಸತಿ ವಿನ್ಯಾಸ ಸ.ನಂ.1179/1	4000
375	ಫ್ರೀಡೆಂಟ್. ನಾಗೇಂದ್ರಪ್ಪ ಇವರ ವಸತಿ ವಿನ್ಯಾಸ 1260A/2 ವಸತಿ ವಿನ್ಯಾಸ	4000
	4ನೇ ವಾರ್ಡ್	
378	ಕಳ್ಳರ ಬಾವಿ ಓಣಿ, 16-15-39A 16-15-53B 16-15-29A 16-15-67A 16-15-39B 16-15-59B 16-120-6 16-120-4 16-120-8A 16-120-22 16-120-2 16-120-12 16-139-9 16-139-7 16-139-11 16-139-1 16-139-3 16-503-90A 16-503-86B 16-503-84B 16-503-84A 16-503-86A 16-504-117 16-504-128B 16-504-130 16-504-119A 16-504-124A 16-504-128A 16-504-129 16-504-127 16-504-128 16-504-122A 16-504-115 16-508-62 16-508-61 16-508-64 16-509-111 16-509-110 16-509-113 16-509-106 16-509-109 16-509-107 16-509-104 16-509-100	2200
379	ಗಚ್ಚಿನ ಮಠ ಓಣಿ 16-118-3 16-120-20 16-120-30 16-120-28 16-511-145 16-511-143 21-125-39 21-508-64	2200
380	ಸಂತೆ ಮಾರ್ಕೆಟ್ ರಸ್ತೆ ಮಸೀದಿ ಯಿಂದ ಮಸೀದಿ ಮುಖ್ಯ ರಸ್ತೆವರೆಗೆ	2800
381	ಸಂತೆ ಮಾರ್ಕೆಟ್ ರಸ್ತೆ ಮಸೀದಿ ಯಿಂದ ಮಸೀದಿ ಮುಖ್ಯ ರಸ್ತೆವರೆಗೆ (ವಸತಿಯೇತರ-ವಾಣಿಜ್ಯ)	3500

<p>382</p>	<p>ಕೆಳಗೇರಿ ಓಣಿ, 16-9-35 16-14-19 16-14-1 16-14-15 16-14-17 16-15-33 16-15-12 16-15-53 16-15-57A 16-15-61A 16-15-61 16-15-65 16-15-77 16-15-35 16-15-27 16-15-20 16-15-51 16-15-71 16-15-25 16-15-37 16-15-49A 16-15-61B 16-15-31 16-15-69 16-15-59A 16-15-45 16-15-59 16-15-63 16-15-83 16-15-39 16-15-85 16-15-57 16-15-67 16-15-16 16-15-49 16-15-43 16-15-18 16-15-73 16-15-87 16-15-89 16-15-14 16-15-29 16-15-47 16-15-81 16-15-57B 16-15-55 16-118-1 16-501-19A 16-501-19B 22-9-67 22-9-75C 22-9-95 22-14-12 22-14-16 22-14-20 22-14-18 22-15-94A 22-15-40 22-15-46 22-15-62 22-15-84 22-15-26 22-15-86 22-15-90 22-15-92A 22-15-30 22-15-34 22-15-76 22-15-96 22-15-54 22-15-64 22-15-92 22-15-72 22-15-94 22-15-36 22-15-66 22-15-104 22-15-80 22-15-70 22-15-50 22-15-78 22-15-88 22-15-68 22-15-56 22-15-32 22-15-42 22-15-58 22-15-100 22-15-102 22-15-74 22-15-98 22-15-22 22-22-43 22-22-42 22-22-15 22-22-13 22-22-29 22-22-42A 22-22-8 22-22-33 22-22-41 22-22-34 22-22-14 22-22-25 22-22-35 22-22-39 22-22-37 22-22-19 22-22-21 22-22-14A 22-22-27 22-22-5 22-22-4 22-22-23 22-22-31 22-22-45 22-22-7 22-22-17 22-22-3 22-501-130</p>		<p>2200</p>
<p>383</p>	<p>ಕೆಳಗೇರಿ ಓಣಿ 22-502-131 22-502-136 22-502-132 22-502-135 22-502-133 22-503-159 22-503-153 22-503-155 22-503-160C 22-503-160A 22-503-160B 22-503-160 22-503-157 22-503-156 22-504-168C 22-504-167B 22-504-167C 22-504-168 22-504-164 22-504-167D 22-504-167 22-504-168B 22-504-167A 22-504-162 22-504-166 22-504-168A 22-504-165 22-505-82 22-505-72 22-505-122 22-505-52 22-505-32 22-506-22 22-506-21 22-506-215 22-506-225A 22-506-221A 22-506-225B 22-506-227 22-506-217 22-506-226 22-506-219 22-506-224 22-506-225 22-507-13 22-507-15 22-507-21 22-507-22, 22-507-20 22-507-18A 22-509-233 22-509-171B 22-509-172 22-509-171 22-509-234, 22-509-176, 22-509-232A 22-509-232 22-509-234A 22-509-174 22-509-175 22-509-229 22-509-171A 22-509-170 22-509-231 22-509-233A 22-509-173 22-510-47 22-510-48 22-510-57 22-510-45 22-510-44A 22-510-53 22-510-55 22-510-44 22-512-60 22-513-71 22-513-80A 22-513-84B 22-513-94G 22-513-79 22-513-76 22-513-94 22-513-74A 22-513-116A 22-513-119 22-513-95 22-513-93 22-513-81 22-513-70 22-513-84 22-513-110 22-513-106 22-513-89 22-513-83A 22-513-90</p>		<p>2200</p>

೭೩೩

384	ಕೆಳಗೇರಿ ಓಣಿ 22-513-73 22-513-94D 22-513-94A 22-513-112 22-513-100 22-513-117 22-513-118 22-513-91 22-513-115 22-513-74 22-513-75 22-513-94C 22-513-87 22-513-78 22-513-84C 22-513-67 22-513-62 22-513-83 22-513-77 22-513-94E 22-513-112A 22-513-80 22-513-92 22-513-103 22-513-85 22-513-124 22-513-105 22-513-65 22-513-108 22-513-94F 22-513-111 22-513-69 22-513-104 22-513-98 22-513-94B 22-513-120 22-513-116 22-513-114 22-513-84A 22-513-122 22-513-97 22-513-99 22-513-101 22-514-177 22-514-178 22-514-182 22-514-181 22-514-179 22-515-188 22-515-186 22-515-186A 22-515-184 22-516-209 22-516-212 22-516-193 22-516-206 22-516-190 22-516-198 22-516-208 22-516-195 22-516-192 22-516-202 22-516-214 22-516-199 22-516-189 22-516-211 22-516-205 22-516-203 22-516-194 22-516-200 22-516-204 22-516-196 22-516-210 22-517-151 22-517-137 22-517-140 22-517-144 22-517-150 22-517-142 22-517-152 22-517-146 22-517-139 22-517-137A 22-517-138 22-517-148 22-517-147 22-517-145 22-517-151 22-517-137 22-517-140 22-517-144 22-517-150 22-517-142 22-517-152 22-517-146 22-517-139 22-517-137A 22-517-138 22-517-148 22-517-147		2200
385	ಕೆಳಗೇರಿ ಓಣಿ, ನಡುಗೇರಿ ದುರುಗಮ್ಮನ ಓಣಿ, ಮ್ಯಾಗೇರಿ ಓಣಿ (ವಸತಿಯೇತರ-ವಾಣಿಜ್ಯ)		3000
386	ನಡುಗೇರಿ ದುರುಗಮ್ಮನ ಓಣಿ, ಮ್ಯಾಗೇರಿ ಓಣಿ		2200
387	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗೆ ಮಠದವರೆಗೆ		3000
388	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗೆ ಮಠದವರೆಗೆ (ವಸತಿಯೇತರ-ವಾಣಿಜ್ಯ)		4800
389	~µò²µãÒãéí ~µãé, ÜËËðÿããã fÒ²íãìæÜËó Ê, æ²µã òãÄãÆÓãéí ಇವರ ವಸತಿ ವಿನ್ಯಾಸ 652/1 652/2 652/1 ವಸತಿ ವಿನ್ಯಾಸ		3800
	5ನೇ ವಾರ್ಡ್		
390	ಸಂತೆ ಮಾರ್ಕೆಟ್ ರಸ್ತೆ ಮಸೀದಿ ಯಿಂದ ಮಸೀದಿ ಮುಖ್ಯ ರಸ್ತೆವರೆಗೆ		2800
391	ಸಂತೆ ಮಾರ್ಕೆಟ್ ರಸ್ತೆ ಮಸೀದಿ ಯಿಂದ ಮಸೀದಿ ಮುಖ್ಯ ರಸ್ತೆವರೆಗೆ (ವಸತಿಯೇತರ-ವಾಣಿಜ್ಯ)		3500

394	ಕೆಳಗೇರಿ ಓಣಿ 22-513-73 22-513-94D 22-513-94A 22-513-112 22-513-100 22-513-117 22-513-118 22-513-91 22-513-115 22-513-74 22-513-75 22-513-94C 22-513-87 22-513-78 22-513-84C 22-513-67 22-513-62 22-513-83 22-513-77 22-513-94E 22-513-112A 22-513-80 22-513-92 22-513-103 22-513-85 22-513-124 22-513-105 22-513-65 22-513-108 22-513-94F 22-513-111 22-513-69 22-513-104 22-513-98 22-513-94B 22-513-120 22-513-116 22-513-114 22-513-84A 22-513-122 22-513-97 22-513-99 22-513-101 22-514-177 22-514-178 22-514-182 22-514-181 22-514-179 22-515-188 22-515-186 22-515-186A 22-515-184 22-516-209 22-516-212 22-516-193 22-516-206 22-516-190 22-516-198 22-516-208 22-516-195 22-516-192 22-516-202 22-516-214 22-516-199 22-516-189 22-516-211 22-516-205 22-516-203 22-516-194 22-516-200 22-516-204 22-516-196 22-516-210 22-517-151 22-517-137 22-517-140 22-517-144 22-517-150 22-517-142 22-517-152 22-517-146 22-517-139 22-517-137A 22-517-138 22-517-148 22-517-147 22-517-145 22-517-151 22-517-137 22-517-140 22-517-144 22-517-150 22-517-142 22-517-152 22-517-146 22-517-139 22-517-137A 22-517-138 22-517-148 22-517-147		2200
395	ಕೆಳಗೇರಿ ಓಣಿ, ನಡುಗೇರಿ ದುರುಗಮ್ಮನ ಓಣಿ, ಮ್ಯಾಗೇರಿ ಓಣಿ (ವಸತಿಯೇತರ-ವಾಣಿಜ್ಯ)		3000
396	ನಡುಗೇರಿ ದುರುಗಮ್ಮನ ಓಣಿ, ಮ್ಯಾಗೇರಿ ಓಣಿ		2200
397	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗಿ ಮಠದವರೆಗೆ		3000
398	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗಿ ಮಠದವರೆಗೆ (ವಸತಿಯೇತರ-ವಾಣಿಜ್ಯ)		4800
399	ಹಳೇ ಕೆ.ಹೆಚ್‌ಬಿ ಕಾಲೋನಿ (ಸ.ನಂ. 687)	3000	
400	ÇÈàDÁ™éÇÈà 'àèÔàìæ²µà ಧಾರಿವಾಲ್ ÇÝ ಇವರ ವಸತಿ ವಿನ್ಯಾಸ 51C ವಸತಿ ವಿನ್ಯಾಸ		3800
401	°.ßæÑðéxà ಇವರ ವಸತಿ ವಿನ್ಯಾಸ 863/3 ವಸತಿ ವಿನ್ಯಾಸ		2200
402	Ë,,²µó. ಮಂಜುನಾಥ ಗೌಡ ಇವರ ವಸತಿ ವಿನ್ಯಾಸ 564/3 ವಸತಿ ವಿನ್ಯಾಸ		2500
403	6ನೇ ವಾರ್ಡ್		
404	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗಿ ಮಠದವರೆಗೆ		3000

೭೩೬

405	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗೆ ಮರದವರೆಗೆ (ವಸತಿಯೇತರ-ವಾಣಿಜ್ಯ)		4800
406	<p>ಬಂದೂರು ಕ್ಯಾಂಪ್ 27-16-11 27-16-5 27-16-13 27-21-54 27-21-52 27-21-39 24-21-8 27-21-28 27-21-34 27-21-64 27-21-51 27-21-68B 27-21-66 27-21-50 27-21-44 27-21-42 27-21-32 27-21-38 27-21-40 27-21-30 27-21-36 27-21-70 27-21-26 27-21-1 27-21-68 27-21-58 27-21-46 27-21-45 24-21-10A 27-21-62 27-21-37 24-21-10 27-21-68A 24-21-12A 27-21-56 27-21-33A 27-21-33 27-21-24 27-123-7 27-123-7A 27-501-53 27-501-61 27-501-62 27-501-58 27-501-75 27-501-65 27-501-71 27-501-54 27-501-75A 27-501-73 27-501-78A 27-501-59 27-501-76 27-501-66 27-501-51 27-501-80 27-501-57 27-501-74 27-501-78 27-501-69 27-501-82 27-501-70 27-501-63A 27-501-55 27-501-75C 27-501-77 27-502-16 27-502-37C 27-502-1 27-502-4 27-502-2 27-502-29A 27-502-42 27-502-26 27-502-35B 27-502-43D 27-502-21 27-502-27 27-502-43 27-502-37E 27-502-43A 27-502-18 27-502-43B 27-502-43E 27-502-25 27-502-35 27-502-50 27-502-8 27-502-37A 27-502-33A 27-502-16A 27-502-33B 27-502-23 27-502-6 27-502-37B 27-502-46 27-502-33 27-502-31A 27-502-40 27-502-49 27-502-13 27-502-37D 27-502-36 27-502-10 27-502-43C 27-502-31 27-502-35E 27-502-38 27-502-29 27-502-46A 27-502-12 27-502-14 27-502-28 27-502-44 27-502-35A 27-502-5 27-502-35C 27-502-37 27-502-35D</p>		2500

407	ಸಿರಿಬಿ ರಸ್ತೆ 16-9-54A 16-9-25 16-9-23 16-9-58B 16-9-31 16-9-58A 16-9-19 16-9-29 16-9-27 16-9-15 16-9-54A 22-9-91 22-9-103 22-9-75 22-9-71 22-9-73A 22-9-75B 22-9-97 22-9-73 22-9-59 22-9-53 22-9-41 22-9-71A 22-9-45B 22-9-85 22-9-111A 22-9-77 22-9-105 22-9-81 22-9-61 22-9-87 22-9-69 22-9-99 22-9-45 22-9-55 22-9-79 22-9-109 22-9-101 22-9-89 22-9-69A 22-9-75A 22-9-83 22-9-107 22-9-45A 22-9-111 22-22-34D 22-22-34C 22-22-9 22-22-1 22-22-34G 22-22-11 22-22-34B 22-22-34A 22-22-34E 22-22-34F 22-505-4 22-507-16 22-507-9 22-507-18 22-507-11 22-510-56 22-510-49 22-510-51 22-511-30 22-511-41 22-511-37 22-511-26 22-511-33 22-511-31 22-511-25 22-511-27 22-511-39 22-511-35 22-511-23 22-511-28 22-511-29 22-511-24 22-9-91 22-9-103 22-9-75 22-9-71 22-9-73A 22-9-75B 22-9-97 22-9-73 22-9-59 22-9-53 22-9-41 22-9-71A 22-9-45B 22-9-85 22-9-111A 22-9-77 22-9-105 22-9-81 22-9-61 22-9-93 22-9-87 22-9-69 22-9-99 22-9-45 22-9-55 22-9-79 22-9-109 22-9-101 22-9-89 22-9-69A 22-9-75A 22-9-83 22-9-107 22-9-45A 22-9-111 22-22-34D 22-22-34C 22-22-9 22-22-1 22-22-34G 22-22-11 22-22-34B 22-22-34A 22-22-34E 22-22-34F 22-505-4 22-507-16 22-507-9 22-507-18 22-507-11 22-510-56 22-510-49 22-510-51 22-511-30 22-511-41 22-511-37		2500
408	ಸಿರಿಬಿ ರಸ್ತೆ 22-511-26 22-511-33 22-511-31 22-511-25 22-511-27 22-511-39 22-511-35 22-511-23 22-511-28 22-511-29 22-511-24 27-9-58 27-9-50 27-9-64 27-9-96 27-9-88 27-9-90 27-9-54 27-9-66 27-9-68 27-9-56 27-9-92 27-9-60 27-9-44 27-9-108 27-9-62 27-9-52 27-9-48 27-16-1 27-502-7 27-502-45 27-502-19 27-502-47		2500
409	ಸಿರಿಬಿ ರಸ್ತೆಯಿಂದ ರಾಜೀವ್ ಆಶ್ರಯ ಕಾಲೋನಿವರೆಗೆ (ವಸತಿಯೇತರ-ವಾಣಿಜ್ಯ)		3000
410	ರಾಜೀವ್ ಆಶ್ರಯ ಕಾಲೋನಿ		2500
411	ಎಸ್. ಶಿವಾನಂದಪ್ಪ, ಸ.ನಂ. 1030ಬಿ/2 (ಚಿರಿಬಿ ರಸ್ತೆ)	3200	
412	ಎಸ್. ಶಿವಾನಂದಪ್ಪ, ಸ.ನಂ. 1030ಬಿ/2 (ಚಿರಿಬಿ ರಸ್ತೆ) (ವಸತಿಯೇತರ-ವಾಣಿಜ್ಯ)	4000	
413	ಬಿ. ಕೊಟ್ಟಮ್ಮ, ಸ.ನಂ. 1030/ಬಿ1 (ಚಿರಿಬಿ ರಸ್ತೆ)	3200	
414	ಬಿ. ಕೊಟ್ಟಮ್ಮ, ಸ.ನಂ. 1030/ಬಿ1 (ಚಿರಿಬಿ ರಸ್ತೆ) (ವಸತಿಯೇತರ-ವಾಣಿಜ್ಯ)	4000	
415	ಕೆ.ಪಿ. ವಲ್ಲಭ ವಸತಿ ನಿವೇಶನ (ಸ.ನಂ. 1031) 27-501-17412,17394,17398,17405, 17385,17401,17377,17390, 27-502-17,130,150,191,231,181,22,211,52,53,140,57,359,181	3200	

೭೩೮

416	ಸುಂಕದಕಲ್ಲು ಬೊಮ್ಮಣ್ಣ ವಸತಿ ವಿನ್ಯಾಸ (ಸ.ನಂ. 1160ಸಿ/1) ಮತ್ತು ಸುಂಕದಕಲ್ಲು ಮೂಗಪ್ಪ	3200	
417	ಸುಂಕದಕಲ್ಲು ಮೂಗಪ್ಪ ವಸತಿ ವಿನ್ಯಾಸ (1160ಸಿ/2)	3200	
418	ಕೊಪ್ಪಳದ ಕೊಟ್ಟೇಶ್ ವಸತಿ ವಿನ್ಯಾಸ (ಸ.ನಂ. 986/2) ಕೊಟ್ಟೂರು-ರಾಂಪುರ ರಸ್ತೆ)	3400	
419	ಹಿಟ್ನಾಳ್ ಕೊಮಾರಪ್ಪ ಮತ್ತು ಹೆಚ್.ಎಂ. ಷಡಾಕ್ಷರಯ್ಯ ವಸತಿ ವಿನ್ಯಾಸ (ಸ.ನಂ. 1163/1, 1163/2)	3200	
420	ನಾಗರಾಜ ವಸತಿ ವಿನ್ಯಾಸ (ಸ.ನಂ. 762ಸಿ/4ಬಿ1, ಸ.ನಂ. 762ಎ/4ಬಿ)	3200	
421	Š. 'ãtÜÊã»Ôãêë½ ಇವರ ವಸತಿ ವಿನ್ಯಾಸ 656A/2A ವಸತಿ ವಿನ್ಯಾಸ	4000	
422	ÔæÜÊãÕ ŠÜÊó ಇವರ ವಸತಿ ವಿನ್ಯಾಸ 652A/2A ವಸತಿ ವಿನ್ಯಾಸ	4000	
423	ÜÝ.ÊÜÊãÔã²µæ ಇವರ ವಸತಿ ವಿನ್ಯಾಸ 790B/3 ವಸತಿ ವಿನ್ಯಾಸ	3800	
424	ÜÝ.ÊÜÊãÔã²µæ ಇವರ ವಸತಿ ವಿನ್ಯಾಸ 790A ವಸತಿ ವಿನ್ಯಾಸ	3800	
425	Š.óãÄãÆ²iaèl Š.ÜÊã ¼ðëéÜÊã ÜÊãÖ²µãëÇÊã.'ð.Ë ಇವರ ವಸತಿ ವಿನ್ಯಾಸ 788A/3 ವಸತಿ ವಿನ್ಯಾಸ	3800	
	7ನೇ ವಾರ್ಡ್		
426	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗೆ ಮಠದವರೆಗೆ		3000
427	ಸರ್ಕಾರಿ ಪ್ರೌಢಶಾಲೆಯಿಂದ ಗದ್ದಿಗೆ ಮಠದವರೆಗೆ (ವಸತಿಯೇತರ-ವಾಣಿಜ್ಯ)		1500
428	ಬಂಡ್ರೇರ ಓಣಿ, ವಿ.ಎಫ್. ಹಾಸ್ಟೆಲ್ ರಸ್ತೆ		3000
429	ಬಂಡ್ರೇರ ಓಣಿ, ವಿ.ಎಫ್. ಹಾಸ್ಟೆಲ್ ರಸ್ತೆ (ವಸತಿಯೇತರ-ವಾಣಿಜ್ಯ)		4000
430	ಗ್ರಾಮ ಚಾವಡಿಯಿಂದ ಕಾರ್ಪೊರೇಷನ್ ಬ್ಯಾಂಕವರೆಗೆ		8000
431	ಗ್ರಾಮ ಚಾವಡಿಯಿಂದ ಕಾರ್ಪೊರೇಷನ್ ಬ್ಯಾಂಕವರೆಗೆ (ವಸತಿಯೇತರ-ವಾಣಿಜ್ಯ)		9000
432	ಡಾ// ಐ. ವೀರಭದ್ರಯ್ಯ ವಸತಿ ವಿನ್ಯಾಸ	3800	
433	ಡಾ// ಐ. ವೀರಭದ್ರಯ್ಯ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	
434	ಯು. ಈಶ್ವರಪ್ಪ ವಸತಿ ವಿನ್ಯಾಸ (ಸ.ನಂ. 828, ಉಜ್ಜಿನಿ ರಸ್ತೆ)	3800	

435	ಯು. ಈಶ್ವರಪ್ಪ ವಸತಿ ವಿನ್ಯಾಸ (ಸ.ನಂ. 828, ಉಜ್ಜಿನಿ ರಸ್ತೆ) (ವಸತಿಯೇತರ-ವಾಣಿಜ್ಯ)	5000	
436	ಶ್ರೀಮತಿ ಸೌಭಾಗ್ಯದೇವಿ ಮತ್ತು ಈಶ್ವರಪ್ಪ ವಸತಿ ವಿನ್ಯಾಸ(ಸ.ನಂ. 826) 23-503-275,272,276,273,271,161,157,159,162,158,160,32,36,34,35,33 23-6-137 23-503-275 23-512-286 23-519-58 23-542-331 23-542-307 23-542-317	3800	
437	ಶ್ರೀಮತಿ ಸೌಭಾಗ್ಯದೇವಿ ಮತ್ತು ಈಶ್ವರಪ್ಪ ವಸತಿ ವಿನ್ಯಾಸ(ಸ.ನಂ. 826) (ವಸತಿಯೇತರ-ವಾಣಿಜ್ಯ)	5000	
438	ಕೆ.ಎಂ. ಪಂಡಿತಾರಾಧ್ಯ ವಸತಿ ವಿನ್ಯಾಸ (sy no 828) 23-6-117 23-516-181 23-516-183 23-516-185 23-516-179 23-539-116	3800	
439	ಕೆ.ಎಂ. ಪಂಡಿತಾರಾಧ್ಯ ವಸತಿ ವಿನ್ಯಾಸ (ಸ.ನಂ. 828, ಉಜ್ಜಿನಿ ರಸ್ತೆ) (ವಸತಿಯೇತರ-ವಾಣಿಜ್ಯ)	5000	
440	ಎಂ. ವಿಶ್ವನಾಥ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 826/2)	3800	
441	ಎಂ. ವಿಶ್ವನಾಥ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 826/2) (ವಸತಿಯೇತರ-ವಾಣಿಜ್ಯ)	5000	
442	ಕೆಂಗನವರ ಜಾತಪ್ಪ ವಸತಿ ವಿನ್ಯಾಸ (ಸ.ನಂ. 826)	3800	
443	ಕೆಂಗನವರ ಜಾತಪ್ಪ ವಸತಿ ವಿನ್ಯಾಸ (ಸ.ನಂ. 826) (ವಸತಿಯೇತರ-ವಾಣಿಜ್ಯ)	5000	
444	ಕೆ.ಎಂ. ಶರಣಮ್ಮ ಮತ್ತು ಇತರರು ವಸತಿ ವಿನ್ಯಾಸ (ಸ.ನಂ.825) (ಉಜ್ಜಿನಿ ರಸ್ತೆ) 23-505-535,536,537,538,539,540,541,542 23-546-463,465,466,467,469,471,472,473,475,476,477,479,480,481,483,484,485,487,489,490,491,493,494,495,497,498,499,501,502,503,505,507,509,510,511,513,515	3800	
445	ಕೆ.ಎಂ. ಶರಣಮ್ಮ ಮತ್ತು ಇತರರು ವಸತಿ ವಿನ್ಯಾಸ (ಸ.ನಂ.824 825) (ವಸತಿಯೇತರ-ವಾಣಿಜ್ಯ)	5000	
446	ಶೆಟ್ಟಿ ಶಿವಗಂಗಮ್ಮ ವಸತಿ ವಿನ್ಯಾಸ (ಸ.ನಂ. 825)23-6-149 23-6-151 23-526-373 23-526-371 23-526-369 23-532-378 23-532-380 23-544-381 23-544-38523-545-409 23-545-410 23-545-402 23-545-395 23-545-394 23-545-459 23-545-453 23-545-412	3800	
447	ಶೆಟ್ಟಿ ಶಿವಗಂಗಮ್ಮ ವಸತಿ ವಿನ್ಯಾಸ (ಸ.ನಂ. 825) (ವಸತಿಯೇತರ-ವಾಣಿಜ್ಯ)	5000	
448	ಕೆ.ಎಂ. ಕೊಟ್ಟಯ್ಯ ಮತ್ತು ಶಂಭುಲಿಂಗಯ್ಯ ವಸತಿ ವಿನ್ಯಾಸ (ಸ.ನಂ.823)	3800	
449	ಕೆ.ಎಂ. ಕೊಟ್ಟಯ್ಯ ಮತ್ತು ಶಂಭುಲಿಂಗಯ್ಯ ವಸತಿ ವಿನ್ಯಾಸ (ಸ.ನಂ.823) (ವಸತಿಯೇತರ-ವಾಣಿಜ್ಯ)	5000	

450	ಜಿ. ನಂದೆಪ್ಪ ವಸತಿ ವಿನ್ಯಾಸ (822) 23-6-177 23-6-173 23-6-171 23-6-175 23-502-688 23-502-687 23-502-686 23-502-685 23-506-691 23-506-690 23-506-692 23-511-693 23-511-694 23-511-695 23-515-699 23-515-697 23-520-702 23-520-704 23-520-703 23-523-708 23-523-706 23-528-710 23-549-644 23-549-653 23-549-657 23-549-677 23-549-651 23-549-643 23-549-646 23-549-678 23-549-649 23-549-647 23-549-680 23-549-673 23-549-675 23-549-674 23-549-659 23-549-645 23-549-682 23-549-663 23-549-669	3800	
451	ಜಿ. ನಂದೆಪ್ಪ ವಸತಿ ವಿನ್ಯಾಸ (822) (ವಸತಿಯೇತರ-ವಾಣಿಜ್ಯ)	5000	
452	ವಿಕ್ರಂ ಕುಮಾರ ವಸತಿ ವಿನ್ಯಾಸ (ಸ.ನಂ. 1172, 1173) 38-530-117,118,119,120,121,122,123,124,125,126,127,128,129,130,131,132,133,134,135,136,137,138,139,140,141,142,143,144,145,146,147,148,149,150,151,152,153,154,155,156,157,158,159,160,161,162,163,164,165,166,167,168,169,170,171,172	3800	
453	ವಿಕ್ರಂ ಕುಮಾರ ವಸತಿ ವಿನ್ಯಾಸ (ಸ.ನಂ. 1172, 1173) (ವಸತಿಯೇತರ-ವಾಣಿಜ್ಯ)	5000	
454	ಗುರುದೇವ ಪ್ರೌಢಶಾಲೆಯಿಂದ ಗ್ರಾಮ ಚಾವಡಿವರೆಗೆ (ನಾಡ ಕಛೇರಿ)	6000	
455	ಗುರುದೇವ ಪ್ರೌಢಶಾಲೆಯಿಂದ ಗ್ರಾಮ ಚಾವಡಿವರೆಗೆ (ನಾಡ ಕಛೇರಿ) (ವಸತಿಯೇತರ-ವಾಣಿಜ್ಯ)	7000	
456	ಶೆರೆಗಾರ ದುರುಗಮ್ಮ ಮತ್ತು ಶೆರೆಗಾರ ಚೌಡಮ್ಮ ವಸತಿ ವಿನ್ಯಾಸ (ಸ.ನಂ. 1176/1 ಮತ್ತು 1176/2)38-531 178,188,200,182,202,180,174,194,192,198,186,196,176,184,190,204,220,214,208,210,212,216,222,224,206,226	3600	
457	ಶೆರೆಗಾರ ದುರುಗಮ್ಮ ಮತ್ತು ಶೆರೆಗಾರ ಚೌಡಮ್ಮ ವಸತಿ ವಿನ್ಯಾಸ (ಸ.ನಂ. 1176/1 ಮತ್ತು 1176/2) (ವಸತಿಯೇತರ-ವಾಣಿಜ್ಯ)	4600	
458	ಟಿ. ವೀರಮ್ಮ ವಸತಿ ವಿನ್ಯಾಸ 23-501-711,712,413,714,715,716,717,718 504-719TO 726 23-508-727 TO734, 23-510- 736 TO742 23-517-751TO758 23-550-780,782,784,786,787,788,790,791,792 TO798 23-550-800 TO 844 23-6-101 103,105,107,109,111,113,115,117,119,121,123,125,127,129,131,133,135,137,139,141,143,145,147,149,151,153,155,157,159,161,163,165,167,169,171,173,175,177,179,181,181A,183,185,187,189,191,193.97,99	3800	
459	ಟಿ. ವೀರಮ್ಮ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	

460	ಟಿ. ನೀಲಕಂಠಯ್ಯ ವಸತಿ ವಿನ್ಯಾಸ (ಸ.ನಂ. 820ಸಿ)23-501-711,712,413,714,715,716,717,718 504-719TO 726 23-508-727 TO734, 23-510- 736 TO742 23-517-751TO758 23-550- 780,782,784,786,787,788,790,791,792 TO798 23-550-800 TO 844 23-6-101 103,105,107,109,111,113,115,117,119,121,123,125,127,129,131,133,135,137,139,141,143,145,1 47,149,151,153,155,157,159,161,163,165,167,169,171,173,175,177,179,181,181A,183,185,187,1 89,191,193.97,99	3800	
461	ಟಿ. ನೀಲಕಂಠಯ್ಯ ವಸತಿ ವಿನ್ಯಾಸ (ಸ.ನಂ. 820ಸಿ) (ವಸತಿಯೇತರ-ವಾಣಿಜ್ಯ)	5000	
462	ವಿಷ್ಣುವರ್ಧನ ರೆಡ್ಡಿ ವಸತಿ ವಿನ್ಯಾಸ (ಸ.ನಂ. 1273)	3000	
463	ವಿಷ್ಣುವರ್ಧನ ರೆಡ್ಡಿ ವಸತಿ ವಿನ್ಯಾಸ (ಸ.ನಂ. 1273) (ವಸತಿಯೇತರ-ವಾಣಿಜ್ಯ)	4000	
464	ಕೊಟ್ಟಪ್ಪ ಶೆಟ್ಟಿ ವಸತಿ ವಿನ್ಯಾಸ	3500	
465	ಕೊಟ್ಟಪ್ಪ ಶೆಟ್ಟಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
466	ವಿ. ತಿಪ್ಪೇಸ್ವಾಮಿ ವಸತಿ ವಿನ್ಯಾಸ	3600	
467	ವಿ. ತಿಪ್ಪೇಸ್ವಾಮಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
468	ವಿ. ಹರೀಶ್ ವಸತಿ ವಿನ್ಯಾಸ	3800	
469	ವಿ. ಹರೀಶ್ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
470	ಡಂಗೂರ್ ಚಂದ್ ವಸತಿ ವಿನ್ಯಾಸ (sy no1205) 23- 501-714 23-501-713 23-501-711 23-504-720 23-504-721 23-504-719 23-508-727 23-508-728 23-508- 729 23-508-730 23-510-737 23-510-735 23-510-736 23-510-738 23-513-744 23-513-746 23-513-743	3500	
471	ಡಂಗೂರ್ ಚಂದ್ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
472	ಹಸಮುಖ್ ವಸತಿ ವಿನ್ಯಾಸ(sy no1205) 23-517-751 23-517-753 23-521-760 23-521-762	3500	
473	ಹಸಮುಖ್ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
474	ಕಿಶೋರ್ ಕುಮಾರ ವಸತಿ ವಿನ್ಯಾಸ (ಸ.ನಂ. 820/ಬಿ)23-504-722 23-521-759 23-521-761 23-522-768 23-522- 770	3800	
475	ಕಿಶೋರ್ ಕುಮಾರ ವಸತಿ ವಿನ್ಯಾಸ (ಸ.ನಂ. 820/ಬಿ) (ವಸತಿಯೇತರ-ವಾಣಿಜ್ಯ)	4500	

476	ಕೆ. ಚಕ್ರಧರ ರೆಡ್ಡಿ ವಸತಿ ವಿನ್ಯಾಸ (ಸ.ನಂ. 1267,1284,1286)38-540- 230,232,613,614,615,616,617,618,619,620 to629 3,635,636,637,638,640,641,642,644,645,646,647,648,649,650,652,653,654,655,656,657,658,659, 660,to666, 781to796 38-541-667,668,669,670,671,673,674, 3,804,805,807,809,810,811 38- 525-743,742,740,739,737,734,733,738,748,746,744,736 38-526-817,815,819,813	3000	
477	ಕೆ. ಚಕ್ರಧರ ರೆಡ್ಡಿ ವಸತಿ ವಿನ್ಯಾಸ (ಸ.ನಂ. 1267,1284,1286) (ವಸತಿಯೇತರ-ವಾಣಿಜ್ಯ)	4000	
478	ಭರಮನಗೌಡ ವಸತಿ ವಿನ್ಯಾಸ, ಸ.ನಂ. 824/ಎ ವಿ.0.38	3800	
479	ಭರಮನಗೌಡ ವಸತಿ ವಿನ್ಯಾಸ, ಸ.ನಂ. 824/ಎ ವಿ.0.38 (ವಸತಿಯೇತರ-ವಾಣಿಜ್ಯ)	4800	
480	ಜಿ. ಮೃತ್ಯುಂಜಯ ವಸತಿ ವಿನ್ಯಾಸ (ಸ.ನಂ. 1172), ಜಿ. ಶಶಿಧರ ವಸತಿ ವಿನ್ಯಾಸ (ಸ.ನಂ. 1171) 38-529- 99,98,97,96,95,94,93,92,91,90,89,88,87,86,85,84,83,82,81,80,79,78,77,76,75,74,73,72,71,70,69,68 ,67,66,65,64,63,62,61,60,59,58,57,116,115,114,113,112,110,109,108,107,106,105,104,103,102,10 1,100	3800	
481	ಜಿ. ಮೃತ್ಯುಂಜಯ ವಸತಿ ವಿನ್ಯಾಸ (ಸ.ನಂ. 1172) (ವಸತಿಯೇತರ-ವಾಣಿಜ್ಯ)	5000	
482	ಆರ್. ಕೊಟ್ಟಬಸಪ್ಪ ವಸತಿ ವಿನ್ಯಾಸ (ಸ.ನಂ. 1174/1)	3800	
483	ಆರ್. ಕೊಟ್ಟಬಸಪ್ಪ ವಸತಿ ವಿನ್ಯಾಸ (ಸ.ನಂ. 1174/1) (ವಸತಿಯೇತರ-ವಾಣಿಜ್ಯ)	5000	
484	ಜಿ. ಶಶಿಧರ ವಸತಿ ವಿನ್ಯಾಸ (ಸ.ನಂ. 1171)	3800	
485	ಜಿ. ಶಶಿಧರ ವಸತಿ ವಿನ್ಯಾಸ (ಸ.ನಂ. 1171) (ವಸತಿಯೇತರ-ವಾಣಿಜ್ಯ)	5000	
486	ಕೆ.ಎಂ. ವಿದ್ಯಾಧರ ವಸತಿ ವಿನ್ಯಾಸ ಸ.ನಂ. 1172 ಬಿ,	3800	
487	ಕೆ.ಎಂ. ವಿದ್ಯಾಧರ ವಸತಿ ವಿನ್ಯಾಸ ಸ.ನಂ. 1172 ಬಿ, (ವಸತಿಯೇತರ-ವಾಣಿಜ್ಯ)	5000	
488	ಬಿ.ಎಸ್. ವೀರೇಶ ವಸತಿ ವಿನ್ಯಾಸ 1174/2	3800	
489	ಬಿ.ಎಸ್. ವೀರೇಶ ವಸತಿ ವಿನ್ಯಾಸ 1174/2 (ವಸತಿಯೇತರ-ವಾಣಿಜ್ಯ)	5000	
490	ಹೆಚ್. ನಾಗರಾಜ ವಸತಿ ವಿನ್ಯಾಸ (ಸ.ನಂ. 1171/1)38-528-10,11,12,14,4,25,23,21,18,47,34,15,13,5,3,32,9, 51,52,56,35,49,7,27,54,26,28,30,33,45,50,2,36,38,40,24,53,48,20,6,8,17,43,41,37,22,31,1,55,19,42, 44,46,29,16,39	3800	
491	ಹೆಚ್. ನಾಗರಾಜ ವಸತಿ ವಿನ್ಯಾಸ (ಸ.ನಂ. 1171/1) (ವಸತಿಯೇತರ-ವಾಣಿಜ್ಯ)	5000	

೭೪೩

492	ಎಂ. ದಕ್ಷಿಣಮೂರ್ತಿ ವಸತಿ ವಿನ್ಯಾಸ (ಸ.ನಂ. 833) 23-539-156, 23-539-148, 23-539-146, 23-539-144,142,138,140,136, 134,132,130,128,126,124,118,120,122,116, 37,139,147,145,149,151,143,141,153,155,131,133 23-509-78,77,79,80,76,75,74,73,210,209,208207 23-533-214,86,84,83,81,88,85,87,82 23-539-89,90,91,92,93,94,95,96 23-21-74 23-21-76 23-21-82 23-21-78 23-21-80 23-509-209, 23-509-73, 23-509-75, 23-509-207, 23-509-208, 23-509-76, 23-509-210, 23-509-79, 23-509-78, 23-509-80, 23-509-77, 23-509-74, 23-525-67, 23-525-203, 23-525-201, 23-525-69, 23-525-205, 23-525-65, 23-525-71, 23-533-85, 23-533-88, 23-533-87, 23-533-83, 23-533-212, 23-533-214, 23-533-84, 23-533-86, 23-533-81, 23-533-82, 23-534-89, 23-534-96, 23-534-94, 23-534-90, 23-534-92, 23-534-91, 23-534-93, 23-534-95, 23-536-97, 23-536-102, 23-536-101, 23-536-103, 23-536-98, 23-536-100, 23-536-104, 23-536-99, 23-537-105, 23-537-111, 23-537-107, 23-537-109, 23-539-147, 23-539-141, 23-539-137, 23-539-145, 23-539-151, 23-539-155, 23-539-144, 23-539-142, 23-539-140, 23-539-139, 23-539-149, 23-539-143, 23-539-138, 23-539-153	3600	
493	ಎಂ. ದಕ್ಷಿಣಮೂರ್ತಿ ವಸತಿ ವಿನ್ಯಾಸ (ಸ.ನಂ. 833) (ವಸತಿಯೇತರ-ವಾಣಿಜ್ಯ)	5000	
494	ಬಾವಿಕಟ್ಟೆ ತಿಪ್ಪೇಸ್ವಾಮಿ (ಸ.ನಂ. 1183)	3600	
495	ಬಾವಿಕಟ್ಟೆ ತಿಪ್ಪೇಸ್ವಾಮಿ (ಸ.ನಂ. 1183) (ವಸತಿಯೇತರ-ವಾಣಿಜ್ಯ)	5000	
496	ಕೋಡಿಹಳ್ಳಿ ಸಣ್ಣ ವೀರಪ್ಪ, ರಾಚಪ್ಪ, ಚನ್ನವೀರಪ್ಪ, ವಸತಿ ವಿನ್ಯಾಸ (ಸ.ನಂ. 827/2, 827/3)23-6-133 23-6-131 23-503-272 23-503-271 23-507-277 23-507-278 23-519-296 23-541-242 23-541-246 23-541-264 23-541-244	4000	
497	ಕೋಡಿಹಳ್ಳಿ ಸಣ್ಣ ವೀರಪ್ಪ, ರಾಚಪ್ಪ, ಚನ್ನವೀರಪ್ಪ, ವಸತಿ ವಿನ್ಯಾಸ (ಸ.ನಂ. 827/2, 827/3) (ವಸತಿಯೇತರ-ವಾಣಿಜ್ಯ)	5000	
498	ಬಿ. ತಿಪ್ಪೇಸ್ವಾಮಿ ವಸತಿ ವಿನ್ಯಾಸ (ಸ.ನಂ. 1183/ಎ2)	3600	
499	ಪಿ. ತಿಮ್ಮಣ್ಣ, ಪಿ. ಗುಂಡಪ್ಪ, ಪಿ. ನಾಗಭೂಷಣ, ರಾಜಶೇಖರ ವಸತಿ ವಿನ್ಯಾಸ (ಸ.ನಂ. 1180/1, 1180/2,1180/3, 1180/4) 38-539 - 760,761,762,763,764,765,766,767,768,769,770,771,772,773,774,775,776,777,778,779,780,785,5 87,589,591,593,595,597,599,601,603,605,607,609,611,590,592,594,596,600,602,604,606,608,61 0612,562,564,566,568,570,572,574,576,578,580,582,584,586	3200	
500	ಜಿ. ಮಧು ವಸತಿ ವಿನ್ಯಾಸ (ಸ.ನಂ. 1267ಬಿ/2)	3500	
501	ಶಂಭುನಾಥ ಶೆಟ್ಟಿ ವಸತಿ ವಿನ್ಯಾಸ (ಸ.ನಂ. 1168/ಬಿ)	3500	
502	ಹೂಗಾರ ನಾಗರಾಜ ವಸತಿ ವಿನ್ಯಾಸ (ಸ.ನಂ. 1169/2)	3500	
503	ಚಾಪಿ ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 1169/ಬಿ)	3600	

೭೪೪

504	ಎನ್. ಸತೀಶ ವಸತಿ ವಿನ್ಯಾಸ (ಸ.ನಂ. 1169/1) 38-539 - 760,761,762,763,764,765,766,767,768,769,770,771,772,773,774,775,776,777,778,779,780,785,5 87,589,591,593,595,597,599,601,603,605,607,609,611,590,592,594,596,600,602,604,606,608,61 0612,562,564,566,568,570,572,574,576,578,580,582,584,586	3600	
505	ಬಣಕಾರ ರುದ್ರಪ್ಪ ಮತ್ತು ಮಕ್ಕಳು ವಸತಿ ವಿನ್ಯಾಸ (ಸ.ನಂ. 1181ಎ/1,1181ಎ/2.1182/ಬಿ.1189/ಎಫ್.1189/ಜೆ	3700	
506	ಬಸವೇಶ್ವರ ನಗರ	4500	
507	ವಿದ್ಯಾನಗರ 23-538-1,4,3,5,6,8,9,9A,10,11A,11,13,14,13A,15,16,17,19A,19,20.21.24,23,26,25,27,29	4500	
508	ರೇಣುಕಾ ಟಾಕೀಸ್ ರಸ್ತೆ 14-5-112 13-5-151 14-5-112 14-5-142 14-5-146 14-5-154 14-5-174A 14-5- 118 14-5-120 14-5-128 14-5-116 14-5-116 14-5-150 14-5-152 14-5-174C 14-5-148 14-5- 154A 14-5-174B 14-5-174 14-5-132 14-5-152A 14-5-168 14-5-162 14-5-158 14-5-152B 14-5- 170 14-5-114 14-116-13 14-116-7 14-116-19	4500	
509	ಸರ್ಕಾರಿ ಪ್ರೌಢಶಾಲೆಯಿಂದ ಗುರುದೇವ ಶಾಲೆಯವರೆಗೆ	6000	
510	ತೂಲಹಳ್ಳಿ ಗುರುಬಸಪ್ಪ ಮತ್ತು ಇಂತರರು ವಸತಿ ವಿನ್ಯಾಸ	3800	
511	ಮಲ್ಲೇಶ ಹುಲ್ಲುಮನಿ ವಸತಿ ವಿನ್ಯಾಸ (ಸ.ನಂ. 818/3, 1202)	3800	
512	ರೆಡ್ಡೇರ ಭರಮಪ್ಪ ವಸತಿ ವಿನ್ಯಾಸ (ಸ.ನಂ. 1336/6)	3500	
513	ಆರ್.ಎಂ. ಗುರುಬಸವಸ್ವಾಮಿ ವಸತಿ ವಿನ್ಯಾಸ (1168/ಎ, 1169/ಎ,1170) ಉಜ್ಜಿನಿ ರಸ್ತೆ	3800	
514	ಕಡ್ಡಿ ಕೊಟ್ಟೇಶ ಮತ್ತು ಗುರುಬಸವರಾಜ ವಸತಿ ವಿನ್ಯಾಸ (ಸ.ನಂ. 793, 797) (ವಸತಿಯೇತರ-ವಾಣಿಜ್ಯ)	3800	
515	ĒĒ™ ØŌă'ăĒŌàìæ²µă ವಸತಿ ವಿನ್ಯಾಸ ಸ.ನಂ 1194/1	4000	
516	Š.'ð.ÛĒĒĒĒĒ'¼ă ಸ.ನಂ ಇವರ ವಸತಿ ವಿನ್ಯಾಸ 1194/4 ವಸತಿ ವಿನ್ಯಾಸ	4000	
517	ಆರ್.ಎಂ ಗುರುಪ್ರಸಾದ್ ಮತ್ತು ಕೊಟ್ಟೇಶ್ ವಸತಿ ವಿನ್ಯಾಸ ಸ.ನಂ. 805 ಬಿ/2 ವಸತಿ ವಿನ್ಯಾಸ	4000	
518	ಟಿ. ನಿಂಗಪ್ಪ ವಸತಿ ವಿನ್ಯಾಸ ಸ.ನಂ. 1179/2	4000	
519	ಪಿ.ಚಂದ್ರಪ್ಪ ತಂದೆ ಡಿ.ತಿಪ್ಪಣ್ಣ ಇವರ ವಸತಿ ವಿನ್ಯಾಸ ಸ.ನಂ.1235/2	4000	

೭೪೫

520	ÜY.ÊÜÈàÔâ²µæ! ಇವರ ವಸತಿ ವಿನ್ಯಾಸ ಸ.ನಂ (1330/2 1330/4) ವಸತಿ ವಿನ್ಯಾಸ	3800	
521	²µæ§ðé×ó 'æ²µâÔâ ಇವರ ವಸತಿ ವಿನ್ಯಾಸ(787/1 788 A/2) ವಸತಿ ವಿನ್ಯಾಸ	3800	
522	ಚಂದ್ರಪ್ಪ ಪಿ ಇವರ ವಸತಿ ವಿನ್ಯಾಸ (1340/4 1341/5) ವಸತಿ ವಿನ್ಯಾಸ	3800	
523	..²µæ×ðé²µâ ಮತ್ತು ..ÔâêêÁ™²îâéÇÈâÉ²îâê! ಇವರ ವಸತಿ ವಿನ್ಯಾಸ(1199/1 1199/3) ವಸತಿ ವಿನ್ಯಾಸ	3800	
524	Á™Ôâî.'ð.' ಇವರ ವಸತಿ ವಿನ್ಯಾಸ 1236/1 ವಸತಿ ವಿನ್ಯಾಸ	3800	
525	'ðēðÐé×ó Áµðē'µâ¶ÔâêÄð ಇವರ ವಸತಿ ವಿನ್ಯಾಸ 1197A/1ವಸತಿ ವಿನ್ಯಾಸ	3800	
526	'ð.Ê.æµâîÔâê! ಇವರ ವಸತಿ ವಿನ್ಯಾಸ 807B/1ವಸತಿ ವಿನ್ಯಾಸ	3800	
527	ÁéÑ'â ²µâÇÈâÉ.'ð.ಇವರ ವಸತಿ ವಿನ್ಯಾಸ 1331/2 1331/3 ವಸತಿ ವಿನ್ಯಾಸ	3800	
528	„ððÔâêÁ Ê.æ²µâ½ ಇವರ ವಸತಿ ವಿನ್ಯಾಸ 1234C/2ವಸತಿ ವಿನ್ಯಾಸ	3800	
529	§âēµæ²µâ Äæµâ²µæ! ಇವರ ವಸತಿ ವಿನ್ಯಾಸ 1192/3 ವಸತಿ ವಿನ್ಯಾಸ	3800	
530	ÔðêñÁµâê²µâê ÇÈâÐ'æ×â ಸ.ನಂ ಇವರ ವಸತಿ ವಿನ್ಯಾಸ 802/1 ವಸತಿ ವಿನ್ಯಾಸ	3800	
531	„²µó.ŠÔâíó. µâê²µâêÇÈâÐÜÈæÁµâ ಇವರ ವಸತಿ ವಿನ್ಯಾಸ 805B/2ವಸತಿ ವಿನ್ಯಾಸ	3800	
532	§ððó. ನಾಗೇಂದ್ರಪ್ಪ ಇವರ ವಸತಿ ವಿನ್ಯಾಸ 1260A/2 ವಸತಿ ವಿನ್ಯಾಸ	3800	
533	ಜಿ.ವಿಶಾಲಾಕ್ಷಿ ಇವರ ವಸತಿ ವಿನ್ಯಾಸ 1183/ಬಿ/1, 1184/ಬಿ4	3800	
	8ನೇ ವಾರ್ಡ್		
534	ಜೆ.ಪಿ. ನಗರ ಆಶ್ರಯ ಕಾಲೋನಿ		3000
535	ಜೆ.ಪಿ. ನಗರ ಆಶ್ರಯ ಕಾಲೋನಿ (ವಸತಿಯೇತರ-ವಾಣಿಜ್ಯ)		4000

536	ಎಂ. ಶಾಂತಿ ಲಾಲ್ ವಸತಿ ವಿನ್ಯಾಸ (ಸ.ನಂ. 780,781,783)	3800	
537	ಎಂ. ಶಾಂತಿ ಲಾಲ್ ವಸತಿ ವಿನ್ಯಾಸ (ಸ.ನಂ. 780,781,783) (ವಸತಿಯೇತರ-ವಾಣಿಜ್ಯ)	5000	
538	ಎಸ್. ಗಮಾನ್ ಮಲ್ ವಸತಿ ವಿನ್ಯಾಸ (ಸ.ನಂ.784)	4000	
539	ಎಸ್. ಗಮಾನ್ ಮಲ್ ವಸತಿ ವಿನ್ಯಾಸ (ಸ.ನಂ.784) (ವಸತಿಯೇತರ-ವಾಣಿಜ್ಯ)	5000	
540	ಟಿ. ಚನ್ನಬಸಪ್ಪ ವಸತಿ ವಿನ್ಯಾಸ (ಸ್ವಾತಿ ಸ್ಟೋರ್) (ಸ.ನಂ. 786)	3700	
541	ಟಿ. ಚನ್ನಬಸಪ್ಪ ವಸತಿ ವಿನ್ಯಾಸ (ಸ್ವಾತಿ ಸ್ಟೋರ್) (ಸ.ನಂ. 786) (ವಸತಿಯೇತರ-ವಾಣಿಜ್ಯ)	5000	
542	ಡಿ. ಮಲ್ಲಮ್ಮ ವಸತಿ ವಿನ್ಯಾಸ (ಸ.ನಂ. 785)	3800	
543	ಡಿ. ಮಲ್ಲಮ್ಮ ವಸತಿ ವಿನ್ಯಾಸ (ಸ.ನಂ. 785) (ವಸತಿಯೇತರ-ವಾಣಿಜ್ಯ)	5000	
544	ಎ. ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ. 707/1) 23-6-147, 23-518-368, 23-543-344, 23-543-364, 23-543-358, 23-543-354, 23-543-362, 23-543-348, 23-543-352, 23-543-340, 23-543-360, 23-543-350, 23-543-356, 23-543-342, 23-543-346	3900	
545	ಎ. ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ. 707/1) (ವಸತಿಯೇತರ-ವಾಣಿಜ್ಯ)	5000	
546	ಗುರುಬಸವರಾಜೇಂದ್ರ ಮತ್ತು ಕರಿಬಸವನಗೌಡ ವಸತಿ ವಿನ್ಯಾಸ (ಸ.ನಂ. 783ಬಿ)	3800	
547	ಗುರುಬಸವರಾಜೇಂದ್ರ ಮತ್ತು ಕರಿಬಸವನಗೌಡ ವಸತಿ ವಿನ್ಯಾಸ (ಸ.ನಂ. 783ಬಿ) (ವಸತಿಯೇತರ-ವಾಣಿಜ್ಯ)	5000	
548	ಎಸ್.ಬಿ. ರುದ್ರೇಶ ಮತ್ತು ಭರಮನಗೌಡ ವಸತಿ ವಿನ್ಯಾಸ (ಸ.ನಂ. 774ಬಿ) 35-533-313, 35-533-314, 35-533-315, 35-533-316, 35-533-317, 35-533-318, 35-533-319, 35-533-320, 35-533-321, 35-533-322, 35-533-323, 35-533-324, 35-533-325, 35-533-326, 35-533-327, 35-533-328, 35-533-329, 35-533-330, 35-533-331, 35-533-332, 35-533-333, 35-533-334, 35-533-335, 35-533-336, 35-533-337, 35-533-338, 35-533-339, 35-533-340A, 35-533-340B, 35-533-341, 35-533-342, 35-533-343, 35-533-344, 35-533-345, 35-533-346B, 35-533-347, 35-533-348, 35-533-349, 35-533-350, 35-533-351, 35-533-352	3600	
549	ಎಸ್.ಬಿ. ರುದ್ರೇಶ ಮತ್ತು ಭರಮನಗೌಡ ವಸತಿ ವಿನ್ಯಾಸ (ಸ.ನಂ. 774ಬಿ) (ವಸತಿಯೇತರ-ವಾಣಿಜ್ಯ)	5000	
550	ಕಡ್ಲಿ ಕೊಟ್ಟೇಶ ಮತ್ತು ಗುರುಬಸವರಾಜ ವಸತಿ ವಿನ್ಯಾಸ (ಸ.ನಂ. 793, 797) 35-524-521, 35-524-520, 35-524-519, 35-524-517, 35-524-522, 35-524-518, 35-521-515, 35-521-516, 35-521-512, 35-521-514, 35-518-508, 35-518-509, 35-518-507, 35-518-505, 35-536-497, 35-536-495, 35-537-488, 35-537-484, 35-537-478, 35-537-480, 35-537-482, 35-537-490, 35-537-486, 35-521-516, 35-521-515, 35-521-512, 35-521-571, 35-521-513, 35-538-540, 35-538-541, 35-538-546, 35-538-550	3500	
551	ಕಡ್ಲಿ ಕೊಟ್ಟೇಶ ಮತ್ತು ಗುರುಬಸವರಾಜ ವಸತಿ ವಿನ್ಯಾಸ (ಸ.ನಂ. 793, 797) (ವಸತಿಯೇತರ-ವಾಣಿಜ್ಯ)	5000	

552	ಟಿ. ಹಾಲೇಶ ವಸತಿ ವಿನ್ಯಾಸ (ಸ.ನಂ. 805ಬಿ/1)	3500	
553	ಟಿ. ಹಾಲೇಶ ವಸತಿ ವಿನ್ಯಾಸ (ಸ.ನಂ. 805ಬಿ/1) (ವಸತಿಯೇತರ-ವಾಣಿಜ್ಯ)	4500	
554	ಷಾ ರಾಜು ಮತ್ತು ಹಸಮುಖ್ ವಸತಿ ವಿನ್ಯಾಸ (ಸ.ನಂ. 1205) 35-24-4, 35-24-6, 35-24-16, 35-24-34, 35-24-52, 35-24-54, 35-24-71, 35-24-85, 35-24-84, 35-24-90, 35-24-92, 35-24-12, 35-24-20, 35-24-22, 35-24-18, 35-24-28, 35-24-30, 35-24-32, 35-24-24, 35-24-26, 35-24-28A, 35-24-36, 35-24-44 35-24-42, 35-24-40, 35-24-38, 35-24-46, 35-24-48, 35-24-50, 35-24-86, 35-24-88, 35-24-94, 35-24-61, 35-24-63, 35-24-65, 35-24-69, 35-24-77, 35-24-81, 35-24-79, 35-24-73, 35-24-75, 35-24-83, 35-24-70, 35-24-64, 35-24-68, 35-24-74, 35-24-56, 35-24-58, 35-24-66, 35-24-62, 35-24-72, 35-24-60, 35-24-96, 35-24-100, 35-24-87, 35-24-91	3500	
555	ಷಾ ರಾಜು ಮತ್ತು ಹಸಮುಖ್ ವಸತಿ ವಿನ್ಯಾಸ (ಸ.ನಂ. 1205) (ವಸತಿಯೇತರ-ವಾಣಿಜ್ಯ)	5000	
556	ಕಿಶೋರ್ ಕುಮಾರ ವಸತಿ ವಿನ್ಯಾಸ (ಸ.ನಂ. 820/ಬಿ)	3800	
557	ಕಿಶೋರ್ ಕುಮಾರ ವಸತಿ ವಿನ್ಯಾಸ (ಸ.ನಂ. 820/ಬಿ) (ವಸತಿಯೇತರ-ವಾಣಿಜ್ಯ)	5000	
558	ಬಿ.ಕೆ. ಶಾಂತಕುಮಾರ ವಸತಿ ವಿನ್ಯಾಸ (ಸ.ನಂ. 798/ಬಿ2)	3500	
559	ಬಿ.ಕೆ. ಶಾಂತಕುಮಾರ ವಸತಿ ವಿನ್ಯಾಸ (ಸ.ನಂ. 798/ಬಿ2) (ವಸತಿಯೇತರ-ವಾಣಿಜ್ಯ)	5000	
560	ಕೆ. ವಿವೇಕಾನಂದ ವಸತಿ ವಿನ್ಯಾಸ (ಸ.ನಂ. 1206) 35-542-719, 35-542-720, 35-542-721, 35-542-722, 35-542-723, 35-542-724, 35-542-725, 35-542-727, 35-542-729, 35-542-730, 35-542-732, 35-542-733, 35-542-734, 35-542-736, 35-542-737, 35-542-738, 35-542-740, 35-542-742, 35-514-695, 35-514-693, 35-514-697	3500	
561	ಕೆ. ವಿವೇಕಾನಂದ ವಸತಿ ವಿನ್ಯಾಸ (ಸ.ನಂ. 1206) (ವಸತಿಯೇತರ-ವಾಣಿಜ್ಯ)	5000	
562	ಆರ್.ಎಂ. ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 810ಬಿ, 1204) 35-539-575, 35-539-577, 35-539-579, 35-539-581, 35-539-583, 35-539-585, 35-539-587, 35-539-589, 35-539-591, 35-539-593, 35-539-595, 35-539-597, 35-539-599, 35-539-601, 35-539-603, 35-539-605, 35-539-607, 35-539-609, 35-539-610, 35-539-611, 35-539-612, 35-539-613, 35-539-615, 35-539-616	3500	
563	ಆರ್.ಎಂ. ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 810ಬಿ, 1204) (ವಸತಿಯೇತರ-ವಾಣಿಜ್ಯ)	5000	

೭೪೮

564	ಸಿ. ಶಿವಬಸಪ್ಪ ಮತ್ತು ನಾಗರಾಜ ವಸತಿ ವಿನ್ಯಾಸ (ಸ.ನಂ. 790) 35-535-385, 35-535-386, 35-535-387, 35-535-388, 35-535-389, 35-535-390, 35-535-391, 35-535-392, 35-535-393, 35-535-394, 35-535-395, 35-535-396, 35-535-397, 35-535-398, 35-535-399, 35-535-400, 35-535-401, 35-535-402, 35-535-403, 35-535-404, 35-535-405, 35-535-406, 35-535-407, 35-535-408, 35-535-409, 35-535-410, 35-535-411, 35-535-412, 35-535-413, 35-535-414, 35-535-415, 35-535-416, 35-535-417, 35-535-418, 35-535-419, 35-535-420, 35-535-421, 35-535-422, 35-535-423, 35-535-424, 35-535-425, 35-535-426, 35-535-427, 35-535-428, 35-535-429, 35-535-430, 35-535-431, 35-535-432, 35-535-433, 35-535-434, 35-535-435, 35-535-436, 35-535-437, 35-535-438, 35-535-439, 35-535-440, 35-535-441, 35-535-442, 35-535-443, 35-535-444, 35-535-445, 35-535-446, 35-535-447, 35-535-448, 35-535-449, 35-535-450, 35-535-451, 35-535-452, 35-535-453, 35-535-454, 35-535-455, 35-535-456, 35-535-457, 35-535-458, 35-535-459, 35-535-460, 35-535-461, 35-535-462, 35-535-463, 35-535-464, 35-535-465, 35-535-466, 35-535-467, 35-535-468, 35-535-469, 35-535-470, 35-535-471, 35-535-472, 35-535-473, 35-535-474, 35-535-475, 35-535-476	3500	
565	ಸಿ. ಶಿವಬಸಪ್ಪ ಮತ್ತು ನಾಗರಾಜ ವಸತಿ ವಿನ್ಯಾಸ (ಸ.ನಂ. 790) (ವಸತಿಯೇತರ-ವಾಣಿಜ್ಯ)	5000	
566	ಟಿ. ಚೌಡಪ್ಪ ವಸತಿ ವಿನ್ಯಾಸ (ಸ.ನಂ. 1188)	3500	
567	ಟಿ. ಚೌಡಪ್ಪ ವಸತಿ ವಿನ್ಯಾಸ (ಸ.ನಂ. 1188) (ವಸತಿಯೇತರ-ವಾಣಿಜ್ಯ)	5000	
568	ಬಂಡಿ ಕೊಟ್ಟಮ್ಮ, ಹಾಲಮ್ಮ ವಸತಿ ವಿನ್ಯಾಸ ಸ.ನಂ. 1201 (ಜಿ.ಕೂಡ್ಲಿಗಿ ರಸ್ತೆ) 35-24-4, 35-24-6, 35-24-16, 35-24-34, 35-24-52, 35-24-54, 35-24-71, 35-24-85, 35-24-84, 35-24-90, 35-24-92, 35-24-12, 35-24-20, 35-24-22, 35-24-18, 35-24-28, 35-24-30, 35-24-32, 35-24-24, 35-24-26, 35-24-28A, 35-24-36 35-24-44, 35-24-42, 35-24-40, 35-24-38, 35-24-46, 35-24-48, 35-24-50, 35-24-86, 35-24-88, 35-24-94, 35-24-61, 35-24-63, 35-24-65, 35-24-69, 35-24-77, 35-24-81, 35-24-79, 35-24-73, 35-24-75, 35-24-83, 35-24-70, 35-24-64, 35-24-68, 35-24-74, 35-24-56, 35-24-58, 35-24-66, 35-24-62, 35-24-72, 35-24-60, 35-24-96, 35-24-100, 35-24-87, 35-24-91, 35-552-931, 35-552-936, 35-501-780, 35-501-788	3500	
569	ಬಂಡಿ ಕೊಟ್ಟಮ್ಮ, ಹಾಲಮ್ಮ ವಸತಿ ವಿನ್ಯಾಸ ಸ.ನಂ. 1201 (ಜಿ.ಕೂಡ್ಲಿಗಿ ರಸ್ತೆ) (ವಸತಿಯೇತರ-ವಾಣಿಜ್ಯ)	5000	
570	ಎಂ.ಜಿ. ರುದ್ರಯ್ಯ ವಸತಿ ವಿನ್ಯಾಸ, ಸ.ನಂ. 1242ಎ/4 (ಜಿ. ಕೂಡ್ಲಿಗಿ ರಸ್ತೆ)	3500	
571	ಎಂ.ಜಿ. ರುದ್ರಯ್ಯ ವಸತಿ ವಿನ್ಯಾಸ, ಸ.ನಂ. 1242ಎ/4 (ಜಿ. ಕೂಡ್ಲಿಗಿ ರಸ್ತೆ) (ವಸತಿಯೇತರ-ವಾಣಿಜ್ಯ)	5000	
572	ಕೆ. ಶಿವಲಿಂಗಪ್ಪ ವಸತಿ ವಿನ್ಯಾಸ, ಸ.ನಂ. 818/2	3800	
573	ಕೆ. ಶಿವಲಿಂಗಪ್ಪ ವಸತಿ ವಿನ್ಯಾಸ, ಸ.ನಂ. 818/2 (ವಸತಿಯೇತರ-ವಾಣಿಜ್ಯ)	5000	
574	ಎಂ. ಗೀತಾರಾಣಿ ವಸತಿ ವಿನ್ಯಾಸ, ಸ.ನಂ. 792ಬಿ/3, ಸ.ನಂ. 792ಬಿ/1	3500	
575	ಎಂ. ಗೀತಾರಾಣಿ ವಸತಿ ವಿನ್ಯಾಸ, ಸ.ನಂ. 792ಬಿ/3, ಸ.ನಂ. 792ಬಿ/1 (ವಸತಿಯೇತರ-ವಾಣಿಜ್ಯ)	5000	
576	ಮೈದೂರು ಸೌಭಾಗ್ಯಮ್ಮ ವಸತಿ ವಿನ್ಯಾಸ, ಸ.ನಂ. 803, 804 (ಜಿ. ಕೂಡ್ಲಿಗಿ ರಸ್ತೆ)	3500	

577	ಮೈದೂರು ಸೌಭಾಗ್ಯಮ್ಮ ವಸತಿ ವಿನ್ಯಾಸ, ಸ.ನಂ. 803, 804 (ಜೆ. ಕೂಡ್ಲಿಗಿ ರಸ್ತೆ) (ವಸತಿಯೇತರ-ವಾಣಿಜ್ಯ)	5000	
578	ಕುಂಬಾರ ಶಂಭುಲಿಂಗಪ್ಪ ವಸತಿ ವಿನ್ಯಾಸ, ಸ.ನಂ. 1265/1, 1265ಬಿ	3500	
579	ಕುಂಬಾರ ಶಂಭುಲಿಂಗಪ್ಪ ವಸತಿ ವಿನ್ಯಾಸ, ಸ.ನಂ. 1265/1, 1265ಬಿ (ವಸತಿಯೇತರ-ವಾಣಿಜ್ಯ)	5000	
580	ಟಿ. ವೀರೇಶಿ ವಸತಿ ವಿನ್ಯಾಸ (ಸ.ನಂ. 1242/ಎ4)	3500	
581	ಟಿ. ವೀರೇಶಿ ವಸತಿ ವಿನ್ಯಾಸ (ಸ.ನಂ. 1242/ಎ4) (ವಸತಿಯೇತರ-ವಾಣಿಜ್ಯ)	5000	
582	ಜಡಿತಲಿ ಕೊಟ್ಟಮ್ಮ ವಸತಿ ವಿನ್ಯಾಸ (1265ಎ/2)	3500	
583	ಜಡಿತಲಿ ಕೊಟ್ಟಮ್ಮ ವಸತಿ ವಿನ್ಯಾಸ (1265ಎ/2) (ವಸತಿಯೇತರ-ವಾಣಿಜ್ಯ)	5000	
584	ಟಿ. ಕಾಳಮ್ಮ ವಸತಿ ವಿನ್ಯಾಸ ಜೆ. ಕೂಡ್ಲಿಗಿ ರಸ್ತೆ (ಸ.ನಂ.790ಬಿ/1)	3500	
585	ಟಿ. ಕಾಳಮ್ಮ ವಸತಿ ವಿನ್ಯಾಸ ಜೆ. ಕೂಡ್ಲಿಗಿ ರಸ್ತೆ (ಸ.ನಂ.790ಬಿ/1) (ವಸತಿಯೇತರ-ವಾಣಿಜ್ಯ)	5000	
586	ಎಂ. ಶಾಂತಮ್ಮ ವಸತಿ ವಿನ್ಯಾಸ (ಸ.ನಂ. 794,796/ಎ)	3500	
587	ಎಂ. ಶಾಂತಮ್ಮ ವಸತಿ ವಿನ್ಯಾಸ (ಸ.ನಂ. 794,796/ಎ) (ವಸತಿಯೇತರ-ವಾಣಿಜ್ಯ)	5000	
588	ಮೈದೂರು ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 802/2)	3500	
589	ಮೈದೂರು ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 802/2) (ವಸತಿಯೇತರ-ವಾಣಿಜ್ಯ)	5000	
590	ಸ್ವರ್ಣಲತ, ಕೆ.ಎಂ. ಸಿದ್ದೇಶಿ, ಕೆ.ಎಂ. ಕೊಟ್ಟೇಶಿ ಮತ್ತು ಸಿ. ಮೂಗಪ್ಪ ವಸತಿ ವಿನ್ಯಾಸ (ಸ.ನಂ. 1245/1,2,3,4)	3500	
591	ಹೆಚ್. ಮೇಘರಾಜ ವಸತಿ ವಿನ್ಯಾಸ (ಸ.ನಂ.1200, 1200/2(ಜೆ.ಕೂಡ್ಲಿಗಿ ರಸ್ತೆ) ಮತ್ತು ಹೆಚ್. ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 1200/3)	3500	
592	ಕುಂಬಾರ ದೇವಿರಮ್ಮ, ವಸತಿ ವಿನ್ಯಾಸ (ಸ.ನಂ. 1245/1) ಮರೂರು ರಸ್ತೆ	3400	
593	ಕುಂಬಾರ ವೀರಭದ್ರಪ್ಪ ವಸತಿ ವಿನ್ಯಾಸ (ಸ.ನಂ. 1240/2)ಮರೂರು ರಸ್ತೆ (ವಸತಿಯೇತರ-ವಾಣಿಜ್ಯ)	3400	
594	ಚಾನುಕೋಟಿ ಮಠದ ಅಟವಾಳಗಿ ಕೊಟ್ಟಯ್ಯ (ಸ.ನಂ. 787/2)	3800	
595	ರೆಡ್ಡೇರ ಶಕುಂತಲ ಮತ್ತು ಇತರರು ವಸತಿ ವಿನ್ಯಾಸ (ಸ.ನಂ. 754ಎ/1,754/ಎ2.754ಎ/3)	3500	
596	ಕಟುಗರ ವಿಲೋಬ ರಾವ್ ವಸತಿ ವಿನ್ಯಾಸ (ಸ.ನಂ. 1237)	3400	
597	ಎಂ.ಜಿ. ತಿಪ್ಪೇಸ್ವಾಮಿ ವಸತಿ ವಿನ್ಯಾಸ (ಸ.ನಂ. 1242ಎ/3)	3500	

598	ಪ್ರಮೀಳ ವಸತಿ ವಿನ್ಯಾಸ (ಸ.ನಂ. 1264, 1268)	3500	
599	ಕೆ. ಸಿದ್ದಲಿಂಗಪ್ಪ ವಸತಿ ವಿನ್ಯಾಸ (ಸ.ನಂ. 1251)	3500	
600	ಟಿ.ಕೆ. ಸುರೇಶ ವಸತಿ ವಿನ್ಯಾಸ (ಸ.ನಂ. 806)	3200	
601	ಜಿ. ಮಧು ವಸತಿ ವಿನ್ಯಾಸ (ಸ.ನಂ. 1199/2)	3500	
602	ಮಡ್ಡೇರ ಓಣಿ. ಸಾಳೇರ ಓಣಿ, ಚಾನುಕೋಟೆ ಮಠದ ತೋಟದ ಹತ್ತಿರ	2500	
603	ಮಡ್ಡೇರ ಓಣಿ.ಸಾಳೇರ ಓಣಿ, ಚಾನುಕೋಟೆ ಮಠದ ತೋಟದ ಹತ್ತಿರ	2500	
604	ಚನ್ನಪ್ಪ ನರಸಿಂಹರಾವ್ ಇವರ ವಸತಿ ವಿನ್ಯಾಸ 1246/1	4000	
605	ಮಂಜುಳ ಸಿಂಹರಾವ್ ಇವರ ವಸತಿ ವಿನ್ಯಾಸ 289/1	4000	
606	ಸಿ.ನಂ.ಇವರ ವಸತಿ ವಿನ್ಯಾಸ 1194/1	4000	
607	ಸಿ.ನಂ ಇವರ ವಸತಿ ವಿನ್ಯಾಸ 1194/4	4000	
608	ಟಿ.ಕೊಟ್ಟಯ್ಯ ಇವರ ವಸತಿ ವಿನ್ಯಾಸ ಸ.ನಂ 1341	3800	
609	ಟಿ.ಕೊಟ್ಟಯ್ಯ ಇವರ ವಸತಿ ವಿನ್ಯಾಸ ಸ.ನಂ 1342	3800	
610	ಮಠಂ ಸೋಮಶೇಖರ ವಸತಿ ವಿನ್ಯಾಸ 1340/1, 1341/1	3800	
611	ಗಾಯಿತ್ರಿ ಇವರ ವಸತಿ ವಿನ್ಯಾಸ ಸ.ನಂ.1179/3	3800	
612	ನಿಂಗಪ್ಪ ಇವರ ವಸತಿ ವಿನ್ಯಾಸ ಸ.ನಂ.1179/2	4000	
613	ಜಕಣಾಚಾರಿ ಇವರ ವಸತಿ ವಿನ್ಯಾಸ ಸ.ನಂ. 1179/1	3800	
614	ಸಿ.ಚಂದ್ರಪ್ಪ ವಸತಿ ವಿನ್ಯಾಸ ಸ.ನಂ.1235/2	3800	
615	ಪ್ರಮೀಳ ಗಂಡ ವೀರಭದ್ರಪ್ಪ ಸ.ನಂ. 1198-1	4000	
616	ಪ್ರಮೀಳ ಗಂಡ ವೀರಭದ್ರಪ್ಪ ಸ.ನಂ. 1198-1B	4000	
617	ಆರ್.ಎಂ ಗುರುಪ್ರಸಾದ್ ಮತ್ತು ಕೊಟ್ಟೇಶ್ ವಸತಿ ವಿನ್ಯಾಸ ಸ.ನಂ. 805 ಬಿ/2	4000	
618	ಟಿ. ವೀರೇಶ ವಸತಿ ವಿನ್ಯಾಸ ಸ.ನಂ. 1242ಎ/2, 1242/ಎ	3800	

619	ಪಿ. ಹರೀಶ್ ಮತ್ತು ಪಿ ಗಿರೀಶ್ ವಸತಿ ವಿನ್ಯಾಸ ಸ.ನಂ. 1177, 1189	4000	
620	ಶಿಪ್ರಬೃಹತ್ ಶಿಪ್ರಾ ಇವರ ವಸತಿ ವಿನ್ಯಾಸ(787/1 788 ೦/2) ವಸತಿ ವಿನ್ಯಾಸ	3800	
621	ಚಂದ್ರಪ್ಪ ಪಿ. ಸ.ನಂಇವರ ವಸತಿ ವಿನ್ಯಾಸ (1340/4 1341/5) ವಸತಿ ವಿನ್ಯಾಸ	3800	
622	..²µæ ×ðé²µåಮತ್ತು..ÓåæÁ™²µæÇÈåÉ²µæ ಇವರವಸತಿವಿನ್ಯಾಸ(1199/1 1199/3) ವಸತಿ ವಿನ್ಯಾಸ	3800	
623	Á™Óåì.'ð.' ಇವರ ವಸತಿ ವಿನ್ಯಾಸ 1236/1 ವಸತಿ ವಿನ್ಯಾಸ	3800	
624	'ðēðÉé×ó Áµðē'µåµÖåêÄð ಇವರ ವಸತಿ ವಿನ್ಯಾಸ 1197A/1ವಸತಿ ವಿನ್ಯಾಸ	3800	
625	'ð.É.æµåìÓåêÉ ಇವರ ವಸತಿ ವಿನ್ಯಾಸ 807B/1ವಸತಿ ವಿನ್ಯಾಸ	3800	
626	ÁéN'å ²µåÇÈåÉ.'ð.ಇವರ ವಸತಿ ವಿನ್ಯಾಸ 1331/2 1331/3 ವಸತಿ ವಿನ್ಯಾಸ	3800	
627	„ððÓåêÁ É.æ²µå/2 ಇವರ ವಸತಿ ವಿನ್ಯಾಸ 1234C/2ವಸತಿ ವಿನ್ಯಾಸ	3800	
628	µåæ²µå Äæµå²µå ಇವರ ವಸತಿ ವಿನ್ಯಾಸ 1192/3 ವಸತಿ ವಿನ್ಯಾಸ	3800	
629	ÓðēñÁµåê²µåê ÇÈåD'æ×å ಇವರ ವಸತಿ ವಿನ್ಯಾಸ 802/1 ವಸತಿ ವಿನ್ಯಾಸ	3800	
630	Üÿ.ÉÜÈåÓå²µæ! ಇವರ ವಸತಿ ವಿನ್ಯಾಸ (790/ಬಿ3, 780/ಎ ,1192 ಪೈಕಿ 1330/2,1330/4)	3800	
631	ಹೆಚ್.ನಾಗೇಂದ್ರಪ್ಪ ಇವರ ವಸತಿ ವಿನ್ಯಾಸ1260/ಎ,	3800	
632	ಹೆಚ್.ನಾಗೇಂದ್ರಪ್ಪ ಇವರ ವಸತಿ ವಿನ್ಯಾಸ 1321/1	3800	
633	ಗೌರಮ್ಮ ಇವರ ವಸತಿ ವಿನ್ಯಾಸ ಸ.ನಂ:807/ಬಿ/2,807/2	3800	
634	ಪಾರ್ವತಮ್ಮ ಇವರ ವಸತಿ ವಿನ್ಯಾಸ ಸ.ನಂ 1343	3800	
635	„²µó.ŚÓåìó. µåê²µåêÇÈåDÜÈæÁµå ಇವರ ವಸತಿ ವಿನ್ಯಾಸ 805B/2	3800	
636	°. ಮಂಜುನಾಥ್ ಗೌಡ ಇವರ ವಸತಿ ವಿನ್ಯಾಸ 264B/1	3500	

637	ಬಿ.ಮಾನಾಚಾರಿ ಮತ್ತು ಇತರರು ವಸತಿ ವಿನ್ಯಾಸ ಸ.ನಂ 1178	3800	
638	ಹೆಚ್.ಕೆ.ರಂಜಿತ ಇವರ ವಸತಿ ವಿನ್ಯಾಸ ಸ.ನಂ 1192/1	3800	
639	ಪಿ.ಪ್ರಹಲಾದ ಮತ್ತು ಇತರರು ಸ.ನಂ 1236/2,1236/3,1236/4	3800	
640	ಪಿ.ಹರಿಶ್ಚಂದ್ರ ಇವ ಪಿ.ಪ್ರಹಲಾದ ಇವರ ವಸತಿ ವಿನ್ಯಾಸ 792/ಎ, 792/2	3800	
641	ಎಮ್.ಎಮ್.ಜಿ. ನಾಗರಾಜ ಇವರ ವಸತಿ ವಿನ್ಯಾಸ ಸ.ನಂ:1131/ಬಿ,1311/1	3800	
642	ಪಿ.ಎಮ್.ಶರಣಯ್ಯ ಇವರ ವಸತಿ ವಿನ್ಯಾಸ ಸ.ನಂ:713/1, 719/ಎ	3800	
643	ಸಿದ್ದಯ್ಯ ಇವರ ವಸತಿ ವಿನ್ಯಾಸ ಸ.ನಂ. 809.	3800	
	ಜವಳಿ ಕೊಟ್ಟೇಶ ವಸತಿ ವಿನ್ಯಾಸ (ಸ.ನಂ. 1235/1)	3800	
	9ನೇ ವಾರ್ಡ್		
644	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ	3500	
645	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ (ವಸತಿಯೇತರ-ವಾಣಿಜ್ಯ)	5000	
646	ಬನಶಂಕರಿ ದೇವಸ್ಥಾನದ ರಸ್ತೆ	3000	
647	ಬನಶಂಕರಿ ದೇವಸ್ಥಾನದ ರಸ್ತೆ (ವಸತಿಯೇತರ-ವಾಣಿಜ್ಯ)	4000	
648	ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಬಡಿಗೇರ ನಿಂಗಪ್ಪ ಮನೆಯ ಎರಡೂ ಬದಿಯ ಮನೆಗಳವರೆಗೆ	3600	
649	ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಬಡಿಗೇರ ನಿಂಗಪ್ಪ ಮನೆಯ ಎರಡೂ ಬದಿಯ ಮನೆಗಳವರೆಗೆ (ವಸತಿಯೇತರ-ವಾಣಿಜ್ಯ)	5000	
650	ಎಂ. ಶಿವಾನಂದಯ್ಯ ವಸತಿ ವಿನ್ಯಾಸ(769,770,770/1,772 773), ಮೂಲಿಮನಿ ನಾಗರಾಜ ವಸತಿ ವಿನ್ಯಾಸ (770/2,772,773)	3600	
651	ಎಂ. ಶಿವಾನಂದಯ್ಯ ವಸತಿ ವಿನ್ಯಾಸ(769,770,770/1,772 773), ಮೂಲಿಮನಿ ನಾಗರಾಜ ವಸತಿ ವಿನ್ಯಾಸ (770/2,772,773) (ವಸತಿಯೇತರ-ವಾಣಿಜ್ಯ)	4500	
652	ಪಿ. ಹರೀಶ ಗಿರೀಶ ವಸತಿ ವಿನ್ಯಾಸ (ಸ.ನಂ. 768)	3600	
653	ಪಿ. ಹರೀಶ ಗಿರೀಶ ವಸತಿ ವಿನ್ಯಾಸ (ಸ.ನಂ. 768) (ವಸತಿಯೇತರ-ವಾಣಿಜ್ಯ)	4500	

654	ಚಾಪಿ ಕೊಟ್ಟೇಶ ಮತ್ತು ಜವಳಿ ಸುವರ್ಣಮ್ಮ ವಸತಿ ವಿನ್ಯಾಸ (767,767/3)	3800	
655	ಚಾಪಿ ಕೊಟ್ಟೇಶ ಮತ್ತು ಜವಳಿ ಸುವರ್ಣಮ್ಮ ವಸತಿ ವಿನ್ಯಾಸ (767,767/3) (ವಸತಿಯೇತರ-ವಾಣಿಜ್ಯ)	5000	
656	ಜಿ. ರಾಮಮೂರ್ತಿ ವಸತಿ ವಿನ್ಯಾಸ (ಸ.ನಂ. 730)	3800	
657	ಜಿ. ರಾಮಮೂರ್ತಿ ವಸತಿ ವಿನ್ಯಾಸ (ಸ.ನಂ. 730) (ವಸತಿಯೇತರ-ವಾಣಿಜ್ಯ)	4500	
658	ರೆಡ್ಡೇರ ತಿಪ್ಪೇಸ್ವಾಮಿ ವಸತಿ ವಿನ್ಯಾಸ	3800	
659	ರೆಡ್ಡೇರ ತಿಪ್ಪೇಸ್ವಾಮಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	
660	ಮಂಡ್ಲಿ ಹನುಮಂತಪ್ಪ ಶೆಟ್ಟಿ ವಸತಿ ವಿನ್ಯಾಸ	3800	
661	ಮಂಡ್ಲಿ ಹನುಮಂತಪ್ಪ ಶೆಟ್ಟಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	
662	ಜವಳಿ ಚಂದ್ರಶೇಖರ ಮತ್ತು ಸಹೋದರರು ವಸತಿ ವಿನ್ಯಾಸ	3800	
663	ಜವಳಿ ಚಂದ್ರಶೇಖರ ಮತ್ತು ಸಹೋದರರು ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
664	ಆರ್.ಎಂ. ನೀಲಕಂಠಯ್ಯ ವಸತಿ ವಿನ್ಯಾಸ	3800	
665	ಆರ್.ಎಂ. ನೀಲಕಂಠಯ್ಯ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
666	ಜವಳಿ ಶಿವಯೋಗಪ್ಪ ವಸತಿ ವಿನ್ಯಾಸ	3800	
667	ಜವಳಿ ಶಿವಯೋಗಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
668	ತಳಕಲ್ ಕೊಟ್ಟಯ್ಯ ವಸತಿ ವಿನ್ಯಾಸ	3800	
669	ತಳಕಲ್ ಕೊಟ್ಟಯ್ಯ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
670	ಅರ್. ಸುಮಂಗಲ ವಸತಿ ವಿನ್ಯಾಸ	3800	
671	ಅರ್. ಸುಮಂಗಲ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
672	ಗಂಗನಹಳ್ಳಿ ಸಿದ್ದಯ್ಯ ವಸತಿ ವಿನ್ಯಾಸ	3500	
673	ಗಂಗನಹಳ್ಳಿ ಸಿದ್ದಯ್ಯ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
674	ಕೋರಪ್ಪಳ ಸಿದ್ದಪ್ಪ ವಸತಿ ವಿನ್ಯಾಸ 11-531-84,85,86,88,90,92,94,96,98,100,102,104, 106,108,110,112,114,116,118,117,115,113,105,97,93	3600	

೭೫೪

675	ಕೋರಪ್ಪಳ ಸಿದ್ದಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
676	ಸಣ್ಣ ಕೊಟ್ಟಗೌಡ ಮತ್ತು ದೊಡ್ಡ ಕೊಟ್ಟಗೌಡ ವಸತಿ ವಿನ್ಯಾಸ (ಸ.ನಂ. 715ಎ)	3800	
677	ಸಣ್ಣ ಕೊಟ್ಟಗೌಡ ಮತ್ತು ದೊಡ್ಡ ಕೊಟ್ಟಗೌಡ ವಸತಿ ವಿನ್ಯಾಸ (ಸ.ನಂ. 715ಎ) (ವಸತಿಯೇತರ-ವಾಣಿಜ್ಯ)	4500	
678	ಬಾಳಿಕಾಯಿ ಮಲ್ಲಿಕಾರ್ಜುನ ವಸತಿ ವಿನ್ಯಾಸ (ಸ.ನಂ. 725) 11-508-257,259,260,262,263,264,266,267,268,269,270,272,273,274,275,277,278,279,281,283,285,287,289,291,293,295,297,258	3800	
679	ಬಾಳಿಕಾಯಿ ಮಲ್ಲಿಕಾರ್ಜುನ ವಸತಿ ವಿನ್ಯಾಸ (ಸ.ನಂ. 725) (ವಸತಿಯೇತರ-ವಾಣಿಜ್ಯ)	4500	
680	ತೂಲಹಳ್ಳಿ ಚನ್ನಬಸಪ್ಪ ವಸತಿ ವಿನ್ಯಾಸ (ಸ್ವಾತಿ ಸ್ಟೋರ್) (ಸ.ನಂ. 728)	3800	
681	ತೂಲಹಳ್ಳಿ ಚನ್ನಬಸಪ್ಪ ವಸತಿ ವಿನ್ಯಾಸ (ಸ್ವಾತಿ ಸ್ಟೋರ್) (ಸ.ನಂ. 728) (ವಸತಿಯೇತರ-ವಾಣಿಜ್ಯ)	4500	
682	ತೂಲಹಳ್ಳಿ ಚನ್ನಬಸಪ್ಪ ವಸತಿ ವಿನ್ಯಾಸ(ಕುದುರಿ) (ಸ.ನಂ. 728)	3800	
683	ತೂಲಹಳ್ಳಿ ಚನ್ನಬಸಪ್ಪ ವಸತಿ ವಿನ್ಯಾಸ(ಕುದುರಿ) (ಸ.ನಂ. 728) (ವಸತಿಯೇತರ-ವಾಣಿಜ್ಯ)	4500	
684	ಟೀಕಾ ಭೀಮಸೇನ ಶೆಟ್ಟಿ ಮತ್ತು ಸಹೋದರರು, ಕೆ.ಎಸ್. ಶರಣಮ್ಮ ಮತ್ತು ಇತರರು ವಸತಿ ವಿನ್ಯಾಸ (ಸ.ನಂ. 798)	3700	
685	ಟೀಕಾ ಭೀಮಸೇನ ಶೆಟ್ಟಿ ಮತ್ತು ಸಹೋದರರು, ಕೆ.ಎಸ್.ಶರಣಮ್ಮ ಮತ್ತು ಇತರರು ವಸತಿ ವಿನ್ಯಾಸ(ಸ.ನಂ.798) (ವಸತಿಯೇತರ-ವಾಣಿಜ್ಯ)	4500	
686	ಕಮಲೇಶ ಕುಮಾರ ವಸತಿ ವಿನ್ಯಾಸ (ಸ.ನಂ. 272ಡಿ ಮತ್ತು 273/ಡಿ)	3500	
687	ಕಮಲೇಶ ಕುಮಾರ ವಸತಿ ವಿನ್ಯಾಸ (ಸ.ನಂ. 272ಡಿ ಮತ್ತು 273/ಡಿ) (ವಸತಿಯೇತರ-ವಾಣಿಜ್ಯ)	4500	
688	ಗರಡಿ ಗುಡಿ ಓಣಿ, ಮಾರ್ಕಂಡೇಶ್ವರ ಓಣಿ, ಸಾಳೇರ ಓಣಿ, ಜೋಗೇರ ಓಣಿ, ನೆಣಕೇರಿ ಓಣಿ, ಮಡ್ಡೇರ ಓಣಿ.	3000	
689	ಆಂಜನೇಯ ಬಡಾವಣೆ	3800	
690	ಆಂಜನೇಯ ಬಡಾವಣೆ (ವಸತಿಯೇತರ-ವಾಣಿಜ್ಯ)	4500	
691	ಎಂ.ಎಸ್. ಮಧುಸೂಧನ ಮತ್ತು ಗಂಗಾಧರ ವಸತಿ ವಿನ್ಯಾಸ (ಸ.ನಂ. 732ಡಿ) 3-527-301,303,305,307,309,311,313,315,317,319,321,323,325,327,329,331,333,335,299A	3800	
692	ಎಂ.ಎಸ್. ಮಧುಸೂಧನ ಮತ್ತು ಗಂಗಾಧರ ವಸತಿ ವಿನ್ಯಾಸ (ಸ.ನಂ. 732ಡಿ) (ವಸತಿಯೇತರ-ವಾಣಿಜ್ಯ)	5000	

೭೫೫

693	ಜವಳಿ ಗುರುಸಿದ್ದಪ್ಪ ವಿನ್ಯಾಸ (ಸ.ನಂ. 710ಬಿ, 716ಇ) 3-525-109,110,111,112,113,114 3-532-164,166,168	3800	
694	ಜವಳಿ ಗುರುಸಿದ್ದಪ್ಪ ಮತ್ತು ಗುರುಬಸಮ್ಮ ವಸತಿ ವಿನ್ಯಾಸ (ಸ.ನಂ. 710ಬಿ, 716ಇ) (ವಸತಿಯೇತರ-ವಾಣಿಜ್ಯ)	4500	
695	ನೇಕಾರ ಸೊಸೈಟಿ ವಸತಿ ವಿನ್ಯಾಸ 24-509-85A,85B,85,82,81 24-512-09,11,10,12 24-10-8 24-10-20 24-10-10 24-10-36 24-10-38 24-3-57 24-10-6 24-10-16 24-10-4A 24-10-2 24-3-59 24-10-2A 24-10-4 24-10-40 24-10-32 24-10-18 24-3-61 24-10-26 24-11-16 24-11-10 24-11-14 24-103-3 24-103-1 24-103-5 24-501-233 24-501-224 24-502-214 24-502-220 24-502-185A 24-502-216 24-502-222 24-502-192 24-502-208 24-502-210 24-502-206 24-502-218 24-502-202 24-502-204 24-502-222A 24-502-185B 24-503-155 24-503-164 24-503-159 24-503-157 24-504-90 24-504-94 24-504-96 24-504-91 24-504-93A 24-504-98 24-504-97 24-504-88 24-504-93 24-504-99 24-505-150 24-505-131 24-505-109 24-505-122 24-505-119 24-505-148 24-505-125 24-505-141 24-505-142 24-505-112 24-505-139 24-505-129 24-505-117 24-505-126 24-505-113 24-505-123 24-505-102 24-505-135 24-505-130 24-505-127 24-505-111 24-505-108 24-505-118 24-505-140 24-505-138 24-505-133 24-505-146 24-505-137 24-505-121 24-505-115 24-505-143 24-505-106 24-505-144 24-505-101 24-506-63 24-506-49 24-506-47 24-506-64 24-506-43 24-506-37 24-506-54 24-506-45 24-506-61 24-506-56B 24-506-62 24-506-60	3200	
696	ನೇಕಾರ ಸೊಸೈಟಿ ವಸತಿ ವಿನ್ಯಾಸ 24-506-41 24-506-53 24-506-39 24-506-59 24-506-58 24-506-56 24-506-55 24-506-57 24-506-51 24-506-32 24-506-56A 24-507-71 24-507-71A 24-507-67 24-507-75 24-507-74 24-507-76 24-507-80 24-507-70 24-507-79 24-507-72 24-507-68 24-507-77 24-508-1 24-508-2 24-508-5 24-508-7 24-508-4 24-508-8 24-509-85A 24-509-81 24-3-65 24-509-85B 24-509-83 24-509-85 24-3-63 24-511-169 24-511-165 24-511-167 24-512-11 24-512-12 24-512-9 24-512-10 24-513-171 24-513-15 24-513-66 24-513-175 24-513-16 24-513-13 24-513-173 24-514-22 24-514-18 24-514-20 24-515-26 24-515-24	3200	
697	ನೇಕಾರ ಸೊಸೈಟಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	
698	ಹಳೇ ಮನಿ ಕೊಟ್ಟಯ್ಯ ವಸತಿ ವಿನ್ಯಾಸ (ಸ.ನಂ. 773ಸಿ,771ಎ,772ಸಿ,770ಸಿ/3)	3600	
699	ಶಂಭುನಾಥ ವಸತಿ ವಿನ್ಯಾಸ (ಸ.ನಂ. 771/ಸಿ, 770ಡಿ/2,773/ಇ)	3600	
700	ಹೆಚ್ ವೀರಭದ್ರಯ್ಯ ವಸತಿ ವಿನ್ಯಾಸ (ಸ.ನಂ. 770ಡಿ/1, 771/ಡಿ,773/ಡಿ,772ಡಿ,770ಸಿ/4)	3600	
701	ಪಿ.ಜಿ ರಾಜಶೇಖರ ವಸತಿ ವಿನ್ಯಾಸ (ಸ.ನಂ. 765/3)	3600	

702	ಆರ್ ಎಂ ಕೊಟ್ಟಯ್ಯ ವಸತಿ ವಿನ್ಯಾಸ ಸ.ನಂ. 712/4, ಸ.ನಂ. 713/5	3800	
703	ÜY.ÊÜËàÖá²µæ ಇವರ ವಸತಿ ವಿನ್ಯಾಸ 790B/3 ವಸತಿ ವಿನ್ಯಾಸ	3800	
704	ÜY.ÊÜËàÖá²µæ ಇವರ ವಸತಿ ವಿನ್ಯಾಸ 790A ವಸತಿ ವಿನ್ಯಾಸ	3800	
705	Š.ôãÄãÆ²iaël Š.ÜËà ¼ðëëÜËà ÜËàÖ²µãëÇËà.'ð.Ë ಇವರ ವಸತಿ ವಿನ್ಯಾಸ 788A/3 ವಸತಿ ವಿನ್ಯಾಸ	3800	
706	ಆರ್ ಎಂ ಕೊಟ್ಟಯ್ಯ ವಸತಿ ವಿನ್ಯಾಸ ಸ.ನಂ. 712/4, ಸ.ನಂ. 713/5	3800	
	10ನೇ ವಾರ್ಡ್		
707	ಗರಡಿ ಗುಡಿ ಓಣಿ, ಮಾರ್ಕಂಡೇಶ್ವರ ಓಣಿ, ಸಾಳೇರ ಓಣಿ, ಜೋಗೇರ ಓಣಿ, ನೆಣಕೇರಿ ಓಣಿ,ಮಡ್ಡೇರ ಓಣಿ. 2-502-09,2-502-11,2-502-10,2-502-12,24-10-46,24-10-44,24-10-42,24-10-40,24-10-38,24-10-36,24-10-32,24-10-26,24-10-20,24-10-18,24-10-16,24-10-14,24-10-12,24-10-10,24-10-8,24-10-6,24-10-4,24-10-2,24-10-2A,24-10-4A,2-512-210,2-512-208,2-512-206,2-512-204,2-512-202,2-512-200,2-512-198,2-512-196,2-512-194,2-512-192,2-512-190,2-512-188.2-512-186,2-512-184,2-512-182,2-512-180,2-512-178,2-512-176,2-512-174,2-512-172,2-512-170,2-512-168		3000
	11ನೇ ವಾರ್ಡ್		
708	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ		3500
709	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ (ವಸತಿಯೇತರ-ವಾಣಿಜ್ಯ)		5000
710	ಪ್ಯಾಟಿಗೌಡ್ರ ಓಣಿ, ರಾಮಲಿಂಗೇಶ್ವರ ದೇವಸ್ಥಾನದ ರಸ್ತೆ2-2-2,133A,4,32 1-2-17,75 6-2-79,80		2600
711	ಪ್ಯಾಟಿಗೌಡ್ರ ಓಣಿ, ರಾಮಲಿಂಗೇಶ್ವರ ದೇವಸ್ಥಾನದ ರಸ್ತೆ (ವಸತಿಯೇತರ-ವಾಣಿಜ್ಯ)		3500
712	ಮೇಡಂ ಹನುಮಂತಪ್ಪ ಸ್ವಾಲ್ನಿಂದ ಹಳ್ಳಿ ಸೋಮಣ್ಣ ಟೇಚರ್ ಮನೆವರೆಗೆ		3000
713	ಮೇಡಂ ಹನುಮಂತಪ್ಪ ಸ್ವಾಲ್ನಿಂದ ಹಳ್ಳಿ ಸೋಮಣ್ಣ ಟೇಚರ್ ಮನೆವರೆಗೆ (ವಸತಿಯೇತರ-ವಾಣಿಜ್ಯ)		4000
714	ಹಳ್ಳಿಯವರ ಓಣಿ, ಮತ್ತಿಹಳ್ಳಿ ಯವರ ಓಣಿ, ಕೊಳ್ಳಿಯವರ ಓಣಿ, ಜವಳೇರ ಓಣಿ.		2800
715	ಹಳ್ಳಿಯವರ ಓಣಿ, ಮತ್ತಿಹಳ್ಳಿ ಯವರ ಓಣಿ, ಕೊಳ್ಳಿಯವರ ಓಣಿ, ಜವಳೇರ ಓಣಿ. (ವಸತಿಯೇತರ-ವಾಣಿಜ್ಯ)		4000
716	ಗುರುದೇವ ಪ್ರೌಢಶಾಲೆಯಿಂದ ಗ್ರಾಮ ಚಾವಡಿವರೆಗೆ (ನಾಡ ಕಛೇರಿ)		6000
717	ಗುರುದೇವ ಪ್ರೌಢಶಾಲೆಯಿಂದ ಗ್ರಾಮ ಚಾವಡಿವರೆಗೆ (ನಾಡ ಕಛೇರಿ) (ವಸತಿಯೇತರ-ವಾಣಿಜ್ಯ)		7000

718	ಗರಡಿ ಗುಡಿ ಓಣಿ, ಮಾರ್ಕಂಡೇಶ್ವರ ಓಣಿ, ಸಾಳೇರ ಓಣಿ, ಜೋಗೇರ ಓಣಿ, ನೆಣಕೇರಿ ಓಣಿ, ಮಡ್ಡೇರ ಓಣಿ.		3000
	12ನೇ ವಾರ್ಡ್		
719	ಕೊಳ್ಳಿ ಪಂಪಣ್ಣ ಸ್ವಾಲ್ನಿಂದ ಗಾಂಧಿ ಸರ್ಕಲ್ ಮುಖ್ಯ ರಸ್ತೆವರೆಗೆ(ಉಜ್ಜಿನಿ ಸರ್ಕಲ್)17-13-183, 17-13-171, 17-13-151, 17-13-143, 17-13-139, 17-13-133, 17-13-137, 17-13-181, 17-13-177, 17-13-173, 17-13-129, 17-13-179, 17-13-127, 17-13-195, 17-13-193, 17-13-169, 17-13-155, 17-13-165, 17-13-119, 17-13-147,17-13-157, 17-13-191, 17-13-197, 17-13-145, 17-13-123, 17-13-121, 17-13-175, 17-13-189, 17-13-185, 17-13-125, 17-13-161, 17-13-163, 17-13-159, 17-13-141, 17-109-13, 17-109-9, 17-109-11, 15-13-194, 15-13-174A, 15-13-170, 15-13-160, 15-13-154, 15-13-140, 15-13-202, 15-13-186, 15-13-164, 15-13-162, 15-13-130, 15-13-124, 15-13-190B, 15-13-204, 15-13-198, 15-13-142, 15-13-120, 15-13-138, 15-13-132, 15-13-174, 15-13-188, 15-13-148, 15-13-152, 15-13-166, 15-13-196, 15-13-146, 15-13-156, 15-13-134, 15-13-176, 15-13-178, 15-13-174B, 15-13-182, 15-13-190A, 15-13-184, 15-13-136, 15-13-192, 15-13-158, 15-13-150, 15-13-172, 15-13-168, 15-13-128, 15-13-190, 15-14-145, 15-14-151, 15-113-1, 15-506-82, 15-506-81		7500
720	ಕೊಳ್ಳಿ ಪಂಪಣ್ಣ ಸ್ವಾಲ್ನಿಂದ ಗಾಂಧಿ ಸರ್ಕಲ್ ಮುಖ್ಯ ರಸ್ತೆವರೆಗೆ(ಉಜ್ಜಿನಿ ಸರ್ಕಲ್) (ವಸತಿಯೇತರ-ವಾಣಿಜ್ಯ)		9000
721	ದ್ವಾರಕಭವನ ಹೋಟಲ್ ರಸ್ತೆ ಮತ್ತು ಹಡದಲೇರ ಹೋಟಲ್ ರಸ್ತೆ.		4500
722	ದ್ವಾರಕಭವನ ಹೋಟಲ್ ರಸ್ತೆ ಮತ್ತು ಹಡದಲೇರ ಹೋಟಲ್ ರಸ್ತೆ. (ವಸತಿಯೇತರ-ವಾಣಿಜ್ಯ)		6000
723	ಗಾಂಧಿ ಸರ್ಕಲ್ 17-116-72,17-502-6,17-502-2, ವಿಠಲ್ ಗುಡಿ ರಸ್ತೆಯ ಎರಡೂ ಬದಿ		3500
724	ಗಾಂಧಿ ಸರ್ಕಲ್ ನಿಂದ ವಿಠಲ್ ಗುಡಿ ರಸ್ತೆಯ ಎರಡೂ ಬದಿ (ವಸತಿಯೇತರ-ವಾಣಿಜ್ಯ)		5000
725	ಜುಮ್ಮಾಮಸೀದಿ ಓಣಿ 14-116-67A, 14-116-65A, 14-116-29, 14-116-33, 14-116-67, 14-116-35, 14-116-63, 14-116-61, 14-116-65, 14-502-5, 14-502-8, 14-502-7, 14-502-1A, 14-502-3, 14-502-6, 14-502-1, 14-503-23, 14-503-21, 14-503-13B, 14-503-13, 14-503-16, 14-503-14, 14-503-20, 14-503-13A, 14-503-11A, 14-503-11, 14-503-12, 14-504-33, 14-504-29, 14-504-27, 14-504-32, 14-504-25, 14-504-29A, 14-504-28, 14-504-35		3000
726	ಚಲುವಾದೆರ ಓಣಿ 14-116-43, 14-116-41, 14-503-17, 14-503-19, 14-503-9, 14-504-31		3000
727	ಚಲುವಾದೆರ ಓಣಿ (ವಸತಿಯೇತರ-ವಾಣಿಜ್ಯ)		3800
728	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್ನಿಂದ ಚನ್ನಮಲ್ಲಪ್ಪ ಫ್ಲೋರ್ ಮಿಲ್ ವರೆಗೆ		8000
729	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್ನಿಂದ ಚನ್ನಮಲ್ಲಪ್ಪ ಫ್ಲೋರ್ ಮಿಲ್ ವರೆಗೆ (ವಸತಿಯೇತರ-ವಾಣಿಜ್ಯ)		9000
730	ಅಕ್ಕಮಹಾದೇವಿ ಗುಡಿಯಿಂದ ಬಿ.ಎಸ್. ವೀರಭದ್ರಪ್ಪ ಮನೆವರೆಗೆ		6000
731	ಅಕ್ಕಮಹಾದೇವಿ ಗುಡಿಯಿಂದ ಬಿ.ಎಸ್. ವೀರಭದ್ರಪ್ಪ ಮನೆವರೆಗೆ (ವಸತಿಯೇತರ-ವಾಣಿಜ್ಯ)		8000

೭೫೮

732	ಗುರುದೇವ ಪ್ರೌಢಶಾಲೆಯಿಂದ ಗ್ರಾಮ ಚಾವಡಿವರೆಗೆ (ನಾಡ ಕಛೇರಿ)	6000
733	ಗುರುದೇವ ಪ್ರೌಢಶಾಲೆಯಿಂದ ಗ್ರಾಮ ಚಾವಡಿವರೆಗೆ (ನಾಡ ಕಛೇರಿ) (ವಸತಿಯೇತರ-ವಾಣಿಜ್ಯ)	7000
734	ಗ್ರಾಮ ಚಾವಡಿ (ನಾಡ ಕಛೇರಿ) ಯಿಂದ ಹಳೇ ಕಾರ್ಪೊರೇಷನ್ ಬ್ಯಾಂಕವರೆಗೆ	8000
735	ಗ್ರಾಮ ಚಾವಡಿ (ನಾಡ ಕಛೇರಿ) ಯಿಂದ ಹಳೇ ಕಾರ್ಪೊರೇಷನ್ ಬ್ಯಾಂಕವರೆಗೆ (ವಸತಿಯೇತರ-ವಾಣಿಜ್ಯ)	9000
13ನೇ ವಾರ್ಡ್		
736	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ	8000
737	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ (ವಸತಿಯೇತರ-ವಾಣಿಜ್ಯ)	9000
738	ಜೈನರ ಓಣಿ, ಮುದುಕನಕಟ್ಟೆ, ಕೋರಕಣ, ಕೊರಚರ ಓಣಿ, 12-106-53, 12-106-21, 12-106-23, 12-106-7, 12-106-1, 12-106-45, 12-106-51, 12-106-35, 12-114-9, 12-114-5, 12-114-7, 12-114-1, 12-114-3, 12-512-44, 12-512-33, 12-512-39, 12-512-40, 12-512-31, 12-512-41, 12-512-42, 12-512-35, 12-513-48, 12-513-50, 12-513-46, 12-513-52	2500
739	ಜೈನರ ಓಣಿ, ಮುದುಕನಕಟ್ಟೆ, ಕೋರಕಣ, ಕೊರಚರ ಓಣಿ, (ವಸತಿಯೇತರ-ವಾಣಿಜ್ಯ)	3500
740	ಮನೆ ನಂ. 1 ರಿಂದ ಮೈಯೂರ ಹೋಟೆಲ್ ವರೆಗೆ	3200
741	ಮನೆ ನಂ. 1 ರಿಂದ ಮೈಯೂರ ಹೋಟೆಲ್ ವರೆಗೆ (ವಸತಿಯೇತರ-ವಾಣಿಜ್ಯ)	4000
742	ಅಂಬೂರ್ ಬೀಡಿಯಿಂದ ಗ್ರಾಮ ಚಾವಡಿವರೆಗೆ	8000
743	ಅಂಬೂರ್ ಬೀಡಿಯಿಂದ ಗ್ರಾಮ ಚಾವಡಿವರೆಗೆ (ವಸತಿಯೇತರ-ವಾಣಿಜ್ಯ)	9000
744	ತೇರು ಬಯಲು ಬಸವೇಶ್ವರ ಗುಡಿ ರಸ್ತೆ 19-7-4A, 19-7-2, 19-7-4, 19-7-6A, 19-136-18, 19-501-1, 19-501-20H, 19-501-20T, 19-501-31, 19-501-27, 19-501-8, 19-501-20, 9-501-19, 19-501-14, 19-501-18A, 19-501-20F, 19-501-20J, 19-501-23A, 19-501-20M, 19-501-33A, 19-501-15A, 19-501-25, 19-501-18, 19-501-3, 19-501-20K, 19-501-20G, 19-501-33, 19-501-21A, 19-501-15C, 19-501-20I, 19-501-20L, 19-501-15, 19-501-21, 19-501-20S, 19-501-20E, 19-501-20U, 19-501-15B, 19-501-5, 19-501-29, 19-501-15D, 19-502-39, 19-502-49, 19-502-36C, 19-502-43, 19-502-41, 19-502-36D, 19-502-36B, 19-502-45, 19-502-35, 19-502-47, 19-502-37, 19-502-36, 19-502-36A	3500
745	ಕುಂಬಾರ ಓಣಿ, 8-506-198, 8-506-200, 8-506-204, 8-506-206, 8-506-208, 8-506-212, 8-506-216, 8-506-224, 8-506-226 ಕಂಬೇರ ಓಣಿ, ಕಡ್ಲೇರ ಓಣಿ, ಅಗಡೇರ ಓಣಿ, ಮೂಲೇರ ಓಣಿ, 19-501-6, 19-501-23D, 19-501-17ಶೀಲವಂತರ ಓಣಿ, ಗಣೇಶ ಗುಡಿ ಓಣಿ, ಪಾರ್ವತಿ ಗುಡಿ ಆಜುಬಾಜು.	3000

೭೫೯

746	ಬಾಡದರ ಓಣಿ, 19-136-24B, 19-136-24D, 19-136-22B, 19-136-24C, 19-136-12, 19-136-30, 19-136-2, 19-136-24E, 19-136-28, 19-136-14, 19-136-10, 19-136-26, 19-136-4, 19-136-40, 19-136-32, 19-136-24A, 19-136-20, 19-136-34, 19-136-36, 19-136-16, 19-501-2, 19-501-10, 19-501-12		3000
747	ಅಕ್ಕಮಹಾದೇವಿ ಗುಡಿಯಿಂದ ಬಿ.ಎಸ್. ವೀರಭದ್ರಪ್ಪ ಮನೆವರೆಗೆ		6000
748	ಅಕ್ಕಮಹಾದೇವಿ ಗುಡಿಯಿಂದ ಬಿ.ಎಸ್. ವೀರಭದ್ರಪ್ಪ ಮನೆವರೆಗೆ (ವಸತಿಯೇತರ-ವಾಣಿಜ್ಯ)		8000
14ನೇ ವಾರ್ಡ್			
749	ಮನೆ ನಂ. 1 ರಿಂದ ಮೈಯೂರ ಹೋಟೆಲ್ ವರೆಗೆ		3200
750	ಮನೆ ನಂ. 1 ರಿಂದ ಮೈಯೂರ ಹೋಟೆಲ್ ವರೆಗೆ (ವಸತಿಯೇತರ-ವಾಣಿಜ್ಯ)		4000
751	ಕುಂಬಾರ ಓಣಿ, ಕಂಬೇರ ಓಣಿ, ಕಡ್ಲೇರ ಓಣಿ, ಅಗಡೇರ ಓಣಿ, ಮೂಲೇರ ಓಣಿ, ಶೀಲವಂತರ ಓಣಿ, ಗಣೇಶ ಗುಡಿ ಓಣಿ, ಪಾರ್ವತಿ ಗುಡಿ ಆಜುಬಾಜು.		3000
752	ಅಗಡೇರ ಓಣಿ, 13-5-119, 13-110-16, 13-110-18, 13-110-26, 13-110-30, 13-110-36, 13-110-24, 13-110-6, 13-110-10, 13-110-28, 13-110-32, 13-110-34, 13-110-8, 13-110-14, 13-110-22, 13-110-20, 13-110-40, 13-110-38, 13-111-10, 13-111-8, 13-111-16, 13-501-1, 13-501-3, 13-501-1A, 13-501-11, 17-109-3, 17-109-1, 13-110-16, 13-110-18, 13-110-26, 13-110-30, 13-110-36, 13-110-24, 13-110-6, 13-110-10, 13-110-28, 13-110-32, 13-110-34, 13-110-8, 13-110-14, 13-110-22, 13-110-20, 13-110-40, 13-110-38, 13-111-10, 13-111-8		3000
753	ಪಾರ್ವತಿ ಗುಡಿ ಆಜುಬಾಜು., 13-5-123, 13-5-125, 13-111-6, 13-501-7, 13-501-5, 13-501-8		3000
754	ಅಕ್ಕಮಹಾದೇವಿ ಗುಡಿಯಿಂದ ಬಿ.ಎಸ್. ವೀರಭದ್ರಪ್ಪ ಮನೆವರೆಗೆ 19-5-177, 19-5-165, 19-5-159, 19-5-175A, 19-5-175B, 19-5-163, 19-5-167, 19-5-165A, 19-5-175, 19-5-171, 19-5-163A, 19-5-173, 19-5-161, 19-5-157, 19-5-155, 19-7-26C, 19-7-26D, 19-7-26B, 19-7-26A, 19-115-4, 19-115-4B, 19-115-4C, 19-136-2B, 19-136-6A, 19-501-200, 19-501-20B, 19-501-20Q, 19-501-20P, 19-501-20R		6000
755	ಅಕ್ಕಮಹಾದೇವಿ ಗುಡಿಯಿಂದ ಬಿ.ಎಸ್. ವೀರಭದ್ರಪ್ಪ ಮನೆವರೆಗೆ (ವಸತಿಯೇತರ-ವಾಣಿಜ್ಯ)		8000
756	ಚಟ್ಟಿಕಿಯವರ ಓಣಿ, ಜಾಗಟಗೇರಿಯವರ ಓಣಿ, ಹೊಸಬಾವಿ ಹತ್ತಿರ		3000
757	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ		3500
758	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ (ವಸತಿಯೇತರ-ವಾಣಿಜ್ಯ)		5000
15ನೇ ವಾರ್ಡ್			

759	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ	8000
760	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ (ವಸತಿಯೇತರ-ವಾಣಿಜ್ಯ)	9000
761	ಕೊರವರ ಓಣಿ	2000
762	ಕೊರವರ ಓಣಿ (ವಸತಿಯೇತರ-ವಾಣಿಜ್ಯ)	2500
763	ಶಾಸ್ತ್ರಿ ಪ್ರಿಂಟಿಂಗ್ ಪ್ರೆಸ್ ನಿಂದ ಕಂಡಕ್ಟರ್ ಶಾಂತವೀರಪ್ಪನ ಮನೆವರೆಗಿನ ಎರಡೂ ಬದಿಯ ಮನೆಗಳು	2500
764	ಶಾಸ್ತ್ರಿ ಪ್ರಿಂಟಿಂಗ್ ಪ್ರೆಸ್ ನಿಂದ ಕಂಡಕ್ಟರ್ ಶಾಂತವೀರಪ್ಪನ ಮನೆವರೆಗಿನ ಎರಡೂ ಬದಿಯ ಮನೆಗಳು(ವಸತಿಯೇತರ-ವಾಣಿಜ್ಯ)	3000
765	ಜೈನರ ಓಣಿ,	2500
766	ಜೈನರ ಓಣಿ, (ವಸತಿಯೇತರ-ವಾಣಿಜ್ಯ)	3200
767	ಕೋರಕಣ: 18-503-80A, 18-503-92, 18-503-84, 18-503-96, 18-503-94, 18-503-102, 19-105-36, 19-105-60, 19-105-34, 19-105-66C, 19-105-40, 19-105-66, 19-105-46, 19-136-46, 19-503-103A, 19-503-85, 19-503-75, 19-503-71, 19-503-69, 19-503-101A, 19-503-93, 19-503-89, 19-503-81, 19-503-79B, 19-503-67A, 19-503-61, 19-503-53, 19-503-91, 19-503-79C, 19-503-76, 19-503-73, 19-503-65, 19-503-67, 19-503-59, 19-503-73A, 19-503-87, 19-503-67B, 19-503-71B, 19-503-79A, 19-503-101, 19-503-52, 19-503-95, 19-503-99, 19-503-97, 19-503-83, 19-503-63, 19-503-57, 19-503-71C, 19-503-55, 19-503-79, 19-503-51	2500
768	ಮುದುಕನಕಟ್ಟೆ, 12-106-47, 12-106-53, 12-106-43, 12-106-21, 12-106-23, 12-106-45, 12-106-51, 12-106-35, 12-114-9, 12-114-5, 12-114-7, 12-114-1, 12-114-3, 12-512-43, 12-512-38, 12-512-37, 12-512-44, 12-512-33, 12-512-39, 12-512-40, 12-512-31, 12-512-41, 12-512-35, 12-513-48, 12-513-50, 12-513-52, 19-12-11, 19-105-38, 19-105-50, 19-105-52, 19-105-48, 19-105-66B, 19-105-44, 19-105-42, 19-105-58, 19-105-70, 19-105-66A, 19-105-70A, 20-12-43, 20-12-41, 20-12-39A, 20-106-59, 20-106-85, 20-106-55, 20-106-69, 20-106-79, 20-106-83, 20-106-89, 20-106-73, 20-106-67, 20-106-77, 20-106-63, 20-106-71, 20-106-81, 20-106-65, 20-114-12, 20-114-18, 20-114-6, 20-114-10, 20-114-16, 20-501-19, 20-502-9, 20-502-1, 20-502-3, 20-502-13, 20-502-11, 20-502-15A, 20-502-7, 20-502-15, 20-502-5, 20-502-17, 20-503-23, 20-503-24, 20-503-26, 20-503-25, 20-504-27, 20-504-29, 20-505-58, 20-505-53, 20-505-52, 20-506-69, 20-507-102, 20-507-104, 20-508-31, 20-508-43, 20-508-33, 20-508-35, 20-508-45, 20-508-39, 20-508-37, 20-508-41	3000

16ನೇ ವಾರ್ಡ್

769	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ	8000
-----	-----------------------------------------------------------------	------

೭೬೧

770	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ (ವಸತಿಯೇತರ-ವಾಣಿಜ್ಯ)		9000
771	ದೇವರಮನಿ ಜಗದಾನಂದ ಮನೆಯಿಂದ ಹುಡೇದರ ರಾಜಶೇಖರಪ್ಪ ಮನೆವರೆಗೆ		6000
772	ದೇವರಮನಿ ಜಗದಾನಂದ ಮನೆಯಿಂದ ಹುಡೇದರ ರಾಜಶೇಖರಪ್ಪ ಮನೆವರೆಗೆ (ವಸತಿಯೇತರ-ವಾಣಿಜ್ಯ)		7000
773	ಕಂಡಕ್ಕರ್ ಶಾಂತವೀರಪ್ಪ ಮನೆಯಿಂದ ಪಿ. ರಾಜಶೇಖರಗೌಡ ಮನೆ, ಸುಬ್ರಮಣ್ಯ ಲಾಡ್ಜ್ ಹಿಂದುಗಡೆ		3500
774	ಕಂಡಕ್ಕರ್ ಶಾಂತವೀರಪ್ಪ ಮನೆಯಿಂದ ಪಿ. ರಾಜಶೇಖರಗೌಡ ಮನೆ, ಸುಬ್ರಮಣ್ಯ ಲಾಡ್ಜ್ ಹಿಂದುಗಡೆ (ವಸತಿಯೇತರ-ವಾಣಿಜ್ಯ)		4000
775	ಎಂ.ಎಂ.ಜೆ. ಸದ್ಯೋಜಾತ ವಸತಿ ವಿನ್ಯಾಸ		3600
776	ರೇಣುಕಾ ಬಡಾವಣೆ 12-12-123, 12-12-105, 12-12-101, 12-12-119, 12-12-97, 12-12-117, 12-12-113, 12-12-111, 12-12-107, 12-12-127, 12-12-121, 12-12-109, 12-12-99, 12-12-115, 12-12-103, 12-12-58, 12-12-90, 12-12-52, 12-12-86, 12-12-92, 12-12-60, 12-12-68, 12-12-80, 12-12-88, 12-12-62, 12-12-64, 12-12-54, 12-12-56, 12-12-72, 12-12-82, 12-12-84, 12-114-23, 12-114-27, 12-114-29, 12-114-19, 12-114-25, 12-114-21, 12-114-35, 12-114-15, 12-114-11, 12-114-17, 12-114-31, 12-114-33, 12-501-7, 12-501-11, 12-501-9, 12-502-6, 12-502-4, 12-502-2, 12-503-3, 12-502-1, 12-505-5, 12-503-15, 12-503-17a, 12-503-17, 12-503-13, 12-504-77, 12-504-80, 12-504-74, 12-504-60, 12-504-64, 12-504-67, 12-504-70, 12-504-62, 12-511-188, 12-510-139, 12-510-143, 12-510-137, 12-510-137, 12-511-187, 12-511-191, 12-511-190, 12-511-185, 12-511-184, 12-511-183, 12-511-192, 12-511-192A, 12-511-186		3800
777	ರೇಣುಕಾ ಬಡಾವಣೆ 18-4-82, 18-4-74, 18-4-86, 18-4-88, 18-4-76, 18-4-78, 18-4-92, 18-4-68, 18-4-80, 18-4-72, 18-4-90, 18-4-84, 18-12-139, 18-12-147, 18-12-143, 18-12-133, 18-12-145, 18-12-141, 18-12-149, 18-12-137, 18-17-81, 18-17-85, 18-104-13, 18-104-9, 18-104-3, 18-104-1, 18-104-7, 18-104-5, 18-104-11, 18-501-12, 18-501-9, 18-501-10, 18-501-5, 18-501-14, 18-501-20, 18-501-1, 18-501-22, 18-501-8, 18-501-6, 18-501-18, 18-501-16, 18-501-7, 18-501-3, 18-502-50, 18-503-31, 18-503-30, 18-503-38, 18-503-36, 18-503-28, 18-503-34, 18-503-32, 18-503-27, 18-503-33, 18-503-24, 18-503-26, 18-503-39, 18-503-29, 18-504-43, 18-504-45, 18-504-42, 18-504-47A, 18-504-41, 18-504-47, 20-12-81, 20-12-77, 20-12-75, 20-12-95, 20-12-63, 20-12-65, 20-12-79, 20-12-87, 20-12-85, 20-12-89, 20-12-91, 20-12-75A, 20-12-83, 20-12-93, 20-114-22, 20-114-32, 20-114-30, 20-114-26, 20-114-28, 20-505-59, 20-505-47, 20-505-55, 20-505-49, 20-505-56, 20-505-51, 20-505-60, 20-505-62, 20-505-57, 20-506-73, 20-506-65, 20-506-67, 20-506-71, 20-507-103, 20-507-100, 20-507-106A, 20-507-108, 20-507-106, 20-509-88, 20-509-85, 20-509-97, 20-509-91, 20-509-77, 20-509-93, 20-509-87, 20-509-75, 20-509-95, 20-509-89, 20-509-83, 20-509-81, 20-509-79		3800
778	ಹಮೀದ್ ಸಾಬ್ ಮನೆಯಿಂದ ಥಿಯಾಸಾಫಿಕಲ್ ಲಾಡ್ಜ್‌ವರೆಗೆ		3500
779	ಹಮೀದ್ ಸಾಬ್ ಮನೆಯಿಂದ ಥಿಯಾಸಾಫಿಕಲ್ ಲಾಡ್ಜ್‌ವರೆಗೆ (ವಸತಿಯೇತರ-ವಾಣಿಜ್ಯ)		5000

780	ಕೊರಚರ ಓಣಿ		2500
781	ಕೊರಚರ ಓಣಿ (ವಸತಿಯೇತರ-ವಾಣಿಜ್ಯ)		3000
17ನೇ ವಾರ್ಡ್			
782	ದೇವರಮನಿ ಜಗದಾನಂದ ಮನೆಯಿಂದ ಹುಡೇದರ ರಾಜಶೇಖರಪ್ಪ ಮನೆವರೆಗೆ		6000
783	ದೇವರಮನಿ ಜಗದಾನಂದ ಮನೆಯಿಂದ ಹುಡೇದರ ರಾಜಶೇಖರಪ್ಪ ಮನೆವರೆಗೆ (ವಸತಿಯೇತರ-ವಾಣಿಜ್ಯ)		7000
784	ಹಮೀದ್ ಸಾಬ್ ಮನೆಯಿಂದ ಥಿಯಾಸಾಫಿಕಲ್ ಲಾಡ್ಜ್‌ವರೆಗೆ		3500
785	ಹಮೀದ್ ಸಾಬ್ ಮನೆಯಿಂದ ಥಿಯಾಸಾಫಿಕಲ್ ಲಾಡ್ಜ್‌ವರೆಗೆ (ವಸತಿಯೇತರ-ವಾಣಿಜ್ಯ)		5000
786	ಚಟ್ಟಿಕಿಯವರ ಓಣಿ, ಜಾಗಟಗೆರಿಯವರ ಓಣಿ, ಹೊಸಬಾವಿ ಹತ್ತಿರ 4-503-36, 4-503-38, 4-503-39, 4-503-40, 4-503-41, 4-503-42, 4-503-43, 4-503-45, 4-503-46, 4-503-48, 4-503-49, 4-503-50, 4-503-52, 4-503-53, 4-503-55, 4-503-56, 4-503-57, 4-503-58, 4-503-59, 4-503-61, 4-503-62, 4-503-63, 4-503-65, 4-504-100, 4-504-91, 4-504-92, 4-504-93, 4-504-94, 4-504-95, 4-504-97, 4-504-98, 4-504-99		2500
787	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ		3500
788	ಬಿ.ಎಸ್. ವೀರಭದ್ರಪ್ಪ ಮನೆಯಿಂದ ಸರ್ಕಾರಿ ಆಸ್ಪತ್ರೆ ರಸ್ತೆ ವರೆಗೆ (ವಸತಿಯೇತರ-ವಾಣಿಜ್ಯ)		5000
789	ಚಿಗಟೇರಿ ಜಯಣ್ಣ ವಸತಿ ವಿನ್ಯಾಸ ಮತ್ತು ಎಂ.ಎಂ.ಜೆ. ಚಂದ್ರಜ್ಜ ವಸತಿ ವಿನ್ಯಾಸ	4000	
790	ಚಿಗಟೇರಿ ಜಯಣ್ಣ ವಸತಿ ವಿನ್ಯಾಸ ಮತ್ತು ಎಂ.ಎಂ.ಜೆ. ಚಂದ್ರಜ್ಜ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	5000	
791	ಎಂ.ಎಂ.ಜೆ. ಚಂದ್ರಜ್ಜ ಮತ್ತು ಇತರರು ವಸತಿ ವಿನ್ಯಾಸ (ಸ.ನಂ. 719/1/ಬಿ, 720, 721/ಬಿ)	4000	
792	ಎಂ.ಎಂ.ಜೆ. ಚಂದ್ರಜ್ಜ ಮತ್ತು ಇತರರು ವಸತಿ ವಿನ್ಯಾಸ (ಸ.ನಂ. 719/1/ಬಿ, 720, 721/ಬಿ) (ವಸತಿಯೇತರ-ವಾಣಿಜ್ಯ)	5000	
793	ಬನಶಂಕರಿ ದೇವಸ್ಥಾನದ ರಸ್ತೆ		3000
794	ಬನಶಂಕರಿ ದೇವಸ್ಥಾನದ ರಸ್ತೆ (ವಸತಿಯೇತರ-ವಾಣಿಜ್ಯ)		4000
18ನೇ ವಾರ್ಡ್			
795	ಎ.ಪಿ.ಎಂ.ಸಿ. ಯಲ್ಲಿನ ಎಲ್ಲಾ ಮಳಿಗೆಗಳು (ವಸತಿಯೇತರ-ವಾಣಿಜ್ಯ)	8000	
796	ಎ.ಪಿ.ಎಂ.ಸಿ. ಯಲ್ಲಿನ ಎಲ್ಲಾ ಮಳಿಗೆಗಳು (ವಸತಿಯೇತರ-ವಾಣಿಜ್ಯ)	8000	
797	ಎಂ.ಎಂ.ಜೆ. ಸದ್ಯೋಜಾತ ವಸತಿ ವಿನ್ಯಾಸ (ಸ.ನಂ. 657/1)	4000	

೭೬೩

798	ಎಂ.ಎಂ.ಜೆ. ಸದ್ಯೋಜಾತ ವಸತಿ ವಿನ್ಯಾಸ (ಸ.ನಂ. 657/1) (ವಸತಿಯೇತರ-ವಾಣಿಜ್ಯ)	5000	
799	ದೇವರಮನಿ ಕೊಟ್ಟಬಸಪ್ಪ ವಸತಿ ವಿನ್ಯಾಸ	3500	
800	ದೇವರಮನಿ ಕೊಟ್ಟಬಸಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
801	ಹೆಚ್.ಎನ್. ಗುರುಬಸಪ್ಪ ವಸತಿ ವಿನ್ಯಾಸ	3500	
802	ಹೆಚ್.ಎನ್. ಗುರುಬಸಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
803	ಜವಳಿ ತಿಪ್ಪಣ್ಣ ವಸತಿ ವಿನ್ಯಾಸ	3500	
804	ಜವಳಿ ತಿಪ್ಪಣ್ಣ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
805	ಕೊಟ್ಟಮ್ಮ ಮತ್ತು ನಿಂಗಮ್ಮ ವಸತಿ ವಿನ್ಯಾಸ (ಸ.ನಂ. 742ಎ) 32-502-27, 32-502-29, 32-502-31, 32-502-33, 32-502-35, 32-502-36, 32-502-38, 32-502-39, 32-502-40, 32-502-41, 32-502-42, 32-502-44, 32-502-46, 32-502-48, 32-502-50, 32-502-52, 32-502-54, 32-502-55, 32-502-56, 32-502-57, 32-502-58, 32-502-59, 32-502-60, 32-502-61, 32-502-62, 32-502-64	3800	
806	ಕೊಟ್ಟಮ್ಮ ಮತ್ತು ನಿಂಗಮ್ಮ ವಸತಿ ವಿನ್ಯಾಸ (ಸ.ನಂ. 742ಎ) (ವಸತಿಯೇತರ-ವಾಣಿಜ್ಯ)	4500	
807	ಜಿ. ಶಿವಯ್ಯ ವಸತಿ ವಿನ್ಯಾಸ	3500	
808	ಜಿ. ಶಿವಯ್ಯ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4000	
809	ಕರೂರು ಜಗದೇವಯ್ಯ ವಸತಿ ವಿನ್ಯಾಸ (ಸ.ನಂ. 743)	3800	
810	ಕರೂರು ಜಗದೇವಯ್ಯ ವಸತಿ ವಿನ್ಯಾಸ (ಸ.ನಂ. 743) (ವಸತಿಯೇತರ-ವಾಣಿಜ್ಯ)	4500	
811	ಪಿ. ಕೊಟ್ಟಬಸವನಗೌಡ ವಸತಿ ವಿನ್ಯಾಸ	3500	
812	ಪಿ. ಕೊಟ್ಟಬಸವನಗೌಡ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
813	ಜಿ. ಚಂದ್ರಶೇಖರ ವಸತಿ ವಿನ್ಯಾಸ (655ಡಿ/1, 651/ಸಿ)	3500	
814	ಜಿ. ಚಂದ್ರಶೇಖರ ವಸತಿ ವಿನ್ಯಾಸ (655ಡಿ/1, 651/ಸಿ) (ವಸತಿಯೇತರ-ವಾಣಿಜ್ಯ)	4500	
815	ಕಂಪ್ಲಿ ಪ್ರಕಾಶ ಮತ್ತು ನಾಗರಾಜ ವಸತಿ ವಿನ್ಯಾಸ (ಸ.ನಂ. 650)	3500	
816	ಕಂಪ್ಲಿ ಪ್ರಕಾಶ ಮತ್ತು ನಾಗರಾಜ ವಸತಿ ವಿನ್ಯಾಸ (ಸ.ನಂ. 650) (ವಸತಿಯೇತರ-ವಾಣಿಜ್ಯ)	4500	

೭೬೪

817	ಬಿ.ಎಸ್. ಚಂದ್ರಶೇಖರ ಮತ್ತು ಸಹೋದರರು ವಸತಿ ವಿನ್ಯಾಸ (ಸ.ನಂ.658, 659) 30-124-31,30-126-22, 30-23-6, 30-501-14, 30-501-32, 30-501-43, 30-501-46, 30-501-47, 30-501-54A, 30-501-55, 30-501-56, 30-501-57, 30-501-58, 30-503-126, 30-503-128, 30-503-130, 30-503-220, 30-504-131, 30-504-133, 30-504-135, 30-504-139, 30-504-141, 30-504-227, 30-505-146, 30-505-148, 30-505-150, 30-505-152, 30-505-153, 30-505-154, 30-505-229, 30-505-230, 30-507-157, 30-507-160, 30-507-164, 30-507-166, 30-507-168, 30-507-233, 30-507-234, 30-508-170, 30-508-172, 30-508-174, 30-508-176, 30-508-178, 30-508-180, 30-508-182, 30-508-235, 30-508-236, 30-508-237, 30-508-238, 30-509-184, 30-509-186, 30-509-188, 30-509-190, 30-509-192, 30-512-247, 30-518-66, 30-518-68, 30-518-70, 30-518-80, 30-518-82. 30-522-193, 30-522-194, 30-522-197, 30-522-199, 30-522-200, 30-522-201, 30-522-205, 30-522-206, 30-522-208, 30-522-209, 30-522-201, 30-522-212, 30-522-213, 30-522-218	3500	
818	ಬಿ.ಎಸ್. ಚಂದ್ರಶೇಖರ ಮತ್ತು ಸಹೋದರರು ವಸತಿ ವಿನ್ಯಾಸ (ಸ.ನಂ.658, 659) (ವಸತಿಯೇತರ-ವಾಣಿಜ್ಯ)	4500	
819	ಡಿ.ಕೆ. ಮಂಜುನಾಥ ವಸತಿ ವಿನ್ಯಾಸ (ಸ.ನಂ. 656)	3500	
820	ಡಿ.ಕೆ. ಮಂಜುನಾಥ ವಸತಿ ವಿನ್ಯಾಸ (ಸ.ನಂ. 656) (ವಸತಿಯೇತರ-ವಾಣಿಜ್ಯ)	4500	
821	ಕೊಳ್ಳಿ ವೀರಭದ್ರಪ್ಪ ವಸತಿ ವಿನ್ಯಾಸ	3500	
822	ಕೊಳ್ಳಿ ವೀರಭದ್ರಪ್ಪ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
823	ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಬಡಿಗೇರ ನಿಂಗಪ್ಪ ಮನೆಯ ಎರಡೂ ಬದಿಯ ಮನೆಗಳವರೆಗೆ		4000
824	ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಬಡಿಗೇರ ನಿಂಗಪ್ಪ ಮನೆಯ ಎರಡೂ ಬದಿಯ ಮನೆಗಳವರೆಗೆ(ವಸತಿಯೇತರ-ವಾಣಿಜ್ಯ)		5000
825	ಮೂಲಿಮನೆ ವೀರೇಶ ವಸತಿ ವಿನ್ಯಾಸ	3500	
826	ಮೂಲಿಮನೆ ವೀರೇಶ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
827	ಬಿ.ವಿ. ಸುಮಂಗಲಮ್ಮ ವಸತಿ ವಿನ್ಯಾಸ (ಸ.ನಂ. 761)	3700	
828	ಬಿ.ವಿ. ಸುಮಂಗಲಮ್ಮ ವಸತಿ ವಿನ್ಯಾಸ (ಸ.ನಂ. 761) (ವಸತಿಯೇತರ-ವಾಣಿಜ್ಯ)	4500	
829	ಪಿ. ಕೊಟ್ಟಬಸವನಗೌಡ ವಸತಿ ವಿನ್ಯಾಸ (ಸ.ನಂ. 767)	3800	
830	ಪಿ. ಕೊಟ್ಟಬಸವನಗೌಡ ವಸತಿ ವಿನ್ಯಾಸ (ಸ.ನಂ. 767) (ವಸತಿಯೇತರ-ವಾಣಿಜ್ಯ)	4500	
831	ಪಿ. ಗುರುಬಸವನಗೌಡ ವಸತಿ ವಿನ್ಯಾಸ (ಸ.ನಂ. 767)	3800	
832	ಪಿ. ಗುರುಬಸವನಗೌಡ ವಸತಿ ವಿನ್ಯಾಸ (ಸ.ನಂ. 767) (ವಸತಿಯೇತರ-ವಾಣಿಜ್ಯ)	4500	
833	ಜಿ. ಶಾಂಭವಿ ವಸತಿ ವಿನ್ಯಾಸ	3500	

834	ಜಿ. ಶಾಂಭವಿ ವಸತಿ ವಿನ್ಯಾಸ (ವಸತಿಯೇತರ-ವಾಣಿಜ್ಯ)	4500	
835	ಕೆ.ಹೆಚ್.ಬಿ. ಕಾಲೋನಿ	3500	
836	ಕೆ.ಹೆಚ್.ಬಿ. ಕಾಲೋನಿ (ವಸತಿಯೇತರ-ವಾಣಿಜ್ಯ)	5500	
837	ಸುಮೇರ್ ಮಲ್ ಮತ್ತು ಪ್ರಕಾಶ್ ಕುಮಾರ ವಸತಿ ವಿನ್ಯಾಸ (ಸ.ನಂ. 649ಬಿ/3)	3000	
838	ಸುಮೇರ್ ಮಲ್ ಮತ್ತು ಪ್ರಕಾಶ್ ಕುಮಾರ ವಸತಿ ವಿನ್ಯಾಸ (ಸ.ನಂ. 649ಬಿ/3) (ವಸತಿಯೇತರ-ವಾಣಿಜ್ಯ)	4000	
839	ಮಂಡ್ಲಿ ನೀಲಾಂಬರಗುಪ್ತ ಮತ್ತು ಪಂಪಾಪತಿ ಮತ್ತು ಎಂ. ನಾಗರಾಜ ವಸತಿ ವಿನ್ಯಾಸ (ಪಿ.ವಿ.ಗಣೇಶ) (ಸ.ನಂ. 756)	3800	
840	ಮಂಡ್ಲಿ ನೀಲಾಂಬರಗುಪ್ತ ಮತ್ತು ಪಂಪಾಪತಿ ಮತ್ತು ಎಂ. ನಾಗರಾಜ ವಸತಿ ವಿನ್ಯಾಸ (ಪಿ.ವಿ.ಗಣೇಶ) (ಸ.ನಂ. 756) (ವಸತಿಯೇತರ-ವಾಣಿಜ್ಯ)	4500	
841	ಪಿ. ಗುರುಬಸವನಗೌಡ ಮತ್ತು ಕೊಟ್ಟಬಸವನಗೌಡ ವಸತಿ ವಿನ್ಯಾಸ (ಸ.ನಂ. 746ಎಬಿ/1)	3800	
842	ಪಿ. ಗುರುಬಸವನಗೌಡ ಮತ್ತು ಕೊಟ್ಟಬಸವನಗೌಡ ವಸತಿ ವಿನ್ಯಾಸ (ಸ.ನಂ. 746ಎಬಿ/1) (ವಸತಿಯೇತರ-ವಾಣಿಜ್ಯ)	4500	
843	ಹಳ್ಳಿ ಉಮಾಮಹೇಶ್ವರ ವಸತಿ ವಿನ್ಯಾಸ (ಸ.ನಂ. 751 ಮತ್ತು 755)	3500	
844	ಹಳ್ಳಿ ಉಮಾಮಹೇಶ್ವರ ವಸತಿ ವಿನ್ಯಾಸ (ಸ.ನಂ. 751 ಮತ್ತು 755) (ವಸತಿಯೇತರ-ವಾಣಿಜ್ಯ)	4500	
845	ಎಲ್.ಬಿ. ಬಡಾವಣೆ.	4000	
846	ಹೆಚ್‌ಬಿ ಸದಾಶಿವ ಮತ್ತು ಹೆಚ್‌ಬಿ ನಂಜುಂಡಪ್ಪ ವಸತಿ ವಿನ್ಯಾಸ (ಸ.ನಂ. 652ಎ/2ಬಿ, 652ಎ/ಬಿ1)	3600	
847	ಕೆ.ಎಂ. ವೀರಮ್ಮ ವಸತಿ ವಿನ್ಯಾಸ (ಸ.ನಂ. 762/2ಎ3, 762ಎ/3, 762ಸಿ/3,762ಡಿ/3)	3500	
848	ಜಿ. ಮಧು ವಸತಿ ವಿನ್ಯಾಸ (ಸ.ನಂ. 761/2ಬಿ2, 762ಬಿ/2.)	3500	
849	ಬಿ. ಸಿದ್ದಪ್ಪ ವಸತಿ ವಿನ್ಯಾಸ (ಸ.ನಂ. 652ಎ/2ಸಿ)	3600	
850	ಜಿ. ರಾಜಶೇಖರ ವಸತಿ ವಿನ್ಯಾಸ (ಸ.ನಂ. 652ಎ/2ಬಿ/1, 652ಎ/2ಡಿ/2)	3600	
851	ಪಾರ್ವತ ಮಠದ ವಸತಿ ವಿನ್ಯಾಸ (ಸ.ನಂ. 652ಬಿ/5)	3600	
852	ಆರ್. ಗುರುಬಸವರಾಜ ವಸತಿ ವಿನ್ಯಾಸ (ಸ.ನಂ. 752/1)	3500	
853	ಕೊಟ್ಟೇಶಪ್ಪ, ವಿಶ್ವನಾಥಪ್ಪ, ಸಂಗಪ್ಪ ಸುನಂದಮ್ಮ ವಸತಿ ವಿನ್ಯಾಸ (ಸ.ನಂ. 758/2)	3500	

870	ಇಂದಿರಾ ನಗರ 25-8-9, 25-8-25, 25-12-12F, 25-12-12L, 25-12-12J, 25-12-14A, 25-18-13A, 25-18-7, 25-18-15, 25-18-13, 25-18-3, 25-501-5, 25-501-7, 25-501-17, 25-501-9, 25-501-13, 25-501-16, 25-501-14, 25-501-6, 25-501-11, 25-501-12, 25-501-10, 25-501-15, 25-501-8, 25-501-18, 25-501-4, 25-501-3, 25-502-21, 25-502-32, 25-502-29, 25-502-36, 25-502-28, 25-502-33, 25-502-35, 25-502-31, 25-502-34, 25-502-19, 25-502-30, 25-502-24, 25-502-37, 25-502-27, 25-502-38, 25-502-23, 25-502-26, 25-503-50, 25-503-48, 25-503-54, 25-503-39, 25-503-46, 25-503-55, 25-503-44, 25-503-43, 25-503-45, 25-503-49, 25-503-53, 25-503-51, 25-503-56, 25-503-52, 25-503-41		2500
871	ಇಂದಿರಾ ನಗರ (ವಸತಿಯೇತರ-ವಾಣಿಜ್ಯ)		3000
872	ಗಜಾಪುರ ರಸ್ತೆ, ಎ.ಪಿ.ಎಂ.ಸಿ ಎಲ್ಲಾ ಖಾಲಿ ಮಳಿಗೆಗಳು		6500
873	ವಸತಿಯೇತರ-ವಾಣಿಜ್ಯ		6500
874	ಸ್ಪಿನ್ನಿಂಗ್ ಮಿಲ್ ಕೆ. ಫಕೃದ್ದೀನ್ ಜಿನ್ನಿಂಗ್ ಫ್ಯಾಕ್ಟರಿ (ವಸತಿಯೇತರ-ಕೈಗಾರಿಕೆ)		6500
875	ಇಂಡಸ್ಟ್ರಿಯಲ್ ಏರಿಯಾ ದಿಂದ ಇಟ್ಟಿಗೆ ರಸ್ತೆಯಿಂದ ಅಕ್ಟಾಯ್ ಉಕ್ಕಡ. (ವಸತಿಯೇತರ-ಕೈಗಾರಿಕೆ)		6500
876	ರೈಲ್ವೆ ಸ್ಟೇಶನ್ ಎರಡೂ ಬದಿಯ ರಸ್ತೆಯಲ್ಲಿನ ಜಿನ್ನಿಂಗ್ ಫ್ಯಾಕ್ಟರಿ ಕಾಟನ್ ಪ್ರೆಸ್ ಮಿಲ್‌ಗಳು (ವಸತಿಯೇತರ-ಕೈಗಾರಿಕೆ)		6500
877	ಹ್ಯಾಳ್ಯಾ ರಸ್ತೆಯಲ್ಲಿನ ಎರಡೂ ಬದಿಯ ಜಿನ್ನಿಂಗ್ ಫ್ಯಾಕ್ಟರಿಗಳು (ವಸತಿಯೇತರ-ಕೈಗಾರಿಕೆ)		6500
878	ಬಳ್ಳಾರಿ ಕ್ಯಾಂಪ್ 26-7-1E, 26-7-1C, 26-7-1F, 26-7-1A, 26-7-1B, 26-501-270, 26-501-268, 26-501-259, 26-502-92, 26-502-95F, 26-502-90, 26-502-86, 26-502-80, 26-502-75A, 26-502-95C, 26-502-72, 26-502-75C, 26-502-88, 26-502-76, 26-502-95B, 26-502-94, 26-502-82, 26-502-75, 26-502-95A, 26-502-83, 26-502-78, 26-502-95D, 26-502-70, 26-502-74, 26-502-95, 26-502-75B, 26-502-84, 26-502-95E, 26-504-325, 26-504-319, 26-505-137, 26-505-145, 26-505-149, 26-505-157, 26-505-117, 26-505-104, 26-505-118, 26-505-132, 26-505-119A, 26-505-121A, 26-505-123A, 26-505-165, 26-505-164, 26-505-156, 26-505-154, 26-505-139, 26-505-97, 26-505-133, 26-505-112, 26-505-106, 26-505-138, 26-505-133D, 26-505-144, 26-505-127, 26-505-161, 26-505-151, 26-505-119, 26-505-150, 26-505-115, 26-505-126, 26-505-133C, 26-505-128, 26-505-153, 26-505-136, 26-505-122, 26-505-166, 26-505-160, 26-505-147, 26-505-155, 26-505-113, 26-505-103, 26-505-158, 26-505-135, 26-505-111A, 26-505-146, 26-505-98, 26-505-108, 26-505-131, 26-505-142, 26-505-159, 26-505-141, 26-505-119B, 26-505-102, 26-505-100, 26-505-121, 26-505-163, 26-505-114A, 26-505-114, 26-505-133B, 26-505-130		2800
879	ಬಳ್ಳಾರಿ ಕ್ಯಾಂಪ್ 26-505-124, 26-505-101, 26-505-105, 26-505-143, 26-505-162, 26-505-152, 26-505-148, 26-505-134, 26-505-133A, 26-505-99, 26-505-117A, 26-505-120, 26-505-140, 26-505-125, 26-505-123, 26-505-110, 26-505-123B, 26-505-125A, 26-505-133E, 26-505-123C, 26-505-111, 26-505-127B, 26-505-127A		2800

೭೬೮

880	ಬಳ್ಳಾರಿ ಕ್ಯಾಂಪ್ (ವಸತಿಯೇತರ-ವಾಣಿಜ್ಯ)		3500
881	ಮನಸಾಲಿ ವೀರಣ್ಣ ಶೆಟ್ಟಿ ಮನೆಯಿಂದ ಕೈಗಾರಿಕಾ ತರಬೇತಿ ಕೇಂದ್ರ		2800
882	ಮನಸಾಲಿ ವೀರಣ್ಣ ಶೆಟ್ಟಿ ಮನೆಯಿಂದ ಕೈಗಾರಿಕಾ ತರಬೇತಿ ಕೇಂದ್ರ (ವಸತಿಯೇತರ-ವಾಣಿಜ್ಯ)		3500
883	ವೈ. ರಾಜಶೇಖರ ವಸತಿ ವಿನ್ಯಾಸ (ಸ.ನಂ. 344/ಎ) ಕೊಟ್ಟೂರು ಇಂದ ಎಂ.ಎನ್. ಹಳ್ಳಿ ರಸ್ತೆ	3200	
884	ಜಿ. ಮಧು ವಸತಿ ವಿನ್ಯಾಸ (ಸ.ನಂ. 497/2)	3000	
885	ÇÈ&DÁ™éÇÈ& 'â&O&â&æ²µ& Ý ದಾರಿವಾಲ್ ಇವರ ವಸತಿ ವಿನ್ಯಾಸ 51C ವಸತಿ ವಿನ್ಯಾಸ	3800	
886	ಬಿ.ಹೆಚ್.ಶ್ರೀಧರ್ ಮಂಜುಳ, ಭರತ್ ಕುಮಾರ್ ವಸತಿ ವಿನ್ಯಾಸ ಸ.ನಂ. 289/1	3000	
887	ಚನ್ನಬಸವರಾಜ ವಸತಿ ವಿನ್ಯಾಸ ಸ.ನಂ. 887/1	3800	
888	ಟಿ.ಹಾಲೇಶ ವಸತಿ ವಿನ್ಯಾಸ ಸ.ನಂ.863/3	2200	
889	È,,²µ&. ಮಂಜುನಾಥಗೌಡ ಇವರ ವಸತಿ ವಿನ್ಯಾಸ 564/3 ವಸತಿ ವಿನ್ಯಾಸ	3000	
890	ಸವಿತ ಕುಮಾರಿ ಹುಲ್ಲುಮನಿ ಸ.ನಂ:263 ಮತ್ತು 264 ಬಿ/2	3000	
891	ಬಿ.ಜಿ.ಅಜಯ್ ಕುಮಾರ್ ವಸತಿ ವಿನ್ಯಾಸ ಸ.ನಂ 240/ಎ	3000	
892	ಮಂಜುನಾಥ ಟಿ, ವಿಕ್ರಮ್ ಬಿ.ಆರ್, ನಾಗೇಂದ್ರಪ್ಪ ಎಂ, ಕೆಂಚನಗೌಡ ಬಿ,ವಿನಯ್ ಜಿ, ಸ್ವಾಮಿ ವಿವೇಕಾನಂದ ನಗರ 72/3,80/D,76/B.73.76/1.77/2.78/1.107/2.108.78/2.85/B.87/A1.76/2.264B/1.71.	1400	
20ನೇ ವಾರ್ಡ್			
893	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ		8000
894	ಜಿನುಗಾರ ಮರಿಯಪ್ಪನ ಫ್ಲೋರ್ ಮಿಲ್‌ನಿಂದ ಚನ್ನಮಲ್ಲಪ್ಪ ಫ್ಲೋರ್‌ಮಿಲ್ ವರೆಗೆ (ವಸತಿಯೇತರ-ವಾಣಿಜ್ಯ)		9000

895	ಅಂಬೇಡ್ಕರ್ ನಗರ 26-501-306, 26-501-260, 26-501-272, 26-501-278, 26-501-292, 26-501-280, 26-501-293, 26-501-295, 26-501-264, 26-501-282, 26-501-304, 26-501-262, 26-501-283, 26-501-308, 26-501-298, 26-501-294, 26-501-302, 26-501-274, 26-501-284, 26-501-287, 26-501-266, 26-501-288, 26-501-300, 26-501-277, 26-501-276, 26-501-296, 26-501-289, 26-501-286, 26-501-290, 26-501-291, 26-501-310, 26-504-365, 26-504-344, 26-504-329, 26-504-360, 26-504-324, 26-504-320, 26-504-336, 26-504-341, 26-504-334, 26-504-337, 26-504-343, 26-504-357, 26-504-364, 26-504-358, 26-504-326, 26-504-328, 26-504-332, 26-504-350, 26-504-356, 26-504-339, 26-504-331, 26-504-314, 26-504-355, 26-504-349, 26-504-317, 26-504-348, 26-504-340, 26-504-366, 26-504-323, 26-504-318, 26-504-352, 26-504-333, 26-504-322, 26-504-330, 26-504-361, 26-504-316, 26-504-351, 26-504-353, 26-504-346, 26-504-342, 26-504-312, 26-504-347, 26-504-335, 26-504-345, 26-504-338, 26-504-321, 26-504-363, 26-504-359, 26-504-327, 26-504-362, 26-504-354		1500
896	ಅಂಬೇಡ್ಕರ್ ನಗರ (ವಸತಿಯೇತರ-ವಾಣಿಜ್ಯ)		2500
897	ಎಂ.ಎಂ.ಜೆ ಗಾಯಿತ್ರಿ ವಸತಿ ವಿನ್ಯಾಸ (ಸ.ನಂ. 344ಎಫ್/1)	2800	
898	ಎ. ಕೃಷ್ಣಮೂರ್ತಿ ವಸತಿ ವಿನ್ಯಾಸ (ಸ.ನಂ 757/5)	4000	
899	ವೈ.ಎಂ. ಮಂಜುಳ ವಸತಿ ವಿನ್ಯಾಸ (ಸ.ನಂ. 951)	4000	

ಕೂಡ್ಲಿಗಿ ಉಪ ನೋಂದಣಿ ಕಛೇರಿ ವ್ಯಾಪ್ತಿಯ 2023-24 ನೇ ಸಾಲಿನ ಕೂಡ್ಲಿಗಿ ತಾಲ್ಲೂಕಿನ ಸ್ಥಿರಾಸ್ತಿಗಳ ಅಂದಾಜು ಮಾರ್ಗಸೂಚಿ ಮಾರುಕಟ್ಟೆ ಮೌಲ್ಯದ ದರ ಪಟ್ಟಿ. ದಿನಾಂಕ:01-10-2023 ರಿಂದ ಜಾರಿಗೊಳಿಸಲಾಗಿದೆ.

ಕ್ರ.ಸಂ.	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ	ಮಿಷ್ಣಿ ದರ ಪ್ರತಿ ಎಕರೆಗೆ (ಲಕ್ಷ ರೂ.ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ.ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ.ಗಳಲ್ಲಿ)	ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು
					ದರ ಪ್ರತಿ ಚದರ ಮೀಟರ್‌ಗಳಿಗೆ	ದರ ಪ್ರತಿ ಚದರ ಮೀಟರ್‌ಗಳಿಗೆ
1	2	3	4	5	6	7
	ಅಮಲಾಪುರ				1500	1700
900	ಕೆರೆ ನೀರಾವರಿ ಜಮೀನುಗಳು. 46, 86 ಎ, 87, 90,91,92, 93, 94, 95,97,98,100 ಎ, ಬಿ-1, ಬಿ-2, ಬಿ-3, ಬಿ-4, 101, 102 ಎ ಸಿ, 103, 122, 124, 125, 126, 127,128,129,130,131 ಎ, 132 ಎ,		2.00			

	132ಬಿ, 133 ಎ ಬಿ ಸಿ.ಡಿ. 134,136,138,139,140, 141 ಎ ಬಿ ಸಿ, 142, 144 ಎ ಬಿ, 45, 146, 147, 148, 149 ಎ ಬಿ, 150 ಎ ಬಿ ಸಿ, 151 ಎ ಬಿ, 152 ಎ ಬಿ ಸಿ-1, ಸಿ-2, ಡಿ-1, ಡಿ-2, 152 ಇ-1-2, ಎಫ್-1-2, ಬಿ-1-2, 153,154 ಎ ಬಿ, 156,157 ಎ ಬಿ, 159, 160 ಎ ಬಿ, 161, 162, 163 ಎ ಬಿ, 164 ಎ ಬಿ, 165, 166, 167 ಎ, 168 ಬಿ ಸಿ, 169 ಎ, 169 ಬಿ ಸಿ ಡಿ, 170, 171, 172, 173, 174, 175, 176, 177, 178 ಎ ಬಿ ಸಿ, 179, 180, 181, 182, 191 ಎ, 191 ಬಿ, 195 ಎ ಬಿ ಸಿ, 220, 221, 222, 224, 225, 226, 227, 228, 231, 233				
901	ಕೊಳವೆ ಬಾವಿ ನೀರಾವರಿ ಜಮೀನುಗಳು 56 ಬಿ, ಸಿ, 70 ಸಿ, 71 ಎ, 75 ಬಿ, 83 ಎ ಬಿ, 84, 87, 88, 89 ಎ ಬಿ, 99, 104, 105 ಎ, 106, 107 ಎ-1-2, 107 ಬಿ , 108, 109-2, 110, 112 ಎ, 112 ಬಿ-4,113, 114, 135, 187, 189 ಬಿ, 190, 200, 205,206 ಎ, 213 ಸಿ, 9 ಎ ಬಿ ಸಿ - 2, 39 ಎ, 38 ಎ, 41 ಎ ಬಿ ಸಿ, 42 ಎ, 42 ಬಿ ಸಿ ಡಿ, 43 ಎ, 44 ಎ, 45, 55 ಬಿ , 215 ಎ - 3, 321 ಎ, 236, 241 ಎ-2, 245 ಬಿ, 304, 353, 356 ಎ, 366, 367 ಬಿ, 378 ಎ, 389 ಎ, 391 ಎ-3, 415 ಎ, 438 ಬಿ, 469, 471, 474, 486 ಎ		2.00		
902	ರಸ್ತೆ ಪಕ್ಕದ ಜಮೀನುಗಳ ಸರ್ವೆ ನಂಬರುಗಳು 9 ಎ ಬಿ ಸಿ - 2 , 14,16 ಬಿ-2 17, 203 ಬಿ, 207, 216, 210, 211, 212, 262, 281, 280, 202, 201, 195, 199 ಎ-1, 19, 20, 25, 26, 30, 494, 495, 191, 287, 286, 273, 277, 469, 497, 501 ಬಿ , 502 ಬಿ, 112, 113, 114, 115, 116, 119, 356, 354, 353, 352, 355, 351, 305, 174, 121, 125, 126, 127, 128, 129, 130, 131, 132		1.30		
903	ಇತರೆ ಜಮೀನುಗಳು 1ಎ, 1 ಬಿ-1, ಬಿ-3, ಬಿ -6, ಬಿ-7, ಬಿ-8-9, 2 ಎ, 2ಬಿ-1 , 2-ಬಿ-3-4-5, 3 ಎ ಬಿ ಸಿ ಡಿ ಇ, 4, 5ಎ ಬಿ ಸಿ, 6-1-2, 7ಎ-1-2-3, ಬಿ-1-2, 8 ಎ-2, ಬಿ-1, 9 ಬಿ- 2 ಎ ಬಿ, 10,11,12,13 ಬಿ, 15 ಬಿ, 16 ಬಿ-2, 17 ಬಿ, 18 ಎ-1, ಬಿ-1, 20 ಎ-1-2, 21 ಎ, 21 ಬಿ ಸಿ, 22, 23, 24 ಎ, 24 ಬಿ, 28 ಎ, 28 ಎ-1, 28 ಬಿ-1, ಸಿ-1, 30 ಎ, 30 ಬಿ-1, 31, 32 ಎ, 32ಬಿ-2-1, 33, 35 ಎ ಬಿ ಸಿ, 36 ಎ ಬಿ ಸಿ ಡಿ, 37, 38 ಎ ಬಿ 39 ಬಿ, 46, 49, 51 ಎ-1-2, 51 ಬಿ, 52 ಎಬಿಸಿ-ಆಸಿ, 53 ಸಿ, 54 ಎ ಬಿ ಸಿ, 55 ಸಿ-1, ಸಿ-2 ಡಿ 56 ಎ, 57 ಎ, 58 ಎ, 58 ಬಿ, 59, 60, 62, 63, 64, 65 ಎ ಬಿ, 66 ಎ, 66ಬಿ, 67ಎ ಬಿ-2, 67-ಸಿ, 69, 70 ಬಿ, 70 ಬಿ-ಅ, ಬಿ-ಆ 71, 72 ಬಿ, 73 ಎ, ಬಿ-1, 2 ಅ, 2-ಆ, 73 ಬಿ-3-4-5, ಸಿ-1-2, 74, 75 ಎ, 76 ಎ-1, ಬಿ-1, 76 ಎ-2, 76 ಎ-3, 76ಬಿ, 77,78 ಬಿ ಸಿ, 80, 81, 82, 105 ಬಿ ಸಿ, 115, 117ಎ, ಬಿಸಿಡಿ, 117 ಇ ಎಫ್ ಜೆ.ಹೆಚ್., 119, 121 ಎ, 143, 144, 183, 185, 189, 192, 103, 194, 198, 199ಎ-1 ಬಿ, 201, 204 ಬಿ, 207 ಎ ಸಿ, 208 ಬಿ, 213 ಎ,214-2, 215 ಬಿ-1-3, ಸಿ-1-3, 217, 218, 219, 220, 229,220, 229, 230 ಎ ಬಿ, 237 ಎ, 237 ಬಿ ಡಿ, 239 ಎ ಬಿ-2, 240, 241 ಬಿ, 241-4, 242-1-2-4 243 ಎಬಿ, 243-2, 246-1-2, 247-1-2-3-4, 253 ಎ ಬಿ ಸಿ, 254 ಎ ಬಿ - ಅ, ಬಿ-ಅ, 254 ಸಿ, ಡಿ-1-2-3, 255 ಎ, 256, 260, 260 ಎ-1-2-3-4, 253 ಎ ಬಿ ಸಿ, 254 ಎ ಬಿ -ಅ ಬಿ-ಆ, 254 ಸಿ, ಡಿ-1-2-3, 255 ಎ, 256, 260 ಎ-1-2, 260-ಬಿ ಸಿ ಇ ಎಫ್ ಜೆ, 260 ಹೆಚ್, ಬಿ 261, 262, 263 ಬಿ, 264 ಬಿ, 265 ಎ-2-ಬಿ-2-1, 265ಬಿ-2ಬಿ, 268 ಎ ಬಿ -1, ಬಿ-3, ಬಿ-4, ಸಿ,		1.05		
904	ಇತರೆ ಜಮೀನುಗಳು 269 ಎ ಬಿ, 270 ಎ ಬಿ, 270 ಸಿ ಡಿ, 271 ಎ-1-2, 271ಬಿ, 273 ಎ-2, 273 ಬಿ, 274 ಎ ಬಿ ಸಿ, 275 ಎ ಬಿ ಸಿ ಡಿ, 276 ಎ ಬಿ ಸಿ ಸಿ-1-2-3-277 ಎ-2, 277 ಬಿ, ಸಿ-2, 280 ಎ ಬಿ -1 , 283 ಎ ಬಿ -1, 284 ಎ ಬಿ-1, 286 ಎ ಬಿ -1, ಸಿ - 1, 287 ಎ-1, 288, 289 ಎ ಬಿ , 291 ಎ, 292, 294, 295, 296, 297, 299, 301, 302, 304 ಬಿ, 305 ಎ ಬಿ ಸಿ, 306 ಎ ಬಿ ಸಿ, 307, 309 ಎ ಬಿ ಸಿ, 312, 313 ಎ ಬಿ , 314 ಎ-1-2-3-4 ಬಿ-1-2, 315 ಎ ಬಿ, 317 ಎ ಬಿ, 309 ಎ ಬಿ ಸಿ, 312, 313 ಎ ಬಿ, 314 ಎ-1-2-3-4 ಬಿ-1-2, 315 ಎ ಬಿ, 317 ಎ ಬಿ, 319 ಎ ಬಿ ಸಿ, 320, 321 ಎ ಬಿ ಸಿ, 322, 322 ಎ ಬಿ, 323 ಎ ಬಿ, 324 ಎ ಬಿ ಸಿ ಡಿ, 394 ಇ ಎಫ್, 325 ಎ-1-2, 325ಬಿ, 326, 327 ಬಿ, 328, 329, 330, 331, 332, 333 ಬಿ ಸಿ ಡಿ ಇ ಎಫ್, 334 ಎ-1-2, 325 ಬಿ, 326, 327		1.05		

	ಬಿ, 328, 329, 330, 331, 332, 333 ಬಿ ಸಿಡಿ ಇ ಎಫ್, 334 ಎ ಬಿ ಸಿ ಡಿ ಇ 335 ಎ ಬಿ ಸಿ 336, 337 ಎ ಬಿ, 338 ಎ ಬಿ, 339, 340, 341 ಎ ಬಿ, 342, 343, 344, 345, 346 ಎ, 347, 352, 354, 351-ಬಿ, 2 ಬಿ, 256 ಬಿ ಡಿ, 358 ಎ ಸಿ, 359 ಎ ಬಿಸಿ, 360 ಎ , 360 ಬಿ ಸಿ, 361 , 362 ಎ ಬಿಸಿ, 363 ಎ ಬಿಸಿ, 365, 367 ಎ ಸಿ, 368ಎಬಿಸಿ, 369, 370, 371, 373 ಎ ಬಿ, 374 ಎ ಬಿ, 375, 376 ಎ ಬಿ, 377 ಎ-1-2, 377 ಬಿ, 378 ಬಿಸಿಡಿ ಇ-2, 379 ಎ ಬಿಸಿ-1-2-3-4, 379 ಡಿ, 380, 381 ಎಬಿಸಿಡಿ, 382 ಎಬಿಸಿ, 382 ಡಿ, 382 ಇ ಎಫ್ ಜೆ, 383, 384,385,386 ಎ ಬಿ, 387 ಬಿಸಿಡಿಇ, 389 ಬಿಸಿಡಿ, 390 ಬಿಸಿಡಿ, 391ಎ-1-2-4-5-6 , 392 ಎಬಿ, 393 ಎ ಬಿಸಿ, 394, 395 ಎ-2 ಬಿಸಿಡಿಇ, 396 ಎ ಬಿಸಿ-1-2-3, 396 ಡಿ ಇ ಎಫ್, 398 ಬಿ-2-4, 399-2-3, 400,				
905	ಇತರೆ ಜಮೀನುಗಳು 401-3-4-5, 404, 415, 429, 430 ಎ ಬಿ-1-2, 437-1-2-3-4, 434 ಎ ಬಿ, 434ಸಿ, 435 ಎ ಬಿ, 436 ಎ ಬಿ, 437 ಎ ಬಿ-1-2 ಸಿ ಡಿ ಇ ಎಫ್ ಜೆ ಹೆಚ್, 439 ಎಬಿ, 439 ಸಿ ಇ ಎಫ್, 440, 441, 442, 443 ಎ, 443ಬಿ, 444 ಎಬಿ, ಸಿ-1-2ಡಿ, 445 ಬಿ-1-2, 446, 453-1-2, 453-3, 454 ಎಬಿ, 455, 456, 457, 458, 459, 460, 462, 463, 464, 465, 466, 467, 468, 472, 473, 475 ಎ ಡಿ, 476 ಎ ಬಿ ಸಿ ಡಿ ಇ ಎಫ್, 476, 479, 480-1-2 ಬಿ, 481-2-3 482-2-2ಎ-2ಬಿಸಿಡಿ, 483-1, 483-2, 484, 485 ಎ ಬಿಸಿ-1-2-3, 486, 487 ಎಬಿ, 488 ಎ ಬಿ, 489 ಎ ಬಿ-1, 489 ಬಿ-2, 490, 491 ಬಿ-1, 492 ನಿ-1ಸಿ-1-2 ಡಿ-1, 493-1-2-3-4-5, 494-1-2-3ಎ, 496 ಎ-2ಬಿ ಸಿ-2, 497 ಬಿ-ಅ, 498 ಎ ಬಿಸಿಡಿ, 499 ಸಿ, 500 ಬಿ ಸಿ, 501 ಬಿ, 502 ಬಿ, 503 ಎ, 504,	1.05			
906	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 19, 20, 25, 26, 28, 29, 30, 73, 77, 187, 196, 199, 201, 202, 203, 207, 208, 209, 210, 211, 213, 214, 216, 217, 218, 263, 264, 265, 266, 267, 272, 278, 279, 280, 281, 282, 283, 284, 285, 286, 490, 491, 492, 494, 495, 497, 501, 502, 503, 505, 197	3.00	3.50	3.80	
907	ಅಮರದೇವರ ಗುಡ್ಡ				
908	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು : 33.34.35.36.37.38.39.41.43.46.47.	2.00	2.30		
909	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 49.55.57.59.60.72.73.75.76.79.80.82.86.88.89.91.94.95.97.98.145.	2.00	2.30		
910	ಊರಿನ ಆಜು ಬಾಜು ಇರುವ ಜಮೀನುಗಳು 42 ಎ, 112 ಸಿ, 118 ಬಿ-3 ಆ, 133 ಬಿ, 176 ಸಿ, 180 ಬಿ-1, 220 ಎ-3 ಇ, 84-3, 84 ಬಿ, 84 ಸಿ, 84 ಇ-1, 84 ಎಫ್, 85 ಎ ಬಿ-1 86 ಎ ಬಿ-2, 85 ಎ ಬಿ-4, 85 ಎ ಬಿ-5, 85 ಎ ಬಿ-6, 86 ಎ ಬಿ ಸಿ ಡಿ, 87 ಬಿ ಸಿ, 87 ಡಿ-1, 87ಡಿ-2ಎಬಿಸಿ, 87 ಡಿ-3, 87 ಇ ಡಿ, 88 ಎ ಬಿ, 88 ಎ ಅ, 88 ಎ , 88 ಬಿ-1-2-3-4 , 89 ಬಿ ಸಿ ಡಿ ಇ ಜೆ, 91, 92 ಸಿ ಸಿ-1-2, 92ಡಿ-1, 92ಡಿ-2, 93, 94 ಎ ಬಿ, 95 ಎ ಬಿ ಸಿ, 95 ಎ-1, 95 ಬಿ-1, 96-2, 101-2, 101-3-4-5, 102-1 ಬಿ, 102-1ಸಿ, 102-ಡಿ, 159 ಎ, 184 ಎ. 40, 42 ಬಿ ಸಿ ಡಿ ಇ, 44ಎ, 48, 49ಎ-2, 49ಬಿ-1-2-3-4, 49ಸಿ-1-2, 50 ಎ, 50ಬಿ-1-2, 50ಸಿ, 51 ಎ, 52ಬಿ, 52, 53ಎ-1, 53ಎ-2, 53ಬಿ, 56 ಎ ಬಿ, ಎ ಬಿ, 58, 62 ಎ, 62ಎ-2, 63, 64ಬಿ, 65, 66ಎ-1-2, 66ಬಿ, 67 ಎ ಬಿ, 68, 69 ಬಿ, 70 ಎಬಿ, 70 ಎಆಇ, 70ಬಿ, 71 ಎ ಬಿ, 78 ಎ ಬಿಸಿ, 83ಎ-1-2, 83ಬಿ1ಎ, 83 ಬಿ1ಬಿ, 83ಬಿ-2, 118 ಬಿ3ಬಿ, 119ಎಬಿಸಿ, 120 ಎ ಎ ಬಿ, 120 ಸಿಡಿಇ, 121 ಎ	1.40			
911	ಊರಿನ ಗ್ರಾಮದ ಪಕ್ಕದಲ್ಲಿ ಹಾದು ಹೋಗುವ ರಸ್ತೆ ಪಕ್ಕದ ಜಮೀನುಗಳ ಸ.ನಂ ಗಳು .102-1 ಇ ಎಫ್ ಜೆ ಹೆಚ್, ಸಿ-1-2, 103-1 ಎ ಬಿ ಸಿ ಡಿ ಇ , 103-2, 104-1-3-4-5-7-8, 105 ಎ ಬಿಸಿಡಿ ಎಫ್, 107ಎಬಿಸಿ-1-2, 109, 110 ಎ-1-2, 110ಎ-4ಬಿ, 110ಬಿ, 110ಸಿಡಿಇ-1-2-3-4, 110ಎಫ್, ಹೆಚ್.ಎ ಜೆ ಕೆ, 111ಎ-1-2, 111ಬಿ-1ಎ-1-ಬಿ-1ಸಿಡಿಇ, 111ಬಿ-2-3, 111ಸಿ, 112ಎಬಿ, 113ಬಿ, 115, 116, 117-1-2-3, 118ಎ, 118ಬಿ1, 118ಬಿ-2, 121ಬಿ-1, 121ಬಿ2ಬಿಸಿ, 121ಬಿ-3, 122ಎಬಿಸಿಡಿಇ, 123ಎ, 123ಬಿ-1-2-3,	1.50			

	123ಬಿ-3, 124ಎ-1-2, 124ಬಿ, 124-2, 124ಸಿ-3, 124ಡಿ-1-2, 124ಇ, 125 ಎ-1, 125ಎ-2, 125ಬಿ-1, 125ಬಿ-2ಬಿ, 125ಸಿ, 126ಎ-2, 126ಬಿ, 127ಎ-1-2, 127 ಬಿ, 128ಬಿ, 128ಸಿ-1-2, 129 ಬಿ-2, 123 ಸಿ-1, 129 ಸಿ-1-2-3-4-5-6, 129 ಸಿ-7-8, 129ಡಿ, 130, 131ಎಬಿ, 132ಎಬಿ, 132ಇಎಫ್, 133 ಎ ಬಿ, 133ಡಿ-1-2, 134ಎ, 134ಬಿ, 135ಎ, 136ಬಿ-1-2-3-4, 136ಸಿಡಿ, 137ಎಬಿ, 138ಎ-1ಎ, 138 ಎ-1ಬಿ, 138ಬಿ, 139, 140-1-2, 141 ಎ, 141ಬಿ-1-2-3-4-6, 142 ಎ-2ಎ, 142ಎಬಿ, 142ಎ-1ಸಿ, 142ಎ-2, 142ಬಿ, 143ಎ, 143ಸಿ-2, 143ಡಿ-2, 143ಡಿ-2, 143ಇ-1-2, 144ಎಸಿಡಿ, 146, 147ಎಬಿ, 148,				
912	ಊರಿನ ಗ್ರಾಮದ ಪಕ್ಕದಲ್ಲಿ ಹಾದು ಹೋಗುವ ರಸ್ತೆ ಪಕ್ಕದ ಜಮೀನುಗಳ ಸ.ನಂ ಗಳು. 149ಬಿ, 150 ಎ ಬಿ, 151-1, 141-2, 152, 153, 154, 155, 156ಎ, 157 ಎ ಅಆ, 157 ಬಿ, 158ಬಿ, 159 ಬಿ, 160ಎ, 160ಬಿ, 161 ಎ-1-2, 161 ಬಿ, 161 ಬಿಆ, 162 ಎ ಬಿ, 162 ಇ ಎಫ್, 163 ಎ ಬಿ, 164 ಎ, 164 ಬಿ, 165, 166 ಎ ಬಿ, 166 ಇ ಎಫ್, 166 ಬಿ-1-2-3, 167 ಎ ಬಿ, 167 ಸಿ-1-2, 168 ಎ ಬಿ ಎ-1-2-3, 169 ಬಿ, 170ಎಬಿ, 170ಎ-1-2-3, 171 ಎ-3, 171ಬಿ, 172, 173ಎ, 173ಬಿ-1-2, 173ಸಿ-1 ಸಿ-2, 174ಎ-1-2-3, 174ಬಿ-1-2, 174 ಸಿ ಡಿ ಇ-1-2, 174 ಎಫ್, 175ಎ ಎ, 175 ಬಿ-2, 175 ಸಿ, 176 ಎ ಬಿ ಎ-1-2-3, 177 ಬಿ, 177ಸಿ-1-2, 178 ಎ ಬಿ-2, 178ಸಿ-1-2, 180ಎಬಿ ಬಿ-2 ಬಿ-2, 180ಸಿ, 182ಎ, 182ಬಿ-2, 183 ಎ ಎ-1 ಬಿ-2, 183ಸಿ, 184ಬಿ-1-2, 184ಸಿಡಿ, 185ಎ-1, 185ಎ-2, 185ಸಿಡಿ, 186ಎಬಿ, 186ಡಿ-1-2, 187, 188, 188ಎಬಿ, 190, 191 ಎ ಬಿ, 193ಬಿ, 194 ಎ-1-2, 194ಬಿ, 195, 196, 197-1-2, 199ಎ, 201ಎಬಿ, 202, 204ಎ1ಆ, 204ಎ-1ಬಿ	1.50			
913	ಇತರೆ ಜಮೀನುಗಳ ಸ.ನಂ.ಗಳು 204ಎ-1ಬಿ3, 204 ಎ-2, 204ಸಿ, 205-1-2-3-4-5-6-7-8-9-10, 206 ಎ-3, 206ಬಿ, 207, 208ಎಬಿ, 209ಎ, 209ಬಿ-1-2, 209ಸಿಡಿ-1-2, 210 ಎ-2, 210ಬಿ, 212 ಎಬಿ, 213, 214 ಎ ಬಿ, 215-2, 217, 218ಎಬಿ, 219 ಎಬಿ, 220ಎ-1-2-3ಆ, 220-3ಬಿ-ಸಿ, 220ಎ-5, 220 ಎ-6-7-8-9 ಎಬಿ, 220ಎ-10 ಎ ಬಿ, 220 ಬಿ, 221ಎ, 221ಸಿ-2-3, 222ಎಬಿ, 222ಇ-1, 222ಇ-2, 222ಎಫ್, 223ಎಬಿ, 224ಬಿ, 224ಸಿ, 225ಎ, 225ಬಿ-1-2, 226, 227ಎ-2ಆ, 227ಬಿ-1, 227ಬಿ-1-2, ಎ-1-2, ಬಿ-1-2, 228ಇ-1 ಎಬಿ, 229ಎ, ಬಿ-1-2, 230, 231ಎ-1-2, 231ಬಿ-1-2-3, 231ಸಿ-1-2-3, 232ಎ-1-2, 232ಬಿ, 233ಎಬಿ, 233ಎಬಿ-1-2, 233ಬಿ-1-2, 233ಹೆಚ್.ಇ, 234ಎಬಿ, 234ಸಿ-1-2, 234ಡಿ, 236 ಎಬಿ, 236ಸಿ-1-2, 237ಎ, 237ಬಿ, 238ಎಬಿ, 239ಎಬಿ, 240ಎ, 240ಬಿ-1-2, 241-1-2-3-4, 242 ಎ-1-2, 242ಬಿ, 242ಡಿ-1-2-3, 243 ಎಬಿ, 245ಎಬಿ, 245ಡಿ, 246, 247, 248, 249, 250, 251, 254-1-2, 255-1-2-3-4.	1.15			
914	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	1.70			
	ಅಮ್ಮನಕೇರಿ			1500	1700
915	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 2.5.6.7.8.21.22.23.24.29.30.31.32.39.40.46.50.52.53.54.57.58.75.76.78.82.85.86.87.88.89.90 .94.95.97.101.102.151.152.	2.00	2.50		
916	ಊರಿನ ಪಕ್ಕದ ಜಮೀನುಗಳು 5ಎ, 82ಸಿ, 131ಬಿ, 13/ಸಿ, 132ಎ, 132ಬಿ, 133, 139ಬಿ, 145ಎ, 172ಎಬಿ, 173, 175, 176, 179, 180ಎಬಿ, 181, 196ಎ, 202, 211ಬಿ, 222, 227, 233, 234, 235, 241 ಬಿ/2ಎ, 241ಬಿ/2ಬಿ, 273, 306, 307, 310, 311, 320ಬಿ, 323, 327, 331ಆಬಿ/1-2, 333ಡಿ/1, 335 ಎಬಿ, 339ಆ, 348, 355ಬಿ/2, 363ಬಿ, 371 ಬಿ, 372 ಎ, 383, 404.	1.40			

<p>917</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 3ಎಸಿ, 11ಎಬಿ, 13ಡಿ, 25, 45ಎಬಿ, 47, 49, 55, 59ಎಬಿಸಿ, 60, 61, 62ಅ, 63, 64ಬಿ, 69ಬಿ, 71ಎ, 72ಎಸಿ, 73ಎಸಿ, 74ಅ, 78ಬಿ/1ಅ-ಬಿ/ಬಿ, 78ಬಿ/2, 83, 92,, 96ಎಬಿ, 106, 117ಸಿ, 124, 189, 194ಇ, 195, 196ಬಿ, 197, 198ಬಿಸಿ, 209, 210, 211ಎ, 212ಬಿ, 213ಎಬಿ, 214, 217ಎ, 223ಬಿಸಿಡಿಇಎಫ್ ಜೆಹೆಚ್ ಐ ಜೆ ಕೆ, 224ಅಬಿಸಿಡಿ ಇ ಎಫ್ ಜೆ ಹೆಚ್, 225 ಎ ಬಿಸಿಡಿ, 226 ಎ ಬಿ, 238 ಎ/2ಬಿ/2, 240 ಎ/1-ಬಿ/1-ಸಿ, 241ಬಿ/1-248ಎ/1ಬಿ, 265ಸಿಡಿ, 266ಬಿ, 284ಎ, 287/1,293ಎ/2-3ಸಿ, 394 ಎ/2 ಬಿ/3, 295ಎ/1ಬಿ/1, 297/1-3-5, 298ಎ/1-ಬಿ/1, ಸಿ/1ಎಫ್ ಜೆ, 318ಎಬಿ, 319 ಬಿಸಿ, 320ಅ, 322ಬಿ/1ಸಿಡಿ, 326ಎ/2, 337, 338 ಎಬಿಸಿ, 346, 350, 385ಬಿ, 386ಬಿ,416/2, 417ಬಿ, 418ಬಿ, 419ಬಿ, 420, 421, 422/2, 433/2ಎ, 434/1-2-435/1-2, 436/1-2</p>	<p>1.25</p>			
<p>918</p>	<p>ಇತರೆ ಜಮೀನುಗಳು 13ಸಿ, 14, 15ಬಿಸಿ, 16ಎಬಿ, 17ಎಬಿಸಿಡಿ, 20-1-2-3,33/1-2, 34/1-2-4-3-5-6-7, 35/1-2-3, 36/2-3-4-5-6-7-8, 37ಎ/1-2-3-4-ಬಿ, 38ಎಇ/1-2-ಸಿ, 41/1-2-3-4, 42/1-2, 43ಎಬಿ, 44ಎಬಿ, 51, 62ಬಿ, 66/1-2, 81ಎ, 99, 100ಎಬಿಸಿ,104ಎಬಿಸಿಡಿಇಎಫ್, 105ಎಬಿಸಿಡಿಇ, 107,108ಎಬಿ, 109ಎಬಿ, 110ಬಿ, 111ಎ, 112ಎಬಿಸಿ, 113ಎಬಿ, 114, 115ಎಬಿಸಿ, 116ಎ/1, 116ಎ/2ಬಿ/1-2, 117ಎಬಿ, 118ಎಬಿ, 120ಎಬಿಸಿಡಿಇ, 121, 122, 122ಬಿ, 125ಎಬಿ, 126ಎಬಿಸಿ, 130ಇ, 131ಎ, 134ಎ/2-3ಬಿ, 135ಎಬಿಸಿ, 136ಎಬಿ, 137, 139ಎ, 149ಎಬಿಸಿ, 141ಎಬಿ, 142ಎಬಿಸಿ, 143ಎಬಿ, 144ಎಬಿಸಿಡಿ, 145ಬಿ, 146ಎಬಿಸಿಡಿಇಎಫ್ ಜೆಹೆಚ್ ಐ, 147ಎಬಿಸಿಡಿಇಎಫ್ ಜೆ, 148, 149ಎಬಿಸಿಡಿಇ ಎಫ್ ಜೆ ಹೆಚ್ ಐ, 150ಎಬಿ, 153ಎಬಿ, 154ಎಬಿಸಿಡಿ, 155ಎಬಿ, 156ಎಬಿಸಿಡಿ ಇ ಎಫ್, 157ಎಬಿ, 158, 159, 169ಬಿಸಿಡಿ, 161/1-2, 162ಎಬಿ, 163, 164ಎಬಿ, 165, 166ಎಬಿ, 167, 168, 171, 180ಬಿ, 183ಎಬಿಸಿಡಿಇಎಫ್ ಜೆ ಹೆಚ್ ಐ, 184ಎಬಿಸಿಡಿ ಇ, 186ಎಬಿಸಿಡಿ, 187, 190, 191ಎಬಿಸಿ, 192ಎಬಿಸಿ, 193ಎಬಿಸಿಡಿಇಎಫ್ ಜೆಹೆಚ್ ಐ, 194ಎಬಿ, 203, 204ಎಬಿಸಿಡಿಇ ಎಫ್ ಜೆ ಹೆಚ್, 205 ಎಬಿ, 206, 208, 216, 217ಬಿಸಿಡಿ, 218, 220ಎಬಿ, 223ಎ, 230, 232ಎಬಿ, 236, 263ಬಿ/1-2-3-4, 275ಎಬಿಸಿ, 276/1-2,</p>	<p>1.05</p>			
<p>919</p>	<p>ಇತರೆ ಜಮೀನುಗಳು 277ಎಬಿಸಿಡಿಇ, 279ಎಬಿಸಿಡಿಇ, 280ಎಬಿ, 281ಬಿ, 282, 283, 299ಎಬಿಸಿಡಿಇ, 300 ಎಬಿಸಿಡಿಇ, 301ಎಬಿ/1-2-ಸಿಡಿ, 303/2, 304 ಎಬಿ, 305ಎಬಿ, 308 ಎಬಿಸಿಡಿ, 309ಎಬಿ, 312ಎಬಿ, 313, 314ಎಬಿ, 315ಎಬಿಸಿ, 316ಎಬಿ, 317, 319ಡಿ, 324, 328ಎಬಿ, 330ಡಿ, 331ಬಿಸಿಡಿಇ, 332, 333ಎ/1-2-ಸಿ-2, 336ಎಬಿ, 339ಬಿ, 340, 341, 342, 343, 344, 345, 356ಎಬಿ, 357 ಎಬಿಸಿಡಿ, 359 ಎಬಿಸಿಡಿಇ, 360, 361, 362ಎಬಿ, 363ಎ, 365, 367, 368, 369 ಎಬಿಸಿಡಿ, 370, 371ಎಸಿಇ, 372ಬಿಡಿಇಎಫ್, 373, 374ಎಬಿ, 375, 376, 377 ಎಬಿಸಿಡಿ, 378, 379 ಎಬಿಸಿ/1-2-, 380/1-3, 381, 389ಬಿ, 390, 391, 403/1-2, 413/1-2, 414/2, 415/1-2, 416/2, 422/3-4, 423/2-1-3-4, 424/1-2, 425/1-2, 426/1-2-3, 429/1-2, 430, 432/1-2-3ಎ, 433, 436/3, 437/1-2-3, 438, 439/1-2, 440/1-2, 441, 442, 443, 444/1-4, 445/1-3, 446, 447/1-2-3, 448/1-2-3-4, 449/1, 451/1-2-4, 452/2ಸಿಡಿ, 3ಬಿ, 9ಎಬಿಸಿ, 10, 11ಸಿ, 12ಎಬಿ, 13ಎ, 15ಬಿ, 74ಬಿ, 84ಎ/1-2, 98, 100ಡಿ, 130ಎಬಿಸಿಡಿ, 194ಸಿಡಿ, 249ಬಿಸಿಡಿ, 250/1-2, 253/1-2, 254/1-2, 255ಎಬಿಸಿ, 256ಎಬಿ, 257ಎ/1-2-ಬಿಸಿ, 258ಎ/1-2-ಬಿ/1-2-ಸಿ-1ಅ-1ಬಿ-1ಸಿ-1ಡಿ/2, 260ಎ/1ಸಿಎ/3, 262ಬಿ/1-2-3, 263ಎ/1-2-3, 264ಎಬಿ/1-2, 165ಎ/1-2ಬಿ, 266ಎ, 269ಬಿ/3, 270ಬಿ/1-2-3, 272, 354, 355ಬಿ-1, 367ಬಿಸಿಡಿಇ, 392, 393, 394, 395 ಎಬಿಸಿಡಿಇ, 396/1-2, 398</p>	<p>1.05</p>			
<p>920</p>	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	<p>1.70</p>			
<p>921</p>	<p>ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 200, 237, 242, 243, 244, 246, 247, 259, 260, 267, 269, 271, 288, 291, 294,298, 385, 386, 411, 417, 418, 419,</p>	<p>3.00</p>	<p>3.20</p>	<p>3.50</p>	

	ಅಪ್ಪಯ್ಯನಹಳ್ಳಿ				1500	1700
922	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 163.169.171.172.173.175.176.177.179.180.181.182.183.185.187.188.191.192.194.196.197.201. 204.205.207.208.209.211.256.260.262.266.268.269.272.273.275.279.418.419.422.423.424. 430.435.437.438.442.452.453.456.457.459.460.462.463.465.466.475.476.478.479.482.483. 485.486.489.490.492.493.495.496.497.498.503. 515.517.518.527.528.533.539.571.572.573.574.576.591.592.594.595.	2.00	2.50			
923	ಊರಿನ ಪಕ್ಕದ ಜಮೀನುಗಳು 168, 245ಬಿ, 246 ಬಿ, 297, 332,333, 335, 356, 357, 358, 359, 361, 371 ಎಬಿ, 372, 433ಬಿ, 434 ಎಸಿ, 446/1, 468ಎ/1, 468ಎ/3, 489, 488, 500, 526, 530, 533/2, 539ಎ/3, 541, 542, 552, 575, 589ಎ, 589ಬಿ, 590, 279ಬಿ/1, 280, 281.	1.20				
924	ಗ್ರಾಮಕ್ಕೆ ದೂರವಿರುವ ಜಮೀನುಗಳು 171, 186, 193, 198, 199, 200ಎ, 200ಬಿ,210/2, 210/3, 212, 213, 214, 215/1-2, 216, 218ಎ, 218ಬಿ, 218ಸಿ, 219 ಎಬಿ, 220, 221, 222, 223, 224, 225, 226, 227, 118, 119, 120, 231/1, 232/2, 232/2, 233, 235ಎ, 235ಬಿ, 235ಸಿ, 235ಡಿ, 236ಎ ಬಿಸಿ, 238, 329, 340, 401ಎಬಿ, 402 ಎಬಿ, 403 ಎಬಿಸಿ, 404 ಎಬಿಸಿ, 405, 406, 407, 408, 409, 410, 411, 412, 413, 415, 416, 417 ಎ, 420, 421, 425, 426, 427ಎಬಿ, 428 ಎಬಿ, 429, 431, 432, 433ಎಬಿ,439 ಎಬಿ, 444 ಎ, 444ಬಿ/1, 44ಬಿ/2-3, 445, 446/3-4, 447, 449, 451, 461 ಎ, 461ಬಿ, 464, 468ಎ/2, 468 ಎ/4, 468ಬಿ, 470ಎಬಿ, 471 ಎ, 471ಬಿ/2, 472, 474/ಎ, 474ಬಿ, 477, 480, 481, 407, 408/2, 499.	1.00				
925	ಇತರೆ ಜಮೀನುಗಳು 48ಎ, 49/1-2, 50, 51, 52, 53/1, 53/2, 54, 55, 57, 58, 59, 60, 62, 63, 65, 66, 67, 68, 70, 71, 72, 73, 75, 78, 79, 80, 81, 82, 83, 84, 89, 91, 92, 93, 94, 96, 99, 101, 102, 103, 104, 105ಬಿ/2, 107/1, 107/2, 108/1-2, 111/1, 113, 114, 115ಎ, 116, 146, 146ಸಿ, 146ಡಿ, 147ಬಿ, 148ಬಿ, 148ಸಿ, 148ಡಿ, 149ಎಬಿ, 150, 151ಬಿ, 151ಸಿ, 151ಡಿ, 152, 153, 154, 155/1-2, 155/2 ಎಬಿ, 156/1-2, 157/ಎಬಿ, 158/ಎ, 159ಎಬಿ, 160, 162, 164, 165ಎ, 165/ಬಿ/1, 165/ಬಿ-2, 165, 165ಬಿ/3, 169/1, 244ಎಬಿ, 245ಎಬಿ, 246ಎಬಿ, 247, 248, 249, 251, 253, 254ಎ, 254ಬಿ, 255, 256, 256ಎ, 259ಎ, 259ಬಿ, 265, 226ಸಿ/2- 3, 28ಬಿ, 27ಎ/1, 27ಬಿ1, 277, 282, 284, 284/1, 285/2ಎ, 285/2ಬಿ, 285/2ಸಿ, 290/1, 290/2, 291(ಪಿ), 292ಎ, 294ಎ, 294ಬಿಸಿ, 294ಡಿ, 295(ಪಿ), 296, 298, 299ಎ, 294ಬಿ/2, 301, 302,	1.00				
926	ಇತರೆ ಜಮೀನುಗಳು 303, 304, 305, 307, 308, 310, 311, 312, 313, 315, 316, 317, 318, 319, 320ಎ, 320ಬಿ, 321/1, 321/2, 322, 324, 325, 326, 327, 329, 331, 334, 336, 337, 338, 339, 340, 340ಎ, 341ಸಿ, 344, 343, 342, 345, 346, 347ಎ, 347ಬಿ, 348, 350, 352, 353, 354ಎಬಿಸಿ, 355, 363ಎ, 363ಬಿ/1, 363ಬಿ/2, 364, 365, 370, 373, 374, 375, 376, 377, 378, 379, 380, 381, 381ಬಿ, 383, 384, 385, 386, 388, 389, 390, 391, 392, 393ಎಬಿ, 394ಎಬಿ, 396ಎಬಿ, 396ಸಿ, 397, 398ಎಬಿಸಿ, 399, 501, 506, 507, 508, 509, 510, 511, 512, 513, 514ಎಬಿಸಿ, 516/1, 516ಬಿ/2-3, 519, 520,522, 523, 524, 525, 529, 532, 535,536(ಪಿ), 537, 538ಎಬಿ, 543, 544ಎಬಿ, 545, 546, 547, 549, 551, 554, 555, 556, 558/1-2, 560, 562, 563, 564, 565ಎ, 567, 569, 570, 577,579ಎ, 579ಬಿ, 580ಎಬಿಡಿಇಎಫ್, 581, 582, 583, 584, 585, 586/1, 587, 598, 599, 600, 604, 591,	1.00				

927	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
-----	----------------------------------------	------	--	--	--	--

ಕೆ. ಅಯ್ಯನಹಳ್ಳಿ				1500	2000
928	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 11.15.16.18.61.65.66.67.68.69.70.72.73.76.77.83.84.85.86.88.91.92.120.121.122.123.124.125. 126.130.235.237.238.246.248.249.251.252.253.254.255.257.258.262.263.264.275.276.386. 387.396.397.400.402.403.405.408.471.472.475.476.479.480.481.482.483.484.487.488.489. 529.530.533.534.646.647.648.649.650.652.653.654.655.669.670.672	2.00	2.50		
929	ಊರಿನ ಪಕ್ಕದ ಜಮೀನುಗಳು. 20.22.183.277ಬಿ.278ಬಿ.280ಎ.281.310ಎಬಿ.317ಎ.319ಎ.323.326.343ಸಿ.353.365.366.367ಎಬಿ.37 0,162,289,330,324,376ಸಿ,377,409ಬಿ,84,91,521ಎಸಿ,672ಸಿ,304ಎ,306ಬಿ,136ಬಿ,200ಬಿ,217ಸಿ, 240ಎ,298ಸಿ,202ಬಿ,424ಡಿ,467ಎ,468ಇ,544,545ಸಿ,549ಸಿ,584ಡಿ,585ಜಿ,614,616ಎಬಿ,627,199ಇ,20 0ಬಿ,206ಬಿ,205,212ಬಿ,218,220ಎಬಿ,228ಎ,437ಬಿ,442ಬಿ,444ಡಿ,445ಸಿ,458ಎಬಿ,459ಎ,463,536,540 ಎಬಿ,547ಡಿ,557,568ಎ,576,582ಎ,583,593ಬಿ,594,600ಬಿ,642ಬಿ,482ಎ,484ಎ,507ಎ,224,246ಎ	1.60			
930	ಗ್ರಾಮಕ್ಕೆ ದೂರವಿರುವ ಜಮೀನುಗಳು 80ಎ,91ಎ,130ಎ,252ಎ,253ಬಿ,255ಬಿ,256ಸಿ,263ಬಿ,355,571ಎ,245ಬಿ,246,304,305,306ಎ,355ಜಿ,3 58,510,313ಎ,132,133,134,135,137ಎ,138ಎ,140ಎ,141ಎ,142,143,144,511ಎ,512,513,15ಎಬಿ,16, 17,18,61,63ಎಬಿ,64,65,66,67,68,69,71,79,82,93,94,235,236,256,257,359,360,386,387,398 ,400,401,402,403,405,406,407,408,577,518,520,521,522,528,529,627,274,275,276,172,4 73,474,476,479,480,485,486,490,491,492,493,501,502,503,504,505,506,507,508,530,53 1,533,534,656,	1.30			
931	ಇತರೆ ಜಮೀನುಗಳು 1ರಿಂದ9,25ರಿಂದ32,34ರಿಂದ57,59,60,95ರಿಂದ103,162ರಿಂದ165,167,168,168,171,175,176,186,18 7,188,227ರಿಂದ230,233,234,261,269ರಿಂದ272,311ರಿಂದ316,321,338,341,373ರಿಂದ385,388,38 9,393,395,409,410,519524ರಿಂದ527,104ರಿಂದ113,149,150,151,188,191,193ರಿಂದ198,202,203, 204,206,207,271,272,291ರಿಂದ294,296,297,431ರಿಂದ433,435ರಿಂದ449,457ರಿಂದ464,469,470, 499,525,526,527,535,536,538ರಿಂದ543,546,547,550ರಿಂದ568,575ರಿಂದ579,581,582,590,59 2ರಿಂದ601,602,603,605ರಿಂದ609612,613,616ರಿಂದ620,622ರಿಂದ626,628,630ರಿಂದ644,645,657 ,658,659ರಿಂದ666,668,674ರಿಂದ677,680ರಿಂದ683,13,14,19ರಿಂದ29,74,75,127,128,129,160,161 ,166,170,174,177ರಿಂದ192,225,226,231,232,258,259,260,265,267,268,277,278,279,280,28 2,285,287,288,290,303,308,309,317,318,319,322,324ರಿಂದ339,342,343,344,347,348,349, 351,352,353,354,361,363ರಿಂದ371,390,391,392,393,398,399,411ರಿಂದ415,114,115,116,572, 573,574 584ರಿಂದ589,	1.20			
932	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

	ಆಲೂರು				1500	1700
933	ಊರಿನ ಪಕ್ಕದ ಜಮೀನುಗಳು 11ಎ, 16ಎ, 16ಬಿ, 25ಬಿ, 39ಬಿ, 47ಬಿ, 59ಬಿ/1, 61ಸಿ, 64ಎ, 65ಎ, 79ಎ, 81, 85ಎ, 92, 115,122, 122ಬಿ, 125, 127ಬಿ/1, 129, 140ಎಬಿಸಿ, 154ಬಿ, 205ಬಿ, 226ಬಿ, 239ಬಿ, 72ಬಿ, 74ಎ, 74ಬಿ/1-2-3-4-5-6, 75ಎ, 78ಸಿ, 76ಎಬಿ, 77, 78ಎಬಿ/1/2/3, 78ಸಿ, 79ಬಿ, 146ಎಬಿಸಿ, 156ಎ, 156ಬಿಇಎಫ್, 157ಎಬಿಬಿ-2, 158, 196ಎಬಿ, 197ಎಬಿಸಿ, 198, 199ಎಬಿಸಿಡಿಇಎಫ್, 200 ಎಬಿಸಿಡಿಇಎಫ್‌ಜೆ ಹೆಚ್, 201ಎಬಿ, 201ಬಿ/2, 204ಸಿಡಿಇಎಫ್ ಹೆಚ್, 202 ಎಬಿಸಿಡಿ, 203, 220ಬಿಸಿ, 221ಎಬಿ, 309ಸಿಡಿ, 331ಬಿ/2-3-4-5-6-7-8, 332ಎಬಿಸಿ, 334ಎಬಿ, 334ಡಿ/3-4-5, 334ಸಿ4, 335ಎಬಿ, 336, 337, 338ಬಿ, 338ಎ-2-3-4, 360ಸಿ, 363, 364ಎಬಿ, 421/1, 421/3, 422/1/3,	1.40				
934	ಗ್ರಾಮಕ್ಕೆ ದೂರ ಇರುವ ಜಮೀನುಗಳು .21ಬಿ, 22ಎಬಿ, 23, 24, 25ಎಸಿ, 27, 28ಎ/1-2, 29ಎಬಿಸಿ, 72ಎಬಿ, 72ಬಿ2, 106ಬಿ, 107, 108ಎ/2, 108ಎ/1-2-3, 109, 110ಎಬಿ, 111/1-2-3-4, 112, 113, 114, 119ಎಬಿ, 120ಬಿ, 121ಬಿ, 127ಎಬಿ/2-4-4, 128, 130ಎ, 141, 142, 144, 145ಎ, 145, 153, 154ಎಬಿ, 184ಬಿ/2, 185ಎಬಿ, 204, 205ಎ, 205ಸಿ, 205ಡಿ, 218ಬಿ, 220ಎಬಿಸಿ, 231ಎಬಿ, 233ಬಿ/1, 233ಎಬಿ, 233ಬಿ2, 234ಎಬಿ, 234ಬಿ/2, 242ಎಬಿ, 243/1/1, 243/1/3, 243/1ಸಿ-ಡಿ, 244ಎಬಿ, 245-1, 246ಎಬಿಸಿ, 247.	1.30				
935	ಇತರೆ ಜಮೀನುಗಳು 12/1,2/2/3/4/5ಎಬಿ,6,7,8/1-2, 8ಬಿ, 9ಬಿ, 10, 11ಬಿಸಿ, 12ಸಿ, 13ಎಬಿ, 14ಎಬಿ, 15, 17, 19ಎಬಿ, 20, 21ಎ, 31ಎ, 31ಎ/2, 31ಬಿ/1, 31ಬಿ/2-3, 32, 33ಎಬಿಸಿಡಿ, 34ಎ/1, 42ಎ, 42ಬಿ/1-2-3-4-5-6, 43ಎ, 43ಬಿ/1, 43ಬಿ/2, 44ಎಸಿಡಿ, 45ಎ/1-2, 45ಬಿ/1-2-3-4, 46ಎಬಿ, 47ಎ/1-2-, 47ಬಿಸಿ, 48, 49ಎ, 49ಬಿ/1-2, 49ಬಿ/2ಎ, 49ಬಿ/3, 50, 51ಎಬಿಸಿಡಿ, 52, 53, 54ಎ, 54ಬಿ/1, 55ಎ, 55ಬಿಎ, 55ಬಿಬಿ, 56ಎ, 56ಬಿ, 57ಎ, 57ಬಿ, 58ಎಬಿ, 59ಎ/1-2, 59ಬಿ/1-2, 60ಎ-1-2-3, 60ಬಿ-1-2-3-4-5-6-7-8-9-10-11, 61ಎಬಿ, 62, 63, 64ಬಿ, 65ಬಿ/1-2-3-4, 66, 67ಎಬಿಸಿ/1-2-3-ಇ, 70ಎ-1-2, 70ಬಿ, 71, 80-1-2-3, 80ಬಿ, 82ಬಿ, 83ಎ, 83/2ಬಿ, 84ಬಿ/1-2, 84ಬಿಸಿ, 85ಬಿ, 86ಎ, 86ಬಿ/2, 86ಎ/3, 86ಎ/4, 86ಎ-5-6-7-8, 86ಬಿಸಿ, 87ಎಬಿ, 88ಎಬಿ, 89ಎಬಿ, 91, 93ಎಬಿ, 94ಎಬಿ, 94ಡಿ, 94ಸಿ/2, 94ಸಿ/1 ಇ ಎಫ್, 95, 96, 97 ಎಬಿ, 98, 99, 100,101,102,103, 104, 105, 106, 117, 118ಬಿ, 120ಎ, 123, 124, 126, 131, 132, 133ಎ, 133ಬಿ, 135ಎ, 136, 137ಎಬಿಸಿ, 138, 139, 146, ಸಿಡಿಇಎಫ್ ಹೆಚ್, 147, 149, 150, 151ಎಬಿ-1-2, 151ಸಿ, 152, 159ಎಬಿಸಿ, 160, 161ಎ-1-2-3, 162, 163, 164, 165, 166, 167, 168, 169ಎಸಿಪು 170ಎ, 171ಬಿ, 171ಎಬಿ, 172ಎಬಿ, 173ಎಬಿ, 174ಎಬಿ, 175, 176, 177, 178ಎಬಿ, 179, 180, 181, 182, 183ಎಬಿ, 184ಬಿ/1, 186ಎ, 186ಬಿ, 187, 188ಬಿ, 190, 191/1-2, 192/1-2, 1-3, 194, 195, 207/2-3-4, 208, 209, 210ಎ-1-2, 210ಬಿ/1-2, 211, 212, 213, 214, 215ಬಿ, 221ಸಿಡಿ, 223ಎಬಿ, 224ಎಬಿಸಿಡಿ, 225ಎಬಿಸಿಡಿ, 225ಡಿ/2, 226ಎಬಿ-1-2-, 226ಸಿ/1-2, 227ಎ, 227ಬಿ, 227ಬಿ-2-3, 229, 230ಎಬಿಸಿಡಿ,234ಬಿ/3, 236ಎಬಿ, 238, 239ಎ, 240,	1.10				
936	ಇತರೆ ಜಮೀನುಗಳು : 248ಎಬಿಸಿ, 249ಬಿ/1-2, 250ಎಬಿ, 251, 252, 253ಎಇಸಿಡಿ, 254ಎಬಿಸಿ, 255/ಎ, 256ಎ, 255/2, 256ಬಿ, 257, 258, 259, 260, 262ಎಬಿ, 263ಎಬಿ, 264ಎಬಿಸಿಡಿಇ, 265ಎಬಿ, 266ಎಎ/2-3, 266ಬಿ,267ಎಬಿ, 269, 270ಎಬಿ, 272ಎಬಿಸಿ, 273ಎಬಿಸಿ, 274ಎ/1-2, 274ಬಿ/1, 274ಬಿ/2, 274ಡಿ, 275ಎ/1-2, 275ಬಿ/1-2, 276, 277, 278, 279, 280, 281ಬಿ/1-3-4, 282ಎಬಿ, 283ಎ, 284, 286, 285, 287ಎಬಿ, 288, 289, 290, 291, 292, 293, 294, 295, 296, 297, 298ಎ/1-2, 298ಬಿ, 299, 300, 301ಎ/1-2, 301ಬಿ, 302ಎಬಿ, 303, 305, 306ಬಿ, 307, 310, 311, 312, 313, 314, 315ಎಬಿಸಿಡಿ, 316ಎಇಸಿ, 317ಎಬಿ, 318ಎ, 319, 320, 322,	1.10				

	327ಎ, 327ಬಿ/2, 328ಎಬಿಸಿ, 329ಎಬಿಸಿಡಿಇಎಫ್, 330ಎಬಿಸಿ, 331ಎಬಿ, 331ಬಿ/, 342, 343, 344ಎಬಿ, 346ಎಬಿ, 346ಬಿ/2, 347ಎಬಿ, 348, 349ಎಬಿ, 350ಎಬಿಸಿ-1-2, 351ಎ, 352ಬಿ, 352ಎಬಿ, 353ಎಬಿ, 354, 355ಎಬಿಸಿಡಿಇಎಫ್, 356ಎಬಿಸಿಡಿ, 357ಎಬಿ, 358ಎಬಿಸಿ, 359ಎಬಿ, 360ಎಬಿಸಿ, 363, 364ಎಬಿ, 365, 366ಎಬಿಸಿ, 367, 368, 369, 370ಎಬಿ, 371, 372ಎಬಿ, 373ಎಬಿ, 374, 375ಎಬಿ, 376ಎಬಿ, 377ಎಬಿ, 378, 379ಎಬಿಸಿಡಿಇಎಫ್‌ಹೆಚ್, ಐ,ಜೆ, 380ಎ, 380ಎ/2, 380ಬಿ, 381, 382, 383ಎಬಿ, 373, 384ಎ, 384ಎ/2, 384ಬಿ/1-2, 385, 386ಎ, 387ಎ/2, 387, 388, 389, 390, 391, 392ಎಬಿ, 393ಬಿಸಿ, 394, 395, 397, 399, 400, 401, 412/1, 403, 407ಎಬಿಸಿ, 408ಎಬಿ, 409, 410, 411, 412ಎಬಿ, 413ಎ, 413ಬಿ/1, 413, 441ಎ, 414ಬಿ/2, 415, 416ಎಬಿ, 417ಎಬಿ, 418ಎ, 418ಬಿ/1, 418ಬಿ/2, 419ಎಬಿ, 419ಸಿ/1-2, 420ಎಬಿಸಿಡಿ,					
937	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	1.80				
938	<u>ರಾಷ್ಟ್ರೀಯ ಹೆದ್ದಾರಿ -13 ರಸ್ತೆಗೆ ಲಗ್ನು ಇರುವ ಜಮೀನುಗಳು:</u> 207, 217, 227, 232, 236, 241, 249, 261	3.00	3.50	4.00		

	<u>ಉಜ್ಜಿನಿ</u>				1500	2200
939	<u>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು</u> 225.226.321.324.325.326.328.329.331.539.542.543.544.545.547.548.549.550.551.552.553.554.555.556.557.558.560.561.562.571.698.700.702.703.704.705.707.708.709. 710.711.712.714.798.799.800.801.805.807.808.809.810.811.812.814.816.817.818.819.1095.1096.1097.1099.1100.1105.1106.1107.1111.1112.1114.1116.1117.1118.1119.1129.1130.1131.1132.1133.1134.1135.1137.1227. 1228.1233.1234.1235.1236.1336.1137.1338.1339.	2.50	(ಕೊ.ಬಾ) 2.80			
940	<u>ತೆರಿ ಜಮೀನುಗಳು</u> 475, 476ಬಿಸಿ, 477ಎಬಿ, 478ಎಬಿಸಿಡಿಇ, 479 ಎಬಿಡಿ, 480 ಎಬಿಸಿಡಿ, 481ಎಬಿ, 482, 483, 484, 484ಬಿಸಿಡಿಇಎಫ್ ಜೆ ಹೆಚ್ ಐ, 485 ಎಬಿಸಿಡಿಇಎಫ್ ಜೆ ಹೆಚ್, 486ಎಬಿ, 487, 488, 489, 490, 491, 492, 493, 494, 495ಎಬಿ, 496, 497, 498ಎಬಿ, 499, 500ಎಬಿಸಿ, 501, 502, 503ಎಬಿಸಿ, 504 ಎಬಿಸಿಡಿ, 505/1-2, 506 ಎಬಿಸಿಡಿ, 507, 508, 509, 510, 511, 512ಎಬಿಸಿ, 513 ಎಬಿಸಿಡಿ,514, 515, 515ಬಿ, 516ಎಬಿಸಿ, 517, 518ಎಬಿ, 519ಎಬಿ, 756ಎ/2, 756ಬಿ, 757, 758, 759ಎಬಿ, 760, 761ಎಬಿ, 762ಎಬಿ, 763ಎಬಿ-1-2-3, 764, 765, 766, 767, 768, 768ಬಿ, 769ಎ/2-3-5-6-7-ಬಿಸಿಡಿ ಇ ಎಫ್ ಜೆ ಹೆಚ್, 770, 771, 772, 773, 774, 775, 776.		2.00			
941	<u>ಊರಿನ ಪಕ್ಕದ ಜಮೀನುಗಳು</u> 229ಬಿಸಿಡಿಇ, 230ಎಬಿಸಿ, 232, 233, 234, 235ಎಬಿ, 236, 237ಎಬಿ, 238ಎ, 239ಎಬಿಸಿಡಿ, 240ಎಬಿ, 241, 242, 242ಬಿಸಿಡಿಇಎಫ್ ಜೆ ಹೆಚ್, 244, 245, 246, 247, 248ಎಬಿಸಿಡಿ, 249, 250 ಎಬಿಸಿಡಿ, 251, 252 ಎಬಿಸಿಡಿಇಎಫ್ ಜೆ, 253ಎಬಿ, 254, 255, 256, 256ಎಬಿ, 257ಎ/ಎಬಿ, 258, 259ಎಬಿಸಿ, 260ಎ, 261, 262, 263, 263ಎಬಿ, 274ಎಬಿ/1-2-ಸಿಡಿ, 265ಎಬಿ, 266, 267, 268ಎಬಿ, 269ಎಬಿ, 270, 271, 272, 273ಎಬಿ, 274ಎಬಿ/1-2-, 275ಎಬಿ, 276, 277, 278, 279, 280ಎಬಿಸಿಡಿ, 281 ಎಬಿಸಿ, 282/1-2, 283, 284, 284ಬಿ, 285, 286, 287, 288, 289, 290, 291ಎಬಿಸಿ, 292, 293, 293ಬಿಸಿ, 294 ಎಬಿಸಿಡಿಇಎಫ್, 295ಎಬಿಸಿ, 296ಎಬಿಸಿ, 297ಎಬಿಸಿ, 298ಎಬಿ, 299, 300, 301, 302, 303, 304ಎಬಿ, 305ಎಬಿ, 306, 307ಬಿ, 308, 309, 310ಎಬಿ, 311, 312, 313, 314, 315, 316, 317ಎಬಿಸಿ, 520/16-17-18-19-20-21-22-23-24-25-26-27, 522, 523, 524ಎಬಿ, 525/ಎ ಎ-1-2, 526, 527, 528, 529, 530ಎಬಿ, 531ಎ/1,	1.70				

	<p>532, 533ವಬಿ, 534, 537, 536, 537, 538, 540ವಬಿ, 541, 546, 559, 563, 564, 565ವಬಿ, 566ವ, 566ಬಿ/1, 567ವಬಿಸಿಡಿಇ, 568, 569ವಬಿಸಿ, 570ವಬಿ, 572, 573ವಬಿಸಿ, 574/2ಬಿ, 575, 575ವಬಿಸಿ, 577ವ/1-2-3ಬಿಸಿ, 578, 579ವಬಿ, 580ವಬಿಸಿಡಿ, 581, 582, 583, 584ವಬಿಸಿ, 585/ಸಿವ/2ಬಿಸಿಡಿ, 586ವಬಿ/1ಸಿ, 587ವಬಿಸಿಡಿಇಎಫ್, 588ವಬಿಸಿ/1-2, 589ವಬಿಸಿ, 590ವಬಿಸಿ, 590ವಬಿ, 591ವಬಿಸಿ, 592, 593, 594ವಬಿ, 595ವಬಿಸಿ, 596, 597ವಬಿ, 598ವಬಿಸಿಡಿ, 599ವಬಿಸಿ, 600, 601, 602ವಬಿ, 603ವಬಿ, 604, 605ವಬಿ, 606,</p>				
<p>942</p>	<p>ಊರಿನ ಪಕ್ಕದ ಜಮೀನುಗಳು 607, 608, 609ವಬಿಸಿಡಿಇಎಫ್, 610ವ/3-4ಬಿಸಿ, 611, 613, 614ವಬಿಸಿ, 615ವಬಿ, 616ವಬಿಸಿ, 617, 618ವ/2, 619ವಬಿ/1-2, 620ವಬಿ, 621ವಬಿ, 622, 623, 624, 625ವ/1-2ಬಿ, 626, 627, 628, 628/1-2-, 629, 630, 631, 632, 633, 634, 635/ವಬಿ, 636, 637, 638ವಬಿ, 639, 640, 641ವಬಿಸಿ, 642, 643, 644, 645, 646/1-2, 646ಬಿ, 647/1-ಬಿ-2, 648ಬಿ, 649ವಬಿ/1-2ಸಿ-1-2, 650, 651, 651ಬಿ, 652ವ/2ಬಿಸಿ, 653ವಬಿಸಿ, 654ವಬಿ, 655ವಬಿ, 656ವ/1-2ಬಿ/1-2, 657/1-2, 658, 659ವಬಿ, 660ವಬಿ, 660ಬಿ, 661, 662, 663ವಬಿಸಿ, 664ವಬಿ, 665, 666ಬಿವ ಬಿ/1-2, 667ವಬಿ, 668ವಬಿಸಿ/1-2, 669ವಬಿ, 669, 670/1-2, 672ವಬಿಸಿ, 673, 674, 675, 676ವಬಿ, 677ವಬಿ-1-2, 678ವಬಿ, 679ವಬಿಸಿ, 680ವಬಿಸಿ, 681ವಬಿಸಿ, 682, 683/1-2-3, 684, 685, 686, 687/1-2, 1067 ಬಿಸಿಇ, 1068, 1069, 1070, 1071, 1072, 1073, 1074, 1075, 1076, 1077, 1078ವಬಿಸಿ, 1079, 1080, 1081ವಬಿ, 1082ವಬಿ, 1083, 1082ಬಿ, 1083ವಬಿ, 1084ವಬಿಸಿ, 1085ವ, 1085, 1085ಬಿಬಿ/1, 1086ವ/1-2, 1086ಬಿಸಿ, 1087ವಬಿ, 1088, 1089, 1090, 1091, 1092, 1093ವಬಿ, 1093, 1094ವಬಿಸಿಡಿ, 1101, 1102, 1103, 1104ವಬಿ, 1108, 1109, 1110, 1115, 1120, 1121, 1123, 1124ವಬಿ, 1125ವಬಿ, 1126, 1127, 1128, 1136, 1138, 1139, 1139ವಬಿ, 1140, 1141, 1142ವಬಿಸಿಡಿ, 1143ವಬಿ, 1144ವ/1-2ಬಿಸಿ, 1145ವ/1-2, 1145ಬಿ, 1146ವಬಿ, 1147ವಬಿಸಿಡಿ ಇಎಫ್, 1148ವ/12ಬಿಬಿ, 1149 ವಬಿಸಿಡಿ, 1150, 1152, 1153ವಬಿಸಿ, 1154, 1155ವಬಿ, 1156, 1157, 1158, 1159, 1160, 1161, 1162ವಬಿ, 1163ವಬಿ, 1164ವಬಿ, 1164ವಬಿಸಿಡಿಇ, 1165, 1166, 1167, 1168ಬಿಸಿಡಿಇಎಫ್, 1169ವಬಿ, 1170, 1171ಬಿ, 1172, 1173, 1174, 1174ವಬಿ, 1176ವಬಿ, 1206, 1207, 1208, 1209, 1210, 1211, 1211ವಬಿ, 1212ವಬಿ, 1213, 1214, 1216ವಬಿ/1-ಬಿ, 1217ಬಿ, 1218ವಬಿ/1-2-3, 1219ವಬಿ/1-2, 1220, 1220ಬಿ, 1221ವಬಿಸಿ, 1222, 1223, 1224, 1225, 1226, 1226ಬಿ, 1230ವಬಿ, 1232, 1231, 1236, 1237, 1238ವಬಿ, 1239, 1240ವಬಿ, 1241ವಬಿ, 1242, 1243ವಬಿ, 1244ವಬಿ, 1245ವಬಿ, 1246ವಬಿಸಿ/1-2, 1247ವಬಿಸಿ, 1248, 1249, 1250, 1251, 1252ವಬಿಸಿಡಿ, 1252, 1253.1254</p>	<p>1.70</p>			
<p>943</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 521/1-2-4-5-6-7-8-9-10-11-12-13-14-15, 687ವಬಿಸಿ, 688ವಬಿ, 689ವ/1-2ಬಿ, 690, 691ವಬಿಸಿಡಿ, 692ವಬಿ, 693ವಬಿ, 694ವ/1-2-3ಬಿ/1-3, 695, 696, 697ವ/1-2ಬಿ/1-2-3-4ಸಿ, 699, 701ವಬಿಸಿ, 701ಸಿ/2, 706ವಬಿ, 713, 716ವಬಿಸಿ, 717, 718, 719ವಬಿಸಿ, 720, 721ವಬಿ, 722, 723, 724ವಬಿ/1-2 ಸಿಡಿ, 725, 726, 727, 728, 729, 730, 731, 732, 733, 734ವಬಿಬಿ/1-2-4, 735, 736, 737, 738/1-2-4-5-6-7-8-9-10-11-12-13-14-15-16-17-18-19-20-21-22-23-24 /1/-2-5-6-7, 739, 740ವಬಿಸಿ, 741ವಬಿಸಿ, 742ವಬಿಸಿಡಿ, 743, 744ವಬಿ, 745ವಬಿ, 746ವಬಿಸಿ, 747ವಬಿ, 748ವಬಿ, 749ವಬಿ, 750ವಬಿ, 751ವಬಿ, 752, 753, 754, 755, 756ವ/1, 778, 779, 780., 781, 782ವಬಿ, 783ವಬಿ, 784, 785ವಬಿ, 786, 787, 788, 789, 790, 791ವಬಿ, 792, 793, 794, 795, 796, 797, 803ವಬಿಸಿಡಿ, 804ವಬಿಸಿ, 806ವಬಿ, 820ವಬಿ, 821ವಬಿ, 822, 823, 824, 825, 866/1/2ಡಿ/2-ಇ, 867ವ/1-2ಬಿ/1-2/ಸಿ/2, 868, 869ವಬಿಸಿ, 870ವಬಿ/-2, 871ವಸಿ., 772ವ/1-2ಬಿ/1-2, 873, 874, 874ವಬಿಸಿ, 875ವ/1-2-3-ಬಿಸಿ/1-2, 887ವ/1-ಬಿ/1-3-ಸಿಡಿ/1-2-ಡಿ/1-2ಎಫ್, 878ವಬಿ/1-2-3-ಸಿ/1-2-3-ಬಿಇ, 879ವಬಿ,</p>	<p>1.40</p>			

	<p>880, 881ವಬಿಸಿ, 882, 883, 884ವಬಿಸಿ, 885ವಬಿ, 886ಎ/1-2ಬಿ ಸಿ/1-2-3, 887ವಬಿಸಿಡಿ, 888 ವಬಿಸಿ, 889ವಬಿ, 890, 891/1-2, 892, 893ಎ/1-2ಬಿಸಿ, 894ವಬಿ, 964ವಬಿಸಿ, 965ಎ/1-2ಬಿ/2, 965ಎ/3ಇಡಿ, 966ವಬಿಸಿ, 967ವಬಿಸಿಡಿ, 968, 969ವಬಿಸಿ/1-2-3ಡಿಇ, 970ವಬಿಸಿಡಿಇಎಫ್, 971ವಬಿಸಿ, 972, 973, 974, 975ಎ/1-2, 976, 977ವಬಿ, 978, 979, 1009ಬಿ, 1010ವಬಿಸಿ, 1011ಎ/3ಬಿ/1-3, 1012ವಬಿ, 1013ವಬಿ, 1014ವಬಿ, 1015 ವಬಿಸಿಡಿ, 1016, 1017, 1018ವಬಿ, 1019, 1020ವಬಿಸಿಡಿ, 1021ವಬಿಸಿ, 1022 ವಬಿಸಿಡಿಇ, 1023 ವಬಿಸಿ, 1024 ವಬಿಸಿ.</p>				
<p>944</p>	<p>ಇತರೆ ಜಮೀನುಗಳು 61, 62ವಬಿ/1, 63, 64ವಬಿಸಿಡಿ, 66 ವಬಿಸಿಡಿ, 67, 68ವಬಿ, 69ವಬಿ, 70ವಬಿ, 78 ವಬಿಸಿ, 79, 80ವಬಿ, 81ವಬಿ, 82ಎ/1-2ಬಿಸಿ, 83ವಬಿ, 84ವಬಿ, 88, 89, 90, 91ಬಿ, 92, 111ಬಿ, 112ವಬಿಸಿ, 113, 114ವಬಿ, 115ಎ/ಬಿಡಿಇಎಫ್ ಜೆ ಹೆಚ್/1-2, 116ಎ/1-2-ಬಿಡಿ, 117ಎ/ಬಿ/ಬಿಸಿ, 118, 119 ವಬಿಸಿಡಿಇಎಫ್, 120, 121/3, 123, 124, 125, 126, 127, 128, 129ವಬಿ/1-2-ಸಿ, 130ವಬಿಸಿಡಿಇಎಫ್, 131ವಬಿ, 132 ವಬಿಸಿಡಿಇಎಫ್ ಜೆ ಹೆಚ್ ಐ, 133 ವಬಿಸಿಡಿಇಎಫ್, 134ವಬಿಸಿಡಿ, 136 ವಬಿಸಿಡಿ, 137, 139ಎ/2ಬಿ, 141, 141ವಬಿಸಿ, 143ವಬಿ, 144, 145ವಬಿ, 146ವಬಿ, 171/1-2, 172ವಬಿಸಿ, 173, 174ವಬಿಸಿಡಿಇಎಫ್, 175, 176, 177, 178ವಬಿ, 179, 180ವಬಿ, 181ವಬಿ/-, 182ವಬಿ, 183, 184ವಬಿ, 202, 202ಬಿ, 202ಸಿ, 203, 204, 205ವಬಿ/1-2-ಎ-2ಬಿ, 206, 207, 208, 209, 210ಸಿ-1-2-3, 211ವಬಿ, 212ವಬಿ, 214ಎ/1-2ಬಿ, 215ವಬಿಸಿಡಿ, 216 ವಬಿಸಿ, 217ವಬಿ, 218ವಬಿಸಿ, 220ವಬಿಸಿ, 221ವಬಿ, 222ವಬಿ/1-2, 222, 223ವಬಿ, 224ವಬಿ/1-ಸಿ-2ಡಿ, 228, 229ಎ, 317ಡಿ, 317ಇಎಫ್, 318, 319, 320ಎ/1-2-3-ಬಿ, 322, 323, 327ಬಿ,330ವಬಿ, 332, 332ಬಿ/2, 333ಸಿ, 334, 335, 336, 337, 338, 339ವಬಿ, 340, 341, 342ವಬಿ/1-ಡಿ, 343, 344, 345ವಬಿಸಿ, 346, 347, 348, 349, 350, 351, 352, 353ವಬಿ, 354ವಬಿ, 355, 356, 357, 358/1, 359, 360ವಬಿ, 361, 362, 363ವಬಿ, 364, 365, 366, 366ಬಿ, 367, 368, 369, 370, 371, 372, 373, 374 ಬಿ, 375, 376ಎ/1-2ಬಿಸಿ, 377ವಬಿ/1, 378 ವಬಿಸಿಡಿಇಎಫ್, 379ವಬಿಸಿ, 380 ವಬಿಸಿಡಿ, 381, 382, 383, 384, 385, 386, 387, 388, 389, 390, 391, 392, 393, 394, 395/3ಬಿಸಿ/1-2, 396/1-2, 397ವಬಿಸಿ, 398, 399, 400, 401, 402, 403, 404, 405, 406, 407, 408, 409ಎ/1-2ಬಿ, 410ವಬಿ/1ಸಿಡಿ, 411,</p>	<p>1.20</p>			
<p>945</p>	<p>ಇತರೆ ಜಮೀನುಗಳು 412, 413, 414, 415ವಬಿಡಿ, 415ಎ/1-2, 416ಎ/2ಬಿ, 417, 418, 419, 420, 421ವಬಿ/1-2, 422, 423, 424ವಬಿಸಿ/2, 425ಎ/1-2ಬಿ, 426ಎ/2-3-4ಬಿ, 427, 428, 429ವಬಿ, 430, 431ವಬಿ, 432ವಬಿ, 433ವಬಿಸಿ, 434, 435ವಬಿ, 436, 437, 438/1-2, 439ವಬಿ, 440, 441 ವಬಿಸಿಡಿ, 442, 443 ವಬಿಸಿ, 444, 444ವಬಿ/1-2ಬಿ, 445ವಬಿಬಿ, 446 ವಬಿಸಿಡಿ, 448, 449, 450 ವಬಿಸಿಡಿ, 451ಎಎ/ಬಿ/ಬಿಬಿ, 452ಎ/ಬಿ/ಸಿ/ಡಿ/ಇ/ಎ-2-3ಬಿ, 453, 454ವಬಿಸಿಡಿಇ, 455, 456ವಬಿ, 457ವಬಿ, 458ಎ/1-2 ಬಿ/1-2, 459, 460ಎ, 460ಬಿ/1ಬಿ-2, 461/1/ಬಿ-2, 462ಸಿ, 463, 464, 465ವಬಿ, 466, 467, 468ವಬಿಬಿ/1-2ಎ-2ಬಿ-3ಬಿಸಿ, 470, 471, 472ವಬಿ, 474ವಬಿಸಿ, 826ಎ, 827, 828, 829, 830, 831, 832, 833ವಬಿಸಿಡಿಇ, 834, 835, 836ವಬಿ, 837ಎ/1ಎ-1ಬಿ-2ಬಿ, 838ವಬಿಸಿ, 839, 840, 841ಎ/ಬಿ/ಬಿಸಿ, 842ವಬಿ, 843, 844, 845ವಬಿ, 846, 847ವಬಿ/1-2-ಸಿ-ಡಿಇ, 848ವಬಿ, 849, 850 ,851ವಬಿಸಿಇ, 852, 853/1-2, 853/2/ಬಿ-1-2, 854/1, 855, 856, 856ಬಿಸಿ/1-2, 857/ವಬಿ/1-2, 859ಬಿ, 560ಬಿಎಸಿ, 861, 862, 863, 864,865ಬಿಸಿಡಿ/1-2-ಇಎಫ್/1-ಎ/1ಸಿ/2-ಜೆ ಹೆಚ್, 866, 866ವಬಿ/1-ಬಿ-ಸಿ/1, 895ಬಿ, 896ವಬಿ, 897ವಬಿ/2-1-ಎ/1-2, 898ವಬಿಸಿ, 899, 900ವಬಿಸಿ, 901ವಬಿಸಿಡಿಇಎಫ್ ಜೆ ಹೆಚ್, 902 ವಬಿಸಿಡಿಇ, 903ವಬಿಸಿ, 904 ವಬಿಸಿಡಿಇಎಫ್, 905 ವಬಿಸಿಡಿಇಎಫ್, 906, 907, 908, 909, 910 ವಬಿಸಿಡಿ, 911 ವಬಿಸಿಡಿ, 912, 913ವಬಿಸಿ, 914, 915, 916, 917, 918, 919, 920, 921, 922ವಬಿ, 923, 924ವಬಿ, 925ವಬಿಸಿ, 926ವಬಿಸಿ, 927ವಬಿಸಿ, 928, 929ವಬಿಸಿ, 930 ವಬಿಸಿ, 931ವಬಿ, 932ವಬಿಸಿ, 933ವಬಿಸಿ, 934ವಬಿಸಿ, 935ವಬಿಸಿ, 936ವಬಿಸಿಡಿ,</p>	<p>1.20</p>			

	937 ಎಬಿಸಿಡಿ, 938 ಎಬಿಸಿ, 939 ಎಬಿಸಿ, 940, 941ಎಬಿ, 942ಎಬಿಸಿ, 943 ಎಬಿಸಿ, 944 ಎಬಿಸಿಡಿ, 945 ಎಬಿಸಿಡಿ, 946 ಎಬಿಸಿಡಿ, 947ಎಬಿ, 948ಎಬಿ/ಬಿ, 949ಎಬಿ, 950, 951ಎಬಿ, 952ಎಬಿ, 953, 954, 955, 955, 956, 957, 958ಎಬಿ, 959, 960, 961, 962, 963ಎ/1-2-3ಬಿಸಿ, 980, 981, 982, 983, 984, 985, 986ಎಬಿ, 987, 988ಎಬಿ, 989, 990ಎಬಿ/1-3, 991, 992, 993ಎಬಿಸಿ, 994ಎ/1-ಬಿ-2-2ಸಿ-ಎ/ಬಿ/ಎ/1-4-5 ಬಿ/2, 995 ಎಬಿಸಿಡಿ, 996 ಎಬಿಸಿಡಿ, 997, 998ಎಬಿ, 999 ಎಬಿಸಿಡಿ,				
946	ಇತರೆ ಜಮೀನುಗಳು 1000ಎಬಿ, 1001 ಎಬಿ, 1002ಎಬಿಸಿ/1-2ಡಿ, 1003 ಎಬಿಸಿಡಿ/2-ಎಫ್ ಜೆ, 1004ಎ/1-2-3, 1004ಬಿಸಿ 5ಎ/1-2-3-ಬಿ/1ಸಿ, 1006ಎ/1-2-3-ಬಿ ಸಿ/1-3, 1007 ಎಬಿಸಿ,1008ಎಬಿಸಿಡಿ,1009ಎ,1025ಎಬಿಸಿ,1026ಎಬಿಸಿಡಿ, 1028 ಎಬಿಸಿಡಿಎಫ್ ಜೆ ಹೆಚ್, 1029 ಎಬಿಸಿಡಿಎಫ್ ಜೆ ಹೆಚ್ ಐ ಜೆ ಕೆ ಎಲ್ , 1030ಎಬಿ, 1031 ಎಬಿಸಿಡಿ, 1032 ಎಬಿಸಿಡಿ, 1033 ಎಬಿಸಿಡಿ, 1034 ಎಬಿಸಿ, 1035 ಎಬಿಸಿಡಿ, 1036 ಎಬಿಸಿಡಿ, 1037 ಎಬಿಸಿಡಿಎಫ್ ಜೆ ಹೆಚ್, 1038 ಎಬಿಸಿಡಿ, 1039 ಎಬಿಸಿಡಿ, 1040 ಎಬಿಸಿ, 1041ಎಬಿಸಿ, 1042ಎಬಿಸಿ, 1043, 1044, 1045, 1046, 1047, 1048, 1049, 1050, 1051, 1052, 1053ಎಬಿ, 1054ಎಬಿ, 1055ಎಬಿಸಿ, 1056ಎಬಿ, 1057ಎಬಿಸಿ, 1058ಎಬಿ, 1059ಎಬಿ, 1060ಎಬಿ, 1062, 1063ಎಬಿಸಿ, 1064ಎಬಿ, 1065, 1066, 1067ಎ, 1177, 1178, 1179/1-2, 1180, 1181ಎಬಿ, 1182, 1183ಎಬಿ, 1148, 1185ಎಬಿ, 1186, 1187, 1188, 1189ಎಬಿ, 1190ಎಬಿ, 1191ಎಬಿಸಿ, 1192ಎಬಿಸಿ, 1193, 1194, 1195, 1196, 1197, 1198, 1199, 1200ಎಬಿ, 1201, 1202, 1203, 1204, 1205, 1254ಡಿ, 1255ಎಬಿ, 1256ಎಬಿ, 1257, 1258, 1259, 1260ಎಬಿ, 1261, 1262, 1263ಎಬಿ, 1265, 1266ಎಬಿ, 1267ಎಬಿ, 1268ಎಬಿ, 1269ಎಬಿಸಿ, 1270, 1271, 1272ಎಬಿ, 1273ಎಬಿ, 1274, 1275, 1276, 1277, 1278ಎಬಿ, 1279, 1280, 1281, 1282, 1283ಎಬಿಸಿ, 1284, 1285, 1286ಎಬಿ, 1287, 1288ಎಬಿ/1-2, 1289, 1290, 1291, 1292ಎಬಿಸಿ, 1293, 1294, 1295 ಎಬಿಸಿಡಿ, 1296 ಎಬಿಸಿಡಿ, 1297 ಎಬಿಸಿಡಿಎಫ್ ಜೆ ಹೆಚ್ಐ, 1298, 1299 ಎಬಿಸಿಡಿ, 1300ಎಬಿಸಿಡಿ, 1301 ಎಬಿಸಿಡಿ, 1301, 1302, 1302ಬಿಸಿಡಿಎಫ್ ಜೆ ಹೆಚ್, 1303 ಎಬಿಸಿಡಿಎಫ್/1-2-ಜೆ, 1304ಎಬಿಸಿಡಿಎಫ್, 1305 ಎಬಿಸಿಡಿ, 1306 ಎಬಿಸಿಡಿ, 1307 ಎಬಿಸಿಡಿ,1308 ಎಬಿಸಿಡಿ, 1309 ಎಬಿಸಿಡಿಎಫ್ ಜೆ ಹೆಚ್/1-2, 1310 ಎಬಿಸಿಡಿ, 1311 ಎಬಿಸಿಡಿ, 1312 ಎಬಿಸಿ/1-2-ಎಬಿ/ಬಿ, 1314, 1315 ಎಬಿಸಿ, 1316 ಎಬಿಸಿಡಿ, 1317ಎಬಿ, 1318 ಎಬಿಸಿಡಿ, 1319ಎ/1-2ಬಿ, 1320 ಎಬಿಸಿಡಿ, 1321ಎಬಿಸಿಡಿ/2, 1322ಎಬಿ/1-2-ಸಿ, 1323ಎಬಿಸಿ, 1325ಎಬಿಸಿ,1325ಎಬಿಸಿಡಿಎಫ್, 1326ಎ/ಎ-ಬಿ/ಬಿ, 1327, 1328ಎಬಿ/1-2ಸಿಡಿ/1-2-ಇಎಫ್/1-ಬಿ, 1329ಎಬಿ, 1330, 1331 ಎಬಿಸಿಡಿ/1-2, 1332/1-2-3, 1334 ಎಬಿಸಿಡಿ, 1335ಎಬಿ,1340, 1341/ಎ-ಬಿ-ಎ-1-2-3-ಬಿ, 1343ಎಬಿ, 1344, 1345ಎ/ಎ-ಬಿ, 1345ಎಬಿ, 1346/1-2, 1347/ಎಬಿ, 1348ಎಬಿ,	1.20			
947	ಇತರೆ ಜಮೀನುಗಳು: 1349ಎ, 1350, 1351/1-2, 1352ಎಬಿಸಿ/1-2, 1364, 1365, 1366, 1367/1-2-3-/2-3, 1368/1-2-3, 1369 ಎಬಿಸಿಡಿಎಫ್ ಜೆ, 1370ಎ/1-2-3, 1371, 1372.	1.20			
948	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

ಉರುಡಿಹಳ್ಳಿ				1500	1700
949	ಊರಿನ ಪಕ್ಕದ ಜಮೀನುಗಳು 140, 141, 144ಎಬಿ, 291	1.30			
950	ಗ್ರಾಮಕ್ಕೆ ದೂರ ಇರುವ ಜಮೀನುಗಳು 61, 62, 71, 73, 11ಬಿಸಿ, 112, 114, 115, 176, 177ಎಬಿ, 179ಎಬಿ, 180, 184, 185, 284ಎ, 286ಎ, 286ಬಿ, 288, 289,	1.20			
951	ಇತರೆ ಜಮೀನುಗಳು 30, 31, 32, 39, 40, 41, 54ಬಿ, 56, 58, 77, 80, 81, 82, 83, 86, 87, 88, 89, 95, 96, 100, 110, 111ಎ, 125, 126, 128ಎಬಿ, 129, 131, 132, 133, 134, 135ಎಬಿ,	1.00			

	136, 138, 143ವಬಿಸಿಡಿ, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165ವಬಿ, 166ವಬಿ, 167, 170ವಬಿಸಿ, 171ವಬಿಸಿ, 173ವಬಿ, 175, 181, 182, 183, 186, 187, 189, 190, 191, 192ಬಿ, 193, 194, 195, 196, 197, 198, 199, 200, 202, 203, 204, 205, 206, 207ಬಿ, 208/1, 209, 210ವಬಿ, 213/1, 214ವ, 215, 216/1-2, 220, 221, 223, 224, 226, 227, 228, 230, 234, 235, 236, 237, 238, 239, 240, 241, 243, 244, 245, 246, 247, 248, 249, 250, 251, 252, 253, 254, 255, 256, 257, 258, 259, 260ಬಿ, 261, 262ವಬಿಸಿ, 263ವಬಿಸಿ, 264ವಬಿ, 265, 266, 268, 269, 270ವಬಿ, 271, 272, 273, 274, 275, 276, 278, 279, 281, 290, 292, 295, 296, 297, 298, 299, 300, 301, 302, 306, 307, 308				
952	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			
	ಎಕ್ಕೆಗುಂದಿ			1500	1700
953	<u>ಇತರೆ ಜಮೀನುಗಳು</u> 1/1,1/2, 1/3, ೪, 2/1, 2/2, 2/3, 3, 4, 5, 6, 7, 8, 9ಬಿ, 11, 12, 13ವ, 13ಬಿ, 14ವ, 14ಬಿ/1-2-3-4, 15/1, 15/2-3-4, 16, 18, 19, 21ವ, 22ವ, 23, 24, 25, 26, 27, 28, 29, 30, 31, 32, 33, 34ವಬಿ, 35ವಬಿಸಿಡಿ, 36ವಬಿಸಿಡಿ, 37ವಬಿ, 38, 39, 40ವಬಿ, 41, 42ವಬಿ, 43, 44ವಬಿ, 45ವಬಿ, 46, 47, 48, 51, 52ವ, 53ವಬಿಸಿ, 54, 55, 56ವಬಿ, 57ವಬಿಸಿ, 58ವಬಿ, 61, 63ಬಿಸಿಡಿಇ, 64ವಬಿಸಿಡಿಇಎಫ್ ಹೆಚ್ ಜೆ ಐ ಜೆ, 65ವಬಿ, 66ವ/1-2, 66ಬಿ, 67, 68ವಬಿ, 69, 70, 71ವಬಿ, 72, 73ವಬಿ, 74ವ, 75ವಬಿ, 76, 77, 78, 79ವಬಿ, 80ವಬಿ, 81, 82, 83, 84, 85, 86, 87, 88/2, 89, 90, 91, 92ವಬಿ, 92ಸಿ/1-2, 93, 94, 95/1, 96, 98, 99/2, 101, 102, 103, 104, 105, 106, 107, 108, 109, 110,111, 112/1-2, 112/3-4, 113, 114, 115, 116/1-2-3, 117/1-2, 118, 119, 120, 121, 122, 123/ಬಿಸಿ, 124/ವಬಿ, 125, 126, 127, 128, 131, 132ವಬಿ, 133, 134ವಬಿಸಿ, 135., 136, 137, 138, 139, 140ವಬಿ, 141/ವಬಿ-2-3-4-5-6, 141ವಬಿ, 142, 143, 145, 146, 147, 148, 149/1-2-3-4, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178, 179, 180, 181, 182ವ, 183, 184, 185, 186, 187, 188/1-2-, 189/1-2-3, 190, 191, 192, 193, 194, 195, 196, 197/1-2-3, 198ವ, 199, 200ವ, 201, 202/1-2, 203, 204ಬಿ, 205, 206, 207, 208, 210, 210ಬಿ/1, 210ಬಿ/2-3-4-5-6-7, 211, 213, 215/1-2-2ವಬಿಸಿ, 216/1-2-3, 217ವ, 218/1-2-3, 220, 221ವಬಿ, 222ವಬಿಸಿ, 225, 226ವಬಿ, 227ವಬಿಸಿ, 228ವಬಿಸಿಡಿಇ, 229ವಬಿಸಿ, 231.	1.10			
954	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			
955	ಎರ್ರಲಿಂಗನಹಳ್ಳಿ			1500	1700
956	<u>ಗ್ರಾಮದ ಪಕ್ಕದ ಜಮೀನುಗಳು</u> 1ವಬಿ, 2, 3ವಬಿ, 4ವಬಿ, 6, 9ವಬಿಸಿ, 10ವಬಿ, 11, 12, 13/1-2, 13/3ವಬಿ, 14, 15ವಬಿಸಿ, 16, 17, 18, 19ವಬಿಸಿಡಿ, 20, 21, 22ವಬಿ, 23ವಬಿ, 24ವ, 24ಬಿ/1, 25, 26, 27ವಬಿ, 28/1-2-3, 29ವಬಿ, 31/1-2-3-4-5-6, 32/1-2, 33ವಬಿಸಿಡಿ, 34ವಬಿಸಿಡಿಇ ಎಫ್, 35/1-2-3-5, 36-1-2-3-4, 37, 38, 39ವಬಿ, 40ವಬಿ, 41, 42, 43, 45, 46, 47ವ, 47ಬಿ/1, 48ವಬಿ, 49, 50, 52ವಬಿ, 53, 54, 55, 56ವಬಿ, 57ವಬಿ, 57, 60, 61, 62ಬಿಸಿಡಿಇಎಫ್, 63ವಬಿಸಿ, 66ವಬಿಸಿ, 67, 68, 69, 70ವಬಿ, 71, 72, 74, 75ವಬಿಸಿ, 76ವಬಿ, 78/1-2-3, 79, 80, 81, 82ವಬಿ, 83ಬಿ, 84, 85ವಬಿ, 86ವಬಿ, 87, 88, 89ವಬಿ, 92, 93ವ, 93ಬಿ/1-2, 94, 95, 97, 98ವ(ವ), 98ಬಿ(ಬಿ)98ಇಎಫ್(ಡಿ), 98ಜಿ(ಇ), 99, 100ವಬಿ.	1.30			

957	ಗ್ರಾಮಕ್ಕೆ ದೂರವಿರುವ ಜಮೀನುಗಳು 101, 102ವಬಿ, 103, 105, 107ವಬಿ, 108ವಬಿ, 109, 110, 111, 112, 113, 115, 116, 117, 118ವಬಿ, 119ವಬಿ, 120ವಬಿ, 124, 126, 127, 128, 130, 131, 133ವ, 133, 134, 135, 136, 137, 138ವ(ಎ), 138ಬಿ(ಬಿ)139, 140ವಬಿ, 141ವಬಿ, 142, 143ವಬಿ, 144ವಬಿ, 146ವಬಿ, 146ಡಿ ಇ ಎಫ್, ಜಿ ಹೆಚ್ ಐ, 147, 148, 149, 150, 151, 152ಬಿಡಿ, 153, 154ಬಿಡಿಇಎಫ್ ಜಿ ಹೆಚ್, 155, 155ಬಿ, 156, 157, 158ವಬಿ, 159, 160, 161, 162, 163, 164, 165, 166ವಬಿ, 167, 168ವಬಿ, 169, 170, 171, 173, 174, 175, 176, 177, 178, 181, 182, 183, 184, 185, 187, 188, 191, 193, 195, 196, 198, 199, 200.	1.10			
958	ಇತರೆ ಜಮೀನುಗಳು 202, 203, 205, 206, 207, 208, 209, 210, 211, 212, 213, 214, 215, 216, 217, 218, 219, 220, 221, 222, 223, 225ವಬಿ, 226, 227, 228, 229, 230, 231/1-2-3, 232/2-3-4, 233, 234ವಬಿ, 237ವಬಿ, 239, 240, 241, 242, 243, 245, 246ವ, 247, 248, 249, 250ಬಿ/1-2-3, 251ಬಿ, 252, 253, 254, 255, 256, 257, 258, 259, 260, 261, 262, 263, 264, 265, 266, 267, 279, 279ವ, 280, 281, 282, 283ವ, 285, 286, 288, 289, 290, 292, 293, 294, 295, 296, 298, 299, 301, 302, 305, 306, 307, 309, 310, 311, 312, 313, 314, 315, 317, 318, 319, 320, 321, 323, 324ವಬಿ, 325ವಬಿ, 326ವಬಿ, 327ವಬಿ, 328, 329, 330ವಬಿ, 331ವಬಿ, 332, 333ವಬಿಡಿ, 334/1-2-3-4-5-6..	1.00			
959	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
ಕಡೇಕೊಳ್ಳೆ				1500	1700
960	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 42.43.44.45.72.73.78.79.80.81.83.84.85.87.121..122.139.140.188.189.192.193.194.195.196.25 5.256.258.259.260.261.	2.00	2.20		
961	ತರಿ ಜಮೀನುಗಳು 90, 91ವಬಿಡಿಇ, 96ಡಿಇಎಫ್, 97ವ, 258, 259ಬಿ, 261, 262ವಬಿ, 292ಬಿ/1, 292ಬಿ/2, 292ಬಿ/3, 280, 339ಬಿ, 340, 341ವ, 396 ವಬಿ, 397ವಬಿ, 398, 399, 400ವಬಿ, 18/3, 45/2-3, 46, 70ಬಿಡಿಇ, 71ವಬಿಡಿಇಎಫ್ ಜಿ, 72, 73, 74ವಬಿ, 75, 76, 236, 237, 238ವ, 416, 417ವ, 497, 198ವ, 199ಬಿಡಿ, 501, 502.		1.50		
962	ಊರಿನ ಪಕ್ಕದ ಜಮೀನುಗಳು 97ಬಿಡಿಇಎಫ್, 98, 99,100ವ, 271ಬಿ, 272ಬಿಡಿ, 273, 274, 275, 276, 277, 278, 279, 281/1-2, 282, 283, 284, 285, 286, 287, 288, 288ವಬಿ, 289, 290, 291ವ, 291ಡಿ/1, 342ಬಿವ, 343ವ/1-2, 343ಬಿ/1-2, 343ಸಿ, 400ಇಎಫ್ ಜಿ ಹೆಚ್ ಐ ಜಿ ಕೆ ಎಲ್ ಎಂಎನ್, 403, 404, 405, 406ವ, 407ವಬಿಡಿ, 408, 409, 410, 411, 426ವಬಿ, 427ವಬಿ, 428, 429ವಬಿ, 430ವಬಿ, 431, 471ವಬಿ, 471ವ/1-2, 472ವಬಿ, 472ಬಿ/1, 472ಸಿ, 473ವಬಿ,474, 475ವಬಿ, 476ವಬಿ, 477ವಬಿ, 478ವಬಿ, 479ವಬಿ, 83, 83ವಬಿಡಿಇ, 85 ವಬಿಡಿ, 86ವ/1-2-3, 86ಬಿಡಿ, 87, 88ವಬಿ, 92ವಬಿಡಿಇಎಫ್ ಜಿ, 93ವಬಿ, 94ಬಿ, 95, 96ವಬಿ, 112, 113, 114, 115, 116ವಬಿ, 117, 118, 119ವಬಿಡಿಇಎಫ್, 120, 254, 257,291ಬಿ/2,292ವ, 294ವ, 294ಬಿಡಿಇಎಫ್ ಜಿ ಹೆಚ್ ಐ ಜಿ ಕೆ ಎಲ್ ಎಂ ಎನ್ ಒ ಪಿ, 341ಬಿಡಿಇಎಫ್ ಜಿ ಹೆಚ್ ಯ ಜಿ ಕೆ ಎಲ್ ಎಂ ಎನ್ ಓ, 392, 393ವಬಿ, 308ಬಿ, 309, 312, 313, 316, 317, 320, 322ಸಿ, 324, 325, 326, 449ಬಿಡಿ, 452, 453.	1.40			
963	ಗ್ರಾಮಕ್ಕೆ ದೂರವಿರುವ ಜಮೀನುಗಳು 6/1-2-3-4-5-ವಬಿ, 7ವ, 7ಬಿ/1-2, 7ಸಿ, 8 ವಬಿಡಿ, 9ವಬಿ, 10, 11ವಬಿ, 12, 13, 14, 15ವಬಿ, 16ಬಿ, 17/1-2-3-4-5-6, 18/1-4, 31, 32ವ,48ವಬಿ, 49, 50, 51, 52, 53, 54, 55, 56, 57ವಬಿ, 58 ವಬಿಡಿಇಎಫ್, 59, 62 ವಬಿಡಿಇ, 63ವಬಿ, 64, 65, 67, 68, 59, 70ವ, 75, 76ವಬಿ, 77 ವಬಿಡಿಇಎಫ್, 358, 359, 360, 361, 362ವಬಿ, 363,	1.20			

೭೮೩

	369ವಬಿ, 370, 371, 372ವಬಿಸಿ, 374, 375, 376 ವಬಿಸಿಡಿಇಎಫ್ ಜಿ ಹೆಚ್ ಐ, 377ವಬಿ, 378, 379ವಬಿ, 491, 492, 493ವ, 295, 296ಬಿ, 298ವಬಿ, 299, 300, 301, 302, 303, 304, 305, 306, 307ವಬಿ, 308ವ, 310ವ, 310ಬಿ, 311ವಬಿ, 315, 317ವಬಿಸಿ, 318, 319, 321, 322ವಬಿ, 327ವಬಿ, 328ವಬಿ, 329ವಬಿ, 332ವಬಿ, 333ವ/1-2, 333ಬಿ, 334, 335, 336, 337ವಬಿಸಿ, 338, 339ವ, 380, 381, 382ವಬಿ, 383ವಬಿ, 384, 385/1-2-3, 386, 387ವಬಿ, 388ವಬಿ, 389ವಬಿಸಿಡಿಇ, 390ವಬಿ, 391, 471ವ/2ಬಿ, 471ವ/2-3-4, 471ಬಿಸಿಡಿಇ.					
964	ಇತರೆ ಜಮೀನುಗಳು 32ಬಿ/2-3, 33, 34, 35, 36, 37ವಬಿ, 38ವ, 39ವಬಿಸಿಡಿಇ, 40ವಬಿಸಿ, 41, 486ಸಿ/1-2, 486ಡಿ, 487, 488, 489, 490, 494/1-2-3, 127, 128 ವಬಿಸಿಡಿ, 129 ವಬಿಸಿ, 130ವಬಿ, 131ವಬಿ, 136ಬಿಸಿಡಿಇಎಫ್ ಜಿ, 137ವಬಿ, 138ವ, 141ಬಿ/1, 225, 238/1-2, 240ವಬಿ, 241ವ, 245ವಬಿ, 246ವಬಿ, 247ವಬಿ, 250, 251, 252, 253, 254ವ, 268ವಬಿ, 269, 270, 345, 346, 469ವಬಿ, 485ವ, 509, 510ವಬಿ, 141ಬಿ/2, 142ವಬಿಸಿಡಿ, 143ವಬಿಸಿ, 144ವಬಿ, 145, 146ವಬಿಸಿ, 147ವ/1, 147ವ/2, 147ಬಿ, 148ವ, 480ವ, 480ಬಿ, 480ಸಿ, 480ಸಿ/3, 481ವಬಿ, 482ವಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್ ಎಂ. ಎನ್ ಓ ಪಿ ಕ್ಯಾ , 483ವಬಿ, 484ಸಿ/1-2, 485ಬಿ, 486ವಬಿ, 495ಬಿ, 498ಇಎಫ್, 499, 500, 503, 504, 505ವಬಿಸಿ, 506, 508, 511, 466ಬಿ, 448ವ/8, 467ವಬಿಸಿಡಿ, 468, 100ಸಿಡಿ, 101ವಬಿಸಿ, 102, 103, 104, 105, 106, 107, 108, 109ವಬಿ, 110, 111, 122ವಬಿ, 124, 126, 132ವಬಿ, 133ವಬಿ, 134, 138ಬಿ/1-2, 139ವಬಿ, 140ವಬಿಸಿಡಿಇಎಫ್ ಜಿ ಹೆಚ್, 213ವಬಿಸಿ, 214ವಬಿಸಿಡಿಇಎಫ್, 215, 216ವಬಿ, 217ವಬಿ, 218, 219, 220, 221ವಬಿ, 222, 223, 224, 226ವಬಿಸಿ, 227ವಬಿಸಿ, 228ವಬಿಸಿಡಿಇ, 229, 230ಬಿ/1-2, 231, 241ಸಿ, 242ವಬಿ, 243, 244, 263, 264, 265ವಬಿ, 266, 267ವಬಿ, 344, 346, 347, 348, 349, 350ವ/1-2, 350ಬಿಸಿ, 351ವಬಿಸಿಡಿಇ, 352/1-2-3, 353, 354 ವಬಿಸಿಡಿ, 355 ವಬಿಸಿಡಿಇಎಫ್, 356ವ/1-2, 356ಬಿಸಿ, 357ವ, 357ಬಿ/2, 365, 366, 367/2-3-4-5, 412, 413, 414, 415ವಬಿಸಿ, 417ಬಿ, 418, 419, 420, 421, 422ವಸಿಡಿ, 423ವಬಿ, 4424, 433, 435ವಬಿಸಿ, 436ವಬಿ, 437, 438ವ/1-2, 438ಬಿ, 439, 440ವಬಿ, 441ವಬಿ, 442ವ/1-2, 442ಬಿ/1-2, 443, 444, 445ವಬಿ, 446ವಬಿ, 447, 448ವಬಿಸಿಡಿಇ, 449ವ, 450ವಬಿ, 451, 452, 453, 454, 455ವಬಿಸಿ, 456ಬಿ, 457ವಬಿ, 458, 459, 460, 461ವಬಿ, 462ವ/1-2, 462ವ-3-4-5, 462ಬಿಸಿಡಿ, 463ವಬಿಸಿಡಿಇ, 464, 466ವ/3-4-5-6-7.	1.10				
965	ಇತರೆ ಜಮೀನುಗಳು 154 ವಬಿಸಿಡಿಇಎಫ್ ಜಿ ಹೆಚ್ ಐ, 155, 156ವಬಿ, 157, 158, 159, 160 ವಬಿಸಿಡಿ, 161, 162ವಬಿ, 163ವಬಿ, 164ವ, 164ಬಿ/2, 165ವಬಿ, 166, 167ವಬಿ, 168ವಬಿಸಿ, 169ವಬಿ, 170ವಬಿಸಿ, 171, 172ವಬಿಸಿ, 173 ವಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್ ಎಂ ಎನ್, 174ವಬಿ, 175, 176ಸಿ, 176ವ, 177ವಬಿ, 179ಬಿ, 210ಬಿ, 202, 203, 204, 205, 206, 207, 208, 209ವಬಿ, 210, 211ವಬಿಸಿ, 212ವಬಿ, 232ಬಿ, 233, 234, 235ವಬಿ, 238ಬಿಸಿ,	1.10				
966	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	-					
	ಕಕ್ಕುಪ್ಪಿ				1500	1700
967	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 19.21.22.23.33.34.175.177.188.189.190.191.192.193.195.196.197.199.201.203.204.205.207.2 33.236.237.238.240.241.243.253.258.259.261.263.265.266.271.273.274.277.278.291. 292.297.298.300.301.302.303.305. 306.308.309.312.313.	2.50	3.00 (ಕೊ. ಬಾ)			

೭೮೪

968	ಊರಿನ ಪಕ್ಕದ ಜಮೀನುಗಳು 91ಎಬಿ, 92ಎಬಿಸಿಡಿ, 95ಎಬಿ, 98, 100ಎಬಿಸಿಡಿ, 100ಇಎಫ್ ಜಿ ಹೆಚ್ ಐ ಜೆ, 101ಇಸಿ, 179ಎಬಿಸಿಡಿಇಎಫ್ ಜಿ ಹೆಚ್ ಐ ಜೆ, 187ಎ, 187ಬಿ,	2.00			
969	ಗ್ರಾಮಕ್ಕೆ ದೂರವಿರುವ ಜಮೀನುಗಳು 12ಬಿ, 12ಬಿ/3, 12/ಡಿ3, 12ಇ, 13ಎ, 13ಬಿ, 14, 15ಎ, 25ಬಿ, 30ಎ/1, 35/1-2, 38ಬಿ, 45ಎ, 45ಬಿ, 68ಎ, 68ಬಿ/3, 69ಎ/2, 82, 86ಎಸಿ, 108ಎ, 110ಬಿ, 14ಬಿ, 116, 121ಬಿ, 122ಎ, 122ಬಿ, 123ಎಫ್, 142, 143, 198ಬಿಸಿ, 211, 212, 213, 214, 216ಎಬಿಸಿ, 219ಎ, 219ಬಿ, 320ಎಬಿಸಿಡಿಇ, 237ಡಿ, 238ಎಸಿ, 241ಎ, 241ಬಿ, 244ಎ, 375/2ಎ, 43ಸಿ/3, 57ಎ/1/2, 152 ಎಬಿಸಿಡಿಇ/2, 155ಎ/1, 176ಎ, 177ಎ/1, 177ಎ/2-3-4, 177ಬಿ, 177ಸಿ/1-2-3-4, 202ಎಬಿಸಿ,234,	1.50			
970	ಇತರೆ ಜಮೀನುಗಳು 1ಎ, 1ಬಿಸಿ, 3ಎಬಿ, 4, 5ಎಬಿ, 16, 20, 24ಎಬಿಸಿ, 25 ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್, 27, 36, 37ಎಬಿ, 38ಎಸಿ, 39ಎ/1-2, 39ಬಿ, 40ಎ, 40ಬಿ/1-2-3, 40ಸಿಡಿಇ, 41ಎಬಿ, 42, 43ಎಬಿ, 44ಎಬಿ, 45ಎ/2, 45ಬಿಸಿ, 46, 47 ಎಬಿಸಿಡಿಇ, 48ಎಬಿ, 49, 50/2, 50/3, 59ಎಬಿ, 60, 62ಎಬಿಸಿ, 63, 73ಸಿ, 75, 76ಎಬಿಸಿಡಿ, 77, 78ಬಿ, 79ಎ, 80 ಎಬಿಸಿಡಿಇಎಫ್ ಜಿ, 81ಎಬಿ, 83, 84, 85ಎಬಿ, 86ಬಿ, 87, 88ಎಬಿಸಿಡಿ, 89ಎಬಿಸಿಡಿ, 103ಎ, 104ಎಬಿ, 105ಎಬಿಸಿ, 106, 107, 108ಬಿಸಿಡಿ, 109, 110ಎ, 111ಎಬಿಸಿ, 112ಎಬಿಸಿ, 113ಎ, 113ಬಿಸಿಡಿಇ, 114ಎ, 115, 117ಎಬಿಸಿ, 118, 119ಎಬಿಸಿಡಿಇಎಫ್, 120 ಎಬಿಸಿಡಿ, 121ಎ, 122ಸಿಡಿ, 123ಎಬಿಸಿಡಿಇ, 124 ಎಬಿಸಿ, 125ಎಬಿ, 126ಎಬಿಸಿಡಿಇ, 127 ಎಬಿಸಿ, 128ಎಬಿಸಿ, 129, 130, 131ಎಬಿಸಿ/1, 132ಬಿಸಿ, 133ಎಬಿ, 135ಎಬಿ, 136, 137ಬಿ, 138ಎಬಿ, 139ಎಬಿ, 140ಎಬಿಸಿಡಿಇಎಫ್ ಜಿ , 141, 143ಎ, 146/1, 147ಎ, 148ಬಿ/1-2, 149ಎ/2-3, 149ಬಿಸಿಡಿ, 150ಎಬಿಸಿಡಿ, 151ಎಬಿಸಿಡಿ, 159, 160, 161ಎ, 161ಸಿ, 162ಎ/2-3-4, 162ಬಿ, 163ಎಸಿ, 164ಎಬಿ, 166ಎಬಿ, 167, 168, 169ಬಿ, 171ಸಿ/1, 172ಎಬಿಸಿ, 173ಎಬಿ, 181, 182, 183 ಎಬಿಸಿಡಿಇ, 184, 185 ಎಬಿಸಿಡಿಇ, 186, 187 ಎಬಿಸಿ, 194, 198ಎಡಿ, 209, 210, 215, 217, 218ಎಬಿಸಿಡಿ, 219ಸಿಡಿಇಎಫ್, 221ಎಬಿಸಿಡಿ, 222, 223, 224, 225, 226 ಎಬಿಸಿಡಿಇ, 227ಬಿ, 228, 229ಎಬಿಸಿ, 230 ಎಬಿಸಿಡಿಇಎಫ್ ಜಿ, 232, 242, 244ಬಿ, 245, 247ಎಸಿ, 252, 255 ಎಬಿಸಿಡಿಇಎಫ್, 256ಎಬಿಸಿಡಿ, 257, 262/1, 262/3, 264, 268 ಎಬಿಸಿಡಿಇಎಫ್ ಜಿ ಹೆಚ್ ಐ, 269ಎಬಿ, 272, 289, 333, 334, 335ಎಬಿ, 336ಎಬಿಸಿ, 337, 338, 339ಎಬಿಸಿ, 340, 341ಎಬಿ, 342, 343, 344, 345, 346, 347, 348, 349ಎಬಿಸಿ, 350ಎಬಿ, 351, 352ಎಬಿ, 354, 355, 356, 357, 358,359/2-3, 373/1-2, 375/1ಎ, 375/2ಬಿ/1, 376/3.	1.50			
971	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
972	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 2, 7, 8, 9, 10, 12, 28, 29, 30, 31, 51, 53, 54, 57, 64, 65, 66, 67, 68, 69, 71, 72, 73, 153, 155, 157, 364, 366,	4.00	4.50	5.00	

ಕಾಳಾಪುರ				1500	1700
973	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 86.89.90.94.96.97.98.99.169.170.172.173.174.177.178.179.181.182.183.230.231.232.233.235 .236.237.238.240.241.242.245.246.247.256.258.327.328.329.330.331.332.333.334.336.338. 339.344.345.346.347.348.349.350.352.353.	2.00	2.50		
974	ಊರಿನ ಪಕ್ಕದ ಜಮೀನುಗಳು 99ಬಿ, 169ಬಿ/2, 170ಎಬಿಸಿಡಿಇ 240, 241, 331, 334ಇ, 335, 336, 337, 338, 245ಇ/1-2,ಎಫ್/1-2-3-4, ಜಿ/1-2-3 ಹೆಚ್/1-2-3, 251, 252ಎಬಿ, 253ಎಬಿ,	1.50			

೨೮೫

	254ವಬಿ, 266ವಬಿಸಿಡಿ, 308, 309ವಬಿ, 310ವಬಿಸಿ, 311, 312, 313, 314 ವಬಿಸಿಡಿಇಎಫ್, 315ವ/1-2-3ಬಿ, 316, 317ವಬಿ/1-2-3, 300ವಬಿಸಿಇಎಫ್, 321, 497, 499, 500ವ, 501ವಬಿಸಿ, 503ವಬಿಸಿ, 505ವಬಿಸಿಡಿ, 507, 509ವಬಿ, 512, 550ವಬಿ, 552, 553, 554ವ/2ಬಿ, 569, 570, 246ವಬಿ/1, 246ಬಿ/2, 246ವಬಿಸಿಡಿ, 318ವಬಿ/1-2, 320, 322, 180, 222 ವಬಿಸಿಡಿ, 308, 323.				
975	ಗ್ರಾಮಕ್ಕೆ ದೂರವಿರುವ ಜಮೀನುಗಳು 176ವಬಿ/1-2, 214 ವಬಿಸಿಡಿಇಎಫ್, 354ವ/ಬಿ/1, 255ವಸಿ, 260 263ವಬಿ, 286, 288ವಬಿ, 294ವ/1, 408ಬಿ, 439ವ, 452,457,458ವ478,479ಬಿ,615/23,616,624/2,85,93ಬಿ/2,148, 190, 224ಬಿಸಿ, 225ವ/ವಬಿ/1, 226ವ, 271ಸಿಡಿ, 272ಬಿ,278,293,298ವ,363,364, 75,429, 430,431/1-2, 432ವ, 444/2, 448ವಬಿ/1-2, 449ವಬಿ/1ವ-2-3, 449ಸಿ, 450, 618,	1.30			
976	ಇತರೆ ಜಮೀನುಗಳು 41ವ, 44ವಬಿಸಿಡಿಇಎಫ್ ಜಿ, 45ವಬಿಸಿ ದ/1-2ಇ, 46, 47ವಬಿ, 51ವಬಿಸಿ, 55ವಬಿಸಿ, 55ವಬಿ, 56, 57, 58, 59ವಬಿ, 60, 61, 62, 63ವಬಿ/1-2-3-ಬಿ/4, 72 ವಬಿಡಿ, 78, 79ವಬಿ, 80, 81ವಬಿ, 83, 203ವಬಿ, 204ವಬಿಸಿಡಿ, 603ವಬಿ/1-2-3, 606, 62ವಬಿಸಿಡಿಇಜಿ, 43ವಬಿ, 48ವಬಿ, 49ವಬಿಸಿಡಿ/1-2, 50ವಬಿಸಿ, 52ವಬಿ, 52ಸಿ/1-2, 53ವಬಿಸಿ, 54ವಬಿ, 64ವಬಿಸಿ, 65ಬಿ/1-2-3-4, 66ವಬಿ/1-2, 67, 69ಸಿ, 70ಬಿ,71ವಬಿಸಿ, 73ವಬಿ, 74ವಬಿ, 76, 77ವಬಿಸಿಡಿಇಎಫ್ ಜಿ, 584ವಬಿಸಿ, 587ಬಿ, 588ವಬಿಸಿಡಿ, 593, 594ವಬಿ/1-2-3, 594ಸಿ, /1-2ಡಿ ಐ ಜಿ, 595ವಬಿ/1-2, 605ಬಿ, 610, 611, 612, 65ವ, 68, 69ವಬಿ, 79ಬಿ, 82, 93ವಬಿ/1-2, 100, 103, 104, 105, 106, 107, 108, 109, 110ವಬಿ, 116, 117, 118ವಬಿ, 119ವ, 120ವಬಿ, 121, 122ವಬಿ, 123ವಬಿಸಿ, 125, 126ವ/1-2ಬಿ, 127, 128, 130, 135ವಬಿ, 136ಬಿ, 145ವಬಿಸಿಡಿ, 146ವ/1-2, 146ಬಿಸಿ, 147ವಬಿಸಿಡಿ, 149, 152ವ/1-2-3, 153ವಬಿಸಿ, 154ವಸಿ, 159ವಬಿ, 161ವಬಿಸಿ, 162ವಬಿ, 163ವಬಿ, 171ವಬಿ, 179ಬಿ, 181ಬಿ, 184/3, 185ವಬಿ, 186, 192, 197, 206ವಬಿ, 207ವ/1-2ಬಿಸಿಡಿ, 210ವಬಿಸಿ/1-2-3, 211ವ/1-2ಬಿ, 215ವಬಿಸಿ, 216ವಬಿಸಿಡಿಇಎಫ್, 217ವ/1-2ಬಿ/1-2, 221ಡಿ, 223 ವಬಿಸಿಡಿಇಎಫ್, 224ವಬಿ, 227, 228ಬಿ, 229, 234ಬಿಸಿ, 264ವಬಿ/1-2, 265ವಬಿ, 267ವಬಿಸಿಡಿ, 268ವಬಿಸಿಡಿ, 269 ವಬಿಸಿಡಿಇಎಫ್, 270 ವಬಿಸಿಡಿ, 271ವಬಿ, 272ವಸಿಡಿ, 273ವಬಿ, 274ವ/1-2-ಬಿ, 275ಬಿಸಿ, 276ವ ಬಿ/1-2, 277, 278ಬಿ, 279, 280ವಬಿಸಿಡಿ, 281ವಬಿಸಿಡಿ, 282ವ/1-2ಬಿ, 285, 292ವಬಿಸಿ, 295ವಬಿ, 296ವಬಿಸಿ, 298ಬಿ/1-2, 299ವಬಿ, 302ವ/1-2ಬಿ, 303ವಬಿಸಿಡಿ, 305, 306ವಬಿ, 307ವಬಿ/1-2, 324, 340, 342, 349, 361, 362ವಬಿಸಿ, 368, 369ವಬಿ, 371, 373, 374, 376, 377, 378, 379, 385, 387, 388ವಬಿ, 389ವಬಿ, 390, 391, 403, 404ವಬಿ, 405, 406, 407, 417, 418, 420, 422, 426ವಬಿ, 428, 433/1ವಬಿ, 434/1-2, 435ವಬಿ, 436, 441, 443/1-2-3-4, 444/3, 445, 446, 447, 455, 467ವಬಿ, 474, 475ವಬಿ, 482, 483, 484, 485, 486, 487/1-2-3, 488/2-3, 489ವಬಿ, 490ವಬಿ, 491ವ, 491ಬಿ/, 492ಬಿ, 494, 495, 520, 522ವಬಿ, 526ವಬಿ, 527ವಬಿ, 528, 531,	1.00			
977	ಇತರೆ ಜಮೀನುಗಳು 532ವಬಿ, 533/1-2-5-6, 534ವಬಿಸಿ, 535ವಬಿ, 536ವಬಿ, 539ವಬಿ, 540ಬಿಸಿಡಿ, 541, 543, 544, 545ವಬಿಸಿ, 547, 548ವಬಿ, 549/1-2-3-4-5,557, 558ವಬಿ/1-2, 559ವಬಿಸಿಡಿಇಎಫ್, 561, 572ವಬಿ, 470, 475ವ, 576ವಬಿ, 577ವಬಿಸಿ, 578ವಬಿಸಿ, 579, 580, 581ವಬಿ, 582ವಬಿ, 590ಬಿ, 625/2-3-4, 626/1-2-3, 627/1-2, 91, 92, 101ವ/1-2ಬಿ, 102ವಬಿ, 111ವಬಿ, 112, 113ವಬಿ, 114ವಬಿ, 119ಬಿಸಿಡಿ, 124, 129, 131ವ, 139, 140, 141, 142ವಬಿಸಿಡಿಇಎಫ್, 143ವಬಿ, 144ವಬಿ, 150ವಬಿಸಿ, 151, 154ಬಿ, 155ವ/1-2-3ಬಿ, 156ವಬಿ, 157ವಬಿಸಿ, 158, 160ವಬಿಸಿಡಿ/1-2, 164ವಬಿಸಿಡಿಇಎಫ್ ಜಿ ಹೆಚ್ ಐ, 165ವಬಿ, 166ವ/1-2ಬಿ, 167, 168ವ, 193ವಬಿಸಿ, 205ವ/1-2ಬಿ/1-2, 208ವಬಿ/1-2, 209ವಬಿಸಿ/1-2-3, 212/1-3-4, 213ವಬಿ, 255ಬಿ, 259, 261ವಬಿ/1-2-3-4ಸಿಡಿ, 262ವಬಿ, 283, 284ಬಿ/1-2ಸಿಡಿ, 288ಬಿಸಿ, 291ವಬಿಸಿ, 294ವ/2 ಬಿಸಿ, 301, 304/1-2-4-5, 325, 356, 357, 359, 360, 365, 366, 367ವ/1-2ಬಿಸಿ, 370ವಬಿ, 372ವಬಿಸಿ,	1.00			

	380ವಬಿ, 381, 383, 384, 386ವಬಿಸಿ, 392ವಬಿ, 393, 395, 396, 397, 398, 400, 401ವಬಿ, 402ವಬಿ/1-2, 408ವ, 410ವ, 412, 413ವಬಿಸಿ, 415, 416, 421ಬಿ, 423ವಸಿ, 424ಬಿ/1, 427ವ, 438, 439ಬಿ, 442/1-2-453, 454, 456, 458ಬಿ, 459, 460, 461, 463ವ/1-2, 463ಬಿಸಿಡಿ, 464ವಬಿಸಿಡಿ, 471, 472ವಬಿ, 473, 476ವಬಿಸಿ, 477, 479ವ,480, 481, 514, 515, 516, 517ವಬಿಸಿ, 518ವಬಿ, 519ವಬಿ, 519ವಸಿ, 521ವ, 524/1-2, 525/1-2-5 ವಬಿ, 529, 537ವಬಿಸಿ, 538ವಬಿ, 546ವಬಿ, 555/1-2, 556, 560, 562ವಬಿ, 563ವಬಿ, 564, 565ವ, 566ವಬಿಸಿಡಿ, 567ವಬಿ, 568, 583ವ/1-2ಬಿ, 585ವಬಿಸಿ, 586ವಡಿಜಿ, 599, 613/1-2, 613ಬಿ, 614ವ/1-2-3, 615/1, 617, 623/1-2, 624/1, 628/1, 629, 630.					
978	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	76-ಕಲ್ಲಹಳ್ಳಿ				1500	1700
	-					
980	ಊರಿನ ಪಕ್ಕದ ಜಮೀನು 1ವಬಿಸಿ,2/2-2ವಬಿಸಿ, 3, 4ವಬಿಸಿಡಿಇವಫ್, 5 , 6 ವಬಿಸಿಡಿಇವಫ್ ಜಿ ಹೆಚ್, 7ವಬಿಸಿಡಿ, 8ವಬಿಸಿಡಿಇವಫ್ ಜಿ ಹೆಚ್, 9, 11, 17ವಬಿಸಿ, 18, 19ವಬಿಸಿ, 20, 21, 22, 24, 25, 26ವ, 26ಬಿ/1-2-3ವಬಿ, 26ಸಿ/1-2-3, 26ಡಿ-1, 26ಇ/1ಜಿ, 26ಇ/3/2, 26ಇ2ಇ2ಸಿ, 26ಇ2ಇ2ವ, 26ಇ2ಬಿ, 26ಇ2ಇ2ಸಿ, 26ಬಿ/3, 26ಇ4/1/2, 29/2, 28/1, 30ವ/2/3/4, 30ಬಿ/1/1/1/2/2, 31ವಬಿ, 32ವಬಿಸಿಡಿಇವಫ್ ಜಿ ಹೆಚ್, 32ಹೆಚ್/2/3, 32ಐ/1-23, 32ಜೆ/1-2-3-4, 32ಕೆ/2-4, 33, 34ವ/1-2, 34ಬಿ, 35, 36, 37ವಬಿ, 37ಬಿ, 37ಬಿ/3, 37ಬಿ/4/5, 38ವಬಿ, 39ವಬಿ, 40, 41ವಬಿ, 42ವಬಿಸಿಡಿಇ, 43, 44, 45ವಬಿಸಿಡಿಇ, 46ವ, 46ಬಿ/1/2, 47ವಬಿ, 48ವ, 48ವ, 48ಸಿ, 49ವಬಿಸಿ, 50ವ, 50ಬಿ/1-2, 50ಸಿ, 51, 52, 53, 54, 55ವಬಿಸಿ, 56, 57ವಬಿ, 58, 59, 60, 61, 63, 63ಸಿಡಿ, 64, 65ವಬಿ, 65ಡಿ, 66ವ, 66ಬಿ/1-2, 66ಸಿ/1-2-3, 66ಡಿ, 67ವ/1-2, 67ವಬಿಸಿಡಿ, 68ವಬಿಸಿಡಿಇ, 69ವಬಿ, 70ವ, 70ವ/2, 70ಬಿ/1/2, 70ಸಿ/ಸಿ-2, 70ಸಿ/ಸಿ/2, 70ಸಿ/ಸಿ/3, 71ವವ/1-2-3-4, 71ಡಿಇವಫ್, 72ವ, 73ವವ-2, 73ಬಿಸಿಡಿಇವಫ್, 74ವಬಿ, 86ಬಿ/2, 81ವಬಿ, 81ವಬಿ, 83ಬಿ, 84ಬಿ3, 86ಡಿ, 87ವಬಿಸಿಡಿಇವಫ್ ಜಿ ಹೆಚ್, 88, 89ವಬಿಸಿಡಿಇವಫ್, 90ವ/1-2, 91ವ/2, 91ವಬಿಸಿಡಿ, 92/1-2, 94-1-2-3, 95, 96, 97, 98., 99, 102 ರಿಂದ 108, 110ರಿಂದ 127, 137ರಿಂದ 140, 143ರಿಂದ 159, 161.164ರಿಂದ 169 171ರಿಂದ 178 180ರಿಂದ190, 192, 195,197ರಿಂದ 201, 203,204, 208ರಿಂದ214, 221ರಿಂದ223, 225ರಿಂದ245, 252, 254,256,257,258, 259	1.50				
981	-					
982	ಗ್ರಾಮಕ್ಕೆ ದೂರವಿರುವ ಜಮೀನುಗಳು 12, 14, 15ವಬಿಸಿಡಿಇವಫ್, 16ವ/1-2-, 16ಬಿ/1-2-3-4, 27/1-2-3-4-5, 28/1-1, 29-1, 75, 76ವಬಿಸಿ, 77, 78ವಬಿ, 79, 80ವಬಿ, 86ಬಿ/1, 127ಬಿಸಿ, 128ವ, 128ಬಿ/1, 128ಬಿಬಿ/2, 128ಬಿಬಿ/3/4/5, 129, 130, 131, 132, 132ಸಿ, 135, 136.	1.30				
983	ಇತರೆ ಜಮೀನುಗಳು 72ಬಿ, 73ವ, 126ವ, 126ಬಿ, 132ಡಿಇವಫ್, 134ಬಿಸಿಡಿ, 205ವ, 206ಬಿಸಿಡಿ, 207ವಬಿಸಿ, 218ವಬಿಸಿಡಿಇ, 246ವಬಿಸಿ, 247ವಬಿಸಿ, 249, 250, 251ಬಿ.	1.10				
984	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	ಕಂದಗಲ್ಲು				1500	1700

985	<p>ಊರಿನ ಪಕ್ಕದ ಜಮೀನುಗಳು 199ಎ/4-5-6-ಬಿಬಿ, 193, 194, 195, 196, 197ಎಬಿ, 198ಎಬಿ, 199ಎಬಿಸಿಡಿ, 200, 201ಎ ಬಿ/1-2, 202ಎಬಿ, 139ಬಿ, 203ಎ/1-2-3-ಬಿಸಿ, 204, 205ಎಬಿ, 206, 207ಎ/1-2ಬಿಸಿ, 208ಎ ಎ ಬಿ ಬಿ, 209ಎಬಿ, 210ಎ ಬಿಬಿ, 211ಎಬಿ, 212ಎಬಿಸಿಡಿ, 213ಎಬಿಸಿ, 214ಎಬಿ, 215 ಎಬಿಸಿಡಿಇಎಫ್ ಜಿ, 216ಎಬಿ, 217ಎಬಿ, 218ಎ ಎಬಿಸಿ/1-2-3-ಡಿ/1-2, 219, 220ಎಬಿ, 221ಎಎಎಬಿಬಿಸಿಡಿ, 222ಎಬಿ, 223, 224, 225, 226ಎಬಿ, 227, 228, 229, 230, 231, 232, 233, 234, 235 ಎಬಿಸಿಡಿಇಎಫ್ ಜಿ/1-2-ಹೆಚ್ ಐ/1-1, 236, 237, 238ಎಬಿಸಿ, 239, 240, 241ಎಬಿಬಿ/2ಬಿಸಿ, 242, 243, 243ಎ, 244, 245ಎಬಿ, 246, 247ಎಬಿಸಿ, 248ಎ/1-2-2-ಬಿ, 249, 250ಎ/1-2-3-4ಬಿ, 251ಎ/1-2-3-4-ಬಿಸಿ, 252ಎಬಿಸಿ, 253, 254, 255, 256ಎ/1-2ಬಿಸಿ, 257ಎಬಿ, 258ಎಬಿ/1ಬಿ, 259ಎಬಿ, 260, 261ಎಬಿ, 262ಎಎಬಿಸಿಡಿ, 263ಎಬಿಬಿಸಿ, 264ಎಬಿಸಿ, 265, 266ಎಬಿಸಿ, 266ಎಬಿಸಿ, 267ಎ/1ಎಬಿಸಿಎ/1, 268ಎ/1-2ಬಿಸಿ, 269, 270ಎಬಿ, 271ಎಬಿಸಿ, 272, 273, 274ಎಎಬಿ, 275ಎಎಬಿ, 276ಎಬಿ, 277ಎಬಿ, 278, 279ಎಬಿ, 280ಎಬಿಬಿಬಿಬಿ ಸಿ/1-2-ಡಿ.</p>	1.40				
986	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 100, 101, 102, 103, 104ಎಬಿಸಿಡಿ, 105ಎಬಿ, 106ಎಬಿಸಿ, 107, 108ಎಬಿ, 109ಎಸಿ, 110ಎಬಿಸಿಡಿ, 111, 112ಎ, 113, 114, 115, 116, 117ಎ/1-2ಬಿಸಿ/1-2-ಬಿಸಿ/1-2-ಡಿ/ಡಿ/1-2-ಇ, 118, 119, 120ಎಬಿ, 121, 122, 123ಎಬಿ, 124, 125, 126, 127, 128, 129ಎಬಿ, 130ಎಬಿಸಿ, 131ಎಬಿ, 132ಎಬಿಸಿ, 133, 134ಎ/1-2ಬಿಬಿಸಿಡಿ, 135, 136ಎಬಿ, 137ಎಬಿ, 138ಎಬಿ, 139, 140, 141, 142, 143/1-2-, 144, 145, 146, 147, 148ಎಬಿ, 149, 150/1-2-3-4, 151, 152, 153, 154, 155, 156, 157, 158, 159, 160ಎ/1-2-ಬಿ, 161, 162ಎಬಿಸಿ, 163ಎಬಿಸಿ, 164ಎಬಿಸಿ, 165ಎಬಿ/1-2-3, 166ಎಬಿಸಿ/1-2, 167ಎಬಿಸಿ, 168ಎಬಿಸಿಡಿ, 169ಎಬಿಸಿ, 170 ಎಬಿಸಿಡಿಇಎಫ್, 171ಎಬಿ, 172ಎಬಿ, 173ಎಬಿ, 174, 175ಎಬಿಸಿಡಿ, 176ಎಬಿ, 177ಎಬಿ/1ಸಿ, 178ಎಬಿಬಿಬಿ, 179ಎಎಬಿ, 180, 181, 182ಎಬಿ, 183, 184ಎಎಬಿ, 185ಎಬಿ, 185, 186, 186ಎ/2, 186ಎಬಿಬಿಸಿ, 187, 188ಎ, 188, 188ಎಬಿ, 190, 191ಎಬಿ, 192ಎ/1-2-3, 281ಎಬಿಬಿಬಿಬಿಬಿಸಿ, 282, 283, 284ಎ, 281ಬಿ/1, 284ಬಿ/2, 281ಬಿ/2ಸಿಡಿಇಎಫ್, 285ಎಬಿಸಿಡಿ, 286ಎಬಿಸಿ, 287, 288, 289ಎಎ, 290, 291ಎಬಿಸಿಡಿ, 292ಎ, 292ಬಿ/1-2, 293ಎಬಿ, 293ಸಿ, 294, 295, 296, 297ಎಬಿಸಿಡಿ, 298, 299, 300, 301, 302, 303, 304, 305, 306, 307, 308, 309, 310, 311, 312, 313, 314/1-2-3, 315/1-2-3, 316, 317.</p>	1.30				
987	<p>ಇತರೆ ಜಮೀನುಗಳು 1ಎಬಿ, 2ಎಬಿ3ಎಬಿಸಿ/1-2, 4, 5/1-2, 6ಎ/1-2-ಬಿ, 7/1-2-3, 8, 9/1-2, 10ಎಬಿಸಿಡಿ, 11ಎಬಿ, 12ಎಬಿಸಿಡಿ, 13, 14ಎಬಿಸಿಡಿ, 15 ಎಬಿಸಿಡಿಇಎಫ್, 16, 17 ಎಬಿಸಿಡಿ, 18ಎಬಿ, 19, 19/3, 19, 20-1-2-3, 21, 22, 3, 24ಎಬಿ, 25, 26, 27, 28ಎಬಿ, 29ಎಬಿಸಿ, 30ಎಬಿ, 31ಎಬಿಸಿ/1-2, 32, 33, 34ಎಬಿ, 35ಎಬಿಸಿ, 36ಎಬಿ, 37ಎಬಿ, 38, 39, 40, 41, 41ಎಬಿ, 43, 44, 45, 46, 47, 48, 49/1-2-3, 50, 51, 52, 53, 54/1-2, 55ಎ, 56, 57ಎಬಿ, 58, 59ಎಬಿ, 60ಎಬಿ, 61, 61/1ಬಿ-2-3-4-5, 63, 64, 65, 66ಎ/1-2, 66ಬಿ, 67ಎಬಿ, 68, 69, 70, 71, 72, 73, 74, 75ಬಿ, 76ಎ/1-2ಬಿ, 77ಎ/1-2/ಬಿ/1, 78ಬಿ, 79ಸಿ, 78ಎ/2-3 ಬಿಸಿಡಿ, 79ಎಬಿ/1/2ಸಿಡಿ, 80ಎ/1-2ಬಿಸಿಡಿ, 81ಎಬಿಸಿಬಿಸಿಡಿ, 82, 83, 84ಎಬಿ, 85ಎಬಿ, 86ಎಬಿಬಿಬಿಬಿ, 87ಎಬಿಬಿ, 88ಎಬಿ, 89ಎಬಿ, 90ಎಬಿ, 91/1-2-3, 92, 93ಎ/1ಎಬಿ2ಬಿಬಿ, 94/1-2-ಬಿಸಿಡಿ, 95ಎಬಿಸಿಡಿ, 96, 97ಎ/1-2-3ಬಿಸಿ, 98ಎಬಿಸಿಡಿ, 99ಎ/1-2-3ಬಿ-1-2.</p>	1.00				
988	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	2.00				

ಕನ್ನನಾಯಕನಕಟ್ಟೆ				1500	1700
-----------------------	--	--	--	-------------	-------------

989	ಊರಿನ ಪಕ್ಕದ ಜಮೀನುಗಳು 1ಬಿ,ವಬಿ, 3,4, 5, 7, 8ವಬಿ, 9ವಬಿಸಿ, 10ವಬಿ, 11, 12ವಡಿ, 13ವಬಿ, 14ವಬಿ, 15ವಬಿಸಿ, 16, 17/1, 19ವಬಿ, 20ಎ/1-2ಬಿಸಿ, 21ವಬಿಸಿ, 22, 24, 25, 26, 27ವಬಿಸಿ, 28, 29, 31, 32, 33, 35, 36, 37, 38, 39, 40ವಬಿಸಿಡಿ, 41ವಬಿ, 42ವಬಿ, 43ವಬಿ, 44ವಬಿ, 46/2, 47, 48ಬಿಸಿಡಿ, 49, 50, 51ವಬಿಸಿಡಿ, 52, 53, 54, 57, 58/3, 59, 61, 62, 63, 64, 65, 66, 68, 69, 70ವಬಿಸಿ, 72, 73ವಬಿ, 74, 75, 76ವಬಿ, 77 ವಬಿಸಿಡಿಇ ಎಫ್ ಜೆ ಹೆಚ್ ಐ, 78, 79, 81, 82ವಬಿ, 83, 84ಬಿ, 85, 86, 87, 88, 89ವಬಿಸಿ, 90, 91, 92ವಬಿ, 93, 94, 95, 96, 97, 98, 99, 100ವಬಿಸಿಡಿ, 101, 102, 105 ವಬಿಸಿಡಿಇ, 106, 107 ವಬಿಸಿ, 108, 109ವಬಿಸಿ, 110ವಬಿಸಿ, 111, 112ವಬಿ, 113, 114, 115ವಬಿ.	1.50			
990	ಗ್ರಾಮಕ್ಕೆ ದೂರವಿರುವ ಜಮೀನುಗಳು 116ವಬಿ, 117ವಬಿ, 118ವಬಿ, 119, 122, 123ವಬಿಸಿ, 125, 126, 128, 129, 130, 131ಎ, 132, 133ವಬಿಸಿಇಎಫ್, 134, 135ವಬಿಸಿ, 136, 137, 138, 139, 140ವಬಿ, 141, 142, 143, 144ವಬಿ, 145, 146ಎ, 147, 148ವಬಿಸಿಎಫ್ ಜೆ, 149, 150ವಬಿ, 151ವಬಿ, 152ಎ, 153, 154ಎಸಿ, 155, 156, 157, 158ವಬಿಸಿಡಿ/1-4-5ಸಿ, 159, 160ಎಸಿ, 161, 162, 163, 164ವಬಿ, 165, 166ಎ, 167ಎ, 169, 170ವಬಿ, 171ಬಿ, 172ವಬಿ, 173, 174ವಬಿಸಿಡಿ/1-2-3, 175, 176, 178, 179, 180, 181ವಬಿ, 182ವಬಿಡಿ, 183, 184ವಬಿ/1-2-3ಸಿ, 185, 186ವಬಿ/1-2-3, 187, 188, 189, 190, 191ವಬಿಡಿ/1-2ಇ/1-2ಎಫ್ ಜೆ, 198ವಬಿ/1-2-ಸಿಡಿ/1-2-ಇಎಫ್, 199ವಬಿಸಿಡಿ/1-2-3, 200ಎಇಸಿ, 201, 202, 203, 204ವಬಿಸಿ, 205, 206, 207, 208ವಬಿಸಿ, 209ವಬಿಸಿ, 210ವಬಿ/1-2-ಸಿಡಿ/1-2, 211ವಬಿ/1-2-ಸಿಡಿ/1-2, 212ವಬಿ/1-2-, 213ವಬಿಸಿಡಿ, 214ವಬಿಸಿಡಿ, 215ವಬಿಸಿಡಿಇ, 216ವಬಿ, 219, 220, 221, 222ವಬಿ/1-2-3-ಸಿಡಿ, 223ವಬಿಸಿಡಿ, 224ವಬಿಸಿಡಿ, 225, 226, 227ವಬಿಸಿಡಿಇಎಫ್ ಜೆ, 232ಬಿ, 233ಎ/1-2ಬಿ, 234ವಬಿಸಿಡಿ, 235ವಬಿ, 236ವಬಿಸಿ, 237ಎ/1-2ಬಿ/1-2.	1.30			
991	ಇತರೆ ಜಮೀನುಗಳು 240ವಬಿ, 243ಇಸಿ, 244ಬಿಸಿ/1-2-3, 248ಬಿಸಿಡಿಇಎಫ್ ಜೆ ಹೆಚ್ ಐ, 249ವಬಿ, 250ವಬಿ, 251, 252, 253, 254, 255ವಬಿಸಿ, 256ವಬಿಸಿ, 257, 258ವಬಿಸಿ, 259ವಬಿಸಿಡಿಇ, 273ಎ/1ಬಿ/ಎ2, 273ಬಿ, 274, 276ಎ, 283ಡಿ, 286, 287ವಬಿ, 288ವಬಿಸಿ, 289, 290, 292, 293, 294, 295ವಬಿಸಿ, 296, 297, 298, 299, 300ವಬಿಸಿ, 301, 302ವಬಿ, 303, 304, 305, 306, 317, 318, 319ವಬಿ, 320, 321, 322ವಬಿ, 323, 324ವಬಿ, 325ಎ/2, 325ಬಿ, 326, 327, 328ಎ/1, 328ಸಿ, 329ವಬಿಸಿ, 336ವಬಿಸಿಡಿ, 337ವಬಿ, 338ವಬಿ, 339ಬಿಸಿ, 340ವಬಿ, 341ಎ/1-2-ಬಿ, 342, 343ವಬಿಸಿ, 344, 345, 346, 347ವಬಿಸಿಡಿ, 348, 349ವಬಿಸಿ, 350ವಬಿಸಿ, 350ಡಿಇ, 351ವಬಿ, 352ವಬಿ/1-2-3, 353ವಬಿ, 355, 356.	1.20			
992	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಕಸಾಪುರ			1500	1700
993	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 445.444.446.449.493.499.544.549.554.556.561 .	2.00	2.50		
994	ತೆರಿ ಜಮೀನು. 201, 202, 203, 204, 205/1-2, 206, 207, 208, 209, 210, 211, 212, 213, 214, 215, 216, 217, 218, 219, 220, 221, 223, 223ಬಿ, 224, 225, 226, 227, 228, 229, 231, 233, 236, 238/1-2, 240/1-2, 241, 242, 243, 244, 245, 246, 247, 248, 249, 250ವಬಿಸಿಡಿಇಎಫ್ ಜೆಹೆಚ್, 251ವಬಿಸಿಡಿ, 252ವಬಿಸಿಡಿಇಎಫ್ ಜೆ, 253, 254, 255ವಬಿ, 256ವಬಿಸಿ, 257ವಬಿಸಿ, 258, 259, 260, 261, 262, 263ವಬಿ, 264ವಬಿಸಿಡಿಇ, 265ವಬಿಸಿಡಿಇಎಫ್ ಜೆ ಹೆಚ್ ಐ, 266ವಬಿಸಿಡಿ, 267, 268, 269, 270, 271, 272, 273, 274, 275, 276, 277ಬಿ/1-2, 278ಬಿಸಿಡಿಇ, 279ಬಿಸಿಡಿಇ, 282ವಬಿ, 283ವಬಿ, 288, 289, 290ವಬಿ, 291ವಬಿ, 292ಎ, 293, 294, 295, 296/2,		1.30		

	297, 298, 299, 301ಎ, 302/1-2, 303, 304, 305, 307, 308/1ಸಿ, 309ಬಿ, 313/1-2, 314ಬಿ/1-2-3, 315/1-2-3, 316, 317ಎಬಿ, 318, 319/1-2, 320.				
995	ಊರಿನ ಪಕ್ಕದ ಜಮೀನುಗಳು 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108ಎಬಿ, 109, 110, 111, 112, 113, 114, 115, 116, 121, 140, 141, 142, 143, 144, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166/2, 168, 169, 170, 171, 172, 173, 174, 175, 176, 177, 178, 179, 180, 181, 182, 183, 185, 186, 187, 188, 189, 190, 191, 194, 196, 197, 198ಎ, 199, 200	1.50			
996	ಗ್ರಾಮಕ್ಕೆ ದೂರವಿರುವ ಜಮೀನುಗಳು 322, 323, 234ಎಬಿ, 326ಎ/1-2-3-4-5, 327/1-2-3-4-ಬಿ, 328, 329, 330, 331ಎಬಿ, 332, 333ಎಬಿ, 334ಎಬಿಇ, 335ಎಬಿ, 336ಬಿ, 337, 340, 341ಎಬಿ, 342ಎಬಿ, 343, 344, 345ಎಬಿ, 346/2, 347, 348, 351, 352, 353, 354, 358, 360, 361, 362, 363, 365, 367, 368/1-2, 369, 371, 372, 373, 374/1-2, 375, 376, 377, 378, 379ಎಬಿ, 380/2, 391, 392, 394/1-2, 395ಎಬಿ, 396ಬಿ, 397ಎಬಿಸಿ, 398, 399, 400, 402ಬಿಸಿ/2, 403ಎಬಿ, 404ಎಬಿಸಿ/1-2, 405, 406ಎಬಿಸಿ, 407, 408, 409ಎ, 410, 411, 413/1-2-3-4, 414, 415/1-2, 416, 417/1ಬಿ/1ಸಿ/2ಸಿ, 418/1-2, 420, 423, 424, 425ಎಬಿ, 426ಬಿ, 427, 428, 429ಎ, 431, 433ಎಬಿಸಿಡಿಇಎಫ್, 434ಎಬಿಸಿ, 435/1-2, 437, 438ಬಿಸಿಡಿಇ, 439/1-2-3-4-6-7-8, 440/2, 441ಎ, 442, 443,450/1-2, 451.	1.20			
997	ಇತರೆ ಜಮೀನುಗಳು 455, 456, 457/1-2, 458, 459, 460, 461, 462, 463, 465, 466, 468ಎಬಿ, 469, 471, 473, 475/1-2, 476, 479, 480/1-2, 482, 489, 491,496/1-2, 497, 498/1-2-3,500/1-2-3, 501, 502, 503, 504, 505ಎಬಿ, 506, 507ಎಬಿಸಿಡಿಇಎಫ್ ಜಿ ಹೆಚ್ ಐ, 508ಎಬಿಸಿಡಿಇ, 509, 510, 512ಎ, 514ಎ/1-2-1/ಬಿ-ಸಿ-ಡಿ-2, 515/1, 516/1-2, 517, 518ಎಬಿ/1-2, 519/1-2, 520/1-2, 521/1-2, 522/2-3-4-5, 524ಎ, 526ಎ, 528, 529/1-2, 530/2-3, 531, 532, 533ಎಬಿ, 534, 535, 536/1-2, 537, 538, 539, 540, 541ಎಬಿ, 543, 544, 545, 546ಎಬಿ, 552, 553, 555, 558ಎಸಿ,562ಬಿ, 564, 566, 567, 568ಬಿ, 569, 570, 571, 572.	1.00			
998	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	1.50			
	ಕೊಟ್ಟೂರು:				
999	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 37.40.41.42.44.47.48.49.50.51.72.80.82.83.84	8.00	9.00		
1000	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು .85.86.87.89.90.91.92.99.103.104.235.237.239.240.241.247.248.249.250.251.252.256.257.258.259.260.263.264.275.276.277.278.279.281.282.284.288.289.290.342.343.344.346.347.349.351.406.410.411.412.420.423.424.425.449.451.453.454.546.460.474.475.476.477.478.479.480.481.492.493.498.499.500.501.502.503.505.506.507.509.511.514.515.518.520.521.522.525.528.529.531.532.651.662.664.665.666.668.672.673.678.686.687.688.692.693.694.696.697.698.699.701.702.704.706.719.723.733.737.739.740.741.745.747.756.760.761.780.781.782.784.811.812.813.814.815.816.817.818.820.821.822.823.824.825.826.827.828.829.830.843.847.849.851.852.857.876.904.907.909.917.949.950.951.955.956.958.959.978.984.986.987.1005.1023.1024.1025.1026.1030.1031.1032.1033.1170.1171.1172.1173.1174.1175.1176.117	8.00	9.00 (ಕೊ.ಬಾ)		

	7.1181.1182.1183.1185.1186.1188.1189.1202.1258.1259.1260.1261.1262.1263.1264.1265.1267.1268.1269.1270.1271.				
1001	ತರಿ ಜಮೀನುಗಳು 292ಸಿಡಿ, 293, 294ವಬಿ, 295ವಬಿಸಿ, 296ವಬಿಸಿಡಿಇಎಫ್, 297ವಬಿಸಿ, 298, 299, 300, 301, 302, 303, 304, 305, 306, 307, 308, 309, 310, 311, 312ವಬಿ, 313, 314, 315ವಬಿ, 316ವಬಿ, 317ವಬಿಸಿ, 318ವಬಿ, 319ವಬಿಬಿ, 321, 322ವಬಿಸಿಡಿ, 323ವಬಿಸಿ, 324,325, 326, 327, 329ವಬಿ, 330, 331ವಬಿ, 332, 333, 334ವಬಿ, 335 ವಬಿಸಿಡಿಇಎಫ್, 336, 337, 338, 339, 340ವ, 341 ವಬಿಸಿಡಿಇಎಫ್,348,352ವಬಿ, 353/1, 354/1-2-3-5, 355ವಬಿ, 356ವಬಿ, 357, 358, 359, 360, 361, 362, 363ವಬಿ, 365ವಬಿ, 366, 367, 368, 369, 370ವಬಿ, 371, 372, 373ವಬಿ, 374, 376, 378, 379ವಬಿಸಿ, 380, 381ವಬಿ, 382ವಬಿ, 383, 384, 385ವ, 385ಬಿ/1-2, 386ವಬಿ, 387, 388ಬಿಸಿ, 389, 390, 391ವಬಿ, 392ವಬಿಸಿಡಿ, 393, 394, 395ವಬಿ, 396/1-2-34, 397, 398, 399, 400, 401, 402ವಬಿಸಿ, 403, 404, 405ವಬಿಸಿ,407, 408ವ/1-2, 408ಬಿ, 409, 413 ವಬಿಸಿಡಿಇ ಎಫ್‌ಬಿ, 414, 415, 416, 419,421ವಬಿಸಿಡಿ, 422ವಬಿ, 426, 428ವಬಿ, 429ಬಿಸಿ/4, 430ವಬಿ, 431ವಬಿಸಿಡಿ, 432ವಬಿಸಿ, 433, 434ವಬಿ, 435, 436, 437, 439, 440. 442ವಬಿ, 444ವಬಿಸಿ, 445ವಬಿಸಿ, 446ವಬಿ, 447, 450 ವಬಿಸಿಡಿಇಎಫ್,452ವ, 455ವ, 457, 458ವಬಿ, 459,461, 462, 463ವಬಿಸಿ, 465, 466ವಬಿ, 467ವಬಿ, 468ವಬಿ, 469ವಬಿಸಿ, 470ವಬಿ, 471ವಬಿ, 472ವಬಿಸಿಡಿಇ, 473ವಬಿ, 482ವಬಿಸಿ, 483ವಬಿ, 484ವಬಿ, 485ವಬಿಸಿಡಿ, 486ವಬಿ, 487, 488ವಬಿ, 489 ವಬಿಸಿಡಿ, 490, 491, 494, 495, 496, 497, 897, 898, 899,		5.00		
1002	ತರಿ ಜಮೀನುಗಳು 900ವ, 901, 902, 903, 905, 910, 911, 912ವಬಿಸಿ, 913, 914 ವಬಿಸಿ, 915 ವಬಿಸಿ, 916 ವಬಿಸಿ, 918, 919, 920, 921, 922, 923ಸಿ, 924ವಬಿಸಿ, 925 ವಬಿಸಿಡಿಇ, 926, 927ವಬಿ, 928, 929ವಬಿ, 931ವಬಿ/1-2, 932, 933, 934ವಬಿ, 935, 936ವಬಿ, 937, 938, 939ವಬಿ, 940ವಬಿ, 941, 942, 943ವಬಿ, 944, 945ವಬಿ, 946, 947, 948, 951, 952, 953ವಬಿಸಿ, 954ವಬಿ,960ವಬಿ, 961, 962, 963, 964, 965, 966, 967, 968, 969, 970, 971/ವಬಿ/1-2, 972ವಬಿ, 973, 974, 975, 976, 977, 978, 981, 982, 983ವಬಿ, 985ವ, 988, 989, 990ವಬಿ, 991ವಬಿಸಿ, 992, 993, 994, 995, 996, 997, 998, 999ವಬಿ, 1000, 1001, 1002, 1004, 1006, 1007, 1008, 1009ವಬಿ, 1010ವಬಿ, 1011, 1012, 1013, 1014, 1015, 1016, 1017, 1018, 1019ವಬಿ, 1020, 1021, 1036, 1037ವಬಿ, 1038, 1039, 1040, 1041, 1042ವಬಿ, 1043, 1044, 1045, 1046, 1047, 1048, 1049ವ, 1050ವಬಿ, 1051, 1052, 1053, 1054, 1055, 1056ವಬಿ, 1057, 1059ವ/1-2, 1060, 1061, 1062, 1063, 1064, 1065, 1066ವಬಿ, 1067, 1068ವಬಿ, 1068ಸಿ, 1069, 1070, 1071, 1072, 1073, 1074ವಬಿ, 1075, 1076, 1077, 1078. 1079, 1080. 1081, 1082ವಬಿ, 1083, 1084, 1085, 1086, 1087ವಬಿ, 1088, 1089, 1090ವಬಿ, 1091, 1092, 1093, 1094, 1095, 1096, 1097, 1098. 1099, 1100ವಬಿ, 1101, 1102, 1103, 1104, 1105, 1106ವಬಿ, 1107, 1108, 1109, 1110, 1112ವ, 1112ಬಿ/1-2, 1113, 1114ವಬಿಸಿ, 1115, 1116, 1117, 1118, 1119, 1120, 1121, 1122, 1123ಬಿ, 1124, 1125ವಬಿ, 1126, 1127, 1128, 1129, 1130, 1131, 1132, 1133, 1135, 1136, 1137, 1138, 1139ವಬಿಸಿಡಿ, 1140ವಬಿ, 1141ವಬಿ, 1142ವಬಿ, 1143, 1144ವಬಿ, 1145, 1147ವಬಿಸಿಡಿಇಎಫ್, 1148, 1149, 1150ವಬಿ, 1151, 1152, 1153, 1154ವಬಿ,1156, 1157ವಬಿ, 1158ಬಿ, 241, 242, 243, 244ವಬಿ, 245ವಬಿಸಿ, 253ವಸಿ, 254ವಸಿ, 255.		5.00		
1003	ಊರಿನ ಪಕ್ಕದ ಜಮೀನುಗಳು 255ವಸಿ, 261ವ, 265, 266ವಬಿ, 267ವಬಿಸಿ, 269 ವಬಿಸಿಡಿಇಎಫ್ ಬಿ ಹೆಚ್, 270ವಸಿ, 271ವಸಿಇ, 272ಬಿಸಿಡಿ, 273ಬಿಸಿಡಿ, 274, 280ಬಿ, 285, 287ವಬಿ, 291, 292ವಬಿ, 508ವಬಿ, 510, 512ವ,516,522ವಬಿ, 523ವಬಿ, 524, 527, 530ವಬಿ,533, 534, 535, 536, 537, 538, 539 ವಬಿಸಿಡಿ, 540ವಬಿಸಿ, 541, 543, 544/1-2, 545/1-2, 546/1-2, 547, 548, 549,	8,00	(ಕೊ. ಬಾ) 9.00		

	<p>550/1-2, 551, 552ಎ, 553ಎಬಿ, 554ಎಬಿ/1-2, 555, 658ಎಬಿ, 659ಎಬಿಸಿ, 660, 661, 662ಎಬಿ, 663ಎಬಿ, 620, 671ಎ/1-2, 671ಬಿಸಿ,674, 675, 676 ಎಬಿಸಿಡಿಇ ಎಫ್, 677, 680, 382ಎಬಿ, 383, 385, 386 ಎಬಿಸಿಡಿಇ ಎಫ್ ಜೆ, 688ಎಬಿ, 389ಎಬಿ, 390, 391ಎ/1ಎಬಿ, 391ಎ/2-3-4-5-6-7-8-9-10-11-12-13-14-15ಎಬಿ-16, 691ಬಿಸಿಡಿಇಎಫ್ ಜೆ ಹೆಚ್ ಐ, 693ಎ/2ಎ /2,695ಎಬಿಸಿ,703 ಎಬಿಸಿಡಿ ಇ ಎಫ್ ಜೆ ಹೆಚ್ ಐ ಜೆ ಕೆ ಎಲ್ ಎಂ ಎನ್ ಓ ಪಿ ಕ್ಯೂ, 705ಎಬಿ, 707, 709ಎ/1-2, 709ಬಿ, 710 ಎಬಿಸಿಡಿಇಎಫ್ ಜೆ/1-2 ಹೆಚ್ ಐ ಜೆ.ಕೆ/ 1-2, 711ಎಬಿ, 712ಎಬಿ, 713, 714ಎಬಿ, 715ಎಬಿ, 716 ಎಬಿಸಿಡಿಇ, 718ಎಬಿ, 720, 721ಎ/1-2-3ಬಿ, 722, 724, 725ಎಬಿಸಿ/1-2ಡಿ ಇ ಎಫ್, 726, 727, 728, 729, 730, 731, 732ಬಿಸಿಡಿಇ,742ಎಬಿಸಿ, 743, 744, 746ಎಬಿ/1-2, 748, 749, 750, 751, 752, 753, 754ಎಬಿ, 755, 757, 758, 759ಎಬಿ, 762ಎಬಿಸಿಡಿ, 764, 765/1-2, 766ಎಬಿ, 767/1, 768, 769, 770 ಎಬಿಸಿಡಿ, 771, 772, 773, 767/2, 831ಬಿಸಿಡಿಇಎಫ್, 832ಎ/1-2ಬಿಸಿಡಿ, 833, 834, 835, 837, 838ಎಬಿ, 839ಎ, 840ಎಇ/1-2-3ಸಿ, 840, 842ಎಬಿಸಿಡಿಇಎಫ್ ಜೆ ಹೆಚ್ ಐ ಜೆ ಕೆ ಎಲ್ ಎಂ, 844ಎಬಿ, 845, 846, 853, 855, 857, 858ಎಬಿಸಿ, 860, 861, 862ಎಬಿಸಿ, 863, 865ಎಬಿ, 866ಎಬಿಸಿ, 867ಎಬಿಸಿಡಿ, 868 ಎಬಿಸಿಡಿ ಇ ಎಫ್ ಜೆ ಹೆಚ್ ಐ ಜೆ, 870ಎಬಿ, 871, 872, 873, 874ಎಬಿ, 877, 878 ಎಬಿಸಿಡಿ ಇ ಎಫ್, 879, 881ಎಬಿ, 882ಎಬಿ, 883, 884, 885, 886, 887ಎಬಿಸಿ, 888, 889, 890, 891, 892ಎಬಿ, 893, 894, 895, 896ಎಬಿ, 1160ಎಬಿಸಿ, 1161, 1162, 1163, 1164, 1167, 1168ಎಬಿ, 1169ಎಬಿ,1178, 1179, 1180,1184,1190, 1191ಎಬಿ, 1192ಎಬಿ, 1193, 1194/1-2, 1195/1-2, 1196, 1197ಎಬಿ, 1197ಎಬಿ, 1198ಎಬಿ, 1199, 1200.</p>				
<p>1004</p>	<p>-</p>				
<p>1005</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 45ಬಿಸಿಡಿ, 46ಬಿಸಿಡಿ, 52ಎಬಿ, 53ಎ/1-3, 54, 55ಎ, 56ಎ, 57ಎಬಿ, 58ಎಬಿ, 59ಎಬಿಸಿ, 60, 61, 62, 63ಎಬಿ, 64, 65, 66ಎಬಿ, 67ಎಬಿ/1-2, 68, 69ಎಬಿ, 70, 71, 73, 74, 75ಎಬಿ, 76ಎಬಿ, 77, 78, 79, 88, 93, 94, 95ಎಬಿಸಿ, 96, 97, 100, 101ಎಬಿ, 102, 105, 106, 107, 108, 109, 110ಎಬಿಸಿ, 111, 112ಎಬಿ, 113ಎಬಿ, 114, 115, 117, 118, 119, 120, 121, 122, 123, 124, 125, 126, 127, 128, 129, 130, 131ಎಬಿಸಿ, 132, 133, 134, 135, 136ಎಬಿ, 137, 138, 139, 140, 141, 142, 143, 144ಎಬಿ, 145, 146, 147, 149ಬಿ, 150, 151, 152, 153, 154, 155ಎಬಿ, 156, 157, 158, 159ಎಬಿ, 160, 161ಎಬಿಸಿ, 162, 163, 164ಎಬಿ, 165ಎಬಿ, 166, 167ಎಬಿ, 168, 169, 170, 171, 172ಎಬಿಸಿ, 173, 174 ಎಬಿಸಿಡಿಇ, 175, 176, 177, 178 ಎಬಿಸಿಡಿಇ, 179, 180, 181, 182ಎಬಿ, 183, 184, 185ಎಬಿಸಿ, 186ಎಬಿಸಿಡಿ, 187ಎಬಿ, 188ಎಬಿ, 189, 190, 191ಎಬಿ, 192ಎಬಿ, 193, 194ಎಬಿಸಿ, 195ಎಬಿ, 196ಎಬಿ, 197, 199, 200ಎ/1-2, 200ಬಿಸಿ, 201ಎಬಿಸಿ, 202ಎಬಿಸಿ, 203ಎಬಿಸಿ/1-2ಬಿ, 204ಎಬಿಸಿಡಿ, 205ಎಬಿ, 206, 207, 208ಎಬಿ, 209ಎಬಿ,210ಎಬಿ, 211, 212 ಎಬಿಸಿಡಿ, 213, 214, 215, 216ಎಬಿ, 217, 218, 219, 220ಎಬಿ, 221ಎಬಿಸಿ, 222ಎಬಿ, 223, 224, 225, 226, 227, 228, 230, 231, 232, 233, 234,238ಎಬಿ,556ಎಬಿಸಿಡಿಇಎಫ್ ಜೆ , 557, 558, 560ಎಬಿ, 561ಎ/1-2ಬಿ/1-2ಸಿ, 562/1-2, 563, 564, 565, 566, 567, 568, 569, 570, 571, 572ಎಬಿ, 573ಎಬಿಸಿ, 574, 575ಎಬಿಸಿ, 576, 577, 578, 579ಎಬಿ, 580, 581ಎಬಿ, 582, 583ಎಬಿ, 584ಎಬಿ, 585ಎಬಿ, 586ಬಿ, 587, 588, 589, 591, 592ಎಬಿ, 593ಎಬಿ, 594, 596ಎಬಿ/1-2, 598ಎಬಿಸಿ, 599, 600ಎ, 601, 602, 603, 604, 605, 606, 607ಎಬಿಸಿ, 608ಎಬಿ, 609, 610, 611, 612, 613, 614ಎಬಿ, 615ಎಬಿ, 616ಎಬಿ, 617, 618ಎಬಿ, 619, 620, 621, 622, 623, 624, 625, 626, 627, 628, 629, 630, 631ಎಬಿ, 632, 633, 634ಎಬಿಸಿ, 635ಎಬಿಸಿ/1-2, 635ಬಿ, 636ಎ/3ಎಬಿ, 639ಎಬಿ, 640, 641, 642ಎಬಿಸಿ, 643ಎಬಿಸಿ, 644ಎಬಿಸಿ, 645, 646ಎಬಿ, 647ಎಬಿ, 647ಎಬಿ, 648, 649ಎಬಿ, 650,652ಎಬಿಸಿ, 654, 655ಎಬಿಸಿಡಿ, 656ಎಬಿ, 657/1-2, 751, 752, 753, 754, 755, 756 757, 758, 759ಎಬಿ, 760, 761,</p>	<p>5.00</p>	<p>6.00 (ಕೊ.ಬಾ)</p>		

	<p>762ವಬಿಸಿಡಿ, 764, 765/1-2, 766ವಬಿ, 767/1, 768, 769, 770ವಬಿಸಿಡಿ, 771, 772, 773, 767/2, 774ವಬಿ, 775, 776, 777, 778, 779ವಬಿಸಿಡಿ/1-2,783ವಬಿ/1-2-3,785, 786, 787, 788ವಬಿ, 789, 790ವಬಿ/1-2, 791, 792ವಬಿ, 793, 794, 795, 796ವಬಿ, 797ಬಿ, 797, 798ವಬಿ, 799, 800, 801, 802, 803, 804, 805ವಬಿ, 806, 807ವಬಿ, 808, 809ವಬಿ, 810ವಬಿ, 812, 824,831ವ/1-2-3, 1201, 1202, 1204, 1205, 1206, 1207, 1208, 1209, 1210, 1211ವಬಿಸಿ, 1212, 1213, 1214, 1215, 1216, 1217, 1218, 1219, 1220, 1221ವಬಿ, 1222, 1223, 1224ವಬಿಸಿ, 1225ವಬಿಸಿಡಿಇ, 1226 ವಬಿಸಿಡಿಇ, 1227, 1228, 1229ವಬಿಸಿ, 1230, 1231ವಬಿ, 1233ವಬಿಸಿ, 1234ವಬಿಸಿ, 1235, 1236ವಬಿ, 1237, 1238ವಬಿ, 1240, 1242ವಬಿ, 1243, 1245, 1246, 1247ವಬಿ, 1249ವ/1-2, 1249ಬಿ, 1250, 1251ವಬಿ, 1252ವಬಿ, 1253ವಬಿ, 1254ವಬಿಸಿ, 1255ವಬಿಸಿಡಿ, 1256, 1257ವಬಿ,</p>				
<p>1006</p>	<p>ಇತರೆ ಜಮೀನುಗಳು 1265, 1266, 1272ವಬಿ, 1273ವಬಿಸಿ, 1274, 1275ವಬಿ, 1276, 1277ವಬಿ, 1278, 1279, 1280ವಬಿ, 1281, 1282ವಬಿ, 1283ವಬಿಸಿ, 1284ವಬಿಸಿ, 1285ವಬಿ, 1286, 1287, 1288, 1289, 1290 ವಬಿಸಿಡಿ, 1291ವಬಿಸಿ, 1292ವಬಿ, 1293ವಬಿಸಿ, 1294ವಬಿಸಿ, 1295ವಇ- ವಬಿಸಿಡಿ, 1296 ವಬಿಸಿಡಿಇಎಫ್, 1297, 1298, 1299 ವಬಿಸಿಡಿಇಎಫ್ ಜಿ ಹೆಚ್ ಐ/1-2 ಜೆ ಕೆ ಎಲ್ ಎಂ ಎನ್, 1300ವಬಿ, 1301ವಬಿಸಿಡಿಇ, 1302, 1303, 1303ವಬಿಸಿಡಿ, 1304ವಬಿಸಿಡಿ,1305ವಇಸಿ, 1306ವಬಿ, 1307, 1308, 1309, 1310ವಬಿ, 1311ವಬಿ, 1312ವಬಿ, 1313ವಬಿ, 1315, 1316, 1317, 1318, 1319, 1320 ವಬಿಸಿಡಿ, 1319ಬಿ, 1321ವಬಿ, 1322ವಬಿ/1-2, 1322ವಬಿ/1-2 1323, 1324, 1325, 1327, 1328, 1329, 1330, 1331 1333 , 1335, 1336, 1337, 1338, 1339, 1340, 1341, 1342, 1343, 1344ವಬಿ, 1345, 1346, 1347, 1348ವಬಿಸಿ, 1349ವಬಿಸಿ, 1350ವಬಿ, 1351ವಬಿ, 1352ವಬಿಸಿಡಿ, 1353, 1354, 1355, 1356, 1357, 1358, 1359, 1360ವಬಿಸಿ, 1361, 1363ವಬಿ, 1364ವಬಿ, 1365ವಬಿ, 1366, 1367ವ/1-2, 1367ಬಿ, 1368, 1369, 1370, 1371, 1373, 1375, 1378, 1379ವ/1-2 ಬಿ/1-2-3, 1380ವಬಿಸಿಡಿ, 1381, 1382, 1383ವಬಿಸಿಡಿಇಎಫ್/1-2ಜಿ ಹೆಚ್/1-2-3-4-5-6-7-8 ಐ/1-2-ಜೆಕೆಎಲ್, 1384ವ, 1384ಬಿ/1-2-3-4-5-ಸಿ/1-2-ಡಿ/1-2-ಇ ಎಫ್ ಜಿ/ 1-2ಹೆಚ್ ಐ ಜೆ ಕೆ, 1385ವಬಿ, 1386ವ/1-2, 1386ಬಬಬ, 1387, 1388, 1389, 1390ವಬಿ, 1391ವಬಿ, 1392, 1393, 1394, 1395, 1396ವಬಿ, 1397, 1398, 1398ವಬಿ, 1399ವಬಿ, 1400ವಬಿಸಿಡಿಇ, 1401, 1403, 1404ವಬಿಸಿ, 1405, 1406ಬಿಸಿಡಿ/1-2, 1407, 1408ವಬಿ, 1419ವ, 1419ಬಿಇ, 1420, 1433, 1434, 1437, 1438ವಬಿಸಿಡಿ, 1439-1-2-3, 1441, 1442-1-2-3-4-5, 1443-2-3-4, 1444-3-4, 1445-1-2-3-4-5-6, 1446-1-2-3-4-5, 1448-1-2-3-4-5-6-7, 1449-1-2-34-5-6, 1450-1-2-3-4, 1451-1-2-3ವಬಿಸಿ, 1452ವಬಿ, 1453, 1454-1-2-3-4-5-6-7-8-9, 1455-1-2-3-4-5-6-7-8, 1456-1-2-3-4-5-6-7-8, 1457ವ/1, 1457ಬಿ/1-2ಡಿಇ, 1458, 1459, 1459ಬಿಸಿ, 1460-1-2-4, 1461ವಬಿ, 1462, 1463, 1464-ಬಿ, 1465-1, 1465/2 ವಬಿ345, 1466-1-2-3-4-5-6, 1467-1/ವಬಿ-2-3-4, 1468-1-2, 1469-1-3-4-5-6-7-8, 1470-1-2-3-4, 1471-1-3, 1472-1-2-3, 1473-1-2-3-4, 1474-1-2, 1475, 1477ವ, 1478ವ/1, 1479ವ, 1481-1-2-3-4-5, 1484-1-3-4-5-6-7-8-9, 1485ವಬಿಸಿ, 1486ವ/1-2ಬಿಸಿ, 1489ವಬಿಸಿಡಿಇ, 1490-1-2-3-4-5-6, 1491-1-2-3-4-5,</p>	<p>4.00</p>	<p>(ಕೂ. ಬಾ) 4.50</p>		
<p>1007</p>	<p>ಇತರೆ ಜಮೀನುಗಳು:1492-2-3-4-5-6, 1493-1-2-3, 1494-1-2, 1495, 1496ವಬಿ, 1497ವಬಿಸಿ, 1498ವ, 1499, 1502ವ/1-2-3-4, 1503ವ/1-2, 1506ವಬಿ, 1507ವ/1-2, 1509ವ, 1510, 1511, 1548ವ/1, 1549-1-2-3, 1551-2-3-4-5-6, 1552, 1553, 1555ವ, 1565ವ, 1597 ವಬಿಸಿಡಿಇ ಎಫ್ ಜಿ ಹೆಚ್/1-2- ಐ ಜೆ ಕೆ ಎಲ್ ಎಂ/1-2-ಎನ್ ಓ ಪಿ/1-2ಕ್ಯೂ, 1598 ವಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್, 1599, 1600, 1601ವಬಿಸಿಇ, 1602ವ/1-2, 1602ಬಿ, 1603 ವಬಿಸಿಡಿಇ, 1604, 1605ವಬಿಸಿ,1606ವಬಿಸಿ, 1607, 1608-1</p>	<p>4.00</p>	<p>(ಕೂ. ಬಾ) 4.50</p>		

1008	12.5 ಸೆಂಟ್ಸ್ ಹಾಗೂ 12.5 ಸೆಂಟ್ಸ್ ಒಳಗಿನ ಕೃಷಿ ಜಮೀನುಗಳು (ಸೂಚನೆ ನೋಡಿ)	2000 ಪ್ರತಿಲ ಚ.ಮೀ.				
	<u>ಕುಮತಿ</u>				1500	1700
1009	ಊರಿನ ಪಕ್ಕದ ಜಮೀನುಗಳು 117, 178, 179ಬಿ, 180ವಬಿ, 181, 182, 183, 184, 185ವಬಿ, 186ವಬಿ, 187ವಬಿ, 188ವಬಿ, 189ವಬಿ.	1.30				
1010	ಗ್ರಾಮಕ್ಕೆ ದೂರವಿರುವ ಜಮೀನುಗಳು 110, 111, 112, 113, 114, 115, 116, 117, 118, 119ವಬಿ, 120ವಬಿ, 121ವಬಿ/1-2, 122ವಬಿ/1-2, 123, 124, 125, 127, 128, 129, 130, 131, 132ವಬಿ/1-2, 133ವಬಿ, 134ವ/1-2ಬಿ, 135ವಬಿ, 136ವಬಿ.	1.10				
1011	ಇತರೆ ಜಮೀನುಗಳು 1, 2, 3, 4, 5/1-2, 6, 7, 8, 9, 10, 11, 12, 13, 14, 15, 16, 17ವ/1ಬಿ/1ಬಿ, 18ವಬಿ/2, 19, 20, 21, 22 ಎಬಿಸಿಡಿ, 23/12ವಬಿ, 24/ವಬಿ, 25ವ, 26/1-2, 27/1ವಬಿ, 28/2, 29/1-2-3, 30/1-2-3, 44/1-2, 45/1-2 2ಬಿ, 46, 47/ವಬಿ, 49/1ವಬಿ, 49/2, 50/1ವಬಿ, 50/2, 51/251/3, 52/1ವಬಿ-2, 53/1ವ-2-3, 54, 55, 56, 57, 58, 59, 60, 61, 62, 63, 64/1ವಬಿ, 64/2-3, 65/ವಬಿ, 66, 67, 68, 69, 70, 71, 72, 73, 74, 75, 76, 77, 78, 79ವಬಿ, 80, 81, 82, 83ಎಬಿಸಿಡಿಇಎಫ್, 84, 85 ಎಬಿಸಿಡಿಇಎಫ್, 86, 87 ಎಬಿಸಿಡಿಇಎಫ್ ಜಿ, 88ವಬಿ, 89ವಬಿ/1-2, 90 ಎಬಿಸಿಡಿ, 91, 92, 93ವಬಿ, 94, 95, 96, 97, 98, 99, 100, 101, 102, 103, 104, 105, 109ವ, 137, 138, 139, 140, 141/1-2, 142, 143/1-2-3, 144, 145ವಬಿ/1ಬಿ ಬಿ/1ವ ಬಿ2, 146, 147ವಬಿ, 148, 149, 150, 151/1-2, 152ವಬಿ, 153, 154ವಬಿ, 155, 156, 157, 158ವ/1-2, 158ಬಿ, 159ವ/1-2ಬಿ, 160/1-2, 161ವಬಿ/1-2-3, 162/3, 163ವಬಿ, 164, 165/1-2, 166, 167, 168ವಬಿ, 169, 170, 171, 172ವಬಿ, 173, 174, 175, 177, 189ಬಿ, 190ವಬಿ, 191, 192ವಬಿ, 193ವಬಿ, 194ವಬಿ, 195/1-2, 196ವಬಿ, 197ವಬಿ, 198ವಬಿ, 199ವ/1-2ಬಿ,	1.00				
1012	ಇತರೆ ಜಮೀನುಗಳು 200/1-2, 201, 202/ವ1-2-3-ಬಿ, 203ವಬಿ, 204ವ, 205, 206ವಬಿ, 207ವಬಿ, 208ವಬಿ, 209ವ, 209ಬಿ, 210, 211, 226, 227ವಬಿ, 243ವ ಬಿ/1-2-3, 244ವಬಿ, 245ವಬಿ, 246ವಬಿ, 247, 248, 249, 250ವಬಿ, 251, 252, 253, 254ಬಿ, 254/2, 255 ಎಬಿಸಿಡಿಇಎಫ್ ಜಿ, 256, 257, 258, 259, 260, 261ವ, 262, 2163, 264, 265, 266, 267, 269, 271ವ, 272, 273, 274, 275, 276, 277, 278, 279/1-2, 280, 281, 282, 283/1 ಎಬಿ-2-3ಬಿ, 84, 285, 286, 287, 288, 289, 290, 291, 292, 293, 294/1-2, 295, 296, 297/1-2-3-4-5-6-7, 298, 299ವಬಿ, 300, 301ವಬಿ, 302, 303/1-2-3, 304, 305, 306/1-2, 307/ವಬಿ, 308/1-2, 309, 310, 311ವ/1-2-ಬಿ/2, 311ಬಿ2-2ಬಿ/ಡಿ/1-2, 312/1-2-3-4, 314, 315, 316ವ ಬಿ/2, 317ವಬಿ, 318ವಬಿ, 319ವಬಿ/1-2-3-4, 320/1-2-3, 321, 322ವಬಿ, 323, 324, 325, 326/1-2-3, 327/1-2-3, 328/1-2-3, 329/1-2, 330, 331, 332, 333/1-2, 334, 335, 340, 341, 342, 343, 344/1-2-3ವ, 344ಬಿ, 345/1-2-3, 346, 347ವಬಿ, 348, 349, 350ವ ಬಿ/1-2, 351/1-2-3-4, 352/1-2-3, 352/3, 353, 354/1-2, 355, 356	1.00				
1013	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00				
	<u>ಕುಪ್ಪಿನಕೇರಿ</u>				1500	2000
1014	ತೆರಿ ಜಮೀನುಗಳು 99, 209, 213, 216, 219, 220, 215, 155, 154, 159, 160, 292, 287, 288, 290, 296, 298, 295.		2.00			
1015	ಊರಿನ ಪಕ್ಕದ ಜಮೀನುಗಳು 2, 3, 10, 12, 40, 41, 48, 54, 63, 68, 72, 74, 79, 80, 87, 89, 90, 92, 93, 94, 97, 108, 110, 120, 122, 126, 127, 129, 132, 133, 164, 167, 168, 170, 175, 179, 180, 182, 187, 193, 195, 196, 201, 203, 204, 208, 245, 269, 273, 274,	2.00				

	275, 276, 277, 285, 288, 291, 295, 296, 303, 307, 308, 310, 312, 313, 314, 318, 325, 330, 332, 348, 363, 366, 368, 374, 375, 379, 380, 381, 404, 411, 412, 414, 415, 421, 425, 428, 431, 439, 444, 20, 32ಎಬಿ, 33ಎ, 50, 51, 52, 215, 216, 217, 218, 219, 220, 221, 222, 223, 224, 225, 226, 227, 228, 229, 230, 231, 232, 233, 234, 235, 236, 237, 238, 239, 240, 241, 242, 243, 244, 245, 246, 247, 248, 249, 250, 251, 252, 253, 254, 255, 256, 257, 258, 259, 260, 261, 262, 263, 264, 265, 266, 267, 268.				
1016	ಗ್ರಾಮಕ್ಕೆ ದೂರವಿರುವ ಜಮೀನುಗಳು 371, 372, 379, 368, 367, 376, 306, 297, 298, 289, 302, 303, 301, 169, 175, 168, 171, 170, 177, 165, 178, 164, 102, 114, 113, 112, 98, 97, 111, 110, 94, 109, 105, 107, 90, 88, 92, 307, 308, 310, 311, 304, 313, 317, 318, 316, 315, 314, 326, 327, 349, 351, 353, 323, 322, 162, 115, 116, 293, 285, 279, 280, 281, 278, 215, 270, 200, 203, 204, 201, 208, 209, 213, 212, 211, 41, 42, 40, 30, 32, 27, 22, 23, 24, 382, 377.	1.50			
1017	ಇತರೆ ಜಮೀನುಗಳು 1, 4, 5, 6, 7, 8, 9, 13, 14, 16, 17, 18, 19, 25, 26, 28, 29, 31, 34, 35, 36, 37, 38, 39, 43, 44, 45, 47, 55, 56, 57, 58, 59, 60, 61, 62, 63, 64, 65, 66, 67, 69, 70, 71, 72, 73, 74, 75, 77, 78, 81, 82, 83, 85, 86, 91, 95, 96, 101, 103, 106, 108, 117, 118, 119, 121, 122, 123, 124, 125, 126, 127, 128, 134, 137, 138, 139, 140, 141, 142, 144, 145, 146, 147, 148, 149, 150, 151, 153, 155, 156, 157, 161, 163, 172, 173, 174, 176, 179, 181, 183, 185, 186, 188, 189, 190, 191, 192, 194, 198, 199, 204, 205, 206, 207, 276, 277, 282, 283, 284, 291, 296, 309, 311, 319, 321, 333, 334, 336, 337, 338, 339, 340, 341, 342, 343, 344, 345, 346, 347, 350, 354, 355, 356, 357, 359, 360, 361, 362, 364, 365, 367, 373, 378, 383, 384, 385, 386, 387, 388, 389, 390, 391, 392, 396, 397, 399, 400, 401, 402, 403, 405, 407, 409, 413, 417, 418, 419, 420, 422, 423, 424, 426, 427, 435, 436, 437, 438, 441, 446, 447, 448.	1.50			
1018	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

	ಕೆಂಚಮಲ್ಲನಹಳ್ಳಿ			1500	1700
1019	ಊರಿನ ಪಕ್ಕದ ಜಮೀನುಗಳು 371ಎಬಿಸಿಡಿಇಎಫ್ ಜೆ ಹೆಚ್, 372ಎಬಿಸಿ/1-2-3, 373ಎಬಿ, 374ಎಬಿ/1-2-3-4-5-6-7-8-9-10-11-12-13-14-15-ಸಿಡಿಇ/1-2-3ಎಫ್ / 1-2-3-4-ಜೆ ಹೆಚ್/1-2-ಐ/1-2-3-4-6-7-8-9-10, 375ಎಬಿಸಿ, 376ಎಬಿಸಿಡಿ, 377ಎಬಿಸಿ, 378ಎಬಿ, 379ಬಿಸಿ, 380, 381ಎಬಿಸಿಡಿಇಎಫ್/1-2, 382ಎ/1-2ಬಿ, 383, 384ಎಬಿ, 385, 386, 387, 388ಎಬಿ, 389ಎಬಿಸಿಡಿ, 390ಎ(ಎ) (ಬಿ)ಎ/1-2-3, 391ಎಬಿಸಿ, 392ಎಬಿ, 393, 394, 395ಎಬಿ, 396ಎಬಿ, 397, 398ಎಬಿಸಿಡಿಇ, 399ಎಬಿಸಿಡಿಇಎಫ್ ಜೆ, 400ಬಿಡಿ/1-2-ಇ, 401ಬಿ, 403, 404, 405/1-2, 406, 407, 408, 412ಎಸಿ, 413ಎ/1-2-3ಸಿ/1-2-ಡಿಇ, 414ಎಬಿಸಿಡಿಇ, 415, 416ಎಬಿ/2, 417ಎಬಿಸಿಡಿಇಎಫ್, 418ಎಬಿ/1-2ಸಿ/1-2-3, 419ಎ/2ಬಿ/1-2ಸಿ, 420ಎ/1-2ಬಿ/1-2-3ಸಿ, 421ಎಬಿಸಿಇ/1-2ಎಫ್, 422, 423ಎ/1-2ಬಿ, 424ಎಬಿ, 425ಎಬಿ/1-2, 426ಎಬಿ/1-2-ಸಿ/1-2, 427ಎ/1-2-ಬಿ, 428ಎ/1-2ಬಿ/1-2-3, 429ಎ/2-3ಬಿ/1-2, 420ಎಬಿಸಿ, 431ಎ/1-2-3, 432ಎ/1-2-3-ಬಿ/1-3, 433, 434, 435, 436, 437ಎಬಿ,	1.50			

	<p>390ಬಿ/4, 439ಎ/2-3-4-ಬಿ, 439ಎಬಿಸಿ/2-3ಡಿ, 440, 441ಎಬಿಸಿಡಿ, 442, 443ಎಬಿ, 444ಎಬಿಸಿಡಿ, 445, 446ಎಬಿ, 447ಎಬಿಸಿಡಿಇ, 448ಎ/1-2-3-4-5-6-7-8-9-10-11-12-13-14-15-16-17-18-19-20-21-22-23-24-25-26-27-28-29-30-31-32-33-34-35-36-37-38-39-40-41-42-43 ಬಿ/1-2, 449ಎಬಿ, 450ಬಿ/1-2-3-4, 454ಎ/1-ಎಬಿ-2ಬಿ/1-2-3-4-5-6, 455ಎಬಿಸಿಡಿಇ, 456, 457ಎ/1-2-ಬಿ, 458, 459ಎಬಿ-ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್, 460ಎಬಿಸಿಡಿಇ/1-2ಎಫ್ ಜಿ / 1-2-ಹೆಚ್, 461, 462, 463, 464ಎಬಿ, 465ಎಬಿ, 466/1-2-3-4-5-6-7-8-9-10-11, 467ಎಬಿ, 468ಎಬಿಸಿ/1-2 ಎಫ್ ಡಿ, 469ಎಬಿಸಿ, 470, 471ಎಬಿಸಿ, 472ಎಬಿಸಿಡಿಇಎಫ್ ಜಿ, 473ಎಬಿ/1-2-3, 474, 475ಎಬಿಸಿ, 476ಎಬಿ/1-2, 477ಎಬಿ/1-2-3, 478, 479, 480, 481, 482, 483, 484ಎಬಿ, 485ಎಬಿಸಿಡಿಇಎಫ್ , 586ಎಬಿಸಿ, 487ಎಬಿ, 488, 489ಎಬಿಸಿ, 490, 491, 491ಎಬಿಸಿಡಿಇ</p>					
<p>1020</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 86ಎಇ/1-2-3ಸಿ, 86ಎ/1-ಡಿ/2-ಇ, 87ಎ/1-2-ಸಿಡಿ/1-2-ಇ, 88ಎ/1-2ಬಿ/1-2-ಸಿ/1-2-3-ಡಿ/1-2-ಇ, 89, 90, 91ಎಇ, 92ಎಬಿ, 93ಎಬಿಸಿ, 94ಎಬಿ, 95, 96, 97ಎಬಿ/2-3-4-5-6, 98ಎಬಿ, 99ಎಬಿ, 100, 101, 102, 103ಎಬಿ, 104ಎಬಿ, 105ಎಬಿಸಿ, 107ಎಬಿಸಿಡಿ, 108ಎಇಸಿ, 109ಎಬಿ, 111ಎಬಿ/1-2, 112ಎಬಿ, 113, 114, 115, 117, 119, 120, 121, 122-1-2, 123, 124, 125ಎಬಿಸಿಡಿ, 126, 127/ಎಬಿ, 128, 131ಎ/1-ಎಬಿಸಿ/ಎ/ಎ-2-ಬಿ, 132ಎಬಿಸಿಡಿ, 133, 134ಎಬಿಸಿ, 135, 136ಎಬಿ, 137, 138ಎಬಿಸಿ, 139ಎಬಿಸಿಡಿ, 140ಎಬಿ, 141ಎಬಿಸಿ, 142, 143, 145, 146, 147ಬಿಸಿ, 148ಎಬಿ/1-2, 149ಎಬಿ, 150ಎಬಿ, 151, 152ಎ/1-2, 152ಬಿಸಿ/1-2, 153, 154, 155ಎಬಿಸಿ, 156ಎಬಿಸಿ, 158, 159ಎಬಿ/1-2, 160, 161, 162ಎಬಿ, 163, 165ಎಬಿ, 166ಎಬಿ, 167, 168, 169ಎಬಿ, 170ಎಬಿ, 171, 172ಎ/1-2-3-ಸಿ, 173/1-2, 175ಎ/1-2ಬಿ/1-2-3-4-5-ಸಿಡಿಇಎಫ್ ಜಿ, 176ಎಬಿಸಿಡಿ, 177ಎಬಿಸಿ/1-2, 178ಎಬಿಸಿಡಿಇ, 179ಎಬಿಸಿಡಿಇಎಫ್ ಜಿ ಹೆಚ್, 180ಎಬಿಸಿಡಿ, 181, 182, 183, 184ಎಬಿಸಿಡಿಇಎಫ್, 185/1-2, 186, 187, 188, 189/1-2-3, 190/1-2-3-4, 191/1-2-3, 192/1-ಎ-ಬಿ-2-3, 193/1-2-3-4, 195, 196, 197ಎ, 198ಎಬಿ, 199ಎಬಿ,</p>	<p>1.20</p>				
<p>1021</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 200/1-2, 201ಎಬಿ/1-2-3, 202, 203ಎಬಿಸಿಡಿ, 204/1-2-ಎ-ಬಿ, 205ಎಬಿಸಿ, 206ಎಬಿಸಿಡಿ, 207ಎ/1-2-3-4-5ಬಿ/ 1-2-3-4-5, 208/1-2, 209/1-2-3-4, 211ಎಬಿಸಿಡಿ, 212ಎಬಿ/2-3-4-5-6-7, 213ಬಿ, 215, 216ಎ, 217ಬಿ-1-2, 218, 219/1-2, 220/1-3-5, 221, 222ಎಬಿಸಿ, 227ಎಬಿ/1-2, 228-2, 229, 230ಎಬಿ, 231-1-2, 232, 233, 235ಎಬಿ, 236, 238-2-3, 239-2, 242, 244ಎಬಿ, 246ಸಿ, 247ಎ/1, 257/1-2, 258, 259-1-ಬಿ, 262, 267, 268, 269, 270, 271ಎಬಿಸಿ, 273ಎಬಿಸಿಡಿ, 274, 277, 279, 280ಎಬಿ, 281, 282, 283, 284, 285ಎಬಿ, 286, 287, 288ಎಬಿಸಿ, 289ಎಬಿ, 290ಎಬಿ, 292ಎಬಿ, 293ಎಬಿಸಿಡಿಇಎಫ್, 294, 295, 296, 297, 298, 300, 301ಎಬಿ/1-2ಸಿ, 302, 303, 304ಎಬಿ, 305ಎಬಿ, 306ಎಬಿಸಿಡಿ, 307ಎಬಿ, 308, 309, 310, 311, 312, 313, 314ಎಬಿಸಿಡಿ, 315ಎ/1-2-3, 315ಬಿ, 316ಎ/1-2-ಬಿಸಿಡಿ, 317ಎ/1-2ಬಿಸಿಡಿ, 318ಬಿ/1-2-3-4-ಸಿಇ, 319, 321ಎಬಿ, 322, 323ಎಬಿ, 324ಎಬಿಸಿಡಿ, 328ಎಬಿ, 329ಎಬಿ, 330ಎಬಿ, 332ಬಿಸಿಡಿ, 334ಎಬಿಸಿ, 335, 337ಎಬಿ, 338ಎಬಿ, 339ಎಬಿ, 340ಎಬಿಸಿಡಿ/1-2, 341ಎಬಿಸಿಡಿ/1-2, 342ಎಬಿಸಿಡಿ/1-2, 343ಎಬಿಸಿ/1-2, 344ಎಬಿ/1-2, 345ಎಬಿ, 346, 347, 348, 349ಎಬಿ, 350, 351ಎಬಿಸಿ/1-2ಎ-ಬಿಡಿ/1-2-ಎ-2ಬಿ-ಇಎಫ್-1-2-ಜಿ/ಹೆಚ್, 352, 353ಎಬಿ, 354ಎಬಿಸಿ/1-2-ಡಿಇಎಫ್ ಹೆಚ್ ಐ ಜೆ ಕೆ, 355ಎಬಿಸಿಡಿ, 356ಎಬಿಸಿಡಿಇ, 357, 358ಎ/1ಎ-ಬಿ-ಸಿ-ಡಿ-ಇ-ಎಫ್-ಜಿ ಹೆಚ್ ಐ ಜೆ ಕೆ ಎಲ್ ಎಂ ಎನ್-ಎ2-3-4-ಬಿ/1-2, 359ಎಬಿ/1-2-3, 360ಎಬಿಸಿ, 361ಎ/1-2-3-ಬಿ, 362ಎ, 363ಎಬಿ, 364ಎ/1-2-3-4, 364ಬಿಸಿ/1-2-ಡಿ, 365, 367ಎ/1-2-3-ಬಿ/1-2-3-4-ಸಿ/1-2-3-4-5-ಡಿ/1-2-4-5-6-7-8-9, 368, 369, 370.</p>	<p>1.20</p>				

1022	ಇತರೆ ಜಮೀನುಗಳು 1ಎ/ಎ-2/ಬಿ, 2ಎಬಿಸಿ, 3/ಎ,ಎ/1, 3/ಎ, 3/2, 3ಬಿ, 4, 5ಎ -1, 5ಎ-2ಬಿ, 5ಬಿ, 6, 7ಎಬಿಸಿ, 8ಎಬಿ, 9ಎ-1-2-ಬಿ-ಸಿ, 10ಎಬಿ-1-2-3-4-ಸಿಡಿ/1-2, 11ಎಬಿ, 12ಎಬಿಸಿಡಿ, 13ಎ/1-2-3ಬಿ, 14, 15, 16ಎ/1-2-ಬಿಸಿ/1-2-ಬಿ ಎಫ್ / 1-2, 17ಎ/1-2-ಬಿ ಬಿ/1-2-3, 18ಎ/1-2 ಬಿ/2-ಎ-2, 19ಎ/1-2-ಬಿಸಿಡಿ, 20ಎಬಿಸಿ, 21ಎ/1-2-3-4-5ಬಿ, 22ಎ/1-2-ಬಿ/1-2, 23ಎಬಿಸಿಡಿ, 24ಎಬಿಸಿಡಿ, 25ಎಬಿ, 26ಎಬಿಸಿಡಿ, 26, 27ಬಿ/2-ಸಿಡಿ, 28ಎ/1-2ಸಿಡಿ, 29ಎಬಿ/1-2-ಸಿ/1-2, 30/1, 31, 32ಎಬಿ, 33ಎ, 34ಎಬಿ, 35ಎಬಿಸಿ, 36, 37ಎಬಿಸಿಡಿ, 38, 39ಎಬಿಸಿಡಿ, 40ಎಬಿ, 41, 42, 43, 44ಎಬಿಸಿ, 45ಎಬಿಸಿ,46ಎಬಿ, 47, 48ಎಬಿ, 49-1-2-3-4, 50-1-2, 51ಎಬಿಸಿಡಿ, 52ಎಬಿಸಿಡಿ, 53ಎಬಿಸಿಡಿಇಎಫ್ ಜಿ ಹೆಚ್ ಐ, 54ಎಬಿ/1-2, 55ಎಬಿಸಿಡಿಇಎಫ್ ಜಿ, ಹೆಚ್ ಐ ಜಿ, 56, 57ಎಬಿಸಿಡಿಇಎಫ್ ಜಿ ಹೆಚ್ ಐ ಜಿ ಕೆ, 58-1-2-3-4-5, 59ಎ/1-2-3-4-5 ಬಿ/1-2-3-4, 60ಬಿ/2-3ಸಿಡಿಎಫ್/1-2, 61ಎಬಿ/1-2, 62ಎಬಿ/1-2, 63ಎಬಿ, 64ಎಬಿ, 65ಎಬಿ/1-2, 66ಎಬಿ/1-2, 67ಎ, 68ಎಸಿ, 69ಎ/1-2-ಬಿ, 70ಎಬಿಸಿ, 71ಎಬಿ, 72ಎ, 74ಎಬಿಸಿ, 75ಎ/1-2ಬಿಸಿಡಿ, 76, 77ಎಬಿಸಿಡಿಐ, 78ಎಬಿ, 79ಎ/1-2-3-ಬಿ,80, 81, 83, 84ಬಿ, 85ಬಿ, 86ಎಬಿ/1-2-3ಸಿ.	1.10				
1023	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
ಕೋಡಿಹಳ್ಳಿ					1500	1700
1024	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 2.3.8.9.14.15.16.17.23.24.25.26.51.53.54.55.56.62.63.64.93.94.95.96.98.99.100.108.110.112.113.114.115.116..128.130.131.132.133.134.135.136.137.138.139.140.141.142.143 144.	2.00	2.50 (ಕೊ.ಬಾ)			
1025	ತರಿ ಜಮೀನುಗಳು 1ಎ, 1ಬಿ,6ಎ,10, 11, 21,209, 210ಎಬಿಸಿ, 217, 219ಎ/2ಎ, 219ಎ/2ಬಿ, 219ಎ/2ಸಿ, 219ಬಿಸಿ, 220, 221ಎಬಿಸಿ, 222ಎ, 9ಎ, 20ಬಿ.		2.20			
1026	ಊರಿನ ಪಕ್ಕದ ಜಮೀನುಗಳು 12ಎಬಿ,18, 19, 20ಎ, 31, 32ಎಬಿಸಿ, 33, 34, 35, 37ಎಬಿಸಿ, 38ಎಬಿಸಿ, 39, 40, 41, 41ಬಿ/2ಎಬಿ, 41ಬಿ/1ಎಬಿ, , 41ಸಿ, 42ಎಬಿಸಿ, 43ಎಬಿಸಿ, 44ಎಬಿಡಿ, 69ಎಬಿ, 70ಬಿ, 71ಎಬಿ, 74ಎ/1-2ಬಿ/1, 3ಎ/2ಬಿ/1-2-3-4-5, 101ಎ/1-2-3, 101ಬಿ, 102ಎಬಿ, 103, 104ಎಬಿ, 104ಬಿ/1, 105/1-2-3-4, 106ಎಬಿಸಿ/1-2-3-4, 107ಎಬಿಸಿಡಿ, 108ಎ, 117ಎಬಿ, 118ಎಬಿ, 119ಎಬಿಸಿ, 120ಎಬಿ/1, 120ಬಿ/2ಸಿ, 222ಬಿಸಿ, 223ಎಬಿ, 224ಎಬಿ, 225ಎಬಿಸಿಡಿ, 227, 227ಬಿ, 231, 232, 234ಎಬಿಸಿಡಿ, 239ಎಬಿಸಿಡಿ, 241, 242,102ಬಿ, 9ಬಿ, 20ಬಿ, 6ಬಿ, 7ಎ, 7ಬಿ, 22, 23, 151ಬಿಸಿಡಿ, 153, 154/ಎಬಿಸಿಡಿಇಎಫ್ ಜಿ ಹೆಚ್, 155ಎಬಿಸಿ, 156, 157, 158, 159ಬಿಸಿಡಿಇಎಫ್ ಜಿ, 161, 163, 203, 204, 205, 206ಎ/1-2-ಬಿ, 207, 208, 211, 212ಎಬಿ, 213, 214, 215, 40, 41ಬಿ/2ಎ, 100, 105/ಬಿ, 102ಬಿ, 120ಎ, 228, 239ಎಫ್,244.	1.50				
1027	ಗ್ರಾಮಕ್ಕೆ ದೂರವಿರುವ ಜಮೀನುಗಳು 65, 66, 67, 68ಎಬಿಸಿ, 74ಬಿ/2, 75ಎಬಿ/1-2-3, 76ಎ/2, 76ಬಿ, 77/1-2-3, 78ಎ/1, 78ಎ/2-3-ಬಿ, 79, 80ಎಬಿ/1-2, 81ಎಬಿ, 82ಎಬಿ, 83ಎಬಿಸಿ, 94ಎಬಿಸಿಡಿ, 95ಎ/1-2-3-4-5, 109/1-2ಬಿ, 109/4-5ಎ-5ಬಿ-5ಸಿ-5ಡಿ, 109/6-7, 120ಬಿ/2ಡಿ-2, 120ಇ/3-4, 212ಎಬಿ, 122ಎಸಿ, 123, 124, 125ಎಬಿ, 144, 254, 255, 6ಬಿ, 7ಎಬಿ, 22, 23, 151ಬಿಸಿಡಿ, 153, 154ಎಬಿಸಿಡಿ, 154ಎಫ್ ಜಿ ಹೆಚ್, 155ಎ, 155ಎಬಿಸಿ, 156, 157, 158ಬಿ, 159, 159ಬಿಸಿಡಿಇಎಫ್ ಜಿ, 161, 163, 203, 204, 205, 206ಎ/1-2-ಬಿ, 207, 208, 211, 212ಎಬಿಸಿ, 213, 214, 215.	1.20				
1028	ಇತರೆ ಜಮೀನುಗಳು 13ಎಬಿಸಿಡಿ, 17, 27ಎಬಿ, 28ಎಬಿ, 29ಎ/1-2ಬಿಸಿ, 30, 45, 46ಎಬಿಸಿಇಎಫ್ ಜಿ ಹೆಚ್, 47, 48 ಎಬಿಸಿಡಿ, 49ಎಬಿ, 50, 70ಎ, 120ಬಿ/2ಎಬಿ, 147ಎಸಿ, 148, 149, 150ಬಿ, 167ಎಬಿಸಿ, 168, 169, 170ಎಬಿ, 171, 172ಎಬಿ, 173, 174ಎಬಿ, 175, 176, 177, 178ಎಬಿ, 180ಎಬಿಸಿ, 181, 182ಎಬಿ, 183ಎಬಿ, 184ಎಬಿ, 185, 186, 187ಎಬಿಸಿಡಿ, 188, 189, 190, 191, 192ಎಬಿ, 193ಎಬಿ, 194, 195, 196, 197, 198, 200, 201, 202ಎ/1, 202ಎ/2, 202ಬಿ, 229, 230ಎಬಿ, 235, 236,	1.10				

	237, 238, 245ವಬಿ, 246ವಬಿ, 247ವಬಿ, 248ವಬಿಸಿ, 267ವಬಿಸಿಡಿಇಎಫ್, 268ಎ/1-2, 275ವಬಿಸಿ, 276, 277ಎ, 53ವಬಿಸಿ, 54, 55, 56, 57, 58, 59, 60, 61, 62ವಬಿ, 63ವಬಿ, 120ಸಿ/2, 120ಡಿ/1-2, 122ಬಿ, 127ಬಿ, 137, 146, 150ಎಫ್ ಜಿ ಹೆಚ್ ಐ ಕೆ ಎಲ್, 160ವಬಿಸಿ, 165ವಬಿಸಿ, 166ಎ, 249, 250, 251ವಬಿ, 252, 253ವಬಿ, 256, 257ವಬಿಡಿ, 258, 259ವಬಿಸಿಡಿ, 260, 261ವಬಿಸಿಡಿ, 262, 263, 264ವಬಿ, 265ವಬಿಸಿ, 266ವಬಿ, 268ಎ/3ಬಿ, 269, 270, 271, 272ವಬಿ, 273ವಬಿ, 274ವಬಿ, 277ಬಿ, 278ವಬಿ, 278ಎಬಿ, 279, 280ವಬಿಸಿಡಿಇಎಫ್.				
1029	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			
	ಕೂಡ್ಲಿಗಿ				
1030	<u>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು</u> 87.89.90.91.94.95.96.97.98	5.00	6.00		
1031	<u>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು</u> 87.89.90.91.94.95.96.97.98.101.103.106.107.110.112.113. 134.136.137.138.140.152.154.155.156.160.161.162.163.164.168.169.170.172.176.177.178.179. 180.181.182.186.187.188.189.191.196.208.288.290.291.296.301.302.303.304.305.310.311.37 1.372.376.383.385.391.392.394.521.522.523.526.528.543.544.545.546.547.549.550.560.56 1.563.564.568.569.571.572.693.694.695.697.698.699.700.704.705.707.726.727.728.730.73 3.735.749.761.762.764.765.768.769.770.781.800.876.877.879.881.914.915.916.918.923.924 .925.997.1008.1015.1017.1019.	5.00	6.00 (ಕೊ. ಬಾ)		
1032	<u>ತರಿ ಜಮೀನುಗಳು:</u> 990, 989, 989ಕ್ಯಾ/ಡಿ ಎನ್ ಎಂ ಎಲ್, 981, 979, 978, 977, 976, 975ಸಿ/2-1, 975ವಬಿ, 974, 973, 972, 971, 970, 969, 968ಬಿಎ, 967ವಬಿ, 966ವಬಿ, 965ಬಿಎ, 964ಬಿ, 963, 962, 965ಬಿಎ, 960ವಬಿಸಿ, 959ಬಿ, 958ಬಿ, 956, 955, 954ಬಿ, 953ಎ, 942, 951, 950, 959ಸಿ, 958ಎ, 948, 955ಬಿ, 954ಎ, 953ಬಿ, 946ಎ, 945, 944, 959ಬಿ, 949ವಬಿ, 947ವಬಿ, 955ಎ, 946ಬಿಸಿ, 943, 942, 940, 941, 938/1/2, 988ಎಬಿ, 941, 940ವಬಿ, 939ವಬಿ, 988ವಬಿಸಿಡಿಇಎಫ್ ಜಿ ಹೆಚ್ ಐ ಜಿ ಕೆ, 987ವಬಿಸಿ, 986ಎಬಿ, 983ವಬಿ, 984ಎಬಿ, 937ವಬಿಸಿಡಿಇಎಫ್ ಜಿ, 936ವಬಿಸಿಡಿಇಎಫ್ ಜಿ ಹೆಚ್ ಐ ಜಿ ಕೆ, 935ವಬಿಸಿಡಿ, 868ಎಬಿಸಿ, 854, 855, 856, 857, 858, 859, 860, 868ಎಬಿಸಿ, 854, 855, 856, 857, 858, 859, 860, 861, 863, 853ವಬಿಸಿ, 840, 839, 838, 837ವಬಿಸಿಡಿಇ, 835ವಬಿಸಿಡಿಇ ಎಫ್, 834ವಬಿಸಿಡಿಇ, 832ವಬಿಸಿಡಿಇ, 831, 830, 829ವಬಿಸಿಡಿಇ, 828, 827ವಬಿ, 826ವಬಿ, 788ಬಿಸಿ, 789ವಬಿ, 785ವಬಿ, 785ವಬಿ, 587ವಬಿ, 586, 585, 580ವಬಿ, 579ವಬಿಸಿ, 576ಸಿಡಿ/21, 280ವಬಿ, 281ಬಿಸಿಡಿಎ, 282ಬಿಸಿಡಿಇಎಫ್, 283ವಬಿಸಿ, 284, 305ಸಿ, 304ಸಿ, 980, 938, 939ಎ, 940ವಬಿ, 589ಬಿ, 588ಡಿಇ, 578ಸಿ, 576ಎ, 113ಬಿ, 121, 114, 115ವಬಿ, 583ಬಿ, 583ಎ/2, 583ಎ/1, 579, 579ಬಿ/2, 579ಬಿ/1, 579ಎಫ್/2, 579/113 ಎ, 116ಬಿ, 111, 70, 71, 92ವಬಿಸಿಡಿಇ, 866ಬಿ, 947.		5.00		
1033	<u>ಊರಿನ ಪಕ್ಕದ ಜಮೀನುಗಳು</u> 312, 313, 309, 310, 88, 86, 85, 93, 82, 85, 80, 81, 79, 78, 77, 76,74, 43, 45, 46, 42, 322, 323, 324, 325, 326, 327, 328, 329, 356, 357, 359, 360, 361, 362, 533, 534, 539, 540, 541, 542, 552, 553, 554, 555, 556, 557, 558, 563, 316, 306, 305, 304, 302, 301, 296, 303, 109, 112, 111, 110, 119, 176, 175, 174, 170, 168, 155,158, 152, 153, 154, 165, 166, 119, 120, 121, 122, 140, 107, 90, 89, 183, 186, 184, 185, 197, 198, 199, 200, 222, 224, 221, 227, 228, 229, 232, 231, 230, 220, 218, 202, 201, 203, 204, 205, 206, 280, 7, 8, 9, 10, 19, 332, 331, 336,	5.00	(ಕೊ. ಬಾ) 6.00		

	<p>337, 355, 363, 17, 382, 16, 15, 14, 13, 12, 282, 384, 402, 403, 364, 366, 368, 370, 374, 501, 503, 505, 500, 536, 538, 230, 231, 220, 365, 367, 369, 373, 375, 502, 504, 506, 537, 535, 526, 527, 218, 211, 201, 202, 203, 204, 205, 523, 524, 727, 728, 729, 730, 731, 734, 740, 904, 905, 567, 684, 686, 566, 565, 564, 549, 543, 545, 705, 749, 759, 891, 893, 892, 894, 895, 896, 897, 898, 695, 694, 693, 769, 770, 768, 764, 877, 876, 924, 925, 923, 567, 684, 685, 679, 670, 671, 672, 658, 657, 656, 655, 654, 652, 812, 813, 814, 815, 816, 818, 820, 823, 821, 822, 809, 810, 807, 808, 802, 801, 800, 799, 673, 675, 676, 677, 688, 887, 594, 595, 596, 606, 607, 608, 613, 614, 615, 618, 619, 638, 620, 627, 643, 644, 662, 664, 665, 940ಬಿ, 589ಬಿ, 588ಎಡಿ, 578ಸಿ, 576ಎ, 121, 114, 115ಎಬಿ, 583ಬಿ, 583ಎ/2-1, 579, 579ಜಿ/2-1 ಎಫ್/2, 579ಕ್ಯೂ, 113ಎ, 116ಬಿ, 111, 70, 71, 92ಎಬಿಸಿಡಿಇ, 866ಬಿ, 947, 92ಎಫ್, 93ಬಿಸಿ, 99, 100ಎಬಿ, 102ಎಬಿ, 104, 108, 116, 121, 122ಎಬಿಸಿ, 123, 125ಎಬಿ, 126ಎಬಿ, 127ಎಬಿಸಿಡಿ 2 ಡಿ3 ಡಿ4, 128ಎಬಿಸಿ, 129ಎಬಿ, 131ಬಿ,</p>				
<p>1034</p>	<p>ಊರಿನ ಪಕ್ಕದ ಜಮೀನುಗಳು 134ಎಬಿ, 130, 131ಎ, 143ಇಎಫ್, 144, 145ಎ, 148ಎಬಿ, 149ಎಬಿ, 285ಎ, 286ಎಬಿಸಿಡಿ, 287ಎ, 288ಎಬಿ, 289ಎಬಿಸಿ, 290, 291ಎಬಿಸಿಡಿ, 292, 293ಎಬಿ, 294ಎಬಿಸಿಡಿ, 295, 297ಎಬಿಸಿಡಿ1, 306ಎ, 297ಡಿ/2, 297ಇ, 298ಎಬಿ, 299, 300ಎಬಿ, 301ಎಬಿ, 302ಎಬಿ, 303ಎಬಿ, 304ಎಬಿಸಿ, 305ಎಬಿ, 306ಬಿಸಿ, 309ಎಬಿಸಿಡಿಇಎಫ್ ಜಿ ಹೆಚ್ ಐ, 312ಎಬಿಸಿ, 313ಇ, 583ಎಫ್, 586, 847ಸಿಡಿ, 838, 982, 519, 516, 515, 508ಎಬಿಸಿ, 507, 506, 505ಬಿ, 517, 514ಎಬಿ, 513ಎಬಿ, 511ಎಬಿ, 510, 509, 499, 478ಎಬಿ, 497, 486ಎಬಿಸಿ, 95ಎಬಿ, 494, 493, 492, 491ಬಿ, 491, 490, 489ಎಬಿ, 486, 476ಬಿಸಿಡಿ, 373ಎಬಿಸಿ, 372, 350ಎಬಿ, 348, 346, 344ಎ, 343, 340, 505ಎ, 504, 503ಎಬಿ, 502, 501, 370, 369, 368, 367ಎಬಿ, 354ಎಬಿ, 352, 351, 348ಬಿ, 348ಎ, 346ಸಿ, 346ಎಎ, 349ಬಿಎ 1-2, 338ಎಬಿಸಿ, 337, 561, 564, 699, 701, 702ಎಇ, 703, 706ಎ, 706ಬಿ, 707ಎ, 707ಬಿಸಿ, 708ಸಿಡಿ, 711-1ಬಿ-2ಬಿ-3, 72ಎ ಎ3,-4, 72ಬಿ, 77/3-2, 99, 100, 102ಎಬಿ, 104ಎಬಿಸಿ, 105ಬಿಸಿಡಿ, 108, 109ಎಬಿ, 110ಸಿ, 111ಬಿ-1, 111ಎ-2, 111ಬಿಸಿಡಿ, 114, 114ಎ-1-2-ಬಿಸಿಡಿ, 116, 117, 120ಎ, 121ಎಬಿಸಿ, 122ಎಬಿ-2-1, 123ಎ-1-2-ಬಿ-3, 123ಎ, 124ಎಬಿ, 125ಎ-1-2, 125ಬಿಸಿ, 126ಎಬಿಸಿಡಿಇ, 127ಬಿ, 128ಎ-1-2, 128ಇ, 439ಎಬಿ, 379ಬಿ, 382ಎ, 388ಸಿ-2, 266ಎ, 267ಎ, 538, 648ಬಿ, 651ಬಿ-1, 651ಡಿಬಿ, 714, 799ಎ, 802, 804ಬಿ, 809, 827ಬಿ, 833ಬಿ, 840ಎಡಿ, 866ಎ, 870ಎಸಿ, 772ಸಿ, 774, 799ಎ-2, 901ಎ-2, 932ಬಿ, 967ಎ, 1009-ಎ-1-2, 1006ಬಿ-1ಎ</p>	<p>5.00</p>	<p>6.00 (ಕೊ. ಬಾ)</p>		
<p>1035</p>	<p>ಇತರೆ ಜಮೀನುಗಳು. 864, 865ಬಿ-1-2, 865ಸಿಇ, 866ಎಬಿಸಿಡಿಇ, 869ಬಿಡಿಇ, 870ಎಬಿ, 880, 882ಬಿ, 883, 884, 885, 886, 887ಎಬಿ, 888, 889ಎ/1, 889ಎ/1ಬಿ, 889ಎ-2, 889ಬಿ, 891, 892, 893, 894, 895, 896, 897, 898, 899, 900, 901ಎ-1-2, 901ಬಿ, 902, 903ಎಬಿ, 904ಎಬಿ, 905ಎಬಿ, 906ಎಬಿಸಿಡಿ, 907ಎಬಿ, 908, 909ಎ-1ಬಿ-12, 911ಎ-1-2, 911ಬಿಸಿಡಿಇ ಎಫ್, 912ಎಬಿ, 913ಎಬಿಸಿಡಿ-1-2, 913ಇ, 917-2, 919, 920ಬಿ, 921, 922-1-2, 926ಎಬಿ, 927-2-4, 928, 929ಎ-1-2ಬಿ, 930ಎ-1-2, 930ಬಿಎಬಿ, 931ಎ, 932ಎಬಿ, 934ಬಿ, 937ಎಬಿ-1-2, 993ಎಬಿ, 993ಬಿಬಿ, 995ಎ, 995ಬಿ-1-2, 995ಸಿಡಿಇ, 996ಎಬಿಸಿಡಿಇಎಫ್ ಜಿ, 998, 999ಎಬಿ, 1000, 1001/1-2, 1002ಎಬಿಸಿಡಿಇ, 1003ಎ/1-ಎಬಿ-2ಎಬಿ, 1005ಎಬಿಸಿಡಿ ಜಿ ಐ ಕೆ-1-2-ಎಬಿ, 1006ಬಿ, 1007ಎಬಿಸಿಡಿಇಎಫ್-1-2, 1008ಎಬಿಸಿ, 1009ಎ-1-2, 1009ಬಿ, 1010, 1011ಎಬಿ, 1012, 1013ಎಬಿ, 1016ಎ, 1016ಬಿ-1ಎ, 1016ಬಿ-1ಬಿ2ಸಿ, 1018ಎಬಿ, 1018ಸಿ-1-2ಎಸಿ-3, 1020-1-2-3-4, 1021/1-2, 1022/1-2-3, 1024/1-2-3.</p>	<p>4.00</p>	<p>4.20 (ಕೊ. ಬಾ)</p>		

1036	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 1.2.7.9.10.12.13.14.15.16.17.19.29. 137, 194, 274, 275ಎ/2ಎ, 276,331.332.333.334.335.336.340.341. 659, 663ಬಿ, 814, 820, 821, 822, 823	8.00	9.00	10.00		
1037	12.5 ಸೆಂಟ್ಸ್ ಹಾಗೂ 12.5 ಸೆಂಟ್ಸ್ ಒಳಗಿನ ಕೃಷಿ ಜಮೀನುಗಳು (ಸೂಚನೆ ನೋಡಿ)	2000 ಪ್ರತಿ ಚ.ಮೀ.				
	ಗಜಾಪುರ				1500	1700
1038	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 3.262.263.265.266.267.268.270.272.274.288.291.298.300.302.307.308.314.315.496.497.50 1.502.523.524.534.535.536.541.542.543.541.562.563.564.565.567.568.569.619.620.625.62 7.628.	2.00	2.50 (ಕೂ.ಬಾ)			
1039	ತರಿ ಜಮೀನುಗಳು 160ಎಬಿ, 161, 162, 163, 164ಎಬಿ, 165, 166ಎಬಿ, 167, 168ಎಬಿಸಿಡಿ, 169ಎಬಿಸಿ, 170, 171ಎಬಿ, 172, 173, 174ಎ/1-2-3, 174, 174ಬಿಸಿ, 175, 176ಎ/1-2-ಬಿ, 177, 178ಎಬಿಸಿಡಿ, 179ಎ/1-2-ಬಿ, 180ಎಬಿ, 181, 182ಎಬಿ/1-2, 183ಎ/1-ಬಿ, 184, 185, 186ಎಬಿಸಿ, 187ಎಬಿ, 188ಎಬಿ, 189, 190ಎಬಿ, 191ಎಬಿ, 192/1-2-3-ಎಬಿಸಿಡಿ, 194ಡಿ/1-2-ಸಿ, 195, 196ಎಬಿ/1-2-3, 197, 198ಎಬಿಸಿ, 199, 200ಎಬಿ, 201ಎಬಿಸಿ, 202ಎಬಿಸಿ, 203, 204ಎಬಿಸಿಡಿಇ, 205ಎಬಿ/1-2-3-4- ಎಬಿಸಿಡಿಇ/1-2, 207ಎಬಿ, 208ಎಬಿಸಿ, 209ಎಬಿಸಿ, 210, 211, 212ಎಬಿ, 213ಎಬಿ, 214ಎಬಿ, 215ಎಬಿಸಿ, 216ಎಬಿಸಿ/1-2,217ಎ-1-2ಬಿ/1-2, 218, 219ಎಬಿಸಿಡಿಇಎಫ್ ಜಿ, 220, 221ಎಬಿಸಿ/1-2, 222ಎಬಿ, 223, 224ಎಬಿಸಿ, 225ಎಬಿಸಿ, 226ಎಬಿ, 227ಎಬಿ, 334ಎಬಿ/1-2, 335ಎಬಿಸಿ, 336, 337, 338, 339, 340, 341ಎಬಿ, 342ಎ/1-2ಬಿ, 343ಎ/1-2ಬಿ/1-2, 344ಎ/1-2-3-4-5-6-ಬಿ, 345ಎ/1-2-ಬಿ, 346, 347ಎಬಿ/1-2-2ಬಿ-1-2, 348ಎ/1-2-ಬಿಸಿ, 349, 350ಎಬಿಸಿ/1-2, 351ಎಬಿ/1-ಎ-1-ಬಿ-3ಸಿ, 1ಬಿ-ಬಿ/1-2,		2.20			
1040	ತರಿ ಜಮೀನುಗಳು350ಬಿ, 352ಎಬಿ, 353ಎಬಿಸಿ, 354, 355, 356, 357, 358, 359ಎಬಿಸಿಡಿ, 360ಎಬಿ/1-2, 361ಎಬಿಸಿ, 362ಎಬಿಸಿಡಿ, 363ಎಬಿ, 364, 365, 366ಎಬಿ, 367, 368ಎಬಿ/1-2-2, 369, 370, 371, 372ಬಿಎ/1-1/ಬಿ/1/2-3-ಬಿಸಿ, 373ಎಬಿಸಿ, 374, 375, 376ಎಬಿ, 378, 379, 380ಎಬಿ, 381ಎಬಿ, 382, 383, 384, 385, 386ಎಬಿ, 387,388ಎಬಿಸಿ, 389ಎ, 390ಎಬಿ, 391ಎಬಿ, 392ಎಬಿ, 393ಎಬಿ, 394, 395ಎಬಿ, 396, 397ಎಬಿ, 398, 399ಎಬಿ, 400ಎ, 402, 403, 406ಬಿ, 407, 408ಎಬಿ, 409, 410, 411, 412, 413ಎಬಿ, 414ಎಬಿ, 415, 416, 417ಎಬಿ, 418, 419ಎಬಿಸಿಡಿ, 420ಎಬಿ, 421ಎಬಿ, 422, 423ಎಬಿ, 423ಎಬಿ, 424ಎಬಿ, 425, 426, 427, 492ಸಿ, 493ಎ, 494, 494ಬಿಸಿಡಿಇ, 495ಎಬಿ, 498, 499ಎಬಿಸಿ, 500ಎಬಿಸಿ, 503ಎಬಿ, 504ಎಬಿ, 505ಎಬಿಸಿಡಿ, 506ಎಬಿಸಿ, 507, 508, 509, 510ಎಬಿ, 511ಎಬಿ, 512, 513, 514, 516ಎಬಿ, 517, 518, 519ಎಬಿ/1-2-ಸಿಡಿ, 520, 521ಎಬಿಸಿ, 522, 523, 525, 526, 527, 528ಎಬಿಸಿಡಿ, 529ಎಬಿ, 530ಎಬಿ, 531ಎಬಿ, 532, 533,537, 538, 539, 540ಎಬಿ, 545ಎಬಿ, 546ಎಬಿ, 547, 548ಎಬಿ, 549, 550, 551, 552ಎಬಿ, 553, 554, 555ಎಬಿ/1-2-3, 556, 557, 558/1-2-2, 559, 560,566.		2.20			
1041	ಊರಿನ ಪಕ್ಕದ ಜಮೀನುಗಳು 570ಎಬಿಸಿ, 571ಎಬಿಸಿ, 572ಎಬಿಡಿ, 573, 574, 575, 576ಎಬಿ, 577ಎಬಿ, 578, 579ಎಬಿ, 580/1-2ಎ-2ಬಿ-4-5-6, 581/1/1-2-3-4-5ಬಿ, 580/3, 582/1-2-3-4-5, 583, 584, 585, 586, 587ಎಬಿ, 588, 589, 590ಎಬಿಸಿ,591ಎಬಿ, 592/1-2-3, 593, 594, 595ಎಬಿಸಿ, 596ಎಬಿ, 597ಎಬಿಸಿಡಿಇ, 598, 599, 600, 601ಎಬಿ/1-2-3, 602ಎಬಿ, 603ಎಬಿ, 604ಎಬಿ, 605, 605ಬಿ, 606ಎಬಿ, 607, 608ಎಬಿಸಿ, 609ಎ/1-2ಬಿಸಿ, 610, 611, 612ಎಬಿಸಿ, 613ಎ/1-2-ಬಿಸಿ, 614ಎಬಿ, 615ಎಬಿ, 616ಎಬಿ, 617, 618, 620ಎಬಿ, 621ಎಬಿಸಿ, 622, 623ಎಬಿ/1- 2-4, 624, 626ಎ/1-2-3ಬಿ,629, 630ಎಬಿ, 631ಎಬಿ/1, 632, 633ಎ/1-2-3ಬಿ, 634, 635,	1.50				

	636ವಬಿ, 637ವಬಿ, 638ವಬಿ, 639ವಬಿ, 640ವಬಿಸಿ, 641ವಬಿಸಿಡಿಇಎಫ್ ಜೆ, 642, 643ವಬಿಸಿ, 644ಎ, 645, 646, 647ವಬಿಸಿಡಿಇ, 648ವಬಿಸಿಡಿ, 649, 650, 651, 652, 653, 654, 655, 656, 657, 658, 659, 660, 661.					
1042	ಗ್ರಾಮಕ್ಕೆ ದೂರವಿರುವ ಜಮೀನುಗಳು 403ವಬಿ, 404, 405, 406, 428, 429, 430, 431, 432, 433, 434, 435, 436, 437ವಬಿ, 438, 439, 440, 441, 442ವಬಿ, 443, 444, 445, 446ವಬಿ, 447, 448, 449, 450ವಬಿ, 451/1-2, 452, 453ವಬಿ, 454ವಬಿ, 455ವಬಿ/1-2-3, 456ವಬಿಸಿ, 457ವಬಿಸಿ, 458, 459ವಬಿ, 460, 461, 462, 463, 464, 465, 466ವಬಿ/1-2-ಸಿ, 467ವಬಿಸಿ, 468, 469/1-2, 470ವಬಿ, 471ವಬಿ, 472, 473, 474, 475ವಬಿ, 476ವಬಿ, 477ವಬಿ/2-3, 478ವಬಿ/1-2-3ಸಿ, 479ಎ/2ವಬಿ, 480, 481/1-2, 482ಎ, 483, 484ವಬಿ, 485ವಬಿ/1-2-ಸಿ, 486, 487ವಬಿ/1-2-ಸಿ, 488, 489, 490, 491ವಬಿ, 492ವಬಿ,	1.30				
1043	ಇತರೆ ಜಮೀನುಗಳು 1, 2, 4, 5, 6, 7/1-2-3, 8/1-2-3-4-5-7, 9/1-2-3-4, 10/1-2-3-4, 11ವಬಿಸಿ, 12ವಬಿಸಿ, 13ವಬಿಸಿ, 36ಇಎಫ್, 14ವಬಿಸಿಡಿ,15ವಬಿ,16ವಬಿ,17ವಬಿ, 18ವಬಿ, 19ವಬಿಸಿಡಿಇಎಫ್ ಜೆ, 20ಎ/1-2ಬಿ/1-2-ಸಿಡಿ/ಎ/1, 21ಎ/2, 21ಸಿ, 22ವಬಿ, 23ವಬಿಸಿಡಿಇಎಫ್ ಜೆ, 24, 25ವಬಿ, 26ವಬಿ, 26ಎ/1ಬಿ, 28, 29ಎ/1-2, 29ಎ/1-ಬಿ2/1-2-3, 30ವಬಿಸಿಡಿ, 31ವಬಿ, 32ವಬಿಸಿ, 33ವಬಿಸಿ, 34ಬಿಸಿ, 35ವಬಿ, 36ವಬಿಸಿ, 37ವಬಿಇಎಫ್, 38ವಬಿಸಿ, 39, 40, 41ವಬಿಸಿ, 42, 43, 44ವಬಿಬಿ, 45, 46, 47, 48/1-2, 49, 50, 51, 52ಎ/1-2, 53ವಬಿ, 54, 55, 56ವಬಿ, 57, 58, 59, 60, 61ವಬಿ/1-2ಸಿ, 62, 63, 64, 65, 66, 67, 68, 69ವಬಿ, 70, 71, 72, 73, 74, 75, 76ವಬಿ, 77ವಬಿ, 78ವಬಿ, 79, 80, 81ವಬಿ, 82, 83ಎ/1, 83, 83ವಬಿ-1-2, 84, 88ವಬಿ, 89, 90ವಬಿ, 91, 92, 93, 94ವಬಿ, 95ವಬಿಸಿ, 96ವಬಿ, 97ವಬಿ, 98, 99, 100, 101, 102, 103, 104, 105, 106ವಬಿ, 107, 108, 109, 110ವಬಿ, 111, 112, 113, 114, 115, 116, 117, 118ವಬಿ, 119, 120, 121, 122ವಬಿ, 123, 124, 125, 126, 127ವಬಿ, 128, 129, 130, 131,132ವಬಿಸಿಡಿಇಎಫ್, 133, 134ವಬಿ, 135ವಬಿ, 136, 137, 138, 139ವಬಿ, 140, 141, 142, 143ವಬಿ, 144, 145, 146, 147, 148, 149, 150, 151, 152ವಬಿ, 153, 154ವಬಿ, 155, 156, 157, 158, 159ಎ, 227ಸಿಡಿಇ, 228, 229/1-2, 230, 231, 232, 233, 234, 235ವಬಿ, 236, 237ಎ/1-2-2ಬಿ/1-2ಸಿ, 238ವಬಿಸಿ, 239ವಬಿಸಿ, 240, 241/1-2-3-4, 242ವಬಿ, 243ವಬಿಸಿ, 244, 245, 246/1-2, 247/1-2, 248, 249ವಬಿಸಿಡಿ, 250, 251ಎ/1-ಬಿ, 252ವಬಿಸಿ/2-4-5-6, 253ವಬಿಸಿಡಿಇಎಫ್ ಜೆ, 253ವಬಿಸಿ./2, 255/1-2, 256/1-2-3-4-5, 257ವಬಿ, 277, 277/1-2-3, 278, 279, 280, 281ವಬಿ, 282, 283, 284, 285, 286, 286/2-3, 287ಡಿ,289, 290,292, 293, 294, 295, 296, 297, 299, 301, 303ವಬಿಸಿಡಿ, 304, 305, 306,309, 310, 311ವಬಿಸಿಡಿಇಎಫ್ ಜೆ ಹೆಚ್, 312, 313ವಬಿ,316, 317, 318, 319ವಬಿಸಿಡಿಇ, 320ವಬಿ, 321ವಬಿಸಿಡಿ, 322ವಬಿಸಿ/1-2/1, 323ವಬಿಸಿ/1-ಬಿ-1-ಸಿ/2-3-ಡಿ, 324ವಬಿ, 325, 326, 327, 328ವಬಿಸಿಡಿಇಎಫ್ ಜೆ, 329ವಬಿಸಿಡಿಇಎಫ್, 330, 331, 332, 333, 334ಎ.	1.20				
1044	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				

ಗಂಡಬೊಮ್ಮನಹಳ್ಳಿ					1500	1700
1045	ಊರಿನ ಪಕ್ಕದ ಜಮೀನುಗಳು 1,2,3,4,5,6,7,8,9 ,10, 11, 12, 13, 14, 15, 16, 17, 18, ,19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54,55, 56, 57, 58, 59, 60, 61, 62, 63, 64/1/ಎಬಿ-2, 65/1/ಎಬಿ-2-3-4, 66/1-2-3-4, 67, 68, 69, 70 ,71 ,72, 73, 74, 75, 76,	1.50				

	77, 78, 79, 80, 81, 82, 83ವಬಿ, 84ವಬಿ, 85, 86, 87, 88, 89, 90, 91, 92, 93, 94, 95, 96, 97, 98, 99ವಬಿ,100, 101, 102, 103, 104, 105, 106, 107, 108, 109ವಬಿ, 110, 111, 112, 113, 114, 115, 116, 117ವಬಿ, 118, 119, 120, 121, 122, 123, 124, 125, 126, 127, 128, 129, 130, 131, 132, 134, 135, 136, 137, 138, 139, 140, 141.				
1046	ಗ್ರಾಮಕ್ಕೆ ದೂರವಿರುವ ಜಮೀನುಗಳು 142, 143, 144ವಬಿ, 145, 146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167ವಬಿ, 168, 169, 170, 171ವಬಿ, 172, 173ವಬಿ/1-2, 174, 175ವ, 176, 177, 178, 179ವಬಿಷಿಡಿ, 180 ವಬಿಷಿಡಿಇಎಫ್ ಜಿ ಹೆಚ್ ಐ, 181ವಬಿ, 182ವಬಿ, 183, 184ವಬಿಷಿಡಿ, 185 ವಬಿಷಿಡಿ, 186, 187, 188, 189, 190 ವಬಿಷಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್ ಎಂ ಎನ್ ಓ ಪಿ, 191, 192, 193ವಬಿ, 194 ವಬಿಷಿಡಿಇಎಫ್,195 ವಬಿಷಿಡಿ, 196 ವಬಿಷಿಡಿ, 197, 198, 199, 200, 201, 202, 203 ವಬಿಷಿಡಿ, 204ವಬಿ, 205 ವಬಿಷಿಡಿ, 206, 207, 208ವಬಿ, 209 ವಬಿಷಿಡಿಇಎಫ್,210, 211, 212, 213, 214ವಬಿ, 215, 216, 217, 218, 219, 220, 221, 222, 223, 224, 225, 226, 227ವಬಿ, 228, 229ವಬಿ, 230ವಬಿ, 231, 232, 233, 234, 235, 236, 237, 238, 239, 240, 241, 242, 243, 234, 245, 246, 247, 248, 249, 250, 251, 252, 253, 254, 255, 256ವಬಿ, 257, 258, 259, 260, 261, 262, 263, 264, 265, 266, 267/1-2, 268, 269/1-2, 270ವಬಿ, 271, 272, 273, 274, 275, 276, 277, 278, 279, 280, 281, 282	1.20			
1047	ಇತರೆ ಜಮೀನುಗಳು 283, 284ವಬಿ, 285, 286, 287, 288, 289, 290, 291, 292, 293, 294, 295, 296, 297, 298, 299, 300, 301, 302, 303, 304, 305, 306, 307, 308, 309, 310, 311, 312, 313, 314, 315, 316, 317, 318ವಬಿ, 319, 320, 321, 322, 323, 324, 325, 326, 327, 328, 329ವಬಿ, 330, 331, 332, 333, 334, 335, 336, 337, 338, 339ವಬಿ, 340, 341, 342, 343, 344, 345, 346, 347, 348, 349, 350, 351ವಬಿ, 352, 353ವಬಿ, 354, 355, 356, 357, 358, 359, 360, 361, 362, 363, 364, 365, 366, 367, 368, 369, 370, 371, 372, 373, 374, 375, 376, 377, 378, 379, 380, 381, 381, 382, 383, 384, 385, 386, 387, 388, 389, 390, 391, 392, 393, 394, 395, 396, 397, 398, 399, 400, 401, 402, 403, 404, 405, 406, 407, 408, 409, 410, 411, 412ವಬಿ, 413, 414, 415, 416, 417, 418, 419, 420, 421, 422, 423ವ/1-2ಬಿ, 424, 425	1.00			
1048	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			

<u>ಗುಡೇಕೋಟೆ</u>				1500	2000
1049	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 25.27.28.29.31.32.52.53.54.56.70.71.73.75.76.86.91.94.95.96.107.164.165.166.167.168.208.209.342.349.366.367.368.369.370.372.373.374.375.376.400.404.405.408.409.422.423.427.428.429.434.436.440.443.445.447.450.451.452.453.455.465.479.480.487.489.492 494.495.504.568.570.572.573.574.576 .577.579.580.582.584.585.586.588.598.589.600.601.610.690.846.848.849.884.885.914.	2.00	(ಕೊ. ಬಾ) 2.50		
1050	ತೆರಿ ಜಮೀನುಗಳು 421ವಬಿ,424ವ/1ಎ-ಬಿ-2-3ಎ-3ಬಿ/1-2-3, 425ವ/1-2-3-4-5, 425ಬಿ, 426, 430ವಬಿ, 431, 432ವಬಿ/1-2ಎ-2ಬಿ-2ಸಿ, 433ವಬಿ/1-2, 435, 437ವ/1-2-ಬಿ, 438ವ/1-2-3-4-5-ಬಿಸಿ/1-2, 439, 441, 442ವಬಿ, 444ಬಿ,446ವ/1-2-ಬಿ,448ವಬಿ,449,451, 453ವಬಿ/ 1ಸಿ/1ಎ-2-		2.50		

	3,454ವಬಿಸಿ,456ವಬಿ,457,458, 459ವಬಿ/ 1-2, 460, 461, 462ವಬಿಸಿ, 463, 464ವಬಿಸಿ, 466ವಬಿ, 467, 468, 469, 470, 471ವ, 471ಬಿಸಿಡಿ/1-2-3, 472, 473ವಬಿಸಿಡಿ, 474, 475ವಬಿಸಿ, 476, 477/ವ, 619/1-2, 620ವಬಿ, 621ವಬಿಸಿಡಿ, 622, 623ವಬಿಸಿಡಿ/1-2, 624ವಬಿ, 625, 626, 627, 628ವಬಿ, 629, 630ವಬಿ, 631, 632, 633ವಬಿಸಿ, 634, 635ವ, 636ವಬಿಸಿ, 637ವ/1-2-ಬಿ, 638, 639ವಬಿ, 640, 641ವಬಿಸಿಡಿ, 642ವಬಿ, 643, 644ವಬಿಸಿ, 645, 646, 647, 648, 650ಸಿ, 651ವಬಿ, 652ವಬಿ, 653ವಬಿ, 654, 655, 656, 657, 658ವ/1-2-3-4ಬಿಸಿಡಿ, 804/1-2, 805, 806, 807, 913, 915ವ.				
1051	ಊರಿನ ಪಕ್ಕದ ಜಮೀನುಗಳು 351, 352, 353, 354, 355ವ, 356, 357ವಬಿ, 358, 359, 360, 361ವಬಿ, 362ವಬಿಸಿ, 363, 364, 365,371, 377ವ/ವ-ಬಿ-ಬಿ, 378ವ/ವಬಿ/ಬಿ, 379ವಬಿ, 380ವಬಿ, 381, 382, 383ವಬಿಸಿಡಿ, 384, 385, 386ವಬಿಸಿ, 387ವ/1ವ/1ಬಿ-1ಸಿ-ವ/2-ಬಿ, 388, 389ವಬಿ, 390, 391ವಬಿ, 392ವಬಿಸಿ, 393, 394, 395ವಬಿ, 396, 397,398,399, 401,402, 403,406/1-2,407ವ/ವಬಿ-1-2-3-4ಬಿ, 410, 411, 412/ವಬಿ, 413/ವಬಿ,414, 415ವ/1-2-ಸಿ, 416, 417, 418ವಬಿಸಿ, 419, 420ವ/1-2-3-4-6-7-ಬಿ, 477/1-2, 478, 482, 483ವಬಿ, 484, 485, 486, 488ವ/1ವಬಿ, 490ವಬಿ, 496ವಬಿ, 497ವಬಿ/1-2ಸಿಡಿಇಎಫ್ ಜಿ ಹೆಚ್, 498ವ/1-2-ಬಿ, 499ವ/-2-1-3ವ-3ಬಿ,500, 501, 502, 503ವ/1-2, 505ವಬಿ, 507ವ/1ಬಿ-2ಬಿ-2ಸಿ/ಬಿ, 508, 509, 510, 511, 512, 513, 514, 515ವಬಿ, 519, 532ವಬಿ, 533, 534, 535, 536, 565, 566, 567ವಬಿ, 569ವಬಿಸಿ, 571ವಬಿಸಿಡಿ, 581,585ವಬಿ/1-2, 586, 587, 589ಬಿಸಿ, 590, 591, 592, 593, 594, 595, 596, 597,602, 603, 605, 606, 607, 609, 611ವಬಿ, 612, 613, 615, 616, 617, 619/1, 683ವಬಿಸಿ, 809ವಬಿ, 810ವಬಿ, 810ಬಿ/1-2-3-ಸಿ/1-2-3ಡಿ, 897, 898, 899, 900ವಬಿ, 901, 902, 903, 904, 905, 910/2-3-4, 915ಬಿ, 918, 919ವಬಿ, 920, 921, 923, 924, 925, 926.	2.00			
1052	ಗ್ರಾಮಕ್ಕೆ ದೂರವಿರುವ ಜಮೀನುಗಳು 649, 650ವ/1-2-3-4ಬಿ, 659, 660, 661, 662, 663ವಬಿ, 664ವಬಿ, 665, 666, 667, 668, 669ವಬಿ/1-2, 670, 671, 672, 673ವಬಿ, 674, 675, 676, 677, 677ವಬಿ, 678ವಬಿ, 679, 680, 681ವಬಿಸಿ, 682ವಬಿ, 683, 684, 685ವಬಿ, 686, 687, 688ವಬಿಸಿಡಿ, 689, 691, 692, 693, 694, 695ವಬಿ/1-2-ಸಿ, 697ವಬಿ, 702ವಬಿ, 703ವಬಿ, 704ವಬಿಸಿ, 705ವಬಿಸಿ, 706, 722, 763, 764, 765, 775, 776, 777, 778ವಬಿ, 779ಬಿ, 780, 781, 782, 783, 784, 785, 790, 791, 792ವಬಿ/1-2, 792ಬಿ/3-4-5-6-7-8-9-10-11-ಸಿ/2ವ-2ವಬಿ, 793/1-2-ಬಿ, 794, 795ವ/1-2-3-4-5-6-7-8-9ಬಿಸಿಡಿ, 796, 797, 798, 799, 800, 801, 802.	1.40			
1053	ಇತರೆ ಜಮೀನುಗಳು 2/1-2-3-4-5-6-7-8, 3ವಬಿಡಿಇ, 4ವಬಿಸಿಡಿಇಎಫ್, 6ವಬಿ, 7, 8/1-2-3-4-5, 9, 10ವ, 12ವ/1-2-3-4-5, 13ವ/1-2, 14ವ/1-2-3, 15ವ, 60ವ/1-2-ಬಿ, 62ವಬಿಸಿಡಿಇ, 63ವಬಿಸಿ, 64ವಬಿಸಿ, 65, 66ವಬಿಸಿಡಿಇ, 67ವಬಿ, 68ವಬಿ, 69ವಬಿಸಿಡಿ,79ವಬಿ, 80ವಬಿ, 81ವಬಿ, 82ವಬಿ, 83, 84ಬಿ, 85ಬಿ, 87ವಬಿಸಿ, 90ವಬಿ, 97, 98, 99ವ/1-2, 100, 101ವಬಿ, 102ವಬಿ, 103, 104, 105ವಬಿಸಿ, 106ವಬಿಸಿ, 109ವ/2, 109ವ, 109ಬಿ/ಬಿ, 110ವಬಿ, 111ವಬಿಸಿ, 112ವಬಿಸಿ, 113, 133ವ, 134ಬಿಸಿ, 136,137ವಬಿ, 139ವಬಿ, 140ವ/1-2-ಬಿ-ಸಿ, 141ವಬಿ, 142, 143ವಬಿಸಿ, 144ವ, 145, 146, 147ವ/1-2, 149ಬಿ/1-2, 151, 152, 153, 154ವಬಿಸಿ, 155ವಬಿ, 156, 158, 169ವಬಿ, 170, 171/1-2, 173, 175ವಬಿಸಿ, 176ವಬಿ, 177ಬಿ, 178, 180, 181ವ/1-2-3-4, 181ಬಿ, 182/1-2-3-4, 184ಬಿಸಿ, 185/2-3, 186ವಬಿ, 187ವಬಿ, 188, 189, 190, 191ವ/2ಬಿ/1, 193ಬಿ, 194ವಬಿ, 195, 197/1-2, 198ವ/2-ಬಿ, 201, 202ವ, 203ಬಿ, 205ವಬಿಸಿ/1, 206ವಬಿಸಿ, 210, 211, 212ವಬಿ, 213ವಸಿ/1-2-3, 214ವ/1-2-3-ಬಿ/1-2, 215ವಬಿ, 216, 217, 218, 219ವಬಿಸಿ, 220, 221, 222,	1.20			

ಉಷಿ

	223, 224, 225, 226, 227, 228ವಬಿ, 229ವಬಿ, 230, 231, 232, 233, 234, 235, 236, 237, 238, 239ವಬಿ, 241ವಬಿಸಿಡಿಇಎಫ್ ಜಿ, 242, 243ವಬಿ, 244, 245, 246, 247, 248, 249ವಬಿ/1-2,					
1054	ಇತರೆ ಜಮೀನುಗಳು 250ವಬಿ, 251, 253, 255, 256ವಬಿ, 258ವಬಿಸಿ, 259ವಬಿ, 261, 263ವಬಿ, 264ವಬಿ, 265, 266, 267, 268ವಬಿ, 269, 270, 271ಬಿಸಿ, 272, 274ವಬಿ, 276ವಬಿ, 279ವಬಿ, 280, 281ವಬಿ, 282ವಬಿಸಿ, 283ವಬಿ, 285, 287, 288ವಬಿ, 290, 291ವಬಿ, 292ವಬಿ, 293, 294ವಬಿ, 295, 297ವಬಿಸಿ, 297ಸಿ, 298ವಬಿಸಿ, 299ವಬಿಸಿ, 300ವಬಿ, 301ವಬಿ/1-2, 302ವಬಿಸಿ, 303ವಬಿಸಿಡಿ, 304ವಬಿ, 305, 306, 307, 308, 309, 310ವಬಿ, 311, 313ವಬಿಸಿ, 314, 315ವ/1-2-ಎ/2ಬಿ/1ಸಿ/1-2, 316, 317, 318, 320ಬಿ, 327ಬಿ, 328ಬಿ, 329, 330, 331, 332ಬಿ, 333, 334, 335, 336ಬಿ, 341, 343ಬಿ, 344, 345, 346, 347, 348ವಬಿ, 350ಬಿ, 811, 812, 813ವಬಿ, 814, 816, 817/2, 818, 819, 820ವಬಿ, 821, 822, 823, 824, 285, 286, 287, 282, 829, 830, 831, 832, 833, 834, 835ವಬಿ, 836, 837ವಬಿ, 839, 840, 841, 842, 844, 845, 850/2, 851, 852, 853, 854, 855/1ಎ-1ಬಿ-1ಸಿ-2-3-4, 856, 857, 858, 859, 860, 861, 862, 863, 864, 865, 866, 867ವ/1-2, 868, 869, 896ವಬಿ.	1.20				
1055	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
ಗುಂಡುಮುಣುಗು						
					1500	1700
1056	ಊರಿನ ಪಕ್ಕದ ಜಮೀನುಗಳು 48, 49, 50, 51ವಬಿ, 53, 54, 56, 57, 58, 59, 60, 61ವಬಿ, 62ವ, 70, 71, 79, 80, 81, 83ವ, 85, 86, 87ವಬಿಸಿ, 88, 89, 90ವಬಿ, 91, 101, 204ಬಿ, 209ವ, 210ಬಿಸಿ, 211, 214, 216, 217, 218, 219ಬಿ, 222ವ, 224, 226, 227, 228, 229, 230, 232, 233, 234, 238, 259, 260, 262ವಬಿ, 263, 266, 269, 272, 273, 274, 275, 276, 279, 280ವಬಿ, 282, 289, 293, 298ವ, 392ಬಿ/1-2, 393, 394, 395, 396, 397, 398, 399, 400, 406, 407, 408, 409, 410, 411ವಬಿ, 415, 416, 417, 418, 423, 424, 425, 427, 430ವಬಿಸಿಡಿ/1-2, 431, 433, 434ವಬಿ, 435ವ, 436ವಬಿ, 440, 445ವಬಿಸಿ/2-ಡಿಇಎಫ್, 446, 447, 561, 562, 563ವಬಿ, 564ವಬಿಸಿಡಿ, 565, 570ಬಿ, 571, 572, 574, 587ವಡಿ, 588, 589, 593, 701ವ.	1.50				
1057	ಗ್ರಾಮಕ್ಕೆ ದೂರವಿರುವ ಜಮೀನುಗಳು 492, 493, 494, 496, 497, 498, 499, 500, 501, 503ವಬಿ, 504, 505, 506, 507, 508, 509, 510, 519, 520, 521, 522, 523, 678, 680, 681, 682, 683, 684, 685, 686, 688, 689ವಬಿ, 690, 691, 692, 693, 694, 696ಬಿಸಿ, 697ವಬಿಸಿ, 698ವ, 699, 700ವಬಿ, 701ಬಿ/1-2, 820, 821, 822, 823ವಬಿ, 825, 826, 827, 828ವ/1-2-3ಬಿ, 829, 830, 831, 832ವಬಿಸಿಡಿ, 833 ವಬಿಸಿಡಿಇ, 835, 837, 840ವಬಿ, 841, 842 ವಬಿಸಿ, 843 ವಬಿಸಿಡಿಇಎಫ್ ಜಿ, 844, 845, 846, 847, 849, 850, 852ವಬಿ, 853 ವಬಿಸಿಡಿಇ, 855, 857, 858, 859 ವಬಿಸಿಡಿ, 860, 861, 863ವ2, 865 ವಬಿಸಿಡಿಇಎಫ್ ಜಿ ಹೆಚ್ ಐ, 866, 869, 870, 871, 872, 873, 874, 875, 876, 877, 878, 880ವ, 882(3), 883, 884, 885, 886, 887, 888, 889ವ, 890ವ, 891/ಎ-1-2, 893, 894ವ/1-2, 95, 96ವಬಿ, 97, 98, 99 ವಬಿಸಿ, 104, 105, 106, 107, 894ವ/3, 895, 896 ವಬಿಸಿಡಿಇ, 897, 899, 901,902,903ವ/1-2ಬಿಸಿ,904,905,906, 907ವಬಿಸಿಡಿಇ, 908ವಬಿಸಿಡಿಇ,909,910ವಬಿ,911,912,913,914,915ವ,950, 951, 952, 953,954, 958ಬಿ, 860ಬಿ/2, 961ವ	1.30				

<p>1058</p>	<p>ಇತರೆ ಜಮೀನುಗಳು 1, 2, 3, 4, 5, 6, 7, 8, 9, 10ವಬಿ, 11, 12, 13, 14, 15, 16, 17, 18ವ/1-2-ಬಿ, 19ವ/ಎ-ಬಿ-ಎ/2-ಬಿ/1-2-3-ಸಿ, 20, 21, 23, 25, 27ವಬಿ, 28, 29, 30, 31, 33, 34, 35, 36, 37, 38, 39ವಬಿ, 40, 41, 42, 43ವಬಿಸಿ, 44, 46ವಬಿ/2, 47, 48ವಬಿ, 63, 64, 65, 66, 67, 68, 69, 72, 73, 74, 75, 76, 77, 78, 92, 100ವಬಿ, 108, 109, 110, 111ವಬಿ, 112, 113, 114, 115, 116, 117, 118, 119, 120,121, 122ವಬಿ, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145,146, 147, 148, 149, 150, 151, 152, 153, 154, 155, 156, 157, 158, 159, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 177, 178ವಬಿಸಿ, 179, 180, 181, 182ವಬಿ, 183ವಬಿ, 184, 185ವಬಿ, 186ವಬಿ, 187, 188, 189, 190, 191, 192, 193, 194ವಬಿಸಿ, 195, 196ವಬಿ, 197, 198, 199ವಬಿಸಿಡಿ, 200, 201, 202, 203, 204ಎ, 205, 212, 213, 215, 236, 237, 239, 240, 241, 242, 243, 244, 245, 246, 247, 248, 249, 250, 251, 252, 253, 254, 255, 256, 257, 277, 283, 284, 286, 295, 296, 297, 298ಬಿ, 299, 300 ವಬಿಸಿಡಿ, 301, 302 ವಬಿಸಿ, 303ವಬಿ, 304, 305ವಬಿ/1-3-4-5, 306ಎಸಿ, 307ವಬಿ, 308, 310ವಬಿ, 311ವಬಿ/1-2, 312ವಬಿಡಿ, 313ಎ/1-2-3-4-5-6-7, 314ಬಿಸಿಡಿಇಎಫ್, 315ವಬಿಸಿಡಿಇ, 316, 317ವಬಿಸಿಡಿಇಎಫ್ ಜಿ ಹೆಚ್, 318ವಬಿಸಿ, 319, 320ವಬಿ, 321ವಬಿ, 322, 323, 324ವಬಿಸಿ, 326ವಬಿ, 327, 328, 329, 330, 331, 332, 333, 334, 335, 336, 337, 338, 339, 340, 341, 342, 343, 344, 345, 346, 347, 348, 349, 350, 351, 353ವಬಿ, 356, 357, 359, 361, 362, 363ವಬಿ, 364, 365ವಬಿಸಿಡಿ, 366/1-2, 368, 369, 370, 371, 372, 373, 374, 375, 376ವಬಿ, 377ವಬಿ, 378, 379, 380, 381ವಬಿ, 382, 383, 384, 385, 387, 390, 392ಎ/1-2-ಬಿ/2, 401, 403, 404, 421ವಬಿಸಿ, 438, 441, 442, 443, 444, 449ವಬಿ, 450, 452, 455, 457, 458ವಬಿ, 459, 461ವಬಿ/1ಎ-1ಬಿ-1ಸಿ-3ಡಿಬಿ/2, 462, 463, 464, 465, 466, 467, 468, 469, 470, 471, 473, 474, 475, 476, 477, 478, 479, 480ವಬಿ, 482, 483, 484, 485, 486, 487, 488, 489, 490, 491ವಬಿ, 532, 547ವಬಿ, 548ಎ/1-2ಬಿ, 549ಎ</p>	<p>1.20</p>			
<p>1059</p>	<p>ಇತರೆ ಜಮೀನುಗಳು556, 557, 558, 559, 560, 566, 567, 568, 569ವಬಿಸಿ, 670ಎ, 675 ವಬಿಸಿಡಿ, 676ಎ/1ಎ-1ಬಿ-1ಸಿ-2ಸಿ-ಬಿ, 577ವಬಿಸಿಡಿಇ, 578ವಬಿಸಿ/3-4, 579, 580ವಬಿ, 581ವಬಿ, 585ಎ/1-2-ಬಿ, 586/1-ಬಿ-ಡಿ2, 587ಬಿಸಿ, 590, 591ಎಸಿ, 594, 597, 596, 598ಎಇ, 599ಎಸಿಡಿ, 601, 602ವಬಿಸಿ, 603, 604, 605ಎಸಿ, 606, 608, 609, 610, 611, 612, 613, 614, 615ವಬಿ, 616, 617, 618ವಬಿ, 619, 620, 622ವಬಿ, 623, 624, 625, 626, 627, 628, 629ವಬಿ, 630, 631, 632, 633, 634ವಬಿ, 635, 636, 638, 637, 640, 641, 643, 644, 645ವಬಿ, 646, 649, 650, 651, 652, 653, 654, 655, 656, 657, 658, 660, 661, 663, 664, 665, 667, 668, 669ವಬಿ, 670, 671 ವಬಿಸಿಡಿ, 673, 674, 675, 703ವಬಿಸಿ, 704ವಬಿ/1-2, 705, 706ವಬಿ, 707ವಬಿ, 708, 709ವಬಿ, 710, 711ಎ, 721ವಬಿ, 722ಬಿ, 793, 794, 795, 800, 801, 802, 803, 804ವಬಿ, 808, 809, 810, 811, 812ಎ, 813, 814, 815, 816, 818, 819, 915ಬಿಸಿಡಿ, 916, 917, 918, 919, 920, 922, 923, 924, 925, 926, 927, 928, 929, 931, 932, 933, 934, 935, 936, 937, 938, 939, 940, 941, 942, 943, 944ವಬಿ, 946, 947, 948ಬಿ, 949ವಬಿ, 961ಬಿ, 989ಎ/1-2, 990, 991ಎ/2-ಎ, 993, 994ಎ/1, 995, 996, 997, 998, 999, 1000, 1001, 1002, 1003, 1004, 1005, 1006ವಬಿ, 1007, 1008ಎ/1-2 ...1009,1010,1011,1012,1013,1014,1015,1016,1017,1018,1019,1020,1021,1022,1023,1025,1026,1027,1028,1029,1030,1031,1032,1033,1034,1035,1036,1037,1038,1039,1040,1041,1042</p>	<p>1.20</p>			

	.1043,1044,1045,1046,1047,1048,1049, 1050, 1051, 1052, 1053, 1054, 1055, 1056, 1057, 1058, 1061, 1062, 1063, 1064, 1065, 1066, 1067, 1068, 1069, 1070, 1071.					
1060	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು		2.00			
	ಗುಂಡಿನ ಹೊಳೆ				1500	1700
1061	ಊರಿನ ಪಕ್ಕದ ಜಮೀನುಗಳು 71ಎ, 71ಬಿ/1-2-3, 72ಎ/1-2-3-4-ಬಿಸಿ, 73ಎಬಿಸಿಡಿಇಎಫ್ ಜೆ/1-2, 74ಎಬಿ/1-2-3-ಸಿ, 75ಎಬಿ, 76, 78, 79, 80, 81, 82ಎಬಿ, 83ಎಬಿ, 97/1-2, 98ಎಬಿ, 99, 100, 101ಎಬಿ, 102ಎಬಿ, 103, 104ಎಬಿ, 105ಎಬಿಸಿಡಿ, 106ಎಬಿಸಿಡಿ, 107ಎ/1-2-3, 107ಬಿ, 108, 109ಎಬಿ, 110, 110ಬಿಸಿ, 111ಎ/1-2-ಬಿಸಿ, 112ಬಿ/1-2-ಸಿಡಿ/1-ಇ ಎಫ್/1-2, 113ಎಬಿಸಿ, 114, 115ಎ/1-2-ಬಿಸಿಡಿ, 116, 117, 118ಬಿ, 119ಸಿ/1, 119ಸಿ/2-3-4-ಡಿ/1-2-ಎ-2ಬಿ, 120ಎಬಿ, 121ಎಬಿಸಿ, 122ಎಬಿ/1-2, 123ಬಿ/1-2-3, 124ಎಬಿ, 125ಎ/1-2ಬಿ, 126ಎಬಿಸಿಡಿಇ, 127ಎ/1-2, 128ಇ.	1.50				
1062	ಗ್ರಾಮಕ್ಕೆ ದೂರವಿರುವ ಜಮೀನುಗಳು 38ಡಿಇಎಫ್ ಜೆ/2ಹೆಚ್ ಐ, 39, 40, 41ಎಬಿಸಿಡಿಇಎಫ್, 42ಎಬಿ, 43-1-2, 44, 45/1, 46ಎಬಿ, 48ಎ/1, 49ಎ/1-ಸಿ/1-2, 50, 51ಎ/1-2-ಬಿಡಿ/1-ಎ-1ಬಿ, 52, 53ಎ, 58, 59ಬಿ, 61ಎಬಿಸಿ, 63ಎಬಿಸಿ, 64ಎಬಿ, 65, 66, 67ಎಬಿ, 68ಎಬಿಸಿ, 69ಎಬಿಸಿ, 70, 15/5ಸಿ, 16/ಎ/1, 16ಎ/2, 38ಸಿ, 44.	1.20				
1063	ಇತರೆ ಜಮೀನುಗಳು 5/2, 5/3ಎಬಿಸಿ, 6/1-2ಎ1-ಎ2-3-ಬಿ, 7/ಎ-1-2ಎ-2ಬಿಸಿ/1-2-3, 8ಎಬಿಸಿ, 9/2, 10ಎಬಿ, 11ಎ/1-2-ಬಿ-ಸಿ-ಡಿ-ಇ-ಎಫ್/1-2, 12ಡಿ-ಸಿ/1-2-ಡಿ/1-2-3, 14ಎಬಿಸಿ, 15/1ಎ-ಬಿ-2-3-4-5ಎ-ಬಿ, 16ಬಿ/1-2-3-ಸಿ/1-2-3, 17ಬಿ/1-2, 18ಎ/1-2, 18ಬಿ, 19ಸಿಡಿಇ/1-ಎಫ್/1ಜೆ/1-2-3, 20ಎಬಿ, 20ಬಿಸಿ, 21ಎಬಿಸಿಡಿ, 22, 23ಎಬಿ, 24, 25, 26ಡಿ/1-2-4ಬಿಸಿಡಿಇ, 27ಎಬಿಸಿಡಿ/ಸಿಡಿ/1-2, 28, 30, 32ಎಬಿಸಿ, 34ಎಬಿಸಿಡಿಇಎಫ್ ಐ, 35ಎಬಿಸಿ, 37ಎಬಿಸಿಡಿ, 38ಎಬಿ, 84ಎ/1-2-5 ಬಿ/1-2ಬಿ, 85ಎ/1-2, 85ಬಿ/1ಎ-1ಬಿ/ಬಿ/2-3-4-5, 86ಎ/1ಎ-2ಬಿ, 87, 88, 89ಎಬಿ/1-2, 90, 91, 92, 94, 128ಬಿಸಿಡಿಎಫ್ ಹೆಚ್ ಐ ಜೆ, 129, 130/1-2-3, 132/1-2, 135/2-3, 139/1-2-3-4, 141, 143/1, 143/3-4-5-6-7-8-10-11-12-13-14-16-17-18-19-20-21-22-24-25-26. 148, 150ಎ/1-2, 150ಎ-4-5.	1.10				
1064	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	ಚಪ್ಪರದಹಳ್ಳಿ				1600	2200
1065	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 10.65.67.73.77.85.86.87.89.133.134.140.141.142.147.149.150.151.154.155.157.159.	2.00	3.00 (ಕೊ.ಬಾ)			
1066	ಊರಿನ ಪಕ್ಕದ ಜಮೀನುಗಳು 1, 2, 3, 4, 5ಎಬಿಸಿಡಿಇಎಫ್ ಜೆ ಹೆಚ್ ಐ, 6ಎಬಿ, 7, 11ಎಬಿ, 12ಎಬಿ, 13ಎಬಿ, 14ಎಬಿಸಿಡಿ, 15, 16, 17ಎಬಿ, 18ಎಬಿಸಿ, 19ಎ, 70ಎ/3ಬಿ, 71ಎಬಿ, 72,74ಎಬಿ, 75, 76/1, 78, 79, 80ಎಸಿಡಿ, 81, 82, 83, 84ಎಬಿಸಿಡಿಇಎಫ್ ಜೆ ಹೆಚ್ ಐ , 88ಎಬಿ, 90.	2.00				
1067	ಗ್ರಾಮಕ್ಕೆ ದೂರವಿರುವ ಜಮೀನುಗಳು 19ಬಿ, 20, 21ಎಬಿ, 22ಎಬಿಸಿ/1-2- 3ಡಿ/1-2, 23, 24ಬಿಡಿಇ, 25ಎಬಿ, 26ಎಬಿಸಿ, 27, 28ಎಬಿಸಿ, 29ಎಬಿ, 330, 31ಎಬಿ/1-2-2ಎಬಿ-2ಬಿಸಿ, 32ಎಬಿ, 33, 34ಎಬಿಸಿಡಿಇ, 35ಎಬಿ, 36, 37ಎಬಿ, 38, 39, 40ಎಬಿ, 41ಎಬಿ, 42, 43ಎಬಿ, 47, 48ಎಬಿ, 49ಎಬಿ/1-2ಸಿಡಿಇ, 50ಎಬಿಸಿ, 51, 53ಎಬಿ, 55, 56ಎಬಿಸಿ, 57, 58ಎಬಿ, 59, 60, 61, 62ಎಬಿಸಿಡಿಇಎಫ್ ಜೆ/1-2 ಹೆಚ್ ಐ ಜೆ ಕೆ ಎಲ್ ಎಂ ಎನ್/1-2 ಓ/1-2-ಪಿಕ್ಯೂ ಆರ್ ಎಸ್/1-2-3-4-5-6-7-8,68,69, 70ಎ/1-2.	1.50				

ಉಲ್ಲೇಖ

	91ವಬಿಸಿ, 92, 93, 94, 95, 96, 97ಎ/1-2-ಬಿಸಿ, 98ವಬಿಸಿ/1-2, 99, 10ಎ, 101ವಬಿ, 102ವಬಿ, 103, 104ವಬಿ, 105ಎ/ಎ-ಬಿ, 106, 107, 108, 109, 110, 11ವಬಿ, 112ಎ, 113ವಬಿ, 114ಎ.				
1068	ಇತರೆ ಜಮೀನುಗಳು 114ಸಿಡಿಇ, 115, 116ವಬಿಸಿ, 117, 118ವಬಿ, 119ವಬಿ, 120, 121, 122, 123, 125, 126ಬಿಸಿಡಿ/1-2-ಇ, 127ವಬಿಸಿ, 128, 129ವಬಿ/1-2, 130ವಬಿ, 131ವಬಿ, 132ವಬಿ, 135, 136, 137, 138ವಬಿಸಿಡಿ, 139, 143, 145, 146, 148, 152ವಬಿ, 153, 156, 158ಎಸಿ,160ವಬಿ, 162ಎ/1-2ಬಿ, 163ಎ/ಬಿ-ಬಿ-ಬಿ, 164, 165ವಬಿಸಿಡಿ, 166ಎ/1-2-ಬಿ, 167ವಬಿ, 168ವಬಿಸಿ/1-2-3,169ವಬಿಸಿ/1-2-ಡಿ/1-2,170ವಬಿಸಿಡಿ, 171ವಬಿಸಿಡಿಇಎಫ್ ಜೆ /1-2 ಹೆಚ್, 173ವಬಿಸಿ, 174, 175, 175ಎ/1-2-ಬಿ, 176, 177, 178, 179ವಬಿ, 180, 181ಎಸಿ, 182ವಬಿಸಿಡಿಇ, 183, 184, 185, 186, 187ವಬಿ, 188ವಬಿಸಿಡಿ, 189ವಬಿ, 190, 191ಬಿಸಿ, 192/2-3, 194ವಬಿ, 196ವಬಿಸಿ, 197ವಬಿಸಿಡಿಇ, 198, 199ವಬಿ, 200, 201ವಬಿ, 202ವಬಿ, 203, 204, 205ಎ/1-2-ಬಿ, 206ವಬಿ, 207ವಬಿಸಿ/1-2-ಡಿಇ, 208ವಬಿ, 209ವಬಿ, 211/ಎಬಿ, 212ವಬಿ, 213, 214ವಬಿ, 215ವಬಿಸಿಡಿ, 216ವಬಿಸಿಡಿ, 217,218ವಬಿಸಿಡಿ/1-2-ಇಎಫ್ ಜೆ ಹೆಚ್.	1.50			
1069	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಚಿರತಗುಂಡು				1500
					1700
1070	ಊರಿನ ಪಕ್ಕದ ಜಮೀನುಗಳು 96, 97, 113/4, 134, 135ವಬಿ, 136, 137, 138, 139, 140, 141, 142, 143, 144, 145/1-2, 146/1-2, 147, 148, 149, 150, 151, 152/1-2-3-4-5-6-7-8-9, 153, 154/1-2, 155, 156ಬಿ, 156/1ಎ, 157/2-2-1, 165, 166, 167, 168, 169, 170, 171/ಎ-1-2-3-ಬಿ, 172, 173.	1.30			
1071	ಗ್ರಾಮಕ್ಕೆ ದೂರವಿರುವ ಜಮೀನುಗಳು 174/1, 175, 176, 177, 178, 179, 180, 181, 182, 183, 184ವಬಿ, 185, 186, 187, 188ವಬಿ, 174/2-3-4, 103, 189, 190ವಬಿಸಿಡಿಇಎಫ್, 191/1-2-4-5-6-7-8-9-10, 192ವಬಿ, 199/1-2, 200ವಬಿ/1-2-ಬಿಸಿಡಿಇಎಫ್ ಹೆಚ್/2, 202ಎ, 202ಬಿ, 204ವಬಿಡಿ-ಬಿಸಿ/ಜೆಡಿಇಎಫ್, 205ವಬಿ, 204ವಬಿ/ಬಿಬಿ/ಸಿ-ಡಿ-ಇ-ಎಫ್, 205ವಬಿ, 206, 207, 208, 209, 210ಎ/1-2-3-ಬಿ-ಸಿ-ಡಿ, 212, 213, 214ವಬಿ, 215, 216ಎ/1-ಬಿ, 217, 218, 219, 220, 221, 238ವಬಿಸಿ, 239, 240, 242, 243/1-2, 244, 245/1-2-3-4, 246/1-2-3-4, 247/1-2-3-4-5, 248/1-2ಎ-2ಬಿ-3, 249, 250/2-3-4-5, 251/2-3-4, 253, 254/1-2-3-4-5-6, 255/1-2-3-4, 262/2-3, 257/1-2-3-4, 258/1-3	1.20			
1072	ಇತರೆ ಜಮೀನುಗಳು 1-1-2,2/1-2-3,3/1-2,4/1-2-3,5/1-2-3,6/1-2,7/1-2,8/1-2-3,9/1-2,10/1-2-3-4-5-6,11/1-2,12,13/1-2-3, 14/1-2,15,16/2-3,17/1-2-3,18/2-3-4,19/1,20-1-2-3,21-1-2-3,22-1-2-3,23-1-2,24,25-1-2,26-1-2-3,27-1-2-3-4,28-1-2,29-1,30,31-2,35-1-2-3-4-5,36-1-2-3,37-1-2,38-1-2,39-1-2ಎ-2ಬಿ,40-1-2,41/1-2-3,43/1-2-3,44/1-2-3,45,46ವಬಿ,47,48,49ವಬಿಸಿ,50ವಬಿಸಿ,51ವಬಿಸಿಡಿ, 52ವಬಿಸಿಡಿ,53ವಬಿಸಿ,54ವಬಿಸಿ,55ವಬಿಸಿ,56ವಬಿಸಿ, 57ವಬಿ,58ವಬಿ ,59ವಬಿ,60,61ವಬಿ,62ಎ-2,63/1-2-3-4,64ವಬಿ,65ವಬಿಸಿಡಿ,66,67,68ವಬಿಸಿ,68ಬಿ,69,70ವಬಿ,71,72,73,74,75,76,77,78, 79,80,81,82, 83,84,85,86,87,88,89,90,91ವಬಿ,92ವಬಿ,93,95,96,97,100,101,102ವಬಿ,103ಎ,104,105,106,107, 108, 109,110, 111,112,113,114,115,116,117ವಬಿ,118,119,120,121,122,123, 124,125,126/1-2-3,127,128,129, 130,131,132, 133/1-2-3, 158, 159/1-2, 160, 161, 162, 163, 164.~	1.00			
1073	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

	ಚೌಡಾಸುರ			1500	1700
1074	ತರಿ ಜಮೀನುಗಳು 513, 514, 515ಎಬಿ, 516, 517, 518, 519, 521, 522, 523, 524, 525, 526, 527, 528, 529, 530ಬಿಬಿ, 531ಬಿ, 536, 543, 545, 546, 547, 548, 549, 551, 552, 554, 555, 556, 557, 558, 559ಎಬಿ, 564, 566, 570, 571, 572, 573, 575, 577, 578ಕ್ಕೂ, 579, 581, 583, 584, 582ಎಬಿ, 598, 599, 600, 601, 603ಎಬಿ, 604, 605ಎಬಿ, 607, 608, 609, 610, 614, 615ಬಿಸಿ, 620ಎಬಿ, 624, 625, 611, 602ಎಸಿ, 659, 722, 723, 724, 728, 719, 720ಎ, 725, 897ಸಿ, 898/1-2-3, 891/1-2-3, 892ಎ, 83, 84ಎ, 85, 109ಎಬಿಸಿ, 111ಸಿ, 118ಸಿ, 117ಸಿ, 119ಇ, 117ಬಿಡಿಹೆಚ್, 109ಬಿಇಎಫ್ ಜೆ ಹೆಚ್, 110 ಎಬಿಸಿಡಿಇ, 111ಎಬಿಸಿ, 113, 116ಎ, 117ಬಿಸಿಎಫ್ ಜೆ ಹೆಚ್, 118ಎಬಿಡಿಇಎಫ್ ಜೆ ಹೆಚ್ ಕೆ, 119 ಎಬಿಸಿಡಿಇಎಫ್ ಜೆ ಹೆಚ್ ಐ ಚೆಕೆ ಎಲ್ ಎಂ, 120, 121, 122ಎಬಿ, 123, 124ಎಬಿ, 125, 126, 127, 128, 129, 130ಎ/1-2-3 ಬಿ/1-2, 131, 132, 134ಎಬಿಸಿ, 135, 136ಎಬಿ, 137, 138ಎಬಿ, 139ಎಬಿ, 140, 141, 142, 142ಬಿ, 143, 144 ಎಬಿಸಿಡಿ, 145, 146, 147, 149ಎಬಿ, 150ಎಬಿಸಿ, 151 ಎಬಿಸಿಡಿಇ, 154ಎ, 154ಬಿ/1-2, 157, 158ಎ/1-2ಬಿ, 161ಎಬಿ, 162ಎಬಿ/1-2-3-4-5, 163.	2.00			
1075	ಊರಿನ ಪಕ್ಕದ ಜಮೀನುಗಳು 63ಎ/1-2-3, 65ಎಬಿಸಿಡಿ, 66, 69, 70ಎಬಿ, 71ಬಿ/1-2ಸಿ, 72ಎಬಿ, 73, 74, 75, 76, 78ಎ, 80, 93, 94, 96ಬಿಸಿ, 148, 152, 159, 160ಎ, 170ಎ, 176, 177ಎಬಿ, 203, 206ಎ/3ಬಿ, 221ಸಿ, 308, 312ಎ, 324ಬಿ, 328ಎ, 336, 573, 590ಬಿ, 643.	1.50			
1076	ಗ್ರಾಮಕ್ಕೆ ದೂರವಿರುವ ಜಮೀನುಗಳು 170, 171, 166, 168, 167, 182, 183, 184ಎ, 185, 186, 323, 324, 326, 805, 806, 807, 808, 809, 810, 868, 880, 881, 883, 839, 357/1-2, 363ಎ, 364, 696, 699, 700, 701, 732, 735ಬಿಎ, 736, 740, 771, 773ಎ, 349, 357ಎ/1, 362, 361, 398, 800, 803, 199, 200, 201, 40, 41, 42, 43, 44, 62.	1.30			
1077	ಇತರೆ ಜಮೀನುಗಳು 1ಎಬಿ, 2ಎಬಿ, 4ಎಬಿ/2, 5ಎಬಿಸಿಡಿಇಎಫ್, 6ಎ, 7ಬಿ/1-2, 8ಬಿಸಿ, 9ಎಬಿ/1-2ಸಿಡಿ/1-2, 10ಎಬಿ, 11, 12, 13, 14, 15, 16, 17 ಎಬಿಸಿಡಿಇಎಫ್, 18, 19ಎಬಿ, 20 ಎಬಿಸಿಡಿ, 21ಬಿ, 25ಎಬಿ, 26ಎಬಿ, 27ಇ, 28ಎಬಿ, 29, 30ಎಬಿ, 31ಎಬಿ, 32ಎಬಿ, 33, 34, 35, 36ಎಬಿ, 37, 38 ಎಬಿಸಿಡಿಇಎಫ್ ಜೆ ಹೆಚ್, 39ಎಬಿ, 45ಎಬಿ, 46, 47ಎಬಿಸಿ, 48, 49, 50, 51ಎಬಿ, 52, 53ಎಬಿ, 54, 55ಎಬಿ, 56ಎಬಿ, 57ಎಬಿ, 58ಎಬಿ, 59ಎಬಿಸಿಡಿಇಎಫ್ ಜೆ , 60ಎಬಿ, 61, 63ಬಿಸಿಡಿಇಎಫ್, 64, 68ಎಬಿ, 69ಬಿಸಿ, 77ಸಿಡಿಇ, 78ಬಿಸಿ, 79ಎಬಿ, 81, 82, 85ಎಬಿ, 87, 89ಎಬಿ, 90, 91ಎ/1-2, 91ಬಿ, 92, 95ಎ/1-2ಬಿ/2-ಸಿ, 97ಎಬಿ, 98/1-2, 99, 100ಬಿ, 101/1-2ಎ/1-2-3-2ಬಿ, 104ಬಿ, 105ಎಬಿಸಿ, 106ಎ/1-2-ಬಿಸಿ, 107ಎ, 116ಎ, 117ಎ, 151, 155ಎಬಿ, 156, 157, 160ಬಿ, 164ಎಬಿ, 165, 174ಎಬಿ, 175, 177ಸಿ, 178ಎಬಿ, 179, 180, 181ಎಬಿ/1-2-3, 182ಎಬಿ/1-2, 183ಎಬಿಸಿ, 184, 185ಎ/1-2-3ಬಿ/1-2-3ಬಿ, 186ಎ/1-2-3-4-5-ಬಿ/1, 187, 188ಎಬಿ, 189ಎಬಿಸಿಡಿ, 191 ಎಬಿಸಿಡಿಇಎಫ್, 193, 195ಎಬಿ, 196ಬಿಎಫ್, 197ಎಬಿ, 199ಎಬಿ, 200ಎಬಿ, 201ಎಬಿಸಿಡಿಇ, 202, 205, 206ಎ/1-2-ಬಿ, 207ಎಬಿ/1-2, 208ಎಬಿ, 209ಎ, 211ಎಬಿ, 212, 215ಸಿ, 216ಎಬಿ, 218ಎಸಿ, 219, 220ಎಬಿಸಿ, 221ಎಬಿ, 222, 223ಎಬಿ, 224ಎಸಿ, 225ಎಬಿ, 229, 230, 307/1, 309, 310/ಬಿ, 311ಎಬಿಸಿಡಿಇ, 312ಬಿ, 313, 314, 315, 317, 318, 319/1, 320, 321ಎಬಿಸಿ, 322ಎಬಿ, 322ಡಿಎಫ್ ಜೆ ಹೆಚ್ ಐ ಚೆಕೆ, 328ಎಬಿ, 330, 331, 332, 333, 334, 335ಎಬಿಸಿ/1-2-3, 336, 337, 338 ಎಬಿಸಿಡಿ, 339 ಎಬಿಸಿಡಿ, 340ಎಬಿಸಿ, 341, 342, 343, 344ಎಬಿ, 345ಎಬಿಸಿಡಿ, 346ಎ/1-2-3ಬಿ, 347ಎಬಿಸಿಡಿಇಎಫ್/1-2-3, 348ಎಬಿ, 349ಎಬಿಸಿಡಿ, 354, 357/3, 358, 359ಎಬಿ, 360, 361ಎ/1-ಸಿ, 362ಎಬಿ, 366, 367/2-3, 368ಎಬಿಸಿ, 369, 370, 371ಎಬಿ, 372, 373, 374, 375, 376, 377, 378, 379, 380, 381, 382, 383, 384, 385, 386, 388, 389ಎಬಿ/1-2, 390, 391, 392ಎ, 393ಎ/1-2, 394ಎ/2-3-ಸಿಡಿಜೆ, 395ಬಿಸಿ, 397/2, 398/1-2-3-4-5-7, 399/2,	1.10			

<p>1078</p>	<p>ಇತರೆ ಜಮೀನುಗಳು 408ಎ/1-2, 409, 410, 411ಎಬಿ, 412ಎಬಿ, 414, 415ಎ, 419ಎಬಿ, 420, 421ಎಬಿಸಿಡಿ, 422, 425, 427ಎಬಿಸಿ, 428, 431, 432ಎ, 433ಎ, 434ಎ, 438, 440ಬಿಸಿ, 441, 443ಎಬಿ, 444ಎ, 445ಎಬಿ, 446, 448/2, 450, 452, 453, 454ಎ, 455ಎ/2-3ಬಿಸಿ, 456, 457, 458, 459, 460, 461, 462, 463ಎಬಿಸಿಡಿ, 464ಎಬಿಸಿಡಿ, 466, 467, 468/2, 470/ಎಬಿ, 471, 472ಎಬಿ, 474ಎಸಿ, 475ಎ, 477, 478ಎ, 479ಎಸಿ, 480ಎಬಿ, 482/2, 484ಎಬಿಸಿ, 485 ಎಬಿಸಿಡಿಇ, 486ಎಬಿ, 487, 488, 491, 492, 493, 494, 495, 499ಬಿ, 500, 501, 502ಎ, 505, 506, 507, 509, 510ಎಬಿ, 532ಎಬಿ, 533, 534, 543, 544, 552, 553, 562, 563, 567, 574, 576, 578ಬಿ, 580, 586, 587, 588, 589, 590ಎಬಿ, 592ಎಬಿ, 594, 595, 612, 615, 616, 617, 618, 619, 620ಎಬಿ, 622, 623ಎಬಿ, 624, 628ಎ/1-2-ಬಿಸಿ, 629ಎ/1-2, 630, 631, 632, 633, 636, 637, 638, 639, 640, 641, 642ಎಬಿ, 643, 644ಎಬಿ, 645, 646, 647, 648, 649, 650, 651, 652, 653, 654, 656ಎಬಿಸಿ, 657, 658ಎಬಿ, 660, 661, 662, 663, 664, 665, 666ಎಬಿ, 667, 668, 669, 670, 671, 672, 673ಎಬಿ, 674, 675, 676, 677, 679ಎಬಿಸಿ, 680ಎ/1-2, 681ಬಿ, 682, 683, 684, 685, 686, 687, 688, 689, 690ಎ/1-2-3, 691, 692, 693ಎಬಿ, 694, 695, 696, 702, 703ಎಬಿಸಿಡಿ, 704ಎಬಿ, 705ಎಬಿ, 707ಎಬಿಸಿ, 709ಎಬಿಸಿ, 710, 711, 712, 713, 714, 715, 716, 717ಎಬಿಸಿ, 718ಎಬಿ, 719, 720ಎಬಿ, 721, 722, 726ಎಬಿ, 727, 729, 730, 731, 732, 735ಎಬಿ, 736ಎಬಿ, 737, 738, 739ಎಬಿ, 740, 741, 742, 744 ಎಬಿಸಿಡಿ, 745 ಎಬಿಸಿಡಿ, 746ಎಬಿ, 747, 748ಎಬಿ/1-2, 749, 750, 751, 752ಎಬಿ, 754, 756ಎ/2-ಬಿ/2ಸಿಡಿ/1, 757, 758ಎ/1-2-ಬಿ-ಸಿಡಿಇ, 759ಎಬಿ, 760ಎಬಿಸಿ, 761, 763ಎಬಿ, 764ಎಬಿ, 765, 766, 767, 768ಎ/2ಬಿಸಿ/1-2, 769, 771, 773ಎಬಿಸಿ, 774, 776, 777, 778ಎಬಿ, 779ಎಬಿಸಿ/12-ಬಿ, 780, 781ಎಬಿಸಿ, 782ಎಬಿ,</p>	<p>1.10</p>				
<p>1079</p>	<p>ಇತರೆ ಜಮೀನುಗಳು 783, 784, 785, 786, 787ಎಬಿ, 788, 789ಎಬಿ, 790, 791, 792, 793, 794, 795, 796ಎ/1-ಬಿ-ಬಿ/1ಎ-1ಬಿ-ಬಿ/2-ಸಿಡಿ, 797, 798, 800, 803ಎ/1-2-3-4-5-6ಬಿಸಿಡಿ, 804ಎಬಿಸಿ, 812/1-2, 814, 815ಎಬಿ, 816ಎಬಿಸಿಡಿಇ, 817ಎಬಿಸಿಡಿ, 818ಎಬಿ, 819ಎಬಿ, 820, 821, 822, 823ಎಬಿಸಿ, 824, 826ಎಬಿ, 827, 828, 830, 832ಎಬಿ, 833ಎಬಿ, 834, 836ಎ, 837/1, 838, 839/3, 840, 841, 842, 843ಎಬಿ, 846, 847, 848ಬಿ/1-2-3-4-5, 850ಎ/2ಬಿ, 851, 852ಎಬಿ, 856, 856ಬಿ/2, 861ಬಿಸಿ, 862, 863, 864, 865, 867 ಎಬಿಸಿಡಿ, 868ಸಿಡಿ, 869, 870, 871, 872, 873, 874, 875ಎಬಿ/1-2, 876ಎ/1ಬಿಸಿ, 877, 879, 883ಎ/2ಬಿ, 884, 885ಬಿಸಿ, 886, 887ಎಬಿಸಿ, 888/1-2, 890, 892ಎಬಿ, 893ಎ/1ಎ-ಸಿಡಿ/2, 894ಎಬಿ/1-2, 895, 896, 897ಎ/1-2ಬಿ/1, 901ಎ, 909, 911, 923/2-4, 924/2, 925/1-2-3-4, 926ಎಬಿ/1-2ಸಿ, 927, 928 ಎಬಿಸಿಡಿ, 929ಬಿಡಿ, 930ಎಬಿ, 931 ಎಬಿಸಿಡಿಇ, 932ಎ/1-2ಬಿಸಿ, 933ಎಬಿ, 934ಎಬಿ, 936ಎಬಿ, 937, 939, 940, 941, 942ಎಬಿಸಿ, 943ಎಬಿಸಿ, 944ಬಿಸಿಡಿಇ, 945ಎಸಿ, 946ಬಿ, 947ಎಬಿಸಿ, 948ಎಬಿಸಿ, 949, 951, 952, 953, 954ಎಬಿಸಿ/2-ಡಿಇ, 955, 956ಎಬಿ, 957ಎಬಿ, 958ಎ/2ಎ-2ಬಿಸಿಇಎಫ್, 959ಎಬಿ/1-2-3-5-6-7, 960ಎಬಿಸಿಡಿಇಎಫ್, 962, 963ಎಬಿಸಿ/1-2-ಡಿ/1ಬಿ/ಡಿ/2, 964/2, 966ಎಬಿ/1ಸಿಐಐಎಫ್, 967, 968ಎಬಿ/1-2ಎ-2ಬಿ-2ಸಿ-2ಡಿ-3ಇಸಿ, 970ಎಬಿ/ 1-3, 971ಎಬಿ/1-ಸಿ, 972ಬಿ, 973ಎಬಿ/1-4, 974/1, 975/2, 976/1-2-3, 978/1-2ಎ, 982/2-3, 993/1-2, 984/1-2-3-4, 985/1-3, 988/2, 1004ಎಬಿ, 1005ಬಿ, 1006ಎಬಿ, 1007, 1008/1-2-3, 1010/ಎ-1ಬಿ, 1010/2, 1011/1ಎ-1-2-2ಎ-2ಸಿ-2ಡಿ, 1012/1</p>	<p>1.10</p>				
<p>1080</p>	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	<p>2.00</p>				
	<p>ಚಿರಬಿ</p>				<p>1500</p>	<p>1700</p>

<p>1081</p>	<p>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 84.86.87.88.89.90.92.94.95.97.100.101.102.104.105.107.127.129.130.132.145.146.147.149.151.152.181.182.183.184.185.186.187.225.226.235.238.261.281.284.285.288.289.290.304.308.309.313.316.317.409.418.424. 426.</p>	<p>2.00</p>	<p>2.50 (ಕೂ.ಬಾ)</p>			
<p>1082</p>	<p>ಊರಿನ ಪಕ್ಕದ ಜಮೀನುಗಳು. 159, 160, 161ಎಬಿ, 162ಎಬಿಸಿ, 163ಎಬಿಸಿ, 164ಎಬಿ, 165, 166/1-2, 167ಎಬಿಸಿ, 168, 169ಎಬಿಸಿಡಿ, 170, 171ಎಬಿ, 172, 173ಎಬಿ, 174ಎಬಿಸಿಡಿಇ, 175ಎಬಿಸಿಡಿ, 176/1-2-3-4, 177ಎಬಿ, 178, 179, 180ಎಬಿಸಿ, 188, 189 ಎಬಿಸಿಡಿಇಎಫ್ ಜೆ, 190, 191, 192 ಎಬಿಸಿಡಿಇಎಫ್, 193ಎ/1-2-3-4-5ಬಿ/1-2-ಸಿ, 194ಎ/1-2-ಬಿಸಿಡಿಇ, 195ಎಬಿಸಿಡಿ, 196 ಎಬಿಸಿಡಿ, 197ಎಬಿಸಿ, 198 ಎಬಿಸಿಡಿ, 199ಎಬಿ, 200ಎಬಿ, 201, 202 ಎಬಿಸಿಡಿಇ, 203, 204, 205, 206 ಎಬಿಸಿ/1-2, 207, 208, 209ಎಬಿ, 210, 211ಎಬಿಸಿ, 212, 213ಎಬಿ, 214, 215, 216, 217, 218, 219, 220/1-2, 221ಎಬಿಸಿಡಿಇಎಫ್ ಜೆ, 222, 223ಎಬಿ, 224,227 ಎಬಿಸಿಡಿಇ, 228, 228 ಎಬಿಸಿಡಿಇ, 229 ಎಬಿಸಿಡಿ, 230 ಎಸಿಡಿ, 231ಎಬಿ, 232, 233, 234ಎಬಿಸಿ, 236, 237ಎಬಿ, 238ಎಬಿಸಿ, 240 ಎಬಿಸಿಡಿಇ, 241 ಎಬಿಸಿಡಿ, 242ಎಬಿ, 243, 244ಎಬಿ, 246, 247ಎಬಿ, 248, 249, 250ಎಬಿ, 251 ಎಬಿಸಿಡಿ, 252, 253ಎಬಿಸಿ, 254ಎಬಿಸಿ, 254 ಎಬಿಸಿಡಿಇಎಫ್ ಜೆ, 255ಎಬಿಸಿಡಿ, 256, 257 ಎಬಿಸಿಡಿ, 258, 259ಎಬಿ, 260ಎಬಿಸಿ, 262, 263/1-2-3, 264, 265, 266, 267, 268, 629ಎಬಿ/1-2-3ಸಿ/1-2, 270ಎಬಿ, 271, 272/1-2, 273ಎಬಿ, 274ಎಬಿಸಿ, 275ಎಬಿ, 276ಎಬಿ, 277ಎಬಿ, 278/1-2-3-4-5, 279/1-2-3, 280, 282ಎಬಿಸಿ, 283ಎಬಿಸಿ,286ಎಬಿ, 287ಎಬಿ,291, 292ಎಬಿಸಿ, 293, 294ಎಬಿ, 295, 296, 297ಎ/1-2-ಬಿ/1-2-ಸಿ, 298ಎಬಿಸಿಡಿ, 299, 300ಎಬಿ, 301ಎ/1-2-3-ಬಿಸಿ, 302, 303, 306.</p>	<p>1.20</p>				
<p>1083</p>	<p>ಊರಿನ ಗ್ರಾಮದಲ್ಲೆ ಹಾದು ಹೋಗುವ ಹೆದ್ದಾರಿಗಳ ಜಮೀನುಗಳು 20, 21ಎಬಿ, 22ಎಬಿ, 23, 24ಎಬಿಸಿಡಿ/1-2, 25ಎಬಿ, 26ಎಬಿಸಿ, 27, 28, 29, 30, 32ಎಬಿ, 33ಎ/3-2-1 ಎಬಿಸಿ/1-2, 34ಎಬಿಸಿ, 35ಎಬಿ, 36ಎಬಿ, 37ಎಬಿ, 38, 39, 40ಎಬಿ, 41ಎಬಿಸಿ/1-2, 42ಎಬಿಸಿ, 43, 44ಎ/1-2-3-4-5-6ಬಿ/1-2-3-4-5-6, 45ಎಬಿಸಿಡಿ/1-2-3-4, 46ಎಬಿ, 47ಎ/1-2ಬಿ-ಸಿಡಿಇ, 48ಎಬಿಸಿಡಿಇಎಫ್ ಜೆ, 49 ಎಬಿಸಿಡಿ, 50, 51, 52, 53ಎಬಿ/1-2, 54/1-2, 55ಎಬಿಸಿ, 56ಎಬಿ/1-2, 57ಎಬಿ, 58ಎ/1-2-3-4, 58ಬಿ/1-2, 59 ಎಬಿಸಿಡಿಇಎಫ್ ಜೆ ಹೆಚ್ ಐ ಜೆ, 60ಎಬಿಸಿ, 61ಎ/1-2-ಬಿ, 62, 63, 64, 65ಎಬಿ, 66ಎಬಿ/1-2ಸಿಡಿಇ, 67ಎ/1ಎ-ಬಿ-2-ಬಿ/1-2-ಸಿ, 68ಎಬಿ, 69 ಎಬಿಸಿಡಿ, 70ಎಬಿ/1-2-ಸಿ, 71ಎಬಿ, 72ಎಬಿಸಿ, 72ಡಿಇ, 73, 74ಎಬಿ, 75ಎಬಿ, 76ಎ/1-2, ಬಿ/1-2, 77, 78, 79, 80ಎಬಿ, 81, 82, 83ಎಬಿಸಿ, 85, 91, 93/1-2-3-4, 96, 98, 99, 103ಎಬಿ, 106, 108ಎಬಿ, 109ಎಬಿ, 110, 111, 112ಎಬಿ, 113ಎ/1-2ಬಿಸಿ, 114ಎಬಿಸಿ, 115ಎಬಿ, 116ಎಬಿಸಿ, 117ಎಬಿ, 118ಎಬಿಸಿಡಿಇ, 119ಎಬಿಸಿ, 120ಎಬಿ, 121ಎಬಿಸಿಡಿ, 122, 123ಎಬಿಸಿ, 124ಎಬಿ/1-2, 125, 126, 128ಎಬಿ, 130, 131,133.</p>	<p>1.50</p>				
<p>1084</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 307, 310ಎಬಿ, 311, 312, 314, 315, 318, 319, 320 ಎಬಿಸಿಡಿ, 321, 322, 323, 324ಎಬಿ, 325ಎಬಿ, 326ಎಬಿ, 327, 328 ಎಬಿಸಿಡಿಇಎಫ್ ಜೆ, 329, 330 ಎಬಿಸಿಡಿಇ, 331ಎಬಿಸಿ, 332, 333, 334 ಎಬಿಸಿಡಿಇ, 335, 336, 337, 338, 339ಎಬಿಸಿ, 340, 341, 342, 343ಎಬಿ, 344, 345, 346ಎಬಿ, 347, 348, 349ಎಬಿಸಿ, 350, 351ಎಬಿಸಿ, 352, 353ಎಬಿ, 354 ಎಬಿಸಿಡಿ/1-2-3-ಇಎಫ್, 253 ಎಬಿಸಿಡಿಇಎಫ್/1-2ಜೆ, 356, 357, 358 ಎಬಿಸಿಡಿ, 359, 360, 361ಎಬಿಸಿಡಿ, 362 ಎಬಿಸಿಡಿ, 363, 364, 365ಎಬಿಸಿ, 366, 367, 368 ಎಬಿಸಿಡಿಇ, 369, 370, 371, 372, 373ಎಬಿಸಿ, 374, 375, 376, 377 ಎಬಿಸಿಡಿಇ, 378ಎಬಿಸಿ, 379ಎಬಿಸಿ, 380, 381ಎಬಿಸಿ, 382ಎಬಿಸಿ, 383ಎಬಿಸಿ, 384ಎ/1-2-3ಬಿ, 385ಎಬಿಸಿ, 386, 387, 388ಎಬಿ/1-2-ಸಿಡಿಇ, 389, 390, 391, 392, 393ಎಬಿಸಿಡಿಇ, 394ಎಬಿ, 395ಎಬಿ, 396ಎಬಿ, 397, 398, 399, 400/1-2-2ಬಿ-3ಸಿ, 401, 402, 403, 404, 405ಎಬಿಸಿ, 406, 407, 408/1-2-3, 410, 411, 412, 413ಎಬಿ, 414ಎಬಿಸಿಡಿಇಎಫ್ ಜೆ ಹೆಚ್ ಐ ಜೆ ಕೆ ಎಲ್, 416 ಎಬಿಸಿಡಿಇಎಫ್, 417, 419/1-2-3-4-5,420,</p>	<p>1.00</p>				

	421/1-2-34,423/1-2-3-4-5, 452/1-2-3-4-5-6,427/1-2,428,429,430/1-2, 431, 432/1-2, 433, 434/1-2-3, 435, 436, 437/1-2-3-4-5-6, 438/1-2-34-5-6-7-8-9-10-11-12-13-14, 469/1-2, 440, 441/1-2-3-4-5-6-7-8, 442/1-2, 443/1-2-3-4-5-6-7-8,442/1-2,443/1-2-3-4-5-6-7-8, 444/1 -2,445,446/1-2,447,448/1-2-3-4,449/1-2-3-4,450,451/1-2,453/1-2,454/1-2-3-4,455,456/1-2, 457, 458, 459, 460/1-2.					
1085	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	ಜರ್ಮಲಿ				1500	1700
1086	ಊರಿನ ಪಕ್ಕದ ಜಮೀನುಗಳು. 24, 25, 29, 31, 41, 50, 55, 59, 65, 69, 70, 90, 91, 92, 93, 95, 99	1.50				
1087	ಇತರೆ ಜಮೀನುಗಳು 2, 3, 4, 5, 6, 7, 8, 9, 17, 20, 21, 22, 33, 34, 36, 38, 40, 43, 44, 45, 46, 47, 48, 51, 53, 54, 58, 60, 61, 62, 67, 72, 73, 87, 89, 94, 96, 98, 102, 104, 107, 117, 115, 119, 123, 124, 125, 126, 127, 128, 130, 131, 132, 133, 134, 135, 136, 138, 140, 141, 142, 144, 145, 146, 148, 155, 157, 161, 162, 168, 169, 170, 171, 172, 174, 178, 180, 189, 190, 201, 202, 203, 210, 235, 246, 247, 251, 252, 254, 259, 260, 262, 272, 273, 274, 276, 277, 278, 280,281,282,285,286, 287,288,289,290, 293,294,295,297,298,299,301,302,303,304,305,312,314,318, 319,322,334,336,340,344,345,346,347, 348,350,351,352,353,363,364,10,11,12,13,14, 16,19,23,26,28,39,52,63,68,76,68,80,82,83,84,85,88,100,101,103,105,106,108,110,111,114,115,127,129,154,156,158,160,164,166,167,175,177,181,183,196,199,200,219,234,247,238,239,240,241,242,243,244,245,249,250,253,261,284,309,311,313,316,320,321,325,326, 328, 329, 331, 332, 356, 361, 362, 363.	1.10				
1088	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00	-	-	-	-

	ಜೋಳದ ಕೂಡ್ಡಿಗಿ				1500	2200
1089	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 1.2.3.4.6.7.8.9.10.12.45.47.48.49.50.62.63.64.65.68.	2.00	2.50			
1090	ಊರಿನ ಪಕ್ಕದ ಜಮೀನುಗಳು. 108, 109, 111ಎ/1-2-ಬಿ/1-2, 112, 113, 115, 117ಬಿಸಿಡಿ, 118, 120ಎಬಿ, 121, 122, 123, 125, 127, 128ಎಬಿ, 441, 442, 443ಎಬಿಸಿಡಿಇಎಫ್ ಜಿಹೆಚ್/2-3ಬಿ, 444ಬಿ, 452, 453, 459ಎಬಿ, 460ಎ/1-2, 461ಎ, 462ಬಿ, 463ಎಬಿ, 464ಎಬಿಸಿಡಿಇ, 465ಎಬಿಸಿ2/1, 467 ಎಬಿಸಿಡಿಇ, 694ಬಿ, 695 ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್, 696, 697 ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ, 699, 700, 702, 703, 704ಎಬಿಸಿ, 716ಎಬಿಸಿ, 717ಎಬಿಸಿಡಿ.	1.80				
1091	ಗ್ರಾಮಕ್ಕೆ ದೂರವಿರುವ ಜಮೀನುಗಳು 44ಎಬಿ,52 ಎಬಿಸಿಡಿಇ/2,69ಎ, 214, 215, 217, 219, 220ಬಿಸಿ, 221 ಎಬಿಸಿಡಿ, 222, 227, 328ಎ/2ಬಿ, 330, 339, 340ಎಬಿ, 341, 342, 345ಬಿ, 424, 426/1ಬಿ, 634, 637, 638, 639, 640, 641, 646, 647, 649ಎಬಿ, 650, 706, 711, 781, 790, 795, 796.	1.50				
1092	ಇತರೆ ಜಮೀನುಗಳು 9ಎಬಿಸಿಡಿಇಎಫ್, 13 ಎಬಿಸಿ, 14, 15ಎಬಿಸಿಇ, 20ಎಬಿಸಿ, 21, 22, 23, 24ಎ, 29, 30, 32, 34ಎಬಿ, 36ಎಬಿಸಿ, 37, 38ಎಬಿಸಿ, 39ಎಬಿಸಿ, 40ಎಬಿ, 41ಎಬಿ, 42, 43, 53ಎಬಿ, 54/1-2,	1.20				

	<p>65/1, 69ಬಿಸಿ, 70ಎಬಿ, 71ಎಬಿ, 72, 73, 75ಎ/ ಎಬಿಸಿಡಿ/2ಬಿ, 76, 77, 78ಎಬಿ, 116ಎಬಿ, 117ಎ, 129, 130ಎಬಿ, 169, 170ಬಿ, 171ಎಬಿ, 172ಎಬಿ, 174, 175, 177ಎ, 178ಎಬಿ/2-3ಸಿ, 179ಎಬಿಸಿ, 447, 448, 449, 450, 635, 636, 642, 698, 705, 721 ಎಬಿಸಿಡಿ, 108, 109, 111ಎ/1-2-ಬಿ/1-2, 112, 113, 115, 117ಬಿಸಿಡಿ, 118, 120ಎಬಿ, 121, 122, 123, 125, 126, 127, 12/8ಎಬಿ, 441, 442, 443 ಎಬಿಸಿಡಿಇಎಫ್ ಜಿ ಹೆಚ್/2-3ಐ, 444ಬಿ, 452, 453, 459ಎಬಿಎ/1-2, 461ಎಬಿ, 463ಎಬಿ, 464ಎಬಿಸಿಡಿಇಎಫ್ ಎಕ್ಸ್, 465ಎಬಿಸಿ2/1, 467 ಎಬಿಸಿಡಿಇ, 694ಬಿ, 695ಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್, 696, 697 ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ, 699, 700, 702, 703, 704ಎಬಿಸಿ, 716ಎಬಿಸಿ, 717 ಎಬಿಸಿಡಿ, 16, 17ಎಬಿ, 18, 19ಎಬಿ, 24ಬಿಸಿ, 25, 26ಎಬಿ, 27ಎಬಿ, 28, 31, 55, 56/1-2-3, 57, 58, 59ಎಬಿ, 60, 68ಎಬಿಸಿ, 79ಎ, 80, 81ಎಬಿ, 82, 83ಎಬಿ, 84, 85ಎಬಿ, 86, 87, 88, 89ಎಬಿಸಿ, 90ಎಬಿಸಿ/1-2, 91ಎಬಿ, 92ಎ, 93ಎ, 94ಬಿ, 95/1-3-4, 96ಎಬಿಸಿ/1-3-ಡಿ/1-2, 97ಎಬಿ, 98, 99, 100ಎಬಿಸಿ, 101, 102ಎಬಿ, 103, 104ಎಬಿ, 105/1-2, 106, 107, 110, 131, 133ಎ/1-2-3-4-ಬಿ/1-2ಸಿಡಿ, 134, 136/1, 137ಎಬಿ, 138 ಎಬಿಸಿಡಿ, 139, 140ಎಬಿ, 141ಬಿಎ, 142/1, 144, 145, 146ಎಬಿ/1-2ಸಿ, 147, 148, 149, 150, 151, 152, 153, 154, 155ಎ, 156, 157ಸಿಡಿಇಜೆ/2ಎ-2ಬಿ, 158/2, 159,</p>				
<p>1093</p>	<p>ಇತರೆ ಜಮೀನುಗಳು 160ಎಬಿಸಿಡಿಇಎಫ್, 161 ಎಬಿಸಿಡಿಇಎಫ್ ಜಿ, 162, 163, 164/2-3, 166/1-2, 167 ಎಬಿಸಿಡಿ/1-2-3-5-6, 168, 173ಎಬಿ, 176ಬಿಸಿ, 180, 171ಎ/1-2-ಬಿಸಿ, 182ಎಬಿಸಿ, 183, 184ಎಬಿ, 186ಎಬಿ, 187, 188ಎಬಿ, 189/1-2, 190, 191 ಎಬಿಸಿಡಿ, 192ಎಬಿ, 199ಎ/2-3ಬಿ/2, 194 ಎಬಿಸಿಡಿ/2-3/ಇಎಫ್, 195 ಎಬಿಸಿಡಿ, 196ಎಬಿ, 197ಎಬಿ, 198, 199, 200ಎಬಿಸಿ, 201, 202, 203 ಎಬಿಸಿಡಿಇ/1-2 ಎಫ್ ಜಿ ಹೆಚ್, 205 ಎಬಿಸಿಡಿ, 206, 207ಎಬಿ, 208, 209ಎಬಿ, 210, 211, 212, 213, 216ಎಬಿ, 218, 223ಎಬಿಸಿ, 224, 225, 26, 227ಸಿ, 228, 230ಎ, 231ಎಬಿ, 232 ಎಬಿಸಿಡಿಇ, 233ಎಬಿ, 234, 235ಎಬಿ, 236, 237, 238ಎಬಿ, 240, 241 ಎಬಿಸಿಡಿಇ, 242ಎ, 243ಎಬಿಸಿ, 244ಎಬಿ, 245ಎ, 246, 247, 248, 249, 250ಎಬಿಸಿ, 251ಎಬಿ, 252, 253ಎಬಿ, 254, 255, 256, 257ಎಬಿಸಿಡಿ, 258 ಎಬಿಸಿಡಿ, 259ಎಬಿ, 260, 261ಎಬಿಸಿ, 262ಎಬಿ, 263ಎಬಿ, 264, 265, 266, 267, 268, 269ಎಬಿ, 270, 271, 272ಎಬಿ, 273, 274ಎಬಿಸಿ, 275ಎಬಿ, 276ಎಬಿ, 277ಎಬಿ, 278ಎಬಿಸಿ, 279, 280, 281ಎಬಿ, 282, 283, 284, 285, 286, 287, 288ಎಬಿ, 289, 290, 291, 292, 294, 295, 296, 297ಎಸಿ, 298, 299, 300ಎಬಿ, 301ಎಬಿ, 302, 303, 304ಎಬಿ, 305ಎ/2ಬಿಸಿ, 306, 308ಎಬಿ, 309, 310, 311ಎಬಿ, 312ಎಬಿಸಿ, 313, 314, 315, 316, 317, 318ಬಿ, 319ಎಬಿಸಿಡಿಇಎಫ್, 320 ಎಬಿಸಿಡಿ, 322, 323, 324, 325, 332, 333ಎ, 335, 338ಎಬಿ, 343, 344ಎಬಿ, 346, 347, 348ಎಬಿಸಿ, 349, 350, 351, 352, 353ಎಬಿಸಿ, 354ಬಿ, 357, 358, 359, 360ಎ, 361, 362, 363ಎಬಿಸಿ, 364, 365, 366ಸಿಡಿ, 367, 369, 370, 371ಎಬಿಸಿ, 372ಸಿ, 373, 374ಎಬಿಸಿಡಿಇ, 375 ಎಬಿಸಿ, 376ಎಸಿ, 377, 379, 380, 381ಎಬಿಸಿಡಿಇ, 382ಎಬಿ, 383ಎಬಿಸಿ, 384, 385, 386, 387, 388, 389ಬಿ, 392, 393ಎಬಿ, 394ಎಬಿ, 395ಎಬಿ, 396, 397ಎಬಿಸಿಡಿ, 398, 399, 400, 401ಬಿ, 402ಎಬಿಸಿಡಿಇಎಫ್, 404, 405, 406, 407ಎಬಿ, 408ಎಬಿ, 409, 410, 411, 412, 413ಎಬಿ, 414, 415, 416ಎಸಿಡಿ, 417ಎಸಿ, 418, 419ಸಿ, 420ಎಬಿ, 421, 422ಬಿಸಿ, 423, 425ಎಸಿ, 427ಎ, 429, 430, 431, 432ಸಿಡಿಇಹೆಚ್ ಜಿ, 433ಬಿಸಿಡಿ/1ಎಫ್/1, 434ಡಿ, 435 ಎಬಿಸಿಡಿ, 436, 438, 440, 454ಎಬಿಸಿ, 455ಎಬಿ, 456, 457ಎಬಿ, 458, 467ಎಫ್, 468ಎಬಿ, 470ಎ/1-2ಬಿಸಿ, 471ಎಬಿಸಿ, 476ಎಬಿ, 477, 478, 479, 480, 481ಎಬಿ, 482, 483, 484, 485, 486, 487, 488ಎಬಿಸಿ, 489ಎಬಿ, 490, 491, 492,</p>	<p>1.20</p>			
<p>1094</p>	<p>ಇತರೆ ಜಮೀನುಗಳು 493ಎಬಿ/1-2, 494, 495, 496, 497, 498ಎಬಿ, 499ಎಬಿ, 500, 501ಎಬಿ, 502, 503, 504, 505, 506, 507ಬಿ/1-2, 508ಎಬಿ, 509ಎಬಿ/1-2-3, 510, 511 ಎಬಿಸಿಡಿಇ, 512, 513, 514, 515, 516, 517, 518, 519, 520, 521ಎಬಿಸಿ, 522, 523, 524, 525, 526ಎಬಿ, 527,</p>	<p>1.20</p>			

	<p>528., 529 ಎಬಿಸಿಡಿ, 530 ಎಬಿಸಿಡಿ, 531, 532, 533, 534, 535., 536, 537ಎಬಿಸಿ, 538ಎಬಿ, 540ಎಬಿ, 541, 542, 543, 544, 545, 546, 547, 548ಎಬಿಸಿ, 549ಎ, 550, 551, 552ಎಬಿ, 554ಬಿ, 555, 557ಎಬಿ, 558, 559ಬಿ/1-2, 560, 561, 562, 563, 564, 565ಎಬಿ, 567ಎಬಿಸಿಡಿ, 568ಎ/2ಬಿ/2ಬಿಸಿಡಿ/1-2, 569, 570, 571, 572, 573ಎಬಿ, 574ಎಬಿ, 575, 576, 577, 578, 579, 580ಎಬಿಸಿಡಿ, 581 ಎಬಿಸಿಡಿ/1-2-3-4ಇ, 582, 583ಎಬಿ, 584ಎ/1-2ಬಿ, 585, 586, 587ಎಬಿ/1-2ಸಿ/1-2, 589ಬಿ/1, 590, 591, 592, 593, 594, 595, 596ಎಬಿ, 597, 598, 600, 599, 601, 602, 603ಎಬಿ, 604, 605, 606, 607ಎಬಿ, 608, 609, 610, 611, 612, 613, 614ಎಬಿ, 615, 616, 617ಎಬಿಎ/2, 618ಬಿಸಿ, 619, 620, 621ಎಬಿಸಿ/1-2, 622ಎಬಿಸಿ/1-2, 623ಎಬಿ, 624ಎಬಿ, 625ಎಬಿ, 627ಎಬಿಸಿಡಿ, 628 ಎಬಿಸಿಡಿಇ, 629, 630, 631, 632, 633, 648, 651ಎ, 652, 654, 655, 656, 657, 658, 659, 661ಎಬಿ, 663, 664, 665, 666ಎಬಿಸಿಡಿಇ, 667ಎಬಿಸಿ/1-2-3, 668, 669, 670, 671, 672ಎಬಿ, 673, 674, 675, 676, 677ಎಸಿ, 678, 679ಎಬಿ, 682ಎಬಿಸಿಡಿ, 683, 684, 686, 687, 688ಎಬಿ, 689ಬಿ, 690, 691 ಬಿ, 692, 694ಎಬಿ, 706ಬಿ, 707, 709, 710, 711, 712, 713, 714, 715, 722ಎಬಿ/1-2ಸಿಡಿಇಎಫ್ ಜೆ/1, 723, 724, 725ಎಬಿಸಿ, 726, 728, 730, 732, 734, 735ಎಬಿಸಿ, 736, 737, 738, 739, 740ಎಬಿ/1-2-3, 741, 742, 743ಎಬಿ, 744, 745ಎಬಿ, 746, 747ಎ, 748, 749, 750, 751, 752, 753, 754, 755ಎಬಿಸಿ, 756, 757, 758, 759ಎಬಿ, 760, 761, 762, 763, 764, 766, 767, 768, 770, 771, 772/2, 773, 775ಬಿ, 776, 777, 778, 779ಎಬಿಸಿ, 780, 782ಎಬಿ, 784, 785, 786, 787ಎಬಿಸಿಡಿ, 788, 789ಎಬಿ, 791, 793ಎಬಿ, 797ಎಸಿ, 798ಎಬಿಸಿ, 799ಎಬಿಸಿಡಿಎಫ್ ಜೆಐಕೆ, 800ಎಬಿ, 801, 802, 803ಎಬಿ, 804, 805ಎಬಿ, 806ಎಬಿ/1-2, 807ಎಬಿ, 808ಬಿ, 809, 810, 811.</p>					
1095	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	2.00				

	<p>ಜುಮ್ಮೋಬನಹಳ್ಳಿ</p>				1500	1700
1096	<p>ಊರಿನ ಪಕ್ಕದ ಜಮೀನುಗಳು. 270, 271, 272ಎಬಿ, 273, 274, 275, 276, 277, 278, 279, 280, 281, 282ಎಬಿ, 283ಎ, 284ಎಬಿ, 285, 286, 287, 288ಎಬಿ, 289, 290, 291ಎಬಿ, 292, 293, 294, 295, 296, 297, 298, 299, 300ಎಬಿಸಿ, 301, 302, 303ಎಬಿ/1-2, 304ಎಬಿಸಿ, 305, 306, 307ಎಬಿ, 308, 309, 310, 311, 312ಎ/1ಬಿ, 313, 314, 314 ಎಬಿಸಿಡಿ, 315ಎಬಿಸಿಡಿ, 316, 317, 318ಎಬಿ, 319, 320, 321, 322, 323, 324ಎಬಿ, 325, 326, 327, 328, 329, 330, 331, 332, 333, 334, 335, 336, 337, 338ಎಬಿ, 339, 340ಎಬಿ, 341ಎಬಿ, 342, 343, 344ಎಬಿ, 345, 346, 347ಎಬಿ348ಎಬಿಸಿ, 349ಎಬಿ, 350, 351, 352,353ಎಬಿ, 354, 355ಎಬಿ, 356, 357, 358, 359 ಎಬಿಸಿಡಿಇಎಫ್ ಜೆ ಹೆಚ್ ಐ, 360 ಎಬಿಸಿಡಿಇ, 361 ಎಬಿಸಿಡಿಇ, 362, 363, 364, 365, 366, 367, 368, 369.</p>	1.50				
1097	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 54ಎಬಿಸಿ, 55, 56, 57, 58, 59, 60, 61ಎಬಿ, 62, 63ಎಬಿ, 64ಎಬಿಸಿ, 65ಎ/1-2, 78, 79ಎ/1-ಬಿ/1-2, 79ಸಿ, 80ಎಬಿಸಿ, 81, 82, 83/1-2, 84, 85ಎಬಿ, 86, 87ಎಬಿ, 88, 89ಎಬಿ/1-2, 90, 91, 92, 93, 94ಎಬಿ, 95, 96, 97ಎಬಿ/1-2, 98, 99ಎಬಿ, 100ಎಬಿಸಿ, 101ಎಬಿಸಿಡಿ, 102ಎಬಿ/1-2, 102ಸಿ, 103ಎಬಿಸಿಡಿಇ, 104, 105ಎಬಿ, 106, 107, 108ಎಬಿ, 109ಎಬಿ, 110ಎಬಿಸಿ/1-2, 111 ಎಬಿಸಿಡಿಇಎಫ್ ಜೆ, 112ಎಬಿ, 113 ಎಬಿಸಿಡಿ, 114 ಎಬಿಸಿಡಿಇಎಫ್ ಜೆ, 115, 116, 117, 118, 119 ಎಬಿಸಿ, 120/1-2, 121, 121, 123ಎಬಿ, 124, 126ಎಬಿ/1-2, 127, 128, 129, 130, 131ಎಬಿ, 132, 133, 134, 135, 136, 137ಎಬಿಸಿ, 138ಎಬಿಸಿ, 139ಎಬಿ, 140, 141ಎಬಿ,</p>	1.20				

ಉನ್ನತಿ

	142, 143, 144, 145ಎ/1-2-3-4-ಬಿ, 146, 147ಎಬಿ, 148ಎಸಿ, 149, 150, 151, 154, 155, 156, 157ಎಬಿ, 158, 159, 160, 161, 162, 163, 164, 165ಎಸಿ/1-2ಬಿಡಿ/1-2, 166ಎ/1-2ಬಿ, 167ಎಬಿ, 168, 169, 170ಎಬಿ, 171ಎಬಿ, 172ಎಬಿ/1-2-3-4ಸಿ, 173, 174ಎ, 175 ಎಬಿಸಿಡಿ, 176, 177, 178, 179ಎಬಿ, 180, 181, 182ಎಬಿ, 183ಎಬಿ, 184ಎಬಿಸಿ, 185, 186ಎಬಿ, 187, 188ಎಬಿ, 189ಎಬಿ, 190, 191ಎಬಿ, 192, 193, 193ಬಿ, 194ಎಬಿ, 196ಎ, 197ಎಬಿ, 198, 199, 200ಎಬಿ, 201ಎಬಿಸಿಡಿ/1-2, 202ಎಬಿಸಿಡಿಇಎಫ್/1, 203ಎ/1-2-ಬಿಸಿಡಿಇಎಫ್/1-2-3.					
1098	ಇತರೆ ಜಮೀನುಗಳು 204, 205, 206, 207, 208, 209ಎಬಿ, 210, 211, 212, 213, 214, 215, 216, 217, 218, 219, 220, 221, 222, 223, 224, 225, 226, 227ಎ, 232, 233, 241ಎ, 241ಎಬಿ, 246ಎಬಿ, 247, 248ಎ/1-2-ಬಿ, 249, 250ಎ/1-2-ಬಿ, 251ಎಬಿಸಿ, 252, 253, 254, 255, 256, 257ಎಬಿಸಿ, 258ಎಬಿಸಿ, 259/1-2, 260, 261/1-2, 262ಎ/1-2, 263ಎಬಿಸಿಡಿ/1-2-3-4-5, 264ಎ/1-2-ಬಿ, 265ಎಬಿಸಿಡಿ, 266ಎಬಿ, 267ಎಬಿ, 268, 269ಎ/1-2, 269ಬಿಸಿಡಿಇಎಫ್ ಜೆ ಹೆಚ್ ಐ ಜೆ ಕೆ ಎಲ್ ಎಂ ಎನ್ ಓ ಪಿ ಕ್ಯೂ, 370, 371, 372, 373ಎಬಿ, 374ಎಬಿ, 375ಎಬಿ, 376, 377ಎಬಿ, 378, 379380, 381ಎ, 382, 383, 384, 385, 386, 387, 388, 389, 390, 391, 392, 393, 394, 395, 396, 397/1-2, 398ಎಬಿ, 399ಎಬಿಸಿ, 400/1-2-3, 402ಎಬಿ, 403ಎಬಿ, 404/1-2-3-4, 408/1-2, 406/1-2-3, 407/1-2-3, 408/1-2, 409/1-2, 410/1-2-3, 411/1-2-3-4, 412/1-2-3-4-5.	1.00				
1099	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	ತಿಮ್ಮಲಾಸುರ				1500	1700
1100	ತೆರಿ ಜಮೀನುಗಳು. 304, 305, 306ಎಬಿ, 307, 308, 309ಎ, 310, 312, 313ಎಬಿ, 314ಎಬಿ, 315, 316ಎ, 317ಎ, 318, 319ಎ/2-3, 320, 321ಎ, 322, 323, 324ಎಬಿ, 325, 326, 327, 328, 329ಎಬಿ, 330ಎಬಿ, 331, 332, 333, 336ಬಿ, 337ಎ, 334ಎ, 335, 336ಎಬಿ, 337ಎಬಿ, 338ಎಬಿಸಿ, 340, 341ಎಬಿ, 342, 343ಎಬಿಸಿ, 344, 345, 346, 347ಎಬಿ, 348ಎಬಿಸಿ, 349ಎಬಿ, 350ಎಬಿ, 351, 352, 353, 354ಎ, 355, 356, 357, 358, 359, 360, 361, 362ಎಬಿ, 363, 364ಎಬಿಸಿಡಿ, 365ಎಬಿ, 366ಸಿ/1-2ಎ, 367, 368ಎ/1-2, 369, 370, 371ಎಬಿ, 372, 373, 374, 375, 376, 377, 378, 379, 380, 381, 382, 383, 384, 385, 386, 387, 388, 389, 390, 391, 392ಎಬಿ, 393, 394, 395/1-2, 396/1-2, 397ಎಬಿ, 398 ಎಬಿಸಿಡಿ, 399ಎಬಿ/2-3-4, 400, 401, 402ಎಬಿ, 403ಎಬಿ, 404ಎಬಿ, 405/1-2-3, 406/1-2, 407, 408, 409, 410, 411ಎಬಿ, 412ಎ, 413, 414, 415, 416, 417, 418, 419, 420, 421, 422/1-2-3, 424ಎಬಿ, 425ಎಬಿ, 426ಎಬಿ, 427, 428ಎಬಿ, 429ಎಬಿ, 430, 431, 432ಎಬಿ, 433ಎಬಿ, 434, 435, 436ಎಬಿ, 437, 438, 439ಎಬಿ, 440ಎ/1-2-ಬಿ, 441, 442ಎಬಿಸಿಡಿ/1-2-ಡಿಎಫ್, 443ಎಬಿ, 444, 445ಎಬಿ, 446ಎ/1-ಬಿ/1-2, 447, 448, 449, 450, 451/1-2, 452ಎಬಿ, 453ಬಿ, 454, 455ಎ, 456, 457, 458, 459, 460, 461 462ಎಬಿ, 463, 464, 465ಎಬಿ, 466, 467, 468.	2.00				
1101	ಊರಿನ ಪಕ್ಕದ ಜಮೀನುಗಳು 17ಎಬಿಸಿ, 158ಎಬಿಸಿ, 19ಎಬಿಸಿ, 20ಎಬಿ/2, 21ಎಬಿ, 22, 23ಎಬಿ, 24ಎಬಿ, 25ಎಬಿಸಿ, 26ಎ/ಎ1, 26ಎಬಿ, 27ಎಬಿಸಿ/1-2, 28ಎಬಿಸಿ, 29, 30ಎಬಿಸಿ, 30ಡಿ/1-2, 31ಎಬಿ, 32, 33ಎಬಿ, 31/1, 32ಎಬಿ, 34, 35, 36ಬಿ/1-2, 37, 38, 39, 40, 41, 42, 43, 44, 45, 46.	1.40				
1102	ಗ್ರಾಮಕ್ಕೆ ದೂರವಿರುವ ಜಮೀನುಗಳು 72ಎಬಿಸಿ/1-2, 73, 74ಎಬಿ, 75ಎಬಿಸಿ, 76ಎಬಿಸಿಡಿ, 77ಎಬಿ, 78, 79ಎ/2ಬಿ, 80/1-2, 81/1-2-1, 83/1-2-ಎ, 84, 85/1, 85/1-2, 86, 87, 88, 89, 90, 91, 92, 93, 94, 82/2-3, 83/2, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113/1-2, 114, 115/1-2, 116/1-2, 117/1-2-3, 118/1-2, 119,	1.20				

	120ಎ/1-2ಬಿ/1-2, 212ಎಬಿ/1-2-3, 122, 123ಎಬಿ, 124, 125, 126, 127, 128, 129ಎಬಿ, 130ಎಬಿ, 131, 132ಎ-1-2, 133, 134/1-2, 135, 136, 137, 138ಎಬಿ, 139, 140, 141, 142, 143, 144ಎಬಿ, 145ಎಬಿ, 146, 147ಎ/1-2-3, 148/1-2-3-4-5, 149, 150ಎ, 151, 152ಎಬಿ, 153ಎಬಿ, 154ಎಬಿ, 155, 156ಎಬಿ, 157ಎ/1-2-ಬಿ/1-2, 159, 160, 161, 162, 163, 164ಎಬಿ, 165, 166ಎಬಿ, 167ಎಬಿ, 168, 170ಎಬಿ, 171ಎಬಿ, 172, 173ಬಿ, 173, 174ಎ, 175, 176, 177, 178ಬಿ, 179,180, 181, 182, 183, 184, 185ಎಬಿ, 186ಎ, 187ಎಬಿ/1-2, 188ಎಬಿ/1-2, 189, 190, 191ಎ, 192, 193, 194, 195, 196, 197ಎಬಿ, 198, 199, 200, 201, 202, 203, 204, 205, 206ಎಬಿ/1-2ಬಿ, 208ಎಬಿ, 209ಎಬಿ/1-2, 210ಎ/1-2-ಬಿ, 211ಎ/1-2-3, 212ಎ/1-2, 212ಎ/3-ಬಿ, 213, 214, 215, 216, 217ಎಬಿ, 218, 219, 220, 221ಎ/1-2ಬಿ/1-2-3, 225/1-2-3, 226, 2237, 228, 229, 230, 231, 232, 233, 234, 235, 236, 237, 238, 239, 240ಎಬಿ, 241ಎ/1-2, 242, 243ಎಬಿ, 244, 245, 246ಎಬಿ, 247, 248ಎಬಿ, 248ಎ/1-2-ಬಿ, 249ಎ/1-2, 250ಎಬಿ, 251ಎಬಿ, 252, 253, 254, 255ಎಬಿ, 256ಎಬಿ, 257, 258ಎಬಿ, 259, 260, 261/1-2-3-4-5-6-7-8-9-10-11-12-13-14-15, 262, 263, 264ಎಬಿ, 265ಎಬಿ, 266ಎ/1-2-3-4-5-6-ಬಿ, 267ಎಬಿ, 268ಎ/1-2-3-ಬಿ, 269, 270ಎ, 270ಬಿ/2, 271ಬಿ, 272, 273ಎಬಿ, 274, 275ಬಿ, 276, 277ಎಬಿ, 278ಎಬಿ, 282, 283, 284ಎಬಿ, 285, 286ಎಬಿ, 287, 288ಎ, 289, 290, 291ಎಬಿ, 292ಬಿ, 293ಎಬಿ, 294, 295, 296, 297, 298ಎಬಿ, 299, 300, 301ಎಬಿ, 302, 303.				
1103	ಇತರೆ ಜಮೀನುಗಳು 46ಬಿ, 45ಎಬಿ, 46ಎ/1-2, 46ಎಬಿ/1-2-3-4, 47, 48, 49, 44ಬಿ, 50, 50ಎ/1-2, 51ಬಿ, 52, 53, 56,57,58,59ಎಬಿ,60,61,62,63,64,6556,57,58,59ಎಬಿ,60,61,62,63,64, 65,66,67,68,69ಎಬಿ/12,70,71,72ಎಬಿ/1,73,74ಎಬಿ,75ಎಬಿ, 76ಎಬಿ.	1.00			
1104	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ತ್ರಿಪ್ಲೇಹಳ್ಳಿ			1500	1700
1105	ತರಿ ಜಮೀನುಗಳು. 95/ಎಬಿ, 96/1-2, 97, 98/ಎಬಿ, 99/ಎಬಿ, 100ಎಬಿ, 101-ಎಬಿ, 102, 103, 104, 105, 106, 108/ಎಬಿ, 109/ಎಬಿ, 110/ಎಬಿ, 111/ಎಬಿ/1-2-34, 112, 113/ಎಬಿ, 114/1-2, 116ಎಬಿ, 117, 118, 119/ಎಬಿ, 120, 121, 122ಎಬಿ/1-2, 123, 124, 125, 126, 127/ಎ-1-2ಬಿ/1-2-3, 128ಎಬಿ/1-2.	2.00			
1106	ಊರಿನ ಪಕ್ಕದ ಜಮೀನುಗಳು. 1/ಎ/1-2-ಬಿ, 2, 3ಎಬಿ/1-2-3, 4 ಎಬಿ, 5ಎಬಿ, 6, 7, 8-ಎಬಿ, 9/ಬಿ, 10ಎಬಿ, 11ಎಬಿ, 12, 13ಎಬಿ, 14, 15ಎಬಿ, 16, 17ಎಬಿ-1-2, 18ಎಬಿ/1-2, 19/ಎಬಿ, 20, 21ಎಬಿ, 22, 23, 24, 25, 26, 27, 28, 29, 30, 31/ಎ/1-2-3, 32ಎಬಿ, 33ಎಬಿ, 34ಎಬಿ, 35ಎಬಿ, 36ಎಬಿ, 37, 38, 39/1-2-3, 40, 41, 42, 43, 44, 45, 46, 47, 48, 49, 50, 51, 52, 53, 54, 55, 56/ಎ-1-ಬಿ, 57, 58, 59, 60, 61, 62, 63, 64, 65, 66ಎಬಿ, 67, 69, 70 ಎಬಿ, 71, 72, 73, 74, 75ಎಬಿ, 76, 77, 78ಎಬಿ, 79ಎಬಿ, 80ಎ/1-2-ಬಿ, 81ಎ/1-ಬಿ, 82ಎಬಿ/1-2, 83ಎಬಿ, 84, 85, 86ಬಿ/1-2-3, 87ಎಬಿ, 88ಎಬಿ, 89ಎಬಿ, 90ಎಬಿ/1-ಬಿ, 91, 92, 93/ಎಬಿ, 94.	1.50			
1107	- ಗ್ರಾಮಕ್ಕೆ ದೂರವಿರುವ ಜಮೀನುಗಳು 176ಎಬಿ, 177, 178/ಬಿ, 179, 180ಎ/1-2-ಬಿ, 181, 182/ಎಬಿ, 182ಎ/1-2-ಬಿ, 184ಎಬಿ, 185, 186, 187 ಎಬಿ, 189ಎಬಿ, 190, 191 ಎಬಿ, 191	1.20			

ಉಂಚಿ

	ಎಬಿಸಿಡಿಇಎಫ್ ಜಿ ಹೆಚ್, 192 ಎಬಿಸಿಡಿ, 193ಎಬಿಸಿ, 194ಎಬಿಸಿಡಿ/1-2, 195, 197ಎಬಿಸಿ, 198ಎಬಿಸಿಡಿಇ, 199, 200, 201ಎ, 202, 203ಎಬಿ, 204, 205, 206, 207ಎಬಿ, 208ಎ, 209ಎಬಿ, 210, 211, 212, 213ಎಬಿ/ಬಿ/1-2-ಸಿ, 214ಎಬಿ, 215ಎಬಿ, 216ಎಬಿಸಿ, 217ಎಬಿಸಿ, 218ಎಬಿ, 219ಎಬಿ, 220ಎಬಿಸಿಡಿ, 221, 222 ಎಬಿಸಿಡಿ, 223ಎ/1-2-3-4ಬಿ/1-2-3-4, 224, 225, 225ಎಬಿಸಿಡಿಇ, 226ಎಬಿ, 227ಎ, 228ಬಿ/1-2, 228ಎಬಿ, 229ಎಬಿ, 230ಬಿ, 231ಎ/1-2-3ಬಿ/1-2, 232ಎಬಿ, 233, 234, 235, 236, 237ಬಿ/1-2-3, 238, 239ಎಬಿಸಿ, 240ಎ/1-2-3-ಎಫ್4-ಜಿ1-2-ಜಿ-ಜಿ4-ಜಿ5-ಜಿ6, 241ಎ/1ಇ-1ಬಿ/1-2-3, 242, 242ಎಬಿಸಿಡಿಇ, 243ಎಬಿ/1-2-3-4-5.					
1108	ಇತರೆ ಜಮೀನುಗಳು 128ಬಿ/2-ಸಿ/1-2, 129ಎಬಿ, 130, 131, 133ಎ1/1-2ಎ/2-ಬಿ, 134ಎಬಿ/1, 136, 137ಬಿ, 138ಎಬಿ, 139, 140, 141ಎಬಿಸಿಡಿಇ, 143, 144, 145ಎಬಿ/1-2-3, 146ಎ/1-ಬಿಸಿ, 147, 149, 151/1-2, 153ಎಬಿ/1-2, 154/1-2, 155ಎಬಿಸಿಡಿಇ, 156/ಎಬಿ, 158ಎಬಿ, 159ಎಬಿಸಿಡಿ, 161, 162ಎಬಿ, 163, 164ಎಬಿಸಿ, 165ಎಬಿಸಿ, 166ಎಬಿಸಿಡಿ, 168, 170ಎಬಿಸಿ, 172, 174/1-2, 175ಎಬಿ.	1.20				
1109	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				

	ತೂಲಹಳ್ಳಿ				1500	1700
1110	ಊರಿನ ಪಕ್ಕದ ಜಮೀನುಗಳು 37, 38, 39, 40ಎ/1-2-3ಬಿ/1-2, 41ಎಬಿ/1-2-3-4-ಸಿಡಿಇಎಫ್ ಜಿ ಹೆಚ್ ಐ ಜಿ/1-2-ಕೆ ಎಲ್ ಎಂ./1-2-ಎನ್, 42, 43ಎಬಿ, 44ಎಬಿ, 45, 46ಎ/2ಬಿ, 47, 48, 49ಎಬಿಸಿ/1-2, 50ಎಬಿ, 51ಎ/1-2ಬಿಸಿಡಿ/1-2ಇ, 52, 53, 54ಎಬಿಸಿ/1-2-ಡಿ, 55/1-2-3-ಬಿ, 56, 57, 58, 59, 60, 61, 62, 63ಎಬಿ, 64ಎಬಿ, 65, 66ಜೆಬಿ, 67ಎಬಿ, 68ಎಬಿ, 69, 70, 71, 72, 73, 74ಎಬಿ, 75ಎಬಿ, 76, 77, 78ಎಬಿ, 79, 80ಎಬಿ, 81ಎಬಿ, 82ಎಬಿ, 83ಎಬಿ, 84, 85, 86, 87ಎ/1-2-ಬಿ, 88ಎಬಿಸಿ, 89, 90, 91ಎಬಿ, 92, 93ಎಬಿಸಿ, 94ಎಬಿ/1-2, 95ಎ/ಎ-ಬಿ-2-3ಎ-3ಬಿ-3ಸಿ/ಬಿ, 96, 97ಎ/1-2-ಬಿ, 98ಎಬಿ, 99ಎಬಿ, 100ಎಬಿ, 101, 103ಎಬಿ, 104ಎಬಿ, 105ಎಬಿ, 106ಎಬಿಸಿಡಿ, 107, 108, 109, 110ಎಬಿಸಿ, 111, 112ಬಿ, 111/2, 113ಎಬಿಸಿ/1-2, 181ಎಬಿಸಿಡಿ, 182ಎಬಿಸಿಡಿಇ/1-2-1ಎ-2ಎಬಿ, 182ಎಬಿ, 184ಎಬಿಸಿ, 185, 186/1-2-3-ಡಿ-ಇ-ಎಫ್ -ಜಿ-ಹೆಚ್, 187, 188, 189ಎಬಿಸಿಡಿಇಎಫ್, 190ಎಬಿ/1-2-ಸಿಬಿ/1-2-ಡಿಇ, 191ಎಬಿ/1-2, 192/1-2ಬಿ, 194, 195ಎ/1-2-3ಸಿ/1ಡಿಇ, 196ಎಬಿ, 197ಬಿ, 198ಎಬಿಸಿ/1-2-ಡಿಇ, 189ಎಬಿ, 200ಎ/1ಬಿ/1ಸಿ2ಸಿ/1-ಡಿಇಎಫ್, 201, 202, 203ಬಿಸಿಡಿಇ, 204, 205ಎಬಿಸಿ, 206ಎಬಿ, 207ಎಬಿ, 208, 209, 210, 211, 212ಎಬಿಸಿ, 213ಎಬಿಸಿ, 215ಎಬಿಸಿ, 216ಎಬಿಸಿ, 217ಎಬಿಸಿ, 218ಎಬಿಸಿ, 219ಎ/1-2-ಬಿ2ಸಿ/1ಬಿ/1ಸಿ-ಸಿ/2ಡಿ/1-2, 220ಎಬಿ, 221, 222ಎಬಿ, 223, 224ಬಿಎ/1-2-3ಸಿ/1-2, 225ಎ/1-2-2ಸಿ/2, 241ಎ/1-2-ಬಿ/1-2-ಸಿಡಿ, 242ಎ/1-2-ಬಿ2ಬಿ/1-2, 243ಬಿ/1-2ಸಿ2ಬಿ/3-ಸಿ/1-3, 244ಎ/1-2-ಬಿ/1ಸಿಡಿ, 245, 246, 247ಎ, 248ಎಸಿ/1-2, 249ಎ/1-2-ಬಿಸಿ/2, 250ಸಿ/2, 251ಎ/1-2-3-ಬಿ, 252, 253ಎ, 255ಎಬಿ, 331ಡಿ, 332, 334ಎಬಿ/1-2, 335ಎಬಿ, 336ಎಬಿಸಿ, 337ಎ/1-2, 338ಎಬಿಸಿ, 339ಎ/1-2-ಬಿಸಿಡಿಇ, 341ಎ/1-2-ಸಿ, 341ಎ2-2-ಬಿಸಿ-1-2, 342, 343ಎಬಿ,	1.50				
1111	ಊರಿನ ಪಕ್ಕದ ಜಮೀನುಗಳು 344ಎಬಿ/1, 373, 374ಎಬಿಸಿಡಿ, 375, 590, 591, 592, 593, 594, 595, 596, 597, 598, 599, 600, 602ಎಬಿಸಿಡಿ, 604, 605, 606ಎಬಿ, 608, 609ಎಬಿ, 610ಎಬಿ, 611, 612ಎಬಿಸಿಡಿ, 613ಎಬಿಸಿ, 614, 615ಎಬಿ/1-2, 618, 620, 622/1-2, 623, 624, 625/1-2, 625ಸಿ, 626/1-2, 627, 629, 630, 631, 632, 633, 634/1-2, 635ಎಬಿ, 692, 693ಎಬಿ, 694, 695ಎಬಿ, 697ಎ, 712, 713, 715ಎಬಿ, 716, 717, 718/1-2.719, 720ಎಬಿ, 721, 722ಎಸಿ, 723ಎಬಿಸಿ, 724ಸಿ/1-2-5-7, 726/1-2-3-4, 727/1-3-4, 728/1	1.50				

<p>1112</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 1, 2ಎ/1-2-3-ಬಿಸಿ, 3ಎಬಿ, 4, 5, 6, 7ಎಬಿಸಿ/1-2ಬಿ/1-2ಇಎಫ್, 8ಎ/3-ಬಿ/1, 9ಎಸಿ, 10ಎ/1-2ಬಿ/1-3-ಸಿಡಿ/3ಇ2ಎಫ್, 11, 12, 13ಎ2ಬಿ, 14, 15ಎಬಿಸಿ, 16ಎಬಿ, 17ಎಬಿಸಿಡಿ, 18, 19/1-2-3-4, 20ಎಬಿ, 21ಎಬಿ, 22, 23, 24, 25, 26ಎಬಿಸಿಡಿ, 27ಎಬಿಸಿ, 28ಎಬಿ, 29, 30ಎ/1-2-3-ಬಿ, 31ಎಬಿ, 32, 33, 34/1-2, 35-1-2, 36, 37, 38, 39, 40ಎ/1-2-3-ಬಿ/1-2, 41ಎಬಿ/1-2, 113ಸಿ/ಬಿಸಿ/1ಸಿ-1ಇ-1ಎಫ್-1ಜಿ-1ಹೆಚ್-12-13, 114, 115, 116/1-2-3-3ಸಿ-4, 5, 6, 7, 117, 118/1-2, 119ಎಬಿ/1-2, 120, 121, 122, 123ಎಬಿಸಿಡಿ, 124, 125, 126ಎಬಿಸಿಡಿ, 127ಎಬಿ, 128ಎ/2, 129, 130ಎಬಿ, 131ಎ/1-2-3ಬಿಸಿಡಿಇಎಫ್ ಜಿ, 132ಎಬಿ, 133ಎಬಿಸಿ, 134ಎ/1-2-3-4-5-6ಬಿ, 135, 136ಎಬಿಸಿಡಿಇಎಫ್ ಜಿ ಹೆಚ್ ಐ, 137, 138, 139, 140, 141ಎ/1-2, 142, 143ಎಬಿಸಿಡಿಇ, 145ಎಬಿ, 146ಎಬಿಸಿಡಿ, 147ಎ, 148ಎಬಿಸಿ, 149ಎಬಿ/1-2-3-4-ಸಿ, 150, 151, 152ಎ/1-2-3ಬಿ, 153, 154ಎಬಿ, 155ಎಬಿಸಿಡಿಇ, 156ಎಬಿ, 157ಎಬಿ, 158ಎಬಿಸಿಡಿ, 159ಎಬಿ, 160ಎಬಿಸಿ/1-2-ಡಿಇಎಫ್, 161ಎಬಿಸಿ/1-2-3-4-5ಡಿ, 162ಎಬಿಸಿಡಿ, 163ಎಬಿಸಿಡಿ, 164ಎಬಿಸಿ/1ಎ-1ಬಿ-2ಎಫ್, 165, 167, 168ಎಬಿ/1-2, 169ಎಬಿ, 170ಎ/1-2-3-4-5-6-7-8-9-ಬಿಸಿಡಿಇ, 171ಎಬಿಸಿ, 172, 173ಎಬಿ, 174ಎಬಿ, 175, 176ಎಬಿಸಿ/1-2-3ಡಿಇಎಫ್, 177ಎಬಿ/1-2-3, 178, 179ಎಬಿಡಿ, 180ಎಬಿ, 225ಎಬಿ, 226, 227ಎ/2, 228, 229ಎಬಿ, 230, 231ಎಬಿ/1-2-3-ಸಿಡಿ/1-2-ಇ, 233, 235ಎಬಿಸಿ, 236ಎಬಿಸಿಡಿ, 237ಎಬಿಸಿಡಿಇ, 238ಎ/3-1-ಬಿಸಿಡಿ/1-2-3, 239ಎ/1-2-ಬಿ/1, 240ಬಿ/1-2, 257ಎಬಿಸಿ, 258ಎ/1-2-ಬಿ, 259ಎ/1-2-3-4-ಬಿ/1-2, 260, 262, 262ಸಿ, 263ಎಬಿಸಿ/1-2, 264ಎಬಿ, 265, 266ಎಬಿಸಿ, 267, 268ಎ/1-2-ಬಿಸಿ, 269ಎ/1-2-ಬಿಸಿ, 270ಎಬಿಸಿಡಿ, 272ಎ, 273, 274ಎಬಿಸಿಡಿ/1-2, 275ಎಬಿ, 276ಎಬಿಸಿಡಿ, 277ಎ/1-2-ಬಿ, 278ಎಬಿಸಿಡಿಇ, 279 ಎಬಿಸಿಡಿಇಎಫ್ ಜಿ, 280, 281 ಎಬಿಸಿಡಿ, 282, 283ಎಬಿ, 284, 285ಎಬಿಸಿಡಿಇ/1-2, 286ಎಬಿ, 287ಎಬಿ, 288, 289ಎಬಿಸಿಡಿ, 290ಎಬಿಸಿಡಿ/1-2, 291ಎಬಿ, 292/1-2, 294ಎಬಿ/1-2-ಸಿಡಿ/1-2, 295ಎ-1-2ಬಿ, 296ಎ/1-2-ಬಿ, 297, 298, 299, 300, 301, 302ಎಬಿ,303,304ಎಬಿ,306ಎಬಿಸಿ,308,309ಎಬಿಸಿ,310,311,312ಎಬಿಸಿ,313ಎಬಿ,314,315, 316.</p>	<p>1.50</p>			
<p>1113</p>	<p>ಗ್ರಾಮಕ್ಕೆ ದೂರವಿರುವ ಜಮೀನುಗಳು 317ಎಬಿ, 318ಎ, 319ಎ/1-ಬಿಸಿಡಿ, 320ಎಬಿ, 321ಎಬಿಸಿಡಿ, 322ಎಬಿ, 323ಎಬಿಡಿಇ, 324ಎಸಿ, 325/1-2-3, 326, 327ಎಬಿ, 328, 329ಎ, 330, 331ಎಬಿ/1-2-ಸಿಡಿ, 334ಬಿ/2ಸಿಡಿಇಎಫ್ ಜಿ ಹೆಚ್ , 341ಎಬಿಸಿ, 346ಎಬಿಸಿಡಿಇಎಫ್/1-4ಜಿ ಹವೆಚ್ ಐ/1-2-ಚೆಕೆಎಲ್ ಎಂ. ಎನ್, 347ಎಬಿಸಿ, 349, 350/1-2-3, 351, 352, 353/1-2, 354ಎಬಿ, 355, 356ಎಬಿ, 357, 358ಬಿಸಿ, 359, 360ಎಬಿ/1-2-3, 361, 362, 363, 364, 365ಎಬಿಸಿ, 366ಎಬಿಸಿ, 367, 368ಎಬಿ, 369ಎಬಿ, 370ಎಬಿಸಿ, 371 ಎಬಿಸಿಡಿಇ, 372, 373, 376ಎಬಿ/1-2ಸಿ, 377ಎಬಿ, 378/1-2, 379/1-2-3ಬಿ, 380, 381 ಎಬಿಸಿಡಿ, 382ಎಬಿ, 384ಎ/1-2-ಬಿ, 385/1-2-3-4-5, 386ಎ/1ಬಿಸಿ/1-2, 387ಎ/1-2-ಬಿಸಿಡಿ/1-2-3-4-5, 388ಎಬಿಸಿ/1-2-3-4-5, 389ಎಬಿ, 390ಎಬಿ, 391ಎಬಿಸಿಡಿ/1-2-3-4-5-ಇಎಫ್, 393ಎಬಿಸಿ, 394ಎಬಿಸಿಡಿ, 395ಎ/1-2-ಬಿ, 396ಎಬಿ, 397ಬಿಸಿ/1-2-ಡಿ, 398ಎಬಿಸಿಡಿ/1-2-ಡಿಇಎಫ್/1-2ಜಿಹೆಚ್/1-2, 399, 400ಎ/1-2-ಬಿ, 401ಎಬಿ/ಸಿಡಿಇ, 402ಎಬಿ, 403ಎಬಿ, 404ಎ/1-2-ಬಿಸಿ/1-2-3, 405, 406, 407 ಎಬಿಸಿಡಿ/1-2, 408ಎಬಿಸಿ, 409ಎಬಿಸಿ, 410ಎಬಿ, 411ಎಬಿ, 412ಎಬಿ, 413, 414/1-2, 415, 416, 417, 418, 419, 420 ಎಬಿಸಿಡಿ, 421ಎಬಿ, 422ಎಬಿ, 423ಎಬಿಸಿಡಿ/1-2, 424ಎಬಿ, 425, 426ಎಬಿ, 427ಎಬಿ, 428ಎಬಿ/1-2, 429, 430, 432ಎ/1-2ಬಿ, 433ಎ/1-2-ಬಿ, 434, 435ಎಬಿ/1-2, 436, 437, 438ಎಬಿಸಿ, 439ಎ, 440ಎಬಿ, 441ಎಬಿ, 443, 444ಎಬಿ, 445ಎಬಿ, 446ಎಬಿಸಿಡಿ, 447, 448, 449, 450ಎಬಿ, 451, 452ಎ/1-2-3-4-5-ಬಿ, 453ಎಬಿ, 454ಎಬಿ, 455ಎಬಿ, 456, 457ಎಬಿಸಿ, 458ಎಬಿ, 459ಎಬಿ, 460ಎಬಿಸಿ, 461ಎಬಿ, 462ಎಬಿಸಿ, 463ಎಬಿ, 464ಎಬಿಸಿಡಿ, 465ಎಬಿಸಿಡಿ, 466, 467, 468ಎಬಿ, 469ಎ/1-2-ಬಿಸಿ, 470ಎಬಿ, 471ಎಬಿಸಿ, 472ಎಬಿ, 475ಎಬಿ/1-2, 474ಎಬಿ/1-2-3, 475ಎಬಿ/1-2-3, 476ಎ/1-2-ಬಿಸಿ/1-2, 477ಎಬಿ, 478, 479,</p>	<p>1.50</p>			

	480, 481, 482ಎಬಿ, 483, 484ಎಬಿ/1-2, 485, 486ಎಬಿ, 487ಎಬಿ, 488 ಎಬಿಸಿಡಿ/1-2-ಇ/1-2, 489ಎಬಿ, 490ಎಬಿ, 491, 492/1-2, 493ಎಬಿ, 494, 495, 496ಎಬಿ, 498ಎ/1-2-3ಬಿಸಿ, 496ಎಬಿ, 500ಎಬಿ, 501, 502 ಎಬಿಸಿಡಿ, 503, 504, 505/1-2-ಎ/1-2-ಬಿ/1-2ಸಿಡಿ, 506/1-2, 507, 508, 509ಎಬಿಸಿ, 511ಎಬಿ, 512, 513ಎಬಿಸಿ, 514, 515ಎಬಿ, 516ಎಬಿ, 517ಎಬಿ, 518, 519ಎಬಿ, 520, 521, 522, 523ಎಬಿ, 524, 525, 526ಎಬಿ, 527ಎ/1-2-ಬಿ/1, 528ಎಬಿ, 529ಎಬಿ, 530, 531, 532/1-2, 533ಎ, 533/1-2, 534, 535, 536ಎ/1-2-ಬಿ, 537, 538, 540.				
1114	- ಇತರೆ ಜಮೀನುಗಳು 541/1-2, 542, 543, 544, 545ಎಬಿಸಿ, 546, 547, 548ಎಬಿ, 549, 550, 552, 553, 554ಎ/1-2-3-ಬಿ/1-2, 555, 556, 557ಎ/ಬಿಸಿಡಿಇಎಫ್, 558ಎಬಿಸಿಡಿಇಎಫ್, 559ಎಬಿಸಿ, 560ಎಬಿಸಿಡಿಇಎಫ್, 561ಎಬಿ, 562, 563/1-2, 564/1-2-3, 565/1-2-3, 566, 567, 568/1-2, 569, 570ಎಬಿ, 571, 572, 573, 574ಎಬಿ, 575ಎಬಿ, 576, 577ಬಿ, 578, 579, 580, 581ಎಬಿಸಿಡಿ, 581, 582ಎಬಿಸಿ, 584, 585, 586, 587, 588, 590, 591, 592, 593, 595, 596, 597, 598, 599, 636ಎ, 636, 637, 638, 639, 640ಎಬಿ/1-2, 641ಎಬಿಸಿಡಿಇಎಫ್ ಜಇ, 642 ಎಬಿಸಿಡಿಇಎಫ್ ಜಿ, 643ಎ/1-2-ಬಿ, 644, 646, 647, 648, 650ಎಬಿಸಿಡಿ, 651ಎಬಿಡಿ, 652, 654ಎಬಿಡಿ, 655ಎಬಿಸಿಡಿ, 656ಎಬಿ, 657ಇಇ, 658, 659ಎಬಿ, 660, 661, 662, 663ಎಬಿ/1-2, 664ಎ/1-2-3-4ಬಿ, 666ಎಬಿಸಿ, 667ಎಬಿ/1-2, 668ಎಬಿಸಿಡಿಇಎಫ್, 559/1-2, 670/ಎಬಿ, 671ಎಬಿಸಿ, 672, 673ಎ/1ಬಿ/1-2-3-4-ಸಿಡಿಇಎಫ್ ಜಿ ಹೆಚ್ ಐ, 674, 675ಎಬಿಸಿ, 676ಎಬಿ, 677, 678, 679, 680, 681 ಎಬಿಸಿಡಿಇಎಫ್ ಜಿ, 682ಎಬಿಇ/1-2ಎಫ್ ಜಿ ಹೆಚ್ ಐ, 683ಎಬಿ/1-2, 684, 685, 686 ಎಬಿಸಿಡಿಇ, 687, 688ಎಬಿ, 689, 690, 697ಬಿಸಿಡಿ, 698, 699ಎಬಿಸಿ/1-2-ಡಿ, 700ಎಬಿ, 701, 702, 703, 704, 705, 706ಬಿಸಿಡಿಇ, 707, 708, 709, 711, 728/2-3-4, 729, 730/1-2-3, 731, 732/2-3-4-5-6-7-8, 733.	1.20			
1115	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			

<u>ತುಂಬರಗುದ್ದಿ</u>					1500	1700
1116	ಊರಿನ ಪಕ್ಕದ ಜಮೀನುಗಳು 8/2ಎ-2ಬಿ-2ಸಿ-3, 9, 10, 11/1-2, 16ಬಿ, 25ಬಿ/1ಬಿ-2, 26ಬಿ, 29, 32-2, 33-2, 34ಬಿ, 35ಎಬಿಸಿ, 36/1ಬಿ-2-3-4-5, 37ಎಬಿಸಿ, 38ಎ/1-2-ಬಿಸಿ, 39ಎ/1-2-ಬಿ, 40, 41/ಎಬಿಸಿಡಿಇ, 42ಎಬಿಸಿ, 43, 44, 45/1-2-3, 46ಎಬಿ/1-2, 47, 48ಎಬಿಸಿಡಿ/1-2, 48ಇಎಫ್ ಹೆಚ್ /1-ಬಜೆ ಕೆ ಎಲ್, 57ಡಿ, 58, 59ಎಬಿ, 60, 61, 65ಎಬಿ, 66, 67ಬಿ, 68, 70, 71, 72ಬಿ, 72ಎಬಿ, 73ಎಬಿ, 128ಸಿ, 129ಎಬಿ/1-2-ಸಿ, 130ಎಬಿಸಿಡಿ, 131, 132, 133ಎಬಿ, 134ಎಬಿಸಿಡಿ, 135ಎ/ಬಿಸಿಡಿಎಫ್ ಜಿ ಹೆಚ್, 136ಎಬಿಸಿಡಿಇ, 137ಎ/1-2-3ಬಿಸಿಡಿ, 138ಎಬಿ, 139, 139ಎ/2ಬಿಸಿ/1-2ಡಿ, 140ಎ, 141, 142, 143, 144, 145/ಎಬಿ, 146 ಎಬಿಸಿಡಿ, 147 ಎಬಿಸಿ, 148ಎ/1-2-3ಬಿ/1-2-3, 149ಬಿ, 150ಎ/1-2-3-ಬಿ, 151ಎಬಿ, 152ಎ/1-ಎಬಿಸಿಡಿ, 153ಎ/1ಎ-2-ಬಿಸಿಡಿಇ, 155ಎಬಿಸಿಡಿಇಎಫ್, 156ಎ/1-2-3ಬಿ, 158ಎಬಿ, 159ಎಬಿ/1-2-ಸಿ, 160, 161ಎಬಿ, 162ಎಬಿ, 163, 164ಎಬಿ, 165ಎಬಿ/1-2-3-4-5-ಸಿ, 166, 167ಬಿ, 168, 169, 170ಎಬಿಸಿ, 171/1-2, 172, 173, 174/1-2-3ಬಿಸಿಡಿ, 175ಎಬಿ, 176, 177ಎಬಿ, 178ಎಬಿ, 179ಎಬಿ, 180, 181, 182ಎ/ಎ2-3ಬಿ, 183, 184, 185, 186ಎ/1-2ಬಿಸಿ/1-2-3ಡಿಎಫ್ ಜಿ ಹೆಚ್, 187 ಎಬಿಸಿಡಿ, 188ಡಿ, 189 ಎಬಿಸಿಡಿ, 190 ಎಬಿಸಿ, 191 ಎಬಿಸಿ, 192ಎಬಿಸಿ, 193ಎಬಿ, 194ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್ ಎಂ , 195 ಎಬಿಸಿಡಿಇ, 196 ಎಬಿಸಿಡಿಇಎಫ್ ಜಿ ಹೆಚ್ ಐ ಜೆ, 197ಎಬಿ, 198ಎಬಿಸಿಡಿಇಎಫ್ ಜಿ, 199, 200ಎಬಿಸಿಡಿಇಎಫ್ ಜಿಹೆಚ್ , 202ಎಬಿಸಿ, 203, 204, 205,	1.50				

ಉಲ

	206ವಬಿಸಿ, 207ವಬಿ/1-2ಸಿ, 208ವಬಿಸಿ, 209, 210, 211ವಬಿ/1-2-ಬಿ/5-6-7, 212, 213, 215ವ, 216, 217, 218, 219ವಬಿ/1-2-ಸಿ, 221, 222ವಬಿ, 223, 224, 225, 226, 228ವಬಿಸಿ, 229ವಬಿ/2-ಸಿ, 230ಬಿ/1-2-3-ಸಿ, 231ವಬಿಸಿಡಿಇಎಫ್, 232ವಬಿಸಿ, 233ವ/2-3ವ-3ಬಿ-ಬಿ, 234,235ವಬಿಸಿಡಿ, 236ವಬಿಸಿಡಿಇಎಫ್ ಜಿ, 237 ವಬಿಸಿ, 238ವಬಿ, 239ವಬಿಸಿಡಿಇ, 240ಬಿ/1-2-ಸಿ, 240ವಎಫ್ /1-2-3-ಜಿ, 241 ವಬಿಸಿಡಿಇಎಫ್ ಜಿ ಹೆಚ್ ಐ ಜಿ, 242ವಬಿಸಿ/1-2-3, 243ವಬಿ, 244ವಬಿಸಿ, 245, 246, 247ವ/1-2-ಬಿ/1-2-3-4-ಸಿ/1-2, 249, 250ವಬಿಸಿಡಿ, 251, 252, 253ವ/1-2-ಜಿ, 254ವಬಿಸಿ, 255, 256, 257ವಬಿ, 258, 259, 260ವಸಿ, 261ವ, 262, 263, 264, 265, 266, 267, 268ವಬಿಸಿ, 269ವಬಿಸಿಡಿಇ, 270/1-2-3, 271/1-2, 273, 274, 275/1-2, 276, 277/1-2, 278/1-2-3-4, 279, 280, 281, 282ವ/1-2ಬಿ/1-2-3ವ/1-2-ಎ2ಬಿ, 284, 285, 286, 287, 288ವ/1-2-3-4, 288ಬಿ, 289ವಬಿ/1-2-3, 290, 291, 292, 293ವಬಿ/1-2ಸಿ/1-2, 294ವಬಿ, 295ವಬಿಸಿ, 296ವ/1-2, 297.				
1117	ಇತರೆ ಜಮೀನುಗಳು 49ವಬಿ, 50, 51,52, 53, 54ವಬಿ, 55ವ/1-2-3ಬಿ, 56, 57ವಬಿ, 58, 59ವಬಿ, 60, 61, 65ವಬಿ, 66, 67ಬಿ, 68, 70, 71ವಬಿ, 72ವಬಿ, 73ವಬಿ, 74ವ/1ಬಿಸಿ, 75ವಸಿ, 76ವ/1-2ವ-2ಬಿ-2/2ಬಿ, 77ವಬಿ/1-2-1ಬಿ-1ಸಿ-2ವ-2ಬಿ, 78/1ಬಿ-ಬಿ2-2, 79ಬಿ/1ಬಿ, 82ಬಿ/1ವ-1ಬಿ-1ಸಿ-1ಡಿ-ಬಿ/1-2,86, 87-1-2-4-5, 88/1-2-4-5, 89/1-2-3, 90, 91ವಬಿ, 92, 93, 94, 95/2-3-4, 96/1-4-5-6, 100/1, 101, 102, 103, 104, 105, 106, 107/1-2, 108, 109, 110, 111, 112ವಬಿ, 113, 114, 115, 116, 117, 118ವಬಿ, 119ವಬಿ, 120, 121ವಬಿಸಿ, 122ವಬಿಸಿಡಿ, 123ವಬಿ/1-2, 124ವಬಿ, 125ವಬಿ, 126, 127ವಬಿ/1-2, 128ವಬಿ.	1.20			
1118	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ದೂಪದಹಳ್ಳಿ			1500	1700
1119	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 157.158.159.160.162.163.164.165.166.168.172.173.242.243.247.249.251.381.382.391.392.393.438.440.441.442.443.516.519.520.522.525.526.	2.50	3.00		
1120	ಊರಿನ ಪಕ್ಕದ ಜಮೀನುಗಳು 11,19, 21ಬಿ,26ಬಿ , 27, 30, 37, 40, 49, 50, 53, 57ಬಿ, 65ವ, 69ಬಿ, 70, 72ವ, 72ಬಿ, 74ಬಿ, 82ಡಿಇ, 93ವ/1, 135ವ, 143ವ ,174ಡಿ/1, 177ಬಿ, 190ವ/ಬಿ, 207, 365, 386ಬಿ/2, 387, 389, 391, 393, 394ವ/ವ, 415ಬಿ, 432ವ, 450ಸಿ, 121ಬಿ, 124ವ, 128/2, 129ವ, 132ವ, 282ಬಿ, 286ವಸಿ, 291, 293ವ, 296, 303ವ/1-2, 304ವ, 309ವಬಿ/1, 349ವ/2, 354ವ/ವ, 356, 359ವ, 361ವ, 452ಬಿ, 467/2, 469, 480, 482, 497ಬಿ, 499, 503ವಬಿಸಿ, 504ಇ, 507ವ/1, 509ಬಿ/2, 511ಬಿ, 513ವ, 525ವ, 529ವ, 544ವ, 550, 97, 104ಬಿ, 110, 111ವ/2, 145ಬಿ, 146, 154ಬಿ, 157ವ, 158ಸಿ, 161ಬಿ, 253, 254ವಬಿ, 259ವ, 265, 266, 267, 276ವ, 337, 453, 454ಬಿ, 455ಬಿ, 456, 458ವ, 465ವ, 517, 523, 184, 197, 198, 207, 234, 259.	2.00			
1121	ಗ್ರಾಮಕ್ಕೆ ದೂರವಿರುವ ಜಮೀನುಗಳು 59ವಬಿಡಿಇಎಫ್, 60, 168ವಬಿಸಿ, 372ವಬಿ, 435ವ, 437ವಬಿಸಿ, 373, 374, 376ವ, 377ವಬಿ, 378ವ, 379, 438ವ/2ಬಿ, 438ಬಿ,445ವಬಿ, 446ಬಿಸಿ, 447ವಬಿ, 449ವಬಿ, 450ವ, 312, 313ವಬಿ, 314ವಬಿ, 316ವ, 317ವ/1-2ಬಿಸಿ, 318ವಬಿಸಿ, 319, 320ಬಿಸಿ, 321ವಬಿಸಿ/1-2, 18ವಸಿಡಿ, 19ಬಿ, 179, 180, 181, 182, 183, 187ಸಿ, 199, 200ವಬಿಸಿ, 201, 203ವ, 208ವಸಿ, 209ವ, 210ವಬಿ, 211, 212, 213, 214, 215, 216, 217, 218, 219, 220, 221, 222, 223, 224, 225ವಬಿ, 226ವಬಿ, 227, 228ವಬಿ, 229ವಬಿ, 230, 231, 232ವಬಿ, 233, 236ವ/1-2-3ಬಿ, 237, 239, 241, 244ವ/2ಬಿ, 245ವ, 352ವಡಿಹೆಚ್ , 359ಬಿ, 362ಬಿ, 484ವಬಿ, 485ವಬಿಸಿಡಿಇ, 486ಬಿಸಿಡಿ, 487, 488ವಬಿ, 489ವ, 490ವಬಿ, 491ವಬಿಸಿ/1-2, 492ವಬಿಸಿ, 493/2, 530ಬಿ, 531ವಬಿ, 532, 533ವಬಿ, 534ವಬಿ, 535ವ, 537, 538ಸಿ, 539ವಬಿ, 540ವಸಿಡಿ, 541ಬಿ.	1.60			

<p>1122</p>	<p>ಇತರೆ ಜಮೀನುಗಳು 6, 7ಬಿ/1-2, 8ಎಬಿ, 10ಎ/2-ಬಿ, 12ಎಬಿಸಿ, 13ಎಬಿಸಿ, 14ಬಿ, 16/1-2-3, 18ಎಬಿಸಿಡಿ, 19ಎ/1-2-ಬಿ, 20ಬಿ, 21ಎಸಿ, 22, 23ಎ/1-2-3-4-ಬಿ/1-2-ಬಿಸಿ, 25ಎಬಿ, 26ಎಬಿಸಿ, 28ಬಿಸಿ, 29, 31, 32, 33, 34, 35ಎಬಿ, 38, 39ಎ/1-2ಬಿ/1-2, 41ಎಬಿ, 42ಎಬಿ, 43ಎಬಿ/1, 43, 44ಬಿ, 45ಎಬಿ, 46, 47ಎ/1-ಬಿ/1-2-ಸಿ, 48, 51, 52ಎಬಿ, 54ಎ/1-ಬಿ/1-2, 55, 56ಎಬಿ, 57ಎಬಿ, 58ಎಬಿ, 62ಬಿಸಿ, 64, 65ಎ/1-2,65-2, 66ಇಎಫ್, 67, 68, 69ಎ/1-2, 71ಎಸಿ, 73ಎಬಿ, 75ಎಬಿ, 76ಎ/1-ಬಿಸಿಡಿಇ, 77, 78ಎ/1-2-3-4ಬಿ/1-2-3, 79, 80ಎಬಿ/1ಸಿ, 87/1-2, 89, 91/1-2, 92/1-2-3-4-5-6-7-8-9-10, 93ಎ/2-ಬಿ/2-3, 95, 96/1-2, 133ಎಬಿಸಿಇ, 134, 135ಬಿಸಿ, 136, 137ಎಬಿ, 138/1, 139, 140, 161ಸಿ, 162ಎಬಿ/1-2, 163ಎಬಿ, 164, 174ಎಬಿ/1-2-ಸಿಡಿ/2, 176, 177 ಎಬಿಸಿಡಿಇ/1-2, 185, 187ಎಬಿಸಿ, 188, 189, 190ಎ/1-2, 190ಬಿ, 191, 192, 193ಬಿಡಿ, 203ಬಿ, 204ಎ, 205ಬಿ/2-3, 245ಬಿ, 246, 250ಬಿ, 252ಎಬಿ, 253, 255, 256ಎಬಿ, 269, 270, 271, 272ಎಬಿ, 273ಎಬಿಸಿ, 274ಎಬಿ, 275ಎಬಿಸಿ, 360ಬಿಸಿಡಿ, 363ಎಬಿ, 364, 366, 368, 370ಎಬಿಸಿ, 384ಬಿಸಿಡಿಜಿ, 386ಎಬಿ/3, 388,394ಬಿ, 395ಎಬಿ, 396, 397, 398ಎಬಿಸಿಡಿ/1-2, 399, 400, 403ಎಬಿ, 404, 406, 407ಎಬಿ, 409, 410, 411, 412, 412ಬಿ, 413ಎ/1-2, 414ಎಬಿ, 415ಎಬಿ/1-2-ಬಿಸಿಡಿ, 417ಎಬಿ, 418ಎಬಿ, 419, 420, 421, 422, 423ಎಬಿ, 424, 425ಎಬಿ/1-2-ಸಿಡಿ, 426ಡಿ, 427, 428, 429, 430ಎಬಿಸಿ, 431ಎಬಿ, 432ಬಿ, 433ಎಬಿ, 113ಎಬಿ/1-ಸಿ-2-3ಎ3ಬಿ3ಸಿ3ಡಿ-4-6-7-8ಎ-8ಬಿ, 122ಎ/2ಬಿಸಿ, 123, 124ಎ, 125ಎಬಿ, 126ಎಬಿ, 127ಎ/2-3-ಬಿ, 128/2-3-4-5-6, 129/1-2, 130ಎಬಿಸಿ, 132ಬಿ, 277ಎಬಿ, 278, 279, 280ಎಬಿಸಿ, 281, 282ಎ/1, 284, 285, 286ಎಬಿ,</p>	<p>1.30</p>				
<p>1123</p>	<p>ಇತರೆ ಜಮೀನುಗಳು 287/1-2, 288, 289 ಎಬಿಸಿಡಿಇ/1-2, 290ಬಿ, 292, 293ಬಿ, 294, 295, 297ಎಬಿಸಿ/1, 298ಬಿ/1-2, 308ಬಿಸಿ, 304ಬಿ/1-2, 305ಎಬಿಸಿ, 306ಎಬಿ, 307ಎಬಿ, 308ಎಬಿಸಿ/1-2-ಬಿ/1/2ಇ, 309ಬಿ/2, 310, 321ಬಿ, 322, 323, 324ಬಿಸಿ, 325ಎಬಿ, 326ಎಬಿ, 327ಎಬಿಸಿಡಿ, 328ಎಬಿ, 329, 330ಎಬಿಸಿ, 332/1-2, 333, 334/1, 339ಎಬಿ, 340, 341ಎಬಿ, 342ಎ/2ಬಿ, 343ಎಬಿ, 344ಎಬಿ/1-2, 345, 346ಎಬಿ, 347, 348, 349ಎ/1-ಬಿಸಿ, 350ಎಬಿ, 351ಎಬಿಎಫ್/2ಜಿ, 353, 354ಎ/1ಬಿ, 355/1-2, 357, 358, 359ಬಿ, 360ಬಿಸಿಡಿ, 361ಬಿಸಿ, 362ಎಬಿ, 381, 452ಎ, 465ಬಿ, 473ಸಿ/ಸಿ1-ಸಿ2-ಡಿಇ, 474, 475, 476, 477, 478, 479ಎ-ಬಿಸಿ,481, 483ಎಬಿ, 493/2ಬಿ-2ಸಿ-ಡಿಇ, 495, 496, 497/1-3, 500, 501/1, 502/1-2-3-4, 509ಎಬಿ/ಎ/1ಬಿ, 510ಎಬಿ/2, 511ಎ, 512, 513ಬಿ, 514, 515ಎಬಿಸಿಡಿ, 524, 524 ಎಬಿಸಿಡಿಇ, 527, 528 ಎಬಿಸಿಡಿ, 529ಬಿ, 541ಸಿ, 542ಎ/2ಬಿ, 543ಎಬಿ, 546ಡಿ, 548/1ಎ-2ಬಿ, 549, 551/1-2, 552/1-2, 553, 554, 555, 556, 108ಎಬಿ/2-3, 109ಎಬಿ, 109/2, 111ಬಿ, 136, 137ಎಬಿ, 138/1, 139, 140, 141, 142, 143ಬಿ/1-2, 145ಎ, 147, 148, 149, 150, 152, 153ಬಿ, 154ಎಬಿ, 155ಬಿ/1-2, 156ಬಿ, 161ಎ/1, 252ಬಿ, 257ಎಬಿಸಿ, 258, 259ಬಿ, 260ಎಬಿ, 261ಎಬಿಸಿ, 264, 276ಬಿಸಿಡಿ, 335/1-2, 336, 338 ಎಬಿಸಿಡಿ/1-2, 454ಎ, 45ಎ, 458ಬಿ, 459ಎಬಿಸಿಡಿ, 461, 462ಡಿ/1-2, 642ಬಿ, 464, 470ಎಬಿ, 471, 472, 473ಎಬಿಸಿ/1ಎ, 516ಬಿ, 518ಎಬಿ, 519ಎ/1-2-3-ಬಿ/1, 520ಎಬಿಸಿ, 522ಎಬಿ.</p>	<p>1.30</p>				
<p>1124</p>	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	<p>2.00</p>				

<p><u>ನಾಗಲಾಪುರ</u></p>				<p>1500</p>	<p>1700</p>
<p>1125</p>	<p>ತರಿ ಜಮೀನುಗಳು 302, 120, 119, 121, 295, 296, 298, 233, 169, 170, 235, 38, 101, 117, 121, 129, 160, 161, 162, 168, 169, 174, 189, 217, 218, 222, 229, 248, 255, 272, 287, 302, 324, 326.</p>	<p>2.00</p>			

1126	ಊರಿನ ಪಕ್ಕದ ಜಮೀನುಗಳು 178, 177, 191, 193, 205, 201, 200, 204, 203, 199, 287, 288, 290, 292, 293, 295, 296, 298, 303, 272, 273, 270, 155, 158, 162, 164, 182, 185, 183, 146, 145, 138, 137, 136, 134, 110, 319, 318, 324, 323, 321	1.50				
1127	ಗ್ರಾಮಕ್ಕೆ ದೂರವಿರುವ ಜಮೀನುಗಳು 207, 208, 192, 198, 196, 23, 22, 27, 14, 13, 11, 10, 1, 172, 166, 230, 229, 228, 227, 226, 225, 224, 223, 222, 289, 281, 280, 346, 347, 350, 349, 263, 264, 265, 257, 255, 159, 161, 133, 132, 130, 129, 128, 141, 328, 322, 382, 54, 53, 52, 51, 56, 61, 62, 63, 64, 67, 50, 34, 35, 47, 29, 26, 36, 37, 46, 45, 44, 38, 41, 40, 152, 151, 82, 83, 75, 74, 73, 72, 77, 79, 78, 90, 100, 102, 99, 104, 117, 307, 309, 108, 107, 104, 117, 333, 338, 337.	1.30				
1128	ಇತರೆ ಜಮೀನುಗಳು 3, 4, 5, 8, 9,12, 13, 15, 16, 19, 20, 21, 24, 25, 28, 30, 31, 32, 33, 42, 43, 47, 55, 58, 60, 66, 67, 69, 71, 80, 84, 85, 86, 87, 88, 89, 91, 92, 93, 94, 95, 96, 124, 125, 126, 127, 131, 135, 139, 140, 142, 143, 144, 147, 148, 149, 150, 156, 157, 165, 179, 180, 183, 187, 188, 190, 194, 195, 197, 204, 206, 209, 210, 211, 212, 213, 214, 215, 216, 219, 233, 235, 236, 237, 242, 243, 244, 245, 246, 247, 249, 250, 251, 252, 253, 256, 269, 283, 286, 289, 297, 302, 306, 308, 311, 312, 317, 325, 327, 354, 384, 385, 386, 387.	1.30				
1129	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
ನಾಗರಕಟ್ಟೆ					1500	2000
1130	ಊರಿನ ಪಕ್ಕದ ಜಮೀನುಗಳು 176, 177, 178ಎಬಿಸಿ, 287ಎಬಿ, 288ಎಬಿಸಿ, 289, 300ಎ/1-2-ಎಬಿ/1-2-ಸಿ/1-2-ಬಿ/1-2-3-4, 301ಬಿ/1-2-ಸಿ, 302, 348ಎಬಿಸಿಡಿಇಎಫ್, 349ಬಿಸಿ, 352ಎ, 355, 356ಎಬಿ/1-ಸಿ, 357ಎ, 572, 573, 575ಎಬಿ/1-2-3, 586ಎ, 592, 593, 170, 179, 195, 196ಎಬಿಸಿ/1-2-3-ಸಿ/1-2ಎಫ್/1-2-3, 197ಎಬಿಸಿಡಿ, 198ಎ/1-2-ಬಿ/1-2-3, 199ಎ/1-2-3-4ಬಿ, 200ಎಬಿಸಿ/1-2-ಡಿ/1-2-3-4, 202ಎಬಿಬಿಇಎಫ್ ಜಿ/1-2-ಹೆಚ್ ಐ ಚೆಕೆ, 203ಎಬಿಸಿ/1-2-ಬಿ/1-2, 259ಎ/1-2-3-4-ಬಿಸಿ, 290ಎಬಿ, 292, 293, 297, 298ಬಿ, 310, 328ಬಿ/1-2-ಸಿ/1-2-ಡಿಎಫ್/1-2ಜಿ/ 1-2-ಹೆಚ್ ಐ, /1-2ಕೆ ಎಲ್, 346ಬಿ/2-3-ಸಿಡಿ/1-2-3-4-5-6, 354, 568ಸಿ, 584ಎ, 585ಎಬಿ, 588, 589, 589ಎಬಿಸಿ, 591ಎಬಿಸಿಡಿಇಎಫ್ ಜಿ ಹೆಚ್, 301ಎ, 303, 353, 349ಇ, 350, 351ಎಬಿ, 581.	1.50				
1131	ಗ್ರಾಮಕ್ಕೆ ದೂರವಿರುವ ಜಮೀನುಗಳು 12ಎ, 214ಬಿ, 215, 256ಎ, 257, 264, 257, 452, 453, 325ಎಬಿ, 326ಎ, 331ಎ, 332ಎ/1-2-3-ಬಿ, 345/1ಬಿ-ಸಿ, 493ಬಿಸಿ, 502ಬಿಸಿ, 503ಎಬಿ/1-2, 562ಎಬಿಸಿ, 563ಎಬಿ, 564ಎಬಿಸಿಡಿ, 316, 326ಬಿಸಿಡಿಇಜೆಹೆಚ್ ಐಜೆ, 329, 330, 365ಎಬಿ/1, 398ಎ/1-2-3ಬಿಸಿಡಿ, 399ಎ/1-2-3-4-5-6-7ಬಿ/1-2-ಸಿ,400ಎ/1-2-3-4-5-6ಬಿ/12,494ಎಬಿಸಿಡಿಇ ಎಫ್,495496ಬಿಸಿ,565ಬಿಸಿಡಿಇ,568ಎಬಿ,496ಎ, 565ಎ, 151, 173ಸಿಬಿ, 175ಬಿ, 188ಎಕೆ, 280ಡಿ/2,408ಡಿ,418ಎಬಿ/1,423ಎ,424ಎಬಿ,438ಎ/1,440ಎ,443ಎ/4,432,448,127ಬಿ,137ಬಿ,166,167 ಎ,180,308, 374ಎಬಿ,376,394,411ಸಿ,414ಬಿ/2,415,419ಬಿ,420,421ಎ/1-2,421ಬಿ/2,422ಡಿ/1-3,426ಎ/3,428ಎಬಿ,429ಎ, 436ಬಿ/1, 437/1, 630.	1.30				
1132	ಇತರೆ ಜಮೀನುಗಳು 1ಎಬಿ, 2ಎಬಿಸಿಡಿ, 3, 4, 5,6, 7, 8, 11-1-2, 13ಎಬಿ, 14, 17, 18, 22, 23, 28, 30ಎಬಿಸಿ, 31ಎಬಿ, 55ಎಬಿ/1-2-ಸಿ, 56ಎ/1-2-ಬಿ, 57, 58ಎಬಿ, 59, 61ಎಬಿ, 62, 63ಎಬಿ, 64ಎಬಿ, 65, 68ಎಬಿಸಿ, 72, 73, 74ಎಬಿಸಿ, 76ಎಬಿಸಿ, 77ಎಬಿಸಿಡಿ, 78ಎಬಿ, 79, 80ಎಬಿ, 83ಎಬಿ, 84ಎಬಿ/1-2, 90ಎಬಿ, 91ಎಬಿಸಿ, 93ಎಬಿಸಿ, 95ಎಬಿಸಿ, 104, 105ಎಬಿ, 137ಎ, 141ಎಬಿಸಿಡಿ, 236, 237, 238, 239,	1.30				

	<p>268ಎಬಿ/1-2-ಸಿ, 269ಎಬಿಸಿಡಿ, 315, 320, 333ಎ/1-2-ಬಿ, 336, 337, 338, 339ಎಬಿ, 340ಎಬಿ, 341, 342, 343, 344, 359/2-4, 360ಎಬಿಸಿಡಿ, 361ಎಸಿ, 362ಎ, 401ಎಬಿ, 402ಎಬಿಸಿ, 454, 459ಎಬಿ, 460ಡಿ, 461, 465ಎಬಿ/1-2-3-4-5-6ಸಿ, 466ಎಬಿಸಿ, 467, 475ಎಬಿಸಿ, 480ಎಬಿಸಿಡಿ, 481ಎಬಿ, 482ಎ, 508ಎಬಿಸಿ, 509ಎಬಿಸಿ/1-2, 514, 515, 516, 548, 549, 550ಎಬಿ, 551, 552, 553ಎಬಿ, 556, 557ಎಬಿ, 558ಎಬಿಸಿ, 246ಬಿಸಿ, 251ಎ, 252, 253ಎಬಿ/1-2ಎ-2ಬಿ-2ಸಿ, 256ಬಿ, 258ಎ, 262, 263ಎಬಿ, 265, 266, 267, 317, 318ಎಬಿ, 319, 320, 322ಎಬಿಸಿ, 323, 324, 333ಬಿ, 335, 358ಎಬಿ/1, 361ಬಿ/1-2, 362ಬಿ, 363ಎಬಿಸಿ, 364ಬಿ/2-3, 382ಎಬಿ, 384ಎಬಿಸಿ, 385ಎಬಿ, 386ಎಬಿ/1-2, 387, 388, 389, 397ಎಬಿಸಿ, 403ಬಿಸಿ, 404, 405ಎಬಿಸಿಡಿಇಎಫ್/1-2, 455, 456, 457ಎಬಿ, 458, 460ಎಬಿಸಿ, 462ಎಬಿಬಿಸಿ, 463, 464, 467ಬಿಸಿಡಿ, 473ಸಿ, 474ಎ/1-2-3ಬಿಸಿಡಿಇಎಫ್, 467ಎಬಿಸಿ/1-2, 477ಎಬಿ, 478, 479ಎಬಿಸಿ, 481ಸಿ, 482ಬಿಸಿ, 483, 484, 485, 486, 487ಎಬಿಸಿ, 488ಎಬಿ, 489ಎಬಿ, 490, 491, 492ಬಿಸಿಡಿಇ, 493ಎ, 501, 502ಎ/1ಎ/2-3, 504ಎ/1-2-3-4-5-6-ಬಿಸಿಡಿಎಫ್/1-2-ಬಿ, 505ಎಇ, 506, 507, 510, 511ಎ/1-2-ಬಿ/1-2, 512ಎಬಿ/1-2-ಸಿ, 513ಎಬಿ, 517, 518ಎಬಿಸಿ, 519ಎ/1-2ಬಿಸಿಡಿಇ, 520, 521, 522, 523, 524ಎಬಿಸಿ, 525ಎಬಿ, 526ಎಬಿ, 527ಎಬಿ, 528ಎಬಿಸಿಡಿ, 529ಎಬಿಸಿಡಿಇ, 530, 531ಎಬಿಸಿಡಿಇಎಫ್ ಬಿ, 532ಎಬಿಸಿಡಿಇ, 533, 534ಎಬಿ, 535ಎಬಿ, 536, 537ಎಬಿ, 538ಎಬಿಸಿಡಿಇ, 539ಎಬಿಸಿಡಿಇ, 540ಎಬಿ, 541ಎಬಿಸಿಡಿಇ, 542ಎಬಿ, 543, 544, 545, 546, 547ಎಬಿಸಿ/1-2-ಡಿಇ, 554, 555ಎಬಿ, 559ಎಬಿಸಿಡಿಇಎಜಿ ಹೆಚ್ ಐ,</p>				
1133	<p>ಇತರೆ ಜಮೀನುಗಳು 560ಎಬಿಸಿಡಿಇ, 561, 578ಬಿಸಿ, 579ಎ, 605ಎಬಿ, 606ಎಬಿ, 607ಬಿಸಿಡಿ, 608ಎಬಿಸಿಡಿ, 609, 610ಬಿಸಿ, 611, 612, 613, 614, 615ಬಿ, 616ಬಿ, 617ಎ, 126, 127ಎ, 128, 129, 133ಎ/1ಸಿ/1-2, 134, 138ಸಿ, 143, 145ಎಬಿ, 146ಎಬಿಸಿಡಿ, 147, 148ಎಬಿಸಿ, 149, 150, 152, 153, 155, 156ಎಬಿ, 157ಎಬಿ, 158ಎ/1-2-ಬಿ, 159ಎಬಿ/1-2, 160, 161, 164, 165, 170-1-2-3-4, 171, 172ಎಬಿಸಿಡಿಇ/1-2-ಎಫ್, 173ಎಬಿ, 175, 176ಎಸಿ, 183, 188ಬಿಸಿಡಿಇ/1-2, 201, 204ಬಿ/1-2-ಸಿ/1-2-ಡಿ/1-2-ಇ, 1-2-ಎಫ್/1-2, 206ಎಬಿಸಿಡಿ, 207ಎಬಿ, 208ಎ/1-2, 209ಬಿ, 210ಬಿಸಿ, 212, 254, 258ಬಿ, 272ಎಬಿ, 273, 274ಎಬಿ, 275ಎ/1-2ಬಿ/1-2, 277ಬಿಸಿ/1-2-3, 278ಬಿ, 282, 283,440ಎಬಿ, 441ಎಬಿ, 443ಎ/1-2-ಬಿ, 444, 445, 446ಎ, 449, 135, 136, 139ಎಬಿ, 140ಎಬಿ/1-2, 154ಎಬಿಸಿ, 162, 163ಎಬಿಸಿ, 167ಬಿ, 168ಎಬಿ, 169, 181ಎಬಿಸಿ, 182, 184, 185ಎಬಿ/1-2-3, 186ಎಬಿಸಿಡಿಇಎಫ್, 187ಎ/1-2-ಬಿ/1-2-3-4-ಸಿಡಿ/1-2, 189ಎಬಿ/1-2-3-4ಎಸಿಡಿ/1-2, 190ಎಬಿ/1-2, 191ಎಬಿ, 192ಎಬಿ, 193ಎಬಿ, 194ಎಬಿಸಿಡಿ, 205ಎಬಿಸಿಡಿಇ, 253ಎ, 255, 270, 271ಎಬಿಸಿ, 276ಎ, 279ಎಬಿ, 280, 281, 285, 286ಎಬಿ, 306ಎಬಿ, 307, 364ಎಸಿ, 365ಎಬಿ, 367, 368, 370, 371, 373ಬಿಸಿ, 375-1-2, 377ಎಬಿ, 379ಎಬಿ/1-2, 380ಎ/1-2-3, 390, 391, 392ಎಬಿ, 407ಎಬಿ/1-2-3ಸಿ/1-2-ಡಿ/1-2, 408ಎ/1-2-ಬಿ, 409ಎ/1-2-ಬಿಸಿಡಿ, 411ಎಬಿ, 412ಎಬಿ, 414ಎಬಿ/1, 419ಎಬಿ, 421ಬಿ/1, 422ಎ/1/2ಬಿ/2, 426ಎ/1-2, 429ಬಿಸಿಡಿ, 430-1-3, 431, 432, 433ಎ, 435ಎಬಿ, 536ಎ/1-2-ಬಿ/2, 437/2, 438ಎ/5, 438ಬಿ, 441, 442, 449, 450ಎಬಿ, 451, 494, 495ಎಬಿ, 496ಎಬಿ, 597, 599ಎಬಿ, 622, 623, 625, 626, 642ಬಿ/1-2-3-4, 651ಎಬಿಸಿಡಿಇಎಫ್ ಬಿ ಹೆಚ್/1-2-3-4-ಐಜಿ/1-2-3-4-ಕೆ ಎಲ್ ಎಂ ಎನ್/1-2-3-4-ಓಪಿ.</p>	1.30			
1134	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	2.00			
	<p>ನಾಗೇನಹಳ್ಳಿ</p>			1500	1700
1135	<p>ಊರಿನ ಪಕ್ಕದ ಜಮೀನುಗಳು 17ಎಬಿ, 18, 19, 20, 21, 22, 23ಎಬಿ, 25, 26, 27, 28ಎಬಿಸಿ, 29, 30, 31, 32, 34ಬಿ, 36ಸಿ, 39ಎ, 41ಎಬಿ, 42ಎ/2-ಬಿ/2ಸಿ, 43ಎ, 44ಎಬಿ, 45ಎಬಿ, 46ಎಬಿ, 48, 53, 54, 55, 58, 50ಬಿಸಿಡಿ, 63, 64, 65, 66, 67, 68, 69ಎಬಿ, 70.</p>	1.40			

1136	<p>ಇತರೆ ಜಮೀನುಗಳು 1, 2ಎಬಿಸಿಡಿ, 3, 4, 5-1-3, 7, 8, 9, 10, 11, 12ಎ/1-2ಬಿ/1-2, 13ಎಬಿ, 14, 15, 16, 17, 71, 72, 73-1-2, 74, 75, 76, 77, 78, 79ಎಬಿ, 80ಬಿ, 81, 82 ಎಬಿಸಿ, 83ಎ, 84ಎಬಿ, 85ಎಬಿ, 86ಎಬಿ, 88, 89ಎ, 90ಬಿಸಿ, 91ಎಬಿ, 92ಎಬಿಸಿಡಿಇ, 93, 94, 95ಎಬಿ, 96, 97ಎಬಿ/1-2, 98, 99ಎಬಿಸಿ, 100 ಎಬಿಸಿಡಿಇಎಫ್, 101, 102, 103/1-2-3, 105, 106ಎಬಿ, 107, 108ಎಬಿ, 109ಎಬಿ, 110ಎಬಿ/1-2-3-ಸಿಡಿ, 111ಎಬಿಸಿಡಿ, 112ಎಬಿ, 113, 114, 115, 116, 117ಎಬಿ, 118, 119ಎ/1-2-3-4-5ಬಿ, 120ಎ/1ಎ-1ಬಿ-2-3-4ಬಿ, 121ಎ/ಎ-ಬಿ-ಎ2,-3-4ಬಿ, 122ಎಬಿ, 123, 124, 125, 126, 127, 128, 129ಎಬಿಸಿಡಿ, 130ಎಬಿ, 131, 132, 133, 134ಎಬಿ/1-2, 135ಎಬಿಸಿಡಿ, 136ಎಬಿಸಿ, 137ಎಸಿ, 139ಎಬಿ, 140, 141ಎಬಿ, 142ಎಬಿ, 143ಎಬಿಸಿಡಿಇ, 144ಎಬಿಸಿ, 146, 147ಎ, 148, 149, 150, 150ಡಿಇ, 151, 162ಎಬಿ, 153, 154, 156ಎಬಿ, 157, 159, 160, 161ಎಬಿ, 163, 164ಡಿಇ, 166, 167, 168ಎ, 169ಸಿಡಿ, 173, 174, 175, 176, 176ಬಿ, 177, 178, 179, 180, 181, 182, 183, 184, 185, 186, 187ಎಬಿ, 188ಎಬಿ, 189, 190, 191, 192ಎಬಿ, 193ಎ/1ಎ-2ಬಿ-ಬಿ, 194ಎ/1-2ಬಿ/1-2-3ಬಿ, 195, 196, 197ಎಬಿ, 198ಎಬಿ, 199ಬಿಸಿ, 201ಎ1-2ಬಿ, 202, 203, 204, 205, 206, 207ಎಬಿಸಿಡಿ, 208ಎಬಿಸಿ, 209, 210, 211ಎ/1-2-ಎ, 212ಎಬಿಸಿ/1-2-3-4-5-6-7, 213/1-2-3-4-7, 214ಎಬಿಸಿ, 215, 216ಎಬಿಸಿಡಿ, 217ಬಿ, 218ಎ/2-3ಬಿ, 219/1ಬಿ/3, 220ಎಬಿ, 221, 222, 223, 224ಎ/1-ಬಿ/1-2-3, 225, 227/1-2, 228ಎ, 230, 231, 233, 232, 232ಸಿ, 234ಎಬಿ, 235ಎಬಿ, 236ಎಬಿ, 237ಎಬಿ, 238ಎ, 240, 241, 242, 243ಎಬಿ, 244, 245, 246, 247, 248, 249ಎ/1-2-ಬಿ, 257ಎಬಿ, 251ಬಿ, 253, 254ಎಬಿ, 255ಎಬಿಸಿ, 258, 259, 261ಎಬಿಸಿ, 262, 263, 265, 267, 268ಎ, 269, 270, 274, 275ಎಬಿ, 276, 277ಎಬಿ, 278, 279, 280ಎಬಿ, 282, 283ಬಿ, 284ಎಬಿ, 285ಎಬಿ, 286ಎ, 287, 288ಎಬಿಸಿ, 289, 290ಎಬಿ, 292, 291, 293, 294, 295ಎಬಿ, 296, 297, 298ಎಬಿ, 299, 300, 302, 303, 304, 306, 309ಎ, 310ಎ, 311ಎ/1-2, 313ಎಬಿ, 314ಎ, 315ಎ, 316ಎ, 317ಎ, 317ಬಿಸಿ, 318, 319, 320ಎಬಿ/2, 321ಎ, 322, 324, 325ಎಬಿ, 326, 327, 354ಬಿ.</p>	1.20				
1137	<p>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</p>	2.00				

ನಿಂಬಳಗೇರಿ		1500	1700			
1138	<p>ತರಿ ಜಮೀನುಗಳು 252, 253, 255, 259, 260, 261, 262, 264, 268, 300, 363, 364, 365, 366, 367, 368, 369, 370, 371, 372, 373, 376, 531, 532, 533, 534, 549, 550, 551, 552, 563, 381, 554, 547, 151, 158, 191, 192, 193, 194, 195, 200, 203, 204, 206, 207, 380, 383, 301, 302, 303, 304, 305, 322, 360, 361, 342, 352, 333, 335, 336, 337, 338, 339, 28, 29, 30, 40, 256, 257, 258, 269, 27, 28, 29, 30, 234, 235, 236, 238, 232, 230, 122, 121, 123, 124, 170, 44, 45, 498, 499, 500, 561, 562, 560, 563, 559, 558, 529, 640, 641, 646, 550, 551, 637, 638, 639, 642, 643, 644, 645, 270, 271, 272, 273, 107, 110, 115, 117, 168, 176, 177, 180, 181.</p>	2.00				
1139	<p>ಊರಿನ ಪಕ್ಕದ ಜಮೀನುಗಳು 182, 183, 380, 379, 395, 397, 396, 403, 405, 407, 415, 414, 418, 419, 420, 438, 429, 170, 435, 434, 457, 456, 455, 460, 459, 462, 463, 456, 433, 432, 431, 437, 422,423, 424, 525, 421, 415, 416, 409, 391, 392, 394, 395, 382, 381, 359, 355, 268, 272, 271, 270, 29, 30, 31, 33, 39, 40, 220, 219, 43, 59, 182, 181, 179, 178, 173, 174, 170, 105, 106, 107, 108, 170, 174, 173, 178, 150, 188, 183, 184, 213, 221, 222, 230, 232, 238, 234, 250, 252, 253, 6, 7, 8, 9, 10, 11, 12,</p>	1.80				

ಆರಾಧನೆ

	13, 14, 15, 16, 17, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 54, 55, 56, 57, 58, 59, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150, 151, 152, 153.				
1140	ಇತರೆ ಜಮೀನುಗಳು 281, 282, 283, 284, 285, 286, 287, 288, 289, 290, 291, 292, 293, 294, 295, 296, 297, 298, 299, 300, 301, 302, 303, 304, 305, 306, 307, 308, 309, 310, 311, 312, 313, 314, 315, 316, 317, 318, 319, 320, 321, 322, 323, 324, 325, 326, 327, 328, 329, 330, 331, 332, 333, 334, 335, 336, 337, 338, 339, 340, 341, 342, 343, 344, 345, 346, 347, 348, 349, 350, 351, 352, 353, 354, 355, 356, 357, 358, 359, 360, 361, 362, 363, 364, 365, 366, 367, 368, 369, 370, 371, 372, 373, 374, 375, 376, 377, 378, 379, 380, 381, 382, 383, 384, 385, 386, 387, 388, 389, 390, 391, 392, 393, 394, 395, 396, 397, 398, 399, 400, 401, 402, 403, 404, 405, 406, 407, 408, 409, 410, 411, 412, 413, 414, 415, 416, 417, 418, 419, 420, 421, 422, 423, 424, 425, 426, 427, 428, 429, 430, 431, 432, 433, 434, 435, 436, 437, 438, 439, 440, 441, 442, 443, 444, 445, 446, 447, 448, 449, 450, 451, 452, 453, 454, 455, 456, 457, 458, 459, 460, 461, 462, 463, 464, 465, 466, 467, 468, 469, 470, 471, 472, 473, 474, 475, 476, 477, 478, 479, 480, 481, 482, 483, 484, 485, 486, 487, 488, 489, 490, 491, 492, 493, 494, 495, 496, 497, 498, 499, 500, 501, 502, 503, 504, 505, 506, 507, 508, 509, 510, 511, 512, 513, 514, 515, 516, 517, 518, 519, 520, 521, 522, 523, 524, 525, 526, 527, 528, 529, 530, 531, 532, 533, 534, 535, 536, 537, 538, 539, 540, 541, 542, 543, 544, 545, 546, 547, 548, 549, 550, 551, 552, 553, 554, 555, 556, 557, 558, 559, 560, 561, 562, 563, 564, 565, 566, 567, 568, 569, 570, 571, 572, 573, 574, 575, 576, 577, 578, 579, 580, 581, 582, 583, 584, 585, 586, 587, 588, 589, 590, 591, 592, 593, 594, 595, 596, 597, 598, 599, 600, 601, 602, 603, 604, 605, 606, 607, 608, 609, 610, 611, 612, 613, 614, 615, 616, 617, 618, 619, 620, 621, 622, 623, 624, 625, 626, 627, 628, 629, 630, 631, 632, 633, 634, 635, 636, 637, 638, 639, 640, 641, 642, 643, 644, 645, 646, 647, 648, 649, 650, 651, 652, 653, 654, 655, 656, 657, 658, 659, 660, 661, 662, 663, 664, 665, 666, 667, 668, 669, 670, 671, 672, 673, 674, 675, 676, 677, 678, 679, 680, 681, 682, 683, 684, 685, 686, 687, 688, 689, 690, 691, 692, 693, 694, 695, 696, 697, 698, 699, 700, 701, 702, 703, 704, 705, 706, 707, 708, 709, 710, 711, 712, 713, 714, 715, 716, 717, 718, 719, 720, 721, 722, 723, 724, 725, 726, 727, 728, 729, 730, 731, 732, 733, 734, 735, 736, 737, 738, 739, 740, 741, 742, 743, 744, 745, 746, 747, 748, 749, 750, 751, 752, 753, 754, 755, 756, 757, 758, 759, 760.	1.80			
1141	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಪಾಲಯ್ಯನಕೋಟೆ			1500	1700
1142	ಊರಿನ ಪಕ್ಕದ ಜಮೀನುಗಳು 63, 64, 65ಎ, 67, 68ಎಬಿಸಿಡಿ, 69ಬಿ, 71ಬಿ, 73 ಎಬಿಸಿಡಿಇ, 76, 126ಬಿ, 135ಎಬಿಸಿ, 136ಎಬಿ, 139ಎಬಿ.	1.50			

ಉತ್ತರ

1143	ಗ್ರಾಮಕ್ಕೆ ದೂರವಿರುವ ಜಮೀನುಗಳು 65ಬಿ, 66, 69ಎ, 71, 104ಎ, 726ಎ, 737ಬಿ, 141ಎಬಿ, 143ಎಬಿಸಿ, 145, 146, 147ಎಬಿಸಿ, 148, 149, 151, 152/1, 155, 156ಎ/1-2, 160, 161ಎಬಿ, 162, 163/ಸಿಡಿ, 165ಎಇ, 166ಎಬಿ, 167ಎಬಿ, 170, 172.	1.30				
1144	ಇತರೆ ಜಮೀನುಗಳು 77, 78, 79ಎಬಿ, 80ಎಬಿಸಿಡಿಇಎಫ್, 85ಎಬಿ, 86, 87, 88/2, 89ಎಬಿ, 91ಎಬಿ, 92, 93ಎಬಿಸಿ, 94ಎಬಿಸಿ, 95, 96, 98ಎಬಿಸಿ, 99/1-2, 150ಬಿಸಿಡಿ, 101ಎಬಿಸಿ, 102ಎಬಿ/1ಎ-1ಬಿ-1ಸಿ-ಬಿ/2-3-4, 103ಎ/1ಎ-ಸಿಇಎ/2ಸಿಡಿ, 105 ಎಬಿಸಿಡಿಇಎಫ್ ಜಿ ಹೆಚ್, 106ಎಬಿ, 107 ಎಬಿಸಿಡಿಇ, 109 ಎಬಿಸಿಡಿಇ, 110ಎಬಿ/1-2-ಸಿ/1-2-3ಡಿ/1-2, 111ಎಬಿ, 112ಎಬಿಸಿಡಿ, 113ಎಬಿ, 114ಎಬಿ, 115ಎಬಿ, 116ಎಇಸಿ, 118ಎಬಿ, 119ಎಬಿ, 120, 122ಎಬಿ, 123ಎಬಿ, 125ಎ, 150, 153, 154, 157ಎಬಿ, 158/1-2-3, 159/1-2-3, 163ಎಬಿಸಿ, 168ಎಬಿಸಿ, 169, 173, 174, 175, 176, 178ಎಬಿ.	1.20				
1145	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
ಸೂಚಾರಹಳ್ಳಿ					1500	1700
1146	ತರಿ ಜಮೀನುಗಳು 36, 37, 43ಎಬಿಸಿಡಿಇ, 48ಎಬಿ, 49/1-2, 50ಎಬಿ, 53/1-2, 54/1-2, 55/1-2-3, 56, 57/1-2-3, 58, 59/1-2, 108ಎಬಿ, 11ಎಬಿ, 112ಎಬಿಸಿ, 113ಎಬಿ, 114ಎಬಿ, 115ಎಬಿ, 116, 117, 118, 119/1, 120, 121, 122ಎಬಿ, 123ಎಬಿ, 124, 125, 126ಎಬಿ, 127ಎ/1-2-ಬಿ/1-2, 128ಎಬಿ/1-2, 129, 130ಎ/1-2-3-4, 315, 316, 317, 318, 319/2, 320ಬಿ/1, 321, 322/2ಬಿ/2, 323ಎಬಿ, 324/1-2-3, 325, 326ಎಬಿ, 327, 328, 329ಎಬಿ, 329ಎಬಿಸಿ, 330ಎಬಿ, 331ಎ/1-2-3-ಬಿ/1-2-3-4, 332ಎಬಿ, 333ಎಬಿ/1-2-3, 335ಎ, 380ಹೆಚ್ ಐ ಚೆಕೆ /1-2, 381ಐ ಎಂ ಎನ್/1-2-3-4-ಓ/1-2-3-4, 382ಎ/1-2-3-4-5-6-ಬಿಸಿಡಿ/1-2-ಡಿ, 383ಎ/1ಬಿ ಸಿಡಿಇಎಫ್ ಜಿ ಹೆಚ್ ಐ ಚೆ/1-2-3-4-ಕೆ/1-2-3-4.		2.00			
1147	ಊರಿನ ಪಕ್ಕದ ಜಮೀನುಗಳು 130ಎ/5-6-7-ಬಿಸಿಡಿ, 131ಎ/1-2-3-4-5-6-7-8-9-100-11-ಬಿಸಿಡಿ/1-2, 132/1-2-3-ಬಿಸಿ/1-2, 133ಎಬಿ, 137ಎಬಿ, 135, 136, 137, 138, 147ಎಬಿ, 148ಎಬಿ, 149ಎಬಿಸಿಡಿ, 150ಎಬಿ, 151ಎ/1-2ಬಿಸಿಡಿಇ/1-2, 152, 153, 154ಎಬಿ, 155ಎಬಿಸಿ, 171/1-2, 172, 173, 174, 175, 176, 177, 178, 179ಎಬಿ/1-2-3, 180ಎ/1-2-ಬಿ, 181, 182, 183, 184, 185-1, 372ಸಿ/1-2ಎ-2ಬಿ-ಡಿಇ/1-2, 373ಎಬಿಸಿ, 374ಎಬಿಸಿಡಿ/1-2-3-4-5-6-7-8-9-10-11-12-13-14-15-16 ಇಎಫ್ ಜಿ ಹೆಚ್, 375ಎ/1ಎ-1ಬಿ-1ಸಿ-2ಬಿ/1-2-3-ಸಿಡಿ, 376ಎ/1-2-3ಬಿಸಿ/1-2-3-4, 377ಎಬಿ, 378ಎ/1-2-3-4-5ಬಿಸಿಡಿಇ/1-2, 379ಎ/1-2-3-ಬಿ, 381ಎಬಿಸಿಡಿಇಎಫ್ ಜಿ ಹೆಚ್ ಐಚೆಕೆ ಡಿ/2ಡಿ/1-2, 425ಎಫ್/1-2ಎ-2ಬಿ, 428ಎ/1-2-3ಡಿ/1-2-2ಎ-2ಬಿ-3ಬಿ ಸಿ/2ಎ-2ಸಿ-3 ಡಿ/1-2ಎಫ್/1-2, 229ಎಬಿಸಿ/1ಎ-1ಬಿ-2ಡಿ, 431ಎಬಿ/1-2-ಸಿ/1-2ಡಿಇಎಫ್/1-2-3-ಬಿ/1, 457ಬಿ, 458ಎಬಿ, 459ಎಬಿ, 460ಎ/1-2-3ಬಿಸಿಡಿ, 461, 462ಎ/1-2-ಬಿ, 464, 465ಎ/1-2-ಬಿ, 467, 468, 469, 470, 471, 472, 473, 474, 475, 476, 477, 478, 479, 480, 481, 482, 483, 484/1-2, 485ಎಬಿ, 486ಎಬಿ, 487, 488, 489ಎಬಿ/1-2, 490ಎಬಿ/1-2-3-4, 491, 492ಎಬಿ/1-2, 493, 494, 495, 496, 497ಎಬಿ, 498ಎಬಿ, 499, 500, 501, 503ಎಬಿ, 504ಎಬಿ, 505ಎಬಿಸಿಡಿಇಎಫ್, 506, 507, 508, 509, 510, 511, 512ಎ/1-2-ಬಿ/1-2-3, 513ಎಬಿ, 514, 515, 516, 517, 518ಎಬಿ, 519, 520ಎಬಿ, 521ಎಬಿ, 522ಎಬಿಸಿಡಿ, 523ಎಬಿ, 524, 525ಎಬಿ, 526, 527ಎಬಿ, 528ಎಬಿ, 529, 530, 531ಎಬಿ, 532ಎ.		1.50			
1148	ಗ್ರಾಮದಲ್ಲಿ ಹಾದುಹೋಗುವ ಹೆದ್ದಾರಿಗಳ ಜಮೀನುಗಳು 185-1, 186ಎಬಿ, 180, 190/1-2, 191, 192, 193, 194, 195, 196, 197ಎಬಿಸಿ, 198ಎಬಿ, 199, 200, 201/1-2-3, 202/1-2, 203ಎಬಿ, 204, 205, 206, 207, 208, 209, 210, 211, 212, 213 ಎಬಿಸಿಡಿ, 214, 215ಎಬಿ, 216, 217, 218, 219, 220, 221 ಎಬಿಸಿಡಿ, 222 ಎಬಿಸಿಡಿಇಎಫ್ ಜಿ, 223, 224, 225ಎ/1-2-3-4-5-6-7-8-ಬಿ/1-2-3-		1.50			

	4-5-6-೨/1-2-ಡಿ, 226ಎಬಿ, 227ಎಬಿ, 228, 229ಎಬಿ, 230, 231, 232ಎಬಿ, 233, 234, 235, 236, 237, 238, 239 ಎಬಿಸಿಡಿಇಎಫ್ ಜೆ ಹೆಚ್ , 240, 241, 242ಎಬಿ, 243ಎಬಿ, 244ಎಬಿಸಿ, 245 ಎಬಿಸಿಡಿ, 246ಎ, 278೨, 279ಎಬಿ, 280, 281, 282, 283, 284ಎಬಿ, 285, 286, 287, 288, 289, 290, 291, 292, 293, 294, 295, 296, 297, 298, 299, 300, 301, 302, 303, 304, 305, 306, 307, 308, 309, 310, 311, 312, 313, 314, 342ಬಿ /5ಬಿ/1, 346 ಎಬಿಸಿಡಿ, 346, 347, 348, 349ಎ/1-2-ಬಿ/1-2-3-4-ಸಿಡಿಇಎಫ್/1-2-3-4, 350ಎಬಿಸಿ, 351ಎ/1-2-3-ಬಿ/1-2-3-4-5-ಬಿ/2-3, 353ಎಬಿ, 354, 355ಎ, 355ಸಿ, 356ಎಬಿಸಿ, 357ಎಬಿ/1-2, 358, 359, 360 ಎಬಿಸಿಡಿಇಎಫ್/1-2-3ಬಿ/1-2, 361ಎಬಿಸಿ/1-2-3-ಡಿ, 362ಎ/1-2-ಬಿ/1-2-3-4-5-6-7, 363ಎ/1-2-ಬಿ/2, 365ಎ/1-2-3-4-ಬಿ/1-2-೨/1-2-3-4-5-6-7-8-9, 366ಎಬಿ, 367ಎಬಿಸಿ, 368ಎ, 369ಎ/1-2-3-ಬಿ/೨/1-2-3-4-5ಡಿ, 370ಎಬಿಸಿಡಿ/1-2-3-ಇ, 372ಎಬಿ/1-2-3, 431೨/2ಡಿ/1-2-ಡಿಇಬಿಬಿ/1-2-3-4-ಕೆ/1ಎ-1ಬಿ-2, 432ಎಬಿಸಿ/1-2, 433ಎಬಿಸಿಡಿಇ, 435, 436, 437ಎ/1-2-3ಬಿ, 438, 439ಎಬಿಸಿಡಿಇ, 440ಎಬಿಸಿ, 441, 443ಎಬಿ, 444ಎ, 445ಬಿಎಬಿಸಿಡಿಇ, 446ಎಬಿಸಿ/1-2-ಡಿಇ, 447 ಎಬಿಸಿಡಿ, 448ಎಬಿಸಿ/1-2-3, 449, 450 ಎಬಿಸಿಡಿ, 451ಎಬಿಸಿ, 452ಎಬಿಸಿ, 453ಎಬಿ, 454ಎಬಿ, 455ಎಬಿಸಿಡಿ, 456ಎಬಿ, 457ಎ, 532ಬಿ, 533, 534ಬಿ, 535ಎ/1-2-3-4-5-ಬಿಸಿ, 535, 536, 537ಎಬಿ, 538 ಎಬಿಸಿಡಿಇಎಫ್/1-2-ಜಿ, 540, 541, 542, 543, 544.				
1149	- ಇತರೆ ಜಮೀನುಗಳು 246ಬಿ, 247ಎ/1-2-ಬಿ, 248ಎಬಿ, 249, 250ಎಬಿಸಿಡಿ, 251, 251 ಎಬಿಸಿಡಿಇಎಫ್, 252, 253, 254ಬಿ, 255ಎಬಿ, 256ಎ/1-2-3-6ಬಿ, 257, 258ಎ, 259ಎಬಿ, 260, 261/1-1-2-3ಬಿ/1-2-3, 262ಎಬಿ, 263ಎ/1-2-3-4-5ಬಿ/1-2-3-4-5-6-7, 264ಎಬಿ, 265ಎಬಿಸಿ, 266, 267, 268/1-2, 269/1-2, 269/1-3, 270, 271, 272ಎಬಿ, 273ಎಬಿ, 274, 274ಎಬಿ, 275ಎಬಿ, 276, 277ಎಬಿಸಿ, 278ಎಬಿ, 335ಬಿಸಿಡಿಇಎಫ್, 337ಎಬಿ/1-2, 338ಎಬಿಸಿಡಿ/1-2-3-4ಇಎಫ್ ಜೆ ಹೆಚ್/1-2, 339ಎಬಿಸಿ, 340, 341, 342ಎಬಿ/2-3-4-7-12-13-11-10-9-8-6, 383ಎಲ್ ಎಂ/1-2, 384ಎ/1-2-3ಬಿಸಿಡಿ/1-2-ಡಿ/1-ಎಫ್/1-2ಜಿ, 385, 386ಎಬಿಸಿಡಿಇ, 387 ಎಬಿಸಿಡಿ, 388ಎಬಿ, 389ಎಬಿಸಿ 390 ಎಬಿಸಿಡಿಇಎಫ್, 391ಎಬಿ, 392ಎಬಿ, 393 ಎಬಿಸಿಡಿ, 394ಎಬಿ, 395ಎಬಿಸಿಡಿಇ397ಎಬಿ, 397ಎ/1-2-3ಬಿ, 398 ಎಬಿಸಿಡಿ, 399ಎಬಿ, 400ಎಬಿ, 401, 402, 403, 404ಎಬಿ, 405, 406ಎಬಿಸಿಡಿಇ, 407 ಎಬಿಸಿಡಿಇ, 408, 409 ಎಬಿಸಿಡಿಇಎಫ್ ಜೆ ಹೆಚ್ ಐ ಜೆ ಕೆ ಎಲ್ ಎಂ. ಎನ್ ಓ ಪಿ ಕ್ಯೂ ಆರ್, 410ಎ/1-2-3-4-5-ಬಿ/1-2-3, 411ಎಬಿ, 412ಎಬಿಸಿಡಿ, 413ಎ/1-2-3-4-5ಬಿ, 414ಎಬಿ, 415, 416ಎಬಿಸಿ, 417ಎಬಿ, 418ಎಬಿ, 419ಎಬಿ, 420ಎಬಿ, 421ಎಬಿ/1-2, 422ಎ/1-2-3-ಬಿ/1-2-3-4ಸಿ/1-2, 423, 424ಎಬಿಸಿಡಿ, 425ಎ, 425ಬಿ/1-2-ಸಿಡಿ/1-1.	1.20			
1150	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಬಣವಿಕಲ್			1500	2000
1151	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 25.27.28.29.30.31.32.39.40.42.43.44.46.47.52.55.56.60.117.133.138.139.140.141.142.144.149 .150.151.152.155.158.215.217.242.243.244.246.247.793.794.	2.00	2.50 (ಕೊ.ಬಾ)		
1152	ತರಿ ಜಮೀನುಗಳು 252, 488, 474ಎಬಿಸಿಡಿ, 477, 462, 260, 458, 456ಬಿ/1-2ಸಿ, 364, 365ಸಿಬಿ, 352, 351ಬಿ, 350ಎ, 342, 341, 343ಡಿಇಎಫ್ ಜೆ, 340ಎ, 349ಬಿ/1-2-ಎ/2, 317ಎಬಿ, 311, 310ಎಬಿ/6ಬಿ, 310ಬಿ/5ಬಿ-5ಎ-4-3-2-1-ಎ/1-2, 307ಇ, 293ಬಿಎ/2ಸಿ/2, 291ಇಡಿ, 284, 291ಸಿ, 290ಎಫ್ ಇಎಬಿ, 289ಇ/5ಸಿ/4-3ಬಿ, 286ಬಿ/1-2ಎ, 284ಇ, 254ಬಿ, 252ಎಬಿಸಿಡಿಇಎಫ್ ಜೆಹೆಚ್, 187ಎ/2, 190, 195,193ಎ/1-2, 807, 808/1-2, 445, 446ಬಿ, 447ಎಬಿ, 448, 449ಎ/1-2ಬಿ-1-		2.00		

	<p>2-3-4, 454, 455,498, 500, 501, 502, 504, 503, 505, 506, 511, 242, 243ವಬಿಸಿ/2, 244ಬಿ/1-2, 247ವಬಿಸಿ, 119,144ಸಿ/2, 134, 13ಬಿ, 134, 136,62ಎ/1-2-3-4, 66, 67, 302ವಬಿಸಿಡಿಎಫ್, 304, 306ಎ1-2-ಬಿ, 307ವಬಿಸಿಇ, 309ಎ, 432, 433ವಬಿಸಿ/1-2, 434ಎಬಿಜೆಹೆಚ್, 524ಸಿಡಿ, 525, 526ವಬಿಸಿ, 521, 540/1-2, 453, 551ಎಫ್ ಜಿ, 554, 557, 711, 714, 715, 716ವಬಿಸಿ, 417ವಬಿಸಿಡಿಎಫ್ ಜಿ ಹೆಚ್ ಐ, 718ಎಬಿ, 719ವಬಿಸಿಡಿ, 720, 722ಬಿಸಿಡಿಇಎಫ್ ಜಿ, 723, 724, 725ವಬಿಸಿ, 727ವಬಿಸಿಡಿ, 783ವಬಿಸಿ, 784, 786ಎ/2ಸಿ, 782ಎಬಿ, 779ಬಿಎ, 775, 774, 773ಬಿ, 236ಎಬಿ, 237ಎ/2ಬಿ, 239ಎ/1-3-ಬಿ -ಸಿಡಿಇ, 280, 241ವಬಿಸಿ/1-ಬಿಸಿ-4-2-2, 264, 213ಬಿ, 215ಎ/1-2-ಬಿಸಿ, 217ಎ/1-2-ಬಿಸಿಡಿ, 224, 225, 226, 227, 230ಎಬಿ, 231ವಬಿಸಿ, 245ಎ/1-2-ಬಿ,255, 254ಬಿ, 256, 257ಎಬಿ/1ಸಿ, 258, 259ಎಬಿ, 260, 261, 262, 722ಸಿಬಿಇಎಫ್ ಜಿ, 723, 725ಸಿ, 726ಎಬಿ, 434ಇಎಫ್ ಜಿ ಐ, 544, 545ಎಇಸಿಇ, 546, 547ಬಿಸಿ, 560ಎಬಿಸಿ, 561ಎಬಿಇ, 565, 20, 134, 145ಎಬಿ, 153, 165, 166ಬಿ/ಎಫ್ ಇ, 204ಇ, 205ಓ, 207ಎಬಿ, 208ಬಿ, 210, 211,226.. 227, 237/1-3, 299/ಬಿ, 299ಎಬಿ, 292ಎಬಿ, 293ಎ/2ಬಿ, 298, 317ಬಿ, 319ಬಿ, 321ಎಬಿ, 437, 441ಎಬಿ, 442,503ಬಿ, 504, 511, 518, 521ಎಬಿ, 527ಎ, 542, 543, 556, 575, 576ಎ, 687, 717ಡಿಎಫ್, 783ಎ, 786ಎ, 785, 788.</p>					
<p>1153</p>	<p>ಊರಿನ ಪಕ್ಕದ ಜಮೀನುಗಳು 254ಎಬಿ, 255, 256, 257ಎಬಿ/1-ಸಿ, 258, 259ಎಬಿ, 260, 263ಬಿ, 264, 153, 154, 155, 147ಬಿ, 50ಎಬಿಸಿ, 51ಎಬಿಸಿ, 52ಎಬಿಸಿ, 39/1-2, 40, 57ಎಬಿ/1-2ಸಿ, 58ಬಿ/1-2, 178ಸಿಡಿಇ, 179ಎಬಿಸಿ/1-2, 180ಎಬಿಸಿ, 180ಎ, 181ಬಿ/1-2, 182ಎಬಿ, 187, 188/1-3-4, 189/2, 196ಎಬಿಸಿ, 197, 199ಬಿ, 204, 207ಸಿಬಿ, 208ಎಸಿ, 263ಎಬಿ/1-2, 266, 267, 268, 269, 270, 271, 272, 274, 275, 276, 277ಎಬಿಸಿ, 278ಎಬಿಸಿ/1-2-ಬಿ/1-2-ಇ/1ಎಫ್, 279ಎಬಿ, 280, 281, 282ಎಬಿಸಿ/1-ಡಿಇ, 283ಎಬಿಸಿ/2, 294ಬಿ, 295ಎಬಿಸಿ, 297ಎ, 299, 301, 302, 325ಎಬಿ, 326ಎಬಿ, 327, 328ಎಬಿ/1-2-ಸಿ, 329, 330, 331ಎಬಿ/1</p>	<p>1.80</p>				
<p>1154</p>	<p>ಇತರೆ ಜಮೀನುಗಳು 12ಎಬಿ, 19, 20, 36ಬಿ/1-2-ಸಿ, 37ಎಬಿ/1-2, 38, 45ಬಿ, 6ಎ, 48ಎಬಿ, 49ಎಬಿ, 58ಸಿ, 59ಎ/1-2-ಬಿ/1-2, 61ಎ, 64, 65, 72, 73, 88ಎಬಿ, 89ಎಬಿ, 90ಎಬಿ, 91ಎಬಿ, 92, 93/1-2, 94-2-3, 97, 100ಎಬಿಸಿ/2, 101, 102, 103, 104/2-3-4, 105, 106ಎಬಿಸಿ, 107/1-2, 108/1-2-3, 109ಎಬಿ, 110ಎಬಿ, 111ಎಬಿ, 112ಎಬಿ, 113ಬಿ, 114, 115, 116, 118ಎಬಿಸಿ, 119, 120ಎಬಿ, 121ಎಬಿ, 122ಎಬಿಸಿ, 123ಎಬಿ/1ಸಿಡಿಇ, 124ಎ/1-2ಬಿಸಿ, 126, 127ಬಿಸಿ, 128ಎಬಿಸಿ, 129, 130, 131ಎ, 132, 145ಸಿ, 146ಎಬಿ, 147ಎಬಿ, 158, 159ಎಬಿ, 160, 161, 162, 163, 163ಎಸಿ, 164., 165, 166ಎಬಿ/2ಸಿ, 167ಎಬಿ, 168ಎಬಿಸಿಡಿ/2, 169ಎಬಿ, 170ಎಬಿ, 171, 172, 173, 174ಬಿಸಿಡಿಎಫ್ ಜಿ ಹೆಚ್, 176ಎಬಿಸಿಡಿಇ, 176ಎ/1-2-ಬಿ, 177ಎಬಿಸಿಡಿಇ, 178ಎಬಿ, 331ಬಿ/1-2ಸಿ, 332ಎ/1-2-3ಬಿಸಿ, 333ಎಬಿಸಿಡಿ, 334, 335ಎಬಿ/1-2ಸಿ, 336, 337ಎಬಿ, 338ಎಬಿ/1-2-3ಸಿ, 339ಎಬಿ/2-3-4-5, 342ಎ, 343ಎಬಿಸಿ, 350ಎಬಿ, 353/1-2-3-4, 354ಎಬಿ, 355ಎಬಿ, 356ಎಬಿ, 357, 358, 359, 360ಎಬಿಸಿ, 361ಎಬಿಸಿ, 362ಎಬಿಸಿಡಿಇ, 362ಎ/1-2-3-4-5-6ಬಿ, 364ಎಬಿ, 365ಎಬಿಸಿ, 366ಎ/1-2-3-4-5, 366ಬಿ, 367/1-2-3-4, 368/1-3-ಬಿ,</p>	<p>1.50</p>				
<p>1155</p>	<p>ಇತರೆ ಜಮೀನುಗಳು 400, 401, 402ಬಿ/1-2, 405ಎಬಿ, 406, 407ಎಬಿ, 408, 409/1-2-3, 410ಎಬಿ/2, 411, 412, 413, 414, 415ಎಬಿ, 416, 417ಎಬಿಸಿ, 418ಎಬಿ, 419ಎಬಿ, 420ಎ/1-2, 421ಬಿಸಿಡಿ, 422ಎಬಿಸಿಡಿಇ, 423, 424, 425 ಎಬಿಸಿಡಿಇಎಫ್ ಜಿ ಹೆಚ್ ಐ, 425, 426ಎಬಿಸಿಡಿ, 427ಎಬಿ, 428, 431ಬಿಸಿ, 440ಎಬಿ, 443, 444ಎ/1-2, 461ಎಬಿ, 464ಬಿಸಿ, 465ಎ/1-2-ಬಿ/1-2, 466, 467, 468ಎಬಿ/1, 473ಎಬಿಸಿ/1-2-3-ಡಿ, 478ಎಬಿ, 479/1-2-4-5, 480ಎಬಿಸಿ, 481, 482, 489, 4910ಎ. 491, 492ಎಬಿ, 494, 495ಎಬಿ, 496ಎಬಿ, 506ಎಬಿ, 513, 516, 517, 520ಎಬಿಸಿಡಿಇಎಫ್, 521ಇ/1-2-ಬಿ/1-2-ಇಡಿಜಿ/1-2, 524ಎಬಿ, 526ಎಬಿ, 576ಇಡಿಇಎಫ್/1ಬಿ-1ಸಿ, 600, 631, 633, 634, 638,</p>	<p>1.50</p>				

	639, 640, 641, 642, 643, 645, 646, 647, 648ಎಬಿ, 653ಎಬಿ, 654ಎಬಿ, 655, 656, 657, 658ಎಬಿ, 661ಎಬಿ, 662, 663, 664, 665, 666, 667, 668, 671ಎಬಿ, 672, 673ಎಬಿ, 674, 675, 676, 677, 678, 679ಎಬಿಸಿ/1-3, 680ಎಬಿ/1-2-ಸಿ/1-3, 681ಎಬಿಡಿ/1-2, 682ಎಬಿಸಿ, 683ಎಬಿ/1-2, 685ಬಿ, 686, 687ಎಬಿಡಿ, 688, 689, 690ಎಬಿ, 691, 692, 693ಬಿಸಿ/1, 696ಎಬಿಸಿ, 699, 700, 702ಎಬಿ, 704ಎಬಿ, 706, 707, 708, 709, 710ಎಬಿ, 713, 716ಇ, 717ಎಬಿಸಿಇಜಿ ಹೆಚ್, 726, 728, 729, 730ಸಿ, 731, 732ಎಬಿ, 733, 734, 735, 736ಎಬಿ, 737ಎಬಿ, 739ಬಿಸಿಡಿಇಎಫ್, 740ಎಬಿ, 741, 742ಎ/1-2-3-4-5-ಬಿ, 743ಎಬಿ, 745, 746, 747ಎಬಿಸಿ, 748, 749, 750ಎ/1-2, 751ಎಬಿಸಿ, 752ಎಬಿ, 754, 755ಬಿ, 756ಎಬಿಸಿ, 757ಎಬಿ, 758ಬಿ/2-2, 760, 761ಎಬಿ, 762, 763, 764, 765, 766, 767, 768, 769, 772, 776, 778, 780, 783, 786ಎ/2ಬಿ, 787, 790ಎಬಿಸಿ, 804, 805ಎಬಿ, 806, 808/2..				
1156	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 183, 185, 186, 190, 191, 192, 193, 200, 202, 203, 218, 219, 220, 221, 228, 229, 236, 238, 252, 254, 285, 286, 287, 289, 290, 291, 292, 293, 310, 311, 313, 314, 315, 316, 341, 344, 345, 347, 349, 352, 364, 374, 376, 450, 451, 452, 456, 457, 458, 459, 460, 462, 469, 470, 471, 472, 474, 475, 476, 483, 484, 485, 486, 487, 617, 618, 619	3.00	3.50	4.00	
1157	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

87- ಬೆಳ್ಳಿ ಕಟ್ಟೆ					1500	1700
1158	ಊರಿನ ಪಕ್ಕದ ಜಮೀನುಗಳು 441, 442, 443ಎಬಿ, 444ಎ/1, 745ಎಬಿ/1, 446ಎಬಿ, 447, 448ಎಬಿ, 449, 450, 451ಎಬಿ, 452ಬಿ, 453, 454, 455ಎಬಿ, 456ಎ, 457, 458, 459, 460, 461, 462, 463ಬಿಸಿ, 464, 465ಎಬಿ, 466ಎಬಿ, 467, 468ಎಬಿ, 469, 470ಎಬಿ, 471, 472, 479, 475, 476, 477, 478, 479, 480, 481, 482, 483, 484, 485, 487, 488, 394, 396, 397, 498, 499, 500, 501, 502, 504, 505, 506, 507, 508/1, 509, 510ಎ/1-2ಬಿ, 511, 512, 513, 514, 515, 516, 517, 518, 520, 521, 522, 523, 524, 524ಎಬಿಸಿ, 526ಎಬಿಸಿಡಿಇಎಫ್, 527ಎಬಿ, 528ಎಬಿ, 529ಎಬಿ, 530ಎಬಿಸಿ, 531ಬಿ, 532ಎಬಿಸಿ, 533/1-2-3, 534-1, 536ಎಬಿ, 537, 547ಎಬಿ, 548, 549, 550ಎಬಿ, 552, 553ಎಬಿ, 554ಎಬಿಸಿ, 557, 559ಎಬಿ, 562-1-2, 565ಎ, 562ಬಿ, 566, 567, 568ಎಬಿ, 569, 570ಎಬಿ, 571, 572, 573ಎಬಿ, 574ಎಬಿಸಿಡಿಇ/1-2, 575ಎಬಿ/1-2ಸಿ/1-2-ಡಿಇಜಿಹೆಚ್, 576ಎಬಿಸಿಡಿಇ, 577, 578, 579ಎಬಿ, 580ಎಬಿಸಿ, 581ಎಬಿ, 582, 583ಎಬಿಸಿ, 584, 585ಎಬಿ, 586ಎಬಿ, 587ಎಬಿಸಿಡಿಇ, 588ಎಬಿ, 589, 590, 591, 592/1-2, 593, 594, 595, 596ಎಬಿಸಿ, 597ಎಬಿಸಿ, 598, 609, 610/1-2, 611, 612, 80-1-2, 81, 82, 93ಸಿಡಿ/1-2, 106ಎಬಿಸಿಡಿ, 107, 108, 109ಎಬಿ, 113ಎಬಿ, 70, 167, 420/1-2-3, 421ಎಬಿಸಿ, 422ಎಬಿ, 423, 424, 453(ಪಿ), 542ಜಿ, 114ಎ/2-3-4-5ಡಿ, 115ಎಬಿಸಿ, 180, 181ಎಬಿಸಿಡಿಇಎಫ್ ಜಿ, 182, 183, 184, 194, 221, 222/1-2, 239.	2.00				
1159	ಗ್ರಾಮಕ್ಕೆ ದೂರವಿರುವ ಜಮೀನುಗಳು 96, 97, 98, 99, 100, 101-2, 102ಎಬಿಸಿಡಿ/1-2-ಇಎಫ್, 103, 104 ಎಬಿಸಿಡಿಇಎಫ್, 105ಎಬಿ, 116, 117ಎಬಿ, 118, 119/1-2-, 120ಎಬಿ/1-2-3, 121, 122, 123, 124 ಎಬಿಸಿಡಿಇ, 125 ಎಬಿಸಿಡಿಇ, 126 ಎಬಿಸಿ, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146 ಎಬಿಸಿಡಿಇಎಫ್ ಜಿ, 147ಎಬಿ, 148ಎಬಿಸಿ, 149, 150, 15/ಎ, 151ಬಿ, 152ಎಬಿಸಿ, 153, 154, 155, 156, 157, 158, 159, 160, 161,	1.80				

	227, 229, 230, 232, 233, 234, 236, 237, 238, 239, 240, 242, 243, 244, 245, 247, 248, 249, 251, 252, 253ವಬಿ, 254ವಬಿಸಿಡಿಇಎಫ್ ಜಿ, 255ವಬಿಸಿ, 262ವಬಿಸಿ, 263, 264, 265, 266, 267ವಬಿ, 268, 269ವಬಿಸಿ, 270ವಬಿಸಿ, 271ಬಿ, 273ವಬಿಸಿ, 274, 276, 302, 303, 304, 309, 310, 311, 312, 314, 315, 319, 320, 321, 322, 324, 326ವಬಿ, 327ವಬಿ, 328, 329, 330, 331ವಬಿ, 335, 336, 338, 339, 341, 342ವಬಿಸಿ, 343, 345, 346, 347, 348, 349, 351ವಬಿ, 352, 353, 354, 355, 356ವಬಿ, 358ವಬಿ, 359, 360, 363, 365, 366,367,368ವಬಿಸಿ, 369ವಬಿಸಿಡಿಇಎಫ್, 370ವಬಿಸಿಡಿಇಎಫ್ ಜಿಐಜಿ,371ವಬಿಸಿಡಿ, 372ವಬಿ, 373ವಬಿ, 374ವಬಿಸಿಡಿಇಎಫ್ ಜಿ, 375ಎ/1-2-3-ಬಿ, 376ವಬಿ, 377ವಬಿ, 378, 379, 380, 381, 382, 383, 384, 385, 386, 387, 388, 389, 390, 391, 394, 395, 396, 397, 399, 339, 406, 407, 416ವಬಿ, 417, 433ಎ, 435/1-2-3, 436, 437, 438, 439, 440, 441ವಬಿ, 442, 443ಎ/1-2-3ಬಿ/2-ಬಿ, 445, 446, 448, 450ಬಿ, 451, 452ವಬಿ, 453, 454ವಬಿ, 456/1-2, 458ವಬಿಸಿ, 459, 460, 461ವಬಿ, 463ವಬಿ, 464, 465ವಬಿ/1-2, 467, 468, 469ವಬಿ, 470ವಬಿ, 471, 472, 473, 474, 476, 481, 482ವಬಿ, 483ವಬಿ, 484, 488, 489, 490, 491ವಬಿ, 492ವಬಿ, 558, 559, 560, 561, 562, 563, 564, 571ವಬಿ, 572, 573-1-2, 574, 575-1-2, 576/1-2, 577, 578-2-3, 579-1, 580-1, 581-1-2, 582/1-2, 583-1-2, 582-2, 284, 285, 286.				
1165	ಇತರೆ ಜಮೀನುಗಳು 1., 2, 3, 4, 5, 6, 7, 8-1-2-3, 9ವಬಿ/2, 10ವಬಿ, 11, 13, 14ಎ/1-2, 15, 16, 18, 20, 21, 22, 23, 24, 25, 26, 27ಬಿ, 28 29ವಬಿ, 30ಎ/1-2-ಬಿ, 31ವಬಿ, 32, 33, 34ಬಿ, 35, 36, 37, 39, 40ವಬಿಸಿ, 41ವಬಿಸಿ, 42, 43, 44, 46, 47, 48, 49ವಬಿ, 51, 53, 55, 57, 59ವಬಿಸಿಡಿಇಎಫ್ ಜಿ, 60ವಬಿ, 61ವಬಿ, 62, 65ವಬಿ, 66, 67ವಬಿ, 68, 69, 70, 71ವಬಿ, 72-1-2, 73ವಬಿ, 74, 76ಎ, 77, 78, 79, 80ಎಸಿ, 81, 82ಬಿಸಿ, 83, 85ವಬಿ, 86ವಬಿ, 87, 88, 89, 90, 91ವಬಿಸಿ, 92ವಬಿ, 94-1-2-3, 69ವಬಿಸಿ, 96ಸಿ, 97, 98, 99-1-2-3, 101, 102, 103, 104, 106ವಬಿ, 107ಎ/1-2-3-4-5ಬಿಸಿ, 109ವಬಿಸಿಡಿ, 110, 111, 112ವಬಿ, 113, 114ವಬಿ, 116, 117, 120, 121, 123ವಬಿ/1ಎ-1ಬಿ-1ಸಿ-ಬಿ/2-3, 124ವಬಿಸಿ, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142ವಬಿ, 143, 144, 146, 147, 148ವಬಿ, 149, 150, 151, 152, 153, 154, 155, 156, 157,159ಎ/1-2ಬಿ, 160, 161ವಬಿಸಿ, 163, 164, 165, 166, 168, 170, 172ವಬಿಸಿಡಿಇ, 174, 176, 177ವಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ ಎಲ್ ಎಂ ಎನ್ ಓಪಿ, 178, 179ವಬಿ, 180, 181, 182ಎ.	1.20			
1166	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			

<u>ಬೊಪ್ಪಲಾಸುರ</u>				1500	1700
1167	<u>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು.</u> 157.158.160.161.170.172.173.174.188.196.215.216.314.322.325.326.327.329.333.336.342.343.344.346.347.348.356.	2.00	2.50 (ಕೊ.ಬಾ)		
1168	<u>ತರಿ ಜಮೀನುಗಳು</u> 338ವಬಿ, 339ವಬಿಸಿ, 340ವಬಿ, 341ಬಿ, 343, 344, 347, 348, 349ಎ, 350ವಬಿ, 351, 352, 353ವಬಿ, 354ವಬಿಸಿ/1-2, 355, 357, 358ವಬಿಸಿ, 359ವಬಿ, 360ವಬಿಸಿಡಿಇಎಫ್ ಜಿ ಹೆಚ್/1-2-3, 362ವಬಿಸಿಡಿ/1-2-ಇ ಎಫ್ ಜಿ ಹವಚ್ ಐ ಜೆ ಕೆ ಎಲ್ ಎಂ ಎನ್, 364ವಬಿಸಿಡಿಇಎಫ್ ಜಿ, 366ಎ/1-2-ಬಿಸಿಡಿಇ ಎಫ್ ಜಿ, 368ಎ/1-2-3-4ಬಿ/1-2-ಸಿ, 369, 370ವಬಿ, 372ಬಿ/1-2ಎ-2ಬಿ-2ಸಿ, 373ಎ/1-2, 373ಎ/2ಬಿಸಿಡಿಇ.		2.00		

1169	ಊರಿನ ಪಕ್ಕದ ಜಮೀನುಗಳು 175ಬಿ, 176, 177ಬಿ, 181, 182ವಬಿ, 183, 184, 185ವಬಿ, 186ವಬಿ, 187, 189ವಬಿಸಿ, 190ವಬಿ/1-2, 191, 193ವಬಿ, 194ವಬಿಸಿಡಿ, 195ವಬಿ, 197ವಬಿ, 198, 199ವಬಿ, 206ವಬಿ/1-2, 207, 208, 209, 210, 211, 212ವಬಿ, 213ವಬಿಸಿ, 214ವಬಿ, 217ವಬಿ, 218ವಬಿಸಿ, 219ವಬಿಸಿ, 221ಬಿ/1-3-ಬಿ, 222, 224, 234, 235, 236ವಬಿ, 237ವಬಿ, 238, 239ವಬಿ.	1.50			
1170	ಗ್ರಾಮಕ್ಕೆ ದೂರವಿರುವ ಜಮೀನುಗಳು 153ವಬಿ, 154ವಬಿ, 155ವಬಿಸಿಡಿಇಎಫ್ ಜೆ ಹೆಚ್, 163ಎಸಿಡಿ, 164 ಎಬಿಸಿಡಿಇಎಫ್ ಜೆ ಹೆಚ್‌ಐಜೆ ಕೆ, 359ವಬಿಸಿ, 359ವಬಿ, 360ಎಬಿಸಿಡಿಇಎಫ್ ಜೆ ಹೆಚ್/1-2-3,362ಎಬಿಸಿಡಿ/1-2ಇಎಫ್‌ಇಜೆ ಹೆಚ್‌ಐಜೆ ಕೆ ಎಲ್‌ಎಂಎನ್,365ಎಬಿಸಿಡಿಇಎಫ್ ಜೆ,398,399ವಬಿ,412 2ಸಿಡಿಇ,4,13ಬಿ,24,25,25,26ಎ,27ಎಬಿ/13,85ಎ/1ಮ,89ಬಿ/1,90ಬಿ,100ಎ/3,107,110ಬಿ,113ವಬಿ,114,1 17ಬಿ,126,127ಎ/4,160, 166ಎ,231-12ಬಿ,337,354,373ಬಿ,374ಬಿಸಿ,381ಬಿ,430ಬಿ, 432ಜೆ-ಬಿ/ಎ-ಬಿ/ಸಿ-ಐ1-4,434ಎ/1,434 ಜೆ, 435/2.	1.30			
1171	ಇತರೆ ಜಮೀನುಗಳು 1ಎ/1-2ಎ-2ಸಿ-3-4, 2 ಎಸಿಡಿಇ, 4, 5-1ಬಿ-2-3-4-5-7, 6, 8ವಬಿ, 9ವಬಿಸಿ, 10ಎ, 11, 13ವಬಿಸಿ/1-2-ಬಿ, 14ವಬಿ, 16, 17, 18ವಬಿ-1-2, 19ವಬಿ/1-2, 20ವಬಿ/1-2ಸಿಡಿಇ/1-2, 21/1-2, 22, 23, 24, 25, 26ಎಬಿಸಿಡಿಇಎಫ್/1-2-3-45-6, 27ವಬಿ/1-2-3-ಡಿ/ 1-2-3-4, 28ಬಿ/1-2-3-ಸಿಡಿ, 32ಎಬಿಸಿಡಿಇಎಫ್ ಜೆ, 33ಎ/1-2-3-4-5ಬಿ, 85ಎ/2-3-ಬಿ, 86ಎ/1-2-3-ಬಿ, 87, 88, 89ವಬಿ/1, 90ಎ/1-2-ಬಿ, 93ವಬಿ, 94, 95, 96/1-ಬಿ/2, 97-1-2-3, 98ವಬಿ/1-2-3-ಸಿ, 99, 100ಎ/1-2-4, 101ವಬಿ/1-2-3-4-5, 102ಬಿಸಿ, 103ವಬಿ, 104, 105ವಬಿ, 106ವಬಿ/1-2, 107, 108ವಬಿಸಿ, 109, 110ಎ, 112ವಬಿಸಿ/1-2-3, 115, 116ಎ/1-2-ಬಿಸಿ, 117ಬಿಸಿಡಿ, 119, 121, 122, 123/1-2, 124/2, 125ಎ/1-2-3-ಬಿ, 127ಎ/1-2-3-ಬಿಸಿಡಿಇ,128ಎಬಿಸಿಡಿ, 129ವಬಿ, 132ವಬಿ, 133ವಬಿ, 134, 140, 142, 143, 144ವಬಿಸಿ, 145ವಬಿಸಿ, 151ವಬಿ, 152ವಬಿ, 166ಬು/1-2, 67ವಬಿಸಿ, 168ಅ, 187, 188ವಬಿ, 196ವಬಿ, 200ವಬಿ, 202ವಬಿ/1-2, 203, 204ವಬಿ/1-2, 215, 216ವಬಿಸಿ, 225ವಬಿಸಿಡಿ, 226ಎ/1-2-ಬಿ, 228, 229ವಬಿಸಿ, 231-1-2, 232, 233ವಬಿ/1-2-3, 306ಎ, 308ಎ/1-2-ಬಿ, 309ಎ/1-2-ಬಿ, 310, 311ವಬಿ/1-2, 312, 313, 316ವಬಿ, 317, 318ಎಬಿಸಿಡಿಇಎಫ್ ಜೆ ಹೆಚ್, 319ಎಬಿಸಿಡಿಇಎಫ್ ಜೆ ಹೆಚ್, 321, 323ಎ, 330, 331ವಬಿ, 332, 334ವಬಿ, 335ವಬಿ, 338ವಬಿ, 339ವಬಿಸಿ, 340ವಬಿ, 341ವಬಿ, 345, 349ವಬಿ, 350ವಬಿ, 351, 352, 353ಎ, 354ಎಸಿ/1-2-, 355, 367ಎ/1-2-ಬಿಸಿಡಿಇಎಫ್ ಜೆ, 368ಎ/1-2-3-4-ಬಿ/1-2-ಸಿ, 369, 370ಎಬಿ/, 372ಬಿ/4ಎ-2ಬಿ-2ಸಿ, 373ಎ/1-2-3-ಸಿಡಿಇ, 374ಎ/1-2-3-ಇಎಫ್ ಐಜೆ ಕೆ ಎಲ್/1-2-3-ಎಮ್ ಎನ್‌ಓ, 375ವಬಿ/1-2, 376ಎಬಿಸಿಡಿ 377ವಬಿ/1-2, 378ವಬಿ, 379, 380, 382ವಬಿ, 383ವಬಿ, 384, 385ವಬಿ,387/1, 388ವಬಿ, 390, 391ವಬಿ, 405, 406, 407ಎ, 408ವಬಿ, 409, 410ವಬಿಸಿ, 411, 412, 413, 414, 415, 416-1, 418, 419, 423, 424, 425, 526, 428, 429/1-2, 430ಎ, 431ಎ/1-ಸಿಡಿ/1-2-ಇ/1, 432ಎಬಿಸಿ/2-3-ಡಿಇಎಫ್ ಜೆ ಹೆಚ್‌ಐಜೆ ಕೆ ಎಲ್ ಎಮ್ ಎನ್‌ಓ ಪಿ/1-2-ಕರ್ನಾಟಕ/1-2-4-5-6-7,433ಎಬಿಸಿಇ/4-5-ಎಫ್/1-ಜೆ ಹೆಚ್ ಚೆ ಕೆ ಎಲ್ ಎಮ್ ಕರ್ನಾಟಕ ಆರ್ ಎಸ್, 434ಎ/1-3-4-5-6-7-8-10ಬಿ/1-2-3-ಸಿಡಿಇಎಫ್‌ಐಜೆ ಕೆ, 435/3, 437/1-2, 438ವಬಿ, 439ವಬಿ/2 440, 441ವಬಿ, 442, 443, 446, 447ವಬಿ, 448ಎಬಿಸಿಡಿ, 449ವಬಿ, 451, 453/2ಬಿ-2ಸಿ, 461, 462/4-5-6-7, 463/1-2,	1.30			
1172	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಬಡ್ಡೇಲಡಕು			1500	2000
1173	ಊರಿನ ಪಕ್ಕದ ಜಮೀನುಗಳು 65, 66, 109, 108, 107, 106, 105, 112, 113, 114, 116, 64, 115, 87, 88, 89, 90, 95, 99, 98, 101, 151, 167, 168, 169, 170, 182, 5, 166, 187, 185, 184, 132, 133, 129, 130, 134, 124, 122, 175, 172, 148, 149, 153, 152, 265, 271, 138, 137,	2.00			

ಉಗ್ರ

	140, 277, 135, 156, 157, 158, 159, 115, 241, 240, 243, 162, 161, 163, 137, 238, 236, 239, 235, 240, 234, 241, 232, 242, 231, 229, 179, 177, 225, 226, 222, 218, 208, 206, 205, 204, 7, 8, 11, 12, 15, 1, 2, 81, 80, 79, 78, 77, 76, 73, 72, 71, 69, 68, 67, 100, 174,				
1174	ಗ್ರಾಮಕ್ಕೆ ದೂರವಿರುವ ಜಮೀನುಗಳು 1/4, 2ಎಬಿ, 9, 14, 16, 29, 52, 68, 69, 72, 73, 78, 80, 85, 86, 95, 142, 162, 173, 177, 197, 199, 214, 228, 232 235, 244, 267, 282, 295,	1.50			
1175	ಇತರೆ ಜಮೀನುಗಳು 3, 4, 5, 6, 12, 13, 16, 17, 18, 22, 23, 24, 25, 26, 27, 28, 30, 31, 32, 33, 34, 35, 36, 37, 38, 39, 40, 41, 42, 44, 45, 46, 47, 48, 49, 50, 51, 53, 54, 55, 57, 58, 59, 60, 61, 62, 64, 68, 70, 74, 82, 83, 84, 91, 92, 93, 94, 96, 102, 117, 118, 119, 120, 121, 123, 125, 126, 127, 128, 139, 141, 143, 144, 145, 146, 147, 150, 154, 155, 160, 164, 165, 176, 180, 181, 188, 189, 190, 191, 192, 193, 194, 195, 196, 200, 201, 202, 203, 206, 207, 209, 210, 211, 212, 215, 216, 217, 219, 220, 221, 224, 226, 227, 230, 245, 246, 247, 248, 249, 250, 251, 252, 253, 254, 255, 256, 257, 258, 259, 260, 261, 262, 263, 264, 266, 268, 269, 270, 273, 274, 275, 276, 278, 279, 281, 283, 285, 286, 287, 288, 289, 290, 291, 292, 293, 294, 298, 299, 300, 301, 303,	1.50			
1176	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಮಾಕನಡಕು			1600	2200
1177	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 65.94.95.96.97.98.99.100.101.102.103.104.106.111.112.113.114.115.116.117.118.120.121.122.123.125.127.128.129. 130.131.132.133.134.135.136.149.150.167.177.178.179.180.274.287	2.00	2.50		
1178	ಊರಿನ ಪಕ್ಕದ ಜಮೀನುಗಳು 59ಬಿ, 60ಎಬಿ, 61ಎಬಿ, 62ಎ, 63ಎಬಿಸಿ, 64, 66ಎಬಿ, 88ಎಬಿಸಿಡಿ, 89, 90ಎಬಿ, 91, 92, 93ಎಬಿಸಿಡಿಇಎಫ್‌ಜೆಹೆಚ್ 1/1-2, 137, 138, 139, 140, 142, 143, 144, 145, 146, 147, 148ಎಬಿ, 151/1, 188ಎಬಿಸಿಡಿ, 188-2-3-4-5ಎ-5ಎನ್-5ಸಿ, 189ಎಬಿ, 190, 191, 192ಎಬಿಸಿ, 192ಡಿ, 220, 221, 222, 223, 224ಬಿಸಿ, 270ಬಿಸಿ, 272ಸಿಡಿ, 273, 275, 276ಎಬಿ, 279ಬಿ, 295ಎಬಿಸಿ, 296ಎ/1-ಬಿ, 297ಎಬಿ, 298ಎಬಿ, 299ಎಬಿಸಿ, 300ಎಬಿ, 301ಎ/1-2-3, 301ಬಿ, 303ಎಬಿ/2, 304ಬಿ/1-2, 305, 307, 306, 307ಎಬಿಸಿಡಿ, 308, 310ಎಬಿ, 311, 312, 314ಎಬಿ, 315ಎ, 327ಎ, 334/1-2-3ಸಿಡಿ, 367ಎಬಿಸಿ, 368ಎಬಿಸಿ, 369, 370ಎಬಿಸಿಇಎಫ್‌ಜೆ,	1.50			
1179	ಗ್ರಾಮಕ್ಕೆ ದೂರವಿರುವ ಜಮೀನುಗಳು 171ಬಿ, 172ಎಬಿ, 173, 175ಎಬಿ, 250ಎಬಿಸಿ, 279ಸಿ/2ಡಿ, 282ಎಬಿ, 283ಎಬಿ, 284ಎಬಿ, 286,	1.60			
1180	ಇತರೆ ಜಮೀನುಗಳು 68, 70ಬಿಸಿ, 105, 107ಎಬಿಸಿಡಿ, 108, 109, 110, 184ಸಿ/1-2, 185ಎಬಿಸಿ, 186, 187, 226ಎಬಿಸಿ, 227ಎಬಿಸಿ, 332ಎಲ್‌ಎಮ್‌ಎನ್, 234ಎ, 235ಎಬಿಸಿ, 236ಎಬಿ, 239, 240, 241ಎಬಿ, 242ಎಬಿ, 243, 244ಎ/1, 258ಬಿಸಿ/1-2ಡಿ, 315ಬಿ, 316ಎ/1-2ಬಿ, 318, 319, 327ಸಿ, 328, 329, 357ಎ, 363, 371, 374ಹೆಚ್, 375ಎಬಿ,	1.60			
1181	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಮಂಗಾಪುರ			1500	1700

1182	ಊರಿನ ಪಕ್ಕದ ಜಮೀನುಗಳು 106, 149ಎಬಿಬಿ/1-2-3-ಸಿಡಿಇಎಫ್‌ಜೆ, 150-1-2, 152, 154ಎ/1-2-3ಬಿ/1-2, 155ಎಬಿ, 156, 157ಎಬಿ, 158, 159, 160ಎಬಿ, 161, 162ಎಬಿ, 163, 164, 165, 166ಎಬಿಸಿಡಿಇ/1-3-4ಎಫ್‌ಹೆಚ್‌ಐಕೆಎಲ್‌ಎಮ್, 167,	1.50			
1183	ಗ್ರಾಮಕ್ಕೆ ದೂರವಿರುವ ಜಮೀನುಗಳು 370ಡಿ, 371ಎಬಿಸಿ, 372, 373, 374ಎಬಿ, 375ಎಬಿಸಿಡಿ, 377, 379, 380, 381, 23, 35ಬಿ, 36ಎಬಿ/2, 35ಎ, 36ಬಿ, 37-1-2-3, 38, 39ಎಬಿಸಿ, 40ಎ/1-2ಬಿಸಿ, 46ಬಿ/1-2, 47ಎಬಿ/1-2ಎ-2ಬಿ ಸಿ/1-2,48ಎ, 49-1ಎ-1ಬಿ-2, 61-1-2-3,62-1-2-3-4, 79-1-3, 80-1-2, 81ಎಬಿ, 82-1-2, 85ಎ-1-2-2-ಬಿಸಿ, 87, 90, 91ಎಬಿಸಿ, 93-1-2, 94, 96, 97, 98ಎಬಿಸಿ/1-2-3, 99, 100, 101, 102, 104, 107ಬಿಎ, 108ಎಬಿ, 109ಎಬಿ, 110, 111ಎಬಿ/1-2-113, 114, 116ಎಬಿ, 117ಎಬಿಸಿ, 118ಎಬಿ/1-2-3, 119, 121ಎ/1-2ಬಿಸಿ, 122ಎ/1-2-ಬಿಸಿ, 123ಎ/1-2, 124ಎಬಿಸಿಡಿಇಎಫ್, 125ಎಬಿಸಿ,-1-2-ಡಿಇ, 126-1-2, 127ಎಬಿಸಿ, 129ಎಬಿಸಿ, 130ಎಬಿಸಿ, 131, 132ಎಬಿಸಿ, 132ಎಬಿ, 135ಎಬಿ, 136ಎಡಿ, 138ಎಬಿಸಿ, 139, 140ಎಬಿಸಿ, 141ಎಬಿಸಿಡಿ, 142, 143, 144ಬಿಸಿ, 145ಎಬಿ, 138ಎಬಿಸಿ, 139, 140ಎಬಿಸಿ, 141ಎಬಿಸಿಡಿ, 142, 143, 144ಬಿಸಿ, 145ಎಬಿ, 146ಎಬಿ, 147, 168ಎಬಿ, 169ಎಬಿಸಿಡಿಇ, 169ಇಎಫ್, 170ಎಬಿ, 171ಎಬಿ, 172ಎಬಿ, 173ಎಬಿಸಿಡಿ, 174, 175ಎಬಿ, /1-2, 176ಎಬಿ, 177ಎ, 178, 179ಎಬಿ, 182/1, 183ಎ-3-3ಸಿ-ಬಿ, 192ಬಿಡಿ, 194, 195, 198, 199, 200/ಸಿ, 203, 204ಎಬಿ, 205, 221, 222ಎಬಿ, 223ಎಬಿ/1-2, 224ಎಬಿ, 225ಎಬಿ/1-2, 227ಎಬಿ, 79/4, 84, 107ಎ, 112ಎ, 149ಎ.	1.30			
1184	ಇತರೆ ಜಮೀನುಗಳು 227ಬಿಸಿಡಿಇಎಫ್, 228ಎ, 230ಎಬಿ, 21/ಎಬಿಸಿಡಿಇಎಫ್, 232ಎಬಿಡಿ, 233ಬಿಸಿಡಿಇ/1-2-ಇ, 234-1, 235ಎಬಿಸಿ/1-ಡಿ, 236ಎ-1-2-ಬಿಸಿ, 237ಎ-1-2, 238, 239, 240, 241, 242, 243, 244ಎಬಿ, 2345ಎಬಿಸಿ, 2346ಎಬಿ, 247ಎಬಿಸಿಡಿಇಎಫ್ ಜೆ ಹೆಚ್ ಐ ಜೆ ಕೆಎಲ್, 248ಎಬಿಸಿಡಿಇಎಫ್ ಐ ಜೆ, 249ಎಬಿ, 251ಎಬಿಸಿ, 252ಎಬಿಸಿಡಿ, 253ಎಬಿಸಿಡಿ, 254ಎಬಿಸಿಡಿ, 255ಎಬಿಸಿಡಿಇ, 258ಎಬಿಸಿಡಿಇ, 254ಕೆ, 259 ಬಿಸಿಡಿಇಎಫ್ ಜೆ, 260 ಎಬಿಸಿಡಿಇಎಫ್, 261ಎಫ್, 262, 263, 264-1-2-4, 265ಎಬಿಸಿ, 266, 267/1-2ಬಿ, 268, 269ಎಬಿ, 270ಎಬಿಸಿಡಿ, 271ಎಬಿ, 272ಬಿ/1-2, 273, 274-1-ಬಿ-3-4-5-6-7, 277ಎಬಿಸಿ, 278ಎ, 278ಬಿ, 279ಬಿ, 280ಎಬಿ, 281ಎಬಿಸಿಡಿ, 282ಎಬಿ, 283ಎಬಿ, 284ಎಬಿ, 285ಎಬಿ, 286ಎಬಿ, 288, 287, 289 ಎಬಿಸಿಡಿ, 290ಎಬಿ, 291, 292, 293, 294, 295ಎಬಿಸಿ, 296ಎ/1-2ಬಿ, 297, 298ಎಬಿಸಿಡಿ, 299ಎ/2-1-ಬಿ-4-5-ಬಿ/1-2-3, 300, 303ಸಿ, 304ಬಿಸಿ, 305ಎ/1-2-ಬಿ/1-2, 306ಎಬಿಸಿ, 307ಎ, 308ಎಬಿ/1-2, 309ಎ, 312ಸಿ, 313ಎಬಿಸಿಡಿಇ/1-2, 314 ಎಬಿಸಿಡಿ, 315ಎಬಿ, 316ಎಬಿ, 317, 318ಎಬಿಸಿಡಿ, 318ಇ1-2, 319, 320ಎಬಿ, 321, 322-1-2, 324, 325, 326ಎಬಿ, 327, 328ಎಬಿ, 329ಎಬಿ, 330, 331ಎಬಿಸಿ/1-2-ಬಿ, 332ಎಬಿಸಿಡಿ, 333ಎಬಿಸಿಡಿ/1-2-3-4-ಎಫ್ ಜೆಹೆಚ್, 334 ಎಬಿಸಿಡಿಇಎಫ್ ಜೆ ಹೆಚ್ ಐ, 335ಎಬಿಸಿ/1-2 ಡಿಇ, 336ಎಬಿಸಿಡಿಇ/1-2, 337ಎ/1-2-ಬಿಸಿಡಿ, 338ಎಬಿಸಿಡಿ/1-2-ಇ, 339ಎಬಿಸಿಡಿಇ, 340 ಎಬಿಸಿಡಿಇ, 341, 342ಎಬಿಸಿ, 343, 344, 345, 346, 347, 348, 349, 350ಎಬಿಸಿ, 351, 352ಎಬಿಸಿ, 354, 355ಎಬಿ, 356, 357, 358, 359ಎಬಿ, 360ಎಬಿಸಿ, 361, 362ಎಬಿಸಿಡಿಇ, 363, 364, 365ಎಬಿಸಿಡಿಇ, 366 ಎಬಿಸಿಡಿಇಎಫ್, 367 ಎಬಿಸಿಡಿ, 368, 369, 370ಎ/1-2-ಬಿಸಿಡಿ, 371ಎಬಿಸಿ, 372, 373, 374ಎಬಿಸಿ, 375ಎಬಿಸಿಡಿ, 376ಎಬಿ, 377, 379, 380, 381.	1.30			
1185	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
ಮೀನಕೆರೆ				1500	1700
1186	ಊರಿನ ಪಕ್ಕದ ಜಮೀನುಗಳು 1-1-2-3, 2, 3-1-2-3-4-5-6, 4ಎಬಿ, 5-1-2, 6, 7, 8, 9ಎಬಿ, 10, 11, 12, 13ಎಬಿ, 14ಎ/1-2-ಬಿ/1-2-3-4, 15ಎಬಿ, 16-1-2-3-4, 17-1-2-3-4, 18, 19-1-2ಎ-2ಬಿ, 20ಎಬಿ, 21ಎಬಿ, 22/1-2, 23, 24, 25/1-2, 26, 27, 28, 29, 30, 31, 32, 33, 34,	1.50			

ಲಘು

	35/1-2, 36, 37, 38/1-2, 39, 40, 41, 42, 43, 44, 45, 46ಎಬಿ, 47, 48ಎಬಿ, 49ಎಬಿ, 50-1-2, 51, 52, 53, 54, 55, 56, 57, 58, 59, 60, 61, 62, 63, 64/1-2, 65, 66, 67, 68, 69, 70, 71, 72ಎಬಿ, 73, 74, 75, 76ಎಬಿ, 77, 78, 79ಎಬಿ, 80, 81, 82, 83, 84, 85, 86, 87, 88, 89, 90, 91, 92/1-2, 93, 94, 95, 96, 97/1-2, 98, 99, 100, 101, 102ಎಬಿ, 103, 104ಎಬಿ, 105-1-2-3-4-5-6, 106, 107, 108, 109, 110ಎಬಿ, 111, 112, 113, 114, 115, 116, 117, 118ಎಬಿ, 119, 120, 121, 122, 123-1-2, 124, 125, 126, 127, 128, 129, 130, 131, 132, 133, 134					
1187	<u>ಗ್ರಾಮಕ್ಕೆ ದೂರವಿರುವ ಜಮೀನುಗಳು</u> 135, 136, 137 138ಎಬಿ, 139, 140, 14, 142-1-2-3, 143ಎಬಿ, 144, 145ಎಬಿ, 146, 147, 148ಎಬಿ, 149, 150, 152, 153, 154, 155, 156, 157, 158, 159, 160, 161, 162, 163ಎಬಿ, 164, 165, 166, 167, 168, 169, 170, 171, 172ಎಬಿ, 173/1-2-3-4-5-6-7, 174, 175, 176, 177, 178, 179, 180, 181, 182, 183ಎಬಿ, 184, 185-1-2-3-4-5, 186, 187, 188, 189, 190, 191, 192, 193, 194ಎಬಿ, 195, 196, 197, 198, 199, 200ಎಬಿ, 201, 202, 203, 204, 205, 206, 207, 208, 209, 210, 211, 212, 213, 214, 215, 216ಎಬಿ, 217-1-2, 218, 219, 220ಎಬಿ, 221/1-2, 222ಎಬಿ, 223ಎಬಿ, 224ಎಬಿ, 225ಎಬಿ, 226ಎಬಿ, 227ಎಬಿ, 228ಎಬಿ, 229, 230/1-2-3, 231-1-2-3, 232, 233-1-2, 234, 235, 236, 237, 238, 239, 240, 241, 242, 243, 244, 245/1-2, 246, 247, 248, 249, 250, 251, 252, 253ಎಬಿ, 254, 255ಎಬಿ, 256/1-2, 257/1-2, 258-1-2, 259, 260, 261, 262, 263, 264, 265, 266, 267, 268, 269, 270ಎಬಿ, 271ಎಬಿ, 272, 273, 274, 275.	1.30				
1188	<u>ಇತರೆ ಜಮೀನುಗಳು</u> 227ಎಬಿ, 278, 280, 281, 282, 283, 284, 285, 286-1-2-3-4-5, 287-2-3-4, 288, 289ಎಬಿ, 290ಎಬಿ, 291/1-2, 293, 294, 295, 296, 297, 298, 299, 300, 301, 302, 303, 304, 305, 306, 307, 308/1-2-3-4-5-6-7, 309/1-2-3-4-5-6-7-8, 310, 311, 312ಎಬಿ/1-2, 313, 314, 315, 316, 317, 319, 320, 321, 322ಎಬಿ/2, 324, 325ಎಬಿ, 326, 327, 328, 329, 330, 331/2, 332ಎ, 333, 334, 335, 336/2, 338, 340, 342, 344/ಎಬಿ, 345, 346ಎಬಿ, 347, 348, 349, 350ಎಬಿ, 351, 352, 355, 357ಎ/1-2-ಬಿ, 358, 359, 360, 361, 362, 363/1, 365/1, 366, 368/1, 369, 370, 371, 372, 375, 376, 377, 378, 379, 380ಎ, 381, 383, 384, 385, 387, 388, 389, 390, 391, 392, 393ಎಬಿ, 394ಎಬಿ, 395, 396, 397, 398, 399, 400, 401/1-2, 402, 403/1-2, 406, 407, 409, 412	1.20				
1189	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00				

ಬೇವೂರು					1500	1700
1190	<u>ಊರಿನ ಪಕ್ಕದ ಜಮೀನುಗಳು</u> 1ಎಬಿ/1-2, 2ಎಸಿ, 3ಎಸಿ, 4ಎಬಿ/1-2ಡಿ, 5ಎಬಿಡಿಇಎಫ್, 6ಎಬಿಡಿ, 7, 8ಎಸಿ/1-2, 9ಎಸಿ, 10ಎಬಿ, 11ಎಬಿ/1-2, 12, 13ಎಸಿಡಿ, 14ಎ/1-2-ಬಿ, 15ಎಬಿಡಿಇಎಫ್‌ಜೆಹೆದ್‌ಐಜೆ/1-2, 16, 17ಎಬಿ, 18, 19ಎಸಿ, 20ಎಬಿ, 21, 24, 25ಎಸಿ/1, 26ಎಬಿಡಿ, 27ಬಿ, 28ಎ, 29, 30ಎಸಿಡಿ, 31ಎಬಿ, 32ಎಬಿಡಿ, 33ಎಬಿ/1-2, 34, 35, 37, 38, 39ಎಬಿ/1-2, 40ಎಬಿ, 41, 42, 43ಎ/1-2-ಬಿ, 44ಎಬಿ/1-2-3, 45, 46, 47ಬಿ, 48, 50, 51, 52ಎಬಿಡಿಇ, 53, 54, 55, 56, 57, 58ಎ/2ಬಿ, 59ಎಬಿ, 60ಎಬಿಡಿ, 61ಎಬಿ, 62ಎಬಿ, 63, 64ಎಬಿಡಿ/1-2ಡಿ/1-2-	1.50				

ಲಕ್ಷಿಣ

	ಎಫ್‌ಜಿ, 65ವಬಿಸಿಡಿ, 66ವಬಿ, 67ವ/1-2-ಸಿಡಿಇ, 68ವಬಿ, 69ವಬಿ/1-2, 70ವಬಿಸಿಡಿಇ, 71ವಬಿಸಿ, 72, 73ವಬಿಸಿಡಿಇಎಫ್, 74ವಬಿ, 75ವಬಿ, 76ವಬಿಸಿಡಿ, 77ವಬಿಸಿ, 78, 79, 80ವಬಿ, 81				
1191	ಗ್ರಾಮಕ್ಕೆ ದೂರವಿರುವ ಜಮೀನುಗಳು 82ವಬಿ, 83ವಬಿ, 85-1-2, 86, 87, 88, 89ವ, 90, 91, 92ವಬಿಸಿಡಿ, 93ವಬಿಸಿಡಿ/1-2, 94-1-ಬಿ, 95ವಬಿ, 96ವಬಿ, 97ವಬಿ, 98, 99, 100ವಬಿ, 101ವಬಿ, 102ವಬಿಸಿ/1-2-ಡಿ/1-2-3, 103ವಬಿಸಿಡಿ, 104ವಬಿ, 105ವಸಿ, 106, 107ಬಿ/1-2, 108ವಬಿಸಿ, 109ವಬಿ, 110, 112ವಬಿಸಿ, 113ವಬಿಸಿ, 114ವ/1-2, 115ವಬಿ, 116, 118ವಬಿ, 119ವಬಿ, 120ವ/1-2-ಬಿ, 120ಸಿಡಿಇ/1-2-3, 120ವ/1-2ಬಿ, 122ವಬಿ, 123ವಸಿ, 124ವಬಿ, 125ವಸಿ/1-2, 126ಬಿಸಿಡಿ, 127, 128ವಬಿಸಿಡಿ, 129, 130-1-2-3, 130, 132ವಬಿಡಿಇ, 133, 134, 135-1-2, 136, 137ವಬಿ, 138ವ-1-2ಬಿ, 139, 140, 141ವ/1-2-ಬಿ, 142ವಬಿ, 143, 144ವ, 146, 147ವಬಿಸಿಡಿ/1-2, 149, 150	1.20			
1192	ಇತರೆ ಜಮೀನುಗಳು 151ವಬಿ, 152, 153, 155ವಬಿ, 156, 157, 158, 159, 161, 162, 163, 164, 165, 166, 167ವಬಿಸಿಡಿ, 168ವಬಿಸಿಡಿಇ, 169, 170ವಬಿ, 171ವಬಿ, 172ವಬಿ, 173ವಬಿ, 174, 175ವಬಿಸಿ/1-2-3ಡಿ/1-2ಇಎಫ್, 176ವಸಿ/1-2-ಡಿ, 177ವಸಿಡಿ, 178, 179, 180ವ/1-2-ಬಿ/2-1ಸಿಡಿಇಎಫ್‌ಜಿಹೆದ್‌ಐಜಿ, 181ವಬಿಸಿಡಿಇಎಫ್/1-2-ಜಿ/1-2-ಹೆಚ್‌ಐಜಿಹೆದ್‌ಐಜಿ/1-2, 181ಎಮ್‌ಎನ್, 182, 183, 184, 185, 186, 187ವಬಿ, 188ವಬಿ, 189ವಬಿಸಿ, 190, 191, 192, 193ವಸಿಡಿ, 194ವಬಿ, 195, 196, 197, 198ವಬಿಸಿ, 199ವಬಿ, 200ವಬಿ, 201ವಬಿ, 202ವಬಿ, 203ವಬಿ, 204ವಬಿಸಿಡಿಇಎಫ್‌ಜಿಹೆದ್‌ಐಜಿ, 205ವಬಿ, 206ವ-1, 207ವಬಿ, 208ವ/1-2ಬಿ, 209, 210, 212ವಬಿ, 213ವಬಿ, 214ವಬಿ, 215ವಬಿ, 216ವಬಿಸಿ, 217, 218ವಬಿ/1-2ಸಿಡಿ, 219ವಬಿ/1-2-ಸಿ, 220ವಬಿ, 221	1.10			
1193	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಮೊರಬ			1500	2000
1194	ತರಿ ಜಮೀನುಗಳು 33, 61ಹೆಚ್, 192ಸಿ, 193ವ, 196ಸಿ, 197ವ, 215, 216ಇ, 240ವ, 257ವ, 257ಬಿ, 258, 259ವಬಿ, 260, 261ವಬಿ, 262ವಬಿಸಿಡಿಇಎಫ್‌ಜಿಹೆದ್‌ಐಜಿ, 267ವಬಿ, 268ವಬಿ, 269-1-2, 271ವಬಿಸಿ, 317ವಬಿಸಿ, 318ವಬಿ, 319ವಬಿಸಿಡಿಇಎಫ್‌ಜಿ, 320ವಬಿ, 391ಬಿ, 18ವ		2.00		
1195	ಊರಿನ ಪಕ್ಕದ ಜಮೀನುಗಳು 9ಬಿ, 10ವಬಿಸಿಡಿಇ, 11ವಬಿಸಿ, 12ವಬಿಸಿ, 13ವ, 14ವಬಿ, 15ವ, 16ವಬಿಸಿಡಿ, 17ವ, 19ವ, 54ವ, 87ಬಿ/1-2, 97ವಬಿಸಿ, 100, 101ವಬಿ, 126ವ-1-2-ಬಿಸಿ, 142, 202ವ, 205ವ/1, 214, 216ವಬಿಸಿಡಿಇಎಫ್‌ಜಿ, 327ವಬಿಸಿಡಿಇಎಫ್‌ಜಿಹೆದ್‌ಐಜಿಹೆದ್‌ಐಜಿಹೆದ್‌ಐಜಿ/1-2-ಬಿ/1ವ, 74ವಬಿಸಿ, 75ವಬಿಸಿಡಿ, 329ವಬಿ, 330ವಬಿಸಿ, 358ವಬಿ, 359, 360ವ/1ಸಿ/3ಬಿ/1-2, 361ಬಿ/3, 362, 363, 364, 366ವಬಿ, 368ವಬಿ, 370, 371ವಬಿ, 375, 377, 379, 401ವಬಿಸಿ, 402ವ/1ಬಿಸಿ, 403ವಬಿಸಿಡಿ, 406ಬಿ, 61ಜಿ, 61ಬಿ/1-2-3, 62ವಬಿಸಿಡಿಇಎಫ್‌ಜಿ, 67, 68ಬಿಸಿಡಿ, 69ವಬಿಸಿ, 71, 72ವಬಿ/1-2-3-4-5-6-7-8-9-10-11-12-13-14-15-16-17-18ವ-18ಬಿ-18ಸಿ-18ಡಿ-18ಇ18ಎಫ್-ಬಿ/1ವ, 74ವಬಿಸಿ, 75ವಬಿಸಿಡಿ, 76, 77ವ, 78ವಬಿಸಿಡಿ, 79ವಬಿ/1-2-ಸಿಡಿಇ, 80ವಬಿ, 81, 82ವಬಿ, 83ವ/1-2-ಬಿ, 84ವಬಿಸಿಡಿಇಎಫ್, 85ವಬಿಸಿಡಿಇ, 86ವಸಿ/1-2-3-ಡಿಇಎಫ್/1-2-ಜಿಹೆಚ್, 87ವಬಿ, 88ವಬಿಸಿ, 89ವಬಿಸಿ, 90ವಬಿಸಿ, 91, 92ವಬಿ, 93, 94, 95ವಬಿಡಿ, 96ಬಿ, 98ವ, 101ಸಿಡಿ, 111, 112ವಬಿ, 113ವಸಿಡಿಇ/1-2-ಎಫ್, 129, 150ಸಿ, 151, 156, 157ವ, 159ಹೆಚ್‌ಜಿ, 174, 176, 186ವಬಿ, 187, 191, 193ಬಿ/1, 37ವಬಿ, 46ಬಿ	2.00			
1196	ಗ್ರಾಮಕ್ಕೆ ದೂರವಿರುವ ಜಮೀನುಗಳು 39ವಬಿಸಿ, 40ಬಿಡಿ, 41ವ, 43, 44ವಬಿಸಿ, 45ವಬಿ, 47ವ/1-2-ಬಿಸಿಡಿಇಎಫ್‌ಜಿ, 21ಸಿಡಿ/1-2-3ಡಿಇ, 29, 30, 31ವ/1-2-3-4-5-ಬಿಸಿ, 34ವ, 35ವಬಿ, 36ವ/1-2, 38ವಬಿ, 39ಡಿ/1, 40ವಸಿ, 41ಬಿ, 42, 45ಸಿ, 46ವ, 47ಹೆಚ್‌ಐಜಿಹೆದ್‌ಐಜಿ, 48ವಬಿಸಿಡಿಇಎಫ್‌ಜಿಹೆದ್‌ಐಜಿಹೆದ್‌ಐಜಿ, 49ವಬಿಬಿಡಿಇ, 50ವ/1-2-3-ಬಿ/1-2, 51ವ/1-2-3-4-ಬಿ/2-ಸಿ/1-2-3, 53/1-2, 54ಬಿಸಿ/2-3-4-ಡಿ, 55ವಬಿಸಿ, 56, 57, 61, 61ಬಿ/4, 64ವಬಿಸಿ, 65, 66ವಬಿ/1-2-3-ಡಿಇಎಫ್, 102ವಬಿಸಿಡಿ/1-2,	1.50			

ಲೂಕಿ

	103ವಬಿ, 104ಬಿಸಿಡಿ, 105ವಬಿ, 106ವಬಿ, 107ವಬಿ, 108ಬಿಸಿ, 109ವಬಿಸಿಡಿ, 110ವಬಿ, 123ವಬಿಸಿ, 124ವಬಿ, 128, 128ವಬಿಸಿ, 130ವಬಿ, 131ವಬಿಸಿಡಿಇಎಫ್, 140ಎ/1-2-ಬಿ/1-2, 141, 143, 144, 145ವಬಿ, 146ವಬಿಸಿಡಿ, 147ವಬಿಸಿ, 148ವಬಿಸಿಡಿಇಎಫ್, 149, 150ವಬಿ, 152, 153ವಬಿ/1-2, 154, 155, 197, 198ಬಿಸಿ, 199, 200ವಬಿಸಿ, 201/1-2-ಸಿ, 202ಬಿಸಿ, 203ವಬಿಸಿಡಿ, 204ಎ, 209ಡಿ, 210ವಬಿಸಿ, 211, 212ವಬಿಸಿಡಿ, 213, 217ವಬಿಸಿಡಿ, 218ವಬಿಸಿಡಿಇಎಫ್‌ಜಿ, 219ವಬಿಸಿ, 220ವಬಿಸಿಡಿ, 221ಎ/1-2-ಬಿಸಿ, 222ವಬಿಸಿ, 223ವಬಿಸಿಡಿಇ, 224ವಬಿಸಿಡಿಇಎಫ್‌ಜೆಹೆಚ್‌ಐಚೆಕೆ, 225ವಬಿಸಿ, 231ಬಿಸಿಡಿಇಎ/2-3, 235, 296, 297ವಬಿ, 298, 299, 300ವಬಿ, 301ವಬಿ, 302ವಬಿಸಿಡಿಇಎಫ್‌ಜೆಹೆಚ್, 303ವಬಿಸಿಡಿ, 304ವಬಿಸಿ, 304ಡಿಇಎಫ್‌ಜಿ, 305ವಬಿಸಿಡಿಇಎಫ್, 306ವಬಿ, 307, 308ವಬಿ, 309, 310ವಬಿಡಿಇಎಫ್‌ಜೆಹೆಚ್, 312ವಬಿಸಿಡಿಇಎಫ್, 313ವಬಿಸಿಡಿಇ, 314, 316ವಬಿ, 321ಎ, 322, 323ವಬಿಸಿಡಿಇಎಫ್, 324-1-2-4-3-5-6-7-8-9-10-11-12-13-14-15-16-17-18-19-20-21, 325, 330ಡಿಇ, 331, 332ವಬಿಸಿಡಿಇಎಫ್, 333ವಬಿಸಿ, 334ವಬಿ/1-2-3ಸಿ, 335ವಬಿಸಿ, 336-1-2-3-4-5ಎ-5ಬಿ-6-7-8-9-10-11-12-13-14, 337ವಬಿಸಿಡಿಇಎಫ್‌ಜೆಹೆಚ್‌ಐಚೆಕೆಎಲ್‌ಎಮ್, 338ವಬಿಸಿಡಿಇಎಫ್, 339ಎ/1-2-4-5, 340ವಬಿಸಿ, 341-1-2-3-4-5, 342ವಬಿಸಿ, 343ವಬಿಸಿಡಿ, 344ವಬಿ/1-2, 345-1, 346ಎ, 347ವಬಿಸಿ, 348ವಬಿಸಿಡಿಇ, 350, 382, 383, 384, 385ವಬಿ, 387, 388ಬಿಸಿಡಿಇ, 389ಬಿಸಿ/2-ಡಿ, 390, 391, 392ವಬಿ, 393-1-2, 394ಎ/1-2-ಬಿಸಿ, 395ಎ/1-2-ಬಿ, 396ವಬಿ/1-2-ಸಿ, 397ವಬಿಸಿಡಿಇ/1-2, 398ವಬಿ/1-2-ಸಿ, 400ಎ/1-2-ಬಿ, 402ಎ/2, 404-1-2, 406-1-2, 406-1-2, 406ಎ/1, 406ಎ/2-3-4, 406-1-2-3-4, 409, 410ವಬಿ, 411-1-2, 412, 413, 414, 415, 416, 417, 418, 419ವಬಿ, 420ವಬಿ, 421, 422ಎ/1ಎ-1ಬಿ/1-2, 422-2, 423ವಬಿಸಿ, 424ವಬಿ, 425-1-2, 426, 458-1-2-4, 459, 460-1-2-3-5-6-7-8-9, 462-1-2, 363-1-2-3, 464-1-3					
1197	ಇತರೆ ಜಮೀನುಗಳು 5, 6ವಬಿ/1-2-ಸಿಡಿಇ, 7ವಬಿ, 8, 9ಎ, 15ಬಿಸಿಡಿ, 17ಬಿಸಿಡಿ, 18ಬಿ, 19ಬಿ, 20ಎ, 20ಬಿ, 58, 59, 60ವಬಿ, 61ಎ/1-2-3-ಬಿಸಿಡಿಇಚೆಕೆ/1-2-ಜೆಹೆಚ್, 113ಜೆಹೆಚ್‌ಐ, 114ವಬಿಸಿಡಿ, 115ವಬಿ, 116, 117ವಬಿಸಿಡಿ, 118ವಬಿಸಿ, 119ವಬಿಸಿ, 120ವಬಿಸಿಡಿ, 121ವಬಿಸಿಡಿಇಎಫ್, 122ವಬಿಸಿಡಿಇಎಫ್, 125ವಬಿ, 132, 134, 135, 136, 137ವಬಿಸಿ, 138-1, 139, 157ಬಿಸಿಡಿಇ, 158ವಬಿಸಿಡಿಇಎಫ್‌ಜೆಹೆಚ್, 159ಕೆಎಲ್, 160, 161ವಬಿಸಿ, 177ವಬಿಸಿಡಿಇ, 178, 179ವಬಿಸಿ, 180ವಬಿಸಿಡಿ, 181ಎ/1-2-ಬಿ, 182ವಬಿಸಿ, 183ವಬಿಸಿಡಿ, 184-1-2, 185ವಬಿಸಿಡಿಇಎಫ್‌ಜೆ, 189, 190ಎ/1-2-3, 190ಬಿಸಿಡಿ, 204ಬಿಸಿ, 205ಎ/2-3-4-5-6, 205ಬಿ, 207ವಬಿಸಿ, 208, 209ವಬಿಡಿಇ, 227, 228, 230ವಬಿ, 321ಬಿ, 354, 355ವಬಿಸಿ, 356, 357, 360ಎ/3ಬಿಸಿ/1-2, 372ವಬಿಸಿ, 373	1.30				
1198	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
1199	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 1, 3, 4, 21, 23, 25, 26, 27, 28,	3.50	4.00	4.50		
	ಎಂ.ಬಿ. ಅಯ್ಯನಹಳ್ಳಿ				1500	1700
1200	ಗ್ರಾಮಕ್ಕೆ ಹತ್ತಿರವಿರುವ ಜಮೀನುಗಳು 92, 93, 94, 95, 96, 97, 98ಎ(ಎ)ಬಿ(ಬಿ)ಬಿಸಿ, 99ವಬಿಸಿಡಿಇ, 100, 101ಎ/1-3, 102ಬಿಸಿಡಿಇಎಫ್‌ಜೆ, 102-1-2, 103ಬಿ/1-2-3-4, 105, 106ವಬಿ/1-2-3, 128ವಬಿಸಿ, 129ವಬಿ, 130, 131, 132, 133ವಬಿ, 134, 135, 137, 138, 139, 140, 141ವಬಿ, 142, 143, 144, 145, 146, 147, 148ವಬಿ, 149ವಬಿ, 150, 151, 154ವಬಿಸಿ, 155ವಬಿಸಿ, 156, 60, 161ಎ1-2ವಬಿ, 162ವಬಿಸಿ, 163, 164ವಬಿ, 165, 166ವಬಿಸಿ, 1671-2-3-4, 168, 169, 170ವಬಿ, 171, 172ವಬಿಸಿಡಿಇಎಫ್, 173ವಬಿ, 174ಎ1-2-ಬಿ, 175, 176, 177ವಬಿ, 178, 179, 180, 181, 182, 183, 184-1-2, 185-1-2, 188, 189ವಬಿಸಿ, 190ವಬಿ, 191, 192ವಬಿಸಿ, 193, 194, 195, 196,	2.00				

ಲೂಕಿ

	197-1-2, 198, 199ಎಬಿ, 200, 201, 202, 203ಎಬಿ, 204, 205ಎ, 214ಬಿ/1-2, 215, 216, 258ಎಬಿ, 259ಎಬಿ				
1201	ಗ್ರಾಮಕ್ಕೆ ದೂರವಿರುವ ಜಮೀನುಗಳು 189-3, 186-ಸಿ, 186ಎ/1, 186ಬಿ/2(ಎ)(2ಬಿ), 187, 205ಬಿ, 206, 207, 208-1-2, 209-1-2, 210, 211/ಎಬಿ, 213, 212, 214ಎ, 217, 218, 219ಎಬಿ, 220ಎ/1-2-3-ಬಿ-ಸಿ, 221, 222, 259ಬಿ, 260, 261, 262, 263, 264, 265, 266ಎ	1.50			
1202	ಇತರ ಜಮೀನುಗಳು 1ಎ/1-2-3 ಬಿ/1-2-3-4-5-6-7, 2ಎ/1-2-ಬಿಸಿಡಿ,7ಎಬಿ, 8ಎಬಿಸಿಡಿ, 11, 12ಎ/2ಬಿ/1-2, 13, 14, 15, 16-1-2, 17ಎಬಿ, 18, 19, 20, 21, 22ಎಬಿ, 23, 24, 25, 26, 27ಎಬಿ, 28, 29ಎಬಿಸಿ, 35, 36-1-2, 37ಎಬಿಸಿಡಿ, 45, 49ಎಬಿ/1-2-ಸಿಡಿ, 50ಎಬಿಸಿ-1-2ಡಿಇ, 51ಎಬಿ, 52, 53ಎಬಿ, 54, 55ಎಬಿ, 56, 57ಎ-1-2-3-4-ಬಿಸಿ, 58ಎಬಿ, 59ಎ/1-2-3-4ಬಿ/1-2-3, 60, 61, 62, 63ಎಬಿಸಿ, 64, 65, 66, 67ಎಬಿ, 68ಎಬಿಸಿಡಿ, 69, 70ಎ/1-2ಬಿಸಿ, 71ಎ-1-2-ಬಿಸಿ, 72, 74, 76, 77, 84ಎಬಿ, 106ಬಿ/4ಸಿಡಿ, 107ಎಬಿ, 108, 109ಎಬಿಸಿಡಿಇ, 110ಎಬಿಸಿ-1ಎ-ಬಿ-ಸಿ, 111, 112/1-2, 113, 114, 115, 117, 118, 119, 120ಎಬಿಸಿಡಿಇ, 121, 122ಎಬಿಸಿ, 123-1-2, 124, 125ಎಬಿ, 223, 224ಎಬಿ, 225ಎಬಿ/1-2, 226ಎಬಿ, 227ಎಬಿ, 228, 229ಎಬಿ, 230, 231, 232, 233, 24, 235, 236, 237ಎಬಿ, 238ಎಬಿಸಿ/1-2ಬಿ, 239ಎಬಿಸಿ, 240, 241ಎಬಿ, 242, 243, 244ಬಿ, 245ಎಬಿಸಿ/1-2-ಡಿಇ, 246, 247ಎಬಿ, 248, 249, 250, 251, 253ಎಬಿ, 254, 255, 256ಎಬಿ, 247, 266ಬಿ, 267, 268, 269, 270, 271, 275, 276, 277, 278-1-2-3-4, 279ಎಬಿಸಿ, 280, 281ಎಬಿ, 282ಎಬಿ, 283ಎಬಿ, 284ಎಬಿ-1-2-3, 285ಎಬಿಸಿ, 287	1.30			
1203	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
1204	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 3, 4, 6, 9, 10, 30, 31, 33, 34, 38, 39, 40, 42, 43, 44, 46, 47, 48, 75, 78, 79, 80, 81, 82, 83, 85, 86, 87, 88, 89, 90, 91, 104, 125, 126, 127, 136, 152, 153, 157, 158, 159, 272, 273, 274,275/ಎ, 275/ಬಿ, 311, 321, 323, 323/ಎ, 323/ಬಿ, 352, 421/9, 422, 536, 537, 592, 593, 594, 595, 635, 756, 774, 882	3.00	3.50	4.00	
	ರಾಮದುರ್ಗ				1500
1205	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 133.134.142.192.193.194.197.198.199.200.202.203.211.212.213.215.216.217.218.219.310.311. 312.328.329.330.331.443.455.456.457.466.469.470.474.475.476.477.479.490 .491.494.496.497.498.499.504.505.506.579.605.607.608.610.612.613.619.620.622.623.651. 652.654.656.658.	2.00	2.50		
1206	ತರಿ ಜಮೀನುಗಳು 171, 172, 173, 174, 175, 176, 177, 178, 179, 180, 181, 183, 184, 185, 186, 187, 189, 190, 197ಬಿಸಿಡಿ, 201, 204, 205, 206, 292, 293, 294ಎ, 303ಬಿ, 303, 305, 306, 316, 317, 318, 319, 320, 321, 322, 323, 323, 325, 326, 327ಎಬಿಸಿ,336ಇಎಫ್‌ಎ, 337ಎ/2, 338ಎಎಫ್‌ಜಿಹೆಚ್‌ಬೆಚೆಕೆ, 338ಬಿಕೆಎಲ್ ಎಮ್ ಎನ್‌ಬಿಸಿಕ್ಯೂ, 340ಬಿ, 452ಎ/1-2, 453/1		2.50		
1207	ಊರಿನ ಪಕ್ಕದ ಜಮೀನುಗಳು 163, 164ಎಬಿ/1-2,22,223,224,226,227,234,235, 236, 237,241,243,244,245,560,265, 267, 568, 576, 577, 579, 580, 581, 583, 606, 609, 614, 615, 618, 646, 647ಎ, 657, 672, 164ಬಿ/3ಸಿಡಿ, 165, 166, 167, 168, 169, 170, 188, 206, 208, 209, 210, 212, 213ಇ	1.50			
1208	ಗ್ರಾಮಕ್ಕೆ ದೂರವಿರುವ ಜಮೀನುಗಳು 127,128,129,130,131,132,135,136,137,138,141,143,144,145,487,488,496ಬಿಸಿಡಿಇಎಫ್‌ಜಿ,497ಎ	1.30			

	ಬಿಸಿ, 498ಎಬಿ ಚೆಕಿವಲ್,499,501,502,503ಎಬಿಚೆಕಿವಲ್,507, 520, 521ಎ, 624, 625, 77, 78, 79, 80, 81, 114, 115, 116, 117, 118, 119, 120, 121, 122, 123, 124, 125, 129, 140, 141, 146, 147, 178, 149, 150, 151, 152, 153, 154, 155, 156, 157, 158, 159, 160, 220, 313, 314, 315, 316, 35, 437, 438, 439, 440, 492, 496,				
1209	ಇತರೆ ಜಮೀನುಗಳು 34ಸ, 35, 36, 37, 38, 39, 40, 41, 42, 43, 44, 45, 46, 47, 48, 49, 50, 51, 52, 53, 67ಬಿಸಿಡಿ, 68, 69, 70, 71, 72, 73, 74, 75, 76, 82, 83, 84, 85, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 108, 109, 110, 111, 112, 113, 152, 153, 154, 155, 156, 157, 158, 159, 191, 196, 228, 229, 230, 231, 232, 233, 238, 239, 240, 216, 281, 282, 283, 288, 289, 89, 291, 292, 294, 300, 301, 302, 308, 309, 327ಡಿಇಎಸ್‌ಜೆ, 332, 334, 335, 336ಎಬಿಸಿಡಿಇಜೆಹೆಚ್, 337ಎ/3-4-ಬಿ/1-2, 338ಬಿಸಿಡಿಇ, 339, 340ಎಸಿಇಎಸ್, 341, 342, 343, 344, 345, 346, 347, 430, 431, 432, 433, 434, 435, 442, 447, 448, 450, 452ಎ/3-ಬಿಸಿ, 453ಎ/2-3-ಬಿಸಿಡಿಇಎಸ್/1-2-3ಜೆ, 458, 459, 460, 461, 462, 462, 463, 464, 465, 467, 468, 471, 472, 473, 481, 482, 483, 484, 485, 489, 503ಬಿಸಿಡಿಇಎಸ್‌ಜೆಹೆಚ್, 508, 509, 510, 511, 512, 513, 514, 516, 517, 519, 521ಬಿಸಿ, 522, 523, 525, 526, 527, 529, 531, 532, 533, 534, 535, 536, 537, 538, 540, 541, 5, 2, 543, 544, 545, 546, 547, 548, 549, 550, 551, 552, 553, 554, 555, 556, 557, 558, 561, 562, 563, 564, 569, 570, 570, 571, 572, 574, 575, 584, 585, 586, 587, 588, 589, 590, 591, 595, 596, 597, 598, 599, 600, 601, 602, 603, 604, 606, 617, 627, 628, 629, 930, 631, 632, 633, 634, 635, 636, 37, 36, 38, 639, 640, 641, 642, 643, 644, 645, 647, ಬಿಸಿಡಿಇ, 648, 649, 650, 660, 661, 662, 663, 664, 666, 668, 669, 670, 671, 675, 681, 684, 685, 686, 687, 688, 689	1.00			
1210	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ರಾಂಪುರ			1500	2200
1211	ಊರಿನ ಪಕ್ಕದ ಜಮೀನುಗಳು 129/6-7-9-10-11-12-13, 130/1-2-3-4, 131/1-2-3-4-5-6, 132ಎ-ಬಿಸಿಡಿಇ/2-3, 133, 134/1-2-3-4-4ಬಿ,135/1-2-3-4-5-6-7,136/7-ಬಿಸಿ,137ಎಬಿಸಿಡಿಇಎಸ್ ಜೆಹೆಚ್‌ಐ, 138/2-4-5-6-6-7-9, 139/2-4-5-6-7-8-9-10-13-14, 140/1-2-3-4-5-6-7-8-9, 141/1-2-3-4-5, 142ಎಬಿಸಿಡಿಇ, 144, 145, 146/1-2, 147, 148, 149, 150ಎಬಿ/1, 151, 153, 154, 155, 156, 157, 158, 159, 160, 161ಎಬಿ, 146/2-3, 162, 163, 164, 165, 166, 167, 168ಎ/1-2,169,170ಎಬಿ,172,173ಎಬಿ,175, 177, 179,180ಎಬಿ,181ಎಬಿಸಿಡಿ,182ಎಬಿಸಿ,182,183ಎ/1-2-ಬಿ/12,184,185,186ಎಬಿಸಿಡಿ,187ಎ,188,189,190,191 ಎಬಿಸಿ,192ಎಬಿಸಿ,193ಎಬಿ,194ಎಬಿ,196,197,199,200,201 ಎಬಿ, 202ಎಬಿಸಿಡಿ /1-2-ಎಸ್‌ಜೆ, 215, 216, 217ಎಬಿ, 219, 220ಎ	2.00			
1212	ಗ್ರಾಮಕ್ಕೆ ದೂರದಲ್ಲಿರುವ ಜಮೀನುಗಳು 48, 19, 50, 51ಎಬಿಸಿ, 52, 53, 54ಎಬಿಸಿಡಿ, 55ಎಜೆ, 56ಎಸಿ, 57, 58/1-2, 59/1-2, 60ಎಬಿಸಿ, 61ಎಬಿ, 62/1-2, 63, 65ಬಿ, 66, 68ಎಬಿಸಿ, 69, 70, 71, 72, 73, 76, 77ಎ, 78, 79, 80ಎಬಿಸಿ, 81, 82, 83ಎಬಿ, 84, 85ಎಬಿ, 86, 87, 88/1, 80, 90ಎಬಿ, 91, 92ಎಬಿಸಿಡಿಇ, 93ಎಬಿ, 94ಎಬಿ/2-3, 95ಎಬಿ/1-2-ಸಿಡಿಇ, 96ಎಬಿಸಿಡಿ, 97-1-2, 98, 99-1-2-2ಬಿ-2ಸಿ-3, 100, 101ಎಬಿ, 102, 103ಎಬಿ/1-2, 104ಎಬಿ/1-2-3, 105-1-2-3-4-5-6, 106ಎಬಿ/1-2-	1.50			

	<p>3-4-5-7-8, 107ವಬಿ, 108ವಬಿ/1-2, 109/1-2-3, 110, 111-1-2-3-4-5, 112, 113ವಬಿ, 114ವಬಿಸಿಡಿ, 115ವಬಿಸಿಡಿ, 116ವಬಿಸಿ/1-2, 117ವಬಿಸಿ, 118ವಬಿ/1-2-3, 119ವ/1-2-3-4-5ಬಿಸಿಡಿಇಎಫ್, 120, 121ವಬಿಸಿಡಿ/1-2-3, 1053ಬಿ, 72ಬಿ, 122ವ/1-2-ಬಿಸಿಡಿ, 123ವಬಿ, 124ವಬಿಸಿಡಿ, 125ವಬಿಸಿಡಿ, 126ವಬಿ, 127/1-2-3/3-2, 128ವ/1-2-ಬಿ/1-2-3, 129ವ/3-4-5</p>				
<p>1213</p>	<p>ಇತರೆ ಜಮೀನುಗಳು 1, 2ವಬಿಸಿಡಿಇಎಫ್‌ಜೆಹೆಚ್‌ಐ, 4, 5, 6ವಬಿ, 7ವಬಿಸಿಡಿ, 8ವಬಿ, 9ವ/1-2ಬಿಸಿಡಿಇ/1-2-ಎಫ್, 10ವಬಿಸಿ, 11ವ/1-2-ಬಿಸಿ, 12ವ/1-2-ಬಿ/1-2, 13ವಬಿ, 14, 15ವಬಿ, 16ವಬಿ, 17ವಬಿಸಿಡಿ, 18ವಬಿಸಿ, 19/2-3-4-5-6-7-9, 21ಕ್ಯೂವಬಿಸಿಡಿಎಫ್/ಇ1-ಇ2, 22ವಬಿಸಿ/1-2-3, 23ವಬಿಸಿಡಿ, 24ವಬಿಸಿಡಿ, 25ವಬಿಸಿ, 26ವಬಿಸಿ, 27ವಬಿಸಿಡಿ, 29/2, 30ವಬಿ, 31, 32ವ/1-2-ಬಿ, 33ವಬಿ, 34ವಬಿಸಿ, 35ವಬಿ, 37ವಬಿಸಿ, 38, 39ವಬಿಸಿ, 40, 41, 42ವಬಿ, 43, 44, 45, 46, 47ವಬಿ, 220ಬಿ, 221, 222, 223ವ/1-2-ಬಿ, 224ವಬಿ, 225, 226ವಬಿ, 227, 228ವಬಿ, 229, 230, 231, 232, 233, 234, 235, 236, 237ವಬಿ, 238, 239ವಬಿಸಿ, 240ವಬಿಸಿ/1-2, 241ವಬಿಸಿಡಿಇಎಫ್, 243, 244ವಬಿಸಿ, 245ವಬಿ, 247ವ, 248ವಬಿಸಿ, 249, 250, 251, 252, 253, 254ವಬಿ, 255, 256, 257, 258ವಬಿಸಿಡಿಇಎಫ್‌ಜೆ, 259, 260ವಬಿಸಿಡಿಇಎಫ್‌ಜೆ, 261, 262ವಬಿ, 263ವಬಿ, 264, 265ವಬಿ/1-2, 266ವಬಿ, 267ವಬಿ/1-2-3, 268ವಬಿಸಿಡಿ/1ವ-2ಬಿ-2ವ-2ಬಿ-23-2ಡಿ, 269/1-2ವ-2ಬಿ-3, 270ವ/1-2-ಬಿಸಿ, 171ವಬಿಸಿಡಿ ಇಎಫ್/1-2, 272ವಬಿಸಿಡಿ, 273, 275, 274, 276, 277ವಬಿ, 278ವಬಿಸಿ, 280ವಬಿ/1-2-3, 281/1-2-ಬಿ, 282ವ/1-2-ಬಿಸಿಡಿ, 283ವ/1-2-ಬಿಸಿ, 284ವಬಿ, 285ವಬಿ, 286ವಬಿ/1-2, 287, 288, 290, 291ವಬಿಸಿಡಿ, 292ವಬಿಸಿ, 293ವಬಿ, 294, 295, 296ವಬಿ, 297, 298, 299ವಬಿ, 300ವಬಿಸಿ, 301ವಬಿ, 302, 303, 304, 305, 306ವಬಿ, 307ವಬಿಸಿಡಿ, 308ವಬಿ, 309, 310ವಬಿಸಿ, 311, 312, 313, 314, 315, 316, 317, 318, 319ವಬಿ, 320ವಬಿ/1-2-3/1-2-ಡಿ/1-2, 321ವಬಿ, 322ವಬಿ, 323ವಬಿ, 324ವಬಿ, 325ವಬಿಸಿಡಿಇಎಫ್‌ಜೆಹೆಚ್‌ಐ, 326/1-2, 327-1-2, 328ವಬಿಸಿಡಿಇಎಫ್, 329, 330, 331, 332, 333ವಬಿ, 334, 335ವಬಿ/1-2-3, 342ವಬಿಸಿ, 343ವಬಿ, 344, 345, 346ವಬಿ/1-2, 347/1-2-3-4-5, 348/1-2-3-4-5, 349ವಬಿ,</p>	<p>1.50</p>			
<p>1214</p>	<p>ಇತರೆ ಜಮೀನುಗಳು 350, 351, 352-1-2, 353, 354ವಬಿ, 355ಬಿ/1-2, 356ವಬಿ/1-2, 357ವಬಿಸಿಡಿಇಎಫ್‌ಜೆಹೆಚ್‌ಐ, 358ವಬಿಸಿಡಿಇಎಫ್‌ಜೆಹೆಚ್‌ಐಜೆಕೆ, 359, 360ವಬಿ, 361ವಬಿಸಿ, 362ವಬಿಸಿಡಿ/1-2-ಇಎಫ್‌ಹೆಚ್‌ಐಜೆಕೆಎಲ್‌ಎಮ್‌/2-3-4ಎನ್‌ಒಪಿ1-2-ಕ್ಯೂಆರ್‌ಎಫ್, 363, 364, 365, 366, 367, 368ವಬಿ, 369ವಬಿ/1-2, 370ವಬಿಸಿ, 371ವ/1-2-ಬಿಸಿಡಿಇ/1-2, 372ವ/1-2-ಬಿ, 373, 374, 375, 376, 377ವ/1-2-ಬಿ, 368ವಬಿಸಿಡಿಇಎಫ್/1-2, 381, 382, 382ಇ, 383, 384, 386, 387, 388, 389, 390, 391, 392, 393ವಬಿ, 394ವಬಿಸಿಡಿ, 396, 397, 398ವಬಿಸಿ, 399, 400, 401ವಬಿ, 402, 403, 404, 405, 405, 406ವಬಿ/1-23, 407ವಬಿಸಿಡಿಇ, 408ವಬಿಸಿ, 409ವಬಿ, 410ವ/1-2-ಬಿ/2, 411, 412ವಬಿ, 413ವಬಿ, 414, 415, 416, 417, 418, 419, 420ವಬಿ, 421ವ/1-2-ಬಿಸಿ, 422ವಬಿ, 424ವಬಿ/2-1, 425, 426, 427, 428, 429, 430, 431, 432, 433ವ/1-ಬಿಸಿಡಿಇಎಫ್‌ಜೆಹೆಚ್‌ಐ, 434ವಬಿಸಿ, 435, 436ಬಿ, 437ಬಿ, 438ವಬಿಸಿ, 440ವಬಿ, 441ವಬಿ, 442, 443, 444, 445, 446ವಬಿ, 447, 448, 449ವಬಿ, 450ವಬಿ, 451ವ/1-2-3-ಬಿಸಿ, 452ವಬಿಸಿಡಿಇ, 453ವಬಿ/1-2, 454ವಬಿ, 455, 456, 457, 458, 459, 460ವಬಿ, 461ವಬಿ, 462, 463, 464, 465, 466/1-2, 467ವಬಿ, 468, 469, 401ಬಿ, 420, 422-1-2, 473, 474ವಬಿ, 475, 476, 477ವಬಿ/1-2, 478ವಬಿಡಿಇಎಫ್, 479ವಬಿಸಿಡಿಇಎಫ್‌ಜೆಹೆಚ್‌ಐ, 480, 481, 481ವಬಿಸಿಡಿಇಎಫ್, 482ವಬಿಸಿಡಿಇ, 494, 496, 497, 498/1-2-3, 499ವಬಿ, 500/2, 501, 502, 504ವಬಿ, 506, 507, 508, 509, 510ವಬಿ, 511ವಬಿ, 512, 513, 514/1-2-3, 516ವಬಿ/1-2, 517, 518ವಬಿ, 519ವಬಿ, 520, 522, 524, 525ವಬಿ, 526, 528, 529ವ, 530, 531, 532, 533, 534ವಬಿ, 535ವಬಿ, 536ವ/1-2-ಬಿ/1-2-ಬಿ, 539, 540ವಬಿ, 541, 542ವಬಿ, 543ವಬಿ, 544ವ/1-2-ಬಿ, 545ವ/1-2-ಬಿ, 546, 547, 547ವಬಿ/1-</p>	<p>1.50</p>			

ಲೂಕ

	ಸಿ, 548, 549ವಬಿ, 550, 551ವಬಿಸಿಡಿ, 551-2, 552ವಬಿಸಿ, 553ವಬಿಸಿ, 553ವ, 554ವಬಿಸಿ, 555ವಬಿಸಿ, 556, 557ವಬಿ, 557ಸಿ, 558ವಬಿ, 564, 565ಸಿಡಿಇಇಎಫ್‌ಜಿ, 566, 567ವಬಿ/1-2-ಸಿ, 568, 569, 570, 571/1-3, 572/1-2-3, 573/1-2-3, 574/1-2-3-4, 5751-2, 576, 577ವಬಿ, 578, 579					
1215	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				

	ಲೋಕಿಕೆರೆ				1300	1700
1216	ಊರಿನ ಪಕ್ಕದ ಜಮೀನುಗಳು 142ವಬಿಸಿ, 143ವಬಿಸಿ, 144ವಬಿ, 145ವಬಿ, 146, 147-1-2, 148, 149ವಬಿಸಿ, 150-1-2, 151, 152ವಬಿ, 153, 154, 155, 156, 157, 158, 159, 160, 161, 162, 163, 164, 164, 166, 167, 168, 169, 329, 330, 331, 332, 333, 334, 335, 336, 337, 338, 339, 340, 341, 342, 343, 344, 345, 346, 347, 348, 349ವಬಿ, 349, 350ವಬಿ, 351, 352ವಬಿ, 353, 354ವಬಿ, 355ವಬಿ, 356ವ/1-2ಬಿಸಿಡಿಇಇಎಫ್‌ಜಿ, 357, 358, 359, 360ವಬಿ, 361, 362, 363, 364-1-2, 365, 366, 367, 368ವಬಿಸಿಡಿಇ/1-2-ಎಫ್‌ಜಿಹೆಚ್, 369, 371ವಬಿ/1-2-3, 373, 374ವಬಿಸಿ, 375ವಬಿಸಿ, 376ವಬಿಸಿಡಿ, 377ವಬಿ, 378, 379, 380, 381ವ/1-2-ಬಿ, 382, 383ವಬಿಸಿಡಿಇಇಎಫ್‌ಜಿ, 386, 387ವ/1-2ಬಿ, 388ವಬಿಸಿ, 389ವಬಿ, 390/2, 391ವಬಿಸಿಡಿಇ, 392ವ/1-2ಬಿ, 393ವಬಿಸಿಡಿ, 394, 395ವಬಿ, 396, 397ವಬಿಸಿ, 398ವಬಿ, 399, 400, 401, 402, 403ವಬಿ, 404, 405ವಬಿ, 406, 407, 408, 409, 410, 411, 412, 413, 414ವಬಿ, 415, 416, 417ವಬಿ, 417ಸಿಡಿಇ, 418, 419, 420, 421ವಬಿ, 422ವ3ಬಿಸಿ, 423, 424ವಬಿಸಿ, 425ವಬಿ, 426, 427, 428, 429, 430, 431/1-2ವ-2ಬಿ, 432/1-2, 433, 434, 435ವಬಿ, 436, 437, 438, 440, 441, 442, 443ವಬಿ, 444, 445, 446, 447, 448, 449, 450, 451, 452, 453, 454, 456, 457, 458, 459, 460, 461, 462, 463, 464, 465, 465ವಬಿಸಿ, 466ವ/1-2-3-ಬಿ, 467ವಬಿ, 468, 469, 470, 471, 472, 473ವಬಿ, 474, 475, 476, 477, 478, 479ವಬಿ, 480, 481, 482ವಬಿ, 483ವಬಿಸಿ, 484, 485, 486, 487, 488, 489, 490ವ/1-2ಬಿ/1-2-3-4-5-7, 491, 492ವ/1-2-ಬಿ, 493, 494, 495, 496ವ	1.50				
1217	ಗ್ರಾಮದಿಂದ ದೂರದ ಜಮೀನುಗಳು 257/1-2, 258, 259, 260ವಬಿ, 261, 262, 263, 264ವಬಿಸಿ, 265ವಬಿಸಿ, 266, 267, 268ವಬಿಸಿಡಿ, 269, 270, 271, 272, 273ವಬಿ, 274ವಬಿ, 275ವಬಿಸಿ, 276, 277ವಬಿ, 278, 279ವಬಿ, 280ವಬಿ, 281ವಬಿ, 282ವಬಿ, 283, 284, 285ವಬಿಸಿಡಿ, 286ವಬಿಸಿಡಿ, 287, 288, 289, 290ವಬಿ, 291, 292ವಬಿಸಿ, 293ವಬಿಸಿ, 294ವಬಿಸಿ, 295, 296, 297, 298ವ, 323ವಬಿಸಿ, 324ವಬಿಸಿ, 325ವಬಿ, 326ವಬಿ, 327ವಬಿ, 328ವಬಿ, 496ಬಿ, 497, 498ವಬಿ, 499, 500, 501ವಬಿ, 502ವಬಿ, 503ವಬಿ, 504ವಬಿಸಿಡಿಇಇಎಫ್, 505, 506, 507, 508ವಬಿಸಿಡಿ, 509ವಬಿ, 510ವಬಿಸಿ, 511, 512, 513, 514ವಬಿ, 515ವಬಿ, 516, 517, 518, 519, 520, 521, 522, 523, 524, 525ವಬಿ, 526, 527ವಬಿ, 528, 529, 530, 531, 532, 533ವಬಿ, 534ವಬಿ/1-2, 535, 536ವಬಿ, 537ವಬಿಸಿ, 538, 539ವಬಿ, 540ವಬಿ, 541, 542, 543, 544, 545, 546/1-2, 547, 548, 549, 550, 551, 552, 553, 554, 555, 556, 557, 558, 559, 560ವಬಿಸಿಡಿ, 561ವಬಿ, 562, 563ವಬಿಸಿ, 564ವಬಿ, 565ವಬಿಸಿ, 566, 567/1ವ-1ಬಿ-3-4-2, 568, 569ವಬಿ, 570	1.30				
1218	ಇತರೆ ಜಮೀನುಗಳು 571ವಬಿ/1-2-ಸಿ, 572ವಬಿ, 573ವಬಿಸಿ, 574ವಬಿಸಿಡಿ, 575ವಬಿ/1-2-ಸಿ/1-2, 576/1-2, 577, 578, 579ವಬಿ, 580, 581, 581ವಬಿ, 582, 583ವಬಿ, 584, 585, 586, 587, 588, 589, 590, 591, 592, 593ವಬಿಸಿಡಿ, 594ವ/1-2-ಬಿ, 595, 596, 597, 598, 599ವಬಿ/1-2-3-ಸಿ, 600ವಬಿಸಿಡಿ, 601ವಬಿ, 602ವಬಿ/1-2-3	1.20				

ಉಳಿ

1219	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಸಿಡೇಗಲ್ಲು				1300
1220	ಊರಿನ ಪಕ್ಕದ ಜಮೀನುಗಳು 326, 326ಬಿ, 327ವಬಿ, 328ಎ, 329, 344, 350, 396, 422	1.50			
1221	ಇತರೆ ಜಮೀನುಗಳು 273, 274ವಬಿ, 275, 278ಎ, 279, 280, 281ವಬಿ, 282ವಬಿಸಿ, 283ವಬಿ, 286, 287, 288, 289, 290, 299, 300, 301, 303, 304, 306, 308, 310, 312, 313, 314, 315, 316, 318ಜಘು, 319, 320, 321, 322, 324, 325, 329ಋ, 330, 335, 336, 337/1-2, 340/1-2, 341, 342ವಬಿಸಿ, 343ಎ/1-2-3ಬಿ/1-2-3, 345, 346ವಬಿ, 347, 348ವಬಿ, 349, 351ಎ/1-2-3-4-5 ಬಿ, 352ಎ/1-2-3-4-5-6 ಬಿ, 353, 354, 355, 346ವಬಿಸಿಡಿಇ, 357ವಬಿಸಿ, 358, 360, 362, 363, 364ವಬಿಸಿಡಿ, 365, 366, 367ಎ/1-2-3ಬಿ/2, 368, 311/1-2-3-4, 396ಎ/1-2-3-4ಬಿ/1-2-3-4-5-6-7-8-9-10-11-12-13, 397, 402, 402ಬಿಸಿಡಿಇಎಫ್‌ಜಿ, 403ವಬಿಸಿಡಿಇಎಫ್‌ಜಿ, 404, 405ವಬಿಸಿ, 406ಎ/11-12-13 ಬಿ/1-2-3 ಬಿ/1-2-3, 407ವಬಿ, 408ವಬಿಸಿ, 409ವಬಿಸಿಡಿಇ, 410/1-2-3-4, 411-1-2-3-4-5-6-7-8, 412/2, 413/1-2-3-4, 414/1-2-3-4-5, 415/1-2-3-4, 416, 417ವಬಿಸಿಡಿ, 418, 419, 420, 423, 424, 425, 426, 427, 429, 430, 431, 432, 433, 434, 435, 436, 438, 439, 440, 441, 442, 443, 444, 445, 446, 448, 449, 450, 451, 452, 454, 455, 456, 457, 458, 459, 460, 462, 463, 464ಎ/1-2-3-4-5-6ಬಿ, 465, 467, 468, 469, 488, 489, 496ವಬಿ, 497ವಬಿ, 498, 499, 502, 503, 504, 505, 506, 507, 508, 510ಎ, 511, 512, 513, 514, 515, 516, 517, 518ವಬಿ, 519	1.10			
1222	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

	ಶಿವಪುರ				1300	2200
1223	ಊರಿನ ಪಕ್ಕದ ಜಮೀನುಗಳ ಸಂಖ್ಯೆಗಳು 827ಋ, 828, 829, 830ವಬಿಸಿಡಿ, 831ಎ, 832, 840ಎ/1-2-3, 844/1-2-3-4-5-6-7-8-9-10-11-12-13-14-16-17, 845/2-3-4-5-6-7-8-9-10-11-12-13-14, 852ಬಿಸಿ, 853, 857ಬಿಸಿಡಿಇಎಫ್‌ಜಿ, 860ವಬಿ, 861ವಬಿಸಿ/1-2, 862ವಬಿಸಿಡಿ, 863ವಬಿಸಿ, 864ವಬಿ, 865ವಬಿ, 868, 869, 870, 871ವಬಿಸಿಡಿಇ, 872ವಬಿ, 873ಎ, 874ವಬಿಸಿ, 875, 876ವಬಿ/1-2ಸಿಡಿ, 877ವಬಿ, 879/2, 880, 881ವಬಿ, 882ವಬಿ, 883, 886ಎ/1-2ಬಿಸಿ, 887ಬಿಡಿ, 888, 889ವಬಿ/1-2-4, 890ವಬಿಸಿ, 891ವಬಿಸಿಡಿಇಎಫ್‌ಜಿ, 892, 893, 894ವಬಿಸಿ, 895, 900ವಬಿಸಿಇ, 901, 902, 908ವಬಿಸಿಡಿ, 909, 910ವಬಿ/1-2ಎ-2ಬಿ-2ಋ ಸಿಡಿ, 911, 912, 913, 914, 915ವಬಿ, 916ಎ/1-2ಬಿಸಿ, 917, 918, 919, 920, 921ವಬಿ, 922ವಬಿಸಿಡಿ, 923ವಬಿ, 924, 925, 926, 298, 929, 930, 931ವಬಿ, 932/1-2-3, 934, 935, 936, 937ವಬಿ, 938ಎ, 941, 944ವಬಿಸಿ, 945ಎ ಬಿಸಿಡಿ, 946ವಬಿಸಿಡಿ, 947, 948, 949, 950ವಬಿಸಿ, 950, 951, 952, 953, 954, 955, 957, 958, 959ಎವಬಿ/2ಸಿಡಿ, 960, 961, 962, 963, 964ವಬಿ, 969, 988/1-3, 988/4, 989-2-3-4, 990, 991, 992/2-3, 8ಋ, 80ಎ, 152ಇ, 287ಬಿ, 311ಎ/1, 331, 269, 271, 283, 284, 285, 286, 568ಬಿ, 569, 570ವಬಿಸಿ, 572, 573, 574, 577, 558, 559	2.00				
1224	ಗ್ರಾಮಕ್ಕೆ ದೂರವಿರುವ ಜಮೀನುಗಳು 184ಬಿಸಿಡಿ, 185, 186ಬಿಸಿ, 187ವಬಿಸಿ, 189, 190ವಬಿಸಿಡಿ, 192, 193, 194ವಬಿಸಿಡಿಇ, 195ವಬಿಸಿ, 196ವಬಿ, 197ವಬಿ, 198ವಬಿ, 199, 200ವಬಿ, 201ವಬಿಸಿಡಿ, 202ಇಜಿ, 203ವಬಿಸಿಡಿಇಎಫ್‌ಜಿ ಹೆಚ್‌ಐಜಿ ಕೆಎಲ್‌ಎಮ್‌ಎನ್, 204ವಬಿಸಿಡಿಇಎಫ್‌ಜಿ,	2.00				

	<p>205,206ಬಿಸಿಡಿ,207,208ವಬಿ,209ವಬಿಸಿಡಿಇವುಗಳ ಜೆಹೆಚ್‌ಐಬಿ,216ಬಿಸಿಡಿ, 217ವಬಿಸಿ, 218ವ/2,221ವಬಿ,222ವಬಿಸಿಡಿ, 223ಬಿ/2ಕೆಸಿಡಿಇವುಗಳ ಜೆಹೆಚ್‌ಐಬಿ,224ವಬಿಸಿ, 225/1-2, 226, 227ವಬಿ, 228ವಬಿಸಿಡಿಇವುಗಳ ಜೆಹೆಚ್‌ಐಬಿ,229ವಬಿಸಿಡಿ/1-2ಇವುಗಳ ಜೆಹೆಚ್‌ಐಬಿ ಐಕೆಎಲ್, 230, 231ವಬಿ/2-1ಸಿ, 232, 233ವಬಿಸಿ/1, 234ವಬಿ/1-5,235ಬಿಸಿ/1ಎ-1ಬಿಸಿ/2ಡಿಇಡೆಫ್‌ಜೆ, 236ವಡಿಇ ಇವುಗಳ ಜೆಹೆಚ್‌ಐಬಿ ಐಕೆಎಲ್ ಎಮ್‌ಎನ್‌ಒ/1-34ಸಿಕ್ಯೂಆರ್ ಎಸ್ ಟಿ ಯು, 237ವಬಿಸಿ, 238, 239, 240, 241, 242ವಬಿ, 243ವಬಿ, 244ವಬಿ/2-1, 245ವಬಿ, 246ವಬಿ, 247, 248, 249, 250, 251, 252ವಬಿ, 253, 254ವಬಿಸಿಡಿಇವುಗಳ ಜೆ, 256ವ, 665ವಬಿ, 666, 667, 668ವಬಿಸಿ, 709, 717, 740ಇವುಗಳ ಜೆ, 741, 747, 750ಬಿಸಿ, 751, 752, 753ವಬಿ, 754, 755, 756ವ, 809ಸಿ/2ಸಿಡಿ, 810/1, 811ವಬಿ, 814ವಬಿ, 815, 816ವಬಿಡಿ, 817ವಬಿ, 818ವಬಿ, 819ವ, 820ಬಿಡಿಇ, 822ವ/1-2-3, 822ಬಿ, 823/1-2-3-4-5-6, 824/1-2-3-4, 825ವ/1-2-3ಬಿ, 826ವಬಿಸಿಡಿ, 827ವ</p>				
<p>1225</p>	<p>ಇತರೆ ಜಮೀನುಗಳು 1ಬಿಸಿಡಿಇವುಗಳ ಜೆ, 2/1-2, 8ಬಿಡಿ, 9ವ/1-2ಬಿ, 10ವ/2-3ಬಿ, 11ಬಿ, 13/2, 14/2, 21, 22, 24, 25, 26, 27, 28ವ, 29ವ, 30ಬಿ, 31, 32ವಬಿ, 34, 73ವಬಿ, 74ಬಿ, 76, 77ವಬಿ, 78ವ/1-2, 79, 80ಬಿ, 81ವಬಿಸಿ, 84, 86ವಬಿ, 87ವಬಿ, 88ವ, 90/2-3, 91/1-2, 92ಬಿ/1-2-ಸಿ, 94ವಬಿ, 96ಬಿಸಿ/1-2 ಡಿ/1-2, 97ವ/1-2ಎ-2ಬಿ-2ಸಿ, 98ಬಿ/1-2-3-4-5, 131ಬಿ/2-ಸಿ, 133, 142ವಬಿಸಿಡಿಇವುಗಳ ಜೆ, 143ವ, 144/1-2-3, 145, 146, 147, 149/2, 150, 151, 152ವಬಿಸಿಡಿಇ, 153ವಬಿಸಿ, 155ವಬಿಸಿ, 156, 157, 158ವಬಿಸಿ, 168, 170, 171, 172, 173, 174, 175, 176ವಬಿ, 177, 178ಬಿಸಿ, 180ವ/1-2-3-ಬಿ, 181, 182ವಬಿಸಿಡಿಇವುಗಳ ಜೆ/1/2ಎ-2ಬಿ-2ಸಿ-3-4-5-ಜೆಎಲ್, 183, 184ಬಿಸಿಡಿ, 185, 186ಬಿಸಿ, 187ವಬಿಸಿ, 189, 190ವಬಿಸಿಡಿ, 193, 194ವಬಿಸಿಡಿಇ, 195ವಬಿಸಿ, 196ವಬಿ, 197ವಬಿ, 199, 200ವಬಿ, 201ವಬಿ, 287ವ, 289, 290, 291, 292, 293, 296, 297, 298, 299ವ/1-2-ಬಿ, 300, 301, 302ವಬಿ, 303, 304, 305, 306, 307, 308ಬಿಸಿ/1-ಡಿ, 309ವಬಿ, 310ವ, 311ವ/2ಬಿ, 319ವಸಿ/1-2-3-4-ಡಿ, 320ವ/1-2-3-ಬಿ, 321ವಬಿಸಿ/3, 322ವಬಿಸಿಡಿಇವುಗಳ ಜೆ/3-4-5, 323/1-2, 324/1-2-3, 325, 326, 327, 328, 329, 330, 331ಬಿ, 332/1-3-4-5-7, 337ವಬಿಸಿ, 338ವಬಿಸಿಡಿಇವುಗಳ ಜೆ, 339, 340, 345ವ/1ಎ/1ಬಿ/2ಬಿ, 346ವಬಿ/1-2, 347ವಬಿ1-2, 348ವಬಿ/1-2, 348ವಬಿ/1-2-3, 349ವಬಿಸಿ, 350,360, 361ವಬಿಸಿಡಿ, 362, 375, 377, 378, 380ವಬಿಸಿಡಿಇವುಗಳ ಜೆ, 394/1-2-3-45-7-8-10-11-13-14, 399ವ, 425ವಬಿ, 426, 428ವಬಿಸಿ, 429, 430, 431/1-2, 433, 434, 435ವಬಿ, 436ವಬಿ, 437, 438, 439ವಬಿಸಿ, 446, 448, 449, 450, 451ವಬಿಸಿಡಿಇವುಗಳ ಜೆ, 453, 454ವ/1-2ಬಿ, 455, 456, 457, 458, 459ವಬಿ, 400ವಬಿಸಿ, 463, 464ವಬಿ, 465ವಬಿ, 466ವಬಿ, 467, 468, 469, 470, 472, 473, 474, 475, 476ವಬಿ, 479ವಬಿ, 480, 481, 482, 484, 485, 487, 488, 492, 49, 501ವಬಿ, 508ವಬಿ, 509ವ/1-2-3ಬಿ, 510, 511ವಬಿಸಿ, 525ವಸಿಇ, 531, 533, 534, 535, 536ಬಿಸಿಡಿ, 537, 539ಬಿಸಿ, 540, 541, 543, 544ವಬಿ, 545, 546ವಬಿಸಿಡಿಇವುಗಳ ಜೆ, 547ವಬಿಸಿ, 548ಬಿಸಿ, 549ವಬಿಸಿಡಿಇ, 550ವಬಿ/1-2-ಸಿಡಿ, 551ವಬಿ, 552ವಬಿ, 553, 554ವಬಿಸಿ, 555ವಬಿಸಿ, 556ವಬಿಸಿಡಿಇ, 557ವಬಿಸಿಡಿ/1-3-4ಇ, 560, 561, 578ವಬಿ,</p>	<p>1.60</p>			
<p>1226</p>	<p>599ವಬಿಸಿ, 600ವಬಿಸಿಡಿ, 601ಬಿಸಿಡಿ, 602ವಬಿಸಿ, 607ಬಿಸಿಡಿಇ, 608ವಬಿಸಿ, 609/2-4-5-6, 611/2-3, 612, 613, 617, 618ಬಿಸಿಡಿ, 619ವಬಿ, 621ವಬಿ, 631, 634, 635, 636, 637, 638, 641, 642, 643, 644, 645, 659, 660, 661, 662ವ, 756ಬಿ, 757, 758, 759, 774, 776/2, 779ವಬಿ/2-3-4, 780ವ/1-2-3-4-5-1ಬಿ-1ಸಿ, 780, 781/1-3-5, 782/1-2ಎ-2ಬಿಸಿ, 783, 784, 785, 787, 788/3, 789ವ/1-1ಬಿ-1ಸಿ-1ಡಿ-ಇ-ಜೆಹೆಚ್‌ಐಬಿ ಐಕೆಎಲ್ ಎಮ್‌ಎನ್‌ಒ-2, 790ವಬಿಸಿಡಿಇ, 791/1-2, 792/1-2-3, 793ವಬಿ/1-2, 794, 795, 796, 797/1-2-4, 803, 804, 805, 806ವಬಿಸಿಡಿ, 809ವಬಿಸಿ/1-2ಎ</p>	<p>1.60</p>			

1227	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
1228	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 352, 354, 355, 356, 357, 358, 359, 366, 369, 370, 371, 372, 373, 374, 384, 385, 387, 394, 395, 397, 398, 412, 413, 414, 415, 416, 417, 419, 421, 422, 424, 441, 443, 444, 445, 489, 490, 493, 495, 497, 498, 499, 500, 505, 507, 512, 513, 514, 515, 519, 520, 526, 528, 529, 648, 649, 650, 652, 653, 655, 656, 657, 676, 677, 678, 679, 680, 681, 682, 683, 711,728,729,730, 742, 760, 762, 763, 764,765,767, 768, 963	4.00	4.50 (ಕೊ.ಬಾ)	5.00		
	ಸೂಲದಹಳ್ಳಿ				1300	1700
1229	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 99.100.101.103.105.121.126.129.130.131.132.133.134.135.137.138.139.140.141.142.143.144.146.147.150.151.168.169.173.174.179.180.185.186.191.192.197.198.203.204.205.215.216.219.223.224.227.230.237.238.239.264.265.936.	2.00	2.40			
1230	ಊರಿನ ಪಕ್ಕದ ಜಮೀನುಗಳ ಸ.ನಂಗಳು 50, 51, 52, 53, 62, 63, 70, 74ಬಿ, 77/2,148ಸಿ/1, 223, 235, 236, 245ಎ, 324, 331, 333, 335, 391, 404, 406ಸಿ, 407ಬಿ, 429, 438ಬಿ, 450ಬಿಸಿ, 453, 458, 462, 495ಬಿ, 496, 497, 498, 499, 500, 501/1-2-3, 503, 504, 505ಎ, 506ಎಬಿಸಿ, 507ಎ-1ಎ-1ಬಿ-ಬಿ/2ಎ, 508ಎಬಿಸಿ, 509ಎ/1-2-ಬಿ, 510, 511, 512, 513ಎಸಿಡಿ, 514, 515, 516, 517, 518, 519ಬಿ, 520ಎಬಿ/1-2-ಸಿ, 521, 522, 524, 524ಎಬಿ, 526ಎಬಿ, 527, 530ಎ/1, 531, 533ಎಫ್‌ಐಜಿ,534,535,536,538ಎಬಿಸಿಡಿಇಎಫ್,539ಇ, 540 ಬಿ/4-5,541,541ಎಬಿಸಿಡಿಇಎಫ್‌ಜಿಹೆಚ್‌ಐಐಜಿ,542ಎಬಿಸಿಡಿಇ, 543 ಎ ಬಿ ಸಿ ಡಿ ಇ ಎಫ್ ಜಿ ಹೆಚ್ ಐ ಜಿ ಕೆಎಲ್, 545ಎ, 546, 548ಎಬಿಸಿಡಿ, 549ಎಬಿ, 559, 566, 568, 572, 573ಎ, 575, 578, 584, 592, 593, 597ಎಇ, 600ಎ, 615ಎ, 641-1, 642-1, 671ಬಿ, 673, 687, 689ಎ, 694, 699, 718, 718, 723, 725, 726ಎ, 727, 732ಎ/1ಸಿ, 740ಬಿ, 741-1-2, 745, 746ಸಿ, 748, 756, 755, 766, 769ಸಿ, 770, 782, 785, 792ಬಿ, 794ಎ, 803, 805, 807/2, 840, 843, 847, 848, 853, 854, 855, 870ಬಿ, 873, 884, 891, 894, 895, 898	1.60				
1231	ಗ್ರಾಮದಲ್ಲಿ ಹಾದು ಹೋಗುವ ಹೆದ್ದಾರಿಗಳ ಸ.ನಂಗಳು. 59ಎ/2-2ಬಿ/2-1, 60ಬಿ/1-2-3, 61ಎಬಿ/1-2, 64/2, 65ಎ/1-2-2ಬಿ-2ಸಿಬಿ/1-2-3, 66ಎಬಿ/1-2-3-ಸಿ/1-2-ಡಿ/1ಎ-1ಬಿ-2, 67ಎಬಿ, 68ಎ/1-2, 78/2, 80-1-2, 81ಎಬಿ, 82ಎಬಿ, 83, 84-2, 110, 111ಎಬಿಸಿ, 114ಎಬಿಸಿ, 148ಎಬಿ, 152, 154ಎಬಿಸಿ, 155, 156, 166ಎಬಿ, 167ಎ/1-2-3-4-ಬಿ, 170ಎಬಿಸಿ, 176ಎಬಿ,210ಎ/1-2-3-ಬಿ/1-2, 211ಎ/1-2, 214ಎಬಿ, 220ಎಬಿ, 221ಎಬಿ, 222ಎಬಿ, 672, 674, 674ಬಿ/1-2-3-4, 675ಎಬಿಸಿ, 676, 677, 678, 679, 680ಎಬಿ, 681, 682ಎಬಿಸಿ, 684ಎಬಿ, 686ಎಬಿಸಿಡಿ, 688, 689ಬಿ, 114ಡಿ, 115, 116ಎಬಿಸಿ, 117ಎಬಿ, 118ಎ, 128ಎ/2-3-ಬಿಸಿ, 129, 240, 241ಎಬಿಸಿಡಿಇ/1-2ಎಫ್, 242, 243ಎ/1-2-ಬಿ/1-, 244ಎಬಿಸಿ, 245ಬಿ, 246, 247ಎಬಿಸಿಡಿಇಎಫ್/1-2-ಜಿಐ/1-2-3-4, 248, 249ಎಬಿ/1-2, 250ಎ, 251, 252, 253, 254, 255, 246ಎಬಿ, 257, 268, 259, 261ಎಬಿ, 263ಎಬಿ, 268, 269, 270, 274, 275, 277ಎ, 279ಎ, 280ಎಡಿಇಎಫ್‌ಜಿಹೆಚ್‌ಐಐ, 118ಬಿ, 119, 120ಎಬಿ, 122, 122ಎ/1-2, 127ಎ, 128ಎ, 277ಬಿ, 278ಬಿಸಿ, 280ಬಿಸಿಜಿ, 281, 282, 283ಎಬಿ, 284, 285, 288, 290ಎಬಿಸಿಡಿಇಎಫ್/1-2-ಜಿಹೆಚ್‌ಐಐಜಿ, 291ಎಬಿಸಿಡಿಇಎಫ್‌ಜಿಹೆಚ್‌ಐಐಜಿ‌ಕೆಎಲ್‌ಎಮ್‌ಎನ್‌ಬಿ/1	1.60				
1232	ಇತರೆ ಜಮೀನುಗಳ ಸ.ನಂಗಳು 39ಎ/1-2-3-4-ಬಿಸಿ, 40ಎಬಿ/1-2-3-4ಬಿ, 42ಎಬಿ, 45ಎಬಿ, 46ಎಬಿ, 47, 48ಎಬಿಸಿ, 54ಎಬಿ, 55ಎ/1-2-3ಡಿ/1-2-4-5-6-7ಎ-7ಬಿ-7ಸಿ, 56/2-3-4-5-6-7, 57ಎಬಿ, 59ಎ/ಬಿ/1-2,60ಬಿ/1-2-3,61ಎಬಿ/1-2ಬಿ, 69, 70-1-2,72-1-2,73-1-2,74ಎಸಿ/1-2-3ಡಿ,	1.30				

ಲಲೂಖ

	75ವಬಿಸಿ, 76ವಬಿ, 78-1,148ಸಿ/1-2-ಡಿಇ, 149, 157,158,159ವಬಿಸಿ, 160,161,162,163,164ವಬಿಸಿಡಿಇ/1-2-3ವಫ್ ಜಿ, 165ವಬಿಸಿ, 170ಸಿಡಿಇವಫ್ ಜಿ, 171ವಬಿಸಿ, 172ವಬಿಸಿಡಿಇ, 75ವಬಿ,224 ವಬಿಸಿಡಿ, 225 ವಬಿಸಿಡಿ, 226,231,232ವಬಿಸಿ/1-2-ಬಿ,233,234, 236ಡಿ, 239, 291,292,293ವಬಿಸಿಡಿಇವಫ್, 294,295, 296, 297, 311ಬಿ, 312,313, 314,315,316ವ/1-2- ಬಿ, 317ವಬಿ, 318ವಬಿ/1-2,319,320ವಬಿ/2,321, 322/1-2-3, 323ವಬಿಸಿಡಿ, 325ವಬಿಸಿ, 326ವ/1ಬಿ/1, 326, 327ವಬಿ, 328ವಬಿ, 329, 330,332, 334,335,336ವಬಿ, 337,338, 339, 340ವ/1-2, 341, 346ವಬಿಸಿಡಿ, 347ವಬಿಸಿ, 351ವ/2ಬಿ, 352ಬಿ/1-2ಸಿ/1-2-3-4,353ವ/1-2- 3ಬಿ/1-2-ಸಿಡಿಇ, 359ವ/2,365ವಬಿಸಿಡಿ, 366, 367/2-3ಸಿ/ಬಿ/1-2-ಸಿಡಿ, 369ವಬಿಸಿ, 370,372ವಬಿ/1-ಸಿ, 373, 375ವ/1-2,380ವಬಿ, 381, 383ವ/1-2-ಬಿ, 386ವಬಿ/3, 387/2-3-4-5, 390ವಬಿಸಿ, 392,393,394ವಬಿಸಿ,396, 398,399,400,401,402,403ವಬಿಸಿ, 405,406ವಬಿಡಿ, 407ವ, 409, 410/1-2,411ವಬಿ,412ವಬಿಸಿ, 305, 413ವಬಿಸಿ, 414ವಬಿ, 415,416, 417, 418ವಬಿ, 419ವ/1- 2-ಬಿ,420ಬಿ/ಸಿ/1-ಡಿ/1-2, 421, 422ವಬಿ, 423, 424, 426ವಬಿ, 427, 428, 430,431, 432,433, 434,435,436,437, 438,439ವಬಿಸಿ, 440, 441,				
1233	ಇತರೆ ಜಮೀನುಗಳ ಸ.ನಂಗಳು 443,445, 446,447,448, 449, 450, 451,452, 454, 455, 456, 457, 458, 460, 461,463, 464, 466,467ವಬಿ, 468, 469ವಬಿಸಿ, 470, 471/1-2-3, 472ವಬಿಸಿಡಿಇವಫ್ ಜಿ ಹೆಚ್ ಜಿ, 473, 476, 478ವಬಿ, 479ವಬಿ, 480ವ/1-2-ಬಿಸಿ, 481ಬಿ, 482, 483, 484, 485,486, 487ಬಿಸಿಡಿ/1-3 ಇ ವಫ್ / 1-2-ಜಿ ಹೆಚ್ ಐ, 488ವಬಿ, 489ವಬಿ, 491, 492ವಬಿ, 493ವಬಿಸಿ, 494, 495ವ, 530ವ/1-2, 532ವಬಿ, 533ವ/1-2-3-ಬಿಸಿಡಿಇವಫ್ ಜಿ ಹೆಚ್, 539ವಬಿಸಿಡಿ, 540ವ/1-2-3-4-5-6-ಬಿ/1-2, 550, 595ವಬಿಸಿಡಿಇ, 596ವಬಿ, 597ವಬಿಸಿಡಿಇ, 598ವಬಿಸಿಡಿಇವಫ್, 599, 600ಬಿ, 601ವ/1-2-3-ಬಿ, 602, 603, 604, 605, 606ವಬಿಸಿ, 607ವಬಿಸಿ, 608, 609ವಬಿ, 610, 611ವಬಿ, 612, 613, 614, 615ಬಿ, 616ವಬಿಸಿ, 618ವ/1-2-ಬಿ, 619,620ವ, 621, 623ವಬಿ, 624ವ/1-2-ಬಿ, 625/1-2-3-4, 631/1-2-ಬಿ/3, 634,640ವಬಿ, 659/1-2-ಬಿ/1- 2, 662, 663, 664/1-2, 690, 691,692, 693ವಬಿ, 695,708, 709, 711ವಬಿ, 712, 713, 714, 715, 716, 717, 720, 721ವಬಿ, 722, 724, 726ಬಿಸಿ, 728, 729ವಬಿ, 730ವಬಿ, 731ವಬಿಸಿ, 780ಬಿ, 781, 783, 784, 786, 787, 788, 789ವಬಿ, 791ವಬಿಸಿ/1-2, 794ವಬಿ, 795,796ವಬಿ, 797, 800ವಬಿ, 801, 802, 803,804,806,810,811ವ/1-2,844,856,857ವಬಿಸಿ,858ವಬಿಸಿ, 859/1,860,862,863ವ,874ವಬಿ,877ವ, 878ವಬಿಸಿಡಿಇವಫ್,879,880,881, 882ವಬಿಸಿ,883,885,886,887ವಬಿಸಿ,888,889 ವಬಿಸಿಡಿಇವಫ್, 890, 892, 893, 896, 897, 899,900ವಬಿಸಿ,901ವಬಿಸಿ, 902, 903ವ, 904, 905, 906, 907, 908, 909, 911ವಬಿಸಿ, 911ವಬಿಸಿ, 912ವಬಿ/1-2, 913ವಬಿ/1-2, 914,915ವಬಿ, 916,917ವಬಿ, 918ವ, 919,920,921, 923,925, 926, 927, 928ವಬಿ, 933, 938, 939/1-2, 943, 945.	1.30			
1234	ಕೂಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

ಸುಂಕದಕಲ್ಲು				1300	1700
1235	ತರಿ ಜಮೀನುಗಳು 30ವಬಿ, 31ವಬಿ, 32, 33, 34, 36, 37, 38, 39, 40 ವಬಿ, 41-1-2-3-4, 50- 1-2, 51-1-2-3, 53-2, 54, 55, 56, 57 ವಬಿ/1-2, 58ವ/1-2ಬಿಸಿಡಿಇ, 59ವಬಿ, 61, 62ವ/1-2- ವಬಿಸಿ, 63, 64, 65, 66, 67, 68, 69, 70-1-2, 71ವಬಿ, 72-1-2, 73, 74ವ, 75, 76ವಬಿ/1-2, 77, 78, 79ವಬಿ, 80ವಬಿಸಿಡಿ, 81ವಬಿ, 82, 83, 84, 85ವಬಿ, 86ವಬಿ/1-2-3ವ-3ಬಿ, 87, 88ವಬಿ,	1.50			

ಲಲಲಲ

	89, 90, 91, 92ವಬ, 93, 94, 95 ವಬ, 96ವಬಸಿ, 97, 98ವಬ, 99ವಬಸಿ, 100ವಬ, 102ವಬ, 104, 105, 106ವಬ, 107ವಬಚ/1-2, 108ವಬಸಿ, 109ವಬಸಿ, 110ವಬ, 111ವಬ, 112ವ, 113ವಬಸಿ, 114ವಬ/1-2ಸಿಡಿ, 115ವಬ, 117ವಬ, 118ವಬ, 119ವಬ, 120, 121, 122, 123ವಬ, 124, 125, 126, 129-2, 130ವಬ, 131, 132, 133, 134, 135, 136ವಬ, 137, 138ವಬ, 139ವಬ/1-2, 140, 141-1-2-3-4, 142, 143-2, 144-2, 145-2, 154ವಬ, 159ವ, 160, 161, 162, 163, 165, 166ವಬ, 167ವಬ, 191, 192ವಬಸಿಡಿ, 194ವಬಸಿ, 197, 199, 200, 201, 202, 203/1, 204, 205, 206, 207ವಬ, 208, 209, 210, 212, 213, 214ವಬ, 215, 216ವಬ, 217, 218, 219, 220, 221, 222, 223, 224, 225, 226ವ, 227, 228, 229, 231, 232, 236, 237, 239, 240ವಬ, 241ವಬ, 242, 243ಬ, 244, 245, 246, 247, 248, 249, 250, 251, 252ಬ, 253, 254, 255, 256ವಬ, 257/1-2, 258, 259, 260, 261ವಬ, 262, 263, 264, 265, 266ವ, 267, 268ಬ, 269, 270, 271, 306ಬ, 307, 308ವ, 309, 310, 311, 312/1-2, 313, 345, 346ವ/1-2-ಬ, 347, 348, 349, 350, 351, 352, 353, 354, 355, 356, 357ಬ, 358, 360ವಬ, 361, 362, 363, 365, 367, 368, 369-1-2, 370-1-2, 381, 382, 383, 409ಬ, 410, 411, 412ವಬ, 413ವಬ.				
1236	ಊರಿನ ಪಕ್ಕದ ಜಮೀನುಗಳು 168ವಬ, 169ವಬ, 170ವಬಸಿ, 171ವ/1-2-3-ಬ/1-2, 172, 173ವಬಸಿ, 174ವಬ/1-2, 175, 176ವಬ, 177ವಬ, 179, 180-1-2, 181ವಬ, 182, 183, 184ವಬ, 186, 188ವಬ, 189, 190ವಬ, 273ವಬಸಿ, 274, 275, 276, 277, 278, 279, 280ಬ, 281, 283, 284, 285, 286, 287, 288, 289ವಬ, 290ವಬಸಿ, 291ವಬ, 293ವಬ/1-2-ಸಿ/1-2, 295, 296, 297ವಬ, 298, 299, 300, 301, 302, 303, 304, 305, 306ವ, 402, 403, 404ವಬ, 405, 406, 408ವಬ, 409ವ.	1.40			
1237	ಗ್ರಾಮಕ್ಕೆ ದೂರವಿರುವ ಜಮೀನುಗಳು 1, 2, 3ವಬ, 4, 5, 6, 7, 8, 9, 10-1-2, 11-ವಬ, 12, 13ವಬ, 14-1-2-3-4, 15, 16ವಬ, 17ವಬ, 18, 19, 20ವಬಸಿ/2ಸಿಡಿ, 21, 22, 23, 24-1-2-3ವ-3ಬ-3ಸಿ, 25ವಬ, 26, 27ವಬಸಿ, 28ವ/1-2-ಬ, 29.	1.30			
1238	ಇತರೆ ಜಮೀನುಗಳು 313ವಬಸಿ, 314, 315, 316, 319ವಬ, 320, 321, 322, 323, 324, 325ವಬ, 326ವಬ, 327, 328, 329, 330, 331, 332, 333, 334, 337, 338, 339, 340, 341ವಬ, 342, 343, 344, 371, 372, 373, 374/1-2, 375/1, 376ವ/1-2ಬ, 378ವಬ, 379ವಬ, 380, 398ವಬಸಿ, 400, 401, 415, 416, 417ವಬ, 418, 419, 420, 421, 422, 423ವಬಸಿ, 424ವ, 427, 437, 375/2-3, 355-2	1.30			
1239	ಕೂಲವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಅಡವಿ ಸೂರವ್ವನಹಳ್ಳಿ			1300	1700
1240	ಊರಿನ ಪಕ್ಕದ ಜಮೀನುಗಳು 2ವ/1, 6,7ಬ,8/1-2,9, 10, 12, 13, 15ವ, 35/1, 39ಡಿ, 40ವಬ, 41, 43ವಫ್ ಜೆ, 46ವ.	1.50			
1241	ಗ್ರಾಮಕ್ಕೆ ದೂರವಿರುವ ಜಮೀನುಗಳು 18ಬಡಿ, 29, 30, 32, 35ವಬಸಿಡಿ ಹೆಚ್ ಐ ಜೆ ಕೆ, 43ಸಿ/ವಡಿಇ, 78ಬಸಿಡಿಇ ಎಫ್ ಜೆ ಹೆಚ್, 89ವಬಸಿ, 91ವಬ, 93ವಬಸಿ.	1.20			
1242	ಇತರೆ ಜಮೀನುಗಳು 77ವಬಸಿಡಿಇಎಫ್ ಜೆ, 102ಸಿ, 103ವ/2/ಎ/2ವ-2ಬಿ-5, 5, 15ವ, 16, 17, 18ಬಸಿ, 19ವ, 20ವಬ, 21, 23, 25, 27, 28, 32, 35ಇಎಫ್ ಜೆ ಎಂ./ 1-2, 37ವಬ, 39ವಬಸಿ, 40ಸಿ, 43ವಬ-ಹೆಚ್ ಐ ಜೆ ಕೆ ಎಲ್ ಎಂ, 44, 45, 46, 48, 49, 50, 51ವ, 53, 54, 55, 56, 57/2, 59, 60, 61, 62ವಬಸಿ, 63, 64ವಬಸಿಡಿಇ ಎಫ್ ಜೆ ಹೆಚ್ ಐ ಜೆ ಕೆ, 66ವಬಸಿಡಿಇಎಫ್ ಜೆ, 67, 68ವಬಸಿಡಿಇಎಫ್, 70, 71ವ, 72, 73, 75, 78ವಬ, 79, 80ವಬಸಿಡಿ, 91ಬ, 92ವಬ, 94ವಬಸಿಡಿ, 95ವ/1-2-ಬಿ, 96, 97, 98, 99ಸಿಡಿಇ ಎಫ್ ಜೆ ಹೆಚ್ ಐ, 100ವಬ, 101ವ/1-2-ಬಿ, 102ವಬಸಿ, 103ವಬ, 104ವಬ, 106ವಬ, 110, 111, 112, 114, 115, 116, 117, 118, 119, 120, 121, 122, 123.	1.10			

ಲಲಿಖಿ

1243	ಕೂಲವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
1244	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು: 109ಎ/2, 105/ಬಿ	3.00	3.50	4.00		

	ಹಾಲಸಾಗರ				1300	1700
1245	ತರಿ ಜಮೀನುಗಳು 30, 31, 32, 33, 34, 35ಎಬಿ, 36, 37, 38, 41ಎಬಿ, 43, 44ಎಬಿ, 45ಎ, 46ಎಬಿ, 47, 48, 49ಎಬಿ, 50ಎಬಿ, 51, 52ಎಬಿ, 53-1-2ಎ-2ಬಿ, 55, 57, 61, 62-1-2-4, 63, 64, 65, 67-1-2-3-4, 68-1, 93, 94, 95ಎಬಿ, 96 ಎಬಿ, 97, 98ಎಬಿ, 99ಎಬಿ, 100, 101ಎ/1-2-3-4-5-ಬಿ, 102ಎ/1-2-3-ಬಿ/1-2, 111ಬಿ, 112ಎಬಿ/1-2, 113ಎ/1-2-3, 113, 114, 115, 116, 117, 118, 119ಬಿ, 121-1-3ಬಿ, 122, 125, 130, 132-1-2, 133ಎಬಿ, 134, 137, 138, 139, 384, 385, 386, 387ಎ/1-2-ಬಿ, 390, 391, 394, 395, 397, 398, 399, 400, 401, 403, 404ಎಬಿ, 405, 406, 407, 409, 410, 412, 413, 414, 415, 416, 417, 420, 421, 422ಎಬಿ, 423, 427, 435, 436, 437, 438ಎಬಿ.		2.00			
1246	ಊರಿನ ಪಕ್ಕದ ಜಮೀನುಗಳು 1, 2ಎ, 3ಎಬಿ, 4, 5, 6, 7ಎಬಿ, 8, 9, 10, 12-1-2-3-4, 13ಎಬಿ, 14ಎ, 14ಬಿ/1-2-3, 16, 15, 17, 18, 19ಎಬಿ, 20, 21-2, 22, 23, 24, 25, 26, 27, 28, 29, 30, 68/2, 70, 71, 77, 78/1-2, 80, 82, 87, 88, 89, 90, 91, 103, 104, 105, 106, 108ಎ, 109ಎಬಿ, 110ಎಬಿ/1-2-3, 228-2, 229-1-2, 230ಎಬಿ, 231, 232/1-2-3, 233/1-2, 234, 235-1-2, 237, 238, 239ಎಬಿ/1-2-3-4-5, 239, 241, 242, 243, 244, 245, 246, 247, 248, 250, 251, 253, 255, 257, 260, 261, 263, 264, 265, 266, 267, 270-1-2-3, 273, 278, 279, 280, 281, 282ಎಬಿ, 283, 286, 287, 288, 289, 290, 291, 292, 293, 294, 295, 296, 298, 299, 300, 301, 302, 303, 304, 305, 307, 309, 310, 311, 312, 313ಎಬಿ, 314ಎ/1-2-ಬಿ, 315, 318/2ಎ-2ಬಿ, 319, 328, 329, 330, 331, 332ಎಬಿ, 333ಎಬಿ, 334ಎಬಿ, 335, 336, 337, 338, 339, 340, 341, 342ಎ, 343.		1.80			
1247	ಊರಿನ ಗ್ರಾಮದಲ್ಲಿ ಹಾದು ಹೋಗುವ ಸರ್ವೆನಂಬರ್ ಗಳು 140, 141, 144, 145, 146, 147, 148, 150ಎಬಿ, 154, 155, 156, 157, 158, 159, 160, 161, 164, 165, 166, 167ಎಬಿ, 168, 169ಎಬಿ, 170, 171ಎಬಿ, 172ಎಬಿ, 175, 176, 179, 180, 181, 182, 183, 184, 185, 186, 187.		1.80			
1248	ಇತರೆ ಜಮೀನುಗಳು 189, 191, 192, 193, 194, 195, 196, 197, 199, 201, 203, 206, 207, 210, 211, 212ಎಬಿ, 212ಬಿ, 213ಎಬಿ/1-2, 214, 215, 217-1-2, 218, 219ಎ, 220ಎ, 221, 223, 224, 225, 226ಎಬಿ, 227, 228, 344, 345, 348/1-2, 349ಎಬಿ, 350, 351, 352, 353, 354, 355, 356, 357ಎಬಿ, 358ಎಬಿ, 359, 376, 377ಬಿ, 378, 379ಎಬಿ, 381ಎಬಿ, 382-1-2-3, 383-1-2-3, 444, 445-1-2, 446, 448, 449, 450, 451, 456ಎಬಿ, 457, 458, 460, 461ಎಬಿ, 462/1-2, 463ಎ/1-2-ಬಿ, 465, 466ಎಬಿ, 467ಬಿ, 468, 469, 470ಎಬಿ/1-2-3-4, 471, 472, 474ಎಬಿ/1-2-3-4-5-6-7-9-11ಬಿ-11ಡಿ-ಸಿ, 475, 476, 477, 478, 479ಎಬಿ, 480ಎಬಿ, 481ಎಬಿ, 482, 483, 484ಎ/1-2-ಬಿ/2-3, 485, 586ಬಿ/1-2-3-4-5, 486, 487, 582ಎ, 583/1-2-3-4-5-6-7-8-9-10-11-12-13-14-15-16-17-18-19-20-21-22-23-24-25-26-27-28-29-30-31-32-33-34-35-36-37-38-39-40-41-42-43-44-45-46-47-48-49-50-51-52-53-54-55-56-57-58-59-60-61, 585, 587/1, 588/1, 589.		1.60			
1249	ಕೂಲವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				

<u>ಹಂಪಾಪುರ</u>					1300	1700
1250	ಊರಿನ ಹತ್ತಿರವಿರುವ ಜಮೀನು. 3ಬಿ, 5, 12, 13ವಬಿ, 109-2, 111, 119, 120-ಎ, 124ಡಿ, 130ಎ, 133ಎ, 15-1, 19ಬಿ/2, 20, 92ಬಿ/1-2, 96, 100, 103ಬಿ, 107, 207, 210ಬಿ, 221ಸಿ/2, 225ಎ, 230ಎ/1-2, 231ಬಿ/4, 237, 22-4, 25, 27ಬಿ, 28ಎ, 32ಬಿ, 46, 48ಎ, 58ಎ, 59ಎ, 68-4, 76/1, 79-5, 83-3-4, 145, 199.	1.50				
1251	ಗ್ರಾಮಕ್ಕೆ ದೂರವಿರುವ ಜಮೀನುಗಳು 1, 2, 3ಎ, 4, 7, 8, 9, 10, 11, 12, 13ಸಿ, 112, 113, 114, 115, 116, 117, 118, 120-2, 121ಬಿ, 123, 125ಎಡಿ, 127, 128ಎಡಿ, 130ಡಿ, 131ಎಡಿ, 132ಎಡಿ, 14, 15-2, 16, 17, 18ಎಬಿ, 19ಎಬಿ/1-ಸಿ, 93ಎ-1ಬಿ-2, 94ಎಬಿ, 95ಎಬಿ/1, 97ಎಬಿ, 98, 99, 101, 103ಎ, 104, 105ಎಬಿ, 106, 108ಎಬಿ/1ಎ-2ಬಿ, 109/1, 110, 203, 204, 205, 208ಎಬಿ, 209ಎಬಿ, 210ಎಬಿ, 211ಎ, 213, 214ಎಬಿ, 215, 219, 220ಎಬಿ, 221ಎಸಿ/1-2, 225ಬಿ, 226ಎಬಿ, 228, 229ಎ/1-3-4-ಬಿ, 230ಬಿ, 231ಎ/1-2ಬಿ/1-2, 232, 233/1-2-3-4ಎ-4ಬಿ, 240ಎ, 240/1ಬಿ, 240/2-3-4-5-6, 241, 233/ಎಸಿ-4ಡಿ-4ಇ-4ಎಫ್-4ಜಿ-4ಕೆ-4ಜೆ, 234ಬಿ, 235ಎಬಿ, 236, 238ಎಬಿ/1-2, 239/1-2-3-4-5.	1.20				
1252	ಇತರೆ ಜಮೀನುಗಳು 21, 22/1-2-3-5, 23ಎಬಿಸಿ, 24ಎಬಿ, 25ಎ, 28ಎಬಿಸಿ, 29ಎ/1-2-3-ಬಿ, 30, 31, 32ಎ, 33, 34ಎಬಿ, 35, 36ಎಬಿ, 37/1-2, 38, 39, 40, 41, 42, 43, 44, 45, 47, 49/1-2, 50ಎಬಿ, 51, 52, 53, 54, 55ಬಿ, 56/1-2-3, 57ಎಬಿ, 68ಬಿಸಿ, 60ಬಿ, 61, 62, 63ಎಬಿ, 64ಎಬಿಸಿಡಿ, 66ಎ/1-2-ಬಿಸಿ, 67ಎ/1-2-ಬಿ, 68-1-2-3-4-5-6, 69ಎಬಿ, 70, 72ಎ, 73, 74-1, 137-4, 138ಎಬಿ, 139ಎಬಿ, 140ಎಬಿ, 141, 142, 143, 144ಎಬಿ, 145-2ಬಿ, 146, 147, 148ಎಬಿ, 149ಎಬಿ, 150, 151ಎಬಿ, 152, 154ಎಬಿಸಿ, 156ಎಬಿ, 157, 158, 159ಎಬಿ, 160ಎಬಿ, 161ಎಬಿ/1-2-ಸಿಡಿ, 162ಎ/1-2-ಬಿ, 163ಎ/1-2-ಬಿಸಿಡಿಇಎಫ್/1-2, 164, 165ಎಬಿ, 166, 167ಎಬಿ, 169ಎಬಿ, 170ಎಬಿಸಿಡಿಇ, 171ಎಬಿ/1-2, 172/1-2, 173ಎಬಿ, 174, 175ಎ/1-2-ಬಿ, 176ಎಬಿ, 177, 178ಎಬಿ, 179ಎಸಿ, 180ಎಸಿ, 182ಎಸಿ, 183ಎಸಿ, 184, 186,187,188,189ಎಬಿ, 190ಎಬಿ/1-2, 191, 192-1ಬಿ, 193, 194, 195, 196, 197ಎಬಿ, 198ಎಬಿಸಿ, 201ಎಬಿಸಿಡಿ, 202.	1.10				
1253	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00				
<u>ಹರವದಿ</u>					1300	1700
1254	<u>ತರಿ ಜಮೀನುಗಳು</u> 324,325,329,330,331,332,333,334,335,336,337,339,340,342,343,344,347,348,349,350,351,352,353,362, 359.		2.00			
1255	ಊರಿನ ಹತ್ತಿರದ ಜಮೀನುಗಳು 66,67,68,69,70,71,72,100,103,104,109,111,112,113,114,115,124,126,132,135,136,150,153,157,158,207,228,229,230,233,234,237,238,239,241,244,245,246,247,249,251,252,254,256,257,258,282,283,284,287, 312, 314, 315, 316, 317, 322, 354, 355, 367, 368, 372, 376, 378, 380, 381, 384, 386, 387, 388, 389, 390.	1.50				
1256	ಗ್ರಾಮಕ್ಕೆ ದೂರವಿರುವ ಜಮೀನುಗಳು 52,80,81,87,98,102,115,116,117,119,121,122,123,131,133,134,137,138,147,148,149,151,152,156,159,164,165,221, 222, 226, 227, 231, 232, 248, 250, 259, 260, 261, 263, 265, 266, 267, 268, 270, 273, 274, 275, 276, 277, 278, 281, 293, 294, 297, 327, 338, 345, 371, 373, 374, 377, 382, 392, 399, 400.	1.30				

1257	ಇತರೆ ಜಮೀನುಗಳು 80,101,106,107,108,127,128, 139, 140, 141, 142, 143, 145, 146, 223, 224, 225, 286, 287, 288, 290, 291, 292, 296, 301, 303, 305, 307, 308, 309, 310, 319, 320, 358, 361, 363, 396, 397, 398, 402, 403.	1.10				
1258	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	ಹಾರಕಭಾವಿ				1300	1700
1259	ಊರಿನ ಪಕ್ಕದ ಜಮೀನುಗಳು 28, 53/1, 86, 111ವಿ, 129ಎಫ್/2, 137, 142ಬಿ, 143, 144ವಿ, 145ವಿ, 150, 151, 152, 153, 154, 155, 157ವಿ, 158, 159, 160ವಿ, 166ವಿ, 170ಎ/2, 178, 179ವಿ, 180ವಿ, 181ಡಿಇಎಫ್, 181ವಿ, 182ವಿ, 183ವಿ, 184ವಿ, 185ವಿ, 186, 187, 188ವಿ, 189, 190, 191, 192, 210, 211, 212ಎ/1-ಬಿ/2ಬಿ, 213, 250ಸಿ, 251, 252ಎ, 259/1-2, 260ವಿ, 261ಡಿಇಎಫ್ ಜಿ ಹೆಚ್ ಐ ಚೆಕೆ, 262ವಿ, 263ವಿ, 264ವಿ, 265ವಿ, 266ವಿ, 267ವಿ, 268ವಿ, 269ವಿ, 270ವಿ, 271ವಿ, 272ವಿ, 273ವಿ, 274ವಿ, 275ವಿ, 276ವಿ, 277ವಿ, 278ವಿ, 279ವಿ, 280, 281, 282, 283, 284ವಿ, 285ವಿ, 286ವಿ, 287ವಿ, 288, 289ವಿ, 296, 304ಎ, 3016/1-2, 337ಎ/1, 338, 352ಬಿ, 353ವಿ, 354, 388ಸಿ, 389, 390, 391, 478ಬಿ, 479, 481ಬಿ/1-2ಸಿ, 482, 483, 484ವಿ, 485, 486, 487, 488, 489, 490ವಿ, 491, 492, 493, 494, 495, 496ವಿ, 497, 499, 502, 503ವಿ, 510ಬಿ, 511, 512, 513, 518ಬಿ, 549, 555, 556, 557, 558ಎ, 559, 560ಎ, 561ಎ, 571, 572, 573, 574ವಿ, 575, 576, 577-1-2.	2.00				
1260	ಗ್ರಾಮಕ್ಕೆ ದೂರವಿರುವ ಜಮೀನುಗಳು 113ಬಿ/1-2, 114, 115, 116, 117, 118ವಿ, 119, 120, 123, 124, 125ವಿ, 126ವಿ, 127/1-2, 128ವಿ, 129ಡಿಇಎಫ್/1, 130ವಿ, 131, 132ವಿ, 133ವಿ, 134ಬಿ, 135, 136, 139, 140ವಿ, 145, 160ಬಿ, 161ವಿ, 162, 163, 164ಎ, 165ವಿ, 166ಬಿ, 167ವಿ, 168ವಿ, 169ಎ, 169ಬಿ, 170ಎ/1ಬಿ, 171ವಿ, 172, 173, 174ವಿ, 175, 176, 177, 178/1, 193, 194, 195ವಿ, 196, 197ವಿ, 198, 199, 200ವಿ, 202ವಿ, 203ವಿ, 204, 205ವಿ, 206ಎ, 207ವಿ/1-2-3ಸಿ, 208ವಿ, 209ವಿ, 214ವಿ/1-2, 215ವಿ, 216ವಿ, 217ಎ/1ಬಿ/2-3, 219, 220ವಿ, 221ವಿ, 222, 223, 224, 225, 226, 235ಎ/2ಬಿ/ಸಿ, 236, 237, 238ವಿ/2, 245, 247, 248/1-2-3, 249, 250ವಿ, 255ವಿ, 256ಎ/1-2-3-4-5-6-7-8-9ಬಿ, 257ವಿ, 258ವಿ, 259ವಿ, 260ವಿ, 261ವಿ, 262ವಿ, 263ವಿ, 264ವಿ, 265ವಿ, 266ವಿ, 267ವಿ, 268ವಿ, 269ವಿ, 270ವಿ, 271ವಿ, 272ವಿ, 273ವಿ, 274ವಿ, 275ವಿ, 276ವಿ, 277ವಿ, 278ವಿ, 279ವಿ, 280ವಿ, 281ವಿ, 282ವಿ, 283ವಿ, 284ವಿ, 285ವಿ, 286ವಿ, 287ವಿ, 288ವಿ, 289ವಿ, 290ವಿ, 291ವಿ, 292ವಿ, 293ವಿ, 294ವಿ, 295ವಿ, 296ವಿ, 297ವಿ, 298ವಿ, 299ವಿ, 300ವಿ, 301ವಿ, 302ವಿ, 303ವಿ, 304ವಿ, 305ವಿ, 306ವಿ, 307ವಿ, 308ವಿ, 309ವಿ, 310, 311, 312, 313ವಿ, 314ವಿ, 315, 316/3, 317 ವಿ, 318ವಿ/1-2-3-4-5-ಇ, 318ವಿ, 319ವಿ, 320, 321ವಿ, 322ವಿ, 323ವಿ, 324ವಿ, 325, 326ವಿ/ಎ-ಬಿ-ಸಿ-ಡಿ-1ಎಫ್-1ಬಿ-2ಬಿ, 327ವಿ, 328/1-3-4, 329ವಿ, 330ವಿ, 331, 332, 333ವಿ, 334ವಿ, 335ವಿ/1-2, 336ವಿ/1-2-3-4, 337ವಿ/2ಬಿ/1-2-3-4, 339ವಿ/1-2-3, 340, 343ಎ, 344ಎ, 346/1-2-4, 347, 348ಎ, 349, 350ಎ/2ಬಿ, 351/1-2, 352ಎ, 355, 356ವಿ, 358, 359, 360ವಿ, 361, 362, 363ವಿ, 364ವಿ, 365ವಿ, 366, 367ವಿ, 368ವಿ, 369, 370ವಿ, 371ವಿ, 372ವಿ/1-2-3ಬಿ/1-2-3ಸಿ, 33ಎ/1-2-ಬಿ, 374, 375, 376ವಿ, 377ವಿ, 378, 379, 380ವಿ, 381, 382ವಿ, 383, 384, 385ವಿ, 386, 387, 388ವಿ, 392, 393, 394ವಿ, 395, 396ವಿ, 397, 398, 399, 400ವಿ, 401ವಿ, 402ವಿ, 403, 404, 405, 406, 408, 409 ವಿ, 410ವಿ, 411ವಿ, 412ವಿ, 413ವಿ, 414ವಿ/1-2, 416, 417ವಿ, 418ವಿ, 419, 420ವಿ, 421, 422ವಿ, 423ವಿ, 424ವಿ, 425ವಿ, 426ವಿ, 427ವಿ, 428ವಿ, 429ವಿ, 430ವಿ, 431ವಿ, 432ವಿ, 433, 434ವಿ, 435ವಿ, 436, 437ವಿ, 438ವಿ,	2.00				

ಲಲಲ

	439ವಬ, 440, 441, 442, 443, 445, 445ಬ, 468ವ/2ಬ, 471ಬಸ, 472ವಬ, 503ಬ, 509, 510ವಬ, 520ಬಸ, 521ವ/2ಬಸ, 522, 523, 540ವ, 541ವ, 562, 563, 564, 565, 566, 567ವಬ, 568ಬಸ, 569, 570, 579ವಬ, 580ವಬ, 623ವಬ, 624ವ, 625, 626.				
1261	ಇತರೆ ಜಮೀನುಗಳು 1, 2, 3, 4, 5, 6, 7, 8, 9, 10, 11, 12, 13, 14ವಬ, 15, 16, 17, 18, 19, 20/1-2-3, 21, 23, 24, 25, 27, 30, 31/1-2, 33-1-2-3-4, 34, 35/1-2, 36, 37, 38, 39, 40ವಬ, 41ವಬ, 42, 43, 44ವಬ, 45, 46ವಬ, 47, 48, 49ವಬ, 50ವಬ/1-2, 51/1-2, 52/2-3, 54, 55ವಬಸ, 56, 57ವಬ/1-2-4,59 60ವಬಸ,61ವಬಸಡಿ,63ವಬಸ,64 ವಬಸಡಿ/1-2-ಡಿ, 65ವ/1-2-ಬಸಡಿ, 66ವಬ, 69ಬಸ, 70ವಬ/1-2, 71ವಬಸ, 72ವಬಸಡಿ, 73ವ,74,75ಬ/1-2,76ವಬ,77,78,79ವಬ,84ಸಡಿ,85/1-2,88,89ವಬ/1-2-3,90, 91ವಬಸ/1-2-3-4, 92ವಬಸ, 95ಬ, 96ವಬಸ, 97, 98ವ, 103ವಬ, 104ವಬಸಡಿ, 105, 106ವಬ, 110ವಸ, 111ವಬ, 112, 113ವ.	1.50			
1262	ಕೂಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಹಿರೇಹೆಗ್ಗಾಳ			1300	1700
1263	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 180.181.182.183.185.186.189.248.291.292.293.298.299.300.302.303.304.305.306.347.348.350.351.352. 353.	2.00	2.50		
1264	ತರಿ ಜಮೀನುಗಳು 7ವಬ, 8, 9, 10ವಬ/1-2, 11, 12ವಬ, 35ಬಸ, 36ವಬಸ, 37ವಬ/1-2-ಸ, 38ವಬಸ, 39, 40, 41ವಬಸ, 42, 43, 44, 45, 46, 47, 48, 49, 50ವಬಸಡಿ, 51ವಬ, 52, 53, 54ವಬ, 55ವ/1-2-ಬಸ, 56ವಬಸಡಿ, 57ವಬ, 58ವ/1-2-ಬ, 59, 60, 61, 62, 63ವಬಸಡಿಇಇಎಫ್ ಜೆ, 64, 65ವಬಸ, 72ವಬ/1-2-ಸಡಿ, 73ವಬ, 74-1-2-3, 75, 76ವಬ, 77ವಬ, 78ವಬಸ, 79ವಬ, 80, 81ವಬಸಡಿಇಇಎಫ್ ಜೆ, 82, 83ವಬ, 84, 85ವಬಸ, 86ವ/1-2-ಬ, 87, 88ವ/1-2, 89, 90, 91, 92, 93, 94ವ, 95, 96, 97, 98, 99, 100, 101, 102, 103ವಬ, 104ವಬಸಡಿ, 105ವಬ, 106, 107ವಬ, 108ವಬ, 109, 110, 111ವಬ, 112, 113ವಬ, 114ವಬ, 117, 118, 119, 120, 125, 126, 127, 128ವಬ, 129ವಬ, 130, 131ವಬ, 134ವಬ, 135ವಬ, 136ವಬಸಡಿ, 137, 138ವ/1-2-ಬ, 150ವಬ, 151ವ/1-2-ಬ, 152, 153, 157ವಬ, 158, 160ವಬಸ, 161ವಬಸ, 162, 163, 164ವಬ, 165ವಬಸ, 166, 167, 168ವಬ/1-2-3, 171, 172ವಬಸ, 173, 174, 175, 176, 177, 178, 179, 187ವಬ, 188, 190ವಬಸ, 191, 192, 194, 195, 196ವಬ, 197, 199, 200, 201ವಬ, 205, 206ವಬಸಡಿ, 207, 208ವಬಸ, 209, 213, 214ವಬಸ, 216ವಬ, 217, 218, 221, 222ವಬ, 223ವಬಸಡಿ, 225ವಬಡಿ, 226ವ/1-2-ಬ/1-2-ಸ, 227ವಬ, 228ವಬಸ, 229ವಬಸ, 230, 231, 232ವಬ, 233ವಬ, 234, 235, 235ವಬಸ, 236, 237ವಬ, 238, 240, 241ವಬ, 244ವ/1-2-ಬ, 245ವಬಸಡಿ.		2.00		
1265	ಊರಿನ ಪಕ್ಕದ ಜಮೀನುಗಳು 309ವಬಸಡಿಇ, 310ವಬ, 311ವಸಡಿ, 313, 314, 316, 317, 318, 319ವ, 322ವಬ, 325ಬಸಡಿಇ, 327ವಸ, 328ವ, 331ವಬ/1-2ಡಿ, 333, 335, 336, 337ವಬ, 338ವ/1-ಬ, 340ವಬಸ, 342/1-2-3, 345ವ/1-ಬಸಡಿಇ, 357ವ/1-2-3-4-5-6-7-8-9-ಬ/ಸ/1,355ವಬ/1-2-ಸ, 357ವಬ, 358ವಬ, 359, 373, 374, 375ವಬ, 377, 378, 379ವಬ, 380ವಬ, 381, 383, 384, 385, 386, 388, 389/1-2, 390, 391ಬ/1-2-ಬ/1, 392ವಬಸ, 393ವಬ, 396ವ/1-2-ಬಸ, 397, 398ವಬ/1-2-3-5, 399ವ/1-3-4-ಬ/ಸಡಿಇ, 400, 401ವ/1-2-4-7ಬ, 402ವಬಸಡಿ/1-2-3, 403ವಬ/2-3-ಬ/3ಸಡಿ, 405, 406/2-3, 407, 407ವಬ.408, 410, 411ವಬ/1-2-ಸ, 415, 416, 417ವಬ, 419, 425ವಬಸ, 423, 424, 427, 428, 436, 437, 438, 439/1-2-3, 440ವಬ/2-4, 441ವಬಸಡಿ/1-2-3-4-5, 442/2-3-4-5-6-7, 443/1-2,	2.00			

ಉಳಿ

	444ವಬಿಸಿಡಿಇ/2-ವಬಿ, 445ಎ/1ಎ-3-4-ಬಿ2, 446/1-2-3, 448ವಬಿಸಿಡಿಇ, 449ವಬಿಸಿ, 450ವಬಿಸಿಡಿ, 407/2, 452/2-3, 453, 461, 466/1, 467/1, 470, 472-1-3-4-5.				
1266	ಇತರೆ ಜಮೀನುಗಳು 246, 247, 258, 259, 260ವಬಿಸಿ, 261, 262, 263, 267, 268, 269, 270, 271, 272, 273, 275, 275ವಬಿ, 277, 278, 282, 282ವಬಿ, 284, 285ವಬಿ, 286ವಬಿ, 287, 288ವಬಿ, 290ಎ, 527, 528ಎ, 529ವಬಿಸಿ, 530ವಬಿ, 531ವಬಿ, 532ವಬಿ, 549, 550, 568, 577, 578ವಬಿ, 579, 580, 581, 583ವಬಿ, 584, 585ವಬಿಸಿ, 586ವಬಿ, 588-1-2, 592ವಬಿಸಿಡಿಇ, 593ವಬಿಸಿ, 594ವಬಿಸಿ, 595ವಬಿ/1-2, 596, 597, 598, 599, 600, 601/2, 603ವಬಿಸಿ, 604ವಬಿಸಿಡಿ, 605ವಬಿಸಿ, 606ವಬಿಸಿ, 607ವಬಿಸಿ, 608ವಬಿ, 609ವಬಿ, 610, 611, 612ವಬಿ/1-2-ಸಿಡಿ, 614, 615ವಬಿ, 617, 618ವಬಿ, 619ವಬಿ, 621, 622ವಬಿಸಿ, 634ವಬಿಸಿಡಿ, 635ವಬಿ, 636ವಬಿ, 637ವಬಿ/1-2-3-ಬಿ/1-2, 638ವಬಿ, 639ವಬಿ, 640, 641ವಬಿ, 642ವಬಿ, 644ವಬಿ, 645, 649ವಬಿ/1-2-ಬಿ, 650, 652ವಬಿಸಿ, 653, 654, 656, 659ವಬಿಸಿ, 661, 662, 663ವಬಿ/1ವಬಿಸಿಡಿ2ವಬಿ/2-3-4-5ಸಿ, 3ವಬಿಸಿಡಿ, 4ಸಿಡಿ, 5ವಬಿಸಿ, 14ವಬಿಸಿ/1-2-ಡಿ, 15ವಬಿಸಿಡಿ, 16ವಬಿಸಿ, 17ವಬಿ, 18, 19, 20, 21, 22ವಬಿ, 24ಎ/2ಬಿ, 25ವಬಿಸಿ, 27, 28ಎ, 29, 30ವಬಿ, 31ಎ/1-2-3-4-ಬಿ/-2-3, 32ವಬಿ/1-2-3-4-ಸಿಡಿ, 34ವಬಿಸಿ, 35ಎ, 67ವಬಿಸಿ, 68ವಬಿಸಿ, 69ವಬಿಸಿಡಿ, 70, 250, 252, 258, 259, 260ವಬಿಸಿ, 263, 264, 265, 478ಎ/2-4-5-6-ಬಿ/1-2, 481ಎ/1-2-3-4-5, 482/2-3-4-5-6, 483/1-2-3-4-5, 484ವಬಿಸಿ/1-2-3-4-5, 487ವಬಿಸಿಡಿ/1ಇಎಫ್, 489/1-2, 491ವಬಿಸಿಡಿ, 492, 494ವಬಿ, 495ವಬಿ, 496, 497,	1.50			
1267	ಇತರೆ ಜಮೀನುಗಳು 504ವಬಿಸಿ, 505, 507ವಬಿ, 508ವಬಿಸಿಡಿಇ, 509ಎ/1-2-ಬಿ/1-2-3-4-5, 510ಎ/1-2-3-4, 511, 512ವಬಿ, 513ವಬಿ, 514-1-2, 515ವಬಿ, 516, 517ವಬಿ, 518, 520ವಬಿಸಿಡಿ, 521, 522, 524ವಬಿಸಿ, 525ವಬಿಸಿ, 526ವಬಿ, 534ವಬಿ, 535, 538, 541, 568ವಬಿಸಿಡಿಇಹೆಚ್ ಐ ಜಿಹೆಚ್ ಜೆ ಕೆ ಎಲ್ ಎಂ ಎನ್, 568, 569, 591ವಬಿಸಿಡಿಇ/1-2-ಎಫ್ ಜಿ, 623ಎ, 624ಎ/2-3-2, 665ವಬಿಸಿ, 666ವಬಿ, 670ವಬಿಸಿ/1-2-ಡಿ. 741ಎ/1-2-ಬಿ/1-2, 753, 754ವಬಿ/1-2-3ಸಿ, 775, 776-1-2-3, 757ವಬಿಸಿ, 753, 754ವಬಿ, 755, 756-1-2-3-4, 757ವಬಿಸಿ, 773-2, 774-1, 775, 774, 775-1-2-3-4, 776-1-2-3, 777, 778, 779, 780, 781-1-2-3-4, 782-4ಬಿ-4ಸಿ-5ಎ, 782-5ಬಿ-5ಸಿ, 783/1-2-3-4-5-6-7-8-9ಎ-9ಬಿ-9ಸಿ, 784/1-2-3 4-5-6-7-8, 785-1-2-3ಎ-3ಬಿ, 786-1-2-4-5, 787ವಬಿ, 788-1-2-3-4, 789, 790ವಬಿ/1-2-3-5, 791ವಬಿಸಿ/1-2-3-4-5-7, 792ಎ/1-2-3-4-5-6-7-8-9-ಬಿಸಿಡಿ, 793, 794, 795-1-2, 796ವಬಿಸಿ, 795-2, 797ಎಸಿ/1-2-ಡಿಇಫ್, 798ವಬಿಸಿಡಿಇಫ್, 799ವಬಿಸಿಡಿ, 800, 801ವಬಿ, 802-1-2, 803-2, 804ವಬಿಸಿಡಿ, 805ವಬಿಸಿಡಿ, 806ವಬಿಸಿ, 807ವಬಿಸಿ, 808ವಬಿ, 809ವಬಿ, 810, 811ಎ/1-2, 811ಎ ಸಿ/1-2, 812ಎ/1-2-ಬಿಸಿ/1-2-ಬಿ/1-2, 813ಸಿ/2-ಬಿ/1-2-ಸಿ/1-2-ಡಿಇ, 814ವಬಿಸಿ, 815, 816ಎ, 817ಎ/1-2-ಬಿ, 818-1-2, 818 2ಬಿ-2-3-4-5	1.50			
1268	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			
	ಹ್ಯಾಳ್ಯಾ			1300	2200
1269	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು. 61.62.63.64.65.66.69.70.71.72.73.74.75.320.324.325.328.329.330.331.334.335.337.339.340 .341.342.344. 472.473.474.475.476.478.481.482.483.484.485.	2.50	3.00		
1270	ಊರಿನ ಪಕ್ಕದ ಜಮೀನುಗಳು 241ಸಿಡಿಇಎಫ್, 242ವಬಿ, 243, 244ವಬಿ, 245, 246, 286ವಬಿ, 287, 288, 289ಎ, 291, 295, 296, 297, 298ವಬಿ, 299, 300, 301, 302ವಬಿ, 303, 305, 306, 307, 308, 309ವಬಿಸಿ, 310ವಬಿಸಿ, 311, 312ವಬಿ, 313ವಬಿ, 314ವಬಿಸಿ, 316, 317, 487, 488ವಬಿ,	2.20			

	489ವಬಿ, 490ವಬಿಸಿಡಿಇಫ್‌ಜೆ, 493ವಬಿ, 495, 496, 500, 501, 502, 515ವಬಿ, 516ಎ,517, 518, 519ವಬಿ, 73, 81, 283, 236, 255, 258, 483, 484, 631ವಬಿಸಿಡಿಜೆಹೆಚ್, 607, 90ಎ, 273ಎ, 274, 131, 132, 132, 533, 535, 537, 144, 149, 150, 131/1-2-ಸಿ, 132, 133, 134ವಬಿಸಿ/1-2, 137, 138, 139ವಬಿ, 140ವಬಿಸಿ, 145-1-2-4-5-6-8-9, 146-1-2-,148, 149, 150ಎಸಿ/1-2, 531ವಬಿ, 534, 536, 538, 539, 540, 541, 542, 543ವಬಿ				
1271	ಗ್ರಾಮಕ್ಕೆ ದೂರವಿರುವ ಜಮೀನುಗಳು 1, 2, 3ವಬಿಸಿ, 4ವಬಿಸಿಡಿ/1-2-3, 6ಎ/1-2ಬಿ, 7ವಬಿ, 8, 9ವಬಿ, 10ವಬಿ, 11ವಬಿ, 394ಬಿಸಿ, 395ಎ/1-2-ಬಿ, 396ಎಬಿ/1-2, 397, 398, 400, 428, 429, 430, 431, 433, 434ವಬಿಸಿ, 435, 436ವಬಿಸಿಡಿಇ, 437, 438, 439, 440, 441ವಬಿ, 442ಎ/1-2, 616ವಬಿಸಿಡಿಇ, 617ಎ, 618, 619, 620, 621ವಬಿಸಿ, 622, 623, 625ಸಿ, 344, 346ವಬಿ, 347ಎ/1-2-3-4, 256ಎಬಿ/1-2, 257ವಬಿಸಿಡಿ, 259ವಬಿಸಿಡಿಇಫ್ ಜೆ ಹೆಚ್ ಎಂ ಎನ್/1-2, 260ಎಬಿ1-2-3, 261ವಬಿಸಿಡಿಇಫ್ ಜೆ ಹೆಚ್, 262, 263ವಬಿಸಿಡಿಇಫ್, 266ಎಬಿಸಿಡಿ, 261 ಎಬಿಸಿಡಿಇ ಫ್ ಜೆ ಹೆಚ್, 333, 334ಎಬಿ/1-2-ಸಿ/ಡಿಇ/1ಎಫ್, 336ಎಬಿ/1-2-ಸಿಡಿಇ/2-ಎಫ್, 348, 349, 350, 351, 366ಬಿ, 367ಎ/1-2-ಬಿ/1-2, 368, 406, 407, 408, 409, 410, 411, 412, 444, 446, 455ವಬಿ, 456ಎಬಿ/1-2, 457ವಬಿ, 446, 447, 458ಎ/1-2, 458ವಬಿಸಿ, 459ವಬಿಸಿಡಿಇ, 460ವಬಿ, 461, 463, 470, 491, 492ಎ, 500ವಬಿ, 519ಬಿ, 521, 524ವಬಿಸಿ, 631ಐ, 632, 633ಎ/1-2-3-4, 635, 636ವಬಿ, 637ವಬಿ, 638ವಬಿ, 639ವಬಿ, 640ಎ/1-2-ಬಿಸಿ, 641ವಬಿಸಿಡಿಇಫ್, 642ವಬಿಸಿ, 644ವಬಿ, 645ವಬಿಸಿ/1-2, 646, 647, 648, 649, 650ವಬಿಸಿಡಿ, 651ವಬಿಸಿಡಿಇ, 652ಎಬಿ/1-2, 661ವಬಿಸಿಡಿ, 662, 663ವಬಿ, 664, 665, 667ಬಿಸಿಡಿ, 668ಎ/1-2-ಬಿಸಿಡಿ, 669, 670, 671ಎಬಿ/1-2ಸಿ/1-2-ಡಿಇಫ್ ಜೆ ಹೆಚ್/1-2 ಐ ಜೆ ಕೆ ಎಲ್/1-2-ಎಂ ಎನ್ ಓ ಪಿ/1-2-ಕ್ಯೂ/1-2-3 ಆರ್.ಎಸ್ ಟಿ/2-2-1ಯು/1-2, 676, 61, 62ಬಿಸಿ, 383, 384ವಬಿ, 385ವಬಿಸಿ, 386ವಬಿ, 415, 416, 417, 418, 419ವಬಿಸಿ, 420ವಬಿಸಿಡಿ, 421, 422ಎ/4, 423ವಬಿ, 117, 118/1-2, 119/1-2, 120, 121ಬಿ, 122, 153, 186ಬಿಸಿಡಿ/1-2, 196ವಬಿ, 197, 198ವಬಿ, 200ಬಿ, 201ವಬಿ, 203, 204, 555, 556ಬಿ, 557ಎ/1-2-ಬಿ/1-2, 573ಎ, 574/1-3-4, 575/1-2, 576, 577/2-3-4-5-6-7, 578/1-2-3-4, 580/2-3-4-5-7-8-9-10, 581/1-2-3, 582ವಬಿಸಿಡಿ, 583ವಬಿಸಿ, 584, 585ಎ/1-2, 586ಎಬಿ/1-2-ಸಿ, 587ಎಬಿ/1-2-4, 588ಎಬಿಸಿ/1-2-3-4, 589ವಬಿ, 590ವಬಿ, 591, 592ವಬಿ, 596ವಬಿಸಿಡಿಇಫ್ ಜೆ ಹೆಚ್ ಐ ಜೆ ಕೆ ಎಲ್ ಎಂ ಎನ್, 594ವಬಿಸಿ, 595ವಬಿಸಿಡಿಇ/1-2-3-4-5, 596ವಬಿಸಿ, 598,600, 601ವಬಿ, 603ವಬಿಸಿಡಿಇ, 604ವಬಿಸಿಡಿಇ, 605ವಬಿ, 606, 607ಎ, 609, 610ವಬಿ, 610ಎಬಿಸಿ/1-2-ಡಿಇಫ್ ಜೆ ಹೆಚ್ ಐ ಜೆ ಕೆ ಎಲ್ ಎಂ ಎನ್.	1.60			
1272	ಇತರೆ ಜಮೀನುಗಳು 112ವಬಿಸಿಡಿಇಫ್, 13ಎ/1-2, 14ವಬಿ, 15ವಬಿಸಿ, 16ವಬಿ, 17, 18ವಬಿಸಿ, 19ವಬಿಸಿ, 20ಎ, 21ವಬಿ, 22ಎ/1-2-ಬಿ/1-2, 23ಎ/1, 24ವಬಿ, 26ವಬಿಸಿ/1, 27ವಬಿ, 28ವಬಿ, 29, 30 ಎಬಿಸಿ, 31, 32ವಬಿ, 34, 35, 36, 38, 39, 40ಎ/1-2-ಬಿಸಿ, 41ವಬಿಸಿ/1-2, 42, 57, 59, 78ವಬಿಸಿ, 81, 82, 247, 248ಸಿಡಿಇಫ್ ಐ ಜೆ ಕೆ, 249ವಬಿಸಿಡಿಇಫ್ ಜೆ ಹೆಚ್, 249ಎಫ್/1-ಐ/2, 250ವಬಿಸಿಡಿಇ, 252, 253, 254ವಬಿ, 255ವಬಿಸಿ, 256ಎಬಿ/1-2, 257ವಬಿಸಿಡಿ, 259ವಬಿಸಿಡಿಇಫ್ ಜೆ ಹೆಚ್, 261ವಬಿಸಿಡಿಇಫ್ ಜೆ ಹೆಚ್, 262, 263ವಬಿಸಿಡಿಇಫ್ , 266ಎಬಿಸಿಡಿ ಬಿ/3, 261ವಬಿಸಿಡಿಇಫ್ ಜೆ ಹೆಚ್, 262, 263, 264ವಬಿಸಿಡಿಇಫ್, 266ವಬಿಸಿಡಿ, 323, 326, 327ಎ/1-2-3ಬಿ/1-2-3-4, 332, 333, 334ಎಬಿ/1-2-ಸಿಡಿಇಫ್, 348, 349, 350, 351, 352ವಬಿ, 353ವಬಿ, 354, 355, 356ವಬಿ, 357, 358, 359ವಬಿ, 360, 361, 362ವಬಿ, 363, 364, 365, 366ಬಿ, 367ಎ/1-2-3-ಬಿ/1-2-3, 368, 369ವಬಿಸಿ.	1.60			
1273	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

	ಹಿರೇಕುಂಬಳಕುಂಟೆ				1300	1700
1274	ತರಿ ಜಮೀನುಗಳು 185ಬಿ, 186ಎಬಿ/1-2, 188, 191ಎಬಿ, 192, 193ಎಬಿಸಿಡಿ, 194, 195, 197, 198, 200, 202ಎಬಿ, 203ಎ/1-2ಬಿ/1-2, 206, 207, 208ಎಬಿಸಿ, 210ಎ/1-2-ಸಿ, 211, 312/1-2, 314ಎ/1-2-ಬಿಸಿ/2-ಡಿ/1-2, 316ಎಬಿಸಿ, 316, 317, 318ಎಬಿಸಿ, 322, 323, 324ಎಬಿಸಿಡಿ/1-2-3-4, 326ಎ/1-2-ಬಿಸಿ/1-2-3, 327ಎಬಿಸಿಡಿ, 326, 329ಬಿ, 331, 332ಬಿ/2-3-ಸಿ, 333ಎ/1-2-3-ಬಿಸಿ, 334ಎಬಿಸಿಡಿಇ/1ಎಫ್, 335, 336ಎಬಿ, 337ಎಬಿ.				1.60	
1275	ಊರಿನ ಪಕ್ಕದ ಜಮೀನುಗಳು 1-1-3, 2, 3-1-2-4-1-2, 5-2, 6, 7, 9, 10, 11ಎಬಿ, 12, 13, 14, 15, 16ಎಬಿ, 17, 18, 19-1-2-3-4, 21, 22ಎಬಿ, 23ಎಬಿ, 24, 25, 27, 28, 29ಎಬಿ, 30ಎಬಿ, 33, 34, 35, 36ಎಬಿ, 37ಎಬಿಸಿಡಿ, 38ಎಬಿಸಿಡಿ, 39ಸಿ/1-2-ಡಿ/1-2-ಇ, 40ಎಬಿಸಿಡಿ, 41ಎಬಿ, 42, 44ಎಬಿ/1-2, 45, 46, 47, 48ಎಬಿ, 49, 52, 55ಸಿಡಿ, 57ಎಬಿ, 58ಎಬಿಸಿಡಿಇ, 59, 61ಎಬಿ, 64ಎಬಿ, 66, 68ಎ/1-2-ಬಿಸಿ, 69, 70, 75, 76ಎಬಿಸಿಡಿಇಎಫ್ ಜಿ, 77, 76, 79ಎಬಿ, 80/1-2-3, 82/1-2-3-4-5, 84-1-2-3-4-5, 86, 87, 88/2-1-2, 90, 91, 94, 339ಎಸಿ/1-2-ಡಿ, 340ಎಬಿಸಿಡಿಇ, 342, 343ಎಬಿಸಿ, 348ಎಬಿಸಿ, 350, 351ಎಬಿ, 352, 353ಎ/1-3, 355/1-2, 357ಬಿಸಿ/2-3-ಇ, 358ಎಬಿಸಿಡಿ, 461ಡಿ/1, 462, 463, 464, 465, 466ಎಬಿ, 467ಎಬಿಸಿ/1-2-4, 468, 469ಎಬಿ, 470, 471, 473ಎಬಿಸಿ, 475ಎಬಿಸಿ, 476ಎಬಿ, 477ಎಬಿಸಿ, 479, 480ಎಬಿ, 484, 486, 487, 488ಎ/1-2, 489, 490, 491, 492ಎಬಿಸಿಡಿಇ, 493ಎಬಿಸಿ, 494ಎಬಿಸಿ, 495, 496ಎ, 497, 498ಡಿಇಎಫ್, 499ಎಬಿ/-2, 500, 501.				1.50	
1276	ಗ್ರಾಮಕ್ಕೆ ದೂರವಿರುವ ಜಮೀನುಗಳು 95, 96, 97, 98/1-2, 99, 102, 103, 105, 106ಬಿಡಿ, 107, 108, 109, 110, 111, 113, 114ಎಬಿಸಿ, 115ಎಬಿ, 116, 117, 118, 120, 121ಎಬಿ, 122, 123, 124, 125, 126, 127, 128ಎಬಿಸಿ, 129ಎಬಿ, 130, 131ಎಬಿಸಿ, 132, 133/1-2, 134, 136, 137, 138, 140ಎಬಿ, 141ಎಬಿಸಿಡಿ, 142ಎಬಿ, 143ಎಬಿ, 144ಎಬಿ, 145ಎ/1-2-ಬಿಸಿಡಿ, 146ಎಬಿಸಿಡಿ, 147, 148, 150, 151ಎಬಿಸಿ, 151ಡಿಇ, 152ಎಬಿಸಿ, 153ಎಬಿಸಿ, 157ಸಿ, 157ಡಿಇ, 158, 159, 160, 161ಎಬಿ, 163/1-2-3-4, 165, 166, 168, 170, 170ಎಬಿಸಿಡಿ, 171, 172ಎ/1-2-ಬಿಸಿ, 173ಎಬಿಸಿ/1-2-ಡಿ, 174, 175ಎಬಿ, 176, 177, 178ಎಬಿ/1-2-ಸಿಡಿ, 179ಎ/1-2-ಬಿ/1-2, 180ಎಬಿ/2-3-4, 181, 183, 185ಎ/1-2, 264ಎಬಿ, 265ಎ/1-2-3-4, 266ಎ/1-3-ಬಿಡಿ, 267ಬಿ/1ಡಿ, 268ಎಬಿ/1, 269, 270, 270ಎಬಿ, 271ಎಬಿ, 272ಎಬಿಸಿ, 273ಬಿ/1-2-3-5, 275, 276ಬಿ, 277ಎ/1-2, 278ಎ/1-2-ಬಿ/1-2-3-4, 279ಎ/2ಬಿ-1-2-ಸಿ/1-2-ಡಿ, 280, 281/1-2-3-4-5, 282ಎಬಿ/1-4ಸಿ, 283ಎಬಿಸಿ, 284ಎಬಿ, 285ಎಬಿ/2, 286ಎ/1-2-3-ಬಿ/1-2-3-4, 287, 288ಬಿ, 289ಸಿ, 290/1-2-3-4, 291/1-2, 292/1-ಎಬಿಸಿಡಿ-2, 293, 294, 295, 296/1-3, 297, 298, 300, 301ಎಬಿ, 302, 303, 305ಎಬಿ/1, 306ಎಬಿ, 307/1-2, 308, 309ಎಬಿ/1-2-3, 310, 311, 360ಎಬಿ, 361ಎಸಿ, 363ಎಬಿ, 366, 365, 366, 368, 370ಎಬಿ, 372, 373ಎಬಿಸಿಡಿ, 374ಎಬಿ, 375, 376ಎಬಿ, 377, 378, 379, 380ಎಬಿ, 381, 382ಎಬಿ, 383, 384, 383ಎಬಿಸಿಡಿಇಎಫ್ ಜಿ ಹೆಚ್ ಐ ಚೆ ಕೆ ಎಲ್, 384ಎಬಿ, 385ಎಬಿಸಿ, 387/1-2-3, 389, 390, 391/2-3-4-5-6-7, 393/1-2-3-5, 394, 395, 397, 399, 400/1-2-3, 406, 409/2-3, 410, 418, 419, 429, 423/1-2, 425, 426/1-2, 427, 430, 431, 432, 433, 436/1, 438, 440, 441, 442, 446, 447, 448, 450, 454, 455, 455ಎಬಿ, 456ಎ/1-ಬಿ/1-2, 457, 458, 459, 460ಎಬಿ, 461ಎಬಿಸಿಡಿ/1.				1.20	

1277	ಇತರೆ ಜಮೀನುಗಳು 212ಎ/1-2ಬಿಸಿ, 213ಎಬಿ, 214ಎಬಿ/1-2, 215, 217, 220, 221, 222ಎ, 223, 224, 225, 227ಎಬಿಡಿ, 228, 229ಎಬಿ, 230ಎಸಿ, 231ಎಬಿಸಿ, 232, 235ಎಸಿ/1-ಡಿ, 234ಎಸಿಡಿ, 235, 236/1-2, 237/1-2-3, 238, 239, 240, 241/1-2, 242/1-2-4, 243/2, 244, 245ಎಬಿಸಿ, 246/1-2-3-4-5-6, 247, 248ಎಬಿ, 249, 250, 251ಎಬಿಸಿ, 252, 253ಎಬಿ, 254, 255ಎಬಿ, 256/1-2, 257ಎಬಿಸಿ, 258, 259, 260ಎಸಿ.	1.20			
1278	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00			

ಹಿರೇವಡ್ಡಹಳ್ಳಿ				1300	1700
1279	ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು 1.3.5.6.7.8.216.217.218.219.221.222.225.226.232.294.295.296.297.298.299.300.301.302.30 5.306.307.308. 309.310.311.312.314.317.	2.00	2.50		
1280	ತರಿ ಜಮೀನುಗಳು 79, 80ಎಬಿ, 81ಬಿ/3, 82ಎಬಿ, 83ಎಬಿಸಿ, 84, 85, 86ಬಿಸಿಇ ಜಿ ಹೆಚ್, 87, 88, 89, 90ಎಬಿ, 91, 92, 93, 94, 95, 96ಎಬಿಸಿ, 97, 98ಎಬಿ, 99ಎಬಿ, 100ಎಬಿ, 101ಎಬಿಸಿ/1-2, 102, 103, 104, 105, 106ಎಬಿ/1-2-3, 108ಎಬಿಸಿಡಿ, 110ಬಿಸಿಡಿ, 111ಎಬಿ/1, 118ಐ ಸಿ ಡಿ ಹೆಚ್, 119, 120, 121ಎಬಿ, 122, 123, 124, 125ಎಬಿ, 126, 127, 128, 129, 130, 131 ಎಬಿಸಿ, 132ಬಿಸಿ, 133ಎ, 134, 135, 136, 137ಎಬಿ, 138, 139, 140, 142, 142ಎ, 143, 145ಎ, 380ಸಿಡಿ, 381ಎಬಿ, 382ಎಬಿಸಿ, 383ಎಸಿಡಿ, 384ಎಬಿ, 385, 386, 387ಬಿಸಿಡಿ, 388, 389, 390ಬಿ, 410, 411, 412, 413, 414ಎಬಿಸಿಡಿ, 415, 416, 417ಎಬಿಸಿಡಿಇ, 418, 419, 420, 421, 422, 545ಬಿಸಿ, 559, 560, 561, 562ಎ/1-2-ಬಿ, 562ಸಿಡಿಇ, 563, 564, 565ಎ/1-2, 567, 568, 568ಎ/1-2, 577ಬಿ, 578ಎಬಿಸಿ/1-2, 579ಎಬಿಸಿ, 580ಎಬಿಸಿ, 581ಎಬಿ, 583, 584ಎಬಿ, 585, 586, 587, 588, 589ಎಬಿಸಿಡಿಇ/1-2, 590ಎಬಿ, 676ಬಿಸಿಡಿ ಇಎಫ್ ಜಿ ಹೆಚ್ ಜಿ ಕೆ, 677ಬಿಸಿಡಿ, 678ಎಬಿ, 679, 680, 681ಎಬಿ/1-2.		2.00		
1281	ಊರಿನ ಪಕ್ಕದ ಜಮೀನುಗಳು 284/2, 286/1-2, 287, 289, 290, 292, 293, 313, 315, 316, 317, 318 ಐ ಜಿ/1-2-3, 319ಎ, 311ಬಿ/1-2-3, 319ಬಿ, 320ಎಬಿ, 321, 322, 323ಎ/1-2-ಬಿ, 324, 325ಎ, 326, 327, 329, 331ಎಬಿ, 332, 333ಎಬಿ, 334ಎಬಿಸಿಡಿಇಎಫ್, 337ಎ/1-2-ಬಿ/1-2ಸಿಡಿಇಎಫ್ ಜಿ ಹೆಚ್ ಐ ಜೆಕೆ ಎಲ್ ಐ ಎಂ/1-2-ಎನ್ ಓ, 335, 338ಬಿಸಿ, 340/1-2, 341, 342ಎ, 372ಡಿ, 373ಎಬಿ, 374ಎಬಿಸಿಡಿ, 375ಎಬಿಸಿ, 376ಎಬಿ, 377, 378ಎಬಿ/1-2-ಸಿ, 379ಎ/1-2-3-4, 391ಎಬಿ, 392ಎ, 393, 395, 396ಎ/1-2-3-ಬಿ, 397, 398, 399ಎಬಿ, 400, 401, 402, 405, 409ಎಬಿ, 530ಬಿ/1, 533, 534ಎಬಿಸಿಡಿಇಎಫ್/1-2, 535ಎಬಿ, 536ಎಬಿಸಿಡಿ/1-2ಇ/1-2, 537ಎ/1, 345ಬಿಸಿ, 347, 355/1-5, 559, 560, 561, 562ಎ/1-2-ಬಿ, 568ಬಿ, 569ಎಬಿ, 570ಎಬಿ, 571ಎಬಿ, 572ಎಬಿ, 575, 576, 577, 591, 592, 593, 595/2-4, 596.	1.50			
1282	ಇತರೆ ಜಮೀನುಗಳು 9ಎಬಿ, 12, 13, 14/1-2, 15/1-2, 16, 17ಎ, 18, 19/2, 20ಬಿ/1-2, 21ಎಬಿ, 22ಎಬಿ, 23/1-2-3, 24, 25ಎಬಿ, 26ಎಬಿಸಿಡಿಇಎಫ್ ಜಿ ಹೆಚ್ ಐ ಜೆ ಕೆ, 39ಎ/1-2, 30ಬಿ, 31ಎಬಿ, 33ಬಿಸಿಡಿ ಇ ಎಫ್ ಜಿ, 34ಸಿ, 35ಎಬಿ, 36ಎಬಿಸಿ, 37ಎಬಿ, 38ಎಬಿ, 39, 40ಎಬಿಸಿಡಿ, 41, 42, 43, 44ಎ/1-2-ಬಿ, 45ಎಬಿಸಿ, 46, 47, 49, 50, 53ಎ, 54, 55, 56, 57ಎಬಿ, 59ಎಬಿಸಿ, 60/1-2, 61/ಬಿಒ, 62, 63, 64ಎಬಿ, 65, 66, 67ಎಬಿ, 68ಎಬಿ, 69ಎಬಿಸಿ, 69ಡಿಇ, 70ಎಬಿಸಿ, 71, 76/2-3-5-6-7-8-9, 147ಎ, 148ಎಸಿ, 149, 150ಎಬಿಸಿ, 152ಎ/1-2-ಬಿಸಿ, 153ಎಬಿ/1-2ಸಿ, 158ಎಸಿ, 159ಎಬಿ, 162ಎಬಿ, 163ಎಬಿ/1-2ಸಿಡಿ, 164ಎಬಿಸಿ, 165ಎ/1-2, 166, 168, 169, 170, 171ಎಬಿ, 172ಎ/1-2-	1.30			

ಲಲಿಖಿ

	ಬಿಸಿ, 173ವಬಿಸಿಡಿ, 175ಬಿ, 176, 177ವಬಿ, 178ವಬಿ, 179ವಬಿಸಿಡಿ, 180ವಬಿ, 183ವಬಿಸಿ, 184, 185ವಬಿಸಿಡಿ, 186, 187, 188, 189, 190ವಬಿಸಿ, 191ವಬಿ, 192, 193, 195ವಬಿ/1-2, 196ವಬಿ, 197, 199ವಬಿ, 200ವ, 206, 207ವಬಿಸಿ, 202ವಬಿಸಿ, 203ವಬಿಸಿಡಿಇ, 204ವಬಿ/1ಸಿಡಿ, 205ವ/1-2-ಬಿಸಿ, 208ವಬಿಸಿಡಿ, 210, 211ವಬಿ, 212ಬಿಸಿಡಿಇ, 213, 214, 215ವಬಿ, 223, 224, 227, 228, 229, 230, 240/1-2, 241ವಬಿ, 244, 246, 249, 250, 251, 252, 253, 254, 255, 256,258, 259, 262ವಬಿ, 263, 265, 267, 268, 270, 271, 272, 273/1, 342ಬಿಸಿಡಿಇವರ್ಷ್/1-2, 343, 344, 345ವ/1-2, 345ವ/ಬಿಸಿಡಿಇ,					
1283	ಇತರೆ ಜಮೀನುಗಲು 349, 350, 351, 352, 353, 354, 355ವಬಿ, 356ಬಿಸಿಡಿ, 357, 359, 360ವಬಿ/1-2, 361, 363ವಬಿ, 364, 365ವ/1-2ಬಿಸಿ, 366ವಬಿ, 367ವಬಿಸಿಡಿ, 368ವಬಿ, 369ವಬಿಸಿಡಿ, 370ವಬಿ, 371ವಬಿ, 372ವಬಿಸಿ, 423, 424ಬಿಸಿ, 429ಬಿ/1-2, 430ವ/1-ಸಿ, 434ಸಿ/1-2, 435, 436ವಬಿ, 437ವಬಿ, 512, 513, 517ವಬಿ, 518ವಬಿಸಿಡಿಇ, 519ವಸಿ, 520, 522ವಬಿಸಿಡಿ, 523, 524ವಬಿಸಿಡಿ, 526, 528ವಬಿಸಿ, 529ಸಿಡಿ, 530ವ, 537ವಬಿಸಿಡಿಇವರ್ಷ್ ಜಿ, 538ವಬಿಸಿ, 541ವ/1-2ಬಿ/1ಸಿ-2, 548ವಬಿ, 543, 544ವಬಿಸಿ, 545ವ, 644ಬಿಸಿಡಿಇ, 645, 646ವಬಿ, 667ವಬಿ, 668, 669ವ/1-2ಬಿ, 650ವಬಿ, 651ವಬಿಸಿ, 652, 653ವಬಿಸಿ, 654ವಬಿ, 655ವಬಿ, 656ವಬಿ, 658ವಬಿ/1-2, 659ವಬಿಸಿ, 660, 661, 662, 664, 665, 666ವಬಿಸಿ, 667ವಬಿಸಿ, 670, 671, 673, 674ವಬಿ, 675ವಬಿ, 676ವ, 682/1-2, 683/1-2-3, 684/1-2-3, 685ವ, 687ವಬಿ, 690/1-2-3, 691/1-2-3, 710, 713, 714, 715, 716, 717, 719, 720, 721, 722, 723ವಬಿ,725, 726ವ/1-2, 726, 727, 728, 731/1-2, 732/1-2-3, 733ವಬಿ, 734, 736/1-2-3-4-5-6, 737/2-3-4, 738/1-2-3-4-5-6, 739, 740, 743ವಬಿ, 744ವಬಿ/1-2-3, 745/1-2, 756ವಬಿ, 747/1-2-3-4, 750, 751, 752ವಬಿ, 753ವ/1-2, 753ವ, 754/1, 755, 756ವ/1-2, 757.	1.30				
1284	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಲು	2.00				

	ಹೊಸಹಲ್ಲೆ				1800	2500
1285	ಊರಿನ ಪಕ್ಕದ ಜಮೀನುಗಲು 707, 708, 709ವಬಿ, 710, 711ವಬಿಸಿ, 712ವಬಿ, 713ವಬಿ, 714, 715ವಬಿಸಿ, 716, 717ವ, 718ವಬಿ, 720, 722, 724, 725, 726ಬಿ/1-2ಬಿ/1-2-3-ಸಿ/1-2/ಡಿ/1-2, 728, 729, 730, 731ವಬಿ, 732, 733, 734, 735, 736, 737, 738ವಬಿಸಿಡಿ, 746ವಬಿಸಿಡಿ, 747ವಬಿ/ಸಿಡಿ, 748, 749, 750, 752, 758, 760, 761, 762ವಬಿ, 763, 766, 767, 770ವಬಿಸಿವರ್ಷ್ ಜಿ, 772, 774, 778ವಬಿ, 779, 780ವಸಿ, 791, 794, 795, 797ವಬಿ, 798ವಬಿ, 800, 801, 803ವಬಿ, 805ವಬಿ, 812, 813, 814, 817, 819ವಬಿ, 820, 822/1-2-3, 824, 826, 829, 830ವಬಿಸಿ, 831, 832ವಬಿ, 833ವಬಿ, 834, 836, 837, 839, 840ವ, 841ವಬಿ, 854, 855/2ವಬಿ, 856ವ, 857, 858, 859ವಬಿ, 860, 861, 863, 864, 866, 867, 869, 870, 871, 872, 873, 874, 875ವಬಿ, 878, 879, 880, 881, 882, 884, 885, 886, 888ವಬಿ, 891ವಬಿ, 893, 894, 895, 896, 897, 898, 899ವಬಿ, 900, 901, 902, 903, 905, 906, 907ವಬಿ, 918, 920, 921ವಬಿ, 922-1-2, 923, 929,932, 933, 934, 935, 936, 938, 939, 940ವಬಿ, 942, 943, 1057, 1058, 1059, 1060, 1061, 1062, 1063, 1064, 1067, 1068, 1069, 1072ವಬಿ, 1074, 1075, 1076, 1077, 1078, 1079, 1080, 1081, 1082, 1083, 1085, 1086, 1087, 1088ವಸಿ, 1089, 1090, 1092ಬಿ, 1093, 1094, 1096, 1098ವಬಿ.	2.50				

ಲಲಿಲಿ

1286	<p>ಗ್ರಾಢುಕೆ ದೂರವಿರುವ ಜಢೀನುಗಲು 551, 552, 553, 554, 555, 556, 557, 558, 559, 560, 561, 562, 563, 565, 566, 567, 568, 569, 570, 571, 572, 575, 576, 577, 579ವಜಿ, 580, 581, 584, 594ವಜಿ, 597, 598-2, 600, 602, 603ವಜಿ, 604, 605ವಜಿ, 606, 607, 608, 609, 610, 611, 615, 616, 617, 618, 619, 620, 621, 622, 623, 624, 625, 626, 627, 628, 629ವಜಿ, 632/1-2, 633-1-2-3-4, 634-6-7, 635-3-4-5, 636, 637, 638, 640-1-2, 641ವಜಿ, 642, 643, 644ವಜಿ, 645, 646, 944, 945, 946, 947ವಜಿ, 948, 950, 951, 952, 953ವಜಿ, 954, 954ವಜಿ, 957, 960, 961ವಜಿ, 962ವಜಿ, 969, 975, 980, 981, 984ವ, 992, 993, 994, 998, 1000ವ, 1002, 1004, 1005, 1007, 1008, 1009, 1010ವಜಿ, 1010ವಘ್ ಜಿ, 1011, 1012, 1013, 1014, 1015, 1016ವಜಿ, 1020, 1021, 1022ವಜಿ, 1023, 1025ವಜಿ, 1026, 1027ವ, 1028, 1032ವಜಿ, 1033ವಜಿ, 1034, 1035ವಜಿ, 1036, 1039, 1045, 1046ವ, 1047, 1048, 1049ವಜಿ, 1050, 1051ವಜಿ, 1053ವಜಿ, 1054ವಜಿ, 1056, 1099ವಜಿ, 1100ವಜಿ, 1101ವಜಿ, 1102ವಜಿ, 1103ವಜಿ/1-2-ವಜಿ, 1104, 1106ವಜಿ, 1107, 1109ವಜಿ, 1110ವಜಿ, 1111ವ/1-2-3-4ವಜಿ, 1113, 1114, 1117, 1118, 1119ವಜಿ, 1122, 1123ವಜಿ, 1124ವಜಿ, 1126, 1127ವಜಿ, 1128ವಜಿ, 1130ವಜಿ, 1131ವಜಿ, 1132ವಜಿ, 1133, 1135, 1136ವಜಿ, 1142ವ/1-2-3-4-5-6, 1143/1-2-3-4-5-6, 1145, 1147ವಜಿ, 1148ವಜಿ, 1149ವ, 1150, 1151, 1153ವಜಿ, 1155, 1156, 1157ವಜಿ, 1158, 1159ವಜಿ, 1160ವಜಿ, 1161ವಜಿ, 1162ವಜಿ, 1163, 1164, 1165, 1166, 1169, 1170ವಜಿ, 1171ವಜಿ, 1172ವಜಿ, 1173, 1174ವಜಿ, 1175ವಜಿ, 1176, 1177ವಜಿ, 1178, 1179ವಜಿ, 1180, 1181ವಜಿ/1, 1183, 1184, 1185, 1186, 1187, 1188, 1189ವಜಿ, 1190ವ, 1193, 1194ವಜಿ, 1196, 1197, 1198, 1199, 1201, 1202, 1203ವ, 1204</p>	2.00			
1287	<p>ಇತರೆ ಜಢೀನುಗಲು 180, 190, 191, 192, 193, 194, 195, 196, 198, 199, 200ವ, 201, 202, 203, 204, 205, 206, 207, 208, 209, 211, 213, 215, 216, 217, 218, 219, 220, 221, 222, 223, 224, 226, 227, 228, 229, 230, 236, 237, 238, 239, 240, 241, 244, 245, 246, 247, 248-1-2-3, 249ವಜಿ, 251, 252, 253, 254, 255, 256, 257ವಜಿ, 259, 260-1-2, 263, 264-1, 265, 266, 267/1-2-3-4-5, 270, 271, 272, 273, 275, 276, 277-1-2-3, 278ವಜಿ, 279, 280, 281, 282, 283ವಜಿ, 286, 287, 289, 290, 291, 292, 293, 294, 295, 296, 297, 298, 299, 300, 301, 302, 303, 305, 306, 307, 310, 311, 321, 322, 324, 325, 326, 327, 328-2, 329-1-2, 330, 331, 332ವಜಿ, 333, 334, 335, 336, 337, 338, 339ವಜಿ, 524ಡಿ/2, 529, 534, 535, 538, 539, 540, 541, 545, 546, 547-1-2, 548ವ, 549, 550.</p>	2.00			
1288	<p>ಕೂಲವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಲು</p>	2.50			
1289	<p>ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಢೀನುಗಲು. 17, 28, 29, 30, 31, 33, 34, 35, 36, 37, 38, 39, 164, 165, 166, 167, 169, 171, 172, 173, 175, 176, 177, 308, 309, 312, 313, 314, 315, 316, 317, 318, 319, 320, 377, 378, 379, 380, 382, 384, 385, 386, 387, 389, 390, 392, 400, 401, 402, 403, 404, 406, 407, 428, 522, 525, 526, 527, 528, 530, 531, 532, 533, 536, 537, 582, 583, 585, 586, 587, 588, 589, 590, 591, 592, 593, 596, 755, 756, 757, 764, 765, 767, 777, 781, 783, 784, 785, 788, 789, 790, 792, 793, 802, 806, 807, 808, 809, 810, 811, 824, 825, 827, 828, 911, 912, 913, 914, 915, 916, 917, 919, 963, 964, 968, 969, 971, 1084, 1133, 1201</p>	4.00	4.50	5.00	

	ಹೂಡಲೆಂ				1300	1700
1290	<p>ತರಿ ಜಢೀನುಗಲು 5ಬಿ/1-2-ಸಿ/1-2-ಡಿ/1, 6, 7ವ/1-ಸಿಇ/1, 10ಸಿ, 11ಬಿ/2ವ-2ಬಿ-3ಬಿವ1-3ಬಿ2, 14ವ, 33ಬಿ/2, 36-1, 71ಸಿ, 108ಬಿ/1-3,112ಬಿ/2-6,114ವ/1-3,115ಬಿ,121ಸಿ,122ವಬಿಸಿಡಿಇವಫ್ ಜೆಹೆಚ್ಐ,123ಸಿಡಿಇವಫ್ ಜೆಹೆಚ್ಐಜೆಕೆ ಎಲ್ ಎಮ್ ಎನ್ ಓಪಿ, 124ವ/1-2-ಬಿ/1-2-3-4-5-6-7, 125ವಬಿಸಿಡಿಇವಫ್ ಜೆ, 126ವಬಿಸಿಡಿಇವಫ್, 130, 131, 150ವ, 158, 186ಡಿ/1ಬಿ/1ಸಿ2, 200ವಬಿ, 201, 202, 205ವ/2ಸಿ/4, 208ವ, 239, 241ವ, 244ಬಿ, 247, 248, 249ವಸಿ, 252ವ/3, 253ವ, 254-1-2, 257, 258ವಬಿಸಿಡಿ, 295ವಬಿಸಿವಫ್, 296ಇ/1-2, 297ವಬಿಸಿ, 298ವಬಿ, 300ಬಿ/1-2-3-4ಸಿ, 301ವಬಿ/1-2-ಸಿ, 303ವಬಿ/1-2-3-4-5-6, 312ವ, 313, 340ಬಿಸಿ, 360, 102/1, 112ವ/8, 249ಸಿ/2, 249ಡಿ, 250, 251ಬಿ, 261, 262ವಬಿ, 262, 263, 264ವಬಿ, 265, 266, 270ವಬಿ/1-2-3ಸಿ, 276ಸಿಬಿ, 277, 278, 310, 337, 353ಸಿ/2, 365, 368ವ, 375, 461, 51ವಬಿಸಿಡಿಇವಫ್ ಜೆಹೆಚ್ಐ, 52ವಬಿಸಿ, 53ವಬಿ, 54ವವ/2-2ಬಿ/1-2-ಸಿ/1-2, 55, 56, 57ವಬಿಸಿಡಿಇ, 58, 59ವಬಿಸಿ, 60ವ/1-ಬಿ/1-2-ಸಿ/ವಬಿ-2, 61ವ/1-2-3-4/1/2-5-6-7-ಬಿ/1-2-3-4-ಸಿ/1-2ಡಿಇ/1-2-ವಫ್/1-2,62ವಬಿಸಿಡಿಇ ಜೆಹೆಚ್ಐಜೆಕೆಎಲ್ ಎಮ್ ಎನ್ ಓ,63ವ/1-2ಬಿ/1-2, 64ವಬಿಸಿಡಿ, 98ವಬಿ/1-2-3-4-5-6-7ಸಿ/1-2-3-4-5ಡಿಇ, 99ವ/1-2-ಬಿಸಿಡಿಇವಫ್ ಜೆಹೆಚ್ಐ, 101ವಬಿಸಿ, 102/2, 103ವಬಿಸಿ, 104ವಬಿಸಿಡಿಇವಫ್ ಜೆ/1-2-3-ಹೆಚ್ಐ/1-2, 104, 105, 106, 107ವ, 112ವ/1-2-3-4-4ಬಿ4ಸಿ5ವ5ಬಿ-6-7, 132ವ/4-5, 134ವಬಿ/1-2, 143ಸಿ/1-2-3-3ಬಿ-3ಸಿ3ಡಿ3ಇ, 145ವಬಿ/1-2-3-4ಸಿ/1-2-ಡಿ/1-2-ಡಿ/1-2-3ವಫ್/1-2-3-4, 147ವ/1-2-ಬಿ/1-2-ಸಿ/1-2-3-ಡಿಇ/1-2-3-4-5-6-7-8ವಫ್/1-2-3-ಜಿ/1-2-3,148ವ/1-2-3-4-5-6-7-ಬಿ/11-2-3-4-5-6,149ವಬಿ,170ಇವಫ್ ಜೆ/1-2-ಹೆಚ್ಐಜೆಕೆಎಲ್, 272, 274, 276ವ/1-2-3ಬಿಸಿ, 282ಸಿಡಿಇವಫ್/1-2, 304, 305, 307ವ/1-2-3-4-5-6-7-8-9-10, 308-1-2-3-4-5-6-7-8-9-10-11-12-ಬಿ, 309, 311ವ/1-2-3-4-5-ಬಿ/1-2, 330ವಬಿ/1-2, 331ವಬಿಸಿಡಿಇವಫ್, 332, 333ವಬಿಸಿ, 335ವಬಿಸಿಡಿಇ, 336ವಬಿಸಿಡಿಇವಫ್,</p>			2.00		
1291	<p>ಊರಿನ ಪಕ್ಕ ಜಢೀನುಗಲು 380ವಬಿ, 381, 382ವಬಿ, 383ವ/1-2-ಬಿ, 384ವಬಿ, 385ವಬಿಸಿ/1-2-ಡಿ/1-2, 386, 388ವಬಿ, 389ವಬಿಸಿ, 390, 391-2-3, 392, 394ವಬಿ/1-2, 395ವಬಿ, 396, 397ವಬಿ, 398, 399, 400, 401ವಬಿಸಿ, 403ವಬಿ, 404ವಬಿಸಿ, 405ವಬಿ, 406, 407, 408ವಬಿಸಿಡಿ, 409ವಬಿ, 410ವಬಿ, 411, 412ವಬಿ, 413, 414, 415, 416, 417, 418ವಬಿ, 419, 420, 421-1-2-3-4-5, 422, 423, 424, 425ವಬಿ, 446, 447, 448, 449, 450, 454ವಬಿ, 460ವಬಿಸಿ, 461ವಸಿ, 462, 465, 467, 66ಬಿ, 69ವ/1-2-ಬಿ/1-2, 70, 71ವಬಿ, 72ವ/1-2-ಬಿ/1-2-3-4-5-6-7-ಡಿ/1, 73ವ/2-3-4ಬಿ/1-2-ಸಿಡಿಇವಫ್/1-2-3-4-5-6ವ-6ಬಿ, 74ವ/1-2-2ಬಿ/1-2-2ಬಿ, 74ಬಿ/2, 75 ವಬಿ/1-2-3-4-5-6-7-8-9-10, 76ವ/1-2-3-4 ಬಿ/1-2-3-4-5, 77, 78ವ/1-2-3-4-5-6-7-8-9, 78ಬಿ, 107ಬಿಸಿಡಿಇವಫ್ ಜೆ, 109ವಬಿಸಿಡಿಇವಫ್ ಜೆಹೆಚ್ಐ ಐ ಜೆ ಕೆ.ಎಲ್ ಎಂ, 111 ವಬಿಸಿಡಿಇವಫ್ ಜೆ ಹೆಚ್ಐ ಐ, 112ಬಿ/3-4-5-7-8-9-10-11-12, 114ವ/2-4-ಬಿ/1-ಬಿ-1ಸಿ-1ಡಿ-2-3-4-5-7-ಸಿಡಿ/1-2-ಇವಫ್/1-2-3-4, 115ವ/1-2-3-4-5-6, 116ವ/1-ವಬಿಸಿಡಿಇವಫ್ ಹೆಚ್ಐ ಐ-2ವಬಿ-2ವಬಿಸಿಡಿ/1-2-3-4-5-7, 118ವಬಿಸಿಡಿಇವಫ್ ಜೆ, 119ವಬಿಸಿಡಿಇ, 120ಬಿಸಿಡಿಇ, 121, 122 ಜೆಕೆಎಲ್, 123ವಬಿ, 129ವಬಿ, 131ವ/1-2, 137ವಬಿ/1-2-ಸಿ, 138ವ/1-2-3ಬಿ, 139ವಬಿ, 140, 142, 143ವ/1-2-ಬಿ/1, 151ವಸಿ/1-2-ಬಿ/1-2ಬಿ, 152ವಸಿಡಿಇ, 154ವ/12, 155ವಬಿಸಿಡಿಇವಫ್/1-2-3-4-5-6-7-8, 156ವಬಿ, 157ವಬಿ/1-2-3-4-5-6, 148ವಬಿಸಿ, 159ವಬಿಸಿ,</p>			1.50		
1292	<p>ಊರಿನ ಪಕ್ಕ ಜಢೀನುಗಲು 160, 161ವ/1-ಬಿ/1-2-ಸಿ, 182ಇವಫ್ ಜೆ, 183ವಬಿಸಿಡಿಇವಫ್ ಜೆ, 184ವಬಿ/1-2-ಸಿ/1-2-3-ಡಿ, 185, 186, 187ವ/1-2-ಸಿ/1-2-3-4-5, 188ವ/1-2-ಬಿಸಿಡಿ, 189ವಬಿಸಿಡಿ, 190ವಬಿಸಿ/1-2-ಡಿ, 191, 192, 193ವ/1-2-ಬಿಸಿ/1-2, 194ವ/ 1-2-ಬಿ/1-2, 196ವಬಿ,</p>			1.50		

	199ವಬಿ, 202, 203, 204ಸಿ, 205ವ/1-2-3-ಬಿ/1-2-3-4-5-6-7-8-9-10, 112-12ಸಿ/2-3-4-5, 207, 208, 209ವಬಿಸಿಡಿಇ/1-2-ವಘ್/1-2-3, 210ವಬಿಸಿಡಿಇ/1-2-ವಘ್/1-2-3-4-5, 211, 214ವ/1-2-ಬಿಡಿ/1-2-ಡಿ/1-2-3-4-5-6-7-8-9, 215ವ/1-2-3-4-5-6-7-8, 215, 216ವಬಿ, 217, 218, 219, 241ವ/1-2-ಬಿ, 242ವ/1-2-ಬಿ/1-2, 243, 244ವಬಿ/1-2-ಡಿ, 245ವಬಿ, 246, 249, 288, 290ವಬಿಸಿಡಿ, 291ವಬಿಸಿ/1-2, 292ವಬಿಸಿಡಿ, 293, 294ವಬಿಸಿಡಿಇವಘ್, 296ವಬಿಸಿಡಿಇವಘ್, 302ವಬಿ/3-4, 312ಬಿಸಿ, 314ವ/1-2-3-4-5, 241, 315ವಬಿಸಿ, 317, 318, 319, 320, 321, 322, 323, 324ವಬಿಸಿ, 325ವಬಿ, 329ವಬಿ, 343/2-3-4-5-6-7-8, 344ವಬಿ, 345, 346ವಬಿಸಿ, 347ವಬಿ, 349ವಬಿ, 360ವಬಿಸಿಡಿಇ, 361ವಬಿ, 363ವ/1-2-ಬಿಸಿಡಿ, 364ವ/1, 364ವ/2-3ಬಿ, 366, 367ವಬಿಸಿ, 368ವಬಿಸಿಡಿ, 369ಹೆಚ್ ಬಿಸಿಡಿ, 370-1-2, 371ವಬಿ, 373, 374, 380ವ, 267, 269, 283ಬಿ, 287ವಬಿಸಿ, 288ವ/3ಬಿ/6, 366ಸಹೆಚ್ ಐ ಚೆ ಕೆ/1-2-1, 337ಬಿ/1-2-3-4, 338ವ/1-2, 338ಬಿ, 339, 340ವ, 341ವಬಿ, 343, 376, 377, 378ವಬಿ, 379ವಬಿಸಿಡಿ.					
1293	ಗ್ರಾಮಕ್ಕೆ ದೂರವಿರುವ ಜಮೀನುಗಳು 93ವಬಿಸಿ, 94ವಬಿ/1-2-3-ಸಿಡಿ, 95ವಬಿ/1-2-3ಸಿ, 96ವ/1-2-ಸಿ, 97ವ/1-2-ಬಿಸಿ/ವಬಿಸಿಡಿಇವಘ್ ಜೆಹೆಚ್ ಐ ಸಿ/2-3-4, 162ವಬಿಸಿ, 163ವಬಿಸಿ, 164, 166/1-2-ವಬಿಸಿಡಿ, 4ಬಿ, -5ಬಿಸಿ-6ವಬಿ-7ವಬಿ-8-9-10, 167ವಬಿಸಿ, 168ವಬಿಸಿಡಿಇ, 169ವಬಿ, 170ವಬಿ/1-2-3ವಬಿ, 172ವಬಿ/1-2-3, 173ವ/1ಬಿ, 174ವಇ, 175ವಬಿಸಿಡಿ, 176ವಬಿ, 177ವ/1-2-ಬಿ, 178ವಬಿ, 179ವ/1-2-ವಬಿಸಿಡಿ/1ವಬಿ-2, 180ವ/1-ವಬಿಸಿ, 2ವಬಿಸಿಡಿ, 181ವಬಿ, 220ವಬಿ, 221, 222, 223, 224, 225ವಬಿ/1-2, 226, 227-1, 228-1-2ವಬಿ, 229-1-2, 131ವಬಿಸಿ, 132ವಬಿ, 133ವ/ಬಿ, 234-1-2-3, 235, 236ವ/1-2-3-4, 238ವಬಿಸಿಡಿ/1-2-3, 299ವಬಿಸಿಡಿಇ, 300ವ/1-2-3.	1.20				
1294	ಇತರೆ ಜಮೀನುಗಳು 2ವ/1-2-3-ಬಿ/1-2-3ವಬಿ/1-2-3-4ವಬಿ-2ವಬಿ-3-4-5-7-8-9-11-5ವ/ವಬಿಡಿ/1-2ವಬಿಸಿ, 7ವ/2-3-4-ಬಿಡಿ/1-2-ವಘ್, 8, 9-1, 10ವಬಿ, 11ವ/1-2-ಬಿ/1ಬಿಸಿ/1-2-4-2-5, 11ಬಿ3ಸಿ-5, 12ವಬಿಸಿ-1-2, 13ವಬಿ, 15ವ/1-ವಬಿ-2-3,ಬಿ/1-2-16ವಬಿಸಿ, 17ವ/1-2-3-4-7, 18ವ/1-2-ಬಿ, 19ವ/1-2-ಬಿ, 20ವಬಿಸಿಡಿ, 22, 23, 24, 25, 26, 27, 28ವಬಿ/1-2-3-4, 29ವಬಿಸಿಡಿ, 30ವಬಿಸಿಡಿ, 32ವಬಿಸಿಡಿ, 33ವಬಿ/1ಸಿ, 37/-1-2-3-5-6-7-8, 38ವಬಿಸಿ, 40ವ/1-2, 41, 42, 43ವ/1-2-ಬಿ/1-2-3, 44ವಬಿ, 45ವಬಿಸಿಡಿ, 47, 48, 49ವಬಿ, 50ವಬಿಸಿ, 70, 80ವಬಿಸಿಡಿ/1-2-3 ಇವಘ್, 81ವಬಿ, 82, 83ವಬಿ, 84, 86ವಬಿ/1-2-ಸಿಡಿ/1-2-ವಬಿಸಿಡಿಇವಘ್ ಜೆ ಹೆಚ್ ಡಿ/3-4-5ವಬಿ-6-7-8ವಬಿ, 87ವಬಿ/1-2-3, 88ವಬಿ/1-2-ಸಿ/1-2, 89ವ/1-2-ಬಿ, 90ವ/1-2-ಬಿ, 91ವ/1-2ವಬಿಸಿ, 34-5-6, 91ಬಿ/1-2-ಸಿ, 92ವ/1-2-ಬಿಸಿ/1-2-ಸಿ/ಇಡಿಇ.	1.10				
1294	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
	ಹುಲಿಕೆರೆ				1300	1700
1295	ತರೆ ಜಮೀನುಗಳು. 226ವಬಿ, 228, 229, 230ವಬಿ, 231, 285, 286, 287, 290, 293, 294, 296ವಬಿಸಿ/2-4, 297ವು 298ವಬಿ/1-2, 299ವಬಿಸಿ, 300ವಬಿ, 301ವಬಿಸಿಡಿಇ, 302, 303ವಬಿಸಿ, 320, 325ವಬಿಸಿ, 371ವಬಿಸಿ, 372, 373, 374, 376, 377, 388ವ, 379, 380, 381ಬಿ, 382, 384, 427ಬಿ/1-2, 428, 429, 430, 431, 432, 433, 32, 33, 49, 52, 57, 59, 62, 69, 70, 74ವಬಿ, 82, 83, 131ವಬಿ, 137, 140, 143, 144, 153, 154, 170, 198, 240, 244, 245, 279, 280, 290ಸಿ, 291, 329, 330, 344, 303, 383, 400ವ, 433ವ, 449, 467, 470, 477, 490, 491, 506ಬಿ.	2.00				

1296	ಊರಿನ ಪಕ್ಕದ ಜಮೀನುಗಳು 51ಬಿ, 52, 52ಬಿ/1-2, 53ವಬಿಸಿ, 54ವಬಿಸಿಡಿ, 55ವಬಿಸಿ, 56, 58, 59ವಬಿಸಿ, 60ಎ, 141, 144, 145, 147, 148, 151, 152, 153, 155, 156, 157, 178, 179, 180ವಬಿ, 181ಎ/1-2-ಬಿ/1-2-ಸಿ, 187, 191, 199ವಬಿ, 200/1, 233, 236ವಬಿ, 241ವಡಿ, 246, 247, 248, 249ವಬಿ, 251, 252, 253, 254, 314ಬಿಸಿಡಿ/1-2-3, 315, 316, 318, 353, 354, 355ವಬಿಸಿ, 357, 358, 359, 360, 368, 241ವಬಿಸಿಡಿ, 243, 246, 247, 248, 249ವಬಿ, 251, 252, 263, 254, 314ಬಿಸಿಡಿ/ಡಿ/2-3, 315, 316, 318, 353, 354, 355ವಬಿಸಿ, 357, 358, 359, 360, 368, 341ವಬಿಸಿ, 318, 353ಡಿ/2, 354ವಬಿ, 395, 396, 399ವಬಿ, 399ವಬಿಸಿಡಿ, 400ಬಿ, 401, 405ಎ, 406, 407, 408ವಬಿ, 409, 410, 411, 412, 413, 414, 415ವಬಿ, 416, 420, 421, 422, 424, 427ವಬಿ, 477, 478, 479, 480, 481, 488ಎಫ್.	1.50				
1297	ಇತರೆ ಜಮೀನುಗಳು 1ವಬಿಸಿ, 2, 3, 4ವಬಿ, 5ಬಿ, 7, 8, 9, 10, 11, 12, 13/1-2, 14-1-2, 16, 17, 18, 19, 21/1-2, 22, 23ವಬಿ, 24ವಬಿ, 25ವಬಿಸಿಡಿ, 26ಎ/1-2-ಬಿಸಿ/1-2, 27, 28, 29ವಬಿ, 30ವಬಿ/1-2-ಸಿ/1-2, 31, 33, 34ವಬಿ, 35ವಬಿ/1-2, 36, 37ವಬಿ, 38, 39, 40, 41, 42, 43ಎ/1-2-3ಬಿ/1-2-ಸಿ, 44, 45, 48, 49, 50-1-2-3-4-5-ಸಿಡಿ, 60ಬಿಸಿ, 61, 62ಎ, 63, 64ವಬಿಸಿ, 65ವಬಿಸಿ, 66ವಬಿ, 67ವಬಿ/1-2-ಸಿ, 68ಎ/1-2-3-ಸಿಡಿ/1-2, 70ವಬಿಸಿಡಿ, 71/1-2, 72ಬಿ/1-2, 73ವಬಿಸಿ, 74ವಬಿಸಿಡಿ, 75, 76, 84, 85, 86ಎಬಿ91, 92, 93, 94-1-2, 95-1-2ಬಿ, 97, 98-2-4, 99-1-2, 100-1-2-3ಬಿಸಿ, 102-1-2, 104, 105, 106-1-2-3, 107ವಬಿಸಿ, 108ವಬಿ, 110, 111ಎ/1-2-ಬಿ, 112, 113ವಬಿ, 114, 115, 116ವಬಿಸಿ, 117ವಬಿ, 118ವಬಿ, 119ಎ, 120ಎಸಿ, 121ವಬಿ, 122, 123, 124ಸಿಡಿ, 125ವಬಿ, 126ವಬಿ, 127, 128, 129, 130ವಬಿಸಿಡಿ, 132, 133ಎ/1-2-ಬಿ, 134, 135, 136, 139ವಬಿಸಿ, 140, 158, 159, 160, 161, 162, 163, 165, 166ವಬಿ, 167, 168ವಬಿ, 169, 170ಎಸಿ, 171, 174ವಬಿಸಿ, 175ವಬಿ, 176, 177, 183, 184, 193, 194ವಬಿ, 200/2, 201ವಬಿ, 202, 203, 204, 205ವಬಿ, 206ವಬಿ, 207, 210ಎ/1-2-3-4, 211ವಬಿ/1-2, 212, 213ವಬಿ, 214, 215, 216ವಬಿ, 217ವಬಿ, 218ವಬಿ, 219, 220, 221, 222, 221/2, 223ವಬಿ, 224, 225, 266, 267, 268, 269, 270, 271, 272, 273, 274, 277, 278, 281, 283, 284, 303ಬಿ, 303ಎ, 304ವಬಿಸಿಡಿಎಫ್ ಚಿ, 305, 306ವಬಿಸಿಡಿ, 307, 308ವಬಿಸಿ/1-2, 309, 310, 314, 326ವಬಿ, 338, 333, 333ವಬಿಸಿ, 334, 335, 337, 338, 340, 342, 343, 344, 357, 359, 350ವಬಿ, 351ವಬಿ, 352ವಬಿ, 353ವಬಿಸಿ, 364, 365, 366, 367, 388, 390, 391, 437, 439, 440, 441, 443, 447, 448, 449-1-2-3, 452, 453ವಬಿಸಿ, 454ವಬಿ, 454, 455, 457, 458, 459, 461ಬಿಸಿ/1-2-3-4, 462, 464, 465ವಬಿ, 468ಎ/1-2-ಬಿ, 469, 471, 472ಬಿ/1-2-ಸಿ, 473ಎ/1-2-ಬಿ, 474, 476, 482, 483, 484, 485, 486, 488ವಬಿಸಿಡಿ, 491ವಬಿಸಿಡಿ, 492ಎಸಿ, 493ವಬಿ, 495, 496, 497, 498ವಬಿ, 499, 500ವಬಿ/1-2, 501, 502, 503, 504ವಬಿ, 505ವಬಿಸಿಡಿಎಫ್ ಜಿಹೆಚ್, 506ವಬಿಸಿಡಿ, 507ಬಿಸಿಡಿಎಫ್ 508, 509/ಬಿ, 511ಎ/1-2-ಬಿ, 512ವಬಿ, 513, 514, 515ವಬಿ, 516.	1.30				
1298	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
1299	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 44, 45, 47, 48, 184, 185, 186, 188, 189, 190, 195, 196, 197, 198, 232, 234, 235, 236, 237, 238, 242, 243, 394, 405, 407, 411, 478, 479, 482	3.00	3.50	4.00		
ಹುರುಳಿಹಾಳು					1300	1700

ಲಘು

1300	ತರ ಜಮೀನುಗಳು 366, 367, 368, 369, 370ವಬಿ, 371, 372, 373, 374, 375ವಬಿ, 376, 361ಜೆ, 362, 513ವಬಿಸಿ, 517ಬಿ, 518ಬಬಿ, 519ವಬಿಸಿಡಿಇಎಫ್, 520ವಬಿಸಿ, 521ವಬಿ, 522, 523, 524ವಬಿ, 525, 526ವಬಿಸಿಡಿ, 527ವಬಿ, 528, 529ವಬಿಸಿಡಿ, 530, 531ವಬಿ, 532, 533ವಬಿ, 534, 535, 536ವಬಿಸಿ, 537, 540, 541, 542, 543, 544, 545ವಬಿ, 546, 547, 548, 549, 550, 551, 552ವಬಿ, 553, 555ವಬಿ, 599ವಬಿಸಿ/1-2-3-5, 600, 601ವಬಿ, 605ಬಿ, 606, 607, 608, 739, 740, 741, 742ಬಿ/1-2ಬಿ, /1-2, 742, 743ವಬಿ, 743ವಬಿ, 744, 745, 746, 754, 757ವಬಿಸಿ, 758ವಬಿಸಿಡಿಇಎಫ್ ಜೆ, 360, 361ವಬಿಸಿಡಿಇಎಫ್.		2.00			
1301	ಊರಿನ ಪಕ್ಕದ ಹಾಗೂ ದೂರದ ಜಮೀನುಗಳು 17ಸಿ, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39ವಬಿ, 40, 41ವಬಿಸಿ, 42, 43ವಬಿಸಿ, 44, 45, 46, 49, 50ವಬಿಸಿ, 51ವಬಿಸಿ, 52, 53ವಬಿ, 54, 55, 57ವಬಿಸಿಡಿಇಎಫ್ 58, 59ವಬಿಸಿಡಿಇ, 60, 61ವಬಿ, 62, 63, 126, 127, 128ವಬಿ, 129, 130, 131, 159/2-3-4-5-6, 160ಪಿ1-2-3-4-5-6, 161/1-2-3, 162ವಬಿಸಿಡಿಇ, 163/1-ಬಿ-2, 164ವಬಿ, 167ವಬಿಸಿ, 168, 169ವಬಿ, 170, 171/1-2-3, 188ವಬಿ, 190, 191, 192, 194, 197, 198, 199ವಬಿಸಿ, 227/1-2, 228, 229, 230ವಬಿ, 233, 234, 235ವ, 557, 558, 560, 561ವಬಿ, 562ವಬಿಸಿ/1-2, 563, 564ವಬಿಸಿ, 565, 568	1.80				
1302	ಇತರೆ ಜಮೀನುಗಳು 1, 2/1-2, 3, 4/1-2-3, 5, 6/1-2, 7ವಬಿಸಿ, 8/1-2, 9ವಬಿ, 10/1-2-3, 11/1-2, 12, 13, 14/1-2, 15, 16, 17ವಬಿಸಿ, 64, 65, 66ವಬಿ, 67, 68, 69/1-2, 70ವಬಿಸಿಡಿಇಎಫ್ ಜೆ ಕೆ, 71ವಬಿ, 73, 74, 75, 77, 78ವಬಿ, 80, 81, 83, 85, 88, 89, 90, 91, 92, 93, 94, 95, 96, 97, 99ವಬಿ, 100, 101, 102, 103, 105, 106, 109, 110, 111, 112, 113, 1145, 116, 119, 120, 124, 125, 135/1-2, 136, 138ವಬಿ, 140/1-2, 141/1-2, 145, 146ವಬಿಸಿ/1-2, 150/1-2, 151/1-2-3, 152/2-3, 154/1-2-3, 155, 156, 157, 158/1-2-3, 174ವಬಿ, 175ವಬಿ, 177, 178, 179, 180, 182, 183, 184, 185, 200ವಬಿಸಿಡಿ, 201, 202, 203, 204, 205ವಬಿ, 206ವಬಿ, 207ವಬಿ, 208, 210, 211, 212, 214/1-2-3, 215, 216/1-2-3, 235ಬಿ, 236, 237,238, 239, 240ವಬಿ, 241, 242, 243, 244, 245, 246ವಬಿ, 247, 248, 250, 277, 279, 280ವಬಿಸಿಡಿಇಎಫ್ ಜೆ ಹೆಚ್ ಐ ಜೆ ಕೆಎಲ್, 281ವಬಿಸಿಡಿಇಎಫ್ ಜಇ ಹೆಚ್ ಐ ಜೆ ಕೆ ಎಲ್, 288, 290, 291, 292, 293/1-2, 295ವಬಿಸಿ, 296ವಬಿ, 297, 299, 300, 301ವಬಿಸಿ, 304ವಬಿಸಿ, 305ವಬಿ, 306ವಬಿಸಿ, 307, 308, 309, 310, 311, 312ವಬಿ, 314, 315ವಬಿಸಿ, 316ವಬಿ, 317, 318ವ/1-2-ಬಿಸಿಡಿ, 321ವ/1-2, 326, 327, 328, 330, 331, 332333, 334, 335, 336, 337, 338, 339/1-2-3, 340/1-2, 342, 345/1-2, 346/1-2, 347,	1.30				
1303	ಇತರೆ ಜಮೀನುಗಳು 348/1-2-3, 349, 351, 353ವಬಿ, 353ವಬಿ, 354ವಬಿಸಿಡಿಇ, 355ವ ಬಿ, 356, 377ವಬಿ, 378, 379, 380, 381ವಬಿ, 382ವಬಿಸಿ/1-2, 383, 384, 385, 386, 387, 388, 389, 390, 391, 393ವಬಿ, 394, 399, 400ವಬಿ/1-2-3, 401ವಬಿ/1-2, 401ಸಿ, 402, 403, 404, 405, 406ವಬಿ, 407, 408, 409, 410, 411, 412, 413, 414, 415, 416, 417, 418, 419, 420/1-2, 421, 422, 423, 425, 427, 428, 435, 481, 482ಬಿ, 483, 484ವಬಿ, 485/1-2, 486, 487, 488, 489, 490, 491, 492, 493/1-2-3, 494, 496, 503, 504, 505ವಬಿಸಿಡಿಇಎಫ್, 506, 507, 508ವಬಿ, 509, 569, 570, 571, 572, 573, 574, 575, 576ವಬಿ, 577, 578, 579ವಬಿಸಿ, 580, 581, 582, 583, 584, 585, 586, 587, 588, 589, 590, 591, 592ವಬಿ, 593ವಬಿಸಿ, 594, 595, 596ವಬಿ, 597, 598, 599ವಬಿಸಿ, 602ವಬಿ/1-2-ಸಿ, 603, 604ವಬಿ, 605ವ/1-2-3, 614, 615ವಬಿ, 616, 617, 620, 622ವಬಿ, 623ವಬಿ, 324, 625, 626, 627, 647, 648, 651, 652, 653, 656, 658, 659, 660, 665, 666, 667ವಬಿ, 668, 669, 670, 671, 672, 673, 675, 677, 678, 679ವಬಿ/1-2-ಸಿ, 680ವಬಿಸಿ, 681, 693, 694ವಬಿ, 695, 696, 697, 698, 699, 700, 701, 702,	1.30				

ಲರ್ನಿಂಗ್

	703ವಬಿ, 704ವಬಿ, 705, 706, 707, 708, 709ವಬಿ, 710, 711, 712ವಬಿ, 713ವಬಿ, 714ವಬಿಸಿ, 716ವಬಿ, 717ವ/1-2-3ಬಿ, 718, 719ವ/1-2ಬಿಸಿ, 720ವಬಿಸಿಡಿ, 721, 722, 723, 724ವಬಿ/1-2, 725ವಬಿ, 726, 727, 728, 429, 430, 431ವಬಿಸಿ, 432ವ/1-2-ಬಿ, 733ವಬಿಸಿ/1-2, 734ವಬಿಸಿಡಿ, 735, 736ವಬಿ, 737, 738, 747ವಬಿಸಿ, 749, 751, 752ಬಿಸಿ/1-2, 760/1-2-3-4, 761, 763ವಬಿ/1-2-3, 764, 765, 766ವ/2-ಬಿ, 767ವಬಿ, 768, 769, 770, 771ವಬಿ, 772ವಬಿ, 773ವಬಿ, 774/1-2-3, 775, 771-1, 778/1-2, 838, 839, 840, 841, 842, 843/1-2, 844, 845, 846, 847, 51ವಬಿಸಿ, 92, 94, 96.				
1304	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			

ಹುಲಿಕುಂಟೆ				1300	1700
1305	<u>ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳು</u> 49.62.63.65.70.157.161.163.164.174.175.176.178.180.181.195.196.197.198.	2.00	2.50		
1306	<u>ಊರಿನ ಹತ್ತಿರವಿರುವ ಜಮೀನುಗಳು</u> 1ಎ/2ಬಿಸಿ/2, 2, 3, 4ವಬಿ, 5, 6ವಬಿ, 7ವಬಿ, 8, 9ವಬಿಸಿ, 10, 11ವಬಿ, 28, 29, 30, 31, 32ವಬಿಸಿ, 33ವಬಿ, 34ವಬಿ, 35, 36, 37, 38ವಬಿ, 39, 40, 41, 42, 52, 54ವಬಿಸಿ, 55, 56, 58, 59ವಬಿಸಿಡಿಇ, 61, 61ಎ/ಬಿ/2 ಎ/2, 64, 66, 67, 68ವಬಿ, 69ಎ, 73, 74, 75, 77ವಬಿ, 79, 159/4-5, 160/1-2-3-4-5, 165ವಬಿ, 166ವಬಿಸಿ, 167, 168, 169, 170, 171, 172, 173, 177, 184ವಬಿಸಿಡಿಇಎಫ್‌ಜಿ, 185ವಬಿಸಿಡಿಇ, 186, 187, 188ವಬಿ, 190, 191ವಬಿಸಿ, 193, 194, 199, 200, 201, 202, 204, 205, 206, 207, 208, 210ವಬಿಸಿಡಿಇ, 212ವಬಿಸಿಡಿಇಎಫ್‌ಜಿ, 213ವಬಿಸಿಡಿಇಎಫ್‌ಜಿ, 214.	1.50			
1307	<u>ಗ್ರಾಮಕ್ಕೆ ದೂರವಿರುವ ಜಮೀನುಗಳು</u> 12, 13, 15ವಬಿಸಿಡಿಇಎಫ್‌ಜಿ, 17ವಬಿಸಿಡಿ, 18, 19, 20, 21, 23, 24, 26, 27, 43ವಬಿಸಿಡಿಇಎಫ್‌ಜಿ, 44, 44/2, 45ವಬಿ, 46ಎ/1-2-ಬಿಸಿಡಿ, 48, 50, 51ವಬಿ, 52ಎ, 80, 81, 82, 83, 84, 85, 87, 88, 90ವಬಿ, 90ಬಿ, 91, 92ವಬಿ/1-2, 93, 94, 95, 96, 97, 8, 99, 100, 101, 102, 103, 104, 105, 106ಬಿ, 107, 108ಬಿ, 109, 110, 111, 112ವಬಿ, 113ಎಸಿಡಿಇ, 114ಬಿ, 115ಬಿ, 116ವಬಿ, 117ಬಿ, 118, 119, 120, 136ಬಿಸಿಡಿ, 137, 138, 139, 140, 141, 142, 143, 144, 145, 146, 147, 148, 149ವಬಿ, 150, 151, 152, 153ವಬಿಸಿ, 154, 155, 156, 158/1-2, 159/1-2-3	1.20			
1308	<u>ಇತರೆ ಜಮೀನುಗಳು.</u> 223ಬಿ/1-2-3-4-5, 224ವಬಿ, 225, 226ಎ2/ಎ-ಎ3ಎ-3ಬಿ, 226ಬಿ, 227, 228, 229, 230, 252/1-2, 253, 254, 255, 256/1-2-3, 257, 258/1-2-3-4, 259.	1.10			
1309	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			
ಶೋ ಇಮಡಾಪುರ				1300	1700
1310	<u>ಊರಿನ ಪಕ್ಕದ ಜಮೀನುಗಳು</u> 27, 33/1, 35, 48/1, 71.	1.50			
1311	<u>ಇತರೆ ಜಮೀನುಗಳು</u> 1, 2, 3, 4, 5, 6, 7, 8, 9, 10, 11, 12, 18, 19, 20/2, 21, 22/2, 22/3, 24, 36, 37, 38, 39, 40, 41, 42, 43/1, 44, 45, 46, 47, 48/1-2, 49, 50, 51/1, 52, 53, 54, 55, 56, 57, 58, 59, 60, 61, 62, 63, 64, 66, 67, 69, 70, 72, 76, 77, 79, 81, 82, 83/1-2, 84, 85, 87, 88, 99/4	1.50			
1312	<u>ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು</u>	2.00			

ಉಂ

1313	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 13, 14, 15, 16, 17, 20, 21, 22, 23, 25, 26, 28, 29, 30, 31, 32,	3.00	3.50	4.00		
------	---------------------------------------------------------------------------------------------------------------------	------	------	------	--	--

ಕ್ಯಾಸನಕೇರಿ					1300	1700
1314	ತರಿ ಜಮೀನುಗಳು 72/1-2, 79/5-6, 80/1, 82/1, 84, 103/5-6		2.00			
1315	ಊರಿನ ಪಕ್ಕದ ಜಮೀನುಗಳು 108, 109/1-2, 110/1-2, 7/1, 8-1, 19-1, 29-1, 32-1, 39-5, 43-3, 44-1-7, 44-1-2-3-5, 46-1, 47-1-3-4-5, 49-2-3, 51-1-2, 52-1-2, 54-6, 58-1-2-5, 59-1-2-3-4-6, 60-1-2-3-4, 61-1-2-3-4, 61-1-2-8-10, 62, 63-1-4-5-7, 65-1-3, 66-10-11, 105-2-3-5, 106-2-4, 116-2, 121-1, 122.	1.50				
1316	ಇತರೆ ಜಮೀನುಗಳು 1/2-3-4-5-6, 2/1-2-3-4, 3/1-2, 4/1, 5-2, 6/1-2, 7-2, 9-1, 20-1-2-3-4, 21-1-2-3-4-5-6, 22-2-3-4-6-7-8, 23-1-2-3-4-5-6-7-8-9-10, 24-1-3, 25-1-2-3, 27-1-2-4, 58-1-2-3-4-6, 30-1-3, 31-1-2-3, 32-2-3-4-5, 33-1-2-3-4, 34-1-2-3-4, 35-1, 36-1-3, 38-1-2-3, 39-1-2-3-6-7, 40-2-3-5-6, 41-1-2-3, 42-1-2-3-4, 43-21-3, 44-2-3-4-5, 48-1-2-3-4, 50-1-2-3, 52-3-4, 53-1-2-3-4, 59-3, 61-3-4-5-6-7, 63-2-3-4-5, 64-1-2-3-7-8, 65-4, 66-2-3-5-6-7-8, 67-4-5, 68-1-2-7, 70-3, 71-1-2, 72-4, 76-1-3, 77-1-2, 78-1-2-3-4, 79-1-2-3-4, 80-2-3-4, 83, 85-3-4-5, 86-2, 88-1, 89-1, 90-2, 91-1, 93-3-5, 94-3, 96-2-3-4-5-6, 97-1-2-3-4-5, 98, 99-1-2-3, 100-1-2-3, 101-1-2-3-4-5, 103-2-3-4, 104-1-2-3, 105-4-5, 107-1-2-3, 110-3-4-5, 111-1-2-3, 112-1-2, 113-1-2, 114-2-3, 117-2, 118-1, 119-1-2-3, 120-1-2-3-4, 125-1-2, 127-1, 128-2, 129-1-2-4, 130-1.	1.20				
1317	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
1318	ರಾಷ್ಟ್ರೀಯ ಹೆದ್ದಾರಿ-13 ರಸ್ತೆಗೆ ಲಗತ್ತು ಇರುವ ಜಮೀನುಗಳು. 10, 54, 58, 67, 68, 70, 73, 74, 108, 109,	3.00	3.50	4.00		
ಕೊಂಬಿಹಳ್ಳಿ					1300	1700
1319	ಊರಿನ ಪಕ್ಕದ ಜಮೀನುಗಳು 1, 2, 2, 3, 3, 5, 5, 6, 6, 6, 7, 7, 7, 9, 9, 10, 11, 12, 12, 12, 12, 13, 14, 15, 15, 16, 18, 19, 20, 21, 22, 24, 25, 42, 42, 26/44-46, 46, 47, 48, 49, 27, 28, 53, 54, 29, 56, 30, 31, 32, 32, 35, 64, 68,	1.50				
1320	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				

ಕುದುರೆಡುವು					1300	1700
1321	ಊರಿನ ಪಕ್ಕದ ಜಮೀನುಗಳು 109-5-6, 110/1-2-3-4, 111, 112/1-2-3-4, 113/1-2-3-4-5, 114/1-2-3-4, 115/1-2-3-4-5, 116/1-2, 117/1-2, 118, 119/1-2-3, 120/1-2-3	1.50				

ಉಗ್ರ

1322	ಗ್ರಾಮಕ್ಕೆ ದೂರವಿರುವ ಜಮೀನುಗಳು 40/4-5, 41-1-2, 42-1-2-3-4-5, 45-1-2-3, 46-1-2, 47, 48-1-2, 51, 52-1, 53, 56, 57-1-2, 59-1-2, 60, 62, 66-1-2, 67, 68, 69, 70-1-2, 71-1-2, 72-1-2, 75, 77-1-2, 78, 81-1-2, 84, 86-2, 87/1, 88-1-2, 89-2-3, 91, 94, 95-1-2, 96-1-2-3, 97-1-2, 98-1-2-3, 99, 100-1-2-3, 101-2-3, 102-1-2, 103-1-2, 104, 105, 107-1-2, 107-1-2, 108, 109-1-3-4.	1.30				
1323	ಇತರೆ ಜಮೀನುಗಳು 1-1, 2, 3-1-2, 4, 5-1-2-3, 6, 7-1-2, 9-1-2-3-4-5-6, 10-1, 11-1-2, 12, 13, 14, 15-1-2, 16, 17-1-2, 18, 19, 20-1-2-3-4-5, 21, 22, 23-1, 24-1-2-3-4-5-6, 25, 26-1-2-3, 27, 28, 29-1-2, 30-1-2-3-4-5-6-7-8-9-10-11-12-13-14, 31-1-2-3-4-5-6, 32, 34-1-2, 46-1, 37-2-3-4, 39,40-1-2.	1.20				
1324	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				
ರಂಗನಾಥನಹಳ್ಳಿ					1300	1700
1325	ಇತರೆ ಜಮೀನುಗಳು 1, 2-1-2-3-4-5, 3-1-3ಎ-3ಬಿ, 4-1ಎ-1ಬಿ-2ಬಿ, 5-1-2-3-4, 6-6, 5-7-8-9, 6-1-2-3-4-5ಎ-5ಬಿ, 7-1ಎ-1ಬಿ-2-3ಎ,3ಬಿ,3ಸಿ,3ಡಿ,3ಇ, 8/1ಎ-ಬಿ-ಸಿ-ಡಿ-3ಬಿ-3ಸಿ, 9/1-2, 10/1-2-4, 11/1-2ಎ-2ಬಿ-3, 12/1-3-4, 13-1ಎಬಿ-ಬಿ1-1ಸಿ-1ಡಿ-1ಇ-1ಎಫ್-3ಎ-3ಬಿ-3ಸಿ-3ಡಿ-3ಇ-3ಎಫ್-3ಜಿ-3ಹೆಚ್-3ಐ-3ಕೆ, 15/1-2-3-4-5-7-8, 16/1-2-2ಎ-2ಬಿ-2ಡಿ, 17/1ಎ-1ಬಿ-1ಸಿ, 18, 19, 20, 21ಎಬಿ, 22, 23ಎಬಿ-3, 24-2ಎ-2ಬಿ-2-2ಇ, 25-1-2, 26-1-2, 27-1-2, 28, 29/1-2-3-4, 30/2, 31-ಎ-ಬಿ, 32, 33, 34/1-2ಎ-2ಬಿ-3-4-5ಎ-5ಬಿ, 35/1-2-3, 36, 37ಎಬಿ, 38, 39, 42ಎ-ಎ1-1ಬಿ-2-3, 45/1ರ-1ಬಿ, 46-1-3-4, 47/2-3ಎ-2ಬಿ, 50/1ಎ-1ಬಿ-1ಸಿ-1ಡಿ-1ಇ-2-3, 52/1-2, 53-1-2, 54/1-2, 55ಎಬಿ, 57, 58, 59ಎಬಿ, 60, 61/1-2-3-4, 62/1-2-3, 63/1-3ಎ1-ಎಎ-ಎ5-ಎಸಿ-ಎಡಿ, 64, 65/1-3, 66ಎಬಿ, 67-2ಎ-2ಬಿ, 68/2ಎ-2ಬಿ-3, 69ಎಬಿ, 70/1-3, 71-2ಎ-2ಬಿ-2ಸಿ, 72, 73, 74, 75/1-2, 76/1-2, 77, 78, 79, 80, 81/1-2, 82/1-2-3, 84, 85/1-2, 86, 87/1-2-3, 88/1-2.	1.50				
1326	ಕೊಳವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಳು	2.00				

ಶ್ರೀನಾಯಕನಹಳ್ಳಿ					1300	1700
1327	ಗ್ರಾಮಕ್ಕೆ ಹತ್ತಿರವಿರುವ ಜಮೀನುಗಳು: 2-2, 3-3-4, 4-5/5/7, 5/8, 5-9, 5-10, 5-11, 5-12, 5-13, 6-14-15-16-17-18-19-20-21, 7-22, 7-23-24-25-26-27-28-29-30-31-32-33-34-35-36-37-38, 9-40-41, 10-42-43-44-45-46-47-48, 11-49ಎಬಿ, 50-51-52-53-54-55-56-57, 12-58, 14-61ಎಬಿ, 15-62, 21-74, 53-134, 54-136, 55-137, 56-138, 57-139, 58-140, 60-142, 61-143, 62-144, 63-145-146, 64-147, 65-148-149, 66-150, 67-151, 68-152, 69-153, 70-154, 72-156-157-158-159-160, 73-161, 74-162, 75-163, 76-164, 77-165, 78-166-162, 79-168, 80-169-170-171-172-173-174-175-176-177-178-179-180, 81-181, 82-182.	1.50				

ಲಠೃ

1328	ಇತರೆ ಜಢೀನುಗಲು 25-75-76-77-78-79, 26-80-81-82-83-84-85-86-87ಎಬಿಃ-88-89, 27-90, 28-91-92-93-94-95-96, 29-97-98-99, 30-100, 31-101-102, 32-103-104, 33-105-106, 34-107-108, 35-109-110-111-112-, 36-113-114-115, 37-116, 38-117, 39-118, 40-119, 41-120, 42-121-122, 43-123-124-125-126, 45-127, 46-128, 47-129, 49-131, 50-132, 51-133, 52-134.	1.50				
1329	ಕೂಲವೆ ಬಾವಿ ಸೌಲಭ್ಯವಿರುವ ಸರ್ವೆ ನಂಬರ್‌ಗಲು	2.00				

ಟಿ. ಕೆ. ಓ. ಕರಿಯಢ್ಢು
ಜಿಲ್ಲಾ ನೂೇಂದಣಾಧಿಕಾರಿಗಲು ಢತ್ತು ಢುದ್ರಾಂಕಗಲ ಉಪ ಆಯುಕ್ತರು.
ವಿಜಯನಗರ ಜಿಲ್ಲೆ ಹಾಗೂ ಸದಸ್ಯ ಕೇಂದ್ರ ಢೌಲ್ಯಢಾಪನ ಸಢಿತಿ